



UNIVERSAL  
LIBRARY

**OU\_200964**

UNIVERSAL  
LIBRARY

**OSMANIA UNIVERSITY LIBRARY**

Call No. K 349.547 V 34V <sup>Vol VI</sup> Accession No K 4482

Author వాస్వదేవవర్మ

Title నాటకాలకు ముద్రా వ్రాసినది. 1947

This book should be returned on or before the date last marked below.





ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ನಮಾಲಾ

ನಂ. ೨೯

ಶ್ರೀನೇದವ್ಯಾಸರಿಂದ ರಚಿತವಾದ

# ನಾರದೀಯ ಮಹಾಪುರಾಣ

(ಕನ್ನಡ ಅರ್ಥಾನುವಾದ ವಿವರಣೆಗಳ ಸಹಿತ)

ಭಾಗ—೬

(೮೦—೯೦ ಅಧ್ಯಾಯಗಳು)

(ಮಂತ್ರಶಾಸ್ತ್ರ ಭಾಗ—೨)



ಪಂಡಿತ ಶಿರೋಮುನಿ, ಮಹಾವಿದ್ಯಾರ್ಥಿ, ವಿದ್ಯಾನ್ವನಿ,  
ದೊಡ್ಡ ಬಳ್ಳಾಪುರಂ ವಾಸುದೇವಾಚಾರ್ಯ.

ಅನುವಾದಕ.



ಮೈಸೂರು

ಶ್ರೀ ಚಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್

೧೯೪೭



## ಪೀಠಿಕೆ

ತಂತ್ರವು ಸಮಯಾಚಾರ, ಕಾಲ ಮತ್ತು ಮಿಶ್ರಕ ಎಂದು ಮೂರು ವಿಭವು. ವಸಿಷ್ಠಸಂಹಿತೆ, ಸನಕಸಂಹಿತೆ, ಸನಂದನಸಂಹಿತೆ, ಸನತ್ಕುಮಾರಸಂಹಿತೆ ಮತ್ತು ಶುಕಸಂಹಿತೆ ಎಂಬ ಶ್ರೀವಿದ್ಯಾವೃತ್ತಿಪಾದಕನಾದ ಐದು ತಂತ್ರಗಳನ್ನು ಸಮಯಾಚಾರ ತಂತ್ರವೆಂದು ಪರಿಗಣಿಸಿದೆ. ಕುಲತಂತ್ರಗಳು ಅರವತ್ತುನಾಲ್ಕು ಎಂಬುದನ್ನು ಹಿಂದಿನ ಸಂಪುಟದ ಉಪೋದ್ಭೂತದಲ್ಲಿ ವಿವರಿಸಿದೆ. ಕುಲನಾಗರ ಮತ್ತು ಸಮಯಾಚಾರಗಳೆರಡನ್ನೂ ಅನುಸರಿಸಿರುವುದು ಮಿಶ್ರತಂತ್ರವು. ಆದುದು ಭುವನೇಶ್ವರೀತಂತ್ರ, ದಕ್ಷಿಣಾಮೂರ್ತಿಸಂಹಿತೆ, ಜ್ಯೋತ್ಸ್ನಾಪಕ್ಷತಂತ್ರ, ಕಲಾವಿಧಿ ತಂತ್ರ ಮುಂತಾಗಿ ಅನೇಕವಿಧವಾಗಿದೆ. ಕುಲತಂತ್ರ ಮತ್ತು ಮಿಶ್ರಕ ತಂತ್ರಗಳು ಈ ಲೋಕದಲ್ಲಿಯೇ ಕಾಮ್ಯಫಲಗಳನ್ನು ಪಡೆಯುವ ಉಪಾಯವನ್ನು ಮಾತ್ರ ಬೋಧಿಸುತ್ತವೆ. ಪರಮಶ್ರೇಯಸ್ಸಿಗೆ ಸಾಧಕವಾಗುವುದಿಲ್ಲ.

“ ಕಾಲಮಿಶ್ರಕಮಾರ್ಗಾ ಹಿ ಹೇಯಾ ಗೌರಿ ದ್ವಿಜಾತಿಭಿಃ ” ಎಂದು ಜ್ಞಾನಾನಾಥವತಂತ್ರದಲ್ಲಿ ಈಶ್ವರನು ಕಾಲಮಿಶ್ರಕಮಾರ್ಗಗಳು ದ್ವಿಜರಿಗೆ ಉಪಾದೇಯವಲ್ಲವೆಂದು ಅಪ್ಪಣೆ ಕೊಡಿಸಿರುವನು.

ಈ ತಂತ್ರಗ್ರಂಥಗಳನ್ನು ವಿಷ್ಣುಕ್ರಾಂತಾ, ರಥಕ್ರಾಂತಾ, ಅಶ್ವಕ್ರಾಂತಾ ಎಂಬುದಾಗಿ ಮೂರುಪಂಗಡಗಳಾಗಿ ವಿಂಗಡಿಸಿರುವರು. ಒಂದೊಂದು ಪಂಗಡದಲ್ಲಿಯೂ ಅರವತ್ತುನಾಲ್ಕು ಗ್ರಂಥಗಳು ಪರಿಗಣಿತವಾಗಿವೆ. ಈ ಮೂರು ಪಂಗಡಗಳಲ್ಲಿಯೂ ಸೇರದಿರುವ ಕೆಲವು ತಂತ್ರಗ್ರಂಥಗಳೂ ಕಂಡುಬಂದಿವೆ.

### ವಿಷ್ಣು ಕ್ರಾಂತಾತಂತ್ರಗಳು

- |              |                 |
|--------------|-----------------|
| 1 ಸಿದ್ಧೀಶ್ವರ | 8 ಉತ್ತರ         |
| 2 ಕಾಳೀತಂತ್ರ  | 9 ಶ್ರೀಕೃಮ       |
| 3 ಕುಲಾನಾಥ    | 10 ಸಿದ್ಧಿಯಾಮಳ   |
| 4 ಜ್ಞಾನಾನಾಥ  | 11 ಮತ್ಸ್ಯಸೂಕ್ತ  |
| 5 ನೀಲಾತಂತ್ರ  | 12 ಸಿದ್ಧಸಾರ     |
| 6 ಫೇಟ್ಯಾರಿ   | 13 ಸಿದ್ಧಸಾರಸ್ವತ |
| 7 ವೀವ್ಯಾಗಮ   | 14 ವಾರಾಹೀ       |

|    |               |    |               |
|----|---------------|----|---------------|
| 15 | ಯೋಗಿನೀ        | 40 | ಸಮಯಾಚಾರ       |
| 16 | ಗಣೇಶವಿಮರ್ಶಿನೀ | 41 | ಭೈರವೀ         |
| 17 | ನಿತ್ಯಾತಂತ್ರ   | 42 | ಯೋಗಿನೀಹೃದಯ    |
| 18 | ಶಿವಾಗಮ        | 43 | ಭೈರವ          |
| 19 | ಚಾಮುಂಡಾ       | 44 | ಸನತ್ಕುಮಾರ     |
| 20 | ಮುಂಡಮಾಲಾ      | 45 | ಯೋನಿ          |
| 21 | ಹಂಗ್ಸಮಹೇಶ್ವರ  | 46 | ತಂತ್ರಾಂತರ     |
| 22 | ನಿರುತ್ತರ      | 47 | ನವರತ್ನೇಶ್ವರ   |
| 23 | ಕುಲಪ್ರಕಾಶಕ    | 48 | ಕುಲಚೂಡಾಮಣಿ    |
| 24 | ದೇವೀಕಲ್ಪ      | 49 | ಭಾವಚೂಡಾಮಣಿ    |
| 25 | ಗಂಧರ್ವ        | 50 | ದೇವಪ್ರಕಾಶ     |
| 26 | ಕ್ರಿಯಾಸಾರ     | 51 | ಕಾಮಾಖ್ಯಾ      |
| 27 | ಸಿಬಂಧ         | 52 | ಕಾಮಧೇನು       |
| 28 | ಸ್ವತಂತ್ರ      | 53 | ಕುಮಾರೀ        |
| 29 | ಸಂವೋಹನ        | 54 | ಭೂತಡಾಮರ       |
| 30 | ತಂತ್ರರಾಜ      | 55 | ಯಾಮಳ          |
| 31 | ಲಲಿತಾ         | 56 | ಬ್ರಹ್ಮಯಾಮಳ    |
| 32 | ರಾಧಾ          | 57 | ವಿಶ್ವಸಾರ      |
| 33 | ಮಾಲಿನೀ        | 58 | ಮಲಾಕಾಲ        |
| 34 | ರುದ್ರಯಾಮಳಾ    | 59 | ಕುಲೋದ್ಧೀಶ     |
| 35 | ಬೃಹಚ್ಚೀಕ್ರಮ   | 60 | ಕುಲಾಮೃತ       |
| 36 | ಗವಾಕ್ಷ        | 61 | ಕುಬ್ಜಿಕಾ      |
| 37 | ಸುಕುಮುದಿನೀ    | 62 | ಯಂತ್ರಚಿಂತಾಮಣಿ |
| 38 | ವಿರುದ್ಧೇಶ್ವರ  | 63 | ಕಾಳೀವಿಲಾಸ     |
| 39 | ಮಾಲಿನೀವಿಜಯ    | 64 | ಮಾಯಾತಂತ್ರ     |

### ರಥಕ್ರಾಂತಾತಂತ್ರಗಳು

|   |               |    |             |
|---|---------------|----|-------------|
| 1 | ಚನ್ಮಯ         | 7  | ಮಹಾನೀಲ      |
| 2 | ಮತ್ಸ್ಯಸೂಕ್ತ   | 8  | ಮಹಾನಿರ್ವಾಣ  |
| 3 | ಮಹಿಷಾಸುರ್ದೀನೀ | 9  | ಭೂತಡಾಮರ     |
| 4 | ಮಾತಕೋದಯ       | 10 | ದೇವಡಾಮರ     |
| 5 | ಹಂಗ್ಸಮಹೇಶ್ವರ  | 11 | ಬೀಜಚಿಂತಾಮಣಿ |
| 6 | ಮೇರ           | 12 | ವಿಕಟಾ       |

|    |                   |    |                  |
|----|-------------------|----|------------------|
| 13 | ವಾಸುದೇವರಹಸ್ಯ      | 39 | ರೇವತೀ            |
| 14 | ಬೃಹದ್ಗೌತಮೀಯ       | 40 | ಸಾರಸಾ            |
| 15 | ವರ್ಣೋದ್ಭೂತಿ       | 41 | ಇಂದ್ರಜಾಲ         |
| 16 | ಭಾಯಾನಿಲ           | 42 | ಕೃಕಲಾಸದೀಪಿಕಾ     |
| 17 | ಬೃಹದ್ವ್ಯೋನಿ       | 43 | ಕಂಕಾಲಮಾಲಿನೀ      |
| 18 | ಬ್ರಹ್ಮಜ್ಞಾನ       | 44 | ಕಾಲೋತ್ತಮ         |
| 19 | ಗರುಡ              | 45 | ಯಕ್ಷಡಾಮರ         |
| 20 | ವರ್ಣವಿಲಾಸ         | 46 | ಸಾರಸ್ವತೀ         |
| 21 | ಬಾಲವಿಲಾಸ          | 47 | ಶಾರದಾ            |
| 22 | ಪುರಶ್ಚರಣಚಂದ್ರಿಕಾ  | 48 | ಶಕ್ತಿಸಂಗಮ        |
| 23 | ಪುರಶ್ಚರಣರಾಸೋಲ್ಲಾಸ | 49 | ಶಕ್ತಿಕಾಗಮಸಂಸ್ಕೃತ |
| 24 | ಪಂಚದಶೀ            | 50 | ಸಂವೋಹಿನೀ         |
| 25 | ಪಿಚ್ಚಿಲಾ          | 51 | ಅಚಾರಸಾರ          |
| 26 | ಪ್ರಪಂಚಸಾರ         | 52 | ಚೀನಾಚಾರ          |
| 27 | ಪರಮೇಶ್ವರ          | 53 | ಷಡಾಮ್ನಾಯ         |
| 28 | ನವರತ್ನೇಶ್ವರ       | 54 | ಕರಾಳಭೈರವ         |
| 29 | ನಾರದೀಯ            | 55 | ಮೋಘಾ             |
| 30 | ನಾಗಾರ್ಜುನ         | 56 | ಮಹಾಲಕ್ಷ್ಮೀ       |
| 31 | ಯೋಗಸಾರ            | 57 | ಕೈವಲ್ಯ           |
| 32 | ದಕ್ಷಿಣಾಮೂರ್ತಿ     | 58 | ಕುಲಸದ್ಭಾವ        |
| 33 | ಯೋಗಸ್ವರೋದಯ        | 59 | ಸಿದ್ಧಿತಧ್ವರಿ     |
| 34 | ಯಕ್ಷಿಣೀತಂತ್ರ      | 60 | ಕೃತಿಸಾರ          |
| 35 | ಸ್ವರೋದಯ           | 61 | ಕಾಲಭೈರವ          |
| 36 | ಜ್ಞಾನಭೈರವ         | 62 | ಉಡ್ಡಾಮರೇಶ್ವರ     |
| 37 | ಆಕಾಶಭೈರವ          | 63 | ಮಹಾಕಾಲ           |
| 38 | ರಾಜರಾಜೇಶ್ವರೀ      | 64 | ಭೂತಭೈರವ          |

### ಅಕ್ಷಕ್ಯಾಂತಾತಂತ್ರಗಳು

|   |             |    |              |
|---|-------------|----|--------------|
| 1 | ಭೂತಶುದ್ಧಿ   | 6  | ಕ್ರಿಯಾಸಾರ    |
| 2 | ಗುಪ್ತದೀಕ್ಷಾ | 7  | ಗುಪ್ತತಂತ್ರ   |
| 3 | ಬೃಹತ್ಸಾರ    | 8  | ಗುಪ್ತಸಾರ     |
| 4 | ತತ್ಪಸಾರ     | 9  | ಬೃಹತ್ತೋದಲ    |
| 5 | ವರ್ಣಸಾರ     | 10 | ಬೃಹನ್ನಿರ್ವಾಣ |



## ವಿಷಯ ಸೂಚಿ



ಪುಟ ಸಂಖ್ಯೆ

ಎಂಬತ್ತನೆಯ ಅಧ್ಯಾಯವು—

ಅನತಿಷ್ಟ ಮಂತ್ರಗಳನ್ನು ಹೇಳಬೇಕೆಂದು ನಾರದ  
ಮುನಿಯು ಸನತ್ಕುಮಾರಮುನಿಯನ್ನು ಕುರಿತು  
ಪ್ರಶ್ನೆ ಮಾಡಿದುದು.

### ಕೃಷ್ಣ ಮಂತ್ರಪ್ರಕರಣ

ಹದಿನೆಂಟಕ್ಷರಗಳ ಕೃಷ್ಣ ಮಂತ್ರ.

ಅದರ ಋಷಿ, ಭಂದಸ್ಸು, ದೇವತೆ, ನ್ಯಾಸ, ನ್ಯಾಸಮಂತ್ರ,  
ಧ್ಯಾನ ಮುಂತಾದುವು.

ಇಪ್ಪತ್ತೈದು ತತ್ವಗಳು ಮತ್ತು ಅವುಗಳ ಸ್ಥಾನಗಳ  
ವಿವರಣೆ.

ಹೃತ್ಪುಂಡರೀಕಾದಿ ನ್ಯಾಸಮಂತ್ರ.

ಮಂತ್ರಸಹಿತವಾಗಿ ತತ್ವನ್ಯಾಸವಿವರಣೆ.

ಮೂರ್ತಿಪಂಜರನ್ಯಾಸ

ಮಂತ್ರನ್ಯಾಸ

ಷೋಧಾನ್ಯಾಸ.

ಸುದರ್ಶನಮಂತ್ರ.

ವೃಂದಾವನಧ್ಯಾನ.

ಕೃಷ್ಣಧ್ಯಾನ.

ಜಪ, ಹೋಮ, ಪೂಜೆ.

ಆವರಣಪೂಜೆ ಮತ್ತು ಅದರ ಮಂತ್ರ.

ಅಷ್ಟಮಹಿಷಿಯರ ಮತ್ತು ಗೋಪಿಕಾಸ್ತ್ರೀಯರ ಪೂಜೆ.

ಪ್ರಾತರ್ಮಧ್ಯಾಹ್ನ ಸಾಯಂಕಾಲಗಳಲ್ಲಿ ಮಾಡುವ ಪೂಜಾ

ವಿಧಾನ, ಧ್ಯಾನ ಮುಂತಾದುವುಗಳು.

|    |               |    |               |
|----|---------------|----|---------------|
| 11 | ಬೃಹತ್ಸಂಕಾಲಿನೀ | 38 | ಮಹಾವೀರ        |
| 12 | ಸಿದ್ಧಾಂತಂತ್ರ  | 39 | ಚೂಡಾಮಣಿ       |
| 13 | ಕಾಲತಂತ್ರ      | 40 | ಗುರುರ್ಚನ      |
| 14 | ಶಿವತಂತ್ರ      | 41 | ಗೋಪ್ಯ         |
| 15 | ಸಾರಾತ್ಸಾರ     | 42 | ತೀಕ್ಷ್ಣ       |
| 16 | ಗೌರೀತಂತ್ರ     | 43 | ಮಂಗಳಾ         |
| 17 | ಯೋಗತಂತ್ರ      | 44 | ಕಾಮರತ್ನ       |
| 18 | ಧರ್ಮಕತಂತ್ರ    | 45 | ಗೋಪಲೀಲಾವೃತ    |
| 19 | ತತ್ವಚಿಂತಾಮಣಿ  | 46 | ಬ್ರಹ್ಮಾಂಡ     |
| 20 | ಬಿಂದುತಂತ್ರ    | 47 | ಚೀನ           |
| 21 | ಮಹಾಯೋಗಿನೀ     | 48 | ಮಹಾನಿರುತ್ತರ   |
| 22 | ಬೃಹದ್ರೋಗಿನೀ   | 49 | ಭೂತೇಶ್ವರ      |
| 23 | ಶಿವಾರ್ಚನ      | 50 | ಗಾಯತ್ರೀ       |
| 24 | ಸಂವರ          | 51 | ವಿಶುದ್ಧೇಶ್ವರ  |
| 25 | ಶೂಲಿನೀ        | 52 | ಯೋಗಾರ್ಣವ      |
| 26 | ಮಹಾಮಾಲಿನೀ     | 53 | ಭೇರುಂಡಾ       |
| 27 | ನೋಕ್ಷ         | 54 | ಮಂತ್ರಚಿಂತಾಮಣಿ |
| 28 | ಬೃಹನ್ಮಾಲಿನೀ   | 55 | ಯಂತ್ರಚಿಂತಾಮಣಿ |
| 29 | ಮಹಾಮೋಕ್ಷ      | 56 | ವಿದ್ಯುಲ್ಲತಾ   |
| 30 | ಬೃಹನ್ನೋಕ್ಷ    | 57 | ಭುವನೇಶ್ವರೀ    |
| 31 | ಗೋಪೀತಂತ್ರ     | 58 | ಲೀಲಾವತೀ       |
| 32 | ಭೂತಲಿಪಿ       | 59 | ಬೃಹಚ್ಚೀನ      |
| 33 | ಕಾಮಿನೀ        | 60 | ಕುರಂಜ         |
| 34 | ನೋಹಿನೀ        | 61 | ಜಯರಾಧಾಮಾಧವ    |
| 35 | ನೋಹನ          | 62 | ಉಜ್ವಾಸಕ       |
| 36 | ಸಮೀರಣ         | 63 | ಧೂಮಾವತೀ       |
| 37 | ಕಾಮಕೇಸರ       | 64 | ಶಿವಾ.         |

ಈ ಗ್ರಂಥಗಳಲ್ಲಿ ಹೇಳಿರುವ ಮಂತ್ರಗಳನ್ನೆಲ್ಲ ಈ ಪುರಾಣದಲ್ಲಿ ಸಂಗ್ರಹಿಸಿದೆ. ಮಂತ್ರಗಳನ್ನು ಮಾತ್ರ ತಿಳಿದರೆ ಸಾಲದು. ಸ್ತುತಿಯೊಂದು ಮಂತ್ರಕ್ಕೂ ಋಷಿ, ಭಂದಸ್ಸು, ದೇವತೆ, ಆಯಾಯಾ ಮಂತ್ರಕ್ಕೆನುಗುಣವಾದ ಪಂಚಾಂಗ ಅಥವಾ ಷಡಂಗನ್ಯಾಸ, ಧ್ಯಾನ, ಜಪಸಂಖ್ಯೆ, ತರ್ಪಣ, ಹೋಮ, ಪೂಜೆ, ಕೆಲವೆಡೆಗಳಲ್ಲಿ ಯಂತ್ರನಿರ್ಮಾಣಕ್ರಮ, ವಿಶೇಷನ್ಯಾಸಗಳು ಇವೆಲ್ಲವನ್ನೂ



ಚೆನ್ನಾಗಿ ತಿಳಿದು ಅನುಷ್ಠಾನವಾಡಿ ದರೇ ಸಿದ್ಧಿಯಾಗುವುದು. ಸಿದ್ಧಿಯನ್ನು ಪಡೆದವನು ನಾನಾವಿಧಪ್ರಯೋಗಗಳನ್ನು ಚರಿಸಿ ಕಾಮ್ಯಫಲಗಳನ್ನು ಹೊಂದಬಹುದು. ಈ ಅಂಗಕಲಾಸವೆಲ್ಲವೂ ಈ ಗ್ರಂಥದಲ್ಲಿ ವಿಸ್ತಾರವಾಗಿ ನಿರೂಪಿಸಲ್ಪಟ್ಟಿದೆ. ಮಂತ್ರಗಳು ಮಾತ್ರವೇ ಅಲ್ಲದೆ ಅತ್ಯಂತ ಶ್ರೇಯಸ್ಸಾಧನಗಳಾದ ಕವಚ, ದೀಪವಿಧಾನ, ಆಯಾಯಾ ದೇವತೆಗಳ ಸಹಸ್ರನಾಮ ಮುಂತಾದುವೂ ಸಹ ಸಪರಿಕರವಾಗಿ ಉಕ್ತವಾಗಿವೆ.

ಈ ಸಂಪುಟದಲ್ಲಿ ಎಂಬತ್ತನೆಯ ಅಧ್ಯಾಯದಿಂದ ತೊಂಬತ್ತೊಂದನೆಯ ಅಧ್ಯಾಯ ಪೂರ್ತಿಯಾಗಿ ಹನ್ನೆರಡು ಅಧ್ಯಾಯಗಳು ಅಡಕವಾಗಿವೆ. ಇಲ್ಲಿಗೆ ಮಂತ್ರಶಾಸ್ತ್ರವು ಮತ್ತು ಪೂರ್ವಭಾಗದ ಮೂರನೆಯ ಭಾಗವೂ ಕೂಡ ಮುಗಿದುವು. ಈ ಸಂಪುಟಕ್ಕೆ ಮಂತ್ರಶಾಸ್ತ್ರದ ಎರಡನೆಯ ಭಾಗವೆಂದು ಅಂಕಿತ ಮಾಡಿದೆ.

ಸಂಪದಭ್ಯದಯ ಮತ್ತು ಪರಮಪುರುಷಾರ್ಥಗಳಿಗೆ ಸಾಧಕವಾದ ಅನರ್ಘ್ಯವಿಷಯಗಳನ್ನೊಳಗೊಂಡಿರುವ ಈ ಪುರಾಣವನ್ನು ದೇಶಭಾಷೆಯಲ್ಲಿ ಪರಿವರ್ತಿಸಲು ಅವಕಾಶವನ್ನು ದಯೆಪಾಲಿಸಿ ಕನ್ನಡನಾಡಿನ ಜನತೆಗೆ ಜ್ಞಾನಜ್ಯೋತಿಯನ್ನು ಬೆಳಗಿಸಿ ಮಹೋಪಕಾರಮಾಡುತ್ತಿರುವ, ನಮ್ಮನ್ನಾಳುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಜಿ. ಸಿ. ಬಿ., ಜಿ. ಸಿ. ಎಸ್. ಐ. ಮಹಾಪ್ರಭುಗಳ ಸನ್ನಿಧಾನದಲ್ಲಿ ಕೃತಜ್ಞತೆಯನ್ನರ್ಪಿಸಿ, ಮಹಾಸ್ವಾಮಿಯವರಿಗೆ ಮಂತ್ರದೇವತೆಯಾದ ಭಗವಂತನು ಆಯುರಾರೋಗ್ಯ ಸತ್ಸಂತಾನಾದಿಸಂಪತ್ತುಗಳನ್ನು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.

ಅನುವಾದಕ

ಮೈಸೂರು

ಪಂಡಿತಶೋಮಣಿ, ವಿದ್ವನ್ಮಣಿ, ಮಹಾವಿದ್ವಾನ್,

ಸರ್ವಜಿತ್ ಸಂ. ಕಾರ್ತಿಕ ಕೃಷ್ಣ ತ್ರಯೋದಶೀ.

ಡಿ. ವಾಸುದೇವಾಚಾರ್ಯ

10-12-1947





## ವಿಷಯ ಸೂಚಿ



ಪುಟ ಸಂಖ್ಯೆ

ಎಂಬತ್ತನೆಯ ಅಧ್ಯಾಯವು—

ಅವಶಿಷ್ಟ ಮಂತ್ರಗಳನ್ನು ಹೇಳಬೇಕೆಂದು ನಾರದ  
ಮುನಿಯು ಸನತ್ಕುಮಾರಮುನಿಯನ್ನು ಕುರಿತು  
ಪ್ರಶ್ನೆ ಮಾಡಿದುದು.

### ಕೃಷ್ಣ ಮಂತ್ರಪ್ರಕರಣ

ಹದಿನೆಂಟಕ್ಷರಗಳ ಕೃಷ್ಣ ಮಂತ್ರ.

ಅದರ ಋಷಿ, ಭಂದಸ್ಸು, ದೇವತೆ, ನ್ಯಾಸ, ನ್ಯಾಸಮಂತ್ರ,  
ಧ್ಯಾನ ಮುಂತಾದುವು.

ಇಪ್ಪತ್ತೈದು ತತ್ವಗಳು ಮತ್ತು ಅವುಗಳ ಸ್ಥಾನಗಳ  
ವಿವರಣೆ.

ಹೃತ್ಪಂಡರೀಕಾದಿ ನ್ಯಾಸಮಂತ್ರ.

ಮಂತ್ರಸಹಿತವಾಗಿ ತತ್ವನ್ಯಾಸವಿವರಣೆ.

ಮೂರ್ತಿಪಂಜರನ್ಯಾಸ

ಮಂತ್ರನ್ಯಾಸ

ಷೋಧಾನ್ಯಾಸ.

ಸುದರ್ಶನಮಂತ್ರ.

ವೃಂದಾವನಧ್ಯಾನ.

ಕೃಷ್ಣ ಧ್ಯಾನ.

ಜಪ, ಹೋಮ, ಪೂಜೆ.

ಆವರಣಪೂಜೆ ಮತ್ತು ಅದರ ಮಂತ್ರ.

ಅಷ್ಟಮಹಿಷಿಯರ ಮತ್ತು ಗೋಪಿಕಾಸ್ತ್ರೀಯರ ಪೂಜೆ.

ಪ್ರಾತರ್ಮುಖ್ಯಾಹ್ನೇ ಸಾಯಂಕಾಲಗಳಲ್ಲಿ ಮಾಡುವ ಪೂಜಾ

ವಿಧಾನ, ಧ್ಯಾನ ಮುಂತಾದುವುಗಳು.

ರಾಸಕ್ರೇಡಾವಿಧಾನ.

ಫಲ, ಮಂತ್ರಸಿದ್ಧಿಯನ್ನು ಹೊಂದಿದವನು ವಿಶೇಷ ಫಲ  
ಗಳಿಗಾಗಿ ಮಾಡಬೇಕಾದ ಪ್ರಯೋಗಗಳು.

ಕಾಮ್ಯತರ್ಪಣ ಮತ್ತು ಅದಕ್ಕುಪಯೋಗಿಸುವ ಪದಾ  
ರ್ಥಗಳು.

ಕಾಮ್ಯಹೋಮ ಮತ್ತು ಅದರ ಪ್ರಭೇದಗಳು.

ವತೀಕರಣಪ್ರಯೋಗಗಳು.

ಗೋಪಾಲಯಂತ್ರಲೇಖನಕ್ರಮ ಮತ್ತು ಅದನ್ನು ಧಂ  
ಸುವ ವಿಧಾನ.

### ಷಡಕ್ಷರಕೃಷ್ಣಮಂತ್ರ

ನಾಯಾಬೀಜ ಮತ್ತು ಶ್ರೀಬೀಜಗಳು.

ಇಪ್ಪತ್ತಕ್ಷರಗಳ ಕೃಷ್ಣಮಂತ್ರ.

ಸೃಷ್ಟಿ, ಸ್ಥಿತಿ, ಸಂಹಾರನ್ಯಾಸಗಳು.

ಧ್ಯಾನ, ಜಪ, ಹೋಮ, ಪೂಜಾದಿಗಳು.

ಕೃಷ್ಣಯಂತ್ರಲೇಖನಕ್ರಮ ಇತ್ಯಾದಿಗಳು.

ಕಾಮಗಾಯತ್ರೀಮಂತ್ರ.

ಮದನಮಾಲಾಮಂತ್ರ.

ಜಪ, ಪೂಜೆ, ಹೋಮ, ನಾನಾವಿಧಪ್ರಯೋಗ  
ಮುಂತಾದುವು.

ದಶಾಕ್ಷರ ಕೃಷ್ಣಮಂತ್ರ.

ಮಂತ್ರಸಹಿತ ಪಂಚಾಂಗನ್ಯಾಸ ಮತ್ತು ದಶಾಂಗುಲಿನ್ಯಾಸ  
(ಸೃಷ್ಟಿನ್ಯಾಸಾದಿ).

ವಿಭೂತಿಪಂಜರನ್ಯಾಸ.

ಅಂಗಮುದ್ರೆಗಳ ವಿಧಾನ.

ವೇಣುಮುದ್ರೆ, ಬಿಲ್ವಮುದ್ರೆ.

ನಾನಾವಿಧಪ್ರಯೋಗವಿವರಣೆ.

ಎಂಬತ್ತೊಂದನೆಯ ಅಧ್ಯಾಯವು.

ದಶಾಕ್ಷರ ಕೃಷ್ಣಮಂತ್ರ.

- ಹದಿನೂರಕ್ಷರಗಳ ಮೂರುಕೃಷ್ಣಮಂತ್ರಗಳು.  
 ನ್ಯಾಸ, ಧ್ಯಾನ ಮುಂತಾದುವುಗಳು.  
 ದ್ವಾದಶಾಕ್ಷರ ಕೃಷ್ಣಮಂತ್ರ.  
 ಹದಿನಾರಕ್ಷರಗಳ ಕೃಷ್ಣಮಂತ್ರ.  
 ಇಪ್ಪತ್ತೆರಡಕ್ಷರಗಳ ಕೃಷ್ಣಮಂತ್ರ.  
 ಮೂವತ್ತು ಮೂರಕ್ಷರಗಳ ಕೃಷ್ಣಮಂತ್ರ.  
 ಇಪ್ಪತ್ತೆಂಟಕ್ಷರಗಳ ಕೃಷ್ಣಮಂತ್ರ.  
 ಮೂವತ್ತೆರಡಕ್ಷರಗಳ ಕೃಷ್ಣಮಂತ್ರ.  
 ಹತ್ತೊಂಬತ್ತಕ್ಷರಗಳ ಕೃಷ್ಣಮಂತ್ರ.  
 ಹದಿನಾರಕ್ಷರಗಳ ಕೃಷ್ಣಮಂತ್ರ.  
 ಇಪ್ಪತ್ತೊಂಬತ್ತಕ್ಷರಗಳ ಕೃಷ್ಣಮಂತ್ರ.  
 ಸಪ್ತಾಕ್ಷರಗಳ ಕೃಷ್ಣಮಂತ್ರ.  
 ದ್ವಾದಶಾಕ್ಷರಗಳ ಕೃಷ್ಣಮಂತ್ರ.  
 ಅಷ್ಟಾಕ್ಷರಮಹಾಮಂತ್ರ.  
 ಇಪ್ಪತ್ತುನಾಲ್ಕಕ್ಷರಗಳ ಕೃಷ್ಣಮಂತ್ರ.  
 ಏಕಾಕ್ಷರ ಕೃಷ್ಣಮಂತ್ರ.  
 ದ್ವ್ಯಾಕ್ಷರಮಂತ್ರ.  
 ತ್ರ್ಯಾಕ್ಷರಮಂತ್ರ.  
 ನಾಲ್ಕಕ್ಷರಗಳ ಮಂತ್ರ.  
 ಪಂಚಾಕ್ಷರ ಮಂತ್ರದ್ವಯ.  
 ಷಡಕ್ಷರ ಮಂತ್ರದ್ವಯ.  
 ಸಪ್ತಾಕ್ಷರ ಮಂತ್ರದ್ವಯ.  
 ನವಾಕ್ಷರ ಮಂತ್ರದ್ವಯ.  
 ದಶಾಕ್ಷರ ಮಂತ್ರದ್ವಯ.  
 ಪುತ್ರಪ್ರದ ಕೃಷ್ಣಮಂತ್ರ.  
 ಪಂಚಬ್ರಹ್ಮಾತ್ಮಕಮಂತ್ರ.  
 ಅಷ್ಟಾಕ್ಷರಮಂತ್ರ. (ಹೃಷೀಕೇಶಮಂತ್ರ)

ಶ್ರೀಧರಮಂತ್ರ.

ಅಚ್ಯುತಾನಂತಗೋವಿಂದಮಂತ್ರ.

ಇನ್ನೊಂದು ಕೃಷ್ಣಮಂತ್ರ.

ವೇದವ್ಯಾಸಮಂತ್ರ.

ಗರುಡಮಂತ್ರ.

ಹೃದಯ, ಶಿರಸ್ಸು, ಶಿಖಾ, ಕವಚ, ನೇತ್ರ ಮತ್ತು ಆಸ್ತ್ರ  
ಎಂಬ ಷಡಂಗಮಂತ್ರಗಳು.

ಪೀಠಮಂತ್ರ.

ಫಲಕಧನ.

72-108

### ಎಂಬತ್ತೆರಡನೆಯ ಅಧ್ಯಾಯವು.

ನಾರದರಿಗೆ ಪೂರ್ವಜನ್ಮದಲ್ಲಿ ರುದ್ರೋಪದಿಷ್ಟ ಕೃಷ್ಣ  
ರಹಸ್ಯವನ್ನು ಸನತ್ಕುಮಾರಮುನಿಯು ವಿವರಿಸಿದುದು.

ಗೋಪೀಜನವಲ್ಲಭಮಂತ್ರ.

ಅಂತರಂಗಧರ್ಮಸಾಧನಕಥನ.

ಕೃಷ್ಣ ಸಹಸ್ರನಾಮ.

ರಾಧಾಸಹಸ್ರನಾಮ.

ಫಲಕಧನ.

109-158

### ಎಂಬತ್ತಮೂರನೆಯ ಅಧ್ಯಾಯವು.

ಮಂತ್ರಕಥನಪೂರ್ವಕವಾದ ರಾಧಾದೇವಿಯ ಅಂಶಾವೆ  
ತಾರ ಚರಿತ್ರೆ.

ಷಡಕ್ಷರ ರಾಧಾಮಂತ್ರ.

ಸಕಲೇಷ್ಟಪ್ರದ ಮಹಾಲಕ್ಷ್ಮೀಮಂತ್ರ.

ಅಷ್ಟಾಕ್ಷರ ದುರ್ಗಾಮಂತ್ರ.

ಓಂಬತ್ತು ಪೀಠಶಕ್ತಿಗಳು.

ಸಿಂಹಮಂತ್ರ.

ಅಷ್ಟಶಕ್ತಿಗಳ ಪೂಜೆ.  
 ದ್ವಾದಶಾಕ್ಷರ ಸರಸ್ವತೀಮಂತ್ರ.  
 ಅಷ್ಟಾಕ್ಷರ ಸಾವಿತ್ರೀಮಂತ್ರ.  
 ಸಾವಿತ್ರೀಪಂಜರ.  
 ಸಾವಿತ್ರೀದೇವಿಯ ಅಷ್ಟೋತ್ತರಶತನಾಮ.  
 ಪಠನಫಲ.

159-197

ಎಂಬತ್ತನಾಲ್ಕನೆಯ ಅಧ್ಯಾಯವು.

**ಭುವನೇಶ್ವರೀಪ್ರಕರಣ**

ಏಕಾಕ್ಷರ ಭುವನೇಶ್ವರೀಬೀಜ ಮಂತ್ರವಿಧಾನ.  
 ಶ್ರೀದೇವಿಯ ಅವತಾರ ಮತ್ತು ಅರ್ಚನೆಯ ವಿಧಾನ.  
 ಶ್ರೀದೇವಿಯ ಬೀಜಮಂತ್ರವಿಧಾನ.  
 ಸರಸ್ವತೀದೇವಿಯ ಬೀಜಮಂತ್ರವಿಧಾನ.  
 ಅಷ್ಟಶಕ್ತಿ, ಸೋಡಶಶಕ್ತಿ ಮತ್ತು ಅರವತ್ತನಾಲ್ಕು  
 ಶಕ್ತಿಗಳ ಹೆಸರು.

198-222

ಎಂಬತ್ತೈದನೆಯ ಅಧ್ಯಾಯವು.

**ಕಾಳಿಕಾಮಂತ್ರಪ್ರಕರಣ**

ಇಪ್ಪತ್ತೆರಡಾಕ್ಷರಗಳ ಕಾಳಿಕಾಮಂತ್ರವಿಧಾನ.  
 ಪೂಜಾಯಂತ್ರ ನಿರ್ವಾಣಕ್ರಮ.  
 ಪೀಠಶಕ್ತಿಗಳು ಮತ್ತು ಪೀಠಮಂತ್ರ.  
 ಕಾಮ್ಯಪ್ರಯೋಗಗಳು.  
 ಪಂಚಾಕ್ಷರತಾರಾಮಂತ್ರ.  
 ಶ್ರೀಕಂಠಮಾತೃಕಾನ್ಯಾಸ.  
 ಗ್ರಹನ್ಯಾಸ ಮತ್ತು ಅದರ ಪ್ರಯೋಗ.  
 ದಿಕ್ಪಾಲಕರನ್ಯಾಸಕ್ರಮ.

ಷಟ್ಪದ್ಯ ನ್ಯಾಸವಿಧಾನ.

ಪೀಠನ್ಯಾಸವಿಧಾನ

ಏಕಜಟಿಯ ಷಡಂಗನ್ಯಾಸವಿಧಾನ.

ಪೀಠಶಕ್ತಿಗಳು ಮತ್ತು ಮಂತ್ರ.

ನಿತ್ಯಬಲಿದಾನಮಂತ್ರ.

ಜಲಗ್ರಹಣಮಂತ್ರ.

ಪಾದಪ್ರಕ್ಷಾಲನಮಂತ್ರ.

ಆಚಮನಮಂತ್ರ.

ಶಿಖಾಬಂಧನಮಂತ್ರ.

ಭೂಶೋಧನಮಂತ್ರ.

ವಿಘ್ನನಿವಾರಣಮಂತ್ರ.

ಮಂಡಲಮಂತ್ರ.

ಪುಷ್ಪಶೋಧನಮಂತ್ರ.

ನರಕಪಾಲಪೂಜೋಪಯುಕ್ತ ನಾಲ್ಕುಮಂತ್ರಗಳು.

ಏಕಾದಶಾಕ್ಷರ ದೇವೀಮಂತ್ರ.

ದೇವೀಪೂಜೆಯ ವಿಧಾನ.

ನಿತ್ಯಪೂಜಾಂತ್ಯದಲ್ಲಿನ ಬಲಿದಾನಮಂತ್ರ.

ಷೋಡಶಾಕ್ಷರ ಬಲಿದಾನಮಂತ್ರ.

ತಾರಾಧಾರಣಯಂತ್ರಲೇಖನಕ್ರಮ, ಧಾರಣಫಲ ಮುಂತಾದುವು.

223-261

ಎಂಬತ್ತಾರನೆಯ ಅಧ್ಯಾಯವು.

ಶ್ರೀಬೀಜಬಾಲಾಮಂತ್ರವಿಧಾನ.

ನವಯೋನಿನ್ಯಾಸ.

ಬಾಣದೇವತೆಗಳ ಹೆಸರು ಮತ್ತು ನ್ಯಾಸ.

ನವಯೋನ್ಯಾತ್ಮಕಯಂತ್ರ.

ಪೀಠಮಂತ್ರ.

ಅಷ್ಟಶಕ್ತಿಗಳು, ಅಷ್ಟಭೈರವರು, ಅಷ್ಟಪೀಠಗಳು,



ಹತ್ತು ಶಕ್ತಿಗಳು ಇವುಗಳ ಪೂಜೆಯ ವಿಧಾನ.

ನಾನಾವಿಧಪ್ರಯೋಗಗಳು.

ಶಾಖೋದ್ಧಾರಪ್ರಕಾರ.

ಚೇತನೀಮಂತ್ರ.

ಆಹ್ಲಾದನೀಮಂತ್ರ.

ವಾಗ್ವಿಜದೀಪಕಮಂತ್ರ.

ಕಾಮಬೀಜದೀಪಕಮಂತ್ರ.

ಶಕ್ತಿಬೀಜಪ್ರಕಾಶಕಮಂತ್ರ.

ತ್ರಿವಿಧಗುರುಗಳ ವಿನಯ.

ಬಾಲಾಧಾರಣಯಂತ್ರ ರಚನಾಕ್ರಮ.

ಬಾಲಾತ್ರಿಪುರಾಣಯತ್ರಿಮಂತ್ರ.

ಅನ್ನ ಪೂರ್ಣೇಶ್ವರೀಮಂತ್ರ ವಿಧಾನ.

ಸಪ್ತಾಕ್ಷರಶಿವಮಂತ್ರ.

ಧರಾಶ್ರೀಮಂತ್ರ ವಿಧಾನ.

ಬಗಲಾಮುಖೀಮಂತ್ರ ವಿಧಾನ.

ಪೂಜಾಯಂತ್ರ ರಚನಾಕ್ರಮ.

ಬಕುಲಾಮುಖಿಯ ಸ್ತಂಭನಯಂತ್ರದ ರಚನಾಕ್ರಮ

ಮುಂತಾದುವು.

262-290

ಎಂಬತ್ತೇಳನೆಯ ಅಧ್ಯಾಯವು.

ಭಿನ್ನಮಸ್ತಾಮಂತ್ರಪ್ರಕರಣ

ಹದಿನೇಳಕ್ಷರಗಳ ಭಿನ್ನಮಸ್ತಾದೇವಿಯ ಮಂತ್ರ.

ಅಂಗಮಂತ್ರ.

ಪೀಠಮಂತ್ರ.

ಪೂಜಾಯಂತ್ರ.

ನಾನಾವಿಧಪ್ರಯೋಗ.

ಈ ಮಂತ್ರದ ಉತ್ತೀಲನಕ್ರಮ.

ತ್ರಿಪುರಭೈರವೀಮಂತ್ರ.

ನ್ಯಾಸ, ಧ್ಯಾನ, ಪೂಜೆ ಮುಂತಾದುವು.

ಪೀಠಮಂತ್ರ.

ಪಂಚತಾರಾಪ್ರಣವಗಳು.

ಎಂಬತ್ತೆಂಟಕ್ಷರಗಳ ರಾಜಮಾತಂಗೀಶ್ವರೀಮಂತ್ರವಿಧಾನ.

ಪೂಜಾಪೀಠರಚನಾಕ್ರಮ.

ನಾನಾವಿಧಪೂಜೆ, ಪ್ರಯೋಗ ಮುಂತಾದುವುಗಳು.

ಅಷ್ಟಾಕ್ಷರ ಧೂಮವತೀಮಂತ್ರವಿಧಾನ.

291-337

ಎಂಬತ್ತೆಂಟನೆಯ ಅಧ್ಯಾಯವು.

### ರಾಧಾವತಾರವೈಭವಸ್ರಕರಣ

ರಾಧಾದೇವಿಯ ಪ್ರಿಯಸಖಿಯರ ಹೆಸರು.

ಲಲಿತಾ ಮುಂತಾದ ಈಶ್ವರಿಯರ ನಾಮಗಳು.

ಮೂವತ್ತೆರಡು ಸಖಿಯರ ಹೆಸರು.

ಮೋಡಶಕಲಾಸೃಷ್ಟಿಯ ಕಥನ.

ಪಂಚಭೂತವರ್ಣಕೋಷ್ಟಕ.

ಪಂಚಭೂತಪರ್ವಾಯ ಶಬ್ದಗಳು.

ತಂತ್ರದಲ್ಲಿ ಹೇಳಿರುವ ರಾಧಾದೇವಿಯ ನಾಮಾಂತರಗಳು.

ಲಲಿತಾವಿದ್ಯೆಯು ಮತ್ತು ಅದರ ಮೂರುವಿಧಗಳು.

ನಾಲ್ಕನೆಯ ಲಲಿತಾವಿದ್ಯೆಯು.

ವಶೀವೀಬೀಜಾಕ್ಷರ.

ಕಾಮೇಶ್ವರೀಬೀಜಾಕ್ಷರ

ಮೋಹಿನೀಕೂಟಾಕ್ಷರವಿದ್ಯೆಯು.

ವಿಮಲಾಬೀಜ.

ಅರುಣಾಕೂಟಾಕ್ಷರವಿದ್ಯೆ.

ಜಯಿನೀಕೂಟಾಕ್ಷರವಿದ್ಯೆ.

ಸರ್ವೇಶ್ವರೀವಿದ್ಯೆಯು.

ಕಾಲಿನೀಕೂಟಾಕ್ಷರೀವಿದ್ಯೆ.  
 ನ್ಯಾಸ, ಧ್ಯಾನ, ಪೂಜೆ ಮುಂತಾದುವುಗಳು.  
 ಕಾಮೇಶ್ವರೀನಿತ್ಯಾಮಂತ್ರವಿಧಾನ.  
 ಭಗವಾಲಿನೀನಿತ್ಯಾಮಂತ್ರವಿಧಾನ.  
 ಕ್ಲೆನ್ನಾಮಂತ್ರವಿಧಾನ.  
 ಭೇರುಂಡಾನಿತ್ಯಾಮಂತ್ರವಿಧಾನ.  
 ವಂದಿನಾಸಿನೀನಿತ್ಯಾಮಂತ್ರವಿಧಾನ.  
 ಮಹಾವಜ್ರೇಶ್ವರೀನಿತ್ಯಾಮಂತ್ರವಿಧಾನ.  
 ದೂತೀನಿತ್ಯಾಮಂತ್ರವಿಧಾನ.  
 ಕರಷಡಂಗನ್ಯಾಸರೀತಿ.  
 ಕುಲಸುಂದರೀನಿತ್ಯಾಮಂತ್ರವಿಧಾನ.  
 ನಿತ್ಯಾನಿತ್ಯಾಮಂತ್ರವಿಧಾನ.  
 ನೀಲಸತಾಕಾನಿತ್ಯಾಮಂತ್ರವಿಧಾನ.  
 ವಿಜಯಾನಿತ್ಯಾಮಂತ್ರವಿಧಾನ.  
 ಸರ್ವಮಂಗಲಾನಿತ್ಯಾವಿದ್ಯೆಯವಿಧಾನ.  
 ಜ್ವಾಲಾನಾಲಿನೀನಿತ್ಯಾಮಂತ್ರವಿಧಾನ.  
 ಚಿತ್ರಾನಿತ್ಯಾವಿದ್ಯೆಯವಿಧಾನ.  
 ಸಪ್ತಾಕ್ಷರ ಕುರುಕುಲ್ಲಾಮಂತ್ರ.  
 ತ್ರಯೋದಶಾಕ್ಷರ ಕುರುಕುಲ್ಲಾಮಂತ್ರ.  
 ಇಪ್ಪತ್ತೈದಕ್ಷರಗಳ ಕುರುಕುಲ್ಲಾಮಂತ್ರವಿಧಾನ.  
 ಒಂದುನೂರುಹತ್ತಕ್ಷರಗಳ ವಾರಾಹೀವಿದ್ಯೆ.  
 ಷಡಂಗನ್ಯಾಸಾದಿಗಳು.

ವಿಂಬತ್ತೊಂಬತ್ತನೆಯ ಅಧ್ಯಾಯವು.

ತಂತ್ರಾವತಾರಕರಾದ ನವನಾಥರು.

ಏಳುಪರ್ವದಿನಗಳು.

ಗುರುಸ್ತೋತ್ರವನ್ನು ಅನುಸಂಧಾನಮಾಡಿಕೊಳ್ಳುವರೀತಿ.

ಸಿದ್ಧಮಾತೃಕಾದಿಗಳ ನಮನಕ್ರಮ.

ಲಲಿತಾಕವಚ.

ಹದಿನಾರು ನಿತ್ಯಾದೇವತೆಗಳು.

ಎರಡು ಇಷ್ಟವಿಗ್ರಹಗಳು.

ಲಲಿತಾಸಹಸ್ರನಾಮ.

ಅದನ್ನು ಆವೃತ್ತಿಮಾಡುವುದರಿಂದಾಗುವ ಫಲವಿಶೇಷಗಳು. 389-423

ತೊಂಬತ್ತನೆಯ ಅಧ್ಯಾಯವು.

### ನಿತ್ಯಾಪಟಲ

ಹೃಲ್ಲೇಖೆಯು (ಹ್ರೀಂ ವಿಂಬ ಶಕ್ತಿಬೀಜಾಕ್ಷರದ)

ನಿರ್ವಚನವು.

ತ್ರಿವಿಧಮಂತ್ರಗಳ ಸ್ವರೂಪವಿವರಣೆ.

ತ್ರಿವಿಧಆಸವರಚನಾಕ್ರಮ.

ಅವುಗಳ ಪಾಸವಿಧಾನ.

ಚೈತ್ರಾದಿ ಹನ್ನೆರಡು ತಿಂಗಳುಗಳಲ್ಲಿ ಮಾಡಬೇಕಾದ

ಪೂಜಾವಿಧಾನ

ಸಿದ್ಧ್ಯಪಾಯಕಥನ.

... ಷೋಡಶನಿತ್ಯಾವಿದ್ಯೆಗಳ ಜಪಾದಿ ವಿಧಾನ

424-477

ತೊಂಬತ್ತೊಂದನೆಯ ಅಧ್ಯಾಯವು.

ಮಹೇಶ್ವರಮಂತ್ರಪ್ರಕರಣ

ಶಿವಪಂಚಾಕ್ಷರಮಂತ್ರ.

ಷಡಂಗನ್ಯಾಸ, ಅಂಗುಳಿನ್ಯಾಸ, ಮಂತ್ರಮೂರ್ತಿನ್ಯಾಸ,  
ಗೋಲಕನ್ಯಾಸ, ಮಂತ್ರವರ್ಣನ್ಯಾಸಾವರ್ತಿ, ವರ್ಣ  
ನ್ಯಾಸ, ಧ್ಯಾನವಿಧಾನ. ಜಪಸಂಖ್ಯೆ, ಹೋಮ  
ಮುಂತಾದುವು.

ಒಂಬತ್ತು ಪೀಠಶಕ್ತಿಗಳು ಮತ್ತು ಪೀಠಮಂತ್ರ, ಪೂಜಾ  
ವಿಧಾನಗಳು.

ನಾನಾವಿಧಪೂಜೆಗಳ ಫಲವಿವರಣೆ.

ಶಿವಾಷ್ಟಾಕ್ಷರಮಂತ್ರ.

ಧ್ಯಾನ ಜಪಾದಿ ಅಂಗಕಲಾಪಗಳು.

ಪ್ರಾಸಾದಮಂತ್ರ, ಇದರ ಅಂಗವಾದ ನ್ಯಾಸಗಳು.

ಮೂವತ್ತೆಂಟುಕಲೆಗಳ ನ್ಯಾಸ.

ಕಲೆಗಳ ವಿವರಣೆ.

ಮೂರ್ತ್ಯಾವರಣ ಮತ್ತು ಅಂಗಾವರಣಗಳ ಪೂಜಾವಿಧಾನ.

ಅಷ್ಟಾಕ್ಷರ ಶಿವಮಂತ್ರವಿಧಾನ.

ಮೃತ್ಯುಂಜಯಮಂತ್ರವಿಧಾನ.

ಕಾಮ್ಯಪ್ರಯೋಗವಿವರಣೆ.

ಮೂವತ್ತಾರಕ್ಷರಗಳ ದಕ್ಷಿಣಾಮೂರ್ತಿಮಂತ್ರ.

ನ್ಯಾಸ, ಧ್ಯಾನ, ಪೂಜಾದಿಗಳರೀತಿ, ಫಲ.

ದಕ್ಷಿಣಾಮೂರ್ತಿ ಮಂತ್ರಾಂತರ.

ವಿಷಪರಿಹಾರಕ ನೀಲಕಂಠಮಂತ್ರವಿಧಾನ.

ಅರ್ಥನಾರೀಶ್ವರ ಅಥವಾ ಚಿಂತಾಮಣಿಮಂತ್ರವಿಧಾನ.  
 ನೂರೆಪ್ಪತ್ತಕ್ಷರಗಳ ಖಡ್ಗರಾವಣಮಂತ್ರವಿಧಾನ.  
 ಐವತ್ತೊಂದು ವರ್ಣಗಳ ಅಘೋರಾಸ್ತ್ರ ಮಹಾಮಂತ್ರ  
 ವಿಧಾನ

ಪಾಶುಪತಾಸ್ತ್ರಮಂತ್ರವಿಧಾನ

ಕ್ಷೇತ್ರಪಾಲಕಮಂತ್ರವಿಧಾನ

ಬಲಿಮಂತ್ರವಿಧಾನ

ಆಪದುದ್ಧಾರಣಮಂತ್ರವಿಧಾನ

ಮಂತ್ರಪುರಶ್ಚರಣೆ ಇತ್ಯಾದಿ.

ಇನ್ನೊಂದು ಬಲಿಮಂತ್ರವಿಧಾನ


ಚಂಡೇಶ್ವರಮಂತ್ರವಿಧಾನ

ಪೂಜಾಮಂತ್ರ.

ಮಹೇಶ್ವರಸ್ತೋತ್ರ.

ಪುರುಷಾರ್ಥಚತುಷ್ಟಯ ಸಾಧಕಮಂತ್ರಗಳ ವಿವರಣೆ.

478-532



|| ಶ್ರೀಃ ||

ನಾರದೀಯಮಹಾಪುರಾಣಂ

ಅಶೀತಿಸಮೋಽಧ್ಯಾಯಃ

ಸೂತ ಉವಾಚೆ

ಶ್ರುತ್ವಾ ತು ನಾರದೋ ವಿಪ್ರಾಃ ಕುಮಾರವಚನಂ ಮುನಿಃ |

ಯತ್ಪ್ರಪಚ್ಛೆ ಪುನಸ್ತಚ್ಛೆ ಯುಷ್ಮಭ್ಯಂ ಪ್ರವದಾಮ್ಯಹಂ

|| ೧ ||

ಕಾರ್ತವೀರ್ಯಸ್ಯ ಕವಚಂ ತಥಾ ಹನುಮತೋಪಿ ಚ |

ಚರಿತಂ ಚ ಮಹತ್ಪುಣ್ಯಂ ಶ್ರುತ್ವಾ ಭೂಯೋಽಬ್ರವೀದ್ವಚಃ

|| ೨ ||

ನಾರದ ಉವಾಚೆ

ಸಾಧು ಸಾಧು ಮುನಿಶ್ರೇಷ್ಠ ತ್ವಯ್ಯಾತಿಕರುಣಾತ್ಮನಾ |

ಶ್ರಾವಿತಂ ಚರಿತಂ ಪುಣ್ಯಂ ಶಿವಸ್ಯ ಚ ಹನೂಮತಃ

|| ೩ ||

ಎಂಬತ್ತನೆಯ ಅಧ್ಯಾಯವು

೧. ಸೂತನು ಹೇಳಿದನು :—ಬ್ರಾಹ್ಮಣರೇ ! ನಾರದಮುನಿಯು ಸನತ್ತುವಾರನ ಮಾತನ್ನು ಕೇಳಿದನಂತರ ಪುನಃ ಪ್ರಶ್ನೆಮಾಡಿದ ವಿಷಯವನ್ನೂ ನಿಮಗೆ ಹೇಳುವೆನು.

೨. ಕಾರ್ತವೀರ್ಯಾರ್ಜುನ ಮತ್ತು ಹನುಮಂತನ ಕವಚಗಳು, ಮಹಾಪುಣ್ಯಕರವಾದ ಚರಿತ್ರ ಇವುಗಳನ್ನು ಕೇಳಿ ನಾರದನು ಪುನಃ ಪ್ರಶ್ನೆಮಾಡಿದನು.

೩. ನಾರದನು ಹೇಳಿದನು :—ಮುನಿವರ್ಯನೇ ! ಒಳ್ಳೆಯದು, ಒಳ್ಳೆಯದು, ಅತ್ಯಂತ ದಯಾಳುವಾದ ನಿನ್ನಿಂದ ಪುಣ್ಯಕರವಾದ ಶಿವ ಮತ್ತು ಹನುಮಂತನ ಚರಿತ್ರೆಯನ್ನು ಶ್ರವಣಮಾಡಿದೆನು.

ತಂತ್ರಸ್ಯಾಸ್ಯ ಕ್ರಮಪ್ರಾಪ್ತಂ ಕಥನೀಯಂ ಚ ಯತ್ತ್ವಯಾ |  
ತತ್ಪ್ರಬ್ರೂಹಿ ಮಹಾಭಾಗ ಕಿಂ ಪೈಚ್ಛಾನ್ಯೈದ್ವಿದಾಂ ವರ

|| ೪ ||

ಸನತ್ಕುಮಾರ ಉವಾಚಿ

ಅಥ ವಕ್ಷ್ಯೇ ಕೃಷ್ಣಮಂತ್ರಾನ್ ಭುಕ್ತಿಮುಕ್ತಿಫಲಪ್ರದಾನ್ |  
ಬ್ರಹ್ಮಾದ್ಯಾ ಯಾನ್ಸಮಾರಾಧ್ಯ ಸೃಷ್ಟ್ಯಾದಿಕರಣೇ ಪ್ಲವಾಃ

|| ೫ ||

ಕಾಮಃ ಕೃಷ್ಣಪದಂ ಜೀಂತಂ ಗೋವಿಂದಂ ಚ ತಥಾವಿಧಂ |  
ಗೋಪೀಜನಪದಂ ಪಶ್ಚಾದ್ವಲ್ಲಭಾಯಾತಿಸುಂದರೀ

|| ೬ ||

ಅಷ್ಟಾವಶಾರಣೋ ಮಂತ್ರೋಽಯಂ ದುರ್ಗಾಧಿಷ್ಠಾತ್ಯದೈವತಃ |  
ನಾರದೋಽಸ್ಯ ಮುನಿಶ್ಛಂದೋ ಗಾಯತ್ರೀ ದೇವತಾ ಪುನಃ

|| ೭ ||

೪. ಜ್ಞಾನಿಶ್ರೇಷ್ಠನಾದ ಸನತ್ಕುಮಾರ ಮಹಾಶಯನೇ! ಬೇರೆ ವಿಷಯವನ್ನು ಕೇಳುವುದರಿಂದೇನು ಫಲ? ನೀನು ಹೇಳಲುಪಕ್ರಮಿಸಿರುವ ಮಂತ್ರಶಾಸ್ತ್ರದ ವಿಷಯಗಳಲ್ಲಿ ಇದುವರೆಗೆ ಹೇಳಿರುವ ಮಂತ್ರಗಳ ಅನಂತರ ಕ್ರಮಪ್ರಾಪ್ತವಾಗಿ ಹೇಳಬೇಕಾಗಿರುವ ಮಂತ್ರಗಳನ್ನು ನನಗೆ ಸಪರಿಕರವಾಗಿ ಹೇಳು.

೫. ಸನತ್ಕುಮಾರನು ಹೇಳಿದನು :—ಬ್ರಹ್ಮಾದಿದೇವತೆಗಳು ಯಾವ ಮಂತ್ರಗಳನ್ನಾರಾಧಿಸಿ ಸೃಷ್ಟಿ ಮುಂತಾದ ಮಹಾಕಾರ್ಯಗಳನ್ನು ಮಾಡಲು ಸಮರ್ಥರಾದರೋ ಅಂತಹ, ಇಹದಲ್ಲಿ ಭೋಗ, ಪರದಲ್ಲಿ ಮುಕ್ತಿ ಎಂಬ ಮಹಾ ಫಲಗಳನ್ನು ಕೊಡುವ ಕೃಷ್ಣಮಂತ್ರಗಳನ್ನು ಈಗ ಹೇಳುವೆನು.

೬-೮. (ಕಾಮ= ಕ್ಷೀಂ, ಅಗ್ನಿಸುಂದರೀ= ಸ್ವಾಹಾ.) “ಕ್ಷೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ”

ಇದು ಹದಿನೆಂಟು ಅಕ್ಷರಗಳುಳ್ಳ ಮಂತ್ರವು. ದುರ್ಗಾದೇವಿಯು ಇದಕ್ಕೆ ಅಧಿದೇವತೆಯು. ನಾರದನು ಋಷಿಯು, ಗಾಯತ್ರೀ ಛಂದಸ್ಸು,



ಶ್ರೀಕೃಷ್ಣಃ ಪರಮಾತ್ಮಾ ಚ ಕಾಮೋ ಬೀಜಂ ಪ್ರಕೀರ್ತಿತಂ |

ಸ್ವಾಹಾ ಶಕ್ತಿರ್ನಿರ್ಯೋಗಸ್ತು ಚತುರ್ವರ್ಗಪ್ರಸಿದ್ಧಯೇ || ೮ ||

ಋಷಿಂ ಶಿರಸಿ ವಕ್ತ್ರೇ ತು ಛಂದಶ್ಚ ಹೃದಿ ದೇವತಾಂ |

ಗುಹ್ಯೇ ಬೀಜಂ ಪದೋಃ ಶಕ್ತಿಂ ನೈಸೇತ್ಸಾಧಕಸತ್ತಮಃ || ೯ ||

ಯುಗನೇದಾಭಿ ನಿಗಮೈದ್ವಾರ್ಷಾಭ್ಯಾಂ ವರ್ಣೈರ್ಮನುಷ್ಯವೈಃ |

ಪಂಚಾಂಗಾನಿ ಪ್ರನಿನ್ಯಸ್ಯ ತತ್ಸನ್ಯಾಸಂ ಸಮಾಚರೇತ್ || ೧೦ ||

ಹೃದಂತಮಾದಿಕಾಂತಾರ್ಣಪರಾಯಾದ್ಯಾನಿ ಚಾತ್ಮನೇ |

ನತ್ಯಂತಾನಿ ಚ ತತ್ಪಾನಿ ಜೀವಾದ್ಯಾನಿ ನೈಸೇತ್ಕ್ರಮಾತ್ || ೧೧ ||

ಶ್ರೀ ಕೃಷ್ಣಪರಮಾತ್ಮನೇ ದೇವತೆ, ' ಕ್ಲೀಂ ' ಎಂಬುದೇ ಬೀಜ, ' ಸ್ವಾಹಾ ' ಎಂಬುದೇ ಶಕ್ತಿ, ಸಮಸ್ತಪುರುಷಾರ್ಥಸಿದ್ಧ್ಯರ್ಥವಾಗಿ ವಿನಿಯೋಗ ಎಂದರೆ ಜಪಾದಿಗಳನ್ನು ಮಾಡಬೇಕು.

೯. ಸಾಧಕವರ್ಯನು ಋಷಿಯನ್ನು ಶಿರಸ್ಸಿನಲ್ಲಿಯೂ, ಛಂದಸ್ಸನ್ನು ಬಾಯಿಯಲ್ಲಿಯೂ, ದೇವತೆಯನ್ನು ಹೃದಯದಲ್ಲಿಯೂ, ಗುಹ್ಯಾವಯವದಲ್ಲಿ ಬೀಜವನ್ನೂ, ಪಾದಗಳಲ್ಲಿ ಶಕ್ತಿಯನ್ನೂ ನ್ಯಾಸಮಾಡಬೇಕು.

೧೦. ಈ ಮಂತ್ರದ 4, 4, 4, 4, 2 ವರ್ಣಗಳಿಂದ ಹೃದಯಾದಿ ಪಂಚಾಂಗಗಳನ್ನು ನ್ಯಾಸಮಾಡಿ ತತ್ಸನ್ಯಾಸವನ್ನು ಮಾಡಬೇಕು.

೧೧. ತತ್ಪ, ಅದರ ಸ್ಥಾನ, ನ್ಯಾಸಮಂತ್ರ ಇವುಗಳನ್ನು ಹೇಳುತ್ತಾರೆ :--ವ್ಯುತ್ಕ್ರಮವಾಗಿ ಮಕಾರದಿಂದ ಕಕಾರದವರೆಗಿನ ಇಪ್ಪತ್ತೈದು ಅಕ್ಷರಗಳನ್ನು ಪ್ರತ್ಯೇಕವಾಗಿ ಅನುಸ್ವಾರ ಸಹಿತ ಮೊದಲು ಹೇಳಿ ನಂತರ ' ನಮಃ ' ಎಂಬ ಪದವನ್ನೂ, ಬಳಿಕ ' ಪರಾಯ ' ಎಂಬ ಪದವನ್ನೂ, ಅದರ ಮುಂದೆ ಜೀವಾದಿ ತತ್ವಗಳಲ್ಲೊಂದರ ಹೆಸರು ಸಹಿತವಾದ ' ಆತ್ಮನೇ ' ಎಂಬ ಪದವನ್ನೂ ಸೇರಿಸಿ ಕೊನೆಯಲ್ಲಿ ' ನಮಃ ' ಪದವನ್ನೂ ಸಂಯೋಜನೆ ಮಾಡುವುದರಿಂದ ನಿಷ್ಪನ್ನವಾಗುವ " ಮಂ ನಮಃ ಪರಾಯ ಜೀವಾತ್ಮನೇ

ಜೀವಂ ಪ್ರಾಣಂ ಮತಿಮಹಂಕಾರಂ ಮನಸ್ತಥೈವ ಚ |  
ಶಬ್ದಂ ಸ್ಪರ್ಶಂ ರೂಪರಸೌ ಗಂಧಂ ಶ್ರೋತ್ರಂ ತ್ವಚಂ ತಥಾ || ೧೨ ||

ನೇತ್ರಂ ಚ ರಸನಾಂ ಘ್ರಾಣಂ ವಾಚಂ ಪಾಣಿಂ ಪದೇಂದ್ರಿಯಂ |  
ಸಾಯುಂ ಶಿಶ್ನುಮಥಾಕಾಶಂ ವಾಯುಂ ವಹ್ನಿಂ ಜಲಂ ಮಹೀಂ || ೧೩ ||

ಜೀವಂ ಪ್ರಾಣಂ ಚ ಸರ್ವಾಂಗೇ ಮತ್ಯಾದಿತ್ರಿತಯಂ ಹೃದಿ |  
ಮೂರ್ಧಾಸ್ಯಹೃದ್ಗುಹ್ಯಸಾದೇಷ್ಟಥ ಶಬ್ದಾದಿಕಾನ್ಮೃಸೇತ್ || ೧೪ ||

ಕರ್ಣಾದಿಸ್ಪಸ್ವಸ್ಥಾನೇಷು ಶ್ರೋತ್ರಾದೀನೀಂದ್ರಿಯಾಣಿ ಚ |  
ತಥಾ ವಾಗಾದೀಂದ್ರಿಯಾಣಿ ಸ್ಪಸ್ವಸ್ಥಾನೇಷು ವಿನ್ಯಸೇತ್ || ೧೫ ||

ನಮಃ, ಭಂ ನಮಃ ಪರಾಯ ಪ್ರಾಣಾತ್ಮನೇ ನಮಃ” ಇತ್ಯಾದಿ ಮಂತ್ರ  
ಗಳಿಂದ ಜೀವಾದಿ ತತ್ವಗಳನ್ನು ಕ್ರಮವಾಗಿ ನ್ಯಾಸಮಾಡಬೇಕು.

೧೨-೧೩. ಜೀವಾದಿತತ್ವಗಳನ್ನು ಹೇಳುತ್ತಾರೆ .--ಜೀವ, ಪ್ರಾಣ,  
ಮತಿ, ಅಹಂಕಾರ, ಮನಸ್ಸು, ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಶ್ರೋತ್ರ,  
ತ್ವಕ್, ನೇತ್ರ, ಜಿಹ್ವೆ, ಘ್ರಾಣ, ವಾಕ್ಯು, ಹಸ್ತ, ಪಾದ, ಪಾಯು (ಗುಹ್ಯ)  
ಶಿಶ್ನು, ಆಕಾಶ, ವಾಯು, ವಹ್ನಿ, ಜಲ, ಪೃಥಿವೀ ಈ ಇಪ್ಪತ್ತೈದು ತತ್ವ  
ಗಳನ್ನು ಹಿಂದೆ ಹೇಳಿರುವ ಮಂತ್ರಗಳಿಂದ ನ್ಯಾಸಮಾಡಬೇಕು.

೧೪-೧೫. ಆಯಾ ತತ್ವಗಳ ನ್ಯಾಸ ಸ್ಥಾನಗಳನ್ನು ವಿವರಿಸುತ್ತಾರೆ :-  
ಜೀವ ಮತ್ತು ಪ್ರಾಣಗಳನ್ನು ಸರ್ವಾಂಗಗಳಲ್ಲಿಯೂ, ಮತಿ ಅಹಂಕಾರ  
ಮನಸ್ಸುಗಳನ್ನು ಹೃದಯದಲ್ಲಿಯೂ, ಶಿರಸ್ಸು, ಮುಖ, ಹೃದಯ, ಗುಹ್ಯ,  
ಪಾದಗಳಲ್ಲಿ ಕ್ರಮವಾಗಿ ಶಬ್ದಾದಿ ಪಂಚತನ್ಮಾತ್ರಗಳನ್ನೂ ನ್ಯಾಸಮಾಡಬೇಕು.  
ಶ್ರೋತ್ರಾದೀಂದ್ರಿಯ ಮತ್ತು ವಾಗಾದೀಂದ್ರಿಯ ಇವನ್ನು ಕಿವಿ ಮುಂತಾದ  
ಅದರದರ ಸ್ಥಾನಗಳಲ್ಲಿ ನ್ಯಾಸಮಾಡಬೇಕು.

ಮೂರ್ಧಾಸ್ಯ ಹೃದ್ಯ ಹೃದ್ಯ ಸಾದೇಷ್ವಾ ಕಾಶಾದೀನ್ಮೈ ಸೇತ್ತತಃ |

ಹೃತ್ಪುಂಡರೀಕಮರ್ಕೇಂದುವಹ್ನಿ ಬಿಂಬಾನ್ಯ ನುಕ್ರಮಾತ್ || ೧೬ ||

ದ್ವಿಷಟ್ಪ್ರದಶಕಲಾ ನ್ಯಾಸ್ತಾನಿ ಚ ತಥಾ ಮತಃ |

ಭೂತಾಷ್ಟಾಂಗಾಕ್ಷಿಸದಗೈರ್ವರ್ಣೈಃ ಪ್ರಾಗ್ಸನ್ನೈ ಸೇದ್ವದಿ || ೧೭ ||

ಅಥಾಕಾಶಾದಿಸ್ಥಲೇಷು ವಾಸುದೇವಾದಿಕಾಂಸ್ತತಃ |

ವಾಸುದೇವಃ ಸಂಕರ್ಷಣಃ ಪ್ರದ್ಯುಮ್ನಶ್ಚಾನಿರುದ್ಧಕಃ || ೧೮ ||

ನಾರಾಯಣಶ್ಚ ಕ್ರಮಶಃ ಪರಮೇಷ್ಯಾದಿಭಿಯುತಾಃ |

ಪರಮೇಷ್ಠಿ ಪುಮಾಂಸೌ ಚ ನಿಶ್ಚಿನಿವೃತ್ತಿಸರ್ವಕಾಃ || ೧೯ ||

೧೬-೧೭. ತಲೆ, ಮುಖ, ಹೃದಯ, ಗುಹ್ಯ, ಪಾದ ಇವುಗಳಲ್ಲಿ ಆಕಾಶಾದಿ ಪಂಚಭೂತಗಳನ್ನು ಕ್ರಮವಾಗಿ ನ್ಯಾಸಮಾಡಬೇಕು. ತರುವಾಯ ಹೃತ್ಪುಂಡರೀಕ ಮತ್ತು ಹನ್ನೆರಡು ಕಲೆಗಳಿಂದ ಸಹಿತವಾದ ಸೂರ್ಯಬಿಂಬ, ಹದಿನಾರು ಕಲೆಗಳಿಂದ ಕೂಡಿದ ಚಂದ್ರಬಿಂಬ, ಹತ್ತು ಕಲೆಗಳಿಂದ ಯುಕ್ತವಾದ ಅಗ್ನಿ ಬಿಂಬ ಈ ನಾಲ್ಕನ್ನೂ ಯಕಾರದಿಂದ ಐದನೆಯದಾದ 'ಶ,' ಎಂಟನೆಯದಾದ 'ಹ,' ಏಳನೆಯದಾದ 'ಸ,' ಎರಡನೆಯದಾದ 'ರ' ಈ ವರ್ಣಗಳನ್ನು ಅನುಸ್ವಾರ ಸಹಿತವಾಗಿ ಆದಿಯಲ್ಲಿ ಸೇರಿಸಿ ಪೂರ್ವೋಕ್ತರೀತಿಯಿಂದ ಹೃದಯ ದಲ್ಲಿ ನ್ಯಾಸಮಾಡಬೇಕು. ಅದರ ಮಂತ್ರ :--

‘ಶಂ ನಮಃ ಪರಾಯ ಪುಂಡರೀಕಾತ್ಮನೇ ನಮಃ’, ‘ಹಂ ನಮಃ ಪರಾಯ ದ್ವಾದಶಕಲಾವ್ಯಾಪ್ತಸೂರ್ಯಮಂಡಲಾತ್ಮನೇ ನಮಃ’, ‘ಸಂ ನಮಃ ಪರಾಯ ಷೋಡಶಕಲಾವ್ಯಾಪ್ತಚಂದ್ರಮಂಡಲಾತ್ಮನೇ ನಮಃ’, ‘ರಂ ನಮಃ ಪರಾಯ ದಶಕಲಾವ್ಯಾಪ್ತವಸ್ತಿಮಂಡಲಾತ್ಮನೇ ನಮಃ’ ಎಂಬ ಈ ನಾಲ್ಕು ಹೃತ್ಪುಂಡರೀಕಾದಿ ನ್ಯಾಸಮಂತ್ರಗಳು.

೧೮-೨೧. ತರುವಾಯ ಆಕಾಶಾದಿ ಪಂಚಭೂತಸ್ಥಾನಗಳಾದ ಶಿರಸ್ಸು, ಮುಖ, ಹೃದಯ, ಗುಹ್ಯ ಮತ್ತು ಪಾದಗಳಲ್ಲಿ ಪರಮೇಷ್ಠೀ, ಪುರುಷ, ವಿಶ್ವ,

ಶ್ವೇತಾನಿಲಾಗ್ನ್ಯಂ ಬುಭೂಮಿವರ್ಣೈಃ ಪ್ರಾಗ್ವತ್ಪ್ರವಿನ್ದ್ಯಸೇತ್ |  
 ಸ್ವಬೀಜಾದ್ಯಂ ಕೋಪತತ್ತ್ವಂ ನೃಸಿಂಹಂ ನ್ಯಾಪಕೇನ ಚ || ೨೦ ||  
 ಪ್ರಾಗ್ವದ್ವಿನ್ದ್ಯಸ್ಯ ಸರ್ವಾಂಗೇ ತತ್ತ್ವನ್ಯಾಸೋಯಮಿಾರಿತಃ |  
 ಮಕಾರಾದ್ಯಾ ಆದ್ಯವರ್ಣಾಃ ಸರ್ವೇ ಸ್ಯುಶ್ಚಂದ್ರಭೂಷಿತಾಃ || ೨೧ ||  
 ವಾಸುದೇವಾದಿಕಾ ಜ್ಞೇಯಾ ಜೀಂತಾಃ ಸಾಧಕಸತ್ತಮೈಃ |  
 ಪ್ರಾಣಾಯಾಮಂ ತತಃ ಕೃತ್ವಾ ಪೂರಕುಂಭಕರೇಚಕೈಃ || ೨೨ ||

ನಿವೃತ್ತಿ, ಸರ್ವ ಇವುಗಳಿಂದ ಸಹಿತವಾದ ವಾಸುದೇವ, ಸಂಕರ್ಷಣ, ಪ್ರದ್ಯುನ್ನು ಆನಿರುದ್ಧ ಮತ್ತು ನಾರಾಯಣ ಇವರನ್ನು ಕ್ರಮವಾಗಿ ಷ, ಯ, ಲ, ನ, ಳ ಎಂಬ ಅಕ್ಷರಗಳಿಂದ ಹಿಂದೆ ಹೇಳಿರುವ ಪ್ರಕಾರ ನ್ಯಾಸಮಾಡಬೇಕು. ಹೇಗೆಂದರೆ :-

‘ ಷಂ ನಮಃ ಪರಾಯ ವಾಸದೇನಾಯ ಪರಮೇಷ್ವಾತ್ಮನೇ ನಮಃ ’ ಎಂದು ಶಿರಸ್ಸಿನಲ್ಲಿಯೂ, ‘ ಯಂ ನಮಃ ಪರಾಯ ಸಂಕರ್ಷಣಾಯ ಪುರುಷಾತ್ಮನೇ ನಮಃ ’ ಎಂದು ಮುಖದಲ್ಲಿಯೂ, ‘ ಲಂ ನಮಃ ಪರಾಯ ಪ್ರದ್ಯುಮ್ನಾಯ ವಿಶ್ವಾತ್ಮನೇ ನಮಃ ’ ಎಂದು ಹೃದಯದಲ್ಲಿಯೂ, ‘ ವ್ಯಂ ನಮಃ ಪರಾಯ ಅನಿರುದ್ಧಾಯ ನಿವೃತ್ಯಾತ್ಮನೇ ನಮಃ ’ ಎಂದು ಶಿಶ್ನದಲ್ಲಿಯೂ, ‘ ಲಂ ನಮಃ ಪರಾಯ ನಾರಾಯಣಾಯ ಸರ್ವಾತ್ಮನೇ ನಮಃ ’ ಎಂದು ಪಾದಗಳಲ್ಲಿಯೂ ನ್ಯಾಸ ಮಾಡಬೇಕು.

ಅನಂತರ ಆದಿಯಲ್ಲಿ ‘ ಕ್ಷೌಂ ’ ಎಂಬ ನರಸಿಂಹ ಬೀಜಾಕ್ಷರ, ಕೋಪತತ್ವ, ಚತುರ್ಥೀ ವಿಭಕ್ತ್ಯಂತ ನೃಸಿಂಹಪದ= ‘ ನರಸಿಂಹಾಯ ’ ಎಂಬ ಪದಗಳನ್ನು ಸೇರಿಸಿ ಹಿಂದಿನಂತೆ ಎಂದರೆ ‘ ಕ್ಷೌಂ ನಮಃ ಪರಾಯ ನೃಸಿಂಹಾಯ ಕೋಪತತ್ವಾತ್ಮನೇ ನಮಃ ’ ಎಂದು ಸರ್ವಾಂಗಗಳಲ್ಲಿಯೂ ನ್ಯಾಸ ಮಾಡಬೇಕು. ‘ ಮ ’ ಮುಂತಾದ ಅದ್ಯಕ್ಷರಗಳೆಲ್ಲವೂ ಅನುಸ್ವಾರಸಹಿತವಾಗಿ ಮಂತ್ರದಲ್ಲಿ ಸೇರಿಸಲ್ಪಡಬೇಕು. ಇದೇ ತತ್ತ್ವನ್ಯಾಸವೆಂದು ಉಕ್ತವಾಗಿದೆ.

೨೨-೨೩. ಸಾಧಕವರ್ಯರು ವಾಸುದೇವಾದಿ ಶಬ್ದಗಳನ್ನು ‘ ವಾಸುದೇವಾಯ ’ ಮುಂತಾಗಿ ಚತುರ್ಥೀ ವಿಭಕ್ತ್ಯಂತವಾಗಿ ಉಪಯೋಗಿಸಬೇಕು.

ಚತುರ್ಭಿಷ್ಟ್ವಿಷ್ಟ್ವಾಭ್ಯಾಂ ಚ ಮೂಲಮಂತ್ರೇಣ ಮಂತ್ರವಿತ್ |  
ಕೇಚಿದಾಹುರಿಹಾಚಾರ್ಯಾಃ ಪ್ರಾಣಾಯಾಮೋತ್ತರಂ ಪುನಃ || ೨೩ ||

ಪೀಠನ್ಯಾಸಂ ವಿಧಾಯಾಥ ನ್ಯಾಸಾನನ್ಯಾನ್ಮಮಾಚರೇತ್ |  
ದಶತತ್ತ್ವಾದಿ ವಿನೈಸ್ಯ ವಕ್ಷ್ಯಮಾಣವಿಧಾನತಃ || ೨೪ ||

ಮೂರ್ತಿಸಂಜರನಾಮಾನಂ ಪೂರ್ವೋಕ್ತಂ ವಿನೈಸೇದ್ಬುಧಃ |  
ಸರ್ವಾಂಗೇ ವ್ಯಾಪಕಂ ಕೃತ್ವಾ ಕಿರೀಟಮನುನಾ ಸುಧೀಃ || ೨೫ ||

ತತಸ್ತಾರಪುಟಂ ಮಂತ್ರಂ ವ್ಯಾಪಯ್ಯ ಕರಯೋಸ್ತ್ರೀಶಃ |  
ಪಂಚಾಂಗುಲೀಷು ಕರಯೋಃ ಪಂಚಾಂಗಂ ವಿನೈಸೇತ್ತತಃ || ೨೬ ||

ತ್ರಿಶೋ ಮೂಲೇನ ಮೂರ್ಧಾದಿಸಾದಾಂತಂ ವ್ಯಾಪಕಂ ನೈಸೇತ್ |  
ಸಕೃದ್ವ್ಯಾಪಯ್ಯ ತಾರೇಣ ಮಂತ್ರನ್ಯಾಸಂ ತತಶ್ಚರೇತ್ || ೨೭ ||

ತರುವಾಯ ಮಂತ್ರಜ್ಞನು ಮೂಲಮಂತ್ರವನ್ನು ಕ್ರಮವಾಗಿ ನಾಲ್ಕು, ಆರು, ಎರಡು ಸಾರಿ ಜಪಿಸುತ್ತಾ ಪೂರಕ, ಕುಂಭಕ, ರೇಚಕಗಳಿಂದ--ಪ್ರಾಣಾಯಾಮ ಮಾಡಬೇಕು. ಕೆಲವು ಆಚಾರ್ಯರು ಪ್ರಾಣಾಯಾಮ ಮಾಡಿದ ಮೇಲೆ ಪುನಃ ನ್ಯಾಸ ಮಾಡಬೇಕು ಎಂದು ಹೇಳುತ್ತಾರೆ.

೨೪. ಪೀಠನ್ಯಾಸ ಮಾಡಿ, ಬಳಿಕ ದಶತತ್ತ್ವಾದಿನ್ಯಾಸವನ್ನಾಚರಿಸಿ ಮುಂದೆ ಹೇಳುವ ವಿಧಾನಾನುಸಾರವಾಗಿ ಇತರ ನ್ಯಾಸಗಳನ್ನು ಮಾಡಬೇಕು.

೨೫. ಜ್ಞಾನಿಯು ಕಿರೀಟಮಂತ್ರದಿಂದ ಪೂರ್ವೋಕ್ತಮೂರ್ತಿಸಂಜರ ನ್ಯಾಸವನ್ನು ಸರ್ವಾಂಗಗಳಲ್ಲಿಯೂ ವ್ಯಾಪಿಸುವಂತೆ ಮಾಡಬೇಕು.

೨೬. ಅನಂತರ ಆದ್ಯಂತಗಳಲ್ಲಿ ಓಂಕಾರ ಸಹಿತವಾದ ಮಂತ್ರವನ್ನು ಮೂರಾವರ್ತಿ ಜಪಿಸಿ ಕೈಗಳ ಐದುಬೆರಳುಗಳಲ್ಲಿಯೂ ವ್ಯಾಪಕನ್ಯಾಸ ಮಾಡಿ ಪಂಚಾಂಗ ನ್ಯಾಸ ಮಾಡಬೇಕು.

೨೭. ತರುವಾಯ ಮೂಲಮಂತ್ರದಿಂದ ಶಿರಸ್ಸಿನಿಂದ ಕಾಲಿನವರೆಗೂ ಮೂರಾವರ್ತಿ ವ್ಯಾಪಕನ್ಯಾಸ ಮಾಡಬೇಕು. ಒಂದು ಸಾರಿ ತಾರಮಂತ್ರದಿಂದ ಸರ್ವಾಂಗನ್ಯಾಸ ಮಾಡಿ ಬಳಿಕ ಮಂತ್ರನ್ಯಾಸ ಮಾಡಬೇಕು.

ಶಿರೋಲಲಾಟೇ ಭ್ರೂಮಧ್ಯೇ ಕರ್ಣಯೋಶ್ಚಕ್ಷುಷೋಸ್ತಥಾ |  
ಘ್ರಾಣಯೋರ್ವದನೇ ಕಂಠೇ ಹೃದಿ ನಾಭೌ ತಥಾ ಪುನಃ || ೨೮ ||

ಕಟ್ಯಾಂ ಲಿಂಗೇ ಜಾನುನೋಶ್ಚ ಪಾದಯೋರ್ವಿನ್ಯಸೇತ್ಕ್ರಮಾತ್ |  
ಹೃದಂತಾನ್ಮಂತ್ರವರ್ಣಾಂಶ್ಚ ತತೋ ಮೂರ್ಧ್ನಿ ಧ್ರುವಂ ನ್ಯಸೇತ್ || ೨೯ ||

ಪುನರ್ನಯನಯೋರಾಸ್ಯೇ ಹೃದಿ ಗುಹ್ಯೇ ಚ ಪಾದಯೋಃ |  
ವಿನ್ಯಸೇದ್ಧೃದಯಾಂತಾನಿ ಮನೋಃ ಪಂಚಿ ಪದಾನಿ ಚ || ೩೦ ||

ಭೂಯೋ ಮುನ್ಯಾದಿಕಂ ನ್ಯಸ್ಯ ಪಂಚಾಂಗಂ ಪೂರ್ವವನ್ನ್ಯಸೇತ್ |  
ಅಥ ವಕ್ಷ್ಯೇ ಮಹಾಗುಹ್ಯಂ ಸರ್ವನ್ಯಾಸೋತ್ತಮೋತ್ತಮಂ || ೩೧ ||

೨೮-೨೯. 'ನಮಃ' ಎಂಬ ಪದವನ್ನು ಕೊನೆಯಲ್ಲಿ ಸೇರಿಸಿ ಈ ಮಂತ್ರದ ವರ್ಣಗಳನ್ನು 'ಕ್ಷೀಂ ನಮಃ' ಮುಂತಾಗಿ ಶಿರಸ್ಸು ಮುಂತಾದ ಅವಯವಗಳಲ್ಲಿ ಎಂದರೆ ಶಿರಸ್ಸು, ಹಣೆ, ಹುಬ್ಬುಗಳ ಮಧ್ಯೆ, ಕಿವಿಗಳು, ಕಣ್ಣುಗಳು, ಮೂಗಿನ ಎರಡು ಭಾಗಗಳು, ಆಸ್ಯ, ಕಂಠ, ಹೃದಯ, ಹೊಕ್ಕಳು, ನಡುವು, ಶಿಶ್ನು, ಮೊಣಕಾಲುಗಳು ಮತ್ತು ಪಾದಗಳು ಇವುಗಳಲ್ಲಿ ಕ್ರಮವಾಗಿ ನ್ಯಾಸಮಾಡಬೇಕು. ತರುವಾಯ ಶಿರಸ್ಸಿನಲ್ಲಿ ಓಂಕಾರವನ್ನು ನ್ಯಾಸಮಾಡಬೇಕು.

೩೦. 'ನಮಃ' ಎಂಬ ಪದವನ್ನು ಕೊನೆಯಲ್ಲಿ ಸೇರಿಸಿ ಈ ಮಂತ್ರದ 'ಕ್ಷೀಂ ಕೃಷ್ಣಾಯ' ಮುಂತಾದ ಐದು ಪದಗಳನ್ನು ನೇತ್ರ, ಮುಖ, ಹೃದಯ, ಗುಹ್ಯ, ಪಾದ ಇವುಗಳಲ್ಲಿ ಕ್ರಮವಾಗಿ ನ್ಯಾಸ ಮಾಡಬೇಕು.

೩೧. ಪುನಃ ಬುಷಿ ಮುಂತಾದುವನ್ನು ನ್ಯಾಸಮಾಡಿ ಹಿಂದಿನಂತೆ ಪಂಚಾಂಗ ನ್ಯಾಸಮಾಡಬೇಕು. ಮಹಾ ರಹಸ್ಯವಾದ ಸರ್ವಶ್ರೇಷ್ಠನ್ಯಾಸವನ್ನು ಈಗ ಹೇಳುವೆನು.

ಯಸ್ಯ ವಿಜ್ಞಾನಮಾತ್ರೇಣ ಜೀವನ್ಮುಕ್ತೋ ಭವೇನ್ನರಃ |

ಅಣಿಮಾದ್ಯಷ್ಟಸಿದ್ಧೀನಾಮಿಶ್ವರಃ ಸ್ಯಾನ್ನ ಸಂಶಯಃ

|| ೩೨ ||

ಯಸ್ಯಾರಾಧನತೋ ಮಂತ್ರೀ ಕೃಷ್ಣಸಾಂನಿಧ್ಯತಾಂ ವ್ರಜೇತ್ |

ತಾರಾದ್ಯಾಭಿರ್ನ್ಯಾಹೃತಿಭಿಃ ಸಂಪುಟಂ ವಿನ್ಯಸೇನ್ನನುಂ

|| ೩೩ ||

ಮಂತ್ರೇಣ ಪುಟಿತಾಂಶ್ಚಾಪಿ ಪ್ರಣವಾದ್ಯಾಂಸ್ತತೋ ನ್ಯಸೇತ್ |

ಗಾಯತ್ರೈ ಪುಟಿತಂ ಮಂತ್ರಂ ವಿನ್ಯಸೇನ್ಮಾತೃಕಾಸಫಲೇ

|| ೩೪ ||

ಮಂತ್ರೇಣ ಪುಟಿತಾಂ ತಾಂ ಚ ಗಾಯತ್ರೀಂ ವಿನ್ಯಸೇತ್ಕ್ರಮಾತ್ |

ಮಾತೃಕಾಪುಟಿತಂ ಮೂಲಂ ವಿನ್ಯಸೇತ್ಸಾಧಕೋತ್ತಮಃ

|| ೩೫ ||

೩೨. ಅದನ್ನು ತಿಳಿಯುವ ಮಾತ್ರದಿಂದ ಮನುಷ್ಯನು ಜೀವನ್ಮುಕ್ತನಾಗುವನು. ಮತ್ತು ಅಣಿಮಾ ಮುಂತಾದ ಅಷ್ಟಸಿದ್ಧಿಗಳಿಗೆ ಒಡೆಯನಾಗುವನು ; ಸಂದೇಹವಿಲ್ಲ.

೩೩. ಅದನ್ನು ಅನುಷ್ಠಾನ ಮಾಡುವುದರಿಂದ ಮಂತ್ರಿಯು ಕೃಷ್ಣಸಾನ್ನಿಧ್ಯವನ್ನು ಪಡೆಯುವನು. ಓಂಕಾರಾದಿಯಾದ ವ್ಯಾಹೃತಿಗಳಿಂದ ಸಂಪುಟಿತವಾಗಿ ಮಂತ್ರವನ್ನು ನ್ಯಾಸ ಮಾಡಬೇಕು.

೩೪. ಅನಂತರ ಈ ಮಂತ್ರಸಂಪುಟಿತವಾಗಿ ಪ್ರಣವಾದಿಗಳನ್ನು ನ್ಯಾಸ ಮಾಡಬೇಕು. ಗಾಯತ್ರೀ ಮಂತ್ರದಿಂದ ಸಂಪುಟಿತವಾಗಿ ಮಂತ್ರವನ್ನು ಮಾತೃಕೆಗಳ ಸ್ಥಾನದಲ್ಲಿ ನ್ಯಾಸಮಾಡಬೇಕು.

೩೫-೩೬. ಮಂತ್ರದಿಂದ ಸಂಪುಟಿತವಾಗಿ ಗಾಯತ್ರಿಯನ್ನೂ ಕ್ರಮವಾಗಿ ನ್ಯಾಸಮಾಡಬೇಕು. ಸಾಧಕಶ್ರೇಷ್ಠನು ಮಾತೃಕಾಸಂಪುಟಿತವಾಗಿ ಮೂಲಮಂತ್ರವನ್ನೂ, ಮೂಲಮಂತ್ರದಿಂದ ಸಂಪುಟಿತವಾದ ಮಾತೃಕೆಗಳನ್ನೂ,

ಮೂಲೇನ ಪುಟಿತಾಂ ಚೈವ ಮಾತೃಕಾಂ ವಿನ್ಯಸೇತ್ಕ್ರಮಾತ್ |  
ತಥೈವ ಮಾತೃಕಾವರ್ಣಾನ್ಪೂರ್ವಂ ತತ್ತತ್ಸ್ಥಲೇ ಸುಧೀಃ || ೩೬ ||

ವಿನ್ಯಸೇನ್ನ್ಯಾಸಷಟ್ಕಂ ಚ ಷೋಢಾ ನ್ಯಾಸೋಯಮಿಾರಿತಃ |  
ಅನೇನ ನ್ಯಾಸವರ್ಯೇಣ ಸಾಕ್ಷಾತ್ಕೃಷ್ಣಸಮೋ ಭವೇತ್ || ೩೭ ||

ನ್ಯಾಸೇನ ಪುಟಿತಂ ದೃಷ್ಟ್ವಾ ಸಿದ್ಧಗಂಧರ್ವಕಿನ್ನರಾಃ |  
ದೇವಾ ಅಪಿ ನಮಂತೈನಂ ಕಿಂ ಪುನರ್ಮಾನವಾ ಭವಿ || ೩೮ ||

ಸುದರ್ಶನಸ್ಯ ಮಂತ್ರೇಣ ಕುರ್ಯಾದ್ವಿಗ್ಬಂಧನಂ ತತಃ |  
ದೇವಂ ಧ್ಯಾಯನ್ ಸ್ವಹೃದಯೇ ಸರ್ವಾಭೀಷ್ಟಪ್ರದಾಯಕಂ || ೩೯ ||

ಉತ್ಪುಲ್ಲಕುಸುಮವ್ರಾತನಮ್ರಶಾಖೈರ್ವರದ್ರುಮೈಃ |  
ಸಸ್ಮೇಯಮಂಜರೀವ್ಯಂದವಲ್ಲರೇವೇಷ್ಟಿತೈಃ ಶುಭೈಃ || ೪೦ ||

ಕ್ರಮವಾಗಿ ನ್ಯಾಸಮಾಡಬೇಕು ಜ್ಞಾನಿಯು ಪೂರ್ವದಲ್ಲಿ ಮಾತೃಕಾವರ್ಣ  
ವನ್ನು ಅದರದರ ಸ್ಥಾನದಲ್ಲಿ ನ್ಯಾಸಮಾಡಬೇಕು. ಈ ರೀತಿಯಾದ ಆರು  
ನ್ಯಾಸಗಳು ಷೋಢಾನ್ಯಾಸಗಳೆಂದು ಉಕ್ತವಾಗಿವೆ. ಉತ್ತಮವಾದ ಈ ನ್ಯಾಸ  
ವನ್ನಾಚರಿಸುವುದರಿಂದ ಕೃಷ್ಣಸಾರೂಪ್ಯವನ್ನು ಪಡೆಯುವನು.

೩೮. ಈ ನ್ಯಾಸವನ್ನು ಮಾಡಿ ಪರಿಶುದ್ಧನಾದವನನ್ನು ನೋಡಿ ಸಿದ್ಧ,  
ಗಂಧರ್ವ, ಕಿನ್ನರ ಮತ್ತು ದೇವತೆಗಳೂ ಸಹ ನಮಸ್ಕರಿಸುವರು. ಭೂಲೋಕ  
ದಲ್ಲಿ ಮನುಷ್ಯರು ನಮಸ್ಕರಿಸುವರೆಂದು ಹೇಳುವುದೇನು ?

೩೯. ಅನಂತರ ಸಕಲೇಷ್ಟಪ್ರದನಾದ ದೇವರನ್ನು ತನ್ನ ಹೃದಯದಲ್ಲಿ  
ಧ್ಯಾನಿಸುತ್ತಾ, ಸುದರ್ಶನ ಮಂತ್ರದಿಂದ ದಿಗ್ಬಂಧನ ಮಾಡಬೇಕು.

೪೦-೪೫. 'ಓಂ ನಮಃ ಸುದರ್ಶನಾಯ ಅಸ್ತ್ರಾಯ ಘಟಾ' ಎಂಬುದೇ  
ಸುದರ್ಶನ ಮಂತ್ರವು.

ವೃಂದಾವನಧ್ಯಾನ :-ವಿಕಸಿತ ಪುಷ್ಪರಾಶಿಗಳಿಂದ ಬಗ್ಗಿರುವ ಕೊಂಬೆ  
ಗಳುಳ್ಳ, ಮನೋಹರ ತೆನೆಗಳ ಸಮೂಹದಿಂದ ಕೂಡಿದ ಲತೆಗಳಿಂದ ಸುತ್ತ



ಗಲತ್ವರಾಗಧೂಲೀಭಿಃ ಸುರಭೀಕೃತದಿಜ್ಜುಖ್ಯೈಃ |  
 ಸ್ಮೇರಚ್ಛಿಶಿರಿತಂ ವೃಂದಾವನನಂ ಮಂತ್ರೀ ಸಮಾಹಿತಃ || ೪೧ ||  
 ಉನ್ನಿಲನ್ನವಕಂಜಾಲಿವಿಗಲನ್ಮಧುಸಂಚಯೈಃ |  
 ಲುಬ್ಧಾಂತಃಕರಣೈರ್ಮಂಜುದ್ವಿಷ್ಟರೇಫಪಟಲೈಃ ಶುಭಂ || ೪೨ ||  
 ಮರಾಲಪರಭೃತ್ಕ್ರೀರಕಪೋತನಿಕರೈರ್ಮುಹುಃ |  
 ಮುಖರೀಕೃತಮಾನ್ಯತೈನ್ಮಾಯೂರಕುಲಮಂಜುಲಂ || ೪೩ ||  
 ಕಾಲಿಂದ್ಯಾ ಲೋಲಕಲ್ಲೋಲವಿಪ್ರಪೈರ್ಮಂದನಾಹಿಭಿಃ |  
 ಉನ್ನಿದ್ರಾಂಬುರುಹವ್ರಾತರಜೋಭಿರ್ಧೂರಸರೈಃ ಶಿವೈಃ || ೪೪ ||  
 ಪ್ರದೀಪಿತಸ್ಮರೈರ್ಗೋಷ್ಠಸುಂದರೀಮೃದುನಾಸಸಾಂ |  
 ವಿಲೋಲನಪರೈಃ ಸಂಸೇವಿತಂ ನಾತ್ಯೈರ್ನಿರಂತರಂ || ೪೫ ||

ಲ್ಪಟ್ಟಿರುವ, ಮಂಗಳಕರವಾದ, ಹರಡಿದ ಕುಸುಮ ರೇಣುಗಳ ಧೂಳಿ  
 ಯಿಂದ ಸುಗಂಧವುಳ್ಳದಾಗಿ ಮಾಡಲ್ಪಟ್ಟ ಪುದೇಶಗಳುಳ್ಳ, ಉತ್ತಮ ವೃಕ್ಷ  
 ಗಳಿಂದ ತಣ್ಣಗೆ ಮಾಡಲ್ಪಟ್ಟಿರುವ, ಆರಳುತ್ತಿರುವ ನೂತನ ಪದ್ಮಸಮೂಹ  
 ಗಳಿಂದ ಸುರಿಸಿದ ಮಧುಸಮೂಹಗಳನ್ನು ಆಶಿಸುತ್ತಿರುವ ಅಂತಃಕರಣವುಳ್ಳ  
 ಭ್ರಮರಸಮೂಹಗಳಿಂದಲೂ ಮತ್ತು ಕೋಗಿಲೆ, ಗಿಳಿ, ಪಾರಿವಾಳದಹಕ್ಕಿ  
 ಮುಂತಾದುವುಗಳಿಂದಲೂ ಅತಿಶಯಿತವಾಗಿ ಮಾಡಲ್ಪಟ್ಟ ಧ್ವನಿಗಳುಳ್ಳ, ಕುಣಿ  
 ಯುತ್ತಿರುವ ನವಿಲುಗಳ ಸಮೂಹದಿಂದ ಮನೋಹರವಾದ, ಯಮುನಾ ಜಲದ  
 ಅಲೆಗಳಿಂದ ಹಾರುತ್ತಿರುವ ಜಲಕಣ (ಹನಿ) ಗಳಿಂದ ಸಹಿತವಾಗಿ ಮೆಲ್ಲಗೆ  
 ಬೀಸುತ್ತಿರುವ, ವಿಕಾಸ ಹೊಂದಿದ ಪದ್ಮಸಮೂಹಗಳ ರಜಸ್ಸುಗಳಿಂದ ಧೂಮ್ರ  
 ವರ್ಣಗಳಾದ, ಕಾನೋದ್ರೇಕವನ್ನುಂಟುಮಾಡುವ, ಗೋಕುಲ ಸುಂದರ  
 ಸ್ತ್ರೀಯರ ಮೃದುವಾದ ದುಕೂಲಗಳನ್ನು ಹಾರಿಸುತ್ತಿರುವ ಗಾಳಿಗಳಿಂದ  
 ಯಾವಾಗಲೂ ಸೇವಿಸಲ್ಪಡುತ್ತಿರುವ ವೃಂದಾವನವನ್ನು ಮಂತ್ರಿಯು ಸಮಾಧಾನ  
 ಚಿತ್ತದಿಂದ ಧ್ಯಾನಿಸಬೇಕು.

ಸ್ಮರೇತ್ತದಂತರ್ಗೀರ್ವಾಣಭೂರುಹಂ ಸುಮನೋಹರಂ |

ತದಧಃ ಸ್ವರ್ಣವೇದ್ಯಾಂ ಚಿ ರತ್ನಪೀಠಮನುತ್ತಮಂ

|| ೪೬ ||

ರತ್ನಕುಟ್ಟಮಪೀಠೇಸ್ಥಿನ್ನರುಣಂ ಕಮಲಂ ಸ್ಮರೇತ್ |

ಅಷ್ಟಸತ್ರಂ ಚಿ ತನ್ಮಧ್ಯೇ ಮುಕುಂದಂ ಸಂಸ್ಮರೇತ್ಸ್ಥಿತಂ

|| ೪೭ ||

ಪುಲ್ಲೇಂದೀವರಕಾಂತಂ ಚಿ ಕೇಕಿಬರ್ಹಾವತಂಸಕಂ |

ಪೀತಾಂಶುಕಂ ಚಿದ್ರಮುಖಂ ಸರಸೀರುಹನೇತ್ರಕಂ

|| ೪೮ ||

ಕೌಸ್ತುಭೋದ್ಭಾಸಿತಾಂಗಂ ಚಿ ಶ್ರೀವತ್ಸಾಂಕಂ ಸುಭೂಷಿತಂ |

ವ್ರಜಸ್ತ್ರೀನೇತ್ರಕಮಲಾಭ್ಯರ್ಚಿತಂ ಗೋಗಣಾವೃತಂ

|| ೪೯ ||

ಗೋಪವೃಂದಯುತಂ ವಂಶೀಂ ವಾದಯಂತಂ ಸ್ಮರೇತ್ಪುಧೀಃ |

ಏವಂ ಧ್ಯಾತ್ವಾ ಜನೇದಾದಾವಯುತದ್ವಿತಯಂ ಬುಧಃ

|| ೫೦ ||

೪೬-೫೦. ಕೃಷ್ಣಧ್ಯಾನ:-ಅದರೊಳಗೆ ಮನೋಹರವಾದ ಕಲ್ಪವೃಕ್ಷವನ್ನೂ, ಅದರ ಕೆಳಗೆ ಸುವರ್ಣವೇದಿಕೆಗಳಲ್ಲಿ ಶ್ರೀಷ್ಠವಾದ ರತ್ನಪೀಠವನ್ನೂ, ರತ್ನಖಚಿತವಾದ ಈ ಪೀಠದಲ್ಲಿ ಕೆಂಪಗಿರುವ, ಎಂಟುದಳಗಳಿಂದ ಕೂಡಿದ, ಕಮಲವನ್ನೂ ಚಿಂತಿಸಬೇಕು

ಬಳಿಕ ಆ ಕಮಲ ಮಧ್ಯದಲ್ಲಿರುವ ಅರಳಿದ ಕನ್ನೈದಿಲೆ ಹೂವಿನೋಪಾದಿಯಲ್ಲಿ ಮನೋಹರನಾದ, ನವಿಲುಗರಿಗಳಿಂದ ಅಲಂಕೃತನಾದ, ಪೀತಾಂಬರವನ್ನು ಉಟ್ಟಿರುವ, ಚಂದ್ರನಂತೆ ಮುಖವುಳ್ಳ, ಕಮಲನೇತ್ರನಾದ, ಕೌಸ್ತುಭಮಣಿಯಿಂದ ವಿರಾಜಮಾನವಾದ ಅವಯವವುಳ್ಳ, ಶ್ರೀವತ್ಸಾಂಕನೂ, ಚೆನ್ನಾಗಿ ಅಲಂಕೃತನೂ, ಗೋಕುಲ ಸ್ತ್ರೀಯರ ನೇತ್ರಕಮಲಗಳಿಂದ ಸತ್ಕರಿಸಲ್ಪಟ್ಟ, ಗೋಪಮೂಹಮಧ್ಯದಲ್ಲಿರುವ, ಗೋಪಾಲಕ ಸಂಘವಿಂದ ಸಹಿತನಾಗಿರುವ, ಕೊಳಲನ್ನೂ ದುತ್ತಿರುವ, ಮೋಕ್ಷಪ್ರದನಾದ ಶ್ರೀಕೃಷ್ಣನನ್ನು ಧ್ಯಾನಿಸಬೇಕು.

ಜುಹುಯಾದರುಣಾಂಭೋಜೈಸ್ತದ್ವಶಾಂಶಂ ಸಮಾಹಿತಃ |

ಜನೇತ್ಪಶ್ಚಾನ್ಮಂತ್ರಸಿದ್ಧ್ಯೈ ಭೂತಲಕ್ಷಂ ಸಮಾಹಿತಃ || ೫೧ ||

ಅರುಣೈಃ ಕಮಲೈರ್ಹುತ್ವಾ ಸರ್ವಸಿದ್ಧೀಶ್ವರೋ ಭವೇತ್ |

ಪೂರ್ವೋಕ್ತೇ ವೈಷ್ಣವೇ ಪೀಠೇ ಮೂರ್ತಿಂ ಸಂಕಲ್ಪ್ಯ ಮೂಲತಃ || ೫೨ ||

ತಸ್ಯಾಮಾವಾಹ್ಯ ಚಾಭ್ಯರ್ಚೇದ್ಗೋಪೀಜನಮನೋಹರಂ |

ಮುಖೇ ನೇಣುಂ ಸಮಭ್ಯರ್ಚ್ಯ ವನಮಾಲಾಂ ಚ ಕೌಸ್ತುಭಂ || ೫೩ ||

ಶ್ರೀವತ್ಸಂ ಚ ಹೃದಿ ಪ್ರಾರ್ಚ್ಯ ತತಃ ಪುಷ್ಪಾಂಜಲಿಂ ಕ್ಷಿಪೇತ್ |

ತತಃ ಶ್ವೇತಾಂ ಚ ತುಲಸೀಂ ಶುಕ್ಲ ಚಂದನಸಂಕಿಲಾಂ || ೫೪ ||

ರಕ್ತಾಂ ಚ ತುಲಸೀಂ ರಕ್ತ ಚಂದನಾಕ್ತಾಂ ಕ್ರಮಾತ್ಪುಧೀಃ |

ಅರ್ಪಯೇದ್ಧಕ್ಷಿಣೇ ವಾಮಭಾಗೇ ಧ್ಯಾಯನ್ಸುರೇಶ್ವರಂ || ೫೫ ||

೫೦-೫೧. ಜ್ಞಾನಿಯು ಈ ರೀತಿ ಧ್ಯಾನಿಸಿ ಇಷ್ಟತ್ತಸಾವಿರ ಮಂತ್ರ ಜಪಮಾಡಿ, ಅದರ ಹತ್ತನೆಯ ಒಂದು ಭಾಗದಷ್ಟು ಕೆಂಪು ಕಮಲಪುಷ್ಪಗಳಿಂದ ಹೋಮ ಮಾಡಬೇಕು. ತರುವಾಯ ಮಂತ್ರಸಿದ್ಧಿಗಾಗಿ ಸಮಾಧಾನ ಮನಸ್ಸಿನಿಂದ ಐದುಲಕ್ಷ ಜಪಮಾಡಬೇಕು.

೫೨. ಅನಂತರ ಅರುಣಕಮಲಗಳಿಂದ ಹೋಮಮಾಡಿದರೆ ಸಿದ್ಧೀಶ್ವರನಾಗುವನು. ಹಿಂದೆ ಹೇಳಿರುವ ವೈಷ್ಣವ ಪೀಠದಲ್ಲಿ ಮೂಲಮಂತ್ರದಿಂದ ಮೂರ್ತಿಯನ್ನು ಸ್ಥಾಪಿಸಬೇಕು.

೫೩-೫೫. ಆ ಮೂರ್ತಿಯಲ್ಲಿ ಗೋಪಿಕಾಸ್ತ್ರೀಯರ ಚಿತ್ತಾಪಹಾರಕನಾದ ಶ್ರೀಕೃಷ್ಣನನ್ನು ಆವಾಹನ ಮಾಡಿ ಪೂಜಿಸಬೇಕು. ಮುಖದಲ್ಲಿ ಕೊಳಲು, ಹೃದಯದಲ್ಲಿ ವನಮಾಲೆ, ಕೌಸ್ತುಭಮಣಿ ಮತ್ತು ಶ್ರೀವತ್ಸಗಳನ್ನು ಪೂಜಿಸಬೇಕು. ಅನಂತರ ಪುಷ್ಪಾಂಜಲಿಯನ್ನು ಸಮರ್ಪಿಸಬೇಕು. ತರುವಾಯ ಶುಕ್ಲಗಂಧದಲ್ಲಿ ಅದ್ದಿದ ಶ್ವೇತತುಲಸಿಯನ್ನು ಬಲಭಾಗದಲ್ಲಿಯೂ, ಕೇಸರಿಯ ಗಂಧದಲ್ಲಿ ಅದ್ದಿದ ಕೃಷ್ಣತುಲಸಿಯನ್ನು ಎಡಭಾಗದಲ್ಲಿಯೂ, ದೇವೇಶ್ವರನನ್ನು ಧ್ಯಾನಿಸುತ್ತಾ ಸಮರ್ಪಿಸಬೇಕು.

ಹಯಮಾರದ್ವಯೇನೈವ ಹೃದಿ ಮೂರ್ಧ್ನಿ ತಥಾ ಪುನಃ |

ಪದ್ಮದ್ವಯಂ ಚ ವಿಧಿವತ್ ತತಃ ಶೀರ್ಷೇ ಸಮರ್ಪಯೇತ್ || ೫೬ ||

ತುಲಸೀದ್ವಯಮಂಭೋಜದ್ವಯಮಶ್ವಾರಿಯುಗ್ಮಕಂ |

ತತಃ ಸರ್ವಾಣಿ ಪುಷ್ಪಾಣಿ ಸರ್ವಾಂಗೇಷು ಸಮರ್ಪಯೇತ್ || ೫೭ ||

ದಕ್ಷಿಣೇ ವಾಸುದೇವಾಖ್ಯಂ ಸ್ವಚ್ಛಂ ಚೈತನ್ಯಮವ್ಯಯಂ |

ವಾಮೇ ಚ ರುಕ್ಮಿಣೀಂ ತದ್ವನ್ನಿತ್ಯಾಂ ರಕ್ತಾಂ ರಜೋಗುಣಾಂ || ೫೮ ||

ಏವಂ ಸಂಪೂಜ್ಯ ಗೋಪಾಲಂ ಕುರ್ಯಾದಾವರಣಾರ್ಚನಂ |

ಯಜೇದ್ವಾಮಸುದಾಮೌ ಚ ವಸುದಾಮಂ ಚ ಕಿಂಕಿಣೀಂ || ೫೯ ||

೫೬. ಹೃದಯದಲ್ಲಿ ಶ್ವೇತರಕ್ತಕರವೀರಪುಷ್ಪಗಳನ್ನೂ, ಶಿರಸ್ಸಿನಲ್ಲಿ ಶ್ವೇತರಕ್ತಪದ್ಮಗಳನ್ನೂ ವಿಧಾನೋಕ್ತಪ್ರಕಾರ ಸಮರ್ಪಿಸಬೇಕು.

೫೭. ಅನಂತರ ಶ್ವೇತಕೃಷ್ಣತುಲಸೀದ್ವಯ, ಶ್ವೇತರಕ್ತಪದ್ಮದ್ವಯ ಮತ್ತು ಅಂತಹ ಕರವೀರದ್ವಯ, ಇವುಗಳನ್ನು ಶಿರಸ್ಸಿನಲ್ಲಿ ಸಮರ್ಪಿಸಬೇಕು. ಬಳಿಕ ಸಮಸ್ತ ಪುಷ್ಪಗಳನ್ನೂ ಸರ್ವಾಂಗಗಳಲ್ಲಿಯೂ ಸಮರ್ಪಿಸಬೇಕು.

೫೮-೫೯. ಬಲ ಭಾಗದಲ್ಲಿ ನಾಶರಹಿತನಾದ, ವಾಸುದೇವನೆಂಬ ನಿರ್ದೋಷಚೈತನ್ಯರೂಪನಾದ ಗೋಪಾಲನನ್ನೂ, ಎಡಭಾಗದಲ್ಲಿ, ಅದರಂತೆಯೇ ನಿತ್ಯಳೂ, ರಜೋಗುಣಾಭಿವಾಸಿಯೂ ಮತ್ತು ರಕ್ತವರ್ಣೋಪೇತಳೂ ಆಗಿರುವ ರುಕ್ಮಿಣಿಯನ್ನೂ ಈ ಪ್ರಕಾರ ಪೂಜಿಸಿ ಅವರಣಪೂಜೆಯನ್ನು ಮಾಡಬೇಕು.

೫೯-೬೦. ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿ ದಾಮ, ಸುದಾಮ, ವಸುದಾಮ ಮತ್ತು ಕಿಂಕಿಣೀ ಎಂಬವರನ್ನು ಓಂಕಾರಾದಿಯಾದ ಚತುರ್ಥೀ ವಿಭಕ್ತ್ಯಂತ ಶಬ್ದ, ಅದರ ಮುಂದೆ ' ನಮಃ ' ಎಂಬ ಶಬ್ದವನ್ನು ಸೇರಿಸಿ

ಪೂರ್ವಾದ್ಯಾಶಾಸು ದಾಮಾದ್ಯಾ ಜೀನನೋಂತಧ್ರುವಾದಿಕಾಃ |  
 ಅಗ್ನಿನೈರ್ಮುತಿನಾಯ್ವೀಶಕೋಣೇಷು ಹೃದಯಾದಿಕಾಃ || ೬೦ ||

ದಿಕ್ಷ್ವಸ್ತ್ರಾಣಿ ಸಮಭ್ಯಚ್ಯೇ ಪತ್ರೇಷು ಮಹಿಷೀರ್ಯಜೇತ್ |  
 ರುಕ್ಮಿಣೀ ಸತ್ಯಭಾಮಾ ಚ ನಾಗ್ನಜಿತೈಭಿಧಾ ಪುನಃ || ೬೧ ||

ಸುವಿಂದಾ ಮಿತ್ರವಿಂದಾ ಚ ಲಕ್ಷಣಾ ಚಕ್ಷುಜಾ ತತಃ |  
 ಸುಶೀಲಾ ಚ ಲಸದ್ರವ್ಯಚಿತ್ತಿತಾಂಬರಭೂಷಣಾ || ೬೨ ||

ತತೋ ಯಜೇದ್ವಲಾಗ್ರೇಷು ವಸುದೇವಂ ಚ ದೇವಕೀಂ |  
 ನಂದಗೋಪಂ ಯಶೋದಾಂ ಚ ಬಲಭದ್ರಂ ಸುಭದ್ರಿಕಾಂ || ೬೩ ||

ಗೋಪಾನ್ ಗೋಪೀಂಶ್ಚ ಗೋವಿಂದವಿಲೀನಮತಿಲೋಚನಾನ್ |  
 ಜ್ಞಾನಮುದ್ರಾಭಯಕರೌ ಪಿತರೌ ಪೀತಪಾಂಡುರೌ || ೬೪ ||

“ಓಂ ದಾಮಾಯ ನಮಃ” ಇತ್ಯಾದಿ ಮಂತ್ರಗಳಿಂದ ಪೂಜಿಸಬೇಕು. ಆಗ್ನೇಯ, ನೈರುತ್ಯ, ವಾಯವ್ಯ, ಈಶಾನ್ಯವೆಂಬ ವಿದಿಕ್ಯುಗಳಲ್ಲಿ ಹೃದಯಾದಿ ಕವಚಾಂತ ನಾಲ್ಕು ಅಂಗಗಳನ್ನು ಪೂಜಿಸಬೇಕು.

೬೧-೬೨. ಪೂರ್ವಾದಿ ದಿಕ್ಯುಗಳಲ್ಲಿ ಅಸ್ತ್ರಾದಿಗಳನ್ನು ಪೂಜಿಸಿ, ಪತ್ರಗಳಲ್ಲಿ ರುಕ್ಮಿಣೀ, ಸತ್ಯಭಾಮಾ, ನಾಗ್ನಜಿತೀ, ಸುವಿಂದಾ, ಮಿತ್ರವಿಂದಾ, ಲಕ್ಷಣಾ, ಜಾಂಬುವತೀ ಮತ್ತು ಪ್ರಕಾಶಮಾನವೂ, ಮನೋಹರವೂ ಆದ ವಿಚಿತ್ರ ವಸ್ತ್ರಾಭರಣಗಳನ್ನು ಧರಿಸಿರುವ ಸುಶೀಲಾ ಎಂಬ ಅಷ್ಟ ಮಹಿಷಿಯರನ್ನೂ, ಪೂಜಿಸಬೇಕು.

೬೩-೬೪. ತರುವಾಯ ದಲಾಗ್ರಭಾಗಗಳಲ್ಲಿ ಶ್ರೀಕೃಷ್ಣನಲ್ಲಿಯೇ ಲೀನವಾದ ಮನೋನೇತ್ರವುಳ್ಳ, ವಸುದೇವ, ದೇವಕೀ, ನಂದಗೋಪ, ಯಶೋದಾ, ಬಲಭದ್ರ, ಸುಭದ್ರಾ, ಗೋಪಾಲಕರು ಮತ್ತು ಗೋಪಸ್ತ್ರೀಯರು ಇವರನ್ನು ಪೂಜಿಸಬೇಕು.

ದಿವ್ಯಮಾಲಾಂಬರಾಲೇಪಭೂಷಣೇ ಮಾತರೌ ಪುನಃ |

ಧಾರಯಂತ್ಯೌ ಚಿರುಂ ಚೈವ ಸಾಯಸೀಂ ಪೂರ್ಣಪಾತ್ರಿಕಾಂ || ೬೫ ||

ಆರುಣಶ್ಯಾಮಲೇ ಹಾರಮಣಿಕುಂಡಲಮಂಡಿತೇ |

ಬಲಃ ಶಂಖೇಂದುಧವಲೋ ಮುಸಲಂ ಲಾಂಗಲಂ ದಧತ್ || ೬೬ ||

ಹಾಲಾಲೋಲೋ ನೀಲನಾಸಾ ಹೇಲಾನಾನೇಕಕುಂಡಲಃ |

ಕಲಾಯಶಾಮಲಾ ಭದ್ರಾ ಸುಭದ್ರಾ ಭದ್ರಭೂಷಣಾ || ೬೭ ||

ವರಾಭಯಯುತಾ ಸೀತವಸನಾರೂಢಯೌವನಾ |

ವೇಣುನೀಣಾಹೇಮಯಷ್ಟಿಶಂಖಶೃಂಗಾವಿಸಾಣಯಃ || ೬೮ ||

೬೪-೬೬. ಇವರ ಆಯುಧಗಳನ್ನು ಹೇಳುತ್ತಾರೆ :- ವಸುದೇವ ನಂದ ಗೋಪರು ಹಸ್ತಗಳಲ್ಲಿ ಜ್ಞಾನಮುದ್ರೆ, ಅಭಯಮುದ್ರೆಗಳನ್ನು ಧರಿಸಿರುವರು. ಇವರ ಬಣ್ಣ ಹಳದಿ, ಶುಕ್ಲ. ದೇವಕೀ ಯಶೋದೆಯರು ದೇವತೆಗಳಿಗೆ ಅರ್ಹವಾದ ಮಾಲ್ಯ, ವಸ್ತ್ರ, ಗಂಧ, ಆಭರಣಗಳನ್ನು ಧರಿಸಿರುವರು. ಕೈಗಳಲ್ಲಿ ಚಿರು ಮತ್ತು ಪಾಯಸ ಪೂರ್ಣಪಾತ್ರಿಗಳನ್ನು ಹಿಡಿದಿರುವರು. ಹಾರ, ಮಣಿ, ಓಲೆ ಇವುಗಳಿಂದಲಂಕಿತರು. ಇವರ ಬಣ್ಣ ಕೆಂಪು, ಶ್ಯಾಮವರ್ಣ.

೬೬-೬೭. ಬಲಭದ್ರನು ಶಂಖ ಮತ್ತು ಚಂದ್ರನಂತೆ ಬೆಳ್ಳಗಿರುವನು, ಒನಕೆ ಮತ್ತು ನೇಗಿಲನ್ನು ಧರಿಸಿರುವನು, ಮಧುಪಾನ ಚಂಚಲನು, ನೀಲ ವಸ್ತ್ರವನ್ನು ಟ್ಟಿರುವನು, ಕ್ರೀಡಾಸಕ್ತನು ಮತ್ತು ಏಕಕುಂಡಲಧಾರಿಯು.

೬೭-೬೮. ಸುಭದ್ರೆಯು ಕಲಾಯ (ಬಟಾಣಿ) ದಂತೆ ಶ್ಯಾಮವರ್ಣವುಳ್ಳವಳು, ಮಂಗಳಕರಳು, ಮಂಗಳಕರವಾದ ಆಭರಣಗಳನ್ನು ಧರಿಸಿರುವಳು, ವರ ಮತ್ತು ಅಭಯಮುದ್ರೆಗಳನ್ನು ಕೈಯಲ್ಲಿ ಧರಿಸಿರುವಳು. ಅವಳು ಪೀತಾಂಬರವನ್ನು ಟ್ಟಿರುವ ನವಯುವತಿಯು.

ಗೋಸಾ ಗೋಸ್ಯಶ್ಚ ವಿವಿಧಪ್ರಾಭೃತಾನ್ನ ಕರಾಂಬುಜಾಃ |  
ಮಂದಾರಾದೀಂಶ್ಚ ತದ್ವಾಹ್ಯೇ ಪೂಜಯೇತ್ಕಲ್ಪಸಾದಸಾನ್ || ೬೯ ||

ಮಂದಾರಶ್ಚ ತಥಾ ಸಂತಾನಕೋ ವೈ ಪಾರಿಜಾತಕಃ |  
ಕಲ್ಪದ್ರುಮಸ್ತತಃ ಪಶ್ಚಾದ್ಧರಿಚಂದನಸಂಜ್ಞಕಃ || ೭೦ ||

ಮಧ್ಯೇ ದಿಕ್ಷು ಸಮಭ್ಯಚ್ಯೈ ಬಹಿಃ ಶಕ್ರಾದಿಕಾನ್ಯಜೇತ್ |  
ತದಸ್ತ್ರಾಣಿ ಚ ಸಂಪೂಜ್ಯ ಯಜೇತ್ಪಷ್ಠಾಷ್ಟಕೇನ ಚ || ೭೧ ||

ಕೃಷ್ಣಂ ಚ ವಾಸುದೇವಂ ಚ ದೇವಕೀನಂದನಂ ತಥಾ |  
ನಾರಾಯಣಂ ಯದುಶ್ರೇಷ್ಠಂ ವಾರ್ಷ್ಣೇಯಂ ಧರ್ಮಪಾಲಕಂ || ೭೨ ||

ಆಸುರಾಕ್ರಾಂತಭೂಭಾರಹಾರಿಣಂ ಪೂಜಯೇತ್ತತಃ |  
ಏಭಿರಾವರಣೈಃ ಪೂಜಾ ಕರ್ತವ್ಯಾ ಸುರವೈರಿಣಃ || ೭೩ ||

೬೮-೬೯. ಕೊಳಲು, ವೀಣೆ, ಬಂಗಾರದ ಕೋಲು, ಶೃಂಗ ಮುಂತಾದುವನ್ನು ಕರದಲ್ಲಿ ಸಿಡಿದಿರುವ ಗೋಪ ಗೋಪಿಕಾ ಸ್ತ್ರೀಯರು ನಾನಾವಿಧವಾದ ಅನ್ನವನ್ನು ಕರಕಮಲಗಳಲ್ಲಿ ಧರಿಸಿರುವರು. ದಳಗಳ ಬಹಿರ್ಭಾಗದಲ್ಲಿ ಮಂದಾರ ಮುಂತಾದ ಕಲ್ಪವೃಕ್ಷಗಳನ್ನು ಪೂಜಿಸಬೇಕು.

೭೦-೭೧. ಮಂದಾರ, ಸಂತಾನ, ಪಾರಿಜಾತ, ಕಲ್ಪವೃಕ್ಷ ಅನಂತರ ಹರಿಚಂದನ ಇವುಗಳನ್ನು ದಿಕ್ಕುಗಳ ಮಧ್ಯದಲ್ಲಿ ಪೂಜಿಸಿ, ಹೊರಗೆ ಇಂದ್ರಾದಿ ದಿಕ್ಪಾಲಕರನ್ನೂ, ಅವರವರ ಆಯುಧಗಳನ್ನೂ ಪೂಜಿಸಿ, ಮುಂದೆ ಹೇಳುವ ಎಂಟು ನಾಮಗಳಿಂದ ಕೃಷ್ಣನನ್ನು ಪೂಜಿಸಬೇಕು.

೭೨-೭೩. ಕೃಷ್ಣ, ವಾಸುದೇವ, ದೇವಕೀನಂದನ, ನಾರಾಯಣ, ಯದು ಶ್ರೇಷ್ಠ, ವಾರ್ಷ್ಣೇಯ, ಧರ್ಮಪಾಲಕ ಮತ್ತು ಆಸುರಾಕ್ರಾಂತಭೂಭಾರ ಪರಿಹಾರಕ ಎಂಬಿವೇ ಕೃಷ್ಣನ ಎಂಟು ನಾಮಗಳು.

ಸಂಸಾರಸಾಗರೋತ್ತೀರ್ಣೈರ್ಯೈಃ ಸರ್ವಕಾಮಾಪ್ತಯೇ ಬುದ್ಧೈಃ |  
ಏವಂ ಪೂಜಾದಿಭಿಃ ಸಿದ್ಧೋ ಭವೇದ್ವೈಶ್ಚವಣೋ ಯಮಃ || ೨೪ ||

ಶ್ರೀಕಾಲಪೂಜನಂ ಚಾಸ್ಯ ವಕ್ಷ್ಯೇ ಸರ್ವಾರ್ಥಸಿದ್ಧಿದಂ |  
ಶ್ರೀಮದುದ್ಯಾನಸಂವೀತಹೇಮಭೂರತ್ನಮಂಡಪೇ || ೨೫ ||

ಲಸತ್ಕಲ್ಪದ್ರುಮಾಧಸ್ಥರತ್ನಾಬ್ಜಪೀಠಸಂಸ್ಥಿತಂ |  
ಸುತ್ತಾಮರತ್ನಸಂಕಾಶಂ ಗುಡಸ್ನಿಗ್ಧಾಲಕಂ ಶಿತುಂ || ೨೬ ||

ಚಲತ್ಕನಕಕುಂಡಲೋಲ್ಲಸಿತಚಾರುಗಂಡಸ್ಥಲಂ  
ಸುಘೋಷಾಧರಮದ್ಭುತಸ್ಥಿತಮುಖಾಂಬುಜಂ ಸುಂದರಂ |  
ಸ್ಪುರದ್ವಿಮಲರತ್ನಯುಕ್ತನಕಸೂತ್ರನದ್ಧಂ  
ದಧತ್ಸುವರ್ಣಪರಿಮಂಡಿತಂ ಸುಭಗಪೌಂಡರೀಕಂ ನಖಂ || ೨೭ ||

೨೩-೨೪. ಸಂಸಾರವೆಂಬ ಸಾಗರವನ್ನು ದಾಟುವುದಕ್ಕೂ ಮತ್ತು ಸಕಲೇಷ್ಟಾರ್ಥಗಳನ್ನು ಪಡೆಯುವುದಕ್ಕೂ ಸಹ ಈ ರೀತಿ ಆವರಣಗಳಿಂದ ಆಸುರಶತ್ರುವಾದ ಶ್ರೀಕೃಷ್ಣನ ಪೂಜೆಯನ್ನು ಮಾಡಬೇಕು. ಈ ರೀತಿ ಪೂಜಾದಿಗಳಿಂದ ಸಿದ್ಧಿಯನ್ನು ಪಡೆದವನು ಕುಬೇರನಿಗೆ ಸಮಾನನಾದ ಐಶ್ವರ್ಯವಂತನಾಗುವನು.

೨೫-೨೭. ಈಗ ಸಕಲೇಷ್ಟಾರ್ಥದಾಯಕವಾದ ಪ್ರಾತರ್ಮಧ್ಯಾಹ್ನ ಸಾಯಂಕಾಲಗಳಲ್ಲಿ ಮಾಡುವ ಪೂಜಾ ವಿಧಾನವನ್ನು ಹೇಳುವೆನು :- ಶೋಭಿಸುತ್ತಿರುವ ವಿಹಾರವನಗಳ ಮಧ್ಯದಲ್ಲಿನ ಕಾಂಚನಭೂಮಿಯಲ್ಲಿರುವ ರತ್ನಖಚಿತವಾದ ಪುಂಟಪದಲ್ಲಿ ಪ್ರಕಾಶಮಾನವಾದ ಕಲ್ಪವೃಕ್ಷದ ಕೆಳಗೆ ರತ್ನಮಯ ಕಮಲವೆಂಬ ಪೀಠದಲ್ಲಿ ಕುಳಿತಿರುವ, ಇಂದ್ರನೀಲಮಣಿಯಂತೆ ಹೊಳೆಯುತ್ತಿರುವ, ಕುಟಿಲವಾಗಿ ನುಣುಪಾಗಿರುವ ಮುಂಗುರುಳುಗಳುಳ್ಳ, ಅಲ್ಲಾಡುತ್ತಿರುವ ಸುವರ್ಣ ಕುಂಡಲಗಳಿಂದ ವಿರಾಜಿಸುತ್ತಿರುವ ಮನೋಹರವಾದ ಗಂಡ



ಸಮುದ್ಧೋಸರೋರಸ್ಥಲೇ ಧೇನುಧೂಲ್ಯಾ  
 ಸುಪುಷ್ಪಾಂಗಮಷ್ಟಾಪದಾಕಲ್ಪದೀಪ್ತಂ |  
 ಕಟೀಲಸ್ಥಲೇ ಚಾರುಜಂಘಾಂತಯುಗ್ಮಂ  
 ಪಿನದ್ಧಂ ಕ್ಷಣತ್ರಿಂಕಿಣೀಜಾಲದಾಮ್ನಾ

|| ೨೮ ||

ಹಸಂತಂ ಹಸದ್ಭಂಧುಜೀವಪ್ರಸೂನಪ್ರಭಾಂ  
 ಸಾಣಿಸಾದಾಂಬುಜೋದಾರಕಾಂತ್ಯಾ |  
 ದಧಾನಂ ಕರೇ ದಕ್ಷಿಣೇ ಸಾಯಸಾನ್ನಂ  
 ಸುಹೈಯಂಗವೀನಂ ತಥಾ ನಾಮಹಸ್ತೇ

|| ೨೯ ||

ಲಸದ್ಗೊಪಗೋಪೀಗವಾಂ ವೃಂದಮಧ್ಯೇ |  
 ಸ್ಥಿತಂ ನಾಸನಾದ್ಯೈಃ ಸುರೈರರ್ಚಿತಾಂಘ್ರಿಂ |  
 ಮಹೀಭಾರಭೂತಾಮರಾರಾತಿಯೂಥಾಂ  
 ತತಃ ಪೂತನಾದೀನ್ನಿಹಂತುಂ ಪ್ರವೃತ್ತಂ

|| ೩೦ ||

ಸ್ಥಳವುಳ್ಳ, ಸಮೀಚೀನವಾದ ಮೂಗು ಮತ್ತು ತುಟಿಗಳುಳ್ಳ, ಆಶ್ಚರ್ಯಕರ  
 ಮಂದಹಾಸಯುಕ್ತವಾದ ಮುಖಕಮಲವುಳ್ಳ, ಸುಂದರನಾದ, ಪ್ರಕಾಶಮಾನವೂ  
 ನಿರ್ಮಲವೂ ಆದ ರತ್ನಗಳಿಂದ ಯುಕ್ತವಾದ ಬಂಗಾರದ ಉಡುದಾರವನ್ನು  
 ಕಟ್ಟಿಕೊಂಡಿರುವ, ಬಂಗಾರದ ಕಟ್ಟಿಹಾಕಿರುವ ಮನೋಹರವಾದ ಹುಲಿಯ  
 ಉಗುರುಗಳನ್ನು ಧರಿಸಿರುವ, ಗೋಧೂಳಿಯಿಂದ ಧೂಮ್ರವರ್ಣವಾಗಿ ಮಾಡ  
 ಲ್ಪಟ್ಟ ವಕ್ಷಸ್ಥಳದಲ್ಲಿ ಸುವರ್ಣಾಭರಣಗಳಿಂದ ವಿರಾಜಮಾನನಾದ, ಅಂಗಪುಷ್ಟಿ  
 ಯುಳ್ಳ, ನಡುವಿನ ಕೆಳಗೆ ಮನೋಹರ ಗುಲ್ಲದ್ವಯಗಳ ಮೇಲ್ಬಾಗದಲ್ಲಿ ಶಬ್ದ  
 ಮಾಡುತ್ತಿರುವ ಕಿರುಘಂಟಿಗಳ ಸಮೂಹಮಾಲಿಕೆಯನ್ನು ಕಟ್ಟಿಕೊಂಡಿರುವ,  
 ವಿಕಸಿತವಾದ ಕೆಂಪು ರೋಜಾ ಹೂವಿನ ಕಾಂತಿಯನ್ನು ತನ್ನ ಹಸ್ತವಾದಾಂ  
 ಬುಜಗಳ ವಿಪುಲಕಾಂತಿಯಿಂದ ಧಿಕ್ಕಾರಮಾಡುತ್ತಿರುವ, ಬಲಗೈಯಲ್ಲಿ ಪಾಯ  
 ಸಾನ್ನವನ್ನೂ, ಎಡಗೈಯಲ್ಲಿ ಹಸುವಿನ ಹಾಲಿನಿಂದ ತೆಗೆದ ಬೆಣ್ಣೆ ತುಪ್ಪ  
 ಗಳನ್ನೂ ಧರಿಸಿಕೊಂಡಿರುವ, ವಿರಾಜಮಾನರಾದ ಗೋಪಾಲರು, ಅವರ

ಏವಂ ಧ್ಯಾತ್ವಾಚ್ಚೇಯೇದ್ಧೇವಂ ಪೂರ್ವವತ್ ಸ್ಥಿರಮಾನಸಃ |

ದಧ್ನಾ ಗುಡೇನ ನೈವೇದ್ಯಂ ದತ್ವಾ ದಶಶತಂ ಜಪೇತ್ || ೮೦ ||

ಮಧ್ಯಂದಿನೇ ಯಜೇದೇವಂ ವಿಶಿಷ್ಟರೂಪಧಾರಿಣಂ |

ನಾರದಾದ್ಯೈರ್ಮುನಿಗಣೈಃ ಸುರವ್ಯಂದೈಶ್ಚ ಪೂಜಿತಂ || ೮೧ ||

ಲಸದ್ಗೋಪಗೋಪೀಗವಾಂ ವೃಂದಮಧ್ಯಸ್ಥಿತಂ

ಸಾಂದ್ರಮೇಘಪ್ರಭಂ ಸುಂದರಾಂಗಂ |

ಶಿಖಂಡಿಚ್ಛೇದಾಪೀಡಮಬ್ಜಾಯತಾಕ್ಷಂ

ಲಸಚ್ಚಿಲ್ಲಿಕಂ ಪೂರ್ಣಚಂದ್ರಾನನಂ ಚ || ೮೨ ||

ಸ್ತ್ರೀಯರು ಮತ್ತು ಗೋವು ಇವುಗಳ ಮಧ್ಯದಲ್ಲಿರುವ, ಇಂದ್ರಾದಿ ದೇವತೆಗಳಿಂದ ಪೂಜಿಸಲ್ಪಟ್ಟ ಪಾದವುಳ್ಳ ಭೂಬಾರಭೂತರಾದ ದೇವಶತ್ರು ಎಂದರೆ ದೈತ್ಯರನ್ನೂ, ಪೂತನೆ ಮುಂತಾದವರನ್ನೂ ಸಂಹರಿಸಲು ಪ್ರವರ್ತಿಸಿದ, ಶಿಶು ರೂಪಿಯಾದ ಶ್ರೀಕೃಷ್ಣನನ್ನು ಧ್ಯಾನಿಸಬೇಕು.

೮೦. ಈ ರೀತಿಯಾಗಿ ಧ್ಯಾನಿಸಿ ಹಿಂದೆ ಹೇಳಿರುವಂತೆ ಸ್ಥಿರಚಿತ್ತನಾಗಿ ದೇವರನ್ನು ಪೂಜಿಸಿ ಮೊಸರು ಬೆಲ್ಲಗಳನ್ನು ನೈವೇದ್ಯಮಾಡಿ ಒಂದುಸಾವಿರ ಮಂತ್ರಜಪ ಮಾಡಬೇಕು.

೮೧, ಉತ್ಕೃಷ್ಟರೂಪಧಾರಿಯಾದ ನಾರದಾದಿ ಋಷಿಸಂಘದಿಂದಲೂ ದೇವತೆಗಳ ಸಮೂಹದಿಂದಲೂ ಪೂಜಿಸಲ್ಪಟ್ಟ ಶ್ರೀಕೃಷ್ಣನನ್ನು ಈ ರೀತಿಯಾಗಿ ಮಧ್ಯಾಹ್ನ ಕಾಲದಲ್ಲಿ ಪೂಜಿಸಬೇಕು.

೮೨-೮೫. ವಿರಾಜಮಾನರಾದ ಗೋಪ, ಗೋಪಿಕಾ, ಗೋವುಗಳ ಸಮೂಹಮಧ್ಯದಲ್ಲಿರುವ ನಿಬಿಡವಾದ ಮೇಘದಂತೆ ಹೊಳೆಯುತ್ತಿರುವ ಸುಂದರಾಂಗನಾದ, ನವಿಲುಗರಿಗಳಿಂದ ಮಾಡಿದ ಶಿರೋಭೂಷಣವನ್ನು ಧರಿಸಿರುವ ಕಮಲದಂತೆ ನೇತ್ರವುಳ್ಳ, ಹೊಳೆಯುತ್ತಿರುವ ಬೆವರಿನಿಂದಯುಕ್ತವಾದ ಪೂರ್ಣ ಚಂದ್ರಸದೃಶವಾದ ಮುಖವುಳ್ಳ, ಅಲ್ಲಾಡುತ್ತಿರುವ ಕುಂಡಲಗಳಿಂದ ಪ್ರಕಾಶ

ಚಲತ್ಕುಂಡಲೋಲ್ಲಾಸಿಗಂಡಸ್ಥಲಶ್ರೀಭರಂ

ಸುಂದರಂ ಮಂದಹಾಸಂ ಸುನಾಸಂ |

ಸುಕಾರ್ತಸ್ವರಾಂಬರಂ ದಿವ್ಯಭೂಷಂ

ಕ್ಷಣತ್ಪಿಂಕಿಣೀಜಾಲಮಾತಾನುಲೇಪಂ

|| ೮೪ ||

ವೇಣುಂ ಧಮಂತಂ ಸ್ವಕರೇದಧಾನಂ

ಸನ್ಯೇ ದರಂ ಯಷ್ಟಿಮುದಾರವೇಷಂ |

ದಕ್ಷೇ ತಥೈವೇಪಿತದಾನದಕ್ಷಂ

ಧ್ಯಾತ್ವಾಚ್ಚರ್ಯೇನ್ನಂದಜಮಿಂದಿರಾಪ್ಯೈ

|| ೮೫ ||

ಏವಂ ಧ್ಯಾತ್ವಾಚ್ಚರ್ಯೇತ್ಯಷ್ಟಂ ಪೂರ್ವವದ್ಯೈಷ್ಟವೋತ್ತಮಃ |

ಅಪೂಸಪಾಯಸಾನ್ನಾದ್ಯೈರ್ಯೇವೇದ್ಯಂ ಪರಿಕಲ್ಪಯೇತ್

|| ೮೬ ||

ಹುತ್ವಾ ಚಾಷ್ಟೋತ್ತರಶತಂ ಪಯೋನ್ನೈಃ ಸರ್ಪಿಷಾಪ್ಲುತ್ಯೈಃ |

ಸ್ವಸ್ವದಿಕ್ಷು ಬಲಿಃ ದದ್ಯಾದ್ಧಿಶೇದಾಚಮನಂ ತತಃ

|| ೮೭ ||

ಮಾನವಾದ ಗಂಡಸ್ಥಲಗಳ ಕಾಂತಿಯಿಂದಕೂಡಿದ, ಮನೋಹರನು ಮಂದಹಾಸ ಯುಕ್ತನು ಸಲಕ್ಷಣವಾದ ಮೂಗುಳ್ಳವನೂ ಆಗಿರುವ ಒಳ್ಳೆಯ ಬಂಗಾರದಂತೆ ಹೊಳೆಯುತ್ತಿರುವ ವಸ್ತ್ರಧಾರಿಯಾದ, ದಿವ್ಯಾಭರಣಗಳಿಂದಲಂಕೃತನಾದ, ಶಬ್ದ ಮಾಡುತ್ತಿರುವ ಉಡೆಗೆಜ್ಜೆಗಳ ಸಮೂಹವನ್ನು ಕಟ್ಟಿಕೊಂಡಿರುವ, ಕುಂಕುವಾದಿಗಳನ್ನು ಹಚ್ಚಿಕೊಂಡಿರುವ, ಕೈಯಲ್ಲಿ ಕೊಳಲನ್ನು ಹಿಡಿದು ಊದುತ್ತಿರುವ, ಎಡಗೈಯಲ್ಲಿ ಶಂಖವನ್ನೂ ಬಲಗೈಯಲ್ಲಿ ಕೋಲನ್ನೂ ಧರಿಸಿರುವ, ಉತ್ತಮ ವೇಷವನ್ನು ತಾಳಿರುವ, ಇಷ್ಟಾರ್ಥಪ್ರದಾನಸಮರ್ಥನಾದ ನಂದಕುಮಾರನನ್ನು ಧ್ಯಾನಿಸಿ ಐಶ್ವರ್ಯವನ್ನು ಪಡೆಯುವುದಕ್ಕಾಗಿ ಪೂಜಿಸಬೇಕು.

೮೬. ವಿಷ್ಣುಭಕ್ತವರ್ಯನು ಈ ರೀತಿ ಕೃಷ್ಣನನ್ನು ಧ್ಯಾನಿಸಿ ಪೂಜಿಸಬೇಕು. ಬಳಿಕ ಅಪೂಪ, ಪಾಯಸ, ಅನ್ನ ಮುಂತಾದುವುಗಳನ್ನು ನೈವೇದ್ಯ ಮಾಡಬೇಕು.

೮೭. ತುಪ್ಪಸಹಿತ ಕ್ಷೀರಾನ್ನಗಳಿಂದ ನೂರೆಂಟು ಹೋಮಮಾಡಿ ತರುವಾಯ ದೇವತೆಗಳಿಗೆ ಅವರವರ ದಿಕ್ಕುಗಳಲ್ಲಿ ಬಲಿಪ್ರದಾನಮಾಡಿ ಆಚಮನವನ್ನರ್ಪಿಸಬೇಕು.

ಅಷ್ಟೋತ್ತರಸಹಸ್ರಂ ಚ ಸ್ವಜಪೇನ್ಮಂತ್ರಮುತ್ತಮಂ |

ಅಹೋ ಮಧ್ಯೇ ಯಜೇದೇವಂ ಯಃ ಕೃಷ್ಣಂ ವೈಷ್ಣವೋತ್ತಮಃ ||೮೮||

ದೇವಾಃ ಸರ್ವೇ ನಮಸ್ಯಂತಿ ಲೋಕಾನಾಂ ವಲ್ಲಭೋ ನರಃ |

ನೇಧಾಯುಃಶ್ರೀಕಾಂತಿಯುಕ್ತಃ ಪುತ್ರೈಃ ಸೌತ್ವೈಶ್ಚ ವರ್ಧತೇ || ೮೯ ||

ತೃತೀಯಕಾಲಪೂಜಾಯಾಮಸ್ತಿ ಕಾಲನಿಕಲ್ಪನಾ |

ಸಾಯಾಹ್ನೇ ನಿಶಿ ವೇತ್ಯತ್ರ ವದಂತೈಕೇ ವಿಪಶ್ಚಿತಃ || ೯೦ ||

ದಶಾಕ್ಷರೇಣ ಚೇದ್ರಾತ್ರ ಸಾಯಾಹ್ನೇ ಽಷ್ಟಾದಶಾರ್ಣತಃ |

ಉಭಯಾಮುಭಯೇನೈವ ಕುರ್ಯಾದಿತ್ಯಸರೇ ಜಗುಃ || ೯೧ ||

೮೮-೮೯. ಅನಂತರ ಉತ್ತಮವಾದ ಶ್ರೀಕೃಷ್ಣಮಂತ್ರವನ್ನು ನೂರೆಂಟು ವರ್ತಿ ಜಪಿಸಬೇಕು. ಮಧ್ಯಾಹ್ನಕಾಲದಲ್ಲಿ ಈ ಪ್ರಕಾರವಾಗಿ ಶ್ರೀಕೃಷ್ಣನನ್ನು ಪೂಜಿಸುವ ವೈಷ್ಣವೋತ್ತಮನು ಸಕಲ ದೇವತೆಗಳಿಂದಲೂ ಸ್ತುತ್ಯನಾಗಿ ಲೋಕವಲ್ಲಭನಾಗುವನು. ಮತ್ತು ಆ ಕೃಷ್ಣಪೂಜಕನು ಈ ಲೋಕದಲ್ಲಿ ಪುಜ್ಞ, ಆಯುಸ್ಸು, ಐಶ್ವರ್ಯ, ಕಾಂತಿ ಇವುಗಳಿಂದ ಯುಕ್ತನಾಗಿ ಪುತ್ರಪೌತ್ರಸಂಪತ್ತನ್ನು ಪಡೆದು ಶ್ರೀಯೋಭಾಗಿಯಾಗುವನು.

೯೦. ಮೂರನೆಯ ಕಾಲದ ಪೂಜೆಯ ವಿಷಯದಲ್ಲಿ ಭಿನ್ನ ಭಿನ್ನ ಕಾಲ ಕಲ್ಪನೆಗಳು ಕಂಡುಬರುತ್ತವೆ. ಕೆಲವು ಜ್ಞಾನಿಗಳು ಸಾಯಂಕಾಲದಲ್ಲಿ ಪೂಜೆ ಮಾಡಬೇಕೆಂತಲೂ ಇನ್ನು ಕೆಲವು ಪಂಡಿತರು ರಾತ್ರಿಯ ಕಾಲದಲ್ಲಿ ಪೂಜೆ ಮಾಡಬೇಕೆಂತಲೂ ಹೇಳುತ್ತಾರೆ.

೯೧. ಇತರರು ದಶಾಕ್ಷರ ಕೃಷ್ಣಮಂತ್ರಜಪಾದಿಗಳಿಗೆ ರಾತ್ರಿಯು ವಿಹಿತಕಾಲವೆಂತಲೂ ಅಷ್ಟಾದಶಾಕ್ಷರಮಂತ್ರಜಪಾದಿಗಳಿಗೆ ಸಾಯಂಕಾಲವು ವಿಹಿತಕಾಲವೆಂತಲೂ ಹೇಳುತ್ತಾರೆ. ಇನ್ನೂ ಕೆಲವರು ಎರಡನ್ನೂ ಸಾಯಂಕಾಲ, ರಾತ್ರಿ ಎರಡು ಕಾಲಗಳಲ್ಲಿಯೂ ಮಾಡಬೇಕೆಂದು ಹೇಳುವರು.

ಸಾಯಾಹ್ನೇ ದ್ವಾರವತ್ಯಾಂ ತು ಚಿತ್ರೋದ್ಯಾನೋಪಶೋಭಿತೇ |  
 ದ್ವೈಷ್ಟ್ಯಸಾಹಸ್ರಸಂಖ್ಯಾತ್ಯೈರ್ಭವನ್ಯೈರುಪಮಂದಿತೇ || ೯೨ ||

ಹಂಸಸಾರಸಸಂಕೀರ್ಣಕಮಲೋತ್ಪಲಶಾಲಿಭಿಃ |  
 ಸರೋಭಿನಿರ್ಮಲಾಂಭೋಭಿಃ ಪರೀತೇ ಭವನೋತ್ತಮೇ || ೯೩ ||

ಉದ್ಯೋತ್ಪದ್ಯೋತನೋದ್ಯೋತದ್ಯುತಾ ಶ್ರೀಮಣಿಮಂಡಪೇ |  
 ಹೇಮಾಂಭೋಜಾಸನಾಸೀನಂ ಕೃಷ್ಣಂ ತೈಲೋಕ್ಯಮೋಹನಂ || ೯೪ ||

ಮುನಿವೃಂದೈಃ ಪರಿವೃತಮಾತ್ಮತತ್ಪವಿನಿರ್ಣಯೇ |  
 ತೇಭ್ಯೋ ಮುನಿಭ್ಯಃ ಸ್ವಂ ಧಾಮ ದಿಶಂತಂ ಪರಮಕ್ಷರಂ || ೯೫ ||

ಉನ್ನಿದ್ರೇಂದೀವರಶ್ಯಾಮಂ ಪದ್ಮಪತ್ರಾಯತೇಕ್ಷಣಂ |  
 ಸ್ನಿಗ್ಧಂ ಕುಂತಲಸಂಭಿನ್ನಕಿರೀಟಿವನಮಾಲಿನಂ || ೯೬ ||

೯೨-೯೬. ಸಾಯಂಕಾಲದಲ್ಲಿ ದ್ವಾರಕಾಪಟ್ಟಣದಲ್ಲಿನ ವಿಚಿತ್ರವಿಹಾರ ವನಗಳಿಂದಲಂಕೃತವಾದ ಹದಿನಾರು ಸಾವಿರ ಭವನಗಳನ್ನೊಳಗೊಂಡು ಹಂಸಾದಿಪಕ್ಷಿಸಮೂಹ ಮತ್ತು ಕಮಲಕನ್ನೈದಿಲೇ ಹೂವುಗಳುಳ್ಳ ನಿರ್ಮಲ ಜಲದಿಂದ ತುಂಬಿದ ಸರೋವರಗಳ ಮಧ್ಯದಲ್ಲಿರುವ ಶ್ರೇಷ್ಠ ಭವನದಲ್ಲಿ ಉದಯಿ ಸುತ್ತಿರುವ ಸೂರ್ಯನ ಪ್ರಚಂಡ ಪ್ರಭೆಗೆ ಸಮಾನವಾದ ಕಾಂತಿಯಿಂದ ಶೋಭಿಸುತ್ತಿರುವ, ರತ್ನಖಚಿತ ಮಂಟಪದಲ್ಲಿ ಸುವರ್ಣಮಯ ಪದ್ಮಾಸನದಲ್ಲಿ ಕುಳಿತಿರುವ, ತ್ರೈಲೋಕ್ಯಮೋಹಕನಾದ, ಆತ್ಮತತ್ಪಪರಿಜ್ಞಾನಕ್ಕಾಗಿ ಬಂದಿದ್ದ ಮುನಿಸಮೂಹಗಳಿಂದ ಕೂಡಿರುವ, ಆ ಮುನಿಗಳಿಗೆ ಆತ್ಮತತ್ಪವನ್ನು ಉಪದೇಶಿಸುತ್ತಿರುವ, ಪರಮಾಕ್ಷರನಾಮಕನಾದ, ಅರಳಿದ ಕನ್ನೈದಿಲೇ ಹೂವಿನಂತೆ ಶ್ಯಾಮವರ್ಣವಿಶಿಷ್ಟನಾದ, ಕಮಲದಳಗಳಂತೆ ವಿಶಾಲನೇತ್ರಗಳುಳ್ಳ, ನುಣುಪಾದ ಕೂದಲುಗಳಲ್ಲಿ ಸೇರಿಸಲ್ಪಟ್ಟ ಕಿರೀಟ ಮತ್ತು ವನಮಾಲೆಗಳುಳ್ಳ, ಮನೋಹರ ಪ್ರಸನ್ನ ಮುಖನಾದ, ಪ್ರಕಾಶಿಸುತ್ತಿರುವ ಮಕರಾಕಾರದ ಕಡಕುಗಳನ್ನು ಇಟ್ಟು

ಚಾರು ಪ್ರಸನ್ನವದನಂ ಸ್ಪುರನ್ನಕರಕುಂಡಲಂ |

ಶ್ರೀವತ್ಸವಕ್ಷಸಂ ಭ್ರಾಜತ್ಸಾಸ್ತುಭಂ ಸುಮನೋಹರಂ

|| ೯೭ ||

ಕಾಶ್ಮೀರಕಪಿಶೋರಸ್ಯಂ ಪೀತಕೌಶೇಯವಾಸಸಂ |

ಹಾರಕೇಯೂರಕಟಿಕಕಟಿಸೂತ್ರೈರಲಂಕೃತಂ

|| ೯೮ ||

ಹೃತವಿಶ್ವಂಭರಾಭೂರಿಭಾರಂ ಮುದಿತಮೂನಸಂ |

ಶಂಖಚಕ್ರಗದಾಪದ್ಮರಾಜದ್ಭುಜಚತುಷ್ಟಯಂ

|| ೯೯ ||

ಏವಂ ಧ್ಯಾತ್ವಾನ್ವರ್ತಯೇನ್ಮಂತ್ರೀ ಸ್ಯಾದಂಗೈಃ ಪ್ರಥಮಾವೃತಿಃ |

ದ್ವಿತೀಯಾ ಮಹಿಷೀಭಿಸ್ತು ತೃತೀಯಾಯಾಂ ಸಮರ್ಚಯೇತ್ | ೧೦೦ ||

ನಾರದಂ ಪರ್ವತಂ ಜಿಷ್ಣುಂ ನಿಶತೋದ್ಧವದಾರುಕಾನ್ |

ವಿಷ್ವಕ್ಸೇನಂ ಚ ಶೈನೀಯಂ ದಿಕ್ಷ್ವಗ್ರೇ ವಿನತಾಸುತಂ

|| ೧೦೧ ||

ಕೊಂಡಿರುವ, ಶ್ರೀವತ್ಸವೆಂಬ ಗುರುತಿನಿಂದ ಯುಕ್ತವಾದ ವಕ್ಷಸ್ಥಳವುಳ್ಳ, ಪ್ರಕಾಶಮಾನವಾದ ಕೌಸ್ತುಭಮಣಿಯನ್ನು ಧರಿಸಿರುವ, ಅತ್ಯಂತ ಮನೋಹರಸ್ವರೂಪನಾದ, ನೆಲತಾವರೆ ಗೆಡ್ಡೆಯಂತೆ ಕುಂಕುಮಬಣ್ಣದ ಎದೆಯುಳ್ಳ, ಪೀತಾಂಬರವನ್ನು ಟ್ಟಿರುವ, ಮುತ್ತಿನ ಹಾರ, ಬಾಹ್ಯಾಭರಣ, ಕಡಗ ಮತ್ತು ಉಡುದಾರಗಳಿಂದಲಂಕೃತನಾದ, ಅಧಿಕ ಭೂಭಾರವನ್ನು ಪಹರಿಸಿದ, ಸಂತುಷ್ಟಚಿತ್ತನಾದ, ಶಂಖ ಚಕ್ರ ಗದಾ ಪದ್ಮಗಳಿಂದ ಪ್ರಕಾಶಿಸುತ್ತಿರುವ ಚತುರ್ಭುಜಗಳುಳ್ಳ ಕೃಷ್ಣನನ್ನು ಧ್ಯಾನಿಸಿ ಸಾಯಂಕಾಲದಲ್ಲಿ ಪೂಜಿಸಬೇಕು.

೧೦೦. ಈ ಪೂಜೆಯಲ್ಲಿ ಪೂರ್ವೋಕ್ತ ಪಂಚಾಂಗಪೂಜೆಯು ಪ್ರಥಮಾವರಣವು. ರುಕ್ಮಿಣೀ ಮುಂತಾದ ಅಷ್ಟಮಹಿಷಿಯರಿಂದ ಎಂದರೆ ಅಷ್ಟಮಹಿಷಿಯರ ಪೂಜೆಯು ದ್ವಿತೀಯಾವರಣವು. ಮೂರನೆಯ ಅವರಣದಲ್ಲಿ ಮುಂದೆ ಹೇಳಿರುವವರನ್ನು ಪೂಜಿಸಬೇಕು.

೧೦೧. ಮೊದಲು ಗರುಡನನ್ನೂ, ದಿಕ್ಕುಗಳಲ್ಲಿ ನಾರದ. ಪರ್ವತಮುನಿ ಅರ್ಜುನ, ನಿಶತನೆಂಬ ಯಾದವ, ಉದ್ಧವ, ದಾರುಕನೆಂಬ ಕೃಷ್ಣಸಾರಥಿಯು,

ಲೋಕಸಾಲೈಶ್ಚ ವಜ್ರಾದ್ಯೈಃ ಪೂಜಯೇದ್ವೈಷ್ಟವೋತ್ತಮಃ |  
ಏವಂ ಸಂಪೂಜ್ಯ ವಿಧಿವತ್ಪಾಯಸಂ ವಿನಿನೇದಯೇತ್ || ೧೦೨ ||

ತರ್ಪಯಿತ್ವಾ ಬಂಡಮಿಶ್ರದುಗ್ಧಬುದ್ಧ್ಯಾ ಜಲೈರಿಹ |  
ಜಪೇದಷ್ಟಶತಂ ಮಂತ್ರೀ ಭಾವಯನ್ಪುರುಷೋತ್ತಮಂ || ೧೦೩ ||

ಪೂಜಾಸು ಹೋಮಂ ಸರ್ವಾಸು ಕುರ್ಯಾನ್ಮಧ್ಯಂದಿನೇಽಥವಾ |  
ಆಸನಾದರ್ಘ್ಯಪರ್ಯಂತಂ ಕೃತ್ವಾ ಸ್ತುತ್ವಾ ನಮೇತ್ಪುಧೀಃ || ೧೦೪ ||

ಸಮರ್ಘ್ಯಾತ್ಮಾನಮುದ್ವಾಸ್ಯ ಸ್ತೀಯಹೃತ್ಪರಸೀರುಹೇ |  
ವಿನ್ಯಸ್ಯ ತನ್ಮಯೋ ಭೂತ್ವಾ ಪುನರಾತ್ಮಾನಮರ್ಚಯೇತ್ || ೧೦೫ ||

ವಿಷ್ಟಕ್ಲೇನ ಮತ್ತು ಸಾತ್ಯಕೇ ಇವರನ್ನೂ ಪೂಜಿಸಬೇಕು. ಇದೇ ಮೂರನೆಯ ಆವರಣ ಪೂಜೆಯು.

೧೦೨. ಅನಂತರ ಇಂದ್ರಾದಿ ಲೋಕಪಾಲಕರ ಮತ್ತು ಅವರವರ ಆಯುಧಗಳಾದ ವಜ್ರಾದಿಗಳ ಪೂಜೆಗಳಿಂದ ಚತುರ್ಥ ಪಂಚಮಾನರಣ ಪೂಜೆಗಳನ್ನು ಮಾಡಬೇಕು. ವೈಷ್ಟವೋತ್ತಮನು ಈ ರೀತಿ ವಿಧಿವತ್ತಾಗಿ ಪೂಜಿಸಿ ಪಾಯಸವನ್ನು ನೈವೇದ್ಯಮಾಡಬೇಕು.

೧೦೩. ಸಕ್ಕರೆಮಿಶ್ರವಾದ ಹಾಲು ಎಂದು ಭಾವಿಸಿ ನೀರಿನಿಂದ ಅರ್ಘ್ಯೆಯನ್ನು ಕೊಟ್ಟು ಪುರುಷೋತ್ತಮನನ್ನು ಚಿಂತಿಸುತ್ತಾ ಮಂತ್ರಿಯು ನೂರೆಂಟಾವರ್ತಿ ಜಪಮಾಡಬೇಕು.

೧೦೪. ತ್ರಿಕಾಲಪೂಜೆಗಳಲ್ಲಿಯೂ ಹೋಮಮಾಡಬೇಕು. ಅಥವಾ ಮಧ್ಯಾಹ್ನ ಪೂಜೆಯಲ್ಲಿ ಮಾತ್ರ ಹೋಮಮಾಡಿ ಉಳಿದ ಎರಡು ಪೂಜೆಗಳಲ್ಲಿ ಆಸನದಿಂದ ಅರ್ಘ್ಯೆಯವರೆಗೂ ಮಾಡಿ ಧ್ಯಾನಿಸಿ ನಮಸ್ಕಾರಮಾಡಬೇಕು.

೧೦೫. ಆತ್ಮಸಮರ್ಪಣಮಂತ್ರದಿಂದ ಆತ್ಮನನ್ನು ಪರಮೇಶ್ವರನಲ್ಲಿ ಸಮರ್ಪಿಸಿ, ಆ ಭಗವಂತನ ತೇಜಸ್ಸನ್ನು ಪೂಜಾಸ್ಥಲದಿಂದ ವಿಸರ್ಜನೆಮಾಡಿ ತನ್ನ ಹೃದಯಕಮಲದಲ್ಲಿ ಸ್ಥಾಪನೆಮಾಡಿಕೊಂಡು, ಆ ಕೃಷ್ಣಭಗವಂತನಲ್ಲಿಯೇ ಲೀನನಾಗಿ ಪುನಃ ಆತ್ಮನನ್ನು ಹಿತನಾದ ಶ್ರೀಕೃಷ್ಣನನ್ನು ಪೂಜಿಸಬೇಕು.

ಸಾಯಾಹ್ನೇ ನಾಸುದೇವಂ ಯೋ ನಿತ್ಯನೋವಂ ಸಮರ್ಚಯೇತ್ |  
 ಸರ್ವಾನ್ಶಾನ್ತಾನನಾಪ್ಯಾಂತೇ ಸ ಯಾತಿ ಪರಮಾಂ ಗತಿಂ || ೧೦೬ ||

ರಾತ್ರೌ ಚೇನ್ಮದನಾಕ್ರಾಂತಚೇತಸಂ ನಂದನಂದನಂ |  
 ಯಜೇದ್ರಾಸಪರಿಶ್ರಾಂತಂ ಗೋಪೀಮಂಡಲಮಧ್ಯಗಂ || ೧೦೭ ||

ವಿಕಸತ್ಕುಂದಕಲ್ಪಾ ರಮಲ್ಲಿಕಾಕುಸುಮೋದ್ಯತೈಃ |  
 ರಜೋಭಿರ್ಧೂಸರೈರ್ನುಂದಮಾರುತೈಃ ಶಿಶಿರೀಕೃತೇ || ೧೦೮ ||

ಉನ್ನೀಲನ್ನವಕೈರವಾಲಿವಿಗಲ ನ್ಯಾಧ್ವೀಕಲುಬ್ಧಾಂತರಂ |  
 ಭ್ರಾಮ್ಯನ್ಮತ್ತಮಿಲಿಂದಗೀತಲಲಿತೇ ಸನ್ಮಲ್ಲಿಕೋಜ್ಜಂಭಿತೇ ||  
 ಪೀಯೂಷಾಂಶುಕರೈರ್ವಿಶಾಲಿತಹರಿತ್ರಾಂತೇ ಸ್ಮರೋದ್ದೀಪಿತೇ |  
 ಕಾಲಿಂದೀ ಪುಲಿನಾಂಗಣೇ ಸ್ಥಿತಮುಖಂ ವೇಣುಂ ರಣಂತಂ ಮುಹುಃ ೧೦೯

೧೦೬. ಸಾಯಂಕಾಲದಲ್ಲಿ ನಿತ್ಯವೂ ಈ ರೀತಿಯಾಗಿ ಪೂಜಿಸುವವನು ಸಕಲೇಷ್ಟಾರ್ಥಗಳನ್ನೂ ಪಡೆದು ಕೊನೆಯಲ್ಲಿ ಉತ್ತಮಗತಿಯನ್ನು ಹೊಂದುವನು.

೧೦೭. ರಾತ್ರಿಯಕಾಲದಲ್ಲಿ ಪೂಜೆಮಾಡುವ ಸಂದರ್ಭದಲ್ಲಿ ಕಾವೋ ದ್ರೇಕಗೊಂಡ ಮನಸ್ಸುಳ್ಳ, ರಾಸಕ್ರೀಡೆಯಿಂದ ಬಳಲಿದ ಗೋಪಿಕಾಸ್ತ್ರೀಯರ ಸಮೂಹದ ಮಧ್ಯದಲ್ಲಿರುವ ನಂದಕುಮಾರನನ್ನು ಪೂಜಿಸಬೇಕು.

೧೦೮-೧೦೯. ರಾತ್ರಿಪೂಜಾಂಗ ಧ್ಯಾನವಿಧಾನವನ್ನು ಮುಂದಿನ ಆರು ಶ್ಲೋಕಗಳಿಂದ ವಿವರಿಸುತ್ತಾರೆ:—ವಿಕಸಿತವಾದ ಕುಂದ, ಕಲ್ಪಾರ, ಮಲ್ಲಿಗೆ ಹೂವುಗಳಿಂದ ಹೊರಟ ರಜಸ್ಸುಗಳಿಂದ ಧೂಮ್ರವರ್ಣವಿಶಿಷ್ಟವಾದ ಮಂದಮಾರುತ (ತಂಗಾಳಿ)ಗಳಿಂದ ತಣ್ಣಗೆ ಮಾಡಲ್ಪಟ್ಟ ಆಗಲೇ ಅರಳಿದ ಬಿಳಿಯ ಕುಮದ ಪುಷ್ಪಸಮೂಹಗಳಿಂದ ಸ್ರವಿಸುತ್ತಿರುವ ಮಧುವಿನ ಆಶೆಯಿಂದ ಸುತ್ತುತ್ತಿರುವ ಮತ್ತು ಭ್ರಮರಗಳ ಝೀಂಕಾರದಿಂದ ಮನೋಹರವಾದ ಒಳ್ಳೆಯ ಮಲ್ಲಿಕೆಗಳಿಂದ ಪ್ರಕಾಶಿಸುತ್ತಿರುವ ಚಂದ್ರಕಿರಣ (ಬೆಳದಿಂಗಳು) ಗಳಿಂದ ವ್ಯಾಪ್ತವಾದ ದಿಕ್ಪದೇಶಗಳುಳ್ಳ, ಕಾವೋತ್ತೇಜಕವಾದ ಸನ್ನಿವೇಶಗಳನ್ನೊಳಗೊಂಡಿರುವ ಯಮುನಾತೀರದಲ್ಲಿನ ಮರಳುದಿಣ್ಣೆಗಳಲ್ಲಿ ಬಾರಿಬಾರಿಗೂ ಕೊಳ



ಅಂತಸ್ತೋಯಲಸನ್ನನಾಂಬುದಘಟಾಸಂಘಟ್ಟಿಕಾರತ್ವಿಷಂ ।  
 ಚಂಚಚ್ಚಿಲ್ಲಿಕಮುಂಬುಜಾಯತದೃಶಂ ಬಿಂಬಾಧರಂ ಸುಂದರಂ ॥  
 ನಾಯೂರಚ್ಚದಬದ್ಧಮಾಲಿವಿಲಸದ್ಧಮ್ನಿಲ್ಲಮಾಲಂ ಚಲ ।  
 ದ್ವೀಪ್ಯತ್ಕುಂಡಲರತ್ನರತ್ನಿವಿಲಸದ್ಗುಂಡದ್ವಯೋದ್ಭಾಸಿತಂ ॥ ೧೧೦ ॥

ಕಾಂಚೀನೂಪುರಹಾರಕಂಕಣಲಸತ್ಕೇಯೂರಭೂಷಾನ್ವಿತಂ ।  
 ಗೋಪೀನಾಂ ದ್ವಿತಯಾಂತರೇ ಸುಲಲಿತಂ ವನ್ಯಪ್ರಸೂನಸ್ರಜಂ ॥  
 ಅನೋನ್ಯಂ ವಿನಿಬದ್ಧಗೋಪದಯಿತಾದೋರ್ವಲ್ಲಿವೀತಂ ಲಸತ್ ।  
 ರಾಸಕ್ರೀಡನಲೋಲುಪಂ ಮನಸಿಜಾಕ್ರಾಂತಂ ಮುಕುಂದಂ ಭಜೇತ್ ॥

ವಿವಿಧಶ್ರುತಿಭಿನ್ನಮನೋಜ್ಞತರ ।  
 ಸ್ವರಸಪ್ತಕಮೂರ್ಛನತಾಲಗಣೈಃ ॥  
 ಭ್ರಮಮಾಣಮಮೂಮಿರುದಾರಮಣಿ ।  
 ಸ್ಫುಟಿಮಂಡನಸಿಂಜಿತಚಾರುತರಂ ॥ ೧೧೧ ॥

ಲನ್ನಾದುತ್ತಿರುವ, ಮುಖದಲ್ಲಿ ಮಂದಹಾಸಮಾಡುತ್ತಿರುವ, ಪ್ರಕಾಶಮಾನವಾದ  
 ನೂತನ ಮೇಘಗಳ ಸಂಘರ್ಷದಿಂದಂಟಾದ ಮಿಂಚಿನಂತೆ ನೀರಿನೊಳಗೆ ಹೊಳೆ  
 ಯುತ್ತಿರುವ, ಪದ್ಮದಂತೆ ವಿಶಾಲ ನೇತ್ರಗಳುಳ್ಳ, ಚಂದ್ರಬಿಂಬದಂತೆ ಕೆಂಪ  
 ಗಿರುವ ತುಟಿಗಳುಳ್ಳ, ಮನೋಹರನಾದ, ತಲೆಯಲ್ಲಿ ನವಿಲುಗರಿಯಿಂದ ಮಾಡಿದ  
 ಆಭರಣಗಳಿಂದ ಪ್ರಕಾಶಮಾನವಾದ ಮಾಲಿಕೆಯಂತಿರುವ ಜಡೆಯುಳ್ಳ, ಅಲ್ಲ  
 ಡುತ್ತಿರುವ ವಿರಾಜಮಾನ ಕುಂಡಲಗಳಲ್ಲಿನ ರತ್ನಕಿರಣಗಳಿಂದ ಪ್ರಕಾಶಮಾನ  
 ವಾದ ಎರಡು ಗಂಡಸ್ಥಲಗಳಿಂದ ಹೊಳೆಯುತ್ತಿರುವ, ಉಡುದಾರ ಕಾಲ್ಪಡಗ  
 ಮುಕ್ತಾಹಾರ ಕೈಗಡಗಗಳು ಮತ್ತು ಹೊಳೆಯುತ್ತಿರುವ ಬಾಹ್ಯಾಭರಣ ಇವು  
 ಗಳನ್ನು ಧರಿಸಿರುವ ಇಬ್ಬರು ಗೋಪಿಕಾಸ್ತ್ರೀಯರ ಮಧ್ಯದಲ್ಲಿರುವ, ಅತ್ಯಂತ  
 ಮನೋಹರವಾದ ವನಪುಷ್ಪಮಾಲಿಕೆಯನ್ನು ಧರಿಸಿರುವ, ಪರಸ್ಪರವಾಗಿ ಕಟ್ಟಿ  
 ಕೊಂಡಿರುವ ಗೋಪಸ್ತ್ರೀಯರ ಬಾಹುಲತೆಗಳಿಂದ ಯುಕ್ತನಾದ, ವಿರಾಜಮಾನ  
 ರಾಸಕ್ರೀಡೆಯಲ್ಲಿ ಆಸಕ್ತನಾದ, ಕಾಮೋದ್ರೇಕಗೊಂಡ, ಮೋಕ್ಷಪ್ರದನಾದ,  
 ನಾನಾವಿಧಶ್ರುತಿಗಳಿಂದ ಸಂಗತವಾದ ಅತ್ಯಂತ ಮನೋಹರವಾದ ಸಪ್ತಸ್ವರಗಳು

ಇತರೇತರಬದ್ಧಕರಪ್ರಮದಾಗಣ |

ಕಲ್ಪಿತರಾಸನಿಹಾರನಿಧೌ ||

ಮಣಿಶಂಕುಗಮಪ್ಯಮುನಾ ವಪುಷಾ |

ಬಹುಧಾ ನಿಹಿತಸ್ವಕದಿವ್ಯತನುಂ

|| ೧೦೩ ||

ಏವಂ ಧ್ಯಾತ್ವಾರ್ಚಯೇನ್ಮಂತ್ರೀ ಸ್ಯಾದಂಗೈಃ ಪ್ರಥಮಾವೃತಿಃ |

ಶ್ರೀಕಾಮುಃ ಸಸ್ವರಾದ್ಯಾನಿ ಕಲಾಚ್ಚೈವೈಷ್ಣವೋತ್ತಮಃ

|| ೧೦೪ ||

ಯಜೇತ್ಕೇಶವಕೀರ್ತ್ಯಾದಿ ಮಿಥುನಾನಿ ಚ ಷೋಡಶ |

ಇಂದ್ರಾದ್ಯಾನಪಿ ವಜ್ರಾದೀನ್ಪೂಜಯೇತ್ತದನಂತರಂ

|| ೧೦೫ ||

ಇಪ್ಪತ್ತೊಂದು ಮೂರ್ಛನೆಗಳು, ಭಾಗತಾಲ, ಅಶ್ವತಾಲ ಮುಂತಾದ ನಲವತ್ತೊಂಬತ್ತು ತಾಳಗಳು ಇವುಗಳ ಸಮೂಹಗಳುಳ್ಳ ಗೋಪಿಕಾಸ್ತ್ರೀಯರೊಡನೆ ಸುತ್ತುತ್ತಿರುವ, ವ್ಯಕ್ತಭೂಷಣವಾದ ಉದಾರಮಣಿಯ ಶಬ್ದದಿಂದ ಹೃದಯಂಗಮನಾಗಿರುವ, ಗೋಪಿಕಾಸ್ತ್ರೀಯರ ಅನ್ಯೋನ್ಯಕರಗಳನ್ನು ಪಿಡಿದು ರಚಿಸಿದ ರಾಸಕ್ರೀಡಾ ವಿಧಾನದಲ್ಲಿ ಮಧ್ಯದಲ್ಲಿನ ಮಣಿಮಯ ಶಂಕುವಿನಲ್ಲಿರುವವನಾದಾಗ್ಯೂ ತನ್ನ ದಿವ್ಯಶರೀರವನ್ನೇ ಬಹುವಾಗಿ ನಿರ್ಮಿಸಿ ಗೋಪಸ್ತ್ರೀಯರ ಜೊತೆಯಲ್ಲಿಯೂ ಸಹ ಸುತ್ತುತ್ತಿರುವ ಶ್ರೀಕೃಷ್ಣನನ್ನು ಭಜಿಸಬೇಕು.

೧೦೪-೧೦೫. ಮಂತ್ರಿಯು ಈ ರೀತಿ ಧ್ಯಾನಿಸಿ ಪೂಜಿಸಬೇಕು. ಅಂಗಪೂಜೆಗಳಿಂದ ಪ್ರಥಮಾವರಣ ಪೂಜೆಯನ್ನು ಮಾಡಬೇಕು. ಬಳಿಕ ಸಂಪತ್ಕಾಮನಾದ ವೈಷ್ಣವೋತ್ತಮನು ಅಕಾರಾದಿ ವರ್ಣಾದ್ಯಗಳಾದ ಕೀರ್ತ್ಯಾದಿಶಕ್ತಿ ಸಹಿತ ಕೇಶವಾದಿ ಷೋಡಶ ದ್ವಂದ್ವಗಳನ್ನು ಷೋಡಶ ಪದ್ಮದಳಗಳಲ್ಲಿ ಪೂಜಿಸಬೇಕು. ಅನಂತರ ಇಂದ್ರಾದಿ ದಿಕ್ಪಾಲಕರನ್ನೂ ವಜ್ರಾಧ್ಯಾಯುಧಗಳನ್ನೂ ಪೂಜಿಸಬೇಕು.

ಪೃಥುಂ ಸುವೃತ್ತಂ ಮಸೃಣಂ ವಿತಸ್ತಿ-

ಮಾತ್ರೋನ್ನತಂ ಕೌ ವಿನಿಖನ್ಯ ಶಂಕುಂ ||

ಆಕ್ರಮ್ಯ ಪದ್ಭ್ಯಾಮಿತರೇತರೈಸ್ತು

ಹಸ್ತೈರ್ಭ್ರಮೋಯಂ ಖಲು ರಾಸಗೋಷ್ಠೀ

|| ೧೧೬ ||

ಸಂಪೂಜ್ಯೈವಂ ಚ ಪಯಸಾ ಸಸಿತೋಪಲಸರ್ಪಿಷಾ |

ನೈವೇದ್ಯನುರ್ಪಯಿತ್ವಾ ತು ಚಷಕೈರ್ನೃಪ ಸಂಖ್ಯಕೈಃ

|| ೧೧೭ ||

ಸಸಿತಂ ಪಾಯಸಂ ಮಂತ್ರೀ ಮಿಥುನೇಷ್ವರ್ಪಯೇತ್ಕ್ರಮಾತ್ |

ವಿಧಾಯ ಪೂರ್ವವಚ್ಛೇಷಂ ಸಹಸ್ರಂ ಪ್ರಜಪೇನ್ಮನುಂ

|| ೧೧೮ ||

ಸ್ತುತ್ವಾ ನತ್ವಾ ಚ ಸಂಪ್ರಾರ್ಥ್ಯ ಪೂಜಾಶೇಷಂ ಸಮಾಪಯೇತ್ |

ಏವಂ ಯಃ ಪೂಜಯೇತ್ಕೃಷ್ಣಂ ಸ ಸನ್ಮದ್ಧೇಃ ಪದಂ ಭವೇತ್ || ೧೧೯ ||

೧೧೬. ದಪ್ಪನಾದ, ಗುಂಡಗಿರುವ, ನುಣುಪಾದ ಗೂಟವನ್ನು ಮೇಲೆ ಒಂದಡಿ ಕಾಣಿಸುವಂತೆ ಭೂಮಿಯಲ್ಲಿ ಹೂಳಿ, ಅದನ್ನು ಕಾಲಿನಿಂದ ಒತ್ತಿಕೊಂಡು ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಸುತ್ತುವುದೇ ರಾಸಕ್ರೀಡಾವಿಧಾನವು.

೧೧೭-೧೧೮. ಈ ರೀತಿ ಪೂಜಿಸಿ ಹಾಲು ಸಕ್ಕರೆ ತುಪ್ಪ ಮುಂತಾದುವನ್ನು ನೈವೇದ್ಯಮಾಡಿ ಮಂತ್ರಿಯು ಹದಿನಾರು ಪಾತ್ರೆಗಳಲ್ಲಿ ಸಕ್ಕರೆ ಪಾಯಸಗಳನ್ನು ಕ್ರಮವಾಗಿ ಹದಿನಾರು ಕೇಶವಾದಿ ದ್ವಂದ್ವಗಳಿಗೆ ನೈವೇದ್ಯಮಾಡಬೇಕು. ಉಳಿದ ಪೂಜಾಪ್ರಕಾರವನ್ನು ಹಿಂದೆ ಹೇಳಿರುವಂತೆ ನಡೆಯಿಸಿ ಒಂದು ಸಾವಿರ ಮಂತ್ರ ಜಪವನ್ನು ಮಾಡಬೇಕು.

೧೧೯. ಸ್ತೋತ್ರ, ನಮಸ್ಕಾರ ಮತ್ತು ಪ್ರಾರ್ಥನೆಗಳಿಂದ ಅವಶಿಷ್ಟ ಪೂಜೆಯನ್ನು ಪೂರ್ತಿಮಾಡಬೇಕು. ಈ ಪ್ರಕಾರವಾಗಿ ಕೃಷ್ಣನನ್ನು ಪೂಜಿಸುವವನು ಸಕಲೈಶ್ವರ್ಯಸಮೃದ್ಧಿಯನ್ನೂ ಪಡೆಯುವನು.

ಅಣಿಮಾದ್ಯಷ್ಟಸಿದ್ಧೀನಾಮೀಶ್ವರಃ ಸ್ಯಾನ್ನ ಸಂಶಯಃ |  
 ಭುಕ್ತೋಹ ವಿವಿಧಾನ್ ಭೋಗಾನಂತೇ ವಿಷ್ಣುಪದಂ ವ್ರಜೇತ್ ||೧೨೦||  
 ಏವಂ ಪೂಜಾದಿಭಿಃ ಸಿದ್ಧೇ ಮನೌ ಕಾಮ್ಯಾನಿ ಸಾಧಯೇತ್ |  
 ಅಷ್ಟಾವಿಂಶತೀವಾರಂ ನಾ ತ್ರಿಕಾಲಂ ಪೂಜಯೇತ್ಸುಧೀಃ || ೧೨೧ ||  
 ಸ್ವಕಾಲವಿಹಿತಾನ್ ಭೂಯಃ ಪರಿವಾರಾಂಶ್ಚ ತರ್ಪಯೇತ್ |  
 ಪ್ರಾತರ್ದಧ್ನಾ ಗುಡಾಕ್ರೇನ ಮಧ್ಯಾಹ್ನೇ ಪಯಸಾ ಪುನಃ || ೧೨೨ ||  
 ನವನೀತಯುತೇನಾಥ ಸಾಯಾಹ್ನೇ ತರ್ಪಯೇತ್ಸುನಃ |  
 ಸಸಿತೋಪಲಮಿಶ್ರೇಣ ಪಯಸಾ ನೈಷ್ಠವೋತ್ತಮಃ || ೧೨೩ ||  
 ತರ್ಪಯಾಮಿಪದಂ ಯೋಜ್ಯಂ ಮಂತ್ರಾಂತೇ ಸ್ವೇಷು ನಾಮಸು |  
 ದ್ವಿತೀಯಾಂತೇಷು ತು ಪುನಃ ಪೂಜಾಶೇಷಂ ಸಮಾಪಯೇತ್ || ೧೨೪ ||

೧೨೦. ಅಲ್ಲದೆ ಅವನು ಅಣಿಮಾದಿ ಅಷ್ಟಸಿದ್ಧಿಗಳಿಗೊಡೆಯನಾಗುವನು ಸಂದೇಹವಿಲ್ಲ. ಈ ಲೋಕದಲ್ಲಿ ನಾನಾವಿಧ ಭೋಗಗಳನ್ನು ಅನುಭವಿಸಿ ಕೊನೆಗೆ ವಿಷ್ಣುಸ್ಥಾನ ಎಂದರೆ ವೈಕುಂಠಾದಿ ಲೋಕಕ್ಕೆ ಹೋಗುವನು ಎಂದರೆ ಮುಕ್ತನಾಗುವನು ಎಂದು ತಾತ್ಪರ್ಯ.

೧೨೧. ಈ ರೀತಿ ಪೂಜಾದಿಗಳಿಂದ ಮಂತ್ರಸಿದ್ಧಿಯನ್ನು ಪಡೆದರೆ ಅಂತಹವನು ಇಷ್ಟಾರ್ಥಗಳನ್ನು ಸಾಧಿಸಬಹುದು. ಜ್ಞಾನಿಯು ಇಪ್ಪತ್ತೆಂಟು ವರ್ತಿಯಾದರೂ ತ್ರಿಕಾಲದಲ್ಲಿ ಪೂಜೆಮಾಡಬೇಕು.

೧೨೨-೧೨೪. ಪುನಃ ಆಯಾ ಕಾಲಗಳಲ್ಲಿ ವಿಹಿತವಾದ ಪರಿವಾರಗಳಿಗೆ ಆರ್ಘ್ಯವನ್ನು ಬಿಡಬೇಕು. ಪ್ರಾತಃಕಾಲದಲ್ಲಿ ಬೆಲ್ಲದಿಂದ ಸಹಿತವಾದ ಮೊಸರಿ ನಿಂದಲೂ ಮಧ್ಯಾಹ್ನಕಾಲದಲ್ಲಿ ಬೆಣ್ಣೆಯಿಂದ ಸಹಿತವಾದ ಹಾಲಿನಿಂದಲೂ, ಸಾಯಂಕಾಲದಲ್ಲಿ ಸಕ್ಕರೆಯ ಚೂರುಗಳಿಂದ ಸಹಿತವಾದ ಹಾಲಿನಿಂದಲೂ ಮೂಲಮಂತ್ರವನ್ನು ಹೇಳಿ ಅದರ ಕೊನೆಯಲ್ಲಿ ಆಯಾ ತರ್ಪಣದೇವತೆಗಳ ಹೆಸರನ್ನು ದ್ವಿತೀಯಾಂತವಾಗಿ ಹೇಳಿ ಅದರ ಮುಂದೆ “ ತರ್ಪಯಾಮಿ ” ಎಂಬ ಪದವನ್ನು ಸೇರಿಸಿ ನಿಷ್ಪನ್ನವಾಗುವ ಮಂತ್ರವನ್ನು ಹೇಳಿ ತರ್ಪಣ ಮಾಡಬೇಕು. ಬಳಿಕ ಅವಶಿಷ್ಟಪೂಜೆಯನ್ನು ಪೂರ್ತಿಗೊಳಿಸಬೇಕು.

ಅಭ್ಯುಕ್ಷ್ಯ ತತ್ಪ್ರಸಾದಾದ್ಧಿರಾತ್ಮಾನಂ ಪ್ರಪಿಬೇದಪಃ |

ತತ್ಪ್ರಸ್ತಸ್ತನುಭೋದ್ವಾಸ್ಯ ತನ್ಮಯಃ ಪ್ರಜಪೇನ್ಮನುಂ || ೧೨೫ ||

ಅಥ ದ್ರವ್ಯಾಣಿ ಕಾಮ್ಯೇಷು ಪ್ರೋಚ್ಯಂತೇ ತರ್ಪಣೇಷು ಚ |

ತಾನಿ ಪ್ರೋಕ್ತವಿಧಾನಾನಾಮಾಶ್ರಿತ್ಯಾನ್ಯತಮಂ ಭಜೇತ್ || ೧೨೬ ||

ಪಾಯಸಂ ದಧಿಕಂ ಚಾಜ್ಯಂ ಗೌಡಾನ್ನಂ ಕೃಸರಂ ಪಯಃ |

ದಧೀನಿ ಕದಲೀ ಮೋಚಾ ತಥಾ ಚೋಚಾ ರಜಸ್ವಲಾ ||೧೨೭||

ಅಪೂಪಾ ಮೋದಕಾ ಲಾಜಾಃ ಪೃಥುಕಾ ನವನೀತಕಂ |

ದ್ರವ್ಯ ಷೋಡಶಕಂ ಹ್ಯೇತತ್ಕಥಿತಂ ಪದ್ಮಜಾದಿಭಿಃ || ೧೨೮ ||

೧೨೫. ಅನಂತರ ಕೃಷ್ಣಪ್ರಸಾದ ತರ್ಪಣಜಲಗಳಿಂದ ತನ್ನನ್ನು ಪ್ರೋಕ್ಷಿಸಿಕೊಂಡು ಆ ನೀರನ್ನು ಕುಡಿಯಬೇಕು. ಅದರಿಂದ ತೃಪ್ತನಾಗಿ ಪೂಜಿತನಾದ ಶ್ರೀಕೃಷ್ಣನನ್ನು ಅಲ್ಲಿಂದ ವಿಸರ್ಜನೆ ಮಾಡಿ ತನ್ನ ಹೃದಯದಲ್ಲಿ ಸ್ಥಾಪಿಸಿ ತನ್ಮಯನಾಗಿ ಮಂತ್ರವನ್ನು ಜಪಿಸಬೇಕು.

೧೨೬. ಈಗ ಕಾಮ್ಯತರ್ಪಣಗಳಿಗೆ ಉಪಯೋಗಿಸುವ ಪದಾರ್ಥಗಳನ್ನು ಹೇಳುವೆನು. ಮುಂದೆ ಹೇಳುವ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನವನ್ನು ಆಶ್ರಯಿಸಿ ನಡೆಯಬಹುದು.

೧೨೭-೧೨೮. ಪಾಯಸ, ಮೊಸರನ್ನ, ತುಪ್ಪ, ಸಿಹಿಪಂಗಲು, ಹುಗ್ಗಿ, ಹಾಲು, ಮೊಸರು, ಕದಲೀ, ಮೋಚಾ, ಚೋಚ, ರಜಸ್ವಲಾ ಎಂಬ ನಾಲ್ಕು ತರದ ಬಾಳೇಹಣ್ಣುಗಳು, ಅಪೂಪ, ಕಡಬು, ಅರಳು, ಅವಲಕ್ಕಿ, ಬೆಣ್ಣೆ ಈ ಹದಿನಾರು ಪದಾರ್ಥಗಳು ತರ್ಪಣಕ್ಕೆ ಉಪಯೋಗಿಸತಕ್ಕವುಗಳೆಂದು ಬ್ರಹ್ಮಾದಿಗಳಿಂದ ಉಕ್ತವಾಗಿದೆ.

ಲಾಜಾಂತೇ ಪೃಥುಕಂ ಪ್ರಾಕ್ ಸಮಸ್ಯ ಚ ಸೀತೋಪಲಂ |

ಚತುಃಸಪ್ತತಿನಾರಂ ಯಃ ಪ್ರಾತರೇವಂ ಪ್ರತರ್ಪಯೇತ್ || ೧೨೯ ||

ಧ್ಯಾತ್ವಾ ಕೃಷ್ಣಪದಂ ಮಂತ್ರೀ ಮಂಡಲಾದಿಷ್ಟಮಾಪ್ನುಯಾತ್ |

ಧಾರೋಷ್ಟಪಕ್ವಪಯಸಾ ನವನೀತಂ ದಧೀನಿ ಚ || ೧೩೦ ||

ದೌಗ್ಧಾನ್ನಮಾಜ್ಯಂ ಮತ್ಸ್ಯಂಡೀ ಹ್ವಾದ್ರಂ ಕೀಲಾಲನೇವ ಚ |

ಪೂಜಯೇನ್ನವಭಿದ್ರವ್ಯೈಃ ಪ್ರತ್ಯೇಕಂ ರನಿಸಂಖ್ಯಯಾ || ೧೩೧ ||

ಏವಮಷ್ಟೋತ್ತರಶತಸಂಖ್ಯಾಕಂ ತರ್ಪಣಂ ಪುನಃ |

ಯಃ ಕುರ್ಯಾದ್ವೈಷ್ಟವಶ್ರೇಷ್ಠಃ ಪೂರ್ವೋಕ್ತಂ ಫಲಮಾಪ್ನುಯಾತ್ ||

ಕಿಂ ಬಹುಕ್ತೇನ ಸರ್ವೇಷ್ಟದಾಯಕಂ ತರ್ಪಣಂ ತ್ವಿದಂ |

ಸಸಿತೋಪಲಧಾರೋಷ್ಟದುಗ್ಧಬುದ್ಧ್ಯಾ ಜಲೇನ ವೈ || ೧೩೩ ||

೧೨೯-೧೩೦. ಅರಳಿನ ತರ್ಪಣವಾದಮೇಲೆ ಅವಲಕ್ಕಿಯ ತರ್ಪಣ ಮಾಡುವುದಕ್ಕೆ ಮೊದಲು ಸಕ್ಕರೆಯ ಚೂರುಗಳ ತರ್ಪಣಮಾಡಿ ಬಳಿಕ ಉಳಿದ ತರ್ಪಣವನ್ನು ಮಾಡಬೇಕು. ಈ ರೀತಿ ಪ್ರಾತಃಕಾಲದಲ್ಲಿ ಪ್ರತಿದಿನವೂ ಕೃಷ್ಣಸ್ತರೂಪವನ್ನು ಧ್ಯಾನಿಸಿ ಎಪ್ಪತ್ತುನಾಲ್ಕಾವರ್ತಿ ತರ್ಪಣಮಾಡುವ ಮಂತ್ರಿಯು ನಲವತ್ತು ದಿನಗಳೊಳಗೇ ಇಷ್ಟಾರ್ಥವನ್ನು ಪಡೆಯುವನು.

೧೩೦-೧೩೧, ನೊರೆಹಾಲು (ಆಗತಾನೆ ಕರೆದ ಹಾಲು) ಕಾಯಿಸಿದ ಹಾಲು, ಬೆಣ್ಣೆ, ಮೊಸರು, ಹಾಲನ್ನ, ತುಪ್ಪ, ಮತ್ಸ್ಯಂಡಿ ಎಂಬ ಸಕ್ಕರೆ, ಜೇನುತುಪ್ಪ ಮತ್ತು ನೀರು ಈ ಒಂಬತ್ತು ಪದಾರ್ಥಗಳಿಂದ ಪುಷ್ಪೈಕವಾಗಿ ಹನ್ನೆರಡಾವರ್ತಿ ತರ್ಪಣಮಾಡಿ ಪೂಜಿಸಬೇಕು.

೧೩೨. ಈ ರೀತಿ ಪುನಃ ನೊರೆಂಟಾವರ್ತಿ ತರ್ಪಣಮಾಡುವ ವೈಷ್ಟ ವೋತ್ತಮನು ಹಿಂದೆ ಹೇಳಿದ ಫಲವನ್ನು ಹೊಂದುವನು.

೧೩೩. ಹೆಚ್ಚು ಹೇಳಿದ್ದರಿಂದೇನು? ಸಕ್ಕರೆ ಚೂರುಗಳಿಂದ ಸಹಿತ ವಾದ ನೊರೆಹಾಲೆಂದು ಭಾವಿಸಿ ನೀರಿನಿಂದ ಮಾಡುವ ಈ ತರ್ಪಣವು ಸಕಲೇಷ್ಟಪ್ರದವಾಗುವುದು.

ಕೃಷ್ಣಂ ಪ್ರತರ್ಪಯನ್ ಗ್ರಾಮಂ ವ್ರಜನ್ ಪ್ರಾಪ್ನೋತಿ ಸಾಧಕಃ |  
ಧನವಸ್ಮಾಣಿ ಭೋಜ್ಯಂ ಚ ಪರಿವಾರಗಣೈಃ ಸಹ || ೧೩೪ ||

ಯಾವತ್ಸಂತರ್ಪಯೇಂತ್ರೀ ತಾವತ್ಸಂಖ್ಯಂ ಜಪೇಂತ್ಮನುಂ |  
ತರ್ಪಣೇನೈವ ಕಾರ್ಯಾಣಿ ಸಾಧಯೇದಖಿಲಾನ್ಯಪಿ || ೧೩೫ ||

ಕಾಮ್ಯಹೋಮಮಥೋ ವಕ್ಷ್ಯೇ ಸಾಧಕಾನಾಂ ಹಿತಾಯ ಚ |  
ಶ್ರೀಪುಷ್ಪೈರ್ಜುಹುಯಾನ್ಮಂತ್ರೀ ಶ್ರಿಯಮಿಚ್ಛನ್ನನಿಂದಿತಾಂ || ೧೩೬ ||

ಸಾಜ್ಞೇನಾನ್ನೇನ ಜುಹುಯಾತ್ ಘೃತಾನ್ನಸ್ಯ ಸಮೃದ್ಧಯೇ |  
ವಸ್ಯಪುಷ್ಪೈರ್ವಿಜಾನ್ ಜಾತೀಪುಷ್ಪೈಶ್ಚ ಪೃಥಿವೀಪತೀನ್ || ೧೩೭ ||

ಅಸಿತೈಃ ಕುಸುಮೈರ್ವೈಶ್ಯಾನ್ ಶೂದ್ರಾನ್ನೀಲೋತ್ಪಲೈಸ್ತಥಾ |  
ವಶಯೇಲ್ಲವಣೈಃ ಸರ್ವಾನಂಬುಜೈರ್ಯುರ್ವತೀಜನಂ || ೧೩೮ ||

೧೩೪. ಕೃಷ್ಣತರ್ಪಣ ಮಾಡುವ ಸಾಧಕನು ಪರಿವಾರಸಮೂಹದೊಡನೆ ಗ್ರಾಮಾಂತರಕ್ಕೆ ಹೋದರೆ ಧನ ವಸ್ತು ಸುಖಭೋಜನಗಳು ದೊರಕುವುವು.

೧೩೫. ತರ್ಪಣಮಾಡುವಷ್ಟು ಸಾರಿ ಮಂತ್ರಜಪ ಮಾಡಬೇಕು. ತರ್ಪಣದಿಂದಲೇ ಸಮಸ್ತಕಾರ್ಯಗಳನ್ನೂ ಸಾಧಿಸಬಹುದು.

೧೩೬. ಈಗ ಸಾಧಕರ ಹಿತಕ್ಕಾಗಿ ಕಾಮ್ಯಹೋಮವನ್ನು ಹೇಳುವೆನು. ಅನಿಸಿದ್ಧ ಸಂಪತ್ತನ್ನು ಬಯಸುವ ಮಂತ್ರಿಯು ಶ್ರೀಪುಷ್ಪಗಳಿಂದ ಹೋಮ ಮಾಡಬೇಕು.

೧೩೭. ತುಪ್ಪಾನ್ನವನ್ನು ಸಮೃದ್ಧಿಯಾಗಿ ಪಡೆಯಲು ಅಜ್ಞಸಹಿತವಾದ ಅನ್ನದಿಂದ ಹೋಮಮಾಡಬೇಕು. ಬ್ರಾಹ್ಮಣರನ್ನು ಸ್ವಾಧೀನಪಡಿಸಿಕೊಳ್ಳಲು ಕಾಡಿನಲ್ಲಿ ಬೆಳೆದ ಪುಷ್ಪಗಳಿಂದಲೂ ರಾಜರನ್ನು ವಶಪಡಿಸಿಕೊಳ್ಳಲು ಜಾಜಿ ಪುಷ್ಪಗಳಿಂದಲೂ ಹೋಮಮಾಡಬೇಕು.

೧೩೮. ವೈಶ್ಯರನ್ನು ಅಧೀನಮಾಡಿಕೊಳ್ಳಲು ಅಸಿತಪುಷ್ಪಗಳಿಂದಲೂ ಶೂದ್ರವಶೀಕರಣಕ್ಕೆ ಕನ್ನೈದಿಲೇ (ನೀಲೋತ್ಪಲ) ಹೂವುಗಳಿಂದಲೂ ಸರ್ವ

ಗೋಶಾಲಾಸು ಕೃತೋ ಹೋಮಃ ಪಾಯಸೇನ ಸಸರ್ಷಿಷಾ |  
ಗನಾಂ ಶಾಂತಿಂ ಕರೋತ್ಯಾಶು ಗೋಪಾಲಾ ಗೋಕುಲೇಶ್ವರಾಃ || ೧೩೯ ||

ಶಿಶುವೇಷಧರಂ ಕೃಷ್ಣಂ ಕಿಂಕಿಣೀಜಾಲಶೋಭಿತಂ |  
ಧ್ಯಾತ್ವಾ ಪ್ರತರ್ಪಯೇನ್ಮಂತ್ರೀ ದ್ವುಗ್ಧಬುದ್ಧಾಃ ಶುಭೈರ್ಜಲೈಃ || ೧೪೦ ||

ಧನಂ ಧಾನ್ಯಂ ಸುತಾನ್ಕೀರ್ತಿಂ ಪ್ರೀತಸ್ತಸ್ಮೈ ದದಾತಿ ಸಃ |  
ಬ್ರಹ್ಮವೃಕ್ಷಸಮಿದ್ಧಿರ್ವಾ ಕುಶೈರ್ವಾ ತಿಲತಂಡುಲೈಃ || ೧೪೧ ||

ಜುಹುಯಾದಯುತಂ ಮಂತ್ರೀ ಶ್ರಿಮಧ್ವಾಕ್ತೈರ್ಹೃತಾಶನೇ |  
ನಶಯೇದ್ಬ್ರಾಹ್ಮಣಾಂಶ್ಚಾಥ ರಾಜವೃಕ್ಷಸಮುದ್ಭವೈಃ || ೧೪೨ ||

ವಶೀಕರಣಕ್ಕಾಗಿ ಉಪ್ಪಿನಿಂದಲೂ ಯುವತಿಯರಾದ ಸ್ತ್ರೀಯರುಗಳನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಕಮಲಪುಷ್ಪಗಳಿಂದಲೂ ಹೋಮ ಮಾಡಬೇಕು.

೧೩೯. ಘೃತಯುಕ್ತವಾದ ಪಾಯಸದಿಂದ ಗೋಶಾಲೆಯಲ್ಲಿ ಮಾಡಿದ ಹೋಮವು ಗೋವುಗಳಿಗೆ ಸುಖದಾಯಕವಾಗುವುದು. ಮತ್ತು ಅದರಿಂದ ಗೋಪಾಲಕರು ಗೋಕುಲಾಧಿಪತಿಗಳಾಗುವರು.

೧೪೦. ಬಾಲವೇಷಧಾರಿಯಾದ, ಶಬ್ದಮಾಡುತ್ತಿರುವ ಉಡೆಗೆಜ್ಜೆಯಿಂದ ಶೋಭಿಸುತ್ತಿರುವ ಕೃಷ್ಣನನ್ನು ಧ್ಯಾನಿಸಿ ಮಂತ್ರಿಯು ಹಾಲೆಂದುಭಾವಿಸಿ ಶುಭೋದಕಗಳಿಂದ ತರ್ಪಣವನ್ನು ಮಾಡಬೇಕು.

೧೪೧-೧೪೨. ಅದರಿಂದ ಪ್ರಸನ್ನನಾದ ಕೃಷ್ಣನು ಅವನಿಗೆ ಧನ, ಧಾನ್ಯ ಪುತ್ರಸಂಪತ್ತುಗಳನ್ನು ಕೊಡುವನು. ಮಧುತ್ರಯಸಮೇತವಾದ ಹೂವರಸೇ ಮರದ ಸಮಿತ್ತುಗಳಿಂದ ಅಥವಾ ದರ್ಭೆಗಳಿಂದ ಮತ್ತು ಎಳ್ಳು ಅಕ್ಕಿಗಳಿಂದ ಅಗ್ನಿಯಲ್ಲಿ ಮಂತ್ರಿಯು ಹತ್ತುಸಾವಿರ ಹೋಮಮಾಡಿ ಬ್ರಾಹ್ಮಣರನ್ನೂ, ಕಕ್ಕೆ ಗಿಡದಲ್ಲಿ ಹುಟ್ಟಿದ ಪುಷ್ಪಗಳಿಂದ ಹೋಮಮಾಡಿ ಕ್ಷತ್ರಿಯರನ್ನೂ, ಗೋರಂಟೀ



ಪ್ರಸೂನೈಃ ಕ್ಷತ್ರಿಯಾನ್ವೈಶ್ಯಾನ್ ಕುರಂಡಕುಸುನ್ಯೈಸ್ತಥಾ |  
ಪಾಟಿಲೋತ್ಕೃಶ್ಚ ಕುಸುನ್ಯೈರ್ವಶಯೇದಂತಿನಾನ್ ಸುಧೀಃ || ೧೪೩ ||

ಶ್ವೇತಪದ್ಮೈ ರುಕ್ತಪದ್ಮೈಶ್ಚಂಪಕೈಃ ಪಾಟಿಲೈಃ ಕ್ರಮಾತ್ |  
ಹುತ್ವಾಯುತಂ ತ್ರಿಮಧ್ವಾಕ್ಯೈರ್ವಶಯೇತ್ವದ್ವರಾಂಗನಾಃ || ೧೪೪ ||

ನಿತ್ಯಂ ಹಯಾರಿಕುಸುನ್ಯೈರ್ನಿಶೀಢೇ ತ್ರಿಮಧುಪ್ಲುತೈಃ |  
ವಾರಸ್ತ್ರೀರ್ವಶಯೇತ್ಪಾಜ್ಞಃ ಸನ್ಯುಗ್ಭುತ್ವಾ ದಿನಾಷ್ಟಕಂ || ೧೪೫ ||

ಅಯುತತ್ರಿತಯಂ ರಾತ್ರೌ ಸಿದ್ಧಾರ್ಥೈಸ್ತ್ರಿಮಧುಪ್ಲುತೈಃ |  
ಪ್ರತ್ಯಹಂ ಜುಹ್ವತೋ ನಾಸಾತ್ಸುರೇಶೋಪಿ ವಶೀ ಭವೇತ್ || ೧೪೬ ||

ಅಹೃತ್ಯ ವಲ್ಲವೀವಸ್ತ್ರಾಣ್ಯಾರೂಢಂ ನೀಪಭೂರುಹೇ |  
ಸ್ಮರೇತ್ಕೃಷ್ಣಂ ಜಪೇದ್ರಾತ್ರೌ ಸಹಸ್ರಂ ಖೇಂದ್ವಹಾತ್ಸುಧೀಃ || ೧೪೭ ||

ಹೂವುಗಳಿಂದ ಹೋಮಮಾಡಿ ನೈಶ್ಯರನ್ನೂ, ಪಾದರೀಹೂವುಗಳಿಂದ ಹೋಮಮಾಡಿ ಶೂದ್ರರನ್ನೂ ವಶಪಡಿಸಿಕೊಳ್ಳಬೇಕು.

೧೪೪. ಬಿಳಿಯಕಮಲ, ಕೆಂಪುಕಮಲ, ಸಂಪಿಗೆ, ಪಾದರೀ ಹೂವುಗಳಿಂದ ಮಧುತ್ರಯಸಮೇತವಾಗಿ ಹತ್ತುಸಾವಿರ ಹೋಮಮಾಡಿದರೆ ಕ್ರಮವಾಗಿ ಬ್ರಾಹ್ಮಣಾದಿ ಸ್ತ್ರೀಯರು ಸ್ವಾಧೀನರಾಗುವರು.

೧೪೫. ಮಧುತ್ರಯದಲ್ಲಿ ತೋಯಿಸಿದ ಕರವೀರಪುಷ್ಪಗಳಿಂದ ಎಂಟು ದಿನಗಳು ಪ್ರತಿನಿತ್ಯವೂ ಅರ್ಧರಾತ್ರಿಯಲ್ಲಿ ಚೆನ್ನಾಗಿ ಹೋಮಮಾಡಿದರೆ ಉತ್ತಮ ಸ್ತ್ರೀಯರನ್ನು ವಶಪಡಿಸಿಕೊಳ್ಳಬಹುದು.

೧೪೬. ಮಧುತ್ರಯಗಳಲ್ಲಿ ನೆನೆಸಿದ ಬಿಳಿಯ ಸಾಸುವೆಗಳಿಂದ ರಾತ್ರಿಯ ಕಾಲದಲ್ಲಿ ಪ್ರತಿದಿನವೂ ಮೂವತ್ತುಸಾವಿರ ಹೋಮಮಾಡುವವನಿಗೆ ದೇವೇಂದ್ರನೂ ಸಹ ವಶನಾಗುವನು.

೧೪೭-೧೪೮. ಸ್ತ್ರೀಯರ ಸೀರೆಗಳನ್ನು ಅಪಹರಿಸಿ ಈಚಲಮರದ ಮೇಲೆ ಹತ್ತಿರುವ ಕೃಷ್ಣನನ್ನು ಸ್ಮರಿಸಿ ರಾತ್ರಿಯಲ್ಲಿ ಒಂದು ಸಾವಿರ ಜಪ

ಹಠಾದಾಕರ್ಷಯೇಚ್ಛೇಷ್ಟ್ರಮುರ್ವಶೀಮುಪಿ ಸಾಧಕಃ |

ಬಹುನಾ ಕಿಮಿಹೋಕ್ತೇನ ಮಂತ್ರೋಯಂ ಸರ್ವವಶ್ಯಕೃತ್ || ೧೪೮ ||

ರಹಸ್ಯಂ ಪರಮಂ ಚಾಥ ವಕ್ಷ್ಯೇ ನೋಕ್ಷಪ್ರದಂ ನೃಣಾಂ |

ಧ್ಯಾಯೇತ್ಸದ್ಯತ್ಸರಸಿಜೇ ದೇವಕೀನಂದನಂ ವಿಭುಂ || ೧೪೯ ||

ಶ್ರೀಮತ್ಕುಂದೇಂದುಗೌರಂ ಸರಸಿಜನಯನಂ ಶಂಖಚಕ್ರೇಗದಾಬ್ಜೇ |

ಬಿಭ್ರಾಣಂ ಹಸ್ತಪದ್ಮೈರ್ನವನಲಿನಲಸನ್ಮಾಲಯಾ ದೀಪ್ಯಮಾನಂ ||

ವಂದೇ ನೇದ್ಯಂ ಮುನೀಂದ್ರೈಃ ಕಣಿಕಮುನಿಲಸದ್ವಿವ್ಯ ಭೂಷಾಭಿರಾಮಂ |

ದಿವ್ಯಾಂಗಾಲೇಪಭಾಸಂ ಸಕಲಭಯಹರಂ ಪೀತವಸ್ತ್ರಂ ಮುರಾರಿಂ ||೧೫೦||

ಮಾಡುವ ಸಾಧಕನು ಉರ್ವಶಿಯನ್ನು ಸಹ ಸ್ವರ್ಗಲೋಕದಿಂದ ಕೂಡಲೇ ಆಕರ್ಷಿಸುವನು. ಈ ವಿಷಯದಲ್ಲಿ ಹೆಚ್ಚು ಹೇಳಿದ್ದರಿಂದೇನು? ಈ ಮಂತ್ರವು ಸಕಲವನ್ನೂ ವಶಪಡಿಸಿಕೊಳ್ಳಲು ಸಾಧಕವು.

೧೪೯. ಈಗ ಪುರುಷರಿಗೆ ನೋಕ್ಷಪ್ರದವಾದ ಪರಮರಹಸ್ಯವನ್ನು ಹೇಳುವೆನು :—ತನ್ನ ಹೃದಯಕಮಲದಲ್ಲಿ ದೇವಕಿಯ ಕುಮಾರನಾದ ಶ್ರೀ ಕೃಷ್ಣಸ್ವಾಮಿಯನ್ನು ಧ್ಯಾನಿಸಬೇಕು.

೧೫೦. ಧ್ಯಾನ—ಹೊಳೆಯುತ್ತಿರುವ ಕುಂದೇಂದುವಿನಂತೆ ಗೌರವರ್ಣ ವಿಶಿಷ್ಟನಾದ ಕಮಲಗಳಂತೆ ಕಣ್ಣುಗಳುಳ್ಳ ಕಮಲದಂತಿರುವ ಹಸ್ತಗಳಲ್ಲಿ ಶಂಖ ಚಕ್ರ ಗದೆ ಪದ್ಮಗಳನ್ನು ಧರಿಸಿರುವ ನೂತನನಾದ ಕಮಲಪುಷ್ಪಗಳಿಂದ ರಚಿಸಿದ ಪ್ರಕಾಶಮಾನಮಾಲಿಕೆಯಿಂದ ಶೋಭಿಸುತ್ತಿರುವ, ಮುನಿಶ್ರೇಷ್ಠರಿಂದ ಜ್ಞೇಯನಾದ ದೇವಯೋಗ್ಯಭೂಷಣಗಳಿಂದ ಮನೋಹರನಾದ, ದಿವ್ಯ ಚಂದನಾದಿಗಳಿಂದ ಪ್ರಕಾಶಿಸುತ್ತಿರುವ, ಸಮಸ್ತಭಯಪರಿಹಾರಕನಾದ ಪೀತಾಂಬರವನ್ನು ಟ್ಟಿರುವ ಮುರಶತ್ರುವಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ.

ಏವಂ ಧ್ಯಾತ್ವಾ ಪುಮಾಂಸಂ ಸ್ಫುಟಹೃದಯಸರೋಜಾಸನಾಸೀನಮಾದ್ಯಂ |  
 ಸಾಂದ್ರಾಂಭೋಜಾಚ್ಛೇಬಿಂಬಾದ್ಭುತಕನಕನಿಭಂ ಸಂಜಪೇದರ್ಕಲಕ್ಷಂ |  
 ಮನ್ನೋರೇಕಂ ದ್ವಿತಾರಾಂತರಿತಮಥ ಹುನೇದರ್ಕಸಾಹಸ್ರಮಿಧ್ಮೈಃ |  
 ಷ್ಠೀರಿದ್ರೂತ್ಫೈರ್ಫೋಕ್ತೈಃ ಸಮಧುಘೃತಸಿತೇನಾಥನಾ ಸಾಯಸೇನ

ಏವಂ ಲೋಕೇಶ್ವರಾರಾಧ್ಯಂ ಕೃಷ್ಣಂ ಸ್ವಹೃದಯಾಂಬುಜೇ |  
 ಧ್ಯಾಯನ್ನನುದಿನಂ ಮಂತ್ರೀ ತ್ರಿಸಹಸ್ರಂ ಜಪೇನ್ಮನುಂ || ೧೫೨ ||

ಸಾಯಾಹ್ನೋಕ್ತೇನ ವಿಧಿನಾ ಸಂಪೂಜ್ಯ ಹವನಂ ಪುನಃ |  
 ಕೃತ್ವಾ ಪೂರ್ವೋಕ್ತವಿಧಿನಾ ಮಂತ್ರೀ ತದ್ಗತಮಾನಸಃ || ೧೫೩ ||

ಏವಂ ಯೋ ಭಜತೇ ನಿತ್ಯಂ ವಿದ್ವಾನ್ ಗೋಪಾಲನಂದನಂ |  
 ಸಮುತ್ತೀರ್ಯ ಭವಾಂಭೋಧಿಂ ಸ ಯಾತಿ ಪರಮಂ ಪದಂ || ೧೫೪ ||

೧೫೧. ಹೃದಯಕಮಲವೆಂಬ ಅಸನದಲ್ಲಿ ವ್ಯಕ್ತನಾಗಿರುವ, ಜಗದಾದಿ ಕಾರಣನಾದ, ನಿಬಿಡಮೇಘ ನಿರ್ಮಲಬಿಂಬ ಮತ್ತು ಸುವರ್ಣಗಳಂತೆ ಅದ್ಭುತ ಕಾಂತಿಯುಕ್ತನಾದ, ಪರಮಪುರುಷನನ್ನು ಮೇಲ್ಕಂಡ ಪ್ರಕಾರವಾಗಿ ಧ್ಯಾನಿಸಿ ಉಕ್ತಮಂತ್ರದ್ವಯಗಳಲ್ಲೊಂದನ್ನು ಅದ್ಯಂತಗಳಲ್ಲಿ ಓಂಕಾರಸಹಿತವಾಗಿ ಹನ್ನೆರಡು ಲಕ್ಷ ಜಪಿಸಬೇಕು. ಅನಂತರ ಹಾಲೇಗಿಡದ ಸಮಿತ್ತು ಅಥವಾ ಜೇನು ತುಪ್ಪ ಮತ್ತು ತುಪ್ಪಗಳಿಂದ ಮಿಶ್ರವಾದ ಪಾಯಸ ಇವುಗಳಿಂದ ಹನ್ನೆರಡು ಸಾವಿರ ಹೋಮ ಮಾಡಬೇಕು.

೧೫೨. ಈ ರೀತಿ ಮಂತ್ರಿಯು ಲೋಕೇಶ್ವರಾರಾಧ್ಯನಾದ ಕೃಷ್ಣನನ್ನು ಪ್ರತಿದಿನವೂ ತನ್ನ ಹೃದಯ ಕಮಲದಲ್ಲಿ ಧ್ಯಾನಿಸುತ್ತಾ ಮಂತ್ರವನ್ನು ಮೂರು ಸಾವಿರ ಜಪಮಾಡಬೇಕು.

೧೫೩. ಮಂತ್ರಿಯು ಸಾಯಂಕಾಲದ ಪೂಜಾನುವಿಧಾನಾನುಸಾರವಾಗಿ ಕೃಷ್ಣನನ್ನು ಪೂಜಿಸಿ, ಪೂರ್ವೋಕ್ತವಿಧಾನಾನುಸಾರ ಹೋಮವನ್ನೂ ಸಹ ಮಾಡಿ ಏಕಾಗ್ರಚಿತ್ತನಾಗಬೇಕು.

೧೫೪. ಈ ರೀತಿಯಾಗಿ ಗೋಪಾಲಬಾಲನಾದ ಕೃಷ್ಣನನ್ನು ನಿರಂತರ ಭಜಿಸುವವನು ಸಂಸಾರಸಾಗರವನ್ನು ದಾಟಿ, ಪರಮಪದವಿ ಎಂದರೆ ಮುಕ್ತಿಗೆ ಹೋಗುವನು.

ಮಧ್ಯೇ ಕೋಣೇಷು ಬಾಹ್ಯೇಷ್ಟನಲಪುರಪುಟಿಸ್ಯಾಲಿಖೇತ್ಕರ್ಣಿಕಾಯಾಂ  
 ಕಂದರ್ಪಂ ಸಾಧ್ಯಯುಕ್ತಂ ವಿವರಗತಷಡರ್ಣಾನ್ದ್ವೈಕಶಃ ಕೇಸರೇಷು |  
 ಶಕ್ತಿಃ ಶ್ರೀಪೂರ್ವಿಕಾಣಿ ದ್ವಿನವಲಿಪಿಮನೋರಕ್ಷರಾಣಿ ಚ್ಚುದಾನಾಂ  
 ಮಧ್ಯೇ ವರ್ಣಾ ದಶಾಂತೋ ದಶಲಿಪಿಮನುವರ್ಯಸ್ಯ ನೈಕೈಕಶೋಬ್ಜಂ

ಭೂಸದ್ಮನಾಭಿವೃತಮಸ್ರಗಮನ್ಮಥೇನ  
 ಗೋರೋಚನಾವಿಲಿಖಿತಂ ತಪನೀಯ ಸೂಚ್ಯಾ |  
 ಪಟ್ಟೀ ಹಿರಣ್ಯರಚಿತೇ ಗುಲಿಕೀಕೃತಂ ತತ್  
 ಗೋಪಾಲಯಂತ್ರಮಖಿಲಾರ್ಥದನೋತದುಕ್ತಂ      || ೧೫೬ ||

೧೫೫. ಯಂತ್ರಬರೆಯುವ ಕ್ರಮವನ್ನು ವಿವರಿಸುತ್ತಾರೆ:— ಹತ್ತು ದಳಗಳುಳ್ಳ ಪದ್ಮವನ್ನು ಬರೆದು, ಅದರ ಕೋಶದಲ್ಲಿ ಆರು ಮೂಲೆಗಳುಳ್ಳ ವಹ್ನಿ ಗೃಹವನ್ನು ಬರೆದು, ಅದರ ಮಧ್ಯದಲ್ಲಿನ ಆರು ಕೋಣಗಳಲ್ಲಿ ಬರೆಯಬೇಕು. ಎಂತೆಂದರೆ: ಕೋಶಮಧ್ಯದಲ್ಲಿ ಸಾಧ್ಯನಾಮ, ಎಂದರೆ ಇಂತಹವನಿಗೆ ಇಂತಹ ಕಾರ್ಯವಾಗಬೇಕೆಂಬುದನ್ನೂ, ಅದರೊಂದಿಗೆ “ ಕ್ಲೀಂ ” ಎಂಬ ಕಾಮ ಬೀಜಾಕ್ಷರವನ್ನೂ ಬರೆಯಬೇಕು. ಅಂತೆಯೇ ಮುಂದೆ ಹೇಳುವ ಷಟ್ಕೋಣಗಳಲ್ಲಿನ ಆರು ಅಕ್ಷರಗಳನ್ನೂ ಬರೆಯಬೇಕು. ದಶದಳಗಳ ಕುಸುರುಗಳಲ್ಲಿ ಈ ಅಷ್ಟಾದಶಾಕ್ಷರ ಮಂತ್ರದ ಅಕ್ಷರಗಳಲ್ಲಿ ಎರಡೆರಡು ವರ್ಣಗಳಂತೆ ಒಂಬತ್ತು ಕುಸುರುಗಳಲ್ಲಿಯೂ, ಶಕ್ತಿಬೀಜ ಮತ್ತು ಶ್ರೀಬೀಜಾಕ್ಷರಗಳನ್ನು ಒಂದು ಕುಸುರಿ ನಲ್ಲಿಯೂ, ಬರೆಯಬೇಕು. ದಶಪತ್ರಗಳ ಮಧ್ಯದ ಭಾಗದಲ್ಲಿ ದಶಾಕ್ಷರ ಮಂತ್ರ ವರ್ಯದ ಹತ್ತು ಅಕ್ಷರಗಳನ್ನು ಒಂದೊಂದನ್ನಾಗಿ ಬರೆದು ಕಮಲವನ್ನು ರಚಿಸಬೇಕು.

೧೫೬. ನಾಲ್ಕು ಮೂಲೆಗಳಲ್ಲಿ ಕಾಮಬೀಜವರ್ಣಗಳನ್ನೊಳಗೊಂಡ, ಚದುರವಾದ, ಮಂಡಲದಿಂದ ಮೇಲ್ಕಂಡ ಪದ್ಮವನ್ನು ಸುತ್ತಿಟ್ಟು ಎಂದರೆ ಆ ಪದ್ಮವು ಒಳಗೆ ಅಡಗುವಂತಹ ಕಾಮಬೀಜಯುಕ್ತ ಚತುರಸ್ರ ರೇಖೆಯನ್ನು ಬರೆಯಬೇಕು. ಈ ಯಂತ್ರವನ್ನು ಸುವರ್ಣಪಟ್ಟಿಯಲ್ಲಿ ಬಂಗಾರದ ಶಲಾಕೆಯಿಂದ ಗೋರೋಚನಾದಿಗಳಿಂದ ಬರೆದು ಗುಂಡಿಗೆ ಸುತ್ತಬೇಕು. ಸಕಲೇಷ್ಟಾರ್ಥ ಪ್ರದವಾದ “ ಗೋಪಾಲಯಂತ್ರ ” ವು ಈ ರೀತಿಯಾಗಿ ಹೇಳಲ್ಪಟ್ಟಿದೆ.

ಸಂಯಾತಸಿಕ್ತಮುಭಿಜಪ್ತಮಿಮಂ ಮಹದ್ಭಿಃ  
 ಧಾರ್ಯಂ ಜಗತ್ರಯವಶೀಕರಣೈಕದಕ್ಷಂ |  
 ರಕ್ಷಾ ಯಶಃ ಸುತಮಹೀಧನಧಾನ್ಯಲಕ್ಷ್ಮೀ  
 ಸೌಭಾಗ್ಯಲಿಪ್ಸುಭಿರಜಸ್ರಮನಘ್ನವೀರ್ಯಂ

|| ೧೫೭ ||

ಸ್ಮರಸ್ತ್ರಿವಿಕ್ರಮಾಕ್ರಾಂತಶ್ಚಕ್ರೀಷ್ಣಾಯ ಹೃದಿತ್ಯಸೌ |  
 ಷಡಕ್ಷರೋಯಂ ಸಂಪ್ರೋಕ್ತಃ ಸರ್ವಸಿದ್ಧಿಕರೋ ಮನುಃ

|| ೧೫೮ ||

ಕ್ರೋಡಃ ಶಾಂತೀಂದುವನ್ತ್ಯಾಢ್ಯೋ ಮಾಯಾಬೀಜಂ ಪ್ರಕೀರ್ತಿತಂ |  
 ಗೋವಿಂದವಹ್ನಿಚಂದ್ರಾಢ್ಯೋ ಮನುಃ ಶ್ರೀಬೀಜವಿಾರಿತಂ

|| ೧೫೯ ||

ಅಭ್ಯಾ ಮುಷ್ವಾದಶಲಿಸಿಃ ಸ್ಯಾದ್ವಿಂಶತ್ಯಕ್ಷರೋ ಮನುಃ |  
 ಶಾಲಗ್ರಾಮೇ ಮಣೌ ಯಂತ್ರೇ ಮಂಡಲೇ ಸ್ತುತಿಮಾಸು ವಾ

|| ೧೬೦ ||

೧೫೭. ಈ ಯಂತ್ರವು ಮಹಾ ಪ್ರಭಾವಯುತವೂ, ಮೂರು ಲೋಕಗಳನ್ನೂ ವಶಪಡಿಸುವ ಸಾಮರ್ಥ್ಯವುಳ್ಳುದೂ ಆಗಿರುವುದು. ಭಯನಿಪಾರಣೆ, ಕೀರ್ತಿ, ಮಕ್ಕಳು, ಭೂಮಿ, ಧನ. ಧಾನ್ಯ, ಸಕಲಸಂಪತ್ತು ಮತ್ತು ಸಕಲ ಜನರ ಪ್ರೀತಿ, ಇವುಗಳನ್ನು ಪಡೆಯುವುದಕ್ಕಾಗಿ ಶೌಚಾಚಾರ ಸಂಪನ್ನರಾದವರು ಈ ಯಂತ್ರವನ್ನು ಹೋಮ ಮಾಡಿ ಉಳಿದಿರುವ ತುಪ್ಪದಲ್ಲಿ ನೆನೆಸಿ, ಮಂತ್ರದಿಂದ ಅಭಿಮಂತ್ರಿಸಿ ಯಾವಾಗಲೂ ಧಾರಣೆಮಾಡಬೇಕು.

೧೫೮. (ಸ್ಮರ= ಕ್ಷೀಂ, ತ್ರಿವಿಕ್ರಮ= ಋ, ಚಕ್ರೀ= ಕ, ಹೃತ್= ನಮಃ) “ಕ್ಷೀಂ ಕೃಷ್ಣಾಯ ನಮಃ” ಇದು ಸಕಲ ಸಿದ್ಧಿಪ್ರದವಾದ ಷಡಕ್ಷರ ಮಂತ್ರವೆಂದು ಉಕ್ತವಾಗಿದೆ.

೧೫೯. (ಕ್ರೋಡ= ಹ, ಶಾಂತಿ= ಈ, ಇಂದು= ಂ, ಗೋವಿಂದ= ಈ, ವಹ್ನಿ= ರ, ಚಂದ್ರ= ಂ, ಮನು= ಶ) “ಹ್ರೀಂ” ಎಂಬುದು ಮಾಯಾಬೀಜವೆಂತಲೂ “ಶ್ರೀಂ” ಎಂಬುದು ಶ್ರೀಬೀಜವೆಂತಲೂ ಹೇಳಲ್ಪಟ್ಟಿದೆ.

೧೬೦-೧೬೧. ಹಿಂದೆ ಹೇಳಿರುವ ಹದಿನೆಂಟು ಅಕ್ಷರಮಂತ್ರವೇ ಮಾಯಾಶ್ರೀಬೀಜಾಕ್ಷರಗಳಿಂದ ಕೂಡಿ ಇಪ್ಪತ್ತು ಅಕ್ಷರಗಳ ಮಂತ್ರವಾಗು

ನಿತ್ಯಂ ಪೂಜಾ ಹರೇಃ ಕಾರ್ಯಾ ನ ತು ಕೇವಲಭೂತಲೇ |  
 ಏವಂ ಯೋ ಭಜತೇ ಕೃಷ್ಣಂ ಸ ಯಾತಿ ಪರಮಾಂ ಗತಿಂ || ೧೬೧ ||  
 ವಿಂಶಾರ್ಣವ್ಯ ಮುನಿಬ್ರಹ್ಮಾ ಗಾಯತ್ರೀ ಛಂದ ಈರಿತಂ |  
 ಕೃಷ್ಣ ಶ್ಲ ದೇವತಾ ಕಾನೋ ಬೀಜಂ ಶಕ್ತಿದ್ವಿಲೋ ಬುಧೈಃ || ೧೬೨ ||  
 ರಾಮಾಗ್ನಿ ನೇದವೇದಾಬ್ಧಿ ನೇತ್ರಾಣೈರಂಗಕಲ್ಪನಾ |  
 ಮೂಲೇನ ವ್ಯಾಪಕಂ ಕೃತ್ವಾ ಮನುನಾ ಪುಟಿತಾನ್ಯತ || ೧೬೩ ||  
 ಮಾತೃಕಾರ್ಣವನ್ಯ ಸೇತ್ರತ್ತತ್ ಸ್ಥಾನೇಷು ಸುಸಮಾಹಿತಃ |  
 ದಶತತ್ವಾನಿ ನಿನ್ಯಸ್ಯ ಮೂಲೇನ ವ್ಯಾಪಕಂ ಚರೇತ್ || ೧೬೪ ||  
 ಮಂತ್ರನ್ಯಾಸಂ ತತಃ ಕುರ್ಯಾದ್ ದೇವತಾಭಾವಸಿದ್ಧಯೇ |  
 ಶೀರ್ಷೇ ಲಲಾಟೇ ಭ್ರೂಮಧ್ಯೇ ನೇತ್ರಯೋಃ ಕರ್ಣಯೋಸ್ತಥಾ || ೧೬೫ ||

ವುದು. ಶಾಲಗ್ರಾಮ, ರತ್ನ, ಉತ್ತವಾದ ಗೋಪಾಲ ಯಂತ್ರ, ಸರ್ವತೋ ಭದ್ರ ಅಥವಾ ಚಂದ್ರ ಸೂರ್ಯಾಗ್ನಿ ಮಂಡಲ, ವಿಗ್ರಹ ಇವುಗಳಲ್ಲಿಯೇ ಯಾವಾ ಗಲೂ ಹರಿಯಪೂಜೆಯನ್ನು ಮಾಡಬೇಕು. ಕೇವಲ ನೆಲದಮೇಲೆ ದೇವತೆ ಯನ್ನು ಆವಾಹನಮಾಡಿ ಪೂಜೆ ಮಾಡಬಾರದು. ಈ ರೀತಿಯಾಗಿ ಶ್ರೀಕೃಷ್ಣ ನನ್ನು ಭಜಿಸುವವನು ಉತ್ತಮಗತಿಯನ್ನು ಹೊಂದುವನು. ”

೧೬೨-೧೬೪. ವಿಂಶತ್ಯಕ್ಷರ ಕೃಷ್ಣಮಂತ್ರಕ್ಕೆ ಬ್ರಹ್ಮನೇ ಋಷಿ, ಗಾಯತ್ರೀ ಛಂದಸ್ಸು, ಕೃಷ್ಣನೇ ದೇವತೆ. “ ಕ್ಲೀಂ ” ಎಂಬುದೇ ಬೀಜ, “ ಸ್ವಾಹಾ ” ಎಂಬುದು ಶಕ್ತಿಯು.

ಈ ಮಂತ್ರದಲ್ಲಿನ 3, 3, 4, 4, 4, 2 ವರ್ಣಗಳಿಂದ ಷಡಂಗ ಗಳನ್ನು ನ್ಯಾಸಮಾಡಬೇಕು. ಮೂಲಮಂತ್ರದಿಂದ ಸರ್ವಾಂಗ ನ್ಯಾಸಮಾಡಿ ಮಂತ್ರಸಂಪುಟಿತವಾದ ಮಾತೃಕಾಕ್ಷರಗಳನ್ನು ಅದರದರ ಸ್ಥಾನಗಳಲ್ಲಿ ಸಮಾ ಧಾನಮನಸ್ಸಿನಾಗಿ ನ್ಯಾಸಮಾಡಬೇಕು. ಹತ್ತು ತತ್ವಗಳನ್ನು ನ್ಯಾಸಮಾಡಿ ಮೂಲಮಂತ್ರದಿಂದ ಸರ್ವಾಂಗನ್ಯಾಸ ಮಾಡಬೇಕು.

೧೬೫-೧೬೬. ಅನಂತರ ದೇವತಾಭಕ್ತಿ ಸಿದ್ಧಿರ್ಥವಾಗಿ ಮಂತ್ರನ್ಯಾಸ ವನ್ನು ಮಾಡಬೇಕು. ತಲೆ, ಹಣೆ, ಹುಬ್ಬುಗಳ ಮಧ್ಯಪ್ರದೇಶ, ಎರಡು

ನಸೋರ್ವಕ್ತ್ರೇ ಚ ಚಿಬುಕೇ ಕಂಠೇ ದೋರ್ಮೂಲಕೇ ಹೃದಿ ।

ಉದರೇ ನಾಭಿದೇಶೇ ಚ ಲಿಂಗೇ ಮೂಲಸರೋರುಹೇ ॥ ೧೬೬ ॥

ಕಟ್ಯಾಂ ಜಾನೋರ್ಜಂಘಯೋಶ್ಚ ಗುಲ್ಫಯೋಃ ಪಾದಯೋಃ ಕ್ರಮಾತ್  
ನ್ಯಸೇದ್ಧ್ಯದಂತಾನ್ಮಂತ್ರಾರ್ಣಾನ ಸೃಷ್ಟಿನ್ಯಾಸೋಯಮಿಾರಿತಃ ॥ ೧೬೭ ॥

ಹೃದಯೇ ಚೋದರೇ ನಾಭೌ ಲಿಂಗೇ ಮೂಲಸರೋರುಹೇ ।

ಕಟ್ಯಾಂ ಜಾನೋರ್ಜಂಘಯೋಶ್ಚ ಗುಲ್ಫಯೋಃ ಪಾದಯೋಸ್ತಥಾ ॥

ಮೂರ್ಧ್ನಿ ಕಪೋಲೇ ಭ್ರೂಮಧ್ಯೇ ನೇತ್ರಯೋಃ ಕರ್ಣಯೋರ್ನಸೋಃ ।

ವದನೇ ಚಿಬುಕೇ ಕಂಠೇ ದೋರ್ಮೂಲೇ ವಿನ್ಯಸೇತ್ಕ್ರಮಾತ್ ॥ ೧೬೮ ॥

ನನೋಂತಾನ್ಮಂತ್ರವರ್ಣಾಂಶ್ಚ ಸ್ಥಿತಿನ್ಯಾಸೋಯಮಿಾರಿತಃ ।

ಪಾದಯೋರ್ಗುಲ್ಫಯೋಶ್ಚೈವ ಜಂಘಯೋರ್ಜಾನುನೋಸ್ತಥಾ ॥೧೬೯॥

ಕಟ್ಯಾಂ ಮೂಲೇ ಧ್ವಜೇ ನಾಭೌ ಜಠರೇ ಹೃದಯೇ ಘನಃ ।

ದೋರ್ಮೂಲೇ ಕಂಠದೇಶೇ ಚ ಚಿಬುಕೇ ವದನೇ ನಸೋಃ ॥ ೧೭೦ ॥

ಕಣ್ಣು, ಕಿವಿ, ಮೂಗು, ಬಾಯಿ, ಗಡ್ಡ, ಕುತ್ತಿಗೆ, ಬಾಹುಮೂಲ, ಹೃದಯ, ಹೊಟ್ಟೆ, ಹೊಕ್ಕಳು, ಶಿಶ್ನ, ಮೂಲಾಧಾರ ಪದ್ಮ, ನಡುಪು, ಮೊಣಕಾಲು, ಜಂಘೆಗಳು, ಗುಲ್ಫ, ಪಾದಗಳು ಇವುಗಳಲ್ಲಿ ಕ್ರಮವಾಗಿ ಒಂದೊಂದು ಮಂತ್ರಾಕ್ಷರವನ್ನು ಅದರ ಮುಂದೆ “ ನಮಃ ” ಎಂಬುದನ್ನು ಸೇರಿಸಿ ನ್ಯಾಸಮಾಡಬೇಕು. ಇದಕ್ಕೆ ಸೃಷ್ಟಿನ್ಯಾಸವೆಂದು ಹೆಸರು.

೧೬೮-೧೭೦. ಹೃದಯ, ಹೊಟ್ಟೆ, ನಾಭಿ, ಲಿಂಗ, ಮೂಲಾಧಾರ ಪದ್ಮ, ನಡು, ಮೊಣಕಾಲು, ಜಂಘೆ, ಗುಲ್ಫ, ಪಾದ, ಶಿರಸ್ಸು, ಕಪೋಲ, ಹುಬ್ಬಿನ ಮಧ್ಯ ಕಣ್ಣು, ಕಿವಿ, ಮೂಗು, ಮುಖ, ಗಡ್ಡ, ಕುತ್ತಿಗೆ ಮತ್ತು ಬಾಹುಮೂಲ ಈ ಸ್ಥಾನಗಳಲ್ಲಿ ಕೊನೆಯಲ್ಲಿ ‘ ನಮಃ ’ ಎಂಬ ಪದವನ್ನು ಸೇರಿಸಿಕೊಂಡು ಕ್ರಮವಾಗಿ ಮಾಡುವ ನ್ಯಾಸಕ್ಕೆ ಸ್ಥಿತಿನ್ಯಾಸವೆಂದು ಹೆಸರು.

೧೭೦-೧೭೨. ಪಾದ, ಗುಲ್ಫ, ಜಂಘೆ, ಮೊಣಕಾಲು, ನಡು, ಮೂಲಾಧಾರ, ಲಿಂಗ, ನಾಭಿ, ಉದರ, ಹೃದಯ, ಬಾಹುಮೂಲ, ಕುತ್ತಿಗೆ, ಗಡ್ಡ,

ಕರ್ಣಯೋರ್ನೇತ್ರಯೋಶ್ಚೈವ ಭ್ರೂಮಧ್ಯೇ ನಿಟಿಲೇ ತಥಾ |  
ಮೂರ್ಧ್ನಿ ಸ್ಯಸೇನ್ಮಂತ್ರವರ್ಣಾನ್ಸಂಹಾರಾಖ್ಯೋಯಮಿಾರಿತಃ || ೧೭೨ ||

ಪುನಃ ಸೃಷ್ಟಿಸ್ಥಿತಿನ್ಯಾಸೌ ವಿಧಾಯ ವೈಷ್ಣವೋತ್ತಮಃ |  
ಮೂರ್ತಿಸಂಜರನಾಮಾನಂ ವಿನ್ಯಸೇತ್ಪೂರ್ವವತ್ತತಃ || ೧೭೩ ||

ಪುನಃ ಷಡಂಗಂ ಕೃತ್ವಾಥ ಧ್ಯಾಯೇತ್ಪ್ರೇಷ್ಣಂ ಹೃದಂಬುಜೇ |  
ದ್ವಾರವತ್ಯಾಂ ಸಹಸ್ರಾರ್ಕಭಾಸ್ವರೈರ್ಭವನೋತ್ತಮೈಃ || ೧೭೪ ||

ಅನಲ್ಪೈಃ ಕಲ್ಪವೃಕ್ಷೈಶ್ಚ ಪರಿತೇ ಮಣಿಮಂಡಪೇ |  
ಜ್ವಲದ್ರತ್ನಮಯಸ್ತಂಭದ್ವಾರತೋರಣಕುಡ್ಯಕೇ || ೧೭೫ ||

ಪುಲ್ಲಸ್ರಗುಲ್ಲಸಚ್ಚಿತ್ರವಿತಾನಾಲಂಬಿಮೌಕ್ತಿಕೇ |  
ಪದ್ಮರಾಗಸ್ಥಲೀರಾಜದ್ರತ್ನಸಂಘೈಶ್ಚ ಮಧ್ಯತಃ || ೧೭೬ ||

ಮುಖ, ಮೂಗು, ಕಿವಿ, ಕಣ್ಣು, ಹುಬ್ಬುಗಳ ಮಧ್ಯೆ, ಹಣೆ ಮತ್ತು ಶಿರಸ್ಸುಗಳಲ್ಲಿ ಕ್ರಮವಾಗಿ ಮಾಡುವ ನ್ಯಾಸವು “ ಸಂಹಾರನ್ಯಾಸ ” ವೆನಿಸುವುದು.

೧೭೩. ವೈಷ್ಣವಾಗ್ರೇಸರನು ಪುನಃ ಸೃಷ್ಟಿಸ್ಥಿತಿನ್ಯಾಸಗಳನ್ನು ಮಾಡಿ, ಪೂರ್ವೋಕ್ತವಾದ ಮೂರ್ತಿಸಂಜರ ನಾಮಕನ್ಯಾಸವನ್ನು ಮಾಡಬೇಕು.

೧೭೪-೧೭೫. ತರುವಾಯ ಪುನಃ ಷಡಂಗ ನ್ಯಾಸ ಮಾಡಿ, ಹೃದಯ ಕಮಲದಲ್ಲಿ ಶ್ರೀಕೃಷ್ಣನನ್ನು ಧ್ಯಾನಿಸಬೇಕು.

ಧ್ಯಾನಃ— ದ್ವಾರಕಾಪಟ್ಟಣದಲ್ಲಿ ಸಾವಿರ ಸೂರ್ಯರಂತೆ ಪ್ರಕಾಶಿಸುತ್ತಿರುವ ಶ್ರೇಷ್ಠ ಭವನಗಳಿಂದಲೂ, ಅಧಿಕಸಂಖ್ಯಾಕಗಳಾದ ಕಲ್ಪವೃಕ್ಷಗಳಿಂದಲೂ ಸಹಿತವಾದ, ಮಣಿಮಂಟಪದಲ್ಲಿರುವ ಪ್ರಕಾಶಮಾನರತ್ನಮಯವಾದ ಕಂಬಬಾಗಿಲು, ತೋರಣ ಗೋಡೆಗಳುಳ್ಳ, ವಿಕಾಸಯುಕ್ತವಾದ ಪೂಮಾಲೆಯಂತೆ ಹೊಳೆಯುತ್ತಿರುವ ಚಿತ್ರವಿತಾನಗಳಿಂದ ಜೋಲುತಿರುವ ಮುತ್ತಿನ ಗೊಂಚಿಲುಗಳುಳ್ಳ, ಪದ್ಮರಾಗ ಮುಂತಾದ ವಿರಾಜನಾನ ರತ್ನಸಂಘಗಳಿಂದಲೂ, ಮಧ್ಯದಲ್ಲಿ ದುವಾಗಲೂ ಸ್ರವಿಸುತ್ತಿರುವ ರತ್ನಧಾರೆಯಿಂದಲೂ ಯುಕ್ತವಾದ,



ಅನಾರತಗಲದ್ರತ್ನಧಾರಾಡ್ಯಸ್ತಸ್ತರೋರಧಃ |  
 ರತ್ನಪ್ರದೀಪಾವಲಿಭಿಃ ಪ್ರದೀಪಿತದಿಗಂತರೇ || ೧೭೭ ||

ಉದ್ಯವಾದಿತ್ಯಸಂಕಾಶಮಣಿಸಿಂಹಾಸನಾಂಬುಜೇ |  
 ಸಮಾಸೀನೋಚ್ಯುತೋ ಧೈಯೋ ದ್ರುತಹಾಟಕಸನ್ನಿಭಃ || ೧೭೮ ||

ಸಮಾನೋದಿತಚಂದ್ರಾರ್ಕತಡಿತ್ನೋಟಿಸಮದ್ಯುತಿಃ |  
 ಸರ್ವಾಂಗಸುಂದರಃ ಸೌಮ್ಯಃ ಸರ್ವಭರಣಭೂಷಿತಃ || ೧೭೯ ||

ಪೀತನಾಸಾಃ ಶಂಖಚಕ್ರಗದಾಂಭೋಜಲಸತ್ಕರಃ |  
 ಅನಾಹತೋಚ್ಛಲದ್ರತ್ನಧಾರಾಘಕಲಶಂ ಸ್ಪೃಶನ್ || ೧೮೦ ||

ನಾಮಸಾದಾಂಬುಜಾಗ್ರೇಣ ಮುಷ್ಣತಾ ಪಲ್ಲವಚ್ಛಿಂ |  
 ರುಕ್ಮಿಣೀಸತ್ಯಭಾಮೇಽಸ್ಯ ಮೂರ್ಧ್ನಿ ರತ್ನಾಘಧಾರಯಾ || ೧೮೧ ||

ಕಲ್ಪವೃಕ್ಷದ ಕೆಳಭಾಗದಲ್ಲಿ ರತ್ನಮಯ ದೀಪಪಂಕ್ತಿಗಳಿಂದ ಪ್ರಜ್ವಲಿತವಾದ ದಿಕ್ಪ್ರದೇಶಗಳುಳ್ಳ, ಉದಯಿಸುತ್ತಿರುವ ಸೂರ್ಯನಿಗೆ ಸಮಾನವಾದ ಮಣಿ ಸಿಂಹಾಸನಪದ್ಮದಲ್ಲಿ ಕುಳಿತಿರುವ, ಕರಗಿಸಿದ ಬಂಗಾರಕ್ಕೆ ಸಮಾನವಾದ ಕಾಂತಿಯುಳ್ಳ, ಏಕಕಾಲದಲ್ಲಿ ಉದಯಿಸಿದ ಕೊಟ್ಟಂತರ ಚಂದ್ರಸೂರ್ಯರು ಮತ್ತು ಮಿಂಚುಗಳಿಗೆ ಸಮಾನವಾದ ಕಾಂತಿಯುಳ್ಳ, ಸರ್ವಾಂಗಸುಂದರನು, ಸೌಮ್ಯನು, ಸಕಲಾಭರಣಾಲಂಕೃತನು, ಪೀತಾಂಬರಧಾರಿಯೂ ಆಗಿರುವ, ಕೈಗಳಲ್ಲಿ ಶಂಖ ಚಕ್ರ ಗದಾ ಪದ್ಮಗಳನ್ನು ಧರಿಸಿರುವ, ತಡೆಯಿಲ್ಲದೇ ಸ್ವನಿಸುತ್ತಿರುವ ರತ್ನಧಾರೆಯ ಸಮೂಹವುಳ್ಳ ಕಲಶವನ್ನು ಪಲ್ಲವಪ್ರಭೆಯನ್ನೂ ಸಹ ತಿರಸ್ಕರಿಸುವಂತಹ ಪದ್ಮದಂತಿರುವ ಎಡಗಾಲಿನ ಅಗ್ರಭಾಗದಿಂದ ಸ್ಪರ್ಶಮಾಡುತ್ತಿರುವ ಅಚ್ಯುತನನ್ನು ಧ್ಯಾನಿಸಬೇಕು.

೧೮೧-೧೮೫. ಇಂತಹ ಕೃಷ್ಣನ ತಿರಸ್ಸಿನಲ್ಲಿ ತಮ್ಮ ಭುಜಗಳಲ್ಲಿ ಸ್ಥಾಪಿತವಾದ ಕಲಶಗಳಿಂದ ಹೊರಡುತ್ತಿರುವ ರತ್ನಸಮೂಹಗಳ ಧಾರೆಯಿಂದ ಅಭಿಷೇಕ

ಸಿಂಚೆಂತ್ಯಾ ದಕ್ಷನಾಮಸ್ಥೇ ಸ್ವದೋಸ್ಥಕಲಶೋತ್ಥಯಾ |  
ನಾಗ್ನಜಿತೀ ಸುನಂದಾ ಚ ದಿಶಂತ್ಯಾ ಕಲಶಾ ತಯೋಃ || ೧೮೨ ||

ತಾಭ್ಯಾಂ ಚ ದಕ್ಷನಾಮಸ್ಥಮಿತ್ರವಿಂದಾಸುಲಕ್ಷಣೇ |  
ರತ್ನನದ್ಯಾಃ ಸಮುದ್ಧೃತ್ಯ ರತ್ನಪೂರ್ಣಾ ಘಟಾ ತಯೋಃ || ೧೮೩ ||

ಜಾಂಬವತೀ ಸುಶೀಲಾ ಚ ದಿಶಂತ್ಯಾ ದಕ್ಷನಾಮಕೇ |  
ಬಹಿಃ ಷೋಡಶಸಾಹಸ್ರಸಂಖ್ಯಾಕಾಃ ಪರಿತಃ ಪ್ರಿಯಾಃ || ೧೮೪ ||

ಧೈಯಾಃ ಕನಕರತ್ನಾಘಾರಾಯುಕ್ತಲಶೋಜ್ವಲಾಃ |  
ತದ್ಬಹಿಶ್ಚಾಷ್ಟನಿಧಯಃ ಪೂರಯಂತೋ ಧನೈರ್ಧರಾಂ || ೧೮೫ ||

ತದ್ಬಹಿರ್ವೃಷ್ಟಯಃ ಸರ್ವೇ ಪುರೋವಚ್ಚ ಸುರಾದಯಃ |  
ಏವಂ ಧ್ಯಾತ್ವಾ ಜನೇಲ್ಲಕ್ಷಸಂಚಿಕಂ ತದ್ವಶಾಂಶತಃ || ೧೮೬ ||

ನಾಡುತ್ತಿರುವ ರುಕ್ಮಿಣೀ ಸತ್ಯಭಾಮೆಯರು, ಅವರ ಎಡ ಬಲಪಾರ್ಶ್ವಗಳಲ್ಲಿ ನಿಂತು ಕಲಶಗಳನ್ನು ಕೊಡುತ್ತಿರುವ ನಾಗ್ನ ಜಿತೀ ಸುನಂದಾದೇವಿಯರು, ಅವರ ಎಡ ಬಲಗಳಲ್ಲಿರುವ ಮಿತ್ರವಿಂದಾ, ಸುಲಕ್ಷಣೆಯರು, ಅವರ ಬಲ ಎಡಭಾಗದಲ್ಲಿ ರತ್ನನದಿಯಿಂದ ರತ್ನ ಪೂರ್ಣ ಕುಂಭಗಳನ್ನು ತಂದುಕೊಡುತ್ತಿರುವ ಜಾಂಬವತೀ ಸುಶೀಲೆಯರು, ಮತ್ತು ಹೊರಭಾಗದಲ್ಲಿ ಸುತ್ತಲೂ, ಸುವರ್ಣ ರತ್ನಸಮೂಹಗಳಿಂದ ತುಂಬಿದ ಕಲಶಗಳಿಂದ ಪ್ರಕಾಶಿಸುತ್ತಿರುವ ಹದಿನಾರು ಸಾವಿರ ಸ್ತ್ರೀಯರು ಇವರನ್ನೂ ಸಹ ಧ್ಯಾನಿಸಬೇಕು.

೧೮೫-೧೮೬. ಆದರ ಹೊರ ಅವರಣದಲ್ಲಿ ಭೂಮಿಯನ್ನು ಧನಗಳಿಂದ ತುಂಬುತ್ತಿರುವ ಅಷ್ಟನಿಧಿಗಳೂ, ಆದರ ಹೊರಭಾಗದಲ್ಲಿ ಸಕಲ ಯಾದವರೂ, ಹಿಂದಿನಂತೆ ದೇವಾದಿಗಳೂ ಸಹ ಧ್ಯಾನಿಸಲ್ಪಡಬೇಕು.

೧೮೬-೧೮೭. ಈ ರೀತಿ ಧ್ಯಾನಿಸಿ ಮಂತ್ರವನ್ನು ಐದು ಲಕ್ಷ 'ಜಪಿಸಬೇಕು. ಆದರ ಹತ್ತನೆಯ ಒಂದು ಭಾಗದಷ್ಟು ರಕ್ತಕಮಲಗಳಿಂದ ಹೋಮ

ಆರುಣ್ಯೈಃ ಕಮಲೈರ್ಹೃತ್ವಾ ಪೀಠೇ ಪೂರ್ವೋದಿತೇ ಯಜೇತ್ |  
 ವಿಲಿಪ್ಯ ಗಂಧಪಂಕೇನ ಲಿಖೇದಷ್ಟದಲಾಂಬುಜಂ || ೧೮೭ ||

ಕರ್ಣಿಕಾಯಾಂ ಚಿ ಷಟ್ಕೋಣಂ ಸಸಾಧ್ಯಂ ತತ್ರ ಮನ್ಮಥಂ |  
 ಶಿಷ್ಟೈಸ್ತು ಸಪ್ತದಶಭಿರಕ್ಷರೈರ್ವೇಷ್ಟಯೇತ್ ಸ್ಮರಂ || ೧೮೮ ||

ಪ್ರಾಗ್ರಕ್ಷೋನಿಲಕೋಣೇಷು ಶ್ರಿಯಂ ಶಿಷ್ಟೇಷು ಸಂವಿದಂ |  
 ಷಡಕ್ಷರಂ ಸಂಧಿಷು ಚ ಕೇಸರೇಷು ತ್ರಿಶಸ್ತಿಶಃ || ೧೮೯ ||

ವಿಲಿಖೇತ್ಪ್ರಗಾಯತ್ರೀಂ ಮಾಲಾಮಂತ್ರಂ ದಲಾಷ್ಟಕೇ |  
 ಷಟ್ಕೈಃ ಸಂಲಿಖ್ಯ ತದ್ಭಾಷ್ಯೇ ನೇಷ್ಟಯೇನ್ಮಾತೃಕಾಕ್ಷರೈಃ || ೧೯೦ ||

ಮಾಡಿ ಪೂರ್ವೋಕ್ತಪೀಠದಲ್ಲಿ ಪೂಜಿಸಬೇಕು. ಗಂಧಪಂಕದಿಂದ ಲೇಪನೆ ಮಾಡಿ ಅಷ್ಟದಳ ಪದ್ಮವನ್ನು ಬರೆಯಬೇಕು.

೧೮೮. ಅದರ ಕೋಶದಲ್ಲಿ ಸಾಧ್ಯನಾಮ ಸಹಿತವಾದ, “ ಕ್ಲೀಂ ” ಎಂಬ ಕಾಮಬೀಜಾಕ್ಷರವನ್ನೊಳಗೊಂಡ, ಆರು ಕೋಣಗಳುಳ್ಳ, ಷಟ್ಕೋಣ ಮಂಡಲವನ್ನು ಬರೆಯಬೇಕು. ಆ ಕಾಮಬೀಜದ ಸುತ್ತಲೂ ಅವಶಿಷ್ಟವಾದ ಮಂತ್ರದ ಹದಿನೇಳು ಅಕ್ಷರಗಳನ್ನು ಬರೆಯಬೇಕು.

೧೮೯-೧೯೦. ಪೂರ್ವ, ನೈರುತ್ಯ, ವಾಯವ್ಯ ಕೋಣಗಳಲ್ಲಿ ಶ್ರೀಬೀಜ ತ್ರಯವನ್ನೂ, ಪಶ್ಚಿಮ, ಈಶಾನ್ಯ, ಆಗ್ನೇಯಕೋಣಗಳಲ್ಲಿ ಭುವನೇಶ್ವರೀ ಬೀಜಾಕ್ಷರತ್ರಯವನ್ನೂ ಬರೆಯಬೇಕು. ಷಟ್ಕೋಣಸಂಧಿಸ್ಥಾನಗಳಲ್ಲಿ, “ ಕ್ಲೀಂ ಕೃಷ್ಣಾಯ ನಮಃ ” ಎಂಬ ಆರು ಅಕ್ಷರಗಳನ್ನೂ, ಪದ್ಮದಳದ ಕುಸುರುಗಳಲ್ಲಿ, ಕಾಮಗಾಯತ್ರಿಯನ್ನೂ ಮೂರು ಮೂರು ಅಕ್ಷರವಾಗಿ ವಿಂಗಡಿಸಿಕೊಂಡು ಬರೆಯಬೇಕು. ಪದ್ಮದ ಎಂಟುದಳಗಳಲ್ಲಿ ಮಾಲಾಮಂತ್ರದ ವರ್ಣಗಳನ್ನು ಅರು ; ಆರಾಗಿ ವಿಂಗಡಿಸಿಕೊಂಡು ಬರೆಯಬೇಕು. ಪದ್ಮದ ಹೊರಭಾಗದಲ್ಲಿ ಸುತ್ತಲೂ ಮಾತೃಕಾಕ್ಷರಗಳನ್ನು ಬರೆಯಬೇಕು.

ಭೂಬಿಂಬಂ ಚ ಲಿಖೇದ್ವಾಹ್ಯೇ ಶ್ರೀಮಾಯೇ ದಿಗ್ವಿದಿಕ್ಷ್ವಪಿ |

ಭೂಗೃಹಂ ಚತುರಸ್ರಂ ಸ್ಯಾದಷ್ಟವಜ್ರವಿಭೂಸಿತಂ

|| ೧೯೧ ||

ಏತದ್ಯಂತ್ರಂ ಹಾಟಕಾದಿಪಟ್ಟೇಷ್ವಾಲಿಖ್ಯ ಪೂರ್ವವತ್ |

ಸಂಸ್ಪೃತಂ ಧಾರಯೇದ್ಯೋ ವೈ ಸೋಚ್ಯತೇ ತ್ರಿದಶೈರಪಿ

|| ೧೯೨ ||

ಸ್ಯಾದ್ಗಾಯತ್ರೀ ಕಾಮದೇವಪುಷ್ಪಬಾಣೌ ತು ಜೀಂತಿಮೌ |

ವಿದ್ಮಹೇ ಧೀಮಹಿ ಯುತೌ ತನ್ನೋನಂಗಃ ಪ್ರಚೋದಯಾತ್ || ೧೯೩ ||

ಜಸ್ಯಾ ಜಸಾದೌ ಗೋಪಾಲಮನೂನಾಂ ಜನರಂಜನೀ |

ಹೃದಯಂ ಕಾಮದೇನಾಯ ಜೀಂತಂ ಸರ್ವಜನಪ್ರಿಯಂ

|| ೧೯೪ ||

ಉಕ್ತ್ವಾ ಸರ್ವಜನಾಂತೇ ತು ಸಂನೋಹನಪದಂ ತಥಾ |

ಜ್ವಲ ಜ್ವಲ ಪ್ರಜ್ವಲೇತಿ ಪ್ರೋಚ್ಯೆ ಸರ್ವಜನಸ್ಯ ಚ

|| ೧೯೫ ||

೧೯೧. ಅದರ ಹೊರಭಾಗದಲ್ಲಿ ಭೂಗೃಹವನ್ನೂ. ಅದರ ಹೊರಗೆ ದಿಕ್ಕುಗಳಲ್ಲಿ ಶ್ರೀಬೀಜ, ಕೋಣಗಳಲ್ಲಿ “ಪ್ರೀಂ” ಎಂಬ ಮಾಯಾಬೀಜವನ್ನೂ ಬರೆಯಬೇಕು. ಅಷ್ಟವಜ್ರಗಳಿಂದಲಂಕೃತವಾದ ಚದರವಾದ ಮಂಡಲವು “ಭೂಗೃಹ” ವೆನಿಸಿಕೊಳ್ಳುವುದು.

೧೯೨. ಈ ಯಂತ್ರವನ್ನು ಹಿಂದಿನಂತೆ ಬಂಗಾರ, ಬೆಳ್ಳಿ ಅಥವಾ ತಾಮ್ರದ ತಗಡಿನಲ್ಲಿ ಬರೆದು ಪ್ರಾಣಪ್ರತಿಷ್ಠಾಪನೆ ಮಾಡಿ ಧರಿಸುವವನು ದೇವತೆಗಳಿಂದಲೂ ಸತ್ಕರಿಸಲ್ಪಡುವನು.

೧೯೩. ಕಾಮಗಾಯತ್ರೀ ಮಂತ್ರವನ್ನು ಹೇಳುತ್ತಾರೆ :- “ಕಾಮದೇನಾಯ ವಿದ್ಮಹೇ ಪುಷ್ಪಬಾಣಾಯ ಧೀಮಹಿ ತನ್ನೋನಂಗಃ ಪ್ರಚೋದಯಾತ್” ಎಂಬುದು ಕಾಮಗಾಯತ್ರೀ ಮಂತ್ರವೆನಿಸುವುದು.

೧೯೪-೧೯೬. ಜನವಶ್ಯಕವಾದ ಈ ಗಾಯತ್ರೀ ಮಂತ್ರವನ್ನು ಕೃಷ್ಣ ಮಂತ್ರವನ್ನು ಜಪಿಸುವುದಕ್ಕೆ ನೊದಲು ಜಪಿಸಬೇಕು.

ಹೃದಯಂ ಮಮ ಚ ಬ್ರೂಯಾದ್ವಶಂ ಕುರು ಯುಗಂ ಶಿರಃ |

ಪ್ರೋಕ್ತೋ ಮದನಮಂತ್ರೋಷ್ಯ ಚತ್ವಾರಿಂಶದ್ಧಿರಕ್ಷರೈಃ || ೧೯೬ ||

ಜಸಾದೌ ಸ್ಮರಬೀಜಾದ್ಯೋ ಜಗತ್ರಯವಶೀಕರಃ |

ಪೀಠಂ ಪ್ರಾಗ್ವತ್ಸಮಭ್ಯರ್ಚ್ಯ ಮೂರ್ತಿಂ ಸಂಕಲ್ಪ್ಯ ಮೂಲತಃ || ೧೯೭ ||

ತತ್ರಾನಾಹ್ಯಾಚ್ಯುತಂ ಭಕ್ತ್ಯಾ ಸಕಲೀಕೃತ್ಯ ಪೂಜಯೇತ್ |

ಆಸನಾದಿವಿಭೂಷಾಂತಂ ಪುನರ್ನ್ಯಾಸಕ್ರಮಾದ್ಯಜೇತ್ || ೧೯೮ ||

ಸೃಷ್ಟಿಂ ಸ್ಥಿತಿಂ ಷಡಂಗಂ ಚ ಕಿರೀಟಂ ಕುಂಡಲದ್ವಯಂ |

ಶಂಖಂ ಚಕ್ರಂ ಗದಾಂ ಪದ್ಮಂ ಮಾಲಾಂ ಶ್ರೀವತ್ಸಕೌಸ್ತುಭೌ || ೧೯೯ ||

ಗಂಧಪುಷ್ಪೈಃ ಸಮಭ್ಯರ್ಚ್ಯ ಮೂಲೇನ ವೈಷ್ಣವೋತ್ತಮಃ |

ಷಟ್ಪೋಷಾಣೇಷು ಷಡಂಗಾನಿ ದಿಗ್ಗಲೇಷು ಕ್ರಮಾದ್ಯಜೇತ್ || ೨೦೦ ||

ಮಾಲಾಮಂತ್ರವನ್ನು ಹೇಳುತ್ತಾರೆ :-“ ಕ್ಲೀಂ ನಮಃ ಕಾಮದೇವಾಯ ಸರ್ವಜನಪ್ರಿಯಾಯ ಸರ್ವಜನ ಸಂಪೋಹನ ಜ್ವಲ ಜ್ವಲ ಪ್ರಜ್ವಲ ಸರ್ವ ಜನಸ್ಯ ಹೃದಯಂ ಮಮ ವಶಂ ಕುರು ಕುರು ಸ್ವಾಹಾ ” ಇದು ಕಾಮಬೀಜಾಕ್ಷರಾದಿಯಾದ ನಲವತ್ತೆಂಟು ಅಕ್ಷರಗಳ ಮದನಮಾಲಾ ಮಂತ್ರವು.

೧೯೭-೧೯೮. ಇದು ಜಪಾದಿಗಳಿಂದ ಮೂರು ಲೋಕಗಳನ್ನೂ ವಶ ಪಡಿಸುವುದು. ಪೂರ್ವದಂತೆ ಪೀಠವನ್ನು ಪೂಜಿಸಿ, ಮೂಲಮಂತ್ರದಿಂದ ಮೂರ್ತಿಯನ್ನು ಸ್ಥಾಪಿಸಿ ಅದರಲ್ಲಿ ಅಚ್ಯುತನನ್ನು ಆವಾಹನೆ ಮಾಡಿ, ಕಳೆ ತುಂಬಿ, ಭಕ್ತಿಯಿಂದ ಆಸನಾದಿ ಭೂಷಣಾಂತವಾಗಿ ಪೂಜಿಸಬೇಕು.

೧೯೯-೨೦೦. ಹಿಂದೆ ಹೇಳಿದಂತೆ ಪುನಃ ಸೃಷ್ಟಿನ್ಯಾಸ, ಸ್ಥಿತಿನ್ಯಾಸ ಮತ್ತು ಷಡಂಗನ್ಯಾಸಗಳನ್ನು ಮಾಡಬೇಕು. ಬಳಿಕ ಕಿರೀಟ, ಕುಂಡಲದ್ವಯ, ಶಂಖ, ಚಕ್ರ, ಗದಾ, ಪದ್ಮ, ಶ್ರೀವತ್ಸ ಮತ್ತು ಕೌಸ್ತುಭಮಣಿಗಳನ್ನು ಗಂಧ ಪುಷ್ಪಾದಿಗಳಿಂದ ವೈಷ್ಣವೋತ್ತಮನು ಮೂಲಮಂತ್ರದಿಂದ ಪೂಜಿಸಿ ಷಟ್ಪೋಷಾಣ

ನಾಸುದೇನಾದಿಕಾನ್ಯೋಣೇಷು ತು ಶಾಂತ್ಯಾದಿಕಾಂಸ್ತತಃ |  
ಸತ್ರಾಗ್ರಗಾ ಮಹಿಷ್ಯೋಷ್ವೈ ಯಜೇತ್ಸಾಧಕಸತ್ತಮಃ

|| ೨೦೧ ||

ತತಃ ಷೋಡಶಸಾಹಸ್ರಂ ಸಕೃದೇನಾರ್ಚಯೇತ್ತಿಯಾಃ |  
ಇಂದ್ರನೀಲಮುಕುಂದಾಶ್ಚ ಕರಾಲಾನಂಗಕಚ್ಛಪಾನ್

|| ೨೦೨ ||

ಶಂಖಪದ್ಮಾ ತತಃ ಸಶ್ಚಾತ್ ನಿಧೀನಷ್ಟೈ ಕ್ರಮಾದ್ಯಜೇತ್ |  
ತದ್ಬಹಿರ್ಲೋಕಸಾಲಾಂಶ್ಚ ವಜ್ರಾದ್ಯಾನಪಿ ಪೂಜಯೇತ್

|| ೨೦೩ ||

ಏವಂ ಸಪ್ತಾವೃತ್ತಿವೃತಂ ಕೃಷ್ಣಮಭ್ಯರ್ಚ್ಯ ಚಾದರಾತ್ |  
ಪ್ರೀಣಯೇದ್ವಧಿಖಂಡಾಜ್ಯಮಿಶ್ರೇಣ ತು ಸಯೋಂಧಸಾ

|| ೨೦೪ ||

ಮಂಡಲದ ಆರು ಕೋಣಗಳಲ್ಲಿ ಹೃದಯಾದಿ ಷಡಂಗಗಳನ್ನೂ ಪೂರ್ವಾದಿ ದಿಕ್ಕುಗಳಲ್ಲಿ ಕ್ರಮವಾಗಿ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ನನ್ನೂ, ಆಗ್ನೇಯಾದಿ ವಿದಿಕ್ಕುಗಳಲ್ಲಿ ಶಾಂತ್ಯಾದಿಗಳನ್ನೂ ಅನಂತರ ಪದ್ಮ ಪತ್ರಗಳ ಅಗ್ರಭಾಗದಲ್ಲಿ ಇರುವ ಅಷ್ಟಮಹಿಷಿಯರನ್ನೂ ಪೂಜಿಸಬೇಕು.

೨೦೨-೨೦೩. ಅನಂತರ ಸಾಧಕಶ್ರೇಷ್ಠನು ಕೃಷ್ಣನ ಹದಿನಾರುಸಾವಿರ ಮಹಿಷಿಯರನ್ನು ಒಟ್ಟಿಗೆ ಪೂಜಿಸಬೇಕು. ತರುವಾಯ ಇಂದ್ರನೀಲ, ಮುಕುಂದ ಕರಾಲ, ಅನಂಗ, ಕಚ್ಛಪ, ಶಂಖ, ಮತ್ತು ಪದ್ಮ ಎಂಬ ಅಷ್ಟನಿಧಿಗಳನ್ನೂ “ಓಂ ಇಂದ್ರನಿಧಯೇ ನಮಃ” ಇತ್ಯಾದಿಯಾಗಿ ಕ್ರಮವಾಗಿ ಪೂಜಿಸಬೇಕು. ಅದರ ಹೊರಗೆ ಇಂದ್ರಾದಿ ಲೋಕಪಾಲಕರನ್ನೂ ವಜ್ರಾದ್ಯಾಯುಧಗಳನ್ನೂ ಪೂಜಿಸಬೇಕು.

೨೦೪. ಈ ರೀತಿ ಸಪ್ತಾವರಣವೇಷ್ಟಿತನಾದ ಕೃಷ್ಣನನ್ನು ಭಕ್ತಿಯಿಂದ ಪೂಜಿಸಿ ಮೊಸರು ಸಕ್ಕರೆ ತುಪ್ಪ ಸಹಿತವಾದ ಪಾಯಸಗಳನ್ನು ನೈವೇದ್ಯ ಮಾಡಿ ತೃಪ್ತಿಪಡಿಸಬೇಕು.

ದಿವ್ಯೋಪಚಾರಾನ್ ದತ್ತಾಥ, ಸ್ತುತ್ವಾ ನತ್ವಾ ಚ ಕೇಶವಂ |

ಉದ್ವಾಸಯೇತ್ಸಹೃದಯೇ ಪರಿವಾರಗಣೈಃ ಸಹ

|| ೨೦೫ ||

ನೃಸ್ಯಾತ್ಮಾನಂ ಸಮಭ್ಯರ್ಚ್ಯ ತನ್ಮಯೋ ವಿಹರೇತ್ಸುಧೀಃ |

ರತ್ನಾಭಿಷೇಕಧ್ಯಾನೇಜ್ಯಾ ವಿಂಶತ್ಯರ್ಣಾಶ್ರೀತೇರಿತಾ

|| ೨೦೬ ||

ಏವಂ ಯೋ ಭಜತೇ ಮಂತ್ರಂ ಸ ಸಮೃದ್ಧೀಃ ಪದಂ ಭವೇತ್ |

ಜಪಹೋಮಾರ್ಚನಧ್ಯಾನೈರ್ಯೋ ಮನುಂ ಪ್ರಜಪೇದಮುಂ

|| ೨೦೭ ||

ತದ್ವೇಶ್ವ ಪೂರ್ಯತೇ ರತ್ನೈಃ ಸ್ವರ್ಣಧಾನ್ಯೈರನಾರತಂ |

ಪೃಥ್ವೀ ಪೃಥ್ವೀ ಕರೇ ತಸ್ಯ ಸರ್ವಸಸ್ಯಸಮಾಕುಲಾ

|| ೨೦೮ ||

ಪುತ್ರೈರ್ಮಿತ್ರೈಃ ಸುಸಂಪನ್ನಃ ಪ್ರಯಾತ್ಯಂತೇ ಪರಾಂ ಗತಿಂ |

ವಹ್ನಾವಭ್ಯರ್ಚ್ಯ ಗೋವಿಂದಂ ಶುಕ್ಲಪುಷ್ಪೈಃ ಸತಂಡುಲೈಃ

|| ೨೦೯ ||

೨೦೫-೨೦೬. ದಿವ್ಯನಾದ ರಾಜೋಪಚಾರಗಳನ್ನು ಸಮರ್ಪಿಸಿ ಬಳಿಕ ಕೇಶವನನ್ನು ಸ್ತುತಿಸಿ, ನಮಸ್ಕರಿಸಿ, ಪೂಜಾಸ್ಥಾನದಿಂದ ವಿಸರ್ಜನೆಮಾಡಿ, ಪರಿವಾರಗಣಸಹಿತನಾದ ಕೃಷ್ಣನನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅಲ್ಲಿಯೂ ಪರಮಾತ್ಮನನ್ನು ಪೂಜಿಸಿ, ಜ್ಞಾನಿಯು ಆತ್ಮನಲ್ಲಿಯೇ ಲೀನನಾಗಿ ವಿಹರಿಸಬೇಕು. ರತ್ನಾಭಿಷೇಕ ಧ್ಯಾನಪೂಜೆಗಳು ವಿಂಶತ್ಯಕ್ಷರಕೃಷ್ಣಮಂತ್ರದ ಅಂಗಗಳಾಗಿ ಅದನ್ನು ಆಶ್ರಯಿಸಿರುತ್ತವೆ ಎಂದು ಉಕ್ತವಾಗಿದೆ.

೨೦೭-೨೦೯. ಈ ರೀತಿ ಮಂತ್ರವನ್ನು ಭಜಿಸುವವನು ಸಕಲೈಶ್ವರ್ಯ ಸಮೃದ್ಧಿಯನ್ನು ಹೊಂದುವನು. ಜಪ, ಹೋಮ, ಪೂಜೆ, ಧ್ಯಾನಗಳಿಂದ ಈ ಮಂತ್ರವನ್ನು ಜಪಿಸುವವನ ಮನೆಯು ಯಾವಾಗಲೂ ರತ್ನ, ಸುವರ್ಣ ಮತ್ತು ಧಾನ್ಯಗಳಿಂದ ತುಂಬಿರುವುದು. ಮತ್ತು ಸಕಲ ಸಸ್ಯಪರಿಪೂರ್ಣವಾದ ಮಹತ್ವದ ಭೂಮಿಯು ಈ ಮಂತ್ರಸಾಧಕನ ಹಸ್ತಗತವಾಗುವುದು. ಪುತ್ರ ಮಿತ್ರರುಗಳಿಂದ ಯುಕ್ತನಾಗಿ ಸಾಧಕನು ಕೊನೆಗೆ ಉತ್ತಮಗತಿ ಎಂದರೆ ಮುಕ್ತಿಯನ್ನು ಹೊಂದುವನು.

ಅಜ್ಯಾಕ್ತೈರಯುತಂ ಹುತ್ವಾ ಭಸ್ಮ ತನ್ಮೂರ್ಧ್ನಿ ಧಾರಯೇತ್ |  
ತಸ್ಯಾನ್ನಾದಿಸಮೃದ್ಧಿಸ್ಸಾತ್ಪ್ರದ್ವೈಶೇ ಸರ್ವಯೋಷಿತಃ || ೨೦೦ ||

ರಕ್ತಾಂಭೋಜೈಸ್ತ್ರಿಮಧ್ಯಕ್ತೈಃ ಹುನೇಲ್ಲಕ್ಷಂ ಸಮಾಹಿತಃ |  
ಶ್ರಿಯಾ ತಸ್ಯೈಂದ್ರಮೈಶ್ವರ್ಯಂ ತೃಣಲೇಶಾಯತೇ ಧ್ರುವಂ || ೨೦೧ ||

ಶ್ರಿಮಧ್ಯಕ್ತೈಃ ಸಿತೈಃ ಪುಷ್ಪೈರಷ್ಟೋತ್ತರಸಹಸ್ರಕಂ |  
ಯೋ ಹುನೇತ್ಪ್ರತ್ಯಹಂ ಮಾಸಾತ್ಪುರೋಧಾ ನೃಪತೇರ್ಭವೇತ್ || ೨೦೨ ||

ಏವಮಾದಿಪ್ರಯೋಗಾಂಶ್ಚ ಸಾಧಯೇನ್ಮನುನಾಽಮುನಾ |  
ಮಂತ್ರರಾಜಮಥೋ ವಕ್ಷ್ಯೇ ದಶಾರಣಂ ಸರ್ವಸಿದ್ಧಿದಂ || ೨೦೩ ||

೨೦೦-೨೦೧. ವಿಧಾನೋಕ್ತಸುಕಾರ ಅಗ್ನಾಧಾನಮಾಡಿ ಅದರಲ್ಲಿ ಕೃಷ್ಣನನ್ನು ಪೂಜಿಸಿ, ತುಪ್ಪದಲ್ಲಿ ನೆನೆಸಿದ ತಂಡುಲ ಸಹಿತ ಶ್ವೇತಪುಷ್ಪಗಳಿಂದ ಹತ್ತುಸಾವಿರ ಹೋಮ ಮಾಡಿ, ಹೋಮಾಗ್ನಿಯ ಭಸ್ಮವನ್ನು ಶಿರಸ್ಸಿನಲ್ಲಿ ಧರಿಸುವವನಿಗೆ ಅನ್ನಾದಿಸಮೃದ್ಧಿಯುಂಟಾಗುವುದು. ಮತ್ತು ಸಕಲ ಸ್ತ್ರೀಯರೂ ಅವನಿಗೆ ಅಧೀನರಾಗುವರು.

೨೦೧. ತುಪ್ಪ, ಜೇನುತುಪ್ಪ ಸಕ್ಕರೆಗಳಿಂದ ಸಹಿತವಾದ ಕೆಂಪು ಕಮಲಗಳಿಂದ ಸಮಾಧಾನಮನಸ್ಸನಾಗಿ ಒಂದು ಲಕ್ಷ ಹೋಮ ಮಾಡುವವನಿಗೆ ಅಧಿಕವಾದ ಐಶ್ವರ್ಯವುಂಟಾಗಿ, ದೇವೇಂದ್ರನ ಐಶ್ವರ್ಯವು ಹುಲ್ಲುಕಡ್ಡಿಗೆ ಸಮಾನವೆಂಬ ಭಾವನೆಯುಂಟಾಗುವುದು. ಖಂಡಿತ.

೨೦೨. ತುಪ್ಪ, ಜೇನುತುಪ್ಪ, ಸಕ್ಕರೆಗಳಿಂದ ಮಿಶ್ರವಾದ ಬಿಳಿಯ ಹೂಗಳಿಂದ ಪ್ರತಿದಿನವೂ ಸಾವಿರದೆಂಟು ಹೋಮ ಮಾಡುವವನು ಒಂದು ತಿಂಗಳಿನಲ್ಲಿ ರಾಜಪುರೋಹಿತನಾಗುವನು.

೨೦೩. ಇವೇ ಮುಂತಾದ ಪ್ರಯೋಗಗಳನ್ನು ಈ ಮಂತ್ರದಿಂದ ಸಾಧಿಸಬೇಕು. ಈಗ ಸಕಲಸಿದ್ಧಿಪ್ರದವಾದ ಉತ್ತಮ ದಶಾಕ್ಷರಮಂತ್ರವನ್ನು ಹೇಳುವೆನು



ಸ್ಮೃತಿಃ ಸಾಧ್ಯಾನ್ವಿತಾ ಸಾಕ್ಷಿಲೋಹಿತೋ ಜನವಲ್ಲಭಾ |

ಪವನೋಽಗ್ನಿಸ್ತ್ರಿಯಾಂತೋಽಯಂ ದಶಾಕ್ಷೋ ಮಂತ್ರೈಃ ಈರಿತಃ ||೨೧೪||

ನಾರದೋಽಸ್ಯ ಮುನಿಶ್ಚಂದೋ ವಿರಾಟ್ ಕೃಷ್ಣೋಽಸ್ಯ ದೇವತಾ |

ಕಾನೋ ಬೀಜಂ ವಹ್ನಿಜಾಯಾ ಶಕ್ತಿಃ ಪ್ರೋಕ್ತಾ ಮನೀಷಿಭಿಃ || ೨೧೫ ||

ಆಚಕ್ರಂ ಚ ವಿಚಕ್ರಂ ಚ ಸುಚಕ್ರಂ ತದನಂತರಂ |

ತ್ರೈಲೋಕ್ಯರಕ್ಷಣಂ ಚಕ್ರಮಸುರಾಂತಕಚಕ್ರಕಂ || ೨೧೬ ||

ಏತೈರ್ಜೀವದ್ವಯಾಂತ್ರೈಶ್ಚ ಚಕ್ರೈಃ ಪಂಚಾಂಗಕಂ ಮನೋಃ |

ತತಸ್ತಾರಪುಟಂ ಮಂತ್ರಂ ನ್ಯಾಸಯ್ಯ ಕರಯೋಸ್ತ್ರಿತಃ || ೨೧೭ ||

೨೧೪. (ಸ್ಮೃತಿ= ಗ, ಸದ್ಯ= ಓ, ಅಕ್ಷಿ= ಈ, ಲೋಹಿತ= ಪ, ಪವನ= ಯ, ಅಗ್ನಿಸ್ತ್ರಿಯಾ= ಸ್ವಾಹಾ)

“ ಗೋಪೀಜನವಲ್ಲಭಾಯ ಸ್ವಾಹಾ ” ಎಂಬುದು ದಶಾಕ್ಷರಮಂತ್ರ ವೆಂದು ಉಕ್ತವಾಗಿದೆ.

೨೧೫. ಈ ಮಂತ್ರಕ್ಕೆ ನಾರದನು ಋಷಿ, ವಿರಾಟ್ ಛಂದಸ್ಸು, ಕೃಷ್ಣನು ದೇವತೆ, “ ಕ್ಲೇಂ ” ಎಂಬುದು ಬೀಜ, ‘ಸ್ವಾಹಾ’ ಎಂಬುದು ಶಕ್ತಿ ಎಂಬುದಾಗಿ ಜ್ಞಾನಿಗಳಿಂದ ಉಕ್ತವಾಗಿದೆ.

೨೧೬-೨೧೭. “ ಆಚಕ್ರಾಯ ಸ್ವಾಹಾ ಹೃದಯಂ ” ಎಂದು ಹೃದಯ ವನ್ನೂ, “ ವಿಚಕ್ರಾಯ ಸ್ವಾಹಾ ಶಿರಃ ” ಎಂದು ತಲೆಯನ್ನೂ, “ ಸುಚಕ್ರಾಯ ಸ್ವಾಹಾ ಶಿಖಾ ” ಎಂದು ಶಿಖೆಯನ್ನೂ, “ ತ್ರೈಲೋಕ್ಯರಕ್ಷಣಚಕ್ರಾಯ ಸ್ವಾಹಾ ಕವಚಂ ” ಎಂದು ಕವಚವನ್ನೂ, “ ಅಸುರಾಂತಕಚಕ್ರಾಯ ಸ್ವಾಹಾ ಅಸ್ತ್ರಂ ” ಎಂದು ಅಸ್ತ್ರವನ್ನೂ ನ್ಯಾಸಮಾಡಬೇಕು. ಇದೇ ಈ ಮಂತ್ರಾಂಗ ವಾದ ಪಂಚಾಂಗನ್ಯಾಸವು.

ಸೇಂದೂನ್ ಹೃದಂತಾನ್ಮಂತ್ರಾಣಾನ್ವೃಣವಾಂತರಿತಾನ್ ನೈಸೇತ್ |  
 ದಕ್ಷಾಂಗುಷ್ಠಾಚ್ಚ ವಾಮಾಂಗುಷ್ಠಾಂತಮಂಗುಲಿಪರ್ವಸು || ೨೧೮ ||

ಸೃಷ್ಟಿನ್ಯಾಸೋಯಮುದಿತಃ ಸ್ಥಿತಿನ್ಯಾಸೋಽಧುನೋಚ್ಯತೇ |  
 ನೈಸೇದ್ವಾಮಕನಿಷ್ಠಾದಿ ಕನಿಷ್ಠಾಂತಂ ಸ್ಥಿತೌ ಸುಧೀಃ || ೨೧೯ ||

ವಾಮಾಂಗುಷ್ಠಾನ್ಮೈಸೇದ್ದಕ್ಷಾಂಗುಷ್ಠಾಂತಂ ಸಂಹೃತೌ ತಥಾ |  
 ಸಂಹೃತಿದೋಷಸಂಘಾತಹಾರಿಣೀ ಪರಿಕೀರ್ತಿತಾ || ೨೨೦ ||

ಈ ನ್ಯಾಸಮಾಡಿದನಂತರ ಆದ್ಯಂತಗಳಲ್ಲಿ ಓಂಕಾರವನ್ನು ಸೇರಿಸಿ  
 “ ಓಂ ಗೋಪೀಜನವಲ್ಲಭಾಯ ಸ್ವಾಹಾ ಓಂ ” ಎಂಬುದಾಗಿ ಮೂರಾವರ್ತಿ  
 ಕೈಗಳಲ್ಲಿ ಸಂಪೂರ್ಣನ್ಯಾಸಮಾಡಬೇಕು.

೨೧೮. (ಇಂದು= ೦. ಹೃತ್= ನಮಃ. ಪ್ರಣವ= ಓಂ) “ ಓಂ  
 ಗೋಂ ಓಂ ನಮಃ, ಓಂ ಪೀಂ ಓಂ ನಮಃ ” ಇತ್ಯಾದಿಯಾಗಿ ಈ ಮಂತ್ರದ  
 ಹತ್ತುವರ್ಣಗಳನ್ನೂ ಬಲಗೈ ಹೆಬ್ಬೆಟ್ಟಿನಿಂಪ ಎಡಗೈ ಹೆಬ್ಬೆಟ್ಟಿನವರೆಗೂ, ಪ್ರತಿ  
 ಯೊಂದು ಬೆರಳಿನ ಪರ್ವಗಳಲ್ಲಿಯೂ ಒಂದೊಂದು ವರ್ಣಸಹಿತ ಮೇಲ್ಕಂಡ  
 ಮಂತ್ರಗಳಿಂದ ನ್ಯಾಸಮಾಡಬೇಕು.

೨೧೯-೨೨೦. ಈ ರೀತಿ ಮಾಡುವ ನ್ಯಾಸಕ್ಕೆ ಸೃಷ್ಟಿನ್ಯಾಸವೆಂದು  
 ಹೆಸರು. ಈಗ ಸ್ಥಿತಿನ್ಯಾಸವನ್ನು ಹೇಳುವೆನು :—ಸ್ಥಿತಿನ್ಯಾಸದಲ್ಲಿ ಎಡಗೈ  
 ಕಿಬ್ಬೆಟ್ಟಿನಿಂದ ಬಲಗೈ ಕಿಬ್ಬೆರಳಿನವರೆಗೂ ಮೇಲ್ಕಂಡಂತೆ ವರ್ಣಗಳನ್ನು ನ್ಯಾಸ  
 ಮಾಡಬೇಕು. ಸಂಹಾರನ್ಯಾಸದಲ್ಲಿ ಎಡಗೈ ಹೆಬ್ಬೆಟ್ಟಿನಿಂದ ಬಲಗೈ ಹೆಬ್ಬೆಟ್ಟಿನ  
 ವರೆಗಿನ ಹತ್ತುಪರ್ವಗಳಲ್ಲಿ ಉಕ್ತರೀತಿಯಿಂದ ನ್ಯಾಸಮಾಡಬೇಕು. ಈ  
 ಸಂಹಾರನ್ಯಾಸವು ದೋಷಸಮೂಹವನ್ನು ನಾಶಮಾಡುತ್ತದೆ ಎಂದು ಉಕ್ತ  
 ವಾಗಿದೆ.

ವಿದ್ಯಾಪ್ರದಶ್ಚ ಸೃಷ್ಟ್ಯಂತೋ ವರ್ಣನಾಂ ಶುದ್ಧಚೇತಸಾಂ |

ಸ್ಥಿತೈಂತಸ್ಸಾತ್ಮದ್ಗೃಹಸ್ಥಾನಾಂ ಏವಂ ಕಾಮ್ಯಾದಿರೂಪತಃ || ೨೧ ||

ಸಂಹಾರಾಂತೋ ಮುನೀಂದ್ರಾಣಾಂ ವಿರಕ್ತಾನಾಂ ಚ ಸರ್ವಶಃ |

ಪುನಃ ಸ್ಥಿತಿಕ್ರಮೇಣಾರ್ಣಾವನ್ಮನೋರಂಗುಲಿಷು ನೈಸೇತ್ || ೨೨ ||

ಪುನಶ್ಚಕ್ರೈಶ್ಚ ಪೂರ್ವೋಕ್ತೈಃ ಪಂಚಾಂಗಂ ಕರಯೋರ್ನ್ಯಸೇತ್ |

ತತೋ ಮೂಲೇನಪುಟಿತಾನ್ಮಾತ್ಮಕಾರ್ಣಾನ್ ಸಬಿಂದುಕಾನ್ || ೨೩ ||

ವಿನ್ಯಸೇನ್ಮಾತ್ಮಕಾನ್ಮಾಸಸ್ಥಾನೇಷು ಪ್ರಣತಃ ಸುಧೀಃ |

ತತಸ್ತಾರಪುಟಂ ಮೂಲಂ ವ್ಯಾಪಕತ್ವೇನ ವಿನ್ಯಸೇತ್ || ೨೪ ||

ಸಂಹಾರಸೃಷ್ಟಿಭೇದೇನ ದಶತತ್ವಾನಿ ವಿನ್ಯಸೇತ್ |

ನಮೋಂತಮೂಲಮಂತ್ರಾರ್ಣವ ಪರಾಯಾದ್ಯಾನಿ ಚಾತ್ಮನೇ || ೨೫ ||

೨೧-೨೨. ಶುದ್ಧಾಂತಃಕರಣರಾದ ಬ್ರಹ್ಮಚಾರಿಗಳಿಗೆ ಸೃಷ್ಟ್ಯಂತ ನ್ಯಾಸವು ವಿದ್ಯಾದಾಯಕವಾಗುವುದು. ಗೃಹಸ್ಥರಿಗೆ ಸ್ಥಿತೈಂತನ್ಯಾಸವು ಇಷ್ಟ ಕಾಮ್ಯದಾಯಕವಾಗುವುದು. ವೈರಾಗ್ಯಶಾಲಿಗಳಾದ ಸಕಲ ಮುನೀಂದ್ರರು ಗಳಿಗೂ ಸಂಹಾರಾಂತನ್ಯಾಸವು ವಿಹಿತವಾಗಿದೆ. ಪುನಃ ಸ್ಥಿತಿನ್ಯಾಸ ಕ್ರಮದಿಂದ ಈ ಮಂತ್ರದ ಹತ್ತು ವರ್ಣಗಳನ್ನು ಬೆರಳುಗಳ ಪರ್ವದಲ್ಲಿ ನ್ಯಾಸಮಾಡಬೇಕು.

೨೩-೨೪. ಪುನಃ ಹಿಂದೆ ಹೇಳಿರುವ ಚಕ್ರಗಳಿಂದ ಪಂಚಾಂಗ ಗಳನ್ನು ಕೈಗಳಲ್ಲಿ ನ್ಯಾಸ ಮಾಡಬೇಕು. ಬಳಿಕ ಜ್ಞಾನಿಯು ನಮಸ್ಕಾರ ಮಾಡಿ, ಅನುಸ್ಕಾರ ಸಹಿತವಾದ ಮಾತೃಕಾಕ್ಷರಗಳನ್ನು ಆದ್ಯಂತಗಳಲ್ಲಿ ಓಂಕಾರ ಸಹಿತವಾಗಿ ಮಾತೃಕಾಸ್ಥಾನಗಳಲ್ಲಿ ನ್ಯಾಸಮಾಡಬೇಕು. ಅನಂತರ ಆದ್ಯಂತ ಗಳಲ್ಲಿ ಓಂಕಾರ ಸಹಿತವಾದ ಮೂಲಮಂತ್ರದಿಂದ ಸರ್ವಾಂಗನ್ಯಾಸ ಮಾಡಬೇಕು.

೨೫-೨೬. ಮಂತ್ರದ ಒಂದೊಂದು ವರ್ಣಕ್ಕೂ ಮೊದಲು ಕೊನೆ ಗಳಲ್ಲಿ 'ಓಂ' ಎಂಬುದನ್ನು ಸೇರಿಸಿ ಅದರ ಮುಂದೆ ' ನಮಃ ' ಎಂಬ ಪದ

ನತ್ಯಂತಾನಿ ಚ ತತ್ಪಾನಿ ಪೃಥಿವ್ಯಾದ್ಯಾನಿ ಚ ಕ್ರಮಾತ್ |

ಸೃಷ್ಟೀ ಜಲಂ ತಥಾ ವಹ್ನಿರ್ವಾಯುರಾಕಾಶನೇವ ಚ || ೨೧೬ ||

ಅಹಂಕಾರೋ ಮಹತ್ತತ್ತ್ವಂ ಪ್ರಕೃತಿಃ ಪುರುಷಃ ಪರಃ |

ಪ್ರವಿನ್ಯಸೇನ್ಮಸ್ತುಕೇ ಚ ನೇತ್ರಯೋಃ ಶ್ರೋತ್ರಯೋರ್ನಸೋಃ || ೨೧೭ ||

ವದನೇ ಹೃದಯೇ ನಾಭೌ ಲಿಂಗೇ ಜಾನ್ವೋಕ್ಷ್ಣ ಸಾದಯೋಃ |

ಪ್ರಣವಾಂತರಿತಾನ್ಸರ್ಣಾನ್ ಹೃದಂತಾನ್ವಿನ್ಯಸೇನ್ಮನೋಃ || ೨೧೮ ||

ಸೃಷ್ಟಿನ್ಯಾಸೋಯಮಾಖ್ಯಾತಃ ಸ್ಥಿತಿಯಾಸಂ ಶೃಣು ದ್ವಿಜ |

ಹೃದಿ ನಾಭೌ ಧ್ವಜೇ ಜಾನ್ವೋಃ ಸಾದಯೋರ್ಮಸ್ತುಕೇ ಪುನಃ || ೨೧೯ ||

ವನ್ನೂ ಬಳಿಕ ' ಪರಾಯ ' ಎಂಬ ಪದವನ್ನೂ ಅದರ ಮುಂದೆ ಪೃಥಿವೀ ಮೊದಲಾದ ಹತ್ತು ತತ್ವಗಳಲ್ಲಿ ಕ್ರಮವಾಗಿ ಒಂದೊಂದು ತತ್ವದ ಹೆಸರು ಸಹಿತವಾದ ' ಆತ್ಮನೇ ' ಎಂಬ ಪದವನ್ನೂ ಸೇರಿಸಿ ಕೊನೆಯಲ್ಲಿ ' ನಮಃ ' ಎಂದು ಸಂಯೋಜನೆ ಮಾಡಿ ಭಿನ್ನವಾದ ಸಂಹಾರಕ್ರಮ ಮತ್ತು ಸೃಷ್ಟಿಕ್ರಮ ದಿಂದ ಮುಂದೆ ಹೇಳುವ ಹತ್ತು ಅವಯವಗಳಲ್ಲಿ ನ್ಯಾಸಮಾಡಬೇಕು. ಉದಾ ಹರಣೆ :— ' ಓಂ ಗೋ ಓಂ ನಮಃ ಪರಾಯ ಪೃಥಿವ್ಯಾತ್ಮನೇ ನಮಃ ' ಇತ್ಯಾದಿ ಮಂತ್ರದಿಂದ ಸಂಹಾರನ್ಯಾಸದಲ್ಲಿ ಪಾದಾದಿಯಾಗಿಯೂ, ಸೃಷ್ಟಿನ್ಯಾಸ ದಲ್ಲಿ ಶಿರಸ್ಸಿನಿಂದಲೂ ಆರಂಭಿಸಿ ನ್ಯಾಸಮಾಡಬೇಕು.

೨೧೬-೨೧೮. ಪೃಥಿವೀ, ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ, ಮಹತ್ತತ್ವ, ಪ್ರಕೃತಿ, ಜೀವ ಮತ್ತು ಪರತತ್ವ ಈ ಹತ್ತು ತತ್ವಗಳನ್ನೂ ಕ್ರಮವಾಗಿ ಶಿರಸ್ಸು, ಕಣ್ಣುಗಳು, ಕಿವಿಗಳು, ಮೂಗು, ಮುಖ, ಹೃದಯ, ಹೊಕ್ಕಳು, ಶಿಶ್ನು, ಮೊಣಕಾಲುಗಳು, ಪಾದಗಳು, ಈ ಅಂಗಗಳಲ್ಲಿ ಕ್ರಮವಾಗಿ ಹಿಂದೆ ಹೇಳಿರುವ ಮಂತ್ರಗಳಿಂದ ಮಾಡುವ ನ್ಯಾಸವು ಸೃಷ್ಟಿನ್ಯಾಸವೆನಿಸುವುದು.

೨೧೯-೨೨೧. ದ್ವಿಜನೇ! ಸ್ಥಿತಿಯಾಸವನ್ನು ಹೇಳುವೆನು ಕೇಳು:— ಹೃದಯ, ನಾಭಿ, ಲಿಂಗ, ಮೊಣಕಾಲುಗಳು, ಪಾದಗಳು, ತಲೆ, ಕಣ್ಣುಗಳು,

ನೇತ್ರಯೋಃ ಕರ್ಣಯೋರ್ಘ್ರಾಣೇ ವದನೇ ವಿನೈಸೇತ್ಕ್ರಮಾತ್ |  
ಪದೋರ್ಜಾನ್ವೋರ್ಲಿಂಗದೇಶೇ ನಾಭೌ ಹೃದಿ ಮುಖೇ ನಸೋಃ ||೨೩೦ ||

ಕರ್ಣಯೋರ್ನೇತ್ರಯೋರ್ಮೂರ್ಧ್ನಿ ಸಂಹಾರಾಖ್ಯೋಯಮಿಾರಿತಃ |  
ಸೃಷ್ಟ್ಯಂತೋ ವರ್ಣನಾಂ ನ್ಯಾಸಃ ಸ್ಥಿತ್ಯಂತೋ ಗೃಹಮೇಧಿನಾಂ ||೨೩೧ ||

ಯತೇರ್ವೈರಾಗ್ಯಯುಕ್ತಸ್ಯ ಸಂಹಾರಾಂತಃ ಪ್ರಕೀರ್ತಿತಃ |  
ಚತುರ್ಥಾ ವರ್ಣನಾಂ ಚೈವ ಗೃಹಸ್ಥಾನಾಂ ಚ ಪಂಚಧಾ || ೨೩೨ ||

ಯತೀನಾಂ ಚ ತ್ರಿಧಾ ನ್ಯಾಸಃ ಪ್ರೋಕ್ತೋಽಯಂ ಕ್ರಮತಃ ಶುಭಃ |  
ಕೇಚಿದ್ವಿರಕ್ತೇ ಗೃಹಗೇ ಸಂಹಾರಾಂತಂ ವಿದುರ್ಬುಧಾಃ || ೨೩೩ ||

ಕಿವಿಗಳು, ಮೂಗು ಮತ್ತು ಮುಖಗಳಲ್ಲಿ ಕ್ರಮವಾಗಿ ಉಕ್ತರೀತಿಯಿಂದ ನ್ಯಾಸಮಾಡಬೇಕು.

ಪಾದ, ಮೊಣಕಾಲು, ಶಿಶ್ನ, ಹೊಕ್ಕಳು, ಹೃದಯ, ಮುಖ, ಮೂಗು, ಕಿವಿ, ಕಣ್ಣು, ಶಿರಸ್ಸುಗಳಲ್ಲಿ ಕ್ರಮವಾಗಿ ಮಾಡುವ ನ್ಯಾಸವು ಸಂಹಾರ ನ್ಯಾಸವೆನಿಸುವುದು.

೨೩೦-೨೩೨. ಬ್ರಹ್ಮಚಾರಿಗಳಿಗೆ ಸೃಷ್ಟ್ಯಂತನ್ಯಾಸವೂ, ಗೃಹಸ್ಥರಿಗೆ ಸ್ಥಿತ್ಯಂತನ್ಯಾಸವೂ, ವೈರಾಗ್ಯಶಾಲಿಗಳಾದ ಯತಿಗಳಿಗೆ ಸಂಹಾರಾಂತನ್ಯಾಸವೂ ವಿಹಿತವಾಗಿದೆ.

೨೩೨-೨೩೩. ಬ್ರಹ್ಮಚಾರಿಗಳಿಗೆ ನಾಲ್ಕುಸಾರಿಯೂ, ಗೃಹಸ್ಥರಿಗೆ ಐದು ಸಾರಿಯೂ, ಯತಿಗಳಿಗೆ ಮೂರಾವರ್ತಿಯೂ ಈ ನ್ಯಾಸವು ವಿಹಿತವಾಗಿದೆ. ಈ ಕ್ರಮದಿಂದ ಮಾಡುವ ನ್ಯಾಸವು, ಶುಭಪ್ರದವು. ಕೆಲವರು ವಿರಕ್ತನಾದ ಗೃಹಸ್ಥನಿಗೂ ಸಹ ಸಂಹಾರಾಂತನ್ಯಾಸವು ವಿಹಿತವೆಂದು ಅಭಿಪ್ರಾಯಪಡುವರು.

ವಿಭೂತಿಸಂಜರಂ ನ್ಯಾಸಂ ಕುರ್ಯಾದಿಷ್ಟಾಸ್ತಯೇ ತತಃ |  
ಮನೋರ್ದಶಾವೃತ್ತಿಮಯಂ ಕೃಷ್ಣ ಸಾಂನಿಧ್ಯಕಾರಕಂ || ೨೩೪ ||

ಆಧಾರೇ ಚ ಧ್ವಜೇ ನಾಭೌ ಹೃದಿ ಕಂಠೇ ಮುಖೇ ಶಯೇ |  
ಊರ್ದ್ವೋಶ್ಚ ಕಂಠರಾಯಾಂ ಚ ನಾಭೌ ಕುಕ್ಷೌ ತಥಾ ಹೃದಿ || ೨೩೫ ||

ಸ್ತನಯೋಃ ಪಾರ್ಶ್ವಯೋಃ ಶ್ರೋಣ್ಯೋರ್ಮುಕ್ತಕೇ ವದನೇ ತಥಾ |  
ನೇತ್ರಯೋಃ ಕರ್ಣಯೋರ್ನಾಸಾಪುಟಯೋಶ್ಚ ಕಪೋಲಯೋಃ || ೨೩೬ ||

ಏವಂ ದಕ್ಷಿಣದೋರ್ಮೂಲಸಂಧ್ಯಗ್ರೇಷ್ವಂಗುಲೀಷು ಚ |  
ತತಃ ಶಿರಸಿ ತತ್ಪೂರ್ವಾದ್ಯಾಶಾಸು ಸ್ವಕಲಾಸು ಚ || ೨೩೭ ||

ದೋಷ್ಣೋಃ ಸಕ್ಕೋಃ ಶಿರೋಕ್ಷ್ಯಾಸ್ಯಕಂಠಹೃಜ್ಜಠರೇಷು ಚ |  
ಮೂಲಾಧಾರೇ ಲಿಂಗದೇಶೇ ಜಾನುನೋಃ ಪಾದಯೋಸ್ತಥಾ || ೨೩೮ ||

೨೩೪. ಬಳಿಕ ಕೃಷ್ಣ ಸಾನ್ನಿಧ್ಯಹೊಂದಲು ಸಾಧಕವಾದ ಮಂತ್ರ ದಶಾ ವೃತ್ತಿ ಸ್ವರೂಪವಾದ ವಿಭೂತಿಪಂಜರ ನ್ಯಾಸವನ್ನು ಇವುಗಳ ಪ್ರಾಪ್ತಿಗಾಗಿ ಆಚರಿಸಬೇಕು.

೨೩೫-೨೩೯. ಮೂಲಾಧಾರ, ಶಿಶ್ನು, ಹೊಕ್ಕಳು, ಹೃದಯ, ಕುತ್ತಿಗೆ, ಮುಖ, ಕೈ, ತೊಡೆ, ಕಂಠ, ನಾಭಿ, ಉದರ, ಹೃದಯ, ಸ್ತನಗಳು, ಪಕ್ಕೆ ಗಳು, ಶ್ರೋಣಿಗಳು, ತಲೆ, ಮುಖ, ಕಣ್ಣು, ಕಿವಿ, ಮೂಗಿನ ಹೊಳ್ಳೆಗಳು, ಕೆನ್ನೆ ಗಳು, ಬಲಬಾಹುಮೂಲಸ್ಥಾನ, ಸಂಧಿ, ಅಗ್ರಭಾಗ, ಬೆರಳುಗಳು, ಶಿರಸ್ಸು, ಅದರ ಪೂರ್ವಾದಿ ದಿಕ್ಕುಗಳನ್ನು, ಸ್ವಕಲೆಗಳು, ಭುಜಗಳು, ಸಕ್ಕೊ, ತಲೆ, ಕಣ್ಣು, ಮುಖ, ಕುತ್ತಿಗೆ, ಹೃದಯ, ಉದರ, ಮೂಲಾಧಾರ, ಲಿಂಗ, ವೇಣಿಕಾಲುಗಳು, ಪಾದಗಳು, ಕಿವಿ, ಗಂಡಸ್ಥಲ, ಭುಜ, ಸ್ತನ, ಪಕ್ಕೆಗಳು, ಲಿಂಗ, ತೊಡೆ, ವೇಣಿ

ಶ್ರೋತ್ರಗಂಡಾಂಸವಕ್ಷೋಜಸಾರ್ಶಲಿಂಗೇಷು ವಿನೈಸೇತ್ |  
 ಊರ್ದ್ವೋರ್ಜಾಸ್ತೋರ್ಜಂಘಯೋಶ್ಚ ಸಾದಯೋರ್ವಿನೈಸೇತ್ಕ್ರಮಾತ್ ||  
 ವಿಭೂತಿಪಂಜರಾಖ್ಯೋಯಂ ನ್ಯಾಸಃ ಸರ್ವಾರ್ಥಸಿದ್ಧಿಢಃ |  
 ಅನೇನ ನ್ಯಾಸವರ್ಯೇಣ ಸಾಕ್ಷಾತ್ಪುಷ್ಪತನುರ್ಭವೇತ್ || ೨೪೦ ||  
 ಮೂರ್ತಿಪಂಜರನಾಮಾನಂ ನ್ಯಾಸಂ ಪೂರ್ವೋದಿತಂ ನೈಸೇತ್ |  
 ತತೋ ದಶಾಂಗಪಂಚಾಂಗೌ ನ್ಯಾಸವರ್ಯೌ ನೈಸೇತ್ಕ್ರಮಾತ್ || ೨೪೧ ||  
 ಹೃದಿ ಮೂರ್ಧ್ನಿ ಶಿಖಾಯಾಂ ಚ ಸರ್ವಾಂಗೇ ದಿಕ್ಷು ಸಾರ್ಶಯೋಃ |  
 ಕಟ್ಯಾಂ ಪೃಷ್ಠೇ ತಥಾ ಮೂರ್ಧ್ನಿ ವಿನೈಸೇದ್ವೈಷ್ಣವೋತ್ತಮಃ || ೨೪೨ ||  
 ಪಂಚಾಂಗಾನಿ ನೈಸೇದ್ಭೂಯಶ್ಚಕ್ರೈಃ ಪ್ರಾಗ್ವತ್ಸಮಾಹಿತಃ |  
 ಅನೈಸೈಷ್ಯಾದಶಾಣೋಕ್ತಃ ಕರ್ತವ್ಯೋ ನ್ಯಾಸಸಂಚಿಯಃ || ೨೪೩ ||

ಕಾಲುಗಳು, ಜಂಘೆ ಮತ್ತು ಪಾದ ಇವುಗಳಲ್ಲಿ ಕ್ರಮವಾಗಿ ನ್ಯಾಸ ಮಾಡಬೇಕು.

೨೪೦. ಈ ನಾಸ್ಯಕ್ಕೆ ವಿಭೂತಿಪಂಜರನ್ಯಾಸವೆಂದು ಹೆಸರು. ಇದು ಸಕಲೇಷ್ಟಪ್ರದಾಯಕವು. ಉತ್ತಮವಾದ ಈ ನ್ಯಾಸದಿಂದ ಸಾಕ್ಷಾತ್ಪುಷ್ಪನ ಸಾರೂಪ್ಯವನ್ನು ಪಡೆಯುವನು.

೨೪೧. ಅನಂತರ ಪೂರ್ವೋಕ್ತವಾದ ಮೂರ್ತಿಪಂಜರನ್ಯಾಸವನ್ನೂ ಮಾಡಬೇಕು. ತರುವಾಯ ಕ್ರಮವಾಗಿ ಶ್ರೇಷ್ಠವಾದ ದಶಾಂಗ ಪಂಚಾಂಗ ನ್ಯಾಸಗಳನ್ನು ಮಾಡಬೇಕು.

೨೪೨. ಹೃದಯ, ತಲೆ, ಶಿಖೆ, ಸರ್ವಾಂಗ, ದಿಕ್ಕುಗಳು, ಪಾರ್ಶ್ವಗಳು, ನಡುವು, ಪೃಷ್ಠ ಮತ್ತು ಶಿರಸ್ಸುಗಳಲ್ಲಿ ವೈಷ್ಣವೋತ್ತಮನು ನ್ಯಾಸ ಮಾಡಬೇಕು.

೨೪೩. ಹಿಂದೆ ಹೇಳಿರುವ ಪ್ರಕಾರ ಸಮಾಧಾನಚಿತ್ತನಾಗಿ ಚಕ್ರಗಳಿಂದ ಪಂಚಾಂಗ ನ್ಯಾಸವನ್ನು ಮಾಡಬೇಕು. ಇನ್ನೂ ಇತರವಾದ, ಅಷ್ಟಾದಶಾಕ್ಷರ ಕೃಷ್ಣಮಂತ್ರಕ್ಕೆ ವಿಹಿತವಾದ ನ್ಯಾಸವನ್ನೆಲ್ಲಾ ಆಚರಿಸಬೇಕು.

ತತಃ ಕಿರೀಟಮಂತ್ರೇಣ ನ್ಯಾಸಕಂ ರಚಯೇತ್ಸುಧೀಃ |  
 ವೇಣುಬಿಲ್ವಾದಿಮುದ್ರಾಂಶ್ಚ ದರ್ಶಯೇತ್ಸಾಧಕೋತ್ತಮಃ || ೨೪೪ ||

ಸುದರ್ಶನಸ್ಯ ಮಂತ್ರೇಣ ಕುರ್ಯಾದ್ಧಿಗ್ಬಂಧನಂ ತತಃ |  
 ಅನಂಗುಷ್ಠಾಶ್ಚ ಋಜವಃ ಕರಶಾಖಾ ಭವಂತಿ ಚೇತ್ || ೨೪೫ ||

ಹೃನ್ಮುದ್ರೇಯಂ ಸಮಾಖ್ಯಾತಾ ಶಿರೋಮುದ್ರಾ ತಥಾ ಭವೇತ್ |  
 ಅಥೋಂಗುಷ್ಠಾ ತು ಯಾ ಮುಷ್ಟಿಃ ಶಿಖಾಮುದ್ರೇಯನಿಾರಿತಾ || ೨೪೬ ||

ನಾರಾಚಮುಷ್ಠ್ಯೋದ್ಧತಬಾಹುಯುಗ್ಮ-  
 ಕಾಂಗುಷ್ಠತರ್ಜನ್ಯುದಿತೋ ಧ್ವನಿಸ್ತು |  
 ವಿಷ್ವಗ್ನಿಮುಕ್ತಾ ಕಥಿತಾಸ್ತ್ರಮುದ್ರಾ  
 ಯತ್ರಾಕ್ಷಿಣೇ ತರ್ಜನೀಮಧ್ಯಮೇ ಚಿ || ೨೪೭ ||

೨೪೪. ಅನಂತರ ಜ್ಞಾನಿಯು ಕಿರೀಟ ಮಂತ್ರದಿಂದ ಸರ್ವಾಂಗನ್ಯಾಸ ಮಾಡಬೇಕು. ಸಾಧಕವರ್ಯನು ವೇಣು ಬಿಲ್ವಾದಿ ಮುದ್ರೆಗಳನ್ನು ತೋರಿಸಬೇಕು.

೨೪೫-೨೪೬. ಬಳಿಕ ಸುದರ್ಶನ ಮಂತ್ರದಿಂದ ದಿಗ್ಬಂಧನೆ ಮಾಡಬೇಕು. ಹೃದಯಾದಿ ಅಂಗ ಮುದ್ರೆಗಳ ವಿಧಾನವನ್ನು ಹೇಳುತ್ತಾರೆ :- ಹೆಬ್ಬೆಟ್ಟನ್ನು ಬಿಟ್ಟು ಮಡಿಸದೆ ಉದ್ದವಾಗಿ ನೀಡಿದ ಉಳಿದ ಬೆರಳುಗಳು, ಹೃದಯಾದಿ ಸಂಬಂಧವಾದರೆ ಅದು ಹೃನ್ಮುದ್ರೆಯೆನಿಸುವುದು.

ಅದೇ ರೀತಿಯಾಗಿರುವ ಬೆರಳುಗಳನ್ನು ತಲೆಯ ಮೇಲಿಟ್ಟುಕೊಳ್ಳುವುದು ಶಿರೋಮುದ್ರೆಯೆನಿಸುವುದು.

ಕೆಳಗೆ ಹೆಬ್ಬೆಟ್ಟನ್ನು ಸೇರಿಸಿದ ಮುಷ್ಟಿಯು ಶಿಖಾಮುದ್ರೆಯೆನಿಸುವುದು. ಹರಡಿದ ಕೈ ಬೆರಳುಗಳು ವರ್ಮ ಮುದ್ರೆಯೆಂದು ಉಕ್ತವಾಗಿದೆ.

ಕೈಗಳನ್ನು ಬಾಣಾಕಾರವಾಗಿ ಮೇಲಕ್ಕೆ ಎತ್ತಿ ಬಲಗೈಯಿನ ಹೆಬ್ಬೆರಳು ತರ್ಜನೀಬೆರಳುಗಳನ್ನು ಸೇರಿಸಿ ಅದನ್ನು ತಲೆಯ ಸುತ್ತಲೂ ತಿರುಗಿಸಿ ಎಡಗೈಯ ಮೇಲೆ ಶಬ್ದವಾಗುವಂತೆ ಹೊಡೆಯುವುದೇ ಅಸ್ತ್ರಮುದ್ರೆಯು.



ಓಷ್ಠೇ ನಾಮಕರಾಂಗುಷ್ಠೋ ಲಗ್ನಸ್ತಸ್ಯ ಕನಿಷ್ಠಿ ಕಾ |

ದಕ್ಷಿಣಾಂಗುಷ್ಠಸಂಸಕ್ತಾ ತತ್ಕನಿಷ್ಠಾ ಪ್ರಸಾರಿತಾ

|| ೨೪೮ ||

ತರ್ಜನೀ ಮಧ್ಯಮಾನಾಮಾಃ ಕಿಂಚಿತ್ಸಂಕುಚ್ಯ ಚಾಲಿತಾಃ |

ವೇಣುಮುದ್ರೇಯಮುದಿತಾ ಸುಗುಪ್ತಾ ಪ್ರೇಯಸೀ ಹರೇಃ |

ನೋಚ್ಯಂತೇಽತ್ರ ಪ್ರಸಿದ್ಧತ್ವಾನ್ಮಾಲಾಶ್ರೀವತ್ಸಕೌಸ್ತುಭಾಃ

|| ೨೪೯ ||

ವಾಮಾಂಗುಷ್ಠಂ ಸಮುದ್ದಂಡಮಪರಕರಾಂಗುಷ್ಠಕೇನಾಥ ಬಧ್ವಾ |

ಸಂಪೀಡ್ಯಾಗ್ರಂ ಚ ದಕ್ಷಾಂಗುಲಿಭಿರಪಿ ಚ ತಾಂ ವಾಮಹಸ್ತಾಂಗುಲೀಭಿಃ ||

ಗಾಢಂ ಬಧ್ವಾ ಸ್ವಕೀಯೇ ಹೃದಯಸರಸಿಜೇ ಸ್ಥಾಪಯೇತ್ಕಾಮಬೀಜಂ |

ಪ್ರೋಚ್ಛಾಯೈಷಾ ತು ಗೋಪ್ಯಾ ಸಕಲಸುಖಕರೀ ಬಿಲ್ವಮುದ್ರಾ

ಮುನೀಂದ್ರೈಃ || ೨೫೦ ||

ತರ್ಜನೀ ಮತ್ತು ಮಧ್ಯದ ಬೆರಳುಗಳಿಂದ ಎರಡು ಕಣ್ಣುಗಳನ್ನೂ ಮುಟ್ಟುವುದು ನೇತ್ರಮುದ್ರೆಯೆನಿಸುವುದು.

೨೪೮-೨೪೯. ವೇಣುಮುದ್ರೆಯ ವಿಧಾನವನ್ನು ಹೇಳುತ್ತಾರೆ :-ಎಡಗೈ ಹೆಬ್ಬೆಟ್ಟನ್ನು ತುಟಿಯ ಮೇಲಿಟ್ಟು, ಆ ಕೈ ಕಿರುಬೆರಳುಗಳನ್ನು ಬಲಗೈ ಹೆಬ್ಬೆಟ್ಟಿನೊಡನೆ ಸೇರಿಸಿ, ಬಲ ಕಿರುಬೆರಳನ್ನು ಸರಿಯಾಗಿ ನೀಡಿ, ಎರಡು ಕೈಗಳ 2, 3, 4 ನೆಯ ಬೆಟ್ಟುಗಳನ್ನು ಸ್ವಲ್ಪ ಬಗ್ಗಿಸಿ ಅಲ್ಲಾಡಿಸುವುದಕ್ಕೆ “ ವೇಣುಮುದ್ರೆ ” ಎಂದು ಹೆಸರು. ಇದು ಶ್ರೀಕೃಷ್ಣನಿಗೆ ಅತ್ಯಂತಪ್ರಿಯ ವಾದುದರಿಂದ ಗ್ರಂಥಾಂತರಗಳಲ್ಲಿ ರಹಸ್ಯವಾಗಡಲ್ಪಟ್ಟಿದೆ. ಸ್ಪುಟವಾಗಿ ಹೇಳಿಲ್ಲ ವನಮಾಲಾ, ಶ್ರೀವತ್ಸ, ಕೌಸ್ತುಭ ಮುದ್ರೆಗಳು ಸುಪ್ರಸಿದ್ಧವಾಗಿರುವುದರಿಂದ ಅವನ್ನು ಇಲ್ಲಿ ಹೇಳಿಲ್ಲ.

೨೫೦. ಎಡಗೈ ಹೆಬ್ಬೆಟ್ಟನ್ನು ದಂಡಾಕಾರವಾಗಿ ಉದ್ದಕ್ಕೆ ನೀಡಿ, ಅದನ್ನು ಬಲಗೈ ಹೆಬ್ಬೆಟ್ಟಿನಿಂದ ಸುತ್ತಿಕೊಂಡು, ಆ ಬಲ ಹೆಬ್ಬೆಟ್ಟಿನ ಕೊನೆಯ ಭಾಗವನ್ನು ಬಲಗೈ ಬೆರಳುಗಳಿಂದ ಹಿಡಿದುಕೊಂಡು, ಅದನ್ನು ಎಡಗೈಬೆರಳುಗಳಿಂದ ಗಟ್ಟಿಯಾಗಿ ಹಿಡಿದುಕೊಂಡು ಹಾಗೆ ಹಿಡಿದ ಮುಷ್ಟಿಯನ್ನು “ ಕ್ಷೀಂ ”

ಕಾಯೇನ ಮನಸಾ ವಾಚಾ ಯತ್ಪಾಪಂ ಸಮುಪಾರ್ಜಿತಂ |

ಮುದ್ರಾಯಾ ಜ್ಞಾನಮಾತ್ರೇಣ ಸರ್ವಂ ನಾಶಮುಪೈಷ್ಯತಿ || ೨೫೧ ||

ಧ್ಯಾನಂ ಜಪಸ್ತ್ರೀಕಾಲಾರ್ಚಾ ಕಾರ್ಯಾ ಪೂರ್ವೋದಿತಾ ಮನೋಃ |

ಸರ್ವೇಷ್ಟೇಕಃ ಕ್ರಮಃ ಪ್ರೋಕ್ತೋ ದಶಾರ್ಣಾಷ್ಟಾದಶಾರ್ಣಯೋಃ ||

ಏವಂ ಸಿದ್ಧೇ ಮನಾ ಮಂತ್ರೀ ಪ್ರಯೋಗಾನ್ಕರ್ತುಮರ್ಹತಿ |

ಉದ್‌ಂಡನಾಮದೋರ್ಧ್ವಂ ಡಧ್ಯ ತಗೋವರ್ಧನಾಚಲಂ || ೨೫೨ ||

ಅನ್ಯಹಸ್ತಾಂಗುಲೀವ್ಯಕ್ತ ಸ್ವರವಂಶಾರ್ಪಿತಾನನಂ |

ಧ್ಯಾಯಸ್ಥಂ ಜಪನ್ಮಂತ್ರಂ ವ್ರಜೇಚ್ಛತ್ರಂ ವಿನಾ ಸುಧೀಃ || ೨೫೩ ||

ಎಂಬ ಕಾಮಬೀಜಾಕ್ಷರವನ್ನು ಉಚ್ಚರಿಸುತ್ತಾ ತನ್ನ ಹೃದಯಕಮಲದಲ್ಲಿ ಇಡಬೇಕು. ಈ ವಿನ್ಯಾಸವೇ ಬಿಲ್ವಮುದ್ರೆಯೆನಿಸುವುದು. ಇದು ಮುನಿವರ್ಯರಿಂದ ಗೋಪ್ಯವಾಗಿಡಲ್ಪಟ್ಟಿದೆ. ಇದು ಸಕಲ ಸುಖಗಳನ್ನೂ ಉಂಟುಮಾಡುವುದು.

೨೫೧. ಶರೀರ, ಮನಸ್ಸು, ವಾಕ್ಯುಗಳಿಂದ ಸಂಪಾದಿತವಾದ ಪಾಪಗಳೆಲ್ಲವೂ ಈ ಮುದ್ರೆಯ ವಿಧಾನವನ್ನು ತಿಳಿಯುವ ಮಾತ್ರದಿಂದ ನಾಶವನ್ನು ಹೊಂದುತ್ತವೆ.

೨೫೨. ಈ ಮಂತ್ರಕ್ಕೆ ಅಂಗವಾದ ಧ್ಯಾನ, ಜಪ ಮತ್ತು ತ್ರಿಕಾಲಪೂಜೆ, ಇವುಗಳು ಹಿಂದಿನ ಮಂತ್ರಕ್ಕೆ ಹೇಳಿರುವ ಪ್ರಕಾರ ನಡೆಯಿಸಲ್ಪಡಬೇಕು. ದಶಾಕ್ಷರ ಮತ್ತು ಅಷ್ಟಾದಶಾಕ್ಷರ ಮಂತ್ರಗಳಿಗೆ ಧ್ಯಾನಾದಿ ಸಮಸ್ತವಿಷಯಗಳಲ್ಲಿಯೂ ಆಚರಿಸುವ ವಿಧಾನವು ಏಕರೀತಿಯಾದುದೆಂದು ಉಕ್ತವಾಗಿದೆ.

೨೫೩-೨೫೫. ಈ ರೀತಿ ಆಚರಿಸಿ ಮಂತ್ರಸಿದ್ಧಿಯನ್ನು ಪಡೆದ ಬಳಿಕ ಮಂತ್ರಿಯು ಪ್ರಯೋಗಗಳನ್ನು ಮಾಡಲರ್ಹನಾಗುವನು. ಈಗ ನಾನಾವಿಧ ಪ್ರಯೋಗಗಳನ್ನು ವಿವರಿಸುತ್ತಾರೆ :-

ದಂಡದಂತಿರುವ ಎಡಗೈಯಿಂದ ಗೋವರ್ಧನಪರ್ವತವನ್ನು ಎತ್ತಿ ಹಿಡಿದು ಕೊಂಡಿರುವ, ಇನ್ನೊಂದು ಕೈಯಿಂದ ಕೊಳಲನ್ನು ಮುಖದಲ್ಲಿ ಇಟ್ಟುಕೊಂಡು

ವರ್ಷವಾತಾಶನಿಭ್ಯೋಪಿ ಭಯಂ ತಸ್ಯ ನ ಜಾಯತೇ |  
ನೋಘಾನೋಘಾಘಯತ್ನಾಸಗತೇಂದ್ರಂ ತಂ ಸ್ಮರನ್ಮನೇತ್ || ೨೫೫ ||

ಲೋಕೈರಯುತಸಂಖ್ಯೈಃ ಸ್ಯಾದನಾವೃಷ್ಟಿರ್ನ ಸಂಶಯಃ |  
ಕ್ರೀಡಂತಮರ್ಕಜಾತೀರೇ ಮಜ್ಜನಸ್ನಾನಸಾದಿಭಿಃ || ೨೫೬ ||

ತಚ್ಛೀಕರಜಲಾಧಾರೈಃ ಸಿಚ್ಯಮಾನಂ ಪ್ರಿಯಾಜನೈಃ |  
ಧ್ಯಾತ್ವಾಯುತಂ ಪಯಃಸಿಕ್ತೈರ್ಹುನೇದ್ವಾ ನೀರತರ್ಪಣೈಃ || ೨೫೭ ||

ವೃಷ್ಟಿಭರ್ವತೈಕಾಲೇಽಪಿ ಮಹತೀ ನಾತ್ರ ಸಂಶಯಃ |  
ಸದಾಹನೋಹೈರಾರ್ತಸ್ಯ ವಿಷಸ್ಪೋಟಜ್ವರಾದಿಭಿಃ || ೨೫೮ ||

ಊದುತ್ತಿರುವ ಕೃಷ್ಣನನ್ನು ಧ್ಯಾನಿಸುತ್ತಾ ಮಂತ್ರವನ್ನು ಜಪಿಸುವ ಪಂಡಿತನು ಭತ್ತಿಯಿಲ್ಲದೇ ಸಂಚಾರ ಹೊರಟಾಗ್ಯಾ ಅವನಿಗೆ ಮಳೆ, ಗಾಳಿ, ಸಿಡಿಲುಗಳಿಂದ ಭಯವಾಗುವುದಿಲ್ಲ.

೨೫೫-೨೫೬. ದೇವೇಂದ್ರನು ಮೋಡಗಳ ಸಮೂಹದಿಂದ ಮಳೆಗರೆ ಯಲು ಮಾಡಿದ ಪ್ರಯತ್ನವನ್ನು ನಿಷ್ಫಲ ಮಾಡಿದ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಉಪ್ಪಿನಿಂದ ಹತ್ತುಸಾವಿರ ಹೋಮ ಮಾಡಿದರೆ ಮಳೆಯು ಬರುವುದಿಲ್ಲ. ಖಂಡಿತ, ಸಂದೇಹವಿಲ್ಲ.

೨೫೬-೨೫೮. ಯಮುನಾ ನದಿಯ ಜಲದಲ್ಲಿ ಮುಳುಗುವುದು, ಇತರ ರನ್ನು ಮುಳುಗಿಸುವುದು ಮುಂತಾದುವುಗಳಿಂದ ಕ್ರೀಡಿಸುತ್ತಿರುವ, ರುಕ್ಮಿಣೀ ಮುಂತಾದ ಪ್ರಿಯಸ್ತ್ರೀಯರಿಂದ ಶೀತಲವಾದ ಯಮುನಾ ಜಲದ ಧಾರೆಗಳಿಂದ ಅಭಿಷೇಕಮಾಡಿಸಿಕೊಳ್ಳಲ್ಪಡುತ್ತಲಿರುವ ಶ್ರೀಕೃಷ್ಣನನ್ನು ಧ್ಯಾನಿಸಿ ಹಾಲಿನಲ್ಲಿ ನೆನೆಸಿದ ವೇತಸ (ಹೆಬ್ಬೇಗಿಡದ) ಸಮಿತ್ತುಗಳಿಂದ ಹತ್ತುಸಾವಿರ ಹೋಮ ಮಾಡಬೇಕು. ಅಥವಾ ಜಲ ತರ್ಪಣ ಮಾಡಬೇಕು. ಹಾಗೆ ಮಾಡಿದರೆ ಅಕಾಲದಲ್ಲಿಯೂ ಸಹ ದೊಡ್ಡ ಮಳೆಯಾಗುತ್ತದೆ. ಸಂಶಯವಿಲ್ಲ.

ಅಮುಮೇವ ಸ್ಮರನ್ಮೂರ್ಧ್ನಿ ಜಪೇಚ್ಛಾಂತಿರ್ಭವೇತ್ ಕ್ಷಣಾತ್ |  
ಅಥವಾ ಗರುಡಾರೂಢಂ ಪ್ರದ್ಯುಮ್ನ ಬಲಸಂಯುತಂ || ೨೫೯ ||

ನಿಜಜ್ವರನಿಷ್ಪಿಷ್ಟ ಜ್ವರಾಭಿಷ್ಟತಮಚ್ಯುತಂ |  
ಧ್ಯಾತ್ವಾ ಮೂರ್ಧ್ನಿ ಜಪೇನ್ಮಂತ್ರಂ ಜ್ವರಮುಕ್ತೋ ಭವೇಜ್ಜ್ವರೀ ||೨೬೦||

ಧ್ಯಾತ್ವೈವಮಗ್ನಾವಭ್ಯ ಚೈ ಯಥೋಕ್ತೈಶ್ಚ ತುರಂಗುಲೈಃ |  
ಜುಹುಯಾದಮೃತಾಖಂಡೈರಯುತಂ ಜ್ವರಶಾಂತಯೇ || ೨೬೧ ||

ಶಿಲೀಮುಖವಿನಿರ್ಭಿನ್ನ ಭೀಷ್ಮತಾಪಹರಂ ಹರಿಂ |  
ಧ್ಯಾತ್ವಾ ಜಪೇತ್ ಸ್ಪೃಶನ್ನಾರ್ತಂ ಪಾಣಿಭ್ಯಾಂ ಜ್ವರಶಾಂತಯೇ || ೨೬೨ ||

೨೫೮-೨೫೯. ಬಾಯಾರಿಕೆ ಸನ್ನಿಗಳಿಂದ ಸಹಿತವಾದ ವಿಷ ಸ್ನೋಟ (ಹುಣ್ಣು) ಜ್ವರ ಮುಂತಾದುವುಗಳಿಂದ ಬಾಧಿತನಾದವನು ಶಿರಸ್ಸಿನಲ್ಲಿ ಪೂರ್ವೋಕ್ತ ಗುಣಯುಕ್ತನಾದ ಶ್ರೀಕೃಷ್ಣನನ್ನೇ ಧ್ಯಾನಿಸುತ್ತಾ ಮಂತ್ರ ಜಪನಾಡಿದರೆ ತಕ್ಷಣದಲ್ಲಿಯೇ ಬಾಧೆಯು ಹೋಗುವುದು.

೨೫೯-೨೬೦. ಅಥವಾ ಗರುಡನಾಹನನು, ಪ್ರದ್ಯುಮ್ನ ಬಲರಾಮರಿಂದ ಸಹಿತನು, ತನ್ನ ಶೀತಾಖ್ಯವಾದ ಆಯುಧದಿಂದ ಹೋಗಲಾಡಿಸಲ್ಪಟ್ಟ ಉಷ್ಣಾಖ್ಯ ಆಯುಧರೂಪ ಜ್ವರದಿಂದ ಸ್ತೋತ್ರ ಮಾಡಿಸಿಕೊಳ್ಳಲ್ಪಡುತ್ತಿರುವವನೂ ಆಗಿರುವ, ಅಚ್ಯುತನನ್ನು ಜ್ವರಾದಿ ಪೀಡಿತನ ಶಿರಸ್ಸಿನಲ್ಲಿ ಚಿಂತಿಸಿ ಮಂತ್ರವನ್ನು ಜಪಿಸಿದರೆ ತಕ್ಷಣದಲ್ಲಿಯೇ ಜ್ವರಾದಿಗಳು ಹೋಗುವುವು.

೨೬೧. ಇದೇ ರೀತಿಯಲ್ಲಿ ಧ್ಯಾನಿಸಿ, ಅಗ್ನಿಯಲ್ಲಿ ಪೂಜಿಸಿ ವಿಧಾನೋಕ್ತ ಪ್ರಕಾರ ನಾಲ್ಕುಅಂಗುಲ ಉದ್ದವಾದ ಅಮೃತಬಳ್ಳಿಯ ಸಮಿತ್ತುಗಳಿಂದ ಜ್ವರ ಪರಿಹಾರಕ್ಕಾಗಿ ಹತ್ತುಸಾವಿರ ಹೋನು ಮಾಡಬೇಕು.

೨೬೨. ತೀಕ್ಷ್ಣಬಾಣದಿಂದ ಭೇದಿಸಲ್ಪಟ್ಟ, ಭೀಷ್ಮನ ತಾಪವನ್ನು ಪರಿಹರಿಸಿದ ಹರಿಯನ್ನು ಧ್ಯಾನಿಸಿ ಕೈಗಳಿಂದ ರೋಗಿಯನ್ನು ಮುಟ್ಟಿಕೊಂಡು ಜ್ವರಪರಿಹಾರಕ್ಕಾಗಿ ಜಪಿಸಬೇಕು.

ಸಾಂದೀಪನಾಯ ದಡತೆಂ ಪುತ್ರಂ ಧ್ಯಾತ್ವಾಯುತಂ ಹುನೇತ್ |  
ಯಥೋಕ್ತೈರಮೃತಾಖಂಡೈರಸಮೃತ್ಯುನಿವೃತ್ತಯೇ || ೨೬೩ ||

ಸಸಾರ್ಥಂ ಮೃತಪುತ್ರಾಯಾರ್ಪಯಂತಂ ಚ ದ್ವಿಜನ್ಮನೇ |  
ಸುತಂ ಧ್ಯಾತ್ವಾ ಜಪೇಲ್ಲಕ್ಷಂ ಪುತ್ರಪೌತ್ರಾದಿವೃದ್ಧಯೇ || ೨೬೪ ||

ಪುತ್ರಜೀವಫಲೈರ್ಹುತ್ವಾಯುತಂ ಮಧುರಸಂಪ್ಲುತೈಃ |  
ತತ್ಕಾಷ್ಠೈರೇಧಿತೇ ವಹ್ನಾ ಸುತಾರ್ ದೀರ್ಘಾಯುಷೋ ಲಭೇತ್ || ೨೬೫ ||

ಕ್ಷೀರದ್ರುಕ್ವಾಥಸಂಪೂರ್ಣಮಭ್ಯಚ್ಯೋ ಕಲಶಂ ನಿಶಿ |  
ಪ್ರಾತರ್ಜಪ್ತಾತ್ಪ್ರಾಯುತಂ ನಾರೀಮಭಿಷಿಂಚೇದ್ಧ್ವಿಷಟ್‌ದಿನಂ || ೨೬೬ ||

೨೬೩. ಗುರುವಾದ ಸಾಂದೀಪನಿಗೆ ಮಗನನ್ನು ಅನುಗ್ರಹಿಸಿದ ಶ್ರೀಕೃಷ್ಣನನ್ನು ಧ್ಯಾನಿಸಿ, ಅಪಮೃತ್ಯುಪರಿಹಾರಕ್ಕಾಗಿ ನಾಲ್ಕು ಅಂಗುಲ ಉದ್ದ ವುಳ್ಳ ಅಮೃತಬಳ್ಳಿಯ ಶಕಲಗಳಿಂದ ಹತ್ತುಸಾವಿರ ಹೋಮ ಮಾಡಬೇಕು.

೨೬೪. ಮಕ್ಕಳು ಸತ್ತ ಬ್ರಾಹ್ಮಣನಿಗೆ ಮಕ್ಕಳನ್ನು ಕೊಟ್ಟು, ಅರ್ಜುನ ಸಹಿತನಾದ ಶ್ರೀಕೃಷ್ಣನನ್ನು ಧ್ಯಾನಿಸಿ ಪುತ್ರಪೌತ್ರಾದಿ ಸಂತಾನಾಭಿವೃದ್ಧಿಗಾಗಿ ಮಂತ್ರವನ್ನು ಒಂದು ಲಕ್ಷಸಾರಿ ಜಪಿಸಬೇಕು.

೨೬೫. ಪುತ್ರಜೀವಕಾಷ್ಠಗಳಿಂದ ಹೊತ್ತಿಸಿದ ಬೆಂಕಿಯಲ್ಲಿ ಸಕ್ಕರೆ ಮುಂತಾದ ಮಧುರ ಪದಾರ್ಥದಲ್ಲಿ ನೆನಿಸಿದ ಪುತ್ರಜೀವ ಫಲಗಳಿಂದ ಹತ್ತು ಸಾವಿರ ಹೋಮ ಮಾಡಿದರೆ ದೀರ್ಘಾಯುಷ್ಮಂತರಾದ ಮಕ್ಕಳನ್ನು ಪಡೆಯುವನು.

೨೬೬-೨೬೭. ಕ್ಷೀರದ್ರು ಎಂಬ ಮೂಲಿಕೆಯ ಕಷಾಯದಿಂದ ತುಂಬಿದ ಕಲಶವನ್ನು ರಾತ್ರಿ ಪೂಜಿಸಿ, ಬೆಳಿಗ್ಗೆ ಹತ್ತುಸಾವಿರ ಜಪ ಮಾಡಿ ಹೆಂಗಸಿಗೆ

ಏವಂ ಕೃತೇತು ವಂಧ್ಯಾಽಪಿ ಲಭೇತ್ಪುತ್ರಾಂಶ್ಚಿ ರಾಯುಷಃ |  
 ಸ್ವಾತರ್ನಾಚಂಯಮ್ನಾಶ್ಚತ್ಥ ದಲಸಂಪುಟಗಂ ಜಲಂ || ೨೬೭ ||

ಅಷ್ಟೋತ್ತರಶತಂ ಜಪ್ತಂ ಮಾಸಂ ಪುತ್ರಾರ್ಥೀನೀ ಪಿಬೇತ್ |  
 ಸರ್ವಲಕ್ಷಣಸಂಪನ್ನಂ ವಂಧ್ಯಾಽಪಿ ಲಭತೇ ಸುತಂ || ೨೬೮ ||

ಛಿತ್ತಾ ಕೃತ್ಯಾಂ ಕಾಶಿರಾಜಪೋಷಿತಾಂ ಚ ನಿಜಾರಿಣಾ |  
 ತೇಜಸಾ ತಸ್ಯ ನಗರಂ ದಹಂತಂ ಭಾವಯನ್ ಹರಿಂ || ೨೬೯ ||

ಹುನೇತ್ಸಪ್ತದಿನಂ ಮಂತ್ರೀ ಸಸ್ನೇಹಾಕ್ತೃಶ್ಚ ಸರ್ವಪೈಃ |  
 ಕೃತ್ಯಾಕರ್ತಾರನೇನಾಸ್ಮೈ ಕುಪಿತಾ ನಾಶಯೇದ್ಧ್ರುವಂ || ೨೭೦ ||

ಹನ್ನೆರಡು ದಿನಗಳು ಅಭಿಷೇಕ ಮಾಡಬೇಕು. ಹೀಗೆ ಮಾಡಿದರೆ ಗೊಡ್ಡಿಯೂ ಸಹ ದೀರ್ಘಾಯುಷ್ಮಂತರಾದ ಮಕ್ಕಳುಗಳನ್ನು ಪಡೆಯುವಳು.

೨೬೭-೨೬೮. ಮಕ್ಕಳಾಗಬೇಕೆಂದು ಬಯಸುವ ನಾರೀಮಣಿಯು ಪ್ರಾತಃಕಾಲದಲ್ಲಿ ಮಾನದಿಂದ ಅರಳಿ ಎಲೆಯ ದೊನ್ನೆಯಲ್ಲಿ ನೀರನ್ನು ಹಾಕಿ, ಅದನ್ನು ನೂರೆಂಟುಸಾರಿ ಮಂತ್ರಜಪಪೂರ್ವಕವಾಗಿ ಅಭಿಮಂತ್ರಿಸಿ ಒಂದು ತಿಂಗಳು ಕುಡಿಯಬೇಕು. ಹಾಗೆ ಕುಡಿದರೆ ಗೊಡ್ಡಿಯಾದರೂ ಸಹ ಸಮಸ್ತ ಲಕ್ಷಣಸಂಪನ್ನರಾದ ಮಕ್ಕಳನ್ನು ಪಡೆಯುವಳು.

೨೬೯-೨೭೦. ಕಾಶಿರಾಜನಿಂದ ಕಳುಹಿಸಲ್ಪಟ್ಟ ಮಾಟದ ಬೊಂಬೆಯನ್ನು ತನ್ನ ಚಕ್ರದಿಂದ ಕತ್ತರಿಸಿ ಅದರ ತೇಜಸ್ವಿನಿಂದಲೇ ಕಾಶಿರಾಜನ ಪಟ್ಟಣವನ್ನು ಸುಡುತ್ತಿರುವ ಹರಿಯನ್ನು ಧ್ಯಾನಿಸುತ್ತಾ ಮಂತ್ರಿಯು ತೈಲದಲ್ಲಿ ನೆನಿಸಿದ ಸಾಸುವೆಗಳಿಂದ ಏಳು ದಿನಗಳು ಹೋಮಮಾಡಿದರೆ ಆ ಬೊಂಬೆಯು ಕೋಪಗೊಂಡು ಅದನ್ನು ಪ್ರಯೋಗಿಸಿದವನನ್ನೇ ನಾಶಪಡಿಸುತ್ತದೆ. ಖಂಡಿತ.

ಬದರೀದ್ರಮಸಂಕೀರ್ಣೇ ಸ್ಥಿತಂ ದಿವ್ಯಾಶ್ರಮೇ ಶುಭೇ |

ಸ್ವಶಂತಂ ಕರಸದ್ಭಾಷ್ಯಂ ಘಂಟಾಕರ್ಣಕಲೇವರಂ

|| ೨೧ ||

ಧ್ಯಾತ್ವೈವಂ ಜುಹುಯಾಲ್ಲಕ್ಷಂ ತಿಲೈಸ್ತ್ರಮಧುರಾಪ್ನುತೈಃ |

ಮಹಾಪಾಪಯುತೋಷ್ಯೇವಂ ಪೂತೋ ಭವತಿ ತತ್ಕ್ಷಣಾತ್

|| ೨೨ ||

ದ್ಯೂತಾಸಕ್ತಾ ರುಕ್ಮಿಬಲಾ ದ್ವೇಷಯಂತಂ ಹರಿಂ ಸ್ಮರನ್ |

ಜುಹುಯಾದಿಷ್ಟಯೋರ್ಧ್ವಿಷ್ಟೈಃ ಗುಲಿಕಾ ಗೋಮಯೋದ್ಭವಾಃ ||೨೩||

ನಿತ್ಯಂ ಸಹಸ್ರಂ ಸಸ್ತಾಹಾನ್ಮಿಥೋ ವಿದ್ವೇಷಯೇದರೀನ್ |

ವರ್ಷಂತಂ ಗರುಡಾರೂಢಂ ಜ್ವಲದಗ್ನಿಮುಖೈಃ ಶರೈಃ

|| ೨೪ ||

೨೧-೨೨. ಎಳಚೀಮರಗಳಿಂದ ತುಂಬಿರುವ ಮಂಗಳಕರವಾದ, ದಿವ್ಯವಾದ ಬದರಿಕಾಶ್ರಮದಲ್ಲಿರುವ, ತನ್ನ ಹಸ್ತಕಮಲಗಳಿಂದ ಘಂಟಾಕರ್ಣ ರೆಂಬ ಭಕ್ತರ ಶರೀರವನ್ನು ಸ್ಪರ್ಶ ಮಾಡುತ್ತಿರುವ ಕೃಷ್ಣನನ್ನು ಧ್ಯಾನಿಸಿ, ಸಕ್ಕರೆಜೇನುತುಪ್ಪಗಳಲ್ಲಿ ನೆನೆಸಿದ ಎಳ್ಳುಗಳಿಂದ ಒಂದು ಲಕ್ಷ ಹೋಮ ಮಾಡ ಬೇಕು. ಹಾಗೆ ಮಾಡಿದರೆ ಕೂಡಲೇ ಮಹಾ ಪಾತಕಿಯೂ ಸಹ ಪರಿಶುದ್ಧ ನಾಗುವನು.

೨೩-೨೪. ಸಗಡೆಯ ಆಟದಲ್ಲಿ ಅಸಕ್ತರಾದ ರುಕ್ಮಿಬಲರಾಮರಿಗೆ ಪರಸ್ಪರ ದ್ವೇಷವನ್ನು ಹುಟ್ಟಿಸುವ ಕೃಷ್ಣನನ್ನು ಧ್ಯಾನಿಸುವವನಾಗಿ ಹಸುವಿನ ಸಗಡೆಯ ಗುಳಿಗೆಗಳನ್ನು ಮಿತ್ರರಿಗೆ ದ್ವೇಷ ಹುಟ್ಟಿಸುವವನಾಗಿ ಈ ಮಂತ್ರ ದಿಂದ ಒಂದು ಸಾವಿರ ಹೋಮ ಮಾಡಬೇಕು. ಹೀಗೆ ಪ್ರತಿದಿನವೂ ಮಾಡುತ್ತಾ ಎಳು ದಿನಗಳು ಆಚರಿಸಿದರೆ ಶತ್ರುಗಳಿಗೆ ಪರಸ್ಪರ ದ್ವೇಷವುಂಟಾಗುವುದು.

೨೫-೨೬. ಪ್ರಕಾಶಮಾನವಾದ ಅಗ್ನಿಯಂತೆ ಮುಖವುಳ್ಳ ಬಾಣ ಗಳಿಂದ ಹೊಡೆಯುತ್ತಿರುವ, ಗರುಡನ ಮೇಲೆ ಕುಳಿತಿರುವ, ಓಡಿಹೋಗು

ಧಾವಂತಂ ರಿಪುಸಂಘಾತಮನುಧಾವಂತಮಚ್ಯುತಂ |  
ಧ್ಯಾತ್ವಾ ಸಪ್ತಸಹಸ್ರಂ ತು ಜಪೇನ್ಮಂತ್ರಮನನ್ಯಧೀಃ || ೨೨೫ ||

ಉಚ್ಚಾಟನರ ಭವತ್ಯೇವ ಶತ್ರುಣಾಂ ಸಪ್ತಭಿದಿನೈಃ |  
ಧ್ಯಾಯನ್ನುತ್ ಕ್ಷಿಪ್ತವತ್ಸಂ ತು ಕಪಿತ್ಥಫಲಹಾರಿಣಂ || ೨೨೬ ||

ಪ್ರಜಪ್ತೇದಯುತಂ ಶತ್ರುಮುಚ್ಚಾಟಯತಿ ಕ್ಷಣಾತ್ |  
ಆತ್ಮಾನಂ ಕಂಸಮಥನಂ ಧ್ಯಾಯನ್ಮಂಚಾನಿಸಾತಿತಂ || ೨೨೭ ||

ಕಂಸಾತ್ಮಾನಂ ವ್ಯಕರ್ಷಂತಂ ಗತಾಸುಂ ತಂ ಜಪೇನ್ಮನುಂ |  
ರಿಪುಜನ್ಮಕ್ಷ್ಯವ್ಯಕ್ಷೋತ್ಥಸಮಿದ್ಧಿರಯುತಂ ನಿಶಿ || ೨೨೮ ||

ಜುಹುಯಾದೇವಮುಗ್ರೋಸಿ ಸಹತ್ನೋ ನಿಧನಂ ವ್ರಜೇತ್ |  
ಅಥನಾ ನಿಂಬತ್ಯೈಲಾಕ್ತೈರ್ಹುರ್ನೇದೇಧೋಭಿರಕ್ಷಜೈಃ || ೨೨೯ ||

ತ್ತಿರುವ ಶತ್ರುಸಂಘವನ್ನು ಹಿಂಬಾಲಿಸಿ ಓಡುತ್ತಿರುವ ಕೃಷ್ಣನನ್ನು ಧ್ಯಾನಿಸಿ, ಏಕಾಗ್ರಮನಸ್ಸಿನಿಂದ ಏಳುಸಾವಿರ ಮಂತ್ರಜಪವನ್ನು ಏಳು ದಿನಗಳು ಮಾಡಿದರೆ ಶತ್ರುಗಳಿಗೆ ತನ್ನ ದೇಶದಿಂದ ಉಚ್ಚಾಟನೆಯಾಗುವುದು.

೨೨೬-೨೨೭. ವತ್ಸುಕಾಸುರನನ್ನು ಮೇಲಕ್ಕೇರಿಸಿದ, ಕಪಿತ್ಥಫಲಹಾರಿಯಾದ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಹತ್ತುಸಾವಿರಮಂತ್ರಜಪಮಾಡಿದರೆ ಕೂಡಲೇ ಶತ್ರುಚ್ಚಾಟನೆಯಾಗುವುದು.

೨೨೭-೨೨೯ ಕಂಸ ಸಂಹಾರಕನಾದ ಕೃಷ್ಣಪರಮಾತ್ಮನನ್ನು ಧ್ಯಾನಿಸುತ್ತಾ, ಮಂಚದಿಂದ ಕೆಳಗೆ ಕೆಡಹಲ್ಪಟ್ಟ ಕಂಸನೆಂಬ ಶತ್ರುವಿಗೆ ಪ್ರಾಣಹೋದಂತೆ ಭಾವಿಸಿ, ಹತ್ತುಸಾವಿರಮಂತ್ರಜಪಮಾಡಿ ಶತ್ರುವಿನ ಜನ್ಮನಕ್ಷತ್ರವೃಕ್ಷದ ಸಮಿತ್ತುಗಳಿಂದ ರಾತ್ರಿಯ ಕಾಲದಲ್ಲಿ ಹತ್ತುಸಾವಿರ ಹೋಮ ಮಾಡಿದರೆ ಭಯಂಕರಶತ್ರುವೂ ಸಹ ನಾಶವಾಗುವನು.

೨೨೯-೨೩೦. ಅಥವಾ ಬೇವಿನ ಎಣ್ಣೆಯಲ್ಲಿ ನೆನೆಸಿದ ತಾರೇಗಿಡದ



ಅಯುತಂ ನಿಯತೋ ರಾತ್ರೌ ಮಾರಯೇದಚಿರಾದರೀನ್ |

ನಿಶಾರಿಷ್ಟದಲವ್ಯೋಷಕಾರ್ಪಾಸಾಸ್ಥಿ ಕಣೈರ್ನಿಶಿ || ೨೮೦ ||

ಹುನೇದೇರಂಡತೈಲಾಕ್ತೈಃ ಶ್ಮಶಾನೇ ರಿಪುಶಾಂತಯೇ |

ನ ಶಸ್ತ್ರಂ ಮಾರಣಂ ಕರ್ಮ ಕುರ್ಯಾಚ್ಚೇದಯುತಂ ಃ ಪೇತ್ || ೨೮೧ ||

ಸಾಯಸೈರ್ವಾ ಹುನೇತ್ತಾವಚ್ಛಾಂತಯೇ ಶಾಂತಮಾನಸಃ |

ಪಾರಿಜಾತಹರಂ ಕೃಷ್ಣಂ ಧ್ಯಾಯನ್ ಲಕ್ಷಂ ಜಪೇನ್ಮನುಂ || ೨೮೨ ||

ಸರ್ವತ್ರೈವ ಜಯಸ್ತಸ್ಯ ನ ಕದಾಚಿತ್ಪರಾಜಯಃ |

ನ್ಯಾಖ್ಯಾಮುದ್ರಾಕರಂ ಕೃಷ್ಣಂ ರಥಸ್ಥಂ ಭಾವಯನ್ ಜಪೇತ್ || ೨೮೩ ||

ಸಮಿತ್ತುಗಳಿಂದ ನಿಯಮ ಯುಕ್ತನಾಗಿ ರಾತ್ರಿಯ ಕಾಲದಲ್ಲಿ ಹತ್ತುಸಾವಿರ ಹೋಮ ಮಾಡಿದರೆ ಭಯಂಕರ ಶತ್ರುವೂ ಸಹ ನಾಶವನ್ನು ಹೊಂದುವನು.

೨೮೦-೨೮೧. ಹರಳೆಣ್ಣೆಯಲ್ಲಿ ನೆನೆಸಿದ ಆರಸಿನ, ಬೇವಿನೆಲೆ, ತ್ರಿಕಟು (ಶುಂಠಿ ಹಿಪ್ಪಲಿ ಮೆಣಸು) ಮತ್ತು ಹತ್ತಿಯ ಬೀಜ ಇವುಗಳಿಂದ ರಾತ್ರಿಯ ಹೊತ್ತು ಸ್ಮಶಾನದಲ್ಲಿ ಶತ್ರುನಾಶಕ್ಕಾಗಿ ಹೋಮ ಮಾಡಬೇಕು.

೨೮೧-೨೮೨. ಸಾಯಬೇಕೆಂಬ ಉದ್ದೇಶದಿಂದ ಮಾಡುವ ಕರ್ಮವು ಪ್ರಶಸ್ತವಲ್ಲ. ಒಂದು ವೇಳೆ ರಾಗಾದಿಗಳಿಂದ ಮಾಡಿದರೆ ಅದರ ಶಾಂತಿಗಾಗಿ ನಿರ್ವಹಿಸುವುದರಿಂದ ಹತ್ತುಸಾವಿರ ಮಂತ್ರಜಪಮಾಡಬೇಕು. ಅಥವಾ ಮಂತ್ರದಿಂದ ಹತ್ತುಸಾವಿರ ಪಾಯಸಹೋಮವನ್ನು ಮಾಡಬೇಕು.

೨೮೨-೨೮೩. ಪಾರಿಜಾತವನ್ನು ಪಹರಿಸಿದ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಒಂದು ಲಕ್ಷ ಮಂತ್ರಜಪಮಾಡುವವನಿಗೆ ಎಲ್ಲಾ ಸ್ಥಳಗಳಲ್ಲಿಯೂ, ಯಾವಾಗಲೂ ಜಯವೇ ಲಭಿಸುವುದು. ಅವನಿಗೆ ಎಲ್ಲಿಯೂ ಯಾವಾಗಲೂ ಪರಾಜಯವಾಗುವುದಿಲ್ಲ.

ಸಾರ್ಥೇ ದಿಶಂತಂ ಗೀತಾರ್ಥಂ ಧರ್ಮವೃದ್ಧ್ಯೈ ಸುಮಾನವಃ |  
ಸಾಲಾಶಪುಷ್ಪೈರ್ಮಧ್ವಕ್ತೈರ್ಲಕ್ಷಂ ವಿದ್ಯಾಪ್ತಯೇ ಹುನೇತ್ || ೨೮೪ ||

ರಾಷ್ಟ್ರಪೂರ್ಗ್ರಾಮವಸ್ತುನಾಂ ಶರೀರಸ್ಯಾಪಿ ರಕ್ಷಣೇ |  
ವಿಶ್ವರೂಪಧರಂ ಪ್ರೋದ್ಯದ್ಭಾನುಕೋಟಿಸಮಪ್ರಭಂ || ೨೮೫ ||

ಅಗ್ನಿಸೋಮಾತ್ಮಕಂ ಕೃಷ್ಣಂ ದ್ರುತಚಾಮೀಕರಪ್ರಭಂ |  
ಅರ್ಕಾಗ್ನಿದ್ಯೋತಿತಾಸ್ಯಾಂಘ್ರಿಸಂಕಜಂ ದಿವ್ಯಭೂಷಣಂ || ೨೮೬ ||

ನಾನಾಯುಧಧರಂ ವ್ಯಾಪ್ತವಿಶ್ವಾಕಾಶಾವಕಾಶಕಂ |  
ಧ್ಯಾತ್ವಾ ಲಕ್ಷಂ ಜಪೇನ್ಮಂತ್ರಂ ರಕ್ಷಣಾಯ ಸಮಾಹಿತಃ || ೨೮೭ ||

೨೮೩-೨೮೪. ರಥದಲ್ಲಿ ಕುಳಿತು ಅರ್ಜುನನಿಗೆ ಗೀತೋಪದೇಶವನ್ನು ಮಾಡುತ್ತಿರುವ, ಕೈಯಲ್ಲಿ ವ್ಯಾಖ್ಯಾನಮುದ್ರೆಯನ್ನು ಧರಿಸಿರುವ ಕೃಷ್ಣನನ್ನು ಧ್ಯಾನಿಸುತ್ತಾ ಸಜ್ಜನರು ಧರ್ಮ ಬುದ್ಧಿಯನ್ನು ಪಡೆಯುವುದಕ್ಕಾಗಿ ಈ ಮಂತ್ರ ಜಪಮಾಡಬೇಕು. ವಿದ್ಯೆಯನ್ನು ಸಂಪಾದಿಸುವುದಕ್ಕಾಗಿ ಅಜ್ಯಾದಿಮಧು ಪದಾರ್ಥಗಳಲ್ಲಿ ನೆನೆಸಿದ ಮುತ್ತುಗದ ಹೂವುಗಳಿಂದ ಒಂದು ಲಕ್ಷ ಹೋಮ ಮಾಡಬೇಕು.

೨೮೫-೨೮೬. ವಿಶ್ವರೂಪವನ್ನು ತಾಳಿದ, ಉದಯಿಸುತ್ತಿರುವ ಕೋಟಿ ಸೂರ್ಯರಿಗೆ ಸಮಾನವಾದ ಕಾಂತಿಯುಳ್ಳ, ಅಗ್ನಿಸೋಮಾಂತರ್ಗತನಾದ, ಕರಗಿಸಿದ ಬಂಗಾರದಂತೆ ಹೊಳೆಯುತ್ತಿರುವ, ಸೂರ್ಯಾಗ್ನಿಗಳಿಂದ ಪ್ರಕಾಶಿಸಿ ಲ್ಪಟ್ಟ ಮುಖ ಮತ್ತು ಪಾದ ಕಮಲಗಳುಳ್ಳ, ಮನೋಹರವಾದ ಅಭರಣಗಳನ್ನೂ ಮತ್ತು ನಾನಾವಿಧವಾದ ಆಯುಧಗಳನ್ನೂ ಧರಿಸಿರುವ, ವ್ಯಾಪಕವಾದ ಜಗದಾ ಕಾಶದೊಳಗೆ ವ್ಯಾಪಿಸಿರುವ ಕೃಷ್ಣನನ್ನು ಧ್ಯಾನಿಸಿ, ದೇಶ, ಪಟ್ಟಣ, ಹಳ್ಳಿ, ಸುವರ್ಣ ಮುಂತಾದ ವಸ್ತು ಮತ್ತು ಶರೀರ ಇವುಗಳ ರಕ್ಷಣೆಗಾಗಿ ಸಮಾಧಾನ ಚಿತ್ತದಿಂದ ಒಂದು ಲಕ್ಷ ಜಪಮಾಡಬೇಕು.

ರಕ್ತೈರ್ವನ್ಯಪ್ರಸೂನ್ಯೈರ್ಯೋ ದಿನಾದೌ ಪೂಜಯೇದ್ಧರಿಂ |

ದಿನಮಧ್ಯೋಕ್ತವಿಧಿನಾ ಜಪೇದ್ವೋತ್ತರಂ ಮನುಂ || ೨೮೮ ||

ಸಹಸ್ರಂ ಮಂಡಲಾನ್ಮಂತ್ರೀ ವಶಯೇನ್ಮುಖರಾನ್ವಿಜಾನ್ |

ಜಾತಿಪುಷ್ಪೈಃ ಕ್ಷತ್ರಿಯಾಂಶ್ಚ ಗೋಪನೇಷಧರಂ ಸ್ಮರನ್ || ೨೮೯ ||

ಧ್ಯಾಯನ್ ಕ್ರೀಡಾರತಂ ಕೃಷ್ಣಂ ರಕ್ತೈರಶ್ವಾರಿಪುಷ್ಪಕೈಃ |

ವಶಯೇದ್ವೈಶ್ಯಜಾತೀಯಾನ್ ಶೂದ್ರಾನ್ನೀಲೋತ್ಪಲೈಃ ಸ್ಮರನ್ || ೨೯೦ ||

೨೮೮-೨೮೯. ಅಡವಿಯಲ್ಲಿ ಬೆಳೆದ ಕೆಂಪುಹೂವುಗಳಿಂದ ಪ್ರತಿದಿನವೂ ಪ್ರಾತಃಕಾಲದಲ್ಲಿ ಮಧ್ಯಾಹ್ನ ಪೂಜೆಯ ವಿಧಾನದಿಂದ ಹರಿಯನ್ನು ಪೂಜಿಸಿ, ಒಂದು ಸಾವಿರದೆಂಟುಮಂತ್ರಜಪವನ್ನು ಪ್ರತಿದಿನವೂ ಮಾಡುತ್ತಾ ನಲವತ್ತು ದಿನಗಳು ಆಚರಿಸುವ ಮಂತ್ರಿಯು, ಪ್ರಧಾನರಾದ ಬ್ರಾಹ್ಮಣರುಗಳನ್ನು ವಶಪಡಿಸಿಕೊಳ್ಳುವನು.

೨೮೯. ಗೋಪಾಲಕ ವೇಷವನ್ನು ಧರಿಸಿದ ಕೃಷ್ಣನನ್ನು ಧ್ಯಾನಿಸುತ್ತಾ ಜಾಜೀ ಹೂವುಗಳಿಂದ ಹಿಂದೆ ಹೇಳಿದ ಪ್ರಕಾರ ಪೂಜೆ ಮಾಡಿ ದಶಾಕ್ಷರ ಮಂತ್ರ ನನ್ನು ಸಾವಿರದೆಂಟು ಸಾರಿ ಜಪ ಮಾಡುವವನು ಕ್ಷತ್ರಿಯರನ್ನು ಸ್ವಾಧೀನ ಪಡಿಸಿಕೊಳ್ಳುವನು.

೨೯೦. ಕ್ರೀಡಾಸಕ್ತನಾದ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಕೆಂಪು ಕರವೀರ ಪುಷ್ಪಗಳಿಂದ ಪೂರ್ವೋಕ್ತವಿಧಾನಾನುಸಾರ ಪೂಜಿಸಿ ಸಾವಿರದೆಂಟು ಜಪಮಾಡಿದರೆ ವೈಶ್ಯರನ್ನೂ, ಗಾನ ನರ್ತನಗಳಲ್ಲಿ ಆಸಕ್ತನಾದ ಕೃಷ್ಣನನ್ನು ಧ್ಯಾನಿಸುವವನಾಗಿ ಕನ್ನೈದಿಲಿ ಹೂವುಗಳಿಂದ ಪೂಜಿಸಿ ಸಾವಿರದೆಂಟು ಮಂತ್ರ ಜಪಮಾಡಿದರೆ ಶೂದ್ರರನ್ನೂ ವಶಪಡಿಸಿಕೊಳ್ಳಬಹುದು.

ಗೀತನೃತ್ಯರತಂ ಶ್ವೇತಪುಷ್ಪೈಃ ಸಾಜ್ಞೈಶ್ಚ ತಂಡುಲೈಃ |  
ಹುತ್ವಾನ್ವಹಂ ಸಸ್ತದಿನಂ ಭಸ್ಮ ಭಾಲೇ ಚ ಮೂರ್ಧನಿ || ೨೯೧ ||

ಧಾರಯನ್ವಶಯೇತ್ಕಾಂತಾಂ ಸಾಪಿ ತದ್ವತ್ಪತಿಂ ಧ್ರುವಂ |  
ತಾಂಬೂಲಂ ಕುಸುಮಂ ವಾಸೋಂಜನಂ ಚಂದನಮೇವ ಚ || ೨೯೨ ||

ಸಹಸ್ರಂ ಮನುನಾ ಜಪ್ತಂ ದದ್ಯಾದ್ಯಸ್ಮೈ ನರಾಯ ಚ |  
ಸೋಽಚಿರಾದೇವ ವಶಗಃ ಸಪುತ್ರೈಪಶುಬಾಂಧವಃ || ೨೯೩ ||

ವೃಂದಾರಣ್ಯಸ್ಥಿತಂ ಧ್ಯಾಯನ್ಬಲ್ಲವೀಸಂಯುತಂ ಹರಿಂ |  
ಅಸಾಮಾರ್ಗಸಮಿದ್ಧಿಸ್ತು ಹುತ್ವಾ ತು ವಶಯೇಜ್ಜಗತ್ || ೨೯೪ ||

ಸಂಪ್ರಾಪ್ಯ ಸದ್ಗುರೋರ್ದೀಕ್ಷಾಂ ಕೃಷ್ಣಂ ಯೋ ವಿಧಿನಾನ್ಮುನಾ |  
ಅರ್ಚಯೇದ್ವೈಷ್ಣವಶ್ರೇಷ್ಠಃ ಸೋಷ್ಟ್ವಸಿದ್ಧೀಶ್ವರೋ ಭವೇತ್ || ೨೯೫ ||

೨೯೧-೨೯೨. ತುಪ್ಪ ಅಕ್ಕಿಗಳಿಂದ ಸಹಿತವಾದ ಶ್ವೇತಪುಷ್ಪಗಳಿಂದ ಪ್ರತಿದಿನವೂ ಒಂದುಸಾವಿರ ಹೋಮ ಮಾಡುತ್ತಾ ಏಳು ದಿನಗಳು ಆಚರಿಸಿ ಅದರ ಭಸ್ಮವನ್ನು ಹಣೆ ಮತ್ತು ಶಿರಸ್ಸಿನಲ್ಲಿ ಧರಿಸುವವನು ಹೆಂಡತಿಯನ್ನೂ, ಈ ರೀತಿ ಆಚರಿಸುವ ಹೆಂಡತಿಯು ಗಂಡನನ್ನೂ ವಶಪಡಿಸಿಕೊಳ್ಳುವರು.

೨೯೨-೨೯೩. ತಾಂಬೂಲ, ಹೂವು, ವಸ್ತ್ರ, ಅಂಜನ (ಕಾಡಿಗೆ) ಮತ್ತು ಗಂಧ, ಇವುಗಳನ್ನು ದಶಾಕ್ಷರಮಂತ್ರದಿಂದ ಸಾವಿರಸಾರಿ ಅಭಿಮಂತ್ರಿಸಿ ಅದನ್ನು ಮಂತ್ರಿಯು ಯಾರಿಗೆ ಕೊಡುವನೋ ಅವನು ಕೂಡಲೇ ಪುತ್ರ, ಪಶು ಬಂಧುಗಳ ಸಹಿತನಾಗಿ ಮಂತ್ರಿಗೆ ವಶನಾಗುವನು.

೨೯೪. ವೃಂದಾರಣ್ಯದಲ್ಲಿ ಗೋಪಸ್ತ್ರೀಯರಿಂದ ಯುಕ್ತನಾಗಿ ಕ್ರೇಡಿಸುತ್ತಿದ್ದ ಕೃಷ್ಣನನ್ನು ಧ್ಯಾನಿಸುತ್ತಾ ಉತ್ತರಣೆಯ ಸಮಿತ್ತುಗಳಿಂದ ಕೋಮ ಮಾಡುವವನು ಲೋಕವನ್ನೇ ಸ್ವಾಧೀನಪಡಿಸಿಕೊಳ್ಳುವನು.

೨೯೫. ಸದ್ಗುರುವಿನಿಂದ ದೀಕ್ಷೆಯನ್ನು ಹೊಂದಿ ಈ ವಿಧಾನದಿಂದ ಕೃಷ್ಣನನ್ನು ಪೂಜಿಸುವ ವೈಷ್ಣವಶ್ರೇಷ್ಠನು ಅಷ್ಟಸಿದ್ಧೀಶ್ವರನಾಗುವನು.

ತಸ್ಯ ದರ್ಶನಮಾತ್ರೇಣ ವಾದಿನೋ ನಿಷ್ಪ್ರಭಾಃ ಸ್ಮೃತಾಃ |

ವಸೇತ್ಸರಸ್ವತೀ ವಕ್ತ್ರೇ ಗೃಹೇ ಚಾಪಿ ಸಭಾಸದಃ

|| ೨೯೬ ||

ಭುಕ್ತ್ವಾ ನಾನಾವಿಧಾನೋಗಾನಂತೇ ವಿಷ್ಣುಪದಂ ವ್ರಜೇತ್

|| ೨೯೭ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ತೃತೀಯಪಾದೇ  
ಕೃಷ್ಣಮಂತ್ರನಿರೂಪಣಂ ನಾಮಾಶೀತಮೋಽಧ್ಯಾಯಃ

೨೯೬-೨೯೭. ಅಂತಹ ಕೃಷ್ಣಪೂಜಕನ ದರ್ಶನಮಾತ್ರದಿಂದ ವಾದಿಗಳು ವಿಷಯ ತೋರದೇ ಪ್ರತ್ಯುತ್ತರಹೇಳಲು ಅಸಮರ್ಥರಾಗಿ ಪರಾಜಿತರಾಗುವರು. ಅವನ ಬಾಯಿಯಲ್ಲಿಯೇ ಸರಸ್ವತಿಯೂ, ಮನೆಯಲ್ಲಿ ಸಭಾಸದರೂ ವಾಸ ಮಾಡುವರು. ಅಂತಹವನು ಈ ಲೋಕದಲ್ಲಿ ನಾನಾವಿಧವಾದ ಭೋಗಗಳನ್ನನುಭವಿಸಿ ಕೊನೆಗೆ ವಿಷ್ಣುಸ್ಥಾನವಾದ ವೈಕುಂಠಕ್ಕೆ ಹೋಗುವನು. ಎಂದರೆ ಮುಕ್ತನಾಗುವನೆಂದು ತಾತ್ಪರ್ಯ.

ಇಂತು ಶ್ರೀ ನಾರದೀಯಪುರಾಣದೊಳು ಪೂರ್ವಭಾಗದ ತೃತೀಯ ಪಾದದಲ್ಲಿ ಕೃಷ್ಣಮಂತ್ರನಿರೂಪಣವೆಂಬ ಎಂಬತ್ತನೆಯ ಅಧ್ಯಾಯವು ಮುಗಿದುದು.

### ವಿಷಯ ಸಂಗ್ರಹ

ಅಷ್ಟಾದಶಾಕ್ಷರ ಮತ್ತು ದಶಾಕ್ಷರ ಕೃಷ್ಣಮಂತ್ರಗಳು ಅದರ ಅಂಗವಾದ ಮೂರ್ತಿಪಂಜರನ್ಯಾಸ, ವಿಭೂತಿಪಂಜರನ್ಯಾಸ, ಅಂಗನ್ಯಾಸ, ವರ್ಣನ್ಯಾಸ, ಪೂಜೆ ಹೋಮ ನಾನಾವಿಧ ವಶೀಕರಣಾದಿ ಪ್ರಯೋಗ ಮುಂತಾದುವೆಲ್ಲವೂ ಸಫರಿಕರವಾಗಿ ನಿರೂಪಿಸಲ್ಪಟ್ಟಿವೆ. ಕಿರೀಟಮಂತ್ರ, ಸುದರ್ಶನಮಂತ್ರಗಳೂ ಸಹ ಉಕ್ತವಾಗಿವೆ.

## ಏಕಾಶೀತಿತಮೋಽಧ್ಯಾಯಃ

ಶ್ರೀಸನತ್ಕುಮಾರ ಉನಾಚಿ

ಅಥ ಕೃಷ್ಣಸ್ಯ ಮಂತ್ರಾಣಾಂ ವಕ್ಷ್ಯೇ ಭೇದಾನ್ ಮುನೀಶ್ವರ |  
ಯಾನ್ಸಮಾರಾಧ್ಯ ಮನುಜಾಃ ಸಾಧಯಂತೀಷ್ಟಮಾತ್ಮನಃ || ೧ ||

ಶಕ್ತಿಶ್ರೀಮಾರಪೂರ್ವಶ್ಚ ಶ್ರೀಶಕ್ತಿಸ್ಮರಪೂರ್ವಕಃ |  
ಮಾರಶಕ್ತಿರಮಾಪೂರ್ವೋ ದಶಾರ್ಣಾ ಮನವಸ್ತ್ರಯಃ || ೨ ||

ಮುನಿಃ ಸ್ಯಾನ್ನಾರದಃ ಛಂದೋ ಗಾಯತ್ರೀ ದೇವತಾ ಪುನಃ |  
ಕೃಷ್ಣೋ ಗೋವಿಂದನಾಮಾತ್ರ ಸರ್ವಕಾಮಪ್ರದೋ ನೃಣಾಂ || ೩ ||

ಎಂಬತ್ತೊಂದನೆಯ ಅಧ್ಯಾಯವು

೧. ಸನತ್ಕುಮಾರನು ಹೇಳಿದನು :-ಮುನೀಶ್ವರನೇ! ಈಗ ಮನುಷ್ಯರು ಜಪಪೂಜಾದಿಗಳಿಂದ ತಮ್ಮ ಇಷ್ಟಾರ್ಥವನ್ನು ಸಾಧಿಸಿಕೊಳ್ಳಲನುಕೂಲವಾದ ನಾನಾವಿಧ ಕೃಷ್ಣಮಂತ್ರಗಳನ್ನು ಹೇಳುವೆನು.

೨. (ಶಕ್ತಿ= ಹ್ರೀಂ, ಶ್ರೀ= ಶ್ರೀಂ, ಮಾರ= ಕ್ಲೀಂ) “ಗೋಪೀಜನವಲ್ಲಭಾಯ ಸ್ವಾಹಾ” ಎಂಬುದು ದಶಾಕ್ಷರ ಕೃಷ್ಣಮಂತ್ರವು. ಇದು “ಹ್ರೀಂ ಶ್ರೀಂ ಕ್ಲೀಂ ಗೋಪೀಜನವಲ್ಲಭಾಯ ಸ್ವಾಹಾ, ಶ್ರೀಂ ಹ್ರೀಂ ಕ್ಲೀಂ ಗೋಪೀಜನವಲ್ಲಭಾಯ ಸ್ವಾಹಾ, ಕ್ಲೀಂ ಹ್ರೀಂ ಶ್ರೀಂ ಗೋಪೀಜನವಲ್ಲಭಾಯ ಸ್ವಾಹಾ” ಎಂಬುದಾಗಿ ಶಕ್ತ್ಯಾದಿ ಬೀಜಾಕ್ಷರಗಳ ಸ್ಥಾನ ವ್ಯತ್ಯಾಸದಿಂದ ಮೂರುಮಂತ್ರಗಳಾಗುವುವು.

೩. ಈ ಮಂತ್ರಕ್ಕೆ ನಾರದನು ಋಷಿ, ಗಾಯತ್ರಿಯು ಛಂದಸ್ಸು, ಗೋವಿಂದನಾಮಕನಾದ ಕೃಷ್ಣನು ದೇವತೆಯು. ಇದು ಮನುಷ್ಯರಿಗೆ ಸಕಲೇಷ್ಟಾರ್ಥಗಳನ್ನೂ ಕೊಡುತ್ತದೆ.

ಚಕ್ರೈಃ ಪೂರ್ವವದಂಗಳಾನಿ ತ್ರಯಾಣಾಮಪಿ ಕಲ್ಪಯೇತ್ |

ತತಃ ಕಿರೀಟಮನುನಾ ವ್ಯಾಪಕಂ ಹಿ ಸಮಾಚರೇತ್

|| ೪ ||

ಸುದರ್ಶನಸ್ಯ ಮನುನಾ ಕುರ್ಯಾದ್ಧಿಗ್ಬಂಧನಂ ತಥಾ |

ವಿಂಶತ್ಯರ್ಣೋಕ್ತವತ್ಕುರ್ಯಾದಾದ್ಯೇ ಧ್ಯಾನಾರ್ಚನಾದಿಕಂ

|| ೫ ||

ದ್ವಿತೀಯೇ ತು ದಶಾರ್ಣೋಕ್ತಂ ಧ್ಯಾನಪೂಜಾದಿಕಂ ಚರೇತ್ |

ತೃತೀಯೇ ತು ಹರಿಂ ಧ್ಯಾಯೇತ್ಸಮಾಹಿತಮನಾಃ ಸುಧೀಃ

|| ೬ ||

ಶಂಖಚಕ್ರಧನುರ್ಬಾಣ ಪಾಶಾಂಕುಶಧರಾರುಣಂ |

ದೋರ್ಭ್ಯಾಂ ಧೃತಂ ಧಮಂತಂ ಚ ವೇಣುಂ ಕೃಷ್ಣಂ ದಿನಾಕರೇ || ೭ ||

೪. ಮೂರುಮಂತ್ರಗಳಿಗೂ ಹಿಂದೆ ಹೇಳಿರುವಂತೆ ಚಕ್ರಗಳಿಂದ ಅಂಗಗಳನ್ನು ನ್ಯಾಸಮಾಡಬೇಕು. ಬಳಿಕ ಕಿರೀಟಮಂತ್ರದಿಂದ ಸರ್ವಾಂಗನ್ಯಾಸಮಾಡಬೇಕು.

೫. ಅಂತೆಯೇ ಸುದರ್ಶನಮಂತ್ರದಿಂದ ದಿಗ್ಬಂಧನೆ ಮಾಡಬೇಕು. ಮೊದಲನೆಯ ಮಂತ್ರಕ್ಕೆ ಅಂಗವಾದ ಧ್ಯಾನಪೂಜಾದಿಗಳನ್ನು ಇಷ್ಟತ್ತು ಅಕ್ಷರಗಳ ಮಂತ್ರಕ್ಕೆ ವಿಹಿತವಾಗಿರುವ ರೀತಿಯಲ್ಲಿ ಮಾಡಬೇಕು.

೬. ಎರಡನೆಯ ಮಂತ್ರಕ್ಕೆ ದಶಾಕ್ಷರಮಂತ್ರಕ್ಕೆ ವಿಹಿತವಾದ ರೀತಿಯಿಂದ ಧ್ಯಾನಪೂಜಾದಿಗಳನ್ನಾಚರಿಸಬೇಕು. ಮೂರನೆಯಮಂತ್ರವನ್ನು ಜಪಿಸುವಾಗ ಸಮಾಧಾನಚಿತ್ತದಿಂದ ಜ್ಞಾನಿಯು ಹೀಗೆ ಧ್ಯಾನಿಸಬೇಕು.

೭. ಧ್ಯಾನ:-ಶಂಖ, ಚಕ್ರ, ದನುಸ್ಸು, ಬಾಣ, ಪಾಶ, ಅಂಕುಶಗಳನ್ನು ಧರಿಸಿರುವ, ಕೆಂಪಗಿರುವ, ಕೊಳಲನ್ನು ಕೈಗಳಿಂದ ಹಿಡಿದುಕೊಂಡು ಊದುತ್ತಿರುವ ಕೃಷ್ಣನನ್ನು ಸೂರ್ಯಮಂಡಲದಲ್ಲಿ ಧ್ಯಾನಿಸಬೇಕು.

ಏವಂ ಧ್ಯಾತ್ವಾ ಜಪೇನ್ಮಂತ್ರಾನ್ಮಂಚಲಕ್ಷಂ ಪೃಥಕ್ ಸುಧೀಃ |  
 ಜುಹುಯಾತ್ಪದ್ಮಶಾಂಶೇನ ಪಾಯಸೇನ ಸಸರ್ಪಿಷಾ || ೮ ||

ಏವಂ ಸಿದ್ಧೇ ಮನೌ ಮಂತ್ರೀ ಕುರ್ಯಾತ್ಕಾಮ್ಯಾನಿ ಪೂರ್ವವತ್ |  
 ಶ್ರೀಶಕ್ತಿಃ ಕಾಮಃ ಕೃಷ್ಣಾಯ ಗೋವಿಂದಾಯಾಗ್ನಿಸುಂದರೀ || ೯ ||

ರವ್ಯರ್ಣೋ ಬ್ರಹ್ಮಗಾಯತ್ರೀಕೃಷ್ಣಾ ಋಷ್ಯಾದಯೋಽಸ್ಯ ತು |  
 ಬೀಜೈರ್ರಾಮಾಭಿಯುಗ್ಮಾರ್ಣೈಃ ಪಡಂಗಾನಿ ಪ್ರಕಲ್ಪಯೇತ್ || ೧೦ ||

ವಿಂಶತ್ಯರ್ಣೋದಿತಜಪಧ್ಯಾನದೋಮಾರ್ಚನಾದಿಕಂ |  
 ಕಿಂ ಬಹುಕ್ರೇನ ಮಂತ್ರೋಯಂ ಸರ್ವಾಭೀಷ್ಟಫಲಪ್ರದಃ || ೧೧ ||

೮. ಈ ರೀತಿಯಾಗಿ ಧ್ಯಾನಿಸಿ ಈ ಮಂತ್ರಗಳಲ್ಲಿ ಒಂದೊಂದನ್ನೂ ಐದು ಲಕ್ಷಗಳಂತೆ ಜಪಿಸಬೇಕು. ಅದರ ಹತ್ತನೆಯ ಒಂದುಭಾಗದಷ್ಟು ಘೃತ ಸಹಿತ ಪಾಯಸದಿಂದ ಹೋಮಮಾಡಬೇಕು.

೯. ಈ ರೀತಿ ಆಚರಿಸಿ ಸಿದ್ಧಿಯನ್ನು ಪಡೆದ ಮಂತ್ರಿಯು ಹಿಂದೆ ಹೇಳಿರುವಂತೆ ಕಾಮ್ಯಪ್ರಯೋಗಗಳನ್ನಾಚರಿಸಬೇಕು.

(ಶ್ರೀ= ಶ್ರೀಂ, ಶಕ್ತಿ= ಹ್ರೀಂ, ಕಾಮ= ಕ್ಲೀಂ, ಅಗ್ನಿಸುಂದರೀ= ಸ್ವಾಹಾ, ರವಿ= ಹನ್ನೆರಡು) “ಶ್ರೀಂ ಹ್ರೀಂ ಕ್ಲೀಂ ಕೃಷ್ಣಾಯ ಗೋವಿಂದಾಯ ಸ್ವಾಹಾ” ಎಂಬುದು ದ್ವಾದಶಾಕ್ಷರ ಕೃಷ್ಣಮಂತ್ರವು.

೧೦. ಇದಕ್ಕೆ ಬ್ರಹ್ಮನು ಋಷಿ, ಗಾಯತ್ರೀ ಭಂದಸ್ಸು, ಕೃಷ್ಣನೇ ದೇವತೆಯು. ಮೂರುಬೀಜಾಕ್ಷರಗಳು, “ಕೃಷ್ಣಾಯ” ಎಂಬ ಪದ “ಗೋವಿಂದಾಯ” ಎಂಬ ನಾಲ್ಕುಕ್ಷರಗಳ ಪದ ಮತ್ತು “ಸ್ವಾಹಾ” ಎಂಬ ಎರಡು ಅಕ್ಷರಗಳ ಪದ ಈ ಆರರಿಂದ ಪಡಂಗನ್ಯಾಸ ಮಾಡಬೇಕು.

೧೧. ಹಿಂದೆ ಹೇಳಿದ ಇಪ್ಪತ್ತು ಅಕ್ಷರಮಂತ್ರದ ಅಂಗವಾಗಿ ವಿಧಿಸಿರುವ ರೀತಿಯಿಂದ ಜಪ, ಧ್ಯಾನ, ಹೋಮ, ಪೂಜೆ ಮುಂತಾದುವುಗಳನ್ನು ಈ ಮಂತ್ರಕ್ಕೂ ಆಚರಿಸಬೇಕು. ಹೆಚ್ಚುಹೇಳಿದುದರಿಂದೇನು? ಈ ಮಂತ್ರವು ಸಮಸ್ತಾಭಿಷ್ಟಗಳನ್ನೂ ಕೊಡುತ್ತದೆ.



ಶ್ರೀಶಕ್ತಿಸ್ಮರಪೂರ್ವೋಽಂಗಜನ್ಮಶಕ್ತಿರಮಾಂತಿಕಃ |

ದಶಾಕ್ಷರಃ ಸ ಏನಾದೌ ಪ್ರೋಕ್ತಃ ಶಕ್ತಿರಮಾಯುತಃ || ೧೨ ||

ಮಂತ್ರೌ ಷೋಡಶರವ್ಯರ್ಣೌ ಚಕ್ರೈರಂಗಾನಿ ಕಲ್ಪಯೇತ್ |

ವರದಾಭಯಹಸ್ತಾಭ್ಯಾಂ ಶ್ಲಿಷ್ಯಂತಂ ಸ್ವಾಂಕಗೇ ಪ್ರಿಯೇ || ೧೩ ||

ಪದ್ಮೋತ್ಪಲಕರೇ ತಾಭ್ಯಾಂ ಶ್ಲಿಷ್ಯಂ ಚಕ್ರದರೋಜ್ಜಲಂ |

ಧ್ಯಾತ್ವೈವಂ ಪ್ರಜಪೇಲ್ಲಕ್ಷದಶಕಂ ತದ್ವಶಾಂಶತಃ || ೧೪ ||

ಆಜ್ಞೈರ್ಹುತ್ವಾ ತತಃ ಸಿದ್ಧೌ ಭವೇತಾಂ ಮಂತ್ರನಾಯಕೌ |

ಸರ್ವಕಾಮಪ್ರದೌ ಸರ್ವಸಂಪತ್ತೈರ್ಭಾಗ್ಯದೌ ನೈಷಾಂ || ೧೫ ||

೧೨-೧೩. (ಸ್ಮರ= ಕ್ಲೇಂ, ಅಂಗಜನ್ಮ= ಕ್ಲೇಂ, ರಮಾ= ಶ್ರೀಂ, ದಶಾಕ್ಷರ= ಗೋಪೀಜನವಲ್ಲಭಾಯ ಸ್ವಾಹಾ) “ ಶ್ರೀಂ ಹ್ರೀಂ ಕ್ಲೇಂ ಗೋಪೀ ಜನವಲ್ಲಭಾಯ ಸ್ವಾಹಾ) ಕ್ಲೇಂ ಹ್ರೀಂ ಶ್ರೀಂ ” ಎಂಬುದು ಹದಿನಾರು ಅಕ್ಷರಗಳ ಕೃಷ್ಣಮಂತ್ರವು. “ ಹ್ರೀಂ ಶ್ರೀಂ ಗೋಪೀಜನವಲ್ಲಭಾಯ ಸ್ವಾಹಾ ” ಎಂಬುದು ಹನ್ನೆರಡಕ್ಷರಗಳ ಕೃಷ್ಣಮಂತ್ರವು. ಇವೆರಡಕ್ಕೂ ಹಿಂದೆ ಹೇಳಿರುವಂತೆ ಚಕ್ರಗಳಿಂದ ಅಂಗಗಳನ್ನು ನ್ಯಾಸಮಾಡಬೇಕು.

೧೩-೧೪. ಧ್ಯಾನ:-ಪದ್ಮ ಮತ್ತು ನೀಲೋತ್ಪಲಗಳನ್ನು ಕರದಲ್ಲ ಪಿಡಿದಿರುವ, ತನ್ನ ತೊಡೆಯಮೇಲೆ ಕುಳಿತಿರುವ ರುಕ್ಮಿಣೀ ಸತ್ಯಭಾಮೆಯರನ್ನು ವರದಾಭಯಹಸ್ತಗಳಿಂದ ಆಲಂಗಿಸಿಕೊಂಡಿರುವ, ಆ ರುಕ್ಮಿಣೀ ಸತ್ಯಭಾಮೆಯ ರಿಂದ ಆಲಿಂಗನಮಾಡಿಸಿಕೊಳ್ಳಲ್ಪಟ್ಟಿರುವ, ಚಕ್ರಶಂಖಗಳಿಂದ ಪ್ರಕಾಶಮಾನನಾದ ಕೃಷ್ಣನನ್ನು ಧ್ಯಾನಿಸಬೇಕು.

೧೪-೧೫. ಈ ಮಂತ್ರಗಳನ್ನು ಹತ್ತುಲಕ್ಷಜಪಮಾಡಿ, ಒಂದುಲಕ್ಷ ಘೃತಹೋಮಮಾಡಿದರೆ ಮಂತ್ರದೇವತೆಗಳು ಸಂತುಷ್ಟರಾಗಿ ಸಕಲಸಂಪತ್ತು, ಸೌಭಾಗ್ಯ ಹೆಚ್ಚೀನು? ಇಷ್ಟಾರ್ಥಗಳೆಲ್ಲವನ್ನೂ ಆರಾಧಕಮನುಜರಿಗೆ ಕೊಡುವರು.

ಅಸ್ವಾದಶಾರ್ಣಃ ಕಾಮಾಂತೋ ಮನುಃ ಸುತಧನಪ್ರದಃ |  
ನಾರದೋಽಸ್ಯ ಮುನಿಶ್ಫಂದೋ ಗಾಯತ್ರೀ ದೇವತಾ ಮನೋಃ || ೧೬ ||

ಕೃಷ್ಣಃ ಕಾಮೋ ಬೀಜಮುಕ್ತಂ ಶಕ್ತಿರ್ವಹ್ನಿಪ್ರಿಯಾ ಮತಾ |  
ಷಡ್ಧೀರ್ಭಾಢ್ಯೇನ ಬೀಜೇನ ಷಡಂಗಾನಿ ಸಮಾಚರೇತ್ || ೧೭ ||

ಪಾಣೌ ಸಾಯಸಪಕ್ತಂ ಚ ದಕ್ಷೇ ಹೈಯಂಗವೀನಕಂ |  
ವಾನೇ ದಧದ್ಧಿವ್ಯದಿಗಂಬರೋ ಗೋಪೀಸುತೋಽವತು || ೧೮ ||

ಧ್ಯಾತ್ವೈವಂ ಪ್ರಜಪೇನ್ಮಂತ್ರಂ ದ್ವಾತ್ರಿಂಶಲ್ಲಕ್ಷಮಾನತಃ |  
ದಶಾಂಶಂ ಜುಹುಯಾದಗ್ನೌ ಸಿತಾಢ್ಯೇನ ಪಯೋಂಧಸಾ || ೧೯ ||

೧೬. ಕೊನೆಯಲ್ಲಿ ' ಕ್ಲೀಂ ' ಎಂಬ ಕಾಮಬೀಜವನ್ನು ಸೇರಿಸಿದ, ಹಿಂದೆ ಹೇಳಿರುವ ಹದಿನೆಂಟುಅಕ್ಷರಗಳ ಮಂತ್ರ ಎಂದರೆ " ಕ್ಲೀಂ ಕೃಷ್ಣಾಯ ಗೋವಿಂದಾಯ, ಗೋಪೀಜನವಲ್ಲಭಾಯ ಸ್ವಾಹಾ ಕ್ಲೀಂ " ಎಂಬ ಮಂತ್ರವು ಜಪಿಸುವವನಿಗೆ ಮಕ್ಕಳು ಮತ್ತು ಐಶ್ವರ್ಯವನ್ನು ಕೊಡುವುದು. ಈ ಮಂತ್ರಕ್ಕೆ ನಾರದನು ಋಷಿ, ಗಾಯತ್ರೀ ಛಂದಸ್ಸು, ಕೃಷ್ಣನೇ ದೇವತೆಯು.

೧೭. " ಕ್ಲೀಂ " ಎಂಬುದು ಬೀಜ, ' ಸ್ವಾಹಾ ' ಎಂಬುದು ಶಕ್ತಿಯು " ಕ್ಲಾಂ, ಕ್ಲೀಂ " ಇತ್ಯಾದಿಯಾಗಿ ಅರು ದೀರ್ಘಸ್ವರಯುಕ್ತವಾದ ಬೀಜಾಕ್ಷರಗಳಿಂದ ಷಡಂಗನ್ಯಾಸಮಾಡಬೇಕು.

೧೮. ಧ್ಯಾನಃ-ಒಲಗೈಯಲ್ಲಿ ಪಕ್ವವಾಗಿ ರುಚಿಕರವಾದ ಪಾಯಸವನ್ನೂ ಎಡಗೈಯಲ್ಲಿ ಹಸುವಿನ ಮೊಸರಿನಿಂದ ಆಗಲೇ ತೆಗೆದ ಬೆಣ್ಣೆಕಾಯಿಸಿದ ತುಪ್ಪವನ್ನೂ ಧರಿಸಿರುವ, ಮನೋಹರಸ್ವರೂಪನು, ದಿಗಂಬರನೂ ಆಗಿರುವ ಗೋಪೀಕುಮಾರನು ನಮ್ಮನ್ನು ರಕ್ಷಿಸಲಿ ಎಂದು ಧ್ಯಾನಿಸಬೇಕು.

೧೯. ಈ ಮಂತ್ರವನ್ನು ಮೂವತ್ತೆರಡುಲಕ್ಷಜಪಿಸಿ, ಸಕ್ಕರೆ ಮತ್ತು ಕ್ಷೀರಾನ್ನಗಳಿಂದ ಜಪದ ಹತ್ತನೆಯ ಒಂದುಭಾಗದಷ್ಟು ಅಗ್ನಿಯಲ್ಲಿ ಹೋಮ ಮಾಡಬೇಕು.

ಪೂರ್ವೋಕ್ತೇ ನೈಷ್ಠನೇ ಪೀಠೇ ಯಜೇದಷ್ಟಾದಶಾರ್ಣವತ್ |

ಪದ್ಮಸ್ಥಂ ಕೃಷ್ಣಮಭ್ಯರ್ಚ್ಯ ತರ್ಪಯೇತ್ತನ್ಮುಖಾಂಬುಜೇ || ೨೦ ||

ಕ್ಷೀರೇಣ ಕದಲೀಪಕ್ಷ್ಪದ್ಧಾ ಹೈಯಂಗನೇನ ಚ |

ಪುತ್ರಾರ್ಥೇ ತರ್ಪಯೇದೇವಂ ವತ್ಸರಾಲ್ಲಭತೇ ಸುತಂ || ೨೧ ||

ಯದ್ಯದಿಚ್ಛತಿ ತತ್ಸರ್ವಂ ತರ್ಪಣಾದೇವ ಸಿದ್ಧತಿ |

ವಾಕ್ಯಮೋ ಜೀಯುತಂ ಕೃಷ್ಣಪದಂ ಮಾಯಾ ತತಃ ಪರಂ || ೨೨ ||

ಗೋವಿಂದಾಯ ರಮಾ ಪಶ್ಚಾದ್ದಶಾರ್ಣಂ ಚ ಸಮುದ್ಧರೇತ್ |

ಮನುಸ್ವರಯುತಃ ಸರ್ಗಯುಕ್ತೋಂತೇ ಭೃಗುರೀರಿತಃ || ೨೩ ||

ದ್ವಾವಿಂಶತ್ಯಕ್ಷರೋ ಮಂತ್ರೋ ವಾಗೀಶತ್ಸಪ್ರದಾಯಕಃ |

ಋಷಿಃ ಸ್ಯಾನ್ನಾರದಶ್ಚಂದೋ ಗಾಯತ್ರೀ ದೇವತಾ ಪುನಃ || ೨೪ ||

೨೦. ಅಷ್ಟಾದಶಾರ್ಣವ ಮಂತ್ರಕ್ಕೆ ಹೇಳಿರುವಂತೆ ಪೂರ್ವೋಕ್ತನೈಷ್ಠನ ಪೀಠದಲ್ಲಿ ಪದ್ಮಸ್ಥನಾದ ಕೃಷ್ಣನನ್ನು ಪೂಜಿಸಿ ಅವನ ಮುಖಕಮಲದಲ್ಲಿ ತರ್ಪಣಮಾಡಬೇಕು.

೨೧. ಪುತ್ರರನ್ನು ಬಯಸುವವನು ಹಾಲು, ಪಕ್ಷವಾದ ಬಾಳೆಹಣ್ಣು, ಮೊಸರು, ಗೋಘೃತ ಇವುಗಳಿಂದ ತರ್ಪಣಕೊಡಬೇಕು. ಹೀಗೆಮಾಡಿದರೆ ಒಂದುವರ್ಷದೊಳಗಾಗಿ ಮಗನನ್ನು ಪಡೆಯುವನು.

೨೨-೨೪. ಅವನಿಗೆ ಇಷ್ಟವಾದುದೆಲ್ಲವೂ ತರ್ಪಣದಿಂದಲೇ ಸಿದ್ಧಿಸುತ್ತದೆ.

(ವಾಕ್= ಐಂ, ಕಾಮ= ಕ್ಲೀಂ, ಮಾಯಾ= ಪ್ರೀಂ, ರಮಾ= ಶ್ರೀಂ, ಮನುಸ್ವರ= ಔ, ಸರ್ಗ= ಃ, ಭೃಗು= ಸ) “ ಐಂ ಕ್ಲೀಂ ಕೃಷ್ಣಾಯ ಪ್ರೀಂ ಗೋವಿಂದಾಯ ಶ್ರೀಂ ಗೋಪೀಜನವಲ್ಲಭಾಯ ಸ್ವಾಹಾ ಸೌಃ ” ಎಂಬುದು ಇಪ್ಪತ್ತೆರಡು ಅಕ್ಷರಗಳಮಂತ್ರವು, ಇದು ವಾಕ್ಸಿದ್ಧಿಯನ್ನುಂಟುಮಾಡುತ್ತದೆ.

ವಿದ್ಯಾಪ್ರದಶ್ಚ ಗೋಪಾಲಃ ಕಾಮೋ ಬೀಜಂ ಪ್ರಕೀರ್ತಿತಂ |  
 ಶಕ್ತಿಸ್ತು ವಾಗ್ಧವಂ ವಿದ್ಯಾಸ್ರಾಪ್ರಯೇ ವಿನಿಯೋಜನಾ || ೨೫ ||

ವಾನೋರ್ಧ್ವಹಸ್ತೇ ದಧತಂ ವಿದ್ಯಾಪುಸ್ತಕಮುತ್ತಮಂ |  
 ಅಕ್ಷಮಾಲಾಂ ಚ ದಕ್ಷೋರ್ಧ್ವೇ ಸ್ಫಾಟಿಕೀಂ ಮಾತೃಕಾಮಯಿಾಂ || ೨೬ ||

ಶಬ್ದಬ್ರಹ್ಮಮಯಂ ವೇಣುಮಧಃ ಸಾಣೆದ್ವಯೇ ಪುನಃ |  
 ಗಾಯಂತಂ ಪೀತವಸನಂ ಶ್ಯಾಮಲಂ ಕೋಮಲಭವಿಂ || ೨೭ ||

ಬರ್ಹಾವತಂಸಂ ಸರ್ವಜ್ಞಂ ಸೇವಿತಂ ಮುನಿಪುಂಗವೈಃ |  
 ಧ್ಯಾತ್ವೈವಂ ಪ್ರಮದಾನೇಶವಿಲಾಸಂ ಭುವನೇಶ್ವರಂ || ೨೮ ||

ನೇದಲಕ್ಷಂ ಜಪೇನ್ಮಂತ್ರಂ ಕಿಂಶುಕೈಸ್ತದ್ವಶಾಂಶತಃ |  
 ಹುತ್ವಾ ತು ಪೂಜಯೇನ್ಮಂತ್ರೀ ವಿಂಶತ್ಯರ್ಣವಿಧಾನತಃ || ೨೯ ||

೨೪-೨೫. ಇದಕ್ಕೆ ನಾರದನು ಋಷಿ, ಗಾಯತ್ರೀ ಛಂದಸ್ಸು, ವಿದ್ಯಾ ಪ್ರದನಾದ ಗೋಪಾಲನೇ ದೇವತೆ, “ ಕ್ಲೀಂ ” ಎಂಬುದು ಬೀಜ, “ ಐಂ ” ಎಂಬುದು ಶಕ್ತಿ, ಇದರ ಜಪಾದಿಗಳಿಗೆ ವಿದ್ಯಾಲಾಭವೇ ಪ್ರಯೋಜನವು.

೨೬-೨೮. ಧ್ಯಾನ:-ಮೇಲಿನ ಎಡಗೈಯಲ್ಲಿ ಉತ್ಕೃಷ್ಟವಾದ ವೇದಾಂತ ಪುಸ್ತಕವನ್ನೂ, ಮೇಲಿನ ಬಲಗೈಯಲ್ಲಿ ಐವತ್ತು ಮಾತೃಕಾಕ್ಷರಗಳಂತಿರುವ ಸ್ಫಟಿಕಮಣಿಗಳ ಅಕ್ಷಮಾಲೆಯನ್ನೂ ಧರಿಸಿರುವ, ಕೆಳಗಣ ಎರಡು ಕೈಗಳಿಂದಲೂ ಶಬ್ದಬ್ರಹ್ಮಮಯವಾದ ವೇಣುರಂಧ್ರವನ್ನು ಹಿಡಿದು ಬಾರಿಸುತ್ತಿರುವ, ಪೀತಾಂಬರಧಾರಿಯು, ನೀಲಮೇಘಶ್ಯಾಮನು, ಮನೋಹರಕಾಂತಿಯುಳ್ಳವನು, ನವಿಲುಗರಿಯಿಂದ ನಿರ್ಮಿತವಾದ ಶಿರೋಭೂಷಣವುಳ್ಳವನು, ಸರ್ವಜ್ಞನು, ಮುನಿವರ್ಮರಿಂದ ಸೇವಿಸಲ್ಪಡುತ್ತಿರುವವನು ಮತ್ತು ಸ್ತ್ರೀವೇಷಧಾರಿಯೂ ಆದ ಚತುರ್ದಶಲೋಕಾಧಿಪತಿ ಶ್ರೀಕೃಷ್ಣನನ್ನು ಧ್ಯಾನಿಸಬೇಕು.

೨೯. ಈ ಮಂತ್ರವನ್ನು ನಾಲ್ಕುಲಕ್ಷ ಜಪವಗಾಡಬೇಕು. ಬಳಿಕ ಮುತ್ತಗದಹೂವಿನಿಂದ ನಲವತ್ತುಸಾವಿರ ಹೋಮವಗಾಡಿ, ವಿಶಂತ್ಯಕ್ಷರ

ಏವಂ ಯೋ ಭಜತೇ ಮಂತ್ರಂ ಭವೇದ್ವಾಗೀಶ್ವರಸ್ಮು ಸಃ |

ಅದೃಷ್ಟಾನ್ಯಪಿ ಶಾಸ್ತ್ರಾಣಿ ತಸ್ಯ ಗಂಗಾತರಂಗವತ್ || ೩೦ ||

ತಾರಃ ಕೃಷ್ಣಯುಗಂ ಸಶ್ಚಾನ್ಮಹಾಕೃಷ್ಣ ಇತೀರಯೇತ್ |

ಸರ್ವಜ್ಞತ್ವಂ ಪ್ರಶಬ್ದಾಂತೇ ಸೀದಮೇಗ್ನಿಶ್ಚ ಮಾರಮ || ೩೧ ||

ಣಾಂತೇ ವಿದ್ಯೇಶ ವಿದ್ಯಾಮಾಶು ಪ್ರಯಚ್ಛ ತತಶ್ಚ ಮೇ |

ತ್ರಯಸ್ತ್ರಿಂಶದಕ್ಷರೋಽಯಂ ಮಹಾವಿದ್ಯಾಪ್ರದೋ ಮನುಃ || ೩೨ ||

ನಾರದೋಽಸ್ಯ ಮುನಿಶ್ಚಂದೋಽನುಷ್ಟುಪ್ ಕೃಷ್ಣೋಽಸ್ಯ ದೇವತಾ |

ಸಾದ್ಯಃ ಸರ್ವೇಣ ಪಂಚಾಂಗಂ ಕೃತ್ವಾ ಧ್ಯಾಯೇತ್ತತೋ ಹರಿಂ || ೩೩ ||

ಮಂತ್ರೋಕ್ತ ವಿಧಾನಾನುಸಾರವಾಗಿ ಮಂತ್ರಿಯು ಮಂತ್ರದೇವತೆಯನ್ನು ಪೂಜಿಸಬೇಕು.

೩೦. ಈ ರೀತಿಯಾಗಿ ಈ ಮಂತ್ರವನ್ನು ಜಪಾದಿಗಳಿಂದ ಆರಾಧಿಸುವವನು ವಾಗೀಶ್ವರನಾಗುವನು. ಅಂತಹವನ ಮುಖದಿಂದ ಓದದಿರುವ ಶಾಸ್ತ್ರಗಳೂ ಸಹ ಗಂಗಾನದಿಯ ಅಲೆಗಳಂತೆ ನಿರರ್ಗಳವಾಗಿ ಹೊರಡುವುವು.

೩೧-೩೨. 'ಓಂ ಕೃಷ್ಣಕೃಷ್ಣ ಮಹಾಕೃಷ್ಣ ಸರ್ವಜ್ಞತ್ವಂ ಪ್ರಸೀದ ಮೇ | ರಮಾರಮಣ ವಿದ್ಯೇಶ ವಿದ್ಯಾಮಾಶು ಪ್ರಯಚ್ಛ ಮೇ' ಇದು ಮೂವತ್ತು ಮೂರು ಅಕ್ಷರಗಳ ಕೃಷ್ಣಮಂತ್ರವು, ಮಹಾವಿದ್ಯೆಯನ್ನು ಕೊಡುತ್ತದೆ.

೩೩. ಈ ಮಂತ್ರಕ್ಕೆ ನಾರದನು ಋಷಿ, ಅನುಷ್ಟುಪ್ ಛಂದಸ್ಸು, ಕೃಷ್ಣನು ದೇವತೆ. ನಾಲ್ಕುಪಾದಗಳು ಮತ್ತು ಸಮಗ್ರಮಂತ್ರದಿಂದ ಪಂಚಾಂಗ ನ್ಯಾಸಮಾಡಿ ಹರಿಯನ್ನು ಹೀಗೆ ಧ್ಯಾನಿಸಬೇಕು.

ದಿವ್ಯೋದ್ಯಾನೇ ವಿವಸ್ವತ್ತ್ಪ್ರತಿಮಮಣಿಮಯೇ ಮಂಡಸೇ ಯೋಗಪೀಠೇ  
ಮುಧ್ಯೇ ಯಃ ಸರ್ವವೇದಾಂತಮಯಸುರತರೋಃ ಸಂನಿವಿಷ್ಟೋ-

ಮುಕುಂದಃ |

ನೇದ್ಯೈಃ ಕಲ್ಪದ್ವೈರೂಪೈಃ ಶಿಖರಿತತಸಮಾಲಂಬಿಕೋಶೈಶ್ಚ ತುರ್ಭಿಃ

ನ್ಯಾಯೈಸ್ತುಕೈಃ ಪುರಾಣೈಃ ಸ್ಮೃತಿಭಿರಭಿವೃತ್ತಸ್ತಾದೃಶೈಶ್ಚಾ ಮರಾದ್ಯೈಃ ||

ದದ್ಯಾದ್ವಿಭೃತ್ಪರಾಗ್ನೌರಸಿ ದರಮುರಲೀಪುಷ್ಪಬಾಣೇಕ್ಷುಚಾಪಾ

ನಕ್ಷತ್ರಕ್ವಾರ್ಣಕುಂಭಾ ಸ್ಮರಲಲಿತವಪುರ್ದಿವ್ಯಭೂಷಾಂಗರಾಗಃ |

ವ್ಯಾಖ್ಯಾಂ ವಾನೋ ವಿತಸ್ತನ್ ಸ್ಫುಟರುಚಿರಪದೋ ನೇಣುನಾ ವಿಶ್ವಮಾತ್ರೇ  
ಶಬ್ದಬ್ರಹ್ಮೋದ್ಭವೇನ ಶ್ರಿಯಮರುಣರುಚಿರ್ವಲ್ಲವೀವಲ್ಲಭೋ ನಃ || ೩೫ ||

೩೪-೩೫. ಮನೋಹರವಾದ ವಿಹಾರ ವನದಲ್ಲಿ ಸೂರ್ಯನಿಗೆ ಸಮಾನವಾದ ರತ್ನಗಳಿಂದ ರಚಿಸಿದ ಮಂಟಪದಲ್ಲಿ ಸಮಸ್ತ ವೇದಾಂತಗಳೆಂಬ ಕಲ್ಪವೃಕ್ಷದ ಅಡಿಯಲ್ಲಿ ಹಾಕಿದ್ದ ಯೋಗಪೀಠಮಧ್ಯದಲ್ಲಿ ಕುಳಿತಿರುವ, ನೂರಾರು ವೃಕ್ಷಗಳಲ್ಲಿ ಜೋಲುತ್ತಿರುವ ಮಗ್ಗುಗಳಂತೆ ನೂರಾರುಶಾಖೆಗಳನ್ನೊಳಗೊಂಡ ಕಲ್ಪವೃಕ್ಷದಂತಿರುವ ನಾಲ್ಕುವೇದಗಳು ನ್ಯಾಯ ತರ್ಕ ಪುರಾಣ ಮತ್ತು ಸ್ಮೃತಿ ಇವುಗಳಿಂದ ಹೊಗಳಿಸಿಕೊಳ್ಳಲ್ಪಡುತ್ತಿರುವ, ಅಂತಹ ದೇವತೆಗಳೇ ಮುಂತಾದವರಿಂದ ಪರಿವೃತನಾದ, ಕರಾಗ್ರಗಳಲ್ಲಿ ಶಂಖ, ವೇಣು, ಪದ್ಮ, ಬಾಣ, ಕಬ್ಬಿನ ಬಿಲ್ಲು, ಅಕ್ಷಮಾಲೆ, ಪೂರ್ಣಕುಂಭ ಇವುಗಳನ್ನು ಧರಿಸಿರುವ, ಮನ್ಮಥನಂತೆ ಮನೋಹರಶರೀರನಾದ, ಉತ್ತಮಾಲಂಕಾರಗಳಿಂದ ಅಂಗರಾಗವನ್ನು ಹೊಂದಿರುವ, ಎಡಪಾರ್ಶ್ವದಲ್ಲಿ ವ್ಯಾಖ್ಯಾನನಾಡುತ್ತಿರುವ, ಜಗತ್ತಿನಲ್ಲಿಲ್ಲಾ ಶಬ್ದಬ್ರಹ್ಮವ್ಯಂಜಕವಾದ ಕೊಳಲಿನಿಂದ ಸ್ಫುಟ ಮತ್ತು ಮನೋಹರವಾಗಿ ಹಾಡುತ್ತಿರುವ, ಅರುಣನಂತೆ ಕಾಂತಿಯುಳ್ಳ, ಗೋಪೀಜನಪ್ರಿಯನಾದ ಮುಕುಂದನು ನಮಗೆ ಸಂಪತ್ತನ್ನು ಕೊಡಲಿ.

ಏವಂ ಧ್ಯಾತ್ವಾ ಜಪೇಲ್ಲಕ್ಷಂ ದಶಾಂಶಂ ಸಾಯಸೈಹುರ್ನೇತ್ |  
 ಅಷ್ಟಾದಶಾರ್ಣವತ್ಕುರ್ಯಾದ್ಯಜನಂ ಚಾಸ್ಯ ಮಂತ್ರವಿತ್ || ೩೬ ||  
 ತಾರೋ ನನೋ ಭಗವತೇ ನಂದಪುತ್ರಾಯ ಸಂವದೇತ್ |  
 ಆನಂದವಪುಷೇ ಸಶ್ವಾದ್ವಶಾರ್ಣಂತ್ವದನಂತರಂ || ೩೭ ||  
 ಅಷ್ಟಾವಿಂಶತಿವರ್ಣೋಯಂ ಮಂತ್ರಃ ಸರ್ವೇಷ್ಟದಾಯಕಃ |  
 ನಂದಪುತ್ರಪದಂ ಜೀಂತಂ ಶ್ಯಾಮಲಾಂಗಸದಂ ತಥಾ || ೩೮ ||  
 ತಥಾ ಬಾಲವಪುಃ ಕೃಷ್ಣಂ ಗೋವಿಂದಂ ಚ ತಥಾ ಪುನಃ |  
 ದಶಾರ್ಣೇಂತೋ ಭವೇನ್ಮಂತ್ರೋ ದ್ವಾತ್ರಿಂಶದಕ್ಷರಾನ್ವಿತಃ || ೩೯ ||  
 ಅನಯೋರ್ನಾರದಖುಷಿಶ್ಚಂದಸ್ತುಷ್ಟಿಗನುಷ್ಟುಭೌ |  
 ದೇವತಾ ನಂದಪುತ್ರಸ್ತು ವಿನಿಯೋಗೋಽಖಿಲಾಪ್ತಯೇ || ೪೦ ||

೩೬. ಹೀಗೆ ಧ್ಯಾನಿಸಿ, ಒಂದುಲಕ್ಷ ಮಂತ್ರ ಜಪಮಾಡಬೇಕು. ಬಳಿಕ ಸಾಯಸದಿಂದ ಹತ್ತುಸಾವಿರ ಹೋಮಮಾಡಬೇಕು. ಈ ಮಂತ್ರಾಂಗವಾದ ಪೂಜೆಯನ್ನು ಅಷ್ಟಾದಶಾರ್ಣವಮಂತ್ರದ ಪೂಜಾವಿಧಾನದಂತೆ ಮಂತ್ರಜ್ಞನು ನಡೆಯಿಸಬೇಕು.

೩೭-೩೮. ಇನ್ನೊಂದು ಮಂತ್ರವನ್ನು ಹೇಳುತ್ತಾರೆ-“ ಓಂ ನನೋ ಭಗವತೇ ನಂದಪುತ್ರಾಯ ಆನಂದವಪುಷೇ ಗೋಪೀಜನವಲ್ಲಭಾಯ ಸ್ವಾಹಾ ” ಇದು ಸಕಲಾರ್ಥಿಷ್ಟಪ್ರದವಾದ ಇಪ್ಪತ್ತೆಂಟಿಕ್ಷರಗಳ ಕೃಷ್ಣಮಂತ್ರವು.

೩೮-೩೯. “ನಂದಪುತ್ರಾಯ ಶ್ಯಾಮಲಾಂಗಾಯ ಬಾಲವಪುಷೇ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ” ಇದು ಮೂವತ್ತೆರಡಕ್ಷರಗಳನ್ನೊಳಗೊಂಡ ಕೃಷ್ಣಮಂತ್ರವು.

೪೦. ಈ ಎರಡು ಮಂತ್ರಗಳಿಗೂ ನಾರದನು ಋಷಿ. ಕ್ರಮವಾಗಿ ಉಷ್ಣಿಕ್, ಅನುಷ್ಟುಪ್ ಛಂದಸ್ಸುಗಳು. ನಂದಪುತ್ರನೇ ದೇವತೆ. ಸಕಲೇಷ್ಟಾರ್ಥಲಾಭಕ್ಕಾಗಿ ಜಪಾದಿಗಳನ್ನು ನಡೆಯಿಸಬೇಕು.

ಚಕ್ರೈಃ ಪಂಚಾಂಗಮರ್ಚಾಸ್ಯಾದಂಗದಿಕ್ಪಾಲಹೇತಿಭಿಃ |

ದಕ್ಷಿಣೇ ರತ್ನಚಿಷಕಂ ನಾನೋ ಸೌವರ್ಣನೇತ್ರಕಂ

|| ೪೧ ||

ಕರೇ ದಧಾನಂ ದೇವೀಭ್ಯಾಂ ಶ್ಲಿಷ್ಠಂ ಸಂಜಿಂತಯೇದ್ವಿಭುಂ |

ಲಕ್ಷಂ ಜಪೋ ದಶಾಂಶೇನ ಜುಹುಯಾತ್ಪಾಯಸೇನ ತು

|| ೪೨ ||

ಏತಾಭ್ಯಾಂ ಸಿದ್ಧಮಂತ್ರಾಭ್ಯಾಂ ಮಂತ್ರೀ ಕುರ್ಯಾದ್ಯಥೇಸ್ಥಿತಂ |

ಪ್ರಣವಃ ಕಮಲಾ ಮಾಯಾ ನನೋ ಭಗವತೇ ತತಃ

|| ೪೩ ||

ನಂದಪುತ್ರಾಯ ತತ್ಪಶ್ಚಾದ್ವಾಲಾಂತೇ ವಪುಷೇ ಪದಂ |

ಊನನಿಂಶತಿವರ್ಣೋಯಂ ಮುನಿಬ್ರಹ್ಮ ಸಮೀರಿತಃ

|| ೪೪ ||

೪೧-೪೨. ಪೂರ್ವೋಕ್ತ ಚಕ್ರಗಳಿಂದ ಪಂಚಾಂಗನ್ಯಾಸವನ್ನೂ ಅಂಗ, ಇಂದ್ರಾದಿ ದಿಕ್ಪಾಲಕರು ಮತ್ತು ವಜ್ರಾದ್ಯಾಯುಧಗಳ ಪೂಜೆ ಇವನ್ನು ನಡೆಯಿಸಬೇಕು.

ಧ್ಯಾನಃ— ಬಲಗೈಯಲ್ಲಿ ರತ್ನಪಾತ್ರೆ, ಎಡಗೈಯಲ್ಲಿ ಬಂಗಾರದಕಟ್ಟಿ ಹಾಕಿರುವ ಬೆತ್ತ ಇವನ್ನು ಧರಿಸಿರುವ, ರುಕ್ಮಿಣೀ ಸತ್ಯಭಾಮಾದೇವಿಯರಿಂದ ಆಲಂಗಿಸಿಕೊಳ್ಳಲ್ಪಟ್ಟಿರುವ ಶ್ರೀಕೃಷ್ಣಸ್ವಾಮಿಯನ್ನು ಧ್ಯಾನಿಸಬೇಕು.

೪೨-೪೩. ಈ ಮಂತ್ರವನ್ನು ಒಂದುಲಕ್ಷಸಾರಿ ಜಪಿಸಿ, ಪಾಯಸದಿಂದ ಹತ್ತುಸಾವಿರ ಹೋಮಮಾಡಬೇಕು. ಈ ಎರಡು ಮಂತ್ರಗಳನ್ನೂ ವಿಧಿವತ್ತಾಗಿ ಜಪಿಸಿ ಸಿದ್ಧಿಯನ್ನು ಪಡೆದ ಮಂತ್ರಿಯು ಇಷ್ಟಾರ್ಥವೆಲ್ಲವನ್ನೂ ಸಾಧಿಸಿಕೊಳ್ಳಬಹುದು.

೪೩-೪೪. ಪ್ರಣವ = ಓಂ, ಕಮಲಾ = ಶ್ರೀಂ, ಮಾಯಾ = ಹ್ರೀಂ “ಓಂ ಶ್ರೀಂ ಹ್ರೀಂ ನನೋ ಭಗವತೇ ನಂದಪುತ್ರಾಯ ಬಾಲವಪುಷೇ” ಇದು



ಛಂದೋನುಷ್ಟುಪ್ ದೇವತಾ ಚ ಕೃಷ್ಣೋ ಬಾಲವಪುಃ ಸ್ವಯಂ |  
ಮಂತ್ರೋಯಂ ಸರ್ವಸಂಪತ್ತಿಸಿದ್ಧಯೇ ಸೇವ್ಯತೇ ಬುದ್ಧಿಃ || ೪೫ ||

ತಾರೋ ಹೃದ್ಯಗನಾನ್ ಜೀಂತೋ ರುಕ್ಮಿಣೀವಲ್ಲಭಾಯ ಚ |  
ವಹ್ನಿಜಾಯಾವಧಿಃ ಪೋಕ್ತೋ ಮಂತ್ರಃ ಷೋಡಶವರ್ಣವಾನ್ || ೪೬ ||

ನಾರದೋಸ್ಯ ಮುನಿಶ್ಚಂದೋನುಷ್ಟುಪ್ ಚ ದೇವತಾ ಮನೋಃ |  
ರುಕ್ಮಿಣೀವಲ್ಲಭಶ್ಚಂದ್ರದೃಗ್ವೇದಾಗಾಕ್ಶಿವರ್ಣಕೈಃ |  
ಪಂಚಾಂಗಾನಿ ಪ್ರಕುರ್ವೀತ ತತೋ ಧ್ಯಾಯೇತ್ಸುರೇಶ್ವರಂ || ೪೭ ||

ತಾಪಿಚ್ಛೇಭವಿರಂಕಗಾಂ ಪ್ರಿಯತಮಾಂ ಸ್ವರ್ಣಪ್ರಭಾಮಂಬುಜ  
ಪೋದ್ಯದ್ವಾಮಭುಜಾಂ ಸ್ವನಾಮಭುಜಯಾಶ್ಲಿಷ್ಯನ್ನಚಿತ್ತಾಶಯಾ |  
ಶ್ಲಿಷ್ಯಂತೀಂ ಸ್ವಯಮನ್ಯಹಸ್ತವಿಲಸತ್ಸಾವರ್ಣವೇತ್ರಶ್ಚಿರಂ  
ಪಾಯಾನ್ಮಃ ಸುನಿಶುದ್ಧಪೀತವಸನೋ ನಾನಾವಿಭೂಷೋ ಹರಿಃ || ೪೮ ||

ಹತ್ತೊಂಬತ್ತುವರ್ಣಗಳ ಮಂತ್ರವು. ಇದಕ್ಕೆ ಬ್ರಹ್ಮನೇ ಋಷಿ, ಅನುಷ್ಟುಪ್ ಛಂದಸ್ಸು, ಬಾಲರೂಪಿ ಕೃಷ್ಣನೇ ದೇವತೆಯು. ಈ ಮಂತ್ರವು ಸಕಲೈಶ್ವರೈ ಸಿದ್ಧಿಗಾಗಿ ಜ್ಞಾನಿಗಳಿಂದ ಆರಾಧಿಸಲ್ಪಡುತ್ತದೆ.

೪೫. (ತಾರ = ಓಂ, ಹೃತ್ = ನಮಃ, ವಹ್ನಿಜಾಯಾ = ಸ್ವಾಹಾ)  
“ಓಂ ನಮೋ ಭಗವತೇ ರುಕ್ಮಿಣೀ ವಲ್ಲಭಾಯ ಸ್ವಾಹಾ” ಇದು ಹದಿನಾರು  
ವರ್ಣಗಳ ಕೃಷ್ಣಮಂತ್ರವೆಂದು ಉಕ್ತವಾಗಿದೆ.

೪೬. ಈ ಮಂತ್ರಕ್ಕೆ ನಾರದನು ಋಷಿ, ಅನುಷ್ಟುಪ್ ಛಂದಸ್ಸು,  
ರುಕ್ಮಿಣೀ ವಲ್ಲಭನೇ ದೇವತೆ, ಈ ಮಂತ್ರದ ಒಂದು, ಎರಡು, ನಾಲ್ಕು, ಏಳು,  
ಎರಡು ಅಕ್ಷರಗಳಿಂದ ಹೃದಯಾದಿ ಪಂಚಾಂಗನ್ಯಾಸಮಾಡಿ ಅನಂತರ ದೇವ  
ಸ್ವಾಮಿಯಾದ ಕೃಷ್ಣನನ್ನು ಧ್ಯಾನಿಸಬೇಕು.

೪೮. ಧ್ಯಾನಃ:- ಹೊಂಗೆಯ ಹೂವಿನಂತೆ ಹೊಳೆಯುತ್ತಿರುವ,  
ತೊಡೆಯಮೇಲೆ ಕುಳಿತು ಸುವರ್ಣದಂತೆ ವಿರಾಜಿಸುತ್ತಿರುವ ಪದ್ಮಪ್ರಭೆಯಿಂದ

ಧ್ಯಾತ್ವೈವಂ ಪ್ರಜಪೇಲ್ಲಕ್ಷಂ ರಕ್ತೈಃ ಪದ್ಮೈರ್ದೃಶಾಂಶತಃ || ೪೯ ||

ತ್ರಿಮಧ್ವಕ್ತೈರ್ಹುರ್ನೇತ್ಪೀಠೇ ಪೂರ್ವೋಕ್ತೇ ಪೂಜಯೇದ್ಧರಿಂ |  
ಅಂಗೈರ್ನಾರದಮುಖ್ಯೈಶ್ಚ ಲೋಕೇಶೈಶ್ಚ ತದಾಯುಧೈಃ || ೫೦ ||

ಏವಂ ಸಿದ್ಧೋ ಮನುರ್ದದ್ಯಾತ್ಸರ್ವಾನ್ಮಾನಾಂಶ್ಚ ಮಂತ್ರಿಣೇ |  
ಲೀಲಾದಂಡಪದಾದ್ಗೋಪೀಜನಸಂಸಕ್ತದೋಃ ಪದಂ || ೫೧ ||

ದಂಡಾಂತೇ ಬಾ ಧರಾ ವಹ್ನಿರರ್ಥೀಶಾಢ್ಯೋಽಥ ಲೋಹಿತಃ |  
ನೇಘಶ್ಯಾಮಪದಂ ಪಶ್ಚಾತ್ ಭಗವತ್ ಸಲಿಲಂ ಸದೃಕ್ || ೫೨ ||

ಮನೋಹರವಾದ ಎಡಗೈಯುಳ್ಳ, ಬಲಗೈಯಿಂದ ತನ್ನನ್ನು ಆಲಂಗಿಸಿಕೊಂಡಿರುವ ಅತ್ಯಂತಪ್ರಿಯಳಾದ ದೇವಿಯನ್ನು ಆತ್ಮಮನೋಭಿಲಾಷೆಯಿಂದ ಎಡಭುಜದಿಂದಾಲಿಂಗನಮಾಡಿಕೊಂಡಿರುವ, ಬಲಗೈಯಲ್ಲಿ ಹೊಳೆಯುತ್ತಿರುವ ಸುವರ್ಣದಂಡವನ್ನು ಧರಿಸಿರುವ, ಅತ್ಯಂತ ನಿರ್ಮಲ ಪೀತಾಂಬರವನ್ನು ಟ್ಟಿರುವ, ನಾನಾವಿಧಾಭರಣಗಳಿಂದಲಂಕೃತನಾದ ಹರಿಯು ನಮ್ಮನ್ನು ಕಾಪಾಡಲಿ.

೪೯-೫೦. ಹೀಗೆ ಧ್ಯಾನಿಸಿ, ಒಂದುಲಕ್ಷ ಮಂತ್ರ ಜಪಮಾಡಿ, ಸಕ್ಕರೆ, ತುಪ್ಪ, ಜೇನುತುಪ್ಪಗಳಿಂದ ಸಹಿತವಾದ ಕೆಂದಾವರೆಹೂವುಗಳಿಂದ ಹತ್ತುಸಾವಿರ ಹೋಮಮಾಡಬೇಕು. ಪೂರ್ವೋಕ್ತ ವೈಷ್ಣವಪೀಠದಲ್ಲಿ ಹರಿಯನ್ನು ಪೂಜಿಸಿ, ಆ ಚಕ್ರಾದ್ಯಂಗಗಳು, ನಾರದಪ್ರಭೃತಿಗಳು, ಇಂದ್ರಾದಿ ದಿಕ್ಪಾಲಕರು, ವಜ್ರದ್ವಾಯುಧಗಳು ಇವುಗಳಿಂದ ಆವರಣಪೂಜೆಯನ್ನು ಮಾಡಬೇಕು.

೫೧-೫೨. ಈ ರೀತಿ ಸಿದ್ಧಿಸಿದ ಮಂತ್ರವು ಜಪಕರ್ತನಿಗೆ ಸಕಲೇಷ್ಟಾರ್ಥಗಳನ್ನೂ ಕೊಡುತ್ತದೆ.

ಇನ್ನೊಂದು ಮಂತ್ರವನ್ನು ಹೇಳುತ್ತಾರೆ :- (ಧರಾ = ಲ, ವಹ್ನಿ = ರ, ಅರ್ಥೀಶ = ಊ, ಲೋಹಿತ = ಪ, ಸಲಿಲ = ವ, ದೃಕ್ = ಇ, ತದ್ವಯ = ಸ್ವಾಹಾ) “ಲೀಲಾದಂಡ ಗೋಪೀಜನಸಂಸಕ್ತದೋರ್ದಂಡ ಬಾಲರೂಪ ಮೇಘ

ಷ್ಣೋ ಇತ್ಯುಕ್ತ್ವಾ ಶದ್ವಯಂ ಸ್ಯಾದೇಕೋನತ್ರಿಂಶದರ್ಣವಾ |  
ನಾರದೋಸ್ಯ ಮುನಿಚ್ಛಂದೋನುಷ್ಟುಪ್ ದೇವತಾ ಮನೋಃ || ೫೩ ||

ಲೀಲಾದಂಡಹರಿಃ ಪ್ರೋಕ್ತೋ ಮನ್ವಬ್ಧಿಯುಗವಹ್ನಿಭಿಃ |  
ವೇದೈಃ ಪಂಚಾಂಗಕಂ ಭಾಗ್ಯಮಂತ್ರವರ್ಣೋತ್ಥಿತೈಃ ಕ್ರಮಾತ್ || ೫೪ ||

ಸಂನೋಹಯಂಶ್ಚ ನಿಜನಾಮಕರಸ್ಥಲೀಲಾ  
ದಂಡೇನ ಗೋಪಯುವತೀಃ ಪರಸುಂದರೀಶ್ಚ |  
ದಿಶ್ಯಾನ್ನಿ ಜಪ್ರಿಯಸಖಾಂಸಗದಕ್ಷಹಸ್ತೋ  
ದೇವಃ ಶ್ರಿಯಂ ನಿಹತಕಂಸ ಉರುಕ್ರಮೋ ನಃ || ೫೫ ||

ಲಕ್ಷಂ ಜಪೋ ದಶಾಂಶೇನ ಜುಹುಯಾತ್ತಿಲತಂಡುಲೈಃ |  
ತ್ರಿಮಧ್ವಕ್ತ್ವಸ್ತತೋಭ್ಯಚ್ಛೇದಂಗಂ ದಿಕ್ವಾಲಹೇತಿಭಿಃ || ೫೬ ||

ಶ್ಯಾಮ ಭಗವನ್ವಿಷ್ಣೋ ಸ್ವಾಹಾ” ಇದು ಇಪ್ಪತ್ತೊಂಬತ್ತು ಅಕ್ಷರಗಳ ಕೃಷ್ಣ ಮಂತ್ರವು.

೫೩-೫೪. ಇದಕ್ಕೆ ನಾರದನು ಋಷಿ, ಅನುಷ್ಟುಪ್ ಛಂದಸ್ಸು, ಲೀಲಾ ದಂಡಧರನಾದ ಹರಿಯು ದೇವತೆ. ಕ್ರಮವಾಗಿ ಈ ಮಂತ್ರದ ೧೪, ೪, ೪, ೨, ೪ ವರ್ಣಗಳಿಂದ ಪಂಚಾಂಗನ್ಯಾಸಮಾಡಬೇಕು.

೫೫. ಧ್ಯಾನಃ:- ತನ್ನ ಎಡಗೈಯಲ್ಲಿರುವ ವಿಹಾರದಂಡದಿಂದ ಯುವತಿ ಯರಾದ ಗೋಪಸ್ತ್ರೀಯರು ಮತ್ತು ದೇವಸ್ತ್ರೀಯರನ್ನೂ ಸಹ ಮೋಹಪಡಿಸುತ್ತಿರುವ, ತನ್ನ ಪ್ರಿಯಸ್ನೇಹಿತನ ಭುಜದಮೇಲೆ ಬಲಗೈಯನ್ನು ಇಟ್ಟಿರುವ ಕಂಸಸಂಹಾರಕನೂ, ಉತ್ಕೃಷ್ಟಪರಾಕ್ರಮಿಯೂ ಆದ ಕೃಷ್ಣದೇವನು ನಮಗೆ ಸಂಪತ್ತನ್ನು ಕೊಡಲಿ ಎಂದು ಧ್ಯಾನಿಸಬೇಕು.

೫೬. ಈ ಮಂತ್ರವನ್ನು ಒಂದುಲಕ್ಷ ಜಪಮಾಡಿ, ಸಕ್ಕರೆ, ತುಪ್ಪ, ಜೇನುತುಪ್ಪಮಿಶ್ರವಾದ ಎಳ್ಳುಅಕ್ಕಿಗಳಿಂದ ಹತ್ತುಸಾವಿರ ಹೋಮಮಾಡಬೇಕು.

ಲೀಲಾದಂಡಂ ಹರಿಂ ಯೋ ನೈ ಭಜತೇ ನಿತ್ಯಮಾದರಾತ್ |  
ಸ ಸರ್ವೈಃ ಪೂಜ್ಯತೇ ಲೋಕೈಸ್ತಸ್ಯ ಗೇಹೇ ಸ್ಥಿರಾ ರಮಾ || ೫೭ ||

ಸದ್ಯಾರೂಢಾ ಸ್ಮೃತಿಸ್ತೋತ್ರಂ ಕೇಶವಾಢ್ಯಧರಾಯುಗಂ |  
ಭಾಯಾಗ್ನಿವಲ್ಲಭಾಮಂತ್ರಃ ಸಪ್ತಾರ್ಣಃ ಸರ್ವಸಿದ್ಧಿದಃ || ೫೮ ||

ಋಷಿಃ ಸ್ಯಾನ್ನಾರದಶ್ಚಂದ ಉಷ್ಣಿಗ್ನೋವಲ್ಲಭೋಽಸ್ಯ ತು |  
ದೇವತಾ ಪೂರ್ವವಚ್ಚಕ್ತೈಃ ಪಂಚಾಂಗಾನಿ ತು ಕಲ್ಪಯೇತ್ || ೫೯ ||

ಧೈಯೋ ಹರಿಃ ಸಕಪಿಲಾಗಣಮಧ್ಯಸಂಸ್ಥ  
ಸ್ತಾ ಅಹ್ವಯನ್ ದಧದ್ವಕ್ಷಿಣದೋಷ್ಣಿವೇಣುಂ |  
ಸಾಶಂ ಸ ಯಷ್ಟಿಮಸರತ್ರ ಪಯೋದನೀಲಃ  
ಪೀತಾಂಬರೋಽಹಿರಿಪುಪಿಚ್ಛೈಕೈತಾವತಂಸಃ || ೬೦ ||

ತರುವಾಯ ಅಂಗಪೂಜೆ ಮತ್ತು ಇಂದ್ರಾದಿದಿಕ್ಪಾಲಕರ ಪೂಜೆ, ವಜ್ರಾದ್ಯಾಯುಧ ಪೂಜೆಗಳನ್ನು ಮಾಡಬೇಕು.

೫೭. ಲೀಲಾದಂಡಧಾರಿಯಾದ ಹರಿಯನ್ನು ಪ್ರತಿದಿನವೂ ಭಕ್ತಿಯಿಂದ ಈ ರೀತಿ ಆರಾಧಿಸುವವನು ಸರ್ವಲೋಕ ಪೂಜ್ಯನಾಗುವನು ಮತ್ತು ಅವನ ಮನೆಯಲ್ಲಿ ಲಕ್ಷ್ಮಿಯೂ ನೆಲೆಯಾಗಿ ನಿಲ್ಲುವಳು ಎಂದರೆ ಐಶ್ವರ್ಯವು ಸ್ಥಿರವಾಗುವುದು ಎಂದು ಭಾವ.

೫೮. ಇನ್ನೊಂದು ಮಂತ್ರವನ್ನು ಹೇಳುತ್ತಾರೆ :- (ಸದ್ಯ = ಓ, ಸ್ಮೃತಿ = ಗ, ತೋಯ = ವ, ಕೇಶವ = ಅ, ಧರಾಯುಗ = ಲ್ಲ, ಅಗ್ನಿವಲ್ಲಭಾ = ಸ್ವಾಹಾ) “ಗೋವಲ್ಲಭಾಯಸ್ವಾಹಾ” ಎಂಬುದು ಸರ್ವಸಿದ್ಧಿದಾಯಕವಾದ ಸಪ್ತಾರ್ಷರ ಕೃಷ್ಣಮಂತ್ರವು.

೫೯. ಈ ಮಂತ್ರಕ್ಕೆ ನಾರದನು ಋಷಿ, ಉಷ್ಣಿಕ್ ಭಂದಸ್ತು, ಗೋವಲ್ಲಭನೇ ದೇವತೆ. ಹಿಂದಿನಂತೆ ಚಕ್ರಗಳಿಂದ ಪಂಚಾಂಗಗಳನ್ನು ನ್ಯಾಸಮಾಡಬೇಕು.

೬೦. ಧ್ಯಾನ :- ಕಪಿಲಗೋವುಗಳ ಸಮೂಹಮಧ್ಯದಲ್ಲಿ ನಿಂತು ಅವು

ಸಪ್ತಲಕ್ಷಂ ಜಪೇನ್ಮಂತ್ರಂ ದಶಾಂಶಂ ಜುಹುಯಾತ್ತತಃ |  
ಗೋದುಗ್ಧೈಃ ಪೂಜಯೇತ್ಪೀಠೇ ಸ್ಯಾದಂಗೈಃ ಪ್ರಥಮಾವೃತಿಃ || ೬೧ ||

ಸುವರ್ಣಪಿಂಗಲಾಂ ಗೌರಪಿಂಗಲಾಂ ರಕ್ತಪಿಂಗಲಾಂ |  
ಗುಡಪಿಂಗಾಂ ಬಭ್ರುವರ್ಣಾಂ ಚೋತ್ತಮಾಂ ಕಪಿಲಾಂ ತಥಾ || ೬೨ ||

ಚತುಷ್ಕಪಿಂಗಲಾಂ ಪೀತಪಿಂಗಲಾಂ ಚೋತ್ತಮಾಂ ಶುಭಾಂ |  
ಗೋಗಣಾಷ್ಟಕಮಭ್ಯರ್ಚ್ಯ ಲೋಕೇಶಾನಾಯುಧೈರ್ಯುತಾನ್ || ೬೩ ||

ಸಂಪೂಜ್ಯೈವಂ ಮನಾ ಸಿದ್ಧೇ ಕುರ್ಯಾತ್ಕಾಮ್ಯಾನಿ ಮಂತ್ರವಿತ್ |  
ಅಷ್ಟೋತ್ತರಸಹಸ್ರಂ ಯಃ ಪಯೋಭಿದಿನಶೋ ಹುನೇತ್ || ೬೪ ||

ಗಳನ್ನು ಕರೆಯುತ್ತಿರುವ, ಬಲಗೈಯಲ್ಲಿ ಕೊಳಲನ್ನು ಎಡಗೈಯಲ್ಲಿ ಹಂಡಸಹಿತ ಹಗ್ಗವನ್ನೂ ಹಿಡಿದುಕೊಂಡಿರುವ. ಮೇಘಶ್ಯಾಮನು, ಪೀತಾಂಬರಧಾರಿಯು, ನಮಿಲುಗರಿಯಿಂದ ಮಾಡಲ್ಪಟ್ಟ ಶಿರೋಭೂಷಣವನ್ನು ಧರಿಸಿರುವನೂ ಆದ ಹರಿಯನ್ನು ಧ್ಯಾನಿಸಬೇಕು.

೬೧. ಈ ಮಂತ್ರವನ್ನು ಏಳುಲಕ್ಷ ಜಪಮಾಡಿ ಗೋಕ್ಷೀರದಿಂದ ಎಪ್ಪತ್ತುಸಾವಿರ ಹೋಮಮಾಡಬೇಕು. ಬಳಿಕ ವೈಷ್ಣವಪೀಠದಲ್ಲಿ ಪೂಜೆ ಮಾಡಬೇಕು. ಅಂಗಪೂಜೆಯೇ ಪ್ರಥಮಾವರಣ ಪೂಜೆಯು.

೬೨-೬೩. ಅನಂತರ ಬಂಗಾರದಂತೆ ಪಿಂಗಳವರ್ಣದ ಗೋವು, ಬೆಲ್ಲದಂತೆ ಪಿಂಗಳವರ್ಣದ ಗೋವು, ಕೆಂಪುಮಿಶ್ರ ಪಿಂಗಳವರ್ಣದ ಗೋವು, ಗೌರಮಿಶ್ರ ಪಿಂಗಳವರ್ಣದ ಗೋವು, ಬಭ್ರುವರ್ಣದ ಗೋವು, ಉತ್ತಮ ಕಪಿಲ ಗೋವು, ಚತುಷ್ಕಪಿಂಗಳ ಗೋವು ಮತ್ತು ಪೀತವರ್ಣಮಿಶ್ರವಾದ ಉತ್ತಮ ಪಿಂಗಳವರ್ಣದ ಗೋವು ಈ ರೀತಿ ಗೋಗಣಾಷ್ಟಕವನ್ನು ಪೂಜಿಸಿ ಇಂದ್ರಾದಿ ಲೋಕಪಾಲಕರನ್ನೂ ವಜ್ರಾದ್ಯಾಯುಧಸಹಿತವಾಗಿ ಪೂಜಿಸಬೇಕು.

೬೪-೬೫. ಈ ರೀತಿಯಾಗಿ ಪೂಜಿಸಿ ಮಂತ್ರಸಿದ್ಧಿಯನ್ನು ಪಡೆದಮೇಲೆ ಮಂತ್ರಜ್ಞನು ಕಾಮ್ಯಪ್ರಯೋಗಗಳನ್ನು ಮಾಡಬೇಕು. ಪ್ರತಿದಿನವೂ ಕ್ಷೀರ

ಸಕ್ಷಾತ್ಸಗೋಗಣೈರ್ಯುಕ್ತೋ ದಶಾಣೀ ಚಾಪ್ಯಯಂ ವಿಧಿಃ |  
ತಾರೋ ಹೃದ್ಯಗರ್ವಾ ಜೀಂತಃ ಶ್ರೀಗೋವಿಂದಸ್ತಥಾ ಭನೇತ್ || ೬೫ ||

ದ್ವಾದಶಾಣೀ ಮನುಃ ಪ್ರೋಕ್ತೋ ನಾರದೋಸ್ಯ ಮುನಿರ್ಮತಃ |  
ಭಂದಃ ಪ್ರೋಕ್ತಂ ಚ ಗಾಯತ್ರೀ ಶ್ರೀಗೋವಿಂದೋಸ್ಯ ದೇವತಾ |  
ಚಂದ್ರಾಕ್ಷಿಯುಗಭೂತಾಣ್ಯಃ ಸರ್ವೈಃ ಪಂಚಾಂಗಕಲ್ಪನಂ || ೬೬ ||

ಧ್ಯಾಯೇತ್ಕಲ್ಪದ್ರುಮೂಲಾಶ್ರಿತಮಣಿವಿಲಸದ್ಧಿವ್ಯಸಿಂಹಾಸನಸ್ಥಂ |  
ಮೇಘಶ್ಯಾಮಂ ಪಿಶಂಗಾಂಶುಕಮತಿಸುಭಗಂ ಶಂಖವೇತ್ರೇ ಕರಾಭ್ಯಾಂ ||

ಬಿಭ್ರಾಣಂ ಗೋಸಹಸ್ತ್ಯೈರ್ವೃತಮುರಸತಿಪ್ರೋಢಹಸ್ತಸ್ಥಕುಂಭ |  
ಪ್ರಚ್ಯೋತತ್ಸಾಧಧಾರಾಸ್ಸುಸಿತಮಭಿನವಾಂಭೋಜಪತ್ರಾಭನೇತ್ರಂ || ೬೭ ||

ದಿಂದ ಸಾವಿರದೊಂಟಿರಂತೆ ಹೋಮಮಾಡುವವನು ಒಂದುಪಕ್ಷದೊಳಗೆ ಗೋ ಸಮೂಹಗಳಿಂದ ಯುಕ್ತನಾಗುವನು. ದಶಾಕ್ಷರ ಮಂತ್ರದಲ್ಲಿಯೂ ಸಹ ಇದೇ ವಿಧಾನವನ್ನಾಚರಿಸಬೇಕು.

೬೫-೬೬. “ಓಂ ನಮೋ ಭಗವತೇ ಶ್ರೀ ಗೋವಿಂದಾಯ” ಎಂಬುದು ದ್ವಾದಶಾಕ್ಷರ ಕೃಷ್ಣಮಂತ್ರ, ಇದಕ್ಕೆ ನಾರದನು ಋಷಿ, ಗಾಯತ್ರಿ ಭಂದಸ್ಸು. ಶ್ರೀಗೋವಿಂದನೇ ದೇವತೆ. ೧, ೨, ೪, ೫ ಈ ಪ್ರಕಾರ ಮಂತ್ರವರ್ಣಗಳಿಂದಲೂ ಮತ್ತು ಸಮಸ್ತ ಮಂತ್ರದಿಂದಲೂ ಸಹ ಪಂಚಾಂಗಗಳನ್ನು ನ್ಯಾಸಮಾಡಬೇಕು.

೬೭-೬೮. ಧ್ಯಾನ:- ಕಲ್ಪವೃಕ್ಷದಕೆಳಗೆ ರತ್ನಗಳಿಂದ ಪ್ರಕಾಶಮಾನವಾದ ದಿವ್ಯ ಸಿಂಹಾಸನದಲ್ಲಿ ಕುಳಿತಿರುವ, ನೀಲಮೇಘಶ್ಯಾಮನು, ಪೀತಾಂಬರಧಾರಿಯು ಅತ್ಯಂತ ಮನೋಹರನು, ಶಂಖ ಮತ್ತು ಜೆತ್ತಗಳನ್ನು ಕೈಗಳಲ್ಲಿ ಹಿಡಿದಿರುವವನು, ಸಾವಿರಾರು ಗೋವುಗಳಿಂದ ಪರಿವೃತನು, ದೇವೇಂದ್ರನ ಬಲಿಷ್ಠವಾದ ಹಸ್ತದಲ್ಲಿರುವ ಕಲಶದಿಂದ ಸುರಿಯುತ್ತಿರುವ ಅವ್ಯುತಧಾರೆಯಿಂದ ಅಭಿಷೇಕಮಾಡಿಸಿಕೊಳ್ಳಲ್ಪಡುತ್ತಿರುವವನು, ನೂತನ ಕಮಲದಳದಂತೆ ಪ್ರಕಾಶಮಾನವಾದ ಕಣ್ಣುಗಳುಳ್ಳವನೂ ಆಗಿರುವ ಕೃಷ್ಣನನ್ನು ಧ್ಯಾನಿಸಬೇಕು.

ರವಿಲಕ್ಷಂ ಜಪೇನ್ಮಂತ್ರಂ ದುಗ್ಧೈರ್ಹೃತ್ಪಾ ದಶಾಂಶತಃ |  
ಯಜೇಚ್ಛ ಪೂರ್ವವದ್ಗೋಷ್ಠಸ್ಮಿತಂ ನಾ ಪ್ರತಿಮಾದಿಷು

|| ೧೯ ||

ಪೂರ್ವೋಕ್ತೇ ವೈಷ್ಣವೇ ಹೀತೇ ಮೂರ್ತಿಂ ಸಂಕಲ್ಪ್ಯ ಮೂಲತಃ |  
ತತ್ರಾನಾಹ್ಯ ಯಜೇತ್ಪುಷ್ಪಂ ಗುರುಪೂಜನಪೂರ್ವಕಂ

|| ೨೦ ||

ರುಕ್ಮಿಣೀಂ ಸತ್ಯಭಾಮಾಂ ಚ ಸಾರ್ತ್ವಯೋರಿಂದ್ರಮಗ್ರತಃ |  
ವೈಷ್ಣತಃ ಸುರಭಿಂ ಚೇಷ್ಟ್ವಾ ಕೇಸರೇಷ್ವಂಗಪೂಜನಂ

|| ೨೧ ||

ಕಾಲಿಂದ್ಯಾದ್ಯಾ ಮಹಿಷ್ಯೋಷ್ವಾ ವಸುಪತ್ರೇಷು ಸಂಸ್ಥಿತಾಃ |  
ಪೀಠಕೋಣೇಷು ಬದ್ಧಾದಿರಿಂಕಿಣೀಂ ಚ ತಥಾ ಪುನಃ

|| ೨೨ ||

೧೯. ಈ ಮಂತ್ರವನ್ನು ಹನ್ನೆರಡುಲಕ್ಷ ಜಪಿಸಿ, ಅದರ ಹತ್ತರಲ್ಲೊಂದು ಭಾಗ ಕ್ಷೀರದಿಂದ ಹೋಮಮಾಡಿ, ಹಿಂದಿನಂತೆ ಗೋಷದಲ್ಲಿರುವ ಕೃಷ್ಣನನ್ನು ಅಥವಾ ಮನೆಯಲ್ಲಿರುವ ಪ್ರತಿಮಾದಿಗಳಲ್ಲಿ ಸನ್ನಿಹಿತನಾಗಿರುವ ಕೃಷ್ಣನನ್ನು ಪೂಜಿಸಬೇಕು.

೨೦. ಪೂರ್ವೋಕ್ತ ವೈಷ್ಣವ ಪೀಠದಲ್ಲಿ ಮೂಲಮಂತ್ರದಿಂದ ಮೂರ್ತಿಯನ್ನು ಸ್ಥಾಪಿಸಿ ಅದರಲ್ಲಿ ಆವಾಹನಮಾಡಿ, ಗುರುಪೂಜೆ ಪೂರ್ವಕವಾಗಿ ಕೃಷ್ಣನನ್ನು ಪೂಜೆಮಾಡಬೇಕು.

೨೧. ಉಭಯಪಾರ್ಶ್ವಗಳಲ್ಲಿ ರುಕ್ಮಿಣೀ ಸತ್ಯಭಾಮೆಯರನ್ನೂ, ಮುಂಭಾಗದಲ್ಲಿ ಇಂದ್ರನನ್ನೂ, ಹಿಂಭಾಗದಲ್ಲಿ ಸುರಭಿಯನ್ನೂ ಪೂಜಿಸಿ ಕೇಸರಗಳಲ್ಲಿ ಅಂಗಪೂಜೆಯನ್ನು ಮಾಡಬೇಕು.

೨೨-೨೩. ಎಂಟುದಳಗಳಲ್ಲಿರುವ ಕಾಳಿಂದೀ ಮುಂತಾದ ಅಷ್ಟಮಹಿಷಿಯರನ್ನು ಪೂಜಿಸಬೇಕು. ಪೀಠದಮೂಲೆಗಳಲ್ಲಿ ಕೃಷ್ಣನ ಕಿರುಗೆಜ್ಜೆಯನ್ನೂ,

ದಾಮಾನಿ ಪೃಷ್ಠಯೋರ್ವೇಣುಂ ಪುರಃ ಶ್ರೀವತ್ಸಕೌಸ್ತುಭೌ |

ಆಗ್ರತೋ ವನಮಾಲಾದಿದಿಕ್ಷ್ವಷ್ಟ್ಯಸು ತಥಾ ಸ್ಥಿತಾಃ || ೨೩ ||

ಪಾಂಚಜನ್ಯಂ ಗದಾ ಚಕ್ರಂ ವಸುದೇವಶ್ಚ ದೇವಕೀ |

ನಂದಗೋಪೋ ಯಶೋದಾ ಚ ಸಗೋಗೋಪಾಲಗೋಪಿಕಾಃ || ೨೪ ||

ಇಂದ್ರಾದ್ಯಾಶ್ಚ ಸ್ಥಿತಾ ಬಾಹ್ಯೇ ವಜ್ರಾದ್ಯಾಶ್ಚ ತತಃ ಪರಂ |

ಕುಮುದಃ ಕುಮುದಾಕ್ಷಶ್ಚ ಪುಂಡರೀಕೋಽಥ ನಾಮನಃ || ೨೫ ||

ಶಂಕುಕರ್ಣಃ ಸರ್ವನೇತ್ರಃ ಸುಮುಖಃ ಸುಪ್ರತಿಷ್ಠಿತಃ |

ವಿಷ್ವಕ್ಸೇನಶ್ಚ ಸಂಪೂಜ್ಯಾಃ ಸ್ವಾತ್ಮಾ ಚಾರ್ಚ್ಯಸ್ತತಃ ಪರಂ || ೨೬ ||

ಏಕಕಾಲಂ ತ್ರಿಕಾಲಂ ವಾ ಯೋ ಗೋವಿಂದಂ ಯಜೇನ್ನರಃ |

ಸ ಚಿರಾಯುರ್ನಿರಾತಂಕೋ ಧನಧಾನ್ಯಪತಿರ್ಭವೇತ್ || ೨೭ ||

ಹಾಗೆಯೇ ಪೃಷ್ಠಗಳಲ್ಲಿ ದಾಮಗಳನ್ನೂ, ಮುಂಭಾಗದಲ್ಲಿ ಶ್ರೀವತ್ಸ ಕೌಸ್ತುಭಗಳನ್ನೂ, ಆಗ್ರಭಾಗದಲ್ಲಿ ವನಮಾಲಾದಿಗಳನ್ನೂ ಪೂಜಿಸಬೇಕು.

೨೪. ಅಷ್ಟದಿಕ್ಪುಗಳಲ್ಲಿರುವ ಪಾಂಚಜನ್ಯ, ಗದೆ, ಚಕ್ರ, ವಸುದೇವ, ದೇವಕೀ, ನಂದಗೋಪ, ಯಶೋದಾದೇವೀ ಮತ್ತು ಗೋಪಾಲಗೋಪಿಯರಿಂದ ಸಹಿತವಾದ ಗೋವು ಇವುಗಳನ್ನು ಪೂಜಿಸಬೇಕು.

೨೫-೨೬. ಹೊರಭಾಗದಲ್ಲಿರುವ ಇಂದ್ರಾದಿಗಳು, ವಜ್ರಾದ್ಯಾಯುಧಗಳು, ಬಳಿಕ ಕುಮುದ, ಕುಮುದಾಕ್ಷ, ಪುಂಡರೀಕ, ನಾಮನ, ಶಂಕುಕರ್ಣ, ಸರ್ವನೇತ್ರ, ಸುಮುಖ, ಸುಪ್ರತಿಷ್ಠಿತ ಮತ್ತು ವಿಷ್ವಕ್ಸೇನ ಇವರನ್ನು ಪೂಜಿಸಬೇಕು. ಅನಂತರ ತನ್ನಲ್ಲಿ ಅಂತರ್ಯಮಿಯಾಗಿರುವ ಆತ್ಮನನ್ನೂ ಪೂಜಿಸಬೇಕು.

೨೭. ಪ್ರತಿದಿನವೂ ಒಂದುವೇಳೆ ಅಥವಾ ಮೂರುಕಾಲಗಳಲ್ಲಿಯಾದರೂ ಗೋವಿಂದನನ್ನು ಈ ರೀತಿ ಭಜಿಸುವ ಮನುಷ್ಯನು ಚಿರಾಯುವಾಗಿ ಧನಧಾನ್ಯಾಧಿಪತಿಯಾಗಿ ನಿರಾತಂಕನಾಗಿ ಬಾಳುವನು.



ಸ್ಮೃತಿಃ ಸದ್ಯಾನ್ವಿತಾ ಚಕ್ರೀ ದಕ್ಷಕರ್ಣಯುತೋ ಧರಾ |  
ನಾಥಾಯ ಹೃದಯಾಂತೋಯಂ ವಸುವರ್ಣೋ ಮಹಾಮನುಃ || ೭೮ ||

ಮುನಿಬ್ರಹ್ಮಾಸ್ಯ ಗಾಯತ್ರೀ ಛಂದಃ ಕೃಷ್ಣೋಸ್ಯ ದೇವತಾ |  
ವರ್ಣದ್ವಂದ್ವೈಶ್ಚ ಸರ್ವೇಣ ಪಂಚಾಂಗಾನ್ಯಸ್ಯ ಕಲ್ಪಯೇತ್ || ೭೯ ||

ಪಂಚವರ್ಷಮತಿದೃಷ್ಟಮಂಗಣೇ  
ಧಾವಮಾನಮತಿಚಂಚಲೇಕ್ಷಣಂ |  
ಕಿಂಕಿಣೀವಲಯಹಾರನೂಪುರೈ  
ರಂಜತಂ ನಮತ ಗೋಪಬಾಲಕಂ || ೮೦ ||

ಏವಂ ಧ್ಯಾತ್ವಾ ಜಪೇದಷ್ಟಲಕ್ಷಂ ಮಂತ್ರೀ ದಶಾಂಶತಃ |  
ಬ್ರಹ್ಮವೃಕ್ಷಸಮಿದ್ಧಿಶ್ಚ ಜುಹುಯಾತ್ಪಾಯಸೇನ ನಾ || ೮೧ ||

೭೮. ಇನ್ನೊಂದು ಮಂತ್ರವನ್ನು ಹೇಳುತ್ತಾರೆ :—(ಸದ್ಯಾನ್ವಿತಾ ಸ್ಮೃತಿಃ= ಗೋ, ದಕ್ಷಕರ್ಣಯುತಚಕ್ರೀ= ಗು, ಧರಾ= ಲ, ಹೃದಯಂ= ನಮಃ) “ ಗೋಕುಲನಾಥಾಯ ನಮಃ ” ಎಂಬುದು ಅಷ್ಟಾಕ್ಷರಮಹಾ ಮಂತ್ರವು.

೭೯. ಈ ಮಂತ್ರಕ್ಕೆ ಬ್ರಹ್ಮನು ಋಷಿ, ಗಾಯತ್ರೀ ಛಂದಸ್ಸು, ಕೃಷ್ಣನೇ ದೇವತೆಯು. ಈ ಮಂತ್ರದ ಎರಡೆರಡಕ್ಷರಗಳು ಮತ್ತು ಸಮಗ್ರಮಂತ್ರ ಇವುಗಳಿಂದ ಪಂಚಾಂಗನ್ಯಾಸ ಮಾಡಬೇಕು.

೮೦. ಧ್ಯಾನ :—ಐದು ವರ್ಷದವನು, ಅತ್ಯಂತಬಲಿಷ್ಠನು, ಅಂಗಗಳಲ್ಲಿ ಓಡಾಡುತ್ತಿರುವವನು, ಅತಿಚಂಚಲದೃಷ್ಟಿಯುಳ್ಳವನು, ಕಿರುಗೆಜ್ಜೆ, ಮುತ್ತಿನ ಹಾರ, ಕಾಲುರುಳಿಗಳಿಂದ ಅಲಂಕೃತನೂ ಆಗಿರುವ ಗೋಪಾಲಕನನ್ನು ನಮಸ್ಕರಿಸುವೆನು.

೮೧. ಹೀಗೆ ಧ್ಯಾನಿಸಿ ಮಂತ್ರಿಯು ಎಂಟುಲಕ್ಷಜಪಮಾಡಬೇಕು. ಬಳಿಕ ಮುತ್ತಗದಗಿಡದ ಸಮಿತ್ತುಗಳಿಂದ ಅಥವಾ ಪಾಯಸದಿಂದ ಜಪದ ಹತ್ತನೆಯ ಒಂದುಭಾಗ ಹೋಮಮಾಡಬೇಕು.

ಪ್ರಾಗುಕ್ತೇ ವೈಷ್ಣವೇ ಪೀಠೇ ಮೂರ್ತಿಂ ಸಂಕಲ್ಪ್ಯ ಮೂಲತಃ |  
ತತ್ರನಾಹ್ಯಾ ಚರ್ಯೇತ್ಪುಷ್ಕಂ ಮಂತ್ರೀ ವೈ ಸ್ಥಿರಮಾನಸಃ || ೮೨ ||

ಕೇಸರೇಷು ಚತುರ್ದಿಕ್ಷು ವಿದಿಕ್ಷ್ಯಂಗಳಾನಿ ಪೂಜಯೇತ್ |  
ವಾಸುದೇವಂ ಬಲಂ ದಿಕ್ಷು ಪ್ರದ್ಯುಮ್ನಮನಿರುದ್ಧಕಂ || ೮೩ ||

ವಿದಿಕ್ಷು ರುಕ್ಮಿಣೀಸತ್ಯಭಾಮೇ ವೈ ಲಕ್ಷಣಾರ್ಕ್ಷಜೇ |  
ಲೋಕೇಶಾನ್ನಾಯುಧಾನ್ಪಾಹ್ಯೇ ಏವಂ ಸಿದ್ಧೋ ಭವೇನ್ಮನುಃ || ೮೪ ||

ತಾರಃ ಶ್ರೀ ಭುವನಾಕಾನೋ ಜೀಂತಂ ಶ್ರೀಕೃಷ್ಣಮಿಾರಯೇತ್ |  
ಶ್ರೀಗೋವಿಂದಂ ತತಃ ಪ್ರೋಚ್ಯ ಗೋಪೀಜನಪದಂ ತತಃ || ೮೫ ||

೮೨. ಬಳಿಕ ಮಂತ್ರಿಯು ಹಿಂದೆ ಹೇಳಿರುವ ವೈಷ್ಣವಪೀಠದಲ್ಲಿ ಮೂರ್ತಿಯನ್ನು ಸ್ಥಾಪಿಸಿ ಪದ್ಮಮಧ್ಯದಲ್ಲಿ ಮೂಲಮಂತ್ರದಿಂದ ಕೃಷ್ಣನನ್ನು ಆವಾಹನಮಾಡಿ ಸ್ಥಿರಮನಸ್ಕನಾಗಿ ಪೂಜಿಸಬೇಕು.

೮೩-೮೪. ಪೂರ್ವಾದಿನಾಲ್ಕುದಿಕ್ಕುಗಳು ಮತ್ತು ಅಗ್ನೇಯಾದಿ ವಿದಿಕ್ಕುಗಳಲ್ಲಿ ಅಂಗಗಳನ್ನೂ, ದಿಕ್ಕುಗಳಲ್ಲಿ ವಾಸುದೇವ, ಬಲರಾಮ, ಪ್ರದ್ಯುಮ್ನ ಮತ್ತು ಅನಿರುದ್ಧರನ್ನೂ, ವಿದಿಕ್ಕುಗಳಲ್ಲಿ ರುಕ್ಮಿಣೀ, ಸತ್ಯಭಾಮೆ, ಲಕ್ಷಣಾ, ಜಾಂಬವತಿಯರನ್ನೂ ಪೂಜಿಸಿ, ಬಹಿರ್ಭಾಗದಲ್ಲಿ ಇಂದ್ರಾದಿದಿಕ್ಷುಲಲಕರನ್ನು ವಜ್ರಾದ್ಯಾಯುಧಸಹಿತವಾಗಿ ಪೂಜಿಸಬೇಕು. ಈ ರೀತಿಯಾಗಿ ಆಚರಿಸಿದರೆ ಮಂತ್ರಸಿದ್ಧಿಯಾಗುವುದು.

೮೫-೮೬. ಮಂತ್ರಾಂತರವನ್ನು ಹೇಳುತ್ತಾರೆ :—(ತಾರಃ= ಓಂ, ಶ್ರೀ= ಶ್ರೀಂ, ಭುವನಾ= ಹ್ರೀಂ, ಕಾಮಃ= ಕ್ಲೀರ, ಪದ್ಮಾತ್ರಯಂ= ಶ್ರೀಂ, ಶ್ರೀಂ, ಶ್ರೀಂ) “ ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಕೃಷ್ಣಾಯ ಶ್ರೀಗೋವಿಂದಾಯ ಗೋಪೀಜನವಲ್ಲಭಾಯ ಶ್ರೀಂಶ್ರೀಂಶ್ರೀಂ ” ಇದು ಇಪ್ಪತ್ತನಾಲ್ಕು ಅಕ್ಷರಗಳ

ವಲ್ಲಭಾಯ ತತಃ ಪದ್ಮಾತ್ರಯಂ ತತ್ಪಾಕ್ಷರೋ ಮನುಃ |  
 ಮುನ್ಯಾದಿಕಂ ಚ ಪೂರ್ವೋಕ್ತಂ ಸಿದ್ಧಗೋಪಾಲಕಂ ಸ್ಮರೇತ್ || ೮೬ ||  
 ಮಾಧವೀಮಂಡಪಾಸೀನೌ ಗರುಡೇನಾಭಿಪಾಲಿತೌ |  
 ದಿವ್ಯಕ್ರೀಡಾಸು ನಿರತೌ ರಾಮಕೃಷ್ಣೌ ಸ್ಮರನ್ ಜಪೇತ್ || ೮೭ ||  
 ಪೂಜನಂ ಪೂರ್ವವಚ್ಛಾಸ್ಯ ಕರ್ತವ್ಯಂ ವೈಷ್ಣವೋತ್ತಮೈಃ |  
 ಚಕ್ರೀ ಮುನಿಸ್ವರೋಪೇತಃ ಸರ್ಗೀ ಚೈಕಾಕ್ಷರೋ ಮನುಃ || ೮೮ ||  
 ಕೃಷ್ಣೇತಿ ದ್ವೈಕ್ಷರಃ ಪ್ರೋಕ್ತಃ ಕಾಮಾದಿಃ ಸ್ಯಾತ್ರಿವರ್ಣಕಃ |  
 ಸೈವ ಜೀಂತೋ ಯುಗಾರ್ಣಃ ಸ್ಯಾತ್ಪೃಷ್ಠಾಯ ನಮ ಇತ್ಯಪಿ || ೮೯ ||  
 ಪಂಚಾಕ್ಷರಶ್ಚ ಕೃಷ್ಣಾಯ ಕಾಮರುದ್ಧಸ್ತಥಾಪರಃ |  
 ಗೋಪಾಲಾಯಾಗ್ನಿಜಾಯಾಂತೋ ರಸವರ್ಣಃ ಪ್ರಕೀರ್ತಿತಃ || ೯೦ ||

ಕೃಷ್ಣಮಂತ್ರವು. ಹಿಂದಿನಮಂತ್ರಕ್ಕೆ ಹೇಳಿರುವ ಋಷ್ಯಾದಿಗಳೇ ಈಮಂತ್ರಕ್ಕೂ  
 ಋಷ್ಯಾದಿಗಳೆಂದು ತಿಳಿಯಬೇಕು. ಸಿದ್ಧಗೋಪಾಲನನ್ನು ಹೀಗೆ ಧ್ಯಾನಿಸಿ-  
 ಬೇಕು.

೮೭-೮೮. ಧ್ಯಾನ :- ಮಾಧವೀಲತೆಯ ಮಂಟಪದಲ್ಲಿ ಕುಳಿತಿರುವ,  
 ಗರುಡನಿಂದ ಸೇವಿಸಲ್ಪಡುತ್ತಿರುವ, ಮನೋಹರಕ್ರೀಡೆಗಳಲ್ಲಾಸಕ್ತರಾದ ಬಲ  
 ರಾಮಕೃಷ್ಣರನ್ನು ಧ್ಯಾನಿಸುತ್ತಾ ಮಂತ್ರಜಪಮಾಡಬೇಕು. ಈ ಮಂತ್ರಕ್ಕೂ  
 ಸಹ ಪೂಜೆಯನ್ನು ವೈಷ್ಣವೋತ್ತಮರು ಪೂರ್ವೋಕ್ತ ವಿಧಾನದಿಂದಲೇ  
 ಮಾಡಬೇಕು.

೮೯. ಭಿನ್ನ ಭಿನ್ನ ಮಂತ್ರಗಳನ್ನು ಹೇಳುತ್ತಾರೆ :- ಮುನಿಸ್ವರೋ  
 ಪೇತಃ ಸರ್ಗೀ ಚಕ್ರೀ = ಕೃಃ ಇದು ಏಕಾಕ್ಷರ ಕೃಷ್ಣಮಂತ್ರವು.

೮೯-೯೦. “ ಕೃಷ್ಣ ” ಎಂಬುದು ಎರಡಕ್ಷರಗಳಮಂತ್ರವು.

“ ಕ್ಷೀಂ ಕೃಷ್ಣ ” ಎಂಬುದು ಮೂರಕ್ಷರಮಂತ್ರವು.

ಕಾಮಃ ಕೃಷ್ಣಸದಂ ಜೀಂತಂ ವಹ್ನಿಜಾಯಾಂತಕಃ ಪರಃ |

ಕೃಷ್ಣಗೋವಿಂದಕಾ ಜೀಂತಾ ಸಪ್ತಾರ್ಣಃ ಸರ್ವಸಿದ್ಧಿಃ || ೯೦ ||

ಶ್ರೀಶಕ್ತಿಕಾಮಾಃ ಕೃಷ್ಣಾಯ ಕಾಮಃ ಸಪ್ತಾರ್ಣಃ ಪರಃ |

ಕೃಷ್ಣಗೋವಿಂದಕಾ ಜೀಂತಾ ಹೃದಂತೋನೋ ನವಾರ್ಣಃ || ೯೧ ||

ಜೀಂತಾ ಚ ಕೃಷ್ಣಗೋವಿಂದೌ ತಥಾ ಕಾಮಃ ಪುಟಃ ಪರಃ |

ಕಾಮಃ ಶಾರ್ಙ್ಗೇ ಧರಾಸಂಸ್ಥೋ ಮನ್ವಿಂದ್ವಾಢ್ಯಶ್ಚ ಮನ್ಮಥಃ || ೯೨ ||

“ ಕ್ಲೀಂ ಕೃಷ್ಣಾಯ ” ಎಂಬುದು ನಾಲ್ಕಕ್ಷರಮಂತ್ರವು.

“ ಕೃಷ್ಣಾಯನಮಃ, ಕ್ಲೀಂ ಕೃಷ್ಣಾಯಕ್ಲೀಂ ” ಎಂಬೆರಡುಮಂತ್ರಗಳು ಪಂಚಾಕ್ಷರ ಕೃಷ್ಣಮಂತ್ರಗಳು.

“ ಗೋವಾಲಾಯಸ್ವಾಹಾ ” ಎಂಬುದು ಷಡಕ್ಷರಮಂತ್ರವೆಂದು ಳುಕ್ತವಾಗಿದೆ.

“ ಕ್ಲೀಂ ಕೃಷ್ಣಾಯಸ್ವಾಹಾ ” ಎಂಬುದೂ ಒಂದು ಷಡಕ್ಷರಮಂತ್ರವು.

“ ಕೃಷ್ಣಾಯಗೋವಿಂದಾಯ ” ಇದು ಸಕಲಸಿದ್ಧಿಪ್ರದಾಯಕವಾದ ಸಪ್ತಾಕ್ಷರಮಂತ್ರವು.

“ ಶ್ರೀಂ ಹ್ರೀಂ ಕ್ಲೀಂ ಕೃಷ್ಣಾಯಕ್ಲೀಂ ” ಎಂಬುದೂ ಒಂದು ಸಪ್ತಾಕ್ಷರಮಂತ್ರವು.

“ ಕೃಷ್ಣಾಯ ಗೋವಿಂದಾಯನಮಃ ” ಇದೊಂದು ನವಾರ್ಣಮಂತ್ರವು.

“ ಕ್ಲೀಂ ಕೃಷ್ಣಾಯ ಗೋವಿಂದಾಯ ಕ್ಲೀಂ ” ಇದೂ ಒಂದು ನವಾರ್ಣಮಂತ್ರವು.

(ಮನ್ವಿಂದ್ವಾಢ್ಯಃ ಧರಾಸಂಸ್ಥಃ ಶಾರ್ಙ್ಗೇಽ ಗ್ಲಾಂ) “ ಕ್ಲೀಂ ಗ್ಲಾಂ ಕ್ಲೀಂ ಶ್ಯಾಮಲಾಂಗಾಯ ನಮಃ ” ಎಂಬುದು ಸಕಲಸಿದ್ಧಿಪ್ರದಾಯಕವಾದ ದಶಾಕ್ಷರಮಂತ್ರವು.

ಶ್ಯಾಮಲಾಂಗಾಯ ಹೃದಯಂ ದಶಾರಣಃ ಸರ್ವಸಿದ್ಧಿಃ |  
ಬಾಲಾಂತೇ ವಪುಷೇ ಕೃಷ್ಣಾಯಾಗ್ನಿಜಾಯಾಂತಿನೋ ಪರಃ || ೯೪ ||

ದ್ವಿತಾಂತೇ ಬಾಲವಪುಷೇ ಕಾಮಃ ಕೃಷ್ಣಾಯ ಸಂವದೇತ್ |  
ತತೋ ಧಾಯನ್ಸ್ವಹೃದಯೇ ಗೋಪೀಜನಮನೋಹರಂ || ೯೫ ||

ಶ್ರೀವೃಂದಾವಿನಿಸಪ್ರತೋಲಿಷು ನಮತ್ಸಂಫುಲ್ಲವಲ್ಲಿತತಿ  
ಷ್ಪಂತರ್ಜಾಲವಿಘಟ್ಟನೈಃ ಸುರಭಿಣಾ ವಾತೇನ ಸಂಸೇವಿತೇ |  
ಕಾಲಿಂದೀಪುಲಿನೇ ವಿಹಾರಿಣಮಥೋ ರಾಧೈಕಜೀವಾತುಕಂ  
ವಂದೇ ನಂದಕಿಶೋರಮಿಂದುವದನಂ ಸ್ನಿಗ್ಧಾಂಬುದಾಡಂಬರಂ || ೯೬ ||

ಪೂರ್ವೋಕ್ತವರ್ತಮನಾ ಪೂಜಾ ಜ್ಞೇಯಾ ಹ್ಯೇಷಾಂ ಮುನೀಶ್ವರ |  
ದೇವಕೀಸುತವರ್ಣಾಂತೇ ಗೋವಿಂದಪದಮುಚ್ಚರೇತ್ || ೯೭ ||

“ ಬಾಲವಪುಷೇ ಕೃಷ್ಣಾಯ ಸ್ವಾಹಾ ” ಎಂಬುದು ಇನ್ನೊಂದು ದಶಾಕ್ಷರಮಂತ್ರವು.

“ ಸ್ವಾಹಾ . ಬಾಲವಪುಷೇ ಕ್ಲೇಂ ಕೃಷ್ಣಾಯ ” ಇದು ಏಕಾದಶಾಕ್ಷರಮಂತ್ರವು.

೯೫-೯೬. ಮಂತ್ರಿಯು ಗೋಪಿಕಾಸ್ತ್ರೀಯರ ಚಿತ್ತಾಪಹಾರಿಯಾದ ಕೃಷ್ಣನನ್ನು ತನ್ನ ಹೃದಯದಲ್ಲಿ ಧ್ಯಾನಿಸಬೇಕು:—ಶ್ರೀವೃಂದಾವನದ ಒಳಗಿನ ಮೊದೆಗಳ ಪರಸ್ಪರ ಸಂಘರ್ಷದಿಂದ ಸುಗಂಧಯುಕ್ತವಾದ ವಾಯುವಿನಿಂದ ವ್ಯಾಪ್ತವಾದ ಯಮುನಾನದಿಯದಡದಲ್ಲಿ ವಿಹರಿಸುತ್ತಿರುವ, ರಾಧೆಗೆ ಪ್ರಾಣ ಪ್ರಿಯನಾದ, ಚಂದ್ರನಂತೆ ಹೊಳೆಯುತ್ತಿರುವ ಮುಖವುಳ್ಳ, ನಿಬಿಡ ಮೇಘ ಧ್ವನಿಯೋಪಾದಿಯಲ್ಲಿ ತೋರುತ್ತಿರುವ, ನಂದಕುಮಾರನನ್ನು ನಮಸ್ಕರಿಸುವೆನು.

೯೭-೯೯. ಮುನೀಶ್ವರನೇ ! ಈ ಮಂತ್ರಗಳಿಗಿಲ್ಲಾ ಪೂಜೆಯ ವಿಧಾನವನ್ನು ಹಿಂದೆ ಹೇಳಿರುವಂತೆ ತಿಳಿಯಬೇಕು.

ವಾಸುದೇವಸದಂ ಪ್ರೋಚ್ಯ ಸಂಬುಧ್ಯಂತಂ ಜಗತ್ಪತಿಂ |  
 ದೇಹಿ ನೇ ತನಯಂ ಸಶ್ಚಾತ್ ಕೃಷ್ಣ ತ್ವಾಮಹಮೀರಯೇತ್ || ೯೮ ||

ಶರಣಂ ಗತ ಇತ್ಯಂತೋ ಮಂತೋ ದ್ವಾತ್ರಿಂಶದಕ್ಷರಃ |  
 ನಾರದೋಸ್ಯ ಮುನಿಚ್ಛಂದೋ ಗಾಯತ್ರೀಚಾಪ್ಯನುಷ್ಪಭಂ ||  
 ದೇವಃ ಸುತಪ್ರದಃ ಕೃಷ್ಣಃ ಸಾದ್ಯೈಃ ಸರ್ವೇಣ ಚಾಂಗಕಂ || ೯೯ ||

ವಿಜಯೇನ ಯುತೋ ರಥಸ್ಥಿತಃ  
 ಪ್ರಸಮಾನೀಯ ಸಮುದ್ರಮಧ್ಯತಃ |  
 ಪ್ರದದತ್ತನಯಾನ್ ದ್ವಿಜನ್ಮನೇ  
 ಸ್ಮರಣೇಯೋ ವಸುದೇವನಂದನಃ || ೧೦೦ ||

ಲಕ್ಷಂ ಜಪೋಽಯುತಂ ಹೋಮಸ್ತಿಲೈರ್ಮಧುರಸಂಪ್ಲುತೈಃ |  
 ಅರ್ಚಾ ಪೂರ್ವೋದಿತೇ ಪೀಠೇ ಅಂಗಲೋಕೇಶ್ವರಾಯುಧೈಃ || ೧೦೧ ||

ಈಗ ಪುತ್ರಪ್ರದ ಕೃಷ್ಣಮಂತ್ರವನ್ನು ಹೇಳುತ್ತಾರೆ :—

ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ |  
 ದೇಹಿ ನೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ||

ಇದು ಮೂವತ್ತೆರಡಕ್ಷರಗಳ ಕೃಷ್ಣಮಂತ್ರವು. ಈ ಮಂತ್ರಕ್ಕೆ ನಾರದನು ಋಷಿ, ಗಾಯತ್ರೀ ಮತ್ತು ಅನುಷ್ಪುಪ್ ಭಂದಸ್ಸು, ಸುತಪ್ರದಕೃಷ್ಣನೇ ದೇವತೆ. ನಾಲ್ಕು ಪಾದಗಳು ಮತ್ತು ಸಮಸ್ತಮಂತ್ರದಿಂದ ಅಂಗನ್ಯಾಸವು ವಿಹಿತವಾಗಿದೆ.

೧೦೦. ಧ್ಯಾನ :—ಅರ್ಜುನನಿಂದ ಸಹಿತವಾಗಿ ರಥದಲ್ಲಿ ಕುಳಿತಿರುವ, ಸಮುದ್ರದ ಮಧ್ಯದಲ್ಲಿರುವ ಮಕ್ಕಳನ್ನು ತಂದು ಬ್ರಾಹ್ಮಣನಿಗೆ ಕೊಡುತ್ತಿರುವ ವಸುದೇವನನ್ನು ಧ್ಯಾನಿಸಬೇಕು.

ಒಂದುಲಕ್ಷ ಜಪ, ಮಧುರಮಿಶ್ರವಾದ ಎಳ್ಳಿನಿಂದ ಹತ್ತು ಸಾವಿರ ಮಂತ್ರವು, ಪೂರ್ವೋಕ್ತಪೀಠದಲ್ಲಿ ಪೂಜೆ, ಪರಿವಾರಭೂತರಾದ

ಏವಂ ಸಿದ್ಧೇ ಮನೌ ಮಂತ್ರೀ ವಂಧ್ಯಾಯಾಮುಪಿ ಪುತ್ರನಾನ್ |  
 ತಾರೋ ಮಾಯಾ ತತಃ ಸಾಂತಃ ಸೇಂದುಷ್ಣಾಂತತ್ವ ಸರ್ಗನಾನ್ ||೧೦೨ ||  
 ಸೋಹಂ ವಹ್ನಿಪ್ರಿಯಾಂತೋಯಂ ಮಂತ್ರೋ ವಸ್ವಕ್ಷರಃ ಪರಃ |  
 ಪಂಚಬ್ರಹ್ಮಾತ್ಮಕಸ್ಯಾಸ್ಯ ಮಂತ್ರಸ್ಯ ಮುನಿಸತ್ತಮ || ೧೦೩ ||  
 ಋಷಿಬ್ರಹ್ಮಾ ಚ ಪರಮಾ ಗಾಯತ್ರೀ ಭಂದ ಈರಿತಂ |  
 ಪರಂ ಜ್ಯೋತಿಃ ಪರಂ ಬ್ರಹ್ಮ ದೇವತಾ ಪರಿಕೀರ್ತಿತಂ || ೧೦೪ ||  
 ಪ್ರಣವೋ ಬೀಜಮಾಖ್ಯಾತಂ ಸ್ವಾಹಾ ಶಕ್ತಿರುದಾಹೃತಾ |  
 ಸ್ವಾಹೇತಿ ಹೃದಯಂ ಪ್ರೋಕ್ತಂ ಸೋಹಂ ನೇತಿ ಶಿರೋ ಮತಂ || ೧೦೫ ||  
 ಹಂಸಶ್ಲೇತಿ ಶಿಖಾ ಪ್ರೋಕ್ತಾ ಹೃಲ್ಲೇಖಾ ಕವಚಂ ಸ್ಮೃತಂ |  
 ಪ್ರಣವೋ ನೇತ್ರಮಾಖ್ಯಾತಮಸ್ತ್ರಂ ಹರಿಹರೇತಿ ಚ || ೧೦೬ ||

ಇಂದ್ರಾದಿಲೋಕಪಾಲಕರ ಮತ್ತು ಅವರ ವಜ್ರಾದ್ಯಾಯುಧಗಳ ಪೂಜೆ ಇವೆಲ್ಲ ವನ್ನೂ ಈ ಮಂತ್ರಜಪಾಂಗವಾಗಿ ಮಾಡಬೇಕು. ಈರಿತಿ ಆಚರಿಸಿ ಮಂತ್ರ ಸಿದ್ಧಿಯನ್ನು ಪಡೆದವನು ಗೊಡ್ಡಿಯಲ್ಲಿಯೂ ಸಹ ಮಕ್ಕಳನ್ನು ಪಡೆಯುವನು.

೧೦೨-೧೦೩. ಇನ್ನೊಂದು ಮಂತ್ರವನ್ನು ಹೇಳುತ್ತಾರೆ :- (ತಾರ= ಓಂ. ಮಾಯಾ= ಹ್ರೀಂ, ಸಾಂತ= ಹ, ಸರ್ಗ= ಃ, ವಸ್ತಿಪ್ರಿಯಾ= ಸ್ವಾಹಾ)  
 “ ಓಂ ಹ್ರೀಂ ಹಂಸಃ ಸೋಹಂ ಸ್ವಾಹಾ ” ಇದೊಂದು ಅಷ್ಟಾಕ್ಷರ ಮಂತ್ರವು.

೧೦೩-೧೦೫. ಶ್ರೇಷ್ಠಮುನಿಯೇ! ಪಂಚಬ್ರಹ್ಮಾತ್ಮಕವಾದ ಈ ಮಂತ್ರಕ್ಕೆ ಋಷಿಯು ಬ್ರಹ್ಮನು, ಪರಮಗಾಯತ್ರೀ ಭಂದಸ್ಸು, ಪರಂಜ್ಯೋತಿ ಸ್ವರೂಪನಾದ ಪರಬ್ರಹ್ಮನು ದೇವತೆ ಎಂದು ಉಕ್ತವಾಗಿದೆ. ಓಂ ಎಂಬುದು ಬೀಜ, ಸ್ವಾಹಾ ಎಂಬುದು ಶಕ್ತಿಯು.

೧೦೫-೧೦೬. ಸ್ವಾಹಾ ಎಂಬುದಾಗಿ ಹೃದಯ, ಸೋಹಂ ಎಂಬುದಾಗಿ ಶಿರಸ್ಸು, ಹಂಸಃ ಎಂದು ಶಿಖೆ, ಹ್ರೀಂ ಎಂದು ಕವಚ, ಓಂ ಎಂದು ನೇತ್ರ, ಹರಿಹರ ಎಂದು ಅಸ್ತ್ರ ಈರಿತಿ ಷಡಂಗಗಳನ್ನು ನ್ಯಾಸಮಾಡಬೇಕು.

ಸ ಬ್ರಹ್ಮಾ ಸ ಶಿವೋ ವಿಪ್ರ ಸ ಹರಿಃ ಸ ಚ ದೇವರಾಟ್ |  
ಸ ಸರ್ವರೂಪಃ ಸರ್ವಾಕ್ಷಃ ಸೋಕ್ಷರಃ ಪರಮಃ ಸ್ವರಾಟ್ || ೧೦೭ ||

ಏವಂ ಧ್ಯಾತ್ವಾ ಜಪೇದಷ್ಟಲಕ್ಷಹೋಮೋ ದಶಾಂಶಠಃ |  
ಪೂಜಾ ಪ್ರಣವಪೀಠೇಽಸ್ಯ ಸಾಂಗಾವರಣಕೈರ್ಮತಾ || ೧೦೮ ||

ಏವಂ ಸಿದ್ಧೇ ಮನೌ ಜ್ಞಾನೀ ಸಾಧಕೇಂದ್ರಸ್ಯ ನಾರದ |  
ಜಾಯತೇ ತತ್ಸಮಸ್ಯಾದಿನಾಕೋಕ್ತಂ ನಿರ್ವಿಕಲ್ಪಕಂ || ೧೦೯ ||

ಕಾನೋ ಜೇಂತೋ ಹೃಷೀಕೇಶೋ ಹೃದಯಾಂತೋ ಗಜಾಕ್ಷರಃ |  
ಋಷಿಬ್ರಹ್ಮಾಸ್ಯ ಗಾಯತ್ರೀ ಛಂದೋ ಗಾಯತ್ರಮಿಾರಿತಂ || ೧೧೦ ||

ದೇವತಾ ತು ಹೃಷೀಕೇಶೋ ವಿನಿಯೋಗೋಽಖಿಲಾಸ್ತಯೇ |  
ಕಾನೋ ಬೀಜಂ ತಥಾ ಯೇತಿ ಶಕ್ತಿರಸ್ಯ ಹ್ಯುದಾಹೃತಾ || ೧೧೧ ||

೧೦೭. ಧ್ಯಾನ :—ಅವನೇ ಬ್ರಹ್ಮ, ಶಿವನಾಮಕನು, ವಿಪ್ರಾಂತರ್ಗತನು, ಅವನೇ ಹರಿಯು, ಅವನೇ ದೇವರಾಜನು, ಸರ್ವರೂಪಿಯು, ಸರ್ವನಾಮನು, ಅಕ್ಷರನು, ಉತ್ತಮನು, ಸ್ವತಂತ್ರನು ಎಂಬುದಾಗಿ ಧ್ಯಾನಿಸಬೇಕು.

೧೦೮. ಬಳಿಕ ಎಂಟುಲಕ್ಷ ಜಪಮಾಡಿ ಎಂಬತ್ತು ಸಾವಿರ ಹೋಮಮಾಡಬೇಕು. ಈ ಮಂತ್ರದೇವತೆಗೆ ಅಂಗ ಅವರಣಸಹಿತವಾಗಿ ಓಂಕಾರಪೀಠದಲ್ಲಿ ಪೂಜೆಯು ವಿಹಿತವಾಗಿದೆ.

೧೦೯. ನಾರದನೇ! ಈರೀತಿ ಆಚರಿಸಿ ಮಂತ್ರಸಿದ್ಧಿಯನ್ನು ಪಡೆದ ಜ್ಞಾನಿಯಾದ ಸಾಧಕವರ್ಮನಿಗೆ ತತ್ಸಮಸ್ಯಾದಿ ವಾಕ್ಯೋಕ್ತ ನಿರ್ವಿಕಲ್ಪಕ ವುಂಟಾಗುತ್ತದೆ.

೧೧೦-೧೧೧. ಇನ್ನೊಂದು ಮಂತ್ರವನ್ನು 'ಹೇಳುತ್ತಾರೆ :—“ ಕ್ಷೀಂ ಹೃಷೀಕೇಶಾಯನಮಃ ” ಇದೊಂದು ಅಷ್ಟಾಕ್ಷರಮಂತ್ರವು. ಈ ಮಂತ್ರಕ್ಕೆ ಬ್ರಹ್ಮನು ಋಷಿ, ಗಾಯತ್ರೀ ಛಂದಸ್ಸು, ಹೃಷೀಕೇಶನೇ ದೇವತೆ, ಇದರ



ಬೀಜೇನೈವ ಷಡಂಗಾನಿ ಕೃತ್ವಾ ಧ್ಯಾನಂ ಸಮಾಚರೇತ್ |

ಪುರುಷೋತ್ತಮಮಂತ್ರೋಕ್ತಂ ಸರ್ವಂ ವಾಸ್ಯ ಪ್ರಕೀರ್ತಿತಂ || ೧೧೨ ||

ಲಕ್ಷಂ ಜಪೋಽಯುತಂ ಹೋನೋ ಘೃತೇನೈವ ಪ್ರಕೀರ್ತಿತಃ |

ತರ್ಪಣಂ ಸರ್ವಕಾಮಾಸ್ತೈಶ್ಚಿ ಪ್ರೋಕ್ತಂ ಸಂನೋಹಿನೀಸುನ್ಮುಃ ||೧೧೩||

ಶ್ರೀಬೀಜಂ ಚ ಚತುರ್ಥ್ಯಂತಃ ಶ್ರೀಧರೋ ಜ್ಞೇಂತಕಸ್ತಥಾ |

ತ್ವೈಲೋಕ್ಯನೋಹನಃ ಶಬ್ದೋ ನನೋಂತೋ ಮನುರೀರಿತಃ || ೧೧೪ ||

ಋಷಿಬ್ರಹ್ಮಾ ಚ ಗಾಯತ್ರೀ ಛಂದಃ ಶ್ರೀಧರದೇವತಾ |

ಶ್ರೀಬೀಜಂ ಶಕ್ತಿರಸ್ಯೇತಿ ಬೀಜೇನೈವ ಷಡಂಗಕಂ || ೧೧೫ ||

ಅನುಷ್ಠಾನವು ಸಕಲೇಷ್ಟಾರ್ಥಸಾಧಕವು. “ ಕ್ಷೀಂ ಎಂಬುದೇ ಬೀಜ, ‘ಯ’ ಎಂಬುದು ಶಕ್ತಿಯು. ಬೀಜಾಕ್ಷರದಿಂದಲೇ ಷಡಂಗಗಳ ನ್ಯಾಸವನ್ನಾಚರಿಸಿ ಧ್ಯಾನಮಾಡಬೇಕು. ಈ ಮಂತ್ರಕ್ಕೆ ಪೂಜಾದಿಗಳೆಲ್ಲವನ್ನೂ ಪುರುಷೋತ್ತಮಮಂತ್ರಕ್ಕೆ ವಿಹಿತವಾಗಿರುವ ರೀತಿಯಿಂದ ಆಚರಿಸಬೇಕು.

೧೧೩. ಇದನ್ನು ಒಂದುಲಕ್ಷ ಜಪಮಾಡಿ ತುಸ್ಪದಿಂದ ಹತ್ತುಸಾವಿರ ಹೋಮಮಾಡಬೇಕು. ಸಕಲೇಷ್ಟಾರ್ಥಗಳನ್ನೂ ಪಡೆಯುವುದಕ್ಕಾಗಿ ಸಂನೋಹಿನೀಪುಷ್ಪಗಳಿಂದ ತರ್ಪಣವು ಉಕ್ತವಾಗಿದೆ.

೧೧೪-೧೧೫. ಬೇರೆ ಮಂತ್ರವನ್ನು ಹೇಳುತ್ತಾರೆ :—‘ ಶ್ರೀಂ ಶ್ರೀಧರಾಯ ತ್ರೈಲೋಕ್ಯನೋಹನಾಯ ನಮಃ ’ ಇದೊಂದು ಮಂತ್ರವು.

ಇದಕ್ಕೆ ಬ್ರಹ್ಮನು ಋಷಿ, ಗಾಯತ್ರೀ ಛಂದಸ್ಸು, ಶ್ರೀಧರನೇ ದೇವತೆ, ಶ್ರೀಂ ಎಂಬುದೇ ಶಕ್ತಿಯು, ಬೀಜಾಕ್ಷರದಿಂದಲೇ ಷಡಂಗನ್ಯಾಸವು.

ಪುರುಷೋತ್ತಮವದ್ಧ್ಯಾನಪೂಜಾದಿಕಮಿಹೋದಿತಂ |  
ಲಕ್ಷಂ ಜಪಸ್ತಥಾ ಹೋಮ ಆಚ್ಛೇದ್ಯೈವ ದಶಾಂಶತಃ || ೧೧೬ ||

ಸುಗಂಧಶ್ವೇತಪುಷ್ಪೈಸ್ತು ಪೂಜಾಂ ಹೋಮಾದಿಕಂ ಚರೀತ್ |  
ಏವಂ ಕೃತೇ ತು ವಿಪ್ರೇಂದ್ರ ಸಾಕ್ಷಾತ್ ಸ್ಯಾಚ್ಛ್ರೀಧರಃ ಸ್ವಯಂ ||೧೧೭||

ಅಚ್ಯುತಾನಂತಗೋವಿಂದಪದಂ ಜೀಂತಂ ನಮೋಂತಿಮಂ |  
ಮಂತ್ರೋಸ್ಯ ಶೌನಕಋಷಿರ್ವಿರಾಟ್ ಛಂದಃ ಪ್ರಕೀರ್ತಿತಂ || ೧೧೮ ||

ಏಷಾಂ ಪರಾಶರವ್ಯಾಸನಾರದಾ ಋಷಯಃ ಸ್ತೃತಾಃ |  
ವಿರಾಟ್ ಛಂದಃ ಸಮಾಖ್ಯಾತಂ ಪರಬ್ರಹ್ಮಾತ್ಮಕೋ ಹರಿಃ || ೧೧೯ ||

ದೇವತಾ ಬೀಜಶಕ್ತೀ ತು ಪೂರ್ವೋಕ್ತೇ ಸಾಧಕೈರ್ಮತೇ |  
ಶಂಖಚಕ್ರಧರಂ ದೇವಂ ಚತುರ್ಬಾಹುಂ ಕಿರೀಟಿನಂ || ೧೨೦ ||

೧೧೬. ಪುರುಷೋತ್ತಮಮಂತ್ರದಂತೆ ಈ ಮಂತ್ರಕ್ಕೂ ಸಹ ಧ್ಯಾನ ಪೂಜಾದಿಗಳು ಉಕ್ತವಾಗಿವೆ. ಇದನ್ನು ಒಂದುಲಕ್ಷ ಜಪಮಾಡಿ, ತುಪ್ಪದಿಂದ ಹತ್ತುಸಾವಿರ ಹೋಮಮಾಡಬೇಕು.

೧೧೭. ಸುವಾಸನೆಯುಳ್ಳ ಬಿಳಿಯಹೂವುಗಳಿಂದ ಪೂಜೆ, ಹೋಮ ಮುಂತಾದುವನ್ನು ಮಾಡಬೇಕು. 'ಶ್ರೇಷ್ಠಬ್ರಾಹ್ಮಣನೇ! ಈರೀತಿಯಾಗಿ ಅನುಷ್ಠಾನಮಾಡುವವನು ಸಾಕ್ಷಾಚ್ಛ್ರೀಧರನ ಪರಮಾನುಗ್ರಹಕ್ಕೆ ಪಾತ್ರನಾಗುವನು.

೧೧೮. 'ಅಚ್ಯುತಾನಂತಗೋವಿಂದೇಭ್ಯೋ ನಮಃ' ಇದೊಂದು ಮಂತ್ರವು. ಇದಕ್ಕೆ ಶೌನಕನು ಋಷಿ, ವಿರಾಟ್ ಎಂಬುದು ಛಂದಸ್ಸು.

೧೧೯-೧೨೦. ಈ ಮಂತ್ರಗಳಿಗೆ ಪರಾಶರ ವ್ಯಾಸನಾರದರು ಋಷಿಗಳು, ವಿರಾಟ್ ಛಂದಸ್ಸು ಪರಬ್ರಹ್ಮಾತ್ಮಕನಾದ ಹರಿಯು ದೇವತೆ, ಹಿಂದೆ ಹೇಳಿರುವುದೇ ಬೀಜಶಕ್ತಿಗಳು.

ಸರ್ವೈರಪ್ಯಾಯುಧೈರ್ಯುಕ್ತಂ ಗರುಡೋಪರಿ ಸಂಸ್ಥಿತಂ |

ಸನಕಾದಿಮುನೀಂದ್ರೈಸ್ತು ಸರ್ವದೇವೈಶುಪಾಸಿತಂ

|| ೧೨೧ ||

ಶ್ರೀಭೂಮಿಸಹಿತಂ ದೇವಮುದಯಾದಿತ್ಯಸನ್ನಿಭಂ |

ಪ್ರಾತರುದ್ಯತ್ಸಹಸ್ರಾಂಶುಮಂಡಲೋಪಮಕುಂಡಲಂ

|| ೧೨೨ ||

ಸರ್ವಲೋಕಸ್ಯ ರಕ್ಷಾರ್ಥಮನಂತಂ ನಿತ್ಯಮೇವ ಹಿ |

ಅಭಯಂ ವರದಂ ದೇವಂ ಪ್ರಯಚ್ಛಂತಂ ಮುದಾನ್ವಿತಂ

|| ೧೨೩ ||

ಏವಂ ಧ್ಯಾತ್ವಾರ್ಚಯೇತ್ಪೀಠೇ ನೈಷ್ಠವೇ ಸುಸಮಾಹಿತಃ |

ಆದ್ಯಾವರಣಮಂಗೈಃ ಸ್ಯಾಚ್ಚಕ್ರಶಂಖಗದಾಸಿಂಧಿಃ

|| ೧೨೪ ||

೧೨೦-೧೨೩. ಧ್ಯಾನ :— ಶಂಖಚಕ್ರಧಾರಿಯು, ನಾಲ್ಕುಬಾಹುಗಳುಳ್ಳವನು, ಕಿರೀಟವನ್ನಿಟ್ಟುಕೊಂಡಿರುವವನು, ಸಕಲಾಯುಧ ಸಮೇತನು, ಗರುಡನಮೇಲೆ ಕುಳಿತಿರುವವನು, ಸನಕಾದಿಮುನೀಂದ್ರರು ಮತ್ತು ಸಕಲದೇವತೆಗಳಿಂದಲೂ ಉಪಾಸನೆಮಾಡಿಸಿಕೊಳ್ಳಲ್ಪಡುತ್ತಿರುವವನು, ಶ್ರೀಭೂದೇವಿಗಳಿಂದ ಸಹಿತನು, ಉದಯಕಾಲದ ಸೂರ್ಯನಂತೆ ಹೊಳೆಯುತ್ತಿರುವವನು, ಪ್ರಾತಃಕಾಲದಲ್ಲಿ ಉದಯಿಸುತ್ತಿರುವ ಸೂರ್ಯಮಂಡಲಸದೃಶವಾದ ಕಡಕುಗಳನ್ನು ಧರಿಸಿರುವವನು, ಲೋಕಗಳಿಗೆಲ್ಲಾ ರಕ್ಷಕನು, ನಾಶರಹಿತನು, ಯಾವಾಗಲೂ ಅಭಯಪ್ರದನು, ವರದಾತ್ಮವು, ಕ್ರೀಡಾದಿಗುಣವಿಶಿಷ್ಟನು, ಇಷ್ಟಾರ್ಥದಾಯಕನು, ಸಂತೋಷಚಿತ್ತನೂ ಆಗಿರುವ ದೇವನನ್ನು ಧ್ಯಾನಿಸಬೇಕು.

೧೨೪-೧೨೬. ಬಳಿಕ ಸಮಾಧಾನಮನಸ್ಸಿನಾಗಿ ನೈಷ್ಠವಸೀತದಲ್ಲಿ ಮಂತ್ರದೇವತೆಯನ್ನು ಪೂಜಿಸಬೇಕು. ಶಂಖಚಕ್ರಗದಾಖಡ್ಗಗಳಿಂದ ಪ್ರಥಮವರಣಪೂಜೆ, ಮುಸಲ ಅಂಕುಶ ಪಾಶ ಧನುಸ್ಸುಗಳಿಂದ ದ್ವಿತೀಯಾವರಣ

ಮುಸಲಾಡ್ಯಧನುಃ ಪಾಶಾಂಕುಶೈಃ ಪ್ರೋಕ್ತಂ ದ್ವಿತೀಯಕಂ |  
 ಸನಕಾದಿಕಶಾಕ್ತೇಯ ವ್ಯಾಸನಾರಥಶೌನಕೈಃ || ೧೨೫ ||  
 ತೃತೀಯಂ ಲೋಕಪಾಲೈಸ್ತು ಚತುರ್ಥಂ ಪರಿಕೀರ್ತಿತಂ |  
 ಲಕ್ಷಂ ಜಪೋ ದಶಾಂಶೇನ ಘೃತೇನ ಹವನಂ ಸ್ಕೃತಂ || ೧೨೬ ||  
 ಏವಂ ಸಿದ್ಧೇ ಮನೌ ಮಂತ್ರೀ ಪ್ರಯೋಗಾನಪ್ಯುಪಾಚರೇತ್ |  
 ಶ್ರೀವೃಕ್ಷಮೂಲೇ ದೇವೇಶಂ ಧ್ಯಾಯನ್ಸ್ವೇ ರೋಗಿಣಂ ಸ್ಮರಣ || ೧೨೭ ||  
 ಸ್ಪೃಷ್ಟ್ವಾ ಜಪ್ತಾನ್ಮುತಂ ಸಾಧ್ಯಂ ಸ್ಕೃತ್ವಾ ನಾ ಮನಸಾ ದ್ವಿಜ |  
 ರೋಗಿಣಾಂ ರೋಗನಿರ್ಮುಕ್ತಿಂ ಕುರ್ಯಾನ್ಮಂತ್ರೀ ತು ಮಂಡಲಾತ್ ||  
 ಕನ್ಯಾರ್ಥೀ ಜುಹುಯಾಲ್ಲಾಜೈರ್ಬಿಲ್ವೈಶ್ಚಾಪಿ ಧನಾಪ್ತಯೇ |  
 ವಸ್ತ್ರಾರ್ಥೀ ಗಂಧಕುಸುಮೈರಾರೋಗ್ಯಾಯ ತಿಲ್ಪೈರ್ಹುನೇತ್ || ೧೨೯ ||

ಪೂಜೆ, ಸನಕಾದಿಗಳು ಶಾಕ್ತೇಯ ವ್ಯಾಸ ನಾರದ ಶೌನಕರುಗಳಿಂದ ತೃತೀಯಾ ವರಣಪೂಜೆ, ಇಂದ್ರಾದಿಲೋಕಪಾಲಕರಿಂದ ನಾಲ್ಕನೆಯ ಅವರಣಪೂಜೆ ಇವನ್ನು ಮಾಡಬೇಕು. ಈ ಮಂತ್ರವನ್ನು ಒಂದುಲಕ್ಷಜಪಮಾಡಿ ತುಪ್ಪದಿಂದ ಹೋಮ ಮಾಡಬೇಕು.

೧೨೭-೧೨೮. ಈಪ್ರಕಾರ ಆಚರಿಸಿ ಮಂತ್ರಸಿದ್ಧಿಯನ್ನು ಹೊಂದಿದ ಮೇಲೆ ಮಂತ್ರಿಯು ಪ್ರಯೋಗಗಳನ್ನೂ ಸಹ ಮಾಡಬೇಕು.

ಶ್ರೀವೃಕ್ಷದ ಕೆಳಗೆ ದೇವೇಶನನ್ನು ಧ್ಯಾನಿಸುತ್ತಾ ರೋಗಿಯನ್ನು ಸ್ಮರಣೆ ಮಾಡಿ ಅವನನ್ನು ಮುಟ್ಟಿಕೊಂಡು ಹತ್ತುಸಾವಿರ ಜಪಮಾಡಬೇಕು. ಅಥವಾ ರೋಗಿಯನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಹತ್ತುಸಾವಿರ ಜಪಮಾಡಬೇಕು. ಹೀಗೆ ನಲವತ್ತುದಿನಗಳು ಅನುಷ್ಠಾನಮಾಡಿದರೆ ಮಂತ್ರಿಯು ರೋಗಿಗಳ ರೋಗಗಳನ್ನು ವಾಸಿಮಾಡಲು ಶಕ್ತನಾಗುವನು.

೧೨೯. ಕನ್ಯಾರ್ಥಿಯಾದ ಮಂತ್ರಿಯು ಅರಳಿನಿಂದಲೂ, ಧನಾರ್ಥಿಯು ಬಿಲ್ವಪತ್ರಗಳಿಂದಲೂ, ವಸ್ತ್ರಾರ್ಥಿಯು ಸುಗಂಧವುಷ್ಪಗಳಿಂದಲೂ, ಆರೋಗ್ಯವನ್ನು ಬಯಸುವವನು ಎಳ್ಳಿನಿಂದಲೂ ಹೋಮಮಾಡಬೇಕು.

ರವಿನಾರೇ ಜಲೇ ಸ್ಥಿತ್ವಾ ನಾಭಿಮಾತ್ರೇ ಜಪೇತ್ತು ಯಃ |

ಅಷ್ಟೋತ್ತರಸಹಸ್ರಂ ವೈ ಸ ಜ್ವರಂ ನಾಶಯೇದ್ಧ್ರುವಂ || ೧೩೦ ||

ವಿನಾಹಾರ್ಥಂ ಜಪೇನ್ಮಾಸಂ ಶಶಿಮಂಡಲಮಧ್ಯಗಂ |

ಧ್ಯಾತ್ವಾ ಕೃಷ್ಣಂ ಲಭೇತ್ಕನ್ಯಾಂ ವಾಂಛಿತಾಂ ಚಾಪಿ ನಾರದ || ೧೩೧ ||

ವಸುದೇವಪದಂ ಪ್ರೋಚ್ಯೆ ನಿಗಡಚ್ಛೇದಶಬ್ದತಃ |

ವಾಸುದೇವಾಯ ವರ್ಮಾಸ್ತ್ರೇ ಸ್ವಾಹಾಂತೋ ಮನುರೀರಿತಃ || ೧೩೨ ||

ನಾರದೋಽಸ್ಯ ಋಷಿಶ್ಚಂದೋ ಗಾಯತ್ರೀ ಕೃಷ್ಣದೇವತಾ |

ವರ್ಮ ಬೀಜಂ ಶಿರಃ ಶಕ್ತಿರನ್ಯತ್ಸರ್ವಂ ದಶಾರ್ಣವತ್ || ೧೩೩ ||

೧೩೦. ಭಾನುವಾರದದಿನ ನಡುವಿಗಿಬರುವಷ್ಟು ನೀರಿನಲ್ಲಿ ನಿಂತು ಈ ಮಂತ್ರವನ್ನು ಸಾವಿರದಿಂಟುಸಾರಿ ಜಪಮಾಡುವವನು ನಿಜವಾಗಿಯೂ ಜ್ವರವನ್ನು ನಾಶಪಡಿಸುವನು.

೧೩೧. ನಾರದನೇ! ವಿನಾಹಾರವೇಕ್ಷೆಯಿಂದ ಚಂದ್ರಮಂಡಲಮಧ್ಯಸ್ಥನಾದ ಕೃಷ್ಣನನ್ನು ಒಂದುತಿಂಗಳು ಧ್ಯಾನಮಾಡಿದರೆ ಇಷ್ಟಕನ್ಯೆಯನ್ನು ಪಡೆರುವನು.

೧೩೨. ಬೇರೆಮಂತ್ರವನ್ನು ಹೇಳುತ್ತಾರೆ:—(ವರ್ಮ = ಹುಂ, ಅಸ್ತ್ರ = ಫಟ್) ' ವಸುದೇವನಿಗಡಚ್ಛೇದವಾಸುದೇವಾಯ ಹುಂ ಫಟ್ಸ್ವಾಹಾ ' ಇದೊಂದು ಕೃಷ್ಣಮಂತ್ರವು.

೧೩೩. ಇದಕ್ಕೆ ನಾರದನು ಋಷಿ, ಗಾಯತ್ರೀ ಭಂದಸ್ಸು, ಕೃಷ್ಣನೇ ದೇವತೆ ' ಹುಂ ' ಎಂಬುದು ಬೀಜ, ' ಸ್ವಾಹಾ ' ಎಂಬುದು ಶಕ್ತಿ. ಉಳಿದುದೆಲ್ಲವನ್ನೂ ದಶಾರ್ಣವ ಕೃಷ್ಣಮಂತ್ರದಂತೆ ಆಚರಿಸಬೇಕು.

ಬಾಲಃ ಪವನದೀರ್ಘೇಂದುಯುಕ್ತೋ ಝಂಟೀಶಯುಕ್ ಜಲಂ |

ಅತ್ರಿವ್ಯಾಸಾಯ ಹೃದಯಂ ಮನುರಷ್ಟಾಕ್ಷರೋಽವತು || ೧೩೪ ||

ಬ್ರಹ್ಮಾನುಷ್ಟಪ್ ಮುನಿಶ್ಚಂದೋ ದೇವಃ ಸತ್ಯವತೀಸುತಃ |

ಆದ್ಯಂ ಬೀಜಂ ನಮಃ ಶಕ್ತಿದೀರ್ಘಾಢ್ಯೇನಾದಿನಾಂಗಕಂ || ೧೩೫ ||

ವ್ಯಾಖ್ಯಾನುದ್ರಿಕಯಾ ಲಸತ್ಕರತಲಂ ಸದ್ಯೋಗಪೀಠಸಿದ್ಧತಂ

ವಾಮೇ ಜಾನುತಲೇ ದಧಾನಮಪರಂ ಹಸ್ತಂ ಸುವಿದ್ಯಾನಿಧಿಂ |

ವಿಸ್ರವ್ರಾತವ್ರತಂ ಪ್ರಸನ್ನಮನಸಂ ಪಾಘೋರುಹಾಂಗದ್ಯುತಿಂ

ಪಾರಾಶರ್ಯಮತೀವ ಪುಣ್ಯಚರಿತಂ ವ್ಯಾಸಂ ಸ್ಮರೇತ್ಸಿದ್ಧಯೇ || ೧೩೬ ||

೧೩೪. ವೇದವ್ಯಾಸಮಂತ್ರವನ್ನು ಹೇಳುತ್ತಾರೆ :—( ಪವನದೀರ್ಘೇಂ ದುಯುಕ್ತೋ ಬಾಲಃ= ವ್ಯಾಂ, ಝಂಟೀಶಯುಗ್ವಲ= ವೇ, ಅತ್ರಿ= ದ, ಹೃದಯ= ನಮಃ) ‘ ವ್ಯಾಂ ವೇದವ್ಯಾಸಾಯನಮಃ ’ ಇದು ವೇದವ್ಯಾಸಾ ಷ್ಠಾಕ್ಷರಮಂತ್ರವು.

೧೩೫. ಇದಕ್ಕೆ ಬ್ರಹ್ಮನು ಋಷಿ, ಅನುಷ್ಟಪ್ ಭಂದಸ್ಸು, ಸತ್ಯವತೀ ಕುಮಾರನೇ ದೇವತೆ, ‘ ವ್ಯಾಂ ’ ಎಂಬುದು ಬೀಜ, ‘ ನಮಃ ’ ಎಂಬುದು ಶಕ್ತಿ, ದೀರ್ಘಯುಕ್ತವಾದ ಆದ್ಯಕ್ಷರದಿಂದ ಅಂಗವ್ಯಾಸಮಾಡಬೇಕು.

೧೩೬. ಧ್ಯಾನ :—ವ್ಯಾಖ್ಯಾನಮುದ್ರೆಯಿಂದ ಶೋಭಿಸುತ್ತಿರುವ ಕೈಯುಳ್ಳ, ಸಮಾಚೀನಯೋಗಪೀಠದಲ್ಲಿ ಕುಳಿತಿರುವ, ಎಡಮೊಣಕಾಲಿನ ಕೆಳಗೆ ಇನ್ನೊಂದು ಕೈಯನ್ನು ಧರಿಸಿರುವ, ಸದ್ವಿದ್ಯಾಕರರಾದ, ಬ್ರಾಹ್ಮಣಂಘ್ರ ಪರಿವೃತರಾದ, ಸಂತುಷ್ಟಮನಸ್ಸುಳ್ಳ, ಕಮಲದಂತೆ ಅಂಗಕಾಂತಿಯುಳ್ಳ, ಅತ್ಯಂತ ಪುಣ್ಯಚರಿತನು, ಪರಾಶರಪುತ್ರನೂ ಆದ ವ್ಯಾಸರನ್ನು ಸಿದ್ಧಿಗಾಗಿ ಧ್ಯಾನಿಸಬೇಕು.

ಜಪೇದಷ್ಟಸಹಸ್ರಾಣಿ ಸಾಯಸ್ಯ ಹೋಮಮಾಚರೇತ್ |

ಪೂರ್ವೋಕ್ತಪೀಠೇ ನ್ಯಾಸಸ್ಯ ಪೂರ್ವಮಂಗಾನಿ ಪೂಜಯೇತ್ || ೧೩೭ ||

ಸ್ರಾಚ್ಯಾದಿಸು ಯಜೇತ್ಪ್ರಲಂ ವೈಶಂಪಾಯನಜೈಮಿನೀ |

ಸುಮಂತುಂ ಕೋಣಭಾಗೇಷು ಶ್ರೀಶುಕಂ ರೋಮಹರ್ಷಣಂ || ೧೩೮ ||

ಉಗ್ರಶ್ರವಸಮನ್ಯಾಂಶ್ಚ ಮುನೀನ್ದ್ರಾದ್ರಾದಿಕಾಯುಧಾನ್ |

ಏವಂ ಸಿದ್ಧಮನುರ್ಮಂತ್ರೀ ಕವಿತ್ವಂ ಶೋಭನಾಃ ಪ್ರಜಾಃ || ೧೩೯ ||

ನ್ಯಾಖ್ಯಾನಶಕ್ತಿಂ ಕೀರ್ತಿಂ ಚ ಲಭತೇ ಸಂಪದಾಂ ಚಯಂ |

ನೃಸಿಂಹೋ ಮಾಧವಾರೂಢೋ ಲೌಹಿತೋ ನಿಗಮಾದಿಮಃ || ೧೪೦ ||

೧೩೭. ಈ ಮಂತ್ರವನ್ನು ಎಂಟುಸಾವಿರ ಜಪಮಾಡಿ ಪಾಯಸದಿಂದ ಹೋಮಮಾಡಬೇಕು. ಪೂರ್ವೋಕ್ತಪೀಠದಲ್ಲಿ ಮೊದಲು ವೇದವ್ಯಾಸರ ಅಂಗಗಳನ್ನು ಪೂಜಿಸಬೇಕು.

೧೩೮-೧೪೦. ಪೂರ್ವಾದಿಕ್ಕುಗಳಲ್ಲಿ ಪೈಲ, ವೈಶಂಪಾಯನ, ಜೈಮಿನಿ, ಸುಮಂತುಗಳನ್ನೂ, ಆಗ್ನೇಯಾದಿಕೋಣಗಳಲ್ಲಿ ಶ್ರೀಶುಕ, ರೋಮಹರ್ಷಣ, ಉಗ್ರಶ್ರವಸ್ಸು, ಇತರಮುನೀಂದ್ರರು ಇವರನ್ನೂ, ಆಯುಧಸಹಿತರಾದ ಇಂದ್ರಾದಿಗಳನ್ನೂ ಸಹ ಪೂಜಿಸಬೇಕು. ಈ ರೀತಿ ಮಂತ್ರಸಿದ್ಧಿಯನ್ನು ಪಡೆದ ಮಂತ್ರಿಯು ಕವಿತ್ವ, ಸತ್ಸಂತಾನ, ನ್ಯಾಖ್ಯಾನಶಕ್ತಿ, ಕೀರ್ತಿ ಮತ್ತು ಸಂಪತ್ನ ಮೂಹಗಳನ್ನು ಪಡೆಯುವನು.

೧೪೦-೧೪೧. ಗರುಡಮಂತ್ರವನ್ನು ಹೇಳುತ್ತಾರೆ :—(ನೃಸಿಂಹ = ಕ್ಷ, ಮಾಧವಾರೂಢ = ಇಯುತ, ಲೋಹಿತ = ಪ, ನಿಗಮಾದಿಮಃ = ಓಂ, ಕೃಶಾನುಜಾಯಾ = ಸ್ವಾಹಾ) 'ಕ್ಷಿಪ ಓಂ ಸ್ವಾಹಾ' ಎಂಬುದು ವಿಷಹರ

ಕೃಶಾನುಜಾಯಾ ಪಂಚಾಣೋ ಮನುರ್ವಿಷಹರಃ ಪರಃ |  
ಅನಂತಪಂಕ್ತಿಪಕ್ಷೀಂದ್ರಾ ಮುನಿಶ್ಚಂದಃ ಸುರಾ ಮತಾಃ || ೧೪೧ ||

ತಾರವಹ್ನಿ ಪ್ರಿಯೇಬೀಜಶಕ್ತೀ ಮಂತ್ರಸ್ಯ ಕೀರ್ತಿತೇ |  
ಜ್ವಲಜ್ವಲ ಮಹಾಮತಿ ಸ್ವಾಹಾ ಹೃದಯಮಿಾರಿತಂ || ೧೪೨ ||

ಗರುಡೇತಿ ಪದಸ್ಯಾಂತೇ ಚೂಡಾನನಶುಚಿಪ್ರಿಯಾ |  
ಶಿರೋಮಂತ್ರೋ ಗರುಡತಃ ಶಿಖೇ ಸ್ವಾಹಾ ಶಿಖಾ ಮನುಃ || ೧೪೩ ||

ಗರುಡೇತಿ ಪದಂ ಪ್ರೋಚ್ಯೆ ಪ್ರಭಂಜಯ ಯುಗಂ ವದೇತ್ |  
ಪ್ರಭೇದಯ ಯುಗಂ ಸಶ್ಚಾ ದ್ವಿತ್ರಾಸಯ ವಿಮರ್ದಯ || ೧೪೪ ||

ಪ್ರತ್ಯೇಕಂ ದ್ವಿಸ್ತತಃ ಸ್ವಾಹಾ ಕವಚಸ್ಯ ಮನುರ್ಮತಃ |  
ಉಗ್ರರೂಪಧರಾಂತೇ ತು ಸರ್ವವಿಷಹರೇತಿ ಚ || ೧೪೫ ||

ಗರುಡಮಂತ್ರ. ಇದಕ್ಕೆ ಅನಂತನು ಋಷಿ, ಪಂಕ್ತಿ ಭಂದಸ್ಸು, ಪಕ್ಷಿರಾಜನು ದೇವತೆಯು.

೧೪೨-೧೪೩. ' ಓಂ ' ಎಂಬುದು ಬೀಜ, ' ಸ್ವಾಹಾ ' ಎಂಬುದು ಶಕ್ತಿ ಎಂದು ಉಕ್ತವಾಗಿದೆ.

' ಜ್ವಲಜ್ವಲ ಮಹಾಮತಿ ಸ್ವಾಹಾ ' ಎಂಬುದಾಗಿ ಹೃದಯಮಂತ್ರವು.

' ಗರುಡಚೂಡಾನನ ಸ್ವಾಹಾ ' ಎಂಬುದಾಗಿ ಶಿರೋಮಂತ್ರವು.

' ಗರುಡಶಿಖೇ ಸ್ವಾಹಾ ' ಎಂಬುದೇ ಶಿಖಾಮಂತ್ರವು.

' ಗರುಡ ಪ್ರಭಂಜಯ ಪ್ರಭಂಜಯ ಪ್ರಭೇದಯ ಪ್ರಭೇದಯ ವಿತ್ರಾಸಯ ವಿತ್ರಾಸಯ ವಿಮರ್ದಯ ವಿಮರ್ದಯ ಸ್ವಾಹಾ ಹುಂ ' ಎಂಬುದು ಕವಚಮಂತ್ರವು.

' ಉಗ್ರರೂಪಧರ ಸರ್ವವಿಷಹರ ಭೀಷಯ ಭೀಷಯ ಸರ್ವಂ ದಹದಹ ಭಸ್ಮೀಕುರುಕುರು ಸ್ವಾಹಾ ' ಎಂಬುದು ನೇತ್ರಮಂತ್ರವು.



ಭೀಷಯದ್ವಿತಯಂ ಪ್ರೋಚ್ಯೈ ಸರ್ವಂ ದಹದಹೇತಿ ಚ |

ಭಸ್ಮೀಕುರು ತತಃ ಸ್ವಾಹಾ ನೇತ್ರಮಂತ್ರೋಯಮಿಾರಿತಃ || ೧೪೬ ||

ಅಪ್ರತಿಹತವರ್ಣಾಂತೇ ಬಲಾಪ್ರತಿಹತೇತಿ ಚ |

ಶಾಸನಾಂತೇ ತಥಾ ಹುಂ ಫಟ್ ಸ್ವಾಹ್ಯಾಸ್ತ್ರಮನುರೀರಿತಃ || ೧೪೭ ||

ಪಾದೇ ಕಟೌ ಹೃದಿ ಮುಖೇ ಮೂರ್ಧ್ನಿ ವರ್ಣಾನ್ ಪ್ರವಿನ್ಯಸೇತ್ ||೧೪೮||

ತಪ್ತಸ್ವರ್ಣನಿಭಂ ಫಣೀಂದ್ರನಿಕರೈಃ ಕ್ಲೃಷ್ಟಾಂಗಭೂಷಂ ಪ್ರಭುಂ |

ಸ್ಮೃತ್ರ್ಯಾಣಾಂ ಶಮಯಂತಮುಗ್ರಮಖಿಲಂ ಸ್ಥಾಣಾಂ ವಿಷಂ ತತ್ಕ್ಲ್ಯಾಣಾತ್ |

ಚಂಚ್ಚಗ್ರಸ್ಪಚಲದ್ಭುಜಂಗಮಭಯಂ ಪಾಣ್ಯೋರ್ವರಂ ಬಿಭ್ರತಂ

ಪಕ್ಷೋಚ್ಚಾರಿತಸಾಮಗೀತಮಮಲಂ ಶ್ರೀಪಕ್ಷಿರಾಜಂ ಭಜೇ || ೧೪೯ ||

ಸಂಚಲಕ್ಷಂ ಜಪೇನ್ಮಂತ್ರಂ ದಶಾಂಶಂ ಜುಹುಯಾತ್ತಿಲೈಃ |

ಪೂಜಯೇನ್ಮಾತೃಕಾಪೀತೇ ಗರುಡಂ ವೇದವಿಗ್ರಹಂ || ೧೫೦ ||

‘ ಅಪ್ರತಿಹತ ಬಲಾಪ್ರತಿಹತ ಶಾಸನ ಹುಂ ಫಟ್ ಸ್ವಾಹಾ ’ ಎಂಬುದು ಅಸ್ತ್ರಮಂತ್ರವು. ಈ ಮಂತ್ರಗಳಿಂದ ಷಡಂಗಗಳನ್ನು ನ್ಯಾಸಮಾಡಬೇಕು.

೧೪೮. ಈ ಮಂತ್ರದ ವರ್ಣಗಳನ್ನು ಕ್ರಮವಾಗಿ ಪಾದ, ನಡುವು, ಹೃದಯ, ಮುಖ, ಶಿರಸ್ಸು ಇವುಗಳಲ್ಲಿ ನ್ಯಾಸಮಾಡಬೇಕು.

೧೪೯. ಧ್ಯಾನ :- ಕಾಯಿಸಿದ ಬಂಗಾರಕ್ಕೆ ಸಮಾನನು, ಶ್ರೀಷ್ಠ ಸರ್ಪ ಸಮೂಹಗಳಿಂದ ರಚಿಸಲ್ಪಟ್ಟ ಅಂಗಭೂಷಣಗಳುಳ್ಳವನು, ಸ್ವಾಮಿಯು, ತನ್ನನ್ನು ಸ್ಮರಿಸುವ ಜನರಿಗೆ ಸಕಲಕ್ರೂರವಿಷವನ್ನೂ ತಕ್ಷಣದಲ್ಲಿ ಪರಿಹರಿಸುವವನು, ಕೊಕ್ಕಿನ ಅಗ್ರಭಾಗದಿಂದ ಸರ್ಪವನ್ನು ಹಿಡಿಯುವವನು, ಕೈಗಳಲ್ಲಿ ಅಭಯವರಗಳನ್ನು ಧರಿಸಿರುವವನು, ರೆಕ್ಕೆಗಳಿಂದ ಉಚ್ಚರಿಸಲ್ಪಡುತ್ತಿರುವ ಬೃಹತ್, ರಥಂತರ ನಾಮಕ ಸಾಮಗಾನವುಳ್ಳವನು, ಪರಿಶುದ್ಧನೂ ಆದ ಪಕ್ಷಿ ರಾಜನನ್ನು ಸೇವಿಸುವೆನು ಎಂಬುದಾಗಿ ಧ್ಯಾನಿಸಬೇಕು.

೧೫೦. ಈ ಮಂತ್ರವನ್ನು ಐದುಲಕ್ಷ ಜಪಿಸಿ, ಎಳ್ಳಿನಿಂದ ಐವತ್ತುಸಾವಿರ ಹೋಮಮಾಡಬೇಕು. ಬಳಿಕ ವೇದ ವಿಗ್ರಹನಾದ ಗರುಡನನ್ನು ಮಾತೃಕಾ ಪೀಠದಲ್ಲಿ ಪೂಜಿಸಬೇಕು.

ಚತುರ್ಥ್ಯಂತಃ ಪಕ್ಷಿರಾಜಃ ಸ್ವಾಹಾ ಪೀಠಮನುಃ ಸ್ಕೃತಃ |  
 ಇಷ್ಟಾಂಗಳಂ ಕರ್ಣಿಕಾಮಧ್ಯೇ ನಾಗಾನ್ಯಂತ್ರೇಷು ಪೂಜಯೇತ್ ||೧೫೧||  
 ತದ್ಬಹಿಲೋಕಪಾಲಾಂಶ್ಚ ವಜ್ರಾನ್ಯೈರ್ವಿಲಸತ್ಕರಾನ್ |  
 ಏವಂ ಸಿದ್ಧಮನುರ್ಮಂತ್ರೀ ನಾಶಯೇದ್ಗರಲದ್ವಯಂ |  
 ದೇಹಾಂತೇ ಲಭತೇ ಚಾಪಿ ಶ್ರೀವಿಷ್ಣೋಃ ಪರಮಂ ಪದಂ || ೧೫೨ ||

ಇತಿ ಶ್ರೀನಾರದೀಯಮಹಾಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
 ತೃತೀಯಪಾದೇ ಕೃಷ್ಣಾದಿಮಂತ್ರಭೇದನಿರೂಪಣಂ  
 ನಾನೈಕಾಶೀತಿತನೋಽಧ್ಯಾಯಃ

೧೫೧. 'ಪಕ್ಷಿರಾಜಾಯ ಸ್ವಾಹಾ' ಎಂಬುದೇ ಪೀಠಮಂತ್ರವು. ಕೋಶ ಮಧ್ಯದಲ್ಲಿ ಅಂಗಪೂಜೆಮಾಡಿ ಯಂತ್ರಗಳಲ್ಲಿ ನಾಗಗಳನ್ನು ಪೂಜಿಸಬೇಕು.

೧೫೨. ಅದರ ಹೊರಭಾಗದಲ್ಲಿ ವಜ್ರಾದ್ಯಾಯುಧಗಳನ್ನು ಕರದಲ್ಲಿ ಪಿಡಿದಿರುವ ಇಂದ್ರಾದಿಲೋಕಪಾಲಕರನ್ನು ಪೂಜಿಸಬೇಕು. ಈ ರೀತಿ ಸಿದ್ಧಿಯನ್ನು ಹೊಂದಿದ ಮಂತ್ರಿಯು ಸ್ಥಾವರಜಂಗಮಾಖ್ಯವಾದ ವಿಷದ್ವಯವನ್ನೂ ನಾಶಪಡಿಸುವನು. [ಮರಣಾನಂತರ ಶ್ರೀವಿಷ್ಣುವಿನ ಪರಮಪದ ಎಂದರೆ ವೈಕುಂಠಲೋಕವನ್ನು ಪಡೆಯುವನು.

ಇಂತು ಶ್ರೀನಾರದೀಯಪುರಾಣದಲ್ಲಿ ಪೂರ್ವಭಾಗದ ಬೃಹದುಪಾಖ್ಯಾನವೆಂಬ ಮೂರನೆಯ ಪಾದದಲ್ಲಿ ನಾನಾವಿಧ ಕೃಷ್ಣಮಂತ್ರ ನಿರೂಪಣವೆಂಬ ಎಂಬತ್ತೊಂದನೆಯ ಅಧ್ಯಾಯವು ಮುಗಿದುದು.

### ವಿಷಯಸಂಗ್ರಹ

ಈ ಅಧ್ಯಾಯದಲ್ಲಿ ಏಕಾಕ್ಷರ ಕೃಷ್ಣಮಂತ್ರದಿಂದ ಮೂವತ್ತುಮೂರು ಅಕ್ಷರಗಳವರೆಗೂ ಕೃಷ್ಣಮಂತ್ರಗಳು, ಅವುಗಳ ನ್ಯಾಸ, ಧ್ಯಾನ, ಜಪ, ಹೋಮ, ಪೂಜೆ ಮುಂತಾದುವು ವಿವರವಾಗಿ ಉಕ್ತವಾಗಿವೆ. ಮತ್ತು ಹಂಸಮಂತ್ರ, ಹೃಷೀಕೇಶಮಂತ್ರ, ವೇದವ್ಯಾಸಮಂತ್ರಗಳೂ ಸಹ ಸಪರಿಕರವಾಗಿ ಹೇಳಲ್ಪಟ್ಟಿವೆ. ವಿಷ್ಣುವಾಹನ ಗರುಡಮಂತ್ರ, ಅದರ ಅಂಗಮಂತ್ರ, ಧ್ಯಾನಾದಿಗಳು ಫಲ ಮುಂತಾದುವು ಸಂಗ್ರಹಿಸಲ್ಪಟ್ಟಿವೆ.

## ದ್ವೈತೀತಿತಮೋಽಧ್ಯಾಯಃ

ಸನತ್ಕುಮಾರ ಉನಾಚಿ

ಕಿಂ ತ್ವಂ ನಾರದ ಜಾನಾಸಿ ಪೂರ್ವಜನ್ಮನಿ ಯತ್ತ್ವಯಾ |  
ಪ್ರಾಪ್ತಂ ಭಗವತಃ ಸಾಕ್ಷಾಚ್ಛೃಣೋ ಯುಗಲಾತ್ಮಕಂ

|| ೧ ||

ಕೃಷ್ಣಮಂತ್ರರಹಸ್ಯಂ ಚಿ ಸ್ಮರ ವಿಸ್ಮೃತಿಮಾಗತಂ |

ಸೂತ ಉನಾಚಿ

ಇತ್ಯುಕ್ತೋ ನಾರದೋ ವಿಸ್ವಾಃ ಕುಮಾರೇಣ ತು ಧೀಮತಾ

|| ೨ ||

ಧ್ಯಾನಂ ವಿನೇದಾಶು ಚಿರಂ ಚಿರಿತಂ ಪೂರ್ವಜನ್ಮನಃ |

ತತಶ್ಚಿರಂ ಧ್ಯಾನಸರೋ ನಾರದೋ ಭಗವತ್ತಿಯಃ

|| ೩ ||

### ಎಂಬತ್ತೆರಡನೆಯ ಅಧ್ಯಾಯವು

೧. ಸನತ್ಕುಮಾರನು ಹೇಳಿದನು :—ನಾರದನೇ! ಪೂರ್ವಜನ್ಮದಲ್ಲಿ ಸಾಕ್ಷಾದ್ಬ್ರಹ್ಮಭಗವಂತನು ನಿನಗೆ ಉಪದೇಶಿಸಿದ ಯುಗಲಾತ್ಮಕತತ್ವವು ಈಗ ಜ್ಞಾಪಕವಿರುವುದೇನು ?

೨-೩. ಮರೆತುಹೋಗಿರುವ ಕೃಷ್ಣಮಂತ್ರರಹಸ್ಯವನ್ನು ಈಗ ಸ್ಮರಿಸು !

ಸೂತನು ಹೇಳಿದನು :—ಶೌನಕಾದಿ ಬ್ರಾಹ್ಮಣರುಗಳಿರಾ! ಬುದ್ಧಿಮಂತನಾದ ಸನತ್ಕುಮಾರನಿಂದ ಉಕ್ತವಾದುದನ್ನು ಕೇಳಿ ನಾರದನು ಕೂಡಲೇ ಪೂರ್ವಜನ್ಮವೃತ್ತಾಂತವನ್ನು ತಿಳಿಯಲು ಬಹುಕಾಲದವರೆಗೆ ಚಿಂತಿಸಿದನು.

೩-೪. ಭಗವಂತನಿಗೆ ಪ್ರಿಯನಾದ ನಾರದನು ಹೀಗೆ ಬಹುಕಾಲ

ಜ್ಞಾತ್ವಾ ಸರ್ವಂ ಸುವೃತ್ತಾಂತಂ ಸುಪ್ರಸನ್ನಾನೋಬ್ರವೀತ್ |  
ಭಗವನ್ನರ್ವವೃತ್ತಾಂತಃ ಪೂರ್ವಕಲ್ಪಸಮುದ್ಭವಃ || ೪ ||

ಮಮ ಸ್ತೃತಿಮನುಪ್ರಾಪ್ತೋ ವಿನಾ ಯುಗಲಲಂಭನಂ |  
ತಚ್ಚಿತ್ತಾ ವಚನಂ ತಸ್ಯ ನಾರದಸ್ಯ ಮಹಾತ್ಮನಃ || ೫ ||

ಸನತ್ಕುಮಾರೋ ಭಗರ್ವಾ ನ್ಯಾಜಹಾರ ಯಥಾತಥಂ |  
ಸನತ್ಕುಮಾರ ಉವಾಚಿ  
ಶೃಣು ವಿಪ್ರ ಪ್ರವಕ್ಷ್ಯಾಮಿ ಯಸ್ಮಿನ್ ಜನ್ಮನಿ ಶಾಲಿನಃ || ೬ ||

ಪ್ರಾಪ್ತಂ ಕೃಷ್ಣರಹಸ್ಯಂ ನೈ ಸಾವಧಾನೋ ಭವಾಧುನಾ |  
ಅಸ್ಮಾತ್ಸಾರಸ್ವತಾತ್ಪಲ್ಪಾತ್ಪೂರ್ವಸ್ಮಿನ್ ಚಿವಿಂಶಕೇ || ೭ ||

ಕಲ್ಪೇ ತ್ವಂ ಕಾಶ್ಯಪೋ ಜಾತೋ ನಾರದೋ ನಾಮ ನಾಮತಃ |  
ತತ್ರೈಕದಾ ತ್ವಂ ಕೈಲಾಸಂ ಪ್ರಾಪ್ತಃ ಕೃಷ್ಣಸ್ಯ ಯೋಗಿನಃ || ೮ ||

ಚಿಂತಿಸಿ ಸಮೀಚೀನವೃತ್ತಾಂತವೆಲ್ಲವನ್ನೂ ತಿಳಿದು ಅತ್ಯಂತ ಪುಸನ್ನ ಮುಖನಾಗಿ ಹೀಗೆ ಮಾತನಾಡಿದನು.

೪-೫. ಪೂಜ್ಯರೇ! ಯುಗಲಲಂಭನವೊಂದು ಹೊರತು ಉಳಿದ ಪೂರ್ವ ಜನ್ಮದಲ್ಲಿ ನಡೆದ ಸಕಲವೃತ್ತಾಂತವೂ ನನಗೆ ಜ್ಞಾಪಕಕ್ಕೆ ಬಂದಿತು, ಎಂಬುದಾಗಿ ನಾರದನು ಸನತ್ಕುಮಾರನಿಗೆ ಹೇಳಿದನು.

೫-೭. ಮಹಾತ್ಮನಾದ ನಾರದನ ಆ ಮಾತನ್ನು ಕೇಳಿ ಪೂಜ್ಯನಾದ ಸನತ್ಕುಮಾರನು ಅದನ್ನು ಯಥಾವತ್ತಾಗಿ ಹೇಳಿದನು.

ಸನತ್ಕುಮಾರನು ಹೇಳಿದನು : — ಬ್ರಾಹ್ಮಣನಾದ ನಾರದನೇ! ಯಾವ ಜನ್ಮದಲ್ಲಿ ನಿನಗೆ ರುದ್ರನಿಂದ ಕ್ಷಿಕ್ವಷ್ಣರಹಸ್ಯವು ಹೇಗೆ ಉಪದೇಶಿಸಲ್ಪಟ್ಟಿತೆಂಬುದನ್ನು ಈಗ ಹೇಳುವೆನು, ಸಾವಧಾನಚಿತ್ತನಾಗಿ ಕೇಳು.

ಸಂಪ್ರಷ್ಟಂ ಪರಮಂ ತತ್ಸಂ ಶಿವಂ ಕೈಲಾಸವಾಸಿನಂ |

ತ್ಸಯಾ ಪೃಷ್ಠೋ ಮಹಾದೇವೋ ರಹಸ್ಯಂ ಸ್ವಪ್ರಕಾಶಿತಂ || ೯ ||

ಕಥಯಾಮಾಸ ತತ್ಪ್ರೇನ ನಿತ್ಯಲೀಲಾನುಗಂ ಹರೇಃ |

ತತಸ್ತದಂತೇ ತು ಪುನಸ್ತ್ವಯಾ ವಿಜ್ಞಾಪಿತೋ ಹರಃ || ೧೦ ||

ನಿತ್ಯಾಂ ಲೀಲಾಂ ಹರೇದ್ರಷ್ಟ್ಯಂ ತತಃ ಸ್ರಾಹ ಸದಾಶಿವಃ |

ಗೋಪೀಜನಪದಸ್ಯಾಂತೇ ವಲ್ಲಭೇತಿ ಪದಂ ತತಃ || ೧೧ ||

ಚರಣಾಚ್ಛರಣಂ ಪಶ್ಚಾತ್ತಪದ್ಯೇ ಇತಿ ವೈ ಮನುಃ |

ಮಂತ್ರಸ್ಯಾಸ್ಯ ಋಷಿಃ ಪ್ರೋಕ್ತೋ ಸುರಭಿಶ್ಚಂದ ಏವ ಚ || ೧೨ ||

೭-೯. ಈ ಸಾರಸ್ವತಕಲ್ಪಕ್ಕೆ ಹಿಂದೆ ಇಪ್ಪತ್ತೈದನೆಯ ಕಲ್ಪದಲ್ಲಿ ನೀನು ನಾರದನೆಂಬ ಹೆಸರಿನಿಂದ ಕಶ್ಯಪಕುಲದಲ್ಲಿ ಹುಟ್ಟಿದ್ದೆ. ಆಗ ಒಂದುದಿನ ನೀನು ಯೋಗಿಯಾದ ಕೃಷ್ಣನ ಪರಮ ತತ್ವವನ್ನು ಕೈಲಾಸವಾಸಿಯಾದ ಶಿವನಿಂದ ಕೇಳಲು ಕೈಲಾಸಕ್ಕೆ ಹೋಗಿದ್ದೆ.

೯-೧೦. ನೀನು ಶಿವನನ್ನು ಕೇಳಲು ಅವನು ತನ್ನಿಂದ ಪ್ರಕಾಶಿತವಾದ ಹರಿಯ ನಿತ್ಯಲೀಲಾ ರಹಸ್ಯವನ್ನು ಯಥಾವತ್ತಾಗಿ ಹೇಳಿದನು.

೧೦-೧೧. ಆ ಉಪದೇಶವು ಮುಗಿದಮೇಲೆ ಹರಿಯ ನಿತ್ಯಲೀಲೆಯನ್ನು ನೋಡಬೇಕೆಂದು ನೀನು ಪುನಃ ವಿಜ್ಞಾಪಿಸಲಾಗಿ ಸದಾಶಿವನು ಅದನ್ನೂ ಹೇಳಿದನು.

೧೧-೧೨. “ ಗೋಪೀಜನವಲ್ಲಭಚರಣಾಚ್ಛರಣಂ ಪ್ರಪದ್ಯೇ ” ಎಂಬುದೊಂದು ಪ್ರಸಿದ್ಧಮಂತ್ರವು. ಇದಕ್ಕೆ ಸುರಭಿಯೇ ಋಷಿ, ಗಾಯತ್ರೀ

ಗಾಯತ್ರೀ ದೇವತಾ ಚಾಸ್ಯ ವಲ್ಲವೀವಲ್ಲಭೋ ವಿಭುಃ |  
ಪ್ರಪನ್ನೋಸ್ತೀತಿ ತದ್ಭಕ್ತಾ ವಿನಿಯೋಗ ಉದಾಹೃತಃ

|| ೧೩ ||

ನಾಸ್ಯ ಸಿದ್ಧಾದಿಕಂ ವಿಪ್ರ ಶೋಧನಂ ನ್ಯಾಸಕಲ್ಪನಂ |  
ಕೇವಲಂ ಚಿಂತನಂ ಸದ್ಯೋ ನಿತ್ಯಲೀಲಾಪ್ರಕಾಶಕಂ

|| ೧೪ ||

ಆಭ್ಯಂತರಸ್ಯ ಧರ್ಮಸ್ಯ ಸಾಧನಂ ವಚ್ಚಿ ಸಾಂಪ್ರತಂ

|| ೧೫ ||

ಸಂಗೃಹ್ಯ ಮಂತ್ರಂ ಗುರುಭಕ್ತಿಯುಕ್ತೋ  
ವಿಚಿಂತ್ಯ ಸರ್ವಂ ಮನಸಾ ತದೀಹಿತಂ |  
ಕೃಪಾಂ ತದೀಯಾಂ ನಿಜಧರ್ಮಸಂಸ್ಥೋ  
ವಿಭಾವಯನ್ನಾತ್ಮನಿ ತೋಷಯೇದ್ಗುರುಂ

|| ೧೬ ||

ಭಂದಸ್ಸು, ಗೋಪೀಜನವಲ್ಲಭನಾದ ಸ್ವಾಮಿಯೇ ದೇವತೆಯು. ಈ ಮಂತ್ರಕ್ಕೆ “ ಪ್ರಪನ್ನೋಸ್ತೀತಿ ” ಎಂಬುದಾಗಿ ಕೃಷ್ಣ ಭಕ್ತಿಸಂಪಾದನೆಯಲ್ಲಿ ವಿನಿಯೋಗವು ಉಕ್ತವಾಗಿದೆ.

೧೪. ಬ್ರಾಹ್ಮಣನಾದ ನಾರದನೇ! ಇದಕ್ಕೆ ಇತರ ಮಂತ್ರಗಳಂತೆ ಸಿದ್ಧಾದಿ ಶೋಧನೆ, ನ್ಯಾಸ ಮುಂತಾದುವುಗಳಿಲ್ಲ. ಈ ಮಂತ್ರದ ಚಿಂತನೆ ಮಾತ್ರವೇ ಶ್ರೇಯಸ್ಕರವಾದುದು. ಅದರಿಂದ ಕೂಡಲೇ ನಿತ್ಯಲೀಲಾ ಪ್ರಕಾಶವಾಗುವುದು.

ಈಗ ಅಂತರಂಗ ಧರ್ಮಕ್ಕೆ ಸಾಧನವನ್ನು ಹೇಳುವೆನು:—

೧೬. ಗುರುಭಕ್ತಿಸಂಪನ್ನನಾಗಿ ಮಂತ್ರವನ್ನು ಸಂಗ್ರಹಿಸಿ, ಗುರುಗಳ ವ್ಯಾಪಾರವೆಲ್ಲವನ್ನೂ ಮನಸ್ಸಿನಲ್ಲಿ ಚಿಂತಿಸಿ, ಅವರ ದಯೆಯನ್ನು ಮನಸ್ಸಿನಲ್ಲಿ ಪರಿಭಾವನೆಮಾಡುತ್ತಾ, ಸ್ವಧರ್ಮನಿಷ್ಠನಾಗಿ ಗುರುಗಳನ್ನು ಸಂತೋಷ ಪಡಿಸಬೇಕು.

ಸತಾಂ ಶಿಕ್ಷೇತ ವೈ ಧರ್ಮಾನ್ವಪನ್ನಾನಾಂ ಭಯಾಪಹಾನ್ |  
 ಐಹಿಕಾಮುಷ್ಮಿಕೀ ಚಿಂತಾವಿಧುರಾನ್ ಸಿದ್ಧಿದಾಯಕಾನ್ || ೧೭ ||

ಸ್ವೇಷ್ಟದೇವಧಿಯಾ ನಿತ್ಯಂ ತೋಷಯೇದ್ವೈಷ್ಣವಾಂಸ್ತಥಾ |  
 ಭರ್ತ್ಸನಾದಿಕಮೇತೇಷಾಂ ನ ಕದಾಚಿದ್ವಿಚಿಂತಯೇತ್ || ೧೮ ||

ಪೂರ್ವಕರ್ಮವಶಾಪ್ಪವ್ಯವ್ಯಹಿಕಂ ಭೋಗಮೇವ ಚ |  
 ಅಮುಷ್ಮಿಕಂ ತಥಾ ಕೃಷ್ಣಃ ಸ್ವಯಮೇವ ಕರಿಷ್ಯತಿ || ೧೯ ||

ಶ್ರೀಕೃಷ್ಣಂ ನಿತ್ಯಲೀಲಾಸ್ಥಂ ಚಿಂತಯೇತ್ಸ್ಮಧಿಯಾನಿಶಂ |  
 ಶ್ರೀಮದರ್ಚಾವತಾರೇಣ ಕೃಷ್ಣಂ ಪರಿಚರೇತ್ಸದಾ || ೨೦ ||

ಅನನ್ಯಚಿಂತನೀಯೋಸೌ ಪ್ರಪನ್ನೈಃ ಶರಣಾರ್ಥಿಭಿಃ |  
 ಸ್ಥೇಯಂ ಚ ದೇಹಗೇಹಾದಾವುದಾಸೀನತಯಾ ಬುದ್ಧಿಃ || ೨೧ ||

೧೭. ಶರಣಾಗತರಾದ ಸಜ್ಜನರಿಗೆ ಭಯಪರಿಹಾರಕವು, ಐಹಿಕಾ ಮುಷ್ಮಿಕಚಿಂತಾರಹಿತವು, ಸಿದ್ಧಿಪ್ರದಗಳೂ ಆದ ಧರ್ಮಗಳನ್ನು ಆಚರಿಸಬೇಕು.

೧೮. ಇಷ್ಟದೇವತೆಯೆಂಬ ಭಾವನೆಯಿಂದ ಯಾವಾಗಲೂ ವಿಷ್ಣುಭಕ್ತ ರನ್ನು ಸಂತೋಷಪಡಿಸಬೇಕು. ಯಾವಾಗಲೂ ಇವರಿಗೆ ಗದರಿಸುವುದೇ ಮುಂತಾದ ಧಿಕ್ಕಾರವನ್ನು ಮಾಡಬೇಕೆಂದು ಮನಸ್ಸಿನಲ್ಲಿಯೂ ಯೋಚಿಸ ಬಾರದು.

೧೯. ಪ್ರಾಚೀನಕರ್ಮಗಳಿಗನುಸಾರವಾಗಿ ಅನುಭವಿಸಬೇಕಾದ ಐಹಿ ಕಾಮುಷ್ಮಿಕ ಭೋಗಗಳನ್ನು ಕೃಷ್ಣನು ತಾನಾಗಿಯೇ ಒದಗಿಸಿಕೊಡುವನು.

೨೦. ಸರ್ವದಾ ವಿಹಾರಶೀಲನಾದ ಶ್ರೀಕೃಷ್ಣನನ್ನು ಯಾವಾಗಲೂ ಸ್ವೇಷ್ಟದೇವತೆಯೆಂಬ ಬುದ್ಧಿಯಿಂದ ಧ್ಯಾನಿಸಬೇಕು. ಸಂಪದ್ಯುಕ್ತ ಅರ್ಚಾವ ತಾರವಿಶಿಷ್ಟನಾದ ಕೃಷ್ಣನನ್ನು ಯಾವಾಗಲೂ ಸೇವಿಸಬೇಕು.

೨೧. ರಕ್ಷಣೆಯನ್ನು ಬಯಸುವ ಪ್ರಪನ್ನಜನರು ಶ್ರೀಕೃಷ್ಣನನ್ನು ಪ್ರಧಾನವಾಗಿ ಧ್ಯಾನಿಸಬೇಕು. ಜ್ಞಾನಿಗಳು ತಮ್ಮ ಶರೀರ, ಮನೆ ಮುಂತಾ ದುವುಗಳಲ್ಲಿ ಅಭಿಮಾನಬಿಟ್ಟು ಉದಾಸೀನಭಾವವನ್ನು ತಾಳಬೇಕು.

ಗುರೋರವಜ್ಞಾಂ ಸಾಧೂನಾಂ ನಿಂದಾಂ ಭೇದಂ ಹರೇ ಹರೌ |  
 ನೇದನಿಂದಾಂ ಹರೇರ್ನಾಮ ಬಲಾತ್ಪಾಪಸಮೀಹನಂ || ೨೨ ||

ಆರ್ಥವಾದಂ ಹರೇರ್ನಾಮ್ನಿ ಪಾಷಂಡಂ ನಾಮಸಂಗ್ರಹೇ |  
 ಅಲಸೇ ನಾಸ್ತಿ ಕೇ ಚೈವ ಹರಿನಾಮೋಪದೇಶನಂ || ೨೩ ||

ನಾಮವಿಸ್ಮರಣಂ ಚಾಪಿ ನಾಮ್ನೈನಾದರನೇವ ಚ |  
 ಸಂತೈಜೀದ್ಧೂರತೋ ವತ್ಸ ದೋಷಾನೇತಾನ್ಸದಾರುಣಾನ್ || ೨೪ ||

ಪ್ರಪನ್ನೋಸ್ತೀತಿ ಸತತಂ ಚಿಂತಯೇದ್ಧೃದ್ಗತಂ ಹರಿಂ |  
 ಸ ಏವ ಪಾಲನಂ ನಿತ್ಯಂ ಕರಿಷ್ಯತಿ ಮಮೇತಿ ಚ || ೨೫ ||

ತವಾಸ್ಮಿ ರಾಧಿಕಾನಾಥ ಕರ್ಮಣಾ ಮನಸಾ ಗಿರಾ |  
 ಕೃಷ್ಣ ಕಾಂತೇತಿ ಚೈವಾಸ್ಮಿ ಯುನಾಮೇವ ಗತಿರ್ಮಮ || ೨೬ ||

೨೨-೨೪. ವತ್ಸ! ಗುರುಗಳತಿರಸ್ಕಾರ, ಸಾಧಗಳನಿಂದೆ, ಹರಿಹರ ಶಬ್ದವಾಚ್ಯನಾದ ಆತ್ಮನಿಗೆ ಭೇದ, ವೇದನಿಂದೆ, ಹರಿಯನಾಮಬಲದಿಂದ ಎಂದರೆ ಹರಿನಾಮವನ್ನು ಹೇಳಿಕೊಂಡು ಪಾಪಕೃತ್ಯಾಚರಣೆ, ಹರಿನಾಮದಲ್ಲಿ ಆರ್ಥವಾದ, ನಾಮಸಂಗ್ರಹದಲ್ಲಿ ಪಾಷಂಡಿತನ, ಸೋಮಾರಿಯಾದ ನಾಸ್ತಿ ಕನಿಗೆ ಹರಿನಾಮೋಪದೇಶ, ಹರಿನಾಮವನ್ನು ಮುರಿಯುವುದು ಮತ್ತು ನಾಮದಲ್ಲಿ ಅನಾದರ ಎಂಬೀ ಅತ್ಯಂತ ಭಯಂಕರಗಳಾದ ದೋಷಗಳನ್ನು ದೂರ ಮಾಡಬೇಕು.

೨೫. “ ನನ್ನ ಹೃದಯದಲ್ಲಿರುವ ಹರಿಗೆ ಶರಣಾಗತನಾಗಿರುವೆನು. ಅವನೇ ಯಾವಾಗಲೂ ನನ್ನನ್ನು ರಕ್ಷಿಸುವನು ” ಎಂಬುದಾಗಿ ಯಾವಾಗಲೂ ಚಿಂತಿಸಬೇಕು.

೨೬. ರಾಧಾಪತಿಯಾದ ಕೃಷ್ಣನೇ! ನಾನು ಮಾಡುವ ವ್ಯಾಪಾರ, ನನ್ನ ಮನಸ್ಸು, ವಾಕ್ಯ ಇವುಗಳೆಲ್ಲೆಲ್ಲಾ ನಾನು ನಿನ್ನ ಆಧೀನನಾಗಿರುವೆನು. ಕೃಷ್ಣ ರಾಧಾದೇವಿಯೆಂಬ ನೀವಿಬ್ಬರೇ ನನಗೆ ಗತಿ ಎಂಬುದಾಗಿಯೂ ಚಿಂತಿಸಬೇಕು.



ದಾಸಾಃ ಸಖಾಯಃ ಪಿತರೋ ಪ್ರೇಯಸ್ಯಶ್ಚ ಹರೇರಿಹ |  
ಸರ್ವೇ ನಿತ್ಯಾ ಮುನಿಶ್ರೇಷ್ಠ ಚಿಂತನೀಯಾ ಮಹಾತ್ಮಭಿಃ || ೨೭ ||

ಗಮನಾಗಮನೇ ನಿತ್ಯಂ ಕರೋತಿ ವನಗೋಷ್ಠಯೋಃ |  
ಗೋಚಾರಂ ವಯಸ್ಯೈಶ್ಚ ವಿನಾ ಸುರವಿಘಾತನಂ || ೨೮ ||

ಸಖಾಯೋ ದ್ವಾದಶಾಖ್ಯಾತಾ ಹರೇಃ ಶ್ರೀದಾಮಪೂರ್ವಕಾಃ |  
ರಾಧಿಕಾಯಾಃ ಸುಶೀಲಾದ್ಯಾಃ ಸಖ್ಯೋ ದ್ವಾತ್ರಿಂಶದೀರಿತಾಃ || ೨೯ ||

ಆತ್ಮಾನಂ ಚಿಂತಯೇದ್ವತ್ಸ ತಾಸಾಂ ಮಧ್ಯೇ ಮನೋರಮಾಂ |  
ರೂಪಯೌವನಸಂಪನ್ನಾಂ ಕಿಶೋರೀಂ ಚ ಸ್ವಲಂಕೃತಾಂ || ೩೦ ||

೨೭. ಮುನಿಶ್ರೇಷ್ಠನೇ ! ಸಜ್ಜನರು ಈ ಲೋಕದಲ್ಲಿನ ಸ್ನೇಹಿತರು, ಪಿತೃಗಳು, ಕಾಂತೆಯರು ಇವರೆಲ್ಲರೂ ಹರಿಯ ದಾಸರೆಂದು ಯಾವಾಗಲೂ ಧ್ಯಾನಿಸಬೇಕು.

೨೮. ಶ್ರೀಕೃಷ್ಣನು ತನ್ನ ಜೊತೆಯ ಬಾಲಕರೊಡನೆ ಪ್ರತಿನಿತ್ಯವೂ ಗೋವುಗಳನ್ನು ವನಕ್ಕೆ ಕರೆದುಕೊಂಡು ಹೋಗಿ ಮೇಯಿಸಿ ಗೋಕುಲಕ್ಕೆ ತಿರುಗಿ ಕರೆದುಕೊಂಡು ಬರುತ್ತಿದ್ದನು. ಅವನು ದೇವತೆಗಳಿಗೆ ಯಾವಬಾಧೆಯೂ ಆಗದಂತೆ ವರ್ತಿಸುತ್ತಿದ್ದನು.

೨೯. ಸುದಾಮ ಮುಂತಾದ ಹನ್ನೆರಡು ಜನರು ಕೃಷ್ಣನ ಸ್ನೇಹಿತರು ಎಂದು ಅನುಸಂಧಾನಮಾಡಬೇಕು. ಸುಶೀಲಾ ಮುಂತಾದ ಮೂವತ್ತೆರಡು ಜನರು ರಾಧಾದೇವಿಗೆ ಸಖಿಯರು.

೩೦-೩೧. ವತ್ಸ ! ಆ ಮೂವತ್ತೆರಡು ಸಖಿಯರ ಮಧ್ಯದಲ್ಲಿ ರಾಧಾದೇವಿಯನ್ನು ಮನೋಹರಳು, ರೂಪಯೌವನಸಂಪನ್ನಳು, ಬಾಲೆಯು, ಚೆನ್ನಾಗಿ ಅಲಂಕಾರಮಾಡಿಕೊಂಡಿರುವವಳು, ನಾನಾವಿಧ ಶಿಲ್ಪಕಲೆಗಳನ್ನು ಚೆನ್ನಾಗಿ ತಿಳಿದುಕೊಂಡಿರುವವಳು, ಶ್ರೀಕೃಷ್ಣನ ಭೋಗಕ್ಕೆ ಯೋಗ್ಯಳು ಮತ್ತು ಆ

ನಾನಾಶಿಲ್ಪಕಲಾಭಿಜ್ಞಾಂ ಕೃಷ್ಣಭೋಗಾನುರೂಪಿಣೀಂ |

ತತ್ಸೇವನಸುಖಾಹ್ಲಾದಭಾವೇನಾತಿಸುನಿರ್ವೃತಾಂ

|| ೩೧ ||

ಬ್ರಾಹ್ಮಂ ಮುಹೂರ್ತಮಾರಭ್ಯ ಯಾವದರ್ಧನಿಶಾ ಭವೇತ್ |

ತಾವತ್ಪರಿಚರೇತ್ ತು ಯಥಾಕಾಲಾನುಸೇವಯಾ

|| ೩೨ ||

ಸಹಸ್ರಂ ಚ ತಯೋರ್ನಾಮ್ನಾಂ ಪಠೇನ್ನಿತ್ಯಂ ಸಮಾಹಿತಃ |

ಏತತ್ಸಾಧನಮುದ್ವಿಷ್ಟಂ ಪ್ರಪನ್ನಾನಾಂ ಮುನೀಶ್ವರ

|| ೩೩ ||

ನಾಖ್ಯೇಯಂ ಕಸ್ಯಚಿತ್ತ್ವಭ್ಯಂ ಮಯಾ ತತ್ಸಂ ಪ್ರಕಾಶಿತಂ |

ಸನತ್ಕುಮಾರ ಉವಾಚ

ತತಸ್ತ್ವಂ ನಾರದ ಪುನಃ ಪೃಷ್ಟವಾನ್ವೈ ಸದಾಶಿವಂ

|| ೩೪ ||

ನಾಮ್ನಾಂ ಸಹಸ್ರಂ ತಚ್ಛಾಪಿ ಪ್ರೋಕ್ತವಾಂಸ್ತಚ್ಛೈಣುಷ್ವ ಮೇ |

ಧ್ಯಾತ್ವಾ ವೃಂದಾವನೇ ರಮ್ಯೇ ಯಮುನಾತೀರಸಂಗತಂ

|| ೩೫ ||

ಕೃಷ್ಣನ ಸೇವೆಯಿಂದ ಲಬ್ಧವಾದ ಸುಖಾಸ್ವಾದಭಾವದಿಂದ ಅತ್ಯಂತ ಸುಖಪಡುತ್ತಿರುವವಳೂ ಆಗಿರುವಳೆಂದು ಚಿಂತಿಸಬೇಕು.

೩೧. ಬ್ರಾಹ್ಮಮೂಹೂರ್ತ ಎಂದರೆ ಅರುಣೋದಯಕಾಲದಿಂದ ಅರ್ಧರಾತ್ರಿಯವರೆಗೆ ಆಯಾ ಕಾಲಕ್ಕನುಗುಣವಾದ ಸೇವೆಗಳಿಂದ ಆ ರಾಧಾಕೃಷ್ಣರನ್ನು ಸೇವಿಸಬೇಕು.

೩೨. ಮುನೀಶ್ವರನೇ! ಪ್ರತಿದಿನವೂ ರಾಧಾಕೃಷ್ಣರ ಸಹಸ್ರನಾಮವನ್ನು ಏಕಾಗ್ರಚಿತ್ತದಿಂದ ಪಠನೆಮಾಡುವುದು ಭಕ್ತರಿಗೆ ಶ್ರೇಯಸ್ಸಾಧನವೆಂದು ಉಕ್ತವಾಗಿದೆ.

೩೪-೩೫. ನಾನು ನಿನಗೆ ಹೇಳಿರುವ ಈ ರಹಸ್ಯ ತತ್ವವನ್ನು ಯಾರಿಗೂ ಹೇಳಕೂಡದು.

ಸನತ್ಕುಮಾರನು ಹೇಳಿದನು—ನಾರದನೇ ! ನೀನು ಸದಾಶಿವನನ್ನು ಪುನಃ ಕೇಳಿದೆಯಷ್ಟೆ. ಆಗ ಸದಾಶಿವನು ಹೇಳಿದ್ದ ಸಹಸ್ರನಾಮವನ್ನು ಈಗ ನಾನು ನಿನಗೆ ಹೇಳುವೆನು ಕೇಳು.

ಕಲ್ಪವೃಕ್ಷಂ ಸಮಾಶ್ರಿತೈ ತಿಷ್ಠಂತಂ ರಾಧಿಕಾಯುತಂ |  
ಪಠೇನ್ನಾಮಸಹಸ್ರಂತು ಯುಗಲಾಖ್ಯಂ ಮಹಾಮುನೇ || ೩೬ ||

ದೇವಕೀನಂದನಃ ಶೌರಿರ್ವಾಸುದೇವೋ ಬಲಾನುಜಃ |  
ಗದಾಗ್ರಜಃ ಕಂಸಮೋಹಃ ಕಂಸಸೇವಕಮೋಹನಃ || ೩೭ ||

ಭಿನ್ನಾರ್ಗಲೋ ಭಿನ್ನಲೋಹಃ ಪಿತೃನಾಹ್ಯಃ ಪಿತೃಸ್ತುತಃ |  
ಮಾತೃಸ್ತುತಃ ಶಿವಧ್ಯೇಯೋ ಯಮುನಾಜಲಭೇದನಃ || ೩೮ ||

ವ್ರಜವಾಸೀ ವ್ರಜಾನಂದೀ ನಂದಬಾಲೋ ದಯಾನಿಧಿಃ |  
ಲೀಲಾಬಾಲಃ ಪದ್ಮನೇತ್ರೋ ಗೋಕುಲೋತ್ಸವ ಈಶ್ವರಃ || ೩೯ ||

೩೬-೩೭. ಮಹಾಮುನಿಯೇ ! ಮನೋಹರವಾದ ವೃಂದಾವನದಲ್ಲಿ ಯಮುನಾನದಿಯ ತೀರದಲ್ಲಿದ್ದ ಕಲ್ಪವೃಕ್ಷವನ್ನಾಶ್ರಯಿಸಿಕೊಂಡಿರುವ ರಾಧಾ ಸಹಿತನಾದ ಕೃಷ್ಣನನ್ನು ಧ್ಯಾನಿಸಿ ಯುಗಲಾಖ್ಯವಾದ ನಾಮಸಹಸ್ರವನ್ನು ಪಠನೆ ಮಾಡಬೇಕು.

೩೮. (ಇನ್ನು ಮುಂದಿನ ತ್ವಂಽಂಬತ್ವಂಽದು ಶ್ಲೋಕಗಳಿಂದ ಶ್ರೀಕೃಷ್ಣ ಸಹಸ್ರನಾಮಗಳನ್ನು ಸಂಗ್ರಹಿಸಿರುತ್ತಾರೆ. ಅದನ್ನು ಹಾಗೆಯೇ ಪಾರಾಯಣ ಮಾಡುವುದರಿಂದ ಪುಣ್ಯ ಬರುತ್ತದೆ. ಆ ನಾಮಗಳ ಅರ್ಥವನ್ನು ತಿಳಿದು ಪಠನೆಮಾಡುವುದು ವಿಶೇಷಫಲಕಾರಿಯು. ಅದುದರಿಂದ ಅವುಗಳ ಅರ್ಥವನ್ನು ವಿವರಿಸಿದೆ). ದೇವಕೀದೇವಿಯ ಪುತ್ರನು, ಶೂರಸೇನಕುಲೋತ್ಸವನು, ವಸು ದೇವನ ಕುಮಾರ, ಬಲರಾಮನ ತಮ್ಮ, ಗದಾಗ್ರಜ, ಕಂಸಮೋಹಕ, ಕಂಸ ಸೇವಕಮೋಹಕ.

೩೯. ಆಗಳಿಯನ್ನು ತೆಗೆದವನು, ಲೋಹವನ್ನು ಬೇದಿಸಿದವನು, ಪಿತೃವಿನಿಂದ ಹೊರಲ್ಪಟ್ಟವನು, ತಂದೆಯಿಂದ ಸ್ತುತಿಸಲ್ಪಟ್ಟವನು, ತಾಯಿಯಿಂದ ಸ್ತುತಿಸಲ್ಪಟ್ಟವನು, ಶಿವನಿಂದ ಧ್ಯಾನಿಸಲ್ಪಟ್ಟವನು, ಯಮುನಾನದಿಯ ಜಲ ಭೇದಕನು.

೩೯. ಗೋಕುಲವಾಸಿ, ಗೋಕುಲಾನಂದಪ್ರದ, ನಂದಗೋಪಬಾಲ, ದಯಾ ನಿಧಿ, ಲೀಲಾಬಾಲ, ಕಮಲನಯನ, ಗೋಕುಲೋತ್ಸವಪ್ರದ, ಸರ್ವಸ್ವಾಮಿ.

ಗೋಪಿಕಾನಂದನಃ ಕೃಷ್ಣೋ ಗೋಪಾನಂದಃ ಸತಾಂಗತಿಃ |  
 ಬಕಪ್ರಾಣಹರೋ ವಿಷ್ಣು ಬರ್ಹಕಮುಕ್ತಿಪ್ರದೋ ಹರಿಃ || ೪೦ ||  
 ಬಲದೋಲಾಶಯಶಯಃ ಶ್ಯಾಮಲಃ ಸರ್ವಸುಂದರಃ |  
 ಸನ್ಮನಾಭೋ ಹೃಷೀಕೇಶಃ ಕ್ರೀಡಾಮನುಜಬಾಲಕಃ || ೪೧ ||  
 ಲೀಲಾವಿಧ್ಯಸ್ತು ಶಕಟೋ ವೇದಮಂತ್ರಾಭಿಷೇಚಿತಃ |  
 ಯಃಶೋದಾನಂದನಃ ಕಾಂತೋ ಮುನಿಕೋಟಿನಿಷೇವಿತಃ || ೪೨ ||  
 ನಿತ್ಯಂ ಮಧುವನಾನಾಸೀ ನೈಕುಂಠಃ ಸಂಭವಃ ಕೃತುಃ |  
 ರಮಾಪತಿಯರ್ಧುಪತಿರ್ಮುರಾರಿರ್ಮಧುಸೂದನಃ || ೪೩ ||  
 ಮಾಧವೋ ಮಾನಹಾರೀ ಚ ಶ್ರೀಪತಿರ್ಭೂಧರಃ ಪ್ರಭುಃ |  
 ಬೃಹದ್ವನಮಹಾಲೀಲೋ ನಂದಸೂನುರ್ಮಹಾಸನಃ || ೪೪ ||

೪೦. ಗೋಪಿಕಾಪುತ್ರ, ಕೃಷ್ಣ, ಗೋಪಾಲಕರಿಗೆ ಆನಂದಕಾರಕ, ಸಜ್ಜನರಿಗೆ ಸದ್ಗತಿಪ್ರದ, ಬಕನ ಪ್ರಾಣಾಪಹಾರಿ, ವಿಷ್ಣು, ಬಕನಿಗೆ ಮೋಕ್ಷಪ್ರದ, ಹರಿ.

೪೧. ಬಲರಾಮನ ತೊಟ್ಟಿಬಕೆಗಳಿಗೆ ಮಲಗಿರುವವನು, ಶ್ಯಾಮವರ್ಣೋಪೇತನು, ಸರ್ವಾಂಗಸುಂದರನು, ಹೊಕ್ಕುಳಲ್ಲಿ ಪದ್ಮವುಳ್ಳವನು, ಇಂದ್ರಿಯಗಳಿಗೊಡೆಯನು, ಕ್ರೀಡಾಮಾನುಜಬಾಲವಿಗ್ರಹನು.

೪೨. ಅನಾಯಾಸವಾಗಿ ಶಕಟಾಸುರನನ್ನು ಕೊಂದವನು, ವೇದಮಂತ್ರಗಳಿಂದ ಅಭಿಷೇಕಮಾಡಿಸಿಕೊಳ್ಳಲ್ಪಟ್ಟವನು, ಯಶೋದೆಯ ಮಗ, ಮನೋಹರ, ಕೋಟ್ಯಂತರ ಮುನಿಗಳಿಂದ ಸೇವಿಸಲ್ಪಟ್ಟವನು.

೪೩. ಯಾವಾಗಲೂ ಮಧುವನವಾಸಿಯು, ವೈಕುಂಠನಾಮಕನು, ಜಗದುತ್ಪತ್ತಿಕಾರಣನು, ಯಜ್ಞನಿಯಾಮಕನು, ಲಕ್ಷ್ಮೀಪತಿ, ಯದುಪತಿ, ಮುರಶತ್ರು, ಮಧುನಾಮಕ ದೈತ್ಯಸಂಹಾರಿ.

೪೪. ರಮಾಪತಿ, ಗೋಪಿಯರ ಮಾನವನ್ನು ಅಪಹರಿಸಿದವನು, ಶ್ರೀಪತಿ, ಭೂಮಿಯನ್ನು ಧರಿಸಿರುವವನು, ಸಮರ್ಥನು, ಬೃಹದ್ವನದಲ್ಲಿ ಮಹಾಲೀಲೆಯನ್ನು ತೋರಿಸಿದವನು, ನಂದಕುಮಾರ, ಮಹಾಸನ.

ತೃಣಾವರ್ತಪ್ರಾಣಹಾರೀ ಯಶೋದಾವಿಸ್ಮಯಪ್ರದಃ |  
 ತೈಲೋಕ್ಯವಕ್ತ್ರಃ ಪದ್ಮಾಕ್ಷಃ ಪದ್ಮಹಸ್ತಃ ಪ್ರಿಯಂಕರಃ || ೪೫ ||  
 ಬ್ರಹ್ಮಣ್ಯೋ ಧರ್ಮಗೋಪ್ತಾ ಚ ಭೂಪತಿಃ ಶ್ರೀಧರಃ ಸ್ವರಾಟ್ |  
 ಅಜಾಧ್ಯಕ್ಷಃ ಶಿನಾಧ್ಯಕ್ಷೋ ಧರ್ಮಾಧ್ಯಕ್ಷೋ ಮಹೇಶ್ವರಃ || ೪೬ ||  
 ವೇದಾಂತವೇದ್ಯೋ ಬ್ರಹ್ಮಸ್ಥಃ ಪ್ರಜಾಪತಿರನೋಘದ್ಯಕ್ |  
 ಗೋಪೀಕರಾವಲಂಬೀ ಚ ಗೋಪಬಾಲಕಸುಪ್ರಿಯಃ || ೪೭ ||  
 ಬಾಲಾನುಯಾಯೀ ಬಲವಾನ್ ಶ್ರೀದಾಮಪ್ರಿಯ ಆತ್ಮವಾನ್ |  
 ಗೋಪೀಗೃಹಾಂಗಣರತಿಭದ್ರಃ ಸುಶ್ಲೋಕಮಂಗಲಃ || ೪೮ ||  
 ನವನೀತಹರೋ ಬಾಲೋ ನವನೀತಪ್ರಿಯಾಶನಃ |  
 ಬಾಲವೃಂದೀ ಮರ್ಕವೃಂದೀ ಚಕಿತಾಕ್ಷಃ ಪಲಾಯಿತಃ || ೪೯ ||

೪೫. ತೃಣಾವರ್ತನೆಂಬುವನ ಪ್ರಾಣವನ್ನ ಪಹರಿಸಿದವನು, ಯಶೋದೇಗೆ  
 ಆಶ್ಚರ್ಯವನ್ನುಂಟುಮಾಡಿದವನು, ಮೂರುಲೋಕಗಳನ್ನೂ ಬಾಯಿಯಲ್ಲಿ ತೋರಿ  
 ಸಿದವನು, ಕಮಲನೇತ್ರ, ಕೈಯಲ್ಲಿ ಪದ್ಮವನ್ನು ಧರಿಸಿದವನು, ಪ್ರಿಯಕಾರಿ.

೪೬. ಗುಣಪರಿಪೂರ್ಣ, ಧರ್ಮರಕ್ಷಕ, ಭೂಪಾಲ, ಶ್ರೀಧರ, ಸ್ವತಂತ್ರ  
 ಬ್ರಹ್ಮನಿಯಾಮಕ, ಶಿವಸ್ಯಾಮಿ, ಧರ್ಮಪ್ರವರ್ತಕ, ಮಹೇಶ್ವರ.

೪೭. ವೇದಾಂತವೇದ್ಯನು, ಬ್ರಹ್ಮಾಂತರ್ಗತ, ಪ್ರಜಾಸ್ವಾಮಿ, ಪೂರ್ಣ  
 ಜ್ಞಾನಿ, ಗೋಪಿಯ ಹಸ್ತವನ್ನವಲಂಬಿಸಿರುವವನು, ಗೋಪಾಲರಿಗತ್ಯಂತ  
 ಪ್ರಿಯನು.

೪೮. ಬಾಲಕರನ್ನನುಸರಿಸುವವನು, ಶಕ್ತನು, ಸುದಾಮಮಿತ್ರನು,  
 ಆತ್ಮಗುಣಸಂಪನ್ನನು, ಗೋಪಸ್ತ್ರೀಯರ ಮನೆಗಳ ಅಂಗಳದಲ್ಲಿ ಕ್ರೀಡಿಸುವವನು  
 ಭದ್ರನು, ಮಂಗಳಕರ, ಸುಚರಿತನು.

೪೯. ಬೆಣ್ಣೆಯನ್ನು ಅಪಹರಿಸಿದವನು, ಬಾಲನು, ಬೆಣ್ಣೆಯನ್ನು ತಿನ್ನು  
 ವುದರಲ್ಲಿ ಪ್ರೀತಿಯುಳ್ಳವನು, ಬಾಲಸಂಘವುಳ್ಳವನು, ಮರ್ಕಟಸಮೂಹದಿಂದ  
 ಸಹಿತನು, ಚಕಿತಾಕ್ಷನು, ಓಡುವವನು.

ಯಶೋದಾತರ್ಜಿತಃ ಕಂಪೀ ಮಾಯಾರುದಿತಶೋಭನಃ |  
ದಾನೋದರೋಪ್ರಮೇಯಾತ್ಮಾ ದಯಾಲುರ್ಭಕ್ತವತ್ಸಲಃ || ೫೦ ||

ಸುಬದ್ಧೋಲೂಖಲೇ ನಮ್ರಶಿರಾ ಗೋಪೀಕದರ್ಥಿತಃ |  
ವೃಕ್ಷಭಂಗೀ ಶೋಕಭಂಗೀ ಧನದಾತ್ಮಜಮೋಕ್ಷಣಃ || ೫೧ ||

ದೇವರ್ಷಿವಚನಶ್ಲಾಘೀ ಭಕ್ತವಾತ್ಸಲ್ಯಸಾಗರಃ |  
ವ್ರಜಕೋಲಾಹಲಕರೋ ವ್ರಜಾನಂದವಿವರ್ಧನಃ || ೫೨ ||

ಗೋಪಾತ್ಮಾ ಪ್ರೇರಕಃ ಸಾಕ್ಷೀ ವೃಂದಾವನನಿವಾಸಕೃತ್ |  
ವತ್ಸಪಾಲೋ ವತ್ಸಪತಿಗೋಪದಾರಕಮಂಡನಃ || ೫೩ ||

೫೦. ಯಶೋದೆಯು ಗದರಿಸಿದರೆ ನಡಗುವವನು, ಮಾಯಾ ರೋದನದಿಂದ ಶೋಭಿಸುವವನು, ದಾನೋದರ, ಪ್ರಮಾಣಕ್ಕೆ ನಿಲುಕದ ಸ್ವರೂಪವುಳ್ಳವನು, ದಯಾಲು, ಭಕ್ತಪ್ರಿಯ.

೫೧. ಚೆನ್ನಾಗಿ ಒರಳಿನಲ್ಲಿ ಕಟ್ಟಲ್ಪಟ್ಟವನು, ತಲೆಯನ್ನು ಬಾಗಿಸಿರುವವನು, ಗೋಪಿಕಾಸ್ತ್ರೀಯರಿಂದ ನಂದಿತನು, ವೃಕ್ಷಭಂಜಕ, ಶೋಕಭಂಜಕ, ಕುಬೇರಪುತ್ರರನ್ನು ಬಿಡುಗಡೆಮಾಡಿದವನು.

೫೨. ನಾರದನ ಮಾತನ್ನು ಹೊಗಳುವವನು, ಭಕ್ತವಾತ್ಸಲ್ಯನಿಧಿ, ವೃಂದಾವನದಲ್ಲಿ ಕೋಲಾಹಲವನ್ನು ಓಟುಮಾಡುವವನು, ವ್ರಜಾನಂದಾಭಿವರ್ಧಕನು.

೫೩. ಗೋಪವೇಷಧಾರಿ, ಸರ್ವಪ್ರೇರಕ, ಸರ್ವಸಾಕ್ಷಿ, ವೃಂದಾವನದಲ್ಲಿ ವಾಸಿಸುವವನು, ಕರುವನ್ನು ಪಾಲಿಸುವವನು, ವತ್ಸಪತಿಯು, ಗೋಪಸ್ತ್ರೀಯರಿಗೆ ಅಲಂಕಾರಪ್ರಾಯನು.

ಬಾಲಕ್ರೀಡೋ ಬಾಲರತಿರ್ಬಾಲಕಃ ಕನಕಾಂಗದೀ |

ಪೀತಾಂಬರೋ ಹೇಮಮಾಲೀ ಮಣಿಮುಕ್ತಾವಿಭೂಷಣಃ || ೫೪ ||

ಕಿಂಕಿಣೀ ಕಟಕೀ ಸೂತ್ರೀ ನೂಪುರೀ ಮುದ್ರಿಕಾನ್ವಿತಃ |

ವತ್ಸಾಸುರಪತಿಧ್ವಂಸೀ ಬಕಾಸುರವಿನಾಶನಃ || ೫೫ ||

ಅಘಾಸುರವಿನಾಶೀ ಚ ನಿಂದ್ರೀಕೃತಬಾಲಕಃ |

ಅದ್ಯ ಆತ್ಮಪ್ರದಃ ಸಂಜ್ಞೀ ಯಮುನಾತೀರಭೋಜನಃ || ೫೬ ||

ಗೋಪಾಲಮಂಡಲೀಮಧ್ಯಃ ಸರ್ವಗೋಪಾಲಭೂಷಣಃ |

ಕೃತಹಸ್ತತಲಗ್ರಾಸೋ ವ್ಯಂಜನಾತ್ರಿತಶಾಕಿಕಃ || ೫೭ ||

೫೪-೫೫. ಹುಡುಗರಂತೆ ಆಟವಾಡುವವನು, ಬಾಲಾಸಕ್ತನು, ಬಾಲಕನು. ಸುವರ್ಣಾಭರಣಧಾರಿ, ಪೀತಾಂಬರವನ್ನು ಟ್ಟಿರುವವನು, ಸ್ವರ್ಣಮಾಲೆಯನ್ನು ಹಾಕಿಕೊಂಡಿರುವವನು, ರತ್ನಮುತ್ತುಗಳಿಂದ ಅಲಂಕೃತನು, ಕಿರುಗೆಜ್ಜೆಯನ್ನು ಕಟ್ಟಿಕೊಂಡಿರುವವನು, ಕಡಗ, ಉಡುದಾರ, ಕಾಲಂದಿಗೆ, ಉಂಗುರಗಳನ್ನು ಧರಿಸಿರುವವನು, ವತ್ಸನೆಂಬ ಅಸುರರಾಜನನ್ನು ನಾಶಮಾಡಿದವನು, ಬಕಾಸುರಸಂಹಾರಕನು.

೫೬. ಅಘಾಸುರವಿನಾಶಕನು, ಬಾಲಕರಿಗೆ ನಿದ್ರೆಯಿಲ್ಲದಂತೆ ಮಾಡಿದವನು, ಜಗದಾದಿಕಾರಣನು, ಸ್ವರೂಪದಾತ್ಮವು, ನಾಮಧೇಯವುಳ್ಳವನು ಯಮುನಾನದಿಯ ತೀರದಲ್ಲಿ ಊಟಮಾಡುತ್ತಿರುವವನು.

೫೭. ಗೋಪಾಲಕಸಮೂಹದ ಮಧ್ಯದಲ್ಲಿ ಇರುವವನು, ಸಕಲಗೋಪಾಲಕರಿಗೂ ಅಲಂಕಾರಪ್ರಾಯನು, ಅಂಗೈಯಲ್ಲಿ ತರಕಾರಿಗಳಿಂದ ರಚಿತವ್ಯಂಜನಸಹಿತವಾದ ಗ್ರಾಸವನ್ನು ರಚಿಸಿದವನು.

ಕೃತಬಾಹುಶೃಂಗಯಷ್ಟಿಗುಂಜಾಲಂಕೃತಕಂಠಕಃ |  
ಮಯೂರಸಿಚ್ಚಮುಕುಟೋ ವನಮಾಲಾವಿಭೂಷಿತಃ || ೫೮ ||

ಗೈರಿಕಾಚಿತ್ರಿತವಪುರ್ನವಮೇಘವಪುಃ ಸ್ಮರಃ |  
ಕೋಟಿಕಂದರ್ಪಲಾವಣ್ಯೋ ಲಸನ್ಮಕರಕುಂಡಲಃ || ೫೯ ||

ಆಜಾನುಬಾಹುಭಗವಾನ್ ನಿದ್ರಾರಹಿತಲೋಚನಃ |  
ಕೋಟಿಸಾಗರಗಾಂಭೀರ್ಯಃ ಕಾಲಕಾಲಃ ಸದಾಶಿವಃ || ೬೦ ||

ವಿರಂಚಿನೋಹನವಪುರ್ಗೋಪವತ್ಸವಪುರ್ಧರಃ |  
ಬ್ರಹ್ಮಾಂಡಕೋಟಿಜನಕೋ ಬ್ರಹ್ಮನೋಹವಿನಾಶಕಃ || ೬೧ ||

೫೮. ದಂಡಾಕಾರವಾದ ಕೊಂಬುಗಳಂತೆ ಬಾಹುಗಳನ್ನು ಮಾಡಿ ಕೊಂಡಿರುವವನು, ಗುಂಜೆಗಳಿಂದ ಅಲಂಕರಿಸಲ್ಪಟ್ಟ ಕಂಠವುಳ್ಳವನು, ನವಿಲ ಗರಿಯ ಕಿರೀಟವುಳ್ಳವನು, ವನಮಾಲೆಯಿಂದ ಅಲಂಕೃತನು.

೫೯. ಗೈರಿಕೆಯೆಂಬ ಧಾತುವಿನಿಂದ ಬರೆಯಲ್ಪಟ್ಟ ಚಿತ್ರಗಳುಳ್ಳ ಶರೀರವುಳ್ಳವನು, ನೂತನಮೇಘದಂತೆ ಹೊಳೆಯುವ ಶರೀರವುಳ್ಳವನು, ಮನ್ಮಥನು, ಕೋಟಿಮನ್ಮಥರಿಗೆ ಸಮಾನವಾದ ಲಾವಣ್ಯವುಳ್ಳವನು, ಹೊಳೆಯುತ್ತಿರುವ ಮಕರ ಕುಂಡಲಗಳುಳ್ಳವನು.

೬೦. ಆಜಾನುಬಾಹುಗಳುಳ್ಳವನು, ಷಡ್ಗುಣೈಶ್ವರ್ಯಸಂಪನ್ನನು, ನಿದ್ರೆಯಿಲ್ಲದ ಕಣ್ಣುಗಳುಳ್ಳವನು, ಕೋಟಿಸಮುದ್ರಗಳಂತೆ ಗಂಭೀರನಾಗಿರುವವನು, ಕಾಲನಿಗೂ ಕಾಲಪ್ರಾಯನು, ಸದಾಶಿವನು.

೬೧. ಚತುರ್ಮುಖಬ್ರಹ್ಮನಿಗೆ ಮೋಹಪಡಿಸುವ ಶರೀರವುಳ್ಳವನು, ಗೋಪಾಲಕರ ಮಕ್ಕಳಂತೆ ಶರೀರವನ್ನು ಧರಿಸಿರುವವನು, ಕೋಟಿ ಬ್ರಹ್ಮಾಂಡ ಸೃಷ್ಟಿಕರ್ತನು, ಬ್ರಹ್ಮನ ಮೋಹವನ್ನು ನಾಶಪಡಿಸಿದವನು.



ಬ್ರಹ್ಮಾ ಬ್ರಹ್ಮೇಡಿತಃ ಸ್ವಾಮಿಾ ಶಕ್ರದರ್ಪಾದಿನಾಶನಃ |

ಗಿರಿಪೂಜೋಪದೇಷ್ವಾ ಚ ಧೃತಗೋವರ್ಧನಾಚಲಃ || ೬೨ ||

ಪುರಂದರೇಡಿತಃ ಪೂಜ್ಯಃ ಕಾಮಧೇನುಪ್ರಪೂಜಿತಃ |

ಸರ್ವತೀರ್ಥಾಭಿಷಿಕ್ತಶ್ಚ ಗೋವಿಂದೋ ಗೋಪರಕ್ಷಕಃ || ೬೩ ||

ಕಾಲಿಯಾರ್ತಿಕರಃ ಕ್ರೂರೋ ನಾಗಪತ್ನೀಡಿತೋ ವಿರಾಟ್ |

ಧೇನುಕಾರಿಃ ಪ್ರಲಂಬಾರಿವ್ಯವಾಸುರವಿಮರ್ದನಃ || ೬೪ ||

ಮಾಯಾಸುರಾತ್ಮಜಧ್ವಂಸೀ ಕೇಶಿಕಂಠವಿದಾರಕಃ |

ಗೋಪಗೋಪ್ತಾ ಧೇನುಗೋಪ್ತಾ ದಾವಾಗ್ನಿಪರಿಶೋಷಕಃ || ೬೫ ||

೬೨. ಪರಬ್ರಹ್ಮನು, ಚತುರ್ಮುಖನಿಂದ ಸ್ತುತಿಸಲ್ಪಟ್ಟವನು, ಸ್ವಾಮಿಯು, ಇಂದ್ರನ ಗರ್ವಾದಿಗಳನ್ನು ಅಪಹಾರಮಾಡಿದವನು, ಗಿರಿಪೂಜೋಪದೇಶಕ, ಗೋವರ್ಧನಪರ್ವತವನ್ನು ಎತ್ತಿದವನು.

೬೩. ಪುರಂದರನಿಂದ ಸ್ತುತನು, ಪೂಜ್ಯನು, ಕಾಮಧೇನುಪೂಜಿತನು, ಸಕಲತೀರ್ಥಗಳಿಂದಲೂ ಅಭಿಷೇಕಮಾಡಿಸಿಕೊಳ್ಳಲ್ಪಟ್ಟಿರುವವನು, ವೇದವೇದ್ಯನು, ಗೋಪಾಲರಕ್ಷಕನು.

೬೪. ಕಾಲಿಯವೆಂಬ ಸರ್ಪವನ್ನು ಮರ್ದನಮಾಡಿದವನು, ಭಯಂಕರನು, ನಾಗಪತ್ನಿಯಿಂದ ಸ್ತುತನು, ವಿರಾಡ್ರೂಪನು, ಧೇನುಕಾಸುರವೈರಿ, ಪ್ರಲಂಬಾಸುರನ ಶತ್ರು, ವ್ಯವಾಸುರಮರ್ದನಕಾರಿ.

೬೫. ಮಾಯಾಸುರಪುತ್ರವಿನಾಶಕ, ಕೇಶಿಯ ಕಂಠವನ್ನು ಸೀಳಿದವನು, ಗೋಪರಕ್ಷಕ, ಗೋರಕ್ಷಕ, ಕಾಡುಗಿಚ್ಚನ್ನು ನುಂಗಿದವನು.

ಗೋಪಕನ್ಯಾವಸ್ತ್ರಹಾರೀ ಗೋಪಕನ್ಯಾವರಪ್ರದಃ |  
ಯಜ್ಞಸತ್ಕೃತ್ಸನ್ನಭೋಜೀ ಚ ಮುನಿಮಾನಾಸಹಾರಕಃ || ೬೬ ||

ಜಲೇಶಮಾನಮಥನೋ ನಂದಗೋಪಾಲಜೀವನಃ |  
ಗಂಧರ್ವಶಾಪಮೋಕ್ತಾ ಚ ಶಂಖಚೂಡಶಿರೋಹರಃ || ೬೭ ||

ವಂತೀ ವಟೇ ವೇಣುನಾದೀ ಗೋಪೀಚಿಂತಾಸಹಾರಕಃ |  
ಸರ್ವಗೋಪ್ತಾ ಸಮಾಹ್ವಾನಃ ಸರ್ವಗೋಪೀಮನೋರಥಃ || ೬೮ ||

ವ್ಯಂಗಧರ್ಮಪ್ರವಕ್ತಾ ಚ ಗೋಪೀಮಂಡಲಮೋಹನಃ |  
ರಾಸಕ್ರೀಡಾರಸಾಸ್ವಾದೀ ರಸಿಕೋ ರಾಧಿಕಾಧವಃ || ೬೯ ||

೬೬. ಗೋಪಕನ್ಯೆಯರ ವಸ್ತ್ರಗಳನ್ನು ಅಪಹರಿಸಿದವನು, ಗೋಪ ಕನ್ಯೆಯರಿಗೆ ವರದನು, ಯಜ್ಞಸತ್ತಿಯರು ಕೊಟ್ಟ ಅನ್ನವನ್ನು ತಿಂದವನು, ಮುನಿಗಳ ಮಾನವನ್ನು ಅಪಹರಿಸಿದವನು.

೬೭. ವರುಣನ ಮಾನವನ್ನು ಮಥನಮಾಡಿದವನು, ನಂದಗೋಪಾಲ ನನ್ನು ಬದುಕಿಸಿದವನು, ಗಂಧರ್ವಶಾಪವಿಮೋಚಕ, ಶಂಖಚೂಡನ ಶಿರಸ್ಸನ್ನು ಕತ್ತರಿಸಿದವನು.

೬೮. ಕೊಳಲನ್ನು ಧರಿಸಿರುವವನು, ಅಲದೆಲೆಯ ಮೇಲೆ ಮಲಗಿರುವ ವನು, ಕೊಳಲೂದುತ್ತಿರುವವನು, ಗೋಪಿಯರ ಚಿಂತೆಯನ್ನು ಪರಿಹರಿಸಿದವನು, ಸರ್ವರಕ್ಷಕ, ಸಮಾಹ್ವಾನನು, ಸಕಲಗೋಪಿಯರ ಮನೋರಥವನ್ನು ಈಡೇ ರಿಸಿದವನು.

೬೯. ವ್ಯಂಗಧರ್ಮೋಪದೇಶಕ, ಗೋಪೀಸಮೂಹಮೋಹಕ, ರಾಸ ಕ್ರೀಡೆಯ ರಸವನ್ನು ಅನುಭವಿಸಿರುವವನು, ರಸಿಕನು, ರಸಿಕೆಯಾದ ರಾಧಾಪತಿಯು.

- ಕಿಶೋರೀ ಪ್ರಾಣನಾಥಶ್ಚ ವ್ಯಷಭಾನುಸುತಾಪ್ರಿಯಃ |  
 ಸರ್ವಗೋಪೀಜನಾನಂದೀ ಗೋಪೀಜನವಿಮೋಹನಃ || ೨೦ ||
- ಗೋಪಿಕಾಗೀತಚರಿತೋ ಗೋಪೀನರ್ತನಲಾಲಸಃ |  
 ಗೋಪೀಸ್ಥಂಧಾಶ್ರಿತಕರೋ ಗೋಪಿಕಾಚುಂಬನಪ್ರಿಯಃ || ೨೧ ||
- ಗೋಪಿಕಾಮಾರ್ಜಿತಮುಖೋ ಗೋಪೀವ್ಯಜನವೀಚಿತಃ |  
 ಗೋಪಿಕಾಕೇಶಸಂಸ್ಕಾರೀ ಗೋಪಿಕಾಪುಷ್ಯಸಂಸ್ತರಃ || ೨೨ ||
- ಗೋಪಿಕಾಹೃದಯಾಲಂಬೀ ಗೋಪೀವಹನತತ್ಪರಃ |  
 ಗೋಪಿಕಾಮದಹಾರೀ ಚ ಗೋಪಿಕಾಪರಿಮಾರ್ಜಿತಃ || ೨೩ ||
- ಗೋಪಿಕಾಕೃತಸಂಲೀಲೋ ಗೋಪಿಕಾಸಂಸ್ಕೃತಪ್ರಿಯಃ |  
 ಗೋಪಿಕಾವಂದಿತಸದೋ ಗೋಪಿಕಾವಶವರ್ತನಃ || ೨೪ ||

೨೦. ಬಾಲಿಕೆಯರ ಪ್ರಾಣಕಾಂತನು, ಜಾಂಬವತೀಪ್ರಿಯನು, ಸಕಲ ಗೋಪಿಕಾಸ್ತ್ರೀಯರನ್ನೂ ಸಂತೋಷಪಡಿಸತಕ್ಕವನು, ಗೋಪಸ್ತ್ರೀಮೋಹಕನು.

೨೧. ಗೋಪಿಕೆಯರಿಂದ ಗಾನಮಾಡಲ್ಪಟ್ಟ ಚರಿತ್ರೆಯುಳ್ಳವನು, ಗೋಪಿಯರ ನರ್ತನಲಾಲಸನು, ಗೋಪಿಯರ ಭುಜದಮೇಲೆ ಕೈ ಹಾಕಿಕೊಂಡಿರುವವನು, ಗೋಪಿಯರನ್ನು ಮುದ್ದಾಡುವುದರಲ್ಲಿ ಆಸಕ್ತನು.

೨೨. ಗೋಪಿಯಿಂದ ತೋಳಿಸಲ್ಪಟ್ಟ ಮುಖವುಳ್ಳವನು, ಗೋಪಸ್ತ್ರೀಯರಿಂದ ಬೀಸಣಿಗೆಯಿಂದ ಬೀಸಿಸಿಕೊಳ್ಳುತ್ತಿರುವವನು, ಗೋಪಿಯರಿಂದ ಕೂದಲನ್ನು ಬಾಚಿಸಿಕೊಳ್ಳುತ್ತಿರುವವನು, ಗೋಪಿಯಿಂದ ಹೂವನ್ನು ಮುಡಿಸಿಕೊಳ್ಳುತ್ತಿರುವವನು.

೨೩. ಗೋಪಿಯರ ಮನಸ್ಸನ್ನು ಆವಲಂಬಿಸಿರುವವನು, ಗೋಪೀವಹನಾಸಕ್ತನು, ಗೋಪೀವದಪರಿಹಾರಕ, ಗೋಪಸ್ತ್ರೀಪರಿಮಾರ್ಜಿತನು.

೨೪. ಗೋಪಸ್ತ್ರೀಯರಿಂದ ವಿರಚಿತ ಸದ್ವಿಹಾರವುಳ್ಳವನು, ಗೋಪಿಯರಿಂದ ಸ್ಮರಿಸಲ್ಪಡುತ್ತಿರುವ ಪ್ರಿಯನು, ಗೋಪಿಯರಿಂದ ನಮಸ್ಕರಿಸಲ್ಪಟ್ಟ ಪಾದವುಳ್ಳವನು, ಗೋಪಿಯರ ಅಧೀನದಲ್ಲಿರುವವನು.

ರಾಧಾಸೇರಾಜಿತಃ ಶ್ರೀಮಾನ್ನಿ ಕುಂಜೇಷು ವಿಹಾರವಾನ್ |

ಕುಂಜಪ್ರಿಯಃ ಕುಂಜವಾಸೀ ವೃಂದಾವನವಿಕಾಸನಃ || ೨೫ ||

ಯಮುನಾಜಲಸಿಕ್ತಾಂಗೋ ಯಮುನಾಸೌಖ್ಯದಾಯಕಃ |

ಶಶಿಸಂಸ್ತಂಭನಃ ಶೂರಃ ಕಾಮೀ ಕಾಮವಿಮೋಹನಃ || ೨೬ ||

ಕಾಮಾದ್ಯಃ ಕಾಮನಾಥಶ್ಚ ಕಾಮಮಾನಸಭೇದನಃ |

ಕಾಮದಃ ಕಾಮರೂಪಶ್ಚ ಕಾಮಿನೀಕಾಮಸಂಚಯಃ || ೨೭ ||

ನಿತ್ಯಕ್ರೀಡೋ ಮಹಾಲೀಲಃ ಸರ್ವಃ ಸರ್ವಗತಸ್ತಥಾ |

ಪರಮಾತ್ಮಾ ಪರಾಧೀಶಃ ಸರ್ವಕಾರಣಕಾರಣಃ || ೨೮ ||

೨೫. ರಾಧಾದೇವಿಗೆ ಸೋತಿರುವವನು, ಸಂಪದ್ಯುಕ್ತನು, ಲತಾಗೃಹದಲ್ಲಿ ವಿಹರಿಸುವವನು, ಲತಾಗೃಹಪ್ರಿಯ, ಲತಾಗೃಹನಿವಾಸಿ, ವೃಂದಾವನಪುಕಾಶಕನು.

೨೬. ಯಮುನಾನದಿಯ ಉದಕದಿಂದ ಸೇಚನೆಮಾಡಿಸಿಕೊಳ್ಳಲ್ಪಟ್ಟ ಶರೀರವುಳ್ಳವನು, ಯಮುನಾದೇವಿಗೆ ಸೌಖ್ಯದಾತೃವು, ಚಂದ್ರನನ್ನು ಸ್ತಂಭನಮಾಡಿದವನು, ಪರಾಕ್ರಮಿ, ಕಾಮುಕ, ಕಾಮವೋಹಕ.

೨೭. ಕಾಮನಿಗೂ ಮೂಲಕಾರಣ, ಕಾಮಸ್ವಾಮಿ, ಕಾಮಮನೋಭೇದಕ, ಕಾಮಪ್ರದ, ಕಾಮರೂಪಿ, ಕಾಮಿನಿಯರ ಕಾಮಸಮೂಹಸ್ವರೂಪನು.

೨೮. ಯಾವಾಗಲೂ ಕ್ರೀಡಿಸುತ್ತಿರುವವನು, ಮಹಾಲೀಲನು, ಸರ್ವಸ್ವಾಮಿ, ಸರ್ವಾಂತರ್ಗತ, ಪರಮಾತ್ಮ, ಪರಾಧೀಶ, ಸಕಲಕಾರಣಗಳಿಗೂ ಕಾರಣ.

ಗೃಹೀತನಾರದವಚಾ ಹ್ಯಕ್ರೂರಪರಿಚಿಂತಿತಃ |

ಅಕ್ರೂರವಂದಿತಸದೋ ಗೋಪಿಕಾತೋಷಕಾರಕಃ

|| ೭೯ ||

ಅಕ್ರೂರನಾಕೈಸಂಗ್ರಾಹೀ ಮಥುರಾವಾಸಕಾರಣಃ |

ಅಕ್ರೂರತಾಪಶಮನೋ ರಜಕಾಯುಃ ಸ್ರಣಾಶನಃ

|| ೮೦ ||

ಮಥುರಾನಂದದಾಯಾ ಚಿ ಕಂಸವಸ್ತ್ರವಿಲುಂತನಃ |

ಕಂಸವಸ್ತ್ರಪರೀಧಾನೋ ಗೋಪವಸ್ತ್ರಪ್ರದಾಯಕಃ

|| ೮೧ ||

ಸುದಾಮಗೃಹಗಾಮೀ ಚಿ ಸುದಾಮಪರಿಪೂಜಿತಃ |

ತಂತುನಾಯಕಸಂಪ್ರೀತಃ ಕುಬ್ಜಾ ಚಿಂದನಲೇಪನಃ

|| ೮೨ ||

೭೯. ನಾರದನ ವಚನವನ್ನು ಗ್ರಹಿಸಿದವನು, ಅಕ್ರೂರನಿಂದ ಧ್ಯಾನಿಸಲ್ಪಟ್ಟಿರುವವನು, ಅಕ್ರೂರನಿಂದ ನಮಸ್ಕರಿಸಲ್ಪಟ್ಟ ಪಾದವುಳ್ಳವನು, ಗೋಪಸ್ತ್ರೀಯರಿಗೆ ಸಂತೋಷಕಾರಕನು.

೮೦. ಅಕ್ರೂರನ ವಚನವನ್ನು ಸಂಗ್ರಹಿಸಿದವನು, ಮಥುರಾವಾಸಕಾರಣನು, ಅಕ್ರೂರನ ದುಃಖಪರಿಹಾರಕನು, ರಜಕನ ಆಯುಷ್ಯವನ್ನು ಪರಿಹರಿಸಿದವನು.

೮೧. ಮಥುರೆಯಲ್ಲಿನ ಜನರಿಗೆ ಆನಂದದಾಯಕನು, ಕಂಸನ ವಸ್ತ್ರವನ್ನು ಹಾರಿಸಿದವನು, ಕಂಸವಸ್ತ್ರಪರೀಧಾನನು, ಗೋಪವಸ್ತ್ರಪ್ರದಾಯಕನು.

೮೨. ಸುದಾಮನ ಮನೆಗೆ ಹೋಗಿದ್ದವನು, ಸುದಾಮನಿಂದ ಸತ್ಕರಿಸಲ್ಪಟ್ಟವನು, ನೆಯ್ಗೆಯವನಿಗೆ ಪ್ರಸನ್ನನಾದವನು, ಕುಬ್ಜಿಯು ಕೊಟ್ಟ ಗಂಧವನ್ನು ಹಚ್ಚಿಕೊಂಡವನು.

ಕುಬ್ಜಾರೂಪಪ್ರದೋ ವಿಜ್ಞೋ ಮುಕುಂದೋ ವಿಷ್ವರಶ್ರವಾಃ |  
 ಸರ್ವಜ್ಞೋ ಮಥುರಾಲೋಕೀ ಸರ್ವಲೋಕಾಭಿನಂದನಃ || ೮೩ ||

ಕೃಪಾಕಟಾಕ್ಷದರ್ಶೀ ಚ ದೈತ್ಯಾರಿದೇವಪಾಲಕಃ |  
 ಸರ್ವದುಃಖಪ್ರಶಮನೋ ಧನುರ್ಭಂಗೀ ಮಹೋತ್ಸವಃ || ೮೪ ||

ಕುವಲಯಾಪೀಡಹಂತಾ ದಂತಸ್ಕಂಧಬಲಾಗ್ರಣೀಃ |  
 ಕಲ್ಪರೂಪಧರೋ ಧೀರೋ ದಿವ್ಯವಸ್ತ್ರಾನುಲೇಪನಃ || ೮೫ ||

ಮಲ್ಲರೂಪೋ ಮಹಾಕಾಲಃ ಕಾಮರೂಪೀ ಬಲಾನ್ವಿತಃ |  
 ಕಂಸತ್ರಾಸಕರೋ ಭೀನೋ ಮುಷ್ಟಿಕಾಂತಶ್ಚ ಕಂಸಹಾ || ೮೬ ||

ಚಾಣೂರಘ್ನೋ ಭಯಹರಃ ಶಲಾರಿಃ ಕೋಸಲಾಂತಕಃ |  
 ವೈಕುಂಠವಾಸೀ ಕಂಸಾರಿಃ ಸರ್ವದುಷ್ಟನಿಷಾದನಃ || ೮೭ ||

೮೩. ಕುಬ್ಜೆಗೆ ಸೌಂದರ್ಯಕೊಟ್ಟವನು, ವಿಶೇಷಜ್ಞಾನಿಯು, ಮೋಕ್ಷ ಪ್ರದನು, ವಿಷ್ವರಶ್ರವನು, ಸರ್ವಜ್ಞ, ಮಥುರಾಪಟ್ಟಣಕ್ಕೆ ಬೆಳಕನ್ನು ಉಂಟು ಮಾಡಿದವನು, ಸಮಸ್ತಲೋಕಸಂತೋಷಕಾರಿಯು.

೮೪. ಕೃಪಾಕಟಾಕ್ಷದಿಂದ ನೋಡುವವನು, ದೈತ್ಯಶತ್ರು, ದೇವರಕ್ಷಕ, ಸರ್ವದುಃಖನಾಶಕ, ಧನುಸ್ಸನ್ನು ಮುರಿದವನು, ಮಹೋತ್ಸವಪ್ರದನು.

೮೫. ಕುವಲಯಾಪೀಡಸಂಹಾರಕ, ದಂತಸ್ಕಂಧಬಲಾಗ್ರಣಿ, ಕಲ್ಪ ರೂಪಧಾರಿ, ಧೀರ, ಮನೋಹರವಸ್ತ್ರ ಗಂಧಗಳನ್ನು ಧರಿಸಿರುವವನು.

೮೬. ಮಲ್ಲರೂಪನು, ಮಹಾಕಾಲಸ್ವರೂಪನು, ಕಾಮರೂಪಿಯು, ಶಕ್ತಿಯುತನು, ಕಂಸನಿಗೆ ಭೀತಿಕಾರಕನು, ಭಯಂಕರ, ಮುಷ್ಟಿಕನನ್ನು ಸಂಹರಿಸಿದವನು, ಕಂಸಸಂಹಾರಕನು.

೮೭. ಚಾಣೂರಹಂತೃವು, ಭಯಪರಿಹಾರಕನು, ಶಲವೈರಿಯು, ಕೋಸಲಸಂಹಾರಕನು, ವೈಕುಂಠವಾಸಿಯು, ಕಂಸವೈರಿ, ಸಕಲದುಷ್ಟ ಸಂಹಾರಕ.

ದೇವದುಂದುಭಿನಿಘೋಷೀ ಸಿತ್ವೈಶೋಕನಿವಾರಣಃ |

ಯಾದವೇಂದ್ರಃ ಸತಾಂ ನಾಥೋ ಯಾದವಾರಿಪ್ರಮದ್‌ನಃ || ೮೮ ||

ಶಾರಿಶೋಕವಿನಾಶೀ ಚ ದೇವಕೀತಾಪನಾಶನಃ |

ಉಗ್ರಸೇನಪರಿತ್ರಾತಾ ಉಗ್ರಸೇನಾಭಿಪೂಜಿತಃ || ೮೯ ||

ಉಗ್ರಸೇನಾಭಿಷೇಕೀ ಚ ಉಗ್ರಸೇನದಯಾಪರಃ |

ಸರ್ವಸಾತ್ವತಸಾಕ್ಷೀ ಚ ಯದೂನಾಮಭಿನಂದನಃ || ೯೦ ||

ಸರ್ವಮಾಧುರಸಂಸೇವ್ಯಃ ಕರುಣೋ ಭಕ್ತಬಾಂಧವಃ |

ಸರ್ವಗೋಪಾಲಧನದೋ ಗೋಪೀಗೋಪಾಲಲಾಲಸಃ || ೯೧ ||

ಶಾರಿದತ್ತೋಪವೀತೀ ಚ ಉಗ್ರಸೇನದಯಾಕರಃ |

ಗುರುಭಕ್ತೋ ಬ್ರಹ್ಮಚಾರೀ ನಿಗಮಾಧ್ಯಯನೇ ರತಃ || ೯೨ ||

೮೮. ದೇವದುಂದುಭಿಧ್ವನಿಯುಳ್ಳವನು, ಸಿತ್ವದುಃಖಪರಿಹಾರಕ, ಯಾದವೇಂದ್ರನು, ಸಜ್ಜನನಾಥನು, ಯಾದವಶತ್ರುಸಂಹಾರಕ.

೮೯. ವಸುದೇವನ ದುಃಖವನ್ನು ಪರಿಹರಿಸಿದವನು, ದೇವಕೀದೇವಿಯ ದುಃಖವನ್ನು ಪರಿಹರಿಸಿದವನು, ಉಗ್ರಸೇನರಕ್ಷಕ, ಉಗ್ರಸೇನಪರಿಪೂಜಿತನು.

೯೦. ಉಗ್ರಸೇನನಿಗೆ ರಾಜ್ಯಾಭಿಷೇಕವನ್ನು ಮಾಡಿಸಿದವನು, ಉಗ್ರಸೇನನಲ್ಲಿ ದಯಾಳು, ಸಕಲಯಾದವಸಾಕ್ಷಿ. ಯದುಗಳಿಗೆ ಸಂತೋಷಕಾರಿ.

೯೧. ಮಧುರಾಪಟ್ಟಣದ ಜನರೆಲ್ಲರಿಂದಲೂ ಸೇವ್ಯನು, ದಯಾಮಯ, ಭಕ್ತಬಾಂಧವ, ಸಮಸ್ತಗೋಪಾಲಕರಿಗೂ ಧನಪ್ರದನು, ಗೋಪೀಗೋಪಾಲಪ್ರಿಯನು.

೯೨. ವಸುದೇವನಿಂದ ಉಪನಯನಮಾಡಿಸಿಕೊಳ್ಳಲ್ಪಟ್ಟವನು, ಉಗ್ರಸೇನದಯಾನಿಧಿ, ಗುರುಭಕ್ತ, ಬ್ರಹ್ಮಚಾರಿ, ವೇದಾಧ್ಯಯನಪರ.

ಸಂಕರ್ಷಣಸಹಾಧ್ಯಾಯಿ ಸುದಾಮಸುಹೃದೇವ ಚ |

ವಿದ್ಯಾನಿಧಿಃ ಕಲಾಕೋಶೋ ಮೃತಪುತ್ರಪ್ರದಸ್ತಥಾ

|| ೯೩ ||

ಚಕ್ರೇ ಸಾಂಚಿಜನೀ ಚೈವ ಸರ್ವನಾರಕಿಮೋಚಿನಃ |

ಯಮಾರ್ಚಿತಃ ಪರೋ ದೇವೋ ನಾನೋಚ್ಚಾರವಶೋಽಚ್ಯುತಃ || ೯೪ ||

ಕುಬ್ಜಾವಿಲಾಸೀ ಸುಭಗೋ ದೀನಬಂಧುರನೂಪಮಃ |

ಅಕ್ರೂರಗೃಹಗೋಪ್ತಾ ಚ ಪ್ರತಿಜ್ಞಾಪಾಲಕಃ ಶುಭಃ

|| ೯೫ ||

ಜರಾಸಂಧಜಯಿಾ ವಿದ್ವಾನ್ ಯವನಾಂತೋ ದ್ವಿಜಾಶ್ರಯಃ |

ಮುಚುಕುಂದಪ್ರಿಯಕರೋ ಜರಾಸಂಧಪಲಾಯಿತಃ

|| ೯೬ ||

೯೩. ಸಂಕರ್ಷಣನ ಸಹಾಧ್ಯಾಯಿ, ಸುದಾಮನ ಸ್ನೇಹಿತನು, ವಿದ್ಯೆಗಳಿಗೆ ನಿಧಿಯು, ಕಲೆಗಳಿಗಾಕರನು, ಸತ್ತಪುತ್ರನನ್ನು ಬದುಕಿಸಿಕೊಟ್ಟವನು.

೯೪. ಚಕ್ರಾಯುಧಧಾರಿ, ಶಂಖಧಾರಿ, ನರಕವಾಸಿಗಳಿಗೆಲ್ಲಾ ಮೋಚಕನು, ಯಮನಿಂದಲೂ ಪೂಜಿತನು, ಉತ್ತಮನು, ಕ್ರೀಡಾದಿಗುಣಶಾಲಿಯು, ನಾಮ ಸಂಕೀರ್ತನೆಯಿಂದ ಪ್ರಸನ್ನನಾಗುವವನು, ನಾಶರಹಿತನು.

೯೫. ಕುಬ್ಜೆಯಲ್ಲಿ ವಿಲಾಸವನ್ನು ತೋರಿದವನು, ಮನೋಹರನು, ದೀನಬಂಧು, ಅಸದೃಶನು, ಅಕ್ರೂರಗೃಹರಕ್ಷಕ, ಪ್ರತಿಜ್ಞೆಯನ್ನು ಪಾಲಿಸತಕ್ಕವನು, ಮಂಗಳಸ್ವರೂಪಿಯು.

೯೬. ಜರಾಸಂಧನನ್ನು ಜಯಿಸಿದವನು, ಜ್ಞಾನಿಯು, ಯವನ ನಾಶಕನು, ದ್ವಿಜರಿಗಾಶ್ರಯನು, ಮುಚುಕುಂದನಿಗೆ ಉಪಕಾರಮಾಡಿದವನು, ಜರಾಸಂಧನನ್ನು ಓಡಿಸಿದವನು.



ದ್ವಾರಕಾಜನಕೋ ಗೂಢೋ ಬ್ರಹ್ಮಣ್ಯಃ ಸತ್ಯಸಂಗರಃ |  
ಲೀಲಾಧರಃ ಪ್ರಿಯಕರೋ ವಿಶ್ವಕರ್ಮಾ ಯಶಃಪ್ರದಃ

|| ೯೭ ||

ರುಕ್ಮಿಣೀಪ್ರಿಯಸಂದೇಶೋ ರುಕ್ಮಿಣೀಕವಿವರ್ಧನಃ |  
ಚೈದ್ಯಶೋಕಾಲಯಃ ಶ್ರೇಷ್ಠೋ ದುಷ್ಟರಾಜನ್ಯನಾಶನಃ

|| ೯೮ ||

ರುಕ್ಮಿಣ್ಯೈರೂಪ್ಯೈಕರಣೋ ರುಕ್ಮಿಣೀವಚಿನೇ ರತಃ |  
ಬಲಭದ್ರವಚೋಗ್ರಾಹೀ ಮುಕ್ತರುಕ್ಮೀ ಜನಾರ್ದನಃ

|| ೯೯ ||

ರುಕ್ಮಿಣೀಪ್ರಾಣನಾಥಶ್ಚ ಸತ್ಯಭಾಮಾಪತಿಃ ಸ್ವಯಂ |  
ಭಕ್ತಪಕ್ಷೀ ಭಕ್ತಿವಶ್ಯೋ ಹ್ಯಕ್ರೂರಮಣಿದಾಯಕಃ

|| ೧೦೦ ||

೯೭. ದ್ವಾರಕಾಪತಿ, ಗುಪ್ತಸ್ವರೂಪನು, ಬ್ರಾಹ್ಮಣಪ್ರಿಯ, ಸತ್ಯ ಸಂಕಲ್ಪನು, ಲೀಲಾಮಾನುಷವಿಗ್ರಹನು, ಹಿತಕರನು, ಸಕಲಕರ್ತೃವು, ಕೀರ್ತಿ ದಾಯಕನು.

೯೮. ರುಕ್ಮಿಣೀದೇವಿಗೆ ಪ್ರಿಯವಾರ್ತೆಯನ್ನು ಕಳುಹಿಸಿದವನು, ರುಕ್ಮಿಣಿಗೆ ದುಃಖವನ್ನು ಅಭಿವೃದ್ಧಿಮಾಡಿದವನು, ಶಿಶುಪಾಲದುಃಖಮೂಲನು, ಸರ್ವ ಶ್ರೇಷ್ಠನು, ದುಷ್ಟಕ್ಷತ್ರಿಯನಾಶಕನು.

೯೯. ರುಕ್ಮಿಣಿಗೆ ವಿರೂಪಮಾಡಿದವನು, ರುಕ್ಮಿಣಿಯ ಮಾತುಗಳಲ್ಲಾ ಸಕ್ತನು, ಬಲರಾಮನ ವಾತನ್ನು ಗ್ರಹಿಸುವವನು, ರುಕ್ಮಿಯನ್ನು ಸಂಹರಿಸದೆ ಬಿಟ್ಟವನು, ಜನಾರ್ದನನು.

೧೦೦. ರುಕ್ಮಿಣೀಪ್ರಾಣಕಾಂತನು, ಸತ್ಯಭಾಮಾಪತಿಯು, ಸ್ವಾಭಾವಿಕ ವಾಗಿ ಭಕ್ತಪಕ್ಷಪಾತಿಯು, ಭಕ್ತಿಯಿಂದ ವಶನಾಗುವವನು, ಅಕ್ರೂರನಿಗೆ ಮಣಿಯನ್ನು ಕೊಟ್ಟವನು.

|  |     |
|--|-----|
| ಶತಧನ್ವಸ್ತ್ರಾಣಹಾರೀ ಋಕ್ಷರಾಜಸುತಾಪ್ರಿಯಃ  <br>ಸತ್ರಾಜಿತ್ತನಯಾಕಾಂತೋ ಮಿತ್ರವಿಂದಾಪಹಾರಕಃ     | ೧೦೧ |
| ಸತ್ಯಾಪತಿರ್ಲಕ್ಷಣಾಜಿತ್ಸೋ ಜ್ಯೋ ಭದ್ರಾಪ್ರಿಯಂಕರಃ  <br>ನರಕಾಸುರಘಾತೀ ಚ ಲೀಲಾಕನ್ಯಾಹರೋ ಜಯಾ   | ೧೦೨ |
| ಮುರಾರಿರ್ಮದನೇಶೋಽಪಿ ಧರಿತ್ರೀದುಃಖನಾಶನಃ  <br>ನೈನತೇಯಾ ಸ್ವರ್ಗಗಾಮಿಾ ಅದಿತ್ಯೈ ಕುಂಡಲಪ್ರದಃ   | ೧೦೩ |
| ಇಂದ್ರಾರ್ಚಿತೋ ರಮಾಕಾಂತೋ ವಜ್ರಿಭಾರ್ಯಾಪ್ರಪೂಜಿತಃ  <br>ಪಾರಿಜಾತಾಪಹಾರೀ ಚ ಶಕ್ರಮಾನಾಪಹಾರಕಃ   | ೧೦೪ |
| ಪ್ರದ್ಯುಮ್ನ ಜನಕಃ ಸಾಂಬತಾತೋ ಬಹುಸುತೋ ವಿಭುಃ  <br>ಗರ್ಗಾಚಾರ್ಯಃ ಸತ್ಯಗತಿರ್ಧರ್ಮಧಾರೋ ಧರಾಧರಃ | ೧೦೫ |

೧೦೧. ಶತಧನ್ವಸಂಹಾರಕ, ಜಾಂಬವತೀಪ್ರಿಯನು, ಸತ್ರಾಜಿತ್ತಿನ ಮಗಳ ಗಂಡನು, ಮಿತ್ರವಿಂದೆಯನ್ನು ಅಪಹರಿಸಿದವನು.

೧೦೨. ಸತ್ಯೈಯ ಪತಿ, ಲಕ್ಷಣೆಯನ್ನು ಜಯಿಸಿದವನು, ಪೂಜ್ಯನು, ಭದ್ರೆಗೆ ಪ್ರಿಯಕಾರಿಯು, ನರಕಾಸುರಸಂಹಾರಕ, ಲೀಲಾಕನ್ಯಾಪಹಾರಿಯು, ಜಯಶೀಲನು.

೧೦೩. ಮುರಶತ್ರು, ಮನ್ಮಥಸ್ವಾಮಿ, ಭೂದೇವಿಯ ದುಃಖಪರಿಹಾರಕ, ಗರುಡವಾಹನ, ಸ್ವರ್ಗಗಾಮಿಯು, ಅದಿತಿದೇವಿಗೆ ಕುಂಡಲವನ್ನು ಕೊಟ್ಟವನು.

೧೦೪. ಇಂದ್ರಪೂಜಿತ, ಲಕ್ಷ್ಮೀಪತಿ, ಇಂದ್ರಭಾರ್ಯೆಯಿಂದ ಪೂಜಿತನು, ಪಾರಿಜಾತವನ್ನು ಅಪಹರಿಸಿದವನು, ಇಂದ್ರನ ಮಾನವನ್ನು ಕಳೆದವನು.

೧೦೫. ಪ್ರದ್ಯುಮ್ನನ ತಂದೆಯು, ಸಾಂಬಪಿತೃವು, ಬಹು ಮಕ್ಕಳುಳ್ಳವನು, ಪ್ರಭುವು, ಗರ್ಗರನ್ನು ಆಚಾರ್ಯರನ್ನಾಗಿ ಯುಳ್ಳವನು, ಸತ್ಯಗತಿ, ಧರ್ಮಕೃಷ್ಣ ಶ್ರಯ, ಭೂದೇವಿಯನ್ನು ಧರಿಸಿರುವವನು.

ದ್ವಾರಕಾಮಂಡನಃ ಶ್ಲೋಕೈಃ ಸುಶ್ಲೋಕೋ ನಿಗಮಾಲಯಃ |  
 ಪೌಂಡ್ರಕಪ್ರಾಣಹಾರೀ ಚ ಕಾಶೀರಾಜಶಿರೋಹರಃ || ೧೦೬ ||  
 ಅನೈಷ್ಠ ವವಿಪ್ರ ದಾಹೀ ಸುದಕ್ಷಿಣಭಯಾವಹಃ |  
 ಜರಾಸಂಧವಿದಾರೀ ಚ ಧರ್ಮನಂದನಯಜ್ಞ ಕೃತ್ || ೧೦೭ ||  
 ಶಿಶುಪಾಲಶಿರಶ್ಚೇದೀ ದಂತವಕ್ರವಿನಾಶನಃ |  
 ವಿದೂರಥಾಂತಕಃ ಶ್ರೀಶಃ ಶ್ರೀದೋ ದ್ವಿವಿದನಾಶನಃ || ೧೦೮ ||  
 ರುಕ್ಮಿಣೀಮಾನಹಾರೀ ಚ ರುಕ್ಮಿಣೀಮಾನವರ್ಧನಃ |  
 ದೇವರ್ಷಿಶಾಪಹರ್ತಾ ಚ ದ್ರೌಪದೀವಾಕ್ಯಪಾಲಕಃ || ೧೦೯ ||  
 ದುರ್ನಾಸೋಭಯಹಾರೀ ಚ ಸಾಂಚಾಲೀಸ್ಮರಣಾಗತಃ |  
 ಸಾರ್ಥದೂತಃ ಸಾರ್ಥಮಂತ್ರೀ ಸಾರ್ಥದುಃಖೌಘನಾಶನಃ || ೧೧೦ ||

೧೦೬. ದ್ವಾರಕಾಪಟ್ಟಣಕ್ಕೆ ಅಲಂಕಾರಪ್ರಾಯನು, ಚರಿತಾರ್ಹನು, ಸಚ್ಚರಿತ್ರನು, ವೇದಾಶ್ರಯನು, ಪೌಂಡ್ರಕಪ್ರಾಣಾಪಹಾರಕನು, ಕಾಶೀರಾಜನ ತಲೆಯನ್ನು ಅಪಹರಿಸಿದವನು.

೧೦೭. ವಿಷ್ಣುಭಕ್ತರಲ್ಲದ ವಿಪ್ರದಾಹಕ, ಸುದಕ್ಷಿಣನಿಗೆ ಭಯಜನಕನು, ಜರಾಸಂಧನನ್ನು ಸೀಳಿದವನು, ಧರ್ಮರಾಜನಿಂದ ಯಜ್ಞ ಮಾಡಿಸಿದವನು.

೧೦೮. ಶಿಶುಪಾಲನ ತಲೆಯನ್ನು ಕತ್ತರಿಸಿದವನು, ದಂತವಕ್ರನಾಶಕನು, ವಿದೂರಧಸಂಹಾರಿಯು, ಶ್ರೀಪತಿ, ಸಂಪತ್ಪ್ರದಾಯಕ, ದ್ವಿವಿದನಾಶಕ.

೧೦೯. ರುಕ್ಮಿಣೀಮಾನಾಪಹಾರಕ ಮತ್ತು ರುಕ್ಮಿಣೀಮಾನವರ್ಧಕ, ದೇವರ್ಷಿಶಾಪಪರಿಹಾರಕ, ದ್ರೌಪದಿಯ ಮಾತನ್ನು ಪಾಲಿಸಿದವನು.

೧೧೦. ದುರ್ವಾಸರ ಭಯಪರಿಹಾರಕ, ದ್ರೌಪದಿಯ ಸ್ಮರಣಮಾತ್ರದಿಂದಲೇ ಬಂದು ರಕ್ಷಿಸಿದವನು, ಅರ್ಜುನದೂತ, ಅರ್ಜುನಮಂತ್ರಿಯು, ಅರ್ಜುನ ದುಃಖಸಮೂಹನಾಶಕ.

|   |     |
|---|-----|
| ಪಾರ್ಥಮಾನಾಪಹಾರೀ ಚ ಪಾರ್ಥಜೀವನದಾಯಕಃ  <br>ಪಾಂಚಾಲೀವಸ್ತ್ರದಾತಾ ಚ ವಿಶ್ವಸಾಲಕಪಾಲಕಃ           | ೧೧೧ |
| ಶ್ವೇತಾಶ್ವಸಾರಥಿಃ ಸತ್ಯಃ ಸತ್ಯಸಾಧ್ಯೋ ಭಯನಾಶಕಃ  <br>ಸತ್ಯಸಂಧಃ ಸತ್ಯರತಿಃ ಸತ್ಯಪ್ರಿಯ ಉದಾರಧೀಃ | ೧೧೨ |
| ಮಹಾಸೇನಜಯಿಾ ಚೈವ ಶಿವಸೈನ್ಯವಿನಾಶನಃ  <br>ಬಾಣಾಸುರಭುಜಚ್ಛೇತ್ರಾ ಬಾಣಬಾಹುವರಪ್ರದಃ             | ೧೧೩ |
| ತಾಕ್ಷ್ಯಮಾನಾಪಹಾರೀ ಚ ತಾಕ್ಷ್ಯತೇಜೋವಿವರ್ಧನಃ  <br>ರಾಮಸ್ವರೂಪಧಾರೀ ಚ ಸತ್ಯಭಾಮಾಮುದಾವಹಃ       | ೧೧೪ |
| ರತ್ನಾಕರಜಲಕ್ರೀಡೋ ವ್ರಜಲೀಲಾಪ್ರದರ್ಶಕಃ  <br>ಸ್ವಪ್ರತಿಜ್ಞಾಪರಧ್ವಂಸೀ ಭೀಷ್ಮಾಜ್ಞಾಪರಿಪಾಲಕಃ    | ೧೧೫ |

೧೧೧. ಅರ್ಜುನಮಾನಾಪಹಾರಕ, ಅರ್ಜುನಜೀವನಪ್ರದಾಯಕ, ದ್ರೌಪದಿಗೆ ವಸ್ತ್ರದಾನಮಾಡಿದವನು, ಜಗದ್ರಕ್ಷಕರಕ್ಷಕ.

೧೧೨. ಶ್ವೇತಾಶ್ವಸಾರಥಿ, ಸತ್ಯ, ಸತ್ಯಸಾಧ್ಯ, ಭಯನಾಶಕ, ಸತ್ಯಪ್ರತಿಜ್ಞ, ಸತ್ಯಸಂಧ, ಸತ್ಯಪ್ರಿಯ, ಉದಾರಚಿತ್ತ.

೧೧೩. ಮಹಾಸೇನವಿಜಯೀ, ಶಿವಸೈನ್ಯವಿನಾಶಕ, ಬಾಣಾಸುರನ ಭುಜಗಳನ್ನು ಕತ್ತರಿಸಿದವನು, ಬಾಣಬಾಹುವರಪ್ರದ.

೧೧೪. ಗರುಡಗರ್ಭಂಜಕ, ಗರುಡತೇಜಸ್ಸನ್ನು ವೃದ್ಧಿಗೊಳಿಸಿದವನು, ರಾಮರೂಪವನ್ನು ತಾಳಿದವನು, ಸತ್ಯಭಾಮೆಗೆ ಸಂತೋಷದಾಯಕನು.

೧೧೫. ರತ್ನಾಕರ (ಸಮುದ್ರ) ದಲ್ಲಿ ಕ್ರೀಡೆಯನ್ನು ಆಡಿದವನು, ವ್ರಜದಲ್ಲಿ ಲೀಲೆಗಳನ್ನು ಪ್ರದರ್ಶಿಸಿದವನು, ಸ್ವಪ್ರತಿಜ್ಞಾಪರಧ್ವಂಸಿಯು, ಭೀಷ್ಮನ ಅಪ್ಪಣೆಯನ್ನು ಪಾಲಿಸಿದವನು.

|  |     |
|--|-----|
| ವೀರಾಯುಧಹರಃ ಕಾಲಃ ಕಾಲಿಕೇಶೋ ಮಹಾಬಲಃ  <br>ವರ್ವರೀಷಶಿರೋಹಾರೀ ವರ್ವರೀಷಶಿರಃ ಪ್ರದಃ           | ೧೧೬ |
| ಧರ್ಮಪುತ್ರಜಯಿಗಾ ಶೂರದುರ್ಯೋಧನಮದಾಂತಕಃ  <br>ಗೋಪಿಕಾಪ್ರೀತಿನಿರ್ಬಂಧನಿತ್ಯಕ್ರೀಡೋ ವ್ರಜೇಶ್ವರಃ | ೧೧೭ |
| ರಾಧಾಕುಂಡರತಿರ್ಥನ್ಯಃ ಸದಾಂದೋಲಸಮಾಶ್ರಿತಃ  <br>ಸದಾ ಮಧುವನಾನಂದೀ ಸದಾ ವೃಂದಾವನಪ್ರಿಯಃ        | ೧೧೮ |
| ಅಶೋಕವನಸಂನ್ವದ್ಧಃ ಸದಾ ತಿಲಕಸಂಗತಃ  <br>ಸದಾ ಗೋವರ್ಧನರತಿಃ ಸದಾ ಗೋಕುಲವಲ್ಲಭಃ               | ೧೧೯ |
| ಭಾಂಡೀರವಟಸಂವಾಸೀ ನಿತ್ಯಂ ವಂಶೀವಟಸ್ಥಿತಃ  <br>ನಂದೀಗ್ರಾಮಕೃತಾವಾಸೋ ವೃಷಭಾನುಗ್ರಹಪ್ರಿಯಃ      | ೧೨೦ |

೧೧೬. ವೀರಾಯುಧಧಾರಿಯು, ಕಾಲಸ್ವರೂಪನು, ಕಾಲಿಕೇಶ್ವರನು, ಮಹಾಶಕ್ತನು, ವರ್ವರೀಷನ ತಲೆಯನ್ನು ಅಪಹರಿಸಿದವನು, ವರ್ವರೀಷಶಿರಃ ಪ್ರದಾಯಕನು.

೧೧೭. ಧರ್ಮಪುತ್ರನಿಗೆ ಜಯವನ್ನುಂಟುಮಾಡಿದವನು, ಪರಾಕ್ರಮಿಯಾದ ದುರ್ಯೋಧನನ ಮದಪರಿಹಾರಕ, ಗೋಪಿಕಾಪ್ರೀಯರ ಪ್ರೀತಿಯಿಂದ ಬದ್ಧನಾಗಿ ಯಾವಾಗಲೂ ಕ್ರೀಡೆಮಾಡುತ್ತಿರುವವನು, ವ್ರಜಸ್ವಾಮಿ.

೧೧೮. ರಾಧಾಕುಂಡರತಿಯುಳ್ಳವನು, ಧನ್ಯನು, ಯಾವಾಗಲೂ ತೊಟ್ಟಿಲಲ್ಲಿ ಕುಳಿತಿರುವವನು, ಸರ್ವದಾ ಮಧುವನದಲ್ಲಿ ಆನಂದಿಸುವವನು, ಯಾವಾಗಲೂ ವೃಂದಾವನಪ್ರಿಯನು.

೧೧೯. ಅಶೋಕವನವಿಹಾರಿಯು, ಸರ್ವದಾ ತಿಲಕಸಂಗತನು, ಯಾವಾಗಲೂ ಗೋವರ್ಧನದಲ್ಲಿ ಆಸಕ್ತನು, ಗೋಕುಲಪ್ರಿಯನು.

೧೨೦. ಭಾಂಡೀರವಟವಾಸಿಯು, ವಂಶೀವಟದಲ್ಲಿರುವವನು, ನಂದೀಗ್ರಾಮದಲ್ಲಿ ವಾಸಮಾಡುವವನು, ವೃಷಭಾನುಗ್ರಹಪ್ರಿಯನು.

|  |     |
|--|-----|
| ಗೃಹೀತಕಾಮಿನೀರೂಪೋ ನಿತ್ಯಂ ರಾಸವಿಲಾಸಕೃತ್    |     |
| ವಲ್ಲವೀಜನಸಂಗೋಸ್ತಾ ವಲ್ಲವೀಜನವಲ್ಲಭಃ        | ೧೨೧ |
| ದೇವಶರ್ಮಕೃಪಾಕರ್ತಾ ಕಲ್ಪಸಾದಪಸಂಸ್ಥಿತಃ      |     |
| ಶಿಲಾನುಗಂಧನಿಲಯಃ ಪಾದಚಾರೀ ಘನಚ್ಛೇನಿಃ       | ೧೨೨ |
| ಅತಸೀಕುಸುಮಪ್ರಖ್ಯಃ ಸದಾ ಲಕ್ಷ್ಮೀಕೃಪಾಕರಃ    |     |
| ತ್ರಿಪುರಾರಿಪ್ರಿಯಕರೋ ಹ್ಯುಗ್ರಧನ್ವಾಪರಾಜಿತಃ | ೧೨೩ |
| ಷಟ್ಪುರಂಧ್ರಸಂಕರ್ತಾ ಚ ನಿಕುಂಭಪ್ರಾಣಹಾರಕಃ   |     |
| ವಜ್ರನಾಭಪುರಂಧ್ರಂಸೀ ಪೌಂಡ್ರಕಪ್ರಾಣಹಾರಕಃ    | ೧೨೪ |
| ಬಹುಲಾಶ್ವಪ್ರೀತಿಕರ್ತಾ ದ್ವಿಜವರ್ಯಪ್ರಿಯಂಕರಃ |     |
| ಶಿವಸಂಕಟಹಾರೀ ಚ ವ್ಯಕಾಸುರವಿನಾಶನಃ          | ೧೨೫ |

೧೨೧. ಕಾಮಿನೀಸ್ವರೂಪನನ್ನು ತೆಗೆದುಕೊಂಡವನು, ಯಾವಾಗಲೂ ರಾಸಕ್ರೀಡೆಯನ್ನು ಆಡುತ್ತಿರುವವನು, ಗೋಪಿಕಾಸ್ತ್ರೀಯರಿಗೆ ರಕ್ಷಕನು, ಗೋಪಿಕಾಸ್ತ್ರೀಯರಿಗೆ ಪ್ರಿಯನು.

೧೨೨. ದೇವಶರ್ಮನಿಗೆ ದಯೆಮಾಡಿದವನು. ಕಲ್ಪವೃಕ್ಷದಂತಿರುವವನು, ಶಿಲಾನುಗಂಧಕೃಶ್ಚಯನು, ಪಾದಚಾರಿಯು, ನಿಬಿಡವಾದ ಕಾಂತಿಯುಳ್ಳವನು.

೧೨೩. ಅಗಸೆಹೂವಿನೆಂದೆ ಪ್ರಕಾಶಮಾನನು, ಯಾವಾಗಲೂ ಲಕ್ಷ್ಮೀ ದೇವಿಗೆ ದಯೆಮಾಡುವವನು, ತ್ರಿಪುರಾಸುರಶತ್ರುವಾದ ಈಶ್ವರನಿಗೆ ಹಿತಕಾರಿಯು, ಕ್ರೂರಧನುಸ್ಸುಳ್ಳವನು, ಅಪರಾಜಿತನು.

೧೨೪. ಷಟ್ಪುರವಿನಾಶಕನು, ನಿಕುಂಭನ ಪ್ರಾಣವನ್ನು ಪಹರಿಸಿದವನು, ವಜ್ರನಾಭಪುರನಾಶಕನು, ಪೌಂಡ್ರಕನನ್ನು ಸಂಹರಿಸಿದವನು.

೧೨೫. ಗೋವು ಮತ್ತು ಕುದುರೆಗಳಲ್ಲಿ ಪ್ರೀತಿಮಾಡುವವನು, ದ್ವಿಜ ಶ್ರೇಷ್ಠರಿಗೆ ಪ್ರಿಯವನ್ನು ಮಾಡುವವನು, ಶಿವಸಂಕಟಪರಿಹಾರಕ, ವೃತ್ತಾಸುರವಿನಾಶಕ.

ಭೃಗುಸತ್ಕಾರಕಾರೀ ಚ ಶಿವಸಾತ್ವಿಕತಾಪ್ರದಃ |

ಗೋಕರ್ಣಪೂಜಕಃ ಸಾಂಬಕುಷ್ಕವಿಧ್ವಂಸಕಾರಣಃ

|| ೧೨೬ ||

ವೇದಸ್ತುತೋ ವೇದವೇತ್ತಾ ಯದುವಂಶವಿವರ್ಧನಃ |

ಯದುವಂಶವಿನಾಶೀ ಚ ಉದ್ಧವೋದ್ಧಾರಕಾರಕಃ

|| ೧೨೭ ||

ರಾಧಾ ಚ ರಾಧಿಕಾ ಚೈವ ಆನಂದಾ ವೃಷಭಾನುಜಾ |

ವೃಂದಾವನೇಶ್ವರೀ ಪುಣ್ಯಾ ಕೃಷ್ಣಮಾನಸಹಾರಿಣೀ

|| ೧೨೮ ||

ಪ್ರಗಲ್ಭಾ ಚತುರೀ ಕಾಮಾ ಕಾಮಿನೀ ಹರಿಮೋಹಿನೀ |

ಲಲಿತಾ ಮಧುರಾ ಮಾಧ್ವೀ ಕಿಶೋರೀ ಕನಕಪ್ರಭಾ

|| ೧೨೯ ||

೧೨೬. ಭೃಗುಮುನಿಗಳನ್ನು ಸತ್ಕರಿಸಿದವನು, ಶಿವನಿಗೆ ಸಾತ್ವಿಕತೆ, ದಾಯಕನು, ಗೋಕರ್ಣಪೂಜಕ, ಸಾಂಬನ ಕುಷ್ಪರೋಗವನ್ನು ನಿವಾರಣೆ ಮಾಡಿದವನು.

೧೨೭. ವೇದಗಳಿಂದ ಸ್ತುತಿಸಲ್ಪಟ್ಟವನು, ವೇದವಿಜ್ಞಾನಿಯು, ಯದುವಂಶವರ್ಧಕನು, ಯದುವಂಶವಿನಾಶಕನು, ಉದ್ಧವನನ್ನು ಉದ್ಧಾರಮಾಡಿದವನು.

೧೨೮. ಈಗ ರಾಧಾದೇವಿಯ ಸಹಸ್ರನಾಮವನ್ನು ಹೇಳುತ್ತಾರೆ;— ರಾಧೆಯು, ರಾಧಿಕೆಯು, ಆನಂದಸ್ವರೂಪಳು, ವೃಷಭಭಗಿನಿಯು. ವೃಂದಾವನ ಕ್ರೋಡಿಯಳು, ಪುಣ್ಯಪ್ರದಳು, ಕೃಷ್ಣಚಿತ್ತವನ್ನು ಅಸಹರಿಸಿದವಳು.

೧೨೯. ಪ್ರೌಢಿಯು, ಕುಶಲಳು, ಮನೋಹರಳು, ಕಾಮಿನಿಯು, ಹರಿಮೋಹಕಳು, ಲಲಿತೆಯು, ಮಧುರೆಯು, ಮಧುಸಂಬಂಧಿಯು, ಬಾಲೆಯು, ಭಂಗಾರದಂತೆ ಹೊಳೆಯುತ್ತಿರುವವಳು.

ಜಿತಚಂದ್ರಾ ಜಿತಮೃಗಾ ಜಿತಸಿಂಹಾ ಜಿತದ್ವಿಸಾ |

ಜಿತರಂಭಾ ಜಿತಸಿಕಾ ಗೋವಿಂದಹೃದಯೋದ್ಭವಾ

|| ೧೩೦ ||

ಜಿತಬಿಂಬಾ ಜಿತಶುಕಾ ಜಿತಪದ್ಮಾ ಕುಮಾರಿಕಾ |

ಶ್ರೀಕೃಷ್ಣಾ ಕರ್ಷಣಾ ದೇವೀ ನಿತ್ಯಂ ಯುಗ್ಮಸ್ವರೂಪಿಣೀ

|| ೧೩೧ ||

ನಿತ್ಯಂ ವಿಹಾರಿಣೀ ಕಾಂತಾ ರಸಿಕಾ ಕೃಷ್ಣವಲ್ಲಭಾ |

ಆನೋದಿನೀ ಮೋದವತೀ ನಂದನಂದನಭೂಷಿತಾ

|| ೧೩೨ ||

ದಿವ್ಯಾಂಬರಾ ದಿವ್ಯಹಾರಾ ಮುಕ್ತಾಮಣಿಭೂಷಿತಾ |

ಕುಂಜಪ್ರಿಯಾ ಕುಂಜವಾಸಾ ಕುಂಜನಾಯಕನಾಯಿಕಾ

|| ೧೩೩ ||

೧೩೦. ಚಂದ್ರನನ್ನು ಜಯಿಸಿದವಳು, ಜಿಂಕೆಯನ್ನು ಜಯಿಸಿದವಳು, ಸಿಂಹಕ್ಕಿಂತಲೂ ಹೆಚ್ಚು ತೇಜಸ್ವಿನಿಯು, ಆನೆಗಿಂತಲೂ ಹೆಚ್ಚು ಗಾಂಭೀರ್ಯವುಳ್ಳವಳು, ರಂಭೆಗಿಂತಲೂ ಅಧಿಕ ಸೌಂದರ್ಯವತಿಯು, ಕೋಗಿಲೆಗಿಂತಲೂ ಉತ್ತಮವಾದ ಧ್ವನಿಯುಳ್ಳವಳು, ಕೃಷ್ಣನ ಮನಸ್ಸಿನಿಂದ ಉದ್ಭೂತಳು.

೧೩೧. ಚಂದ್ರಬಿಂಬಕ್ಕಿಂತಲೂ ಹೆಚ್ಚು ಮನೋಹರಳು, ಗಿಳಿಗಿಂತಲೂ ಉತ್ಕೃಷ್ಟಳು, ಪದ್ಮಕ್ಕಿಂತಲೂ ಹೆಚ್ಚು ಕೋಮಲಳು, ಕುಮಾರಿಯು, ಶ್ರೀಕೃಷ್ಣನನ್ನು ಆಕರ್ಷಿಸಿದವಳು, ಕ್ರೀಡಾದಿಗುಣಶಾಲಿನಿಯು, ಯಾವಾಗಲೂ ಯುಗ್ಮಸ್ವರೂಪಿಣಿಯು.

೧೩೨. ನಿತ್ಯವಿಹಾರಿಣಿಯು, ಮನೋಹರಳು, ರಸಿಕಳು, ಕೃಷ್ಣಪ್ರಿಯೆಯು, ಸಂತೋಷಶಾಲಿನಿಯು, ಸಂತೋಷಪ್ರದಳು, ನಂದಕುಮಾರನಿಂದ ಭೂಷಿತಳು.

೧೩೩. ದಿವ್ಯವಸ್ತ್ರಧಾರಿಣಿಯು, ದಿವ್ಯಾಹಾರಧಾರಿಣಿಯು, ಮುತ್ತುರತ್ನಗಳಿಂದ ಅಲಂಕೃತಳು, ಲತಾಗೃಹಪ್ರಿಯೆಯು, ಲತಾಗೃಹವಾಸಿನಿಯು, ಲತಾಗೃಹದೊಡೆಯನ ನಾಯಕಿಯು.



ಚಾರುರೂಪಾ ಚಾರುವಕ್ತ್ರಾ ಚಾರುಹೇಮಾಂಗದಾ ಶುಭಾ |

ಶ್ರೀಕೃಷ್ಣ ನೇಣುಸಂಗೀತಾ ಮುರಲೀಹಾರಿಣೀ ಶಿನಾ || ೧೩೪ ||

ಭದ್ರಾ ಭಗವತೀ ಶಾಂತಾ ಕುಮುದಾ ಸುಂದರೀ ಪ್ರಿಯಾ |

ಕೃಷ್ಣ ಕ್ರೀಡಾ ಕೃಷ್ಣ ರತಿಃ ಶ್ರೀಕೃಷ್ಣ ಸಹಚಾರಿಣೀ || ೧೩೫ ||

ವಂಶೀವಟಪ್ರಿಯಸ್ಥಾನಾ ಯುಗ್ಮಾಯುಗ್ಮಸ್ವರೂಪಿಣೀ |

ಭಾಂಡೀರವಾಸಿನೀ ಶುಭ್ರಾ ಗೋಪೀನಾಥಪ್ರಿಯಾ ಸಖೀ || ೧೩೬ ||

ಶ್ರುತಿನಿಶ್ಚಸಿತಾ ದಿವ್ಯಾ ಗೋವಿಂದರಸದಾಯಿನೀ |

ಶ್ರೀಕೃಷ್ಣ ಪ್ರಾರ್ಥನೀಶಾನಾ ಮಹಾನಂದಪ್ರದಾಯಿನೀ || ೧೩೭ ||

೧೩೪. ಮನೋಹರರೂಪವುಳ್ಳವಳು, ಮನೋಹರಮುಖವುಳ್ಳವಳು, ಮನೋಹರಸುವರ್ಣಾಭರಣಗಳನ್ನು ಧರಿಸಿರುವವಳು, ಮಂಗಳಕಾರಿಣಿಯು, ಶ್ರೀ ಕೃಷ್ಣನ ವೇಣುಗಾನಪ್ರಿಯಳು, ವೇಣುವನ್ನು ಅಪಹರಿಸಿದವಳು, ಮಂಗಳ ಸ್ವರೂಪಿಣಿಯು.

೧೩೫. ಭದ್ರೆಯು, ಐಶ್ವರ್ಯಶಾಲಿನಿಯು, ಶಾಂತಸ್ವಭಾವದವಳು, ಕನ್ನೈದಿಲೆ ಹೂವಿನಂತಿರುವವಳು, ಸುಂದರಿಯು, ಪ್ರಿಯೆಯು, ಕೃಷ್ಣ ಕ್ರೀಡಾ ಸ್ಥಾನಳು, ಕೃಷ್ಣನಲ್ಲಿಯೇ ಆಸಕ್ತಚಿತ್ತಳು, ಶ್ರೀಕೃಷ್ಣ ಸಹಧರ್ಮಿಣಿಯು.

೧೩೬. ವಂಶೀವಟದಲ್ಲಿ ಪ್ರೀತಿಯಿಂದ ವಾಸಿಸುವವಳು, ಯುಗ್ಮಾ ಯುಗ್ಮಸ್ವರೂಪಿಣಿಯು, ಭಾಂಡೀರವಾಸಿನಿಯು, ಶುದ್ಧಳು, ಗೋಪೀನಾಥ ಪ್ರಿಯಳು, ಸಖಿಯು.

೧೩೭. ಶ್ರುತಿನಿಶ್ಚಾಸಯುಕ್ತಳು, ಮನೋಹಾರಿಣಿಯು, ಕೃಷ್ಣಪ್ರೀತಿ ದಾಯಕಳು, ಶ್ರೀಕೃಷ್ಣ ಪ್ರಾರ್ಥನಾಶೀಲಿಯು, ಒಡೆಯಳು, ಅಧಿಕಾನಂದ ದಾಯಕಳು.

ವೈಕುಂಠಜನಸಂಸೇವ್ಯಾ ಕೋಟಿಲಕ್ಷ್ಮೀಸುಖಾವಹಾ |  
ಕೋಟಿಕಂದರ್ಪಲಾವಣ್ಯಾ ರತಿಕೋಟಿರತಿಪ್ರದಾ

|| ೧೩೮ ||

ಭಕ್ತಿಗ್ರಾಹ್ಯಾ ಭಕ್ತಿಯುಸಾ ಲಾವಣ್ಯಸರಸೀ ಉಮಾ |  
ಬ್ರಹ್ಮರುದ್ರಾದಿಸಂರಾಧ್ಯಾ ನಿತ್ಯಂ ಕೌತೂಹಲಾನಿಸ್ತತಾ

|| ೧೩೯ ||

ನಿತ್ಯಲೀಲಾ ನಿತ್ಯಕಾಮಾ ನಿತ್ಯಶೃಂಗಾರಭೂಷಿತಾ |  
ನಿತ್ಯವೃಂದಾವನರಸಾ ನಂದನಂದನಸಂಯುತಾ

|| ೧೪೦ ||

ಗೋಪಿಕಾಮಂಡಲೀಯುಕ್ತಾ ನಿತ್ಯಂ ಗೋಪಾಲಸಂಗತಾ |  
ಗೋರಸಕ್ಷೇಪಣೀ ಶೂರಾ ಸಾನಂದಾ ನಂದದಾಯಿನೀ

|| ೧೪೧ ||

೧೩೮. ವೈಕುಂಠದಲ್ಲಿನ ಜನರಿಂದ ಸೇವಿತಳು, ಕೋಟಿಲಕ್ಷ್ಮೀಸುಖ ಪ್ರದಳು, ಕೋಟಿಮನ್ಮಥರಂತೆ ಸೌಂದರ್ಯವುಳ್ಳವಳು, ರತಿಕೋಟಿಗಳಂತೆ ಸುಖ ಪ್ರದಳು.

೧೩೯. ಭಕ್ತಿಜ್ಞೇಯಳು, ಭಕ್ತಿಸ್ವರೂಪಳು, ಲಾವಣ್ಯಸರೋವರದಂತಿ ರುವವಳು, ರಮಾದೇವಿಯು, ಬ್ರಹ್ಮರುದ್ರಾದಿಗಳಿಂದ ಆರಾಧಿಸಲ್ಪಡುವವಳು, ಯಾವಾಗಲೂ ಕೌತುಕದಿಂದ ಯುಕ್ತಳು.

೧೪೦. ನಿತ್ಯಲೀಲೆಯು, ನಿತ್ಯಕಾಮಳು, ಯಾವಾಗಲೂ ಶೃಂಗಾರ ದಿಂದಲಂಕೃತಳು, ನಿತ್ಯವೃಂದಾವನರಸಪ್ರಾಯಳು, ನಂದಕುಮಾರನಾದ ಕೃಷ್ಣ ನಿಂದ ಕೂಡಿರುವವಳು.

೧೪೧. ಗೋಪಿಕಾಸ್ತ್ರೀಯರ ಸಮೂಹಮಧ್ಯದಲ್ಲಿ ಇರುವವಳು, ಯಾವಾಗಲೂ ಗೋಪಾಲನಿಂದ ಕೂಡಿರುವವಳು, ಹಾಲು ಕರೆಯುವವಳು, ಪರಾಕ್ರಮವುಳ್ಳವಳು, ಆನಂದಯುಕ್ತಳು, ಸಂತೋಷಪ್ರದಳು.

ಮಹಾಲೀಲಾ ಪ್ರಕೃಷ್ಟಾ ಚ ನಾಗರೀ ನಗಚಾರಿಣೀ |  
ನಿತ್ಯಮಾಘೂರ್ಣಿತಾ ಪೂರ್ಣಾ ಕಸ್ತೂರೀತಿಲಕಾನ್ವಿತಾ || ೧೪೨ ||

ಪದ್ಮಾ ಶ್ಯಾಮಾ ಮೃಗಾಕ್ಷೀ ಚ ಸಿದ್ಧಿರೂಪಾ ರಸಾವಹಾ |  
ಕೋಟಿಚಂದ್ರಾನನಾ ಗೌರೀ ಕೋಟಿಕೋಕಿಲಸುಸ್ವರಾ || ೧೪೩ ||

ಶೀಲಸೌಂದರ್ಯನಿಲಯಾ ನಂದನಂದನಲಾಲಿತಾ |  
ಆಶೋಕವನಸಂವಾಸಾ ಭಾಂಡೀರವನಸಂಗತಾ || ೧೪೪ ||

ಕಲ್ಪದ್ರುಮತಲಾವಿಷ್ಟಾ ಕೃಷ್ಣಾ ವಿಶ್ವಾ ಹರಿಪ್ರಿಯಾ |  
ಅಜಾಗಮ್ಯಾ ಭವಾಗಮ್ಯಾ ಗೋವರ್ಧನಕೃತಾಲಯಾ || ೧೪೫ ||

೧೪೨. ಉತ್ತಮಲೀಲಾ ವಿಹಾರಿಣಿಯು, ಉತ್ಕೃಷ್ಟಳು, ನಾಗರಿಕಳು, ಪರ್ಮತಪ್ರದೇಶಗಳಲ್ಲಿ ಸಂಚರಿಸುವವಳು, ಯಾವಾಗಲೂ ಎಚ್ಚರದಿಂದ ಇರುವವಳು, ಪೂರ್ಣಳು, ಕಸ್ತೂರಿಯ ತಿಲಕವನ್ನು ಧರಿಸಿರುವವಳು.

೧೪೩. ಕಮಲದಂತೆ ಇರುವವಳು, ಶಾಮವರ್ಣವುಳ್ಳವಳು, ಜಿಂಕೆಯಂತೆ ಕಣ್ಣುಳ್ಳವಳು, ಸಿದ್ಧಿಪ್ರದಾಪಳು, ಪ್ರೀತಿಯುಕ್ತಳು, ಕೋಟಿಚಂದ್ರರಿಗೆ ಸಮಾನವಾದ ಮುಖವುಳ್ಳವಳು, ಗೌರವಣೋಪೇತಳು, ಕೋಟಿಕೋಕಿಲಗಳಂತೆ ಸುಸ್ವರವುಳ್ಳವಳು.

೧೪೪. ಸೌಶೀಲ್ಯ, ಸೌಂದರ್ಯನಿಧಿಯು, ನಂದಕುಮಾರನಿಂದ ಲಾಲಿಸಲ್ಪಟ್ಟವಳು, ಆಶೋಕವನದಲ್ಲಿ ವಾಸಿಸುವವಳು, ಭಾಂಡೀರವನದಲ್ಲಿ ವಾಸಿಸುವವಳು.

೧೪೫. ಕಲ್ಪವೃಕ್ಷತಲದಲ್ಲಿ ಪ್ರವಿಷ್ಟಳು, ಕೃಷ್ಣಭಾರ್ಯೆಯು, ಪೂರ್ಣಳು, ಹರಿಪ್ರೀತಿಪಾತ್ರಳು, ಬ್ರಹ್ಮನಿಂದ ತಿಳಿಯಲಶ್ಯಕಳು, ಗೋವರ್ಧನಪರ್ಮತದಲ್ಲಿ ನೆಲೆಸಿರುವವಳು.

ಯಮುನಾತೀರನಿಲಯಾ ಶಶ್ವದ್ಗೋವಿಂದಜಲ್ಲಿನೀ |

ಶಶ್ವನ್ಮಾನವತೀ ಸ್ನಿಗ್ಧಾ ಶ್ರೀಕೃಷ್ಣ ಪರಿವಂದಿತಾ

|| ೧೪೬ ||

ಕೃಷ್ಣ ಸ್ತುತಾ ಕೃಷ್ಣವೃತಾ ಶ್ರೀಕೃಷ್ಣ ಹೃದಯಾಲಯಾ |

ದೇವದ್ರುಮಫಲಾಸೇವ್ಯಾ ವೃಂದಾವನರಸಾಲಯಾ

|| ೧೪೭ ||

ಕೋಟೀರ್ಥಮಯಿಾ ಸತ್ಯಾ ಕೋಟೀರ್ಥಫಲಪ್ರದಾ |

ಕೋಟಿಯೋಗಸುದುಷ್ಪ್ರಾಪ್ಯಾ ಕೋಟಿಯಜ್ಞದುರಾಶ್ರಯಾ

|| ೧೪೮ ||

ಮನಸಾ ಶಶಿಲೇಖಾ ಚ ಶ್ರೀಕೋಟಿಸುಭಗಾನಘಾ |

ಕೋಟಿಮುಕ್ತಸುಖಾ ಸೌಮ್ಯಾ ಲಕ್ಷ್ಮೀಕೋಟಿವಿಲಾಸಿನೀ

|| ೧೪೯ ||

೧೪೬. ಯಮುನಾತೀರದಲ್ಲಿ ನೆಲಸಿರುವವಳು, ಸರ್ವದಾ ಗೋವಿಂದನ ವ್ಯವಹಾರವನ್ನು ಉಳ್ಳವಳು, ಮಾನವತಿಯು, ಸ್ನೇಹಯುಕ್ತಳು, ಶ್ರೀಕೃಷ್ಣನಿಂದ ಸ್ತುತಿಸಲ್ಪಟ್ಟವಳು.

೧೪೭. ಕೃಷ್ಣಸ್ತುತಳು, ಕೃಷ್ಣನಿಂದ ವರಿಸಲ್ಪಟ್ಟವಳು, ಶ್ರೀಕೃಷ್ಣನ ಹೃದಯದಲ್ಲಿ ನೆಲೆಸಿರುವವಳು, ಕಲ್ಪವೃಕ್ಷದಂತೆ ಇಷ್ಟಾರ್ಥಪ್ರದಳು, ಸೇವ್ಯಳು, ವೃಂದಾವನದಲ್ಲಿ ಉತ್ತಮವಾದ ಆಲಯವನ್ನುಳ್ಳವಳು.

೧೪೮. ಕೋಟೀರ್ಥಮಯಳು, ಸತ್ಯಸ್ವರೂಪಳು, ಕೋಟೀರ್ಥಫಲದಾಯಕಳು, ಸುಲಭವಾಗಿ ಕೋಟಿಯೋಗಗಳಿಂದಲೂ ಹೊಂದಲಶಕ್ತಳು, ಕೋಟಿಯಜ್ಞಗಳಿಂದಲೂ ಆಸ್ರಯಿಸಲಶಕ್ತಳು.

೧೪೯. ಮನಸ್ಸಿನಿಂದ ಶಶಿಲೇಖಿಯು, ಕೋಟಿ ಶ್ರೀದೇವಿಯರಂತೆ ಮನೋಹರಳು, ಸೌಮ್ಯಳು, ಕೋಟಿಲಕ್ಷ್ಮಿಯರ ವಿಲಾಸವುಳ್ಳವಳು.

ತಿಲೋತ್ತಮಾ ತ್ರಿಕಾಲಸ್ಥಾ ತ್ರಿಕಾಲಜ್ಞಾಸ್ಯಧೀಶ್ವರೀ |  
 ತ್ರಿವೇದಜ್ಞಾ ತ್ರಿಲೋಕಜ್ಞಾ ತುರಿಯಾಂತನಿವಾಸಿನೀ || ೧೫೦ ||

ದುರ್ಗಾರಾಧ್ಯಾ ರಮಾರಾಧ್ಯಾ ವಿಶ್ವಾರಾಧ್ಯಾ ಚಿದಾತ್ಮಿಕಾ |  
 ದೇವಾರಾಧ್ಯಾ ಪರಾರಾಧ್ಯಾ ಬ್ರಹ್ಮಾರಾಧ್ಯಾ ಪರಾತ್ಮಿಕಾ || ೧೫೧ ||

ಶಿವಾರಾಧ್ಯಾ ಪ್ರೇಮಸಾಧ್ಯಾ ಭಕ್ತಾರಾಧ್ಯಾ ರಸಾತ್ಮಿಕಾ |  
 ಕೃಷ್ಣಪ್ರಾಣಾರ್ಪಿಣೀ ಭಾಮಾ ಶುದ್ಧಪ್ರೇಮವಿಲಾಸಿನೀ || ೧೫೨ ||

ಕೃಷ್ಣಾರಾಧ್ಯಾ ಭಕ್ತಿಸಾಧ್ಯಾ ಭಕ್ತವೃಂದನಿಷೇವಿತಾ |  
 ವಿಶ್ವಾಧಾರಾ ಕೃಪಾಧಾರಾ ಜೀವಾಧಾರಾತಿನಾಯಿಕಾ || ೧೫೩ ||

ಶುದ್ಧಪ್ರೇಮನುಯಿಾ ಲಜ್ಜಾ ನಿತ್ಯಸಿದ್ಧಾ ಶಿರೋಮುಣೀ |  
 ದಿವ್ಯರೂಪಾ ದಿವ್ಯಭೋಗಾ ದಿವ್ಯವೇಷಾ ಮುದಾನ್ವಿತಾ || ೧೫೪ ||

೧೫೦. ತಿಲೋತ್ತಮೆಯು, ಕಾಲತ್ರಯದಲ್ಲಿಯೂ ಇರುವವಳು, ಕಾಲತ್ರಯಜ್ಞಾನಿಯು, ನಿಯಾಮಕಳು, ವೇದತ್ರಯಜ್ಞಾನಿಯು, ತ್ರಿಲೋಕಜ್ಞಾನಿಯು, ತುರಿಯಾಂತನಿವಾಸಿನಿಯು.

೧೫೧. ದುರ್ಗಾರಾಧ್ಯಳು, ರಮಾರಾಧ್ಯಳು, ವಿಶ್ವಾರಾಧ್ಯಳು, ಜ್ಞಾನಾತ್ಮಕಳು, ದೇವಾರಾಧ್ಯಳು, ಪರಾರಾಧ್ಯಳು, ಬ್ರಹ್ಮಾರಾಧ್ಯಳು, ಪರಾತ್ಮಕಳು.

೧೫೨. ಶಿವಾರಾಧ್ಯಳು, ಪ್ರೇಮಸಾಧ್ಯಳು, ಭಕ್ತಾರಾಧ್ಯಳು, ರಸಸ್ವರೂಪಿಣಿಯು, ಕೃಷ್ಣನಿಗೆ ಪ್ರಾಣವನ್ನರ್ಪಿಸಿರುವವಳು, ಭಾಮೆಯು, ನಿರ್ಮಲಪ್ರೇಮವಿಲಾಸವುಳ್ಳವಳು.

೧೫೩. ಕೃಷ್ಣಾರಾಧ್ಯಳು, ಭಕ್ತಿವಶಳು, ಭಕ್ತಸಂಘಸೇವ್ಯಳು, ಜಗದಾಧಾರಳು, ದಯಾಳುವು, ಜೀವರಿಗಾಶ್ರಯಳು, ಉತ್ತಮನಾಯಕಳು.

೧೫೪. ಪರಶುದ್ಧಪ್ರೇಮನುಯಳು, ಲಜ್ಜಾವಂತಳು, ನಿತ್ಯಸಿದ್ಧಳು, ಶ್ರೇಷ್ಠಳು, ಮನೋಹರವಾದ ರೂಪವುಳ್ಳವಳು, ಮನೋಹರ ಭೋಗವುಳ್ಳವಳು, ದಿವ್ಯವೇಷಧಾರಿಣಿಯು, ಸಂತುಷ್ಟಳು.

ದಿವ್ಯಾಂಗನಾವೃಂದಸಾರಾ ನಿತ್ಯನೂತನಯೌವನಾ |

ಪರಬ್ರಹ್ಮಾವೃತಾ ಧ್ಯೇಯಾ ಮಹಾರೂಪಾ ಮಹೋಜ್ವಲಾ || ೧೫೫ ||

ಕೋಟಿಸೂರ್ಯಪ್ರಭಾ ಕೋಟಿಚಂದ್ರಬಿಂಬಾಧಿಕಚ್ಚವಿಃ |

ಕೋಮಲಾಮೃತವಾಗಾದ್ಯಾ ವೇದಾದ್ಯಾ ವೇದದುರ್ಲಭಾ || ೧೫೬ ||

ಕೃಷ್ಣಾಸಕ್ತಾ ಕೃಷ್ಣಭಕ್ತಾ ಚಂದ್ರಾವಲಿನಿಷೇವಿತಾ |

ಕಲಾಷೋಡಶಸಂಪೂರ್ಣಾ ಕೃಷ್ಣದೇಹಾರ್ಥಧಾರಿಣೀ || ೧೫೭ ||

ಕೃಷ್ಣಬುದ್ಧಿಃ ಕೃಷ್ಣಸಾರಾ ಕೃಷ್ಣರೂಪವಿಹಾರಿಣೀ |

ಕೃಷ್ಣಕಾಂತಾ ಕೃಷ್ಣಧನಾ ಕೃಷ್ಣಮೋಹನಕಾರಿಣೀ || ೧೫೮ ||

೧೫೫. ದಿವ್ಯಸ್ತ್ರೀ ಸಮೂಹದಲ್ಲಿ ಉತ್ಕೃಷ್ಟಳು, ಯಾವಾಗಲೂ ನೂತನವಾದ ಯೌವನವುಳ್ಳವಳು, ಪರಬ್ರಹ್ಮನಿಂದಾವೃತಳು, ಧ್ಯಾನಗಮ್ಯಳು, ಮಹಾರೂಪವತಿಯು, ಅತ್ಯಂತ ಪ್ರಕಾಶಮಾನಳು.

೧೫೬. ಕೋಟಿಸೂರ್ಯರಂತೆ ಹೊಳೆಯುತ್ತಿರುವಳು, ಕೋಟಿಚಂದ್ರಬಿಂಬಗಳಿಗಿಂತಲೂ ಅಧಿಕಕಾಂತಿಯುಳ್ಳವಳು, ಕೋಮಲವಾದ ಅವೃತವಾಣಿಗೆ ಮೂಲಳು, ವೇದಮೂಲಳು, ವೇದದಿಂದಲೂ ದುರ್ಲಭಳು.

೧೫೭. ಕೃಷ್ಣಾಸಕ್ತಳು, ಕೃಷ್ಣಭಕ್ತಳು, ಚಂದ್ರಸಮೂಹಸೇವಿತಳು, ಹದಿನಾರು ತಲೆಗಳಿಂದ ಪರಿಪೂರ್ಣಳು, ಕೃಷ್ಣಶರೀರಾರ್ಥವನ್ನು ಧರಿಸಿರುವವಳು.

೧೫೮. ಕೃಷ್ಣನಲ್ಲಿ ಬುದ್ಧಿಯುಳ್ಳವಳು, ಕೃಷ್ಣನನ್ನೇ ಸಾರವೆಂದು ತಿಳಿದಿರುವವಳು, ಕೃಷ್ಣರೂಪಗಳಿಂದ ವಿಹರಿಸುತ್ತಿರುವವಳು, ಕೃಷ್ಣಕಾಂತೆಯು, ಕೃಷ್ಣನನ್ನೇ ಧನವೆಂದು ತಿಳಿದಿರುವವಳು, ಕೃಷ್ಣನಿಗೆ ಮೋಹವನ್ನು ಉಂಟುಮಾಡಿರುವವಳು.

ಕೃಷ್ಣ ದೃಷ್ಟಿಃ ಕೃಷ್ಣ ಗೋತ್ರೀ ಕೃಷ್ಣ ದೇವೀ ಕುಲೋದ್ಭವಾ |  
ಸರ್ವಭೂತಸ್ಥಿತಾ ನಾತ್ಮಾ ಸರ್ವಲೋಕನಮಸ್ಯತಾ

|| ೧೫೯ ||

ಕೃಷ್ಣ ದಾತ್ರೀ ಪ್ರೇಮದಾತ್ರೀ ಸ್ವರ್ಣದಾತ್ರೀ ಮನೋರಮಾ |  
ನಗಧಾತ್ರೀ ಯಶೋದಾತ್ರೀ ಮಹಾದೇವೀ ಶುಭಂಕರೀ

|| ೧೬೦ ||

ಶ್ರೀಶೇಷದೇವಜನನೀ ಅವತಾರಗಣಪ್ರಸೂಃ |

ಉತ್ಪಲಾಂಕಾರವಿಂದಾಂಕಾ ಪ್ರಸಾದಾಂಕಾ ದ್ವಿತೀಯಕಾ

|| ೧೬೧ ||

ರಥಾಂಕಾ ಕುಂಜರಾಂಕಾ ಚ ಕುಂಡಲಾಂಕಪದಸ್ಥಿತಾ |

ಭತ್ರಾಂಕಾ ವಿದ್ಯುದಂಕಾ ಚ ಪುಷ್ಪಮಾಲಾಂಕಿತಾಪಿ ಚ

|| ೧೬೨ ||

೧೫೯. ಕೃಷ್ಣನಲ್ಲಿಯೇ ದೃಷ್ಟಿಯುಳ್ಳವಳು. ಕೃಷ್ಣಗೋತ್ರಿಯು. ಕೃಷ್ಣದೇವಿಯು. ಕುಲೋದ್ಭಾರಕಳು. ಸಕಲ ಪ್ರಾಣಿಗಳಲ್ಲಿರುವವಳು. ಆದಾನಾದಿ ಕರ್ತಳು. ಸಕಲಲೋಕವಂದ್ಯಳು.

೧೬೦. ಕೃಷ್ಣನಿಗೆ ತನ್ನನ್ನು ಅರ್ಪಿಸಿರುವವಳು, ಪ್ರೇಮದಾದಿಯು, ಬಂಗಾರದಂತೆ ಶರೀರವುಳ್ಳವಳು, ಮನೋಹರಳು, ನಗಧಾತ್ರಿಯು, ಕೀರ್ತಿ ದಾಯಕಳು, ಮಹಾದೇವಿಯು, ಮಂಗಳಕರಳು.

೧೬೧. ಶ್ರೀಶೇಷದೇವಜನನಿಯು, ಅವತಾರಸಮೂಹಮಾತೆಯು, ಕನ್ನೈದೆಲೆಯು ಚಿನ್ನೆಯುಳ್ಳವಳು, ಪದ್ಮಾಂಕಳು, ಪ್ರಸನ್ನಳು, ಕೃಷ್ಣ ದ್ವಿತೀಯಳು.

೧೬೨. ರಥಚಿನ್ನೆಯುಳ್ಳವಳು, ಗಜಾಂಕಳು, ಕುಂಡಲಾಂಕಪದದಲ್ಲಿರುವವಳು, ಭತ್ರಾಂಕಿತಳು, ವಿದ್ಯುದಂಕಿತಳು, ಪುಷ್ಪಮಾಲಿಕೆಯ ಗುರುತುಳ್ಳವಳು.

ದಂಡಾಂಕಾ ಮುಕುಟಾಂಕಾ ಚ ಪೂರ್ಣಚಂದ್ರಾ ಶುಕಾಂಕಿತಾ |  
ಕೃಷ್ಣಾನ್ನಾಹಾರಸಾಕಾ ಚ ವೃಂದಾಕುಂಜನಿಹಾರಿಣೀ || ೧೬೩ ||

ಕೃಷ್ಣಪ್ರಬೋಧನಕರೀ ಕೃಷ್ಣಶೇಷಾನ್ನಭೋಜಿನೀ |  
ಪದ್ಮಕೇಸರಮಧ್ಯಸ್ಥಾ ಸಂಗೀತಾಗಮವೇದಿನೀ || ೧೬೪ ||

ಕೋಟಿಕಲ್ಪಾಂತಭ್ರೂಭಂಗಾ ಅಸ್ತ್ರಾಪ್ತಪ್ರಲಯಾಚ್ಯುತಾ |  
ಸರ್ವಸತ್ತನಿಧಿಃ ಪದ್ಮಶಂಖಾದಿನಿಧಿಸೇವಿತಾ || ೧೬೫ ||

ಆಣಿಮಾದಿಗುಣೈಶ್ಚರ್ಯಾದೇವವೃಂದವಿಮೋಹಿನೀ |  
ಸರ್ವಾನಂದಪ್ರದಾ ಸರ್ವಾ ಸುವರ್ಣಲತಿಕಾಕೃತಿಃ || ೧೬೬ ||

೧೬೩. ದಂಡಾಂಕಿತಳು, ಕಿರೀಟಾಂಕಿತಳು, ಪೂರ್ಣಚಂದ್ರನಿಗೆ ಸಮಾನಳು, ಶುಕಾಂಕಿತಳು, ಕೃಷ್ಣನಿಗೆ ಅನ್ನಾಹಾರಾದಿಗಳನ್ನು ಪಕ್ಷಮಾಡಿ ಕೊಡುವವಳು, ವೃಂದಾವನದ ಲತಾಗೃಹದಲ್ಲಿ ವಿಹರಿಸುತ್ತಿರುವವಳು.

೧೬೪. ಕೃಷ್ಣನನ್ನು ಎಚ್ಚರಿಸುವವಳು, ಕೃಷ್ಣನು ಉಂಡು ಮಿಕ್ಕ ಅನ್ನವನ್ನು ತಿನ್ನುವವಳು, ಪದ್ಮಕೇಸರಮಧ್ಯದಲ್ಲಿ ಇರುವವಳು, ಸಂಗೀತ ಮತ್ತು ಆಗಮಗಳನ್ನು ತಿಳಿದಿರುವವಳು.

೧೬೫. ಕೋಟಿಕಲ್ಪಾಂತಭ್ರೂಭಂಗವುಳ್ಳವಳು, ಪ್ರಳಯವಿಲ್ಲದವಳು, ನಾಶರಹಿತಳು, ಸಕಲಸತ್ತಗಳಿಗಾಕರಳು, ಪದ್ಮಶಂಖ ಮುಂತಾದ ನಿಧಿಯನ್ನು ಸೇವಿಸುವವಳು.

೧೬೬. ಆಣಿಮಾದಿಗುಣೈಶ್ಚರ್ಯವುಳ್ಳವಳು, ದೇವತೆಗಳ ಸಮೂಹಕ್ಕೆ ಮೋಹಕಳು, ಎಲ್ಲರಿಗೂ ಸುಖದಾಯಕಳು, ಸರ್ವಾಂತರ್ಗತಳು, ಬಂಗಾರದ ಬಳ್ಳಿಯಂತೆ ಆಕಾರವುಳ್ಳವಳು.



ಕೃಷ್ಣಾಭಿಸಾರಸಂಕೇತಾ ಮಾಲಿನೀ ನೃತ್ಯಪಂಡಿತಾ |

ಗೋಪೀಸಿಂಧುಸಕಾಶಾಹ್ವಾ ಗೋಪಮಂಡಪಶೋಭಿನೀ || ೧೬೭ ||

ಶ್ರೀಕೃಷ್ಣಪ್ರೀತಿದಾ ಭೀತಾ ಪ್ರತ್ಯಂಗಪುಲಕಾಂಚಿತಾ |

ಶ್ರೀಕೃಷ್ಣಾಲಿಂಗನರತಾ ಗೋವಿಂದವಿರಹಾಕ್ಷಮಾ || ೧೬೮ ||

ಅನಂತಗುಣಸಂಪನ್ನಾ ಕೃಷ್ಣಕೀರ್ತನಲಾಲಸಾ |

ಬೀಜತ್ರಯಮಯಾ ಮೂರ್ತಿಃ ಕೃಷ್ಣಾನುಗ್ರಹವಾಂಭಿತಾ || ೧೬೯ ||

ವಿಮಲಾದಿನಿಷೇವ್ಯಾ ಚ ಲಲಿತಾದ್ಯರ್ಚಿತಾ ಸತೀ |

ಸದ್ಭವ್ಯಂದಸ್ಥಿತಾ ಹೃಷ್ಯಾ ತ್ರಿಪುರಾಪರಿಸೇವಿತಾ || ೧೭೦ ||

ವೃಂತಾವತ್ಯರ್ಚಿತಾ ಶ್ರದ್ಧಾ ದುರ್ಜೀಯಾ ಭಕ್ತವಲ್ಲಭಾ |

ದುರ್ಲಭಾ ಸಾಂದ್ರಸೌಖ್ಯಾತ್ಮಾ ಶ್ರೇಯೋಹೇತುಃ ಸುಭೋಗದಾ ||೧೭೧||

೧೬೭. ಸಂಕೇತದಿಂದ ಕೃಷ್ಣಾಭಿಸಾರವುಳ್ಳವಳು, ಮಾಲಿಕೆಯನ್ನು ಹಾಕಿಕೊಂಡಿರುವವಳು, ನರ್ತನವಿಜ್ಞಾನಿನಿಯು, ಗೋಪೀಸಿಂಧುಸಕಾಶಾಹ್ವೆಯು, ಗೋಪಾಲಕರ ಮಂಟಪಕ್ಕೆ ಶೋಭಾಯಮಾನಳು.

೧೬೮. ಶ್ರೀಕೃಷ್ಣನಿಗೆ ಪ್ರೀತಿದಾಯಕಳು, ಭಯಗ್ರಸ್ತಳು, ಅಂಗಗಳೆಲ್ಲ ರೋಮಾಂಚಯುಕ್ತಳು, ಕೃಷ್ಣಾಲಿಂಗನತತ್ಪರಳು, ಕೃಷ್ಣವಿರಹವನ್ನು ಸಹಿಸಲಸಮರ್ಥಳು.

೧೬೯-೧೭೦. ಅನಂತ ಗುಣಯುಕ್ತಳು, ಕೃಷ್ಣಗುಣಕೀರ್ತನದಲ್ಲಿ ತತ್ಪರಳು, ಬೀಜತ್ರಯಮಯಳು, ಕೃಷ್ಣಾನುಗ್ರಹವನ್ನು ಆವೇಕ್ಷಿಸುವವಳು, ವಿಮಲಾದಿಗಳಿಂದ ಸೇವಿತಳು, ಲಲಿತಾದಿಗಳಿಂದ ಪೂಜಿತಳು, ಸಾಧ್ವೀಮಣಿಯು, ಕಮಲಸಮೂಹದಲ್ಲಿ ಇರುವವಳು, ಸಂತುಷ್ಟಳು, ತ್ರಿಪುರಿಯರಿಂದ ಸೇವಿತಳು.

೧೭೧. ವೃಂತಾವತಿಯಿಂದ ಪೂಜಿತಳು, ಶ್ರದ್ಧಾದೇವಿಯು, ತಿಳಿಯಲಶಕ್ಯಳು, ಭಕ್ತಪ್ರಿಯಳು, ಹೊಂದಲಶಕ್ಯಳು, ಅತಿಶಯಿತ ಸೌಖ್ಯಸ್ವರೂಪಳು, ಶ್ರೇಯಸ್ಸಿಗೆ ಕಾರಣಳು, ಒಳ್ಳೆಯ ಭೋಗವನ್ನು ಕೊಡುವವಳು.

ಸಾರಂಗಾ ಶಾರದಾ ಬೋಧಾ ಸದ್ವೃಂದಾವನಚಾರಿಣೀ |  
ಬ್ರಹ್ಮಾನಂದಾ ಚಿದಾನಂದಾ ಧ್ಯಾನಾನಂದಾರ್ಥಮಾತ್ರಿಕಾ || ೧೨೨ ||

ಗಂಧರ್ವಾ ಸುರತಜ್ಞಾ ಚ ಗೋವಿಂದಪ್ರಾಣಸಂಗಮಾ |  
ಕೃಷ್ಣಾಂಗಭೂಷಣಾ ರತ್ನಭೂಷಣಾ ಸ್ವರ್ಣಭೂಷಿತಾ || ೧೨೩ ||

ಶ್ರೀಕೃಷ್ಣಹೃದಯಾವಾಸಾ ಮುಕ್ತಾಕನಕನಾಸಿಕಾ |  
ಸದ್ರತ್ನಕಂಕಣಯುತಾ ಶ್ರೀಮನ್ನೀಲಗಿರಿಸ್ಥಿತಾ || ೧೨೪ ||

ಸ್ವರ್ಣನೂಪುರಸಂಪನ್ನಾ ಸ್ವರ್ಣಕಿಂಕಿಣಿಮಂಡಿತಾ |  
ಅಶೇಷರಾಸಕುತುಕಾ ರಂಭೋರೂಪ್ತನುಮಧ್ಯಮಾ || ೧೨೫ ||

೧೨೨. ಸಾರವನ್ನು ಗ್ರಹಿಸುವವಳು, ಶಾರದಾದೇವಿಯು, ಜ್ಞಾನಸ್ವರೂಪಿಣಿಯು, ಸದ್ವೃಂದಾವನದಲ್ಲಿ ಸಂಚರಿಸುವವಳು, ಬ್ರಹ್ಮಾನಂದಳು, ಜ್ಞಾನಾನಂದಳು, ಧ್ಯಾನಾನಂದಳು, ಅರ್ಥಮಾತ್ರಾಯುಕ್ತಳು.

೧೨೩. ಗಂಧರ್ವರಂತಿರುವವಳು, ಸುರತಜ್ಞಾನಿಯು, ಕೃಷ್ಣಪ್ರಾಣಕಾಂತಿಯು, ಕೃಷ್ಣಾಂಗಭೂಷಣಿಗಳೆವಳು, ರತ್ನಖಚಿತವಾದ ಅಭರಣಗಳೆವಳು, ಸುವರ್ಣದಿಂದ ಅಲಂಕೃತಳು.

೧೨೪. ಶ್ರೀಕೃಷ್ಣನ ಹೃದಯದಲ್ಲಿರುವವಳು, ಮುತ್ತು ಸುವರ್ಣಮೂಗುತಿಯನ್ನಿಟ್ಟಿರುವವಳು, ಒಳ್ಳೆಯ ರತ್ನಖಚಿತವಾದ ಕಂಕಣವನ್ನು ಧರಿಸಿರುವವಳು, ಶ್ರೀಮನ್ನೀಲಾಚಲದಲ್ಲಿ ಇರುವವಳು.

೧೨೫. ಸುವರ್ಣಪಾದಾಭರಣಯುಕ್ತಳು ಸುವರ್ಣಕಿರುಗೆಜ್ಜೆಯಿಂದ ಅಲಂಕೃತಳು, ಸಮಸ್ತವಾದ ರಾಸಕ್ರೀಡೆಗಳಲ್ಲಿಯೂ ಕುತೂಹಲವುಳ್ಳವಳು, ಬಾಳೆಯ ಕಂಬದಂತಿರುವ ತೊಡೆಗಳೆವಳು, ಕೃಶವಾದ ಮಧ್ಯದೇಶವುಳ್ಳವಳು.

ಪರಾಕೃತಿಃ ಪರಾನಂದಾ ಪರಸ್ವರ್ಗವಿಹಾರಿಣೀ |  
ಪ್ರಸೂನಕಬರೀ ಚಿತ್ರಾ ಮಹಾಸಿಂದೂರಸುಂದರೀ || ೧೨೬ ||

ಕೈಶೋರವಯಸಾ ಬಾಲಾ ಪ್ರಮಾದಾಕುಲಶೇಖರೀ |  
ಕೃಷ್ಣಾ ಧರಸುಧಾಸ್ವಾದಾ ಶ್ಯಾಮಪ್ರೇಮವಿನೋದಿನೀ || ೧೨೭ ||

ಶಿಖಿಪಿಚ್ಛಲಸಚ್ಚೋಡಾ ಸ್ವರ್ಣಚಂಪಕಭೂಷಿತಾ |  
ಕುಂಕುಮಾಲಕ್ತಕಸ್ತೂರೀಮಂಡಿತಾ ಚಾಪರಾಜಿತಾ || ೧೨೮ ||

ಹೇಮಹಾರಾನ್ವಿತಾ ಪುಷ್ಪಾ ಹಾರಾಢ್ಯಾ ರಸವತ್ಯಪಿ |  
ಮಾಧುರ್ಯಮಧುರಾ ಪದ್ಮಾ ಪದ್ಮಹಸ್ತಾ ಸುವಿಶ್ರುತಾ || ೧೨೯ ||

೧೨೬. ಉತ್ತಮಾಕಾರವುಳ್ಳವಳು, ಉತ್ಕೃಷ್ಟಾನ್ವಂದಸ್ವರೂಪಳು, ಉತ್ತಮಸ್ವರ್ಗದಲ್ಲಿ ವಿಹರಿಸುವವಳು, ಜಡಿಯಲ್ಲಿ ಹೂವನ್ನು ಮುಡಿದುಕೊಂಡಿರುವವಳು, ಆಶ್ಚರ್ಯಕರಳು, ಮಹಾಸಿಂದೂರದಂತೆ ಸೌಂದರ್ಯವುಳ್ಳವಳು.

೧೨೭. ಬಾಲ್ಯವಯಸ್ಕಳು, ಬಾಲೆಯು, ಸ್ತ್ರೀಸಮೂಹದಲ್ಲಿ ಶ್ರೇಷ್ಠಳು, ಕೃಷ್ಣನ ಅಧರಾವೃತವನ್ನು ಪಾನಮಾಡುವವಳು, ಶ್ಯಾಮಪ್ರೇಮದಿಂದ ವಿನೋದಿಸುವವಳು.

೧೨೮. ನವಿಲುಗರಿಯಿಂದ ವಿರಾಜಮಾನವಾದ ಶಿಖಿಯುಳ್ಳವಳು, ಸುವರ್ಣದ ಸಂಪಿಗೆಹೂವಿನಿಂದ ಅಲಂಕೃತಳು, ಕುಂಕುಮಕೇಸರಿಯಿಂದ ಯುಕ್ತವಾದ ಕಸ್ತೂರಿಯಿಂದ ಅಲಂಕೃತಳು, ಸೋಲಿಲ್ಲದವಳು.

೧೨೯. ಸುವರ್ಣಹಾರವನ್ನು ಹಾಕಿಕೊಂಡಿರುವವಳು, ಪುಷ್ಪಹಾರಯುಕ್ತಳು, ರಸವತಿಯು, ಮಾಧುರ್ಯಮಧುರೆಯು, ಪದ್ಮಾ, ಕರದಲ್ಲಿ ಪದ್ಮವನ್ನು ಧರಿಸಿರುವವಳು, ಸುವಿಶ್ರುತಳು.

ಭ್ರೂಭಂಗಾಭಂಗಕೋದಂಡಕಟಾಕ್ಷಶರಸಂಧಿನೀ |

ಶೇಷದೇವಶಿರಸ್ಥಾ ಚ ನಿತ್ಯಸ್ಥ ಲವಿಹಾರಿಣೀ

|| ೧೮೦ ||

ಕಾರುಣ್ಯಜಲಮಧ್ಯಸ್ಥಾ ನಿತ್ಯಮತ್ತಾಧಿರೋಹಿಣೀ |

ಅಷ್ಟಭಾಷಾವತೀ ಚಾಷ್ಟನಾಯಿಕಾ ಲಕ್ಷಣಾಸ್ವಿತಾ

|| ೧೮೧ ||

ಸುನೀತಿಜ್ಞಾ ಶ್ರುತಿಜ್ಞಾ ಚ ಸರ್ವಜ್ಞಾ ದುಃಖಹಾರಿಣೀ |

ರಜೋಗುಣೇಶ್ವರೀ ಚೈವ ಶರಚ್ಚಂದ್ರನಿಭಾನನಾ

|| ೧೮೨ ||

ಕೇತಕೀಕುಸುಮಾಭಾಸಾ ಸದಾ ಸಿಂಧುವನಸ್ಥಿತಾ |

ಹೇಮಪುಷ್ಪಾಧಿಕಕರಾ ಪಂಚಶಕ್ತಿಮಯಾ ಹಿತಾ

|| ೧೮೩ ||

೧೮೦. ಭ್ರೂಭಂಗತರಂಗಗಳಿಂದ ಕೋದಂಡನ ಕಟಾಕ್ಷಶರವನ್ನು ಸಂಧಿ ಸುತ್ತಿರುವವಳು, ಶೇಷದೇವನ ತಲೆಯ ಮೇಲೆ ಇರುವ ನಿಯತವಾದ ಸ್ಥಳದಲ್ಲಿ ವಿಹರಿಸುವವಳು.

೧೮೧. ಕಾರುಣ್ಯವೆಂಬ ನೀರಿನ ಮಧ್ಯದಲ್ಲಿ ಇರುವವಳು, ನಿತ್ಯಮತ್ತಾಧಿರೋಹಣಶೀಲಳು, ಅಷ್ಟಭಾಷಾಭಿಜ್ಞಳು, ಅಷ್ಟನಾಯಿಕೆಯು, ಸಲ್ಲಕ್ಷಣಯುಕ್ತಳು.

೧೮೨ ಒಳ್ಳೆಯ ನೀತಿಗಳನ್ನು ತಿಳಿದಿರುವವಳು, ವೇದಜ್ಞಾನಿಯು, ಸರ್ವಜ್ಞಳು, ದುಃಖಪರಿಹಾರಕಳು, ರಜೋಗುಣಕೈೞಡಿಯಳು, ಶರತ್ಕಾಲದ ಚಂದ್ರನಿಗೆ ಸಮಾನವಾದ ಮುಖವುಳ್ಳವಳು.

೧೮೩. ಕ್ಯಾದಿಗೆಯ ಹೂವಿನಂತೆ ಕಾಂತಿಯುಳ್ಳವಳು, ಸಿಂಧುವನದಲ್ಲಿ ಇರುವವಳು, ಬಂಗಾರದ ಹೂವಿಗಿಂತಲೂ ಹೆಚ್ಚಾಗಿ ಹೊಳೆಯುತ್ತಿರುವ ಕೈಗಳುಳ್ಳವಳು, ಶಕ್ತಿಪಂಚಕಮಯಳು, ಹಿತಕಾರಿಣಿಯು.

ಸ್ತನಕುಂಭೀ ನರಾಧ್ಯಾ ಚ ಕ್ಷೀಣಾಪುಣ್ಯಾ ಯಶಸ್ವಿನೀ |

ವೈರಾಜಸೂಯಜನಿನೀ ಶ್ರೀಶಾ ಭುವನಮೋಹಿನೀ

|| ೧೮೪ ||

ಮಹಾಶೋಭಾ ಮಹಾಮಾಯಾ ಮಹಾಕಾಂತಿರ್ಮಹಾಸ್ತೃತಿಃ |

ಮಹಾಮೋಹಾ ಮಹಾವಿದ್ಯಾ ಮಹಾಕೀರ್ತಿರ್ಮಹಾರತಿಃ

|| ೧೮೫ ||

ಮಹಾಧೈರ್ಯಾ ಮಹಾವೀರ್ಯಾ ಮಹಾಶಕ್ತಿರ್ಮಹಾದ್ಯುತಿಃ |

ಮಹಾಗೌರೀ ಮಹಾಸಂಪನ್ನಹಾಭೋಗವಿಲಾಸಿನೀ

|| ೧೮೬ ||

ಸಮಯಾ ಭಕ್ತಿದ್ರಾಶೋಕಾ ವಾತ್ಸಲ್ಯರಸದಾಯಿನೀ |

ಸುಹೃದ್ಭಕ್ತಿಪ್ರದಾ ಸ್ವಚ್ಛಾ ಮಾಧುರ್ಯರಸವರ್ಷಿಣೀ

|| ೧೮೭ ||

೧೮೪. ಕುಂಭಸ್ಥಳದಂತಿರುವ ಸ್ತನಗಳುಳ್ಳವಳು, ನರಶಕ್ತಿಯುಕ್ತಳು, ಪುಣ್ಯನಾಶವಿಲ್ಲದವಳು, ಕೀರ್ತಿಸಂಪನ್ನಳು, ವೈರಾಜಸೂಯಜನನಿಯು, ಸಂಪದಧೀಶ್ವರಳು, ಲೋಕಮೋಹಕಳು.

೧೮೫. ಮಹಾಕಾಂತಿಮಂತಳು, ಮಹಾಮಾಯೆಯು, ಮಹಾತೇಜಸ್ವಿನಿಯು, ಮಹಾಸ್ತ್ರರಣಶೀಲಳು, ಮಹಾಮೋಹಕಳು, ಮಹಾವಿದ್ಯಾನಿಯಾಮಕಳು, ಮಹಾಕೀರ್ತಿಸಂಪನ್ನಳು, ಮಹಾರತಿಯುಕ್ತಳು.

೧೮೬. ಮಹಾಧೈರ್ಯವಂತಳು, ಮಹಾಶಕ್ತಿಯುತಳು, ಮಹಾಕಾಂತಿಮಂತಳು, ಮಹಾಗೌರಿಯು, ಮಹದೈಶ್ವರ್ಯ ಮಹಾಭೋಗಗಳ ವಿಲಾಸವುಳ್ಳವಳು.

೧೮೭. ಸಮಯಪ್ರವರ್ತಕಳು, ಭಕ್ತಿದಾಯಕಳು, ದುಃಖರಹಿತಳು, ಉತ್ತಮವಾತ್ಸಲ್ಯವನ್ನು ಬೀರುವವಳು, ಸೌಹಾರ್ದಭಕ್ತಿಪ್ರದಳು, ಪರಿಶುದ್ಧಳು, ಮಾಧುರ್ಯರಸವನ್ನು ಸುರಿಸುವವಳು.

ಭಾವಭಕ್ತಿಪ್ರದಾ ಶುದ್ಧಪ್ರೇಮಭಕ್ತಿವಿಧಾಯಿನೀ |  
ಗೋಪರಾಮಾಭಿರಾಮಾ ಚ ಕ್ರೀಡಾರಾಮಾ ಪರೇಶ್ವರೀ || ೧೮೮ ||

ನಿತ್ಯರಾಮಾ ಚಾತ್ಮರಾಮಾ ಕೃಷ್ಣರಾಮಾ ರಮೇಶ್ವರೀ |  
ಏಕಾನೇಕಜಗದ್ವ್ಯಾಪ್ತಾ ವಿಶ್ವಲೀಲಾಪ್ರಕಾಶಿನೀ || ೧೮೯ ||

ಸರಸ್ವತೀಶಾ ದುರ್ಗೇಶಾ ಜಗದೀಶಾ ಜಗದ್ವಿಧಿಃ |  
ವಿಷ್ಣುವಂಶನಿನಾಸಾ ಚ ವಿಷ್ಣುವಂಶಸಮುದ್ಭವಾ || ೧೯೦ ||

ವಿಷ್ಣುವಂಶಸ್ತುತಾ ಕರ್ತ್ರೀ ವಿಷ್ಣುವಂಶಾವನೀ ಸದಾ |  
ಆರಾಮಸ್ಥಾ ವನಸ್ಥಾ ಚ ಸೂರ್ಯಪುತ್ರೈವಗಾಹಿನೀ || ೧೯೧ ||

೧೮೮. ಭಾವಭಕ್ತಿದಾತಳು, ನಿರ್ಮಲಪ್ರೇಮಭಕ್ತಿವಿಧಾಯಕಳು, ಗೋಪ ಸ್ತ್ರೀಯರಲ್ಲೆಲ್ಲಾ ಮನೋಹರಳು, ಕ್ರೀಡೆಯಿಂದ ಸಂತೋಷಪಡಿಸುವವಳು, ಪರೇಶ್ವರಿಯು.

೧೮೯. ನಿತ್ಯಸಂತೋಷಯುಕ್ತಳು, ಅತ್ಮಸಂತೋಷಯುಕ್ತಳು, ಕೃಷ್ಣ ನೊಡನೆ ರಮಿಸುವವಳು, ರಮೇಶ್ವರಿಯು, ಏಕಾನೇಕಜಗತ್ತುಗಳಲ್ಲಿ ವ್ಯಾಪಿಸಿರುವವಳು, ಲೋಕಕ್ಕೆ ಲೀಲಾಪ್ರಕಾಶಕಳು.

೧೯೦. ಸರಸ್ವತಿಗೆ ನಿಯಾಮಕಳು, ದುರ್ಗಾಧೀಶ್ವರಳು, ಜಗದೀಶಳು, ಜಗತ್ಸೃಷ್ಟಿಕರ್ತೆಯು, ವಿಷ್ಣುವಂಶದಲ್ಲಿ ನಿವಾಸಮಾಡುವವಳು, ವಿಷ್ಣುವಂಶ ಸಂಭೂತಳು.

೧೯೧. ವಿಷ್ಣುವಂಶದಿಂದ ಸ್ತುತಿಸಲ್ಪಟ್ಟವಳು, ಕರ್ತಳು, ವಿಷ್ಣುವಂಶ ರಕ್ಷಕಳು, ಆರಾಮದಲ್ಲಿ ಇರುವವಳು, ವನದಲ್ಲಿ ಇರುವವಳು, ಯಮುನಾನದಿಯಲ್ಲಿ ಸ್ನಾನಮಾಡುವವಳು.

ಪ್ರೀತಿಸ್ಥಾ ನಿತ್ಯಯಂತ್ರಸ್ಥಾ ಗೋಲೋಕಸ್ಥಾ ವಿಭೂತಿದಾ |

ಸ್ವಾನುಭೂತಿಸ್ಥಿತಾ ವ್ಯಕ್ತಾ ಸರ್ವಲೋಕನಿವಾಸಿನೀ || ೧೯೨ ||

ಅಮೃತಾ ಹೃದ್ಭೂತಾ ಶ್ರೀಮನ್ನಾರಾಯಣಸಮಾಡಿತಾ |

ಅಕ್ಷರಾಪಿ ಚ ಕೂಟಸ್ಥಾ ಮಹಾಪುರುಷಸಂಭವಾ || ೧೯೩ ||

ಔದಾರ್ಯಭಾವಸಾಧ್ಯಾ ಚ ಸ್ಥೂಲಸೂಕ್ಷ್ಮತಿರೂಪಿಣೀ |

ಶಿರೀಷಪುಷ್ಪಮೃದುಲಾ ಗಾಂಗೇಯಮುಕುರಪೃಥಾ || ೧೯೪ ||

ನೀಲೋತ್ಪಲಜಿತಾಕ್ಷೀ ಚ ಸದ್ರತ್ನಕವರಾನ್ವಿತಾ |

ಪ್ರೇಮಪರ್ಯಂಕನಿಲಯಾ ತೇಜೋಮಂಡಲಮಧ್ಯಗಾ || ೧೯೫ ||

ಕೃಷ್ಣಾಂಗಗೋಪನಾಭೇದಾ ಲೀಲಾವರಣನಾಯಿಕಾ |

ಸುಧಾಸಿಂಧುಸಮುಲ್ಲಾಸಾಮೃತಾಸ್ಯಂದ ವಿಧಾಯಿನೀ || ೧೯೬ ||

೧೯೨. ಪ್ರೀತಿಸ್ಥಳು, ನಿತ್ಯಯಂತ್ರಸ್ಥಳು, ಗೋಲೋಕಸ್ಥಿತಳು, ಐಶ್ವರ್ಯಪ್ರದಳು, ಸ್ವಾನುಭವಸ್ಥಿತಳು, ವ್ಯಕ್ತಳು, ಸರ್ವಲೋಕನಿವಾಸಿನಿಯು.

೧೯೩. ಮುಕ್ತಳು, ಅಶ್ವರ್ಯಕರಳು, ಶ್ರೀಮನ್ನಾರಾಯಣನಿಂದಸ್ತುತಳು, ನಾಶರಹಿತಳು, ನಿರ್ಮಿಕಾರಳು, ಮಹಾಪುರುಷಸಂಭೂತಳು.

೧೯೪. ಔದಾರ್ಯಭಾವದಿಂದ ಸಾಧ್ಯಳು, ಅತ್ಯಂತ ಸ್ಥೂಲಸೂಕ್ಷ್ಮರೂಪವುಳ್ಳವಳು, ಶಿರೀಷಕುಸುಮದಂತೆ ಮೃದುಶರೀರವುಳ್ಳವಳು, ಗಾಂಗೇಯಮುಕುರದಂತೆ ಪ್ರಭೆಯುಳ್ಳವಳು.

೧೯೫. ಕನ್ನೈದೆಲೆಯನ್ನು ಜಯಿಸುವಂತಹ ನೇತ್ರಗಳುಳ್ಳವಳು, ಶ್ರೇಷ್ಠಸದ್ರತ್ನಗಳಿಂದ ಕೂಡಿರುವವಳು, ಪ್ರೇಮಶಯ್ಯಾಶ್ರಿತಳು, ತೇಜೋಮಂಡಲಮಧ್ಯದಲ್ಲಿ ವರ್ತಿಸುವವಳು.

೧೯೬. ರಹಸ್ಯವಾಗಿ ಕೃಷ್ಣಾಂಗಗಳಲ್ಲಿ ಬೆರೆತು ಅಭಿನ್ನಳಂತಿರುವವಳು, ಲೀಲಾವರಣನಾಯಿಕೆಯು, ಅಮೃತಸಮುದ್ರದಲ್ಲಿ ಉಲ್ಲಾಸಯುಕ್ತವಾದ ಅಮೃತಪ್ರವಾಹವಿಧಾಯಕಳು.

ಕೃಷ್ಣ ಚಿತ್ತಾ ರಾಸಚಿತ್ತಾ ಪ್ರೇಮಚಿತ್ತಾ ಹರಿಪ್ರಿಯಾ |  
ಅಚಿಂತನಗುಣಗ್ರಾಮಾ ಕೃಷ್ಣ ಲೀಲಾ ಮಲಾಪಹಾ

|| ೧೯೭ ||

ರಾಸಸಿಂಧುಶಶಾಂಕಾ ಚ ರಾಸಮಂಡಲಮಂಡಿನೀ |  
ನತವ್ರತಾ ಸಿಂಹರೀಚ್ಛಾ ಸುಮೂರ್ತಿಃ ಸುರವಂದಿತಾ

|| ೧೯೮ ||

ಗೋಪೀಚೂಡಾಮಣಿಗೋಪೀಗಣೇಡ್ಯಾ ವಿರಜಾಧಿಕಾ |  
ಗೋಪಪ್ರೇಷ್ಯಾ ಗೋಪಕನ್ಯಾ ಗೋಪನಾರೀ ಸುಗೋಪಿಕಾ

|| ೧೯೯ ||

ಗೋಪಧಾಮಾ ಸುದಾಮಾಂಬಾ ಗೋಪಾಲೀ ಗೋಪಮೋಹಿನೀ |  
ಗೋಪಭೂಷಾ ಕೃಷ್ಣ ಭೂಷಾ ಶ್ರೀವೃಂದಾವನಚಂದ್ರಿಕಾ

|| ೨೦೦ ||

೧೯೭. ಕೃಷ್ಣನಲ್ಲಿ ಮನಸ್ಸುಳ್ಳವಳು, ರಾಸಕ್ರೀಡಾಸಕ್ತಮನಸ್ಸುಳ್ಳು, ಪ್ರೇಮಚಿತ್ತಳು, ಹರಿಪ್ರಿಯೆಯು, ಅಚಿಂತ್ಯಗುಣಸಮೂಹವುಳ್ಳವಳು, ಕೃಷ್ಣ ವಿಹಾರಪಾತ್ರಳು, ದೋಷಪರಿಹಾರಕಳು.

೧೯೮. ರಾಸವೆಂಬ ಸಮುದ್ರದಲ್ಲಿ ಚಂದ್ರಪ್ರಾಯಳು, ರಾಸಮಂಡಲ ಕ್ಕುಲಂಕಾರಪ್ರಾಯಳು, ನಮಸ್ಕಾರವ್ರತವುಳ್ಳವಳು, ಒಳ್ಳೆಯ ಶರೀರವುಳ್ಳವಳು, ದೇವವಂದಿತಳು.

೧೯೯. ಗೋಪಿಶ್ರೇಷ್ಠಳು, ಗೋಪೀಸಮೂಹದಿಂದ ಸ್ತುತ್ಯಳು, ವಿರಜಾ ದಿಕಳು, ಗೋಪಶ್ರೇಷ್ಠಳು, ಗೋಪಪುತ್ರಿಯು, ಗೋಪಸ್ತ್ರೀಯು, ಸಮೀಚೀನ ಗೋಪಿಕಾಸ್ತ್ರೀಯು.

೨೦೦. ಗೋಪಾಶ್ರಯಳು, ಸುದಾಮಮಾತೆಯು, ಗೋಪಾಲಪತ್ನಿಯು, ಗೋಪಮೋಹಕಳು, ಗೋಪರಿಗೆ ಅಲಂಕಾರಳು, ಕೃಷ್ಣನಿಗೆ ಅಲಂಕಾರಳು, ಶ್ರೀವೃಂದಾವನದಲ್ಲಿ ಚಂದ್ರನಂತಿರುವವಳು.



ವೀಣಾದಿಘೋಷನಿರತಾ ರಾಸೋತ್ಸವನಿಕಾಸಿನೀ |

ಕೃಷ್ಣ ಚೇಷ್ಟಾಪರಿಜ್ಞಾತಾ ಕೋಟಿಕಂದರ್ಪಮೋಹಿನೀ || ೨೦೧ ||

ಶ್ರೀಕೃಷ್ಣ ಗುಣಗಾನಾಧ್ಯಾ ದೇವಸುಂದರಿಮೋಹಿನೀ |

ಕೃಷ್ಣ ಚಂದ್ರಮನೋಜ್ಞಾ ಚ ಕೃಷ್ಣ ದೇವಸಹೋದರೀ || ೨೦೨ ||

ಕೃಷ್ಣಾ ಭಿಲಾಷಿಣೀ ಕೃಷ್ಣ ಪ್ರೇಮಾನುಗ್ರಹವಾಂಭಿತಾ |

ಕ್ಷೇಮಾ ಚ ಮಧುರಾಲಾಸಾ ಭೂರಿಮಾಯಾ ಸುಭದ್ರಿಕಾ || ೨೦೩ ||

ಪ್ರಕೃತಿಃ ಪರಮಾನಂದಾ ನೀಪದ್ರುಮತಲಸ್ಥಿತಾ |

ಕೃಪಾಕಟಾಕ್ಷಾ ಬಿಂಬೋಷ್ಣೀ ರಂಭಾ ಚಾರುನಿತಂಬಿನೀ || ೨೦೪ ||

೨೦೧. ವಿಣಾದಿನಾದಗಳಲ್ಲಿ ಆಸಕ್ತಳಾದವಳು, ರಾಸೋತ್ಸವದಿಂದ ವಿಕಾಸಯುಕ್ತಳು, ಕೃಷ್ಣ ಚೇಷ್ಟೆಯನ್ನು ತಿಳಿದವಳು, ಕೋಟಿಮನ್ಮಥ ಮೋಹಕಳು.

೨೦೨. ಶ್ರೀಕೃಷ್ಣ ಗುಣಗಾನದಿಂದ ಪೂರ್ಣಳು, ದೇವಸುಂದರಿಯರಿಗೆ ಮೋಹಕಳು, ಕೃಷ್ಣ ಚಂದ್ರರಂತೆ ಮನೋಹರಳು, ಕೃಷ್ಣ ಸಹೋದರಿಯು.

೨೦೩. ಕೃಷ್ಣನ ಅಭಿಲಾಷೆಗೆ ವಿಷಯಳು, ಕೃಷ್ಣನ ಪ್ರೇಮ ಮತ್ತು ಅನುಗ್ರಹಗಳನ್ನು ಆಪೇಕ್ಷಿಸುವವಳು, ಕ್ಷೇಮಕಾರಿಣಿಯು, ಮಧುರಸಲ್ಲಾಪ ಪುಳ್ಳವಳು, ಮಾಯೆಯು, ಸನ್ಮಂಗಳಯುಕ್ತಳು.

೨೦೪. ಪ್ರಕೃತಿಗೆ ಅಭಿಮಾನಿನಿಯು, ಪರಮಾನಂದಸ್ವರೂಪಿಣಿಯು, ನೀಪ (ಈಚಲು) ವೆಂಬ ವೃಕ್ಷತಲದಲ್ಲಿರುವವಳು, ಬಾಳೆಯ ಕಂಬದಂತೆ ಮನೋಹರವಾದ ಕಟಿಪಶ್ಚಾದ್ಭಾಗವುಳ್ಳವಳು.

ಸ್ಥರಕೇಲಿನಿಧಾನಾ ಚ ಗಂಡತಾಟಂಕಮಂಡಿತಾ |

ಹೇಮಾದ್ರಿ ಕಾಂತಿರುಚಿರಾ ಪ್ರೇಮಾದ್ಯಾ ಮದಮಂಥರಾ || ೨೦೫ ||

ಕೃಷ್ಣ ಚಿಂತಾ ಪ್ರೇಮಚಿಂತಾ ರತಿಚಿಂತಾ ಚ ಕೃಷ್ಣ ದಾ |

ರಾಸಚಿಂತಾ ಭಾವಚಿಂತಾ ಶುದ್ಧ ಚಿಂತಾ ಮಹಾರಸಾ || ೨೦೬ ||

ಕೃಷ್ಣಾ ದೃಷ್ಟಿ ತ್ರುಟಿಯುಗಾ ದೃಷ್ಟಿಸೂಕ್ಷ್ಮ ವಿನೋದಿನೀ |

ಕಂದರ್ಪಜನನೀ ಮುಖ್ಯಾ ವೈಕುಂಠಗತಿದಾಯಿನೀ || ೨೦೭ ||

ರಾಸಭಾನಾ ಪ್ರಿಯಾಶ್ಲಿಷ್ಠಾ ಪ್ರೇಷಾ ಪ್ರಥಮನಾಯಿಕಾ |

ಶುದ್ಧಾ ಸುಧಾದೇಹಿನೀ ಚ ಶ್ರೀರಾಮಾ ರಸಮಂಜರೀ || ೨೦೮ ||

೨೦೫. ಕಾಮವಿಲಾಸಕ್ಕೆ ಆಶ್ರಯಳು, ಗಂಡತಾಟಂಕಗಳಿಂದ ಅಲಂಕೃತಳು, ಸ್ವರ್ಣಪರ್ವತದಂತೆ ಕಾಂತಿಯುತಳು, ಪ್ರೇಮಮೂಲಳು, ಮದವುಳ್ಳವಳು.

೨೦೬. ಕೃಷ್ಣ ಚಿಂತಾರತಳು, ಪ್ರೇಮಚಿಂತಾರತಳು, ರತಿಚಿಂತಕಳು, ಕೃಷ್ಣನಿಗೆ ಪ್ರೇಮದಾತೆಯು, ರಾಸಚಿಂತಾಪರಳು, ಭಾವಚಿಂತಾಯುತಳು, ಪರಿಶುದ್ಧ ಚಿಂತೆಯುಳ್ಳವಳು, ಮಹಾಭಕ್ತಳು.

೨೦೭. ಕೃಷ್ಣಪ್ರಿಯಳು, ದೃಷ್ಟಿಸೂಕ್ಷ್ಮಯುಕ್ತಳು, ಸೂಕ್ಷ್ಮದೃಷ್ಟಿಯಿಂದ ಸಂತೋಷಯುಕ್ತಳು, ಮನ್ಮಥನ ಮಾತೆಯು, ಪ್ರಧಾನಳು, ವೈಕುಂಠಮಾರ್ಗದಾಯಕಳು.

೨೦೮. ರಾಮೋತ್ಸವದ ಭಾವವುಳ್ಳವಳು, ಪ್ರಿಯನಿಂದಾಲಿಂಗಿತಳು, ಅತ್ಯಂತ ಪ್ರೀತಿಪಾತ್ರಳು, ಮೊದಲನೆಯ ನಾಯಕಿಯು, ಪರಿಶುದ್ಧಳು, ಅಮೃತದೇಹವುಳ್ಳವಳು, ಶ್ರೀರಾಮಳು, ರಸದ ತೆನೆಯಂತೆ ಇರುವವಳು.

ಸುಪ್ರಭಾವಾ ಶುಭಾಚಾರಾ ಸ್ವರ್ನದೀ ನರ್ಮದಾಂಬಿಕಾ |  
 ಗೋಮತೀ ಚಂದ್ರಭಾಗೇಡ್ಯಾ ಸರಯೂತಾಮ್ರಪರ್ಣಿಸೂಃ || ೨೦೯ ||  
 ನಿಷ್ಕಲಂಕಚರಿತ್ರಾ ಚ ನಿರ್ಗುಣಾ ಚ ನಿರಂಜನಾ |  
 ಏತನ್ನಾಮಸಹಸ್ರಂತು ಯುಗ್ಮರೂಪಸ್ಯ ನಾರದ || ೨೧೦ ||  
 ಸತನೀಯಂ ಪ್ರಯತ್ನೇನ ವೃಂದಾವನರಸಾವಹೇ |  
 ಮಹಾಪಾಪಪ್ರಶಮನಂ ವಂಧ್ಯಾತ್ಮವಿನಿವರ್ತಕಂ || ೨೧೧ ||  
 ದಾರಿದ್ರ್ಯಶಮನಂ ರೋಗನಾಶನಂ ಕಾಮದಂ ಮಹತ್ |  
 ಪಾಪಾಪಹಂ ವೈರಿಹರಂ ರಾಧಾಮಾಧವಭಕ್ತಿದಂ || ೨೧೨ ||  
 ನಮಸ್ತಸ್ಮೈ ಭಗವತೇ ಕೃಷ್ಣಾಯಾಕುಂತಮೇಧಸೇ |  
 ರಾಧಾಸಂಗಸುಧಾಸಿಂಧೌ ನಮೋ ನಿತ್ಯವಿಹಾರಿಣೇ || ೨೧೩ ||

೨೦೯. ಸಮೀಚೀನಪ್ರಭಾವವುಳ್ಳವಳು, ಒಳ್ಳೆಯ ನಡತೆಯುಳ್ಳವಳು, ಆಕಾಶಗಂಗೆಯು, ನರ್ಮದಾಂಬಿಕೆಯು, ಗೋಮತಿಯು, ಚಂದ್ರಭಾಗದಿಂದ ಸ್ತುತ್ಯಳು, ಸರಯು ಮತ್ತು ತಾಮ್ರಪರ್ಣಿಗಳನ್ನು ಹುಟ್ಟಿಸಿದವಳು.

೨೧೦-೨೧೨. ಕಳಂಕವಿಲ್ಲದ ಚಾರಿತ್ರವುಳ್ಳವಳು, ಸತ್ಪಾದಿಗುಣರಹಿತಳು, ನಿರ್ದೋಷಳು.

ನಾರದಾ! ರೂಪದ್ವಯದ ಈ ಸಹಸ್ರನಾಮವನ್ನು ಶ್ರೇಷ್ಠವಾದ ವೃಂದಾವನಸ್ಥಾನದಲ್ಲಿ ಪ್ರಯತ್ನ ಪೂರ್ವಕವಾಗಿ ಪಠನೆಮಾಡಬೇಕು. ಇದು ಮಹಾಪಾಪಪರಿಹಾರಕವು, ವಂಧ್ಯಾತ್ಮವ (ಗೊಡ್ಡಿತನ) ನ್ನು ಪರಿಹರಿಸಿ ಮಕ್ಕಳನ್ನು ಕೊಡುವುದು, ದಾರಿದ್ರ್ಯವನ್ನು ಹೋಗಲಾಡಿಸುವುದು, ರೋಗವನ್ನು ನಾಶಪಡಿಸುವುದು, ಇಷ್ಟಾರ್ಥಪ್ರದವು, ಮಹತ್ತಾದುದು, ಪಾಪವಿನಾಶಕವು, ಶತ್ರುಸಂಹಾರಕವು, ರಾಧಾಕೃಷ್ಣರಲ್ಲಿ ಭಕ್ತಿಯನ್ನು ಕೊಡುವುದು.

೨೧೩. ಷಡ್ಗುಣೈಶ್ಚರ್ಯಸಂಪನ್ನನು, ಹ್ರಾಸವಾಗದಂತಹ ಮೇಧಾಶಕ್ತಿಯುಳ್ಳವನು, ರಾಧಾದೇವಿಯ ಸಂಗವೆಂಬ ಅಮೃತಸಮುದ್ರದಲ್ಲೆ ಯಾವಾಗಲೂ ವಿಹರಿಸುವವನೂ ಆಗಿರುವ ಕೃಷ್ಣನಿಗೆ ನಮಸ್ಕಾರ, ನಮಸ್ಕಾರ.

ರಾಧಾದೇವೀ ಜಗತ್ಕರ್ತ್ರೀ ಜಗತ್ಪಾಲನತತ್ಪರಾ |

ಜಗಲ್ಲಯವಿಧಾತ್ರೀ ಚ ಸರ್ವೇಶೀ ಸರ್ವಸೂತಿಕಾ

|| ೨೧೪ ||

ೃಷ್ಯಾ ನಾಮಸಹಸ್ರಂ ವೈ ಮಯಾ ಪ್ರೋಕ್ತಂ ಮುನೀಶ್ವರ |

ಭುಕ್ತಿಮುಕ್ತಿಪ್ರದಂ ದಿವ್ಯಂ ಕಿಂ ಭೂಯಃ ಶ್ರೋತುಮಿಚ್ಛಸಿ

|| ೨೧೫ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ

ತೃತೀಯಪಾದೇ ರಾಧಾಕೃಷ್ಣಸಹಸ್ರನಾಮಕಥನಂ

ನಾಮ ದ್ವೈಶೀತಿತನೋಽಧ್ಯಾಯಃ

೨೧೪. ಮುನೀಶ್ವರನೇ! ರಾಧಾದೇವಿಯು ಜಗತ್ಕರ್ತಳು, ಜಗದ್ರಕ್ಷಣ ನಿರತಳು, ಜಗತ್ತಿನ ನಾಶವನ್ನು ಮಾಡುತ್ತಿರುವವಳು, ಸರ್ವೇಶ್ವರಿಯು, ಸರ್ವೋತ್ಕೃಷ್ಟಕಾರಣಳೂ ಆಗಿರುವಳು.

೨೧೫. ಅಂತಹ ರಾಧಾದೇವಿಯು ಭೋಗಮೋಕ್ಷಪ್ರದವಾದ, ದಿವ್ಯ ಸಹಸ್ರನಾಮವನ್ನು ಹೇಳಿರುತ್ತೇನೆ. ನೀನು ಮುಂದೆ ಇನ್ನೇನನ್ನು ಕೇಳಲಿಚ್ಛಿಸುವೆ ?

ಇಂತು ಶ್ರೀನಾರದೀಯಪುರಾಣದೊಳು, ಪೂರ್ವಭಾಗದ ಬೃಹದುಪಾಖ್ಯಾನ ವೆಂಬ ಮೂರನೆಯ ಪಾದದೊಳು, ರಾಧಾಕೃಷ್ಣಸಹಸ್ರನಾಮಕಥನವೆಂಬ ಎಂಬತ್ತೆರಡನೆಯ ಅಧ್ಯಾಯವು ಮುಗಿದುದು.



## ತ್ರೈಲೋಕಿತಮೋಽಧ್ಯಾಯಃ

ಶ್ರೀಶೌನಕ ಉವಾಚೆ

ಸಾಧು ಸೂತ ಮಹಾಭಾಗ ಜಗದುದ್ಧಾರಕಾರಕಂ |  
ಮಹಾತಂತ್ರವಿಧಾನಂ ನಃ ಕುಮಾರೋಕ್ತಂ ತ್ವಯೋದಿತಂ || ೧ ||

ಅಲಭ್ಯಮೇತತ್ತಂತ್ರೇಷು ಪುರಾಣೇಷ್ವಪಿ ಮಾನದ |  
ಯದಿಹೋದಿತಮಸ್ಮಭ್ಯಂ ತ್ವಯಾತಿಕರುಣಾತ್ಮನಾ || ೨ ||

ನಾರದೋ ಭಗವಾನ್ಸೂತ ಲೋಕೋದ್ಧರಣತತ್ಪರಃ |  
ಭೂಯಃ ಪಪ್ರಚ್ಛ ಕಿಂ ಸಾಧೋ ಕುಮಾರಂ ವಿದುಷಾಂ ವರಂ || ೩ ||

ಎಂಬತ್ತಮೂರನೆಯ ಅಧ್ಯಾಯವು.

೧. ಶ್ರೀಶೌನಕನು ಹೇಳಿದನು—ಮಹಾಶಯನಾದ ಸೂತನೇ ಕುಮಾರನು ಹೇಳಿದ ಜಗತನ್ನು ಧರಿಸುವ ಮಹಾತಂತ್ರವಿಧಾನವನ್ನು ನಮಗಾಗಿ ನೀನು ಹೇಳಿರುವೆ. ಒಳ್ಳೆಯದು.

೨. ಮಾನದಾತ್ಮನಾದ ಸೂತನೇ! ಅತ್ಯಂತ ದಯಾಶಾಲಿಯಾದ ನೀನು ನಮಗಾಗಿ ಇಲ್ಲಿ ಹೇಳಿರುವ ಈ ತಂತ್ರವಿಧಾನವು ತಂತ್ರ ಮತ್ತು ಪುರಾಣಗಳಲ್ಲಿ ಸಿಕ್ಕತಕ್ಕವುಗಳಲ್ಲ.

೩. ಸಾಧುವಾದ ಸೂತನೇ! ಲೋಕೋದ್ಧಾರ ಕಾರ್ಯದಲ್ಲಿ ನಿರತನಾದ ಪೂಜ್ಯನಾರದನು ಜ್ಞಾನಿಶ್ರೇಷ್ಠನಾದ ಸನತ್ಕುಮಾರನನ್ನು ವುನಃ ಕೇಳಿದುದೇನು?

ಸೂತ ಉವಾಚೆ

ಶ್ರುತ್ವಾ ಸ ನಾರದೋ ನಿಪ್ರಾಃ ಯುಗ್ಮನಾಮಸಹಸ್ರಕಂ |

ಸನತ್ಕುಮಾರಮಸ್ಯಾಹ ಪ್ರಣಮ್ಯ ಜ್ಞಾನಿನಾಂ ವರಂ

|| ೪ ||

ನಾರದ ಉವಾಚೆ

ಬ್ರಹ್ಮಂಸ್ತ್ವಯಾ ಸಮಾಖ್ಯಾತಾ ನಿಧಯಸ್ತಂತ್ರಚೋದಿತಾಃ |

ತತ್ರಾಪಿ ಕೃಷ್ಣಮಂತ್ರಾಣಾಂ ವೈಭವಂ ಹ್ಯುದಿತಂ ಮಹತ್

|| ೫ ||

ಯಾ ತತ್ರ ರಾಧಿಕಾ ದೇವೀ ಸರ್ವಾದ್ಯಾ ಸಮುದಾಹೃತಾ |

ತಸ್ಯಾ ಅಂಶಾವತಾರಾಣಾಂ ಚರಿತಂ ಮಂತ್ರಪೂರ್ವಕಂ

|| ೬ ||

ತಂತ್ರೋಕ್ತಂ ವದ ಸರ್ವಜ್ಞ ತ್ವಾಮಹಂ ಶರಣಂ ಗತಃ |

ಶಕ್ತೇಸ್ತಂತ್ರಾಣ್ಯನೇಕಾನಿ ಶಿವೋಕ್ತಾನಿ ಮುನೀಶ್ವರ

|| ೭ ||

೪. ಸೂತನು ಹೇಳಿದನು—ಬ್ರಾಹ್ಮಣರೇ! ಆ ನಾರದನು ರಾಧಾ ಕೃಷ್ಣರ ಸಹಸ್ರನಾಮವನ್ನು ಕೇಳಿ, ಜ್ಞಾನಿಶ್ರೇಷ್ಠನಾದ ಸನತ್ಕುಮಾರನನ್ನು ನಮಸ್ಕರಿಸಿ ಹೀಗೆ ಹೇಳಿದರು.

೫. ನಾರದನು ಹೇಳಿದನು—ಬ್ರಾಹ್ಮಣನಾದ ಸನತ್ಕುಮಾರನೇ! ತಂತ್ರೋಕ್ತವಾದ ವಿಧಾನಗಳನ್ನು ನೀನು ಚೆನ್ನಾಗಿ ಹೇಳಿದೆ. ಅದರಲ್ಲಿಯೂ ಕೃಷ್ಣಮಂತ್ರಗಳ ಮಹಾವೈಭವವನ್ನೂ ಸಹ ಹೇಳಿರುವೆ.

೬-೭. ಅಲ್ಲಿ “ರಾಧಿಕಾದೇವಿಯು ಸರ್ವಾದ್ಯಳು” ಎಂದು ಹೇಳಿದೆ ಯಷ್ಟೇ! ಸರ್ವಜ್ಞನೇ ತಂತ್ರೋಕ್ತವಾದ ಆ ರಾಧಾದೇವಿಯ ಅಂಶಾವತಾರ ಚರಿತ್ರೆಯನ್ನು ಮಂತ್ರಕಥನಪೂರ್ವಕವಾಗಿ ಹೇಳು. ನಾನು ನಿನಗೆ ಶರಣಾ ಗತನಾಗಿರುವೆನು.

ಯಾನಿ ತತ್ಸಾರಮುದ್ಧೃತ್ಯ ಸಾಕಲೈನಾಭಿಧೇಹಿ ನಃ |  
ತಚ್ಚುತ್ಪ್ಲವಚನಂ ತಸ್ಯ ನಾರದಸ್ಯ ಮಹಾತ್ಮನಃ

|| ೮ ||

ಸನತ್ಕುಮಾರಃ ಪ್ರೋನಾಚ ಸ್ತುತ್ವಾ ರಾಧಾಪದಾಂಬುಜಂ |  
ಸನತ್ಕುಮಾರ ಉನಾಚೆ

ಶೃಣು ನಾರದ ವಕ್ಷ್ಯಾಮಿ ರಾಧಾಂಶಾನಾಂ ಸಮುದ್ಭವಂ

|| ೯ ||

ಶಕ್ತೀನಾಂ ಪರಮಾಶ್ಚರ್ಯಂ ಮಂತ್ರಸಾಧನಪೂರ್ವಕಂ |

ಯಾ ತು ರಾಧಾ ಮಯಾ ಪ್ರೋಕ್ತಾ ಕೃಷ್ಣಾರ್ಥಾಂಗಸಮುದ್ಭವಾ|| ೧೦ ||

ಗೋಲೋಕವಾಸಿನೀ ಸಾ ತು ನಿತ್ಯಾ ಕೃಷ್ಣಸಹಾಯಿನೀ |

ತೇಜೋಮಂಡಲಮಧ್ಯಸ್ಥಾ ದೃಶ್ಯಾದೃಶ್ಯಸ್ವರೂಪಿಣೀ

|| ೧೧ ||

೭-೮. ಮುನೀಶ್ವರನೇ! ಶಿವನಿಂದ ಉಪದೇಶಿಸಲ್ಪಟ್ಟ, ಅನೇಕ ಶಕ್ತಿ ತಂತ್ರಗಳನ್ನು ದ್ಧರಿಸಿ, ಅದರ ಸಾರವನ್ನು ನಮಗೆ ಸಂಪೂರ್ಣವಾಗಿ ಹೇಳು.

೮-೯. ಮಹಾತ್ಮನಾದ ನಾರದನ ಮಾತನ್ನು ಕೇಳಿ ಸನತ್ಕುಮಾರನು ರಾಧಾದೇವಿಯ ಪಾದಪದ್ಮವನ್ನು ಸ್ಮರಿಸಿ ಮಾತನಾಡಿದನು.

೯-೧೦. ಸನತ್ಕುಮಾರನು ಹೇಳಿದನು—ನಾರದನೇ! ಕೇಳು, ರಾಧಾ ದೇವಿಯ ಅಂಶಗಳಾದ ಶಕ್ತಿಗಳ ಅತ್ಯಂತ ಆಶ್ಚರ್ಯಕರವಾದ ಉದ್ಭವವನ್ನು ಮಂತ್ರಸಾಧನಪೂರ್ವಕವಾಗಿ ಹೇಳುವೆನು.

೧೦-೧೧. ನಾನು ಹೇಳಿದ ಕೃಷ್ಣಾರ್ಥಾಂಗಸಮುದ್ಭೂತಳಾದ ಗೋಲೋಕವಾಸಿನಿಯಾದ ರಾಧೆಯು ಯಾವಾಗಲೂ ಕೃಷ್ಣಸಹಾಯಕಳು, ತೇಜೋಮಂಡಲಮಧ್ಯದಲ್ಲಿ ವಾಸಿಸುತ್ತಿರುವವಳು ಮತ್ತು ದೃಶ್ಯಾದೃಶ್ಯಸ್ವರೂಪವುಳ್ಳವಳು.

ಕದಾಚಿತ್ತು ತಯಾ ಸಾರ್ಥಂ ಸ್ಥಿತಸ್ಯ ಮುನಿಸತ್ತಮ |

ಕೃಷ್ಣಸ್ಯ ವಾಮಭಾಗಾತ್ಪು ಜಾತೋ ನಾರಾಯಣಃ ಸ್ವಯಂ || ೧೨ ||

ರಾಧಿಕಾಯಾಶ್ಚ ವಾಮಾಂಗಾನ್ಮಹಾಲಕ್ಷ್ಮೀರ್ಬಭೂವ ಹ |

ತತಃ ಕೃಷ್ಣೋ ಮಹಾಲಕ್ಷ್ಮೀಂ ದತ್ವಾ ನಾರಾಯಣಾಯ ಚ || ೧೩ ||

ವೈಕುಂಠೇ ಸ್ಥಾಪಯಾಮಾಸ ಶಶ್ವತ್ಪಾಲನಕರ್ಮಣಿ |

ಅಥ ಗೋಲೋಕನಾಥಸ್ಯ ಲೋಮ್ನಾಂ ವಿವರತೋ ಮುನೇ || ೧೪ ||

ಜಾತಾಶ್ಚ ಸಂಖ್ಯಗೋಪಾಲಾಸ್ತೇಜಸಾ ವಯಸಾ ಸಮಾಃ |

ಪ್ರಾಣತುಲ್ಯಪ್ರಿಯಾಃ ಸರ್ವೇ ಬಭೂವುಃ ಪಾರ್ಷ್ವದಾ ವಿಭೋಃ || ೧೫ ||

೧೨. ಮುನಿವರ್ಯನೇ! ಒಂದಾನೊಂದು ಕಾಲದಲ್ಲಿ ಆ ರಾಧಾದೇವಿಯ ಜೊತೆಯಲ್ಲಿದ್ದ ಶ್ರೀಕೃಷ್ಣನ ಎಡಭಾಗದ ಅವಯವಗಳಿಂದ ಸಾಕ್ಷಾತ್ ನಾರಾಯಣನು ಆವಿರ್ಭವಿಸಿದನು.

೧೩-೧೪. ರಾಧಾದೇವಿಯ ಎಡಭಾಗದ ಅವಯವದಿಂದ ಮಹಾಲಕ್ಷ್ಮಿಯು ಆವಿರ್ಭವಿಸಿದಳು. ಅನಂತರ ಕೃಷ್ಣನು ನಾರಾಯಣನಿಗೆ ಲಕ್ಷ್ಮಿಯನ್ನು ಕೊಟ್ಟು ಅವನನ್ನು ಯಾವಾಗಲೂ ಜಗತ್ತನ್ನು ರಕ್ಷಿಸುವುದಕ್ಕಾಗಿ ವೈಕುಂಠದಲ್ಲಿ ಸ್ಥಾಪಿಸಿದನು.

೧೪-೧೫. ತರುವಾಯ ಗೋಲೋಕನಾಥನ ಲೋಮ (ವೈವೇಲಿನ ಕೂದಲು) ಗಳ ರಂಧ್ರದಿಂದ (ರೋಮಕೂಪದಿಂದ) ಸಮಾನ ವಯಸ್ಕರೂ ಮತ್ತು ತೇಜಸ್ಕರೂ ಆದ ಅಸಂಖ್ಯಾಕ ಗೋಪಾಲಕರು ಹುಟ್ಟಿದರು. ಸ್ವಾಮಿಯಾದ ಕೃಷ್ಣನಿಗೆ ಅವರೆಲ್ಲರೂ ಪ್ರಾಣದಂತೆ ಅತ್ಯಂತ ಪ್ರಿಯರಾಗಿ ಪರಿವಾರ ರಾದರು.



ರಾಧಾಂಗಲೋಮಕೂಪೇಭ್ಯೋ ಬಭೂವುರ್ಗೋಪಕನ್ಯಕಾಃ |

ರಾಧಾತುಲ್ಯಾಃ ಸರ್ವತಶ್ಚ ರಾಧಾದಾಸ್ಯಾಃ ಪ್ರಿಯಂವದಾಃ || ೧೬ ||

ಏತಸ್ಮಿನ್ನಂತರೇ ವಿಪ್ರ ಸಹಸಾ ಕೃಷ್ಣ ದೇಹತಃ |

ಆವಿರ್ಭಭೂವ ಸಾ ದುರ್ಗಾ ವಿಷ್ಣು ಮಾಯಾ ಸನಾತನೀ || ೧೭ ||

ದೇವೀನಾಂ ಬೀಜರೂಪಾ ಚ ಮೂಲಪ್ರಕೃತಿರೀಶ್ವರೀ |

ಪರಿಪೂರ್ಣತಮಾ ತೇಜಃ ಸ್ವರೂಪಾ ತ್ರಿಗುಣಾತ್ಮಿಕಾ || ೧೮ ||

ಸಹಸ್ರಭುಜಸಂಯುಕ್ತಾ ನಾನಾಶಸ್ತ್ರಾ ತ್ರಿಲೋಚಿನಾ |

ಯಾ ತು ಸಂಸಾರವೃಕ್ಷಸ್ಯ ಬೀಜರೂಪಾ ಸನಾತನೀ || ೧೯ ||

ರತ್ನಸಿಂಹಾಸನಂ ತಸ್ಯೈ ಪ್ರದದೌ ರಾಧಿಕೇಶ್ವರಃ |

ಏತಸ್ಮಿನ್ನಂತರೇ ತತ್ರ ಸಸ್ಮೀಕಸ್ತು ಚತುರ್ಮುಖಃ || ೨೦ ||

೧೬ ರಾಧಾದೇವಿಯು ಅವಯವಗಳ ರೋಮಕೂಪದಿಂದ ಗೋಪ ಕನ್ಯೆಯರು ಹುಟ್ಟಿದರು. ಅವರೆಲ್ಲರೂ ರಾಧೆಗೆ ಸಮಾನರಾಗಿ ಆಕೆಗೆ ಹಿತ ವಚನಗಳನ್ನಾಡುತ್ತಾ ದಾಸಿಯರಾದರು.

೧೭. ಬ್ರಾಹ್ಮಣನೇ ! ಈ ಸಮಯದಲ್ಲಿ ಕೃಷ್ಣನ ಶರೀರದಿಂದ ವಿಷ್ಣು ಮಾಯಾಸ್ವರೂಪಳಾದ ಆನಾದಿದುರ್ಗಾದೇವಿಯು ಅತರ್ಕಿತವಾಗಿ ಆವಿರ್ಭವಿಸಿದಳು.

೧೮-೧೯. ಆ ದುರ್ಗಾದೇವಿಯು ದೇವಿಯರಿಗೆ ಬೀಜಭೂತಳೂ, ಮೂಲಪ್ರಕೃತಿಗಭಿಮಾನಿದೇವತೆಯೂ, ಐಶ್ವರ್ಯೋಪೇತಳೂ, ಅತ್ಯಂತ ಪರಿಪೂರ್ಣಳೂ, ತೇಜಸ್ವರೂಪಿಣಿಯೂ, ತ್ರಿಗುಣಾತ್ಮಕಳೂ, ಸಾವಿರಭುಜಗಳುಳ್ಳವಳೂ, ನಾನಾವಿಧಶಸ್ತ್ರಧಾರಿಣಿಯೂ, ಮೂರು ಕಣ್ಣುಗಳುಳ್ಳವಳೂ ಈ ಸಂಸಾರವೆಂಬ ವೃಕ್ಷಕ್ಕೆ ಆನಾದಿಸಿದ್ಧವಾದ ಬೀಜದಂತೆ ಇರುವವಳೂ ಎಂದು ತಿಳಿ.

೨೦-೨೧. ಅಂತಹ ದುರ್ಗಾದೇವಿಗೆ ರಾಧಿಕಾನಾಥನು ರತ್ನಸಿಂಹಾಸನವನ್ನು ಕೊಟ್ಟನು. ಆ ಸಮಯಕ್ಕೆ ಸರಿಯಾಗಿ ಶ್ರೀಹರಿಯು ನಾಭಿಕಮಲ

ಜ್ಞಾನಿನಾಂ ಪ್ರವರಃ ಶ್ರೀಮಾರ್ಪುಮಾನೋಂಕಾರಮುಚ್ಚರಣ |  
ಕಮಂಡಲುಧರೋ ಜಾತಸ್ತಪಸ್ವೀ ನಾಭಿತೋ ಹರೇಃ || ೨೦ ||

ಸ ತು ಸಂಸ್ತೂಯ ಸರ್ವೇಶಂ ಸಾವಿತ್ರೈ ಭಾರ್ಯಯಾ ಸಹ |  
ನಿಷಸಾದಾಸನೇ ರಮ್ಯೇ ವಿಭೋಸ್ತಸ್ಯಾಜ್ಞಯಾ ಮುನೇ || ೨೧ ||

ಅಥ ಕೃಷ್ಣೋ ಮಹಾಭಾಗ ದ್ವಿಧಾರೂಪೋ ಬಭೂವ ಹ |  
ವಾಮಾರ್ಥಾಂಗೋ ಮಹಾದೇವೋ ದಕ್ಷಾರ್ಥೋ ಗೋಪಿಕಾಪತಿಃ ||೨೨||

ಪಂಚವಕ್ತ್ರಸ್ತ್ರೀನೇತ್ರೋಸೌ ವಾಮಾರ್ಥಾಂಗೋ ಮುನೀಶ್ವರಃ |  
ಸ್ತುತ್ವಾ ಕೃಷ್ಣಂ ಸಮಾಜಪ್ತೋ ನಿಷಸಾದ ಹರೇಃ ಪುರಃ || ೨೩ ||

ದಿಂದ ತಪಸ್ವಿಯು, ಕಮಂಡಲುಧಾರಿಯೂ, ಜ್ಞಾನಿಶ್ರೇಷ್ಠನೂ, ಶ್ರೀಮಂತನೂ, ಓಂಕಾರವನ್ನು ಉಚ್ಚರಿಸುತ್ತಿರುವ ಪುರುಷನೂ ಆದ ಚತುರ್ಮುಖ ಬ್ರಹ್ಮನು ಸ್ತ್ರೀಸಹಿತನಾಗಿ ಹುಟ್ಟಿದನು.

೨೧. ಆ ಚತುರ್ಮುಖನಾದರೋ ತನ್ನ ಪತ್ನಿಯಾದ ಸಾವಿತ್ರಿಯೊಡನೆ ಸರ್ವೇಶ್ವರನನ್ನು ಸ್ತೋತ್ರಮಾಡಿ ಆ ಸ್ವಾಮಿಯ ಅಪ್ಪಣೆ ಮೇರೆಗೆ ಮನೋಹರವಾದ ಆಸನದಲ್ಲಿ ಕುಳಿತನು.

೨೨. ಬಳಿಕ ಮಹಾತ್ಮನಾದ ಕೃಷ್ಣನು ತನ್ನ ಎಡಗಡೆಯ ಅರ್ಧಾಂಗವು ಮಹಾದೇವ, ಬಲಗಡೆಯ ಅರ್ಧಾಂಗವು ಗೋಪಿಕಾಪತಿ ಎಂಬುದಾಗಿ ಎರಡು ರೂಪಗಳುಳ್ಳವನಾದನು.

೨೩. ವಾಮಾರ್ಥಾಂಗನಾದ ಮತ್ತು ಮೂರು ಕಣ್ಣುಗಳುಳ್ಳ ಈ ಮುನೀಶ್ವರನು ಶ್ರೀಕೃಷ್ಣನನ್ನು ಸ್ತುತಿಸಿ ಅವನ ಅಪ್ಪಣೆಯನ್ನು ಪಡೆದು ಶ್ರೀಹರಿಯ ಇದಿರಿಗೆ ಕುಳಿತನು.

ಅಥ ಕೃಷ್ಣಶ್ಚ ತುರ್ವಕ್ತ್ರಂ ಪ್ರಾಹ ಸೃಷ್ಟಿಂ ಕುರು ಪ್ರಭೋ |  
ಸತ್ಯಲೋಕೇ ಸ್ಥಿತೋ ನಿತ್ಯಂ ಗಚ್ಛ ಮಾಂ ಸ್ಮರ ಸರ್ವದಾ || ೨೫ ||

ಏವಮುಕ್ತಸ್ತು ಹರಿಣಾ ಪ್ರಣಮ್ಯ ಜಗದೀಶ್ವರಂ |  
ಜಗಾಮ ಭಾರ್ಯಯಾ ಸಾಕಂ ಸ ತು ಸೃಷ್ಟಿಂ ಕರೋತಿ ವೈ || ೨೬ ||

ಏತಾಸ್ಮಾಕಂ ಮುನಿಶ್ರೇಷ್ಠ ಮಾನಸೀಂ ಕಲ್ಪದೈಹಿಕೀಂ |  
ತತಃ ಪಶ್ಚಾತ್ತಂಚವಕ್ತ್ರಂ ಕೃಷ್ಣಃ ಪ್ರಾಹ ಮಹಾಮತೇ || ೨೭ ||

ದುರ್ಗಾಂ ಗೃಹಾಣ ವಿಶ್ವೇಶ ಶಿವಲೋಕೇ ತಪಶ್ಚರ |  
ಯಾವತ್ಸೃಷ್ಟಿಸ್ತದಂತೇ ತು ಲೋಕಾಃ ಸಂಹರ ಸರ್ವತಃ || ೨೮ ||

೨೫. ಅನಂತರ ಕೃಷ್ಣನು ಚತುರ್ಮುಖನನ್ನು ಕುರಿತು “ಸಮರ್ಥನೇ! ನೀನು ಸರ್ವದಾ ಸತ್ಯಲೋಕದಲ್ಲಿದ್ದು ಸೃಷ್ಟಿಮಾಡು ಹೊರಡು; ಯಾವಾಗಲೂ ನನ್ನನ್ನು ಸ್ಮರಿಸುತ್ತಿರು” ಎಂಬುದಾಗಿ ಹೇಳಿದನು.

೨೬. ಈರೀತಿಯಾಗಿ ಹರಿಯು ಹೇಳಿದ ಮಾತನ್ನು ಕೇಳಿ ಆ ಚತುರ್ಮುಖನು ಜಗದೀಶ್ವರನಾದ ಅವನಿಗೆ ನಮಸ್ಕಾರ ಮಾಡಿ ತನ್ನ ಪತ್ನಿಯೊಡನೆ ಹೊರಟನು.

೨೭-೨೮. ಮುನಿಶ್ರೇಷ್ಠನೇ! ಆ ಚತುರ್ಮುಖನೇ ಕಲ್ಪಾಂತವಾಗಿ ಮಾನಸಿಕ ಶಾರೀರಕ ಸೃಷ್ಟಿಯನ್ನು ಮಾಡುವವನು. ಅವನೇ ನಮಗೆ ಪಿತನು. ಇತ್ತಲಾಗಿ ಕೃಷ್ಣನು ಮಹಾಬುದ್ಧಿವಂತನಾದ ಪಂಚಮುಖನನ್ನು ಕುರಿತು “ವಿಶ್ವೇಶ್ವರನೇ! ದುರ್ಗಾದೇವಿಯನ್ನು ಸ್ವೀಕರಿಸು, ಸೃಷ್ಟಿಕಾರ್ಯ ಮುಗಿಯುವವರೆಗೂ, ಶಿವಲೋಕದಲ್ಲಿ ತಪಸ್ಸು ಮಾಡು. ಅದು ಮುಗಿದಮೇಲೆ ಲೋಕವನ್ನೆಲ್ಲಾ ಸಂಹರಿಸು” ಎಂದನು.

ಸೋಪಿ ಕೃಷ್ಣಂ ನಮಸ್ಕೃತ್ಯ ಶಿವಲೋಕಂ ಜಗಾಮ ಹ |  
ತತಃ ಕಾಲಾಂತರೇ ಬ್ರಹ್ಮಾ ಕೃಷ್ಣಸ್ಯ ಪರಮಾತ್ಮನಃ || ೨೯ ||

ವಕ್ತ್ರಾತ್ಸರಸ್ವತೀ ಜಾತಾ ವೀಣಾಪುಸ್ತಕಧಾರಿಣೀ |  
ತಾಮಾದಿದೇಶ ಭಗವಾ ವೈಕುಂಠಂ ಗಚ್ಛ ಮಾನದೇ || ೩೦ ||

ಲಕ್ಷ್ಮೀಸಮೀಪೇ ತಿಷ್ಠ ತ್ವಂ ಚತುರ್ಭುಜಸಮಾಶ್ರಯಾ |  
ಸಾಪಿ ಕೃಷ್ಣಂ ನಮಸ್ಕೃತ್ಯ ಗತಾ ನಾರಾಯಣಾಂತಿಕಂ || ೩೧ ||

ಏವಂ ಪಂಚವಿಧಾ ಜಾತಾ ಸಾ ರಾಧಾ ಸೃಷ್ಟಿಕಾರಣಂ |  
ಆಸಾಂ ಪೂರ್ಣಸ್ವರೂಪಾಣಾಂ ಮಂತ್ರಧ್ಯಾನಾರ್ಚನಾದಿಕಂ || ೩೨ ||

ವದಾಮಿ ಶೃಣು ವಿಸ್ರೇಂದ್ರ ಲೋಕಾನಾಂ ಸಿದ್ಧಿದಾಯಕಂ |  
ತಾರಃ ಕ್ರಿಯಾಯುಕ್ ಸೃತಿಷ್ಠಾ ಪ್ರೀತ್ಯಾಢ್ಯಾ ಚೇತಃ ಪರಂ || ೩೩ ||

೨೯-೩೦. ಅವನೂ ಸಹ ಕೃಷ್ಣನಿಗೆ ನಮಸ್ಕಾರ ಮಾಡಿ ಶಿವಲೋಕಕ್ಕೆ ಹೋದನು. ಬ್ರಾಹ್ಮಣನೇ! ಕೆಲವುಕಾಲ ಕಳೆದ ತರುವಾಯ ಕೃಷ್ಣಪರಮಾತ್ಮನ ಮುಖದಿಂದ ವೀಣೆ ಮತ್ತು ಪುಸ್ತಕಗಳನ್ನು ಕೈಗಳಲ್ಲಿ ಧರಿಸಿದ ಸರಸ್ವತೀದೇವಿಯು ಹುಟ್ಟಿದಳು.

೨೯-೩೧. ಭಗವಂತನು “ ಮಾನದಾತೆಯೇ! ನೀನು ವೈಕುಂಠಕ್ಕೆ ಹೋಗು, ಅಲ್ಲಿ ಚತುರ್ಮುಖನನ್ನು ಆಶ್ರಯಿಸಿದವಳಾಗಿ ಲಕ್ಷ್ಮೀದೇವಿಯ ಸಮೀಪದಲ್ಲಿರು ” ಎಂಬುದಾಗಿ ಆಕೆಗೆ ಅಪ್ಪಣೆ ಮಾಡಿದನು. ಅವಳೂ ಸಹ ಕೃಷ್ಣನನ್ನು ನಮಸ್ಕರಿಸಿ, ನಾರಾಯಣನ ಸಮೀಪಕ್ಕೆ ಹೋದಳು.

೩೨-೩೩. ಈ ರೀತಿಯಾಗಿ ಆ ರಾಧಾದೇವಿಯು ಐದು ವಿಧವಾಗಿ ಹುಟ್ಟಿ ಸೃಷ್ಟಿಕಾರಣಳಾದಳು. ಪೂರ್ಣಸ್ವರೂಪರಾದ ಇವರ ಮಂತ್ರ, ಧ್ಯಾನ, ಪೂಜೆ ಇವುಗಳನ್ನೂ ಹೇಳುವೆನು. ವಿಸ್ರೇಂದ್ರನೇ! ಕೇಳು, ಇದು ಲೋಕಕ್ಕೆಲ್ಲಾ ಸಿದ್ಧಿದಾಯಕವು.

ಜ್ಞಾನಾಮೃತಾ ಕ್ಷುಧಾಯುಕ್ತಾ ವಹ್ನಿಜಾಯಾಂತಕೋ ಮನುಃ |  
ಸುತಪಾಸ್ತು ಋಷಿಚ್ಛಂದೋ ಗಾಯತ್ರೀ ದೇವತಾ ಮನೋಃ || ೩೪ ||

ರಾಧಿಕಾ ಪ್ರಬವೋ ಬೀಜಂ ಸ್ವಾಹಾ ಶಕ್ತಿರುದಾಹೃತಾ |  
ಷಡಕ್ಷರೈಃ ಷಡಂಗಾನಿ ಕುರ್ಯಾದ್ವಿಂದುನಿಭೂಷಿತೈಃ || ೩೫ ||

ತತೋ ಧ್ಯಾಯನ್ಸ್ಯದಯೇ ರಾಧಿಕಾಂ ಕೃಷ್ಣಭಾಮಿನೀಂ |  
ಶ್ವೇತಚಂಪಕವರ್ಣಾಭಾಂ ಕೋಟಿಚಂದ್ರಸಮಪ್ರಭಾಂ || ೩೬ ||

ಶರತ್ಪಾರ್ವಣಚಂದ್ರಸ್ಯಾಂ ನೀಲೇಂದಿವರಲೋಚನಾಂ |  
ಸುಶ್ರೋಣೇಂ ಸುನಿತಂಬಾಂ ಚ ಸಕ್ಷಬಿಂಬಾಧರಾಂ ವರಾಂ || ೩೭ ||

೩೩-೩೫. (ತಾರಃ= ಓಂ. ಕ್ರಿಯಾಯುಕ್ ಪ್ರತಿಷ್ಠಾಪ್ರೀತ್ಯಾಧ್ಯಾ=  
ರಾಧಾ. ಜ್ಞಾನಾಮೃತಕ್ಷುಧಾಯುಕ್ತಾ= ಯೈ. ವಹ್ನಿಜಾಯಾ= ಸ್ವಾಹಾ.)  
“ಓಂ ರಾಧಾಯೈ ಸ್ವಾಹಾ” ಇದು ಷಡಕ್ಷರ ರಾಧಾಸಂತ್ರವು.

ಈ ಮಂತ್ರಕ್ಕೆ ‘ಸುತಪಾ’ ಎಂಬ ಮುನಿಗುಂ ಋಷಿ. ಗಾಯತ್ರಿಯೇ  
ಛಂದಸ್ಸು. ರಾಧಯೇ ದೇವತೆ. ‘ಓಂ’ ಎಂಬುದೇ ಬೀಜ, ‘ಸ್ವಾಹಾ’  
ಎಂಬುದೇ ಶಕ್ತಿ, ಅನುಸ್ವಾರ ಸಹಿತವಾದ ಈ ಮಂತ್ರದ ಆರು ಅಕ್ಷರಗಳಿಂದ  
ಷಡಂಗನ್ಯಾಸ ಮಾಡಬೇಕು.

೩೬-೩೯. ಧ್ಯಾನಃ—ಕೃಷ್ಣಪ್ರಿಯೆಯಾದ, ಬಿಳಿಯ ಸಂಪಿಗೆ ಹೂವಿನ  
ಬಣ್ಣದಂತೆ ಹೊಳೆಯುತ್ತಿರುವ, ಕೋಟಿಚಂದ್ರರಿಗೆ ಸಮಾನವಾದ ಕಾಂತಿ  
ಯುಳ್ಳ, ಶರದೃತುವಿನ ಪೂರ್ಣಿಮೆಯ ಚಂದ್ರನಂತೆ ಮುಖವುಳ್ಳ, ಕನ್ನೆದಿಲೇ  
ಹೂವಿನಂತೆ ಕಣ್ಣುಗಳುಳ್ಳ, ಸಮೀಚೀನವಾದ ಸೊಂಟವುಳ್ಳ ಮತ್ತು ಕಟಿಪಶ್ಚಾ  
ದ್ಭಾಗವುಳ್ಳ, ಪೂರ್ಣಚಂದ್ರಬಿಂಬದಂತೆ ತುಟಿಯುಳ್ಳ, ಉತ್ಕೃಷ್ಟಕಾದ, ಮುತ್ತಿ

ಮುಕ್ತಾಕುಂದಾಭದಶನಾಂ ವಹ್ನಿಶುದ್ಧಾಂ ಶುಕಾನ್ವಿತಾಂ |

ರತ್ನಕೇಯೂರವಲಯ ಹಾರಕುಂಡಲಶೋಭಿತಾಂ

|| ೩೮ ||

ಗೋಪೀಭಿಃ ಸುಪ್ರಿಯಾಭಿಶ್ಚ ಸೇವಿತಾಂ ಶ್ವೇತಚಾಮರೈಃ |

ರಾಸಮಂಡಲಮಧ್ಯಸ್ಥಾಂ ರತ್ನಸಿಂಹಾಸನಸ್ಥಿತಾಂ

|| ೩೯ ||

ಧ್ಯಾತ್ವಾ ಪುಷ್ಪಾಂಜಲಿಂ ಕ್ಷಿಸ್ತ್ವಾ ಪೂಜಯೇದುಪಚಾರಕೈಃ |

ಲಕ್ಷಷಟ್ಕಂ ಜಪೇನ್ಮಂತ್ರಂ ತದ್ವಶಾಂಶಂ ಹುನೇತ್ತಿಲೈಃ

|| ೪೦ ||

ಆಜ್ಯಾಕ್ತೈರ್ಮಾರ್ಗೈಶ್ಚ ಕಾಪೀಲೇ ಪೂಜಾ ಚಾವರಣೈಃ ಸಹ |

ಷಟ್ಕೋಣೇಷು ಷಡಂಗಾನಿ ತದ್ಭಾಷ್ಯೇಷ್ಟದಲೇ ಯಜೇತ್

|| ೪೧ ||

ಮಾಲಾವತೀಂ ಮಾಧವೀಂ ಚ ರತ್ನಮಾಲಾಂ ಸುಶೀಲಿಕಾಂ |

ತತಃ ಶಶಿಕಲಾಂ ಸಾರಿಜಾತಾಂ ಸದ್ಮಾವತೀಂ ತಥಾ

|| ೪೨ ||

ನಂತಿರುವ ಮಲ್ಲೇಹೂವಿನದಳದಂತೆ | ಪ್ರಕಾಶಿಸುತ್ತಿರುವ ಹಲ್ಲುಗಳುಳ್ಳ, ಬೆಂಕಿ ಯಂತೆ ನಿರ್ಮಲಳಾದ, ಶುಕಯುಕ್ತಳಾದ, ರತ್ನಖಚಿತವಾದ ಬಾಹ್ಯಭರಣ, ಹಸ್ತಾಭರಣ, ಹಾರ ಓಲೆ ಇವುಗಳಿಂದ ಅಲಂಕೃತಳಾದ, ಗೋಪಿಕಾಸ್ತ್ರೀಯರು ಮತ್ತು ಸಖಿಯರಿಂದ ಬಿಳಿಯ ಚಾಮರವನ್ನು ಹಾಕಿಸಿಕೊಳ್ಳುತ್ತಲಿರುವ, ರಾಸ ಕ್ರೀಡೆಯ ಸಂಘದ ಮಧ್ಯದಲ್ಲಿರುವ, ರತ್ನಖಚಿತವಾದ ಸಿಂಹಾಸನದಲ್ಲಿ ಕುಳಿ ತಿರುವ, ರಾಧಾದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.

೪೦. ಹೀಗೆ ಧ್ಯಾನಿಸಿ ಪುಷ್ಪಾಂಜಲಿಯನ್ನರ್ಪಿಸಿ ಪೋಡಶೋಪಚಾರ ಪೂಜೆ ಮಾಡಬೇಕು. ಬಳಿಕ ಈ ಮಂತ್ರವನ್ನು ಆರು ಲಕ್ಷ ಜಪಿಸಿ ತುಷ್ಟದಲ್ಲಿ ನೆನೆಸಿದ ಎಳ್ಳಿನಿಂದ ಅರವತ್ತುಸಾವಿರ ಹೋಮ ಮಾಡಬೇಕು.

೪೧. ಮಾತೃಕಾ ಪೀಠದಲ್ಲಿ ಆವರಣಪೂಜೆಯನ್ನೂ, ಅಷ್ಟದಳಪದ್ಮದ ಷಟ್ಕೋಣಗಳಲ್ಲಿ ಷಡಂಗಗಳನ್ನೂ ಆಚರಿಸಬೇಕು.

೪೨-೪೩. ಅದರ ಹೊರ ಭಾಗದಲ್ಲಿ ಪೂರ್ವಾದಿ ದಿಕ್ಕು ಆಗ್ನೇಯಾದಿ ವಿದಿಕ್ಕು ಇವುಗಳಲ್ಲಿ ಕ್ರಮವಾಗಿ ಮಾಲಾವತೀ, ಮಾಧವೀ, ರತ್ನಮಾಲಾ,

ಸುಂದರೀಂ ಚ ಕ್ರಮಾತ್ಪ್ರಾಚ್ಯಾಂ ದಿಗ್ವಿದಿಕ್ಷು ತತೋ ಬಹಿಃ |

ಇಂದ್ರಾದ್ಯಾನ್ಸಾಯುಧಾನ್ ಇಷ್ಟ್ವಾ ವಿನಿಯೋಗಾಂಸ್ತು ಸಾಧಯೇತ್ ||

ರಾಧಾ ಕೃಷ್ಣಪ್ರಿಯಾ ರಾಸೇಶ್ವರೀ ಗೋಪೀಗಣಾಧಿಸಾ |

ನಿರ್ಗುಣಾ ಕೃಷ್ಣಪೂಜ್ಯಾ ಚ ಮೂಲಪ್ರಕೃತಿರೀಶ್ವರೀ || ೪೪ ||

ಸರ್ವೇಶ್ವರೀ ಸರ್ವಪೂಜ್ಯಾ ವೈರಾಜಜನನೀ ತಥಾ |

ಪೂರ್ವಾದ್ಯಾಶಾಸು ರಕ್ಷಂತು ಸಾಂತು ಮಾಂ ಸರ್ವತಃ ಸದಾ || ೪೫ ||

ತ್ವಂ ದೇವಿ ಜಗತಾಂ ಮಾತಾ ವಿಷ್ಣುಮಾಯಾ ಸನಾತನೀ |

ಕೃಷ್ಣಮಾಯಾಽಽದಿದೇವೀ ಚ ಕೃಷ್ಣಪ್ರಾಣಾಧಿಕೇ ಶುಭೇ || ೪೬ ||

ಕೃಷ್ಣಭಕ್ತಿಪ್ರದೇ ರಾಧೇ ನಮಸ್ತೇ ಮಂಗಲಪ್ರದೇ |

ಇತಿ ಸಂಪ್ರಾರ್ಥ್ಯ ಸರ್ವೇಶೀಂ ಸ್ತುತ್ವಾ ಹೃದಿ ವಿಸರ್ಜಯೇತ್ || ೪೭ ||

ಸುತೀಲಿಕಾ, ಶಶಿಕಲೆ, ಪಾರಿಜಾತಾ, ಪದ್ಮಾವತೀ ಮತ್ತು ಸುಂದರೀ ಇವರನ್ನು ಪೂಜಿಸಬೇಕು. ತರುವಾಯ ಬಹಿರ್ಭಾಗದಲ್ಲಿ ವಜ್ರಾಧ್ಯಾಯುಧಸಹಿತರಾದ ಇಂದ್ರಾದಿ ದಿಕ್ಪಾಲಕರನ್ನು ಪೂಜಿಸಿ ಪ್ರಯೋಗಗಳನ್ನು ಸಾಧಿಸಬೇಕು.

೪೪-೪೫. ರಾಧೆ, ಕೃಷ್ಣಪ್ರಿಯೆ, ರಾಸೇಶ್ವರೀ, ಗೋಪತ್ರೀಸಂಘಕ್ಕೊಡೆಯಳು, ನಿರ್ಗುಣಳು, ಕೃಷ್ಣಪೂಜ್ಯಾ, ಮೂಲಪ್ರಕೃತಿ, ಈಶ್ವರೀ, ಸರ್ವೇಶ್ವರೀ, ಸರ್ವಪೂಜ್ಯಾ ಮತ್ತು ವೈರಾಜಜನನೀ ಎಂಬೀನಾಮಧೇಯಗಳಿಂದ ರಾಧಾದೇವಿಯನ್ನು ಚಿಂತಿಸಿ 'ಪೂರ್ವಾದಿ ದಿಕ್ಪುಗಳಲ್ಲಿ ನನ್ನನ್ನು ರಕ್ಷಿಸಲಿ, ಯಾವಾಗಲೂ ಎಲ್ಲೆಡೆಯಲ್ಲಿಯೂ ನನ್ನನ್ನು ಕಾಪಾಡಲಿ' ಎಂದು ಪ್ರಾರ್ಥಿಸಬೇಕು.

೪೬-೪೭. ವಿಷ್ಣುವಾಯೆಯು, ಅನಾದಿಯು, ಕೃಷ್ಣವಾಯೆಯು, ಕೃಷ್ಣನಿಗೆ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯಳು, ಆದಿ ದೇವತೆಯು, ಶುಭಪ್ರದಳು, ಕೃಷ್ಣಭಕ್ತಿದಾಯಕಳೂ ಆದ ರಾಧಾದೇವಿಯೇ! ನೀನು ಜಗನ್ನಾತೆಯು, ಮಂಗಳಪ್ರದಳಾದ ನಿನಗೆ ನಮಸ್ಕಾರ ಎಂಬುದಾಗಿ ಸರ್ವೇಶ್ವರಿಯನ್ನು ಸ್ತೋತ್ರವಾಡಿ ವಿಸರ್ಜಿಸಿ ತನ್ನ ಹೃದಯದಲ್ಲಿ ಸ್ಥಾಪಿಸಬೇಕು.

ಏವಂ ಯೋ ಭಜತೇ ರಾಧಾಂ ಸರ್ವಾನ್ಯಾಂ ಸರ್ವಮಂಗಳಾಂ |  
ಭುಕ್ತೈಹ ಭೋಗಾನಖಿಲಾನ್ಸೋಂತೇ ಗೋಲೋಕಮಾಪ್ನುಯಾತ್ ||

ಅಥ ತುಭ್ಯಂ ಮಹಾಲಕ್ಷ್ಮ್ಯಾ ವಿಧಾನಂ ವಚ್ಚಿ ನಾರದ |  
ಯದಾರಾಧನತೋ ಭೂಯಾತ್ಸಾಧಕೋ ಭುಕ್ತಿಮುಕ್ತಿಮಾನ್ || ೪೯ ||

ಲಕ್ಷ್ಮೀಮಾಯಾ ಕಾಮನಾಣೀಪೂರ್ವಾ ಕಮಲನಾಸಿನೀ |  
ಜೀಂತಾ ವಹ್ನಿಸ್ತ್ರಿಯಾಂತೋಯಂ ಮಂತ್ರಕಲ್ಪದ್ರುಮಃ ಪರಃ || ೫೦ ||

ಋಷಿರ್ನಾರಾಯಣಶ್ಚಾಸ್ಯ ಭಂದೋ ಹಿ ಜಗತೀ ತಥಾ |  
ದೇವತಾ ತು ಮಹಾಲಕ್ಷ್ಮೀದ್ವಿದ್ವಿವರ್ಣೈಃ ಷಡಂಗಕಂ || ೫೧ ||

೪೮. ಸರ್ವಮೂಲಳೂ, ಸರ್ವಮಂಗಳೆಯೂ ಆದ ರಾಧಾದೇವಿಯನ್ನು ಈ ರೀತಿ ಭಜಿಸುವವನು ಇಲ್ಲಿ ಸಕಲಭೋಗಗಳನ್ನೂ ಅನುಭವಿಸಿಕೊನೆಗೆ ಗೋಲೋಕವನ್ನು ಹೊಂದುವನು.

೪೯. ನಾರದನೇ! ಈಗ ನಿನಗೆ ಮಹಾಲಕ್ಷ್ಮಿಯ ಮಂತ್ರಾದಿ ವಿಧಾನವನ್ನು ಹೇಳುವೆನು. ಅದನ್ನು ಆರಾಧಿಸುವುದರಿಂದ ಸಾಧಕನು ಐಹಿಕದಲ್ಲಿ ಭೋಗ, ಪರದಲ್ಲಿ ಮೋಕ್ಷಗಳನ್ನು ಪಡೆಯುವನು.

೫೦. (ಲಕ್ಷ್ಮೀ= ಶ್ರೀಂ. ಮಾಯಾ= ಹ್ರೀಂ. ಕಾಮ= ಕ್ಲೀಂ. ವಾಣೀ= ಐಂ, ಕಮಲವಾಸಿನ್ಯೈ, ವಹ್ನಿಸ್ತ್ರಿಯಾ= ಸ್ವಾಹಾ)

“ ಶ್ರೀಂ ಹ್ರೀಂ ಕ್ಲೀಂ ಐಂ ಕಮಲವಾಸಿನ್ಯೈ ಸ್ವಾಹಾ ” ಇದು ಕಲ್ಪವೃಕ್ಷದಂತೆ ಸಕಲೇಷ್ಟಪ್ರದವಾದ ಉತ್ತಮ ಮಂತ್ರವು.

೫೧. ಈ ಮಂತ್ರಕ್ಕೆ ನಾರಾಯಣನು ಋಷಿ. ಜಗತೀ ಎಂಬುದು ಭಂದಸ್ಸು. ಮಹಾಲಕ್ಷ್ಮಿಯೇ ದೇನತೆ. ಈ ಮಂತ್ರದ ಎರಡೆರಡು ವರ್ಣಗಳಿಂದ ಷಡಂಗನ್ಯಾಸ ಮಾಡಬೇಕು.



ಶ್ವೇತಚಂಪಕವರ್ಣಾಭಾಂ ರತ್ನಭೂಷಣಭೂಷಿತಾಂ |

ಈಷದ್ಧಾಸ್ಯಪ್ರಸನ್ನಾಸ್ಯಾಂ ಭಕ್ತಾನುಗ್ರಹಕಾತರಾಂ

|| ೫೨ ||

ಬಿಭ್ರತೀಂ ರತ್ನಮಾಲಾಂ ಚ ಕೋಟಿಚಂದ್ರಸಮಸ್ತಭಾಂ |

ಧ್ಯಾತ್ವಾ ಜಪೇದರ್ಕಲಕ್ಷಂ ಪಾಯಸೇನ ದಶಾಂತತಃ

|| ೫೩ ||

ಜುಹುಯಾದೇಧಿತೇ ವಹ್ನಾ ಶ್ರೀದ್ರುಕಾಪ್ತೈಃ ಸಮರ್ಚಯೇತ್ |

ನವಶಕ್ತಿಯುತೇ ಪೀಠೇ ಹ್ಯಂಗೈರಾವರಣೈಃ ಸಹ

|| ೫೪ ||

ವಿಭೂತಿರುನ್ನತಿಃ ಕಾಂತಿಃ ಸೃಷ್ಟಿಃ ಕೀರ್ತಿಶ್ಚ ಸನ್ನತಿಃ |

ವ್ಯುಷ್ಟಿರುತ್ಪ್ರಷ್ಟಿಋದ್ಧಿಶ್ಚ ಸಂಪ್ರೋಕ್ತಾ ನವ ಶಕ್ತಯಃ

|| ೫೫ ||

ಅತ್ರಾನಾಹ್ಯ ಚ ಮೂಲೇನ ಮೂರ್ತಿಂ ಸಂಕಲ್ಪ್ಯ ಸಾಧಕಃ |

ಷಟ್ಕೋಣೇಷು ಷಡಂಗಾನಿ ದಕ್ಷಿಣೇ ತು ಗಜಾನನಂ

|| ೫೬ ||

೫೨-೫೪. ಧ್ಯಾನ :— ಶುಕ್ಲಸಂಪಿಗೆಯ ಬಣ್ಣದಂತೆ ಕಾಂತಿಯುಳ್ಳ, ರತ್ನ ಖಚಿತವಾದ ಅಭರಣಗಳನ್ನು ಧರಿಸಿರುವ, ಮಂದಹಾಸದಿಂದ ಪ್ರಸನ್ನವಾದ ಮುಖವುಳ್ಳ, ಭಕ್ತರಿಗೆ ಅನುಗ್ರಹ ಮಾಡುವುದರಲ್ಲಿ ಕಾತರತೆಯನ್ನು ಹೊಂದಿರುವ, ರತ್ನಮಾಲಿಕೆಯನ್ನು ಧರಿಸಿರುವ, ಕೋಟಿಚಂದ್ರರಿಗೆ ಸಮಾನವಾದ ಕಾಂತಿಯುಳ್ಳ, ಮಹಾಲಕ್ಷ್ಮೀದೇವಿಯವರನ್ನು ಧ್ಯಾನಿಸಬೇಕು.

ಈ ಮಂತ್ರವನ್ನು ಹನ್ನೆರಡು ಲಕ್ಷ ಜಪಮಾಡಬೇಕು. ದೇವದಾರು ಕಟ್ಟಿಗೆಯಿಂದ ಹೊತ್ತಿಸಿದ ಅಗ್ನಿಯಲ್ಲಿ ಪಾಯಸದಿಂದ ಒಂದುಲಕ್ಷ ಇಪ್ಪತ್ತು ಸಾವಿರ ಹೋಮ ಮಾಡಬೇಕು. ಅನಂತರ ಒಂಬತ್ತು ಶಕ್ತಿಗಳಿಂದ ಯುಕ್ತವಾದ ಪೀಠದಲ್ಲಿ ಅಂಗ ಅವರಣಗಳೊಡನೆ ಪೂಜಿಸಬೇಕು.

೫೫. ವಿಭೂತಿ, ಉನ್ನತಿ, ಕಾಂತಿ, ಸೃಷ್ಟಿ, ಕೀರ್ತಿ, ಸನ್ನತಿ, ವ್ಯುಷ್ಟಿ, ಉತ್ಪ್ರಷ್ಟಿ ಮತ್ತು ಋದ್ಧಿ ಈ ಒಂಬತ್ತೂ ಶಕ್ತಿಗಳು ಎದು ಹೇಳಿದೆ.

೫೬-೫೭. ಸಾಧಕನು ಇಂತಹ ಪೀಠದಲ್ಲಿ ಮೂರ್ತಿಯನ್ನು ಸ್ಥಾಪಿಸಿ

ವಾನೇ ಕುಸುಮಧನ್ವಾನಂ ವಸುಪತ್ರೇ ತತೋ ಯಜೇತ್ |  
ಉಮಾಂ ಶ್ರೀಂ ಭಾರತೀಃ ದುರ್ಗಾಂ ಧರಣೀಂ ವೇದಮಾತರಂ || ೫೭ ||

ದೇವೀಮುಷಾಂ ಚ ಪೂರ್ವಾದೌ ದಿಗ್ವಿದಿಕ್ಷು ಕ್ರಮೇಣ ಹಿ |  
ಜಹ್ನುಸೂರ್ಯಸುತೇ ಪೂಜ್ಯೇ ಪಾದಪ್ರಕ್ಷಾಲನೋದ್ಯತೇ || ೫೮ ||

ಶಂಖಪದ್ಮನಿಧೀ ಪೂಜ್ಯಾ ಪಾರ್ಶ್ವಯೋರ್ಧ್ಯತಚಾಮರೌ |  
ಧೃತಾತಪತ್ರಂ ವರುಣಂ ಪೂಜಯೇತ್ಪಶ್ಚಿಮೇ ತತಃ || ೫೯ ||

ಸಂಪೂಜ್ಯ ರಾಶೀಸ್ತರಿತೋ ಯಥಾಸ್ಥಾನಂ ನವಗ್ರಹಾನ್ |  
ಚತುರ್ದಶೈರಾವತಾದೀನ್ ದಿಗ್ವಿದಿಕ್ಷು ತತೋರ್ಚಯೇತ್ || ೬೦ ||

ಮೂಲಮಂತ್ರದಿಂದ ಆನಾಹನೆ ಮಾಡಿ, ಆರು ಕೋಣಗಳಲ್ಲಿ ಪಡಂಗಳನ್ನೂ, ಬಲಭಾಗದಲ್ಲಿ ವಿನಾಯಕನನ್ನೂ, ಎಡಭಾಗದಲ್ಲಿ ಮನ್ಮಥನನ್ನೂ ಅಷ್ಟದಳ ಪದ್ಮದಲ್ಲಿ ಪೂಜಿಸಬೇಕು.

೫೭-೫೮. ಪೂರ್ವ ಮುಂತಾದ ದಿಕ್ಕು ಆಗ್ನೇಯ ಮುಂತಾದ ವಿದಿಕ್ಕುಗಳಲ್ಲಿ ಕ್ರಮವಾಗಿ ಉಮಾ, ಶ್ರೀ, ಭಾರತೀ, ದುರ್ಗಾ, ಧರಣಿ, ವೇದಮಾತೇ, ದೇವೀ ಮತ್ತು ಉಷಾ ಇವರನ್ನು ಪೂಜಿಸಬೇಕು. ಪಾದಪ್ರಕ್ಷಾಲನೋದಕದಿಂದ ಹುಟ್ಟಿದ ಗಂಗಾ, ಯಮುನಾ ಇವರನ್ನು ಪೂಜಿಸಬೇಕು.

೫೯. ಉಭಯ ಪಾರ್ಶ್ವಗಳಲ್ಲಿ ಚಾಮರವನ್ನು ಹಿಡಿದು ನಿಂತಿರುವ ಶಂಖಪದ್ಮನಿಧಿಗಳನ್ನು ಅರ್ಚಿಸಬೇಕು. ಹಿಂಭಾಗದಲ್ಲಿ ಛತ್ರಿಯನ್ನು ಹಿಡಿದು ನಿಂತಿರುವ ವರುಣನನ್ನು ಪೂಜಿಸಬೇಕು.

೬೦. ಅನಂತರ ಸುತ್ತಲೂ ರಾಶಿಗಳನ್ನೂ, ಅದರದರ ಸ್ಥಾನಗಳಲ್ಲಿ ಒಂಬತ್ತು ಗ್ರಹಗಳನ್ನೂ ಪೂಜಿಸಿ ಬಳಿಕ ದಿಕ್ಕು ವಿದಿಕ್ಕುಗಳಲ್ಲಿ ನಾಲ್ಕುದಂತ ಗಳುಳ್ಳ ಐರಾವತಾದಿಗಳನ್ನು ಪೂಜಿಸಬೇಕು.

ತದ್ವಹಿಲೋಕಸಾಲಾಂಶ್ಚ ತದಸ್ಮಾಣಿ ಚ ತದ್ವಹಿಃ |

ಮೂರ್ವಾಭಿರಾಜ್ಯಸಿಕ್ತಾಭಿರ್ಜುಹು ಸೂದಾಯುಷೇ ನರಃ || ೬೧ ||

ಗುಡೂಜೀರಾಜ್ಯಸಂಸಿಕ್ತಾ ಜುಹುಯಾತ್ಸಪ್ತನಾಸರಂ |

ಅಪ್ಪೋತ್ತರಸಹಸ್ರಂ ಯಃ ಸ ಜೀವೇಚ್ಛರದಾಂ ಶತಂ || ೬೨ ||

ಹುತ್ವಾ ತಿಲಾನ್ ಘೃತಾಭ್ಯಕ್ತಾನ್ದೀರ್ಘಮಾಯುಷ್ಯಮಾಪ್ನುಯಾತ್ |

ಅರಭ್ಯಾರ್ಕದಿನಂ ಮಂತ್ರೀ ದಶಾಹಂ ಘೃತಸಂಪ್ಲತಾಃ || ೬೩ ||

ಜುಹುಯಾದರ್ಕಸಮಿಧಃ ಶರೀರಾರೋಗ್ಯಸಿದ್ಧಯೇ |

ಶಾಲಿಭಿರ್ಜುಹ್ವತೋ ನಿತ್ಯಮಪ್ಪೋತ್ತರಸಹಸ್ರಕಂ || ೬೪ ||

ಅಜಿರಾದೇವ ಮಹತೀ ಲಕ್ಷ್ಮೀಃ ಸಂಜಾಯತೇ ಧ್ರುವಂ |

ಉಷಾಜಾಜೀನಾಲಿಕೇರರಜೋಭಿರ್ಘೃತಮಿಶ್ರಿತ್ಯೈಃ || ೬೫ ||

೬೧. ಅದರ ಹೊರಭಾಗದಲ್ಲಿ ಇಂದ್ರಾದಿ ಲೋಕಪಾಲಕರನ್ನೂ, ಅದಕ್ಕೂ ಹೊರಗೆ ಅವರ ವಜ್ರಾದ್ಯಾಯುಧಗಳನ್ನೂ ಪೂಜಿಸಬೇಕು. ಆಯುಸ್ಸಿನ ಅಭಿವೃದ್ಧಿಗಾಗಿ ಗರಿಕೆಗಳನ್ನು ತುಪ್ಪದಲ್ಲಿ ನೆನೆಸಿ ಹೋಮ ಮಾಡಬೇಕು.

೬೨. ತುಪ್ಪದಲ್ಲಿ ನೆನೆಸಿ ಅಮೃತಬಳ್ಳಿಯನ್ನು ಪ್ರತಿದಿನವೂ ಸಾವಿರ ದೆಂಟು ಹೋಮ ಮಾಡುತ್ತಾ, ಏಳು ದಿನಗಳು ಹೀಗೆ ಆಚರಿಸುವವನು ನೂರು ವರ್ಷಗಳಕಾಲ ಜೀವಿಸುತ್ತಾನೆ.

೬೩-೬೪. ತುಪ್ಪದಲ್ಲಿ ನೆನೆಸಿದ ಎಳ್ಳುಗಳಿಂದ ಹೋಮಮಾಡಿದರೆ ದೀರ್ಘಾಯುಷ್ಯವು ಲಭಿಸುವುದು. ಮಂತ್ರಿಯು ಭಾನುವಾರದಿಂದ ಹತ್ತು ದಿನಗಳು ತುಪ್ಪದಲ್ಲಿ ನೆನೆಸಿದ ಎಕ್ಕೆಯಸಮಿತ್ತುಗಳಿಂದ ದೇಹಾರೋಗ್ಯಸಿದ್ಧಿಗಾಗಿ ಹೋಮ ಮಾಡಬೇಕು.

೬೫-೬೫. ಪ್ರತಿದಿನವೂ ಬತ್ತದಿಂದ ಸಾವಿರದೆಂಟು ಹೋಮಮಾಡುವವನಿಗೆ ಶೀಘ್ರವಾಗಿ ಮಹದೈಶ್ವರ್ಯವು ಲಭಿಸುವುದು.

ಹುನೇದಷ್ಟೋತ್ತರಶತಂ ಸಾಯಸಾಶೀ ತು ನಿತ್ಯಶಃ |  
ಮಂಡಲಾಜ್ಞಾಯತೇ ಸೋಪಿ ಕುಚೇರ ಇವ ಮಾನವಃ

|| ೬೬ ||

ಹವಿಷಾ ಗುಡಮಿಶ್ರೇಣ ಹೋಮತೋ ಹ್ಯನ್ನವಾನ್ಭವೇತ್ |  
ಜಸಾಪುಷ್ಪಾಣಿ ಜುಹುಯಾದಷ್ಟೋತ್ತರಸಹಸ್ರಕಂ

|| ೬೭ ||

ಶಾಂಬೂಲರಸಸಂಮಿಶ್ರಂ ತದ್ಭಸ್ಮತಿಲಕಂ ಚರೇತ್ |  
ಚತುರ್ಣಾಮಪಿ ವರ್ಣಾನಾಂ ನೋಹನಾಯ ದ್ವಿಜೋತ್ತಮಃ

|| ೬೮ ||

ಏವಂ ಯೋ ಭಜತೇ ಲಕ್ಷ್ಮೀಂ ಸಾಧಕೇಂದ್ರೋ ಮುನೀಶ್ವರ |  
ಸಂಪದಸ್ತಸ್ಯ ಜಾಯಂತೇ ಮಹಾಲಕ್ಷ್ಮೀಃ ಪ್ರಸೀದತಿ

|| ೬೯ ||

೬೫-೬೬. ಪ್ರತಿದಿನವೂ, ಪಾಯಸವನ್ನು ಮಾತ್ರ ತಿನ್ನುತ್ತಾ ಬೆಳಗಿನ ಜಾವದಲ್ಲಿ ತುಪ್ಪದಲ್ಲಿ ಕಲೆಸಿದ ಜಾಜೀ ಮತ್ತು ತೆಂಗಿನ ರಜಸ್ಸುಗಳಿಂದ ನೂರೆಂಟು ಹೋಮಗಳನ್ನು ಒಂದು ಮಂಡಲ (ನಲವತ್ತೆಂಟು ದಿನ) ಮಾಡಿದರೆ ಅವನು ಕುಚೇರನಂತೆ ಧನಿಕನಾಗುವನು.

೬೭. ಬೆಲ್ಲದಿಂದ ಸಹಿತವಾದ ಹವಿಸ್ಸಿನಿಂದ ಹೋಮಮಾಡುವವನಿಗೆ ಅನ್ನ ಸಮೃದ್ಧಿಯಾಗುವುದು. ಜಪಾಕುಸುಮಗಳಿಂದ ಸಾವಿರದೆಂಟು ಹೋಮ ಮಾಡಿ ಅದರ ಭಸ್ಮವನ್ನು ವಿಳೆಯದೆಲೆಯ ರಸದಲ್ಲಿ ಕಲೆಸಿ ದ್ವಿಜೋತ್ತಮನು, ತಿಲಕವನ್ನು ಧರಿಸಬೇಕು. ಹೀಗೆಮಾಡಿದರೆ ಚತುರ್ದಶದವರಿಗೆ ನೋಹ ವುಂಟಾಗುವುದು.

೬೯. ಮುನೀಶ್ವರನೇ! ಈ ಪ್ರಕಾರವಾಗಿ ಲಕ್ಷ್ಮಿಯನ್ನು ಭಜಿಸುವ ಸಾಧಕವರ್ಯನಿಗೆ ಮಹಾಲಕ್ಷ್ಮಿಯು ಪ್ರಸನ್ನಳಾಗುವಳು. ಅದರಿಂದ ಸಂಪತ್ತು ಗಳು ಸಮೃದ್ಧಿಯಾಗುವುವು.

ದೇಹಾಂತೇ ನೈಷ್ಠವಂ ಧಾಮ ಲಭತೇ ನಾತ್ರ ಸಂಶಯಃ |  
ಯಾ ತು ದುರ್ಗಾ ದ್ವಿಜಶ್ರೇಷ್ಠ ಶಿವಲೋಕಂ ಗತಾ ಸತೀ || ೨೦ ||

ಸಾ ಶಿನಾಜ್ಞಾನುನುಪ್ರಾಪ್ಯ ದಿವ್ಯಲೋಕಂ ವಿನಿರ್ಮಮೇ |  
ದೇವೀಲೋಕೇತಿ ವಿಖ್ಯಾತಂ ಸರ್ವಲೋಕವಿಲಕ್ಷಣಂ || ೨೧ ||

ತತ್ರ ಸ್ಥಿತಾ ಜಗನ್ಮಾತಾ ತಪೋನಿಯಮಮಾಸ್ಥಿತಾ |  
ವಿನಿಧಾನ್ ಸ್ವಾವತಾರಾಹ್ನಿ ತ್ರಿಕಾಲೇ ಕುರುತೇನಿಶಂ || ೨೨ ||

ಮಾಯಾ ಧೃತಿಹ್ರಾದಿನೀಯುಕ್ ಚಂದ್ರಾಧ್ಯಾ ಸರ್ಗಿಣೀ ಪುನಃ |  
ಪ್ರತಿಷ್ಠಾ ಸ್ಮೃತಿಸಂಯುಕ್ತಾ ಕ್ಷುಧಯಾ ಸಹಿತಾಪುನಃ || ೨೩ ||

೨೦-೨೧. ಮರಣಾನಂತರ ವೈಷ್ಣವಸ್ಥಾನ ಎಂದರೆ ವೈಕುಂಠಲೋಕವು ಲಭಿಸುವುದು. ಸಂದೇಹವಿಲ್ಲ.

ದ್ವಿಜವರ್ಯನೇ ! ಶಿವಲೋಕಕ್ಕೆ ಹೋದ ದುರ್ಗಾದೇವಿಯು ಈಶ್ವರನ ಅಪ್ಪಣೆ ಪಡೆದು ಸಕಲಲೋಕವಿಲಕ್ಷಣವಾದ, “ ದೇವೀಲೋಕ ” ವೆಂದು ಪ್ರಸಿದ್ಧವಾದ ದಿವ್ಯಲೋಕವನ್ನು ನಿರ್ಮಾಣಮಾಡಿದಳು.

೨೨. ಲೋಕಮಾತೆಯು ತಪೋನಿಯಮವನ್ನು ಹೊಂದಿ ಯಾವಾಗಲೂ ಆ ಲೋಕದಲ್ಲಿದ್ದು ನಾನಾವಿಧವಾದ ತನ್ನ ಅವತಾರಗಳನ್ನು ಕಾಲತ್ರಯದಲ್ಲಿಯೂ ಮಾಡುತ್ತಿರುವಳು.

೨೩-೨೪. ದುರ್ಗಾಮಂತ್ರವನ್ನು ಹೇಳುತ್ತಾರೆ:—(ಮಾಯಾ= ಹ್ರೀಂ. ಧೃತಿ=ಉ. ಹ್ರಾದಿನೀ= ದ. ಚಂದ್ರ=ಂ. ಸರ್ಗ=ಃ. ಪ್ರತಿಷ್ಠಾ=ಆ. ಸ್ಮೃತಿ=ಗ. ಕ್ಷುಧಾ=ಯ. ಜ್ಞಾನಾಮೃತ=ಐ. ವಹ್ನಿಜಾಯಾ= ಸ್ವಾಹಾ. ತಾರ=ಓಂ)

“ ಓಂ ಹ್ರೀಂ ದುಂ ದುರ್ಗಾಯೈ ಸ್ವಾಹಾ ” ಎಂಬುದು ಅಷ್ಟಾಕ್ಷರ ದುರ್ಗಾಮಂತ್ರವು.

ಜ್ಞಾನಾಮೃತಾ ವಹ್ನಿಜಾಯಾಂತಸ್ತಾರಾದ್ಯೋ ಮನುರ್ಮತಃ |

ಋಷಿಃ ಸ್ಯಾದ್ವಾಮದೇವೋಸ್ಯ ಛಂದೋ ಗಾಯತ್ರಮಿರಿತಂ || ೭೪ ||

ದೇವತಾ ಜಗತಾಮಾದಿದುರ್ಗಾ ದುರ್ಗತಿನಾಶಿನೀ |

ತಾರಾದ್ಯೈಕೈಕವರ್ಣೇನ ಹೃದಯಾದಿತ್ರಯಂ ಮತಂ || ೭೫ ||

ತ್ರಿಭಿರ್ವರ್ಮೇಕ್ಷಣಂ ದ್ವಾಭ್ಯಾಂ ಸರ್ವೈರಸ್ತ್ರಮುದೀರಿತಂ |

ಮಹಾಮರಕತಪ್ರಖ್ಯಾಂ ಸಹ್ರಸ್ರಭುಜಮಂಡಿತಾಂ || ೭೬ ||

ನಾನಾಶಸ್ತ್ರಾಣಿ ದಧತೀಂ ತ್ರಿನೇತ್ರಾಂ ಶಶಿಶೇಖರಾಂ |

ಕಂಕಣಾಂಗದಹಾರಾಢ್ಯಾಂ ಕ್ವಣಿನ್ನೂಪುರಕಾನ್ವಿತಾಂ || ೭೭ ||

ಕಿರೀಟಕುಂಡಲಧರಾಂ ದುರ್ಗಾಂ ದೇವೀಂ ವಿಚಿಂತಯೇತ್ || ೭೮ ||

ಈ ಮಂತ್ರಕ್ಕೆ ನಾಮದೇವನು ಋಷಿ. ಗಾಯತ್ರೀ ಛಂದಸ್ಸು. ದುಃಖ ನಾಶಕಳಾದ ಜಗದಾದಿ ದುರ್ಗಾದೇವಿಯೇ ದೇವತೆ. ಓಂ, ಹ್ರೀಂ, ದುಂ ಎಂಬುದರಲ್ಲಿ ಕ್ರಮವಾಗಿ ಒಂದೊಂದು ವರ್ಣದಿಂದ ಹೃದಯ, ಶಿರಸ್ಸು, ಶಿಖೆ ಗಳೆಂಬ ಅಂಗಗಳನ್ನೂ, “ ದುರ್ಗಾಯೈ ” ಎಂಬ ಮೂರು ವರ್ಣಗಳಿಂದ ಕವಚವನ್ನೂ, ‘ ಸ್ವಾಹಾ ’ ಎಂಬ ಎರಡು ವರ್ಣಗಳಿಂದ ನೇತ್ರವನ್ನೂ, ಸಂಪೂರ್ಣ ಮಂತ್ರದಿಂದ ಅಸ್ತ್ರವನ್ನೂ ನ್ಯಾಸಮಾಡಬೇಕು.

೭೬-೭೮. ಧ್ಯಾನ :—ದೊಡ್ಡ ಪಚ್ಚೆಯಂತೆ ಹೊಳೆಯುತ್ತಿರುವ ಸಾವಿರ ಭುಜಗಳಿಂದಲಂಕೃತಳಾದ, ನಾನಾಶಸ್ತ್ರಗಳನ್ನು ಧರಿಸಿರುವ, ಮೂರು ಕಣ್ಣು ಗಳುಳ್ಳ, ಶಿಖೆಯ ಮೇಲೆ ಚಂದ್ರನನ್ನು ಧರಿಸಿರುವ, ಬಳಿ ವಂಕಿ ಹಾರಗಳನ್ನು ಹಾಕಿಕೊಂಡಿರುವ, ಶಬ್ದಮಾಡುತ್ತಿರುವ ಪಾದಾಭರಣಗಳಿಂದ ಯುಕ್ತಳಾದ, ಕಿರೀಟಕುಂಡಲಗಳನ್ನು ಧರಿಸಿರುವ ದುರ್ಗಾದೇವಿಯನ್ನು ಧ್ಯಾನಿಸಬೇಕು.

ವಸುಲಕ್ಷಂ ಚಪೇನ್ಮಂತ್ರಂ ತಿಲೈಃ ಸಮಧುರೈರ್ಹುನೇತ್ |  
ಪಯೋಂಧಸಾ ವಾ ಸಹಸ್ರಂ ನವಪದ್ಮಾತ್ಮಕೇ ಯಜೇತ್ || ೭೯ ||

ಪ್ರಭಾ ಮಾಯಾ ಜಯಾ ಸೂಕ್ಷ್ಮಾ ವಿಶುದ್ಧಾ ನಂದಿನೀ ಪುನಃ |  
ಸುಪ್ರಭಾ ವಿಜಯಾ ಸರ್ವಸಿದ್ಧಿದಾ ಪೀಠಶಕ್ತಿಯಃ || ೮೦ ||

ಅಜ್ಞಿಹ್ರಸ್ವತ್ರಯಕ್ಲಿಬರಹಿತೈಃ ಪೂಜಯೇದಿಮಾಃ |  
ಪ್ರಣವೋ ವಜ್ರನಖದಂಷ್ಟ್ರಾಯುಧಾಯ ಮಹಾಸದಾತ್ || ೮೧ ||

೭೯. ಬಳಿಕ ಈ ಮಂತ್ರವನ್ನು ಎಂಟು ಲಕ್ಷ ಜಪಿಸಿ ಸಕ್ಕರೆ ಮುಂತಾದ ಮಧುರ ವಸ್ತುಗಳಿಂದ ಸಹಿತವಾದ ಎಳ್ಳುಗಳಿಂದ ಅಥವಾ ಪಾಯಸದಿಂದ ಒಂದುಸಾವಿರ ಹೋಮನುಡಬೇಕು. ನವಶಕ್ತಿಯುಕ್ತವಾದ ಪದ್ಮಪೀಠದಲ್ಲಿ ಪೂಜಿಸಬೇಕು.

೮೦. ಪ್ರಭಾ, ಮಾಯಾ, ಜಯಾ, ಸೂಕ್ಷ್ಮಾ, ವಿಶುದ್ಧಾ, ನಂದಿನೀ, ಸುಪ್ರಭಾ, ವಿಜಯಾ, ಸರ್ವಸಿದ್ಧಿದಾ ಎಂಬೀ ಒಂಬತ್ತು ಪೀಠಶಕ್ತಿಗಳು.

೮೧-೮೨. ಈ ಶಕ್ತಿಗಳನ್ನು “ ಅ ” “ ಇ ” “ ಉ ” ಎಂಬ ಹ್ರಸ್ವತ್ರಯ ಮತ್ತು ಕ್ಲಿಬಗಳನ್ನು ಬಿಟ್ಟು ಉಳಿದ ಬಿಂದುಸಹಿತವಾದ ಒಂಬತ್ತು ಸ್ವರಾಕ್ಷರಗಳಿಂದ ಸಹಿತವಾಗಿ ಪೂಜಿಸಬೇಕು. “ ಅಂ ಪ್ರಭಾಯೈ ನಮಃ ” “ ಈಂ ಮಾಯಾಯೈ ನಮಃ ” ಇತ್ಯಾದಿ ರೀತಿಯಿಂದ ಪೂಜಿಸಬೇಕೆಂದು ಭಾವ.

ಈಗ ಸಿಂಹಮಂತ್ರವನ್ನು ಹೇಳುತ್ತಾರೆ :-

(ಪ್ರಣವ= ಓಂ. ವರ್ಮ= ಹುಂ. ಅಸ್ತ್ರ= ಫಟ್. ಹೃತ್= ನಮಃ)

ಸಿಂಹಾಯ ವರ್ಮಾಸ್ತ್ರಂ ಹೃಚ್ಛೈ ಪ್ರೋಕ್ತಃ ಸಿಂಹಮನುರ್ಮುನೇ |  
 ದದ್ಯಾದಾಸನಮೇತೇನ ಮೂರ್ತಿಯ ಮೂಲೇನ ಕಲ್ಪಯೇತ್ || ೮೨ ||

ಅಂಗಾವೃತ್ತಿಂ ಪುರಾಭ್ಯರ್ಚ್ಯ ಶಕ್ತಿಃ ಪತ್ರೇಷು ಪೂಜಯೇತ್ |  
 ಜಯಾ ಚ ವಿಜಯಾ ಕೀರ್ತಿಃ ಪ್ರೀತಿಃ ಸಶ್ಚಾತ್ಮಭಾ ಪುನಃ || ೮೩ ||

ಶ್ರದ್ಧಾ ಮೇಧಾ ಶ್ರುತಿಶ್ಚೈವ ಸ್ವನಾಮಾದ್ಯಕ್ಷರಾದಿಕಾಃ |  
 ಸತ್ರಾಗ್ರೇಷ್ವರ್ಚಯೇದಷ್ಟಾನಾಯುಧಾನಿ ಯಥಾಕ್ರಮಾತ್ || ೮೪ ||

ಶಂಖಚಕ್ರಗದಾಖಡ್ಗಪಾಶಾಂಕುಶಶರಾಸ್ಥನುಃ |  
 ಲೋಕೇಶ್ವರಾಂಸ್ತತೋ ಬಾಹ್ಯೇ ತೇಷಾಮಸ್ತ್ರಾಣ್ಯನಂತರಂ || ೮೫ ||

ಇತ್ಥಂ ಜಪಾದಿಭಿರ್ಮಂತ್ರೀ ಮಂತ್ರೇ ಸಿದ್ಧೇ ವಿಧಾನವಿತ್ |  
 ಕುರ್ಯಾತ್ಪ್ರಯೋಗಾನಮುನಾ ಯಥಾ ಸ್ವಸ್ವಮನೀಷಿತಾನ್ || ೮೬ ||

“ ಓಂ ವಜ್ರನಖದಂಷ್ಟ್ರಾಯುಧಾಯ ಸಿಂಹಾಯ ಹುಂ ಫಟ್ ನಮಃ ”  
 ಎಂಬುದೇ ಸಿಂಹಮಂತ್ರವು.

ಈ ಮಂತ್ರದಿಂದ ಆಸನವನ್ನು ಕೊಡಬೇಕು. ಮೂಲಮಂತ್ರದಿಂದ  
 ಮೂರ್ತಿಯನ್ನು ಸ್ಥಾಪಿಸಬೇಕು.

೮೨-೮೪. ಮೊದಲು ಅಂಗಾವರಣವನ್ನು ಪೂಜಿಸಿ ದಳಗಳಲ್ಲಿ ಶಕ್ತಿ  
 ಗಳನ್ನು ಪೂಜಿಸಬೇಕು. ಜಯಾ, ವಿಜಯಾ, ಕೀರ್ತಿ, ಪ್ರೀತಿ, ಪ್ರಭಾ,  
 ಶ್ರದ್ಧಾ, ಮೇಧಾ ಮತ್ತು ಶ್ರುತಿ ಎಂಬ ಅಷ್ಟಶಕ್ತಿಗಳನ್ನು ದಳಾಗ್ರಭಾಗದಲ್ಲಿ  
 ಪೂಜಿಸಬೇಕು.

೮೫. ಕ್ರಮವಾಗಿ ಜಯಾದಿಗಳ ಆಯುಧಗಳಾದ ಶಂಖ, ಚಕ್ರ, ಗದಾ,  
 ಖಡ್ಗ, ಪಾಶ, ಅಂಕುಶ, ಬಾಣ, ಧನುಸ್ಸುಗಳನ್ನೂ ಪೂಜಿಸಬೇಕು. ಬಳಿಕ  
 ಬಾಹ್ಯದಲ್ಲಿ ಇಂದ್ರಾದಿ ಲೋಕಪಾಲಕರನ್ನೂ, ಅನಂತರ ಅವರವರ ಆಯುಧ  
 ಗಳನ್ನೂ ಪೂಜಿಸಬೇಕು.



ಪ್ರತಿಷ್ಠಾಸ್ಯ ವಿಧಾನೇನ ಕಲಶಾನ್ನವಶೋಭನಾನ್ |  
ರತ್ನಹೇಮಾದಿಸಂಯುಕ್ತಾನ್ನಟೇಷು ನವಸು ಸ್ಥಿತಾನ್ || ೮೭ ||

ಮಧ್ಯಸ್ಥೇ ಪೂಜಯೇದ್ವೇವೀಮಿತರೇಷು ಜಯಾದಿಕಾಃ |  
ಸಂಪೂಜ್ಯ ಗಂಧಪುಷ್ಪಾದ್ಯೈರಭಿಷಿಂಚೇನ್ನ ರಾಧಿಸಂ || ೮೮ ||

ರಾಜಾ ವಿಜಯತೇ ಶತ್ರುನ್ನಾಧಿಕೋ ವಿಜಯಶ್ರಿಯಂ |  
ಪ್ರಾಪ್ನೋತ್ಯರೋಗೀ ದೀರ್ಘಾಯುಃ ಸರ್ವವ್ಯಾಧಿವರ್ಜಿತಃ || ೮೯ ||

ವಂಧ್ಯಾಭಿಷಿಕ್ತಾ ವಿಧಿನಾ ಲಭತೇ ತನಯಂ ವರಂ |  
ಮಂತ್ರೇಣಾನೇನ ಸಂಜಪ್ತಮಾಜ್ಯಂ ಕ್ಷುದ್ರಗ್ರಹಾಸಹಂ || ೯೦ ||

೮೭. ಈ ಪ್ರಕಾರವಾಗಿ ಜಪಾದಿಗಳನ್ನು ಮಾಡಿ ಸಿದ್ಧಿಯನ್ನು ಪಡೆದ ವಿಧಾನಜ್ಞನಾದ ಮಂತ್ರಿಯು ಈ ಮಂತ್ರದಿಂದ ಇಷ್ಟಾರ್ಥಸಾಧಕಗಳಾದ ಪ್ರಯೋಗಗಳನ್ನು ಚರಿಸಬೇಕು.

೮೭-೮೮. ವಿಧಾನೋಕ್ತಪ್ರಕಾರವಾಗಿ ರತ್ನ ಬಂಗಾರ ಮುಂತಾದುವುಗಳಿಂದ ಸಹಿತವಾದ ಒಂಬತ್ತು ಕಲಶಗಳನ್ನು ಸ್ಥಾಪಿಸಿ, ಅವುಗಳ ಮಧ್ಯದ ಕಲಶದಲ್ಲಿ ದುರ್ಗಾದೇವಿಯನ್ನೂ, ಸುತ್ತಲೂ ಇರುವ ಇತರ ಕಲಶಗಳಲ್ಲಿ ಜಯಾದಿ ಅಪ್ಪಶಕ್ತಿಗಳನ್ನೂ, ಗಂಧಪುಷ್ಪಾದಿಗಳಿಂದ ಪೂಜಿಸಿ, ಆ ಉದಕದಿಂದ ದೊರೆಗೆ ಅಭಿಷೇಕಮಾಡಬೇಕು.

೮೯. ಈ ರೀತಿ ಅಭಿಷಿಕ್ತನಾದ ರಾಜನು ಶತ್ರುಗಳನ್ನು ಜಯಿಸಿ ವಿಜಯಸಂಪತ್ತನ್ನು ಹೊಂದುವನು. ರೋಗಿಯಾದ ಸಾಧಕನು ಸಕಲವ್ಯಾಧಿರಹಿತನಾಗಿ ದೀರ್ಘಾಯುಷ್ಮಂತನಾಗುವನು.

೯೦. ಉಕ್ತವಿಧಾನಾನುಸಾರವಾಗಿ ಗೊಡ್ಡಿಯು ಅಭಿಷೇಕಮಾಡಿಸಿಕೊಂಡರೆ ಉತ್ತಮ ಪುತ್ರನನ್ನು ಪಡೆಯುವಳು ಈ ಮಂತ್ರದಿಂದ ಅಭಿಮಂತ್ರಿಸಿದ ತುಪ್ಪವನ್ನು ತಿಂದರೆ ಕ್ಷುದ್ರಗ್ರಹಪೀಡೆಯು ಪರಿಹಾರವಾಗುವುದು.

ಗರ್ಭಿಣೀನಾಂ ವಿಶೇಷೇಣ ಜಪ್ತಂ ಭಸ್ಮಾದಿಕಂ ತಥಾ |  
ಜ್ಯಂಭಶ್ವಾಸೇ ತು ಕೃಷ್ಣಸ್ಯ ಪ್ರವಿಷ್ಟೇ ರಾಧಿಕಾಮುಖಂ || ೯೧ ||

ಯಾ ತು ದೇವೀ ಸಮುದ್ಭೂತಾ ನೀಣಾಪುಸ್ತಕಧಾರಿಣೀ |  
ತಸ್ಯಾ ವಿಧಾನಂ ವಿಪ್ರೇಂದ್ರ ಶೃಣು ಲೋಕೋಪಕಾರಕಂ || ೯೨ ||

ಪ್ರಣವೋ ವಾಗ್ಭವಂ ಮಾಯಾ ಶ್ರೀಃ ಕಾಮುಃ ಶಕ್ತಿರೀರಿತಾ |  
ಸರಸ್ವತೀ ಚತುರ್ಥ್ಯಂತಾ ಸ್ವಾಹಾಂತೋ ದ್ವಾದಶಾಕ್ಷರಃ || ೯೩ ||

ಮನುರ್ನಾರಾಯಣಋಷಿರ್ನಾರಾಟ್ ಛಂದಃ ಸಮೀರಿತಂ |  
ಮಹಾಸರಸ್ವತೀ ಚಾಸ್ಯ ದೇವತಾ ಪರಿಕೀರ್ತಿತಾ || ೯೪ ||

೯೧-೯೨. ಈ ಮಂತ್ರದಿಂದ ಅಭಿಮಂತ್ರಿಸಿದ ಭಸ್ಮಾದಿಗಳನ್ನು ಗರ್ಭಿಣಿ ಸ್ತ್ರೀಯರು ಹಚ್ಚಿಕೊಂಡರೆ ಕ್ಷುದ್ರ ಗ್ರಹಬಾಧೆ ಮುಂತಾದುವು ಪರಿಹಾರ ವಾಗುವುವು.

ಕೃಷ್ಣನ ಆಕಳಿಕೆಯ ಶ್ವಾಸವು ರಾಧಾದೇವಿಯ ಮುಖವನ್ನು ಪ್ರವೇಶಿಸಿ ದಾಗ ಉದ್ಭವಿಸಿದ, ವೀಣೆ ಪುಸ್ತಕಗಳನ್ನು ಧರಿಸಿದ ದೇವಿಯ ಮಂತ್ರ ಮುಂತಾದ ವಿಧಾನವನ್ನು ಹೇಳುವೆನು. ವಿಪ್ರೇಂದ್ರನೇ! ಕೇಳು; ಇದು ಲೋಕೋಪಕಾರಕವು.

೯೩. (ಪ್ರಣವ= ಓಂ. ವಾಗ್ಭವ= ಐಂ. ಮಾಯಾ= ಹ್ರೀಂ. ಶ್ರೀ= ಶ್ರೀಂ. ಕಾಮು= ಕ್ಲೀಂ. ಶಕ್ತಿ= ಸಂ.)

“ ಓಂ ಐಂ ಹ್ರೀಂ ಶ್ರೀಂ ಕ್ಲೀಂ ಸರಸ್ವತೈ ಸ್ವಾಹಾ ” ಇದು ದ್ವಾದಶಾಕ್ಷರ ಸರಸ್ವತೀ ಮಂತ್ರವು.

೯೪. ಇದಕ್ಕೆ ನಾರಾಯಣನು ಋಷಿ. ವೀರಾಟ್ ಎಂಬುದು ಛಂದಸ್ಸು. ಮಹಾಸರಸ್ವತಿಯೇ ದೇವತೆ ಎಂದು ಉಕ್ತವಾಗಿದೆ.

ವಾಗ್ಭವೇನ ಷಡಂಗಾನಿ ಕೃತ್ವಾ ವರ್ಣಾನ್ಮೃಸೇದ್ಬುಧಃ |  
ಬ್ರಹ್ಮರಂಧ್ರೇ ನ್ಯಸೇತ್ತಾರಂ ಲಜ್ಜಾಂ ಭೂಮಧ್ಯಗಾಂ ನ್ಯಸೇತ್ || ೯೫ ||

ಮುಖನಾಸಾದಿಕರ್ಣೇಷು ಗುದೇಷು ಶ್ರೀಮುಖಾರ್ಣಕಾನ್ |  
ತತೋ ವಾಗ್ಗೇವತಾಂ ಧ್ಯಾಯೇದ್ವೀಣಾಪುಸ್ತಕಧಾರಿಣೀಂ || ೯೬ ||

ಕರ್ಪೂರಕುಂದಧವಳಾಂ ಪೂರ್ಣಚಂದ್ರೋಜ್ಜಲಾನನಾಂ |  
ಹಂಸಾಧಿರೂಢಾಂ ಜಾಲೇಂದುದಿವ್ಯಾಲಂಕಾರಶೋಭಿತಾಂ || ೯೭ ||

ಜಪೇದ್ವಾದಶಲಕ್ಷಾಣಿ ತತ್ಸಹಸ್ರಂ ಸಿತಾಂಬುಜೈಃ |  
ನಾಗಚಂಪಕಪುಷ್ಪೈರ್ವಾ ಜುಹುಯಾತ್ನಾಧಕೋತ್ತಮಃ || ೯೮ ||

೯೫-೯೬. “ ಐಂ ” ಎಂಬ ವಾಗ್ವೀಜಾಕ್ಷರದಿಂದ ಷಡಂಗನ್ಯಾಸ ಮಾಡಿ, ಜ್ಞಾನಿಯು ವರ್ಣನ್ಯಾಸ ಮಾಡಬೇಕು. ಬ್ರಹ್ಮರಂದ್ರದಲ್ಲಿ ಓಂಕಾರವನ್ನೂ, ಹುಬ್ಬುಗಳ ಮಧ್ಯದಲ್ಲಿ “ ಹ್ರೀಂ ” ಎಂಬ ವರ್ಣವನ್ನೂ, ಮುಖ, ನಾಸಿಕೆ, ಕರ್ಣಗಳು, ಗುದಪ್ರದೇಶ ಮುಂತಾದ ಸ್ಥಾನಗಳಲ್ಲಿ ಉಳಿದ ಶ್ರೀಂ ಮುಂತಾದ ಮಂತ್ರವರ್ಣಗಳನ್ನೂ ನ್ಯಾಸಮಾಡಬೇಕು.

೯೬-೯೭. ಧ್ಯಾನ :- ಕರಗಳಲ್ಲಿ ವೀಣೆ, ಪುಸ್ತಕಗಳನ್ನು ಹಿಡಿದಿರುವ, ಕರ್ಪೂರಕುಂದಗಳಂತೆ ಧಾವಳ್ಯಯುಕ್ತಳಾದ, ಪೂರ್ಣಚಂದ್ರನಂತೆ ಪ್ರಕಾಶಮಾನವಾದ ಮುಖವುಳ್ಳ, ಹಂಸದ ಮೇಲೆ ಕುಳಿತಿರುವ, ಹಣೆಯಲ್ಲಿ ಚಂದ್ರನಂತೆ ಹೊಳೆಯುತ್ತಿರುವ ದಿವ್ಯಾಲಂಕಾರಯುಕ್ತಳಾದ, ವಾಗ್ಗೇವತೆಯನ್ನು ಧ್ಯಾನಿಸಬೇಕು.

೯೮. ಬಳಿಕ ಸಾಧಕಶ್ರೇಷ್ಠನು ಈ ಮಂತ್ರವನ್ನು ಹನ್ನೆರಡು ಲಕ್ಷ ಜಪಿಸಿ, ಬಿಳಿದಾವರೆ ಹೂವು ಅಥವಾ ನಾಗಸಂಪಿಗೆ ಹೂವುಗಳಿಂದ ಹನ್ನೆರಡು ಸಾವಿರ ಹೋಮಮಾಡಬೇಕು.

ಮಾತೃಕೋಕ್ತೇ ಯಜೇತ್ಪೀಠೇ ವಕ್ಷ್ಯಮಾಣಕ್ರಮೇಣ ತಾಂ |  
ವರ್ಣಾಬ್ಜೇನಾಸನಂ ದದ್ಯಾನ್ಮೂರ್ತಿಂ ಮೂಲೇನ ಕಲ್ಪಯೇತ್ || ೯೯ ||

ದೇವ್ಯಾ ದಕ್ಷಿಣತಃ ಪೂಜ್ಯಾ ಸಂಸ್ಕೃತಾ ನಾಜ್ಞಯಾ ಶುಭಾ |  
ಪ್ರಾಕೃತಾ ನಾಮತಃ ಪೂಜ್ಯಾ ನಾಜ್ಞಯಾ ಸರ್ವಸಿದ್ಧಿದಾ || ೧೦೦ ||

ಪೂರ್ವಮಂಗಾನಿ ಷಟ್ಕೋಣೇ ಪ್ರಜ್ಞಾದ್ಯಾಃ ಪ್ರಯಜೇತ್ ಬಹಿಃ |  
ಪ್ರಜ್ಞಾ ಮೇಧಾ ಶ್ರುತಿಃ ಶಕ್ತಿಃ ಸ್ಮೃತಿರ್ವಾಗೀಶ್ವರೀ ಮತಿಃ || ೧೦೧ ||

ಸ್ವಸ್ತಿಶ್ಲೇತಿ ಸಮಾಖ್ಯಾತಾ ಬ್ರಹ್ಮಾದ್ಯಾಸ್ತದನಂತರಂ |  
ಲೋಕೇಶಾನರ್ಚಯೇದ್ಭೂಯಸ್ತದಸ್ಮ್ರಾಣಂ ಚ ತದ್ಬಹಿಃ || ೧೦೨ ||

೯೯. ಮುಂದೆ ಹೇಳುವ ವಿಧಾನಾನುಸಾರವಾಗಿ ಮಾತೃಕಾಪೀಠದಲ್ಲಿ ಆ ವಾಗ್ದೇವತೆಯನ್ನು ಪೂಜಿಸಬೇಕು. ವರ್ಣಾಬ್ಜದಿಂದ ಆಸನವನ್ನು ಸಮರ್ಪಿಸಬೇಕು. (ವರ್ಣಾಬ್ಜೇನೇತಿ :—ಹ್ ಸೌಃಹಂಸವಾಗೀಶ್ವರೀ ಯೋಗಪೀಠಾಯ ನಮಃ ಇತಿಪ್ರಯೋಗಃ.

೧೦೦. ದೇವಿಯ ಬಲಭಾಗದಲ್ಲಿ ಶುಭವಾದ ಸಂಸ್ಕೃತನಾಜ್ಞಯವು ಪೂಜಿಸಲ್ಪಡಬೇಕು. ಎಡಭಾಗದಲ್ಲಿ ಸಕಲಸಿದ್ಧಿಪ್ರದವಾದ ಪ್ರಾಕೃತನಾಜ್ಞಯವು ಪೂಜಿಸಲ್ಪಡಬೇಕು.

೧೦೧-೧೦೨. ಮೊದಲು ಷಟ್ಕೋಣಗಳಲ್ಲಿ ಅಂಗಗಳನ್ನೂ, ಹೊರಭಾಗದಲ್ಲಿ ಪ್ರಜ್ಞಾ, ಮೇಧಾ, ಶ್ರುತಿ, ಶಕ್ತಿ, ಸ್ಮೃತಿ, ವಾಗೀಶ್ವರಿ, ಮತಿ ಮತ್ತು ಸ್ವಸ್ತಿ ಎಂಬುದಾಗಿ ಉಕ್ತರಾದ ಪ್ರಜ್ಞಾದಿಗಳನ್ನೂ ಪೂಜಿಸಬೇಕು. ಬಳಿಕ ಬ್ರಹ್ಮಾದಿಗಳನ್ನೂ ನಂತರ ಇಂದ್ರಾದಿ ಲೋಕಪಾಲಕರನ್ನೂ, ಅದರ ಹೊರಗೆ ಅವರವರ ವಜ್ರಾದ್ಯಾಯುಧಗಳನ್ನೂ ಪೂಜಿಸಬೇಕು.

ಏವಂ ಸಂಪೂಜ್ಯ ವಾಗ್ಧೀವೀಂ ಸಾಕ್ಷಾದ್ವಾಗ್ವಲ್ಲಭೋ ಭವೇತ್ |

ಬ್ರಹ್ಮಚರ್ಯರತಃ ಶುದ್ಧಃ ಶುದ್ಧದಂತನಖಾದಿಕಃ

|| ೧೦೩ ||

ಸಂಸ್ಕರನ್ ಸರ್ವವನಿತಾಃ ಸತತಂ ದೇವತಾಧಿಯಾ |

ಕವಿತ್ವಂ ಲಭತೇ ಧೀಮಾನ್ ಮಾಸ್ಯೆದ್ವಾದಶಭಿಧ್ರುವಂ

|| ೧೦೪ ||

ಪೀತ್ವಾ ತನ್ಮಂತ್ರೀತಂ ತೋಯಂ ಸಹಸ್ರಂ ಪ್ರತ್ಯಹಂ ಮುನೇ |

ಮಹಾಕವಿಭವೇನ್ಮಂತ್ರೀ ವತ್ಸರೇಣ ನ ಸಂಶಯಃ

|| ೧೦೫ ||

ಉರೋಮಾತ್ರೋದಕೇ ಸ್ಥಿತ್ವಾ ಧ್ಯಾಯನ್ಮಾತ್ರಂಽಡಮಂಽಡಲೇ |

ಸ್ಥಿತಾಂ ದೇವೀಂ ಪ್ರತಿದಿನಂ ತ್ರಿಸಹಸ್ರಂ ಜಪೇನ್ಮನುಂ

|| ೧೦೬ ||

೧೦೩-೧೦೪. ಈ ರೀತಿಯಾಗಿ ವಾಗ್ಧೀವಿಯನ್ನು ಪೂಜಿಸಿದರೆ ಅವನು ಸಾಕ್ಷಾದ್ವಾಗ್ಧೀಶನಾಗುವನು. ಬ್ರಹ್ಮಚರ್ಯ ನಿಷ್ಠನು, ಪರಿಶುದ್ಧನು, ಹೆಲ್ಲು ಉಗುರು ಮುಂತಾದುವನ್ನು ನಿರ್ಮಲವಾಗಿಟ್ಟುಕೊಂಡಿರುವವನೂ ಆಗಿ ಯಾವಾಗಲೂ ಸಕಲಸ್ತ್ರೀಯರನ್ನೂ ದೇವತೆಯೆಂಬ ಭಾವನೆಯಿಂದ ಚಿಂತಿಸುವವನು, ನಿಶ್ಚಯವಾಗಿ ಹನ್ನೆರಡು ತಿಂಗಳುಗಳಲ್ಲಿ ಜ್ಞಾನಿಯಾಗಿ ಕವಿಯಾಗುವನು.

೧೦೫. ಸಾವಿರ ಆವರ್ತಿ ಈ ಮಂತ್ರದಿಂದ ಅಭಿಮಂತ್ರಿಸಿದ ನೀರನ್ನು ಪ್ರತಿದಿನವೂ ಕುಡಿಯುತ್ತಾ ಒಂದು ವರ್ಷ ಹಾಗೆಯೇ ಆಚರಿಸುವ ಮಂತ್ರಿಯು ಮಹಾಕವಿಯಾಗುವನು ; ಸಂದೇಹವಿಲ್ಲ.

೧೦೬-೧೦೭. ಎದೆಯ ಮಟ್ಟದ ನೀರಿನಲ್ಲಿ ನಿಂತು, ಸೂರ್ಯಮಂಡಲ ಸ್ಥಿತಳಾದ ದೇವಿಯನ್ನು ಧ್ಯಾನಿಸುತ್ತಾ ಪ್ರತಿದಿನವೂ ಮೂರು ಸಾವಿರದಂತೆ

ಲಭತೇ ಮಂಡಲಾತ್ಸಿದ್ಧಿಂ ನಾಚಾಮಸ್ತುತಿಮಾಂ ಭುವಿ |  
 ಸಲಾಶಬಿಲ್ವಕುಸುಮೈರ್ಜುಹುಯಾನ್ಮಧುರೋಕ್ಷಿತೈಃ || ೧೦೭ ||

ಸಮಿದ್ಭಿರ್ವಾ ತದುತ್ಥಾಭಿಯುಶಃ ಪ್ರಾಪ್ನೋತಿ ನಾಕ್ಷತೇಃ |  
 ರಾಜವೃಕ್ಷಸಮುದ್ಭೂತೈಃ ಪ್ರಸೂನೈರ್ಮಧುರಾಪ್ನುತೈಃ || ೧೦೮ ||

ತತ್ಸಮಿದ್ಭಿಶ್ಚ ಜುಹುಯಾತ್ಕವಿತ್ಸಮತುಲಂ ಲಭೇತ್ |  
 ಅಥ ಪ್ರವಕ್ಷ್ಯೇ ವಿಪ್ರೇಂದ್ರ ಸಾವಿತ್ರೀಂ ಬ್ರಹ್ಮಣಃ ಪ್ರಿಯಾಂ || ೧೦೯ ||

ಯಾನ್ ಸಮಾರಾಧ್ಯ ಸಸೃಜೇ ಬ್ರಹ್ಮಾ ಲೋಕಾಂಶ್ಚ ರಾಚೆರಾನ್ |  
 ಲಕ್ಷ್ಮೀ ಮಾಯಾ ಕಾಮಪೂರ್ವಾ ಸಾವಿತ್ರೀ ಜೀವಸಮನ್ವಿತಾ || ೧೧೦ ||

ಸ್ವಾಹಾಂತೋ ಮನುರಾಖ್ಯಾತಃ ಸಾವಿತ್ರಾ ವಸುವರ್ಣವಾನ್ |  
 ಋಷಿರ್ಬ್ರಹ್ಮಾಸ್ಯ ಗಾಯತ್ರೀ ಛಂದಃ ಪ್ರೋಕ್ತಂ ಚ ದೇವತಾ || ೧೧೧ ||

ಈ ಮಂತ್ರವನ್ನು ಒಂದು ಮಂಡಲಕಾಲ ಜಪಿಸುವವನು ಭೂಲೋಕದಲ್ಲಿ  
 ಅಸದೃಶವಾದ ವಾಕ್ಸಿದ್ಧಿಯನ್ನು ಪಡೆಯುವನು.

೧೦೭-೧೦೯. ಸಕ್ಕರೆ ಮುಂತಾದ ಮಧುರಪದಾರ್ಥ ಸಹಿತವಾದ  
 ಮುತ್ತುಗ ಬಿಲ್ವ ಪುಷ್ಪಗಳಿಂದ ಅಥವಾ ಮುತ್ತುಗ ಬಿಲ್ವ ಸಮಿತ್ತುಗಳಿಂದ  
 ಹೋಮಮಾಡಿದರೆ ನಾಗೀಶ್ವರನ ಯಶಸ್ಸನ್ನು ಹೊಂದುವನು, ಮಧುರಮಿಶ್ರ  
 ವಾದ ಕಕ್ಕೆಹೂವು ಅಥವಾ ಅದರ ಸಮಿತ್ತುಗಳಿಂದ ಹೋಮಮಾಡಿದರೆ ಅಸದೃಶ  
 ವಾದ ಕವಿತ್ವಶಕ್ತಿಯುಂಟಾಗುವುದು.

೧೦೯-೧೧೦. ಬ್ರಾಹ್ಮಣಶ್ರೇಷ್ಠನೇ! ಬ್ರಹ್ಮನಿಗೆ ಪ್ರಿಯಳಾದ ಸಾವಿ  
 ತ್ರಿಯ ಮಂತ್ರ ಮುಂತಾದ ವಿಧಾನವನ್ನು ಹೇಳುವೆನು. ಆ ಸಾವಿತ್ರಿಯನ್ನು  
 ಆರಾಧಿಸಿಯೇ ಬ್ರಹ್ಮನು ಚರಾಚರಲೋಕಗಳನ್ನು ಸೃಷ್ಟಿಸಿದನು.

೧೧೦-೧೧೨. “ ಶ್ರೀಂ ಹ್ರೀಂ ಕ್ಲೇಂ ಸಾವಿತ್ರೈಶ್ಚ ಸ್ವಾಹಾ ” ಎಂಬುದು  
 ಸಾವಿತ್ರಿಯ ಅಷ್ಟಾಕ್ಷರ ಮಂತ್ರವು.

ಸಾವಿತ್ರೀ ಸರ್ವದೇವಾನಾಂ ಸವಿತ್ರೀ ಪರಿಕೀರ್ತಿತಾ |

ಹೃದಂತಿಕೈರ್ಬ್ರಹ್ಮವಿಷ್ಣು ರುದ್ರೇಶ್ವರಸದಾಶಿವೈಃ

|| ೧೧೨ ||

ಸರ್ವಾತ್ಮನಾ ಚ ಜೀಯುಕ್ತೈರಂಗಾನಾಂ ಕಲ್ಪನಂ ಮತಂ |

ತಪ್ತಕಾಂಚನವರ್ಣಾಭಾಂ ಜ್ವಲಂತೀಂ ಬ್ರಹ್ಮತೇಜಸಾ

|| ೧೧೩ ||

ಗ್ರೀಷ್ಮಮಧ್ಯಾಹ್ನಮಾರ್ತಂಡ ಸಹಸ್ರಸಮವಿಗ್ರಹಾಂ |

ಈಷದ್ಧಾಸ್ಯಪ್ರಸನ್ನಾಸ್ಯಾಂ ರತ್ನಭೂಷಣಭೂಷಿತಾಂ

|| ೧೧೪ ||

ವಹ್ನಿತುದ್ಧಾಂತುಕಾಧಾನಾಂ ಭಕ್ತಾನುಗ್ರಹಕಾತರಾಂ |

ಸುಖದಾಂ ಮುಕ್ತಿದಾಂ ಚೈವ ಸರ್ವಸಂಪತ್ಪದಾಂ ಶಿವಾಂ

|| ೧೧೫ ||

ಈ ಮಂತ್ರಕ್ಕೆ ಬ್ರಹ್ಮನು ಋಷಿ. ಗಾಯತ್ರೀ ಛಂದಸ್ಸು. ಸಕಲ ದೇವತೆಗಳನ್ನೂ ಪ್ರಸವಿಸಿದ ಸಾವಿತ್ರಿಯೇ ದೇವತೆ ಎಂಬುದಾಗಿ ಉಕ್ತವಾಗಿದೆ.

೧೧೨-೧೧೩. “ ಬ್ರಹ್ಮಣೇ ನಮಃ, ವಿಷ್ಣವೇ ನಮಃ, ರುದ್ರಾಯ ನಮಃ, ಈಶ್ವರಾಯ ನಮಃ, ಸದಾಶಿವಾಯ ನಮಃ ” ಎಂಬ ಮಂತ್ರಗಳಿಂದ ಕ್ರಮವಾಗಿ ಹೃದಯಾದಿ ಪಂಚಾಂಗ ನ್ಯಾಸ ಮಾಡಬೇಕು.

೧೧೩-೧೧೬. ಧ್ಯಾನ : — ಕಾಯಿಸಿದ ಬಂಗಾರದ ವರ್ಣದಂತೆ ಕಾಂತಿಯುಳ್ಳ, ಬ್ರಹ್ಮತೇಜಸ್ವಿನಿಂದ ಹೊಳೆಯುತ್ತಿರುವ, ಗ್ರೀಷ್ಮಕಾಲದ ಮಧ್ಯಾಹ್ನ ಸಮಯದಲ್ಲಿನ ಸಾವಿರ ಸೂರ್ಯರಿಗೆ ಸಮಾನವಾದ ಶರೀರವುಳ್ಳ, ಮಂದಹಾಸದಿಂದ ಪ್ರಸನ್ನವಾದ ಮುಖವುಳ್ಳ ರತ್ನಖಚಿತವಾದ ಆಭರಣಗಳಿಂದಲಂಕಿತ

ವೇದಬೀಜಸ್ವರೂಪಾಂ ಚ ಧ್ಯಾಯೇದ್ವೇದಪ್ರಸೂಂ ಸತೀಂ |

ಧ್ಯಾತ್ವೈವಂ ಮಂಡಲೇ ವಿದ್ವಾನ್ ತ್ರಿಕೋಣೋಜ್ಜಲಕರ್ಣಕೇ || ೧೧೬ ||

ಸೌರೇ ಪೀಠೇ ಯಜೇದ್ವೇನೀಂ ದೀಪ್ತಾದಿನವಶಕ್ತಿಭಿಃ |

ಮೂಲಮಂತ್ರೇಣ ಕ್ಲೃಪ್ತಾಯಾಂ ಮೂರ್ತೌ ದೇವೀಂ ಪ್ರಪೂಜಯೇತ್ ||

ಕೋಣೇಷು ತ್ರಿಷು ಸಂಪೂಜ್ಯಾ ಬ್ರಾಹ್ಮ್ಯಾದ್ಯಾಃ ಶಕ್ತಯೋ ಬಹಿಃ |

ಆದಿತ್ಯಾದ್ಯಾಸ್ತತಃ ಪೂಜ್ಯಾ ಉಷಾದಿಸಹಿತಾಃ ಕ್ರಮಾತ್ || ೧೧೮ ||

ತತಃ ಷಡಂಗಾನ್ಯಭ್ಯರ್ಚ್ಯೇ ಕೇಸರೇಷು ಯಥಾ ವಿಧಿ |

ಪ್ರಹ್ಲಾದಿನೀಂ ಪ್ರಭಾಂ ಸಶ್ಚಾನ್ನಿತ್ಯಾಂ ವಿಶ್ವಂಭರಾಂ ಪುನಃ || ೧೧೯ ||

ಳಾದ, ಬೆಂಕಿಯಂತೆ ಪರಿಶುದ್ಧಳಾದ, ಗಿಳಿಗಾತ್ರಯಳಾದ, ಭಕ್ತರಿಗೆ ಅನುಗ್ರಹ ಮಾಡಬೇಕೆಂಬ ಕಾತರಣಿಯುಳ್ಳ, ಸುಖಪ್ರದಳು, ಮುಕ್ತಿಪ್ರದಳು ಮತ್ತು ಶುಭ ಕಾರಣಿಯು, ವೇದಬೀಜಸ್ವರೂಪಳು ಮತ್ತು ವೇದವ್ಯಂಜಕಳೂ ಆದ ಸತೀ ಮಣಿಯನ್ನು ಧ್ಯಾನಿಸಬೇಕು.

೧೧೬-೧೧೭. ಈ ರೀತಿಯಾಗಿ ಜ್ಞಾನಿಯು ತ್ರಿಕೋಣದಿಂದ ವಿರಾಜಿಸುತ್ತಿರುವ ಕೋಶವುಳ್ಳ ಮಂಡಲದಲ್ಲಿ ಧ್ಯಾನಿಸಿ, ಸೌರಪೀಠದಲ್ಲಿ ದೇವಿಯನ್ನು ದೀಪ್ತಾ ಮುಂತಾದ ನವಶಕ್ತಿಗಳೊಡನೆ ಮೂಲಮಂತ್ರದಿಂದ ಕಲ್ಪಿಸಲ್ಪಟ್ಟ ಆ ಮೂರ್ತಿಯಲ್ಲಿ ಪೂಜಿಸಬೇಕು.

೧೧೮. ಮೂರು ಕೋಣಗಳಲ್ಲಿ ಬ್ರಾಹ್ಮೀ ಮುಂತಾದ ಶಕ್ತಿಗಳನ್ನು ಪೂಜಿಸಬೇಕು. ಹೊರಭಾಗದಲ್ಲಿ ಉಷಾದಿಗಳಿಂದ ಸಹಿತರಾದ ಆದಿತ್ಯಾದಿಗಳನ್ನು ಕ್ರಮವಾಗಿ ಪೂಜಿಸಬೇಕು.

೧೧೯-೧೨೦. ತರುವಾಯ ವಿಧ್ಯುಕ್ತರೀತಿಯಿಂದ ಕೇಸರಗಳಲ್ಲಿ ಷಡಂಗ



ವಿಲಾಸಿನೀ ಪ್ರಭಾವತ್ಯಾ ಜಯಾಂ ಶಾಂತಾಂ ಯಜೇತ್ ಪುನಃ |  
ಕಾಂತಿಂ ದುರ್ಗಾಸರಸ್ವತ್ಯಾ ವಿದ್ಯಾರೂಪಾಂ ತತಃ ಸರಂ || ೧೨೦ ||

ವಿಶಾಲಸಂಜ್ಞಿತಾಮಿಶಾಂ ನ್ಯಾಸಿನೀಂ ವಿಮಲಾಂ ಯಜೇತ್ |  
ತನೋಪಹಾರಿಣೀಂ ಸೂಕ್ಷ್ಮಾಂ ವಿಶ್ವಯೋನಿಂ ಜಯಾನಹಾಂ || ೧೨೧ ||

ಸದ್ಮಾಲಯಾಂ ಸರಾಂ ಶೋಭಾಂ ಬ್ರಹ್ಮರೂಪಾಂ ತತೋರ್ಚಯೇತ್ |  
ಬ್ರಾಹ್ಮ್ಯಾದ್ಯಾಃ ಶಾರಣಾ ಬಾಹ್ಯೇ ಪ್ರಾಜಯೇತ್ಪ್ರೋಕ್ತಲಕ್ಷಣಾಃ ||೧೨೨||

ತತೋಭ್ಯರ್ಚಿದ್ಗ್ರಹಾನ್ ಬಾಹ್ಯೇ ಶಕ್ರಾದ್ಯಾನಾಯುಧ್ಯಃ ಸಹ |  
ಇತ್ಥಮಾವರಣೈರ್ದೇವೀಂ ದಶಭಿಃ ಪರಿಪೂಜಯೇತ್ || ೧೨೩ ||

ಗಳನ್ನು ಪೂಜಿಸಿ. ಅನಂತರ ಪುಹ್ಲಾದಿನೀ, ಪ್ರಭಾ, ನಿತ್ಯಾ, ವಿಶ್ವಂಭರಾ, ವಿಲಾಸಿನೀ, ಪ್ರಭಾವತಿ, ಜಯಾ, ಶಾಂತಾ ಇವರನ್ನು ಪೂಜಿಸಬೇಕು.

೧೨೦-೧೨೧, ಪುನಃ ಕಾಂತಿ, ದುರ್ಗಾ, ಸರಸ್ವತೀ, ವಿದ್ಯಾರೂಪಾ, ವಿಶಾಲನಾಮಕಳಾದ ಈಶ್ವರೀ, ವ್ಯಾಸಕಳಾದ ವಿಮಲಾ ಇವರನ್ನು ಪೂಜಿಸಬೇಕು.

೧೨೧-೧೨೨. ತನೋನಾಶಕಳು, ಸೂಕ್ಷ್ಮರೂಪಿಣಿಯು, ಜಗತ್ಕಾರಣಳು, ಜಯಪ್ರದಳು, ಉತ್ಕೃಷ್ಟ ತೇಜೋಮಯಳೂ ಆದ ಬ್ರಹ್ಮರೂಪಿಣಿಯನ್ನು ಪೂಜಿಸಬೇಕು,

೧೨೨-೧೨೩. ಉಕ್ತ ಲಕ್ಷಣಯುಕ್ತರಾದ ಬ್ರಾಹ್ಮೀ ಮುಂತಾದ ಶಕ್ತಿಗಳನ್ನು ಬಾಹ್ಯದಲ್ಲಿ ಪೂಜಿಸಬೇಕು. ಅನಂತರ ಬಾಹ್ಯದಲ್ಲಿ ಗ್ರಹಗಳನ್ನೂ, ಆಯುಧಸಹಿತರಾದ ಇಂದ್ರಾದಿಗಳನ್ನೂ ಪೂಜಿಸಬೇಕು. ಈ ರೀತಿ ಹತ್ತು ಆವರಣಗಳಿಂದ ದೇವಿಯನ್ನು ಪೂಜಿಸಬೇಕು.

ಅಷ್ಟಲಕ್ಷಂ ಜಪೇನ್ಮಂತ್ರಂ ತತ್ಸಹಸ್ರಂ ಜುನೇತ್ತಿಲೈಃ |  
 ಸರ್ವಪಾಪವಿನಿರ್ಮುಕ್ತೋ ದೀರ್ಘಮಾಯುಃ ಸ ವಿಂದತಿ || ೧೨೪ ||

ಅರುಣಾಚ್ಚೈಸ್ತ್ರಿಮಧ್ವಕ್ಶೈರ್ಜುಹುಯಾದಯುತಂ ತತಃ |  
 ಮಹಾಲಕ್ಷ್ಮೀರ್ಭವೇತ್ತಸ್ಯ ಷಣ್ಮಾಸಾನ್ನಾತ್ರ ಸಂಶಯಃ || ೧೨೫ ||

ಬ್ರಹ್ಮವೃಕ್ಷಪ್ರಸೂನೈಸ್ತು ಜುಹುಯಾದ್ಬ್ರಹ್ಮತೇಜಸೇ |  
 ಬಹುನಾ ಕಿಮಿಹೋಕ್ತೇನ ಯಥಾವತ್ಸಾಧಿತಾ ಸತೀ || ೧೨೬ ||

ಸಾಧಕಾನಾಮಿಯಂ ವಿದ್ಯಾ ಭವೇತ್ಕಾಮದುಘಾ ಮುನೇ |  
 ಅಥ ತೇ ಸಂಪ್ರವಕ್ಷ್ಯಾಮಿ ರಹಸ್ಯಂ ಪರಮಾದ್ಭುತಂ || ೧೨೭ ||

ಸಾವಿತ್ರೀಪಂಜರಂ ನಾಮ ಸರ್ವರಕ್ಷಾಕರಂ ನೃಣಾಂ |  
 ವ್ಯೋಮಕೇಶಾಲಕಾಸಕ್ತಾಂ ಸುಕಿರೀಟವಿರಾಜಿತಾಂ || ೧೨೮ ||

೧೨೪. ಈ ಮಂತ್ರವನ್ನು ಎಂಟುಲಕ್ಷ ಜಪಿಸಿ ಎಳ್ಳಿನಿಂದ ಎಂಟು ಸಾವಿರ ಹೋಮಮಾಡಿದರೆ ಸಕಲಪಾಪಗಳನ್ನೂ ಕಳೆದುಕೊಂಡು ದೀರ್ಘಾಯುಸ್ಸನ್ನು ಹೊಂದುವನು.

೧೨೫. ಸಕ್ಕರೆ, ತುಪ್ಪ, ಜೇನುತುಪ್ಪಗಳಿಂದ ಸಹಿತವಾದ ಕೆಂಪು ಕಮಲ ಪುಷ್ಪಗಳಿಂದ ಪ್ರತಿದಿನವೂ ಹತ್ತು ಸಾವಿರ ಹೋಮಮಾಡುವವನಿಗೆ ಆರು ತಿಂಗಳಿನಲ್ಲಿ ಮಹಾಲಕ್ಷ್ಮಿಯ ಅನುಗ್ರಹದಿಂದ ಮಹದೈಶ್ವರ್ಯವು ಲಭಿಸುವುದು ; ಸಂದೇಹವಿಲ್ಲ.

೧೨೬-೧೨೭. ಬ್ರಹ್ಮತೇಜಸ್ಸನ್ನು ಬಯಸುವವನು ಹೂವರಸೇ ಹೂವುಗಳಿಂದ ಹೋಮ ಮಾಡಬೇಕು. ಹೆಚ್ಚು ಹೇಳಿದ್ದರಿಂದೇನು ? ಈ ವಿದ್ಯೆಯನ್ನು ವಿಧಾನೋಕ್ತ ಪ್ರಕಾರವಾಗಿ ಅನುಷ್ಠಾನ ಮಾಡಿದರೆ ಅಂತಹವರಿಗೆ ಈ ವಿದ್ಯೆಯು ಸಕಲೇಷ್ಟಾರ್ಥಗಳನ್ನೂ ಕೊಡುವುದು.

೧೨೮-೧೨೯. ಈಗ ಮನುಷ್ಯರಿಗೆ ಸಕಲರಕ್ಷಾಕರವಾದ ಸಾವಿತ್ರೀ ಪಂಜರವೆಂಬ ಅತ್ಯಂತ ಅಶ್ಚರ್ಯಕರವಾದ ರಹಸ್ಯವನ್ನು ನಿನಗೆ ಹೇಳುವೆನು.

ಮೇಘಭೃಕುಟಿಲಾಕ್ರಾಂತಾಂ ವಿಧಿವಿಷ್ಣುಶಿವಾನನಾಂ |  
 ಗುರುಭಾಗವಕರ್ಣಾಂತಾಂ ಸೋಮಸೂರ್ಯಾಗ್ನಿಲೋಚನಾಂ || ೧೨೯ ||

ಇಡಾಪಿಂಗಲಿಕಾಸೂಕ್ಷ್ಮಾವಾಯುನಾಸಾಪುಟಾನ್ವಿತಾಂ |  
 ಸಂಧ್ಯಾದ್ವಿಜೋಷ್ಯಪುಟಿತಾಂ ಲಸದ್ವಾಗುಪಜಿಹ್ವಿಕಾಂ || ೧೩೦ ||

ಸಂಧ್ಯಾಸೂರ್ಯಮಣಿಗ್ರೀವಾಂ ಮರುದ್ಭಾಹುಸಮನ್ವಿತಾಂ |  
 ಪರ್ಜನ್ಯಹೃದಯಾಸಕ್ತಾಂ ವಸ್ವಾಖ್ಯಪ್ರತಿಮಂಡಲಾಂ || ೧೩೧ ||

ಆಕಾಶೋದರವಿಭ್ರಾಂತಾಂ ನಾಭ್ಯನಾಂತರವೀಥಿಕಾಂ |  
 ಪ್ರಜಾಪತ್ಯಾಖ್ಯಜಘನಾಂ ಕಟೀಂದ್ರಾಣೇಸಮಾಶ್ರಿತಾಂ || ೧೩೨ ||

ಊರ್ವೋರ್ಮಲಯಮೇರುಭ್ಯಾಂ ಶೋಭಮಾನಾಂ ಸರಿದ್ವರಾಂ |  
 ಸುಜಾನುಜಹ್ನುಕುಶಿಕಾಂ ನೈಶ್ವದೇನಾಖ್ಯಸಂಜ್ಞಿಕಾಂ || ೧೩೩ ||

೧೨೮-೧೩೪. ಆಕಾಶದಂತೆ ವಿಸ್ತೃತವಾದ ಕೇಶವುಳ್ಳ ಸ್ವಾಮಿಯ ಮುಂಗುರುಳುಗಳಲ್ಲಾ ಸಕ್ತಳಾಗಿರುವ, ಸಮೀಚೀನ ಕಿರೀಟದಿಂದ ವಿರಾಜವಾನಳೂ, ಮೇಘದಂತೆ ದಟ್ಟವಾದ ಹುಬ್ಬುಗಂಟು, ಬ್ರಹ್ಮವಿಷ್ಣು ಈಶ್ವರರೆಂಬ ಮುಖ, ಗುರು ಶುಕ್ರರೆಂಬ ಕರ್ಣಾಂತ, ಮತ್ತು ಚಂದ್ರ ಸೂರ್ಯ ಅಗ್ನಿಗಳೆಂಬ ನೇತ್ರ ಇವುಗಳನ್ನುಳ್ಳವಳು, ಇಡಾ, ಪಿಂಗಲಿಕಾ, ಸೂಕ್ಷ್ಮವೆಂಬ ನಾಡಿಗಳ ವಾಯುವಿನಿಂದ ಯುಕ್ತವಾದ ಮೂಗಿನ ರಂಧ್ರಗಳುಳ್ಳವಳು, ಸಂಧ್ಯಾಕಾಲದ ಸೂರ್ಯನಂತೆ ಕೆಂಪಾಗಿರುವ ಹಲ್ಲು ತುಟಿಗಳಿಂದ ಕೂಡಿರುವವಳು, ಪ್ರಕಾಶಮಾನವಾದ ವಾಗಿಂದ್ರಿಯದಿಂದ ಸಹಿತವಾದ ಕಿರುನಾಲಿಗೆಯುಳ್ಳವಳು, ಸಂಧ್ಯಾಕಾಲದ ಸೂರ್ಯನಂತೆ ಹೊಳೆಯುತ್ತಿರುವ ಮಣಿಯೋಪಾದಿಯಲ್ಲಿರುವ ಕುತ್ತಿಗೆಯುಳ್ಳವಳು, ವಾಯುವೆಂಬ ಬಾಹುಯುಕ್ತಳು, ಪರ್ಜನ್ಯವೆಂಬ ಹೃದಯದಲ್ಲಿ ಆಸಕ್ತಳು, ವಸುವೆಂಬ ಪ್ರತಿಮಂಡಲವುಳ್ಳವಳು, ಆಕಾಶವೆಂಬ ಉದರವನ್ನು ಧರಿಸಿರುವವಳು, ನಾಭಿಯ ಒಳಭಾಗದಲ್ಲಿ ಮಾರ್ಗವುಳ್ಳವಳು, ಪ್ರಾಜಾಪತ್ಯವೆಂಬ ಜಘನವುಳ್ಳವಳು, ಸೊಂಟವೆಂಬ ಶಚೀದೇವಿಯಿಂದ ಆಶ್ರಿತಳು, ತೊಡೆಗಳಲ್ಲಿ ಮಲಯ ಮೇರು ಪರ್ವತಗಳಿಂದ ಶೋಭಿಸುತ್ತಿರುವವಳು, ಉತ್ತಮ

ಪಾದಾಂಘ್ರಿನಖಲೋಮಾಖ್ಯಭೂನಾಗದ್ವಮಲಕ್ಷಿತಾಂ |  
ಗ್ರಹರಾಶ್ಯಕ್ಷಯೋಗಾದಿಮೂರ್ತಾವಯವಸಂಜ್ಞಿಕಾಂ || ೧೩೪ ||

ತಿಥಿಮಾಸತುರ್ಪಕ್ಷಾಖ್ಯೈಃ ಸಂಕೇತನಿಮಿಷಾತ್ಮಿಕಾಂ |  
ಮಾಯಾಕಲ್ಪಿತವೈಚಿತ್ರ್ಯ ಸಂಧ್ಯಾಖ್ಯಚ್ಛದನಾವೃತಾಂ || ೧೩೫ ||

ಜ್ವಲತ್ಕಾಲಾನಲಪ್ರಖ್ಯಾಂ ತಡಿತ್ಕೋಟಿಸಮಪ್ರಭಾಂ |  
ಕೋಟಿಸೂರ್ಯಪ್ರತೀಕಾಶಾಂ ಶಶಿಕೋಟಿಸುಶೀತಲಾಂ || ೧೩೬ ||

ಸುಧಾಮಂಡಲಮಧ್ಯಸ್ಥಾಂ ಸಾಂದ್ರಾನಂದಾಮೃತಾತ್ಮಿಕಾಂ |  
ವಾಗತೀತಾಂ ಮನೋಗಮ್ಯಾಂ ವರಡಾಂ ವೇದಮಾತರಂ || ೧೩೭ ||

ಚರಾಚರಮಯಾಂ ನಿತ್ಯಾಂ ಬ್ರಹ್ಮಾಕ್ಷರಸಮನ್ವಿತಾಂ |  
ಧ್ಯಾತ್ವಾ ಸ್ವಾತ್ಮಾವಿಭೇದೇನ ಸಾವಿತ್ರೀಪಂಜರಂ ನ್ಯಸೇತ್ || ೧೩೮ ||

ನದಿಯ ರೂಪದಲ್ಲಿ ಪುನಹಿಸುತ್ತಿರುವವಳು, ಸಮಾಚೀನಮೋಣಕಾಲೆಂಬ ಗಂಗೆಯ ದ್ವೀಪವುಳ್ಳವಳು, ವೈಶ್ವದೇವ ನಾಮಕಳು, ಪಾದ ಉಗುರು ರೋಮುಗಳೆಂಬ ಭೂ ನಾಗ ದ್ವಮಲಕ್ಷಣಯುಕ್ತಳು, ಗ್ರಹ, ರಾಶಿ, ನಕ್ಷತ್ರ ಯೋಗ, ಮುಂತಾದ ಮೂರ್ತಾವಯವ ಸಂಜ್ಞೆಯುಳ್ಳವಳು, ತಿಥಿ ಮಾಸ ಋತು ಪಕ್ಷಗಳೆಂಬ ಸಂಕೇತನಿಮಿಷಾತ್ಮಕಳು, ಮಾಯಾ ಶಕ್ತಿ ನಿರ್ಮಿತ ವಿಲಕ್ಷಣ ಸಂಧ್ಯೆಯೆಂಬ ಆವರಣದಿಂದಾಚ್ಛಾದಿತಳು, ಜಾಜ್ವಲ್ಯಮಾನವಾದ ಪ್ರಳಯಕಾಲದ ಅಗ್ನಿಯಂತೆ ಪ್ರಕಾಶಮಾನಳು, ಕೋಟ್ಯಂತರ ಮಿಂಚುಗಳಿಗೆ ಸಮಾನವಾದ ಕಾಂತಿಯುಕ್ತಳು, ಕೋಟಿಸೂರ್ಯರಂತೆ ಹೊಳೆಯುತ್ತಿರುವವಳು, ಕೋಟಿ ಚಂದ್ರರಂತೆ ಅತ್ಯಂತ ಶೀತಲಳು, ಅಮೃತರಾಶಿಯ ಮಧ್ಯದಲ್ಲಿರುವವಳು, ನಿರ್ದುಃಖಾನಂದವೆಂಬ ಅಮೃತಸ್ಪಂದೂಪಳು, ವಾಕ್ಕು, ಮನಸ್ಸುಗಳಿಗೆ ಅಗೋಚರಳು, ವರಪ್ರದಳು, ವೇದಮಾತೆಯು, ಚರಾಚರಪ್ರಧಾನಳು, ನಿತ್ಯಳು ಮತ್ತು ಅಕ್ಷರ ಶಬ್ದವಾಚ್ಯನಾದ ಬ್ರಹ್ಮನಿಂದ ಕೂಡಿರುವವಳೂ ಆಗಿರುವ ದೇವಿಯನ್ನು ಸ್ವಾತ್ಮದೇವ್ಯಭಿನ್ನಳೆಂದು ಧ್ಯಾನಿಸಿ ಸಾವಿತ್ರೀಪಂಜರವನ್ನು ನ್ಯಾಸಮಾಡಬೇಕು.

ಪಂಜರಸ್ಯ ಋಷಿಃ ಸೋಹಂ ಛಂದೋ ವಿಕೃತಿರುಚ್ಯತೇ |

ದೇವತಾ ಚ ಪರೋ ಹಂಸಃ ಪರಬ್ರಹ್ಮಾದಿದೇವತಾ

|| ೧೩೯ ||

ಧರ್ಮಾರ್ಥಕಾಮನೋಕ್ಷಾಪ್ತೈಃ ವಿನಿಯೋಗ ಉದಾಹೃತಃ |

ಷಡಂಗದೇವತಾಮಂತ್ರೈರಂಗನ್ಯಾಸಂ ಸಮಾಚರೇತ್

|| ೧೪೦ ||

ತ್ರಿಧಾ ಮೂಲೇನ ಮೇಧಾವೀ ನ್ಯಾಸಕಂ ಹಿ ಸಮಾಚರೇತ್ |

ಪೂರ್ವೋಕ್ತಾಂ ದೇವತಾಂ ಧ್ಯಾಯೇತ್ಸಾಕಾರಾಂ ಗುಣಸಂಯುತಾಂ ||

ತ್ರಿಪದಾ ಹರಿಜಾ ಪೂರ್ವಮುಖೀ ಬ್ರಹ್ಮಾಸ್ತ್ರಸಂಜ್ಞಿಕಾ |

ಚತುರ್ವಿಂಶತಿತ್ವಾಧ್ಯಾ ಸಾತು ಪ್ರಾಚೀಂ ದಿಶಂ ಮಮ

|| ೧೪೧ ||

೧೩೯. ಈ ಪಂಜರಕ್ಕೆ ಸೋಹಂ ಪದವಾಚ್ಯನೇ ಋಷಿ. ವಿಕೃತಿ ಛಂದಸ್ಸು. ಆದಿ ದೇ ವತೆಯೂ, ಉತ್ತಮನೂ, ಪರಬ್ರಹ್ಮಸ್ವರೂಪನೂ ಆದ ಹಂಸನೇ ದೇವತೆ.

೧೪೦. ಈ ಪಂಜರವನ್ನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಕ್ಕಾಗಿ ಆಚರಿಸಬೇಕೆಂದು ಉಕ್ತವಾಗಿದೆ. ಷಡಂಗ ದೇವತಾ ಮಂತ್ರಗಳಿಂದ ಅಂಗನ್ಯಾಸ ಮಾಡಬೇಕು.

೧೪೧. ಜ್ಞಾನಿಯು ಮೂಲಮಂತ್ರದಿಂದ ಮೂರುಬಾರಿ ಸರ್ವಾಂಗ ನ್ಯಾಸಮಾಡಬೇಕು. ಆಕಾರಗುಣಸಹಿತಳಾಗಿ ಪೂರ್ವೋಕ್ತದೇವತೆಯನ್ನು ಧ್ಯಾನಿಸಬೇಕು.

೧೪೨. ಮೂರು ಪಾದಗಳುಳ್ಳವಳೂ, ಹರಿಯಿಂದುತ್ಪನ್ನಳೂ, ಪೂರ್ವ ದಿಕ್ಕಿಗೆ ಅಭಿಮುಖವಾಗಿರುವವಳೂ, ಬ್ರಹ್ಮಾಸ್ತ್ರನಾಮಕಳೂ ಮತ್ತು ಇಷ್ಟತ್ತು ನಾಲ್ಕು ತತ್ಪೋಷೇತಳೂ ಆಗಿರುವ ದೇವಿಯು ನನ್ನನ್ನು ಪೂರ್ವದಿಕ್ಕಿನಿಂದ ರಕ್ಷಿಸಲಿ.

ಚತುಷ್ಟದಾ ಬ್ರಹ್ಮದಂಡಾ ಬ್ರಹ್ಮಾಣೇ ದಕ್ಷಿಣಾನನಾ |  
ಷಡ್ವಿಂಶತ್ತತ್ಸಸಂಯುಕ್ತಾ ಸಾತು ನೇ ದಕ್ಷಿಣಾಂ ದಿಶಂ || ೧೪೩ ||

ಪ್ರತ್ಯಜ್ಞುಖೀ ಸಂಚಪದೀ ಸಂಚಾಶತ್ತತ್ಸರೂಪಿಣೇ |  
ಸಾತು ಪ್ರತೀಚೀಮನಿಶಂ ಮಮ ಬ್ರಹ್ಮಶಿರೋಂಕಿತಾ || ೧೪೪ ||

ಸೌಮ್ಯಾಸ್ಯಾ ಬ್ರಹ್ಮತುರ್ಯಾಥ್ಯಾ ಸಾಧರ್ನಾಂಗಿರಸಾತ್ಮಿಕಾ |  
ಉದೀಚೀಂ ಷಟ್ಪದಾ ಸಾತು ಷಷ್ಟಿತತ್ಸಕಲಾತ್ಮಿಕಾ || ೧೪೫ ||

ಸಂಚಾಶದ್ವರ್ಣರಚಿತಾ ನವಸಾದಾ ಶತಾಕ್ಷರೀ |  
ವ್ಯೋಮಾ ಸಂಪಾತು ನೇವೋರ್ಧ್ವಂ ಶಿರೋ ನೇದಾಂತಸಂಸ್ಥಿತಾ ||೧೪೬||

೧೪೩. ನಾಲ್ಕು ಪಾದಗಳುಳ್ಳವಳು, ಬ್ರಹ್ಮದಂಡಧಾರಿಣಿಯು, ಬ್ರಹ್ಮ ಪತ್ನಿಯು, ದಕ್ಷಿಣದಿಕ್ಕಿಗೆ ಮುಖವನ್ನಿಟ್ಟಿರುವವಳು ಮತ್ತು ಇಪ್ಪತ್ತಾರು ತತ್ವ ಸಹಿತಳೂ ಆದ ದೇವಿಯು ದಕ್ಷಿಣದಿಕ್ಕಿನಿಂದ ಬರಬಹುದಾದ ವಿಪತ್ತುಗಳಿಂದ ನನ್ನನ್ನು ಕಾಪಾಡಲಿ.

೧೪೪. ಪಶ್ಚಿಮಾಭಿಮುಖಳೂ, ಐದು ಪಾದಗಳುಳ್ಳವಳೂ, ಇಪ್ಪತ್ತೈದು ತತ್ವರೂಪಿಣಿಯು ಮತ್ತು ಬ್ರಹ್ಮಶಿರೋಲಕ್ಷಿತಳೂ ಆದ ದೇವಿಯು ನನ್ನನ್ನು ಪಶ್ಚಿಮ ದಿಕ್ಕಿನ ವಿಪತ್ತುಗಳಿಂದ ಪಾರುಮಾಡಲಿ.

೧೪೫. ಉತ್ತರಾಭಿಮುಖಳು, ತುರ್ಯನಾಮಕ ಬ್ರಹ್ಮಸಹಿತಳು, ಅರ್ಧನಾರ್ಗೀರಸಾಂತರ್ಗತಳು, ಆರು ಪಾದಗಳುಳ್ಳವಳು ಮತ್ತು ಅರವತ್ತು ತತ್ವ ಕಲಾಭಿಮಾನಿನಿಯೂ ಆದ ದೇವಿಯು ಉತ್ತರ ದಿಕ್ಕಿನ ವಿಪತ್ತುಗಳಿಂದ ನನ್ನನ್ನು ಕಾಪಾಡಲಿ.

೧೪೬. ಐವತ್ತು ಅಕ್ಷರಗಳಿಂದ ರಚಿತವಾದ ಒಂಬತ್ತು ಪಾದ ಮತ್ತು ನೂರು ಅಕ್ಷರಗಳಿಂದ ಕೂಡಿದ, ವೇದಾಂತನಿಷ್ಠವಾದ ಶಿರಸ್ಸೆಂಬ ವ್ಯೋಮಾಖ್ಯ ದೇವತೆಯು ಊರ್ಧ್ವದಿಕ್ಕಿನಿಂದ ವಿಪತ್ತು ಬರದಂತೆ ಕಾಪಾಡಲಿ.

ವಿದ್ಯುನ್ನಿಭಾ ಬ್ರಹ್ಮಸಂಧ್ಯಾ ಮೃಗಾರೂಢಾ ಚತುರ್ಭುಜಾ |  
ಚಾಪೇಷುಚರ್ಮಾಸಿಧರಾ ಸಾತು ಮೇ ಸಾವಕೀಂ ದಿಶಂ || ೧೪೭ ||

ಬ್ರಾಹ್ಮೀ ಕುಮಾರೀ ಗಾಯತ್ರೀ ರಕ್ತಾಂಗೀ ಹಂಸವಾಹಿನೀ |  
ಬಿಭ್ರತ್ಕಮಂಡಲಂ ಚಾಕ್ಷಂ ಸ್ತುಕ್ಸ್ತುನೌ ಸಾತು ನೈಋತಿಂ || ೧೪೮ ||

ಶುಕ್ಲವರ್ಣಾ ಚ ಸಾವಿತ್ರೀ ಯುವತೀ ವೃಷವಾಹನಾ |  
ಕಪಾಲಶೂಲಕಾಕ್ಷಸ್ತ್ರಗ್ಧಾರಿಣೀ ಸಾತು ವಾಯುವೀಂ || ೧೪೯ ||

ಶ್ಯಾಮಾ ಸರಸ್ವತೀ ವೃದ್ಧಾ ನೈಷ್ಠವೀ ಗರುಡಾಸನಾ |  
ಶಂಖಚಕ್ರಾಭಯಕರಾ ಸಾತು ಶೈವೀಂ ದಿಶಂ ಮಮ || ೧೫೦ ||

೧೪೭. ಮಿಂಚಿಗೆ ಸಮಾನಳು, ಬ್ರಹ್ಮಸಂಧ್ಯೆಯು, ಜಿಂಕೆಯ ಮೇಲೆ ಕುಳಿತಿರುವವಳು, ನಾಲ್ಕು ಭುಜಗಳುಳ್ಳವಳು ಮತ್ತು ಧನುರ್ಬಾಣಚರ್ಮ ಖಡ್ಗಗಳನ್ನು ಧರಿಸಿರುವವಳೂ ಆದ ದೇವಿಯು ನನ್ನ ಆಗ್ನೇಯ ದಿಕ್ಕನ್ನು ರಕ್ಷಿಸಲಿ.

೧೪೮. ಬ್ರಹ್ಮನಿರ್ಮಿತಳು, ಕುಮಾರಿಕೆಯು, ಕೆಂಪು ಬಣ್ಣದ ಅವಯವ ವುಳ್ಳವಳು, ಹಂಸವೆಂಬ ವಾಹನಯುಕ್ತಳು ಮತ್ತು ಕಮಂಡಲು, ಜಪಮಾಲೆ, ಸ್ತುಕ್, ಸ್ತುವಗಳನ್ನು ಧರಿಸಿರುವವಳೂ ಆದ ಗಾಯತ್ರೀ ದೇವಿಯು ನೈರುತ್ಯ ದಿಕ್ಕಿನಲ್ಲಿ ರಕ್ಷಿಸಲಿ.

೧೪೯. ಬೆಳ್ಳಗಿರುವ, ಯೌವನವುಳ್ಳ, ಎತ್ತಿನ ಮೇಲೆ ಕುಳಿತಿರುವ, ಕಪಾಲ, ಶೂಲ, ಚರ್ಮ, ಹಾರಗಳನ್ನು ಧರಿಸಿರುವ ಸಾವಿತ್ರೀ ದೇವಿಯು ವಾಯವ್ಯದಿಕ್ಕಿನಲ್ಲಿ ರಕ್ಷಿಸಲಿ.

೧೫೦. ಶ್ಯಾಮ ಬಣ್ಣದವಳು, ಮುದುಕಿಯು, ವಿಷ್ಣುಶಕ್ತಿಯು, ಗರುಡವಾಹನಳು ಮತ್ತು ಶಂಖ, ಚಕ್ರ, ಅಭಯ ಮುದ್ರೆಗಳನ್ನು ಕೈಯಲ್ಲಿ ಧರಿಸಿರುವವಳೂ ಆದ ಸರಸ್ವತೀದೇವಿಯು ನನ್ನನ್ನು ಈಶಾನ್ಯದಿಕ್ಕಿನಲ್ಲಿ ಕಾಪಾಡಲಿ.

ಚತುರ್ಭುಜಾ ದೇವಮಾತಾ ಗೌರಾಂಗೀ ಸಿಂಹನಾಹನಾ |  
ವರಾಭಯಖಡ್ಗ ಚರ್ಮಭುಜಾ ಸಾತ್ವಧರಾಂ ದಿಶಂ || ೧೫೧ ||

ತತ್ತತ್ಪಾರ್ಶ್ವೇ ಸ್ಥಿತಾಃ ಸ್ವಸ್ವವಾಹನಾಯುಧಭೂಷಣಾಃ |  
ಸ್ವಸ್ವದಿಕ್ಷು ಸ್ಥಿತಾಃ ಸಾಂತು ಗ್ರಹಶಕ್ತ್ಯಂಗಸಂಯುತಾಃ || ೧೫೨ ||

ಮಂತ್ರಾಧಿದೇವತಾರೂಪಾ ಮುದ್ರಾಧಿಷ್ಠಾತ್ಯದೇವತಾಃ |  
ನ್ಯಾಪಕಶ್ವೇನ ಸಾಂತ್ವಸ್ಮಾನಾಸಾದತಲಮಸ್ತಕಂ || ೧೫೩ ||

ಇದಂ ತೇ ಕಥಿತಂ ಸತ್ಯಂ ಸಾವಿತ್ರೀಪಂಜರಂ ಮಯಾ |  
ಸಂಧಯೋಃ ಪ್ರತ್ಯಹಂ ಭಕ್ತ್ಯಾ ಜಪಕಾಲೇ ವಿಶೇಷತಃ || ೧೫೪ ||

೧೫೧. ನಾಲ್ಕು ಭುಜಗಳುಳ್ಳವಳು, ದೇವಮಾತೆಯು, ಹಳದಿ ಬಣ್ಣದ ಅವಯವುಳ್ಳವಳು, ಸಿಂಹನಾಹನಳು ಮತ್ತು ವರ, ಅಭಯಮುದ್ರೆ, ಖಡ್ಗ, ಚರ್ಮಗಳನ್ನು ಹಸ್ತದಲ್ಲಿ ಧರಿಸಿರುವವಳೂ ಆದ ದೇವಿಯು ನನ್ನ ಅಧೀನ ದಿಕ್ಕನ್ನು ಕಾಪಾಡಲಿ.

೧೫೨. ಆಯಾಯಾ ಪಾರ್ಶ್ವಗಳಲ್ಲಿರುವ, ತಮ್ಮ ತಮ್ಮ ವಾಹನ ಆಯುಧಾಲಂಕಾರಗಳಿಂದ ಸಹಿತರಾದ, ಗ್ರಹಶಕ್ತಿಗಳೆಂಬ ಅಂಗಗಳಿಂದ ಕೂಡಿರುವ ದೇವತೆಗಳು ತಮ್ಮ ತಮ್ಮ ದಿಕ್ಕುಗಳಲ್ಲಿದ್ದು ನನ್ನನ್ನು ರಕ್ಷಿಸಲಿ.

೧೫೩. ಮಂತ್ರಪ್ರತಿಪಾದ್ಯರು, ಮುದ್ರಾಧಿಷ್ಠಾನರೂ ಆದ ದೇವತೆಗಳು ನಮ್ಮನ್ನು ಪಾದದಿಂದ ತಲೆಯವರೆಗೂ ಸರ್ವಾಂಗಗಳಲ್ಲಿಯೂ ರಕ್ಷಿಸಲಿ.

೧೫೪-೧೫೫. ಈ ಸತ್ಯವಾದ ಸಾವಿತ್ರೀ ಪಂಜರವು ನನ್ನಿಂದ ನಿನಗಾಗಿ ಉಕ್ತವಾಗಿದೆ. ಭುಕ್ತಿ ಮುಕ್ತಿಗಳನ್ನು ಬಯಸುವವನು, ಬೆಳಗ್ಗೆ ಮಧ್ಯಾಹ್ನ ಸಂಧ್ಯಾಕಾಲಗಳಲ್ಲಿ ಪ್ರತಿದಿನವೂ ಭಕ್ತಿಪೂರ್ವಕವಾಗಿ ಇದನ್ನು ಪಠನೆಮಾಡಬೇಕು. ಜಪಕಾಲದಲ್ಲಿ ವಿಶೇಷವಾಗಿ ಪ್ರಯತ್ನದಿಂದ ಪಾರಾಯಣ ಮಾಡಬೇಕು.



ಪಠನೀಯಂ ಪ್ರಯತ್ನೇನ ಭುಕ್ತಿಂ ಮುಕ್ತಿಂ ಸಮಿಚ್ಛತಾ |

ಭೂತಿದಾ ಭುವನಾ ವಾಣೀ ಮಹಾವಸುಮತೀ ಮಹೀ

|| ೧೫೫ ||

ಹಿರಣ್ಯಜನನೀ ನಂದಾ ಸವಿಸರ್ಗಾ ತಪಸ್ವಿನೀ |

ಯಶಸ್ವಿನೀ ಸತೀ ಸತ್ಯಾ ವೇದವಿಚ್ಛಿನ್ಮಯೀ ಶುಭಾ

|| ೧೫೬ ||

ವಿಶ್ವಾ ತುರ್ಯಾ ವರೇಣ್ಯಾ ಚೆ ನಿಸ್ಯಣೀ ಯಮುನಾ ಭುವಾ |

ಮೋದಾ ದೇವೀ ವರಿಷ್ಠಾ ಚೆ ಧೀಶ್ಚ ಶಾಂತಿರ್ಮತೀ ಮಹೀ

|| ೧೫೭ ||

ಧಿಷಣಾ ಯೋಗಿನೀ ಯುಕ್ತಾ ನದೀ ಪ್ರಜ್ಞಾ ಪ್ರಚೋದನೀ |

ದಯಾ ಚೆ ಯಾಮಿನೀ ಪದ್ಮಾ ರೋಹಿಣೀ ರಮಣೀ ಮಯಾ

|| ೧೫೮ ||

ಸೇನಾಮುಖೀ ಸಾಮಮಯೀ ಬಗಲಾ ದೋಷವರ್ಜಿತಾ |

ಮಾಯಾ ಪ್ರಜ್ಞಾ ಪರಾ ದೋಗ್ಧೀ ಮಾನಿನೀ ಪೋಷಿಣೀ ಕ್ರಿಯಾ||೧೫೯||

ಈಗ ಅಪಶ್ಯವಾಗಿ ಪಠನೆಮಾಡಬೇಕಾದ ಸಾವಿತ್ರಿಯ ಅಷ್ಟೋತ್ತರ ಶತನಾಮಗಳನ್ನು ಹೇಳುತ್ತಾರೆ :—

ಭೂತಿದಾ = ಐಶ್ವರ್ಯಪ್ರದಳು. ಭುವನಾ, ವಾಣೀ, ಮಹಾವಸು ಮತೀ, ಮಹೀ.

೧೫೬. ಹಿರಣ್ಯಜನನೀ, ನಂದಾ, ಸವಿಸರ್ಗಾ = ಸೃಷ್ಟಿಮಾಡುವವಳು, ತಪಸ್ವಿನೀ, ಯಶಸ್ವಿನೀ, ಸತೀ, ಸತ್ಯಾ, ವೇದವಿತ್ = ವೇದವನ್ನು ತಿಳಿದಿರುವವಳು, ಚಿನ್ಮಯೀ = ಜ್ಞಾನಾತ್ಮಳು, ಶುಭಾ.

೧೫೭. ವಿಶ್ವಾ, ತುರ್ಯಾ, ವರೇಣ್ಯಾ, ನಿಸ್ಯಣೀ, ಯಮುನಾ, ಭುವಾ, ಮೋದಾ, ದೇವೀ, ವರಿಷ್ಠಾ, ಧೀ, ಶಾಂತಿ, ಮತಿ, ಮಹೀ.

೧೫೮. ಧಿಷಣಾ = ಬುದ್ಧಿವಂತಳು, ಯೋಗಿನೀ, ಯುಕ್ತಾ, ನದೀ, ಪ್ರಜ್ಞಾ, ಪ್ರಚೋದಿನೀ, ದಯಾ, ಯಾಮಿನೀ, ಪದ್ಮಾ, ರೋಹಿಣೀ, ರಮಣೀ, ಜಯಾ.

೧೫೯-೧೬೦. ಸೇನಾಮುಖೀ, ರಾಸಮಯೀ, ಬಗಲಾ, ದೋಷವರ್ಜಿ

ಜ್ಯೋತ್ಸ್ನಾ ತೀರ್ಥಮಯೀ ರಮ್ಯಾ ಸೌಮ್ಯಾಮೃತಮಯಾ ತಥಾ |  
ಬ್ರಾಹ್ಮೀ ಹೈಮೀ ಭುಜಂಗೀ ಚ ವಿಶಿನೀ ಸುಂದರೀ ವನೀ || ೧೬೦ ||

ಓಂಕಾರಹಂಸಿನೀ ಸರ್ವಾ ಸುಧಾ ಸಾ ಷಡ್ಗುಣಾವತೀ |  
ಮಾಯಾ ಸುಧಾ ರಮಾ ತನ್ವೀ ರಿಪುಘ್ನೀ ರಕ್ಷಣೀ ಸತೀ || ೧೬೧ ||

ಹೈಮೀ ತಾರಾ ವಿಧುಗತಿರ್ವಿಷ್ಣೋ ಚ ವರಾನನಾ |  
ಅಮರಾ ತೀರ್ಥದಾ ದೀಕ್ಷಾ ದುರ್ಧರ್ಷಾ ರೋಗಹಾರಿಣೀ || ೧೬೨ ||

ನಾನಾಪಾಪನೃಶಂಸಘ್ನೀ ಷಟ್ಪದೀ ವಜ್ರಿಣೀ ರಣೀ |  
ಯೋಗಿನೀ ವಿಮಲಾ ಸತ್ಯಾ ಅಬಲಾ ಬಲದಾ ಜಯಾ || ೧೬೩ ||

ಗೋಮತೀ ಜಾಹ್ನವೀ ರಜ್ಜೀ ತಪನೀ ಜಾತವೇದಸಾ |  
ಅಚಿರಾ ವೃಷ್ಟಿದಾ ಜ್ಞೇಯಾ ಋತತಂತ್ರಾ ಋತಾತ್ಮಿಕಾ || ೧೬೪ ||

ತಳು, ಮಾಯಾ, ಸ್ರಜ್ಞಾ, ಪರಾ, ದೋಗ್ಧೀ, ಮಾನಿನೀ, ಪೋಷಿಣೀ, ಕ್ರಯಾ, ಜೋತ್ಸ್ನಾ, ತೀರ್ಥಮಯೀ ರಮ್ಯಾ, ಸೌಮ್ಯಾ, ಅಮೃತ ಮಯಾ, ಬ್ರಾಹ್ಮೀ, ಹೈಮೀ, ಭುಜಂಗೀ, ವಿಶಿನೀ, ಸುಂದರೀ, ವನೀ.

೧೬೧. ಓಂಕಾರಹಂಸಿನೀ, ಸರ್ವಾ, ಸುಧಾ, ಷಡ್ಗುಣಾವತೀ, ಮಾಯಾ, ಸುಧಾ, ರಮಾ, ತನ್ವೀ, ರಿಪುಘ್ನೀ, ರಕ್ಷಣೀ, ಸತೀ.

೧೬೨. ಹೈಮೀ, ತಾರಾ, ವಿಧುಗತೀ, ವಿಷ್ಣೋ, ವರಾನನಾ, ಅಮರಾ, ತೀರ್ಥದಾ, ದೀಕ್ಷಾ, ದುರ್ಧರ್ಷಾ, ರೋಗಹಾರಿಣೀ.

೧೬೩. ನಾನಾಪಾಪನೃಶಂಸಘ್ನೀ = ಬಹುಪಾಪಮಾಡಿದ ಘಾತುಕ ನನ್ನು ಸಂಹರಿಸುವವಳು, ಷಟ್ಪದೀ, ವಜ್ರಿಣೀ, ರಣೀ, ಯೋಗಿನೀ, ವಿಮಲಾ, ಸತ್ಯಾ, ಅಬಲಾ, ಬಲದಾ, ಜಯಾ.

೧೬೪. ಗೋಮತೀ, ಜನ್ಮವುತ್ರೀ, ರಜ್ಜೀ, ತಪನೀ, ಜಾತವೇದಸಾ, ಅಚಿರಾ, ವೃಷ್ಟಿದಾ, ಋತುತಂತ್ರಾ, ಋತಾತ್ಮಿಕಾ.

ಸರ್ವಕಾಮದುಘಾ ಸೌಮ್ಯಾ ಭವಾಹಂಕಾರವರ್ಜಿತಾ |  
 ದ್ವಿಪದಾ ಯಾ ಚತುಷ್ಟದಾ ತ್ರಿಪದಾ ಯಾ ಚ ಷಟ್ಪದಾ || ೧೬೫ ||  
 ಅಷ್ಟಾಪದೀ ನವಪದೀ ಸಹಸ್ರಾಕ್ಷಾಕ್ಷರಾತ್ಮಿಕಾ |  
 ಅಷ್ಟೋತ್ತರಶತಂ ನಾಮ್ನಾ ಸಾವಿತ್ರಾ ಯಃ ಪಠೇನ್ನರಃ || ೧೬೬ ||  
 ಸ ಚಿರಾಯಃ ಸುಖೀ ಪುತ್ರೀ ವಿಜಯಾ ವಿನಯೀ ಭವೇತ್ |  
 ಏತತ್ತೇ ಕಥಿತಂ ವಿಸ್ತೃ ಪಂಚಪ್ರಕೃತಿಲಕ್ಷಣಂ || ೧೬೭ ||  
 ಮಂತ್ರಾರಾಧನಪೂರ್ವಂ ಚ ವಿಶ್ವಕಾಮಪ್ರಪೂರಣಂ || ೧೬೮ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
 ತೃತೀಯಸಾದೇ ಪಂಚಪ್ರಕೃತಿಮಂತ್ರಾದಿನಿರೂಪಣಂನಾಮ  
 ತ್ರೈಶೀತಿತನೋಽಧ್ಯಾಯಃ

೧೬೫. ಸರ್ವಕಾಮದುಘಾ= ಸಕಲೇಷ್ಟಾರ್ಥಪ್ರದಳು, ಸೌಮ್ಯಾ, ಜನ್ಮಾಂಹಕಾರ ರಹಿತಳು, ದ್ವಿಪದಾ, ಚತುಷ್ಟದಾ, ತ್ರಿಪದಾ, ಷಟ್ಪದಾ.

೧೬೬-೧೬೮. ಅಷ್ಟಾಪದೀ, ನವಪದೀ, ಸಹಸ್ರಾಕ್ಷಾ= ಸಾವಿರನೇತ್ರ ಗಳುಳ್ಳವಳು, ಅಕ್ಷರಾತ್ಮಕಳು. ಇವು ಸಾವಿತ್ರೀದೇವಿಯ ಅಷ್ಟೋತ್ತರಶತ (108) ನಾಮಗಳು. ಇವನ್ನು ಪಠನೆಮಾಡುವ ಮನುಷ್ಯನು ದೀರ್ಘಾಯುಷ್ಮಂತನೂ, ಸುಖಿಯೂ. ಪುತ್ರವಂತನೂ, ವಿಜಯವಿನಯಶಾಲಿಯೂ ಆಗುವನು. ಬ್ರಾಹ್ಮಣನಾದ ನಾರದನೇ! ಸಕಲೇಷ್ಟಾರ್ಥಗಳನ್ನೂ ಕೊಡುವ ಪಂಚ ಪ್ರಕೃತಿ ಲಕ್ಷಣವನ್ನು ಮಂತ್ರಾರಾಧನೆಸಹಿತವಾಗಿ ನಿನಗೆ ಹೇಳಿರುವೆನು.

ಇಂತು ಶ್ರೀನಾರದೀಯ ಪುರಾಣದೊಳು ಪೂರ್ವಭಾಗದ ಬೃಹದುಪಾ  
 ಖ್ಯಾನವೆಂಬ ಮೂರನೆಯ ಪಾದದಲ್ಲಿ ಪಂಚಪ್ರಕೃತಿಮಂತ್ರಾದಿ  
 ನಿರೂಪಣವೆಂಬ ಎಂಬತ್ತುಮೂರನೆಯ  
 ಅಧ್ಯಾಯವು ಮುಗಿದುದು.

**ವಿಷಯಸಂಗ್ರಹ**

ರಾಧೆಯ ಅಂಶಗಳು, ಅವುಗಳ ಚರಿತ್ರೆ, ಮಂತ್ರ, ಆರಾಧನೆಯ ಕ್ರಮ, ಮುಂತಾದುವು ಮತ್ತು ಸಾವಿತ್ರೀಪಂಜರ ಇವುಗಳು ಸಾಂಗವಾಗಿ ಈ ಅಧ್ಯಾಯ ದಲ್ಲಿ ಹೇಳಲ್ಪಟ್ಟವೆ.

## ಚತುರಶೀತಿತಮೋಽಧ್ಯಾಯಃ

ಸನತ್ಕುಮಾರ ಉವಾಚ

ಕಲಿಕಲ್ಪಾಂತರೇ ಬ್ರಹ್ಮನ್ ಬ್ರಹ್ಮಣೋವ್ಯಕ್ತಜನ್ಮನಃ |  
ಲೋಕಪದ್ಮೇ ತಪಸ್ಥಸ್ಯ ಸೃಷ್ಟ್ಯರ್ಥಂ ಸಂಬಭೂವತುಃ || ೧ ||

ವಿಷ್ಣು ಕರ್ಣಮಲೋದ್ಭೂತಾವಸುರೌ ಮಧುಕೈಟಭೌ |  
ತೌ ಜಾತಮಾತ್ರೌ ಪಯಸಿ ಲೋಕಪ್ರಲಯಲಕ್ಷಣೇ || ೨ ||

ಜಾನುಮಾತ್ರೇ ಸ್ಥಿತೌ ದೃಷ್ಟ್ವಾ ಬ್ರಹ್ಮಾಣಂ ಕಮಲಸ್ಥಿತಂ |  
ಪ್ರವೃತ್ತಾವತ್ತುಮಾಲಕ್ಷ್ಯ ತುಷ್ಟ್ವಾವ ಜಗದಂಬಿಕಾಂ || ೩ ||

ತತೋ ದೇವೀ ಜಗತ್ಕರ್ತ್ರೀ ಶೈವೀ ಶಕ್ತಿರನುತ್ತಮಾ |  
ನಾರಾಯಣಾಕ್ಷಿಸಂಸ್ಥಾನಾ ನಿದ್ರಾ ಪ್ರೀತಾ ಬಭೂವ ಹ || ೪ ||

### ಎಂಬತ್ತುನಾಲ್ಕನೆಯ ಅಧ್ಯಾಯವು

೧-೩. ಸನತ್ಕುಮಾರನು ಹೇಳಿದನು :—ಬ್ರಹ್ಮಜ್ಞಾನಿಯಾದ ನಾರದನೇ! ಕಲಿಕಲ್ಪಾಂತರದಲ್ಲಿ ಪ್ರಕೃತಿಯಿಂದ ಹುಟ್ಟಿದ ಬ್ರಹ್ಮನು ಲೋಕವೆಂಬ ಪದ್ಮದಲ್ಲಿ ಸೃಷ್ಟ್ಯರ್ಥವಾಗಿ ಆಲೋಚಿಸುತ್ತಿದ್ದಾಗ ವಿಷ್ಣು ಕರ್ಣಮಲದಿಂದ ಮಧುಕೈಟಭರೆಂಬ ಅಸುರರು ಹುಟ್ಟಿದರು. ಅವರಿಬ್ಬರು ಹುಟ್ಟಿದಕೂಡಲೇ ಜಗತ್ತು ಲಯಸೂಚಕವಾದ ಜಲವಾದರೂ ಅವರಿಗೆ ಮೋಣಕಾಲು ಮಟ್ಟದಷ್ಟೇ ಆಗಿದ್ದ ನೀರಿನಲ್ಲಿ ನಿಂತು ಪದ್ಮದಲ್ಲಿದ್ದ ಬ್ರಹ್ಮನನ್ನು ನೋಡಿ ಅವನನ್ನು ತಿನ್ನಲೆತ್ತಿಸಿದರು. ಅದನ್ನು ನೋಡಿ ಬ್ರಹ್ಮನು ಜಗದಂಬಿಕೆಯನ್ನು ಸ್ತೋತ್ರಮಾಡಿದನು.

೪. ಅದರಿಂದ ಜಗತ್ಕರ್ತೃಗಳು, ಶೈವಶಕ್ತಿಯು, ಸರೋತ್ತಮಳೂ ಆದ ನಾರಾಯಣನ ಕಣ್ಣಿನಲ್ಲಿರುವ ನಿದ್ರಾದೇವಿಯು ಸಂತುಷ್ಟಳಾದಳು.

ತಸ್ಯಾ ಮಂತ್ರಾದಿಕಂ ಸರ್ವಂ ಕಥಯಿಷ್ಯಾಮಿ ತಚ್ಚೈಣಿ |

ಸಾರುಣಾ ಕ್ರೋಧನೀ ಶಾಂತಿಶ್ಚಂದ್ರಾಲಂಕೃತಶೇಖರಾ

|| ೫ ||

ಏಕಾಕ್ಷರೀಬೀಜಂ ಮಂತ್ರಋಷಿಃ ಶಕ್ತಿರುದಾಹೃತಾ |

ಗಾಯತ್ರೀ ಚ ಭವೇಚ್ಛಂದೋ ದೇವತಾ ಭುವನೇಶ್ವರೀ

|| ೬ ||

ಷಡ್ ದೀರ್ಘಯುಕ್ತಬೀಜೇನ ಕುರ್ಯಾದಂಗಾನಿ ಷಟ್ ಕ್ರಮಾತ್ |

ಸಂಹಾರಸೃಷ್ಟಿಮಾರ್ಗೇಣ ಮಾತೃಕಾನ್ಯಸ್ತವಿಗೃಹಃ

|| ೭ ||

ಮಂತ್ರನ್ಯಾಸಂ ತತಃ ಕುರ್ಯಾದ್ ದೇವತಾಭಾವಸಿದ್ಧಯೇ |

ಹೃಲ್ಲೇಖಾಂ ಮೂರ್ಧ್ನಿ ವದನೇ ಗಗನಾಂ ಹೃದಯಾಂಬುಜೇ

|| ೮ ||

ರಕ್ತಾಂ ಕರಾಲಿಕಾಂ ಗುಹ್ಯೇ ಮಹೋಚ್ಛುಷ್ಮಾಂ ಪದದ್ವಯೇ |

ಊರ್ಧ್ವಪ್ರಾಗ್ ದಕ್ಷಿಣೋದೀಚ್ಯೆ ಪಶ್ಚಿಮೇಷು ಮುಖೇಷು ಚ

|| ೯ ||

೫-೬. ಆ ದೇವತೆಯ ಮಂತ್ರಾದಿಗಳೆಲ್ಲವನ್ನೂ ಹೇಳುವೆನು ; ಕೇಳು.

(ಅರುಣ= ಹ, ಕ್ರೋಧಿನೀ= ರ, ಶಾಂತಿ= ಈ, ಚಂದ್ರ=ಂ)

“ಹ್ರೀಂ” ಎಂಬುದು ಏಕಾಕ್ಷರ ಭುವನೇಶ್ವರೀ ಬೀಜಮಂತ್ರವು. ಇದಕ್ಕೆ ಶಕ್ತಿಯು ಋಷಿ, ಗಾಯತ್ರೀ ಭಂದಸ್ಸು, ಭುವನೇಶ್ವರಿಯೇ ದೇವತೆಯು.

೭-೮. “ಆ, ಈ,” ಮುಂತಾದ ಆರು ದೀರ್ಘಾಕ್ಷರಯುಕ್ತ ಬೀಜಾ

ಕ್ಷರದಿಂದ ಕ್ರಮವಾಗಿ ಷಡಂಗಗಳಲ್ಲಿ ನ್ಯಾಸಮಾಡಬೇಕು. ಆರಾಧಕನು ಶರೀರದಲ್ಲಿ ಸಂಹಾರನ್ಯಾಸ ಮತ್ತು ಸೃಷ್ಟಿನ್ಯಾಸಕ್ರಮಗಳಿಂದ ಮಾತೃಕಾನ್ಯಾಸ ಮಾಡಿಕೊಂಡು, ಅನಂತರ ದೇವತಾ ಭಾವವುಂಟಾಗುವುದಕ್ಕಾಗಿ ಮಂತ್ರ ನ್ಯಾಸಮಾಡಬೇಕು.

೯-೯. ಶಿರಸ್ಸಿನಲ್ಲಿ ಹೃಲ್ಲೇಖಿಯನ್ನೂ, ಮುಖದಲ್ಲಿ ಗಗನೆಯನ್ನೂ,

ಹೃದಯದಲ್ಲಿ ರಕ್ತೆಯನ್ನೂ, ಗುಹ್ಯದಲ್ಲಿ ಕರಾಳಕೆಯನ್ನೂ ಮತ್ತು ಎರಡು ಪಾದಗಳಲ್ಲಿಯೂ ಮಹೋಚ್ಛುಷ್ಮೆಯನ್ನೂ ನ್ಯಾಸಮಾಡಬೇಕು.

ಸದ್ಯಾದಿಹ್ರಸ್ವಬೀಜಾಢ್ಯಾ ನೈಸ್ತನ್ಯಾ ಭೂತಸಪ್ರಭಾಃ |  
ಅಂಗಾನಿ ವಿನೈಸೇತ್ಪಶ್ಚಾ ಜ್ಞಾ ತಿಯುಕ್ತಾನಿ ಷಟ್ ಕ್ರಮಾತ್ || ೧೦ ||

ಬ್ರಹ್ಮಾಣಂ ವಿನೈಸೇದ್ಭಾಲೇ ಗಾಯತ್ರಾ ಸಹಸಂಯುತಂ |  
ಸಾನಿತ್ರಾ ಸಹಿತಂ ವಿಷ್ಣುಂ ಕಪೋಲೇ ದಕ್ಷಿಣೇ ನೈಸೇತ್ || ೧೧ ||

ವಾಗೀಶ್ವರ್ಯಾ ಸಮಾಯುಕ್ತಂ ವಾಮಗಂಡೇ ಮಹೇಶ್ವರಂ |  
ಶ್ರಿಯಾ ಧನಪತಿಂ ನೈಸ್ಯ ವಾಮಕರ್ಣಾಗ್ರಕೇ ಪುನಃ || ೧೨ ||

೯-೧೦. ಮುಖದ ಊರ್ಧ್ವ, ಪೂರ್ವ, ದಕ್ಷಿಣ, ಉತ್ತರ ಮತ್ತು ಪಶ್ಚಿಮಭಾಗಗಳಲ್ಲಿ “ ಹ್ರಂ, ಕ್ರಂ, ಹ್ರಂ, ಹ್ರಂ, ಹ್ರಂ ” ಎಂಬವುಗಳನ್ನು ಪೃಥಿವ್ಯಾದಿಕ್ರಮದಿಂದ ನ್ಯಾಸಮಾಡಬೇಕು. ಅನಂತರ ಹೃದಯಾದಿ ಷಡಂಗಗಳನ್ನು ಜಾತಿಸಹಿತ ಪೂರ್ವೋಕ್ತಮಂತ್ರಗಳಿಂದ ಕ್ರಮವಾಗಿ ನ್ಯಾಸಮಾಡಬೇಕು.

೧೧. ಹಣೆಯಲ್ಲಿ \*ಗಾಯತ್ರೀ ಸಹಿತ ಬ್ರಹ್ಮನನ್ನು ನ್ಯಾಸಮಾಡಬೇಕು. (“ ಹ್ರಂ ಗಾಯತ್ರೀಸಹಿತಾಯ ಹಂ ಬ್ರಹ್ಮಣೇ ನಮಃ ಲಲಾಟೆ ” ಎಂದು ಪ್ರಯೋಗವಿಧಾನವನ್ನು ತಿಳಿಯಬೇಕು.) ಬಲಕೆನ್ನೆಯಲ್ಲಿ ಸಾವಿತ್ರೀ ಸಹಿತ ವಿಷ್ಣುವನ್ನು ನ್ಯಾಸಮಾಡಬೇಕು. (“ ಹ್ರೀಂ ಸಾವಿತ್ರೀಸಹಿತಾಯ ಹಿಂ ವಿಷ್ಣವೇ ನಮಃ ದಕ್ಷಿಣಕಪೋಲೇ ” ಎಂದು ಪ್ರಯೋಗವು. ಹೀಗೆಯೇ ಮುಂದೆಯೂ ತಿಳಿಯಬೇಕು.)

ವಾಗೀಶ್ವರೀ ಸಹಿತ ಮಹೇಶ್ವರನನ್ನು ಎಡಕೆನ್ನೆಯಲ್ಲಿಯೂ, ಶ್ರೀಸಹಿತ ಧನಪತಿಯನ್ನು ಎಡಕಿವಿಯ ಅಗ್ರಭಾಗದಲ್ಲಿಯೂ ನ್ಯಾಸಮಾಡಬೇಕು.

ಶಾರದಾತಿಲಕ—ಹ್ರಂ, ಹ್ರೀಂ, ಹೂಂ ಎಂಬವು ಗಾಯತ್ರಾದಿಗಳ ಬೀಜಾಕ್ಷರ, ಹಂ, ಹಿಂ, ಹುಂ ಬ್ರಹ್ಮಾದಿಗಳ ಬೀಜಾಕ್ಷರ ಉಳಿದವರಿಗೆ ಅವರವರ ಬೀಜಾಕ್ಷರ, ನಿಧಿಗಳಿಗೆ ಆದ್ಯಕ್ಷರವೇ ಬೀಜವೆಂದು ತಿಳಿಯಬೇಕು.

ರತ್ಯಾ ಸ್ಮರಂ ಮುಖೇ ನೈಸ್ಯ ಪುಣ್ಯಾಗಣಪತಿಂ ನೈಸೇತ್ |

ಸವ್ಯಕರ್ಣೋಪರಿ ನಿಧೀ ಕರ್ಣಗಂಡಾಂತರಾಲಯೋಃ || ೧೩ ||

ನೈಸ್ತವ್ಯಂ ವದನೇ ಮೂಲಂ ಭೂಯಶ್ಚೈತಾಂಸ್ತನೌ ನೈಸೇತ್ |

ಕಂಠಮೂಲೇ ಸ್ತನದ್ವಂದ್ವೇ ನಾಮಾಂಸೇ ಹೃದಯಾಂಬುಜೇ || ೧೪ ||

ಸನ್ಯಾಂಶೇ ಪಾರ್ಶ್ವಯುಗಲೇ ನಾಭಿದೇಶೇ ಚ ದೇಶಿಕಃ |

ಭಾಲಾಂಶ್ಚ ಪಾರ್ಶ್ವಜಠರೇ ಪಾರ್ಶ್ವಾಂಸಾಪರಕೇ ಹೃದಿ || ೧೫ ||

ಬ್ರಹ್ಮಾಣ್ಯಾದ್ಯಾಸ್ತನೌ ನೈಸ್ಯ ವಿಧಿನಾ ಪ್ರೋಕ್ತಲಕ್ಷಣಾ |

ಮೂಲೇನ ವ್ಯಾಪಕಂ ದೇಹೇ ನೈಸ್ಯ ದೇವೀಂ ವಿಚಿಂತಯೇತ್ || ೧೬ ||

೧೩. ರತಿಸಹಿತ ಮನ್ಮಥನನ್ನು ಮುಖದಲ್ಲಿ ನ್ಯಾಸಮಾಡಿ, ಪುಣ್ಯಾಗಣಪತಿಯನ್ನು ಬಲಕಿವಿಯಮೇಲ್ಭಾಗದಲ್ಲಿಯೂ, ನಿಧಿಯನ್ನು ಕಿವಿಕವೋಲಗಳ ಮಧ್ಯದಲ್ಲಿಯೂ, ನ್ಯಾಸಮಾಡಬೇಕು.

೧೪-೧೫. ಮುಖದಲ್ಲಿ ಮೂಲಮಂತ್ರವನ್ನು ನ್ಯಾಸಮಾಡಬೇಕು. (ಇಲ್ಲಿ ಮುಖ ಎಂಬುದರಿಂದ ಗಡ್ಡವನ್ನೂ ತೆಗೆದುಕೊಳ್ಳಬೇಕು) ಪುನಃ ಇವುಗಳನ್ನು ಶರೀರದಲ್ಲಿ ಕುತ್ತಿಗೆಯಮೂಲಭಾಗ, ಎರಡುಸ್ತನಗಳು, ಎರಡುಭುಜ, ಹೃದಯಕಮಲ, ಬಲಭುಜ, ಎರಡುಪಾರ್ಶ್ವಗಳು, ನಾಭಿ, ಹಣೆ, ಹೊಟ್ಟೆಯ ಪಕ್ಕಗಳು, ಭುಜಪಾರ್ಶ್ವ, ಬೆನ್ನಿನ ಅಧೋಭಾಗ, ಮನಸ್ಸು ಇವುಗಳಲ್ಲಿ ನ್ಯಾಸಮಾಡಬೇಕು.

೧೬. ವಿಧೈಕ್ಯಲಕ್ಷಣಯುಕ್ತಾದ ಬ್ರಹ್ಮಾಣೀ ಮುಂತಾದವರನ್ನು ಶರೀರದಲ್ಲಿ ನ್ಯಾಸಮಾಡಿ, ಮೂಲಮಂತ್ರದಿಂದ ಸರ್ವಾಂಗನ್ಯಾಸಮಾಡಿ, ದೇವಿಯನ್ನು ಧ್ಯಾನಿಸಬೇಕು.

ಉದ್ಧೃದ್ಧಿನಾಕರನಿಭಾಂ ತುಂಗೋರೋಜಾಂ ತ್ರಿಲೋಚನಾಂ |

ಸ್ಮೇರಾಸ್ಯಾಮಿಂದುಮುಕುಟಾಂ ವರಪಾಶಾಂಕುಶಾಭಯಾಂ || ೧೭ ||

ರದಲಕ್ಷಂ ಜಪೇನ್ಮಂತ್ರಂ ತ್ರಿಮಧ್ವಕ್ವೈರ್ಹುನೇತ್ತತಃ |

ಅಷ್ಟದ್ರವ್ಯೈರ್ದಶಾಂಶೇನ ಬ್ರಹ್ಮವೃಕ್ಷಸಮಿದ್ವರೈಃ || ೧೮ ||

ದ್ರಾಕ್ಷಾಖರ್ಜೂರವಾತಾಸಶರ್ಕರಾನಾಲಿಕೇರಕಂ |

ತೆಂಡುಲಾಜ್ಯತಿಲಂ ನಿಪ್ರ ದ್ರವ್ಯಾಷ್ಟಕಮುದಾಹೃತಂ || ೧೯ ||

ದದ್ಯಾದ್ಧ್ಯುಂ ದಿನೇಶಾಯ ತತ್ರ ಸಂಚಿಂತ್ಯ ಪಾರ್ವತೀಂ |

ಪದ್ಮಮಷ್ಟದಲಂ ಬಾಹ್ಯೇ ವೃತ್ತಂ ಷೋಡಶಭಿರ್ದಲೈಃ || ೨೦ ||

೧೭. ಧ್ಯಾನ :- ಉದಯಿಸುತ್ತಿರುವ ಸೂರ್ಯನಿಗೆ ಸಮಾನಳು, ಉನ್ನತ ಸ್ತನವುಳ್ಳವಳು, ಮೂರುಕಣ್ಣುಳ್ಳವಳು, ಮಂದಹಾಸಮುಖಿಯು, ಚಂದ್ರ ಕಿರೀಟಿಯು, ವರಮುದ್ರೆ, ಪಾಶ, ಅಂಕುಶ. ಅಭಯಮುದ್ರೆಗಳನ್ನು ಕೈಗಳಲ್ಲಿ ಧರಿಸಿರುವವಳೂ ಆದ ದೇವಿಯನ್ನು ಧ್ಯಾನಿಸಬೇಕು.

೧೮. ಬಳಿಕ ಈ ಮಂತ್ರವನ್ನು ಮೂವತ್ತೆರಡುಲಕ್ಷ ಜಪಿಸಿ, ಅಜ್ಯಾದಿ ಮಧುತ್ರಯಸಹಿತವಾಗಿ ಅಷ್ಟದ್ರವ್ಯ ಮತ್ತು ಬ್ರಹ್ಮವೃಕ್ಷದ (ಕಗ್ಗಿಮರ) ಸಮಿತ್ತುಗಳಿಂದ ಮೂರುಲಕ್ಷ ಇಪ್ಪತ್ತುಸಾವಿರ ಹೋಮಮಾಡಬೇಕು.

೧೯. ದ್ರಾಕ್ಷೆ, ಖರ್ಜೂರ, ಬಾದಾಮಿ, ಸಕ್ಕರೆ, ಕೊಬ್ಬರಿ, ಅಕ್ಕಿ, ತುಪ್ಪ ಮತ್ತು ಎಳ್ಳು ಇವು ಅಷ್ಟದ್ರವ್ಯವೆಂದು ಉಕ್ತವಾಗಿವೆ.

೨೦-೨೧. ಅನಂತರ ಪಾರ್ವತಿಯನ್ನು ಧ್ಯಾನಿಸಿ, ಸೂರ್ಯನಿಗೆ ಅರ್ಘ್ಯೆಯನ್ನು ಕೊಡಬೇಕು.

ಹದಿನಾರುದಳಗಳಿಂದ ಸುತ್ತಲ್ಪಟ್ಟ, ಎಂಟುದಳಗಳುಳ್ಳ, ಪದ್ಮವನ್ನು ಬರೆಯಬೇಕು. ಕೋಶಮಧ್ಯದಲ್ಲಿ ಅತ್ಯಂತಸುಂದರವಾದ ಷಟ್ಕೋಣಮಂಡಲ



ವಿಲಿಖೇತ್ಕರ್ಣಕಾಮಧ್ಯೇ ಷಟ್ಪೋಣಮತಿಸುಂದರಂ |

ತತಃ ಸಂಪೂಜಯೇತ್ಪೀಠಂ ನವಶಕ್ತಿಸಮಸ್ಥಿತಂ || ೨೦ ||

ಜಯಾಖ್ಯಾ ವಿಜಯಾ ಪಶ್ಚಾದಜಿತಾಹ್ವಾಸರಾಜಿತಾ |

ನಿತ್ಯಾ ವಿಲಾಸಿನೀ ದೋಗ್ಧೀತ್ಯಘೋರಾ ಮಂಗಲಾ ನವ || ೨೧ ||

ಬೀಜಾಡ್ಯಮಾಸನಂ ದತ್ವಾ ಮೂರ್ತಿಂ ತೇನೈವ ಕಲ್ಪಯೇತ್ |

ತಸ್ಯಾಂ ಸಂಪೂಜಯೇದ್ಧೇವೀಮಾನಾಹ್ಯಾವರಣೈಃ ಕ್ರಮಾತ್ || ೨೨ ||

ಮಧ್ಯಪ್ರಾಗ್ಯಾಮ್ಯಸೌಮ್ಯೇಷು ಪೂಜಯೇದಂಗದೇವತಾಃ |

ಷಟ್ಪೋಣೇಷು ಯಜೇನ್ಮಂತ್ರೀ ಪಶ್ಚಾನ್ಮಿಥುನದೇವತಾಃ || ೨೩ ||

ಇಂದ್ರಕೋಣೇ ಲಸದ್ವಂಡಕುಂಡಿಕಾಕ್ಷಗುಣಾಭಯಾಂ |

ಗಾಯತ್ರೀಂ ಪೂಜಯೇನ್ಮಂತ್ರೀ ಬ್ರಹ್ಮಾಣಮಪಿ ತಾದ್ಯಶಂ || ೨೪ ||

ವನ್ನೂ, ಅದರ ಹೊರಭಾಗದಲ್ಲಿ ನವಶಕ್ತಿಸಹಿತವಾದ ಪೀಠವನ್ನು ರಚಿಸಿ ಅಲ್ಲಿ ದೇವಿಯನ್ನು ಪೂಜಿಸಬೇಕು.

೨೦. ಜಯ, ವಿಜಯ, ಅಜಿತ, ಅಪರಾಜಿತ, ನಿತ್ಯಾ, ವಿಲಾಸಿನೀ, ದೋಗ್ಧೀ, ಅಘೋರಾ ಮತ್ತು ಮಂಗಲಾ ಎಂಬಿವೇ ನವಶಕ್ತಿಗಳು.

೨೧. ಬೀಜಯುಕ್ತವಾದ ಆಸನವನ್ನು ಕೊಟ್ಟು, ಅದರಿಂದಲೇ ಮೂರ್ತಿಯನ್ನು ಕಲ್ಪಿಸಿ, ಅದರಲ್ಲಿ ಕ್ರಮವಾಗಿ ಬಾಹ್ಯಾವರಣಗಳೊಡನೆ ದೇವಿಯನ್ನು ಪೂಜಿಸಬೇಕು.

೨೨. ಮಧ್ಯ, ಪೂರ್ವ, ದಕ್ಷಿಣ, ಉತ್ತರ, ಪಶ್ಚಿಮ ದಿಕ್ಕುಗಳಲ್ಲಿ ಅಂಗದೇವತೆಗಳನ್ನು ಪೂಜಿಸಬೇಕು. ಬಳಿಕ ಮಂತ್ರಿಯು ಷಟ್ಪೋಣಗಳಲ್ಲಿ ಧ್ವಂಧ್ವದೇವತೆಗಳನ್ನು ಪೂಜಿಸಬೇಕು.

೨೩. ಇಂದ್ರಕೋಣ ಎಂದರೆ ಆಗ್ನೇಯಮೂಲೆಯಲ್ಲಿ ಹೊಳೆಯುತ್ತಿರುವ ದಂಡ, ಕಮಂಡಲು, ಜಪಮಾಲೆ, ಅಭಯಮುದ್ರೆಗಳನ್ನು ಕರದಲ್ಲಿ ಧರಿಸಿರುವ, ಗಾಯತ್ರೀ ಮತ್ತು ಅಂತಹ ಬ್ರಹ್ಮನನ್ನೂ ಸಹ ಪೂಜಿಸಬೇಕು.

- ರಕ್ಷಾಕೋಣೇ ಶಂಖಚಕ್ರಗದಾಸಂಕಜಧಾರಿಣೀಂ |  
 ಸಾವಿತ್ರೀಂ ಸೀತವಸನಾಂ ಯಜೇದ್ವಿಷ್ಣುಂ ಚ ತಾದೃಶಂ || ೨೬ ||
- ನಾಯುಕೋಣೇ ಪರಶ್ವಕ್ಷಮಾಲಾಭಯವರಾಸ್ವಿತಾಂ |  
 ಯಜೇತ್ಸರಸ್ವತೀಮಚ್ಛಾಂ ರುದ್ರಂ ತಾದೃಶಲಕ್ಷಣಂ || ೨೭ ||
- ವಹ್ನಿಕೋಣೇ ಯಜೇದ್ರತ್ನಕುಂಭಂ ಮಣಿಕರಂಡಕಂ |  
 ಕರಾಭ್ಯಾಂ ಬಿಭ್ರತೀಂ ಸೀತಾಂ ತುಂದಿಲಂ ಧನದಾಯಕಂ || ೨೮ ||
- ಆಲಿಂಗ್ಯ ಸವ್ಯಹಸ್ತೇನ ನಾಮೇ ತಾಂಬೂಲಧಾರಿಣೀಂ |  
 ಧನದಾಂತಸಮಾರೂಢಾಂ ಮಹಾಲಕ್ಷ್ಮೀಂ ಪ್ರಪೂಜಯೇತ್ || ೨೯ ||
- ಪಶ್ಚಿಮೇ ಮದನಂ ಬಾಣಪಾಶಾಂಕುಶಶರಾಸನಾನ್ |  
 ಧಾರಯಂತಂ ಜಪಾರಕ್ತಂ ಪೂಜಯೇದ್ರಕ್ತಭೂಷಣಂ || ೩೦ ||

೨೬. ರಕ್ಷಾ ಕೋಣ ಎಂದರೆ ದಕ್ಷಿಣದಿಕ್ಕಿನ ಮೂಲೆಯಲ್ಲಿ ಶಂಖ, ಚಕ್ರ, ಗದೆ, ಪದ್ಮಗಳನ್ನು ಧರಿಸಿರುವ, ಸೀತಾಂಬರಧಾರಿಯಾದ ಸಾವಿತ್ರೀ ಮತ್ತು ಅಂತಹ ವಿಷ್ಣು ಇವರಿಬ್ಬರನ್ನೂ ಪೂಜಿಸಬೇಕು.

೨೭. ನಾಯವ್ಯಮೂಲೆಯಲ್ಲಿ ಕೊಡಲಿ, ಆಕ್ಷಮಾಲಾ, ಅಭಯಮುದ್ರೆ, ವರಮುದ್ರೆಗಳನ್ನು ಧರಿಸಿರುವ, ಸ್ವಚ್ಛಳಾದ ಸರಸ್ವತೀ ಮತ್ತು ಅಂತಹ ರುದ್ರ ಇವರಿಬ್ಬರನ್ನೂ ಪೂಜಿಸಬೇಕು.

೨೮-೨೯. ಆಗ್ನೇಯಮೂಲೆಯಲ್ಲಿ ರತ್ನಕಲಶ ಮತ್ತು ಮಣಿಯ ಪೆಟ್ಟಿಗೆಗಳನ್ನು ಎರಡುಕೈಗಳಲ್ಲಿ ಹಿಡಿದುಕೊಂಡಿರುವ ಹಳದೀಬಣ್ಣದಿಂದ ಯುಕ್ತಳಾದ, ಬೊಜ್ಜು ಬೆಳಸಿಕೊಂಡಿರುವ ಕುಬೇರನನ್ನು ಬಲಗೈಯಿಂದ ಆಲಿಂಗಿಸಿಕೊಂಡು, ಎಡಗೈಯಲ್ಲಿ ತಾಂಬೂಲವನ್ನು ಧರಿಸಿರುವ, ಕುಬೇರನ ತೊಡೆಯ ಮೇಲೆ ಕುಳಿತಿರುವ ಮಹಾಲಕ್ಷ್ಮಿಯನ್ನು ಪೂಜಿಸಬೇಕು.

೩೦-೩೧. ಪಶ್ಚಿಮದಿಕ್ಕಿನಲ್ಲಿ ಬಾಣ, ಪಾಶ, ಅಂಕುಶ, ಧನುಸ್ಸುಗಳನ್ನು ಧರಿಸಿರುವ, ಜಪಾಕುಸುಮದಂತೆ ಕೆಂಪಗಿರುವ ರಕ್ತಾಭರಣಗಳನ್ನು ಟ್ಟು

ಸವ್ಯೇನ ಪತಿಮಾಶ್ಲಿಷ್ಯ ವಾಮೋನೋತ್ಪಲಧಾರಿಣೀಂ |  
ಪಾಣಿನಾ ರಮಣಾಂಕಸ್ಥಾಂ ರತಿಂ ಸಮ್ಯಕ್ಸಮರ್ಚಯೇತ್ || ೩೧ ||

ಐಶಾನ್ಯೇ ಪೂಜಯೇತ್ಸಮ್ಯಕ್ ವಿಘ್ನರಾಜಂ ಪ್ರಿಯಾನ್ವಿತಂ |  
ಸೃಣಿಸಾಶಧರಂ ಕಾಂತಾವರಾಂಗಸ್ಪೃಕ್ಯರಾಂಗುಲಿಂ || ೩೨ ||

ಮಾದ್ವೀಪೂರ್ಣಕಪಾಲಾಡ್ಯಂ ವಿಘ್ನರಾಜಂ ದಿಗಂಬರಂ |  
ಪುಷ್ಕರೇ ವಿಗಲದ್ರತ್ನಸ್ಫುರಚ್ಚಷಕಧಾರಿಣಂ || ೩೩ ||

ಸಿಂಧೂರಸದೃಶಾಕಾರಾಮುದ್ಧಾಮುದವಿಭ್ರಮಾಂ |  
ಧೃತರಕ್ತೋತ್ಪಲಾಮನ್ಯಪಾಣಿನಾ ತು ಧ್ವಜಸ್ಪೃಶಾಂ || ೩೪ ||

ಆಶ್ಲಿಷ್ಯಕಾಂತಾಮರುಣಾಂ ಪುಷ್ಪಿಮರ್ಚೇದ್ವಿಗಂಬರಾಂ |  
ಕರ್ಣಿಕಾಯಾಂ ನಿಧೀ ಪೂಜ್ಯಾ ಷಟ್ಕೋಣಸ್ಯಾಥಸಾರ್ವಯೋಃ || ೩೫ ||

ಕೊಂಡಿರುವ, ಗಂಡನಾದ ಮನ್ಮಥನನ್ನು ಬಲಗೈಯಿಂದ ಆಲಂಗಿಸಿ, ಎಡಗೈಯಲ್ಲಿ ಕಮಲವನ್ನು ಹಿಡಿದಿರುವ, ಗಂಡನ ತೊಡೆಯಮೇಲೆ ಕುಳಿತಿರುವ ರತಿ ದೇವಿಯನ್ನು ಚೆನ್ನಾಗಿ ಪೂಜಿಸಬೇಕು.

೩೨-೩೩. ಈಶಾನ್ಯಮೂಲೆಯಲ್ಲಿ ಪ್ರಿಯೆಯಿಂದ ಸಹಿತನಾದ, ಅಂಕುಶ ಪಾಶಗಳನ್ನು ಕರದಲ್ಲಿ ಧರಿಸಿರುವ, ಕೈಬೆರಳುಗಳನ್ನು ಕಾಂತೆಯಶಿರಸ್ಸಿನಲ್ಲಿ ಟ್ಟಿರುವ, ಮಧುವಿನಿಂದ ಪೂರ್ಣವಾದ ಕಪಾಲಸಹಿತನಾದ, ವಿಘ್ನಾಧಿಪತಿಯಾದ, ವಸ್ತ್ರವಿಲ್ಲದ, ಸೊಂಡಲಿನ ಕೊನೆಯಭಾಗದಲ್ಲಿ ಸ್ರವಿಸುತ್ತಿರುವ ರತ್ನಗಳುಳ್ಳ ಪಾತ್ರೆಯನ್ನು ಧರಿಸಿರುವ, ವಿಘ್ನೇಶ್ವರನನ್ನು ಚೆನ್ನಾಗಿ ಪೂಜಿಸಬೇಕು.

೩೪-೩೫. ಸಿಂಧೂರ = ಚಂದ್ರ ಪುಡಿಗೆ ಸಮಾನವಾದ ಆಕಾರವುಳ್ಳ, ಹೆಚ್ಚು ಮದದಿಂದ ವಿಭ್ರಮೆ ಗೊಂಡಿರುವ, ರಕ್ತಕಮಲವನ್ನು ಧರಿಸಿರುವ, ಇನ್ನೊಂದು ಕೈಯಿಂದ ಧ್ವಜವನ್ನು ಹಿಡಿದಿರುವ, ಕಾಂತನನ್ನಾಲಂಗಿಸಿಕೊಂಡಿ

ಅಂಗಾನಿ ಕೇಸರೇಷ್ಟೇತಾಃ ಸಶ್ಚಾತ್ಪತ್ರೇಷು ಪೂಜಯೇತ್ |

ಅನಂಗಕುಸುಮಾ ಸಶ್ಚಾ ದ್ವಿಸ್ತೀಯಾನಂಗಮೇಖಲಾ || ೩೬ ||

ಅನಂಗಮನಾ ತದ್ವದನಂಗಮದನಾತುರಾ |

ಭುವನಪಾಲಾ ಗಗನವೇಗಾ ಷಷ್ಠೀ ಚೈವ ತತಃ ಸರಂ || ೩೭ ||

ಶಶಿಲೇಖಾ ಗಗನಲೇಖಾ ಚೇತ್ಯಷ್ಟೌ ಯತ್ರ ಶಕ್ತಯಃ |

ಖಡ್ಗಖೇಟಕಧಾರಿಣ್ಯಃ ಶ್ಯಾಮಾಃ ಪೂಜ್ಯಾಶ್ಚ ಮಾತರಃ || ೩೮ ||

ಸದ್ಮಾದ್ಭಿಃ ಸಮಭ್ಯರ್ಚ್ಯಾಃ ಶಕ್ತಯಃ ಪರಿಚಾರಿಕಾಃ |

ಪ್ರಥಮಾನಂಗದ್ವಯಾಸ್ಯಾದನಂಗಮದನಾ ತತಃ || ೩೯ ||

ಮದನಾತುರಾ ಭುವನವೇಗಾ ತತೋ ಭುವನಪಾಲಿಕಾ |

ಸ್ಯಾತ್ಸರ್ವಶಿಶಿರಾನಂಗವೇದನಾನಂಗಮೇಖಲಾ || ೪೦ ||

ರುವ, ಕೆಂಪಗಿರುವ, ದಿಗಂಬರಳಾದ ಪುಷ್ಪಿಯನ್ನು ಪೂಜಿಸಬೇಕು. ಅನಂತರ ಕೋಶದಲ್ಲಿನ ಷಷ್ಠೋಣದ ವಾರ್ಷ್ವಗಗಳಲ್ಲಿ ಎರಡು ನಿಧಿಗಳನ್ನು ಪೂಜಿಸಬೇಕು.

೩೬-೩೮. ಕೇಸರಗಳಲ್ಲಿ ಅಂಗಗಳನ್ನು ಪೂಜಿಸಬೇಕು. ತರುವಾಯ ಸತ್ರಗಳಲ್ಲಿ ಅನಂಗ ಕುಸುಮಾ, ಎರಡನೆಯದಾದ ಅನಂಗಮೇಖಲಾ, ಅನಂಗ ಗಮನಾ, ಅನಂಗಮದನಾತುರಾ, ಭುವನಪಾಲಾ, ಆರನೆಯದಾದ, ಗಗನ ವೇಗಾ, ಬಳಿಕ ಶಶಿಲೇಖಾ ಮತ್ತು ಗಗನಲೇಖಾ ಎಂಬೀ ಎಂಟುಶಕ್ತಿಗಳನ್ನು ಪೂಜಿಸಬೇಕು. ಕತ್ತಿ ಖೇಟಕಗಳನ್ನು ಧರಿಸಿರುವ, ಶ್ಯಾಮವರ್ಣದ ಮಾತೃ ಗಳನ್ನು ಪೂಜಿಸಬೇಕು.

೩೯-೪೦. ಅನಂತರ ಹೊರಭಾಗದಲ್ಲಿ ಪರಿಚಾರಕಶಕ್ತಿಗಳು ಪೂಜಿಸ ಲ್ಪಡಬೇಕು. ಅವುಯಾವುವೆಂದರೆ :- ಅನಂಗಕುಸುಮಾ, ಅನಂಗಲೇಖಾ, ಅನಂಗಮದನಾ, ಮದನಾತುರಾ, ಭುವನವೇಗಾ, ಭುವನಪಾಲಿಕಾ, ಸರ್ವ ಶಶಿರಾನಂಗವೇದನಾ ಮತ್ತು ಅನಂಗಮೇಖಲಾ ಇವು ಪರಿಚಾರಕಶಕ್ತಿಗಳು.

ಚೇಷಕಂ ತಾಲವೃಂತಂ ಚ ತಾಂಬೂಲಂ ಛತ್ರಮುಜ್ಜಲಂ |  
ಚಾಮರೇ ಚಾಂತುಕಂ ಪುಷ್ಪಂ ಬಿಭ್ರಾಣಾಃ ಕರಸಂಕಚ್ಚಿಃ || ೪೧ ||

ಸರ್ವಾಭರಣಸಂದೀಪ್ತಾನ್ ಲೋಕಪಾಲಾನ್ಪಹಿಯರ್ಜೀತ್ |  
ವಜ್ರಾದೀನ್ಯಸಿ ತದ್ಬಾಹ್ಯೇ ದೇವೀಮಿತ್ಥಂ ಪ್ರಪೂಜಯೇತ್ || ೪೨ ||

ಮಂತ್ರೀ ತ್ರಿಮಧುರೋಪೇತೈರ್ಹುತ್ವಾಶ್ಚತ್ಥಸಮಿದ್ಧರೈಃ |  
ಬ್ರಾಹ್ಮಣಾನ್ಸತಯೇಚ್ಛೀಘ್ರಂ ಸಾರ್ಥಿವಾನ್ಸದ್ಮಹೋಮತಃ || ೪೩ ||

ಪಲಾಶಪುಷ್ಪೈಸ್ತತ್ಪತ್ನೀಂ ಮಂತ್ರಿಣಃ ಕುಮುದೈರಪಿ |  
ಪಂಚವಿಂಶತಿಥಾ ಜಪ್ತೈರ್ಜಲೈಃ ಸ್ವಾತರ್ದಿನೇದಿನೇ || ೪೪ ||

೪೧. ಈ ಶಕ್ತಿಗಳು ಕ್ರಮವಾಗಿ ಪಾತ್ರೆ, ಬೀಸಣಿಗೆ, ತಾಂಬೂಲ, ಪ್ರಕಾಶಮಾನವಾದ ಛತ್ರಿ, ಚಾಮರದ್ವಯ, ವಸ್ತ್ರ ಮತ್ತು ಪುಷ್ಪ ಇವುಗಳನ್ನು ಹಸ್ತಕಮಲಗಳಲ್ಲಿ ಧರಿಸಿರುವರು.

೪೨. ಬಳಿಕ ಸಕಲಾಭರಣಗಳಿಂದ ಪ್ರಕಾಶಮಾನರಾದ ಲೋಕಪಾಲಕರನ್ನು ಹೊರಭಾಗದಲ್ಲಿ ಪೂಜಿಸಬೇಕು. ಅದರ ಹೊರಗೆ ಅವರ ವಜ್ರಾದ್ಯಾಯುಧಗಳನ್ನು ಪೂಜಿಸಬೇಕು. ಈ ರೀತಿಯಾಗಿ ಭುವನೇಶ್ವರೀ ದೇವಿಯನ್ನು ಪೂಜಿಸಬೇಕು.

೪೩. ಈ ರೀತಿ ಆಚರಿಸಿ ಮಂತ್ರಸಿದ್ಧಿಯನ್ನು ಪಡೆದವನು ಸಕ್ಕರೆ ಮುಂತಾದ ಮೂರು ಮಧುರ ವಸ್ತುಗಳಿಂದ ಸಹಿತವಾದ ಅರಳಿಯಸಮಿತ್ತುಗಳಿಂದ ಹೋಮಮಾಡಿದರೆ ಬಹುಬೇಗ ಬ್ರಾಹ್ಮಣರನ್ನು ವಶಪಡಿಸಿಕೊಳ್ಳಬಹುದು.

೪೪. ಸದ್ಮಹೋಮದಿಂದ ಕ್ಷತ್ರಿಯರನ್ನೂ (ರಾಜರನ್ನೂ), ಮುತ್ತುಗದ ಹೂವಿನಹೋಮದಿಂದ ಅವರ ಪತ್ನಿಯರನ್ನೂ, ಕುಮದಪುಷ್ಪ ಹೋಮಗಳಿಂದ ಮಂತ್ರಿಗಳನ್ನೂ ವಶಪಡಿಸಿ ಕೊಳ್ಳಬಹುದು.

ಆತ್ಮಾನಮಭಿಷಿಂಚೇದ್ಯಃ ಸರ್ವಸಾಭಾಗ್ಯವಾನ್ಭವೇತ್ |

ಸಂಚಿವಿಂಶತಿಧಾ ಜಸ್ತಂ ಜಲಂ ಪ್ರಾತಃ ಪಿಚೇನ್ನರಃ

|| ೪೫ ||

ಅನಾಸ್ಯ ಮಹತೀಂ ಪ್ರಜ್ಞಾಂ ಕವೀನಾಮಗ್ರಣೀರ್ಭವೇತ್ |

ಕರ್ಪೂರಾಗರುಸಂಯುಕ್ತಕುಂಕುಮಂ ಸಾಧು ಸಾಧಿತಂ

|| ೪೬ ||

ಗೃಹೀತ್ವಾ ತಿಲಕಂ ಕುರ್ಯಾದ್ರಾಜವಶ್ಯಮನುತ್ತಮಂ |

ಶಾಲಿಪಿಷ್ಟಮಯಾಂ ಕೃತ್ವಾ ಪುತ್ಥಲೀಂ ಮಧುರಾಸ್ವಿತಾಂ

|| ೪೭ ||

ಜಸ್ತಾಂ ಪ್ರತಿಷ್ಠಿತಪ್ರಾಣಾಂ ಭಕ್ಷಯೇದ್ರವಿವಾಸರೇ |

ವಶಂ ನಯತಿ ರಾಜಾನಂ ನಾರೀಂ ವಾ ನರನೋವ ಚ

|| ೪೮ ||

೪೪-೪೫. ಪ್ರತಿದಿನವೂ, ಈ ಮಂತ್ರವನ್ನು ಇಪ್ಪತ್ತೈದಾವರ್ತಿ ಜಪ ಮಾಡಿ ಅಭಿಮಂತ್ರಿಸಿದ ನೀರಿನಿಂದ ಬೆಳಗ್ಗೆ ತನಗೆ ಅಭಿಷೇಕಮಾಡಿಸಿಕೊಳ್ಳುವ ವನು ಸಕಲ ಸಾಭಾಗ್ಯಗಳನ್ನೂ ಪಡೆಯುವನು.

೪೫-೪೬. ಇಪ್ಪತ್ತೈದಾವರ್ತಿ ಈ ಮಂತ್ರಜಪದಿಂದ ಅಭಿಮಂತ್ರಿಸಿದ ನೀರನ್ನು ಬೆಳಗ್ಗೆ ಕುಡಿಯುವ ಮನುಷ್ಯನು ಅಧಿಕಜ್ಞಾನವನ್ನು ಹೊಂದಿ ಕವಿ ಶ್ರೇಷ್ಠನಾಗುವನು.

೪೬-೪೭. ಕರ್ಪೂರ, ಅಗರುಗಳಿಂದ ಸಹಿತವಾದ ಕುಂಕುಮವನ್ನು ಚೆನ್ನಾಗಿ ಕಲೆಸಿ ಅದರಿಂದ ತಿಲಕ ಹಚ್ಚುವುದು ಉತ್ತಮರಾಜವಶ್ಯಕರವು.

೪೭-೪೮. ಸಕ್ಕರೆ ತುಪ್ಪಗಳನ್ನು ಹಾಕಿ ಅಕ್ಕಿಹಿಟ್ಟಿನಿಂದ ಬೊಂಬೆ ಯನ್ನು ಮಾಡಿ, ಮಂತ್ರಜಪದಿಂದ ಅಭಿಮಂತ್ರಿಸಿ, ಪ್ರಾಣಪ್ರತಿಷ್ಠೆಮಾಡಿ, ಅದನ್ನು ಭಾನುವಾರದದಿನ ತಿಂದರೆ ದೊರೆ, ಸ್ತ್ರೀ ಅಥವಾ ಪುರುಷನೂ ಸಹ ಅಧೀನನಾಗುವನು.

ಕಂಠಮಾತ್ರೋದಕೇ ಸ್ಥಿತ್ವಾ ವೀಕ್ಷ್ಯ ತೋಯಗತಂ ರವಿಂ |  
 ತ್ರಿಸಹಸ್ರಂ ಜಪೇನ್ಮಂತ್ರಂ ಕನ್ಯಾಮಿಷ್ಟಾಂ ಲಭೇತ್ತತಃ || ೪೯ ||

ಅನ್ನಂ ತನ್ಮಂತ್ರಿತಂ ಮಂತ್ರೀ ಭುಂಜೀತ ಶ್ರೀಪ್ರಸಿದ್ಧಯೇ |  
 ಲಿಖಿತಾ ಭಸ್ಮನಾ ಮಾಯಾಂ ಸಸಾಧ್ಯಾಂ ಫಲಕಾದಿಷು || ೫೦ ||

ತತ್ಕಾಲಂ ದರ್ಶಯೇದ್ಯಂತ್ರಂ ಸುಖಂ ಸೂಯೇತ ಗರ್ಭಿಣೀ |  
 ಭುವನೇಶೀಯಮಾಖ್ಯಾತಾ ಸಹಸ್ರಭುಜಸಂಭವಾ || ೫೧ ||

ಭುಕ್ತಿಮುಕ್ರಿಸ್ಪದಾ ನ್ಯಾಣಾಂ ಸ್ಮರ್ತ್ವಾಣಾಂ ದ್ವಿಜಸತ್ತಮ |  
 ತತಃ ಕಲ್ಪಾಂತರೇ ವಿಸ್ವ ಕದಾಚಿನ್ಮಹಿಷಾಸುರಃ || ೫೨ ||

೪೯. ಕುತ್ತಿಗೆಯಷ್ಟು ಅಳವಾದ ನೀರಿನಲ್ಲಿ ನಿಂತು, ಅದರಲ್ಲಿ ಪ್ರತಿ ಬಿಂಬಿಸಿರುವ ಸೂರ್ಯನನ್ನು ನೋಡಿ ಈ ಮಂತ್ರವನ್ನು ಮೂರುಸಾವಿರ ಜಪಿಸಿದರೆ ತನಗೆ ಬೇಕಾದ ಕನ್ಯೆಯು ಲಭಿಸುವುದು.

೫೦-೫೧. ಆ ಮಂತ್ರದಿಂದ ಅಭಿಮಂತ್ರಿಸಲ್ಪಟ್ಟ ಅನ್ನವನ್ನು ಮಂತ್ರಿಯು ಸಂಪತ್ತನ್ನು ಪಡೆಯುವುದಕ್ಕಾಗಿ ತಿನ್ನ ಬೇಕು. ಹಲಗೆ ಮುಂತಾದುವುಗಳಲ್ಲಿ ಸಾಧ್ಯನಾಮ ಸಹಿತವಾದ “ಹ್ರೀಂ” ಎಂಬ ಮಾಯಾ ಬೀಜಯುಕ್ತವಾದ ಯಂತ್ರವನ್ನು ಬರೆದು ತೋರಿಸಿದಕೂಡಲೇ ಗರ್ಭಿಣಿಯು ಸುಖವಾಗಿ ಪ್ರಸವಿಸುವಳು.

೫೧-೫೨. ಬ್ರಾಹ್ಮಣ ಶ್ರೇಷ್ಠನಾದ ನಾರದನೇ! ಸಹಸ್ರಭುಜ ಸಂಭವವುಳ್ಳ ಈ ಭುವನೇಶ್ವರಿಯು ತನ್ನನ್ನು ಸ್ಮರಿಸುವ ಜನರಿಗೆ ಭೋಗಮೋಕ್ಷ ಪ್ರದಳೆಂದು ಪ್ರಖ್ಯಾತಳಾಗಿರುವಳು. ಅಂತಹ ಭುವನೇಶ್ವರಿಯ ಮಂತ್ರವಿಧಾನವನ್ನು ನಿನಗೆ ಹೇಳಿರುವೆನು.

ಬಭೂವ ಲೋಕಸಾಲಾಂಸ್ತು ಜಿತ್ವಾ ಭುಂಕ್ತೇ ಜಗತ್ರಯಂ |

ತತಸ್ತಶ್ಚೀಡಿತಾ ದೇವಾ ವೈಕುಂಠಂ ಶರಣಂ ಯಯುಃ || ೫೩ ||

ತತೋ ದೇವೀ ಮಹಾಲಕ್ಷ್ಮೀಶ್ಚ ಕ್ರಾದ್ಯಂಗೋತ್ಥತೇಜಸಾ |

ಶ್ರೀರ್ಬಭೂವ ಮುನಿಶ್ರೇಷ್ಠ ಮೂರ್ತಾ ವ್ಯಾಸ್ತಜಗತ್ರಯಾ || ೫೪ ||

ಸ್ವಯಂ ಸಾ ಮಹಿಷಾದೀಂಸ್ತು ನಿಹತ್ಯ ಜಗದೀಶ್ವರೀ |

ಆರವಿಂದವನಂ ಸ್ರಾಸ್ತಾ ಭಜತಾಮಿಷ್ಯದಾಯಿನೀ || ೫೫ ||

ತಸ್ಯಾಃ ಸಮರ್ಚನಂ ವಕ್ಷ್ಯೇ ಸಂಕ್ಷೇಪೇಣ ಶೃಣು ದ್ವಿಜ |

ಮೃತ್ಯುಕ್ರೋಧಿನೀ ಗುರುಣಾ ಬಿಂದುಭೂಷಿತಮಸ್ತುಕಾ || ೫೬ ||

೫೩-೫೩. ಬ್ರಾಹ್ಮಣನೇ! ಕಲ್ಪಾಂತರದಲ್ಲಿ ಒಂದಾನೊಂದು ಕಾಲದಲ್ಲಿ ಮಹಿಷಾಸುರನೆಂಬ ಅಸುರನಿದ್ದನು. ಅವನು ಇಂದ್ರಾದಿ ಲೋಕಪಾಲಕರನ್ನು ಜಯಿಸಿ ಮೂರು ಲೋಕಗಳನ್ನೂ ಅನುಭವಿಸುತ್ತಿದ್ದನು. ಆಗ ಅವನಿಂದ ಹಿಂಸಿಸಲ್ಪಟ್ಟವರಾಗಿ ದೇವತೆಗಳು ವೈಕುಂಠಲೋಕಕ್ಕೆ ಹೋಗಿ ಮಹಾಲಕ್ಷ್ಮೀ ದೇವಿಯನ್ನು ಮರೆ ಹೊಕ್ಕರು.

೫೪. ಮುನಿಶ್ರೇಷ್ಠನೇ! ತರುವಾಯ ಮಹಾಲಕ್ಷ್ಮೀದೇವಿಯು ಚಕ್ರ ಮುಂತಾದ ಅಂಗಗಳಿಂದ ಹುಟ್ಟಿದತೇಜಸ್ಸಿನಿಂದ ಮೂರುಲೋಕಗಳನ್ನೂ ವ್ಯಾಪಿಸಿ ಶ್ರೀದೇವಿಯಾಗಿ ಅವತರಿಸಿದಳು.

೫೫. ಆ ಜಗದೀಶ್ವರಿಯು ತಾನೇ ಮಹಿಷಾಸುರ ಮುಂತಾದ ರಾಕ್ಷಸ ರನ್ನು ಸಂಹರಿಸಿ ಅರವಿಂದವನಕ್ಕೆ ಹೋಗಿ ಅಲ್ಲಿ ತನ್ನನ್ನು ಭಜಿಸುವ ಭಕ್ತರಿಗೆ ಇಷ್ಟಾರ್ಥಗಳನ್ನು ಕೊಡುತ್ತಾ ಇದ್ದಳು.

೫೬-೫೬. ಅಂತಹ ಶ್ರೀದೇವಿಯ ಅರ್ಚನೆಯ ವಿಧಾನವನ್ನು ಸಂಕ್ಷೇಪ ವಾಗಿ ಹೇಳುವೆನು ; ಕೇಳು.



ಬೀಜಮಂತ್ರಃ ಶ್ರಿಯಃ ಪ್ರೋಕ್ತೋ ಭಜತಾಮಿಷ್ಯದಾಯಕಃ |  
ಋಷಿಭೃಗುರ್ನಿವೃಚ್ಛಂದೋ ದೇವತಾ ಶ್ರೀಃ ಸಮಾರಿತಾ || ೫೭ ||

ಷಡ್ ದೀರ್ಘಯುಕ್ತಬೀಜೇನ ಕುರ್ಯಾದಂಗಾನಿ ಷಟ್ ಕ್ರಮಾತ್ |  
ತತೋ ಧ್ಯಾಯೇಜ್ಜಗದ್ವೇದ್ಯಾಂ ಶ್ರಿಯಂ ಸಂಪತ್ತಿದಾಯಿನೀಂ || ೫೮ ||

ಕಾಂಚನಾಭಾಂ ಗಜೈಃ ಶ್ವೇತ್ಯೈಶ್ಚ ತುರ್ಭಿಃ ಸ್ವಕರೋದ್ಧೃತ್ಯೈಃ |  
ಹಿರಣ್ಮಯಾಮೃತಘಟೈಃ ಸಿಂಚ್ಯಮಾನಾಂ ಸರೋಜಗಾಂ || ೫೯ ||

ವರಾಭಯಾಬ್ಜಸ್ತುಗ್ಧಸ್ತಾಂ ಪ್ತೌಮವಸ್ತ್ರಾಂ ಕಿರೀಟಿನೀಂ |  
ಸಿದ್ಧಲಕ್ಷಂ ಜಪೇನ್ಮಂತ್ರಂ ತತ್ಸಹಸ್ರಂ ಹುನೇತ್ತಥಾ || ೬೦ ||

ವೃತ್ಯು = ಶ, ಕ್ರೋಧಿನೀ = ರ, ಗುರು = ಈ, ಬಿಂದು = ಂ,  
ಶ+ರ+ಈ+ಂ = ಶ್ರೀಂ. “ ಶ್ರೀಂ ” ಎಂಬುದು ಶ್ರೀದೇವಿಯ ಬೀಜಮಂತ್ರವು.

ಅದು ಭಜಿಸುವವರಿಗೆ ಇಷ್ಟಾರ್ಥದಾಯಕವು. ಈ ಮಂತ್ರಕ್ಕೆ  
ಭೃಗುವು ಋಷಿ. ನಿಚ್ಯತ್ ಎಂಬುದು ಛಂದಸ್ಸು. ಶ್ರೀದೇವಿಯು ದೇವತೆ  
ಎಂಬುದಾಗಿ ಉಕ್ತವಾಗಿದೆ.

೫೮. ಆ, ಈ, ಊ ಮುಂತಾದ ಆರು ದೀರ್ಘಸ್ವರಯುಕ್ತ ಬೀಜಾಕ್ಷರ  
ದಿಂದ ಕ್ರಮವಾಗಿ ಷಡಂಗಗಳನ್ನು ರಚಿಸಬೇಕು. ಅನಂತರ ಜಗದ್ವೇದಿಕೆಯಲ್ಲಿ  
ಸಂಪತ್ತನ್ನು ಕೊಡುವ ಶ್ರೀದೇವಿಯನ್ನು ಧ್ಯಾನಿಸಬೇಕು.

೫೯-೬೦. ಧ್ಯಾನಃ—ಸೊಂಡಲಿನಿಂದ ಸುವರ್ಣದ ಅಮೃತ ಕಲಶ  
ಗಳನ್ನು ಎತ್ತಿ ನಾಲ್ಕು ಶ್ವೇತಗಜಗಳಿಂದ ಅಭಿಷೇಕಮಾಡಿಸಿಕೊಳ್ಳಲ್ಪಡುತ್ತಿರುವ  
ಬಂಗಾರದಂತೆ ಹೊಳೆಯುತ್ತಿರುವ, ಪದ್ಮಸ್ಥಿತಳಾದ, ವರಮುದ್ರೆ, ಅಭಯ  
ಮುದ್ರೆ, ಪದ್ಮ, ವಾಲೆಗಳನ್ನು ಕರದಲ್ಲಿ ಪಿಡಿದಿರುವ, ರೆಷ್ಮೇವಸ್ತ್ರವನ್ನು ಟ್ಟಿ  
ರುವ, ಕಿರೀಟಧಾರಿಣಿಯಾದ ಶ್ರೀದೇವಿಯನ್ನು ಧ್ಯಾನಿಸಬೇಕು.

ಸುಗಂಧಕುಸುಮೈರಿಷ್ಟ್ವಾ ಕಮಲೈರ್ಮಧುರಫ್ಲುತೈಃ |  
ಮಹಾಲಕ್ಷ್ಮ್ಯದಿತೇ ಪೀಠೇ ಮೂರ್ತಿಂ ಮೂಲೇನ ಕಲ್ಪ್ಯ ಚ || ೬೧ ||

ಯಜೇತ್ಪೂರ್ವವದಂಗಾನಿ ದಿಗ್ಧಲೇಷ್ಟಚರ್ಚಯೇತ್ತತಃ |  
ವಾಸುದೇವಂ ಸಂಕರ್ಷಣಂ ಪ್ರದ್ಯುಮ್ನಮನಿರುದ್ಧಕಂ || ೬೨ ||

ಹಿಮಪೀತತಮಾಲೇಂದ್ರನೀಲಾಭಾನ್ವೀತವಾಸಸಃ |  
ಶಂಖಚಕ್ರಗದಾಪದ್ಮಧಾರಿಣಿಸ್ತಾಂಶ್ಚ ತುರ್ಭುಜಾನ್ || ೬೩ ||

ವಿದಿಗಂತೇಷು ಪತ್ರೇಷು ದಮಕಾದೀನ್ಯಜೇದ್ಗಜಾನ್ |  
ದಮಕಂ ಪುಂಡರೀಕಂ ಚ ಗುಗ್ಗುಲಂ ಚ ಕುರಂಟಕಂ || ೬೪ ||

ಬಳಿಕ ಈ ಮಂತ್ರವನ್ನು ಹನ್ನೆರಡುಲಕ್ಷ ಜಪಿಸಿ, ಹನ್ನೆರಡುಸಾವಿರ ಹೋಮಮಾಡಬೇಕು.

೬೧-೬೩. ಸಕ್ಕರೆ ಮುಂತಾದ ಮಧುರದ್ರವ್ಯಯುಕ್ತವಾದ, ಸುವಾಸನೆಯುಳ್ಳ ಕಮಲಪುಷ್ಪಗಳಿಂದ ಹೋಮಮಾಡಿ, ಮಹಾಲಕ್ಷ್ಮೀದೇವಿಗೆ ವಿಹಿತವಾದ ಪೀಠದಲ್ಲಿ ಮೂರ್ತಿಯನ್ನು ಮೂಲಮಂತ್ರದಿಂದ ಕಲ್ಪಿಸಿ ಹಿಂದೆಹೇಳಿರುವ ಪ್ರಕಾರ ಅಂಗಗಳನ್ನು ಪೂಜಿಸಿ, ಅನಂತರ ಪೂರ್ವಾದಿ ದಿಗ್ಧಗಳಲ್ಲಿ ಬಿಳಿಪು ಹಳದಿ ಮಿಶ್ರವಾದ ಹೊಂಗೆಯ ಬಣ್ಣದ ಇಂದ್ರನೀಲಮಣಿಯಂತೆ ಹೊಳೆಯುತ್ತಿರುವ, ಪೀತಾಂಬರಧಾರಿಗಳಾದ, ಶಂಖಚಕ್ರಗದಾಪದ್ಮಗಳನ್ನು ಹಸ್ತಗಳಲ್ಲಿ ಧರಿಸಿರುವ, ಚತುರ್ಭುಜಯುಕ್ತರಾದ, ವಾಸುದೇವ ಸಂಕರ್ಷಣ ಪ್ರದ್ಯುಮ್ನ ಅನಿರುದ್ಧಮೂರ್ತಿಗಳನ್ನು ಪೂಜಿಸಬೇಕು.

೬೪. ಆಗ್ನೇಯಾದಿ ದಿಗ್ಧಗಳಲ್ಲಿ ದಮಕ, ಪುಂಡರೀಕ, ಗುಗ್ಗುಳ, ಕುರಂಟಕವೆಂಬ ಗಜಗಳನ್ನು ಪೂಜಿಸಬೇಕು.

ಯಜೇಚ್ಛಂಖನಿಧಿಂ ದೇನ್ಯಾ ದಕ್ಷಿಣೇ ಪ್ರಮದಾನ್ವಿತಂ |  
ಮುಕ್ತಾಮಾಣಿಕ್ಯಸಂಕಾಶೌ ಕಿಂಚಿತ್ ಸ್ಮಿತಮುಖಾಂಬುಜೌ || ೬೫ ||

ಅನ್ಯೋನ್ಯಾಲಿಂಗನಸರೌ ಶಂಖಪಂಕಜಧಾರಿಣೌ |  
ವಿಗಲದ್ರತ್ನವರ್ಷಾಭ್ಯಾಂ ಶಂಖಾಭ್ಯಾಂ ಮೂರ್ಧ್ನಿ ಲಾಂಛಿತೌ || ೬೬ ||

ತುಂದಿಲಂ ಕಂಬುಕನಿಧಿಂ ವಸುಧಾರಾಂ ಘನಸ್ತನೀಂ |  
ನಾಮತಃ ಪಂಕಜನಿಧಿಂ ಪ್ರಿಯಯಾ ಸಹಿತಂ ಯಜೇತ್ || ೬೭ ||

ಸಿಂಧೂರಾಭೌ ಭುಜಾಶ್ಲಿಷ್ಠೌ ರಕ್ತಪದ್ಮೋತ್ಪಲಾನ್ವಿತೌ |  
ನಿಸರದ್ರತ್ನವರ್ಷಾಭ್ಯಾಂ ಪದ್ಮಾಭ್ಯಾಂ ಮೂರ್ಧ್ನಿ ಲಾಂಛಿತೌ || ೬೮ ||

ತುಂದಿಲಂ ಪಂಕಜನಿಧಿಂ ತತ್ತ್ವಾಂ ವಸುಮತೀಮಸಿ |  
ದಲಾಗ್ರೇಷು ಯಜೇದೇತಾಬಲಾಕ್ಯಾದ್ಯಾ ಸಮಂತತಃ || ೬೯ ||

೬೫-೬೭. ದೇವಿಯ ಬಲಭಾಗದಲ್ಲಿ ಪತ್ನೀ ಸಹಿತನಾದ ಶಂಖನಿಧಿ  
ಗುನ್ನು ಪೂಜಿಸಬೇಕು. ಮುತ್ತುಮಾಣಿಕ್ಯದಂತೆ ಹೊಳೆಯುತ್ತಿರುವ, ಮಂದ  
ಹಾಸಯುಕ್ತವಾದ ಮುಖಮಲವುಳ್ಳ, ಪರಸ್ಪರ ಅಲಿಂಗನಮಾಡಿಕೊಳ್ಳು  
ತ್ತಿರುವ, ಶಂಖಪದ್ಮಗಳನ್ನು ಧರಿಸಿರುವ, ರತ್ನಗಳ ಮಳೆಯನ್ನುಂಟುಮಾಡು  
ತ್ತಿರುವ, ಶಂಖಗಳಿಂದ ತಲೆಯಮೇಲೆ ಗುರ್ತಿಸಲ್ಪಟ್ಟಿರುವ, ಬೊಟ್ಟು ಬೆಳೆಸಿ  
ಕೊಂಡಿರುವ ಶಂಖನಿಧಿ ಮತ್ತು ಘನಕುಚಗಳುಳ್ಳ ವಸುಧಾರೆ ಇವರಿಬ್ಬರನ್ನೂ  
ಪೂಜಿಸಬೇಕು. ದೇವಿಯ ಎಡಭಾಗದಲ್ಲಿ ಪತ್ನೀಸಹಿತನಾದ ಪಂಕಜನಿಧಿ  
ಯನ್ನು ಪೂಜಿಸಬೇಕು.

೬೮-೬೯. ಚಂದ್ರಚೂರ್ಣದಂತೆ ಪ್ರಕಾಶಿಸುತ್ತಿರುವ, ಪರಸ್ಪರ ಭುಜ  
ಗಳನ್ನು ಅಲಿಂಗಿಸಿಕೊಂಡಿರುವ, ಕೆಂಪುತಾವರೆ ಕನ್ನೈದಿಲೆಗಳಿಂದ ಕೂಡಿದ,  
ಶಿರಸ್ಸಿನಲ್ಲಿ ರತ್ನವರ್ಷವನ್ನು ಸುರಿಸುತ್ತಿರುವ ಪದ್ಮಗಳಿಂದಂಕಿತರಾದ, ಬೊಟ್ಟು  
ಬೆಳೆಸಿಕೊಂಡಿರುವ ಪದ್ಮನಿಧಿ ಮತ್ತು ತತ್ತ್ವಸ್ವರೂಪಳಾದ ವಸುಮತಿ ಇವರಿಬ್ಬ  
ರನ್ನೂ ಪೂಜಿಸಬೇಕು.

ಬಲಾಕೀ ವಿಮಲಾ ಚೈವ ಕಮಲಾ ವನಮಾಲಿಕಾ |  
ವಿಭೀಷಿಕಾ ಮಾಲಿಕಾ ಚ ಶಾಂಕರೀ ವಸುಮಾಲಿಕಾ || ೨೦ ||

ಸಂಕಜದ್ವಯಧಾಂಣ್ಯೋ ಮುಕ್ತಾಹಾರಸಮಸ್ತಭಾಃ |  
ಲೋಕೇಶಾನೃಜಯೇದಂತೇ ವಜ್ರಾದ್ಯಸ್ತ್ರಾಣಿ ತದ್ಭಿಃ || ೨೧ ||

ಇತ್ಥಂ ಯೋ ಭಜತೇ ದೇವೀಂ ನಿಧಿನಾ ಸಾಧಕೋತ್ತಮಃ |  
ಧನಧಾನ್ಯಸಮೃದ್ಧಃ ಸ್ಯಾಚ್ಚೈಯಮಾಪ್ನೋತ್ಯನಿಂದಿತಾಂ || ೨೨ ||

ವಕ್ಷಃ ಪ್ರಮಾಣಸಲಿಲೇ ಸ್ಥಿತ್ವಾ ಮಂತ್ರಮಿಮಂ ಜಪೇತ್ |  
ತ್ರಿಲಕ್ಷಮರ್ಕಗಂ ಧ್ಯಾಯನ್ನ ಭವೇತ್ಕಮಲಾಲಯಃ || ೨೩ ||

೨೦-೨೧. ದಲಾಗ್ರಭಾಗಗಳಲ್ಲಿ ಎರಡೆರಡು ಪದ್ಮಗಳನ್ನು ಧರಿಸಿರುವ, ಮುತ್ತಿನಹಾರಕ್ಕೆ ಸಮಾನವಾದ ಕಾಂತಿಯುಳ್ಳ, ಬಲಾಕೀ, ವಿಮಲಾ, ಕಮಲಾ, ವನಮಾಲಿಕಾ, ವಿಭೀಷಿಕಾ, ಮಾಲಿಕಾ, ಶಾಂಕರೀ ಮತ್ತು ವಸುಮಾಲಿಕಾ ಇವರನ್ನು ಸುತ್ತಲೂ ಪೂಜಿಸಬೇಕು. ಕೊನೆಯಲ್ಲಿ ಇಂದ್ರಾದಿ ಲೋಕಪಾಲಕರನ್ನೂ, ಅದರ ಹೊರಗೆ ಅವರ ಅಸ್ತ್ರಗಳಾದ ವಜ್ರಾದಿಗಳನ್ನೂ ಪೂಜಿಸಬೇಕು.

೨೨. ಈಪ್ರಕಾರ ವಿಧ್ಯುಕ್ತರೀತಿಯಿಂದ ದೇವಿಯನ್ನು ಭಜಿಸುವ ಸಾಧು ಕೋತ್ತಮನು ಧನಧಾನ್ಯ ಸಮೃದ್ಧಿಯನ್ನು ಹೊಂದಿ ಅನಿಷಿದ್ಧವಾದ ಸಂಪತ್ತನ್ನು ಪಡೆಯುವನು.

೨೩. ಎದೆಯುದ್ದ ನೀರಿನಲ್ಲಿ ನಿಂತು ಸೂರ್ಯಸ್ಥಿತನಾದ ದೇವನನ್ನು ಧ್ಯಾನಿಸುತ್ತಾ ಈ ಮಂತ್ರವನ್ನು ಮೂರುಲಕ್ಷ ಜಪಿಸುವವನು ಕಮಲಾಲಯನ ಸಂಪೂರ್ಣಾನುಗ್ರಹಕ್ಕೆ ಪಾತ್ರನಾಗಿ ಅವನ ಸಾಯುಜ್ಯವನ್ನು ಪಡೆಯುವನು.

ವಿಷ್ಣುಗೇಹಸ್ಥಬಿಲ್ವಸ್ಯ ಮೂಲೇ ಲಕ್ಷತ್ರಯಂ ಜಪೇತ್ |  
ಸಾಧಕೋ ಯಃ ಸ ಲಭತೇ ನಾಂಭಿತಂ ಧನಸಂಚಯಂ || ೨೪ ||

ಅಶೋಕವಹ್ನಾವಾಜ್ಯಾಕ್ಯೆಸ್ತಂಡುಲೈರ್ವಶಯೇಜ್ಜಗತ್ |  
ಹೋಮೇನ ಖಾದಿರೇ ವಹ್ನಾ ತಂಡುಲೈರ್ಮಧುರೋಕ್ಷತ್ರೈಃ || ೨೫ ||

ರಾಜಾ ವಶ್ಯೋ ಭವೇಚ್ಛೇಘ್ರಂ ಮಹಾಲಕ್ಷ್ಮೀಶ್ಚ ವರ್ಧತೇ |  
ಬಿಲ್ವಚ್ಛಾಯಾಮಧಿವಸನ್ಬಿಲ್ವಮಿಶ್ರಹವಿಷ್ಯಭುಕ್ || ೨೬ ||

ಸಂವತ್ಸರತ್ರಯಂ ಹುತ್ವಾ ತತ್ಪಲೈರಫನಾಂಬುಜೈಃ |  
ಸಾಧಕೇಂದ್ರೋ ಮಹಾಲಕ್ಷ್ಮೀಂ ಚಕ್ಷುಷಾ ಪಶ್ಯತಿ ಧ್ರುವಂ || ೨೭ ||

೨೪. ವಿಷ್ಣ್ವಾಲಯದಲ್ಲಿನ ಬಿಲ್ವವೃಕ್ಷಮೂಲದಲ್ಲಿ ಈ ಮಂತ್ರವನ್ನು ಮೂರುಲಕ್ಷ ಜಪಿಸುವ ಸಾಧಕನು ಅಪೇಕ್ಷಿತವಾದ ಧನರಾಶಿಯನ್ನು ಪಡೆಯುವನು.

೨೫-೨೭. ಅಶೋಕಕಾಷ್ಠದಬೆಂಕಿಯಲ್ಲಿ ತುಪ್ಪಸಹಿತವಾದ ಅಕ್ಕಿಯಿಂದ ಹೋಮಮಾಡುವವನು ಜಗತ್ತನ್ನೇ ವಶಪಡಿಸಿಕೊಳ್ಳುವನು.

ಖಾದಿರಾಗ್ನಿಯಲ್ಲಿ ಸಕ್ಕರೆಸಹಿತವಾದ ಅಕ್ಕಿಯಿಂದ ಹೋಮಮಾಡಿದರೆ ಬೇಗ ರಾಜನು ಅಧೀನನಾಗುವನು ಮತ್ತು ಮಹದೈಶ್ವರ್ಯವು ಅಭಿವೃದ್ಧಿಯಾಗುತ್ತದೆ.

ಬಿಲ್ವಗಿಡದ ನೆರಳಿನಲ್ಲಿ ಕುಳಿತು ಮೂರುವರ್ಷಗಳಕಾಲ ಬಿಲ್ವಮಿಶ್ರವಾದ ಹವಿಸ್ಸನ್ನು ತಿನ್ನುತ್ತಾ, ಬಿಲ್ವ ಫಲ ಅಥವಾ ಕಮಲಗಳಿಂದ ಹೋಮಮಾಡುವ ಸಾಧಕಶ್ರೇಷ್ಠನು ಮಹಾಲಕ್ಷ್ಮೀಯ ಸಾಕ್ಷಾತ್ಕಾರ ಪಡೆಯುವನು.

ಅಥ ಕಲ್ಪಾಂತರೇ ಬ್ರಹ್ಮಂದೇವರಾಜ್ಯವಿಲುಂಘಕಾ |  
 ಜಾತೌ ಶುಂಭನಿಶುಂಭೌ ದ್ವಾವಸುರೌ ಲೋಕಕಂಟಕೌ || ೨೮ ||  
 ತತೋ ಭ್ರಷ್ಟಾಧಿಕಾರೈಸ್ತು ಶಕ್ರಾದ್ಯೈಃ ಸಂಸ್ತುತಾ ಮುನೇ |  
 ಮಹಾಸರಸ್ವತೀ ದೇವೀ ತದಾ ಚಾವತತಾರ ಹ || ೨೯ ||  
 ಹಿಮಾಲಯೇ ಮಹಾಪುಣ್ಯೇ ಶೈಲೋದ್ದೇಶೇತಿಶೋಭನೇ |  
 ತತಃ ಶುಂಭಾದಿಕಾನ್ದತ್ವಾ ದೇವತೈಃ ಪರಿಪೂಜಿತಾ || ೩೦ ||  
 ವರಂ ದತ್ತ್ವಾನ್ವಿಶದ್ಧೇವೀ ಮಾನಸಂ ನಾಮ ವೈ ಸರಃ |  
 ತಸ್ಯಾ ಮಂತ್ರಂ ಪ್ರವಕ್ಷ್ಯಾಮಿ ಶೃಣುಷ್ವಾವಹಿತೋ ಮುನೇ || ೩೧ ||  
 ಜ್ಞಾನಾಮೃತಾ ಶಶಧರಾ ಕ್ರಾಂತಭಾಲೋಪಶೋಭಿತಾ |  
 ವಾಗ್ವೀಜಂ ತೇನ ಚಾಂಗಾನಿ ಕಲ್ಪಯೇತ್ಸಾಧಕೋತ್ತಮಃ || ೩೨ ||

೨೮. ಬ್ರಾಹ್ಮಣನಾದ ನಾರದನೇ! ಇನ್ನೊಂದು ಕಲ್ಪದಲ್ಲಿ ದೇವತೆಗಳ ಆಧಿಪತ್ಯವನ್ನು ನಾಶಮಾಡಿದ ಶುಂಭ, ನಿಶುಂಭ ಎಂಬ ಇಬ್ಬರು ಅಸುರರು ಲೋಕಕಂಟಕರಾಗಿದ್ದರು.

೨೯-೩೧. ಮುನಿಯೇ! ಅಧಿಕಾರವನ್ನು ಕಳೆದುಕೊಂಡನಂತರ ಇಂದ್ರಾದಿದೇವತೆಗಳು ಮಹಾಸರಸ್ವತಿಯ ಬಳಿಗೆ ಹೋಗಿ ಸ್ತೋತ್ರಮಾಡಿದರು. ಅದರಿಂದ ಪ್ರಸನ್ನಳಾದ ಸರಸ್ವತೀದೇವಿಯು ಆಗ ದೇವತೆಗಳ ಕಷ್ಟವನ್ನು ಪರಿಹರಿಸುವುದಕ್ಕಾಗಿ ಮಹಾಪುಣ್ಯಕ್ಷೇತ್ರವಾದ, ಅತ್ಯಂತಮಂಗಳಕರವಾದ ಹಿಮಾಲಯಪರ್ವತಪ್ರದೇಶದಲ್ಲಿ ಅವತರಿಸಿದಳು. ತರುವಾಯ ದೇವಿಯು ಶುಂಭಾದಿಗಳನ್ನು ಸಂಹರಿಸಿ, ದೇವತೆಗಳಿಂದ ಪೂಜಿಸಲ್ಪಟ್ಟು, ಅವರಿಗೆ ವರ ಕೊಟ್ಟು, ಮಾನಸ ಸರೋವರವನ್ನು ಪ್ರವೇಶಿಸಿದಳು. ಮುನಿಯೇ! ಅಂತಹ ದೇವಿಯ ಮಂತ್ರವನ್ನು ಹೇಳುವೆನು; ಸಾವಧಾನಮನಸ್ಸಿನಿಂದ ಕೇಳು.

೩೨. (ಜ್ಞಾನಾಮೃತ = ಐ, ಶಶಧರ = ೦ = ವಾಗ್ವೀಜ = ಐಂ)  
 ಐಂ'' ಎಂಬುದೇ ಸರಸ್ವತಿಯ ಬೀಜಮಂತ್ರವು. ಅದರಿಂದಲೇ ಸಾಧಕನು ಅಂಗಗಳನ್ನು ರಚಿಸಬೇಕು.

ಋಷಿಃ ಸದಾಶಿವಶ್ಚಾಸ್ಯ ಛಂದೋನುಷ್ಟುಬುದಾಹೃತಂ |  
 ದೇವತಾ ನಾಕ್ಸಮಾಖ್ಯಾತಾ ಭಜತಾನುಷ್ಟದಾಯಿನೀ || ೮೩ ||

ಶ್ಲೋತಾಂಬರಾಂ ನಿಶ್ಚಶ್ಲೋತಾಂ ನೀಣಾಪುಸ್ತಕಧಾರಿಣೀಂ |  
 ದಿನೈರಾಭರಣೈರ್ಯುಕ್ತಾಂ ಧ್ಯಾಯೇದ್ವೇನೀಂ ನಿರಂತರಾಂ || ೮೪ ||

ಮಹಾಸರಸ್ವತೀಪೀಠೇ ಮೂರ್ತಿಂ ಮೂಲೇನಕಲ್ಪಯೇತ್ |  
 ದೇನೀಂ ಸಂಪೂಜಯೇತ್ತಸ್ಯಾಮಂಗಾದ್ಯಾವರಣೈಃ ಸಹ || ೮೫ ||

ಆದಾವಂಗಾವೃತಿಃ ಪಶ್ಚಾದಂಬಿಕಾದ್ಯಾಃ ಸನಿಾರಿತಾಃ |  
 ದ್ವಿತೀಯಾ ಮಾತೃಭಿಃ ಪ್ರೋಕ್ತಾ ತೃತೀಯಾ ಹ್ಯಷ್ಟಶಕ್ತಿಭಿಃ || ೮೬ ||

ಚತುರ್ಥೀ ಸಂಚಮಿಾ ಪ್ರೋಕ್ತಾ ದ್ವಾತ್ರಿಂಶಚ್ಚಕ್ತಿಭಿಃ ಪುನಃ |  
 ಚತುಷಷ್ಟ್ಯಾ ಸ್ಮೃತಾ ಷಷ್ಠೀ ಶಕ್ತಿಭಿರ್ಲೋಕನಾಯಕೈಃ || ೮೭ ||

೮೩. ಈ ಮಂತ್ರಕ್ಕೆ ಸದಾಶಿವನು ಋಷಿ, ಅನುಷ್ಟುಪ್ ಛಂದಸ್ಸು, ವಾಗ್ಗೇವಿಯೇ ದೇವತೆ. ಇದು ಆರಾಧಕರಿಗೆ ಇಷ್ಟಾರ್ಥದಾಯಕವು.

೮೪. ಧ್ಯಾನಃ—ಶುಕ್ಲವಸ್ತ್ರವನ್ನು ಟ್ಟಿರುವ, ಬೆಳ್ಳಗಿರುವ ಸಕಲಶರೀರವುಳ್ಳ, ಕೈಗಳಲ್ಲಿ ನೀಣಿ ಪುಸ್ತಕಗಳನ್ನು ಹಿಡಿದಿರುವ, ಮನೋಹರವಾದ ಒಡವೆಗಳನ್ನು ಧರಿಸಿಕೊಂಡಿರುವ ದೇವಿಯನ್ನು ಸದಾ ಧ್ಯಾನಿಸಬೇಕು.

೮೫. ಮಹಾಸರಸ್ವತೀಪೀಠದಲ್ಲಿ ಮೂರ್ತಿಯನ್ನು ಮೂಲಮಂತ್ರದಿಂದ ಸ್ಥಾಪಿಸಬೇಕು. ಅದರಲ್ಲ ಅಂಗಾದಿ ಆವರಣಗಳೊಡನೆ ದೇವಿಯನ್ನು ಪೂಜಿಸಬೇಕು.

೮೬-೮೮. ಆದಿಯಲ್ಲಿ ಅಂಗಾವರಣ, ಅನಂತರ ಅಂಬಿಕಾದಿಗಳು ದ್ವಿತೀಯಾವರಣ, ಮೂರನೆಯದು ಮಾತೃಗಳು, ಎಂಟುಶಕ್ತಿಗಳಿಂದ ನಾಲ್ಕನೆಯ ಆವರಣ, ಮೂವತ್ತೆರಡುಶಕ್ತಿಗಳಿಂದ ಐದನೆಯ ಆವರಣ, ಅರವತ್ತುನಾಲ್ಕುಶಕ್ತಿಗಳಿಂದ ಆರನೆಯ ಆವರಣ, ಲೋಕಪಾಲಕರಿಂದ

ಸಸ್ತನಿಾ ಪುನರೇತೇಷಾಮಸ್ತೈಃ ಸ್ಯಾದಷ್ಟಮಾವೃತಿಃ |  
ಏವಂ ಪೂಜ್ಯಾ ಜಗದ್ಭ್ರಾತೀ ಶ್ರೀಮತೀ ನಾಗ್ಭವಾಭಿಧಾ || ೮೮ ||

ಸ್ಥಾನೇಷು ಪೂರ್ವಮುಕ್ತೇಷು ಯಜೇದಂಗಾನಿ ಸಾಧಕಃ |  
ಅಂಬಿಕಾ ನಾಗ್ಭವೀ ದುರ್ಗಾ ಶ್ರೀಶಕ್ತಿಶ್ಲೋಕ್ತಲಕ್ಷಣಾಃ || ೮೯ ||

ಬ್ರಾಹ್ಮ್ಯಾದ್ಯಾಶ್ಚ ತತಃ ಪೂಜ್ಯಾಃ ಕರಾಲೀ ವಿಕರಾಲ್ಯಮಾ |  
ಸರಸ್ವತೀ ಶ್ರೀದುರ್ಗಾ ಚ ಲಕ್ಷ್ಮೀಶ್ಚೈವ ಧೃತಿಃ ಸ್ಮೃತಿಃ || ೯೦ ||

ಶ್ರದ್ಧಾ ಮೇಧಾ ರತಿಃ ಕಾಂತಿರಾರ್ಯಾ ಷೋಡಶಶಕ್ತಯಃ |  
ಖಡ್ಗಖೇಟಕಧಾರಿಣ್ಯಃ ಶ್ಯಾಮಾಃ ಪೂಜ್ಯಾಃ ಸ್ವಲಂಕೃತಾಃ || ೯೧ ||

ವಿಷ್ಣೋ ಪುಷ್ಪಯಃ ಪ್ರಜ್ಞಾ ಸಿನೀವಾಲೀ ಕುಹೂಃ ಪುನಃ |  
ರುದ್ರವೀರ್ಯಾ ಪ್ರಭಾ ನಂದಾ ಪೋಷಣಾ ವೃದ್ಧಿದಾ ಶುಭಾ || ೯೨ ||

ಏಳನೆಯ ಆವರಣ, ಇವರ ಅಸ್ತ್ರಗಳಿಂದ ಎಂಟನೆಯ ಆವರಣ ಈರೀತಿ ಯಾಗಿ ಎಂಟು ಆವರಣಗಳ ಸಹಿತವಾಗಿ ವಾಗ್ಭವನಾಮಕಳಾದ, ಶ್ರೀಮಂತಳಾದ, ಜಗತ್ತನ್ನು ಸೃಷ್ಟಿಸುವ ಮಹಾಸರಸ್ವತೀದೇವಿಯು ಪೂಜಿಸಲ್ಪಡಬೇಕು.

೮೯-೯೧. ಸಾಧಕನು ಪೂರ್ವೋಕ್ತಸ್ಥಾನಗಳಲ್ಲಿ ಅಂಗಗಳನ್ನು ಪೂಜಿಸಬೇಕು. ಅನಂತರ ಖಡ್ಗ, ಖೇಟಕಗಳನ್ನು ಕರದಲ್ಲಿ ಪಿಡಿದಿರುವ, ಶ್ಯಾವ, ವರ್ಣವುಳ್ಳ, ಚೆನ್ನಾಗಿ ಅಲಂಕಾರಮಾಡಿಕೊಂಡಿರುವ ವಾಗ್ಭವೀ, ದುರ್ಗಾಂಬಿಕೆ ಉಕ್ತಲಕ್ಷಣೋಪೇತರಾದ ಬ್ರಾಹ್ಮ್ಯಾದಿ ಶ್ರೀಶಕ್ತಿಗಳು, ಕರಾಲೀ, ವಿಕರಾಲೀ, ಉಮಾ, ಸರಸ್ವತೀ, ಶ್ರೀದುರ್ಗಾ, ಲಕ್ಷ್ಮೀ, ಧೃತಿ, ಸ್ಮೃತಿ, ಶ್ರದ್ಧಾ, ಮೇಧಾ. ರತಿ, ಕಾಂತಿ, ಆರ್ಯಾ ಎಂಬೀಷೋಡಶಶಕ್ತಿಗಳನ್ನು ಪೂಜಿಸಬೇಕು.

೯೨-೯೫. ಬಳಿಕ ಬೆಳ್ಳಗಿರುವ, ಕೈಯಲ್ಲಿ ಚಕ್ರವನ್ನು ಧರಿಸಿರುವ, ಪಿಶಾಚದಂತೆ ಮುಖವುಳ್ಳ, ಮನೋಹರ ಭೂಷಣಗಳನ್ನು ಧರಿಸಿರುವ ವಿಷ್ಣೋ, ಪುಷ್ಪಿ, ಪ್ರಜ್ಞಾ, ಸಿನೀವಾಲೀ, ಕುಹೂ, ರುದ್ರವೀರ್ಯಾ, ಪ್ರಭಾ, ನಂದಾ,



ಕಾಲರಾತ್ರಿಮಹಾರಾತ್ರಿಭದ್ರಕಾಲೀ ಕಪರ್ದಿನೀ |

ವಿಕೃತಿರ್ದಂಡಿಮುಂಡಿನ್ಯೌ ಸೇಂದುಖಂಡಾ ಶಿಖಂಡಿನೀ || ೯೩ ||

ನಿಕುಂಭಶುಂಭಮಥಿನೀ ಚಂಡಮುಂಡವಿನಾಶಿನೀ |

ಇಂದ್ರಾಣೀ ಚೈವ ರುದ್ರಾಣೀ ಶಂಕರಾರ್ಧಶರೀರಿಣೀ || ೯೪ ||

ನಾರೀ ನಾರಾಯಣೀ ಚೈವ ತ್ರಿಶೂಲಿನೈಪಿ ಪಾಲಿನೀ |

ಅಂಬಿಕಾ ಹ್ರಾದಿನೀ ಚೈವ ದ್ವಾತ್ರಿಂಶಚ್ಚಕ್ತಯಃ ಸಿತಾಃ || ೯೫ ||

ಚಕ್ರಹಸ್ತಾಃ ಪಿಶಾಚಾಸ್ಯಾಃ ಸಂಪೂಜ್ಯಾಶ್ಚಾರುಭೂಷಣಾಃ |

ಪಿಂಗಲಾಕ್ಷ್ಮೀ ವಿಶಾಲಾಕ್ಷ್ಮೀ ಸಮೃದ್ಧಿಬುಧ್ಧಿರೇವ ಚ || ೯೬ ||

ಶ್ರದ್ಧಾ ಸ್ವಾಹಾ ಸ್ವಧಾ ಭಿಕ್ಷಾ ಮಾಯಾ ಸಂಜ್ಞಾ ವಸುಂಧರಾ |

ತ್ರಿಲೋಕಧಾತ್ರೀ ಭಯತ್ರೀ ಸಾವಿತ್ರೀ ತ್ರಿದಶೇಶ್ವರೀ || ೯೭ ||

ಪೋಷಣಾ, ವೃದ್ಧಿದಾ, ಶುಭಾ, ಕಾಲರಾತ್ರೀ, ಮಹಾರಾತ್ರೀ, ಭದ್ರಕಾಲೀ, ಕಪರ್ದಿನೀ, ವಿಕೃತಿ, ದಂಡಿ, ಮುಂಡಿನೀ, ಸೇಂದುಖಂಡಾ, ಶಿಖಂಡಿನೀ, ನಿಕುಂಭಶುಂಭಮಥಿನೀ, ಚಂಡಮುಂಡವಿನಾಶಿನೀ ಇಂದ್ರಾಣೀ, ರುದ್ರಾಣೀ, ಶಂಕರಾರ್ಧಶರೀರಿಣೀ, ನಾರೀ, ನಾರಾಯಣೀ, ತ್ರಿಶೂಲಿನೀ, ಪಾಲಿನೀ, ಅಂಬಿಕಾ ಮತ್ತು ಹ್ರಾದಿನೀ ಎಂಬ ಮೂವತ್ತೆರಡುಶಕ್ತಿಗಳನ್ನೂ ಪೂಜಿಸಬೇಕು.

೯೬-೧೦೬. ತರುವಾಯ ಧನುರ್ಬಾಣಧಾರಿಗಳಾದ, ಉರಿಯುತ್ತಿರುವ ನಾಲಿಗೆಗಳುಳ್ಳ, ಮಹಾತೇಜಸ್ವಿಗಳಾದ, ಕೋರೆಹಲ್ಲುಗಳುಳ್ಳ, ಮೇಲಕ್ಕೆ ಕೂದಲನ್ನು ಕಟ್ಟಿಕೊಂಡಿರುವ, ಯುದ್ಧದಲ್ಲೇ ಆಸಕ್ತವಾದ ಚಿತ್ತವುಳ್ಳ, ಸಕಲಾಭರಣಗಳಿಂದ ಪ್ರಕಾಶಮಾನರಾದ ಪಿಂಗಲಾಕ್ಷ್ಮೀ, ವಿಶಾಲಾಕ್ಷ್ಮೀ, ಸಮೃದ್ಧಿ, ಬುಧ್ಧಿ, ಶ್ರದ್ಧಾ, ಸ್ವಾಹಾ, ಸ್ವಧಾ, ಭಿಕ್ಷಾ, ಮಾಯಾ, ಸಂಜ್ಞಾ, ವಸುಂಧರಾ, ತ್ರಿಲೋಕಧಾತ್ರೀ, ಭಯತ್ರೀ, ಸಾವಿತ್ರೀ, ತ್ರಿದಶೇಶ್ವರೀ,

ಸರೂಪಾ ಬಹುರೂಪಾ ಚ ಸ್ವಂದಮಾತಾ ಶ್ರುತಪ್ರಿಯಾ |

ವಿಮಲಾ ಕಮಲಾ ಪಶ್ಚಾದ್ಬದಿರಣೀ ಪುನರಾರುಣೀ

|| ೯೮ ||

ಪ್ರಕೃತಿರ್ವಿಕೃತಿಃ ಸೃಷ್ಟಿಃ ಸ್ಥಿತಿಃ ಸಂಹೃತಿರೇವ ಚ |

ಸಂಧ್ಯಾ ಮಾತಾ ಸತೀ ಹಂಸೀ ಮರ್ದ್ವಿಕಾ ವಜ್ರಿಕಾ ಪರಾ

|| ೯೯ ||

ದೇವಮಾತಾ ಭಗವತೀ ದೇವಕೀ ಕಮಲಾಸನಾ |

ತ್ರಿಮುಖೀ ಸಪ್ತವದನಾ ಸುರಾಸುರವಿಮರ್ದಿನೀ

|| ೧೦೦ ||

ಲಂಬೋಷ್ಟೀ ಚೋರ್ಧ್ವಕೇಶೀ ಚ ಬಹುಶಿಶ್ನಾ ವೃಕೋದರೀ |

ರಥರೇಖಾಹ್ವಯಾ ಪಶ್ಚಾಚ್ಚೇಶಿರೇಖಾ ತಥಾಪರಾ

|| ೧೦೧ ||

ಗಗನವೇಗಾ ಪವನವೇಗಾ ವೇಗಾ ಚ ತದನಂತರಂ |

ತತೋ ಭುವನಪಾಲಾಖ್ಯಾ ತತಃ ಸ್ಯಾನ್ಮದನಾತುರಾ

|| ೧೦೨ ||

ಅನಂಗಾನಂಗವದನಾ ತಥೈವಾನಂಗಮೇಖಲಾ |

ಅನಂಗಕುಸುಮಾ ವಿಶ್ವರೂಪಾ ಸುರಭಯಂಕರೀ

|| ೧೦೩ ||

ಸರೂಪಾ, ಬಹುರೂಪಾ, ಸ್ವಂದಮಾತಾ, ಶ್ರುತಪ್ರಿಯಾ, ವಿಮಲಾ, ಕಮಲಾ, ಅರುಣೀ, ಅರುಣೀ, ಪ್ರಕೃತಿ, ವಿಕೃತಿ, ಸೃಷ್ಟಿ, ಸ್ಥಿತಿ, ಸಂಹೃತಿ, ಸಂಧ್ಯಾ, ಮಾತಾ, ಸತೀ, ಹಂಸೀ, ಮರ್ದ್ವಿಕಾ, ವಜ್ರಿಕಾ, ದೇವಮಾತಾ, ಭಗವತೀ, ದೇವಕೀ, ಕಮಲಾಸನಾ, ತ್ರಿಮುಖೀ, ಸಪ್ತವದನಾ, ಸುರಾಸುರವಿಮರ್ದಿನೀ, ಲಂಬೋಷ್ಟೀ, ಉರ್ಧ್ವಕೇಶೀ, ಬಹುಶಿಶ್ನಾ, ವೃಕೋದರೀ, ರಥರೇಖಾಹ್ವಯಾ, ಶಶಿರೇಖಾ, ಗಗನವೇಗಾ, ಪವನವೇಗಾ, ವೇಗಾ, ಭುವನಪಾಲಾ, ಮದನಾ ತುರಾ, ಅನಂಗಾ, ಅನಂಗವದನಾ, ಅನಂಗಮೇಖಲಾ, ಅನಂಗಕುಸುಮಾ, ವಿಶ್ವರೂಪಾ, ಸುರಭಯಂಕರೀ, ಅಕ್ಷೋಭ್ಯಾ, ಸಪ್ತನಾಹಿನೀ, ವಜ್ರರೂಪಾ,

ಅಕ್ಷೋಭ್ಯಾ ಸಸ್ತೆನಾಹಿನ್ಯಾ ವಜ್ರರೂಪಾ ಶುಚಿವ್ರತಾ |

ವರದಾಖ್ಯಾಥ ವಾಗೀಶೀ ಚತುಃಷ್ಠಿಸ್ಸಮೀರಿತಾಃ || ೧೦೪ ||

ಚಾಪಬಾಣಧರಾಃ ಸರ್ವಾ ಜ್ವಾಲಾಜಿಹ್ವಾ ಮಹಾಪ್ರಭಾಃ |

ದಂಷ್ಟ್ರಿಣ್ಯಶ್ಲೋರ್ಧ್ವಕೇಶ್ಯಸ್ತಾ ಯುದ್ಧೋಪಕ್ರಾಂತಮಾನಸಾಃ || ೧೦೫ ||

ಸರ್ವಾ ಭರಣಸಂದೀಪ್ತಾಃ ಪೂಜನೀಯಾಃ ಪ್ರಯತ್ನತಃ |

ಲೋಕೇಶಾಃ ಪೂರ್ವವತ್ಪೂಜ್ಯಾಸ್ತದ್ವದ್ವಜ್ರಾದಿಕಾನ್ಯಹಿ || ೧೦೬ ||

ಜಪೇತ್ ಷೋಡಶಲಕ್ಷಂ ಚ ತದ್ವಶಾಂಶಂ ಹುನೇತ್ಸುಧೀಃ |

ಅಜ್ಯೇನ ಖಾದಿರೇ ವಹ್ನಾ ತತಃ ಸಿದ್ಧೋ ಭವೇನ್ಮನುಃ || ೧೦೭ ||

ಕಮಲೈರಯುತಂ ಹುತ್ವಾ ರಾಜಾನಂ ವಶಮಾನಯೇತ್ |

ಉತ್ಪಲೈರ್ಜುಹ್ವತೋ ನೂನಂ ಮಹಾಲಕ್ಷ್ಮೀಃ ಪ್ರಜಾಯತೇ || ೧೦೮ ||

ಶುಚಿವ್ರತಾ, ವರದಾ ಮತ್ತು ವಾಗೀಶೀ ಎಂಬದಾಗಿ ಉಕ್ತವಾದ ಅರವತ್ತು ನಾಲ್ಕು ಶಕ್ತಿಗಳನ್ನು ಪ್ರಯತ್ನ ಪೂರ್ವಕವಾಗಿ ಪೂಜಿಸಬೇಕು. ಹಿಂದೆ ಹೇಳಿರುವಂತೆ ಇಂದ್ರಾದಿಲೋಕಪಾಲಕರು ಮತ್ತು ಅವರ ವಜ್ರಾದಿಅಯುಧಗಳನ್ನೂ ಸಹ ಪೂಜಿಸಬೇಕು.

೧೦೭. ಹೀಗೆ ಅವರಣಪೂಜೆಮಾಡಿದನಂತರ ಈ ಮಂತ್ರವನ್ನು ಹದಿನಾಲ್ಕುಲಕ್ಷ ಜಪಿಸಿ, ಕಲ್ಲಿಕಟ್ಟಿಗೆಯ ಬೆಂಕಿಯಲ್ಲಿ ತುಪ್ಪದಿಂದ ಒಂದುಲಕ್ಷ ಅರವತ್ತುಸಾವಿರ ಹೋಮಮಾಡಬೇಕು. ಹೀಗೆ ಆಚರಿಸುವುದರಿಂದ ಮಂತ್ರ ಸಿದ್ಧಿಯಾಗುವುದು.

೧೦೮. ಕಮಲದಿಂದ ಹತ್ತುಸಾವಿರ ಹೋಮಮಾಡಿದರೆ ದೊರೆಯನ್ನು ವಶಪಡಿಸಿಕೊಳ್ಳಬಹುದು, ಕನ್ನೈದಿಲೆಹೂವುಗಳಿಂದ ಹೋಮಮಾಡುವವನಿಗೆ ಮಹಾಸಂಪತ್ತುಂಟಾಗುತ್ತದೆ.

ಪಲಾಶಕುಸುಮೈರ್ಹೃತ್ಯಾ ವತ್ಸರೇಣಕವಿರ್ಭವೇತ್ |

ರಾಜೀಲವಣಹೋಮೇನ ವನಿತಾಂ ವಶಮಾನಯೇತ್

|| ೧೦೯ ||

ಭೂಮಾ ಭೋಗಾಸ್ತು ಭುಕ್ತ್ವಾಂತೇ ವಿಷ್ಣುಲೋಕಮನಾಪ್ನುಯಾತ್ |

ವಾಣೀ ಬೀಜಜಸಾಶಕ್ತೋ ನಾತ್ರ ಕಾರ್ಯಾ ವಿಚಾರಣಾ

|| ೧೧೦ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
ತೃತೀಯಪಾದೇ ದೇವೀಮಂತ್ರನಿರೂಪಣಂ ನಾಮ  
ಚತುರಶೀತಿತಮೋಽಧ್ಯಾಯಃ

೧೦೯. ಮುತ್ತುಗದಹೂವುಗಳಿಂದ ಹೋಮಮಾಡಿದರೆ ಒಂದುವರ್ಷದಲ್ಲಿ ಕವಿಯಾಗುವನು. ಸಾಸುವೆ ಲವಣಗಳ ಹೋಮದಿಂದ ಸ್ತ್ರೀಯು ವಶಳಾಗುವಳು.

೧೧೦. ಈ ಸರಸ್ವತೀಬೀಜಮಂತ್ರಜಪದಲ್ಲಿ ಆಸಕ್ತನಾದವನು ಭೂಮಿಯಲ್ಲಿ ಸಕಲಭೋಗಗಳನ್ನೂ ಅನುಭವಿಸಿ ಅನಂತರ ಖಂಡಿತನಾಗಿ ವಿಷ್ಣುಲೋಕಕ್ಕೆ ಹೋಗುವನು ; ಇದರಲ್ಲಿ ಸಂಶಯಪಡಬಾರದು.

ಇಂತು ಶ್ರೀನಾರದೀಯ ಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನವೆಂಬ ತೃತೀಯ ಪಾದದಲ್ಲಿ ದೇವೀಮಂತ್ರನಿರೂಪಣೆಯೆಂಬ ಎಂಬತ್ತನಾಲ್ಕನೆಯ ಅಧ್ಯಾಯವು ಮುಗಿದುದು.

### ವಿಷಯಸಂಗ್ರಹ

ಭುವನೇಶ್ವರೀಬೀಜಮಂತ್ರ, ಶ್ರೀಬೀಜಮಂತ್ರ, ಮಹಾಸರಸ್ವತೀಬೀಜಮಂತ್ರಗಳನ್ನೂ ಅವುಗಳ ನ್ಯಾಸ, ಜಪ, ಹೋಮ, ಪೂಜೆ, ನಾನಾವಿಧ ಪ್ರಯೋಗ ಮುಂತಾದುವನ್ನೂ ಅಷ್ಟಶಕ್ತಿ, ಷೋಡಶಶಕ್ತಿ, ಅರವತ್ತುನಾಲ್ಕು ಶಕ್ತಿಗಳ ನಾಮಧೇಯಗಳನ್ನೂ ವಿವರಿಸಿದೆ.

## ಪಂಚಾತೀತಿತಮೋಽಧ್ಯಾಯಃ

### ಸನತ್ಕುಮಾರ ಉವಾಚೆ

ವಾಗ್ಧೇವತಾವತಾರೋನ್ಯಃ ಕಾಲಿಕೇತಿ ಪ್ರಕೀರ್ತಿತಾ |  
ತಸ್ಯಾ ಮಂತ್ರಂ ಪ್ರವಕ್ಷ್ಯಾಮಿ ಭುಕ್ತಿಮುಕ್ತಿಪ್ರದಂ ನೃಣಾಂ      || ೧ ||

ಸೃಷ್ಟಿಕ್ರಿಯಾನ್ವಿತಾ ಶಾಂತಿರ್ಬಿಂದ್ವಾಢ್ಯಾ ಚ ತ್ರಿಧಾ ಪುನಃ |  
ಅರುಣಾಸ್ತ್ರಾದೀಸಿಕಾ ಚ ಬಿಂದುಯುಕ್ತಾ ದ್ವಿಧಾ ತತಃ      || ೨ ||

ಮಾಯಾದ್ವಯಂ ತತಃ ಪಶ್ಚಾದ್ಧಕ್ಷಿಣೇ ಕಾಲಿಕೇ ಪದಂ |  
ಪುನಶ್ಚ ಸಪ್ತಬೀಜಾನಿ ಸ್ವಾಹಾಂತೋಯಂ ಮನೂತ್ತಮಃ      || ೩ ||

### ಎಂಬತ್ತೈದನೆಯ ಅಧ್ಯಾಯವು

೧. ಸನತ್ಕುಮಾರನು ಹೇಳಿದನು :—ವಾಗ್ಧೇವತೆಯ ಇನ್ನೊಂದವ ತಾರವು ಕಾಲಿಕಾದೇವಿಯೆಂಬುದಾಗಿ ಹೇಳಿದೆ. ಮನುಷ್ಯರಿಗೆ ಭೋಗಮೋಕ್ಷ ದಾಯಕವಾದ ಆ ದೇವಿಯ ಮಂತ್ರವನ್ನು ಹೇಳುವೆನು.

೨-೩. (ಸೃಷ್ಟಿ= ೦, ಕ್ರಿಯಾ= ರ, ಶಾಂತಿ= ಈ, ಬಿಂದು= ೦ ಇವನ್ನು ಸೇರಿಸುವುದರಿಂದ “ಕ್ರೀಂ” ಎಂದು ನಿಷ್ಪನ್ನವಾಗುವುದು. ಇದನ್ನು ಮೂರಾವರ್ತಿ ಮಂತ್ರಾದಿಯಲ್ಲಿ ಸೇರಿಸಬೇಕು. ಅರುಣ= ಹ, ಕ್ಷ್ವಾ= ರ, ದೀಪಿಕಾ= ಊ, ಬಿಂದು= ೦= ಹ್ರಂ. ಇದನ್ನು ಎರಡಾವರ್ತಿ ಸೇರಿಸ ಬೇಕು. ಮಾಯಾದ್ವಯಂ= ಹ್ರೀಂ, ಹ್ರೀಂ, ದಕ್ಷಿಣಕಾಳಿಕೆ, ಅನಂತರ ಹಿಂದೆಹೇಳಿದ ಏಳುಬೀಜಾಕ್ಷರಗಳು, ಕೊನೆಯಲ್ಲಿ ಸ್ವಾಹಾ ಪದ ಇವೆಲ್ಲವನ್ನೂ ಸಂಯೋಜನೆಮಾಡಿದರೆ ಇಪ್ಪತ್ತೈರಡಕ್ಷರಗಳನ್ನೊಳಗೊಂಡ ಉತ್ತಮಮಂತ್ರವು ನಿಷ್ಪನ್ನವಾಗುವುದು.)

ಭೈರವೋಸ್ಯ ಋಷಿಚ್ಯಂದ ಉಷ್ಣಿ ಕ್ಷಾಲೀ ತು ದೇವತಾ |

ಬೀಜಂ ಮಾಯಾದೀರ್ಘವರ್ಮ ಶಕ್ತಿರುಕ್ತಾ ಮುನೀಶ್ವರ

|| ೪ ||

ಷಡ್‌ದೀರ್ಘಾಧ್ಯಾಧ್ಯಬೀಜೇನ ವಿದ್ಯಾಯಾ ಅಂಗವಿಾರಿತಂ |

ಮಾತೃಕಾರ್ಣಾನಂದಶ ಹೃದಯೇ ಭುಜಯೋಃ ಪದೋಃ

|| ೫ ||

“ ಕ್ರೇಂ, ಕ್ರೇಂ ಕ್ರೇಂ ಹ್ರಂ ಹ್ರಂ ಹ್ರೀಂ ಹ್ರೀಂ ದಕ್ಷಿಣಿಕಾಳಿಕೇ ಕ್ರೇಂ ಕ್ರೇಂ ಕ್ರೇಂ ಹ್ರಂ ಹ್ರಂ ಹ್ರೀಂ ಹ್ರೀಂ ಸ್ವಾಹಾ ” ಎಂಬುದೇ ದ್ವಾವಿಂಶತ್ಯಕ್ಷರ ಕಾಳಿಕಾಮಂತ್ರವು.

೪. ಈ ಮಂತ್ರಕ್ಕೆ ಭೈರವನು ಋಷಿ, ಉಷ್ಣಿಕ್ ಭಂದಸ್ಸು, ದೇವತೆಯು ಕಾಳಿಯು, ‘ ಹ್ರೀಂ ’ ಎಂಬುದು ಬೀಜ, ದೀರ್ಘವರ್ಮ = ಹೂಂ ಎಂಬುದು ಶಕ್ತಿಯು ಎಂಬುದಾಗಿ ಉಕ್ತವಾಗಿದೆ.

೫. ಆ, ಈ ಮುಂತಾದ ಆರುದೀರ್ಘಸ್ವರಗಳಿಂದ ಸಹಿತವಾದ ನೊದಲನೆಯ ಬೀಜಾಕ್ಷರದಿಂದ ಎಂದರೆ “ ಕ್ರಾಂ, ಕ್ರೇಂ, ಕ್ರೂಂ, ಕ್ರ್ರಾಂ, ಕ್ರ್ರೇಂ, ಕ್ರ್ರಿಂ ಎಂಬ ಆರುವರ್ಣಗಳಿಂದ ಷಡಂಗಗಳಲ್ಲಿ ನ್ಯಾಸಮಾಡಬೇಕು. ಐವತ್ತು ಮಾತೃಕಾಕ್ಷರಗಳನ್ನು ಹತ್ತುಹತ್ತರಂತೆ ಐದುಭಾಗಮಾಡಿ ಅವನ್ನು ಹೃದಯ, ಎರಡುಭುಜಗಳು, ಮತ್ತು ಎರಡುಪಾದಗಳು ಈ ಐದುಅಂಗಗಳಲ್ಲಿ ನ್ಯಾಸಮಾಡಬೇಕು.

ಆದರ ಕ್ರಮ—“ ಅಂ, ಆಂ, ಇಂ ಈಂ ಉಂ ಊಂ ಋಂ ಝಂ ಞಂ ಩ಂ ನನೋ ಹೃದಿ ” ಎಂಬುದಾಗಿ ಹೃದಯದಲ್ಲಿ ನ್ಯಾಸಮಾಡಿ ಇದರಂತೆಯೇ “ ಏಂ, ಐಂ, ಓಂ, ಔಂ, ಅಂ, ಅಃ, ಕಂ, ಖಂ, ಗಂ, ಘಂ ನನೋ ದಕ್ಷಿಣುಜೇ ” ಎಂಬುದಾಗಿ ಬಲಭುಜದಲ್ಲಿಯೂ, “ ಬಂ, ಚಂ, ಛಂ, ಜಂ, ಝಂ, ಞಂ, ಟಂ, ಠಂ, ಡಂ, ಢಂ ನನೋ ವಾಮಭುಜೇ ” ಎಂಬುದಾಗಿ ಎರಡುಭುಜದಲ್ಲಿಯೂ, ಣಂ, ತಂ, ಥಂ, ದಂ, ಧಂ, ನಂ, ಪಂ, ಫಂ, ಬಂ, ಭಂ ನನೋ ದಕ್ಷಿಪಾದೇ ” ಎಂಬುದಾಗಿ ಬಲಗಾಲಿನಲ್ಲಿಯೂ, “ ಮಂ, ಯಂ, ರಂ, ಲಂ, ವಂ, ಶಂ, ಷಂ, ಸಂ, ಹಂ, ಳಂ ನನೋ ವಾಮಪಾದೇ ” ಎಂಬುದಾಗಿ ಎಡಗಾಲಿನಲ್ಲಿಯೂ ನ್ಯಾಸಮಾಡಬೇಕು.

ವಿನ್ಯಸ್ಯ ನ್ಯಾಪಕಂ ಕುರ್ಯಾನ್ಮೂಲಮಂತ್ರೇಣ ಸಾಧಕಃ |

ಶಿರಃ ಕೃಪಾಣಮಭಯಂ ವರಂ ಹಸ್ತೈಶ್ಚ ಬಿಭ್ರತೀ || ೬ ||

ಮುಂಡಸ್ರಜ್ಮಸ್ತಕಾಂ ಮುಕ್ತಕೇಶಾಂ ಪಿತೃವನಸ್ಥಿತಾಂ |

ಸರ್ವಾಲಂಕೃತವರ್ಣಾಂ ಚ ಶ್ರ್ಯಮಾಂಗೀಂ ಕಾಲಿಕಾಂ ಸ್ಮರೇತ್ || ೭ ||

ಏವಂ ಧ್ಯಾತ್ವಾ ಜಪೇಲ್ಲಕ್ಷಂ ಜುಹುಯಾದಯುತಂ ತತಃ |

ಪ್ರಸೂಸೈಃ ಕರವೀರೋತ್ಕೈಃ ಪೂಜಾಸುಂತ್ರಮಥೋಚ್ಯತೇ || ೮ ||

ಏಲಿಖ್ಯ ಪೂರ್ವಂ ಷಟ್ಪೋಣಂ ತ್ರಿಕೋಣತ್ರಿತಯಂ ತತಃ |

ಪದ್ಮನುಷ್ಪದಲಂ ಬಾಹ್ಯೇ ಭೂಪುರಂ ತತ್ರ ಪೂಜಯೇತ್ || ೯ ||

೬-೭. ಮೂಲಮಂತ್ರದಿಂದ ಸಾಧಕನು ಸರ್ವಾಂಗನ್ಯಾಸಮಾಡಬೇಕು.

ಧ್ಯಾನಃ—ಕತ್ತರಿಸಿದ ತಲೆ, ಖಡ್ಗ, ಅಭಯಮುದ್ರೆ. ವರಮುದ್ರೆ ಇವನ್ನು ಕರಗಳಲ್ಲಿ ಪಿಡಿದಿರುವ, ಮುಂಡಗಳ ಮಾಲಿಕೆಯಿಂದ ಕೂಡಿದ ಶಿರಸ್ಸುಳ್ಳ, ಕೂದಲನ್ನು ಕೆದರಿಕೊಂಡಿರುವ, ಸ್ಮರಾನದಲ್ಲಿ ವಾಸಿಸುವ, ಸಮಸ್ತಾ ಭರಣಗಳಿಂದ ಅಲಂಕೃತಳು ಮತ್ತು ರವ್ಯಸುಬಣ್ಣದ ಅವಯವವುಳ್ಳವಳೂ ಆದ ಕಾಳಿಕಾದೇವಿಯನ್ನು ಧ್ಯಾನಿಸಬೇಕು.

೮-೯. ಈರೀತಿ ಧ್ಯಾನಿಸಿ ಒಂದುಲಕ್ಷಮಂತ್ರಜಪಮಾಡಿ, ಬಳಿಕ ಕರ ವೀರಪುಷ್ಪಗಳಿಂದ ಹತ್ತುಸಾವಿರ ಹೋಮಮಾಡಬೇಕು.

ಈಗ ಪೂಜಾಯಂತ್ರವು ಹೇಳಲ್ಪಡುತ್ತದೆ :—ನೊಂದಲು ಆರುಮೂಲೆ (ಷಟ್ಪೋಣ) ಗಳುಳ್ಳ ರೇಖೆಯನ್ನು ಬರೆದು ಅದರ ಸುತ್ತಲೂ ಮೂರು ತ್ರಿಕೋಣ ರೇಖೆಗಳನ್ನು ರಚಿಸಿ, ಅದರ ಹೊರಗೆ ಎಂದರೆ ಸುತ್ತಲೂ ಅಷ್ಟದಳ ಪದ್ಮವನ್ನು ಲೇಖಿಸಿ, ಅದನ್ನು ಚದರ ಗೃಹದಲ್ಲಿ ಸೇರಿಸಿ ಎಂದರೆ ಪದ್ಮದ ಸುತ್ತಲೂ ಚತುರಸ್ರರೇಖೆಯನ್ನು ಗುರ್ತಿಸಿ, ಆ ಯಂತ್ರದಲ್ಲಿ ದೇವಿಯನ್ನು ಪೂಜಿಸಬೇಕು.

ಜಯಾ ಚ ವಿಜಯಾ ಚಾಪಿ ಅಜಿತಾ ಚಾಪರಾಜಿತಾ |  
 ನಿತ್ಯಾವಿಲಾಸಿನೀ ನಾಪಿ ದೋಗ್ಧ್ರಾ ಅಘೋರಾ ಚ ಮಂಗಲಾ || ೧೦ |  
 ಪೀಠಸ್ಯ ಶಕ್ತಯೋ ಮಾಯಾತ್ಮನೇ ಹೃತ್ಪೀಠಮಂತ್ರಕಃ |  
 ಶಿವರೂಪಶವಸ್ಥಾಂ ಚ ಶಿನಾಭಿದಿಕ್ಷುವೇಷ್ಟಿತಾಂ || ೧೧ |  
 ಮಹಾಕಾಲರತಾಸಕ್ತಾಂ ಧ್ಯಾತ್ವಾಂಗಾನ್ಯೇರ್ಚಯೇತ್ಪುರಾ |  
 ಕಾಲೀಂ ಕಪಾಲಿನೀಂ ಕುಲ್ಲಾಂ ಕುರುಕುಲ್ಲಾಂ ವಿರೋಧಿನೀಂ || ೧೨ ||  
 ವಿಪ್ರಚಿತ್ತಾಂ ಚ ಷಟ್ಕೋಣೇ ನವಕೋಣೇ ತತೋರ್ಚಯೇತ್ |  
 ಉಗ್ರಾಮುಷ್ಣಪ್ರಭಾಂ ದೀಪ್ತಾಂ ನೀಲಾಂ ಘನಬಲಾಕಿಕೇ || ೧೩ ||

೧೦-೧೩. ಜಯಾ, ವಿಜಯಾ, ಅಜಿತಾ, ಅಪರಾಜಿತಾ, ನಿತ್ಯಾ, ವಿಲಾಸಿನೀ, ದೋಗ್ಧ್ರಾ, ಅಘೋರಾ ಮತ್ತು ಮಂಗಲಾ ಎಂಬೀ ಒಂಬತ್ತು ಪೀಠಶಕ್ತಿಗಳು.

(ಮಾಯಾ = ಹ್ರೀಂ. ಹೃತ್ = ನಮಃ) “ ಹ್ರೀಂ ಆತ್ಮನೇ ನಮಃ ” ಎಂಬುದು ಪೀಠಮಂತ್ರವು.

ಧ್ಯಾನ :— ಶಿವರೂಪಶವಸ್ಥತಳಾದ, ಶಿವಪ್ರಿಯೆಗಳಿಂದ ದಿಕ್ಕುಗಳಲ್ಲಿ ಸುತ್ತುಗಟ್ಟಲಟ್ಟಿರುವ, ಮಹಾಕಾಲನೊಡನೆ ರತಿಯಲ್ಲಾಸಕ್ತಳಾದ ದೇವಿಯನ್ನು ಧ್ಯಾನಿಸಬೇಕು.

ಮೊದಲು ಷಡಂಗಗಳನ್ನು ಪೂಜಿಸಿ ಬಳಿಕ ಕಾಲಿ, ಕಪಾಲಿನೀ, ಕುಲ್ಲಾ, ಕುರುಕುಲ್ಲಾ, ವಿರೋಧಿನೀ, ವಿಪ್ರಚಿತ್ತಾ ಎಂಬೀ ಆರುದೇವತೆಗಳನ್ನೂ ಷಟ್ಕೋಣಗಳಲ್ಲಿ ಪೂಜಿಸಬೇಕು.

ಅನಂತರ ನವಕೋಣಗಳಲ್ಲಿ ಉಗ್ರಾ, ಉಷ್ಣಪ್ರಭಾ, ದೀಪ್ತಾ, ನೀಲಾ, ಘನಾ, ಬಲಾಕಿಕಾ, ಮಾತ್ರಾ, ಮುದ್ರಾ ಮತ್ತು ಮಿತ್ರಾ ಎಂಬ ಒಂಬತ್ತು ಶಕ್ತಿಗಳನ್ನು ಪೂಜಿಸಬೇಕು.

ಪದ್ಮದ ಎಂಟುದಳಗಳಲ್ಲಿ ಬ್ರಾಹ್ಮೀ, ನಾರಾಯಣೀ, ಮಾಹೇಶ್ವರಿ, ಚಾಮುಂಡಿ, ಕೌಮಾರಿ, ಅಪರಾಜಿತೆ, ವಾರಾಹಿ ಮತ್ತು ನಾರಸಿಂಹಿ ಎಂಬ ಈ ಎಂಟು ಮಾತೃದೇವತೆಗಳನ್ನು ಪ್ರಯತ್ನಪೂರ್ವಕವಾಗಿ ಪೂಜಿಸಬೇಕು.



ಮಾತ್ರಾಂ ಮುದ್ರಾಂ ತಥಾ ಮಿತ್ರಾಂ ಪೂಜ್ಯಾಃ ಪತ್ರೇಷು ಮಾತರಃ |  
ಪದ್ಮಸ್ಯಾಷ್ಟಸು ಯತ್ನೇನ ಬ್ರಾಹ್ಮೀ ನಾರಾಯಣೇತ್ಯಪಿ || ೧೪ ||

ಮಾಹೇಶ್ವರೀ ಚ ಚಾಮುಂಡಾ ಕೌಮಾರೀ ಚಾಪರಾಜಿತಾ |  
ನಾರಾಹೀ ನಾರಸಿಂಹೀ ಚ ಪುನರೇತಾಸ್ತು ಭೂಪುರೇ || ೧೫ ||

ಭೈರವೀಂ ಮಹದಾದ್ಯಾಂ ತಾಂ ಸಿಂಹಾದ್ಯಾಂ ಧೂಮ್ರಪೂರ್ವಿಕಾಂ |  
ಭೀಮೋನ್ಮತ್ತಾದಿಕಾಂ ಚಾಪಿ ವಶೀಕರಣಭೈರವೀಂ || ೧೬ ||

ಮೋಹನಾದ್ಯಾಂ ಸಮಾರಾಧ್ಯ ಶಕ್ರಾದೀನ್ಯಾಯುಧಾನ್ಯಪಿ |  
ಏವಮಾರಾಧಿತಾ ಕಾಲೀ ಸಿದ್ಧಾ ಭವತಿ ಮಂತ್ರಿಣಾಂ || ೧೭ ||

ತತಃ ಪ್ರಯೋಗಾನ್ಕುರ್ವೀತ ಮಹಾಭೈರವಭಾಷಿತಾನ್ |  
ಆತ್ಮನೋ ವಾ ಪರಸ್ಯಾರ್ಥಂ ಕ್ಷಿಪ್ರಸಿದ್ಧಿಪ್ರದಾಯಕಾನ್ || ೧೮ ||

ಚತುರಸ್ರಗೃಹದಲ್ಲಿ ಪುನಃ ಭೈರವೀ, ಮಹಾಭೈರವೀ, ಸಿಂಹಭೈರವೀ, ಧೂಮ್ರಭೈರವೀ, ಭೀಮಭೈರವೀ, ಉನ್ಮತ್ತಭೈರವೀ, ವಶೀಕರಣಭೈರವೀ, ಮೋಹನಭೈರವೀ ಎಂಬೀ ಎಂಟು ಭೈರವಿಶಕ್ತಿಗಳನ್ನು ಪೂಜಿಸಿ ವಜ್ರಾದ್ಯಾಯುಧಸಹಿತರಾದ ಇಂದ್ರಾದಿ ಲೋಕಪಾಲಕರನ್ನೂ ಪೂಜಿಸಬೇಕು. ಈ ರೀತಿಯಾಗಿ ಆರಾಧಿಸಲ್ಪಟ್ಟ ಕಾಲಿಕಾದೇವಿಯು ಆರಾಧಕರಿಗೆ ಸಿದ್ಧಿದಾಯಕಳಾಗುವಳು.

೧೮. ತರುವಾಯ ಮಹಾಭೈರವನಿಂದ ಉಕ್ತವಾದ, ಬಹುಬೇಗ ಸಿದ್ಧಿಯನ್ನು ಕೊಡುವ ಪ್ರಯೋಗಗಳನ್ನು ತನ್ನ ಅಥವಾ ಇತರರ ಇಷ್ಟಸಿದ್ಧಿಗಾಗಿ ಮಾಡಬೇಕು.

ಸ್ತ್ರೀಣಾಂ ಪ್ರಹಾರಂ ನಿಂದಾಂ ಚ ಕೌಟಿಲ್ಯಂ ನ್ಯಾಪ್ತಿಯಂ ವಚಃ |  
ಆತ್ಮನೋ ಹಿತಮನ್ವಿಚ್ಛನ್ ಕಾಲೀಭಕ್ತೋ ವಿವರ್ಜಯೇತ್ || ೧೯ ||

ಸುದೃಶೋ ಮದನಾವಾಸಂ ಪಶ್ಯನ್ ಯಃ ಪ್ರಜಪೇನ್ಮನುಂ |  
ಅಯುತಂ ಸೋಚಿರಾದೇವ ವಾಕ್ಯತೇಃ ಸಮತಾಮಿಯಾತ್ || ೨೦ ||

ದಿಗಂಬರೋ ಮುಕ್ತಕೇಶಃ ಸ್ಮಶಾನಸ್ಥೋಽಭಿಯಾಮಿನಿ |  
ಜಪೇದ್ಯೋಽಯುತಮೇತಸ್ಯ ಭವೇಯುಃ ಸರ್ವಸಿದ್ಧಯಃ || ೨೧ ||

ಶವಸ್ಯ ಹೃದಯೇ ಸ್ಥಿತ್ವಾ ನಿರ್ವಾಸಾಃ ಪ್ರೇತಭೂಮಿಗಃ |  
ಅರ್ಕಪುಷ್ಪಸಹಸ್ರೇಣಾಭ್ಯಕ್ತೇನ ಸ್ವೀಯರೇತಸಾ || ೨೨ ||

ದೇವೀಂ ಯಃ ಪೂಜಯೇದ್ವ್ಯಕ್ತ್ಯಾ ಜಪನ್ನೇಕ್ಯಕಶೋ ಮನುಂ |  
ಸೋಚಿರೇಣೈವ ಕಾಲೇನ ಧರಣೀಪ್ರಭುತಾಂ ವ್ರಜೇತ್ || ೨೩ ||

೧೯. ತನಗೆ ಶ್ರೇಯಸ್ಸಾಗಬೇಕೆಂದು ಬಯಸುವ ಕಾಳಿದೇವಿಯು ಭಕ್ತನು ಹೆಂಗಸರನ್ನು ಹೊಡೆಯುವುದು, ನಿಂದಿಸುವುದು, ಕುಟಿಲಭಾವ ಮತ್ತು ಅಪ್ರಿಯವಚನವನ್ನಾಡುವುದು ಇವುಗಳನ್ನು ಬಿಡಬೇಕು.

೨೦. ಸ್ತ್ರೀಯರ ಭಗವನ್ನು ನೋಡುತ್ತಾ ಈ ಮಂತ್ರವನ್ನು ಹತ್ತು ಸಾವಿರ ಜಪಿಸುವವನು ಬೇಗ ವಾಗೀಶ್ವರನಿಗೆ ಸಮನಾಗುವನು.

೨೧. ದಿಗಂಬರ ಎಂದರೆ ಬಟ್ಟೆಯನ್ನುಡದೆ ಬರೀ ಮೈಯುಳ್ಳವನಾಗಿ, ಕೂದಲಗಂಟನ್ನು ಬಿಚ್ಚಿಕೊಂಡು, ಸ್ಮಶಾನದಲ್ಲಿದ್ದು ಈ ಮಂತ್ರವನ್ನು ಹತ್ತು ಸಾವಿರ ಜಪಿಸುವವನಿಗೆ ಸಕಲಸಿದ್ಧಿಗಳೂ ಸಂಭವಿಸುವುವು.

೨೨-೨೩. ಸ್ಮಶಾನದಲ್ಲಿ ಹಣದ ಎದೆಯಮೇಲೆ ನಿಂತು ಮೈಮೇಲೆ ಬಟ್ಟೆಯಿಲ್ಲದೆ ತನ್ನ ರೇತಸ್ಸಿನಲ್ಲಿ ನೆನೆಸಿದ ಸಾವಿರ ಎಕ್ಕೆಯ ಹೂವುಗಳನ್ನು ಒಂದೊಂದಾಗಿ ಈ ಮಂತ್ರವನ್ನು ಜಪಿಸುತ್ತಾ ದೇವಿಗೆ ಭಕ್ತಿಯಿಂದ ಪೂಜಿಸುವವನು ಬಹುಬೇಗ ಭೂಮಿಪಾಲಕನಾಗುವನು.

ರಜಃಕೀರ್ಣಂ ಭಗಂ ನಾರ್ಯಾ ಧ್ಯಾಯನೋಽಯುತಂ ಜಪೇತ್ |  
 ಸ ಕವಿತ್ವೇನ ರಮ್ಯೇಣ ಜನಾನೋಽಪ್ರಯತಿ ಧ್ರುವಂ || ೨೪ ||

ತ್ರಿಪಂಚಾರೇ ಮಹಾಪೀಡೇ ಶಿವಸ್ಯ ಹೃದಿ ಸಂಸ್ಥಿತಾಂ |  
 ಮಹಾಕಾಲೇನ ದೇವೇನ ಮಾರಯುಧ್ವಂ ಪ್ರಕುರ್ವತೀಂ || ೨೫ ||

ತಾಂ ಧ್ಯಾಯನ್ ಸ್ಮೇರವದನಾಂ ವಿದಧನ್ ಸುರತಂ ಸ್ವಯಂ |  
 ಜಪೇತ್ಸಹಸ್ರಮಪಿ ಯಃ ಸ ಶಂಕರಸನೋ ಭವೇತ್ || ೨೬ ||

ಅಸ್ಥಿಲೋಮುತ್ಸಚಾ ಯುಕ್ತಂ ಮಾಂಸಂ ಮಾರ್ಜಾರನೋಷಯೋಃ |  
 ಉಷ್ಣಸ್ಯ ಮಹಿಷಸ್ಯಾಪಿ ಬಲಿಂ ಯಸ್ತು ಸಮರ್ಪಯೇತ್ || ೨೭ ||

ಭೂತಾಷ್ಟಮ್ಯೋರ್ಮಧ್ಯರಾತ್ರೇ ವಶ್ಯಾಃ ಸ್ಯುಸ್ತಸ್ಯ ಜಂತವಃ |  
 ವಿದ್ಯಾಲಕ್ಷ್ಮೀಯಶಃಪುತ್ರೈಃ ಸ ಜಿರಂ ಸುಖಮೇಧತೇ || ೨೮ ||

೨೪. ರಜಸ್ಸು ಸ್ತವಿಸುತ್ತಿರುವ ಸ್ತ್ರೀಭಗವನ್ನು ಧ್ಯಾನಿಸುತ್ತಾ ಈ ಮಂತ್ರವನ್ನು ಹತ್ತುಸಾವಿರ ಜಪಿಸುವವನು ಮನೋಹರ ಕವಿತ್ವದಿಂದ ಜನಗಳನ್ನು ಖಂಡಿತವಾಗಿಯೂ ಮೋಹಪಡಿಸುವನು.

೨೫-೨೬. ತ್ರಿಕೋಣವಾದ ಮಹಾಪೀಠದಲ್ಲಿ ಶಿವನ ಹೃದಯಗತಳಾದ, ಮಹಾಕಾಲದೇವನೆಂಬ ತನ್ನ ಪತಿಯೊಡನೆ ಸುರತವನ್ನು ಮಾಡುತ್ತಿರುವ, ಮನೋಹರಮುಖವುಳ್ಳ, ಆ ಕಾಳಿಕಾದೇವಿಯನ್ನು ಧ್ಯಾನಿಸುತ್ತಾ, ಈ ಮಂತ್ರವನ್ನು ಒಂದುಸಾವಿರ ಜಪಮಾಡುವವನು ಶಂಕರನಿಗೆ ಸಮಾನನಾಗುವನು.

೨೭-೨೮. ಮೂಳೆ ಮತ್ತು ರೋಮವುಳ್ಳ ಚರ್ಮದಿಂದ ಸಹಿತವಾದ, ಬೆಕ್ಕು, ಆಡು, ಒಂಟೆ ಅಥವಾ ಕೋಣದ ಮಾಂಸವನ್ನು ಪಂಚಮಿ ಅಥವಾ ಅಷ್ಟಮಿಯದಿನ ಮಧ್ಯರಾತ್ರಿಯಕಾಲದಲ್ಲಿ ದೇವಿಗೆ ಬಲಿಯನ್ನಾಗಿ ಸಮರ್ಪಿಸುವವನಿಗೆ ಸಕಲಪ್ರಾಣಿಗಳೂ ವಶರಾಗುವರು. ಅಂತಹವನು ಬಹುಕಾಲಪರೈತವಾಗಿ ವಿದ್ಯೆ, ಸಂಪತ್ತು, ಕೀರ್ತಿ ಮತ್ತು ಪುತ್ರರುಗಳಿಂದಕೂಡಿ ಸುಖವನ್ನು ಅನುಭವಿಸುವನು.

ಯೋ ಹವಿಷ್ಯಾಶನರತೋ ದಿನಾ ದೇವೀಂ ಸ್ಮರನ್ ಜಪೇತ್ |  
ನಕ್ತಂ ನಿಧುವನಾಸಕ್ತೋ ಲಕ್ಷಂ ಸ ಸ್ಯಾದ್ಧರಾಪತಿಃ || ೨೯ ||

ರಕ್ತಾಂಭೋಜೈರ್ಹುರ್ನೇನ್ಮಂತ್ರೀ ಧನೈರ್ಜಯತಿ ವಿತ್ತಪಂ |  
ಬಿಲ್ವಪತ್ರೈರ್ಭವೇದ್ರಾಜ್ಯಂ ರಕ್ತಪುಷ್ಪೈರ್ವರ್ತೀಕೃತಿಃ || ೩೦ ||

ಅಸೃಜಾ ಮಹಿಷಾದೀನಾಂ ಕಾಲಿಕಾಂ ಯಸ್ತು ತರ್ಪಯೇತ್ |  
ತಸ್ಯ ಸ್ಯುರಚಿರಾದೇವ ಕರಸ್ಯಾಃ ಸರ್ವಸಿದ್ಧಯಃ || ೩೧ ||

ಯೋ ಲಕ್ಷಂ ಪ್ರಜಪೇನ್ಮಂತ್ರಂ ಶವಮಾರುಹ್ಯ ಮಂತ್ರವಿತ್ |  
ತಸ್ಯ ಸಿದ್ಧೋ ಮನುಃ ಸದ್ಯಃ ಸರ್ವೇಽಪ್ಸಿತಫಲಪ್ರದಃ || ೩೨ ||

೨೯. ಹೋಮಮಾಡಿ ಉಳಿದ ಹವಿಷ್ಯಾನ್ನವನ್ನು ತಿನ್ನುತ್ತಾ, ಹಗಲು ದೇವಿಯನ್ನು ಧ್ಯಾನಿಸುವವನಾಗಿ, ರಾತ್ರಿಕಾಲದಲ್ಲಿ ಮೈಥನದಲ್ಲಿ ಆಸಕ್ತನಾಗಿ, ಈ ಮಂತ್ರವನ್ನು ಒಂದುಲಕ್ಷ ಜಪಿಸುವವನು ಭೂಪತಿಯಾಗುವನು.

೩೦. ಕೆಂಪುತಾವರೆಪುಷ್ಪಗಳಿಂದ ಹೋಮಮಾಡುವ ಮಂತ್ರಿಯು ಕುಬೇರನಿಗಿಂತಲೂ ಹೆಚ್ಚು ಧನಕನಾಗುವನು.

ಕೆಂಪುಹೂವುಗಳಿಂದ ಹೋಮಮಾಡುವವನು ಎಲ್ಲರನ್ನೂ ವಶಪಡಿಸಿ ಕೊಳ್ಳುವನು.

ಬಿಲ್ವಪತ್ರಗಳಿಂದ ಹೋಮಮಾಡುವವನು ರಾಜ್ಯವನ್ನು ಪಡೆಯುವನು.

೩೧. ಕೋಣ ಮುಂತಾದ ಪ್ರಾಣಿಗಳ ರಕ್ತದಿಂದ ಕಾಲಿಕಾದೇವಿಗೆ ತರ್ಪಣಕೊಡುವವನಿಗೆ ಬಹುಬೇಗ ಸಕಲಸಿದ್ಧಿಗಳೂ ಹಸ್ತಗತವಾಗುವುವು.

೩೨. ಹೆಣದಮೇಲೆ ಕುಳಿತು ಈ ಮಂತ್ರವನ್ನು ಒಂದುಲಕ್ಷ ಜಪಿಸುವ ಮಂತ್ರಜ್ಞನಿಗೆ ಮಂತ್ರಸಿದ್ಧಿಯಾಗಿ ಕೂಡಲೇ ಅವನ ಇಷ್ಟಾರ್ಥಗಳೆಲ್ಲವೂ ಸಿದ್ಧಿಸುತ್ತವೆ.

ತೇನಾಶ್ವಮೇಧಪ್ರಮುಖೈರ್ಯಾಗೈರಿಷ್ಟ್ಯಂ ಸುಜನ್ಮನಾ |  
ದತ್ತಂ ದಾನಂ ತಪಸ್ತಪ್ತಂ ಉಪಾಸ್ತೇ ಯಸ್ತು ಕಾಲಿಕಾಂ || ೩೩ ||

ಬ್ರಹ್ಮಾ ವಿಷ್ಣುಃ ಶಿವೋ ಗೌರೀ ಲಕ್ಷ್ಮೀಗಣಪತೀ ರವಿಃ |  
ಪೂಜಿತಾಃ ಸಕಲಾ ದೇವಾಃ ಯಃ ಕಾಲೀಂ ಪೂಜಯೇತ್ಸದಾ || ೩೪ ||

ಅಥಾಸರಃ ಸರಸ್ವತ್ಯಾ ಹೈವತಾರೋ ನಿಗದ್ಯತೇ |  
ಯಾಂ ನಿಷೇವ್ಯ ನರಾ ಲೋಕೇ ಕೃತಾರ್ಥಾ ಸ್ಯುರ್ನ ಸಂಶಯಃ || ೩೫ ||

ಆಪ್ಯಾಯಿನೀ ಚಂದ್ರಯುಕ್ತಾ ಮಾಯಾ ಚ ವದನಾಂತರೇ |  
ಸಕಾಮಿಕಾ ಕೃಧಾ ಶಾಂತಿಶ್ಚಂದ್ರಾಲಂಕೃತಮಸ್ತುಕಾ || ೩೬ ||

ದೀಪಿಕಾ ಸಾಸನಾ ಚಂದ್ರಯುಗಸ್ತ್ರಂ ಮನುರೀರಿತಃ |  
ಮುನಿರಕ್ಷೋಭ್ಯ ಉದ್ದಿಷ್ಟಶ್ಚಂದಸ್ತು ಬೃಹತೀ ಮತಂ || ೩೭ ||

೩೩. ಕಾಲಿಕಾದೇವಿಯನ್ನು ಉಪಾಸನೆಮಾಡುವ ಸತ್ಕುಲೋತ್ಪನ್ನ ನಾದ ಪುರುಷನು ಅಶ್ವಮೇಧ ಮುಂತಾದ ಯಾಗಗಳನ್ನು ಮಾಡುವುದರಿಂದ, ಸಕಲದಾನಗಳನ್ನೂ ಕೊಡುವುದರಿಂದ ಮತ್ತು ಉತ್ತಮ ತಪಸ್ಸನ್ನೂ ಚರಿಸುವುದ ರಿಂದ ಸಹ ಉಂಟಾಗುವ ಫಲವನ್ನೆಲ್ಲ ಪಡೆಯುವನು.

೩೪. ಕಾಲಿಕಾದೇವಿಯನ್ನು ಸರ್ವದಾ ಪೂಜಿಸುವ ಮನುಷ್ಯನು ಬ್ರಹ್ಮ, ವಿಷ್ಣು, ಈಶ್ವರ, ಗೌರೀ, ಲಕ್ಷ್ಮೀ, ಗಣಪತಿ, ಸೂರ್ಯ ಮುಂತಾದ ಸಕಲ ದೇವತೆಗಳ ಪೂಜೆಮಾಡುವುದರಿಂದ ಉಂಟಾಗುವ ಫಲವನ್ನೂ ಪಡೆಯುವನು.

೩೫. ಈಗ ಸರಸ್ವತೀದೇವಿಯ ಇನ್ನೊಂದವತಾರವನ್ನು ನಿರೂಪಿಸು ವೆನು :—ಆ ದೇವಿಯನ್ನು ಉಪಾಸನೆಮಾಡುವುದರಿಂದ ಲೋಕದಲ್ಲಿ ಮನು ಷ್ಯರು ಕೃತಕೃತ್ಯರಾಗುವರು ; ಸಂದೇಹವಿಲ್ಲ.

೩೬-೩೭. ಈಗ ಸರಸ್ವತೀದೇವಿಯ ಅವತಾರಳಾದ ತಾರಾದೇವಿಯ ಮಂತ್ರವನ್ನು ಹೇಳುತ್ತಾರೆ :—(ಆಪ್ಯಾಯಿನೀ= ಓ, ಚಂದ್ರ=ಂ, ಮಾಯಾ=

ತಾರಾಖ್ಯಾ ದೇವತಾ ಬೀಜಂ ದ್ವಿತೀಯಂಚ ಚತುರ್ಥಕಂ |

ಶಕ್ತಿಃ ಷಡ್ ದೀರ್ಘಯುಕ್ತೇನ ದ್ವಿತೀಯೇನಾಂಗಕಲ್ಪನಂ || ೩೮ ||

ಮೋಢಾ ನ್ಯಾಸಂ ತತಃ ಕುರ್ಯಾತ್ತಾರಾಯಾಃ ಸರ್ವಸಿದ್ಧಿವಂ |

ಶ್ರೀಕಂಠಾದೀನ್ಮೃಸೇದ್ಧ್ವದ್ರಾನ್ ಮಾತೃಕಾವರ್ಣಪೂರ್ವಕಾನ್ || ೩೯ ||

ಮಾತೃಕೋಕ್ತಸ್ಥಲೇ ಮಾಯಾ ತೃತೀಯಕ್ರೋಧಪೂರ್ವಕಾನ್ |

ಚತುರ್ಥೀನಮಸಾ ಯುಕ್ತಾನ್ವೈಘೋ ನ್ಯಾಸ ಈರಿತಃ || ೪೦ ||

ಹ್ರೀಂ, ಸಕಾಮಿಕಾಕ್ರುಧಾಶಾಂತಿಶ್ಚಂದ್ರಾಲಂಕೃತಮಸ್ತಕಾಂ = ತ್ರೀಂ, ಕಾಮಿಕಾಂ = ತ, ಕ್ರುಧಾ = ರ, ಶಾಂತಿ = ಈ, ದೀಪಿಕಾ ಸಾಸನಾಚಂದ್ರಯುಕ್ = ಹುಂ, ಅಸ್ತ = ಫಟ್)

“ ಓಂ ಹ್ರೀಂ ತ್ರೀಂ ಹುಂಫಟ್ ” ಎಂಬುದು ಸಂಚಾಕ್ಷರತಾರಾ ಮಂತ್ರವು. ಈ ಮಂತ್ರಕ್ಕೆ ಅಕ್ಷೋಭ್ಯನು ಋಷಿ, ಬೃಹತೀ ಛಂದಸ್ಸು, ತಾರಾ ದೇವಿಯೇ ದೇವತೆ; ‘ ಹ್ರೀಂ ’ ಎಂಬುದು ಬೀಜ, ‘ ಹುಂ ’ ಎಂಬುದು ಶಕ್ತಿಯು.

ಆ, ಈ ಮುಂತಾದ ಆರು ದೀರ್ಘಸ್ವರಯುಕ್ತವಾದ ಬೀಜಾಕ್ಷರದಿಂದ ಹ್ರಾಂ, ಹ್ರೀಂ, ಹ್ರೂಂ, ಹ್ರೌಂ, ಹ್ರೇಂ, ಹ್ರೋಂ ಎಂಬುದಾಗಿ ಷಡಂಗಗಳ ನ್ನಾ ಚರಿಸಬೇಕು.

೩೯-೪೦ ತರುವಾಯ ಸಕಲ ಸಿದ್ಧಿದಾಯಕವಾದ, ಆರುವಿಧ ತಾರಾ ನ್ಯಾಸವನ್ನಾ ಚರಿಸಬೇಕು.

\*ಶ್ರೀಕಂಠ ಮುಂತಾದ ರುದ್ರರನ್ನು ಮಾತೃಕಾನ್ಯಾಸಕ್ಕೆ ವಿಹಿತವಾದ ಸ್ಥಾನಗಳಲ್ಲಿ ಹ್ರೀಂ, ತ್ರೀಂ, ಹುಂ ಎಂಬ ಮಂತ್ರಾಕ್ಷರಗಳು ಮತ್ತು ಒಂದೊಂದು ಮಾತೃಕಾವರ್ಣ ಪೂರ್ವಕವಾಗಿ ಚತುರ್ಥ್ಯಂತ ಶ್ರೀಕಂಠಾದಿ ಶಬ್ದ ಮತ್ತು ನಮಃ ಶಬ್ದ ಸಹಿತವಾಗಿ ನ್ಯಾಸಮಾಡಬೇಕು.

\*ಶ್ರೀಕಂಠ ಮುಂತಾದ ಶ್ರೀಕಂಠಮಾತೃಕಾದೇವತೆಗಳ ನಾಮಧೇಯಗಳನ್ನು ಮಂತ್ರರತ್ನಾಕರ ಇಷ್ಟಶ್ಲೋಕದನೆಯ ತರಂಗದಲ್ಲಿ ಹೇಳಿದೆ. ಅಲ್ಲಿ ನೋಡಿ ಅದನ್ನು ತಿಳಿಯಬಹುದು.

ಶವಪೀಠಸಮಾಸೀನಾಂ ನೀಲಕಾಂತಿಂ ತ್ರಿಲೋಚನಾಂ |  
 ಅರ್ಧೇಂದುಶೇಖರಾಂ ನಾನಾಭೂಷಣಾಢ್ಯಾಂ ಸ್ಮರನ್ನೈಸೇತ್ || ೪೦ ||

ದ್ವಿತೀಯಂ ತು ಗ್ರಹನ್ಯಾಸಂ ಕುರ್ಯಾತ್ತಾಂ ಸಮನುಸ್ಮರನ್ |  
 ತ್ರಿಬೀಜಸ್ವರಪೂರ್ವಂ ತು ರಕ್ತಂ ಸೂರ್ಯಂ ಹೃದಿ ನೈಸೇತ್ || ೪೧ ||

ತಥಾಪವರ್ಗಪೂರ್ವಂ ತು ಶುಕ್ಲಂ ಸೋಮಂ ಭ್ರುವೋರ್ಧ್ವಯೇ |  
 ಕವರ್ಗಪೂರ್ವಂ ರಕ್ತಾಭಂ ವಂಗಲಂ ಲೋಚನತ್ರಯೇ || ೪೨ ||

“ ಹ್ರೀಂ ತ್ರೀಂ ಹುಂ ಅಂ ಶ್ರೀಕಂಠಾಯ ನಮೋ ಲಲಾಟೇ, ಹ್ರೀಂ ತ್ರೀಂ ಹುಂ ಅಂ ಅನಂತಾಯನಮೋ ಮುಖೇ ” ಮುಂತಾದ ರೀತಿಯಿಂದ ಪ್ರಯೋಗವನ್ನು ತಿಳಿಯಬೇಕು. ಇದು ಮೊದಲನೆಯ ನ್ಯಾಸವು.

೪೦. ಶವಪೀಠದಲ್ಲಿ ಕುಳಿತಿರುವ, ನೀಲಕಾಂತಿಯುಕ್ತಳಾದ, ಮೂರು ಕಣ್ಣುಗಳುಳ್ಳ, ಶಿಖೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವ, ಬಹು ಅಭರಣಗಳಿಂದ ಯುಕ್ತಳಾದ ದೇವಿಯನ್ನು ಧ್ಯಾನಿಸುತ್ತಾ ಈ ಶ್ರೀಕಂಠಮಾತೃಕಾ ನ್ಯಾಸವನ್ನು ಮಾಡಬೇಕು.

೪೧. ಎರಡನೆಯದಾದ ಗ್ರಹನ್ಯಾಸವನ್ನು ಉಕ್ತದೇವಿಯನ್ನು ಧ್ಯಾನಿಸುತ್ತಾ ಮಾಡಬೇಕು. ಅದರಕ್ರಮ—ಮೂರು ಬೀಜಾಕ್ಷರ ಮತ್ತು ಸ್ವರಾಕ್ಷರ ಪೂರ್ವಕವಾಗಿ ರಕ್ತವರ್ಣಯುಕ್ತನಾದ ಸೂರ್ಯನನ್ನು ಹೃದಯದಲ್ಲಿ ನ್ಯಾಸ ಮಾಡಬೇಕು.

೪೨. ಬೀಜಾಕ್ಷರ ತ್ರಯ ಮತ್ತು ಯ, ರ, ಲ, ವ ಎಂಬ ಯವರ್ಗಾಕ್ಷರಗಳ ಸಹಿತವಾಗಿ ಶುಕ್ಲನರ್ಣೀಪೇತನಾದ ಚಂದ್ರಗ್ರಹವನ್ನು ಎರಡು ಹುಬ್ಬುಗಳಲ್ಲಿ ನ್ಯಾಸಮಾಡಬೇಕು. ಬೀಜಾಕ್ಷರತ್ರಯಕವರ್ಗ ಪೂರ್ವಕವಾಗಿ ಕೆಂಪುಬಣ್ಣದ ಕುಜಗ್ರಹವನ್ನು ಮೂರುಕಣ್ಣುಗಳಲ್ಲಿ ನ್ಯಾಸಮಾಡಬೇಕು.

ಚವರ್ಗಾಡ್ಯಂ ಬುಧಂ ಶ್ಯಾಮಂ ನೈಸೇದ್ವಕ್ಷುಃಸ್ಥಲೇ ಬುಧಃ |

ಟವರ್ಗಾಡ್ಯಂ ಪೀತವರ್ಣಂ ಕಂಠಕೂಪೇ ಬೃಹಸ್ಪತಿಂ

|| ೪೪ ||

ತವರ್ಗಾಡ್ಯಂ ಶ್ವೇತವರ್ಣಂ ಘಟಿಕಾಯಾಂ ತು ಭಾರ್ಗವಂ |

ನೀಲವರ್ಣಂ ಪವರ್ಗಾಡ್ಯಂ ನಾಭಿದೇಶೇ ಶನೈಶ್ಚ ರಂ

|| ೪೫ ||

ಶವರ್ಗಾಡ್ಯಂ ಧೂಮ್ರವರ್ಣಂ ಧ್ಯಾತ್ವಾ ರಾಹುಂ ಮುಖೇ ನೈಸೇತ್ |

ತ್ರಿಬೀಜಪೂರ್ವಕಶ್ಚೈವಂ ಗ್ರಹನ್ಯಾಃ ಸಮೀರಿತಃ

|| ೪೬ ||

೪೪. ಬೀಜತ್ರಯ ಚವರ್ಗಸಹಿತವಾಗಿ ಶ್ಯಾಮವರ್ಣದ ಬುಧನನ್ನು ವಕ್ಷುಃಸ್ಥಲದಲ್ಲಿ ನ್ಯಾಸಮಾಡಬೇಕು. ಬೀಜತ್ರಯ ಟವರ್ಗಗಳಿಂದ ಹಳದಿ ಬಣ್ಣದ ಬೃಹಸ್ಪತಿಗ್ರಹವನ್ನು ಕುತ್ತಿಗೆ ಕೆಳಗಣ ಹಳ್ಳದಲ್ಲಿ ನ್ಯಾಸಮಾಡಬೇಕು.

೪೫. ಬೀಜತ್ರಯ ತವರ್ಗಸಹಿತವಾಗಿ ಶ್ವೇತವರ್ಣದ ಶುಕ್ರನನ್ನು ಹೃದಯಗ್ರಂಥಿಯಲ್ಲಿ ನ್ಯಾಸಮಾಡಬೇಕು. ಬೀಜತ್ರಯ ಪವರ್ಗಸಹಿತವಾಗಿ ನಾಭಿಸ್ಥಾನದಲ್ಲಿ ಶನೈಶ್ಚರನನ್ನು ನ್ಯಾಸಮಾಡಬೇಕು.

೪೬. ಬೀಜತ್ರಯ, ಶಷಸಹ ಎಂಬ ಶವರ್ಗಕ್ಷರಗಳ ಸಹಿತವಾಗಿ ಧೂಮ್ರವರ್ಣಯುಕ್ತನಾದ ರಾಹುವನ್ನು ಧ್ಯಾನಿಸಿ ಮುಖದಲ್ಲಿ ನ್ಯಾಸಮಾಡಬೇಕು. ಬೀಜತ್ರಯ ಲ, ಕ್ಷ ವರ್ಣಸಹಿತವಾಗಿ ಕೇತುವನ್ನು ಪುನಃ ನಾಭಿದೇಶದಲ್ಲಿ ನ್ಯಾಸಮಾಡಬೇಕು. ಈ ರೀತಿಮಾಡುವ ನ್ಯಾಸಕ್ಕೆ ಗ್ರಹನ್ಯಾಸವೆಂದು ಹೆಸರು.

### ಗ್ರಹನ್ಯಾಸಪ್ರಯೋಗ

1. ಹ್ರೀಂ ತ್ರೀಂ ಹುಂ ಆಂ ಆಂ ಇಂ ಈಂ ಉಂ ಊಂ ಋಂ ಮೂಂ ಇಂ ಇಂ ಎಂ ಐಂ ಓಂ ಔಂ ಅಂ ಆಃ ರಕ್ಷವರ್ಣಂ ಸೂರ್ಯಂ ಹೃದಿ.

2. ಹ್ರೀಂ ತ್ರೀಂ ಹುಂ ರಂ ಲಂ ವಂ ಶುಕ್ಲವರ್ಣಂ ಸೋಮಂ ಭುವೋರ್ಧ್ವಯೇ.



ತ್ರೈತೀಯಂ ಲೋಕಸಾಲಾನಾಂ ನ್ಯಾಸಂ ಕುರ್ಯಾತ್ಪ್ರಯತ್ನತಃ |

ಮಾಯಾದಿಬೀಜತ್ರಿತಯಪೂರ್ವಕಂ ಸರ್ವಸಿದ್ಧಯೇ

|| ೪೭ ||

3. ಹ್ರೀಂ ತ್ರೀಂ ಹುಂ ಕಂ ಖಂ ಗಂ ಘಂ ಜಂ ರಕ್ತವರ್ಣಂ ಮಂಗಳಂ ಲೋಚನತ್ರಯೇ.

4. ಹ್ರೀಂ ತ್ರೀಂ ಹುಂ ಜಂ ಛಂ ಜಂ ಝಂ ಜಾಂ ಶ್ಯಾಮವರ್ಣಂ ಬುಧಂ ವಕ್ಷುಃಸ್ಥಲೇ.

5. ಹ್ರೀಂ ತ್ರೀಂ ಹುಂ ಟಿಂ ತಂ ಡಂ ಢಂ ಣಂ ಪೀತವರ್ಣಂ ಬೃಹಸ್ಪತಿಂ ಕಂಠಕೂಪೇ.

6. ಹ್ರೀಂ ತ್ರೀಂ ಹುಂ ತಂ ಥಂ ದಂ ಧಂ ನಂ ಶ್ವೇತವರ್ಣಂ ಭಾರ್ಗವಂ ಘಟಿಕಾಯಾಂ.

7. ಹ್ರೀಂ ತ್ರೀಂ ಹುಂ ಪಂ ಫಂ ಬಂ ಭಂ ಮಂ ನೀಲವರ್ಣಂ ಶನೈಶ್ಚರಂ ನಾಭಿದೇಶೇ.

8. ಹ್ರೀಂ ತ್ರೀಂ ಹುಂ ಶಂ ಷಂ ಸಂ ಹಂ ಧೂಮ್ರವರ್ಣಂ ರಾಹುಂ ಮುಖೇ.

9. ಹ್ರೀಂ ತ್ರೀಂ ಹುಂ ಲಂ ಕ್ಷಂ ಧೂಮ್ರವರ್ಣಂ ಕೇತುಂ ನಾಭೌ.

೪೭. ಸಕಲಸಿದ್ಧಿಗಳನ್ನೂ ಪಡೆಯಲು ಮೂರನೆಯದಾದ ಲೋಕಪಾಲಕ ನ್ಯಾಸವನ್ನು ಹ್ರೀಂ ಮುಂತಾದ ಮೂರು ಬೀಜಾಕ್ಷರಾದಿಯಾಗಿ ಪ್ರಯತ್ನ ಪೂರ್ವಕವಾಗಿ ಮಾಡಬೇಕು.

ಸ್ವಮಸ್ತುಕೇ ಲಲಾಟಾದೌ ದಿಕ್ಷ್ವಷ್ಟಸ್ವಧ ಊರ್ಧ್ವತಃ |  
ಹ್ರಸ್ವದೀರ್ಘಕಾದಿಕಾಷ್ಟ್ಯವರ್ಗಪೂರ್ವಾನ್ ದಿಶಾಧಿಸಾನ್ || ೪೮ ||

೪೮. ಮಂತ್ರಿಯು ತನ್ನ ತಲೆಯಲ್ಲಿ ಲಲಾಟಾದಿ ಸ್ಥಾನದಲ್ಲಿ ಎಂಟು ದಿಕ್ಕುಗಳು, ಊರ್ಧ್ವ, ಆಧೋಭಾಗ ಒಟ್ಟು ಹತ್ತುದಿಕ್ಕುಗಳಲ್ಲಿ ಹ್ರಸ್ವಸ್ವರ, ದೀರ್ಘಸ್ವರ ಮತ್ತು ಕವರ್ಗಾದಿ ಎಂಟುವರ್ಗೀಯಾಕ್ಷರಗಳು ಇವುಗಳಾದಿಯಾಗಿ ದಿಕ್ಕಾಲಕರ ನ್ಯಾಸಮಾಡಬೇಕು.

### ದಿಕ್ಕಾಲಕರ ನ್ಯಾಸಕ್ರಮಃ:—

1. ಹ್ರೀಂ ತ್ರೀಂ ಹುಂ ಆಂ, ಇಂ, ಉಂ ಋಂ ೠಂ ಏಂ ಓಂ ಲಂ ಲಲಾಟಪೂರ್ವೇ ಇಂದ್ರಾಯನಮಃ.
2. ಹ್ರೀಂ ತ್ರೀಂ ಹುಂ ಆಂ ಈಂ ಊಂ ಋಂ ೠಂ ಐಂ ಔಂ ಆಃ ಲಲಾಟಾಗ್ನೇಯ್ಯಾಂ ದಿಶಿ ಆಗ್ನಯೇ ನಮಃ.
3. ಹ್ರೀಂ ತ್ರೀಂ ಹುಂ ಕಂ ಖಂ ಗಂ ಘಂ ಜಂ ಲಲಾಟದಕ್ಷಿಣೇ ಯಮಾಯ ನಮಃ.
4. ಹ್ರೀಂ ತ್ರೀಂ ಹುಂ ಚಂ ಛಂ ಜಂ ಝಂ ಇಂ ಲಲಾಟನೈಋತ್ಯಾಂ ದಿಶಿ ನಿರ್ಋತಯೇ ನಮಃ.
5. ಹ್ರೀಂ ತ್ರೀಂ ಹುಂ ಟಂ ಠಂ ಡಂ ಢಂ ಣಂ ಲಲಾಟಪಶ್ಚಿಮದಿಶಿ ವರುಣಾಯ ನಮಃ.
6. ಹ್ರೀಂ ತ್ರೀಂ ಹುಂ ತಂ ಥಂ ದಂ ಧಂ ನಂ ಲಲಾಟವಾಯವ್ಯದಿಶಿ ವಾಯವೇ ನಮಃ.
7. ಹ್ರೀಂ ತ್ರೀಂ ಹುಂ ಪಂ ಫಂ ಬಂ ಭಂ ಮಂ ಲಲಾಟೋತ್ತರಸ್ಯಾಂ ದಿಶಿ ಸೋಮಾಯನಮಃ.

ಶಿವಶಕ್ತ್ಯಭಿಧಂ ನ್ಯಾಸಂ ಚತುರ್ಥಂ ತು ಸಮಾಚರೇತ್ |

ಶ್ರೀಬೀಜಪೂರ್ವಕಾನ್ಯಸ್ಯೇತ್ ಷಟ್ಶಿವಾಂಚ್ಛಕ್ತಿ ಸಂಯುತಾನ್ || ೯೯ ||

ಆಧಾರಾದಿಷು ಚಕ್ರೇಷು ಸ್ವಚಕ್ರವರ್ಣಪೂರ್ವಕಾನ್ |

ಬ್ರಹ್ಮಾಣಂ ಡಾಕಿನೀಯುಕ್ತಂ ವಾದಿಸಾಂತಾರ್ಣಪೂರ್ವಕಂ || ೫೦ ||

ಮೂಲಾಧಾರೇ ವಿನೈಸೇಚ್ಛ ಚತುರ್ವಲಸಮನ್ವಿತೇ |

ಶ್ರೀನಿಷ್ಣಂ ರಾಕಿನೀಯುಕ್ತಂ ಬಾದಿಲಾಂತಾರ್ಣಪೂರ್ವಕಂ || ೫೧ ||

ಸ್ವಾಧಿಷ್ಠಾನಾಭಿಧೇ ಚಕ್ರೇ ಲಿಂಗಸ್ಥೇ ಷಡ್‌ದಲೇ ನೈಸೇತ್ |

ರುದ್ರಂ ತು ಡಾಕಿನೀಯುಕ್ತಂ ಡಾದಿಘಾಂತಾರ್ಣಪೂರ್ವಕಂ || ೫೨ ||

8. ಹ್ರೀಂ ತ್ರೀಂ ಹುಂ ಯಂ ರಂ ಲಂ ವಂ ಲಲಾಟೈಶಾನ್ಯಾಂ ದಿಶಿ  
ಈಶಾನಾಯ ನಮಃ.

9. ಹ್ರೀಂ ತ್ರೀಂ ಹುಂ ಶಂ ಷಂ ಸಂ ಹಂ ಲಲಾಟೋರ್ಧ್ವದಿಶಿ  
ಬ್ರಹ್ಮಣೇ ನಮಃ.

10. ಹ್ರೀಂ ತ್ರೀಂ ಹುಂ ಲಂ ಕ್ಷಂ ಲಲಾಟಾರ್ಧೋದಿಶಿ ಅನಂತಾಯ  
ನಮಃ. ಈರೀತಿ ತಿಳಿಯಬೇಕು.

೯೯-೧೦೬. ಅನಂತರ ಶಿವಶಕ್ತ್ಯಭಿಧಾನಸಹಿತವಾದ ನಾಲ್ಕನೆಯ  
ಪಟ್ಟಿಕ್ರ ನ್ಯಾಸವನ್ನಾಚರಿಸಬೇಕು. ಆಧಾರಮುಂತಾದ ಚಕ್ರಗಳಲ್ಲಿ ಮೂರು  
ಬೀಜಾಕ್ಷರಾದಿಯಾಗಿ ಆಯಾಯಾಚಕ್ರವರ್ಣ ಮತ್ತು ಶಕ್ತಿ ಸಹಿತವಾದ ಆರು  
ಶಿವೆಗಳನ್ನು ನ್ಯಾಸಮಾಡಬೇಕು.

ನಾಲ್ಕು ದಳಗಳಿಂದ ಕೂಡಿದ ಮೂಲಾಧಾರಚಕ್ರದಲ್ಲಿ ಬೀಜತ್ರಯ ವ ಶ  
ಷ ಸ ವರ್ಣ ಪೂರ್ವಕವಾಗಿ ಡಾಕಿನೀಶಕ್ತಿಯುತ ಬ್ರಹ್ಮನನ್ನು ನ್ಯಾಸಮಾಡ  
ಬೇಕು. (“ ಹ್ರೀಂ ತ್ರೀಂ ಹುಂ ವಂ ಶಂ ಷಂ ಸಂ ಡಾಕಿನೀಯುತಬ್ರಹ್ಮಾಣಂ  
ಚತುರ್ವಲಸಮನ್ವಿತ ಮೂಲಾಧಾರೇ ನೈಸಾಮಿ ” ಎಂದು ಅದರ ಪ್ರಯೋಗ  
ವನ್ನು ತಿಳಿಯಬೇಕು)

ಚಕ್ರೇ ದಶದಳೇ ನೈಸ್ಯೇನ್ನಾಭಿಸ್ಥೇ ಮಣಿಪೂರಕೇ |  
 ಈಶ್ವರಂ ಕಾದಿಶಾಂತಾರ್ಣಪೂರ್ವಕಂ ಲಾಕಿನೀಯುತಂ || ೫೩ ||

ವಿನೈಸ್ಯೇದ್ವಾದಶದಲೇ ಹೃದಯಸ್ಥೇ ತ್ವನಾಹತೇ |  
 ಸದಾಶಿವಂ ಶಾಕಿನೀಂ ಚ ಷೋಡಶಸ್ವರಪೂರ್ವಕಂ || ೫೪ ||

ಕಂಠಸ್ಥೇ ಷೋಡಶದಲೇ ವಿಶುದ್ಧಾಖ್ಯೇ ಪ್ರವಿನೈಸ್ಯೇತ್ |  
 ಅಜ್ಞಾ ಚಕ್ರೇ ಪರಶಿವಂ ಹಾಕಿನೀಸಂಯುತಂ ನೈಸ್ಯೇತ್ || ೫೫ ||

ಲಕ್ಷಾರ್ಣಪೂರ್ವಂ ಭ್ರೂಮಧ್ಯಸಂಸ್ಥಿತೇತಿಮನೋಹರೇ |  
 ತಾರಾದಿಪಂಚಮಂ ನ್ಯಾಸಂ ಕುರ್ಯಾತ್ಸರ್ವೇಷ್ಟಸಿದ್ಧಯೇ || ೫೬ ||

ಆರು ದಳಗಳಿಂದ ಕೂಡಿದ ಲಿಂಗಸ್ಥವಾದ ಸ್ವಾಧಿಷ್ಠಾನಚಕ್ರದಲ್ಲಿ ಬೀಜ ತ್ರಯ, ಬ ಭ ಮ ಯ ರ ಲ ವರ್ಣ ಪೂರ್ವಕವಾಗಿ ರಾಕಿನೀಶಕ್ತಿಯುತವಾದ ಶ್ರೀವಿಷ್ಣುವನ್ನು ನ್ಯಾಸಮಾಡಬೇಕು.

ನಾಭಿಯಲ್ಲಿರುವ ಹತ್ತುದಳಗಳಿಂದ ಕೂಡಿದ ಮಣಿಪೂರವೆಂಬ ಚಕ್ರದಲ್ಲಿ ಬೀಜತ್ರಯ, ಡ ಢ ಣ, ತ ಥ ದ ಧ ನ ಪ ಫ ವರ್ಣಪೂರ್ವಕವಾಗಿ ಡಾಕಿನೀ ಶಕ್ತಿಸಹಿತ ರುದ್ರನನ್ನು ನ್ಯಾಸಮಾಡಬೇಕು.

ಹೃದಯದಲ್ಲಿರುವ ಹನ್ನೆರಡುದಳಗಳಿಂದ ಸಹಿತವಾದ ಅನಾಹತವೆಂಬ ಚಕ್ರದಲ್ಲಿ ಬೀಜತ್ರಯ, ಕ ಖ ಗ ಘ ಙ ಚ ಛ ಝ ಞ ಟ ಠ ವರ್ಣಪೂರ್ವಕ ಲಾಕಿನೀ ಶಕ್ತಿಯುತವಾದ ಈಶ್ವರನನ್ನು ನ್ಯಾಸಮಾಡಬೇಕು.

ಕಂಠದಲ್ಲಿರುವ ಹದಿನಾರುದಳಗಳುಳ್ಳ ವಿಶುದ್ಧವೆಂಬ ಚಕ್ರದಲ್ಲಿ ಬೀಜ ತ್ರಯ, ಹದಿನಾರು ಸ್ವರಾಕ್ಷರಗಳು ಇವುಗಳಿಂದ ಸಹಿತವಾಗಿ ಶಾಕಿನೀಶಕ್ತಿಸಹಿತ ಸದಾಶಿವನನ್ನು ನ್ಯಾಸಮಾಡಬೇಕು.

ಹುಬ್ಬುಗಳ ಮಧ್ಯದಲ್ಲಿರುವ ಅತ್ಯಂತ ಮನೋಹರವಾದ ಅಜ್ಞಾಚಕ್ರ ದಲ್ಲಿ ಬೀಜತ್ರಯ, ಲ ಕ್ಷ ವರ್ಣಪೂರ್ವಕವಾಗಿ ಹಾಕಿನೀಶಕ್ತಿಸಹಿತ ಪರಶಿವ ನನ್ನು ಚಿಂತಿಸಿ ನ್ಯಾಸಮಾಡಬೇಕು.

ಅಷ್ಟೌ ವರ್ಗಾಸ್ತೈರದ್ವಂದ್ವಪೂರ್ವಕಾನ್ ಬೀಜಸಂಯುತಾನ್ |  
ಪೂರ್ವಂ ಪ್ರಯೋಜ್ಯ ತಾರಾದ್ಯಾ ನೈಸ್ತನ್ಯಾ ಅಷ್ಟಶಕ್ತಯಃ || ೫೭ ||

ತಾರಾಥೋಗ್ರಾ ಮಹೋಗ್ರಾಸಿ ವಜ್ರಾ ಕಾಲೀ ಸರಸ್ವತೀ |  
ಕಾಮೇಶ್ವರೀ ಚ ಚಾಮುಂಡಾ ಇತ್ಯೆಷ್ಟೈ ತಾರಿಕಾಃ ಸ್ತೃತಾಃ || ೫೮ ||

ಬ್ರಹ್ಮರಂಧ್ರೇ ಲಲಾಟೇ ಚ ಭ್ರೂಮಧ್ಯೇ ಕಂಠದೇಶತಃ |  
ಹೃದಿ ನಾಭೌ ಲಿಂಗಮೂಲೇ ಮೂಲಾಧಾರೇ ಕ್ರಮಾನ್ಯಸೇತ್ || ೫೯ ||

ಷಷ್ಠನ್ಯಾಸಂ ತತಃ ಕುರ್ಯಾತ್ ಪೀಠಾಖ್ಯಂ ಸರ್ವಸಿದ್ಧಿದಂ |  
ಆಧಾರೇ ಕಾಮರೂಪಾಖ್ಯಂ ಬೀಜಹ್ರಸ್ವಾರ್ಣಪೂರ್ವಕಂ || ೬೦ ||

ಸಕಲೇಷ್ಟಾರ್ಥಸಿದ್ಧಿಯನ್ನು ಸುಡೆಯಲು ಐದನೆಯದಾದ ತಾರಾದಿನ್ಯಾಸವನ್ನು ಮಾಡಬೇಕು.

೫೭-೫೯. ಬ್ರಹ್ಮರಂಧ್ರ, ಹಣಿ ಹುಬ್ಬುಗಳಮಧ್ಯೆ, ಕಂಠ, ಹೃದಯ, ಹೊಕ್ಕಳು, ಲಿಂಗಮೂಲ, ಮೂಲಾಧಾರ ಈ ಸ್ಥಾನಗಳಲ್ಲಿ ಕ್ರಮವಾಗಿ ತಾರಾದಿ ಎಂಟುಶಕ್ತಿಗಳು ಎಂದರೆ ತಾರಾ, ಉಗ್ರಾ, ಮಹೋಗ್ರಾ, ವಜ್ರಾ, ಕಾಳೀ, ಸರಸ್ವತೀ, ಕಾಮೇಶ್ವರೀ, ಚಾಮುಂಡಾ ಎಂಬುದಾಗಿ ಉಕ್ತವಾಗಿರುವ ಎಂಟು ತಾರಾಶಕ್ತಿಗಳನ್ನು ಬೀಜವರ್ಣತ್ರಯ, ಎರಡುಸ್ವರಾಕ್ಷರ ಮತ್ತು ಕ್ರಮವಾಗಿ ಕವರ್ಗಮುಂತಾದ ಎಂಟುವರ್ಗೀಯಾಕ್ಷರಗಳು ಇವನ್ನು ನ್ಯಾಸಮಾಡಬೇಕು.

ಈ ನ್ಯಾಸೋಪಯುಕ್ತ ಪ್ರಯೋಗವನ್ನು “ ಹ್ರೀಂ ತ್ರೀಂ ಹುಂ ಅಂ ಲಂ ಕಂ ಖಂ ಗಂ ಘಂ ಜಂ ತಾರಾಯೈ ನಮೋ ಬ್ರಹ್ಮರಂಧ್ರೇ, ಹ್ರೀಂ ತ್ರೀಂ ಹುಂ ಇಂ ಈಂ ಚಂ ಛಂ ಜಂ ಝಂ ಇಂ ಉಗ್ರಾಯೈ ನಮೋ ಲಲಾಟೇ ” ಇತ್ಯಾದಿ ರೀತಿಯಾಗಿ ತಿಳಿಯಬೇಕು.

೬೦-೬೧. ಆನಂತರ ಪೀಠವೆಂಬ ಸಕಲಸಿದ್ಧಿದಾಯಕವಾದ, ಆರನೆಯ ನ್ಯಾಸವನ್ನು ಮಾಡಬೇಕು. ಮೂಲಾಧಾರಸ್ಥಾನದಲ್ಲಿ ಬೀಜತ್ರಯ ಮತ್ತು

ಹೃದಿ ಜಾಲಂಧರಂ ಬೀಜಂ ದೀರ್ಘಪೂರ್ವಂ ಪ್ರನಿನ್ಯಸೇತ್ |  
ಲಲಾಟೇ ಪೂರ್ಣಗಿಯಾರ್ಖ್ಯಂ ಕವರ್ಗಾದ್ಯಂ ನ್ಯಸೇತ್ ಸುಧೀಃ || ೬೧ ||

ಉಡ್ಡೀಯಾನಂ ಚವರ್ಗಾದ್ಯಂ ಕೇಶಸಂಧೌ ಪ್ರವಿನ್ಯಸೇತ್ |  
ಕಂಠೇ ತು ಮಧುರಾಪೀಠಂ ಯವರ್ಗಾದ್ಯಂ ಪ್ರವಿನ್ಯಸೇತ್ || ೬೨ ||

ಷೋಢಾ ನ್ಯಾಸಸ್ತು ತಾರಾಯಾಃ ಪ್ರೋಕ್ತೋಭೀಷ್ಟಪ್ರದಾಯಕಃ |  
ಹೃದಿ ಶ್ರೀಮದೇಕಜಟಾಂ ತಾರಿಣೀಂ ಶಿರಸಿ ನ್ಯಸೇತ್ || ೬೩ ||

ಹೃಸ್ವಸ್ವರವರ್ಣಗಳ ಪುರಸ್ಕರವಾಗಿ ಕಾಮರೂಪವೆಂಬ ಪೀಠವನ್ನು ನ್ಯಾಸ ಮಾಡಬೇಕು. (“ಹ್ರೀಂ ತ್ರೀಂ ಹುಂ ಆಂ ಇಂ ಉಂ ಋಂ ೠಂ ಏಂ ಓಂ ಅಂ ಕಾಮರೂಪಪೀಠಾಯ ನಮಃ ಅಧಾರೇ” ಎಂಬುದಾಗಿ ಈ ನ್ಯಾಸದ ಪ್ರಯೋಗಕರ್ಮವನ್ನು ತಿಳಿಯಬೇಕು. ಇದರಂತೆಯೇ ಉಕ್ತವರ್ಣಗಳನ್ನು ಸಂಯೋಜನೆಮಾಡಿ ಮುಂದಿನ ಪೀಠನ್ಯಾಸಪ್ರಯೋಗಕ್ರಮವನ್ನೂ ತಿಳಿಯಬೇಕು.)

ಹೃದಯದಲ್ಲಿ ಬೀಜತ್ರಯ ಮತ್ತು ದೀರ್ಘಸ್ವರಾಕ್ಷರ ಸಹಿತವಾಗಿ ಜಾಲಂಧರ ಪೀಠವನ್ನು ನ್ಯಾಸಮಾಡಬೇಕು.

ಹಣೆಯಲ್ಲಿ ಬೀಜತ್ರಯ ಮತ್ತು ಕವರ್ಗಾಕ್ಷರಗಳಾದಿಯಾಗಿ ಪೂರ್ಣಗಿಯೆಂಬ ಪೀಠವನ್ನು ನ್ಯಾಸಮಾಡಬೇಕು.

೬೨. ಕೇಶಸಂಧಿಯಲ್ಲಿ ಬೀಜತ್ರಯ ಮತ್ತು ಚವರ್ಗಾಕ್ಷರಗಳಾದಿಯಾಗಿ ಉಡ್ಡೀಯಾನವೆಂಬ ಪೀಠವನ್ನು ನ್ಯಾಸಮಾಡಬೇಕು.

ಕಂಠದಲ್ಲಿ ಬೀಜತ್ರಯ ಮತ್ತು ಯ ರ ಲ ವ ಎಂಬ ವರ್ಣಗಳು ಇವುಗಳಾದಿಯಾಗಿ ಮಧುರಾಪೀಠವನ್ನು ನ್ಯಾಸಮಾಡಬೇಕು. ಈ ಪೀಠ ನ್ಯಾಸದಲ್ಲಿ ಅವಶಿಷ್ಟಭಾಗವನ್ನು ಗ್ರಂಥಾಂತರದಿಂದ ತಿಳಿಯಬೇಕು.

೬೩-೬೪. ಈ ರೀತಿ ಅಭೀಷ್ಟದಾಯಕವಾದ ತಾರಾಮಂತ್ರಾಂಗ ಷೋಢಾ ನ್ಯಾಸವು ಉಕ್ತವಾಗಿದೆ.

ವಜ್ರೋದಕೇ ಶಿಖಾಂ ಸಾತು ಉಗ್ರತಾರಾಂ ತು ವರ್ಮಣಿ |  
ಮಹೋಗ್ರಾ ವತ್ಸರೇ ನೇತ್ರೇ ಹಿಂಗೋಗ್ರೈಕಜಟಾಸ್ತ್ರಕೇ || ೬೪ ||

ಷಡ್ ದೀರ್ಘಾಯುಕ್ತಮಾಯಾದ್ಯಾ ಏತಾನ್ಯಸ್ಯಾಃ ಷಡಂಗಕೇ |  
ಅಂಗುಷ್ಠಾದಿಷ್ಟಗುಂಠೀಷು ಪೂರ್ವಂ ವಿನೈಸ್ಯ ಯತ್ಕೃತಃ || ೬೫ ||

ಬಳಿಕ ಹೃದಯದಲ್ಲಿ ಶ್ರೀಮದೇಕಜಟಿಯನ್ನು ‘ಹ್ರಾಂ ತ್ರಾಂ ಹಾಂ ಏಕಜಟಾಯೈ ಹೃದಯಾಯ ನಮಃ’ ಎಂಬುದಾಗಿ ನ್ಯಾಸಮಾಡಬೇಕು.

ಶಿರಸ್ಸಿನಲ್ಲಿ ತಾರಿಣೀಯನ್ನು “ ಹ್ರಾಂ ತ್ರಾಂ ಹಾಂ ತಾರಿಣ್ಯೈ ಶಿರಸೇ ಸ್ವಾಹಾ ” ಎಂಬುದಾಗಿಯೂ, “ ಹ್ರಾಂ ತ್ರಾಂ ಹಾಂ ವಜ್ರೋದಕಾಯೈ ಶಿಖಾಯೈವಷಟ್ ” ಎಂಬುದಾಗಿ ವಜ್ರೋದಕೆಯನ್ನು ಶಿಖೆಯಲ್ಲಿಯೂ, “ಹ್ರಾಂ ತ್ರಾಂ ಹಾಂ ಉಗ್ರತಾರಾಯೈ ಕವಚಾಯ ಹುಂ” ಎಂಬುದಾಗಿ ಉಗ್ರತಾರೆಯನ್ನು ಕವಚದಲ್ಲಿಯೂ, “ ಹ್ರಾಂ ತ್ರಾಂ ಹಾಂ ಮಹೋಗ್ರಾವತ್ಸರಾಯೈ ನೇತ್ರತ್ರಯಾಯ ಔಷಟ್ ” ಎಂಬುದಾಗಿ ನೇತ್ರಗಳಲ್ಲಿ ಮಹೋಗ್ರಾವತ್ಸರೆಯನ್ನೂ, “ ಹ್ರಾಂ ತ್ರಾಂ ಹಾಂ ಹಿಂಗೋಗ್ರೈಕಜಟಾಯೈ ಅಸ್ತ್ರಾಯಫಟ್ ” ಎಂಬುದಾಗಿ ಅಸ್ತ್ರದಲ್ಲಿ ಹಿಂಗೋಗ್ರೈಕ ಜಟಿಯನ್ನೂ ನ್ಯಾಸಮಾಡಬೇಕು.

೬೫. ಅಂಗುಷ್ಠ, ತರ್ಜನೀ, ಮಧ್ಯಮಾ, ಅನಾಮಿಕಾ, ಕನಿಷ್ಠಿಕಾ ಎಂಬ ಐದುಕೈಬೆರಳುಗಳು ಮತ್ತು ಕರತಲಕರಪೃಷ್ಠಭಾಗಗಳಲ್ಲಿ ಏಕಜಟಾದಿಗಳನ್ನು ಉಕ್ತವಡಂಗನ್ಯಾಸಕ್ಕಿಂತ ಮುಂಚಿತವಾಗಿ ನ್ಯಾಸಮಾಡಬೇಕು. ಈ ಅಂಗುಳಿನ್ಯಾಸದ ಪ್ರಯೋಗವನ್ನು “ ಹ್ರಾಂ ತ್ರಾಂ ಹಾಂ ಏಕಜಟಾಯೈ ಅಂಗುಷ್ಠಾಭ್ಯಾಂ ನಮಃ, ಹ್ರಾಂ ತ್ರಾಂ ಹಾಂ ತಾರಿಣ್ಯೈಕ ತರ್ಜನೀಭ್ಯಾಂ ಸ್ವಾಹಾ, ಹ್ರಾಂ ತ್ರಾಂ ಹಾಂ ವಜ್ರೋದಕಾಯೈ ಮಧ್ಯಮಾಭ್ಯಾಂ ವಷಟ್, ಹ್ರಾಂ ತ್ರಾಂ ಹಾಂ ಉಗ್ರತಾರಾಯೈ ಅನಾಮಿಕಾಭ್ಯಾಂ ಹುಂ, ಹ್ರಾಂ ತ್ರಾಂ ಹಾಂ ಮಹೋಗ್ರಾವತ್ಸರಾಯೈ ಕನಿಷ್ಠಿಕಾಭ್ಯಾಂ ಔಷಟ್, ಹ್ರಾಂ ತ್ರಾಂ ಹಾಂ ಹಿಂಗೋಗ್ರೈಕಜಟಾಯೈ ಕರತಲಕರಪೃಷ್ಠಾಭ್ಯಾಂ ಫಟ್ ” ಎಂಬುದಾಗಿ ತಿಳಿಯಬೇಕು.

ತರ್ಜನೀಮಧ್ಯಮಾಭ್ಯಾಂ ತು ಕೃತ್ಯಾ ತಾಲತ್ರಯಂ ತತಃ |

ಛೋಟಿಕಾಮುದ್ರೆಯಾ ಕುರ್ಯಾದ್ಧಿಗ್ಧಂಧಂ ದೇವತಾಂ ಸ್ಮರನ್ || ೬೬ ||

ವಿದ್ಯಯಾ ತಾರಪುಟಯಾ ನ್ಯಾಸಕಂ ಸಪ್ತಧಾ ಚರೇತ್ |

ಉಗ್ರತಾರಾಂ ತತೋ ಧ್ಯಾಯೇತ್ಸದ್ಯೋ ನಾದೇತಿಸಿದ್ಧಿದಾಂ || ೬೭ ||

ಲಯಾಬ್ಧಾವಂಬುಜನ್ಮಸ್ಥಾಂ ನೀಲಾಭಾಂ ದಿವ್ಯಭೂಷಣಾಂ |

ಕಂಬುಂ ಕಡ್ಗಂ ಕಪಾಲಂ ಚ ನೀಲಾಬ್ಜಂ ದಧತೀಂ ಕರೈಃ || ೬೮ ||

ನಾಗಶ್ರೇಷ್ಠಾಲಂಕೃತಾಂಗೀಂ ರಕ್ತನೇತ್ರತ್ರಯಾಂ ಸ್ಮರೇತ್ |

ಜಪೇಲ್ಲಕ್ಷಚತುಷ್ಕಂ ಹಿ ದಶಾಂಶಂ ರಕ್ತಪದ್ಮಕೈಃ || ೬೯ ||

೬೬. ಅನಂತರ ತರ್ಜನೀಮಧ್ಯಮಬೆರಳುಗಳಿಂದ ಮೂರು ಚಪ್ಪಾಳೆ (ತಾಲ) ಗಳನ್ನು ಹೊಡೆದು, ದೇವತೆಯನ್ನು ಧ್ಯಾನಿಸುತ್ತಾ ಛೋಟಿಕಾಮುದ್ರೆಯಿಂದ ಎಂದರೆ ಚುಟಿಕೆಯಿಂದ ದಿಗ್ಧಂಧನಿಮಾಡಬೇಕು.

೬೭. ತಾರಸಂಪುಟವಾದ ಉಗ್ರವಿದ್ಯೆಯಿಂದ ಏಕಾವರ್ತಿ ಸರ್ವಾಂಗ ನ್ಯಾಸಮಾಡಬೇಕು. ತರುವಾಯ ವಾದದಲ್ಲಿ ತಕ್ಷಣದಲ್ಲೆಯೇ ಅತಿಶಯ ಸಿದ್ಧಿದಾಯಕವಾದ ಉಗ್ರತಾರೆಯನ್ನು ಧ್ಯಾನಿಸಬೇಕು.

೬೮-೭೦. ಧ್ಯಾನಃ - ಪ್ರಳಯಸಮುದ್ರದಲ್ಲಿ ನೀರಿನಲ್ಲಿ ಹುಟ್ಟಿದ ಕಮಲದಲ್ಲಿರುವ, ನೈಲ್ಯದಿಂದ ಹೊಳೆಯುತ್ತಿರುವ, ಮನೋಹರವಾದ ಆಭರಣಗಳನ್ನು ಧರಿಸಿರುವ, ಕೈಗಳಲ್ಲಿ ಶಂಖ (ಕಂಬು), ಕತ್ತಿ, ಕಪಾಲ ಮತ್ತು ಕನ್ನೈದಿಲೇ ಹೂವುಗಳನ್ನು ಹಿಡಿದುಕೊಂಡಿರುವ, ಶ್ರೇಷ್ಠಸರ್ಪದಿಂದ ಅಲಂಕರಿಸಲ್ಪಟ್ಟ ಅವಯವಗಳುಳ್ಳ, ಮೂರು ಕೆಂಗಣ್ಣುಗಳುಳ್ಳ ದೇವಿಯನ್ನು ಧ್ಯಾನಿಸಬೇಕು.

ಬಳಿಕ ಈ ಮುತ್ರವನ್ನು ನಾಲ್ಕುಲಕ್ಷಜಪಿಸಿ ಹಾಲು ತುಪ್ಪಗಳಿಂದ ಮಿಶ್ರಮಾಡಿದ ಕೆಂಪುಕಮಲಗಳಿಂದ ನಲವತ್ತುಸಾವಿರ ಹೋಮಮಾಡಬೇಕು.



ಹುನೇತ್ ಕ್ಷೀರಾಜ್ಯಸಂಮಿಶ್ರೈಃ ಶಂಖಂ ಸಂಸ್ಥಾಪ್ಯ ಸಂಜಪೇತ್ |  
ನಾರೀಂ ಸಶ್ಯನ್ ಸ್ಪೃಶನ್ ಗಚ್ಛನ್ ಮಹಾನಿಶಿ ಬಲಿಂ ಚರೇತ್ || ೨೦ ||

ಶ್ರುಶಾನೇ ಶೂನ್ಯಸದನೇ ದೇವಾಗಾರೇಫ ನಿರ್ಜನೇ |  
ಸರ್ವತೇ ವನಮಧ್ಯೇ ವಾ ಶವಮಾರುದ್ಯ ಮಂತ್ರನಿತ್ || ೨೧ ||

ಸಮರೇ ಶತ್ರುನಿಹತಂ ಯದ್ವಾ ಷಾಣ್ಮಾಸಿಕಂ ಶಿಶುಂ |  
ವಿದ್ಯಾಂ ಸಾಧಯತಃ ಶೀಘ್ರಂ ಸಾಧಿತೈವಂ ಪ್ರಸಿದ್ಯತಿ || ೨೨ ||

ಮೇಧಾ ಪ್ರಜ್ಞಾ ಪ್ರಭಾ ವಿದ್ಯಾ ಧೀವೃತ್ತಿಸ್ಮೃತಿ ಬುದ್ಧಯಃ |  
ವಿಶ್ವೇಶ್ವರೀತಿ ಸಂಪ್ರೋಕ್ತಾಃ ಪೀಠಸ್ಯ ನವಶಕ್ತಯಃ || ೨೩ ||

ಭೃಗುಮನ್ವಿಂದು ಸಂಯುಕ್ತಂ ಮೇಘಾವರ್ತೃ ಸರಸ್ವತೀ |  
ಯೋಗಪೀಠಾತ್ಮನೇ ಹಾರ್ದಂ ಪೀಠಸ್ಯ ಮನುರೀರಿತಃ || ೨೪ ||

ಜಪಸ್ಥಾನದಲ್ಲಿ ಕಪಾಲವನ್ನು ಸ್ಥಾಪಿಸಿ ಜಪಿಸಬೇಕು. ಅರ್ಧರಾತ್ರಿ ಯಲ್ಲಿ ಸ್ತ್ರೀಯನ್ನು ನೋಡುತ್ತಾ, ಸ್ಪರ್ಶಮಾಡುತ್ತಾ, ತಿರುಗಾಡುತ್ತಾ ಬಲಿಯನ್ನು ಕೊಡಬೇಕು.

೨೧-೨೨. ಸ್ಮಶಾನ, ಯಾರೂ ಇಲ್ಲದಿರುವಮನೆ, ದೇವಾಲಯ ಅಥವಾ ನಿರ್ಜನವಾದ ಪರ್ವತಪ್ರದೇಶ ಇಲ್ಲವೇ ಮಧ್ಯಕಾಡು ಇವುಗಳಲ್ಲಿ ಮಂತ್ರಜ್ಞನು ಯುದ್ಧದಲ್ಲಿ ಶತ್ರುವಿನಿಂದ ಹತವಾದ ಅಥವಾ ಆರುತಿಂಗಳು ಶಿಶುವಿನ ಹೆಣದ ಮೇಲೆ ಕುಳಿತು ಈ ವಿದ್ಯೆಯನ್ನು ಸಾಧಿಸಿದಪಕ್ಷದಲ್ಲಿ ಬಹುಬೇಗ ವಿದ್ಯೆಯು ಸಿದ್ಧವಾಗುತ್ತದೆ.

೨೩. ಮೇಧಾ, ಪ್ರಜ್ಞಾ, ಪ್ರಭಾ, ವಿದ್ಯಾ, ಧೀ, ವೃತ್ತಿ, ಸ್ಮೃತಿ, ಬುದ್ಧಿ ಮತ್ತು ವಿಶ್ವೇಶ್ವರೀ ಎಂಬೀ ಒಂಬತ್ತು ಪೀಠಶಕ್ತಿಗಳು.

೨೪. ಪೀಠಮಂತ್ರವನ್ನು ಹೇಳುತ್ತಾರೆ-(ಭೃಗು= ಸ, ಮನು= ಔ, ಇಂದು= ಂ, ಮೇಘಾವರ್ತೃ= ಹ, ಹಾರ್ದಂ= ನಮಃ)

ದತ್ತಾನೇನಾಸನಂ ಮೂರ್ತಿಂ ಮೂಲಮಂತ್ರೇಣ ಕಲ್ಪಯೇತ್ |  
ಪೂಜಯೇದ್ವಿಧಿವದ್ದೇವೀಂ ತದ್ವಿಧಾನಮಥೋಚ್ಯತೇ || ೨೫ ||

ಶಾರೋ ಮಾಯಾ ಭಗಂ ಬ್ರಹ್ಮಾ ಜಟೇ ಸೂರ್ಯಃ ಸದೀರ್ಘಕಂ |  
ಯಕ್ಷಾಧಿಪತಯೇ ತಂದ್ರೀ ಮೋಪನೀತಂ ಬಲಿಂ ತತಃ || ೨೬ ||

ಗೃಹ್ಣ ಯುಗ್ಮಂ ಶಿವಾ ಸ್ವಾಹಾ ಬಲಿಮಂತ್ರೋಯಮೀರಿತಃ |  
ದವ್ಯಾನ್ನಿತ್ಯಂ ಬಲಿಂ ತೇನ ಮಧ್ಯರಾತ್ರೇ ಚತುಷ್ಟಥೇ || ೨೭ ||

ಜಲದಾನಾದಿಕಂ ಮಂತ್ರೈರ್ವಿದಧ್ಯಾದ್ವಶಭಿಸ್ತತಃ |  
ಧ್ರುವೋ ವಜ್ರೋದಕೇ ವರ್ಮ ಫಟ್‌ಸಸ್ತಾಣೋ ಜಲಗ್ರಹೇ || ೨೮ ||

“ ಹೌಂ ಸರಸ್ವತೀಯೋಗಪೀಠಾತ್ಮನೇ ನಮಃ ” ಎಂಬುದು ಪೀಠಮಂತ್ರ  
ನೆಂದು ಉಕ್ತವಾಗಿದೆ.

೨೫. ಈ ಮಂತ್ರದಿಂದ ಆಸನವನ್ನ ಪಿಸಿ ಮೂಲಮಂತ್ರದಿಂದ  
ಮೂರ್ತಿಯನ್ನು ಸ್ಥಾಪಿಸಿ ಅದರಲ್ಲಿ ದೇವಿಯನ್ನು ಆವಾಹನಮಾಡಿ ವಿಧ್ಯುಕ್ತ  
ಪ್ರಕಾರ ಪೂಜಿಸಬೇಕು. ಆ ಪೂಜೆಯ ವಿಧಾನವನ್ನು ಹೇಳುವೆನು :--

### ನಿತ್ಯಬಲಿದಾನಮಂತ್ರ

೨೬-೯೧. (ತಾರ= ಓಂ, ಮಾಯಾ= ಹ್ರೀಂ, ಭಗ= ಏ, ಬ್ರಹ್ಮ=  
ಕ, ಸೂರ್ಯ= ಮ, ಸದೀರ್ಘಬಂ= ಹಾ, ತಂದ್ರೀ= ನ, ಶಿವಾ= ಹ್ರೀಂ  
ಉಳಿದ ಶಬ್ದಗಳನ್ನು ಹಾಗೆಯೇ ಮಂತ್ರದಲ್ಲಿ ಸೇರಿಸಬೇಕು.)

“ ಓಂ ಹ್ರೀಂ ಏಕಜಟೇ ಮಹಾಯಕ್ಷಾಧಿಪತಯೇ ನಮೋಪನೀತಂ  
ಬಲಿಂ ಗೃಣ್ಣಿಗೃಣ್ಣಿ ಹ್ರೀಂ ಸ್ವಾಹಾ ” ಎಂಬುದು ಬಲಿಮಂತ್ರವು. ಈ ಮಂತ್ರ  
ದಿಂದ ನಿತ್ಯವೂ ನಾಲ್ಕುದಾರಿಸೇರುವಚೌಕದಲ್ಲಿ ಮಧ್ಯರಾತ್ರಿಕಾಲದಲ್ಲಿ ಬಲಿ  
ಪ್ರದಾನಮಾಡಬೇಕು.

ಹೀಗೆ ಬಲಿದಾನಾದಿ ಹತ್ತುವಿಧಾನಗಳನ್ನು ಹತ್ತುಮಂತ್ರಗಳಿಂದ  
ಮಾಡಬೇಕು.

ತಾರಾದ್ಯಾ ವಹ್ನಿಜಾಯಾಂತಾ ಮಾಯಾಂಘ್ರಿ ಕ್ಷಾಳನೇ ಮತಾ |  
ತಾರೋ ಮಾಯಾಃ ಭೃಗುಃ ಕರ್ಣೇ ವಿಶುದ್ಧಧರ್ಮವರ್ಣತಃ || ೭೯ ||

ಸರ್ವಪಾಪಾನಿ ಶಾಮ್ಯಾಶೇ ಶ್ವೇತೋ ನೇತ್ರಯುತಂ ಜಲಂ |  
ಕಲ್ಪಾನಸನಯ ಸ್ನಾಹಾ ಮಂತ್ರ ಆಚಮನೇ ಮತಃ || ೮೦ ||

ಧ್ರುವೋ ಮಣಿಧರೀತ್ಯಂತೇ ವಜ್ರಿಣ್ಯಕ್ಷಯಿತಾ ಮೃತಿಃ |  
ಖರಿವಿದ್ಯಾಯುಗ್ರಜಶ್ಚ ಸರ್ವನಾಂತೇ ಬಕೋಬ್ಜವಾನ್ || ೮೧ ||

ಕರಿಣ್ಯಂತೇ ದೀರ್ಘವರ್ಮ ಅಸ್ತ್ರಂ ವಹ್ನಿಪ್ರಿಯಾಂತಿಮಃ |  
ತ್ರಯೋನಿಶತಿವರ್ಣಾತ್ಮಾ ಶಿಖಾಯಾ ಬಂಧನೇ ಮನುಃ || ೮೨ ||

### ಜಲಗ್ರಹಣಮಂತ್ರ

“ ಓಂ ನಜ್ರೋದಕೇ ಹುಂ ಪಟ್ ” ಎಂಬ ಏಳುಅಕ್ಷರಗಳ ಮಂತ್ರ ವನ್ನು ಜಲಗ್ರಹಣಕ್ಕೆ ಉಪಯೋಗಿಸಬೇಕು.

### ಪಾದಪ್ರಕ್ಷಾಳನಮಂತ್ರ

“ ಓಂ ಹ್ರೀಂ ಸ್ವಾಹಾ ” ಎಂಬುದು ಪಾದಪ್ರಕ್ಷಾಳನಮಂತ್ರ.

### ಆಚಮನಮಂತ್ರ

(ಕರ್ಣೇ ಭೃಗು= ಉ ಎಂಬ ವರ್ಣಸಹಿತ ಸ= ಸು, ಶ್ವೇತಃ= ಷ, ನೇತ್ರಯುತಂ ಜಲಂ= ವಿ. ಉಳಿದ ವರ್ಣಗಳನ್ನು ಹಾಗೆಯೇ ಮಂತ್ರದಲ್ಲಿ ಸೇರಿಸಬೇಕು.) “ ಓಂ ಹ್ರೀಂ ಸುವಿಶುದ್ಧಧರ್ಮ ಸರ್ವಪಾಪಾನಿ ಶಾಮ್ಯಾಶೇಷ ವಿಕಲ್ಪಾನಸನಯ ಸ್ನಾಹಾ ” ಎಂಬ ಇಪ್ಪತ್ತಾರಕ್ಷರದ ಮಂತ್ರವೇ ಆಚಮನ ಮಂತ್ರವೆಂದೂ, ಈ ಮಂತ್ರದಿಂದ ಆಚಮನಮಾಡಬೇಕೆಂತಲೂ ಉಕ್ತವಾಗಿದೆ.

ಪ್ರಣವೋ ರಕ್ಷಯುಗಲಂ ದೀರ್ಘವರ್ಮಾಸ್ತ್ರತದ್ವಯಂ |

ನನಾರ್ಣನಾಮುನಾ ಮಂತ್ರೀ ಕುರ್ಯಾದ್ಭೂಮಿವಿಶೋಧನಂ || ೮೩ ||

ತಾರಾಂತೇ ಸರ್ವವಿಘ್ನಾನುತ್ಸಾರಯೇತಿ ಪದಂ ತತಃ |

ಹುಂ ಫಟ್ ಸ್ವಾಹಾ ಗುಣೇಂದ್ರ್ಯಣೋರ್ ಮನುರ್ವಿಘ್ನಾನಿವಾರಣಂ || ೮೪ ||

ಮಾಯಾಬೀಜಂ ಜಪಾಪುಷ್ಪದಿಭಂ ನಾಭೌ ವಿಂಚಿತಯೇತ್ |

ತದುತ್ಥೇನಾಗ್ನಿನಾ ದೇಹಂ ದಹೇತ್ಸಾಧ್ಯಂ ಸ್ವಸಾಪ್ತನಾ || ೮೫ ||

ತಾರಾಬೀಜಂ ಸುವರ್ಣಾಭಂ ಚಿಂತಯೇದ್ಭೃದಿ ಮಂತ್ರವಿತ್ |

ಪವನೇನ ತದುತ್ಥೇನ ಪಾಪಭಸ್ಮ ಕ್ಷಿನೇದ್ಭೃವಿ || ೮೬ ||

### ಶಿಖಾಬಂಧನಮಂತ್ರ

(ಅಕ್ಷಿಯುತಾಮೃತಃ= ಶಿ, ವಿದ್ಯಾಯುಗ್ರೀಃ= ಣಿ, ವಕೋಬ್ಜವಾನ್= ಶಂ, ದೀರ್ಘವರ್ಮ= ಹೂಂ, ಅಸ್ತ್ರಂ= ಫಟ್, ವಸ್ತಿಪ್ರಿಯಾ= ಸ್ವಾಹಾ, ಉಳಿದುದನ್ನು ಹಾಗೆಯೇ ಮಂತ್ರದಲ್ಲಿ ಸೇರಿಸಬೇಕು.) “ ಓಂ ಮಣಿಧರಿ ವಜ್ರಿಣಿ ಶಿಖರಿಣಿ ಸರ್ವವಶಂಕರಿಣಿ ಹೂಂ ಫಟ್ ಸ್ವಾಹಾ ” ಎಂಬೀ ಇಪ್ಪತ್ತು ಮೂರು ವರ್ಣಗಳ ಮಂತ್ರವು ಶಿವಿಯಬಂಧನಕ್ಕಾಗಿ ವಿಸಿಯೋಗಿ ಸಲ್ಲುಡತಕ್ಕದು.

### ಭೂಶೋಧನಮಂತ್ರ

(ಪ್ರಣವ= ಓಂ, ಠದ್ವಯ= ಸ್ವಾಹಾ) “ ಓಂ ರಕ್ಷರಕ್ಷ ಹೂಂ ಫಟ್ ಸ್ವಾಹಾ ” ಎಂಬ ಒಂಬತ್ತುಅಕ್ಷರದ ಮಂತ್ರದಿಂದ ಮಂತ್ರಿಯು ಭೂಮಿ ಶೋಧನೆಮಾಡಬೇಕು.

### ವಿಘ್ನಾನಿವಾರಣಮಂತ್ರ

“ ಓಂ ಸರ್ವವಿಘ್ನಾನುತ್ಸಾರಯ ಹುಂ ಫಟ್ ಸ್ವಾಹಾ ” ಎಂಬ ಹದಿ ಮೂರಕ್ಷರ ಮಂತ್ರದಿಂದ ವಿಘ್ನಾನಿವಾರಣಮಾಡಿಕೊಳ್ಳಬೇಕು. ಜಪಾಕುಸು

ತುರೀಯಂ ಚಂದ್ರಕುಂದಾಭಂ ಬೀಜಂ ಧ್ಯಾತ್ವಾ ಲಲಾಟತಃ |  
ತದುತ್ಥ ಸುಧಯಾ ದೇಹಂ ರಚಿಯೇದ್ವೇವತಾನಿಭಂ || ೮೭ ||

ಅನಯಾ ಭೂತಶುದ್ಧ್ಯಾ ತು ದೇವೀಸಾದೃಶ್ಯಮಾಪ್ನುಯಾತ್ |  
ತಾರೋನಂತೋ ಭೃಗುಃ ಕರ್ಣೇ ಪದ್ಮನಾಭಯುತೋ ಬಲೀ || ೮೮ ||

ಖೇ ವಜ್ರರೇಖೇ ಕ್ರೋಧಾಖ್ಯಂ ಬೀಜಂ ಪಾವಕವಲ್ಲಭಾ |  
ಅಮುನಾ ದ್ವಾದಶಾರ್ಣೇನ ರಚಿಯೇನ್ಮಂಡಲಂ ಶುಭಂ || ೮೯ ||

ತಾರೋ ಯಥಾಗತಾ ನಿದ್ರಾ ಸದೃಕ್‌ಷೇಕಭೃಗುರ್ವಿಷಂ |  
ಸದೀರ್ಘಂ ಸ್ಮೃತಿರೌ ಸಾಕ್ಷೌ ಮಹಾಕಾಲೋ ಭಗಾನ್ವಿತಃ || ೯೦ ||

ಮಕ್ಕೆ ಸಮಾನವಾದ “ ಓಂ ” ಎಂಬ ಮಾಯಾಬೀಜವನ್ನು ನಾಭಿಯಲ್ಲಿ ಚಿಂತಿಸಿ, ಅದರಿಂದ ಉತ್ಪನ್ನವಾದ ಅಗ್ನಿಯಿಂದ ದೇಹವನ್ನು ತನ್ನ ಪಾಪ ದೊಡನೆ ಸುಡಬೇಕು. ಮಂತ್ರಜ್ಞನು ಬಂಗಾರದಂತೆ ಹೊಳೆಯುತ್ತಿರುವ “ ಓಂ ” ಎಂಬ ತಾರಬೀಜವನ್ನು ಹೃದಯದಲ್ಲಿ ಚಿಂತಿಸಿ, ಅದರಿಂದ ಹುಟ್ಟಿದ ಗಾಳಿಯಿಂದ ಸುಟ್ಟ ಪಾಪದ ಭಸ್ಮವನ್ನು ಭೂಮಿಯಲ್ಲಿ ಹಾಕಬೇಕು. ಚಂದ್ರನ ಧಾವಳ್ಯದಂತೆ ಹೊಳೆಯುತ್ತಿರುವ “ ಹುಂ ” ಎಂಬ ಬೀಜವನ್ನು ಲಲಾಟದಲ್ಲಿ ಧ್ಯಾನಿಸಿ, ಅದರಿಂದ ಹುಟ್ಟಿದ ಅಮೃತದಿಂದ ದೇಹಕ್ಕೆ ಅಭಿಷೇಕವಾಡಿ ಅದನ್ನು ದೇವಶರೀರಕ್ಕೆ ಸಮವಾಗಿ ಮಾಡಬೇಕು. ಈ ಪ್ರಕಾರವಾದ ಭೂತಶುದ್ಧಿಯಿಂದ ಆರಾಧಕನು ದೇವೀಸಾದೃಶ್ಯವನ್ನು ಹೊಂದುವನು.

### ಮಂಡಲಮಂತ್ರ

(ತಾರ= ಓಂ, ಅನಂತ= ಆ, ಭೃಗುಃಕರ್ಣೇ= ಸು, ಪದ್ಮನಾಭ ಯುತೋಬಲಿ= ಏ ಯುತೋರಃ= ರೇ, ಕ್ರೋಧಾಖ್ಯಂ ಬೀಜಂ= ಹುಂ, ಪಾವಕವಲ್ಲಭಾ= ಸ್ವಾಹಾ) “ ಓಂ ಆಸುರೇಖೇ ವಜ್ರರೇಖೇ ಹುಂ ಸ್ವಾಹಾ ” ಎಂಬ ಹನ್ನೆರಡಕ್ಷರಗಳ ಮಂತ್ರದಿಂದ ಶುಭಮಂಡಲವನ್ನು ರಚಿಸಬೇಕು.

ಕ್ರೋಧೋಸ್ತ್ರಂ ಮನುವರ್ಣೋಯಂ ಮನುಃ ಪುಷ್ಪಾದಿಶೋಧನೇ |

ತಾರಃ ಪಾಶಃ ಪರಾ ಸ್ವಾಹಾ ಪಂಚಾರ್ಣಶ್ಚಿತ್ತಶೋಧನೇ || ೯೧ ||

ಮನವೋ ದಶ ಸಂಪ್ರೋಕ್ತಾ ಅರ್ಘ್ಯಸಾಪನಮುಚ್ಯತೇ |

ಸೇಂದುಭ್ಯಾಂ ಮಾಂಸತೋಯಾಭ್ಯಾಂ ಭುವಂ ಸಂಸೃಜ್ಯ ಭೂಗೃಹಂ ||೯೨||

ವೃತ್ತಂ ತ್ರಿಕೋಣಸಂಯುಕ್ತಂ ಕುರ್ಯಾನ್ಮಂಡಲಮಂತ್ರತಃ |

ಯಜೇತ್ತತ್ರಾಧಾರಶಕ್ತಿಂ ವಹ್ನಿಮಂಡಲಮಧ್ಯಗಾಂ

ವಹ್ನಿಮಂಡಲಮಭ್ಯಚ್ಯೇ ಮಹಾಶಂಖಂ ನಿಧಾಪಯೇತ್ || ೯೩ ||

### ಪುಷ್ಪಶೋಧನಮಂತ್ರ

(ಸದ್ಯಕ್ = ಇ ಯುತಃ ನಿದ್ರಾ = ಭಃ = ಭಿ, ಭೃಗುಃ = ಸ, ಸದೀರ್ಘಂ ವಿಷಂ = ವಾ, ಸಾಕ್ಷ = ಇಯುತ ಸ್ಮೃತಿ = ಗ = ಗಿ, ಭಗಾ ನ್ವಿತೋ = ಮಹಾಕಾಲ = ಏಯುತೋಮಃ = ಮೇ, ಕ್ರೋಧ = ಹುಂ, ಆಸ್ತ್ರಂ = ಫಟ್) “ ಓಂ ಯಥಾಗತಾಭಿಷೇಕಸಮಾಗ್ರಮೇ ಹುಂ ಫಟ್ ” ಎಂಬ ಹನಿನಾಲ್ಕು ವರ್ಣಗಳ ಮಂತ್ರವು ಪುಷ್ಪಾದಿಗಳನ್ನು ಶುದ್ಧಿಪಡಿಸುವುದಕ್ಕೆ ಕಾರ್ಯ ವಿಹಿತವಾಗಿದೆ.

### ಚಿತ್ತಶೋಧನಮಂತ್ರ

(ತಾರಃ = ಓಂ, ಪಾಶ = ಆಂ, ಪರಾ = ಹ್ರೀಂ) “ ಓಂ ಆಂ ಹ್ರೀಂ ಸ್ವಾಹಾ ” ಎಂಬ ಪಂಚಾಕ್ಷರಮಂತ್ರವನ್ನು ಚಿತ್ತಶೋಧನೆಗಾಗಿ ಜಪಿಸಬೇಕು.

೯೨-೯೩. ಹತ್ತು ಮಂತ್ರಗಳು ಹೇಳಲ್ಪಟ್ಟಿವೆ. ಈಗ ಅರ್ಘ್ಯಸಾಪನೆಯ ಕ್ರಮವು ನಿರೂಪಿಸಲ್ಪಡುತ್ತದೆ:—(ಮಾಂಸ = ಲ, ತೋಯ = ವ) ಸೇಂದುಭ್ಯಾಂ ಮಾಂಸತೋಯಾಭ್ಯಾಂ = “ ಲಂ ವಂ ” ಎಂಬ ಬೀಜಾಕ್ಷರಗಳಿಂದ ನೆಲವನ್ನು ಪ್ರೀಕ್ಷಿಸಿ ಶುದ್ಧಿಮಾಡಿ ಪೂರ್ವೋಕ್ತ ಮಂಡಲ ಮಂತ್ರದಿಂದ ತ್ರಿಕೋಣವನ್ನೊಳಗೊಂಡಿರುವ ಚತುರಸ್ರಮಂಡಲ ಮಾಡಬೇಕು.

ನಾಮಕರ್ಣೇಂದುಯುಕ್ತೇನ ಘಡಂತೇನ ವಿಹಾಯಸಾ |  
 ಪ್ರಸ್ಥಾಲಿತಂ ಭೃಗುಂ ದಂಡಂ ತ್ರಿಮೂರ್ತೀಂದುಯುತಂ ಪಠೇತ್ || ೯೪ ||  
 ತತೋರ್ಚಯೇನ್ಮಹಾಶಂಖಂ ಜಪನ್ಮಂತ್ರಚತುಷ್ಟಯಂ |  
 ದೀರ್ಘತ್ರಯಾನ್ವಿತಾ ಮಾಯಾ ಕಾಲೀ ಸೃಷ್ಟಿಃ ಸದೀರ್ಘಪಃ || ೯೫ ||  
 ಪ್ರತಿಷ್ಠಾಸಂಯುತಂ ಮಾಸಂ ಪವನೀಹೃದಯಂ ತತಃ |  
 ಏಕಾದಶಾರಣಃ ಪ್ರಥಮೋ ಮಹಾಶಂಖಾರ್ಚನೇ ಮನುಃ || ೯೬ ||  
 ಹಂಸೋ ಹರಿಭುಜಂಗೇಶಯುಕ್ತೋ ದೀರ್ಘತ್ರಯೇಂದುಯುಕ್ |  
 ತಾರಿಣ್ಯಂತೇ ಕಪಾಲಾಯ ನಮೋಂತೋ ದ್ವಾದಶಾಕ್ಷರಃ || ೯೭ ||

೯೩-೯೪. ಅಲ್ಲಿ ಅಗ್ನಿ ಮಂಡಲಮಧ್ಯವರ್ತಿಯಾದ ಆಧಾರಶಕ್ತಿಯನ್ನು ಪೂಜಿಸಿ ಅನಂತರ ಆ ಮಂಡಲದಲ್ಲಿ “ ಹುಂ ಘಟ್ ” ಎಂಬ ಮಂತ್ರದಿಂದ ತೊಳೆದ ಮಹಾಶಂಖ (ನರಕಪಾಲ) ವನ್ನು ಸ್ಥಾಪಿಸಿ “ ಸ್ಥೀಂ ” ಎಂಬ ಬೀಜಾಕ್ಷರವನ್ನು ಪಠನೆಮಾಡಬೇಕು.

೯೫-೯೬. ತರುವಾಯ ಮುಂದೆ ಹೇಳುವ ನಾಲ್ಕುಮಂತ್ರಗಳನ್ನು ಜಪಿಸುತ್ತಾ ಆ ನರಕಪಾಲವನ್ನು ಪೂಜಿಸಬೇಕು.

ಒಂದನೆಯ ಮಂತ್ರ :—(ದೀರ್ಘತ್ರಯ= ಆ, ಈ, ಊ, ತದನ್ವಿತಾ ಮಾಯಾ= ಹ್ರಾಂ, ಹ್ರೀಂ, ಹ್ರೂಂ, ಸೃಷ್ಟಿ= ಕ, ಸದೀರ್ಘಪಃ= ಬಾ, ಪ್ರತಿಷ್ಠಾಸಂಯುತಂ ಮಾಸಂ= ಲಾ, ಪವನ= ಯ, ಹೃದಯಂ= ನಮಃ) “ ಹ್ರಾಂ ಹ್ರೀಂ ಹ್ರೂಂ ಕಾಳೀಕಪಾಲಾಯನಮಃ ” ಎಂಬ ಹನ್ನೊಂದಕ್ಷರಗಳ ಮಂತ್ರನೇ ಮಹಾಶಂಖಾರ್ಚನೆಯ ಪ್ರಥಮಮಂತ್ರವು.

೯೭. ಎರಡನೆಯ ಮಂತ್ರ :—(ಹರಿ = ತ, ಭುಜಂಗೇಶ = ರ, ದೀರ್ಘತ್ರಯ= ಆ, ಈ, ಊ, ಇಂದು= ಂ, ಹಂಸ= ಸ, ಹರಿಭುಜಂಗೇಶ ಯುಕ್ತೋ ದೀರ್ಘತ್ರಯೇಂದು ಯುಕ್ ಹಂಸಃ= ಸ್ರಾಂ, ಸ್ತ್ರೀಂ, ಸ್ತ್ರೂಂ. ಉಳಿದುದು ಶಬ್ದಸ್ವರೂಪ.)

ಖಂ ದೀರ್ಘತ್ರಯಬಿಂದ್ವಾಡ್ಯಂ ಮೇಷೋ ವಾಮದ್ವ್ಯಗನ್ವಿತಃ |  
 ಲಾಕಪಾಲಾಯ ಹೃದಯಂ ತೃತೀಯೋಯಂ ಶಿನಾಕ್ಷರಃ || ೯೮ ||  
 ಮಾಯಾಸ್ತ್ರೀಬೀಜಮುಘೀಂಧುಯುತಂ ಖಂ ಸ್ವರ್ಗಖಾದಿಮಃ |  
 ಪಾಲಾಯ ಸರ್ವಾಧಾರಾಯ ಸರ್ವಃ ಸರ್ವೋಧ್ಯವಸ್ತುಘಾ || ೯೯ ||  
 ಸರ್ವಶುದ್ಧಿಮಯಶ್ಚೇತಿ ಜೀಂತಾಃ ಸರ್ವಸುರಾಂತಿಕಂ |  
 ರುಧಿರಾ ರತಿದೀರ್ಘಾ ಚಿ ವಾಯುಃ ಶುಭ್ರಾನಿಲಃ ಸುರಾ || ೧೦೦ ||  
 ಭಾಜನಾಯ ಭಗೀ ಸತ್ಯೋ ವಿಕಪಾಲಾಯ ಹೃನ್ಮನುಃ |  
 ತುರ್ಯೋ ರಸೇಷು ವರ್ಣೋಯಂ ಮಹಾಶಂಖಪ್ರಪೂಜನೇ || ೧೦೧ ||

“ ಸ್ತ್ರೀಂ ಸ್ತ್ರೀಂ ಸ್ತ್ರೀಂ ತಾರಿಣಿ ಕಪಾಲಾಯ ನಮಃ ” ಎಂಬ ಹನ್ನೆರಡಕ್ಷರಗಳ ಮಂತ್ರವೇ ಎರಡನೆಯದು.

೯೮. ಮೂರನೆಯ ಮಂತ್ರ ;—(ದೀರ್ಘತ್ರಯಬಿಂದ್ವಾಡ್ಯಂ ಖಂ=ಹಾಂ, ಹೀಂ, ಹೂಂ, ವಾಮದ್ವ್ಯಗನ್ವಿತೋ ಮೇಷಃ= ನೀ, ಉಳಿದುದು ಶಬ್ದಸ್ವರೂಪ.)

“ ಹಾಂ ಹೀಂ ಹೂಂ ನೀಲಾ ಕಪಾಲಾಯನಮಃ ” ಎಂಬ ಹನ್ನೊಂದಕ್ಷರ ಮಂತ್ರವು ಮೂರನೆಯದು.

೯೯-೧೦೧. ನಾಲ್ಕನೆಯ ಮಂತ್ರ :—(ಮಾಯಾ = ಹ್ರೀಂ, ಸ್ತ್ರೀ ಬೀಜ = ಸ್ತ್ರೀಂ, ಅಘೇಂಧುಯುತಂ ಖಂ = ಹೂಂ, ಖಾದಿಮ = ಕ, ದೀರ್ಘಾರತಿ = ಣಾ, ವಾಯು = ಯ, ಅನಿಲ = ಯ, ಭಗೀಸತ್ಯ = ದೇ, ಹೃತ್ = ನಮಃ, ಉಳಿದುದು ಮಂತ್ರದಲ್ಲಿ ಸೇರಿಸಬೇಕಾದ ಶಬ್ದಸ್ವರೂಪ)

“ ಹ್ರೀಂ ಸ್ತ್ರೀಂ ಹೂಂ ಸ್ವರ್ಗ ಕಪಾಲಾಯ ಸರ್ವಾಧಾರಾಯ ಸರ್ವಾಯ ಸರ್ವೋದ್ಭವಾಯ ಸರ್ವಶುದ್ಧಿಮಯಾಯ ಸರ್ವಾಸುರರುಧಿರಾರುಣಾಯ ಶುಭ್ರಾಯ ಸುರಾಭಾಜನಾಯ ದೇವಿ ಕಪಾಲಾಯ ನಮಃ ” ಎಂಬ ಐವತ್ತಾರುವರ್ಣಗಳ ಮಂತ್ರವೇ ನಾಲ್ಕನೆಯ ಮಹಾಶಂಖಾರ್ಚನೆ ಮಂತ್ರ.



ನನಾರ್ಕಮಂಡಲಂ ಚೇಷ್ಟಾ ಸಲಿಲಂ ಮೂಲಮಂತ್ರತಃ |

ಪ್ರಪೂರಯೇತ್ಸುಧಾಬುದ್ಧ್ಯಾ ಗಂಧಪುಷ್ಪಾಕ್ಷತಾದಿಭಿಃ || ೧೦೨ ||

ಮುದ್ರಾಂ ತ್ರಿಖಂಡಾಂ ಸಂದರ್ಶ್ಯ ಪೂಜಯೇಚ್ಛಂದ್ರಮಂಡಲಂ |

ಸುಕ್ ಶಕ್ತಿ ಪದ್ಮಾಗಗನಂ ರೇಫಾನುಗ್ರಹಬಿಂದುಯುಕ್ || ೧೦೩ ||

ಮೂಲಮಂತ್ರೋ ವಿಯದ್ಧಂಸ ಮನುಸರ್ಗಸಮಸ್ತಿತಂ |

ಅಷ್ಟಕೃತ್ನೋಮುನಾ ಮಂತ್ರೀ ಮಂತ್ರಯೇತ್ ಪ್ರಯತೋ ಜಲಂ ||೧೦೪||

೧೦೨. ಅಲ್ಲಿ ಸೂರ್ಯಮಂಡಲವನ್ನು 'ಅಂ ಸೂರ್ಯಮಂಡಲಾಯ ನಮಃ' ಎಂಬುದಾಗಿ ಹೇಳಿ ಪೂಜಿಸಿ, ಮೂಲಮಂತ್ರವನ್ನು ಹೇಳುತ್ತಾ ಸುಧಾ = ಸುರಾ ಎಂಬ ಭಾವನೆಯಿಂದ ನೀರನ್ನು ಪಾತ್ರೆಗೆ ತುಂಬಿಸಿ ಗಂಧ, ಪುಷ್ಪ, ಅಕ್ಷತೆಗಳನ್ನು ಅದರಲ್ಲಿ ಹಾಕಬೇಕು.

೧೦೩-೧೦೪. ತ್ರಿಖಂಡ ಮುದ್ರೆಯನ್ನು ತೋರಿಸಿ ಚಂದ್ರಮಂಡಲವನ್ನು "ಓಂ ಸೋಮಮಂಡಲಾಯ ನಮಃ" ಎಂದು ಪೂಜಿಸಬೇಕು.

ಈಗ ಏಕಾದಶಾಕ್ಷರಮಂತ್ರವನ್ನು ಹೇಳುತ್ತಾರೆ :- (ವಾಕ್ = ಐಂ, ಶಕ್ತಿ = ಹ್ರೀಂ, ಪದ್ಮಾ = ತ್ರೀಂ, ರೇಫಾನುಗ್ರಹ ಬಿಂದುಯುಕ್ ಗಗನಂ = ಹ್ರೌಂ, ಮೂಲಮಂತ್ರ = ಓಂ ಹ್ರೀಂ ತ್ರೀಂ ಹುಂ ಫಟ್, ಹಂಸ ಮನುಸರ್ಗ ಸಮಸ್ತಿತಂ ವಿಯತ್ = ಹಸೌಃ)

"ಐಂ ಹ್ರೀಂ ತ್ರೀಂ ಶ್ರೀಂ ಹ್ರೌಂ ಓಂ ಹ್ರೀಂ ತ್ರೀಂ ಹುಂ ಫಟ್ ಹಸೌಃ" ಎಂಬುದು ಏಕಾದಶಾಕ್ಷರ ಮಂತ್ರವು. ಇದರಿಂದ ಎಂಟಾವರ್ತಿ ಮಂತ್ರಿಯು ಜಲವನ್ನು ಅಭಿಮಂತ್ರಿಸಬೇಕು.

ಮಾಯಯಾ ಮದಿರಾಂ ಕ್ಷಿಸ್ತಾ ಶಂಖಂ ಯೋನಿಂ ಚ ತರ್ಪಯೇತ್ |  
ತತ್ರ ವೃತ್ತಾಷ್ಟಪಟ್ಯೋಣಂ ಧ್ಯಾತ್ವಾ ದೇವೀಂ ವಿಚಿಂತಯೇತ್ || ೧೦೫ ||

ಪೂರ್ವೋಕ್ತಾಂ ಪೂಜಯೇತ್ತ್ಸೇನಾಂ ಮೂಲೇನಾಥ ಸ್ತುತರ್ಪಯೇತ್ |  
ತರ್ಪನೀಮಧ್ಯಮಾನಾಮಾಕನಿಷ್ಠಾಭಿರ್ಮಹೇಶ್ವರೀಂ || ೧೦೬ ||

ಸಾಂಗುಷ್ಠಾನಿಶ್ಚ ತುರ್ವಾರಂ ಮಹಾಶಂಖಸ್ಥಿತೇ ಜಲೇ |  
ಖಂ ರೇಫಮನು ಬಿಂದ್ವಾಡ್ಯಂ ಭೃಗುಮನ್ವಿಂದು ಯುಕ್ತಯಾ || ೧೦೭ ||

ಧ್ರುವಾದ್ಯೇನ ನಮೋಂತೇನ ತರ್ಪ್ಯಾದಾನಂದಭೈರವಂ |  
ತತಸ್ತೇನಾರ್ಘತೋಯೇನ ಪ್ರೋಕ್ಷೇತ್ಪೂಜನಸಾಧನಂ || ೧೦೮ ||

೧೦೫. ಅನಂತರ 'ಹ್ರೀಂ' ಎಂಬ ಮಾಯಾಬೀಜದಿಂದ ಆ ನೀರಿನಲ್ಲಿ ಮದ್ಯವನ್ನು ಹಾಕಿ, ಶಂಖಯೋನಿ ಮುದ್ರೆಗಳನ್ನು ತೋರಿಸಬೇಕು. ಬಳಿಕ ಅರ್ಘ್ಯಜಲದಲ್ಲಿ ವೃತ್ತ ಅಷ್ಟಪಟ್ಯೋಣರೂಪಯಂತ್ರವನ್ನು ಅನುಸಂಧಾನಮಾಡಿ ಪೂರ್ವೋಕ್ತದೇವಿಯನ್ನು ಧ್ಯಾನಿಸಬೇಕು.

೧೦೬-೧೦೮. ಬಳಿಕ ಈ ದೇವಿಯನ್ನು ಮೂಲಮಂತ್ರದಿಂದ ಪೂಜಿಸಿ ತರ್ಪಣಕೊಡಬೇಕು.

ಅಂಗುಷ್ಠ, ತರ್ಪನೀ, ಮಧ್ಯಮಾ, ಅನಾಮಿಕಾ, ಕನಿಷ್ಠಾ ಎಂಬ ಐದು ಬೆರಳುಗಳಿಂದ ಕಪಾಲದಲ್ಲಿನ ಜಲವನ್ನು ತೆಗೆದುಕೊಂಡು ನಾಲವೃತ್ತಿ ಮಹೇಶ್ವರಿಗೆ ಮೂಲಮಂತ್ರದಿಂದ ತರ್ಪಣಕೊಡಬೇಕು.

"ಓಂ ಹ್ರಾಂ ಸಾಂ ನಮಃ" ಎಂಬ ಮಂತ್ರದಿಂದ ಆನಂದಭೈರವನಿಗೆ ತರ್ಪಣಕೊಡಬೇಕು. ತರುವಾಯ ಆ ಅರ್ಘ್ಯೋದಕದಿಂದ ಪೂಜಾಸಾಧನ ವಸ್ತುಗಳನ್ನು ಪ್ರೋಕ್ಷಣಮಾಡಬೇಕು.

ಯೋನಿಮುದ್ರಾಂ ಪ್ರದಶ್ಯಾಪಿ ಪ್ರಣನೇದ್ಭವತಾರಿಣೀಂ |

ನಿಧಾನಮರ್ಘೇ ಸಂಪ್ರೋಕ್ತಂ ಸರ್ವಸಿದ್ಧಿಪ್ರದಾಯಕಂ || ೧೦೯ ||

ಪೂರ್ವೋಕ್ತೇ ಪೂಜಯೇತ್ಪೀಠೇ ಪದ್ಮೇ ಷಟ್ಪ್ರೋಣಕರ್ಣಿಕೇ |

ಧರಾಗೃಹಾವೃತೇ ರಮ್ಯೇ ದೇವೀಂ ರಮ್ಯೋಪಚಾರಕೈಃ || ೧೧೦ ||

ಮಹೀಗೃಹೇ ಚತುರ್ದಿಕ್ಷು ಗಣೇಶಾದೀನ್ವಪೂಜಯೇತ್ |

ಸಾಶಾಂಕುಶೌ ಕಪಾಲಂ ಚ ತ್ರಿಶೂಲಂ ದಧತಂ ಕರೈಃ || ೧೧೧ ||

ಅಲಂಕಾರಚಯೋಪೇತಂ ಗಣೇಶಂ ಪ್ರಾಕ್ ಸಮರ್ಚಯೇತ್ |

ಕಪಾಲಶೂಲೇ ಹಸ್ತಾಭ್ಯಾಂ ದಧತಂ ಸರ್ವಭೂಷಣಂ || ೧೧೨ ||

೧೦೯. ಅನಂತರ ಯೋನಿಮುದ್ರೆಯನ್ನು ತೋರಿಸಿ ಸಂಸಾರವನ್ನು ದಾಟಿಸುವ ದೇವಿಯನ್ನು ನಮಸ್ಕರಿಸಬೇಕು. ಈ ರೀತಿಯಾಗಿ ಸಕಲಸಿದ್ಧಿ ದಾಯಕವಾದ ಅರ್ಘ್ಯವಿಧಾನವು ಉಕ್ತವಾಯಿತು.

೧೧೦. ಅರ್ಘ್ಯವಿಧಾನವನ್ನು ಚರಿಸಿದಬಳಿಕ ಮೇಧಾದಿ ನವಶಕ್ತಿಯುತವಾದ, ಚತುರಸ್ರರೇಖೆ (ಗೃಹ)ಯ ಒಳಭಾಗದಲ್ಲಿ ಲಿಖಿತವಾದ, ಮನೋಹರವಾದ, ಷಟ್ಪ್ರೋಣಕೋಶವುಳ್ಳ ಪದ್ಮದೀಪದಲ್ಲಿ ದಿವ್ಯೋಪಚಾರಗಳಿಂದ ದೇವಿಯನ್ನು ಪೂಜಿಸಬೇಕು.

೧೧೧-೧೧೨. ಆ ಚತುರಸ್ರಮಂಡಲದ ನಾಲ್ಕು ದಿಕ್ಕುಗಳಲ್ಲಿಯೂ ಸೀರಶಕ್ತಿ ಪೂಜಾಂಗವಾಗಿ ಗಣೇಶಾದಿಗಳನ್ನು ಪೂಜಿಸಬೇಕು.

ಪೂರ್ವದಿಕ್ಕಿನಲ್ಲಿ ಪಾಶ, ಅಂಕುಶ, ಕಪಾಲ ಮತ್ತು ತ್ರಿಶೂಲಗಳನ್ನು ಕರಗಳಲ್ಲಿ ಧರಿಸಿರುವ, ಆಭರಣಸಮೂಹಗಳನ್ನು ಟ್ಟುಕೊಂಡಿರುವ ಗಣೇಶನನ್ನು ಪೂಜಿಸಬೇಕು.

ಸ್ವಯೂಥವೇಷ್ಟಿತಂ ರಮ್ಯಂ ವಟುಕಂ ದಕ್ಷಿಣೇರ್ಚಯೇತ್ |

ಅಸಿಶೂಲಕಪಾಲಾನಿ ಡಮರುಂ ದಧತಂ ಕರೈಃ || ೧೧೩ ||

ಕೃಷ್ಣಂ ದಿಗಂಬರಂ ಕ್ರೂರಂ ಕ್ಷೇತ್ರಪಾಲಂ ಚ ಪಶ್ಚಿಮೇ |

ಕಪಾಲಂ ಡಮರುಂ ಪಾಶಂ ಲಿಂಗಂ ಸಂಬಿಭೃತೀಂ ಕರೈಃ || ೧೧೪ ||

ಅಧ್ಯಾಕನ್ಯಾ ರಕ್ತವಸ್ತ್ರಯೋಗಿನೀರುತ್ತರೇ ಯಜೇತ್ |

ಅಕ್ಷೋಭ್ಯಂ ಪ್ರಯಜೇನ್ಮೂರ್ಧ್ನಿ ದೇವ್ಯಾ ಮಂತ್ರಋಷಿಂ ಶುಭಂ ||೧೧೫||

ಅಕ್ಷೋಭ್ಯ ವಜ್ರಪುಷ್ಪಂ ಚ ಪ್ರತೀಚ್ಛಾನಲವಲ್ಲಭಾ |

ಅಕ್ಷೋಭ್ಯಪೂಜನೇಮಂತ್ರಃ ಷಟ್ಪೋಣೇಷು ಷಡಂಗಕಂ || ೧೧೬ ||

ದಕ್ಷಿಣದಿಕ್ಕಿನಲ್ಲಿ ಎರಡು ಕೈಗಳಿಂದ ಕಪಾಲಶೂಲಗಳನ್ನು ಹಿಡಿದುಕೊಂಡಿರುವ, ಸರ್ಪದಿಂದಲಂಕೃತನಾದ, ತನ್ನ ಗಣಮುಖ್ಯದಲ್ಲಿರುವ ಮನೋಹರವಟುಕನನ್ನು ಪೂಜಿಸಬೇಕು.

ಪಶ್ಚಿಮದಿಕ್ಕಿನಲ್ಲಿ ಖಡ್ಗ, ತ್ರಿಶೂಲ, ಕಪಾಲ ಮತ್ತು ಡಮರುಗಳನ್ನು ಕೈಗಳಲ್ಲಿಟ್ಟುಕೊಂಡಿರುವ, ಕಪ್ಪುಗಿರುವ, ದಿಗಂಬರನಾದ, ಭಯಂಕರ ಕ್ಷೇತ್ರಪಾಲನನ್ನು ಪೂಜಿಸಬೇಕು.

ಉತ್ತರದಿಕ್ಕಿನಲ್ಲಿ ಕಪಾಲ, ಡಮರು, ಪಾಶ, ಲಿಂಗಗಳನ್ನು ಕೈಗಳಲ್ಲಿ ಧರಿಸಿರುವ ಅಧ್ಯಾಕನ್ಯೆಯರಾದ, ಕೆಂಪುವಸ್ತ್ರವನ್ನು ಟ್ಟಿರುವ, ಯೋಗಿನೀಶಕ್ತಿಗಳನ್ನು ಪೂಜಿಸಬೇಕು.

ದೇವಿಮಂತ್ರಕ್ಕೆ ಋಷಿಯಾದ ಶುಭಕರನಾದ ಅಕ್ಷೋಭ್ಯನನ್ನು ತಿರಸ್ಸಿನಲ್ಲಿ ಧರಿಸಬೇಕು.

ಈ ಪೂಜೆಗೆ “ಅಕ್ಷೋಭ್ಯ ವಜ್ರಪುಷ್ಪಂ ಪ್ರತೀಚ್ಛ ಸ್ವಾಹಾ” ಎಂಬ ಮಂತ್ರವನ್ನು ಉಪಯೋಗಿಸಬೇಕು. ಷಟ್ಪೋಣಗಳಲ್ಲಿ ಷಡಂಗಗಳನ್ನು ರಚಿಸಬೇಕು.

ವೈರೋಚನಂ ಚಾಮಿತಾಭಂ ಪದ್ಮನಾಭಾಭಿಧಂ ತಥಾ |  
 ಶಂಖಂ ಪಾಂಡುರಸಂಜ್ಞಂ ಚ ದಿಗ್ವಲೇಷು ಪ್ರಪೂಜಯೇತ್ || ೧೧೭ ||

ಲಾಭಕಾಂ ಮಾನಕಾಂ ಚೈವ ಪಾಂಡುರಾಂ ತಾರಕಾಂ ತಥಾ |  
 ವಿದಿಗ್ಗತಾಬ್ಜಪತ್ರೇಷು ಪೂಜಯೇದಿಷ್ಟ್ಯಸಿದ್ಧಯೇ || ೧೧೮ ||

ಬಿಂದುನಾಮಾದಿವರ್ಣಾದ್ಯಾಃ ಸಂಬುದ್ಧ್ಯಂತಾಸ್ತಥಾಭಿಧಾಃ |  
 ವಜ್ರಪುಷ್ಪಂ ಪ್ರತೀಚ್ಛಾನ್ನಿಪ್ರಿಯಾಂತಾಃ ಪ್ರಣಿವಾದಿಕಾಃ || ೧೧೯ ||

ವೈರೋಚನಾದಿಪೂಜಾಯಾಂ ಮನವಃ ಪರಿಕೀರ್ತಿತಾಃ |  
 ಭೂಗೃಹಸ್ಯ ಚತುರ್ವಾರ್ಷು ಪದ್ಮಾಂತಕಯಮಾಂತಕೌ || ೧೨೦ ||

ವಿದ್ಯಾಂತಕಾಭಿಧಃ ಪಶ್ಚಾನ್ನರಾಂತಕ ಇಮಾನ್ಯಜೇತ್ |  
 ಶಕ್ರಾದೀಂಶ್ಚೈವ ವಜ್ರಾದೀನ್ವಯಜೇತ್ತದನಂತರಂ || ೧೨೧ ||

೧೧೭. ಪೂರ್ವಾದಿ ದಿಗ್ವಲಗಳಲ್ಲಿ ವೈರೋಚನ, ಅಮಿತಾಭ, ಪದ್ಮನಾಭ ಮತ್ತು ಪಾಂಡುರನಾಮಕ ಶಂಖಗಳನ್ನು ಪೂಜಿಸಬೇಕು.

೧೧೮. ಆಗ್ನೇಯಾದಿ ವಿದಿಕ್ಯುಗಳಲ್ಲಿರುವ ಪದ್ಮಪತ್ರಗಳಲ್ಲಿ ಇಷ್ಟ ಸಿಂಧ್ಯರ್ಥವಾಗಿ ಲಾಭಕಾ, ಮಾನಕಾ, ಪಾಂಡುರಾ ಮತ್ತು ತಾರಕಾ ಇವರನ್ನು ಪೂಜಿಸಬೇಕು.

೧೧೯.೧೨೦. ವೈರೋಚನಾದಿಗಳ ಪೂಜೆಗೆ ಆದಿಯಲ್ಲಿ ಓಂ, ಅನಂತರ ಅನುಸ್ವಾರಸಹಿತವಾದ ಅವರವರ ಹೆಸರಿನ ಆದಿವರ್ಣ, ತರುವಾಯ ಸಂಬೋಧನ ಪ್ರಥಮಾವಿಭಕ್ತ್ಯಂತವಾದ ಅವರವರ ನಾಮಧೇಯ, ಆಮೇಲೆ 'ವಜ್ರಪುಷ್ಪಂ ಪ್ರತೀಚ್ಛಸ್ವಾಹಾ' ಎಂಬುದನ್ನು ಸೇರಿಸಿ ನಿಷ್ಪನ್ನವಾಗುವ 'ಓಂ ವೈಂ ವೈರೋಚನ ವಜ್ರಪುಷ್ಪಂ ಪ್ರತೀಚ್ಛಸ್ವಾಹಾ' ಇತ್ಯಾದಿ ಮಂತ್ರಗಳು ವಿಹಿತವಾಗಿವೆ.

ಚತುರಸ್ರಮಂಡಲದ ನಾಲ್ಕುದ್ವಾರಗಳಲ್ಲಿ ಪದ್ಮಾಂತಕ, ಯಮಾಂತಕ, ವಿದ್ಯಾಂತಕ, ನರಾಂತಕ ಇವರನ್ನು ಪೂಜಿಸಬೇಕು. ಅನಂತರ ಇಂದ್ರಾದಿ ಲೋಕಪಾಲಕರು ಮತ್ತು ವಜ್ರಾದಿ ಆಯುಧ ಇವುಗಳನ್ನು ಪೂಜಿಸಬೇಕು.

ಏವಂ ಸಂಪೂಜಯನ್ನೇವೀಂ ಪಾಂಡಿತ್ಯಂ ಘನಮದ್ಭುತಂ |  
ಪುತ್ರಾಃ ಪೌತ್ರಾಃ ಶುಭಾಂ ಕೀರ್ತಿಂ ಲಭತೇ ಜನವಶ್ಯತಾಂ || ೧೨೨ ||

ತಾರೋ ಮಾಯಾ ಶ್ರೀಮದೇಕಜಟೀ ನೀಲಸರಸ್ವತೀ |  
ಮಹೋಗ್ರತಾರೇ ದೇವಾಲಃ ಸನೇತ್ರೋ ಗದಿಯುಗ್ಮಕಂ || ೧೨೩ ||

ಸರ್ವಭೂತಪಿಶಾಕೂರ್ಮೋ ದೀರ್ಘೋಗ್ನಿಮೇರುಸಾನ್ಗ್ರಸ |  
ಗ್ರಭ್ಯಗುರ್ಮಮ ಜಾಡ್ಯಂ ಚ ಛೇದಯದ್ಧ್ವಿತಯಂ ರಮಾ || ೧೨೪ ||

ಮಾಯಾಸ್ತ್ರಾಗ್ನಿಪ್ರಿಯಾಂತೋಯಂ ದ್ವಿಪಂಚಾಶಲ್ಲಿಪಿರ್ಮನುಃ |  
ಅನೇನ ನಿತ್ಯಂ ಪೂಜಾಂತೇನ್ವಹಂ ದೇವ್ಯೈ ಬಲಿಂ ಹರೇತ್ || ೧೨೫ ||

೧೨೨. ಈರೀತಿಯಾಗಿ ದೇವಿಯನ್ನು ಪೂಜಿಸುವವನು ಪಾಂಡಿತ್ಯ, ಅದ್ಭುತವಾದ ಐಶ್ವರ್ಯ, ಪುತ್ರ, ಪೌತ್ರರು, ಒಳ್ಳೆಯ ಕೀರ್ತಿ ಜನವಶ್ಯಕೆ ಇವುಗಳನ್ನು ಪಡೆಯುವನು.

### ನಿತ್ಯಪೂಜಾಂತ್ಯದಲ್ಲಿನ ಬಲಿದಾನ ಮಂತ್ರ

೧೨೩-೧೨೫. (ತಾರ = ಓಂ, ಮಾಯಾ = ಹ್ರೀಂ, ವಾಲ = ವ+ ಸನೇತ್ರ = ಇಯುತಃ = ವಿ, ಗದಿ = ಖ, ಕೂರ್ಮ = ಚ, ದೀರ್ಘೋಗ್ನಿ = ರಾ, ಮೇರು = ಕ್ಷ, ಬ್ಯಗು = ಸ, ಅಸ್ತ್ರ = ಪಟ್, ಅಗ್ನಿಪ್ರಿಯಾ = ಸ್ವಾಹಾ)

“ಓಂ ಹ್ರೀಂ ಶ್ರೀಮದೇಕಜಟೀ ನೀಲಸರಸ್ವತೀ ಮಹೋಗ್ರತಾರೇ ದೇವಿ ಖಖ ಸರ್ವಭೂತಪಿಶಾಚರಾಕ್ಷಸಾನ್ ಗ್ರಸಗ್ರಸ ಮಮ ಜಾಡ್ಯಂ ಛೇದಯ ಛೇದಯ ಶ್ರೀಂ ಹ್ರೀಂ ಫಟ್ ಸ್ವಾಹಾ” ಎಂಬ ಐವತ್ತೆರಡುವರ್ಣಗಳ ಮಂತ್ರದಿಂದ ನಿತ್ಯಪೂಜೆಯ ಅವಸಾನದಲ್ಲಿ ಪ್ರತಿದಿನವೂ ಬಲಿಪ್ರದಾನಮಾಡಬೇಕು.

ಏವಂ ಸಿದ್ಧೇ ಮನೌ ಮಂತ್ರೀ ಪ್ರಯೋಗಾನ್ವಿದಧಾತಿ ಚ |

ಜಾತಮಾತ್ರಸ್ಯ ಬಾಲಸ್ಯ ದಿವಸತ್ರಿತಯಾದಧಃ || ೧೨೬ ||

ಜಿಹ್ವಾಯಾಂ ನಿಲಿಖೇನ್ಮಂತ್ರಂ ಮಧ್ವಾಜ್ಯಾಭ್ಯಾಂ ಶಲಾಕಯಾ |

ಸುವರ್ಣಕೃತಯಾ ಯದ್ವಾ ಮಂತ್ರೀ ಧವಲದೂರ್ವಯಾ || ೧೨೭ ||

ಗತೇಷ್ವಮೇಜ್ಜೇ ಬಾಲೋಪಿ ಜಾಯತೇ ಕವಿರಾಟ್ ಧ್ರುವಂ |

ತಥಾ ಪರೈರಜೇಯೋಪಿ ಭೂಪಸಂಘೈರ್ಧನಾರ್ಚಿತಃ || ೧೨೮ ||

ಉಪರಾಗೇ ದಶಾನ್ವನೀಯ ತರುದಾರು ಸರೋಜಲೇ |

ನಿರ್ಮಾಯ ಕೀಲಕಂ ತೇನ ತೈಲಮಧ್ವಮೃತ್ಯೈರ್ಲಿಖೇತ್ || ೧೨೯ ||

ಸರೋಜಿನೀದಲೇ ಮಂತ್ರಂ ನೇಷ್ಟಯೇನ್ಮಾತೃಕಾಕ್ಷರೈಃ |

ನಿಖಾಯ ತದ್ಬಲಂ ಕುಂಡೇ ಚತುರಸ್ರೇ ಸನೇಖಲೇ || ೧೩೦ ||

೧೨೬-೧೨೮. ಈರೀತಿ ಆಚರಿಸಿ ಸಿದ್ಧಿಯನ್ನು ಪಡೆದ ಮಂತ್ರಿಯು ಪ್ರಯೋಗಗಳನ್ನು ಮಾಡಬಹುದು.

ಮಗುವು ಹುಟ್ಟಿದ ಮೂರುದಿನಗಳೊಳಗೆ ಸಿದ್ಧಮಂತ್ರಿಯು ಮಗುವಿನ ನಾಲಿಗೆಯಲ್ಲಿ ಬಂಗಾರದಸಲಾಕಿ ಅಥವಾ ಬಿಳಿಯಗರಿಕೇಹುಲ್ಲಿನಿಂದ ಈಮಂತ್ರವನ್ನು ಬರೆದರೆ ಆಶಿಶುವು ಎಂಟುವರ್ಷವಾದಮೇಲೆ ಶ್ರೇಷ್ಠಕವಿಯಾಗುವನು ಮತ್ತು ಇತರರಿಂದ ಅಜೇಯನು, ಭೂಪಾಲಸಮೂಹಗಳಿಂದ ಪೂಜಿತನಾಗಿ ಹಣವನ್ನು ಪಡೆಯುವವನೂ ಆಗುತ್ತಾನೆ.

೧೨೯-೧೩೦. ಗ್ರಹಣಕಾಲದಲ್ಲಿ ಕೆರೆಯಲ್ಲಿದ್ದ ತರುಕಾಷ್ಠವನ್ನು ದಂತದಿಂದ ತೆಗೆದುಕೊಂಡು ಅದರಿಂದ ಲೇಖನಿಯನ್ನು ರಚಿಸಿ, ಪದ್ಮಪತ್ರದಲ್ಲಿ ಎಣ್ಣೆ, ಜೇನುತುಪ್ಪ ಅಥವಾ ಅಮೃತದಿಂದ ಮಂತ್ರವನ್ನು ಬರೆದು, ಮಾತೃಕಾಕ್ಷರಗಳಿಂದ ನೇಷ್ಟನೆಮಾಡಿ ಎಂದರೆ ಸುತ್ತಲೂ ಮಾತೃಕಾಕ್ಷರಗಳನ್ನು ಬರೆದು,

ಸಂಸ್ಥಾಪ್ಯ ಸಾವಕಂ ತತ್ರ ಜುಹುಯಾನ್ಮನುನ್ಯಾಮುನಾ |  
ಸಹಸ್ರಂ ರಕ್ತಪದ್ಮಾನಾಂ ಧೇನುಮಗ್ಧಜಲಾಪ್ನುತಂ || ೧೩೧ ||

ಹೋಮಾಂತೇ ವಿವಿಧೈರೈಶ್ಚೈಃ ಫಲೈರಸಿ ಬಲಿಂ ಹರೇತ್ |  
ಬಲಿಮಂತ್ರೇಣ ವಿಧಿವದ್ಬಲಿಮಂತ್ರಃ ಪ್ರಕಾತ್ಯತೇ || ೧೩೨ ||

ತಾರಃ ಪದ್ಮೇ ಯುಗಂ ತಂದ್ರೀ ವಿಯದ್ವೀರ್ಘಂ ಚ ಲೋಹಿತಃ |  
ಅತ್ರಿವಿಷಭಗಾರೂಢೋ ವದೇತ್ಪದ್ಮಾವತೀ ಪದಂ || ೧೩೩ ||

ಝಿಂಟೀಶಾಢ್ಯೋನಿಲಸ್ವಾಹಾ ಷೋಡಶಾಕ್ಷೋ ಬಲೇರ್ಮನುಃ |  
ತತೋ ನಿಶೀಘೇ ಚ ಬಲಿಂ ಪೂರ್ವೋಕ್ತಮನುನಾ ಹರೇತ್ || ೧೩೪ ||

ಭೂಮಿಯಲ್ಲಿ ಅಗೆದು ಮೇಖಲಯುಕ್ತವಾದ ಚತುರಸ್ರಕುಂಡವನ್ನು ರಚಿಸಿ ಅದರಲ್ಲಿ ಆ ಪದ್ಮಪತ್ರವನ್ನಿಟ್ಟು ಅಗ್ನಿಪ್ರತಿಷ್ಠೆಮಾಡಿ, ಅದರಲ್ಲಿ ಹಸುವಿನಹಾಲು ನೀರುಗಳಲ್ಲಿ ನೆನೆಸಿದ ಸಾವಿರ ಕೆಂಪುಕಮಲಗಳನ್ನು ಈಮಂತ್ರದಿಂದ ಹೋಮ ಮಾಡಬೇಕು.

೧೩೨ ಹೋಮವಾದಮೇಲೆ ನಾನಾವಿಧ ರತ್ನಫಲಗಳಿಂದ ಬಲಿಯನ್ನು ಬಲಿಮಂತ್ರ ಕಥನಪೂರ್ವಕವಾಗಿ ವಿಧಾನಾನುಸಾರ ಅರ್ಪಿಸಬೇಕು. ಈಗ ಬಲಿಮಂತ್ರವನ್ನು ಕೇಳುವೆನು:—

೧೩೩-೧೩೪. ಷೋಡಶಾಕ್ಷರ ಬಲಿದಾನ ಮಂತ್ರ :— (ತಾರ = ಓಂ, ತಂದ್ರೀ = ಮ, ವಿಯದ್ವೀರ್ಘ = ಹಾ, ಲೋಹಿತ = ಪ, ವಿಷಭಗಾರೂ ಢೋತ್ರಿಃ = ಮ ಏ ಯುತೋದಃ = ದ್ರೀ, ಝಿಂಟೀಶಾಢ್ಯೋನಿಲಃ = ಏಯುತೋಯಃ = ಯೇ)

“ಓಂ ಪದ್ಮೇಪದ್ಮೇ ಮಹಾಪದ್ಮೇ ಪದ್ಮಾವತೀಯೇ ಸ್ವಾಹಾ” ಎಂಬುದು ಷೋಡಶಾಕ್ಷರ ಬಲಿದಾನಮಂತ್ರವು. ಇದರಿಂದ ಅರ್ಧರಾತ್ರಿಕಾಲದಲ್ಲಿ ಬಲಿಪ್ರದಾನ ಮಾಡಬೇಕು.



ಏವಂ ಕೃತೇ ಸಂಠಿತಾನಾಂ ಸ ಜಯಿಾ ಕವಿರಾಡ್ ಭವೇತ್ |

ನಿನಾಸೋ ಭಾರತೀಲಕ್ಷ್ಮೋರ್ಜನತಾರಂಜನಕ್ಷಮಃ

|| ೧೩೫ ||

ಶತಾಭಿಜಸ್ತ್ಯಾ ಯೋ ಮಂತ್ರೀ ರೋಚನಾಂ ಮಸ್ತುಕೇ ಧರೇತ್ |

ಯಂ ಯಂ ಪಶ್ಯತಿ ತಸ್ಯಾಸೌ ದಾಸವಜ್ಜಾಯತೇ ಕ್ಷಣಾತ್

|| ೧೩೬ ||

ಶ್ಚಶಾನಾಂಗಾರಮಾಹೃತ್ಯ ಶರ್ವಯಾರ್ ಕುಜವಾಸರೇ |

ತೇನ ಮಂತ್ರೇಣ ಸಂವೇಷ್ಯ ನಿಬದ್ಧಂ ರಕ್ತತಂತುಭಿಃ

|| ೧೩೭ ||

ಶತಾಭಿಜಸ್ತಮೂಲೇನ ನಿಕ್ಷಿಪೇದ್ವೈರಿವೇಶ್ಮನಿ |

ಉಚ್ಚಾಟಯತಿ ಸಸ್ತಾಹಾತ್ಸ ಕುಟುಂಬಾನ್ವಿರೋಧಿನಃ

|| ೧೩೮ ||

೧೩೫. ಈ ರೀತಿಯಾಗಿ ಮಾಡುವವನು ಪಂಡಿತರನ್ನು ಜಯಿಸುವವನು, ಕವಿಶ್ರೇಷ್ಠನೂ ಮತ್ತು ವಿದ್ಯೆ, ಐಶ್ವರ್ಯಗಳಿಗೆ ನಿವಾಸಸ್ಥಾನನೂ ಆಗಿ ಜನಗಳನ್ನು ಸಂತೋಷಪಡಿಸಲು ಸಮರ್ಥನಾಗುವನು.

೧೩೬. ಒಂದುನೂರಾವರ್ತಿ ಈ ಮಂತ್ರಜವದಿಂದ ಗೋರೋಜನವನ್ನು ಅಭಿಮಂತ್ರಿಸಿ ಅದರಿಂದ ಹಣೆಯಲ್ಲಿ ತಿಲಕವನ್ನು ಧರಿಸುವಮಂತ್ರಿಯು ಯಾರು ಯಾರನ್ನು ನೋಡುವನೋ ಅವರೆಲ್ಲರೂ ಕ್ಷಣಮಾತ್ರದಲ್ಲಿ ಮಂತ್ರಿಗೆ ದಾಸನಂತೆ ವಶರಾಗುವರು.

೧೩೭-೧೩೮. ಮಂಗಳವಾರ ರಾತ್ರಿ ಶ್ಚಶಾನದಿಂದ ಅಂಗಾರವನ್ನು ತಂದು, ಆ ಮಂತ್ರದಿಂದ ಬಟ್ಟೆಯಲ್ಲಿಸುತ್ತಿ ಕೆಂಪುದಾರದಿಂದಕಟ್ಟಿ ನೂರಾವರ್ತಿ ಮೂಲಮಂತ್ರಜಪವನ್ನಾಚರಿಸಿ, ಆ ಗಂಟನ್ನಭಿಮಂತ್ರಿಸಿ ಶತ್ರುಗೃಹದಲ್ಲಿಡಬೇಕು. ಹಾಗೆ ಇಟ್ಟು ಏಳುದಿನಗಳೊಳಗಾಗಿ ಅದು ಸಕುಟುಂಬರಾದ ಶತ್ರುಗಳನ್ನು ಹೊರಕ್ಕೆ ಹೊರಡಿಸುತ್ತದೆ.

ಕ್ಷಾರಾಡ್ಯನಿಶಯಾ ಮಂತ್ರಂ ಲಿಖಿತ್ವಾ ಸೌರುಷೇಸ್ಥನಿ |

ರವಿವಾರೇ ನಿಶೀಥಿನ್ಯಾಂ ಸಹಸ್ರಮುಖಮಂತ್ರಯೇತ್

|| ೧೩೯ ||

ತತ್ ಕ್ಷಿಪ್ತಂ ಶತ್ರುಸದನೇ ಮಂಡಲಾದ್ಭ್ರಂಶಕಂ ಭವೇತ್ |

ಕ್ಷೇತ್ರೇ ಕ್ಷಿಪ್ತಂ ಸಸ್ಯಹಾನ್ಯೈ ಜವಹೃತ್ತುರಗಾಲಯೇ

|| ೧೪೦ ||

ಷಟ್ ಕೋಣಾಂತರ್ಲಿಖೇನ್ಮೂಲಂ ಸಾಧ್ಯಾಣಂ ಕೇಸರೇ ಸ್ವರೈಃ |

ಬಾಹ್ಯೇಷ್ಟವರ್ಗಯುಕ್ತಪತ್ರಂ ಪದ್ಮಭೂಮಿಪರಾವೃತಂ

|| ೧೪೧ ||

ಯಂತ್ರಂ ಭೂರ್ಜೀ ಜತುರಸೈರ್ಲಿಖೇತ್ಪ್ರೀತಾಂಬರಾವೃತಂ |

ಪಟ್ಟಸೂತ್ರೇಣ ಸನ್ನದ್ಧಂ ಶಿಶುಕಂಠಗತಂ ಧ್ರುವಂ

|| ೧೪೨ ||

೧೩೯. ಮನುಷ್ಯನ ಮೂಳೆಯಲ್ಲಿ ಉಪ್ಪುಮಿಶ್ರವಾದ ಅರಿಶಿನದಿಂದ ಮಂತ್ರವನ್ನು ಬರೆದು ಭಾನುವಾರದ ದಿನ ಅರ್ಧರಾತ್ರಿಯಕಾಲದಲ್ಲಿ ಅದನ್ನು ಒಂದುಸಾವಿರ ಆವರ್ತಿ ಮಂತ್ರದಿಂದ ಅಭಿಮಂತ್ರಿಸಬೇಕು.

೧೪೦. ಹಾಗೆ ಅಭಿಮಂತ್ರಿಸಿದ ಯಂತ್ರವನ್ನು ಶತ್ರುಗಳಮನೆಯಲ್ಲಿಟ್ಟರೆ ಆ ಮನೆಯು ನಲವತ್ತುದಿನಗಳೊಳಗೆ ಠಾಳಾಗುವುದು. ಅದನ್ನು ಗದ್ದೆಹೊಲಗಳಲ್ಲಿಟ್ಟರೆ ಮೈರು ಹಾಳಾಗುವುದು. ಅಶ್ವಾಗಾರದಲ್ಲಿಟ್ಟರೆ ಕುದುರೆಗಳ ವೇಗವನ್ನಪಹರಿಸುವುದು.

೧೪೧. ತಾರಾಧಾರಣ ಯಂತ್ರ ಲೇಖನಕ್ರಮವನ್ನು ಹೇಳುತ್ತಾರೆ :- ಒಳಗಿನ ಷಟ್ಕೋಣದ ಕೋಶದೊಳಗೆ 'ಆಮುಕಂ ರಕ್ಷರಕ್ಷ' ಮುಂತಾದ ಸಾಧ್ಯಾಂಶ ಸಹಿತವಾದ 'ಓಂ ಹ್ರೀಂ ತ್ರೀಂ ಹಂ ಫಟ್' ಎಂಬ ಮೂಲಮಂತ್ರವನ್ನು ಬರೆದು, ಕೇಸರಗಳಲ್ಲಿ ಎರಡೆರಡರಂತೆ ಸ್ವರಾಕ್ಷರಗಳನ್ನು ಲೇಖಿಸಿ, ಅದರ ಹೊರಗಿನ ಅಷ್ಟದಳಗಳಲ್ಲಿ ಕವರ್ಗಾದಿ ಎಂಟುವರ್ಗಗಳ ಅಕ್ಷರಗಳನ್ನೂ ಬರೆದು ಅದನ್ನು ಚತುರಸ್ರ ಮಂಡಲವಲ್ಲಡಗುವಂತೆ ಭೂಗೃಹವನ್ನು (ಚತುರಸ್ರ ಮಂಡಲ) ಬರೆಯಬೇಕು. ಇದೇ ಯಂತ್ರವು.

೧೪೨-೧೪೩. ಇದನ್ನು ಭೂರ್ಜಪತ್ರದಲ್ಲಿ ಅರಗಿನ ರಸದಿಂದ ಬರೆಯು

ಭೂತಭೀತಿಹರಂ ನಾಮಬಾಹೌ ಸ್ತ್ರೀಣಾಂ ಚ ಪುತ್ರದಂ |

ನೃಣಾಂ ದಕ್ಷಿಣಬಾಹುಸ್ಥಂ ನಿರ್ಧನಾನಾಂ ಧನಪ್ರದಂ

|| ೧೪೩ ||

ಜ್ಞಾನದಂ ಜ್ಞಾನಮಿಚ್ಛಾನ್ಯಾಂ ರಾಜ್ಞಾಂ ತು ವಿಜಯಪ್ರದಂ || ೧೪೪ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
ತೃತೀಯಪಾದೇ ಯಕ್ಷಿಣೀಮಂತ್ರಭೇದನಿರೂಪಣಂ ನಾಮ  
ಸಂಚಾರೀತಿತಮೋಽಧ್ಯಾಯಃ

ಬೇಕು ಹೀಗೆ ಬರೆದ ಯಂತ್ರವನ್ನು ಪೀತಾಂಬರದಲ್ಲಿ ಸುತ್ತಿ ರೇಷ್ಮೆದಾರ ದಿಂದ ಮಕ್ಕಳ ಕುತ್ತಿಗೆಯಲ್ಲಿ ಕಟ್ಟಿದರೆ ನಿಜವಾಗಿಯೂ ಭೂತಭಯ ಪರಿಹಾರ ವಾಗುವುದು. ಹೆಂಗಸರಿಗೆ ಎಡಬಾಹುವಿನಲ್ಲಿ ಕಟ್ಟಿದರೆ ಅದು ಮಕ್ಕಳನ್ನು ಕೊಡುತ್ತದೆ. ಬಡವರಾದ ಮನುಷ್ಯರು ಬಲಬಾಹುವಿನಲ್ಲಿ ಅದನ್ನು ಕಟ್ಟಿ ಕೊಂಡರೆ ಐಶ್ವರ್ಯವನ್ನು ಪಡೆಯುವರು.

೧೪೪. ಜ್ಞಾನವನ್ನು ಬಯಸುವವರಿಗೆ ಅದು ಜ್ಞಾನವನ್ನು ಕೊಡು ತ್ತದೆ. ರಾಜರು ಅದನ್ನು ಧರಿಸಿದರೆ ಅವರಿಗೆ ವಿಜಯಲಕ್ಷ್ಮಿಯು ಕರಗತ ಳಾಗುವಳು.

ಇಂತು ಶ್ರೀನಾರದೀಯ ಪುರಾಣದೊಳು ಪೂರ್ವಭಾಗದ ಬೃಹದುಪಾ  
ಖ್ಯಾನವೆಂಬ ಮೂರನೆಯ ಪಾದದಲ್ಲಿ ಯಕ್ಷಿಣೀಮಂತ್ರಪ್ರಭೇದ  
ನಿರೂಪಣವೆಂಬ ಎಂಬತ್ತೈದನೆಯ  
ಅಧ್ಯಾಯವು ಮುಗಿದುದು.

### ವಿಷಯ ಸಂಗ್ರಹ

ಕಾಳೀ ಮಂತ್ರಗಳು, ತಾರಾಮಂತ್ರ, ಅವುಗಳ ನ್ಯಾಸಾದಿಗಳು, ಬಲಿ ದಾನಮಂತ್ರ, ಪೂಜಾ, ಹೋಮ, ಯಂತ್ರ, ಅವುಗಳ ಫಲ, ನಾನಾವಿಧ ಪ್ರಯೋಗ ಮುಂತಾದ ಅಂಗಗಳು, ಮಂತ್ರಸಾಧನಕ್ರಮ ಮುಂತಾದುವೆಲ್ಲವೂ ವಿಸ್ತಾರವಾಗಿ ನಿರೂಪಿಸಲ್ಪಟ್ಟಿವೆ.

## ಷಡಶೀತಿತಮೋಽಧ್ಯಾಯಃ

ಸನತ್ಕುಮಾರ ಉವಾಚ

ಸರಸ್ವತ್ಯವತಾರಾಸ್ತೇ ಕಥಿತಾಃ ಸಿದ್ಧಿದಾ ನೃಣಾಂ |  
ಅಥ ಲಕ್ಷ್ಮ್ಯವತಾರಾಸ್ತೇ ವಕ್ಷ್ಯೇ ಸರ್ವಾರ್ಥಸಿದ್ಧಿದಾನ್ || ೧ ||

ವಾಣೀ ಮನ್ಮಥಶಕ್ತ್ಯಾಖ್ಯಂ ಬೀಜತ್ರಿತಯಮೀರಿತಂ |  
ಋಷಿಃ ಸ್ಯಾದ್ಧಕ್ಷಿಣಾಮೂರ್ತಿಃ ಪಂಕ್ತಿಶ್ಚಂದಃ ಪ್ರಕೀರ್ತಿತಂ || ೨ ||

ದೇವತಾ ತ್ರಿಪುರಾ ಬಾಲಾ ಮಧ್ಯಾಂತೇ ಶಕ್ತಿಬೀಜಕೇ |  
ನಾಭೀರಾಪಾದ್ಯಮಾದ್ಯಂ ತು ನಾಭ್ಯಂತಂ ಹೃದಯಾತ್ಪರಂ || ೩ ||

### ಎಂಬತ್ತಾರನೆಯ ಅಧ್ಯಾಯವು

೧. ಸನತ್ಕುಮಾರನು ಹೇಳಿದನು :— ನಾರದನೇ! ನಿನಗೆ ಸಿದ್ಧಿ ದಾಯಕಳಾಗದ ಸರಸ್ವತ್ಯವತಾರಗಳನ್ನು ಹೇಳಿದೆನು. ಈಗ ಸಕಲೇಷ್ಟಸಿದ್ಧಿ ಪ್ರದಳಾದ ಲಕ್ಷ್ಮ್ಯದೇವಿಯ ಅವತಾರಗಳನ್ನು ಹೇಳುವೆನು.

೨-೫. ಈಗ ಬಾಲಾಮಂತ್ರವನ್ನು ಹೇಳುತ್ತಾರೆ :— (ವಾಣೀ = ಐಂ, ಮನ್ಮಥ = ಕ್ಲೀಂ, ಶಕ್ತಿಃ = ಸೌಃ) 'ಐಂ ಕ್ಲೀಂ ಸೌಃ' ಎಂಬುದು ತ್ರಿಬೀಜಬಾಲಾಮಂತ್ರವೆನಿಸುವುದು.

ಈ ಮಂತ್ರಕ್ಕೆ ದಕ್ಷಿಣಾಮೂರ್ತಿಯು ಋಷಿ, ಪಂಕ್ತಿ ಭಂದಸ್ಸು, ತ್ರಿಪುರ ಬಾಲೆಯು ದೇವತೆ, 'ಕ್ಲೀಂ' ಎಂಬುದು ಶಕ್ತಿ, 'ಸೌಃ' ಎಂಬುದು ಬೀಜವು.

ನಾಭಿಯಿಂದ ಪಾದದವರೆಗೆ 'ಐಂ' ಎಂಬ ಮೊದಲನೆಯ ಬೀಜವನ್ನೂ, ನಾಭಿಯಿಂದ ಹೃದಯದವರೆಗೆ 'ಕ್ಲೀಂ' ಎಂಬ ಎರಡನೆಯ ಬೀಜವನ್ನೂ ತಲೆಯಿಂದ ಹೃದಯದವರೆಗೆ 'ಸೌಃ' ಎಂಬ ಮೂರನೆಯ ಬೀಜವನ್ನೂ ಕ್ರಮ ವಾಗಿ ದೇಹಗಳಲ್ಲಿ ನ್ಯಾಸಮಾಡಬೇಕು. ಅನಂತರ ಆದ್ಯಬೀಜವನ್ನು ಎಡಗೈ

ಮೂರ್ಧ್ನೋ ಹೃದಂತಂ ತಾರ್ತೀಯಂ ಕ್ರಮಾದ್ಧೇಹೇಷು ವಿನ್ಯಸೇತ್ |  
ಆದ್ಯಂ ನಾಮಕರೇ ದಕ್ಷಕರೇನ್ಯದುಭಯೋಃ ಪರಂ | || ೪ ||

ಪುನರ್ಬೀಜೇ ತ್ರಯಂ ನ್ಯಸ್ಯ ಮೂರ್ಧ್ನಿ ಗುಹ್ಯೇ ಚ ವಕ್ಷಸಿ |  
ನವಯೋನ್ಯಭಿಧೇ ನ್ಯಾಸೇ ನವಕೃತ್ವೋ ಮನುಂ ನ್ಯಸೇತ್ || ೫ ||

ಕರ್ಣಯೋಶ್ಚಿ ಬುಕೇ ನ್ಯಸ್ಯೇಚ್ಛಂಖಯೋರ್ಮುಖಪಂಕಜೇ |  
ನೇತ್ರಯೋರ್ನಾಸಿಕಾಯಾಂ ಚ ಸ್ತಂಧಯೋರುದರೇ ತಥಾ || ೬ ||

ನ್ಯಸೇತ್ಕೂರ್ಪರಯೋರ್ನಾಭೌ ಜಾನುನೋರ್ಲಿಂಗಮಸ್ತುಕೇ |  
ಪಾದಯೋರಪಿ ಗುಹ್ಯೇ ಚ ಪಾರ್ಶ್ವಯೋರ್ಹೃದಯೇ ಪುನಃ || ೭ ||

ಸ್ತನಯೋಃ ಕಂಠದೇಶೇ ಚ ವಾಮಾಂಗಾದಿ ಪ್ರವಿನ್ಯಸೇತ್ |  
ವಾಗ್ಭವಾದ್ಯಾಂ ರತಿಂ ಗುಹ್ಯೇ ಪ್ರೀತಿಮಂತ್ಯಾದಿಕಾಂ ಹೃದಿ || ೮ ||

ಯಲ್ಲಿಯೂ, ಎರಡನೆಯ ಬೀಜವರ್ಣವನ್ನು ಬಲಗೈಯಲ್ಲಿಯೂ, ಮೂರನೆಯ ದನ್ನು ಎರಡು ಕೈಗಳಲ್ಲಿಯೂ ನ್ಯಾಸಮಾಡಿ, ಪುನಃ ಈ ಮೂರು ಬೀಜಾಕ್ಷರಗಳನ್ನು ಶಿರಸ್ಸು, ಗುಹ್ಯಾವಯವ ಮತ್ತು ವಕ್ಷಸ್ಥಲಗಳಲ್ಲಿ ನ್ಯಾಸಮಾಡಬೇಕು. ನವಯೋನಿ ನಾಮಕ ನ್ಯಾಸದಲ್ಲಿ ಒಂಬತ್ತಾವರ್ತಿ ಮಂತ್ರವನ್ನು ನ್ಯಾಸಮಾಡಬೇಕು.

೬-೧೨. ಕವಿಗಳು ಗಡ್ಡಗಳಲ್ಲಿ, ಹಣೆಯ ಮೂಳೆಗಳು ಮುಖಕಮಲಗಳಲ್ಲಿ, ಕಣ್ಣುಗಳು ಮೂಗಿನಲ್ಲಿ, ಬುಜಗಳು ಹೊಟ್ಟೆಗಳಲ್ಲಿ, ಕೂರ್ಪರ ನಾಭಿಗಳಲ್ಲಿ, ಮೊಣಕಾಲು ಶಿಶ್ನಾಗ್ರಗಳಲ್ಲಿ, ಪಾದ ಗುಹ್ಯಗಳಲ್ಲಿ, ಪಕ್ಕೆಗಳು ಹೃದಯಗಳಲ್ಲಿ ಮತ್ತು ಸ್ತನ ಕುತ್ತಿಗೆಗಳಲ್ಲಿಯೂ ಸಹ ಈಮಂತ್ರವನ್ನು ವಾಮಾಂಗಾದಿಯಾಗಿ ನ್ಯಾಸಮಾಡಬೇಕು.

ಅನಂತರ ಗುಹ್ಯಾವಯವದಲ್ಲಿ “ ಐಂ ರತ್ಯೈ ನಮೋ ಗುಹ್ಯೇ ” ಎಂಬುದಾಗಿ ರತಿಯನ್ನೂ, ಹೃದಯದಲ್ಲಿ “ ಸೌಃ ಪ್ರೀತ್ಯೈ ನಮೋ ಹೃದಿ ” ಎಂಬುದಾಗಿ

ಕಾಮಬೀಜಾದಿಕಾಂ ಪಶ್ಯೇದ್ಧ್ರುಮಧ್ಯೇ ತು ಮನೋಭವಾಂ |  
ಪುನರ್ವಾಗಂತ್ಯ ಕಾಮಾದ್ವಾಸ್ತಿಸ್ತು ಏಷ್ವೇವ ವಿನ್ಯಸೇತ್ || ೯ ||

ಅಮೃತೇಶೀಂ ಚ ಯೋಗೇಶೀಂ ವಿಶ್ವಯೋನಿಂ ತೃತೀಯಕಾಂ |  
ಮೂರ್ಧ್ನಿ ವಕ್ತ್ರೇ ಹೃದಿ ನ್ಯಸ್ಯೇದ್ಗುಹ್ಯೇ ಚರಣಯೋರಪಿ || ೧೦ ||

ಕಾಮೇಶೀ ಪಂಚಬೀಜಾಧ್ಯಾಂ ಸ್ಮರಾತ್ಪಂಚ ನ್ಯಸೇತ್ಕ್ರಮಾತ್ |  
ಮಾಯಾಕಾಮೌ ಚ ವಾಗ್ಲಕ್ಷ್ಮೀ ಕಾಮೇಶೀ ಪಂಚಬೀಜಕಂ || ೧೧ ||

ಮನೋಭವಶ್ಚ ಮಕರಧ್ವಜಕಂದರ್ಪಮನ್ಮಥಾಃ |  
ಕಾಮದೇವಃ ಸ್ಮರಃ ಪಂಚ ಕೀರ್ತಿತಾ ನ್ಯಾಸಸಿದ್ಧಿದಾಃ || ೧೨ ||

ದಾಗಿ ಪ್ರೀತಿಯನ್ನೂ, ಹುಬ್ಬುಗಳ ಮಧ್ಯದಲ್ಲಿ “ಕ್ಷೀಂ ಮನೋಭವಾಯೈ ನಮಃ” ಎಂಬುದಾಗಿ ಮನೋಭವೆಯನ್ನೂ ನ್ಯಾಸಮಾಡಬೇಕು.

ಪುನಃ ಐಂ, ಸೌಃ, ಕ್ಷೀಂ ಎಂಬ ಬೀಜಾಕ್ಷರಗಳಪೂರ್ವಕವಾಗಿ ಅಮೃತೇಶೀ ಯೋಗೇಶೀ ವಿಶ್ವಯೋನಿಗಳನ್ನು ಗುಹ್ಯ, ಹೃದಯ, ಭ್ರೂಮಧ್ಯಗಳಲ್ಲಿಯೇ ನ್ಯಾಸಮಾಡಬೇಕು.

ಪ್ರಯೋಗವು:— “ ಐಂ ಅಮೃತೇಶೈವ ನಮಃ ” ಇತ್ಯಾದಿ.

“ ಹ್ರೀಂ, ಕ್ಷೀಂ, ಐಂ, ಬ್ಲೂಂ, ಸ್ತ್ರೀಂ ” ಎಂಬ ಐದು ಅಕ್ಷರಗಳು ಕಾಮೇಶೀಬೀಜಗಳೆನಿಸುವುವು. ಮನೋಭವ, ಮಕರಧ್ವಜ, ಕಂದರ್ಪ, ಮನ್ಮಥ, ಕಾಮದೇವ, ಈ ಐದು ನ್ಯಾಸಸಿದ್ಧಿದಾಯಕನಾದ ಸ್ಮರಪಂಚಕವು.

ಹ್ರೀಂ ಮುಂತಾದ ಕಾಮೇಶೀಬೀಜಗಳಾದಿಯಾಗಿ ಕ್ರಮವಾಗಿ ಮನೋಭವಾದಿ ಸ್ಮರಪಂಚಕರನ್ನು ಶಿರಸ್ಸು, ಮುಖ, ಹೃದಯ, ಗುಹ್ಯ ಚರಣಗಳಲ್ಲಿ ನ್ಯಾಸಮಾಡಬೇಕು.

ಶಿರಃ ಪನ್ಮುಖಗುಹ್ಯೇಷು ಹೃದಯೇ ಬಾಣದೇವತಾಃ |  
 ದ್ರಾವಿಣ್ಯಾದ್ಯಾಃ ಕ್ರಮಾನ್ಯಸ್ಯೇದ್ಬಾಣೇಶೀಬೀಜಪೂರ್ವಕಾಃ || ೧೩ ||

ದ್ರಾಂದ್ರೀಂ ಕ್ಲೀಂಜೂಂಸ ಇತಿ ನೈ ಬಾಣೇಶೀ ಬೀಜಪಂಚಕಂ |  
 ದ್ರಾವಿಣೇ ಕ್ಷಾಭಿಣೇ ವಶೀಕರಣ್ಯಾಕರ್ಷಿಣೇ ತಥಾ || ೧೪ ||

ಸಂನೋಹನೀ ಚ ಬಾಣಾನಾಂ ದೇವತಾಃ ಪಂಚಕೀರ್ತಿತಾಃ |  
 ತಾರ್ತೀಯನಾಗ್ಧ್ಯಗ್ಗೇನ ಕಾಮೇನ ಸ್ಯಾತ್ ಷಡಂಗಕಂ || ೧೫ ||

ಷಡ್ ದೀರ್ಘಸ್ವರಯುಕ್ತೇನ ತತೋ ದೇವೀಂ ವಿಚಿಂತಯೇತ್ |  
 ಧ್ಯಾಯೇದ್ರಕ್ತಸರೋಜಸ್ಥಾಂ ರಕ್ತವಸ್ತ್ರಾಂ ತ್ರಿಲೋಚನಾಂ || ೧೬ ||

೧೩. ಶಿರಸ್ಸು, ಪಾದ, ಮುಖ, ಗುಹ್ಯ, ಹೃದಯಗಳಲ್ಲಿ ಬಾಣೇಶೀ ಬೀಜಪೂರ್ವಕಳಾದ ದ್ರಾವಿಣ್ಯಾದಿ ಬಾಣದೇವತೆಗಳನ್ನು ಕ್ರಮವಾಗಿ ನ್ಯಾಸ ಮಾಡಬೇಕು.

೧೪-೧೬. “ ದ್ರಾಂ, ದ್ರೀಂ, ಕ್ಲೀಂ, ಜೂಂ, ಸ ” ಎಂಬುದು ಬಾಣೇಶೀಶೀಬೀಜಪಂಚಕವು. ದ್ರಾವಿಣೇ, ಕ್ಷಾಭಿಣೇ, ವಶೀಕರಣೇ, ಅಕರ್ಷಿಣೇ ಮತ್ತು ನೋಹಿನೀ ಎಂಬೀ ಐದು ಬಾಣದೇವತೆಗಳೆಂದು ಉಕ್ತವಾಗಿವೆ.

“ ಸಾಃ ಕ್ಲೀಂ ಐಂ ” ಎಂಬ ದೀರ್ಘಸ್ವರಯುಕ್ತವಾದ ಬೀಜತ್ರಯದಿಂದ ಹೃದಯಾದಿ ಷಡಂಗಗಳನ್ನು ನ್ಯಾಸಮಾಡಬೇಕು.

“ ಸಾಃ ಕ್ಲೀಂ ಐಂ ಹೃತ್ ”, “ ಸಾಃ ಕ್ಲೀಂ ಐಂ ಶಿರಃ ” ಇತ್ಯಾದಿ ರೀತಿಯಾಗಿ ಪ್ರಯೋಗಗಳನ್ನು ತಿಳಿಯಬೇಕು.

ತರುವಾಯ ದೇವಿಯನ್ನು ಧ್ಯಾನಿಸಬೇಕು. ಧ್ಯಾನಃ—ಕೆಂಪು ಪದ್ಮದಲ್ಲಿರುವ, ಕೆಂಪು ವಸ್ತ್ರವನ್ನು ಟ್ಟಿರುವ, ಮೂರು ಕಣ್ಣುಗಳುಳ್ಳ, ಉದಯಿಸುತ್ತಿರುವ ಸೂರ್ಯನಂತೆ ಹೊಳೆಯುತ್ತಿರುವ, ವಿದ್ಯಾ, ಅಕ್ಷಮಾಲಾ, ಅಭಯವರಮುದ್ರೆಗಳನ್ನು ಕೈಗಳಲ್ಲಿ ಧರಿಸಿರುವ ದೇವಿಯನ್ನು ಧ್ಯಾನಿಸಬೇಕು.

ಉದ್ಯದರ್ಕನಿಭಾಂ ವಿದ್ಯಾಮಾಲಾಭಯನರೋದ್ವಹಾಂ |  
ಲಕ್ಷತ್ರಯಂ ಜಪೇನ್ಮಂತ್ರಂ ದಶಾಂಶಂ ಕಿಂಶುಕೋದ್ಭವೈಃ || ೧೭ ||

ಪುಷ್ಪೈರ್ಹಯಾರಿಜೈರ್ವಾಪಿ ಜುಹುಯಾನ್ಮಧುರಾನ್ವಿತ್ಯೈಃ |  
ನವಯೋನ್ಯಾತ್ಮಕಂ ಯಂತ್ರಂ ಬಹಿರಷ್ಟದಲಾವೃತಂ || ೧೮ ||

ಕೇಸರೇಷು ಸ್ವರಾನ್ಯಸ್ಯೇದ್ವರ್ಗಾನಷ್ಟ್ವಾ ದಲೇಷ್ವಪಿ |  
ದಲಾಗ್ರೇಷು ತ್ರಿಶೂಲಾನಿ ಪದ್ಮಂ ತು ಮಾತೃಕಾವೃತಂ || ೧೯ ||

ಏವಂ ವಿಲಿಖಿತೇ ಯಂತ್ರೇ ಪೀಠಶಕ್ತೀಃ ಪ್ರಪೂಜಯೇತ್ |  
ಇಚ್ಛಾ ಜ್ಞಾನಾ ಕ್ರಿಯಾ ಚೈವ ಕಾಮಿನೀ ಕಾಮದಾಯಿನೀ || ೨೦ ||

ರತೀ ರತಿಪ್ರಿಯಾ ನಂದಾ ಮನೋನ್ಮನ್ಯಪಿ ಚೋದಿತಾಃ |  
ಪೀಠಶಕ್ತೀರಿಮಾ ಇಷ್ಟ್ವಾ ಪೀಠಂ ತನ್ಮನುನಾ ದಿಶೇತ್ || ೨೧ ||

ಅನಂತರ ಈ ಮಂತ್ರವನ್ನು ಮೂರು ಲಕ್ಷ ಜಪಮಾಡಿ ಮುತ್ತುಗದ  
ಹೂವು ಅಥವಾ ಹಯಾರಿ ಕುಸುಮಗಳಿಂದ ಸಕ್ಕರೆ ಮುಂತಾದ ಮಧುರವಸ್ತು  
ಸಹಿತವಾಗಿ ಮೂವತ್ತು ಸಾವಿರ ಹೋಮ ಮಾಡಬೇಕು.

ಹೊರಗೆ ಸುತ್ತಲೂ ಅಷ್ಟದಳಗಳಿಂದ ಕೂಡಿದ, ಒಂಬತ್ತು ಮೂಲೆಗಳಿಂದ  
ಯುಕ್ತವಾದ, ಚತುರಸ್ರಮಂಡಲದೊಳಗಡಗಿರುವ, ನವಯೋನ್ಯಾತ್ಮಕ  
ಯಂತ್ರವನ್ನು ಬರೆದು ಅದರೊಳಗೆ ಕೇಸರಗಳಲ್ಲಿ ಸ್ವರಗಳನ್ನೂ, ಕರ್ವರ್ಗಾದಿ  
ಎಂಟು ವರ್ಗಗಳನ್ನು ಅಷ್ಟದಳಗಳಲ್ಲಿಯೂ, ದಳಗಳ ಕೊನೆಯ ಭಾಗದಲ್ಲಿ  
ತ್ರಿಶೂಲಗಳನ್ನೂ, ಪದ್ಮದ ಸುತ್ತಲೂ ಮಾತೃಕಾಕ್ಷರಗಳನ್ನೂ ಬರೆಯಬೇಕು.  
ಈ ರೀತಿ ಬರೆದ ಯಂತ್ರದಲ್ಲಿ ಬಾಲಾದೇವಿಯನ್ನು ಪೂಜಿಸಬೇಕು.

೨೦-೨೨. ಈ ಪ್ರಕಾರ ಲಿಖಿತಯಂತ್ರದಲ್ಲಿ ಮೊದಲು ಪೀಠಶಕ್ತಿಗಳನ್ನು  
ಪೂಜಿಸಬೇಕು. ಇಚ್ಛಾ, ಜ್ಞಾನ, ಕ್ರಿಯಾ, ಕಾಮಿನೀ, ಕಾಮದಾಯಿನೀ,



ವ್ಯೋಮಪೂರ್ವಂ ತು ತಾರ್ತೀಯಂ ಸದಾಶಿವಮಹಾಸೇದಂ |  
ಪ್ರೇತಪದ್ಮಾಸನಂ ಜೀಂತಂ ನಮೋಂತಃ ಪೀಠಮಂತ್ರಕಃ || ೨೨ ||

ಶೋಡಶಾರ್ಣಸ್ತತೋ ಮೂರ್ತೌ ಕ್ಲೃಪ್ತಾಯಾಂ ಮೂಲಮಂತ್ರತಃ |  
ಆವಾಹ್ಯ ಪೂಜಯೇದ್ದೇವೀಮುಪಚಾರ್ಯಃ ಪೃಥಗ್ವಿಧ್ಯಃ || ೨೩ ||

ದೇವೀಮಿಷ್ಟ್ವಾ ಮಧ್ಯಯೋನೌ ತ್ರಿಕೋಣೇ ರತಿಪೂರ್ವಿಕಾಂ |  
ನಾಮಕೋಣೇ ರತಿಂ ದಕ್ಷೇ ಪ್ರೀತಿಮಗ್ರೇ ಮನೋಭವಾಂ || ೨೪ ||

ಯೋನ್ಯಂತರ್ವಹ್ನಿ ಕೋಣಾದಾವಂಗಾನ್ಯಗ್ನೇರ್ವಿದಿಕ್ಷ್ವಪಿ |  
ಮಧ್ಯಯೋನೇರ್ಬಹಿಃ ಪೂರ್ವಾದಿಷು ಚಾಗ್ರೇ ಸ್ಮರಾನಪಿ || ೨೫ ||

ರತಿ, ರತಿಪ್ರಿಯಾ, ನಂದಾ ಮತ್ತು ಮನೋನ್ಯಸೀ ಎಂಬುದಾಗಿ ಉಕ್ತರಾದ  
ಒಂಬತ್ತು ಪೀಠಶಕ್ತಿಗಳನ್ನು ಪೂಜಿಸಿದಮೇಲೆ ಪೀಠಮಂತ್ರದಿಂದ ಪೀಠವನ್ನು  
ಕಲ್ಪಿಸಬೇಕು.

ಪೀಠಮಂತ್ರ:—(ವ್ಯೋಮ = ಹ್, ತಾರ್ತೀಯಂ = ಸೌಃ) “ ಹ್ ಸೌಃ  
ಸದಾಶಿವಮಹಾಪ್ರೇತಪದ್ಮಾಸನಾಯ ನಮಃ ” ಎಂಬುದೇ ಹದಿನಾರಕ್ಷರಗಳ  
ಪೀಠಮಂತ್ರವು.

೨೩. ಅನಂತರ ಮೂಲಮಂತ್ರದಿಂದ ಕ್ಲೃಪ್ತವಾದ ಮೂರ್ತಿಯಲ್ಲಿ  
ದೇವಿಯನ್ನು ಆವಾಹನಮಾಡಿ ನಾನಾವಿಧವಾದ ಉಪಚಾರಗಳಿಂದ ದೇವಿ  
ಯನ್ನು ಪೂಜಿಸಬೇಕು.

೨೪-೨೫. ದೇವಿಯನ್ನು ಪೂಜಿಸಿ ಯೋನ್ಯಾಕಾರವಾದ ಮಧ್ಯತ್ರಿಕೋ  
ಣದಲ್ಲಿ ರತಿಪ್ರಿಯೆಯನ್ನೂ, ಎಡಭಾಗದ ಕೋಣದಲ್ಲಿ ರತಿಯನ್ನೂ, ಬಲಭಾಗ  
ದಲ್ಲಿ ಪ್ರೀತಿಯನ್ನೂ, ಮೇಲ್ಭಾಗದಲ್ಲಿ ಮನೋಭವೆಯನ್ನೂ, ಯೋನಿಯ

ಬಾಣದೇವೀಸ್ತದ್ವದೇವ ಶಕ್ತೀರಷ್ಟಸು ಯೋನಿಷು |  
ಸುಭಗಾಖ್ಯಾ ಭಗಾ ಪಶ್ಚಾತ್ತೃತೀಯಾ ಭಗಸರ್ಪಿಣೀ || ೨೬ ||

ಭಗಮಾಲಾ ತಥಾನಂಗಾನಂಗಾದ್ಯಾ ಕುಸುಮಾಪರಾ |  
ಅನಂಗಮೇಖಲಾನಂಗಮದನೇತೃಷ್ಟಶಕ್ತಯಃ || ೨೭ ||

ಪದ್ಮಕೇಶರಗಾ ಬ್ರಾಹ್ಮೀಮುಖಾಃ ಪತ್ರೇಷುಭೈರನಾಃ |  
ದೀರ್ಘಾದ್ಯಾ ಮಾತರಃ ಪೂಜ್ಯಾ ಹ್ರಸ್ವಾದ್ಯಾಶ್ಚಾಷ್ಟಭೈರನಾಃ || ೨೮ ||

ದಲಾಗ್ರೇಷ್ವಷ್ಟಪೀಠಾನಿ ಕಾಮರೂಪಾಖ್ಯಮಾದಿಮಂ |  
ಮಲಯಂ ಕೊಲ್ಲಗಿಯಾರ್ಖ್ಯಂ ಚೌಹಾರಾಖ್ಯಂ ಕುಲಾಂತಕಂ || ೨೯ ||

ಒಳಭಾಗದಲ್ಲಿ ವಹ್ನಿಕೋಣಾದಿಗಳಲ್ಲಿ ಆಗ್ನೇಯಾದಿವಿದಿಕ್ಯುಗಳಲ್ಲಿ ಅಂಗಗಳನ್ನೂ ಪೂಜಿಸಬೇಕು.

ಮಧ್ಯಯೋನಿಯ ಹೊರಭಾಗದಲ್ಲಿ, ಪೂರ್ವಾದಿ ದಿಕ್ಯುಗಳಲ್ಲಿ ಸ್ಮರಮುಂತಾದವರನ್ನೂ, ಬಾಣದೇವತೆಗಳನ್ನೂ, ಅದರಂತೆಯೇ ಅಷ್ಟಯೋನಿಗಳಲ್ಲಿ ಶಕ್ತಿಗಳನ್ನೂ ಸಹ ಪೂಜಿಸಬೇಕು.

ಸುಭಗಾಖ್ಯಾ, ಭಗಾ, ಭಗಸರ್ಪಿಣೀ, ಭಗಮಾಲಾ, ಅನಂಗಾ, ಅನಂಗಕುಸುಮಾ, ಅನಂಗಮೇಖಲಾ ಮತ್ತು ಅನಂಗಮದನಾ ಎಂಬಿವು ಅಷ್ಟಶಕ್ತಿಗಳು.

೨೮. ಪದ್ಮಕೇಸರಗಳಲ್ಲಿರುವ ಬ್ರಾಹ್ಮೀ ಮುಂತಾದವರನ್ನೂ, ದಳಗಳಲ್ಲಿ ಭೈರವರಾದ ದೀರ್ಘಾದಿ ಮಾತೃಗಳನ್ನೂ, ಹ್ರಸ್ವಾದ್ಯಷ್ಟಭೈರವರನ್ನೂ ಪೂಜಿಸಬೇಕು.

೨೯-೩೦. ದಳಗಳ ಅಗ್ರಭಾಗಗಳಲ್ಲಿ ಎಂಟು ಪೀಠಗಳನ್ನು ಪೂಜಿಸಬೇಕು. ಅವುಗಳಲ್ಲಿ ಮೊದಲನೆಯದು ಕಾಮರೂಪಪೀಠ, ಮಲಯ, ಕೊಲ್ಲ

ಜಾಲಂಧರಂ ತಥೋನ್ನಾಸಂ ಕೋಟಿಪೀಠಮುಥಾಷ್ಟಮಂ |

ಭೂಗೃಹೇ ದಶದಿಕ್ಷುರ್ಚೀದ್ವೇತುಕಂ ತ್ರಿಪುರಾಂತಕಂ

|| ೩೦ ||

ವೈತಾಲಮಗ್ನಿಜಿಹ್ವಂ ಚ ಕಾಲಾಂತಕಕಪಾಲಿನೌ |

ಏಕಪಾದಂ ಭೀಮರೂಪಂ ವಿಮಲಂ ಹಾಟಕೇಶ್ವರಂ

|| ೩೧ ||

ಶಕ್ರಾದ್ಯಾನಾಯುಧೈಃ ಸಾರ್ಧಂ ಸ್ವಸ್ವದಿಕ್ಷು ಸಮರ್ಚಯೇತ್ |

ತದ್ಬಹಿರ್ದಿಕ್ಷು ಬಟುಕಂ ಯೋಗಿನೀಂ ಕ್ಷೇತ್ರನಾಯಕಂ

|| ೩೨ ||

ಗಣೇಶಂ ವಿದಿಶಾಸ್ವರ್ಚೀದ್ವಸೂನ್ಮಯಾರ್ಚ್ಯವಾಂಸ್ತಥಾ |

ಭೂತಾಂಶ್ಚೇತ್ಥಂ ಭಜನ್ಬಾಲಾಮಿಶಃ ಸ್ಯಾದ್ಧನವಿದ್ಯಯೋಃ

|| ೩೩ ||

ಗಿರಿ, ಚೌಹಾರ, ಕುಲಾಂತಕ, ಜಾಲಂಧರ, ಉನ್ನಾಸ ಮತ್ತು ಎಂಟನೆಯ ದಾದ ಕೋಟಿಪೀಠ ಎಂಬಿವು ಅಷ್ಟಪೀಠಗಳು.

ಚತುರಸ್ರಮಂಡಲದಲ್ಲಿ ದಶ ದಿಕ್ಪುಗಳಲ್ಲಿ ಹೈತುಕ, ತ್ರಿಪುರಾಂತಕ, ವೈತಾಳ, ಅಗ್ನಿಜಿಹ್ವಾ, ಕಾಲಾಂತಕ, ಕಪಾಲಿ, ಏಕಪಾದ, ಭೀಮರೂಪ, ವಿಮಲ, ಹಾಟಕೇಶ್ವರ ಎಂಬೀ ಹತ್ತು ಶಕ್ತಿಗಳನ್ನು ಪೂಜಿಸಬೇಕು.

೩೨-೩೩. ಇಂದ್ರ ಮುಂತಾದ ಲೋಕಪಾಲಕರನ್ನು ಅವರವರ ಆಯುಧ ಸಹಿತವಾಗಿ ಆಯಾಯಾ ದಿಕ್ಪುಗಳಲ್ಲಿ ಪೂಜಿಸಬೇಕು. ಅದರ ಹೊರಗೆ ಪೂರ್ವಾದಿ ದಿಕ್ಪುಗಳಲ್ಲಿ ವಟುಕ, ಯೋಗಿನೀ, ಕ್ಷೇತ್ರನಾಯಕ ಮತ್ತು ಗಣೇಶ ಇವರನ್ನೂ ಆಗ್ನೇಯಾದಿ ವಿದಿಕ್ಪುಗಳಲ್ಲಿ ವಸು, ಸೂರ್ಯ, ಶಿವ ಮತ್ತು ಭೂತ ಇವರನ್ನೂ ಪೂಜಿಸಬೇಕು. ಈ ರೀತಿಯಾಗಿ ಬಾಲಾದೇವಿಯನ್ನು ಭಜಿಸುವವನು ಧನ ನಾಯಕನೂ ಮತ್ತು ವಿದ್ಯೇಶನೂ ಆಗುವನು.

ರಕ್ತಾಂಭೋಜೈರ್ಹರ್ಷಾರ್ಣವೈಃ ಸ್ವಾಃ ಸುಃ ಸರ್ಷಪೈರ್ನೃಪಾಃ |  
 ನಂದ್ಯಾವರ್ತೈ ರಾಜವೃಕ್ಷೈಃ ಕುಂದೈಃ ಸಾಟಲಚಂಪಕೈಃ || ೩೪ ||

ಪುಷ್ಪೈರ್ಬಿಲ್ವಫಲೈರ್ವಾಪಿ ಹೋಮಾಲ್ಲಕ್ಷ್ಮೀಃ ಸ್ಥಿರಾ ಭವೇತ್ |  
 ಅಪಮೃತ್ಯುಂ ಜಯೇನ್ಮಂತ್ರೀ ಗುಡೂಚ್ಯಾ ದುಗ್ಧಯುಕ್ತಯಾ || ೩೫ ||

ಯಥೋಕ್ತದೂರ್ವಾಹೋಮೇನ ನೀರೋಗಾಯುಃ ಸಮಶ್ನತೇ |  
 ಜ್ಞಾನಂ ಕವಿತ್ವಂ ಲಭತೇ ಚಂದ್ರಾಗರುಪುರೈರ್ಹರ್ಷೈಃ || ೩೬ ||

ಪಲಾಶಪುಷ್ಪೈರ್ವಾಕ್ ಸಿದ್ಧಿರನ್ನಾಪ್ತಿಶ್ಚಾನ್ನ ಹೋಮತಃ |  
 ಸುರಭಿಕ್ಷೀರದಧ್ಯಕ್ತಾನ್ ಲಾಜಾನ್ ಹುತ್ವಾ ರುಜೋ ಜಯೇತ್ || ೩೭ ||

೩೪-೩೫. ರಕ್ತ ಕಮಲಗಳಿಂದ ಹೋಮಮಾಡಿದರೆ ಸ್ತ್ರೀಯರೂ, ಸಾಸುವೆಯಿಂದ ಹೋಮಮಾಡಿದರೆ ದೊರೆಗಳೂ ವಶರಾಗುವರು. ನಂದ್ಯಾವರ್ತವುಷ್ಟ, ರಾಜವೃಕ್ಷ, ಕುಂದವುಷ್ಟ, ಪಾದರೀ ಅಥವಾ ಸಂಪಿಗೆಯ ಹೂವು, ಬಿಲ್ವವುಷ್ಟ ಅಥವಾ ಫಲ ಇವುಗಳಿಂದ ಹೋಮ ಮಾಡಿದರೆ ಸ್ಥಿರವಾದ ಸಂಪತ್ತು ಲಭಿಸುವುದು. ಹಾಲಿನಲ್ಲಿ ನೆನೆಸಿದ ಅಮೃತಬಳ್ಳಿಯಿಂದ ಹೋಮ ಮಾಡಿದರೆ ಮಂತ್ರಿಯು ಅಪಮೃತ್ಯುವನ್ನು ಗೆಲ್ಲುವನು.

೩೬-೩೭ ಹಾಲಿನಲ್ಲಿ ನೆನೆಸಿದ ಗರಿಕೆಯ ಹೋಮ ಮಾಡುವುದರಿಂದ ಆರೋಗ್ಯ, ಆಯುಸ್ಸುಗಳನ್ನು ಪಡೆಯುವನು.

ಚಂದ್ರಾಗರು ಮತ್ತು ಗುಗ್ಗುಲಗಳಿಂದ ಹೋಮ ಮಾಡುವವನು ಜ್ಞಾನವನ್ನೂ ಮತ್ತು ಕವಿತ್ವ ಶಕ್ತಿಯನ್ನೂ ಪಡೆಯುವನು.

ಮುತ್ತುಗದ ಹೂವಿನಿಂದ ಹೋಮ ಮಾಡುವುದರಿಂದ ವಾಕ್ಸಿದ್ಧಿಯೂ, ಅನ್ನ ಹೋಮದಿಂದ ಅನ್ನ ಲಾಭವೂ ಆಗುವುದು. ಮಧು ಹಾಲು ಮೊಸರುಗಳಲ್ಲಿ ಕಲೆಸಿದ ಅರಳನ್ನು ಹೋಮ ಮಾಡುವುದರಿಂದ ರೋಗಪರಿಹಾರವಾಗುವುದು.

ರಕ್ತಚಂದನಕರ್ಪೂರಕರ್ಚೂರಾಗುರುರೋಚನಾಃ |

ಚಂದನಂ ಕೇಸರಂ ಮಾಸೀಂ ಕ್ರಮಾದ್ಧ್ಯಾಗ್ನಿಯೋಜಯೇತ್ || ೩೮ ||

ಭೂಮಿಚಂದ್ರೈಕನಂದಾಬ್ಜಿದಿಕ್ಷಸ್ತನಿಗಮೋನ್ನಿತೈಃ |

ಶ್ರುಶಾನೇ ಕೃಷ್ಣಭೂತಸ್ಯ ನಿಶಿ ನೀಹಾರಪಾಥಸಾ || ೩೯ ||

ಕುಮಾರ್ಯಾ ಪೇಷಯೇತ್ತಾನಿ ಮಂತ್ರೇಣಾಥಾಭಿಮಂತ್ರೈ ಚ |

ವಿದದ್ಧ್ಯಾತ್ತಿಲಕಂ ತೇನ ದರ್ಶನಾಪ್ತಶಯೇಜ್ಜನಾನ್ || ೪೦ ||

ಗಜಸಿಂಹಾದಿಭೂತಾನಿ ರಾಕ್ಷಸಾಂಛಾಕಿನೀರಪಿ |

ಪ್ರಯೋಜನಾನಾಂ ಸಿದ್ಧೈ ತು ದೇವ್ಯಾಃ ಶಾಪಂ ನಿವರ್ತೈ ಚ || ೪೧ ||

೩೮-೪೩. ರಕ್ತಚಂದನ, ಕರ್ಪೂರ, ಕರ್ಚೂರ, ಅಗರು, ಗೊರೋಜನ, ಶ್ರೀಗಂಧ, ಕೇಸರ, ಜಟಾಮಾಂಸೀ ಇವುಗಳನ್ನು ಕ್ರಮವಾಗಿ ೧, ೧, ೧, ೯, ೪, ೧೦, ೭, ೪ ಭಾಗಗಳಷ್ಟನ್ನು ಸೇರಿಸಿ ಸ್ತುಶಾನದಲ್ಲಿ ಕೃಷ್ಣಪಕ್ಷದ ಚತುರ್ದಶೀ ದಿನದ ರಾತ್ರಿಯ ಕಾಲದಲ್ಲಿ ಅದನ್ನು ತಣ್ಣೀರು ಹಾಕಿ ಕುಮಾರಿಯಿಂದ ಕಲೆಸಿಸಿ, ಮಂತ್ರದಿಂದ ಅಭಿಮಂತ್ರಿಸಿ ಆ ಗಂಧದಿಂದ ತಿಲಕವನ್ನು ಧರಿಸಬೇಕು.

ಆ ತಿಲಕದ ದರ್ಶನಮಾತ್ರದಿಂದ ಜನಗಳು, ಆನೆ, ಸಿಂಹ ಮುಂತಾದ ಪ್ರಾಣಿಗಳು, ರಾಕ್ಷಸರು, ಮತ್ತು ಶಾಕಿನೀಶಕ್ತಿಗಳೂ ಸಹ ವಶವಾಗುವುವು.

ಈ ದೇವೀ ವಂತ್ರದಿಂದ ಪ್ರಯೋಜನ ಸಿದ್ಧಿಯಾಗಬೇಕಾದರೆ ದೇವಿಯ ಶಾಪವನ್ನು ಪರಿಹಾರ ಮಾಡಿಕೊಂಡು ನಿಷ್ಕೀಲತೆಯನ್ನು ಮಾಡಿ ಅನಂತರ ಈ ಮಂತ್ರವನ್ನು ಜಪಿಸಬೇಕು.

### ಶಾಪೋದ್ಧಾರ ಪ್ರಕಾರ

(ವರಾಹ = ಹ, ಭೃಗು = ಸ, ಪಾವಕ = ರ, ನಭ = ಹ, ಹಂಸ = ಸ, ಖ = ಹ, ಧೂಮ್ರಕೇತನ = ರ) ಮೊದಲನೆಯ ಬೀಜಾಕ್ಷರವಾದ 'ಐಂ' ಎಂಬ

ವಿಧಾಯೋತ್ಕೀಲಿತಾಂ ಪಶ್ಚಾ ಜ್ಞಪಮಸ್ಯ ಸಮಾಚರೇತ್ |  
ಯೋಜಯೇದಾದಿಮೇ ಬೀಜೇ ವರಾಹಭೃಗುಸಾವಕಾನ್ || ೪೨ ||

ಮಧ್ಯಮಾದೌ ನಭೋಹಂಸೌ ಮಧ್ಯಮಾಂತೇ ತು ಸಾವಕಂ |  
ಆದಾವಂತೇ ಚ ತಾರ್ತೀಯೇ ಕ್ರಮಾತ್ಪಂ ಧೂಮ್ರಕೇತನಂ || ೪೩ ||

ಏವಂ ಜಪ್ತಾ ಶತಂ ವಿದ್ಯಾ ಶಾಪಹೀನಾ ಫಲಪ್ರದಾ |  
ಯದ್ವಾದ್ಯೇ ಚರಮೇ ಬೀಜೇ ನೈವ ರೇಫಂ ನಿಯೋಜಯೇತ್ || ೪೪ ||

ಶಾಪೋದ್ಧಾರಪ್ರಕಾರಾನ್ಯೋ ಯದ್ವಾಯಂ ಕೀರ್ತಿತೋ ಬುಧೈಃ |  
ಆದ್ಯಮಾದ್ಯಂ ಹಿ ತಾರ್ತೀಯಂ ಕಾಮಃ ಕಾಮೋಫವಾಗ್ಭವಂ || ೪೫ ||

ಅಂತ್ಯಮಂತ್ಯಮನಂಗಶ್ಚ ನವಾರ್ಣಃ ಕೀರ್ತಿತೋ ಮನುಃ |  
ಜಪ್ತೋಯಂ ಶತಧಾ ಶಾಪಂ ಬಾಲಾಯಾ ವಿನಿವರ್ತಯೇತ್ || ೪೬ ||

ದಕ್ಕೆ 'ಹ್ ಸ್' ಎಂಬುದನ್ನು ಸೇರಿಸಬೇಕು. ಸೇರಿಸಿದ ಮೇಲೆ 'ಹ್ ಸ್ತ್ರೈಂ' ಎಂದು ಸಿದ್ಧವಾಗುತ್ತದೆ. ಎರಡನೆಯದಾದ 'ಕ್ಲೀಂ' ಎಂಬುದಕ್ಕೆ ಆದಿಯಲ್ಲಿ ಹ, ಸ ವರ್ಣ, ಕೊನೆಯಲ್ಲಿ ರೇಫ (ರ) ಇವುಗಳನ್ನು ಸೇರಿಸಬೇಕು. ಮೂರನೆಯದಾದ 'ಸೌಃ' ಎಂಬ ಬೀಜದಲ್ಲಿ ಹ, ರ ಗಳನ್ನು ಸೇರಿಸಬೇಕು. ಅದರಿಂದ 'ಹ್ರಸೌಃ' ಎಂದು ಮೂರನೆಯ ಬೀಜವು ನಿಷ್ಪನ್ನವಾಗುವುದು.

೪೪. ಈ ರೀತಿ ಸೇರಿಸಿ ನಿಷ್ಪನ್ನವಾದ ವಿದ್ಯೆಯನ್ನು ನೂರಾರ್ವತಿ ಜಪಿಸಿದರೆ ದೇವಿಯ ಶಾಪವು ಹೋಗಿ ವಿದ್ಯೆಯು ಫಲದಾಯಕವಾಗುವುದು.

ಅಥವಾ ಮೊದಲನೆಯ ಮತ್ತು ಕೊನೆಯ ಬೀಜದಲ್ಲಿ ರೇಫವನ್ನು ಸೇರಿಸದೆ ಉಳಿದುದನ್ನು ಮಾತ್ರ ಸೇರಿಸಿ ಜಪಿಸುವುದೂ ಒಂದು ಶಾಪೋದ್ಧಾರಕ್ರಮವು.

೪೫-೪೬. ಇದೂ ಇನ್ನೊಂದು ಶಾಪೋದ್ಧಾರ ವಿಧಾನವೆಂದು ಪಂಡಿತರಿಂದ ಉಕ್ತವಾಗಿದೆ:—“ ಐಂ ಐಂ ಸೌಃ ಕ್ಲೀಂ ಕ್ಲೀಂ ಐಂ ಸೌಃ ಸೌಃ ಕ್ಲೀಂ ” ಎಂಬ ಒಂಬತ್ತಕ್ಷರಗಳ ಮಂತ್ರವನ್ನು ನೂರಾರ್ವತಿ ಜಪಿಸಿದರೆ ಬಾಲಾದೇವಿಯ ಶಾಪ ಪರಿಹಾರವಾಗುತ್ತದೆ.

ಚೇತನ್ಯಾಹ್ಲಾದಿನೀಮಂತ್ರೌ ಜಪ್ತೌ ನಿಷ್ಕೀಲತಾಕರೌ |  
 ತ್ರಿಸ್ವರಾಶ್ಚೇತನೀ ಮಂತ್ರೋದ್ರಧರಃ ಶಾಂತಿರನುಗ್ರಹಃ || ೪೭ ||

ತಾರಾದಿಹೃದಯೊಂತಃ ಸ್ಯಾತ್ಕಾಮ ಆಹ್ಲಾದಿನೀ ಮನುಃ |  
 ತಥಾ ತ್ರಯಾಣಾಂ ಬೀಜಾನಾಂ ದೀಪನೈರ್ಮನುಭಿಸ್ತ್ರಿಭಿಃ || ೪೮ ||

ಸುದೀಪ್ತಾನಿ ವಿಧಾಯಾದೌ ಜಪೇತ್ತಾನೀಷ್ಟಸಿದ್ಧಯೇ |  
 ವದಯುಗ್ಮಂ ಸದೀರ್ಘಾಂಬು ಸ್ಮೃತಿಬಾಲಾವನಂತಗೌ || ೪೯ ||

ಸತ್ಯಃ ಸನೇತ್ರೋ ನಸ್ತಾದ್ಯಗ್ನಾಕ್ ನವಾಣ್ಣಾದ್ಯದೀಪಿನೀ |  
 ಕ್ಲಿನ್ನೇ ಕ್ಲೇದನಿ ವೈಕುಂಠೋ ದೀರ್ಘಂ ಖಂ ಸದ್ಯಗೋಂತಿಮಃ || ೫೦ ||

೪೭. ಚೇತನೀ ಮತ್ತು ಆಹ್ಲಾದಿನೀ ಮಂತ್ರಗಳನ್ನು ಜಪಿಸಿದರೆ ನಿಷ್ಕೀಲತೆಯುಂಟಾಗುವುದು.

(ಅಧರ = ಐಂ, ಶಾಂತಿ = ಈ, ಅನುಗ್ರಹ = ಔ) “ಐಂ ಈ ಔಂ” ಎಂಬ ಮೂರು ಸ್ವರಗಳುಳ್ಳುದೇ ಚೇತನೀ ಮಂತ್ರವು.

೪೮-೫೦. “ಓಂ ಕ್ಲೇಂ ನಮಃ” ಎಂಬುದು ಆಹ್ಲಾದಿನೀ ಮಂತ್ರವು.

ಈ ಎರಡು ಮಂತ್ರಗಳನ್ನು ಜಪಿಸಿ ಬಾಲಾಮಂತ್ರದ ಕೀಲವನ್ನು ಪರಿಹರಿಸಬೇಕು. ಮತ್ತು ಮೂರು ಬೀಜಗಳಿಗೆ ದೀಪಕವಾದ ಮೂರು ಮಂತ್ರಗಳಿಂದ ಅವನ್ನು ಚೆನ್ನಾಗಿ ಪ್ರಕಾಶಿತಗಳನ್ನಾಗಿ ಮಾಡಿ ಅವುಗಳನ್ನು ಇಷ್ಟ ಸಿದ್ಧರ್ಥವಾಗಿ ಆದಿಯಲ್ಲಿ ಜಪಿಸಬೇಕು.

### ವಾಗ್ಗೀಜದೀಪಕಮಂತ್ರ

(ಸದೀರ್ಘಾಂಬು = ವ, ಅನಂತಗೌ ಸ್ಮೃತಿಬಾಲೌ = ಗವೌ = ಗ್ವಾ, ಸನೇತ್ರಸತ್ಯ = ದಿ, ತಾದ್ಯಗ್ನ = ನಿ, ವಾಕ್ = ಐಂ) “ವದ ವದ ವಾಗ್ವಾದಿನಿ ಐಂ” ಎಂಬ ಒಂಬತ್ತುವರ್ಣಗಳ ಮಂತ್ರವು ವಾಗ್ಗೀಜಪ್ರಕಾಶಕವು.

### ಕಾಮುಬೀಜದೀಪಕಮಂತ್ರ

(ವೈಕುಂಠ = ಮ, ದೀರ್ಘಂ ಖಂ = ಹಾ, ಅಂತಿಮ = ಕ್ಷ+ಸದ್ಯಗ = ಓಯುಕ್ತ = ಕ್ಷೋ, ಸಚಂದ್ರಾನಿದ್ರಾ = ಭಂ) “ಕ್ಲಿನ್ನೇ ಕ್ಲೇದಿನಿ ಮಹಾಕ್ಷೋಭಂ

ನಿದ್ರಾ ಸಚಂದ್ರಾ ಕುರ್ವಂತಾ ತಿವಾರ್ಣಾ ಮಧ್ಯದೀಪಿನೀ |  
ತಾರೋ ಮೋಕ್ಷಂ ಚ ಕುರ್ವಂತಾ ಪಂಚಾರ್ಣಾಂತ್ಯಸ್ಯ ದೀಪಿನೀ || ೫೦ ||

ದೀಪಿನೀ ಮಂತರಾ ಬಾಲಾ ಸಾಧಿತಾಪಿ ನ ಸಿದ್ಧ್ಯತಿ |  
ವಾಗಂತ್ಯಕಾಮಾನ್ ಪ್ರಜಪೇದರೀಣಾಂ ಕ್ಷೋಭಹೇತವೇ || ೫೧ ||

ಕಾಮವಾಗಂತ್ಯಬೀಜಾನಿ ತ್ರೈಲೋಕ್ಯಸ್ಯ ವತೀಕೃತಾ |  
ಕಾಮಾಂತ್ಯವಾಣೇಬೀಜಾನಿ ಮುಕ್ತಯೇ ನಿಯುತೋ ಜಪೇತ್ || ೫೨ ||

ಪೂಜಾರಂಭೇ ತು ಬಾಲಾಯಾಸ್ತ್ರಿವಿಧಾನರ್ಚಯೇದ್ಗುರುನ್ |  
ದಿವ್ಯೈಘ್ನೈವ ಸಿದ್ಧೈಘ್ನೋ ಮಾನವೌಘ ಇತಿ ತ್ರಿಧಾ || ೫೩ ||

ಕುರು' ಎಂಬ ಹನ್ನೊಂದಕ್ಷರಮಂತ್ರವು ಮಧ್ಯಬೀಜವಾದ ಕಾಮಬೀಜಕ್ಕೆ ಪ್ರಕಾರಕವು.

### ಶಕ್ತಿಬೀಜಪ್ರಕಾರಕಮಂತ್ರ

“ ಓಂ ಮೋಕ್ಷಂ ಕುರು ” ಎಂಬ ಐದು ವರ್ಣಗಳ ಮಂತ್ರವು ಕೊನೆಯ ದಾದ ಶಕ್ತಿಬೀಜಕ್ಕೆ ಪ್ರಕಾರಕವು.

೫೨. ಈ ದೀಪಕಮಂತ್ರಗಳನ್ನು ಜಪಿಸಬೇಡಿ ಬಾಲಾಮಂತ್ರವನ್ನು ಜಪಿಸಿದಾಗ್ಯೂ ಅದು ಸಿದ್ಧವಾಗುವುದಿಲ್ಲ.

ಶತ್ರುನಾರವಾಗಬೇಕೆಂಬ ಉದ್ದೇಶವಿರುವಾಗ ಈ ಮಂತ್ರವನ್ನು ' ಐಂ ಸೌಃ ಕ್ಲೀಂ ' ಎಂಬುದಾಗಿ ಜಪಿಸಿದರೆ ಶತ್ರುನಾರವಾಗುವುದು.

೫೩. ಲೋಕತ್ರಯವನ್ನು ವಶಪಡಿಸಿಕೊಳ್ಳಲು “ ಕ್ಲೀಂ ಐಂ ಸೌಃ ” ಎಂಬುದಾಗಿ ಜಪಿಸಬೇಕು. ಮುಕ್ತಿಯನ್ನು ಬಯಸುವವನು ' ಕ್ಲೀಂ ಸೌಃ ಐಂ ' ಎಂಬುದಾಗಿ ಜಪಿಸಬೇಕು.

೫೪. ಬಾಲಾದೇವಿಯ ಸ್ತೂತಿಯನ್ನು ಪ್ರಾರಂಭಿಸುವಾಗ ಮೂರು ವಿಧ ಗುರುಗಳನ್ನು ಪೂಜಿಸಬೇಕು. ದಿವ್ಯೈಘ್ನ, ಸಿದ್ಧೈಘ್ನ, ಮಾನವೌಘ ಎಂಬುದಾಗಿ ಗುರುಗಳು ಮೂರು ವಿಧರು.



ಪರಪ್ರಕಾಶಃ ಪರಮೇಶಾನಃ ಪರಶಿವಸ್ತಥಾ |

ಕಾಮೇಶ್ವರಸ್ತತೋ ಮೋಕ್ಷಃ ಷಷ್ಠಃ ಕಾಮೋಽಮೃತಾಂತಿಮಃ || ೫೫ ||

ಏತೇ ಸಪ್ತೈವ ದಿವ್ಯಾಘಾ ಆನಂದಪದಪಶ್ಚಿಮಾಃ |

ಈಶಾನಾಖ್ಯಸ್ತತ್ಪುರುಷೋಽಘೋರಾಖ್ಯೋ ವಾಮದೇವಕಃ || ೫೬ ||

ಸದ್ಯೋಜಾತ ಇಮೇ ಪಂಚ ಸಿದ್ಧಾಘಾಖ್ಯಾಃ ಸ್ತೃತಾ ಮುನೇ |

ಮಾನವೌಘಾಃ ಪರಿಚ್ಛೇದಯಾಃ ಸ್ವಗುರೋಃ ಸಂಪ್ರದಾಯತಃ || ೫೭ ||

ನವಯೋನ್ಯಾತ್ಮಕೇ ಯಂತ್ರೇ ವಿಲಿಖೇನ್ಮಧ್ಯಯೋನಿತಃ |

ಪ್ರಾದಕ್ಷಿಣ್ಯೇನ ಬೀಜಾನಿ ತ್ರಿವಾರಂ ಸಾಧಕೋತ್ತಮಃ || ೫೮ ||

ತ್ರಿಲಂಘ್ರೀನೃಣಾಂಸ್ತು ಗಾಯತ್ರಾ ಅಷ್ಟಪತ್ರೇಷು ಸಂಲಿಖೇತ್ |

ಬಹಿರ್ಮಾತೃಕಯಾನೇಷ್ಟ್ಯ ತದ್ಬಹಿರ್ಭೂಪುರದ್ವಯಂ || ೫೯ ||

೫೫-೫೯. ಪರಪ್ರಕಾಶಾನಂದ, ಪರಮೇಶಾನಾನಂದ, ಪರಶಿವಾನಂದ, ಕಾಮೇಶ್ವರಾನಂದ, ಮೋಕ್ಷಾನಂದ, ಕಾಮಾನಂದ, ಅಮೃತಾನಂದ ಎಂಬ ಏಳು ಗುರುಗಳು ದಿವ್ಯಾಘರಿಸುವರು.

ಈಶಾನಾಖ್ಯ, ತತ್ಪುರುಷ, ಅಘೋರ, ವಾಮದೇವ, ಸದ್ಯೋಜಾತ ಎಂಬುದಾಗಿ ಐದು ಗುರುಗಳು ಸಿದ್ಧಾಘರು ಎಂದು ಉಕ್ತವಾಗಿದೆ. ತಮ್ಮ ಕುಲಗುರು ಸಂಪ್ರದಾಯದಿಂದ ಮಾನವೌಘರನ್ನು ತಿಳಿಯಬೇಕು.

೫೮. ಬಾಲಾಧಾರಣ ಯಂತ್ರ :— ಸಾಧಕೋತ್ತಮನು ನವಯೋನ್ಯಾತ್ಮಕಯಂತ್ರದಲ್ಲಿ ಮಧ್ಯಯೋನಿಯಿಂದ ಪ್ರದಕ್ಷಿಣಾಕಾರವಾಗಿ ಬೀಜಾಕ್ಷರಗಳನ್ನು ಬರೆಯಬೇಕು.

೫೯. ಅದರ ಎಂಟು ದಳಗಳಲ್ಲಿ ಬಾಲಾತ್ರಿಪುರಾಗಾಯತ್ರೀಮಂತ್ರದ ಮೂರು ಮೂರು ವರ್ಣಗಳನ್ನು ಬರೆಯಬೇಕು. ಅದರ ಹೊರಗೆ ಸುತ್ತಲೂ ಮಾತೃಕಾಕ್ಷರಗಳನ್ನು ಬರೆದು ಅದನ್ನು ಎರಡು ಚತುಷ್ಕೋಣಗಳಲ್ಲಿ ಅಡಗಿಸಬೇಕು.

ಕಾಮಬೀಜಲಸತ್ಕೋಣಂ ವ್ಯತಿಭಿನ್ನಂ ಸರಸ್ವರಂ |

ಯಂತ್ರಂ ತ್ರೈಪುರನಾಖ್ಯಾತಂ ಜಪ್ತಂ ಸಂಪಾತಸಾಧಿತಂ || ೬೦ ||

ಬಾಹುನಾ ವಿಧೃತಂ ದದ್ಯಾದ್ಧನಂ ಕೀರ್ತಿಂ ಸುಖಂ ಸುತಾನ್ |

ಕಾಮಾಂತೇ ತ್ರಿಪುರಾದೇವಿ ವಿದ್ಮಹೇ ಕಾ ವಿಷಂ ಭಗಿ || ೬೧ ||

ಬಕಃ ಖಡ್ಗೇಶಮಾರೂಢಃ ಸನೇತ್ರೋಽಗ್ನಿಶ್ಚ ಧೀಮಹಿ |

ತನ್ನಃ ಕ್ಲಿನ್ನೇ ಪ್ರಚೋದಾಂತೇ ಯಾದಿತ್ಯೇಷಾ ಪ್ರಕೀರ್ತಿತಾ || ೬೨ ||

೬೦-೬೨. ಆ ಎರಡು ಚತುಷ್ಕೋಣಗಳಲ್ಲಿ ಒಂದು ಪೂರ್ವಾದಿ ದಿಕ್ಕುಗಳಲ್ಲಿ ಕೋಣವುಳ್ಳದಾಗಿಯೂ, ಇನ್ನೊಂದು ಅಗ್ನೇಯಾದಿ ವಿದಿಕ್ಕುಗಳಲ್ಲಿ ಕೋಣವುಳ್ಳದಾಗಿಯೂ ಇರುವಂತೆ ಬರೆಯಬೇಕು. ಆದರ ಕೋಣಗಳಲ್ಲಿ ಲ್ಲಾ ' ಕ್ಲೀಂ ' ಎಂಬ ಕಾಮಬೀಜವನ್ನು ಬರೆಯಬೇಕು. ಈ ರೀತಿಯಾಗಿ ರಚಿಸಿದ ಯಂತ್ರಕ್ಕೆ ' ತ್ರೈಪುರಯಂತ್ರ ' ವೆಂದು ಹೆಸರು. ಅದನ್ನು ಹೋಮ ಮಾಡಿ, ಉಳಿದ ತುಪ್ಪದಿಂದ ಸಂಯೋಜನೆ ಮಾಡಿ, ಮಂತ್ರಜಪದಿಂದ ಅಭಿನಮಂತ್ರಿಸಿ, ಬಾಹುವಿನಲ್ಲಿ ಧರಿಸಿದರೆ ಅದು ಧನ, ಯಶಸ್ಸು, ಸುಖ, ಮಕ್ಕಳು, ಇವುಗಳನ್ನು ಕೊಡುತ್ತದೆ.

### ಬಾಲಾತ್ರಿಪುರಾಗಾಯತ್ರೀಮಂತ್ರ

(ಕಾಮ= ಕ್ಲೀಂ, ಭಗಿ= ನಿಯುತಂ ವಿಷಂ= ಮು= ಮೇ, ಬಕ= ಶ, ಖಡ್ಗೇಶ= ವಂ, ಆರೂಢ= ಶ್ಚ, ಸನೇತ್ರೋಽಗ್ನಿ= ರಿ. ಉಳಿದುದು ಮಂತ್ರದಲ್ಲಿ ಸೇರಿಸಬೇಕಾದುದು)

“ ಕ್ಲೀಂ ತ್ರಿಪುರಾದೇವಿ ವಿದ್ಮಹೇ ಕಾಮೇಶ್ಚರಿ ಧೀಮಹಿ ತನ್ನಃ ಕ್ಲಿನ್ನೇ ಪ್ರಚೋದಯಾತ್ ” ಎಂಬುದು ಸಕಲ ಸಿದ್ಧಿಪ್ರದವು, ದೇವತೆಗಳಿಂದ ಸೇವಿಸಲ್ಪಟ್ಟುದೂ ಆದ ಬಾಲಾತ್ರಿಪುರಾಗಾಯತ್ರೀಯೆಂದು ಉಕ್ತವಾಗಿದೆ.

ಗಾಯತ್ರೀ ತ್ರೈಪುರಾ ಸರ್ವಸಿದ್ಧಿದಾ ಸುರಸೇವಿತಾ |  
ಅಥ ಲಕ್ಷ್ಮ್ಯವತಾರೋನ್ಯಃ ಕೀರ್ತ್ಯತೇ ಸಿದ್ಧಿದೋ ನೈಕಾಂ || ೬೩ ||

ವೇದಾದಿಗಿರಿಜಾ ಪದ್ಮಾ ಮನ್ಮಥೋ ಹೃದಯಂ ಭಗ |  
ವತಿ ಮಾಹೇಶ್ವರಿ ಸ್ರಾಂತೇನ್ನಪೂರ್ಣೇ ದಹನಾಂಗನಾ || ೬೪ ||

ಪ್ರೋಕ್ತಾ ವಿಂಶತಿವರ್ಣೇಯಂ ವಿದ್ಯಾ ಸ್ಯಾದ್ಭೃಂಗಿಣೋ ಮುನಿಃ |  
ಧೃತಿಶ್ಚಂದೋನ್ನಪೂರ್ಣೇಶೀ ದೇವತಾ ಸರಿಕೀರ್ತಿತಾ || ೬೫ ||

ಷಡ್ ದೀರ್ಘಾಢ್ಯೇನ ಹೃಲ್ಲೇಖಾಬೀಜೇನ ಸ್ಯಾತ್ಪಡಂಗಕಂ |  
ಮುಖನಾಸಾಕ್ಷಿಕರ್ಣಾಂಸಗುದೇಷು ನವಸು ನೈಸೇತ್ || ೬೬ ||

ಈಗ ಇನ್ನೊಂದು ಲಕ್ಷ್ಮೀದೇವಿಯ ಆವತಾರದ ಮಂತ್ರಾದಿ ಪೂಜಾ ವಿಧಾನವು ಹೇಳಲ್ಪಡುತ್ತದೆ. ಆದು ಮನುಷ್ಯರಿಗೆ ಸಿದ್ಧಿ ದಾಯಕವು.

### ಅನ್ನಪೂರ್ಣೇಶ್ವರೀಮಂತ್ರ

೬೪-೬೫. (ವೇದಾದಿ= ಓಂ, ಗಿರಿಜಾ= ಹ್ರೀಂ, ಪದ್ಮಾ= ಶ್ರೀಂ  
ಮನ್ಮಥ= ಕ್ಲೀಂ, ಹೃದಯ= ನಮಃ, ದಹನಾಂಗನಾ= ಸ್ವಾಹಾ.)

“ ಓಂ ಹ್ರೀಂ ಶ್ರೀಂ ಕ್ಲೀಂ ನಮೋ ಭಗವತಿ ಮಾಹೇಶ್ವರಿಃ ಅನ್ನಪೂರ್ಣೇ  
ಸ್ವಾಹಾ ” ಎಂಬುದು ಇಪ್ಪತ್ತಕ್ಷರಗಳ ಅನ್ನಪೂರ್ಣೇಶ್ವರೀ ಮಂತ್ರವೆಂದು  
ಉಕ್ತವಾಗಿದೆ.

ಈ ಮಂತ್ರಕ್ಕೆ ಬ್ರಹ್ಮನು (ದೃಹಿಣ) ಋಷಿ, ಕೃತಿಯು ಛಂದಸ್ಸು.  
ಅನ್ನಪೂರ್ಣೇಶ್ವರಿಯು ದೇವತೆ ಎಂದು ವಿಹಿತವಾಗಿದೆ.

೬೬-೬೭. ಆ, ಈ ಮುಂತಾದ ಆರು ದೀರ್ಘಯುಕ್ತವಾದ ‘ ಹ್ರೀಂ ’  
ಎಂಬ ಬೀಜದಿಂದ (ಹ್ರಾಂ, ಹ್ರೀಂ, ಇತ್ಯಾದಿ) ಹೃದಯಾದಿ ಷಡಂಗಗಳನ್ನು  
ನ್ಯಾಸಮಾಡಬೇಕು. ಈ ಮಂತ್ರದಲ್ಲಿನ ಒಂಬತ್ತು ಪದಗಳನ್ನು ಮುಖ,

ಸದಾನಿ ನವ ತದ್ವರ್ಣಸಂಖ್ಯೇದಾನೀಮುದೀರ್ಯತೇ |  
ಭೂಮಿಚಂದ್ರಧರ್ಮಿ ಕಾಕ್ಷಿವೇದಾಬ್ಧಿಯುಗಬಾಹುಭಿಃ || ೬೭ ||

ಸದಸಂಖ್ಯಾಮಿತಾವರ್ಣೈಸ್ತತೋ ಧ್ಯಾಯೇತ್ಸುರೇಶ್ವರೀಂ |  
ಸ್ವರ್ಣಭಾಂಗಾಂ ತ್ರಿನಯನಾಂ ವಸ್ತ್ರಾಲಂಕಾರಶೋಭಿತಾಂ || ೬೮ ||

ಭೂರಮಾಸಂಯುತಾಂ ದೇವೀಂ ಸ್ವರ್ಣಮುತ್ರಕರಾಂಬುಜಾಂ |  
ಲಕ್ಷಂ ಜಪೋಽಯುತಂ ಹೋನೋ ಘೃತಾಕ್ತಚಿರುಣಾ ತಥಾ || ೬೯ ||

ಜಯಾದಿನವಶಕ್ತ್ಯಾಥೈ ಪೀಠೇ ಪೂಜಾ ಸಮೀಂತಾ |  
ತ್ರಿಕೋಣನೇದಸತ್ರಾಷ್ಟಪತ್ರ ಷೋಡಶಪತ್ರಕೇ || ೭೦ ||

ಭೂಪುರೇಣ ಯುತೇ ಯಂತ್ರೇ ಪ್ರದದ್ಯಾನ್ಮಾಯಯಾನ್ಯಸನಂ |  
ಅಗ್ನಾದಿಕೋಣತ್ರಿತಯೇ ಶಿವನಾರಾಹಮಾಧವಾನ್ || ೭೧ ||

ನಾಸಿಕ, ನೇತ್ರ, ಕಿವಿ, ಭುಜ, ಗುದ ಈ ಒಂಬತ್ತು ಸ್ಥಾನಗಳಲ್ಲಿ ನ್ಯಾಸಸಮಾಡಬೇಕು. ಆ ಒಂಬತ್ತು ಪದಗಳ ವರ್ಣಸಂಖ್ಯೆಯನ್ನು ಕ್ರಮವಾಗಿ 1, 1, 1, 1, 2, 4, 4, 4, 2 ಎಂಬುದಾಗಿ ತಿಳಿಯಬೇಕು.

೬೮-೬೯. ಧ್ಯಾನ :— ಬಂಗಾರವಂತೆ ಹೊಳೆಯುತ್ತಿರುವ ಅವಯವಗಳುಳ್ಳ, ಮೂರು ಕಣ್ಣುಗಳುಳ್ಳ, ವಸ್ತ್ರಾಭರಣಗಳಿಂದಲಂಕೃತನಾದ, ಭೂದೇವಿ ಶ್ರೀದೇವಿ ಇವರಿಂದ ಸಹಿತನಾದ, ಹಸ್ತಪದ್ಮದ್ವಯ ಒಂಗಾರದ ಪಾತ್ರೆಯನ್ನು ಧರಿಸಿರುವ, ಸುರೇಶ್ವರಿಯಾದ ದೇವಿಯನ್ನು ಧ್ಯಾನಿಸಬೇಕು.

ಈ ಮಂತ್ರವನ್ನು ಒಂದು ಲಕ್ಷ ಜಪಿಸಬೇಕು. ಘೃತಮಿಶ್ರವಾದ ಅನ್ನದಿಂದ ಹತ್ತುಸಾವಿರ ಹೋಮ ಮಾಡಬೇಕು.

೭೦-೭೩. ಜಯಾ ಮುಂತಾದ ಸವಶಕ್ತಿಸಹಿತವಾದ ಪೀಠದಲ್ಲಿ ಪೂಜೆಯು ವಿಹಿತವಾಗಿದೆ.

ಅರ್ಚಯೇತ್ಸ್ವಸ್ತಮಂತ್ರೈಸ್ತು ಪ್ರೋಚ್ಯಂತೇ ಮನವಸ್ತು ತೇ |  
ಪ್ರಣವೋ ಮನುಚಂದ್ರಾಢ್ಯಂ ಗಗನಂ ಹೃದಯಂ ಶಿವಾ || ೭೨ ||

ಮಾರುತಃ ಶಿವಮಂತ್ರೋಯಂ ಸಪ್ತಾರ್ಣಃ ಶಿವಪೂಜನೇ |  
ವಾರಾಹನಾರಾಯಣಯೋರ್ಮುಂತ್ರೌ ಪೂರ್ವಮುದೀರಿತೌ || ೭೩ ||

ವಡಂಗಾನಿ ತತೋಭ್ಯರ್ಚ್ಯ ವಾಮೇ ದಕ್ಷೇ ಧರಾಂ ರಮಾಂ |  
ಯುಜೇತ್ಸ್ವಸ್ತಮನುಭ್ಯಾಂ ತು ತಾವುಚ್ಯೇತೇ ಮುನೀಶ್ವರ || ೭೪ ||

ಚತುರಸ್ರಮಂಡಲದೊಳಗೆ ಮಧ್ಯದಲ್ಲಿ ತ್ರಿಕೋಣ, ಅದರ ಸುತ್ತಲೂ ನಾಲ್ಕು ದಳಗಳು, ಅದರ ಸುತ್ತಲೂ ಎಂಟು ಪತ್ರಗಳು, ಅದರ ಸುತ್ತಲೂ ಹದಿನಾರು ದಳಗಳೂ ಉಳ್ಳ ಮಂತ್ರದಲ್ಲಿ 'ಹ್ರೀಂ' ಎಂಬ ಮಾಯಾ ಬೀಜಾಕ್ಷರದಿಂದ ಆಸನವನ್ನು ರಚಿಸಿ ಕೊಡಬೇಕು ಅಗ್ನೇಯಾದಿ ಮೂರು ಕೋಣಗಳಲ್ಲಿ ಶಿವ, ವರಾಹ, ಮಾಧವರನ್ನು ಅವರವರ ಮಂತ್ರದಿಂದ ಪೂಜಿಸಬೇಕು. ಆ ಮಂತ್ರಗಳನ್ನು ಹೇಳುವೆನು ;—

### ಶಿವಮಂತ್ರ

( ಪ್ರಣವ= ಓಂ, ಮನುಚಂದ್ರಾಢ್ಯಂ ಗಗನಂ= ಹ್ರೌಂ, ಹೃದಯಂ= ನಮಃ, ಮಾರುತ= ಯ. ಉಳಿದುದು ಮಂತ್ರದಲ್ಲಿ ಸೇರುವ ಶಬ್ದಸ್ವರೂಪ.)

“ಓಂ ಹ್ರೌಂ ನಮಶ್ಶಿವಾಯ” ಎಂಬೀ ಏಳು ಅಕ್ಷರಗಳ ಶಿವಮಂತ್ರವನ್ನು ಶಿವಪೂಜೆಗೆ ವಿನಿಯೋಗಿಸಬೇಕು. ವರಾಹ ಮಾಧವ (ನಾರಾಯಣ) ಮಂತ್ರಗಳನ್ನು ಹಿಂದೆಯೇ ಹೇಳಿದೆ.

೭೪. ಅನಂತರ ಷಡಂಗಗಳನ್ನು ಪೂಜಿಸಿ, ಎಡ ಭಾಗದಲ್ಲಿ ಧರಾದೇವಿಯನ್ನೂ, ಬಲಭಾಗದಲ್ಲಿ ಶ್ರೀದೇವಿಯನ್ನೂ, ಅವರವರ ಮಂತ್ರದಿಂದ ಪೂಜಿಸಬೇಕು. ಆ ಮಂತ್ರಗಳನ್ನು ಹೇಳುವೆನು. ಮುನೀಶ್ವರನೇ! ಕೇಳು.

ಅನ್ನಂ ಮಹ್ಯನ್ನಮಿತೈಕ್ಯಾ ಮೇ ದೇಹ್ಯನ್ನಾಧಿಪೋರ್ಣಕಾಃ |  
ತಯೇಮಮನ್ನಂ ಪ್ರಾಣಾಂತೇ ದಾಸಯಾನಲಸುಂದರೀ || ೨೫ ||

ದ್ವಾವಿಂಶತ್ಯಕ್ಷರೋ ಮಂತ್ರೋ ಭೂಮಿಾಷ್ಟೈ ಭೂಮಿಸಂಪುಟಃ |  
ಲಕ್ಷ್ಮೀಷ್ಟೈ ಶ್ರೀಪುಟೋ ವಿಪ್ರ ಸ್ಮೃತಿರ್ಲಮನುಜಂದ್ರಯುಕ್ || ೨೬ ||

ಭುವೋ ಬೀಜಮಿತಿ ಪ್ರೋಕ್ತಂ ಶ್ರೀಬೀಜಂ ಪ್ರಾಗುದಾಹೃತಂ |  
ಮಂತ್ರಾದಿಸ್ಥ ಚತುರ್ಬೀಜಪೂರ್ವಿಕಾಃ ಪರಿಪೂಜಯೇತ್ || ೨೭ ||

ಶಕ್ತೀಶ್ಚತಸ್ರೋ ವೇದಾಸ್ರೇ ಪರಾ ಚ ಭುವನೇಶ್ವರೀ |  
ಕಮಲಾ ಸುಭಗಾ ಚೇತಿ ಬ್ರಾಹ್ಮ್ಯಾದ್ಯಾ ಅಷ್ಟಪತ್ರಗಾಃ || ೨೮ ||

### ಧರಾಶ್ರೀಮಂತ್ರ

“ ಅನ್ನಂ ಮಹ್ಯನ್ನಂ ಮೇ ದೇಹ್ಯನ್ನಾಧಿಪತಯೇ ಮಮಾನ್ನಂ ಪ್ರದಾ ಪಯ ಸ್ವಾಹಾ ” ಎಂಬ ಇಪ್ಪತ್ತೆರಡು ಅಕ್ಷರಗಳ ಮಂತ್ರವನ್ನು ಭೂದೇವಿಯ ಪೂಜೆಗೆ ವಿಸಿಯೋಗಿಸುವಾಗ “ ಗ್ಲಾಂ ” ಎಂಬ ಭೂ ಬೀಜಾಕ್ಷರವನ್ನು ಅದ್ಯಂ ತದಲ್ಲಿ ಸೇರಿಸಿ ಹೇಳಬೇಕು. ಶ್ರೀದೇವಿಯ ಪೂಜೆಗೆ ವಿಸಿಯೋಗಿಸುವಾಗ “ ಶ್ರೀಂ ” ಎಂಬ ಶ್ರೀಬೀಜವನ್ನು ಅದ್ಯಂತಗಳಲ್ಲಿ ಸೇರಿಸಿ ಹೇಳಬೇಕು. “ ಗ್ಲಾಂ ” ಎಂಬುದು ಧರಾ ಬೀಜವೆಂದು ಉಕ್ತವಾಗಿದೆ. ‘ ಶ್ರೀಂ ’ ಎಂಬುದು ಶ್ರೀಬೀಜವೆಂದು ಹಿಂದೆಯೇ ಹೇಳಿದೆ.

ಚತುರಸ್ರಮಂಡಲದಲ್ಲಿ ಮಂತ್ರದ ಆದಿಭಾಗದಲ್ಲಿರುವ ‘ ಓಂ ಹ್ರೀಂ ಪ್ರೀಂ ಕ್ಲೀಂ ’ ಎಂಬ ನಾಲ್ಕು ಬೀಜಾಕ್ಷರಗಳಲ್ಲಿ ಕ್ರಮವಾಗಿ ಒಂದೊಂದನ್ನು ಆದಿಯಲ್ಲಿ ಹೇಳಿ ನಾಲ್ಕು ಶಕ್ತಿಗಳನ್ನು ಪೂಜಿಸಬೇಕು.

ಪರಾ ಭುವನೇಶ್ವರೀ ಕಮಲಾ ಮತ್ತು ಸುಭಗಾ ಎಂಬುವುಗಳೇ ನಾಲ್ಕು ಶಕ್ತಿಗಳು. ಪ್ರಯೋಗವನ್ನು ‘ ಓಂ ಪರಾಯೈ ನಮಃ ’ ಇತ್ಯಾದಿ ಯಾಗಿ ತಿಳಿಯಬೇಕು. ಬ್ರಾಹ್ಮೀ ಮುಂತಾದ ಶಕ್ತಿಗಳನ್ನು ಅಷ್ಟಪತ್ರಗಳಲ್ಲಿ ಪೂಜಿಸಬೇಕು.

ಷೋಡಶಾರೇವ್ಯತಾ ಚೈವ ಮಾನದಾತುಷ್ಟಿಪುಷ್ಪಯಃ |  
ಪ್ರೀತೀ ರತಿಹ್ರೀಃ ಶ್ರೀಶ್ಲಾಸಿ ಸ್ವಧಾ ಸ್ನಾಹಾ ದಶಮ್ಯಥ || ೭೯ ||

ಜ್ಯೋತ್ಸ್ನಾ ಹೈಮವತೀ ಛಾಯಾ ಪೂರ್ಣಮಾ ಸಹ ನಿತ್ಯಯಾ |  
ಅನಾನಾಸ್ಯೇತಿ ಸಂಪೂಜ್ಯಾ ಮಂತ್ರೇಶೇ ಷಾರ್ಣಪೂರ್ವಿಕಾಃ || ೮೦ ||

ಭೂಪುರೇ ಲೋಕಪಾಲಾಃ ಸ್ಯುಸ್ತದಸ್ರಾಣಿ ತದಗ್ರತಃ |  
ಇತ್ಥಂ ಜಪಾದಿಭಿಃ ಸಿದ್ಧೇ ಮಂತ್ರೇಸ್ತಿಸ್ಮಿನ್ ಧನಸಂಚಯೈಃ || ೮೧ ||

ಕುಚೇರಸದೃಶೋ ಮಂತ್ರೀ ಜಾಯತೇ ಜನವಂದಿತಃ |  
ಅಥ ಲಕ್ಷ್ಮ್ಯವತಾರೋನ್ಯಃ ಕೀರ್ತ್ಯತೇ ಮುನಿಸತ್ತಮ || ೮೨ ||

೭೯-೮೦. ಹದಿನಾರು ದಳಗಳಲ್ಲಿ ನಾಲ್ಕು ಬೀಜಾಕ್ಷರಗಳನ್ನು ಬಿಟ್ಟು ಮಂತ್ರದಲ್ಲಿನ | ಉಳಿದ ಹದಿನಾರು ವರ್ಣಗಳಲ್ಲಿ ಒಂದೊಂದನ್ನು, ಆದಿಯಲ್ಲಿ ಅನುಸ್ವಾರ ಸಹಿತವಾಗಿ ಹೇಳುತ್ತಾ ಅವ್ಯತಾದಿ ಷೋಡಶ ಶಕ್ತಿಗಳನ್ನು ಪೂಜಿಸಬೇಕು.

ಅವ್ಯತಾ, ಮಾನದಾ, ತುಷ್ಟಿ, ಪುಷ್ಪಿ, ಪ್ರೀತಿ, ರತಿ, ಹ್ರೀ, ಶ್ರೀ, ಸ್ವಧಾ, ಸ್ನಾಹಾ, ದಶಮಾ, ಜೋತ್ಸ್ನಾ, ಹೈಮವತೀ, ಛಾಯಾ, ಪೂರ್ಣಮಾ ಮತ್ತು ಅನಾನಾಸ್ಯಾ ಎಂಬಿವು ಷೋಡಶ ಶಕ್ತಿಗಳು.

೮೧-೮೨. ಚತುಷ್ಟೋಣದಲ್ಲಿ ಲೋಕಪಾಲಕರನ್ನೂ, ಅವರ ಮುಂದೆ ಅವರವರ ಆಯುಧಗಳನ್ನೂ ಪೂಜಿಸಬೇಕು. ಈ ರೀತಿಯಾಗಿ ಜಪಾದಿಗಳನ್ನು ಮಾಡಿ ಮಂತ್ರಸಿದ್ಧಿಯನ್ನು ಪಡೆದವನು-ಐಶ್ವರ್ಯದಲ್ಲಿ ಕುಚೇರನಿಗೆ ಸಮಾನನಾಗಿ ಜನಗಳಲ್ಲಿ ಮಾನ್ಯನಾಗುವನು.

ಮುನಿವರ್ಮನೇ! ಇನ್ನೊಂದು ಲಕ್ಷ್ಮೀದೇವಿಯ ಅವತಾರದ ಮಂತ್ರಾದಿ ವಿಧಾನವು ಈಗ ಹೇಳಲ್ಪಡುತ್ತದೆ.

ಪ್ರಣವಃ ಶಾಂತಿರರುಣಾಕ್ರಿಯಾಧ್ಯಾ ಚಂದ್ರಭೂಷಿತಾ |  
 ಬಗಲಾಮುಖಿಸರ್ವಾಂತೇ ಇಂಧಿಕಾಹ್ರಾದಿನೀಯುತಾ || ೮೩ ||

ಪೀತಾಜರಾಯುಕ್ ಸ್ಪ್ರತಿಷ್ಠಾ ಪುನರ್ದೀರ್ಘೋದಸಂಯುತಾ |  
 ನಾಚಂ ಮುಖಂ ಪದಂ ಸ್ತಂಭಯಾಂತೇ ಜಿಹ್ವಾಪದಂ ವದೇತ್ || ೮೪ ||

ಕೀಲಯೇತಿ ಚ ಬುದ್ಧಿಂ ವಿನಾಶಯಾಂತೇ ಸ್ವಬೀಜಕಂ |  
 ತಾರೋಗ್ನಿಸುಂದರೀ ಮಂತ್ರೋ ಬಗಲಾಯಾಃ ಪ್ರಕೀರ್ತಿತಃ || ೮೫ ||

ಮುನಿಸ್ತು ನಾರದಶ್ಚಂದೋ ಬೃಹತೀ ಬಗಲಾಮುಖೀ |  
 ದೇವತಾ ನೇತ್ರಸಂಚೇಷುನವಪಂಚದಿಗರ್ಣಕೈಃ || ೮೬ ||

### ಬಗಲಾಮುಖೀ ಮಂತ್ರ

೮೩-೮೫. (ಪ್ರಣವ = ಓಂ, ಶಾಂತಿರರುಣಾಕ್ರಿಯಾಧ್ಯಾಚಂದ್ರಭೂಷಿತಾ = ಹ್ಲೀಂ, ಇಂಧಿಕಾ ಹ್ರಾದಿನೀಯುತಾ = ದು, ಜರಾಯುಕ್ ಪೀತಾಪ್ರತಿಷ್ಠಾ = ದುಷ್ಠಾ. ಪುನರ್ದೀರ್ಘೋದುಸಂಯುತಾ = ನಾಂ, ಸ್ವಬೀಜ = ಹ್ಲೀಂ, ತಾರ = ಓಂ, ಆಗ್ನಿಸುಂದರೀ = ಸ್ವಾಹಾ)

‘ಓಂ ಹ್ಲೀಂ ಬಗಲಾಮುಖಿ ಸರ್ವದುಷ್ಠಾನಾಂ ನಾಚಂ ಮುಖಂ ಪದಂ ಸ್ತಂಭಯ ಜಿಹ್ವಾಂ ಕೀಲಯ ಬುದ್ಧಿಂ ವಿನಾಶಯ ಹ್ಲೀಂ ಓಂ ಸ್ವಾಹಾ’ ಎಂಬುದು ಬಗಲಾಮುಖಿಯ ಮಂತ್ರವೆನಿಸುವುದು. ಇದು ಮೂವತ್ತಾರು ಅಕ್ಷರಗಳನ್ನೊಳಗೊಂಡಿದೆ.

೮೬-೮೯. ಈ ಮಂತ್ರಕ್ಕೆ ನಾರದನು ಋಷಿ. ಬೃಹತೀ ಛಂದಸ್ಸು. ಬಗಲಾಮುಖೀ ದೇವತೆಯು. ಈ ಮಂತ್ರದ ೨, ೫, ೫, ೯, ೫, ೧೦ ವರ್ಣಗಳಿಂದ ಹೃದಯಾದಿ ಪಡಂಗಳನ್ನು ನ್ಯಾಸಮಾಡಬೇಕು.

ಧ್ಯಾನಃ:— ಸುವರ್ಣಾಸನದಲ್ಲಿ ಕುಳಿತಿರುವ, ಬಂಗಾರದಂತೆ ಕಾಂತಿಯುಳ್ಳ, ದರ್ಶಯುಕ್ತಳಾದ, ಚಂದ್ರಚೂಡಳಾದ, ಮುದ್ದರ, ಪಾಶ, ವಜ್ರಾ



ಅಂಗಾನಿ ಕಲ್ಪಯಿತ್ವಾ ಚ ಧ್ಯಾಯೇತ್ಪೀತಾಂಬರೀಂ ತತಃ |

ಸ್ವರ್ಣಾಸನಸ್ಥಾಂ ಹೇಮಾಭಾಂ ಸ್ತಂಭಿನೀಮಿಂದುಶೇಖರಾಂ || ೮೭ ||

ವಧತೀಂ ಮುದ್ಗರಂ ಪಾಶಂ ವಜ್ರಂ ಚ ರಸನಾಂ ಕರೈಃ |

ಏವಂ ಧ್ಯಾತ್ವಾ ಜಪೇಲ್ಲಕ್ಷ್ಮಮಯುತಂ ಚಂಪಕೋದ್ಭವೈಃ || ೮೮ ||

ಕುಸುಮೈರ್ಜುಹುಯಾತ್ಪೀಠೇ ಬಾಲಾಯಾಃ ಪೂಜಯೇದಿಮಾಂ |

ಚಂದನಾಗರುಚಂದ್ರಾದ್ಯೈಃ ಪೂಜಾರ್ಥಂ ಯಂತ್ರಮಾಲಿಖೇತ್ || ೮೯ ||

ತ್ರಿಕೋಣಷಡ್‌ದಲಾಷ್ಟಾಸ್ತು ಷೋಡಶಾರೇ ಯಜೇದಿಮಾಂ |

ಮಂಗಲಾ ಸ್ತಂಭಿನೀ ಚೈವ ಜ್ಯಂಭಿಣೇ ನೋಹಿನೀ ತಥಾ || ೯೦ ||

ಯುಧ, ನಾಲಿಗೆಗಳನ್ನು ಕೈಗಳಲ್ಲಿ ಧರಿಸಿರುವ, ಪೀತಾಂಬರವನ್ನು ಉಟ್ಟಿರುವ ದೇವಿಯನ್ನು ಧ್ಯಾನಿಸಬೇಕು.

ಈ ಪ್ರಕಾರವಾಗಿ ಧ್ಯಾನಿಸಿ ಈ ಮಂತ್ರವನ್ನು ಒಂದುಲಕ್ಷ ಜಪಮಾಡಬೇಕು. ಬಳಿಕ ಸಂಪಿಗೆ ಹೂವುಗಳಿಂದ ಹತ್ತುಸಾವಿರ ಹೋಮಮಾಡಬೇಕು. ಬಾಲಾದೇವಿಗೆ ವಿಹಿತ ಪೀಠದಲ್ಲಿ ಬಗಳಾಮುಖಿದೇವಿಯನ್ನು ಪೂಜಿಸಬೇಕು. ಪೂಜೆಮಾಡುವುದಕ್ಕಾಗಿ ಚಂದನ, ಅಗರು, ಚಂದ್ರ ಮುಂತಾದುವುಗಳಿಂದ ಯಂತ್ರವನ್ನು ಬರೆಯಬೇಕು.

೯೦-೯೩. ತ್ರಿಕೋಣವನ್ನೊಳಗೊಂಡಿರುವ ಷಟ್ಕೋಣ, ಅದರ ಸುತ್ತಲೂ ಅಷ್ಟದಳ ಪದ್ಮ, ಅದರ ಸುತ್ತಲೂ ಷೋಡಶದಳ (ಹದಿನಾರು) ಪದ್ಮ, ಇದನ್ನೊಳಗೊಂಡಿರುವ ಚತುರಸ್ರಮಂಡಲವನ್ನು ಬರೆದು ಅದರಲ್ಲಿ ಈ ದೇವಿಯನ್ನು ಪೂಜಿಸಬೇಕು.

ಅದರ ಷೋಡಶ ದಳಗಳಲ್ಲಿ ಮಂಗಲಾ, ಸ್ತಂಭಿನೀ, ಜ್ಯಂಭಿಣೀ, ನೋಹಿನೀ, ವಶ್ಯಾ, ಚಲಾ, ಬಲಾಕಾ, ಭೂಧರಾ, ಕಲ್ಮಷಾ, ಧಾತ್ರೀ, ಕಲನಾ, ಕಾಲ

ವಶ್ಯಾ ಚಲಾ ಬಲಾಕಾ ಚ ಭೂಧರಾ ಕಲ್ಮಷಾಭಿಧಾ |  
 ಧಾತ್ರೀ ಚ ಕಲನಾ ಕಾಲಕರ್ಷಿಣೀ ಭ್ರಾಮಿಕಾಪಿ ಚ || ೯೦ ||  
 ಮಂದಗಾಪಿ ಚ ಭೋಗಸ್ಥಾ ಭಾವಿಕಾ ಸೋಡಶೀ ಸ್ಮೃತಾ |  
 ಭೂಗೃಹಸ್ಯ ಚತುರ್ದಿಕ್ಷು ಪೂರ್ವಾದಿಷು ಯಜೇತ್ಕ್ರಮಾತ್ || ೯೧ ||  
 ಗಣೇಶಂ ಬಟುಕಂ ಚಾಪಿ ಯೋಗಿನೀಃ ಕ್ಷೇತ್ರಪಾಲಕಂ |  
 ಇಂದ್ರಾದೀಂಶ್ಚ ತತೋ ಬಾಹ್ಯೇ ನಿಜಾಯುಧಸಮನ್ವಿತಾನ್ || ೯೨ ||  
 ಇತ್ಥಂ ಸಿದ್ಧೇ ಮನಾ ಮಂತ್ರೀ ಸ್ತಂಭಯೇದ್ವೈವತಾದಿಕಾನ್ |  
 ಪೀತವಸ್ತ್ರಪದಾಸೀನಃ ಪೀತಮಾಲ್ಯಾನುಲೇಪನಃ || ೯೩ ||

ಕರ್ಷಿಣೀ, ಭ್ರಾಮಿಕಾ, ಮದಂಗಾ, ಭೋಗಸ್ಥಾ, ಭಾವಿಕೇ ಎಂಬ ಹದಿನಾರು ಶಕ್ತಿಗಳನ್ನು ಪೂಜಿಸಬೇಕು.

ಬಳಿಕ ಚತುಷ್ಟೋಣದ ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿ ಕ್ರಮವಾಗಿ ಗಣೇಶ, ಬಟುಕ, ಯೋಗಿನೀ ಮತ್ತು ಕ್ಷೇತ್ರಪಾಲಕ ಇವರನ್ನು ಪೂಜಿಸಬೇಕು. ತರುವಾಯ ಹೊರಗೆ ಅವರವರ ಆಯುಧಗಳಿಂದ ಸಹಿತರಾದ ಇಂದ್ರಾದಿಗಳನ್ನು ಪೂಜಿಸಬೇಕು.

೯೪-೯೬. ಈ ರೀತಿ ಆಚರಿಸಿ ಮಂತ್ರಸಿದ್ಧಿಯನ್ನು ಪಡೆದ ಮಂತ್ರಿಯು ದೇವತೆ ಮುಂತಾದವರನ್ನೂ ಸಹ ಸ್ತಂಭನಮಾಡಬಹುದು.

ಹಳದಿವಸ್ತ್ರವನ್ನು ಧರಿಸಿ, ಹಳದಿಯ ಪೀಠದಲ್ಲಿ ಕುಳಿತು, ಹಳದಿಯ ಮಾಲಿಕೆ ಗಂಧಗಳನ್ನು ಧರಿಸಿ, ಹಳದೀಬಣ್ಣದ ಹೂವುಗಳಿಂದ ದೇವಿಯನ್ನು ಪೂಜಿಸಬೇಕು.

ಪೀತಪುಷ್ಪೈರ್ಯಜೇದ್ವೇವೀಂ ಹರಿದ್ರೋತ್ಥಸ್ತಜಾ ಜಪೆನ್ |

ಪೀತಾಂ ಧ್ಯಾಯನ್ ಭಗವತೀಂ ಪಯೋಮಧ್ಯೇ ಯುತಂ ಜಪೇತ್ ||೯೫||

ತ್ರಿಮಧ್ವಾಜ್ಯತಿಲೈರ್ಹೋಮೋ ನೃಣಾಂ ವಶ್ಯಕರೋ ಮತಃ |

ಮಧುರತ್ರಿತೆಯಾಕ್ತ್ಯಃ ಸ್ಯಾದಾಕರ್ಷೋ ಲವಣೈರ್ಧ್ರವಂ || ೯೬ ||

ತೈಲಾಭ್ಯಕ್ತ್ಯನಿಂ ಬಸತ್ವೈರ್ಹೋಮೋ ವಿದ್ವೇಷಕಾರಕಃ |

ತಾಲಲೋಣಹರಿದ್ರಾಭಿದ್ವಿಷಾಂ ಸಂಸ್ತಂಭನಂ ಭವೇತ್ || ೯೭ ||

ಅಂಗಾರಫೂಮಂ ರಾಜೀಶ್ಚ ಮಾಹಿಷಂ ಗುಗ್ಗುಲಂ ನಿತಿ |

ಶ್ಮಶಾನೇ ಪಾವಕೇ ಹುತ್ವಾ ನಾಶಯೇದಚಿರಾದರೀನ್ || ೯೮ ||

ಅನಂತರ ನೀರಿನ ಮಧ್ಯದಲ್ಲಿ ನಿಂತು ಐಶ್ವರ್ಯಯುಕ್ತಳಾದ, ಪೀತವರ್ಣದ ಬೇವಿಯನ್ನು ಧ್ಯಾನಿಸಿ ಆರಿಸಿದ ಮಾಲೆಯಿಂದ ಜಪಿಸುತ್ತಾ ಹತ್ತುಸಾವಿರ ಮಂತ್ರ ಜಪನಾಡಬೇಕು.

ಸಕ್ಕರೆ ಮುಂತಾದ ಮಧುರತ್ರಯ, ಘೃತ ಎಳ್ಳುಗಳಿಂದ ಮಾಡುವ ಹೋಮವು ಮನುಷ್ಯ ವಶ್ಯಕರವು. ಸಕ್ಕರೆ ಮುಂತಾದ ಮೂರು ಮಧುರ ವಸ್ತುಗಳಿಂದ ಮಿಶ್ರವಾದ ಉಪ್ಪಿನಿಂದ ಹೋಮ ಮಾಡಿದರೆ ಆಕರ್ಷಣೆ ಯಾಗುವುದು.

೯೬. ಎಣ್ಣೆಯಲ್ಲಿ ನೆನಿಸಿದ ಬೇವಿನೆಲೆಗಳಿಂದ ಹೋಮಮಾಡಿದರೆ ದ್ವೇಷ ವುಂಟಾಗುವುದು. ಹರಿದಳ, ಲವಣ, ಅರಿಸಿನಗಳಿಂದ ಹೋಮಮಾಡಿದರೆ ಶತ್ರುಗಳ ಸ್ತಂಭನವಾಗುವುದು.

೯೮. ಅಂಗಾರಫೂಮ, ರಾಜೀ, ಮಾಹಿಷಾ, ಗುಗ್ಗುಲಗಳನ್ನು ಶ್ಮಶಾನೆ ದಲ್ಲಿ ಅಗ್ನಿಯಲ್ಲಿ ಹೋಮಮಾಡಿದರೆ ಬೇಗ ಶತ್ರುನಾಶವಾಗುವುದು.

ಗರುತೋ ಗೃಧ್ರಕಾಕಾನಾಂ ಕಟುತ್ವೈಲಂ ವಿಭೀತಕಂ |  
ಗೃಹಧೂಮಂ ಚಿತಾವಹ್ನೌ ಹುತ್ವಾ ಪ್ರೋಚ್ಚಾ ಟಯೇದ್ರಿಪೂನ್ || ೯೯ ||

ದೂರ್ವಾಗುಡೂಚೀಲಾಜಾನ್ಯೋ ಮಧುರತ್ರಿತಯಾನ್ವಿತಾನ್ |  
ಜುಹೋತಿ ಸೋಖಿಲಾನ್ ರೋಗಾನ್ ಶಮಯೇದ್ವರ್ತನಾದಪಿ || ೧೦೦ ||

ಪರ್ವತಾಗ್ರೇ ಮಹಾರಣ್ಯೇ ಸದೀಸಂಗೇ ಶಿವಾಲಯೇ |  
ಬ್ರಹ್ಮಚರ್ಯರತೋ ಲಕ್ಷಂ ಜಪೇದಖಿಲಸಿದ್ಧಯೇ || ೧೦೧ ||

ಏಕವರ್ಣಗವೀದುಗ್ಧಂ ಶರ್ಕರಾಮಧುಸಂಯುತಂ |  
ತ್ರಿಶತಂ ಮಂತ್ರಿತಂ ಪೀತಂ ಹನ್ಯಾದ್ವಿಷಪರಾಭವಂ || ೧೦೨ ||

೯೯. ಹದ್ದು ಕಾಗೆಗಳ ಪಕ್ಷ, ಕಟುತ್ವೈಲ, ತಾರೆಯ ಕಾಷ್ಠ, ಗೃಹ ಧೂಮ ಇವುಗಳನ್ನು ಚಿತೆಯ ಬೆಂಕಿಯಲ್ಲಿ ಹೋಮಮಾಡಿ ಶತ್ರುಗಳನ್ನು ಉಚ್ಚಾಟನೆ ಮಾಡಬೇಕು.

೧೦೦. ಗರಿಕೆಹುಲ್ಲು, ಅಮೃತಬಳ್ಳಿ, ಅರಳುಗಳನ್ನು ಸಕ್ಕರೆ ಮುಂತಾದ ಮಧುರತ್ರಯದೊಂದಿಗೆ ಹೋಮ ಮಾಡುವವನು ಸಕಲ ರೋಗಗಳನ್ನೂ ಪರಿಹರಿಸುವನು. ಅಂತಹವನನ್ನು ನೋಡುವುದರಿಂದಲೂ ಸಹ ಸಕಲ ರೋಗ ಪರಿಹಾರವಾಗುವುದು.

೧೦೧. ಬೆಟ್ಟದಮೇಲೆ, ದೊಡ್ಡಕಾಡು, ನದಿಯ ಸಂಗಮ ಮತ್ತು ಶಿವಾಲಯಗಳಲ್ಲಿ ಬ್ರಹ್ಮಚರ್ಯನಿಷ್ಠನಾಗಿ ಸಮಸ್ತ ಸಿದ್ಧಿಯನ್ನು ಪಡೆಯಲು ಈ ಮಂತ್ರವನ್ನು ಒಂದುಲಕ್ಷ ಜಪಮಾಡಬೇಕು.

೧೦೨. ಸಕ್ಕರೆ ಮಧುಗಳಿಂದ ಮಿಶ್ರಮಾಡಿದ ಒಂದೇಬಣ್ಣದ ಹಸುವಿನ ಹಾಲನ್ನು ಮುನ್ನೂರಾವರ್ತಿ ಮಂತ್ರಜಪಮಾಡಿ ಅಭಿಮಂತ್ರಿಸಿ ಕುಡಿದರೆ ವಿಸದಿಂದ ಆಗುವ ಕೇಡು ಪರಿಹಾರವಾಗುವುದು.

ಶ್ವೇತಪಾಲಾತಕಾಷ್ಠೇನ ರಚಿತೇ ರಮ್ಯಪಾದುಕೇ |

ಅಲಕ್ಷ್ಮರಂಜಿತೇ ಲಕ್ಷಂ ಮಂತ್ರೈಯೇನ್ಮನುನಾಮುನಾ || ೧೦೩ ||

ತದಾರೂಢಃ ಪುಮಾನ್ ಗಚ್ಛೇತ್ ಕ್ಷಣೇನ ಶತಯೋಜನಂ |

ಸಾರದಂ ಚ ಶಿಲಾಂ ತಾಲಂ ಪಿಷ್ಟಂ ಮಧುಸಮನ್ವಿತಂ || ೧೦೪ ||

ಮನುನಾ ಮಂತ್ರೈಯೇಲ್ಲಕ್ಷಂ ಲಿಂಪೇತ್ತೇನಾಖಿಲಾಂ ತನುಂ |

ಅದೃಶ್ಯಃ ಸ್ಯಾನ್ಸ್ವಣಾಮೇಷ ಅಶ್ಚರ್ಯಂ ದೃಶ್ಯತಾಮಿದಂ || ೧೦೫ ||

ಷಟ್ಕೋಣೇ ವಿಲಿಖೇದ್ವೀಜಂ ಸಾಧ್ಯನಾಮಾನ್ವಿತಂ ಮನೋಃ |

ಪನಿತಾಲನಿಶಾಚೂರ್ಣೈರುನ್ಮತ್ತರಸಸಂಯುತೈಃ || ೧೦೬ ||

೧೦೩-೧೦೫. ಬಿಳಿಯ ಮುತ್ತುಗದ ಕಟ್ಟಿಗೆಯಿಂದ ಮಾಡಿದ, ಅರಗಿ ನಿಂದ ಬಣ್ಣಹಾಕಿದ ದಿವ್ಯಪಾದುಕೆಗಳನ್ನು ಒಂದುಲಕ್ಷ ಮಂತ್ರ ಜಪದಿಂದ ಅಭಿಮಂತ್ರಿಸಿ, ಅದನ್ನು ಮೆಟ್ಟಿಕೊಂಡ ಮನುಷ್ಯನು ಕ್ಷಣಮಾತ್ರದಲ್ಲಿ ನೂರು ಯೋಜನ ದೂರ ಕೋಗುವನು.

ಸಾರದಸ, ಶಿಲಾ, ಹರಿದಳ, ಮಧುಸಹಿತವಾದ ಪಿಷ್ಟ ಇವುಗಳನ್ನು ಸೇರಿಸಿ ಈ ಮಂತ್ರದಿಂದ ಒಂದುಲಕ್ಷ ಸಾರಿ ಅಭಿಮಂತ್ರಿಸಿ ಅದನ್ನು ಮೈಗೆಲ್ಲಾ ಹಚ್ಚಿಕೊಂಡರೆ ಮನುಷ್ಯರಿಗೆ ಅದೃಶ್ಯನಾಗುವನು. ಇದು ನೋಡುವವರಿಗೆ ಅಶ್ಚರ್ಯಕರವಾದುದು.

### ಬಕುಳಾಮುಖಿಯ ಸ್ತಂಭನ ಯಂತ್ರ

೧೦೬-೧೦೭. ದತ್ತರಿಯ ರಸದಲ್ಲಿ ಕಲಸಿದ ಹರಿದಳ ಮತ್ತು ಅರಿಸಿನದ ಪುಡಿ ಮಿಶ್ರಿಸಿದ ಷಟ್ಕೋಣ ಸುಂಡಲದಲ್ಲಿ ಸಾಧ್ಯನಾಮ ಸಹಿತವಾಗಿ ಈ ಮಂತ್ರದ 'ಹ್ಲೇಂ' ಎಂಬ ಬೀಜಾಕ್ಷರವನ್ನು ಬರೆಯಬೇಕು. ಷಟ್ಕೋಣದ ಸುತ್ತಲೂ

ಶೇಷಾಕ್ಷರೈಃ ಸಮಾನೀತಂ ಧರಾಗೇಹವಿರಾಜಿತಂ |

ತದ್ಯಂತ್ರಂ ಸ್ಥಾಪಿತಪ್ರಾಣಂ ಸೀತಸೂತ್ರೇಣ ವೇಷ್ವಯೇತ್ || ೧೦೭ ||

ಭ್ರಾಮ್ಯತ್ಕಲಾಲಚಕ್ರಸ್ಥಂ ಗೃಹೀತ್ವಾ ನೃತ್ರಿಕಾಂ ತಥಾ |

ರಚಯೇದ್ಯಷಭಂ ರಮ್ಯಂ ಯಂತ್ರಂ ತನ್ಮಧ್ಯತಃ ಸ್ವಿಪೇತ್ || ೧೦೮ ||

ಹರಿತಾಲೇನ ಸಂಲಿಪ್ಯ ವೃಷಂ ಪ್ರತ್ಯಹಮರ್ಚಯೇತ್ |

ಸ್ತಂಭಯೇದ್ವಿದ್ವಿಷಾಂ ವಾಚಂ ಗತಿಂ ಕಾರ್ಯಸರಾಂ ಸರಾಂ || ೧೦೯ ||

ಆದಾಯ ವಾಮಹಸ್ತೇನ ಪ್ರೇತಭೂಸ್ಥಿತಕರ್ಪರಂ |

ಅಂಗಾರೇಣ ಚಿತಾಸ್ಥೇನ ತತ್ರ ಯಂತ್ರಂ ಸಮಾಲಿಖೇತ್ || ೧೧೦ ||

ಉಳಿದ ಮಂತ್ರವರ್ಣಗಳನ್ನು ಬರೆದು ಅದನ್ನು ಚತುಷ್ಕೋಣಮಂಡಲದಲ್ಲಿ ಅಡಗಿಸಬೇಕು. ಈ ರೀತಿ ಬರೆದ ಯಂತ್ರದಲ್ಲಿ ಪ್ರಾಣಪ್ರತಿಷ್ಠಾಸನೆ ಮಾಡಿ ಅದನ್ನು ಹಳದಿಯ ಬಟ್ಟೆಯಲ್ಲಿ ಸುತ್ತಬೇಕು.

೧೦೮. ತಿರುಗುತ್ತಿರುವ ಕುಂಬಾರನ ಚಕ್ರದಲ್ಲಿನ ಮಣ್ಣನ್ನು ತೆಗೆದು ಕೊಂಡು, ಮನೋಹರವಾದ ಎತ್ತನ್ನು ರಚಿಸಿ, ಅದರ ಮಧ್ಯದಲ್ಲಿ ಆ ಯಂತ್ರವನ್ನು ಇಡಬೇಕು.

೧೦೯. ಆ ಎತ್ತನ್ನು ಹರಿದಳದಿಂದ ಲೇಪಿಸಿ ಪ್ರತಿದಿನವೂ ಪೂಜಿಸಬೇಕು. ಅದರಿಂದ ಶತ್ರುಗಳ ವಾಕ್ಸಂಭವವೂ, ಉತ್ತಮವಾದ ಕಾರ್ಯಸರಗತಿಯೂ ಉಂಟಾಗುವುದು.

೧೧೦. ಶ್ಮಶಾನದಲ್ಲಿ ಬಿದ್ದಿದ್ದ ಕಪಾಲವನ್ನು ಎಡಗೈಯಲ್ಲಿ ತೆಗೆದು ಕೊಂಡು ಚಿತೆಯಲ್ಲಿದ್ದ ಅಂಗಾರದಿಂದ ಅದರಲ್ಲಿ ಯಂತ್ರವನ್ನು ಬರೆಯಬೇಕು.

ಮಂತ್ರಿತಂ ನಿಹಿತಂ ಭೂಮೌ ರಿಪೂಣಾಂ ಸ್ತಂಭಯೇದ್ಗತಿಂ |

ಪ್ರೇತವಸ್ತ್ರೇ ಲಿಖೇದ್ಯಂತ್ರಂ ಅಂಗಾರೇಣೈವ ತತ್ಪುನಃ || ೧೧೧ ||

ಮಂಡೂಕವದನೇ ನೈಸ್ಯೇತ್ಪೀತಸೂತ್ರೇಣ ವೇಷ್ಟಿತಂ |

ಪೂಜಿತಂ ಪೀತಪುಷ್ಪೈಸ್ತದ್ವಾಚಂ ಸಂಸ್ತಂಭಯೇದ್ವಿಷಾಂ || ೧೧೨ ||

ಯದ್ಭೂಮೌ ಭವಿತಾ ದಿವ್ಯಂ ತತ್ರ ಯಂತ್ರಂ ಸಮಾಲಿಖೇತ್ |

ಮಾರ್ಜಿತಂ ತದ್ವೃಷಾಪತ್ನೈರ್ದಿವ್ಯಸ್ತಂಭನಕೃದ್ಭವೇತ್ || ೧೧೩ ||

ಇಂದ್ರವಾರುಣಿಕಾಮೂಲಂ ಸಪ್ತಶೋ ಮನುಮಂತ್ರಿತಂ |

ಕ್ಷುಸ್ತಂ ಜಲೇ ದಿವ್ಯಕೃತಂ ಜಲಸ್ತಂಭನಕಾರಕಂ || ೧೧೪ ||

೧೧೧-೧೧೨. ಆ ಯಂತ್ರವನ್ನು ಅಭಿಮಂತ್ರಿಸಿ ಭೂಮಿಯಲ್ಲಿ ಸ್ಥಾಪಿಸಿ ದರೆ ಶತ್ರುಗಳ ಸಂಚಾರವನ್ನು ತಡೆಯುವುದು. ಹೆಣದಮೇಲಿನ ಬಟ್ಟೆಯಲ್ಲಿ ಅದೇ ಇದ್ದಲಿನಿಂದ ಯಂತ್ರವನ್ನು ಬರೆದು ಕಪ್ಪೆಯ ಬಾಯಿಯಲ್ಲಿಟ್ಟು, ಹಳದಿ ಬಟ್ಟೆಯಿಂದ ಸುತ್ತಿ ಅದನ್ನು ಹಳದಿಯ ಪುಷ್ಪಗಳಿಂದ ಪೂಜಿಸಿದರೆ ಶತ್ರುಗಳ ವಾಕ್ಸ್ತಂಭನವಾಗುವುದು.

೧೧೩. ಸಿಡಿಲುಮಿಂಚು ಬಿದ್ದ ಭೂಮಿಯಲ್ಲಿ ಯಂತ್ರವನ್ನು ಬರೆದು ಅದು ಮುಟ್ಟಿದ ಸೊಪ್ಪಿನಿಂದ ಮಾರ್ಜನಮಾಡಿದರೆ ದಿವ್ಯಸ್ತಂಭನವಾಗುವುದು.

೧೧೪. ಹಾವುಮೆಕ್ಕೇಗಿಡದ ಮೂಲಿಕೆಯನ್ನು ಏಳಾವರ್ತಿ ಈ ಮಂತ್ರ ದಿಂದಭಿಮಂತ್ರಿಸಿ ಜಲದಲ್ಲಿ ಹಾಕಿ ಆ ಜಲವನ್ನು ಮೇಲಕ್ಕೆಸೆದರೆ ಅದು ಅಲ್ಲಿಯೇ ನಿಲ್ಲುತ್ತದೆ.

ಕಿಂ ಬಹುಕ್ತ್ಯಾ ಸಾಧಕೇನ ಮಂತ್ರಃ ಸಮ್ಯಗುಪಾಸಿತಃ |

ಶತ್ಪೂಣಾಂ ಗತಿಬುದ್ಧ್ಯಾದೇಃ ಸ್ತಂಭನೋ ನಾತ್ರ ಸಂಶಯಃ || ೧೧೫ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ

ತೃತೀಯಪಾದೇ ಯಕ್ಷಿಣೇಮಂತ್ರಸಾಧನನಿರೂಪಣಂ ನಾಮ

ಷಡಶೀತಿತನೋಽಧ್ಯಾಯಃ

೧೧೫. ಹೆಚ್ಚು ಸಾಧಕಗಳನ್ನು ಹೇಳಿದ್ದರಿಂದೇನು? ಸಾಂಗವಾಗಿ ಆರಾಧಿಸಲ್ಪಟ್ಟ ಈ ಮಂತ್ರವು ಶತ್ರುಗಳ ಸಂಚಾರ, ಬುದ್ಧಿ ಮುಂತಾದುವುಗಳಿಗೆ ಸ್ತಂಭನವುಂಟುಮಾಡುವುದು. ಸಂದೇಹವಿಲ್ಲ.

ಇಂತು ಶ್ರೀನಾರದೀಯಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನ

ವೆಂಬ ತೃತೀಯ ಪಾದದಲ್ಲಿ ಯಕ್ಷಿಣೇ ಮಂತ್ರಸಾಧನ ನಿರೂಪಣೆ

ಯೆಂಬ ಎಂಬತ್ತಾರನೆಯ ಅಧ್ಯಾಯವು ಮುಗಿದುದು.

### ವಿಷಯ ಸಂಗ್ರಹ

ಲಕ್ಷ್ಮ್ಯವತಾರಗಳನ್ನು ನಿರೂಪಿಸಲಾರಂಭಿಸಿ ಆದಿಯಲ್ಲಿ ತ್ರಿಪುರಬಾಲಾ ಮಂತ್ರ, ಜಪ, ಹೋಮ, ಯಂತ್ರ ನಾನಾವಿಧವಾದ ಕಾವ್ಯಪ್ರಯೋಗ ಮುಂತಾದ ಪರಿಕರವನ್ನು ಹೇಳಿ ಬಳಿಕ ಬಗಲಾಮುಖಿಮಂತ್ರ, ಅನ್ನ ಪೂರ್ಣೇಶ್ವರೀಮಂತ್ರ ಮುಂತಾದುವನ್ನು ಸಪರಿಕರವಾಗಿ ಹೇಳಿದೆ.



## ಸಪ್ತಾಶ್ರೀತಿತಮೋಽಧ್ಯಾಯಃ

ಸನತ್ಕುಮಾರ ಉವಾಚ

ಅವತಾರತ್ರಯಂ ಲಕ್ಷ್ಮಾಃ ಕಥಿತಂ ತೇ ದ್ವಿಜೋತ್ತಮ |  
ದುರ್ಗಾಯಾಶ್ಚಾಭಿಧಾಸ್ಯಾಮಿ ಸರ್ವಲೋಕೋಪಕಾರಕಾನ್ || ೧ ||

ಪ್ರಣವಃ ಶ್ರೀಃ ಶಿವಾಯುಗ್ಮಂ ವಾಣೀ ವೈರೋಚಿನೀಪದಂ |  
ವಜ್ರಾದ್ಯಂ ಕ್ಷುದ್ಯುತಾ ಸೂಕ್ಷ್ಮಾದ್ಯುತಾ ಖಾಗ್ನೀಂದುಸಂಯುತಾ || ೨ ||

ಪ್ರತಿಷ್ಠಾಪ್ಯ ಶಿವಾ ಫಟ್ ಚ ಸ್ನಾಹಾಂತೋತ್ಕೃಷ್ಟಿವರ್ಣವಾನ್ |  
ಭೈರವೋಸ್ಯ ಮುನಿಃ ಸಮ್ರಾಟ್ ಛಂದೋ ಮಂತ್ರಸ್ಯ ದೇವತಾ || ೩ ||

ಎಂಬತ್ತೇಳನೆಯ ಅಧ್ಯಾಯವು.

೧. ಸನತ್ಕುಮಾರನು ಹೇಳಿದನು :— ದ್ವಿಜೋತ್ತಮಾ! ಲಕ್ಷ್ಮೀ ದೇವಿಯ ಮೂರು ಅವತಾರ ಮಂತ್ರಗಳನ್ನು ನಿನಗೋಸ್ಕರ ಹೇಳಿದೆನು. ಈಗ ಸರ್ವಲೋಕಕ್ಕೂ ಪ್ರಯೋಜನಕಾರಿಯಾದ ದುರ್ಗಾದೇವಿಯ ಅವತಾರಗಳ ಮಂತ್ರವನ್ನು ಹೇಳುವೆನು.

ಛಿನ್ನಮಸ್ತಾದೇವಿಯ ಮಂತ್ರ

೨-೬. (ಪ್ರಣವ= ಓಂ, ಶ್ರೀ= ಶ್ರೀಂ, ಶಿವಾಯುಗ್ಮಂ= ಹ್ರೀಂ ಹ್ರೀಂ, ವಾಣೀ= ಐಂ, ವಜ್ರಾದ್ಯಂ ವೈರೋಚಿನೀಪದಂ= ವಜ್ರ ವೈರೋಚಿನೀ, ಕ್ಷುತ್= ಯ, ಅಮೃತಾ= ಏ, ಸೂಕ್ಷ್ಮಾ= ಈ, ಖ= ಹ, ಅಗ್ನಿ= ರ, ಇಂದು= ಂ. ಉಳಿದ ಪದಗಳು ಮಂತ್ರದಲ್ಲಿ ಹಾಗೆಯೇ ಸೇರತಕ್ಕವು.

ಛಿನ್ನಮಸ್ತಾ ರಮಾ ಬೀಜಂ ಸ್ವಾಹಾ ಶಕ್ತಿರುದೀರಿತಾ |  
 ಆಂ ಖಡ್ಗಾಯ ಹೃದಾಖ್ಯಾತಮೀಂ ಖಡ್ಗಾಯ ಶಿರಃ ಸ್ಕೃತಂ || ೪ ||  
 ಊಂ ವಜ್ರಾಯ ಶಿಖಾ ಪ್ರೋಕ್ತಾ ಐಂ ಸಾಶಾಯ ತನುಚ್ಛದಂ |  
 ಔಮಂಕುಶಾಯ ನೇತ್ರಂ ಸ್ಯಾದ್ವಿಸರ್ಗೋ ವಸು ರಕ್ಷಯುಕ್ || ೫ ||  
 ಮಾಯಾಯುಗ್ಮಂ ಚಾಸ್ತ್ರಮಂಗಂ ಮನವಃ ಪ್ರಣವಾದಿಕಾಃ |  
 ಸ್ವಾಹಾಂತಾಶ್ಚೈವಮಂಗಾನಿ ಕೃತ್ವಾ ಧ್ಯಾಯೇದಥಾಂಬಿಕಾಂ || ೬ ||  
 ಭಾನುಮಂಡಲಸಂಸ್ಥಾನಾಂ ಪ್ರವಿಕೀರ್ಣಾಲಕಂ ಶಿರಃ |  
 ಛಿನ್ನಂ ಸ್ವಕಂ ಸ್ವಾರಮುಖಂ ಸ್ವರಕ್ತಂ ಪ್ರಪಿಬದ್ಗಲತ್ || ೭ ||

“ಓಂ ಶ್ರೀಂ ಹ್ರೀಂ ಹ್ರೀಂ ಐಂ ವಜ್ರವೈರೋಚಿನೀಯೇ ಹ್ರೀಂ ಹ್ರೀಂ ಫಟ್ ಸ್ವಾಹಾ” ಎಂಬುದು ಹದಿನೇಳು ವರ್ಣಗಳ ಛಿನ್ನಮಸ್ತಾದೇವೀಮಂತ್ರವು.

ಈ ಮಂತ್ರಕ್ಕೆ ಭೈರವನು ಋಷಿ, ಸಮ್ರಾಟ್ ಭಂದಸ್ಸು, ಛಿನ್ನಮಸ್ತಾದೇವಿಯು ದೇವತೆ, “ಶ್ರೀಂ” ಎಂಬುದೇ ಬೀಜ, “ಸ್ವಾಹಾ” ಎಂಬುದೇ ಶಕ್ತಿಯು ಎಂದು ಹೇಳಿದೆ.

ಆಂಗಮಂತ್ರ :— “ಓಂ ಆಂ ಖಡ್ಗಾಯ ಸ್ವಾಹಾ” ಎಂದು ಹೃದಯ, ‘ಓಂ ಈಂ ಖಡ್ಗಾಯ ಸ್ವಾಹಾ’ ಎಂದು ಶಿರಸ್ಸು, ‘ಓಂ ಊಂ ವಜ್ರಾಯ ಸ್ವಾಹಾ’ ಎಂದು ಶಿಖೆ, “ಓಂ ಐಂ ಪಾಶಾಯ ಸ್ವಾಹಾ” ಎಂದು ಕನಚ್ಛ, “ಓಂ ಓಂ ಆಂಕುಶಾಯ ಸ್ವಾಹಾ” ಎಂದು ನೇತ್ರ, “ಓಂ ಅಃ ವಸು ರಕ್ಷ ಹ್ರೀಂ ಹ್ರೀಂ ಫಟ್ ಸ್ವಾಹಾ” ಎಂದು ಅಸ್ತ್ರ ಈ ರೀತಿ ಪ್ರಣವಾದಿ ಸ್ವಾಹಾಂತವಾದ ಮಂತ್ರಗಳಿಂದ ಪಡಂಗಳನ್ನು ನ್ಯಾಸಮಾಡಿ ಅನಂತರ ಅಂಬಿಕಾದೇವಿಯನ್ನು ಧ್ಯಾನಿಸಬೇಕು.

೭-೯. ಧ್ಯಾನ.— ಸೂರ್ಯಮಂಡಲ ಮಧ್ಯದಲ್ಲಿರುವ, ಕೆದರಿವ ಕೂದಲುಳ್ಳ, ಕುತ್ತಿಗೆಯಿಂದ ಸುರಿಯುತ್ತಿರುವ ತನ್ನ ರಕ್ತವನ್ನು ಕುಡಿಯುತ್ತಿರುವ,

ಉಪರಿಸ್ಥಾಂ ರತಾಸಕ್ತರತಿಮನ್ಮಥಯೋರ್ನಿಜೇ |  
ಡಾಕಿನೀ ವರ್ಣಿನೀ ಸಖ್ಯಾ ದೃಷ್ಟ್ವಾ ನೋದಭರಾಕುಲಾಂ || ೮ ||

ಧ್ಯಾತ್ವೈವಂ ಪ್ರಜಸೇಲ್ಲಕ್ಷಚತುಷ್ಕಂ ತದ್ವಶಾಂಶತಃ |  
ಪಾಲಾಶೈರ್ಬಿಲ್ವಜೈರ್ವಾಪಿ ಜುಹುಯಾತ್ಕುಸುಮೈಃ ಫಲೈಃ || ೯ ||

ಆಧಾರಶಕ್ತಿಮಾರಭ್ಯ ಪರತತ್ವಾಂತಪೂಜಿತೇ |  
ಪೀಠೇ ಜಯಾಖ್ಯಾ ವಿಜಯಾ ಜಿತಾ ಚಾಪಿ ಪರಾಜಿತಾ || ೧೦ ||

ನಿತ್ಯಾ ವಿಲಾಸಿನೀ ಪಷ್ಪೀ ದೋಗ್ಧ್ರೈಃಘೋರಾ ಚ ಮಂಗಲಾ |  
ದಿಕ್ಷು ಮಧ್ಯೇ ಚ ಸಂಪೂಜ್ಯಾ ನವ ಪಿಠಸ್ಯ ಶಕ್ತಯಃ || ೧೧ ||

ಸರ್ವಬುದ್ಧಿಪ್ರದೇ ವರ್ಣಿನೀಯೇ ಸರ್ವಭೃಗುಃ ಸದ್ಯಕ್ |  
ಸಿದ್ಧಿಪ್ರದೇ ಡಾಕಿನೀ ಯೇ ಚ ತಾರೋ ವಜ್ರ ಸ ಭೌತಿಕಃ || ೧೨ ||

ವಿಶಾಲವಾದ ಬಾಯಿಯುಳ್ಳ, ಕತ್ತರಿಸಿದ ತನ್ನ ಶಿರಸ್ಸನ್ನು ಎಡಗೈಯಲ್ಲಿ ಹಿಡಿದು ಕೊಂಡಿರುವ, ಸುರತಾಸಕ್ತರಾದ ರತಿ ಮನ್ಮಥರ ಮೇಲೆ ನಿಂತಿರುವ, ಡಾಕಿನೀ, ವರ್ಣಿನೀ ಎಂಬ ತನ್ನ ಸಖಿಯರನ್ನು ನೋಡಿ ಅತ್ಯಾನಂದಭರಿತಳಾದ ದೇವಿಯನ್ನು ಧ್ಯಾನಿಸಬೇಕು.

ಈ ಮಂತ್ರವನ್ನು ನಾಲ್ಕುಲಕ್ಷ ಜಪಿಸಬೇಕು ಬಳಿಕ ಮುತ್ತುಗ ಅಥವಾ ಬಿಲ್ವಪತ್ರಫಲಗಳಿಂದ ನಲವತ್ತುಸಾವಿರ ಹೋಮಮಾಡಬೇಕು.

೧೦-೧೧. ಆಧಾರಶಕ್ತಿಯಿಂದ ಪರತತ್ವಾಂತನಾಗಿ ಪೂಜಿಸಲ್ಪಟ್ಟ ಪೀಠದಲ್ಲಿ ದಿಕ್ಪುಗಳಲ್ಲಿಯೂ, ಮಧ್ಯದಲ್ಲಿಯೂ ಸಹ ಜಯಾ, ವಿಜಯಾ, ಜಿತಾ, ಪರಾಜಿತಾ, ನಿತ್ಯಾ, ವಿಲಾಸಿನೀ, ದೋಗ್ಧ್ರೀ, ಅಘೋರಾ ಮತ್ತು ಮಂಗಲಾ ಎಂಬ ಒಂಬತ್ತು ಪೀಠಶಕ್ತಿಗಳನ್ನು ಪೂಜಿಸಬೇಕು.

### ಛಿನ್ನಮಸ್ತಾಪೀಠ ಮಂತ್ರ

೧೨-೧೩. (ಭೃಗುಃ ಸದ್ಯಕ್ = ಸಿ, ತಾರ = ಓಂ, ಭಗ = ಏ,

ಖಡ್ಗೀಶೋ ರೋಚನೀಯೇಂತೇ ಭಗಂ ಹ್ಯೇಹಿ ನನೋಂತಿಕಃ |  
 ಕಾರಾದಿಪೀಠಮಂತ್ರೋಯಂ ವೇದರಾಮಾಕ್ಷರೋ ಮತಃ || ೧೩ ||

ಸಮಸ್ತ್ಯಾಸನನೇತೇನ ತತ್ರ ಸಂಪೂಜಯೇಚ್ಛಿವಾಂ |  
 ತ್ರಿಕೋಣಮಧ್ಯಪಟ್ಟೋಣಪದ್ಮಭೂಪುರಮಧ್ಯತಃ || ೧೪ ||

ಬಾಹ್ಯಾವರಣಮಾರಭ್ಯ ಪೂಜಯೇತ್ಪ್ರತಿಲೋಮತಃ |  
 ಭೂಪುರಾದ್ವಾಹ್ಯಭಾಗೇಷು ವಜ್ರದೀನಿ ಪ್ರಪೂ ಜಯೇತ್ || ೧೫ ||

ಸಭೌತಿಕಖಡ್ಗೀಶಃ= ವೈ, ಉಳಿದ ಶಬ್ದಗಳು ಹಾಗೆಯೇ ಮಂತ್ರದಲ್ಲಿ ಸೇರ  
 ತಕ್ಕುವು.)

“ಓಂ ಸರ್ವಬುದ್ಧಿಪ್ರದೇ ವರ್ಣನೀಯೇ ಸರ್ವಸಿದ್ಧಿಪ್ರದೇ ಡಾಕಿನೀಯೇ  
 ಓಂ ವಜ್ರವೈರೋಚನೀಯೇ ಏಹ್ಯೇಹಿ ನಮಃ” ಓಂ ಕಾರಾದಿಯಾದ ಮೂವತ್ತು  
 ನಾಲ್ಕು ಅಕ್ಷರಗಳ ಈ ಮಂತ್ರವು ಪೀಠಮಂತ್ರ ಎಂದು ವಿಹಿತವಾಗಿದೆ.

೧೪-೧೫. ಈ ಮಂತ್ರದಿಂದ ಆಸನವನ್ನು ಸಮರ್ಪಿಸಿ, ಅದರಲ್ಲಿ ದೇವಿ  
 ಯನ್ನು ಪೂಜಿಸಬೇಕು.

### ಭಿನ್ನಮಸ್ತಾದೇವಿಯ ಪೂಜಾಯಂತ್ರ

ಮಧ್ಯದಲ್ಲಿ ತ್ರಿಕೋಣವನ್ನೊಳಗೊಂಡ ಪಟ್ಟೋಣ, ಅದರ ಸುತ್ತಲೂ  
 ಅಷ್ಟದಳ ಪದ್ಮ, ಅದನ್ನೊಳಗೊಂಡಿರುವ ಚತುರಸ್ರಮಂಡಲವೇ ಪೂಜಾ  
 ಯಂತ್ರವು.

ಚತುರಸ್ರಮಂಡಲದ ಮಧ್ಯಭಾಗದಿಂದ ಬಾಹ್ಯಾವರಣದ ವರೆಗೆ ಪ್ರತಿ  
 ಲೋಮರೀತಿಯಿಂದ ಪೂಜಿಸಬೇಕು. ಚತುಷ್ಕೋಣಮಂಡಲದ ಹೊರಭಾಗದಲ್ಲಿ  
 ವಜ್ರ ಮುಂತಾದ ದಿಕ್ಪಾಲಕರ ಆಯುಧಗಳನ್ನು ಪೂಜಿಸಬೇಕು.

ತದಂತಃ ಸುರರಾಜಾದೀನ್ ಪೂಜಯೇದ್ಧರಿತಾಂ ಪತೀನ್ |

ಭೂಪುರಸ್ಯ ಚತುರ್ಧ್ವಾರೈಃ ದ್ವಾರಪಾಲಾನ್ಯಜೇದಥ || ೧೬ ||

ಕರಾಲವಿಕರಾಲಾಖ್ಯಾವತಿಕಾಲಸ್ತೃತೀಯಕಃ |

ಮಹಾಕಾಲಶ್ಚತುರ್ಥಃ ಸ್ಯಾದಥ ಸದ್ವೈಷ್ಣವಶಕ್ತಯಃ || ೧೭ ||

ಏಕಲಿಂಗಾ ಯೋಗಿನೀ ಚ ಡಾಕಿನೀ ಭೈರವೀ ತಥಾ |

ಮಹಾಭೈರವಕೇಂದ್ರಾಕ್ಷೀ ತ್ವಸಿತಾಂಗೀ ತು ಸಪ್ತಮೀ || ೧೮ ||

ಸಂಹಾರಿಣ್ಯಷ್ಟಮೀ ಚೇತಿ ಷಟ್ಕೋಣೇಷ್ವಂಗಮೂರ್ತಯಃ |

ತ್ರಿಕೋಣಗಾ ಛಿನ್ನಮಸ್ತಾ ಪಾರ್ಶ್ವಯೋಸ್ತು ಸಖೀದ್ವಯಂ || ೧೯ ||

೧೬-೨೪. ಅದರ ಒಳಭಾಗದಲ್ಲಿ ದೇವೇಂದ್ರನೇ ಮುಂತಾದ ದಿಕ್ಪಾಲಕರನ್ನು ಪೂಜಿಸಬೇಕು.

ಅನಂತರ ಚತುರಸ್ರಮಂಡಲದ ನಾಲ್ಕು ದ್ವಾರಗಳಲ್ಲಿ ಕರಾಳ, ವಿಕರಾಳ, ಅತಿಕಾಲ, ಮಹಾಕಾಲ ಎಂಬ ನಾಲ್ಕು ದ್ವಾರಪಾಲಕರನ್ನು ಪೂಜಿಸಬೇಕು.

ತರುವಾಯ ಅಷ್ಟದಳಪದ್ಮದಲ್ಲಿ ಏಕಲಿಂಗಾ, ಯೋಗಿನೀ, ಡಾಕಿನೀ, ಭೈರವೀ, ಮಹಾಭೈರವಕಾ, ಇಂದ್ರಾಕ್ಷೀ, ಅಸಿತಾಂಗೀ, ಎಂಟನೆಯವಳಾದ ಸಂಹಾರಿಣೀ ಎಂಬ ಎಂಟು ಶಕ್ತಿಗಳನ್ನು ಪೂಜಿಸಬೇಕು.

ಅಂಗಮೂರ್ತಿಗಳನ್ನು ಷಟ್ಕೋಣಗಳಲ್ಲಿಯೂ, ತ್ರಿಕೋಣದಲ್ಲಿ ಛಿನ್ನಮಸ್ತಾದೇವಿಯನ್ನೂ, ಪಾರ್ಶ್ವಗಳಲ್ಲಿ ಡಾಕಿನೀ, ವರ್ಣಿನೀನಾಮಕ ಸಖೀದ್ವಯರನ್ನೂ 'ಓಂ. ಐಂ' ಎಂಬ ಓಂಕಾರಾದಿಗಳಿಂದ 'ಓಂ ಐಂ ಡಾಕಿಸ್ಥೈ ನಮಃ' ಇತ್ಯಾದಿ ರೀತಿಯಾಗಿ ಪೂಜಿಸಬೇಕು.

ಈ ರೀತಿಯಾದ ಪೂಜಾದಿಗಳಿಂದ ಮಂತ್ರಸಿದ್ಧಿಯನ್ನು ಹೊಂದಿದ ಮಂತ್ರಿಯು ಆ ದೇವಿಯ ಅನುಗ್ರಹದಿಂದ ಕೂಡಲೇ ದುರ್ಲಭವಾದ ಸಕಲೇಷ್ವಾರ್ಥಗಳನ್ನೂ ಪಡೆಯುವನು.

ದಾಕಿನೀ ವರ್ಣನೀಸಂಜ್ಞಂ ತಾರಾವಾಗ್ಭ್ಯಾಂ ಪ್ರಪೂಜಯೇತ್ |  
 ಏವಂ ಪೂಜಾದಿಭಿಃ ಸಿದ್ಧೇ ಮಂತ್ರೇ ಮಂತ್ರೀ ಮನೋರಥಾನ್ || ೨೦ ||

ಪ್ರಾಪ್ನುಯಾನ್ನಿಖಿಲಾನ್ನದ್ಯೋ ದುರ್ಲಭಾಂಸ್ತತ್ಪ್ರಸಾದತಃ |  
 ಶ್ರೀಪುಸ್ಪೈರ್ಲಭತೇ ಲಕ್ಷ್ಮೀಂ ತತ್ಪಲೈಶ್ಚ ಸಮೀಹಿತಂ || ೨೧ ||

ವಾಕ್ ಸಿದ್ಧಿಂ ಮಾಲತೀಪುಷ್ಪೈಶ್ಚಂಪಕೈರ್ಹವನಾತ್ಸುಖಂ |  
 ಘೃತಾಕ್ತಂ ಛಾಗಮಾಂಸಂ ಯೋ ಜುಹುಯಾತ್ಪ್ರತ್ಯಹಂ ಶತಂ || ೨೨ ||

ಮಾಸನೇಕಂ ತು ವಶಗಾಸ್ತಸ್ಯ ಸ್ಯುಃ ಸರ್ವಪಾರ್ಥಿವಾಃ |  
 ಕರವೀರಸುಮ್ಯುಃ ಶ್ವೇತೈರ್ಲಕ್ಷಸಂಖ್ಯಂ ಜುಹೋತಿ ಯಃ || ೨೩ ||

ರೋಗಜಾಲಂ ಪರಾಭೂಯ ಸುಖೀ ಜೀನೇಚ್ಚಿತಂ ಸಮಾಃ |  
 ರಕ್ತೈಸ್ತತ್ಸಂಖ್ಯಯಾ ಹುತ್ವಾ ವಶಯೇನ್ಮಂತ್ರೀಣೋ ನೃಪಾನ್ || ೨೪ ||

ಶ್ರೀಪುಷ್ಪಗಳಿಂದ ಹೋಮಮಾಡಿದರೆ ಸಂಸತ್ತೂ, ಆದರ ಫಲಗಳಿಂದ ಹೋಮಮಾಡಿದರೆ ಇಷ್ಟಾರ್ಥವೂ, ಮಾಲತೀಪುಷ್ಪಗಳಿಂದ ಹೋಮಮಾಡಿದರೆ ವಾಕ್ಸಿದ್ಧಿಯೂ, ಸಂಪಿಗೆ ಹೂವಿನಿಂದ ಹೋಮಮಾಡಿದರೆ ಸುಖವೂ ಲಭಿಸುವುದು.

ಆಡಿನ ಮಾಂಸವನ್ನು ತುಪ್ಪದಲ್ಲಿ ನೆನೆಸಿ ಪ್ರತಿದಿನವೂ ಒಂದು ನೂರರಂತೆ ಒಂದು ತಿಂಗಳು ಹೋಮಮಾಡಿದವನಿಗೆ ಸಮಸ್ತ ರಾಜರೂ ವಶರಾಗುವರು.

ಬಿಳಿಯ ಕರವೀರಪುಷ್ಪಗಳಿಂದ ಒಂದು ಲಕ್ಷ ಹೋಮಮಾಡುವವನು ರೋಗರಾಶಿಯನ್ನು ವಾಸಿನಾಡಿಕೊಂಡು ಸುಖವಾಗಿ ನೂರು ವರ್ಷಗಳ ಕಾಲ ಬದುಕುವನು.

ಕೆಂಪು ಕರವೀರಪುಷ್ಪಗಳಿಂದ ಒಂದು ಲಕ್ಷ ಹೋಮಮಾಡಿದರೆ ದೊರೆ ಮಂತ್ರಿ ಇವರನ್ನು ವಶಪಡಿಸಿಕೊಳ್ಳಬಹುದು.

ಫಲೈರ್ಹುತ್ವಾಪ್ನುಯಾಲ್ಲಕ್ಷ್ಮೀಮುದುಂಬರಪಲಾಶಜೈಃ |  
ಗೋಮಾಯುಮಾಂಸೈಸ್ತಾನೋನ ಕವಿತಾಂ ಪಾಯಸಾಂಧಸಾ || ೨೫ ||

ಬಂಧೂಕಕುಸುಮೈರ್ಭಾಗ್ಯಂ ಕರ್ಣಕಾರೈಸ್ಸನಿಾಹಿತಂ |  
ತಿಲತಂಡುಲಹೋನೋನ ವತಯೇನ್ನಿಖಿಲಾನ್ ಜನಾನ್ || ೨೬ ||

ನಾರೀರಜೋಭಿರಾಕೃಷ್ಟಿವ್ಯುಗಮಾಂಸೈಃ ಸನಿಾಹಿತಂ |  
ಸ್ತಂಭನಂ ಮಹಿಷೈರ್ನಾಂಸೈಃ ಪಂಕಜೈಃ ಸಘೃತ್ವೈರಪಿ || ೨೭ ||

ಚಿತಾಗ್ನೌ ಪರಭೃತ್ಪಕ್ಷೈರ್ಜುಹುಯಾದರಿಮೃತ್ಯವೇ |  
ಉನ್ಮತ್ತಕಾಷ್ಠದೀಪ್ತಾಗ್ನೌ ತತ್ಪಲಂ ವಾಯುಸಚ್ಚಿದೈಃ || ೨೮ ||

೨೫. ಅತ್ತಿ ಅಧವಾ ಮುತ್ತುಗದ ಹಣ್ಣುಗಳಿಂದ ಹೋಮಮಾಡಿದರೆ ಸಂಪತ್ತು ಲಭಿಸುವುದು. ನರಿಯ ಮಾಂಸಗಳಿಂದ ಹೋಮಮಾಡುವವನೂ ಸಹ ಸಂಪತ್ತನ್ನು ಪಡೆಯುವನು. ಪರಮಾನ್ನದಿಂದ ಹೋಮಮಾಡಿದರೆ ಕವಿತೆಯ ಸಾಮರ್ಥ್ಯವುಂಟಾಗುವುದು.

೨೬. ಬಂಧೂಕಪುಷ್ಪದಿಂದ ಹೋಮಮಾಡಿದರೆ ಐಶ್ವರ್ಯವೂ, ಕರ್ಣಕಾರಪುಷ್ಪದಿಂದ ಇಷ್ಟವೂ, ಎಳ್ಳು ಅಕ್ಕಿಗಳ ಹೋಮದಿಂದ ಸಕಲಜನವಶ್ಯತೆಯೂ ಉಂಟಾಗುತ್ತದೆ.

೨೭. ಋತುಕಾಲದಲ್ಲಿ ಸ್ರವಿಸಿದ ಸ್ತ್ರೀರಜಸ್ಸಿನ ಹೋಮದಿಂದ ಆಕರ್ಷಣವೂ, ಜಿಂಕೆಯ ಮಾಂಸದ ಹೋಮದಿಂದ ಇಷ್ಟವ್ರಾಪ್ತಿಯೂ ಕೋಣಮಾಂಸದ ಹೋಮ ಅಥವಾ ಘೃತಮಿಶ್ರಪದ್ಧಗಳಿಂದ ಹೋಮಮಾಡಿದರೆ ಸ್ತಂಭನಶಕ್ತಿಯೂ ಲಭಿಸುವುದು.

೨೮. ಚಿತಾಗ್ನಿಯಲ್ಲಿ ಕೋಗಿಲೆಯ ರೆಕ್ಕೆಗಳಿಂದ ಶತ್ರುಮರಣಸಿದ್ಧಿಗಾಗಿ ಹೋಮಮಾಡಬೇಕು ದತ್ತಾರಿಯ ಕಟ್ಟಿಗೆಯಿಂದ ಪ್ರಜ್ಜಲಿತವಾದ ಅಗ್ನಿಯಲ್ಲಿ ಕಾಗೆಯ ರೆಕ್ಕೆಯನ್ನು ಹೋಮಮಾಡಿದರೂ ಶತ್ರುಮರಣಸಿದ್ಧಿಯಾಗುವುದು.

ದ್ಯೂತೇ ವನೇ ನೃಪದ್ವಾರೇ ಸಮರೇ ವೈರಿಸಂಕಟೇ |  
ವಿಜಯಂ ಲಭತೇ ಮಂತ್ರೀ ಧ್ಯಾಯನ್ದೇವೀಂ ಜಪನ್ಮನುಂ || ೨೯ ||

ಭುಕ್ತೈ ಮುಕ್ತೈ ಸಿತಾಂ ಧ್ಯಾಯೇದುಚ್ಚಾಟೇ ನೀಲರೋಚಿಷಂ |  
ರಕ್ತಾಂ ವಶ್ಯೇ ಮೃತೌ ಧೂಮ್ರಾಂ ಸ್ತಂಭನೇ ಕನಕಪ್ರಭಾಂ || ೩೦ ||

ನಿಶಿ ದದ್ಯಾದ್ಬಲಿಂ ತಸ್ಯೈ ಸಿದ್ಧಯೇ ಮದಿರಾದಿನಾ |  
ಗೋಪನೀಯಃ ಪ್ರಯೋಗೋಯಂ ಪ್ರೋಚ್ಯತೇ ಸರ್ವಸಿದ್ಧಿಃ || ೩೧ ||

ಭೂತಾಹೇ ಕೃಷ್ಣಪಕ್ಷಸ್ಯ ಮಧ್ಯರಾತ್ರೇ ತನೋಘನೇ |  
ಸ್ನಾತ್ವಾ ರಕ್ತಾಂಬರಧರೋ ರಕ್ತಮಾಲ್ಯಾನುಲೇಪನಃ || ೩೨ ||

೨೯. ಜೂಜು, ಅರಣ್ಯ, ನೃಪದ್ವಾರ, ಯುದ್ಧ, ಶತ್ರುವಿನಿಂದ ಸಂಕಟ, ಇವುಗಳಲ್ಲಿ ಸಿಲುಕಿದಾಗ ಈ ಮಂತ್ರವನ್ನು ಜಪಿಸುತ್ತಾ ದೇವಿಯನ್ನು ಧ್ಯಾನಿಸಿದರೆ ವಿಜಯವು ಲಭಿಸುವುದು.

೩೦. ಭೋಗ ಮೋಕ್ಷಗಳಿಗಾಗಿ ಶುಕ್ಲವರ್ಣೋಪೇತಳಾದ ದೇವಿಯನ್ನೂ, ಶತ್ರುಗಳ ಉಚ್ಚಾಟನೆಗಾಗಿ ನೀಲಕಾಂತಿಯುಕ್ತಳಾದ ದೇವಿಯನ್ನೂ, ವಶೀಕರಣಕ್ಕಾಗಿ ರಕ್ತದೇವಿಯನ್ನೂ, ವೈರಿಯ ಮರಣಕ್ಕಾಗಿ ಧೂಮ್ರವರ್ಣ ದೇವಿಯನ್ನೂ, ಸ್ತಂಭನಕ್ಕಾಗಿ ಸುವರ್ಣದಂತೆ ಕಾಂತಿಯುಳ್ಳ ದೇವಿಯನ್ನೂ ಧ್ಯಾನಿಸಬೇಕು.

೩೧. ಸರಿಸಿದ್ಧಿಗಾಗಿ ಮಧ್ಯ ಮುಂತಾದುವುಗಳಿಂದ ರಾತ್ರಿಕಾಲದಲ್ಲಿ ದೇವಿಗೆ ಬಲಿಯನ್ನು ಅರ್ಪಿಸಬೇಕು. ಸಕಲಸಿದ್ಧಿಪ್ರದವಾದ ಈ ಪ್ರಯೋಗವನ್ನು ಹೇಳುವೆನು. ಇದನ್ನು ರಹಸ್ಯವಾಗಿ ಇಟ್ಟಿರಬೇಕು.

೩೨-೩೪. ಕೃಷ್ಣಪಕ್ಷದ ಚತುರ್ದಶಿಯ ದಿನ ಗಾಢಾಂಧಕಾರ (ಕಗ್ಗುತ್ತಲೆ) ವುಳ್ಳ ಮಧ್ಯರಾತ್ರಿಯಲ್ಲಿ ಸ್ನಾನಮಾಡಿ ಕೆಂಪುಬಟ್ಟಿಯನ್ನು ಉಟ್ಟು ರಕ್ತ



ಅನೀಯ ಪೂಜಯೇನ್ನಾರೀಂ ಛಿನ್ನಮಸ್ತಾಸ್ವರೂಪಿಣೀಂ |  
 ಸುಂದರೀಂ ಯಾವನಾಕ್ರಾಂತಾಂ ನರಸಂಚಿಕಗಾಮಿನೀಂ

|| ೩೩ ||

ಸುಸ್ಥಿತಾಂ ಮುಕ್ತಕಬರೀಂ ಭೂಷಾದಾನಪ್ರತೋಷಿತಾಂ |  
 ವಿವಸ್ತ್ರಾಂ ಪೂಜಯಿತ್ಸೈನಾಮಯುತಂ ಪ್ರಜಪೇನ್ಮನುಂ

|| ೩೪ ||

ಬಲಿಂ ದತ್ವಾ ನಿಶಾಂ ನೀತ್ವಾ ಸಂಪ್ರೇಷ್ಯ ಧನತೋಷಿತಾಂ |  
 ಭೋಜಯೇದ್ವಿವಿಧೈರನ್ನೈಬ್ರಾಹ್ಮಣಾನ್ ದೇವತಾ ಧಿಯಾ

|| ೩೫ ||

ಅನೇನ ವಿಧಿನಾ ಲಕ್ಷ್ಮೀಂ ಪುತ್ರಾನ್ ಪೌತ್ರಾನ್ ಧನಂ ಯಶಃ |  
 ನಾರೀಮಾಯುಃ ಸುಖಂ ಧರ್ಮಮಿಪ್ಪಂ ಚ ಸಮವಾಪ್ನುಯಾತ್ || ೩೬ ||

ಪುಷ್ಪಮಾಲಿಕೆ ಮತ್ತು ಅಂತಹ ಗಂಧಗಳನ್ನು ಧರಿಸಿ, ಛಿನ್ನಮಸ್ತಾಸ್ವರೂಪಿಣಿ ಯಾದ, ಸೌಂದರ್ಯ ಯಾವನಗಳುಳ್ಳ, ಐದು ಪುರುಷರ ಸಂಗಮನಮಾಡಿರುವ, ಮಂದಹಾಸಯುಕ್ತಳಾದ, ಕೂದಲನ್ನು ಕೆದರಿಕೊಂಡಿರುವ, ಆಭರಣಗಳನ್ನು ಕೊಟ್ಟು ಸಂತೋಷಪಡಿಸಲ್ಪಟ್ಟ ಸ್ತ್ರೀಯನ್ನು ಕರೆತಂದು ಬಟ್ಟೆಯನ್ನು ಉಡದೆ ಸೆರ್ಪಾಣಿಕಾದ ಆಕೆಯನ್ನು ಪೂಜೆಮಾಡಿ ಈ ಮಂತ್ರವನ್ನು ಹತ್ತುಸಾವಿರ ಜಪಿಸಬೇಕು

೩೩. ಅನಂತರ ಬಲಿಪ್ರದಾನಮಾಡಿ, ರಾತ್ರಿಯನ್ನು ಕಳೆದು, ಯುಧೇಷ್ಟರವ್ಯದಾನದಿಂದ ಸಂತೋಷಿತಳಾದ ಆಕೆಯನ್ನು ಕಳುಹಿಸಿ ನಾನಾ ವಿಧವಾದ ಅನ್ನಾದಿಗಳನ್ನು ಮಾಡಿ, ಬ್ರಾಹ್ಮಣರಿಗೆ ದೇವತಾಭಾವನೆಯಿಂದ ಭೋಜನಮಾಡಿಸಬೇಕು.

೩೬. ಈ ವಿಧಾನವನ್ನು ಆಚರಿಸುವುದರಿಂದ ಸಂಪತ್ತು, ಮಕ್ಕಳು ಮುಮ್ಮಕ್ಕಳು, ಹಣ, ಕೀರ್ತಿ, ನಾರೀ, ಆಯುಸ್ಸು, ಸುಖ, ಧರ್ಮ ಮುಂತಾದ ಸಕಲ ಇಷ್ಟಾರ್ಥಗಳನ್ನೂ ಹೊಂದುವನು.

ತಸ್ಯಾಂ ರಾತ್ರೌ ವ್ರತಂ ಕಾರ್ಯಂ ವಿದ್ಯಾ ಕಾಮೇನ ಮಂತ್ರಿಣಾ |  
ಮನೋರಥೇಷು ಚಾನ್ಯೇಷು ಗಚ್ಛೇತ್ತಾಂ ಪ್ರಜಪನ್ನನುಂ || ೩೭ ||

ಉಷಸ್ಯುತ್ಥಾಯ ಶಯ್ಯಾಯಾಮುಪವಿಷ್ವೋ ಜಪೇಚ್ಛತಂ |  
ಷಣ್ಮಾಸಾಭ್ಯಂತರೇ ಮಂತ್ರೀ ಕವಿತ್ವೇನ ಜಯೇತ್ಕವಿಂ || ೩೮ ||

ಶಿವೇನ ಕೀಲಿತಾ ಚೇಯಂ ತದುತ್ಕೀಲನಮುಚ್ಯತೇ |  
ಮಾಯಾಂ ತಾರಪುಟಾಂ ಮಂತ್ರೀ ಜಪೇದಷ್ಟೋತ್ತರಂ ಶತಂ || ೩೯ ||

ಮಂತ್ರಸ್ಯಾದೌ ತಥೈವಾಂತೇ ಭವೇತ್ಸಿದ್ಧಿಪ್ರದಾ ತು ಸಾ |  
ಉದಿತಾ ಛಿನ್ನಮಸ್ತೇಯಂ ಕಲೌ ಶೀಘ್ರಮಭೀಷ್ಟದಾ || ೪೦ ||

೩೭. ವಿದ್ಯೆಯನ್ನು ಬಯಸುವ ಮಂತ್ರಿಯು ಆ ರಾತ್ರಿಯಲ್ಲಿ ವ್ರತ ವನ್ನು ಮಾಡಬೇಕು. ಇತರ ಇಷ್ಟಾರ್ಥಗಳನ್ನು ಬಯಸುವವನು ಮಂತ್ರಜಪ ಮಾಡುತ್ತಾ ಆ ನಾರಿಯ ಸಂಗ ಮಾಡಬೇಕು.

೩೮. ಉಷಃಕಾಲದಲ್ಲಿ ಎದ್ದು ಹಾಸಿಗೆಯ ಮೇಲೆ ಕುಳಿತು ದಿನವೂ ನೂರಂತೆ ಈ ಮಂತ್ರವನ್ನು ಜಪಿಸುವ ಮಂತ್ರಿಯು ಆರು ತಿಂಗಳೊಳಗೆ ಕವಿಯಾಗಿ ಅದರಿಂದ ಶುಕ್ರಾಚಾರ್ಯರನ್ನು ಜಯಿಸುವನು.

೩೯. ಈ ವಿದ್ಯೆಯು ಶಿವನಿಂದ ಕೀಲಿತವಾಗಿದೆ. ಇದರ ಉತ್ಕೀಲನ ಕ್ರಮವನ್ನು ಹೇಳುವೆನು :—ಮಂತ್ರಿಯು “ ಓಂ ಹ್ರೀಂ ಓಂ ” ಎಂಬುದಾಗಿ ನೂರಂಟಾವರ್ತಿ ಜಪಮಾಡಬೇಕು.

೪೦. ಮಂತ್ರದ ಆದ್ಯಂತಗಳಲ್ಲಿ ಹೀಗೆ ಜಪಿಸಿದರೆ ಆ ದೇವಿಯು ಸಿದ್ಧಿ ದಾಯಕಳಾಗುವಳು. ಈ ರೀತಿ ಉತ್ಕೀಲಿತಳಾದ ಆ ಛಿನ್ನಮಸ್ತಾದೇವಿಯು ಕಲಿಯುಗದಲ್ಲಿ ಬಹುಬೇಗ ಇಷ್ಟಾರ್ಥಗಳನ್ನು ಕೊಡುವಳು.

ಅವತಾರಾಂತರಂ ದೇವ್ಯಾ ವಚ್ಚಿ ತೇ ಮುನಿಸತ್ತಮ |

ಜ್ಞಾನಾಮೃತಾರುಣಾ ಶ್ವೇತಾ ಕ್ರೋಧಿನೀಂದುಸಮನ್ವಿತಾ || ೪೧ ||

ಶಾಂತಿಸ್ತಥಾವಿಧಾ ಚಾಪಿ ನೀಚಸರ್ಗಾನ್ವಿತಾಸ್ತಥಾ |

ನಾಗ್ವನಂ ಕಾಮಬೀಜಾಖ್ಯಂ ಕಾಮರಾಜಾಹ್ವಯಂ ತಥಾ || ೪೨ ||

೪೧-೪೨. ಮುನಿವರೈ! ದೇವಿಯ ಇನ್ನೊಂದು ಅವತಾರ ಮಂತ್ರಾದಿಗಳನ್ನು ನಿನಗೆ ಹೇಳುವೆನು :-

§  
ತ್ರಿಪುರಾಭೈರವೀಮಂತ್ರಃ ;—

§ ಈ ತ್ರಿಪುರಾಭೈರವೀಮಂತ್ರವು ಶಾರದಾತಿಲಕಗ್ರಂಥದ ಹನ್ನೆರಡನೆಯ ಪಟಲದಲ್ಲಿ ಈ ರೀತಿಯಾಗಿ ಉದ್ಧರಿಸಲ್ಪಟ್ಟಿದೆ.

ವಿಯದ್ಭೃಗುಹುತಾಶಸ್ಥೋ ಭೌತಿಕೋ ಬಿಂದುಶೇಖರಃ |

ವಿಯತ್ತದಾದಿಕೇಂದ್ರಾಗ್ನಿಸ್ಥಿತಂ ವಾಮಾಕ್ಷಿಬಿಂದುಮತ್ ||

ಆಕಾಶಭೃಗುವಸ್ಥಸ್ಥೋ ಮನುಃ ಸರ್ಗೇಂದುಖಂಡವಾನ್ || ೩ ||

(ವಿಯತ್ = ಹ, ಭೃಗು = ಸ, ಹುತಾಶ = ರ, ಭೌತಿಕ = ಐ, ಬಿಂದು = ಂ = ಹ್ ಸ್ತ್ರೈಂ ಇದು ಮೊದಲನೆಯ ಬೀಜ, ವಿಯತ್ = ಹ, ತದಾದೀ = ಸಃ, ಕ = ಸ್ವರೂಪ (ಕ) ಇಂದ್ರ = ಲ, ಅಗ್ನಿ = ರ, ವಾಮಾಕ್ಷಿ = ಈ, ಬಿಂದು = ಂ = ಹ್ ಸ್ತ್ರೈಂ ಇದು ಎರಡನೆಯ ಬೀಜ, ಆಕಾಶ = ಹ, ಭೃಗು = ಸು ವಸ್ಥಿ = ರ, ಮನು = ಔ, ಸರ್ಗ = ಃ, ಇಂದುಖಂಡ = ಂ = ಹ್ ಸ್ತ್ರೈಂ ಇದು ಮೂರನೆಯ ಬೀಜ ;

ಎಂಬುದಾಗಿ ಉಕ್ತವಾಗಿದೆ. ಆದರೆ ಈ ಪುರಾಣದಲ್ಲಿ

ಜ್ಞಾನಾಮೃತಾರುಣಾ ಶ್ವೇತಾ ಕ್ರೋಧಿನೀಂದುಸಮನ್ವಿತಾ || ೪೧ ||

ಶಾಂತಿಸ್ತಥಾವಿಧಾ ಚಾಪಿ ನೀಚಸರ್ಗಾನ್ವಿತಾಸ್ತಥಾ |

ಎಂಬುದಾಗಿ ಹೇಳಿದೆ. ಇದರ ಪ್ರಕಾರ ಮೊದಲನೆಯ ಬೀಜವು ಅದರಂತೆಯೇ “ ಹ್ ಸ್ತ್ರೈಂ ” ಎಂಬುದಾಗಿ ಸಿದ್ಧಿಸುತ್ತದೆ, ಎರಡು ಮೂರನೆಯ ಬೀಜಗಳನ್ನು

ತ್ರಿಭಿರ್ಬೀಜೈಃ ಪಂಚಕೂಟಾತ್ಮಿಕಾ ತ್ರಿಪುರಭೈರವೀ |

ಋಷಿಃ ಸ್ಯಾದ್ಧಕ್ಷಿಣಾಮೂರ್ತಿಶ್ಚಂದಃ ಪಂಕ್ತಿರುದಾಹೃತಾ

|| ೪೩ ||

ದೇವತಾ ದೇಶಿಕೈರುಕ್ತಾ ದೇವೀ ತ್ರಿಪುರಭೈರವೀ |

ನಾಭೇರಾಚರಣಂ ನೈಸ್ಯ ವಾಗ್ಭವಂ ಮಂತ್ರವಿತ್ತುನಃ

|| ೪೪ ||

(ಜ್ಞಾನಾಮೃತಾ= ಐ, ಅರುಣ= ಹ, ಶ್ವೇತ= ಸ, ಕ್ರೋಧಿನೀ= ರ, ಇಂದು= ಂ, ಶಾಂತಿ= ಕ, ಸರ್ಗ= ಃ)

“ ಹ್ ಸೈಂ ಹ್ ಸ್ಕಂಂ ಹ್ ಸೌಃ ” ಎಂಬುದು ಮೂರು ಬೀಜಾಕ್ಷರಯುಕ್ತವಾದ ಪಂಚಕೂಟಾತ್ಮಕ ಮಂತ್ರವು. ಇದಕ್ಕೆ ತ್ರಿಪುರಭೈರವೀ ಮಂತ್ರವೆಂದು ಹೆಸರು.

ಇದು “ ಪಸ ಕಲರ ” ಎಂಬ ಐದು ವ್ಯಂಜನಾಕ್ಷರಗಳನ್ನೊಳಗೊಂಡು ಇರುವುದರಿಂದ ಪಂಚಕೂಟಾತ್ಮಕವಿದ್ಯೆಯೆಂದು ಕರೆಯಲ್ಪಟ್ಟಿದೆ.

ಈ ಮಂತ್ರದಲ್ಲಿ ಮೊದಲನೆಯದು ವಾಗ್ಭವ ಬೀಜ, ಎರಡನೆಯದು ಕಾಮಬೀಜ, ಮೂರನೆಯದು ಕಾಮರಾಜನಾಮಕವು ಈ ರೀತಿ ಮೂರು ಬೀಜಗಳಿಂದ ಯುಕ್ತವಾದ ಈ ಮಂತ್ರವು ಪಂಚಕೂಟಾತ್ಮಕ ತ್ರಿಪುರಭೈರವೀ ಮಂತ್ರವೆನಿಸಿದೆ.

ಇದು ಸ್ವಷ್ಟವಾಗಿ ಬೋಧಿಸುವುದಿಲ್ಲ. ಮೇಲೆ ಹೇಳಿರುವ ಎರಡು ಮೂರನೆಯ ಬೀಜಗಳಿಗೆ ಬೋಧಕವಾಗುವಂತೆ ಶ್ಲೋಕವನ್ನು ಮಾರ್ಪಡಿಸಬೇಕೆಂದು ತೋರುತ್ತದೆ. ಈ ಪುರಾಣವನ್ನು ಅಚ್ಚುಹಾಕುವಾಗ ಈ ರೀತಿ ಕೆಲವು ಭಾಗವು ಲೋಪವಾಗಿ ವ್ಯತ್ಯಾಸವಾಗಿರಬಹುದೆಂದು ತೋರುತ್ತದೆ. ಶಾರದಾತಿಲಕ, ಮಂತ್ರರತ್ನಮಂಜೂಷಾ ಮುಂತಾದ ಗ್ರಂಥಾಂತರಗಳ ಸಂವಾದವನ್ನು ಅನುಸರಿಸಿ ಇಲ್ಲಿ ಮಂತ್ರವನ್ನು ಉದ್ಧರಿಸಿದೆಯೆಂದು ತಿಳಿಯಬೇಕು.

ಹೃದಯಾನ್ನಾಭಿಪರ್ಯಂತಂ ಕಾಮಬೀಜಂ ಪ್ರವಿನ್ಯಸೇತ್ |

ಶಿರಸೋ ಹೃತ್ಪ್ರದೇಶಾಂತಂ ತಾರ್ತೀಯಂ ವಿನ್ಯಸೇತ್ತತಃ || ೪೫ ||

ಆದ್ಯಂ ದ್ವಿತೀಯಂ ಕರಯೋಸ್ತಾರ್ತೀಯಮುಭಯೋರ್ನ್ಯಸೇತ್ |

ಮೂರ್ಧ್ನಾರ್ಥಧಾರೇ ಹೃದಿ ನ್ಯಸ್ಯ ಭೂಯೋ ಬೀಜತ್ರಯಂ ಕ್ರಮಾತ್ ||

ನವಯೋನ್ಯಾತ್ಮಕಂ ನ್ಯಾಸಂ ಕುರ್ಯಾದ್ವೀಜೈಸ್ತ್ರಿಭಿಃ ಪುನಃ |

ಬಾಲೋದಿತಪ್ರಕಾರೇಣ ಮೂರ್ತಿನ್ಯಾಸಮಥಾಚರೇತ್ || ೪೬ ||

ಸ್ವಸ್ವಬೀಜಾದಿಕಂ ಪೂರ್ವಂ ಮೂರ್ಧ್ನೀಶಾನಮನೋಭವಂ |

ನ್ಯಸೇದ್ವಕ್ತ್ರೇ ತತ್ಪುರುಷಂ ಮಕರಧ್ವಜಮಾತ್ಮನಿತ್ || ೪೭ ||

ಇದಕ್ಕೆ ದಕ್ಷಿಣಾಮೂರ್ತಿಯೇ ಬುಷಿ, ಪಂಕ್ತಿ ಭಂದಸ್ಸು, ಆಚಾರ್ಯರಿಂದ ಉಕ್ತವಾದ ತ್ರಿಪುರಭೈರವಿಯೇ ದೇವತೆಯು.

ಮಂತ್ರಜ್ಞನು ನಾಭಿಯಿಂದ ಪಾದದವರೆಗೆ ಮೊದಲನೆಯದಾದ ವಾಗ್ಭವ ಬೀಜವನ್ನು ನ್ಯಾಸಮಾಡಿ, ಬಳಿಕ ಹೃದಯದಿಂದ ನಾಭಿಪರ್ಯಂತವಾಗಿ ಕಾಮ ಬೀಜವನ್ನು ನ್ಯಾಸಮಾಡಬೇಕು. ತರುವಾಯ ತಲೆಯಿಂದ ಹೃದಯದವರೆಗೆ ಮೂರನೆಯ ಬೀಜಾಕ್ಷರವನ್ನು ನ್ಯಾಸಮಾಡಬೇಕು.

೪೬. ಅನಂತರ ಪ್ರಥಮ ದ್ವಿತೀಯ ಬೀಜಗಳನ್ನು ಒಂದೊಂದು ಹಸ್ತಗಳಲ್ಲಿಯೂ, ಮೂರನೆಯದನ್ನು ಎರಡು ಹಸ್ತಗಳಲ್ಲಿಯೂ ನ್ಯಾಸಮಾಡಿ ಪುನಃ ಮೂರು ಬೀಜಗಳನ್ನೂ ಕ್ರಮವಾಗಿ ಶಿರಸ್ಸು, ಮೂಲಾಧಾರ, ಹೃದಯಪ್ರದೇಶಗಳಲ್ಲಿ ನ್ಯಾಸಮಾಡಬೇಕು.

೪೭. ಪುನಃ ಮೂರು ಬೀಜಗಳಿಂದ ನವಯೋನ್ಯಾತ್ಮಕ ನ್ಯಾಸವನ್ನು ಮಾಡಬೇಕು. ಅನಂತರ ತ್ರಿಪುರಾಬಾಲಾಮಂತ್ರಕ್ಕೆ ವಿಹಿತವಾಗಿರುವ ರೀತಿಯಲ್ಲಿ ಮೂರ್ತಿನ್ಯಾಸವನ್ನು ಆಚರಿಸಬೇಕು.

೪೮-೫೦. ತರುವಾಯ ಮೊದಲು ಅವರವರ ಬೀಜಾಕ್ಷರಾದಿಯಾಗಿ ತಿರಸ್ಸಿನಲ್ಲಿ ಈರಾನ, ಮನೋಭವರನ್ನು ನ್ಯಾಸಮಾಡಬೇಕು. (‘‘ ಹ್ಲ್ರಂ

ಹೃದ್ಯಘೋರಕುಮಾರಾದಿ ಕಂದರ್ಪಂ ತದನಂತರಂ |

ಗುಹ್ಯದೇಶೇ ಪ್ರವಿನ್ಯಸ್ಯೇದ್ವಾಮದೇವಾದಿಮನ್ಮಥಂ

|| ೪೯ ||

ಸದ್ಯೋಜಾತಂ ಕಾಮದೇವಂ ಪಾದಯೋರ್ನಿನ್ಯಸೇತ್ತತಃ |

ಊರ್ಧ್ವಂ ಪ್ರಾಗ್ಧಕ್ಷಿಣೋದೀಚ್ಯೆ ಪಶ್ಚಿಮೇಷು ಮುಖೇಷು ತಾನ್ ||

ಪ್ರವಿನ್ಯಸೇದ್ಯಥಾಪೂರ್ವಂ ಭೃಗುವ್ಯೋಮಾಗ್ನಿಸಂಸ್ಥಿತಃ |

ಸದ್ಯಾದಿಸಂಚಕ್ರಸ್ವಾದ್ಯಾ ಬೀಜಮೇಷಾಂ ಪ್ರಕೀರ್ತಿತಂ

|| ೫೦ ||

ಷಡ್ ದೀರ್ಘಯುಕ್ತೇನಾದ್ಯೇನ ಬೀಜೇನಾಂಗಕ್ರಿಯಾ ಮತಾ |

ಸಂಚಚಾಣಾಂಸ್ತತೋ ಸ್ಯಸ್ಯೇನ್ಮಂತ್ರೀ ತ್ವೈಲೋಕ್ಯಮೋಹನಾನ್ || ೫೧ ||

ಈಶಾನಾಯ ನಮಃ, ಸ್ತ್ರೀಂ ಮನೋಭವಾಯ ನಮಃ” ಇತ್ಯಾದಿರಿತಿಯಾಗಿ ಪ್ರಯೋಗವನ್ನು ತಿಳಿಯಬೇಕು.

ಹಾಗೆಯೇ ಆತ್ಮಜ್ಞಾನಿಯು ಮುಖದಲ್ಲಿ ತತ್ಪುರುಷ ಮಕರಧ್ವಜರನ್ನೂ, ಹೃದಯದಲ್ಲಿ ಅಘೋರಕುಮಾರ ಕಂದರ್ಪರನ್ನೂ, ತರುವಾಯ ಗುಹ್ಯದೇಶದಲ್ಲಿ ವಾಮದೇವ, ಮನ್ಮಥರನ್ನೂ, ಪಾದಗಳಲ್ಲಿ ಸದ್ಯೋಜಾತ, ಕಾಮದೇವರನ್ನೂ ನ್ಯಾಸಮಾಡಬೇಕು. ಅನಂತರ ಊರ್ಧ್ವ ಪೂರ್ವ ದಕ್ಷಿಣ ಉತ್ತರ ಪಶ್ಚಿಮ ದಿಜ್ಞುಖಗಳಲ್ಲಿ ಅವರನ್ನು ಕ್ರಮವಾಗಿ ನ್ಯಾಸಮಾಡಬೇಕು.

೫೦. ಭೃಗು= ಸ, ವ್ಯೋಮ= ಹ, ಅಗ್ನಿ= ರ, ಹ್ಸ್ರ ಎಂಬುದು ವಿಲೋಮಕ್ರಮದಿಂದ ‘ಓ, ಎ, ಉ, ಇ, ಆ’ ಎಂಬ ಐದು ಹ್ರಸ್ವಾಕ್ಷರಗಳೊಡನೆ ಹಿಂದೆ ಹೇಳಿರುವ ಈಶಾನಾದಿ ಐದು ದೇವತೆಗಳ ಬೀಜಾಕ್ಷರಗಳಾಗುವುದೆಂದು ಉಕ್ತವಾಗಿದೆ. (ಹ್ಸ್ರಂ, ಹ್ಸ್ರಂ ಇತ್ಯಾದಿ)

೫೧. “ಆ, ಈ” ಮುಂತಾದ ಆರು ದೀರ್ಘ ಸ್ವರಾಕ್ಷರಗಳಿಂದ ಸಹಿತವಾದ ಮೊದಲನೆಯ ಬೀಜಾಕ್ಷರದಿಂದ ಷಡಂಗಗಳನ್ನು ವಿನ್ಯಾಸಮಾಡಬೇಕು.

ದ್ರಾವ್ಯಮಾಧ್ಯಾಂ ದ್ರಾವಿಣೀಂ ಮೂರ್ಧ್ನೀ ದ್ರೀಮಾದ್ಯಾಂ ಕ್ಷೋಭಣೀ ಪದೇ |  
ಕ್ಲೀಂ ವಶೀಕರಣೀಂ ವಕ್ತ್ರೇ ಗುಹ್ಯೇ ಬ್ಲಾಂ ಬೀಜಪೂರ್ವಿಕಾಂ || ೫೩ ||

ಆಕರ್ಷಣೀಂ ಹೃದಿ ಪುನಃ ಸರ್ಗಾಂತಭೃಗುಸಂಸ್ಥಿತಾಂ |  
ಸಂವೋಹನೀಂ ಕ್ರಮಾದೇವಂ ಬಾಣನ್ಯಾಸೋಯಮಿಾರಿತಃ || ೫೪ ||

ಭಾಲಭ್ರೂಮಧ್ಯವದನೇ ಘಂಟಿಕಾಕಂಠಹೃತ್ಸು ಚ |  
ನಾಭ್ಯಧಿಷ್ಠಾನಯೋಃ ಪಂಚ ತಾರಾದ್ಯಾಃ ಸುಭಗಾದಿಕಾಃ || ೫೫ ||

ನೈಸ್ತವ್ಯಾ ವಿಧಿನಾ ದೇವ್ಯಾ ಮಂತ್ರಿಣಾ ಸುಭಗಾ ಭಗಾ |  
ಭಗಸರ್ಪಿಣ್ಯಥ ಪರಾ ಭಗಮಾಲಿನೈನಂತರಂ || ೫೬ ||

ಅನಂಗಾನಂಗಕುಸುಮಾ ಭೂಯಶ್ಚಾನಂಗಮೇಖಲಾ |  
ಅನಂಗಮದನಾ ಸರ್ವಾ ಮದವಿಭ್ರಮಮಂಥರಾ || ೫೭ ||

೫೩-೫೪. ಶಿರಸ್ಸಿನಲ್ಲಿ 'ದ್ರಾವ್ಯ' ಎಂಬ ಬೀಜಾಕ್ಷರಾದಿಯಾಗಿ ದ್ರಾವಿಣೀ ಶಕ್ತಿಯನ್ನೂ, ಪಾದದಲ್ಲಿ 'ದ್ರೀಂ' ಎಂಬ ಬೀಜಾದಿಯಾಗಿ ಕ್ಷೋಭಣಿಯನ್ನೂ, ಮುಖದಲ್ಲಿ 'ಕ್ಲೀಂ' ಎಂಬ ಬೀಜಾದಿಯಾಗಿ ವಶೀಕರಣಿಯನ್ನೂ, ಗುಹ್ಯದಲ್ಲಿ 'ಬ್ಲಾಂ' ಎಂಬ ಬೀಜಪೂರ್ವಕವಾಗಿ ಆಕರ್ಷಣಿಯನ್ನೂ, ಹೃದಯದಲ್ಲಿ 'ಸಃ' ಎಂಬ ಅಕ್ಷರಾದಿಯಾಗಿ ಸಂವೋಹನಿಯನ್ನೂ ಕ್ರಮವಾಗಿ ನ್ಯಾಸಮಾಡಬೇಕು. ಈ ರೀತಿಯಾಗಿ ಮಾಡುವ ನ್ಯಾಸವು ಬಾಣನ್ಯಾಸವೆಂದು ಉಕ್ತವಾಗಿದೆ.

೫೫-೫೬. ಹಣೆ, ಹುಬ್ಬುಗಳ ಮಧ್ಯೆ, ಮುಖ, ಮುಖಮಧ್ಯಸ್ಥಾನ, ಕುತ್ತಿಗೆ, ಹೃದಯ, ನಾಭಿ, ಅಧಿಷ್ಠಾನ ಈ ಸ್ಥಾನಗಳಲ್ಲಿ ಪಂಚತಾರಾದಿಗಳಾದ ಸುಭಗಾ ಮುಂತಾದವರನ್ನು ಎಂದರೆ :— ಸುಭಗಾ, ಭಗಾ, ಭಗಸರ್ಪಿಣೀ, ಭಗಮಾಲಿನೀ, ಅನಂಗಾ, ಅನಂಗಕುಸುಮಾ, ಅನಂಗಮೇಖಲಾ ಮತ್ತು ಅನಂಗಮದನಾ ಎಂಬೀ ಎಂಟು ದೇವಿಯರನ್ನು ನ್ಯಾಸಮಾಡಬೇಕು. ಇವರೆಲ್ಲರೂ ಮದವಿಭ್ರಮಗಳಿಂದ ಮಂದಗಾಮಿನಿಯರು, ಪ್ರಧಾನದೇವತೆ

ಪ್ರಧಾನದೇವತಾ ವರ್ಣಭೂಷಣಾದ್ಯೈರಲಂಕೃತಾಃ |

ಆಕ್ಷಸ್ತಕ್ ಪುಸ್ತಕಾಭೀತಿವರದಾಢ್ಯೈ ಕರಾಂಬುಜಾಃ

|| ೫೮ ||

ನಾಕ್ಕಾಮಬ್ಲೂಂ ಸ್ತ್ರೀಂ ಸರಾಂತೇ ತಾರಾಃ ಪಂಚೆ ಪ್ರೇಕೀರ್ತಿತಾಃ |

ತತಃ ಕುರ್ಯಾದ್ಭೂಷಣಾಖ್ಯಂ ನ್ಯಾಸಮುಕ್ತದಿಶಾ ಮುನೇ

|| ೫೯ ||

ಏವಂ ನ್ಯಸ್ತಶರೀರೋಸೌ ಧ್ಯಾಯೇತ್ರಿಪುರಭೈರವೀಂ |

ಸಹಸ್ರಭಾನುಸಂಕಾಶಾಮರುಣಕ್ಷಾಮನಾಸಸೀಂ

|| ೬೦ ||

ಶಿರೋಮಾಲಾಮಸ್ಯಗೌಲಿಪ್ತಸ್ತನೀಂ ಜಪವಟೀಂ ಕರೈಃ |

ವಿದ್ಯಾಮಭೀತಿಂ ಚ ವರಂ ದಧತೀಂ ತ್ರೀಕ್ಷಣಾನನಾಂ

|| ೬೧ ||

ಗಳು, ವರ್ಣಭೂಷಣಾದಿಗಳಿಂದಲಂಕೃತರು ಮತ್ತು ಆಕ್ಷಮಾಲೆ, ಪುಸ್ತಕ, ಅಭಯವರಮುದ್ರಗಳನ್ನು ಕರಕಮಲದಲ್ಲಿ ಧರಿಸಿರುವವರು ಎಂಬುದಾಗಿ ಭಾವಿಸಬೇಕು.

೫೯. “ಐಂ, ಕ್ಲೀಂ, ಬ್ಲೂಂ, ಸ್ತ್ರೀಂ, ಸಃ’ ಎಂಬಿವು ಪಂಚ ತಾರ ಗಳೇದು ಉಕ್ತವಾಗಿವೆ. ಅನಂತರ ಹಿಂದೆ ಹೇಳಿರುವ ರೀತಿಯಿಂದ ಭೂಷಣ ನಾಮಕವಾದ ನ್ಯಾಸವನ್ನು ಆಚರಿಸಬೇಕು.

೬೦-೬೧. ಈ ಪ್ರಕಾರ ತನ್ನ ಶರೀರದಲ್ಲಿ ನ್ಯಾಸನಾಡಿಕೊಂಡು ಬಳಿಕ ಮಂತ್ರಿಯು ಹೀಗೆ ಧ್ಯಾನಿಸಬೇಕು:—

ಸಾವಿರಾರು ಸೂರ್ಯರಂತೆ ಹೊಳೆಯುತ್ತಿರುವ, ಕೆಂಪು ಪಟ್ಟೆವಸ್ತ್ರವನ್ನು ಧರಿಸಿರುವ, ಶಿರಸ್ಸಿನ ಹಾರವನ್ನು ಹಾಕಿಕೊಂಡಿರುವ, ರಕ್ತದಿಂದ ಲೇಪಿಸಲ್ಪಟ್ಟ, ಸ್ತನವುಳ್ಳ, ಜಪಸರ, ವಿದ್ಯೆ, ಅಭಯ, ವರಮುದ್ರೆಗಳನ್ನು ಕೈಗಳಲ್ಲಿ ಪಿಡಿದು ಕೊಂಡಿರುವ, ಮೂರು ಕಣ್ಣುಗಳುಳ್ಳ ಮುಖವುಳ್ಳ ತ್ರಿಪುರ ಭೈರವೀದೇವಿಯನ್ನು ಧ್ಯಾನಿಸಬೇಕು.



ದೀಕ್ಷಾಂ ಪ್ರಾಪ್ಯ ಜಪೇನ್ಮಂತ್ರಂ ತತ್ತ್ವಲಕ್ಷಂ ಜಿತೇಂದ್ರಿಯಃ |  
ಪುಸ್ಪೈರ್ಭಾನುಸಹಸ್ರಾಣಿ ಜುಹುಯಾಡ್ಭ್ರಹ್ಮವೃಕ್ಷಜೈಃ || ೬೨ ||

ತ್ರಿಮಧ್ವಕ್ತೈಃ ಪ್ರಸೂನೈರ್ವಾ ಕರವೀರಸಮುದ್ಭವೈಃ |  
ಪದ್ಮಂ ವಸುದಲೋಪೇತಂ ನವಯೋನ್ಯಾಢ್ಯಕರ್ಣಕಂ || ೬೩ ||

ಇಚ್ಛಾದಿಶಕ್ತಿಭಿಯುಕ್ತಂ ಭೈರವ್ಯಾಃ ಪೀಠಮರ್ಚಯೇತ್ |  
ಇಚ್ಛಾ ಜ್ಞಾನಾ ಕ್ರಿಯಾ ಪಶ್ಚಾತ್ಕಾಮಿನೀ ಕಾಮದಾಯಿನೀ || ೬೪ ||

ರತಿ ರತಿಪ್ರಿಯಾ ನಂದಾ ನವಮಿಾ ಸ್ಯಾನ್ಮನೋನ್ಮನೀ |  
ವರದಾಭಯಧಾರಿಣ್ಯಃ ಸಂಪ್ರೋಕ್ತಾ ನವ ಶಕ್ತಯಃ || ೬೫ ||

೬೨. ಮಂತ್ರಿಯು ಜಿತೇಂದ್ರಿಯನಾಗಿ ಶಕ್ತಿದೀಕ್ಷೆಯನ್ನು ಪಡೆದು, ಈ ಮಂತ್ರವನ್ನು ಮೂವತ್ತಾರು ಲಕ್ಷ ಜಪಿಸಬೇಕು. ಬ್ರಹ್ಮವೃಕ್ಷದ ಕುಸುಮಗಳಿಂದ ಮೂವತ್ತಾರು ಸಾವಿರ ಹೋಮಮಾಡಬೇಕು.

೬೩-೬೫. ಅಥವಾ ಸಕ್ಕರೆ ಮುಂತಾದ ಮಧುಪದಾರ್ಥತ್ರಯ ಮಿಶ್ರವಾದ ಕರವೀರಪುಷ್ಪಗಳಿಂದಲಾದರೂ ಹೋಮಮಾಡಬೇಕು.

ಭೈರವೀದೇವಿಗೆ ನವಯೋನಿಯುಕ್ತಕೋಶ, ಎಂಟುದಳ, ಇಚ್ಛಾಮುಂತಾದ ಒಂಬತ್ತು ಶಕ್ತಿಗಳು ಇವುಗಳುಳ್ಳ ಪದ್ಮಪೀಠವನ್ನು ರಚಿಸಿ ಪೂಜಿಸಬೇಕು.

ಇಚ್ಛಾ, ಜ್ಞಾನ, ಕ್ರಿಯಾ, ಕಾಮಿನೀ, ಕಾಮದಾಯಿನೀ, ರತಿ, ರತಿಪ್ರಿಯಾ, ನಂದಾ ಮತ್ತು ಒಂಬತ್ತನೆಯವಳಾದ ಮನೋನ್ಮನೀ ಎಂಬ ವರದಾಭಯಮುದ್ರಾಹಸ್ತರಾದ ಒಂಬತ್ತು ದೇವಿಯರು ನವಶಕ್ತಿಗಳೆಂದು ಉಕ್ತರಾಗಿರುವರು.

ವಾಗ್ಧವಂ ಲೋಹಿತೋ ರಾಯೈ ಶ್ರೀಕಂಠೋ ಲೋಹಿತೋನಲಃ |  
ದೀರ್ಘವಾನ್ಯೈ ಪರಾ ಪಶ್ಚಾದಪರಾಯೌ ಹಸೌಯುತಃ || ೬೬ ||

ಸದಾಶಿವಮಹಾಪ್ರೇತ ಜ್ಞೇಂತಂ ಪದ್ಮಾಸನಂ ನಮಃ |  
ಅನೇನ ಮನುನಾ ದದ್ಯಾದಾಸನಂ ಶ್ರೀಗುರುಕ್ರಮಂ || ೬೭ ||

ಸ್ರಾಜ್ಞಧ್ಯಯೋನ್ಯಂತರಾಲೇ ಪೂಜಯೇತ್ಕಲ್ಪಯೇತ್ತತಃ |  
ಪಂಚಭಿಃ ಪ್ರಣವ್ಯಮೂರ್ತಿಂ ತಸ್ಯಾಮಾವಾಹ್ಯ ದೇವತಾಂ || ೬೮ ||

ಪೂಜಯೇದಾಗಮೋಕ್ತೇನ ವಿಧಾನೇನ ಸಮಾಹಿತಃ |  
ತಾರಾನಾಕೃಶ್ಚಿಕಮಲಾ ಹಸಖಫ್ರೇಂ ಹಸೌಃ ಸ್ತೃತಾಃ || ೬೯ ||

### ಪೀಠಮಂತ್ರ

೬೬-೬೯. (ವಾಗ್ಧವಂ= ಐಂ, ಲೋಹಿತ= ಸ, ಶ್ರೀಕಂಠ= ಅ, ಶ್ರೀಕಂಠೋ= ಆ, ಅನಲ= ರ, ಜ್ಞೇಂತ ಪದ್ಮಾಸನಂ= ಪದ್ಮಾಸನಾಯ, ಉಳಿದುದು ಮಂತ್ರದಲ್ಲಿ ಸೇರಿಸಬೇಕಾದ ಶಬ್ದಸ್ವರೂಪ).

‘ಐಂ ಪರಾಯೈ ಅಪರಾಯೈ ಪರಾಪರಾಯೈ ಹ್ ಸೌಃ ಸದಾಶಿವ ಮಹಾಪ್ರೇತ ಪದ್ಮಾಸನಾಯ ನಮಃ’ ಈ ಮಂತ್ರದಿಂದ ಆಸನಕೊಡಬೇಕು.

ಮಧ್ಯಯೋನಿಯ ಮಧ್ಯಭಾಗದಲ್ಲಿ ಹಿಂದೆ ಹೇಳಿರುವ ದಿವ್ಯಾಘಾದಿ ಗುರುಪರಂಪರೆಯನ್ನು ವೇದಲು ಪೂಜಿಸಬೇಕು. ಅನಂತರ ಪಂಚ ಪ್ರಣವ ಗಳಿಂದ ಮೂರ್ತಿಯನ್ನು ಕಲ್ಪಿಸಿ, ಅವರಲ್ಲಿ ದೇವತೆಯನ್ನು ಆವಾಹನಮಾಡಿ, ಸಮಾಧಾನಚಿತ್ತನಾಗಿ ಆಗಮೋಕ್ತವಿಧಾನದಿಂದ ಪೂಜಿಸಬೇಕು.

(ವಾಕ್= ಐಂ. ಶಕ್ತಿ= ಹ್ರೀಂ, ಕಮಲಾ= ಶ್ರೀಂ) ‘ಐಂ, ಹ್ರೀಂ, ಶ್ರೀಂ, ಹಸ ಖ್ವೇಂ, ಹಸೌಃ’ ಎಂಬೀ ಐದು ತಾರಾಪ್ರಣವಗಳೆಂದು ವಿಹಿತ ವಾಗಿವೆ.

ವಾಮಕೋಣೇ ಯಜೇದ್ದೇವ್ಯಾ ರತಿನಿಂದುಸಮಪ್ರಭಾಂ |

ಸೃಣಿಸಾಶಧರಾಂ ಸೌಮ್ಯಾಂ ಮದವಿಭ್ರಮವಿಹ್ವಲಾಂ

|| ೨೦ ||

ಪ್ರೀತಿಂ ದಕ್ಷಿಣಕೋಣಸ್ಥಾಂ ತಸ್ತುಕಾಂಚಿನಸಂನ್ನಿಭಾಂ |

ಅಂಕುಶಂ ಪ್ರಣತಂ ದೋರ್ಭ್ಯಾಂ ಧಾರಯಂತೀಂ ಸಮರ್ಚಯೇತ್ ||೨೧||

ಅಗ್ರೇ ಮನೋಭವಾಂ ರಕ್ತಾಂ ರಕ್ತಪುಷ್ಪಾದ್ಯಲಂಕೃತಾಂ |

ಇಕ್ಷುಕಾರ್ಮುಕಪುಷ್ಪೇಷು ಧಾರಿಣೀಂ ಸಸ್ತಿತಾನನಾಂ

|| ೨೨ ||

ಅಂಗಾನ್ಯಭ್ಯರ್ಚಯೇತ್ಪಶ್ಚಾದ್ಯಥಾಪೂರ್ವಂ ವಿಧಾನನಿತ್ |

ದಿಕ್ಷ್ವಗ್ರೇ ಚ ನಿಜೈರ್ಮಂತ್ರೈಃ ಪೂಜಯೇದ್ಬಾಣದೇವತಾಃ

|| ೨೩ ||

೨೦. ದೇವಿಯ ಎಡಭಾಗದ ಕೋಣದಲ್ಲಿ ಚಂದ್ರನಿಗೆ ಸಮಾನವಾದ ಕಾಂತಿಯುಳ್ಳ, ಸೃಣಿ ಪಾಶಗಳನ್ನು ಧರಿಸಿರುವ, ಶಾಂತಳಾದ, ಮದವಿಲಾಸದಿಂದ ವಿವಶಳಾದ ರತಿಯನ್ನು ಪೂಜಿಸಬೇಕು.

೨೧. ಬಲಕೋಣದಲ್ಲಿ ಕಾಯಿಸಿದ ಬಂಗಾರದಂತೆ ಹೊಳೆಯುತ್ತಿರುವ, ಒಂದು ಕೈಯಲ್ಲಿ ಅಂಕುಶವನ್ನು ಧರಿಸಿ, ಇನ್ನೊಂದು ಕೈಯಿಂದ ನಮಸ್ಕಾರ ಮಾಡುತ್ತಿರುವ ಪ್ರೀತಿಯನ್ನು ಪೂಜಿಸಬೇಕು.

೨೨. ಅಗ್ರಭಾಗದಲ್ಲಿ ಕೆಂಪಾಗಿರುವ, ಕೆಂಪು ಹೂವು ಮುಂತಾದುವುಗಳಿಂದಲಂಕೃತಳಾದ, ಕೈಗಳಲ್ಲಿ ಇಕ್ಷುಧನುಸ್ಸು ಮತ್ತು ಪುಷ್ಪಬಾಣಗಳನ್ನು ಧರಿಸಿರುವ, ಮಂದಹಾಸಯುಕ್ತವಾದ ಮುಖವುಳ್ಳ, ಮನೋಭವೆಯನ್ನು ಪೂಜಿಸಬೇಕು

೨೩-೨೪. ತರುವಾಯ ವಿಧಾನಜ್ಞಾನು ಹಿಂದಿನಂತೆ ಅಂಗಗಳನ್ನು ಪೂಜಿಸಬೇಕು. ದಿಕ್ಪುಗಳ ಮತ್ತೆ ಅಗ್ರಭಾಗಗಳಲ್ಲಿ ಅವರವರ ಮಂತ್ರಗಳಿಂದ ಪುಷ್ಪಬಾಣಗಳಿಂದ ಯುಕ್ತವಾದ ಕರಕಮಲಗಳಿಂದ ನಮಸ್ಕರಿಸುತ್ತಿರುವ

ಹಸ್ತಾಚ್ಚೈರ್ಧೃತಪುಷ್ಪೇಷು ಪ್ರಣಾಮಾಭೂತಸಪ್ರಭಾಃ |

ಅಷ್ಟಯೋನಿಷ್ಪಷ್ಟಶಕ್ತೀಃ ಪೂಜಯೇತ್ಸುಭಗಾದಿಕಾಃ || ೨೪ ||

ಮಾತರೋ ಭೈರವಾಂಕಸ್ಥಾ ಮದವಿಭ್ರಮನಿಹ್ವಲಾಃ |

ಅಷ್ಟಪತ್ರೇಷು ಸಂಪೂಜ್ಯಾ ಯಥಾವತ್ಕುಸುಮಾದಿಭಿಃ || ೨೫ ||

ಲೋಕಪಾಲಾಂಸ್ತತೋ ದಿಕ್ಷು ತೇಷಾಮಸ್ತ್ರಾಣಿ ತದ್ಬಹಿಃ |

ಪೂರ್ವಜನ್ಮಕೃತೈಃ ಪುಣ್ಯೈರ್ಜ್ಞಾತ್ಪ್ರೈನಾಂ ಪರದೇವತಾಂ || ೨೬ ||

ಯೋ ಭಜೇದುಕ್ತಮಾರ್ಗೇಣ ಸ ಭವೇತ್ಸಂಪದಾಂ ಪದಂ |

ಏವಂ ಸಿದ್ಧಮನುರ್ಮುತ್ರೀ ಸಾಧಯೇದಿಷ್ಟಮಾತ್ಮನಃ || ೨೭ ||

ಪೃಥಿವ್ಯಾದಿ ಭೂತವರ್ಣಸಮವರ್ಣವುಳ್ಳ ಬಾಣದೇವತೆಗಳನ್ನು ಪೂಜಿಸಬೇಕು. ಅಷ್ಟಯೋನಿಗಳಲ್ಲಿ ಸುಭಗಾ ಮುಂತಾದ ಅಷ್ಟಶಕ್ತಿಗಳನ್ನು ಪೂಜಿಸಬೇಕು.

೨೫. ಭೈರವನ ತೊಡೆಯಮೇಲೆ ಕುಳಿತಿರುವ ಮದವಿಭ್ರಮಗಳಿಂದ ವಿವಶರಾದ ಮಾತೃಗಳನ್ನು ಅಷ್ಟದಳಗಳಲ್ಲಿ ವಿಹಿತಪುಷ್ಪಗಳಿಂದ ಪೂಜಿಸಬೇಕು.

೨೬-೨೭. ಅನಂತರ ಪೂರ್ವಾದಿ ದಿಕ್ಪುಗಳಲ್ಲಿ ಇಂದ್ರಾದಿಲೋಕಪಾಲಕರನ್ನೂ, ಅದರ ಹೊರಗೆ ಅವರವರ ಅಸ್ತ್ರಗಳನ್ನೂ ಪೂಜಿಸಬೇಕು.

ಪೂರ್ವಜನ್ಮಗಳಲ್ಲಿ ಮಾಡಿದ ಪುಣ್ಯಪ್ರಭಾವದಿಂದ ಈ ಪರದೇವತೆಯ ಮಹಿಮೆಯನ್ನು ತಿಳಿದು ವಿಧ್ಯುಕ್ತಪ್ರಕಾರವಾಗಿ ಭಜಿಸುವವನು ಐಶ್ವರ್ಯಗಳಿಗೆ ನಿಧಿಯಾಗುವನು.

ಈ ರೀತಿ ಆಚರಿಸಿ ಸಿದ್ಧಿಯನ್ನು ಪಡೆದ ಮಂತ್ರಿಯು ತನ್ನ ಇಷ್ಟಸಿದ್ಧಿಗಾಗಿ ಪ್ರಯೋಗಗಳನ್ನು ಆಚರಿಸಬೇಕು

ಜುಹುಯಾದರುಣಾಂಭೋಜೈರದೋಷೈರ್ಮಧುರಾಪ್ನುತೈಃ |  
ಲಕ್ಷಸಂಖ್ಯಂ ತದರ್ಥಂ ನಾ ಪ್ರತ್ಯಹಂ ಭೋಜಯೇದ್ವಿಜಾನ್ || ೨೮ ||

ವನಿತಾ ಯುವತೀ ರಮ್ಯಾಃ ಪ್ರೀಣಯೇದ್ವೇವತಾಧಿಯಾ |  
ಹೋಮಾಂತೇ ಧನಧಾನ್ಯಾದ್ಯೈಸ್ತೋಷಯೇದ್ಗುರುಮಾತ್ಮನಃ || ೨೯ ||

ಏವಂ ಕೃತೇ ಜಗದ್ವ್ಯೋ ರಮಾಯಾ ಭವನಂ ಭವೇತ್ |  
ರಕ್ತೋತ್ಪಲೈಸ್ತ್ರಿದುಧೈಶ್ಚೈರರುಣೈರ್ವಾ ಹಯಾರಿಚೈಃ || ೩೦ ||

ಪುಷ್ಪೈಃ ಪಯೋನ್ನೈಃ ಸಘೃತೈರ್ಹೋಮಾದ್ವಿಶ್ವಂ ವಶಂ ನಯೇತ್ |  
ನಾಕ್ ಸಿದ್ಧಿಂ ಲಭತೇ ಮಂತ್ರೀ ಪಲಾಶಕುಸುಮೈರ್ಹುತೈಃ || ೩೧ ||

೨೮. ನಿರ್ದೋಷನಾವ, ಸಕ್ಕರೆ ಮುಂತಾದ ಮಧುರವಸ್ತು ಮಿಶ್ರಿತ  
ಗಳಾದ ಕೆಂಪು ಕಮಲ ಪುಷ್ಪಗಳಿಂದ ಒಂದುಲಕ್ಷ ಅಥವಾ ಐವತ್ತುಸಾವಿರ  
ಹೋಮಮಾಡಬೇಕು. ಆಗ ಪ್ರತಿದಿನವೂ ಬ್ರಾಹ್ಮಣಭೋಜನ ಮಾಡಿಸಬೇಕು.

೨೯. ಸುಂದರಿಯರಾದ, ಯೌವನವುಳ್ಳ ಸ್ತ್ರೀಯರನ್ನು ದೇವತಾಭಾವನೆ  
ಯಿಂದ ಸಂತೋಷಪಡಿಸಬೇಕು. ಹೋಮಮಾಡಿದಮೇಲೆ ತನ್ನ ಗುರುಗಳನ್ನು  
ಧನಧಾನ್ಯಗಳಿಂದ ಸಂತೋಷಪಡಿಸಬೇಕು.

೩೦-೩೧. ಈ ರೀತಿ ಆಚರಿಸಿದವನು ಪ್ರಪಂಚವನ್ನೇ ವಶಪಡಿಸಿ  
ಕೊಡು ರಮಾಮಂದಿರ ಎಂದರೆ ಐಶ್ವರ್ಯನಿಧಿಯಾಗುವನು.

ಸಕ್ಕರೆ, ತುಪ್ಪ, ಜೇನುತುಪ್ಪಗಳಲ್ಲಿ ನೆನೆಸಿದ ಕೆಂಪು ನೈದಿಲೆಹೂ, ಅಥವಾ  
ಕೆಂಪು ಕಣಿಗಲು ಪುಷ್ಪ, ಘೃತಮಿಶ್ರಕ್ಷೀರಾನ್ನ ಇವುಗಳಿಂದ ಹೋಮಮಾಡಿದರೆ  
ಜಗತ್ತೆ ವಶವಾಗುವುದು.

ಮುತ್ತುಗದ ಹೂವುಗಳಿಂದ ಹೋಮಮಾಡುವ ಮಂತ್ರಿಯು ವಾಕ್ಸಿದ್ಧಿ  
ಯನ್ನು ಪಡೆಯುತ್ತಾನೆ.

ಕರ್ಪೂರಾಗರುಸಂಯುಕ್ತಂ ಗುಗ್ಗುಲಂ ಜುಹುಯಾತ್ಸುಧೀಃ |  
 ಜ್ಞಾನಂ ದಿವ್ಯಮನಾಪ್ನೋತಿ ತೇನೈವ ಸ ಭವೇತ್ಕವಿಃ || ೮೨ ||

ಕ್ಷೀರಾಕ್ಷೈರಮೃತಾಖಂಡೈರ್ಹೋಮಃ ಸರ್ವಾಪಮೃತ್ಯುಜಿತ್ |  
 ದೂರ್ವಾಭಿರಾಯುಷೇ ಹೋಮಃ ಕ್ಷೀರಾಕ್ತಾಭಿದಿನತ್ರಯಂ || ೮೩ ||

ಗಿರಿಕರ್ಣೇಭವೈಃ ಪುಷ್ಪೈರ್ಬ್ರಾಹ್ಮಣಾನ್ವಶಯೇದ್ಭುಕ್ತೈಃ |  
 ಕಲ್ಪಾರ್ಶೈಃ ಸಾರ್ಥಿವಾನ್ಪುಷ್ಪೈಸ್ತದ್ಯಧೂಃ ಕರ್ಣಿಕಾರಜೈಃ || ೮೪ ||

ಮಲ್ಲಿಕಾರ್ಕುಸುಮೈರ್ಹುತ್ವಾ ರಾಜಪುತ್ರಾನ್ವಶಂ ನಯೇತ್ |  
 ಕೋರಂಟಕುಸುಮೈರ್ವೇಶ್ಯಾನ್ಪುಷಲಾನ್ವಾಟಲೋದ್ಭವೈಃ || ೮೫ ||

೮೨. ವಿವೇಚಕನು ಕರ್ಪೂರ, ಅಗರುಗಳಿಂದ ಸಹಿತವಾದ ಗುಗ್ಗುಲವನ್ನು ಹೋಮಮಾಡಬೇಕು. ಅದರಿಂದ ಅವನು ದಿವ್ಯಜ್ಞಾನವನ್ನು ಪಡೆದು ಕವಿಯಾಗುವನು.

೮೩. ಹಾಲಿನಲ್ಲಿ ತೋಯಿಸಿದ ಅಮೃತಬಳ್ಳಿಯ ತುಂಡುಗಳಿಂದ ಮಾಡಿದ ಹೋಮವು ಅಪಮೃತ್ಯುವನ್ನು ಪರಿಹರಿಸುವುದು. ಕ್ಷೀರಾಕ್ಷವಾದ ಗರಿಕೇಹುಲ್ಲುಗಳಿಂದ ಮೂರದಿವಸ ಹೋಮಮಾಡಿದರೆ ಅಯುಸ್ಸು ಅಭಿನ್ನದಿಯಾಗುವುದು.

೮೪. ವಿಷ್ಣುಕ್ರಾಂತಿ ಪುಷ್ಪಗಳಿಂದ ಹೋಮಮಾಡಿದರೆ ಬ್ರಾಹ್ಮಣನ್ನು ವಶಪಡಿಸಿಕೊಳ್ಳಬಹುದು. ಕಲ್ಪಾರಪುಷ್ಪಗಳಿಂದ ಹೋಮಮಾಡಿದರೆ ರಾಜರನ್ನೂ, ಕರ್ಣಿಕೆಯ ರಜಸ್ಸುಗಳಿಂದ ಹೋಮಮಾಡಿದರೆ ರಾಜಸ್ತ್ರೀಯನ್ನೂ ವಶಪಡಿಸಿಕೊಳ್ಳಬಹುದು.

೮೫. ಮಲ್ಲಿಗೆ ಹೂವುಗಳಿಂದ ಹೋಮಮಾಡಿದರೆ ರಾಜಪುತ್ರರನ್ನು ವಶಪಡಿಸಿಕೊಳ್ಳಬಹುದು. ಗೋರಂಟಿಹೂವುಗಳಿಂದ ಹೋಮಮಾಡಿದರೆ ಸೂರ್ಯರನ್ನೂ, ಪಾದ್ರೀಹೂವುಗಳ ಹೋಮದಿಂದ ವೃಷಲರನ್ನೂ ವಶಪಡಿಸಿಕೊಳ್ಳಬಹುದು.

ಅನುಲೋಮವಿಲೋಮಾಂತಸ್ಥಿತಸಾಧ್ಯಾಹ್ವಯಾನ್ವಿತಂ |

ಮಂತ್ರಮುಚ್ಚಾರ್ಯ ಜುಹುಯಾನ್ಮಂತ್ರೀ ಮಧುರಲೋಲಿತೈಃ || ೮೬ ||

ಸರ್ಷಪೈಃ ಪಟುಸಂಮಿಶ್ರೈರ್ವಶಯೇತ್ಪಾರ್ಥಿವಾನ್ ಕ್ಷಣಾತ್ |

ಅನೇನೈವ ವಿಧಾನೇನ ತಪ್ತತ್ನೀಸ್ತತ್ಸುತಾನಪಿ || ೮೭ ||

ಜಾತಿಬಿಲ್ವಭಸ್ಮೈಃ ಪುಷ್ಪೈರ್ಮಧುರತ್ರಯಸಂಯುತೈಃ |

ನರನಾರೀನರಪರ್ತಿಹೋಮೇನ ವಶಯೇತ್ಕ್ರಮಾತ್ || ೮೮ ||

ಮಾಲತೀಬಕುಲೋಮ್ಭಾತೈಃ ಪುಷ್ಪೈಶ್ಚಂದನಲೋಲಿತೈಃ |

ಜುಹುಯಾತ್ ಕವಿತಾಂ ಮಂತ್ರೀ ಲಭತೇ ವತ್ಸರಾಂತರೇ || ೮೯ ||

೮೬-೮೭. ಮಧ್ಯದಲ್ಲಿ ಸಾಧ್ಯನಾಸುಧೇಯವನ್ನೊಳಗೊಂಡ, ಅನುಲೋಮವಿಲೋಮರೀತಿಯಿಂದ ಕೂಡಿದ ಮಂತ್ರವನ್ನು ಹೇಳಿ ಮಂತ್ರಿಯು ಅಜ್ಯಾದಿ ಮಧುರಪದಾರ್ಥಗಳಲ್ಲಿ ನೆನಸಿದ, ಲವಣಮಿಶ್ರವಾದ ಸಾಸಿವೆಗಳಿಂದ ಹೋಮಮಾಡಿದರೆ ತಕ್ಷಣದಲ್ಲಿಯೇ ರಾಜರನ್ನು ವಶಪಡಿಸಿಕೊಳ್ಳಬಹುದು. ಅವರ ಭಾರ್ಯಾಪುತ್ರರನ್ನೂ ಸಹ ಇದೇ ವಿಧಾನದಿಂದ ಸ್ವಾಧಿನಮಾಡಿಕೊಳ್ಳಬಹುದು.

೮೮. ಸಕ್ಕರೆ, ಮಧು, ಘೃತಸಹಿತವಾದ ಜಾಜೀಹೂವುಗಳಿಂದ ಹೋಮಮಾಡಿದರೆ ನರನಾರಿಯರನ್ನೂ, ಅಂತಹ ಬಿಲ್ವಪುಷ್ಪಗಳಿಂದ ಹೋಮಮಾಡಿದರೆ ನರಪಾಲರನ್ನೂ ವಶಪಡಿಸಿಕೊಳ್ಳಬಹುದು.

೮೯. ಮಂತ್ರಿಯು ಗಂಧಮಿಶ್ರಿತವಾದ ಮಾಲತೀಪುಷ್ಪ ಬಕುಳಪುಷ್ಪಗಳಿಂದ ಹೋಮಮಾಡಿದರೆ ಒಂದು ವರ್ಷದೊಳಗಾಗಿ ಕವಿತ್ವಶಕ್ತಿಯನ್ನು ಪಡೆಯುವನು.

ಮಧುರತ್ರಯಸಂಯುಕ್ತೈಃ ಫಲೈರ್ಬಿಲ್ವಸಮುದ್ಭವೈಃ |  
 ಜುಹುಯಾದ್ವತಯೇಲ್ಲೋಕಂ ಶ್ರಿಯಂ ಪ್ರಾಪ್ನೋತಿ ವಾಂಛಿತಾಂ || ೯೦ ||

ಸಾಜ್ಯಮನ್ನಂ ಪ್ರಜುಹುಯಾದ್ಭವೇದನ್ನಸಮೃದ್ಧಿಮಾನ್ |  
 ಕಸ್ತೂರೀಕುಂಕುಮೋಪೇತಂ ಕರ್ಪೂರಂ ಜುಹುಯಾದ್ವಶೀ || ೯೧ ||

ಕಂದರ್ಪಾದಧಿಕಂ ಸದ್ಯಃ ಸೌಂದರ್ಯಮಧಿಗಚ್ಛತಿ |  
 ಲಾಜಾನ್ವಜುಹುಯಾನ್ಮಂತ್ರೀ ದಧಿಕ್ಷೀರಮಧುಪ್ಲತಾನ್ || ೯೨ ||

ವಿಜಿತ್ಯ ರೋಗಾನಖಿಲಾನ್ ಜೀವೇಚ್ಛರದಾಂ ಶತಂ |  
 ಪಾದದ್ವಯಂ ಮಲಯಜಂ ಪಾದಂ ಕುಂಕುಮಕೇಸರಂ || ೯೩ ||

ಪಾದಂ ಗೋರೋಚನಾಂ ತಾನಿ ತ್ರೀಣಿ ಪಿಷ್ಪಾಪ್ಪ ಹಿಮಾಂಭಸಾ |  
 ವಿದಧ್ಯಾತ್ತಿಲಕಂ ಭಾಲೇ ಯಾನ್ವಶ್ಯೇದ್ಯೈರ್ವಿಲೋಕೈತೇ || ೯೪ ||

೯೦. ಮಧುರತ್ರಯ ಸಹಿತವಾದ ಬಿಲ್ವಫಲಗಳಿಂದ ಹೋಮಮಾಡಿದರೆ ಲೋಕವೆಲ್ಲವೂ ವಶವಾಗುವುದು ಮತ್ತು ಇಷ್ಟಸಂಪತ್ತೂ ಲಭಿಸುವುದು.

೯೧-೯೨. ಫೃತಸಹಿತಾನ್ನ ಹೋಮಮಾಡುವವನು ಅನ್ನಸಮೃದ್ಧಿಯನ್ನು ಹೊಂದುವನು.

ಕಸ್ತೂರೀಕುಂಕುಮಸಹಿತ ಕರ್ಪೂರಹೋಮಮಾಡಿದ ಸಿದ್ಧಮಂತ್ರಿಯು ತಕ್ಷಣದಲ್ಲಿ ಮನ್ಮಥನಿಗಿಂತಲೂ ಹೆಚ್ಚು ಸೌಂದರ್ಯವನ್ನು ಹೊಂದುವನು.

ಮೊಸರು, ಹಾಲು, ಜೇನುತುಪ್ಪಗಳಲ್ಲಿ ನೆನೆಸಿದ ಅರಳನ್ನು ಹೋಮ ಮಾಡುವ ಮಂತ್ರಿಯು ಸಕಲ ರೋಗಗಳನ್ನೂ ಜಯಿಸಿಕೊಂಡು ನೂರುವರ್ಷ ಬದುಕುವನು.

ಎರಡುಭಾಗ ಮಲಯಗಂಧ, ಒಂದುಭಾಗ ಕುಂಕುಮಕೇಸರ, ಒಂದು ಭಾಗ ಗೋರೋಚನಾ ಈ ಮೂರನ್ನೂ ಚೂರ್ಣಮಾಡಿ ಹಿಮದ ನೀರಿನಿಂದ ಕಲೆಸಿ ಹೆಣೆಯಲ್ಲಿ ತಿಲಕವನ್ನು ಹಚ್ಚಿಕೊಂಡ ಮಂತ್ರಿಯು ಯಾರನ್ನು ನೋಡು



ಯಾಸ್ತಸ್ಮಿನ್ನೇತ್ಸ್ಮಿನ್ಮತ್ಯತೇ ಯೈರ್ವಾ ವಶ್ಯಾಃ ಸ್ಯುಸ್ತಸ್ಯ ತೇಚಿರಾತ್ |  
ಕರ್ಪೂರಕಪಿಚೋರಾಣಿ ಸಮಭಾಗಾನಿ ಕಲ್ಪಯೇತ್ || ೯೫ ||

ಚತುರ್ಭಾಗಾ ಜಟಾಮಾಂಸೀ ತಾವತೀ ರೋಚಿನಾ ಮತಾ |  
ಕುಂಕುಮಂ ಸಪ್ತಭಾಗಂ ಸ್ಯಾದ್ಧಿಗ್ಭಾಗಂ ಚಂದನಂ ಮತಂ || ೯೬ ||

ಅಗರುರ್ನವಭಾಗಂ ಸ್ಯಾದಿತಿ ಭಾಗಕ್ರಮೇಣ ಚ |  
ಹಿಮಾದ್ಧಿಃ ಕನ್ಯಯಾ ಪಿಷ್ಪಮೇತತ್ಸರ್ವಂ ಸುಸಾಧಿತಂ || ೯೭ ||

ಆದಾಯ ತಿಲಕಂ ಭಾಲೇ ಕುರ್ಯಾದ್ಭೂಮಿಪತೀನ್ನರಾನ್ |  
ವನಿತಾ ಮದಗರ್ವಾಢ್ಯಾ ಮದೋನ್ಮತ್ತಾನ್ಮತಂಗಜಾನ್ || ೯೮ ||

ಸಿಂಹವ್ಯಾಘ್ರಾನ್ಮಹಾಸರ್ಪಾನ್ಮೂತವೇತಾಲರಾಕ್ಷಸಾನ್ |  
ವರ್ಶನಾದೇವ ವಶಯೇತ್ತಿಲಕಂ ಧಾರಯನ್ನರಃ || ೯೯ ||

ವನೋ, ಇವನನ್ನು ಯಾರು ನೋಡುತ್ತಾರೆಯೋ, ಅವರಿಬ್ಬರೂ ಮತ್ತು ಅವನು  
ಯಾರನ್ನು ಮುಟ್ಟುತ್ತಾನೆಯೋ, ಯಾರಿಂದ ಮುಟ್ಟಿಸಿಕೊಳ್ಳುತ್ತಾನೆಯೋ  
ಅವರಿಬ್ಬರೂ ಸಹ ಅವನಿಗೆ ಬೇಗ ವಶರಾಗುವರು.

ಸಮಭಾಗವಾಗಿ ಕರ್ಪೂರ, ರಕ್ತಚಂದನ, ಕಚೋರಗಳು, ನಾಲ್ಕುಭಾಗ  
ಜಟಾಮಾಂಸಿಯು, ಅಷ್ಟೇಗೋರೋಚನ, ಏಳುಭಾಗ ಕುಂಕುಮ, ಹತ್ತುಭಾಗ  
ಗಂಧ, ಒಂಬತ್ತುಭಾಗ ಅಗರು ಈ ರೀತಿ ಸುಗಂಧದ್ರವ್ಯಗಳನ್ನು ಸೇರಿಸಿ ಕನ್ಯೆ  
ಯಿಂದ ಚೂರ್ಣಮಾಡಿಸಿ ಅದನ್ನು ಹಿಮಜಲದಲ್ಲಿ ಕಲಸಿಸಿ, ಅದರಿಂದ ಹಣೆಯ  
ಮೇಲೆ ತಿಲಕವನ್ನು ಹಚ್ಚಿಕೊಳ್ಳಬೇಕು.

ಈ ರೀತಿ ತಿಲಕವನ್ನು ಧರಿಸಿಕೊಂಡ ಮನುಷ್ಯನು ನೋಡುವಮಾತ್ರ  
ದಿಂದ ಮದಗಚ್ಛಯುಕ್ತರಾದ ಸ್ತ್ರೀಯರು, ಮದೋನ್ಮತ್ತವಾದ ಅನೆಗಳು, ಸಿಂಹ,  
ವ್ಯಾಘ್ರ, ಮಹಾಸರ್ಪ, ಭೂತ, ಬೇತಾಳ ಮತ್ತು ರಾಕ್ಷಸರು ಇವರನ್ನು  
ಸ್ವಾಧೀನಪಡಿಸಿಕೊಳ್ಳುವನು.

ಇತ್ಯೇಷಾ ಭೈರವೀ ಪ್ರೋಕ್ತಾ ಹ್ಯವತಾರಾಂತರಂ ಶ್ರುಣು |  
ನಾಜ್ಞಾಯಾ ಕಮಲಾ ತಾರೋ ನಮೋಂತೇ ಭಗವತ್ಯಥ || ೧೦೦ ||

ಶ್ರೀಮಾತಂಗೀಶ್ವರಿ ವದೇತ್ಸರ್ವಜನಮನೋಹರಿ |  
ಸರ್ವಾದಿಸುಖರಾಜ್ಯಂತೇ ಸರ್ವಾದಿಮುಖರಂಜಿನಿ || ೧೦೧ ||

ಸರ್ವರಾಜವಶಂ ಸಶ್ಚಾತ್ಮರಿಸರ್ವಪದಂ ವದೇತ್ |  
ಸ್ತ್ರೀಪುರುಷವಶಂ ಸೃಷ್ಟಿವಿದ್ಯಾಕ್ರೋಧಿನಿಕಾನ್ವಿತಾ || ೧೦೨ ||

ಸರ್ವದುಷ್ಟಮೃಗವಶಂ ಕರಿಸರ್ವಪದಂ ತತಃ |  
ಭೃಗುಸ್ತ್ವವಶಂಕರಿ ಸ್ಯಾತ್ಸರ್ವಲೋಕಂ ತತಃ ಪರಂ || ೧೦೩ ||

ಅಮುಕಂ ಮೇ ವಶಂ ಸಶ್ಚಾ ದಾನಯಾನಲಸುಂದರೀ |  
ಅಷ್ಟಾಶೀತ್ಯಕ್ಷರೋ ಮಂತ್ರೋ ಮುನ್ಯಾದ್ಯಾ ಭೈರವೀಗತಾಃ || ೧೦೪ ||

### ರಾಜಮಾತಂಗಿನೀಮಂತ್ರ

೧೦೦-೧೦೪. ಈರಿತಿ ಭೈರವಿಮಂತ್ರಾದಿಗಳು ಉಕ್ತವಾದುವು. ಇನ್ನೊಂ  
ದನತಾರದ ಮಂತ್ರಾದಿಗಳನ್ನು ಹೇಳುವೆನು ಕೇಳು. (ವಾಕ್ = ಐಂ,  
ಮಾಯಾ = ಹ್ರೀಂ, ಕಮಲಾ = ಶ್ರೀಂ, ತಾರಾ = ಓಂ, ಸೃಷ್ಟಿ = ಕ,  
ವಿದ್ಯಾ = ಇ, ಕ್ರೋಧ = ರ = ಕರಿ, ಭೃಗು = ಸ, ಅನಲಸುಂದರಿ = ಸ್ವಾಹಾ.  
ಉಳಿದುದು ಮಂತ್ರದಲ್ಲಿ ಸೇರುವ ಶಬ್ದಸ್ವರೂಪವು.)

“ ಐಂ ಹ್ರೀಂ ಶ್ರೀಂ ಓಂ ನಮೋ ಭಗವತಿ ಶ್ರೀಮಾತಂಗೀಶ್ವರಿ ಸರ್ವಜನ  
ಮನೋಹರಿ ಸರ್ವಸುಖರಾಜಿ ಸರ್ವಮುಖರಂಜಿನಿ ಸರ್ವರಾಜವಶಂಕರಿ ಸರ್ವಸ್ತ್ರೀ  
ಪುರುಷ ವಶಂಕರಿ ಸರ್ವದುಷ್ಟಮೃಗವಶಂಕರಿ ಸರ್ವ ಸತ್ವವಶಂಕರಿ ಸರ್ವಲೋಕ  
ಮನುಕಂ ಮೇ ವಶಮಾನಯ ಸ್ವಾಹಾ ” ಎಂಬುದು ಎಂಬತ್ತೆಂಟೆಕ್ಷರಗಳ  
ರಾಜಮಾತಂಗೀಶ್ವರಿ ಮಂತ್ರವು. ಇದಕ್ಕೆ ಋಷಿಮುಂತಾದುವನ್ನು ಭೈರವೀ  
ಮಂತ್ರಕ್ಕೆ ಹೇಳಿರುವ ರೀತಿಯಾಗಿ ತಿಳಿಯಬೇಕು.

ನ್ಯಾಸಾನಂತ್ರೀ ತನೌ ಕುರ್ಯಾದ್ವಕ್ಷ್ಯಮಾಣಾನ್ಯಥಾಕ್ರಮಂ |

ಶಿರೋಲಲಾಟಭ್ರೂಮಧ್ಯೇ ತಾಲುಕಂಠಗಲೋರಸಿ || ೧೦೫ ||

ಅನಾಹತೇ ಭುಜದ್ವಂದ್ಯೇ ಜಠರೇ ನಾಭಿಮಂಡಲೇ |

ಸ್ವಾಧಿಷ್ಠಾನೇ ಗುಪ್ತದೇಶೇ ಸಾದಯೋರ್ದಕ್ಷನಾಮಯೋಃ || ೧೦೬ ||

ಮೂಲಾಧಾರೇ ಗುದೇ ನ್ಯಸ್ಯೇತ್ಪದಾನ್ಯಷ್ಟಾದಶ ಕ್ರಮಾತ್ |

ಗುಣೈಕದ್ವಿಚತುಃಷಡ್ವಿವಸುಷಟ್ಪವರ್ತಾಷ್ಟಭಿಃ || ೧೦೭ ||

ದಶಪಂಕ್ತ್ಯಷ್ಟವೇದಾಗ್ನಿ ಚಂದ್ರಯುಗ್ಮಗುಣಾಕ್ಷಿಭಿಃ |

ಪದಕ್ಲೃಪ್ತಿರಿಯಂ ಪ್ರೋಕ್ತಾ ಮಂತ್ರವರ್ಣೀಯಥಾಕ್ರಮಂ || ೧೦೮ ||

ರತ್ನಾದ್ಯಾ ಮೂಲದ್ವಂದಯಭ್ರೂಮಧ್ಯೇಷು ವಿಚಕ್ಷಣಃ |

ವಾಕ್ ಶಕ್ತಿಲಕ್ಷ್ಮೀಬೀಜಾದ್ಯಾ ಮಾತಂಗ್ಯಂತಾಃ ಪ್ರವಿಸ್ಯಸೇತ್ || ೧೦೯ ||

೧೦೫-೧೦೮. ಮಂತ್ರಿಯು ಮುಂದೆ ಹೇಳುವ ನ್ಯಾಸಗಳನ್ನು ಕ್ರಮವಾಗಿ ಶರೀರದಲ್ಲಿ ಮಾಡಬೇಕು ;—

ಮಂತ್ರದಲ್ಲಿನ ಹದಿನೆಂಟು ಪದಗಳನ್ನು ಕ್ರಮವಾಗಿ ಶಿರಸ್ಸು, ಹಣೆ, ಹುಬ್ಬುಗಳ ಮಧ್ಯೆ, ದವಡೆ, ಕಂಠ, ಗಲ (ಕಂಠದ ಅಧೋಭಾಗ), ಎದೆ, ಹೃದಯ, ಎರಡು ಭುಜಗಳು, ಉದರ, ನಾಭಿಮಂಡಲ, ಸ್ವಾಧಿಷ್ಠಾನ, ಶಿಶ್ನು, ಬಲ ಎಡ ಪಾದಗಳು, ಮೂಲಾಧಾರ ಮತ್ತು ಗುದ ಈ ಸ್ಥಾನಗಳಲ್ಲಿ ನ್ಯಾಸ ಮಾಡಬೇಕು.

ಈ ಮಂತ್ರದಲ್ಲಿ ಕ್ರಮವಾಗಿ 3, 1, 2, 4, 6, 8, 6, 7, 8, 10, 10, 8, 4, 3, 1, 2. 3, 2 ಅಕ್ಷರಗಳನ್ನೊಳಗೊಂಡ ಹದಿನೆಂಟು ಪದಗಳು ಕ್ಲೃಪ್ತವಾಗಿವೆ ಎಂದು ಉಕ್ತವಾಗಿದೆ.

೧೦೯. ವಿವೇಚನಶೀಲನು ರತಿ, ಪ್ರೀತಿ, ಮನೋಭವೆಗಳನ್ನು ಕ್ರಮವಾಗಿ ಮೂಲಾಧಾರ, ಹೃದಯ, ಭ್ರೂಮಧ್ಯಗಳಲ್ಲಿ “ ಐಂ ಹ್ರೀಂ ಶ್ರೀಂ ರತ್ನೈ

ಶಿರೋವದನಹೃದ್ಗುಹ್ಯಸಾದೇಷು ವಿಧಿನಾ ನೈಸೇತ್ |

ಹೃಲ್ಲೇಖಾಂ ಗಗನಾಂ ರಕ್ತಾಂ ಭೂಯೋ ಮಂತ್ರೀ ಕರಾಲಿಕಾಂ || ೧೧೦ ||

ಮಹೋಚ್ಚುಷ್ಮಾಂ ಸ್ವನಾಮಾದಿವರ್ಣಬೀಜಪುರಃಸರಾಃ |

ಮಾತಂಗ್ಯಂತಾಃ ಷಡಂಗಾನಿ ತತಃ ಕುರ್ವೀತ ಸಾಧಕಃ || ೧೧೧ ||

ವರ್ಣೈಶ್ಚ ತುರ್ವಿಂಶತಿಭಿರ್ಹೃತ್ಪ್ರಯೋದಶಭಿಃ ಶಿರಃ |

ಶಿಖಾಷ್ವಾದಶಭಿಃ ಪ್ರೋಕ್ತಾ ವರ್ಮ ತಾವದ್ಧಿರಕ್ಷರೈಃ || ೧೧೨ ||

ಸ್ಯಾತ್ಪ್ರಯೋದಶಭಿರ್ನೇತ್ರಂ ದ್ವಾಭ್ಯಾಮಸ್ತ್ರಂ ಸೃಕೀರ್ತಿತಂ |

ಬಾಣನ್ಯಾಸಂ ತತಃ ಕುರ್ಯಾದ್ಧೈರವೀಪ್ರೋಕ್ತವರ್ತುನಾ || ೧೧೩ ||

ಮಾತಂಗೈ ನಮಃ, “ ಐಂ ಹ್ರೀಂ ಶ್ರೀಂ ಪ್ರೀತ್ಯೈ ಮಾತಂಗೈ ನಮಃ ”  
 “ಐಂ ಹ್ರೀಂ ಶ್ರೀಂ ಮನೋಭವಾಯೈ ನಮಃ” ಎಂಬುದಾಗಿ ಹೇಳುತ್ತಾ ನ್ಯಾಸ  
 ಮಾಡಬೇಕು.

೧೧೦-೧೧೩. ಪುನಃ ಮಂತ್ರಿಯು ಹೃಲ್ಲೇಖಾ, ಗಗನಾ, ರಕ್ತಾ, ಕರಾ  
 ಲಿಕಾ, ಮಹೋಚ್ಚುಷ್ಮಾ ಇವರನ್ನು ತಮ್ಮ ಹೆಸರಿನ ಆದಿವರ್ಣರೂಪವಾದ  
 ಬೀಜಾಕ್ಷರಪೂರ್ವಕವಾಗಿ ಶಿರಸ್ಸು, ಮುಖ, ಹೃದಯ, ಶಿಶ್ನು, ಪಾದಗಳಲ್ಲಿ ವಿಧಾ  
 ನೋಕ್ತ ಪ್ರಕಾರ ನ್ಯಾಸಮಾಡಬೇಕು.

ತರುವಾಯ ಸಾಧಕನು ಮಾತಂಗ್ಯಂತಗಳಾದ, ಈ ಮಂತ್ರದ ಇಪ್ಪತ್ತು  
 ನಾಲ್ಕು ವರ್ಣಗಳಿಂದ ಹೃದಯ, ಹದಿನೂರು ವರ್ಣಗಳಿಂದ ಶಿರಸ್ಸು, ಹದಿ  
 ನೆಂಟು ವರ್ಣಗಳಿಂದ ಶಿಖೆ, ಹದಿನೆಂಟು ವರ್ಣಗಳಿಂದ ಕವಚ, ಹದಿನೂರು  
 ವರ್ಣಗಳಿಂದ ನೇತ್ರ, ಎರಡು ಅಕ್ಷರಗಳಿಂದ ಅಸ್ತ್ರ ಈ ರೀತಿಯಾಗಿ ಷಡಂಗ  
 ಗಳನ್ನು ನ್ಯಾಸಮಾಡಬೇಕು. ಅನಂತರ ಭೈರವೀಮಂತ್ರಕ್ಕೆ ವಿಹಿತವಾಗಿರುವ  
 ರೀತಿಯಾಗಿ ಬಾಣನ್ಯಾಸವನ್ನು ಆಚರಿಸಬೇಕು.

ಮಾತಂಗ್ಯಂತಾಸ್ತತೋನ್ಯಸ್ಯೇನ್ಮನ್ಮಥಾನ್ವದನಾಂಸೆಯೋಃ |

ಪಾರ್ಶ್ವಕಟ್ಯೋರ್ನಾಭಿದೇಶೇ ಕಟಿಪಾರ್ಶ್ವಾಂಸಕೇ ಪುನಃ || ೧೧೪ ||

ಬೀಜತ್ರಯಾದಿಕಾನ್ಮಂತ್ರೀ ಮನ್ಮಥಂ ಮಕರಧ್ವಜಂ |

ಮದನಂ ಪುಷ್ಪಧನ್ವಾನಂ ಪಂಚಮಂ ಕುಸುಮಾಯುಧಂ || ೧೧೫ ||

ಷಷ್ಠಂ ಕಂದರ್ಪನಾಮಾನಂ ಮನೋಭವರತಿಪ್ರಿಯಾ |

ಮಾತಂಗ್ಯಂತಾಸ್ತತೋನ್ಯಸ್ಯೇತ್ ಸ್ಥಾನೇಷ್ಟೇತೇಷು ಮಂತ್ರವಿತ್|| ೧೧೬ ||

ಕುಸುಮಾ ಮೇಖಲಾ ಚೈವ ಮದನಾ ಮದನಾತುರಾ |

ಮದನವೇಗಾ ಸಂಭವಾ ಚ ಭುವನಪಾಲೇಂದುರೇಖಿಕಾ || ೧೧೭ ||

೧೧೪-೧೧೬. ಅನಂತರ ಮಂತ್ರಿಯು ಮನ್ಮಥ, ಮಕರಧ್ವಜ, ಮದನ, ಪುಷ್ಪಧನ್ವಾ, ಕುಸುಮಾಯುಧ, ಕಂದರ್ಪ, ಮನೋಭವ, ರತಿಪ್ರಿಯ ಎಂಬೀ ಮನ್ಮಥರನ್ನು ಆದಿಯಲ್ಲಿ “ ಐಂ ಹ್ರೀಂ ಶ್ರೀಂ ” ಎಂಬ ಬೀಜತ್ರಯ, ಕೊನೆಯಲ್ಲಿ ಮಾತಂಗೀ ಇವುಗಳೊಂದಿಗೆ ಕ್ರಮವಾಗಿ ಮುಖ, ಎರಡು ಭುಜಗಳು, ಉಭಯ ಕಟಿಪಾರ್ಶ್ವಗಳು, ನಾಭಿಪ್ರದೇಶ, ಕಟಿಪಾರ್ಶ್ವದ ಭುಜಭಾಗಗಳು ಇವುಗಳಲ್ಲಿ ನ್ಯಾಸಮಾಡಬೇಕು.

೧೧೭-೧೨೦. ಅನಂತರ ಮಂತ್ರಿಯು ಮೂಲಾಧಾರ, ಅಧಿಷ್ಠಾನ (ಲಿಂಗಮೂಲ), ಮಣಿಪೂರಕ= ನಾಭಿ, ಹೃದಯ, ಕಂಠ, ಮುಖ, ಭ್ರೂಮಧ್ಯ ಮತ್ತು ಶಿರಸ್ಸು ಈ ಸ್ಥಾನಗಳಲ್ಲಿ ಅನಂಗಕುಸುಮಾ, ಅನಂಗಮೇಖಲಾ, ಅನಂಗಮದನಾ, ಅನಂಗಮದನಾತುರಾ, ಅನಂಗಮದನವೇಗಾ, ಅನಂಗಸಂಭವಾ, ಅನಂಗಭುವನಪಾಲಿನೀ, ಅನಂಗಶಶಿರೇಖಾ ಎಂಬೀ ಎಂಟು ಶಕ್ತಿಗಳನ್ನು ಕೊನೆಯಲ್ಲಿ ಮಾತಂಗಿಯನ್ನು ಸಂಯೋಜನೆ ಮಾಡಿ ನ್ಯಾಸಮಾಡಬೇಕು.

ಅನಂಗಪದಪೂರ್ವಾಶ್ಚ ಮಾತಂಗ್ಯಂತಾಃ ಸಮೀರಿತಾಃ |  
 ವಿನ್ಯಸ್ತವ್ಯಾಸ್ತತೋ ಮೂಲೇಽಧಿಷ್ಠಾನೇ ಮಣಿಪೂರಕೇ || ೧೧೮ ||

ಹೃತ್ಕಂಠಾಸ್ಯೇ ಭ್ರುವೋರ್ಮಧ್ಯೇ ಮಸ್ತಕೇ ಚಾಪಿ ಮಂತ್ರಿಣಾ |  
 ಆದ್ಯೇ ಲಕ್ಷ್ಮೀಸರಸ್ವತ್ಯೌ ರತಿಃ ಪ್ರೀತಿಶ್ಚ ಕೃತ್ತಿಕಾ || ೧೧೯ ||

ಶಾಂತಿಃ ಪುಷ್ಪಿಃ ಪುನಸ್ತುಷ್ಟಿರ್ಮಾತಂಗೀ ಪದಶೇಖರಾ |  
 ಮೂಲಮಂತ್ರಂ ಸೃಥಜ್ಞಸ್ಯಸ್ಯೇನ್ನಿಜಮೂರ್ಧನಿ ಮಂತ್ರವಿತ್ || ೧೨೦ ||

ಆಧಾರದೇಶೇಽಧಿಷ್ಠಾನೇ ನಾಭೌ ಪಶ್ಚಾದನಾಹತೇ |  
 ಕಂಠದೇಶೇ ಭ್ರುವೋರ್ಮಧ್ಯೇ ಬಿಂದೌ ಭೂಯಃ ಕಲಾಪದೇ || ೧೨೧ ||

ನಿರೋಧಿಕಾಯಾ ಮರ್ಧೇಂದು ನಾದನಾದಾಂತಯೋಃ ಪುನಃ |  
 ಉನ್ಮನ್ಯಾಂ ವಿಷ್ಣುವಕ್ತ್ರೇ ಚ ಧ್ರುವಮಂಡಲಕೇ ಶಿವೇ || ೧೨೨ ||

ಮಾತಂಗ್ಯಂತಾಃ ಪ್ರವಿನ್ಯಸ್ಯೇದ್ವಾಮಾಂ ಜ್ಯೇಷ್ಠಾಮತಃ ಪರಂ |  
 ರೌದ್ರೀಂ ಪ್ರಶಾಂತಾಂ ಶ್ರದ್ಧಾಖ್ಯಾಂ ಪುನರ್ಮಾಹೇಶ್ವರೀಮಥ || ೧೨೩ ||

ಮೊದಲನೆಯದರಲ್ಲಿ ಲಕ್ಷ್ಮೀ, ಸರಸ್ವತೀ, ರತಿ, ಪ್ರೀತಿ, ಕೃತ್ತಿಕಾ, ಶಾಂತಿ, ಪುಷ್ಪಿ, ತುಷ್ಟಿ ಇವರನ್ನು ಮಾತಂಗೀಪದಾಂತವಾಗಿ ನ್ಯಾಸ ಮಾಡಬೇಕು.

ಮಂತ್ರಜ್ಞನು ತನ್ನ ಶಿರಸ್ಸಿನಲ್ಲಿ ಮೂಲಮಂತ್ರವನ್ನು ಸೃಥಕ್ಕಾಗಿ ನ್ಯಾಸಮಾಡಬೇಕು.

೧೨೧-೧೨೩. ಮೂಲಾಧಾರ, ಲಿಂಗಮೂಲ, ನಾಭಿ, ಹೃದಯ, ಕಂಠ ದೇಶ, ಭ್ರೂಮಧ್ಯ, ಬಿಂದು, ಕಲಾಪವ, ನಿರೋಧಿಕಾ, ಅರ್ಧೇಂದು, ನುದ, ನಾದಾಂತ, ಉನ್ಮನ್ಯೇ, ವಿಷ್ಣುವಕ್ತ್ರ, ಧ್ರುವಮಂಡಲ, ಶಿವ ಈ ಹದಿನಾರು ಸ್ಥಾನಗಳಲ್ಲಿ ಕ್ರಮವಾಗಿ ವಾಮಾ, ಜ್ಯೇಷ್ಠಾ, ರೌದ್ರೀ, ಪ್ರಶಾಂತಾ, ಶ್ರದ್ಧಾಖ್ಯಾ, ಮಾಹೇಶ್ವರೀ, ಕ್ರಿಯಾಶಕ್ತಿ, ಸುಲಕ್ಷ್ಮೀ, ಸೃಷ್ಟಿಸಂಜ್ಞಾ, ಮೋಹಿನೀ, ಪ್ರಮಥಾ, ಶ್ವಾಸಿನೀ, ವಿದ್ಯುಲ್ಲತಾ, ಚಿಚ್ಚಕ್ತಿ, ಸುಂದರಾನಂದಾ ಮತ್ತು ನಂದಬುದ್ಧಿ ಈ ಶಕ್ತಿಗಳನ್ನು ಮಾತಂಗ್ಯಂತವಾಗಿ ನ್ಯಾಸಮಾಡಬೇಕು.

ಕ್ರಿಯಾಶಕ್ತಿಂ ಸುಲಕ್ಷ್ಮೀಂ ಚ ಸೃಷ್ಟಿಸಂಜ್ಞಾಂ ಚ ಮೋಹಿನೀಂ |  
 ಪ್ರಮಥಾಂ ಶ್ವಾಸಿನೀಂ ವಿದ್ಯುಲ್ಲತಾಂ ಚಿಚ್ಚಕ್ರಮಪ್ಯಥ || ೧೨೪ ||

ತತಶ್ಚ ಸುಂದರಾನಂದಾಂ ನಂದಬುದ್ಧಿಮಿಮಾಃ ಕ್ರಮಾತ್ |  
 ತಿರೋಭಾಲಹ್ಯದಾಧಾರೇಷ್ವೇತಾ ಬೀಜತ್ರಯಾದಿಕಾಃ || ೧೨೫ ||

ಮಾತಂಗ್ಯಾದ್ಯಾಃ ಪ್ರವಿನ್ಯಸ್ಯೇದ್ಯಥಾವದ್ದೇಶಿಕೋತ್ತಮಾಃ |  
 ಮಾತಂಗೀಂ ಮಹದಾದ್ಯಾಂ ತಾಂ ಮಹಾಲಕ್ಷ್ಮೀಪದಾದಿಕಾಂ || ೧೨೬ ||

ಸಿದ್ಧಲಕ್ಷ್ಮೀಪದಾದ್ಯಾಂ ಚ ಮೂಲಮಾಧಾರಮಂಡಲೇ |  
 ನ್ಯಸೇತ್ತೇನೈವ ಕುರ್ವೀತ ನ್ಯಾಸಕಂ ದೇಶಿಕೋತ್ತಮಾಃ || ೧೨೭ ||

ದೇಶಿಕವರ್ಮನು ಶಿರಸ್ಸು, ಹಣೆ, ಹೃದಯ, ಅಧಾರ ಈ ಸ್ಥಾನಗಳಲ್ಲಿ ಬೀಜ  
 ತ್ರಯಾದಿಯಾಗಿ ಮಾತಂಗ್ಯಾದಿಗಳನ್ನು ವಿಧಾನೋಕ್ತಪ್ರಕಾರ ನ್ಯಾಸ  
 ಮಾಡಬೇಕು.

ಮಾತಂಗೀ, ಮಹಾಮಾತಂಗೀ, ಮಹಾಲಕ್ಷ್ಮೀಮಾತಂಗೀ, ಸಿದ್ಧ  
 ಲಕ್ಷ್ಮೀಮಾತಂಗೀ ಇವರನ್ನು ಮೂಲಮಂತ್ರದಿಂದ ಅಧಾರಮಂಡಲದಲ್ಲಿ  
 ನ್ಯಾಸಮಾಡಬೇಕು.

ಆ ಮೂಲಮಂತ್ರದಿಂದಲೇ ದೇಶಿಕನು ಸರ್ವಾಂಗನ್ಯಾಸವನ್ನು ಮಾಡ  
 ಬೇಕು.

೧೨೪-೧೨೭. ಈ ರೀತಿಯಾಗಿ ಶರೀರದಲ್ಲಿ ನ್ಯಾಸಮಾಡಿಕೊಂಡು ಬಳಿಕ  
 ಮಂತ್ರಿಯು ಹೀಗೆ ಧ್ಯಾನಿಸಬೇಕು :-

ಶ್ಯಾಮವರ್ಣವುಳ್ಳ, ಗಿಳಿಯ ಮಾತನ್ನು ಕೇಳುತ್ತಿರುವ, ಕಮಲದ  
 ಮೇಲೆ ಒಂದು ಪಾದವನ್ನಿಟ್ಟಿರುವ, ಅರ್ಧಚಂದ್ರನನ್ನು ಧರಿಸಿರುವ, ವೀಣೆ  
 ಯನ್ನು ಬಾರಿಸುತ್ತಿರುವ, ಮಧುಪಾನದಿಂದ ಮತ್ತಳಾದ, ಕೆಂಪುವಸ್ತ್ರವನ್ನು

ಏವಂ ನೈಸ್ತಶರೀರೋಸೌ ಚಿಂತಯೇನ್ಮಂತ್ರದೇವತಾಂ |

ಶ್ಯಾಮಾಂ ಶುಕೋಕ್ತಿಂ ಶೃಣ್ವಂತೀಂ ನೈಸ್ತೈಕಾಂಸ್ಪ್ರಿಶಿರೋರುಹೇ ||೧೨೮||

ಶಶಿಖಂಡಧರಾಂ ವಿಣಾಂ ನಾದಯಂತೀಂ ಮಧೂನ್ಮದಾಂ |

ರಕ್ತಾಂಶುಕಾಂ ಚ ಕಲ್ಹಾರಮಾಲಾಶೋಭಿತಚೂಲಿಕಾಂ || ೧೨೯ ||

ಶಂಖಸತ್ತಾಂ ತು ಮಾತಂಗೀಂ ಚಿತ್ರಕೋದ್ಭಾಸಿಮಸ್ತಕಾಂ |

ಆಯುತಂ ಪ್ರಜಪೇನ್ಮಂತ್ರಂ ತದ್ವಶಾಂಶಂ ಮಧೂಕಜೈಃ || ೧೩೦ ||

ಪುಷ್ಪೈಸ್ತ್ರಿಸಮಧುರೋಪೇತ್ಯೈರ್ಜುಹುಯಾನ್ಮಂತ್ರಸಿದ್ಧಯೇ |

ತ್ರಿಕೋಣಕರ್ಣಿಕಂ ಪದ್ಮಮಷ್ಟಪತ್ರಂ ಪ್ರಕಲ್ಪಯೇತ್ || ೧೩೧ ||

ಅಷ್ಟಪತ್ರಾವೃತಂ ಬಾಹ್ಯೇ ವೃತ್ತಂ ಷೋಡಶಭಿದ್ಲೈಃ |

ಚತುರಸ್ತ್ರೀಕೃತಂ ಬಾಹ್ಯೇ ಕಾಂತ್ಯಾ ದೃಷ್ಟ್ವಿಮನೋಹರಂ || ೧೩೨ ||

ಉಟ್ಟಿರುವ, ಕಲ್ಹಾರಪುಷ್ಪದಿಂದಲಂಕೃತವಾದ ಜಡೆಯುಳ್ಳ, ಶಂಖತಾಟಂಕ ವನ್ನು ಧರಿಸಿರುವ, ತಿಲಕದಿಂದ ವಿರಾಜಮಾನವಾದ ಶಿರಸ್ಸುಳ್ಳ, ಮಂತ್ರದೇವತೆಯಾದ ಮಾತಂಗಿಯನ್ನು ಧ್ಯಾನಿಸಬೇಕು.

ಈ ಮಂತ್ರವನ್ನು ಹತ್ತುಸಾವಿರ ಜಪಿಸಿ ಮಂತ್ರಸಿದ್ಧಿಯನ್ನು ಪಡೆಯಲು ಸಕ್ಕರೆ, ಘೃತ, ಮಧುಗಳಿಂದ ಮಿಶ್ರಿತವಾದ ಹಿಪ್ಪೇಪುಷ್ಪಗಳಿಂದ ಹೋಮ ಮಾಡಬೇಕು.

ತ್ರಿಕೋಣಕೋಶವುಳ್ಳ ಅಷ್ಟದಳಪದ್ಮವನ್ನು ರಚಿಸಿ ಅದರ ಸುತ್ತಲೂ ಹದಿನಾರು ದಳಗಳಿಂದ ಸಹಿತವಾದ ವೃತ್ತರೇಖೆಯನ್ನು ಗುರ್ತಿಸಿ, ಅದನ್ನು ಚತುರಸ್ರಗೃಹದಲ್ಲಿ ಅಡಗಿಸಿ ನೋಡುವುದಕ್ಕೆ ಮನೋಹರಮಗಿರುವಂತೆ ಕಾಂತಿಯುಕ್ತವಾದ ಮಂಡಲವನ್ನು ರಚಿಸಬೇಕು.



ಏತಸ್ಮಿನ್ನೂಜಯೇತ್ಪೀಠೇ ನವಶಕ್ತೀಃ ಕ್ರಮಾದಿಮಾಃ |  
ವಿಭೂತಿಪೂರ್ವಾಃ ಪೂರ್ವೋಕ್ತಾ ಮಾತಂಗೀಪದಪಶ್ಚಿಮಾಃ || ೧೩೩ ||

ಸರ್ವಾಂತೇ ಶಕ್ತಿ ಕಮಲಾಸನಾಯ ನಮ ಇತ್ಯಥ |  
ವಾಕ್ ಶಕ್ತಿ ಲಕ್ಷ್ಮೀಬೀಜಾದ್ಯ ಉಕ್ತಃ ಪೀಠಾರ್ಚನೇ ಮನುಃ || ೧೩೪ ||

ಮೂಲೇನ ಮೂರ್ತಿಂ ಸಂಕಲ್ಪ್ಯ ತಸ್ಯಾಮಾವಾಹ್ಯ ದೇವತಾಂ |  
ಅರ್ಚಯೇದ್ವಿಧಿನಾನೇನ ವಕ್ಷ್ಯಮಾಣೇನ ಮಂತ್ರವಿತ್ || ೧೩೫ ||

ರತ್ಯಾದ್ಯಾಸ್ತಿಸು ಕೋಣೇಷು ಪೂಜಯೇತ್ಪೂರ್ವವತ್ಸುಧೀಃ |  
ಹೃಲ್ಲೇಖಾದ್ಯಾಃ ಪಂಚಪೂಜ್ಯಾ ಮಧ್ಯೇ ದಿಷ್ಟು ಚ ಮಂತ್ರಿಣಾ || ೧೩೬ ||

೧೩೩. ಈ ಪೀಠದಲ್ಲಿ ಪೂರ್ವೋಕ್ತ ನವಶಕ್ತಿಗಳನ್ನು ಆದಿಯಲ್ಲಿ ವಿಭೂತಿ, ಅಂತ್ಯದಲ್ಲಿ ಮಾತಂಗಿ ಪದಗಳೊಡನೆ ಕ್ರಮವಾಗಿ ಪೂಜಿಸಬೇಕು.

೧೩೪. ಎಲ್ಲವೂ ಆದಮೇಲೆ “ ಶಕ್ತಿ ಕಮಲಾಸನಾಯ ನಮಃ ” ಎಂಬುದಾಗಿ ಪೂಜಿಸಬೇಕು. “ ಐಂ ಹ್ರೀಂ ಶ್ರೀಂ ” ಎಂಬ ಬೀಜಾದಿಯಾದ ಪೂರ್ವೋಕ್ತ ಮಂತ್ರವನ್ನೇ ಪೀಠಾರ್ಚನೆಗೆ ಉಪಯೋಗಿಸಿಕೊಳ್ಳಬೇಕು.

೧೩೫. ಅಲ್ಲಿ ಮೂಲಮಂತ್ರದಿಂದ ಮೂರ್ತಿಯನ್ನು ಸ್ಥಾಪಿಸಿ ಅದರಲ್ಲಿ ದೇವತೆಯನ್ನು ಆವಾಹನೆಮಾಡಿ ಮಂತ್ರಜ್ಞನು ಮುಂದೆ ಹೇಳುವ ವಿಧಾನದಿಂದ ಪೂಜಿಸಬೇಕು.

೧೩೬-೧೩೭. ಜ್ಞಾನಿಯು ಪೂರ್ವದಂತೆ ಮೂರು ಕೋಣಗಳಲ್ಲಿ ರತಿ, ಪ್ರೀತಿ, ಮನೋಭವಾ ಇವರನ್ನು ಪೂಜಿಸಬೇಕು ಬಳಿಕ ಮಂತ್ರಿಯು ಕೈಗಳಲ್ಲಿ ಪಾಶ, ಅಂಕುಶ, ಅಭಯ, ಅಭೀಷ್ಟಗಳನ್ನು ಧರಿಸಿರುವ ಪೃಥಿವ್ಯಾದಿಗಳಂತೆ ವಿರಾಜಮಾನರಾದ, ಹೃಲ್ಲೇಖಾ ಮುಂತಾದ ಐದು ಶಕ್ತಿಗಳನ್ನು

ಸಾಶಾಂಕುಶಾಭಯಾಭೀಷ್ಟಧಾರಿಣ್ಯೋ ಭೂತಸಪ್ರಭಾಃ |  
 ಅಂಗಾನಿ ಪೂಜಯೇತ್ಪಶ್ಚಾದ್ಯಥಾಪೂರ್ವಂ ವಿಧಾನನಿತ್ | | ೧೩೭ ||

ಬಾಣಾನಭ್ಯರ್ಚಯೇದ್ವಿಕ್ಷುಪಂಚಮಂ ಪುರತೋ ಯಜೇತ್ |  
 ದಲಮಧ್ಯೇಫ ಸಂಪೂಜ್ಯ ಅನಂಗಕುಸುಮಾದಿಕಾಃ | | ೧೩೮ ||

ಸಾಶಾಂಕುಶಾಭಯಾಭೀಷ್ಟಧಾರಿಣ್ಯೋರುಣವಿಗ್ರಹಾಃ |  
 ವತ್ರಾಗ್ರೇಷು ಪುನಃ ಪೂಜ್ಯಾ ಲಕ್ಷ್ಮ್ಯಾದ್ಯಾ ವಲ್ಲಕೀಕರಾಃ | | ೧೩೯ ||

ಬಹಿರಪ್ಪದಲೇನ್ವಚ್ಯಾ ಮನ್ಮಥಾದ್ಯಾ ಮದೋದ್ಧತಾಃ |  
 ಅಪರಾಂಗನಿಷಂಗಾಢ್ಯಾಃ ಪುಷ್ಪಾಸ್ತ್ರೇಕ್ಷುಧನುರ್ಧರಾಃ | | ೧೪೦ ||

ಪತ್ರಸ್ಯಾ ಮಾತರಃ ಪೂಜ್ಯಾ ಬ್ರಾಹ್ಮ್ಯಾದ್ಯಾಃ ಪ್ರೋಕ್ತಲಕ್ಷಣಾಃ |  
 ತದಗ್ರೇಷ್ವರ್ಚಯೇದ್ವಿದ್ವಾನಸಿತಾಂಗಾದಿಭೈರವಾನ್ | | ೧೪೧ ||

ಪೂರ್ವಾದಿ ನಾಲ್ಕುದಿಕ್ಕುಗಳೂ ಮತ್ತು ಮಧ್ಯಭಾಗಗಳಲ್ಲಿ ಪೂಜಿಸಬೇಕು. ಅನಂತರ ವಿಧಾನಜ್ಞನು ಪೂರ್ವದಂತೆ ಅಂಗಗಳನ್ನು ಪೂಜಿಸಬೇಕು.

೧೩೭-೧೩೯. ಬಾಣಗಳನ್ನು ನಾಲ್ಕು ದಿಕ್ಕುಗಳಲ್ಲಿಯೂ, ಐದನೆಯ ದನ್ನು ಮುಂಭಾಗದಲ್ಲಿಯೂ ಪೂಜಿಸಬೇಕು. ದಕ್ಷಮಧ್ಯಭಾಗದಲ್ಲಿ ಪಾಶ, ಅಂಕುಶ, ಅಭಯ, ಅಭೀಷ್ಟಧಾರಿಗಳಾದ, ರಕ್ತರವೀರಗಳುಳ್ಳ ಅನಂಗಕುಸುಮಾದಿಗಳನ್ನು ಪೂಜಿಸಬೇಕು. ಪುನಃ ಪತ್ರಗಳ ಅಗ್ರಭಾಗಗಳಲ್ಲಿ ವೀಣಾಸಾಣಿಗಳಾದ ಲಕ್ಷ್ಮೀ ಮುಂತಾದವರನ್ನು ಪೂಜಿಸಬೇಕು.

೧೪೦. ಅಪ್ಪದಳ ಮೂಲಭಾಗಗಳಲ್ಲಿ ಮದೋನ್ಮತ್ತರು, ಹಿಂಭಾಗದಲ್ಲಿ ಬತ್ತಳಿಕೆಗಳಿಂದ ಕೂಡಿದ ಪುಷ್ಪಬಾಣ, ಇಕ್ಷುಧನುಸ್ಸುಗಳನ್ನು ಧರಿಸಿರುವ ಮನ್ಮಥಾದಿಗಳನ್ನು ಪೂಜಿಸಬೇಕು.

೧೪೧ ಹಿಂದೆ ಹೇಳಿದ ಗುಣಯುಕ್ತರಾದ ಬ್ರಾಹ್ಮಣ ಮುಂತಾದ ಮಾತೃಗಳನ್ನು ಪತ್ರಸ್ಥಿತರನ್ನಾಗಿ ಭಾವಿಸಿ ಪೂಜಿಸಬೇಕು ಬಳಿಕ ಜ್ಞಾನಿಯು ಆ ಪತ್ರಾಗ್ರಗಳಲ್ಲಿ ಅಸಿತಾಂಗ ಮುಂತಾದ ಭೈರವರನ್ನು ಪೂಜಿಸಬೇಕು.

ಪುನಃ ಷೋಡಶಪತ್ರೇಷು ಪೂಜ್ಯಾಃ ಷೋಡಶಶಕ್ತಯಃ |  
ವಾಮಾದ್ಯಾಃ ಕಲವೀಣಾಭಿರ್ಗಾಯಂತೈಃ ಶ್ಯಾಮವಿಗ್ರಹಾಃ || ೧೪೨ ||

ಚತುರಸ್ರೇ ಚತುರ್ದಿಕ್ಷು ಚತಸ್ರಃ ಪೂಜಯೇತ್ಪುನಃ |  
ಮಾತಂಗ್ಯಾದ್ಯಾ ಮದೋನ್ಮತ್ತಾ ವೀಣೋಲ್ಲಸಿತಸಾಣಯಃ || ೧೪೩ ||

ಆಗ್ನೇಯಕೋಣೇ ವಿಘ್ನೇಶಂ ದುರ್ಗಾಂ ನೈಶಾಚರೇ ಯಜೇತ್ |  
ವಾಯವ್ಯೇ ಬಟುಕಾನ್ ಸಶ್ಚಾದೀಶಾನೇ ಕ್ಷೇತ್ರಪಂ ಯಜೇತ್ || ೧೪೪ ||

ಲೋಕಪಾಲಾ ಬಹಿಃಪೂಜ್ಯಾ ವಜ್ರಾದ್ಯೈರಾಯುಧೈಃ ಸಹ |  
ಮಂತ್ರೇಸ್ತ್ರಿನ್ಸಾಧಿತೇ ಮಂತ್ರೇ ಸಾಧಯೇದಿಷ್ಟಮಾತ್ಮನಃ || ೧೪೫ ||

೧೪೨. ಪುನಃ ಷೋಡಶಪತ್ರಗಳಲ್ಲಿ ಕಲವೀಣೆ ಮುಂತಾದುವುಗಳಿಂದ ಗಾನಮಾಡುತ್ತಿರುವ, ಶ್ಯಾಮಒಣ್ಣದ ಶರೀರವುಳ್ಳ, ವಾಮಾದಿ ಷೋಡಶಶಕ್ತಿಗಳನ್ನು ಪೂಜಿಸಬೇಕು.

೧೪೩. ಚತುರಸ್ರಮಂಡಲದಲ್ಲಿ ನಾಲ್ಕು ದಿಕ್ಕುಗಳಲ್ಲಿ ಮದೋನ್ಮತ್ತರೂ ವೀಣೆಗಳಿಂದ ವಿರಾಜಮಾನರಾದ ಹಸ್ತಗಳುಳ್ಳವರೂ ಅದ ಮಾತಂಗ್ಯಾದಿ ನಾಲ್ಕು ದೇವತೆಗಳನ್ನು ಪೂಜಿಸಬೇಕು.

೧೪೪. ಆಗ್ನೇಯ ಮೂಲೆಯಲ್ಲಿ ವಿಘ್ನೇಶನನ್ನೂ, ನೈಋತ್ಯಕೋಣದಲ್ಲಿ ದುರ್ಗಾದೇವಿಯನ್ನೂ, ವಾಯವ್ಯದಲ್ಲಿ ಬಟುಕರನ್ನೂ, ಈಶಾನ್ಯದಲ್ಲಿ ಕ್ಷೇತ್ರಪಾಲನನ್ನೂ ಪೂಜಿಸಬೇಕು.

೧೪೫. ಹೊರಗೆ ವಜ್ರಾಯುಧ ಮುಂತಾದ ಅನೇಕ ಅಯುಧಗಳ ಸಹಿತವಾಗಿ ಇಂದ್ರಾದಿ ಲೋಕಪಾಲಕರನ್ನು ಪೂಜಿಸಬೇಕು. ಈ ರೀತಿಯಾಗಿ ಆರಾಧಿಸಿ ಸಿದ್ಧಿಯನ್ನು ಪಡೆದ ಮಂತ್ರಿಯು ನಾನಾವಿಧಪ್ರಯೋಗಗಳನ್ನೂ ಚರಿಸಿ ತನ್ನ ಇಷ್ಟಾರ್ಥವನ್ನು ಸಾಧಿಸಿಕೊಳ್ಳಬಹುದು.

ಮಲ್ಲಿಕಾರ್ಜುನಾತಿಪುನ್ನಾಗೃಹೋಮಾದ್ಭಾಗ್ಯಾಲಯೋ ಭವೇತ್ |  
 ಫಲೈರ್ಬಿಲ್ವಸಮುದ್ಭೂತೈಸ್ತತ್ಪ್ರತ್ಯರ್ಥಾ ಹುತಾದ್ಭವೇತ್ || ೧೪೬ ||

ರಾಜಪುತ್ರಸ್ಯ ರಾಜ್ಯಾಸ್ತಿಃ ಸಂಕಜೈಃ ಶ್ರಿಯಮಾಪ್ನುಯಾತ್ |  
 ಉತ್ಪಲೈರ್ವಶಯೇದ್ವಿಶ್ವಂ ಕ್ಷಾರೈರ್ಮಧಾಶ್ರಿತೈಃ ಸ್ತ್ರಿಯಂ || ೧೪೭ ||

ವಂಜುಲಸ್ಯ ಸಮಿದ್ಭೋನೋ ವೃಷ್ಟಿಂ ವಿತನುತೇಽಚಿರಾತ್ |  
 ಪ್ರೇರಾಕ್ತೈರಮೃತಾಖಂಡೈರ್ಹೋಮಾನ್ನಾಶಯತಿ ಜ್ವರಂ || ೧೪೮ ||

ದೂರ್ವಾಭಿರಾಯುರಾಪ್ನೋತಿ ತಂದುಲೈರ್ಧನವಾನ್ಸವೇತ್ |  
 ಕದಂಬೈರ್ವಶಯೇದ್ವಿಶ್ವಂ ತ್ರಿಮಧುರಪ್ಲುತಂ || ೧೪೯ ||

೧೪೬-೧೪೭. ಮಲ್ಲಿಗೆ, ಜಾಜಿ, ಪುನ್ನಾಗಪುಸ್ಪಗಳ ಹೋಮಮಾಡುವುದರಿಂದ ಮಂತ್ರಿಯು ಭಾಗ್ಯನಿಧಿಯಾಗುವನು.

ಬಿಲ್ಲುಫಲ ಅಥವಾ ಪತ್ರಗಳಿಂದ ಹೋಮಮಾಡಿದರೆ ರಾಜಪುತ್ರನಿಗೆ ರಾಜ್ಯಪ್ರಾಪ್ತಿಯಾಗುವುದು.

ಪದ್ಮಹೋಮದಿಂದ ಸಂಪತ್ಪ್ರಾಪ್ತಿಯಾಗುವುದು.

ಕನ್ಯೆಯಿಲ್ಲದವನು ಹೋಮದಿಂದ ಜಗತ್ತನ್ನೂ, ಮಧುಮಿಶ್ರಲವಣಗಳ ಹೋಮದಿಂದ ಸ್ತ್ರೀಯರನ್ನೂ ವಶಪಡಿಸಿಕೊಳ್ಳಬಹುದು.

೧೪೮. ಅಶೋಕಸಮಿತ್ತುಗಳಿಂದ ಹೋಮಮಾಡಿದರೆ ಮಳೆಯು ಬರುತ್ತದೆ.

ಹಾಲಿನಲ್ಲಿ ನೆನೆಸಿದ ಅವೃತಬಳ್ಳಿಯ ತುಂಡುಗಳಿಂದ ಹೋಮಮಾಡಿದರೆ ಜ್ವರವು ವಾಸಿಯಾಗುತ್ತದೆ.

೧೪೯. ದೂರ್ವಾಹೋಮದಿಂದ ಆಯುಸ್ಸನ್ನೂ, ತಂಡುಲಹೋಮದಿಂದ ಹಣವನ್ನೂ, ಕದಂಬಪುಷ್ಪಹೋಮದಿಂದ ವಶೀಕರಣಶಕ್ತಿಯನ್ನೂ ಪಡೆಯುವನು. ದೂರ್ವಾ, ತಂಡುಲ, ಕದಂಬಗಳನ್ನು ಸಕ್ಕರೆ ಫೃತ ಮಧುಗಳಲ್ಲಿ ನೆನೆಸಿ ಹೋಮಕ್ಕೆ ಉಪಯೋಗಿಸಬೇಕು.

ನಂದ್ಯಾವರ್ತಭವೈಃ ಪುಷ್ಪೈರ್ಹೋಮೋ ವಾಕ್ ಸಿದ್ಧಿದಾಯಕಃ |  
 ನಿಂಬಪ್ರಸೂನೈರ್ಜುಹುಯಾದೀಸ್ವಿತಶ್ರೀಸಮೃದ್ಧಯೇ || ೧೫೦ ||

ಪಲಾಶಕುಸುಮೈರ್ಹೋಮಾತ್ತೇಜಸ್ವೀ ಜಾಯತೇ ನರಃ |  
 ಚಂದನಾಗರುಕಸ್ತೂರೀಚಂದ್ರಕುಂಕುಮರೋಚನಾಃ || ೧೫೧ ||

ವಶ್ಯಾಯ ಚ ಪ್ರಿಯತ್ನಾಯ ಹುತಾಶ್ಚ ತಿಲಕೀಕೃತಾಃ |  
 ನಿರ್ಗುಂಡೀಮೂಲಹೋಮೇನ ನಿಗಡಾನ್ಮುಚ್ಯತೇ ನರಃ || ೧೫೨ ||

ನಿಂಬತೈಲಾನ್ವಿತೈರ್ಲೋಕೈರ್ಹೋಮಃ ಶತ್ರುನಿನಾಶನಃ |  
 ಹರಿವ್ರಾಚೂರ್ಣಸಂಮಿಶ್ರೈರ್ಲವಣೈಸ್ತಂಭಯೇಜ್ಜ ಗತ್ || ೧೫೩ ||

೧೫೦. ನಂದೀಸರ್ಧನ ಪುಷ್ಪಗಳ ಹೋಮವು ವಾಕ್ಸಿದ್ಧಿಯನ್ನು ಕೊಡುತ್ತದೆ ಬಯಸಿದ ಸಂಪತ್ತನ್ನು ಹೊಂದಲು ಬೇವಿನ ಹೂವುಗಳಿಂದ ಹೋಮಮಾಡಬೇಕು.

೧೫೧-೧೫೨. ಮುತ್ತುಗಪುಷ್ಪಹೋಮದಿಂದ ಮನುಷ್ಯನು ತೇಜಸ್ವಿಯಾಗುವನು.

ಚಂದನ, ಅಗರು, ಕಸ್ತೂರಿ, ಚಂದ್ರ, ಕುಂಕುಮ, ಗೋರೋಚನಗಳನ್ನು ಹೋಮಮಾಡಿದರೆ ವಶ್ಯತೆಯೂ, ಅವುಗಳನ್ನು ಪೂರ್ವೋಕ್ತರೀತಿಯಿಂದ ಚೂರ್ಣಮಾಡಿ ಅದರಿಂದ ತಿಲಕವನ್ನು ಧರಿಸಿದರೆ ಪ್ರಿಯತ್ನವೂ ಉಂಟಾಗುವುದು.

ಕರೀಲಕ್ಕಿಲೀ ಅಥವಾ ನಾವಿಲೀಬೇರಿನ ಹೋಮದಿಂದ ಮನುಷ್ಯನು ಸೆರೆಯಿಂದ ಬಿಡುಗಡೆಯನ್ನು ಹೊಂದುವನು.

೧೫೩. ಬೇವಿನೆಣ್ಣೆಯಿಂದ ಮಿಶ್ರವಾದ ಲವಣಗಳ ಹೋಮವು ಶತ್ರುನಿನಾಶಕವು. ಅರಿತಿನಪುಡಿಮಿಶ್ರವಾದ ಉಪ್ಪುಗಳಿಂದ ಹೋಮಮಾಡುವವನು ಜಗತ್ತನ್ನೇ ವಶಪಡಿಸಿಕೊಳ್ಳಬಹುದು.

ಮಾತಂಗೀ ಸಿದ್ಧವಿದ್ಯೈಷಾ ಪ್ರೋಕ್ತಾ ತೇ ದ್ವಿಜಸತ್ತಮ |  
ಅವತಾರಾಂತರಂ ಭೂಯೋ ವರ್ಣಯಾಮಿ ನಿಶಾಮಯ || ೧೫೪ ||

ದೀಪಿಕಾಪ್ರೀತಿಚಂದ್ರಾಧ್ಯಾ ದ್ವಿಧಾ ಚಂದ್ರೋಜ್ಜಿತಾ ಚ ಮಾ |  
ವತಿಸಹಿಸ್ತ್ರಿಯಾಮುತ್ರೋ ಧೂಮಾವತ್ಯಾ ಗಜಾಕ್ಷರಃ || ೧೫೫ ||

ಪಿಪ್ಪಲಾದೋ ಮುನಿಶ್ಚಂದೋ ನಿವೃದ್ಧಾಮಾವತೀಶ್ವರೀ |  
ಬೀಜೇನ ಷಡ್ದೀರ್ಘಜಾತಿಯುಕ್ತೇನ ಪರಿಕಲ್ಪಯೇತ್ || ೧೫೬ ||

ತತೋ ಧೂಮಾವತೀಂ ಧ್ಯಾಯೇಚ್ಛತ್ರುನಿಗ್ರಹಕಾರಿಣೀಂ |  
ವಿವರ್ಣಾಂ ಚಂಚಲಾಂ ದುಷ್ಪಾಂ ದೀರ್ಘಾಂ ಚ ಮಲಿನಾಂಬರಾಂ ||೧೫೭||

೧೫೪. ದ್ವಿಜೋತ್ತಮಾ! ನಿನಗಾಗಿ ಮಾತಂಗೀ ಎಂಬ ಈ ಸಿದ್ಧ ವಿದ್ಯೆಯನ್ನು ನಿರೂಪಿಸಿರುವೆನು. ಈಗ ಪುನಃ ಇನ್ನೊಂದವತಾರದ ಮಂತ್ರಾದಿ ಗಳನ್ನು ಹೇಳುವೆನು ; ಕೇಳು.

**ಧೂಮಾವತೀಮಂತ್ರ**

೧೫೫. (ದೀಪಿಕಾ = ಊ + ಪ್ರೀತಿ = ಧ + ಚಂದ್ರಾಧ್ಯಾ = ಧೂಂ, ವನ್ದಿಪ್ರಿಯಾ = ಸ್ವಾಹಾ, ಉಳಿದುದು ಮಂತ್ರದಲ್ಲಿ ಸೇರಿಸಬೇಕಾದ ಶಬ್ದ ಸ್ವರೂಪ)

“ ಧೂಂ ಧೂಂ ಧೂಮಾವತಿ ಸ್ವಾಹಾ ” ಎಂಬುದು ಎಂಟುಕ್ಷರದ ಧೂಮಾವತೀಮಂತ್ರವು.

೧೫೬. ಈ ಮಂತ್ರಕ್ಕೆ ಪಿಪ್ಪಲಾದನು ಋಷಿ, ನಿವೃತ್ ಛಂದಸ್ಸು, ಧೂಮಾವತಿಯೇ ದೇವತೆಯು, ಪದ್ಮೀರ್ಘಜಾತಿಯುಕ್ತ ಬೀಜಾಕ್ಷರಗಳಿಂದ ಅಂಗಗಳನ್ನು ಕಲ್ಪಿಸಬೇಕು.

೧೫೭-೧೬೫. ಧ್ಯಾನ :—ಶತ್ರುನಿಗ್ರಹಮಾಡುವವಳು, ವಿವರ್ಣಳು, ಚಂಚಲಳು, ದುಷ್ಟಳು, ಉದ್ವವಾಗಿರುವವಳು, ಕಶ್ಚಲವಸ್ತ್ರಧಾರಿಣಿಯು, ಕೂದ

ನಿಮುಕ್ತಕುಂತಲಾಂ ಸೂಕ್ಷ್ಮಾಂ ನಿಧನಾಂ ವಿರಲದ್ವಿಜಾಂ |

ಕಂಕಧ್ವಜರಥಾರೂಢಾಂ ಪ್ರಲಂಬಿತಪಯೋಧರಾಂ || ೧೫೮ ||

ಸೂರ್ಯಹಸ್ತಾಂ ನಿರುಕ್ಷಾಂಕಧೃತಹಸ್ತಾಂಬರಾನ್ವಿತಾಂ |

ಪ್ರವೃದ್ಧಲೋಮಾಂ ತು ಭೃಶಂ ಕುಟಿಲಾಕುಟಿಲೇಕ್ಷಣಾಂ || ೧೫೯ ||

ಕ್ಷುತ್ಪ್ರಿಪಾಸಾರ್ಥಿತಾಂ ನಿತ್ಯಂ ಭಯದಾಂ ಕಲಹಪ್ರಿಯಾಂ |

ಏವಂ ವಿಧಾಂ ತು ಸಂಜಿಂತ್ಯ ನಮಃ ಸ್ವಾಹಾ ಘಡಂತಕಂ || ೧೬೦ ||

ಬೀಜಂ ಸಾಧ್ಯೋಪರಿ ನ್ಯಸ್ಯ ತಸ್ಮಿನ್ ಸ್ಥಾಪ್ಯ ಶವಂ ಜಪೇತ್ |

ಅವಷ್ಟ್ಯಭ್ಯ ಶವಂ ಶತ್ರುನಾಮ್ನಾಥ ಪ್ರಜಪೇನ್ಮನುಂ || ೧೬೧ ||

ಲನ್ನು ಕೆದರಿಕೊಂಡಿರುವವಳು, ಸೂಕ್ಷ್ಮಳು, ವಿಧವೆಯು, ವಿಫಲದಂತಳು, ಕಂಕಧ್ವಜರಥದಲ್ಲಿ ಕುಳಿತಿರುವವಳು, ಜೋಲುಬಿದ್ದಿರುವ ಸ್ತನಗಳುಳ್ಳವಳು, ಸೂರ್ಯಹಸ್ತಳು, ಕೈವಸ್ತ್ರವನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡಿರುವವಳು, ಮೈಮೇಲೆ ಕೂದಲುಳ್ಳವಳು, ಅತಿಶಯವಾಗಿ ಕುಟಿಲಾಕುಟಿಲನಯನಳು, ಹಸಿವು ಬಾಯಾರಿಕೆ ಇವುಗಳಿಂದ ಪೀಡಿತಳು, ಯಾವಾಗಲೂ ಭಯಂಕರಳು ಮತ್ತು ಕಲಹಪ್ರಿಯಳೂ ಆಗಿರುವ ಧೂಮಾವತೀದೇವಿಯನ್ನು ಧ್ಯಾನಿಸಬೇಕು.

ಈರೀತಿಯಾದ ದೇವಿಯನ್ನು ಧ್ಯಾನಿಸಿ, ಕೊನೆಯಲ್ಲಿ “ ನಮಃ ಸ್ವಾಹಾ ಘಟ್ ” ಎಂಬುದನ್ನು ಸೇರಿಸಿ ಬೀಜಾಕ್ಷರವನ್ನು ಸಾಧ್ಯನಾಮದ ಮೇಲೆ ನ್ಯಾಸ ಮಾಡಿ. ಅಲ್ಲಿ ಹಣವನ್ನಿಟ್ಟು, ಶತ್ರುನಾಮದಿಂದ ಅದನ್ನು ಮುಚ್ಚಿ ಮಂತ್ರವನ್ನು ಜಪಿಸಬೇಕು.

ಜ್ಞಾನಿಯು ಅಂಗ ರುಮಾಲಾಗಳನ್ನು ಧರಿಸಿಕೊಂಡು ಕೃಷ್ಣ ಪಕ್ಷದ ಚತುರ್ದಶಿಯ ದಿನಸ ಉಪವಾಸದಿಂದ ಹಗಲು ರಾತ್ರಿಗಳಲ್ಲಿ ಕಾಡು, ಅಥವಾ ಸ್ಮಶಾನ ಇಲ್ಲವೇ ಜನವಿಲ್ಲದ ಮನೆ ಇವುಗಳಲ್ಲಿ ಮಂತ್ರಸಿದ್ಧ್ಯರ್ಥವಾಗಿ ವಾಙ್ಮಯವು

ಸೋಷ್ಣೀಷಕಂಚಕೋ ವಿಧ್ವಾನ್ ಕೃಷ್ಣೇ ಭೂತೇ ದಿವಾನಿತಂ |  
ಉಪವಾಸೀ ಶ್ವಶಾನೇ ವಾ ವಿಸಿನೇ ಶೂನ್ಯಮಂದಿರೇ || ೧೬೨ ||

ಮಂತ್ರಸ್ಯ ಸಿದ್ಧ್ಯೈ ಯತನಾಕ್ ಧ್ಯಾಯನ್ ದೇವೀಂ ನಿರಂತರಂ |  
ಸಹಸ್ರಾದೂರ್ಧ್ವತಃ ಶತ್ರುಜ್ವರೇಣ ಪರಿಗೃಹ್ಯತೇ || ೧೬೩ ||

ಪಂಚಗವ್ಯೇನ ಶಾಂತಿಃ ಸ್ಯಾಜ್ಜ್ವರಸ್ಯ ಪಯಸಾಪಿ ವಾ |  
ಮಂತ್ರಾದ್ಯಾಷ್ಟರಮಾಲಿಖ್ಯ ಶತ್ರುನಾಮ ತತಃ ಪರಂ || ೧೬೪ ||

ದ್ವಿತೀಯಂ ಮನುವರ್ಣಂ ಚ ಶತ್ರುನಾಮೈವಮಾಲಿಖೇತ್ |  
ಸರ್ವಂ ಮನುಧಿಕ್ ಸಹಸ್ರಜಪಾಚ್ಚೈತ್ರಮೃತಿರ್ಭವೇತ್ || ೧೬೫ ||

ದಗ್ಧ್ವಾ ಕಂಕಂ ಶ್ವಶಾನಾಗ್ನೌ ತದ್ಭಸ್ಮಾದಾಯ ಮಂತ್ರವಿತ್ |  
ವಿರೋಧಿನಾಮ್ನಾಷ್ಟಶತಂ ಜಪ್ತಮುಚ್ಚಾ ಟನಂ ರಿಪೋಃ || ೧೬೬ ||

ದಿಂದ ದೇವಿಯನ್ನು ನಿರಂತರ ಧ್ಯಾನಮಾಡಿದರೆ ಸಾವಿರಾರು ಶತ್ರುಗಳು ಜ್ವರ  
ದಿಂದ ನರಳುವರು.

ಪಂಚಗವ್ಯ ಆಥವಾ ಕ್ಷೀರದಿಂದ ಜ್ವರಕ್ಕೆ ಶಾಂತಿಯಾಗುವುದು.

ಮಂತ್ರದ ಮೊದಲನೆಯ ಆಕ್ಷರ ಮತ್ತು ಶತ್ರುನಾಮಧೇಯವನ್ನೂ  
ಬರೆದು ಆಮೇಲೆ ಎರಡನೆಯ ಮಂತ್ರವರ್ಣ, ಶತ್ರುವಿನ ಹೆಸರುಗಳನ್ನು ಬರೆದು  
ಹೀಗೆ ಮಂತ್ರವರ್ಣವನ್ನೆಲ್ಲಾ ಬರೆದು ಮಂತ್ರವನ್ನು ಹತ್ತುಸುರಿ ಜಪಿಸಿದರೆ  
ಶತ್ರುವು ಸಾಯುವನು.

೧೬೬. ಶ್ವಶಾನಾಗ್ನಿಯಲ್ಲಿ ಕಂಕಪಕ್ಷಿಯನ್ನು ಸುಟ್ಟು, ಮಂತ್ರಜ್ಞನು  
ಅದರ ಭಸ್ಮವನ್ನು ತೆಗೆದುಕೊಂಡು, ಶತ್ರುವಿನ ಹೆಸರಿನಿಂದ ಎಂಟುನೂರಾರ್ವತಿ  
ಮಂತ್ರಜಪಮಾಡಿದರೆ ಶತ್ರುವಿಗೆ ಉಚ್ಚಾಟನೆಯಾಗುವುದು.



ಶ್ರುಶಾನಭಸ್ಮನಾ ಕೃತ್ವಾ ಶವಂ ತಸ್ಯೋಪರಿ ನ್ಯಸೇತ್ |  
ವಿರೋಧಿನಾಮಸಂದುದ್ಧಂ ಕೃಷ್ಣೇ ಪಕ್ಷೇ ಸಮುಚ್ಚರೇತ್ || ೧೬೭ ||

ಮಹಿಷೀಕ್ಷೀರಧೂಪಂ ಚ ದದ್ಯಾಚ್ಛತ್ರುವಿಸತ್ಕರಂ |  
ಏವಂ ಸಂಕ್ಷೇಪತಃ ಪ್ರೋಕ್ತಂ ಅವತಾರಚತುಷ್ಟಯಂ || ೧೬೮ ||  
ದುರ್ಗಾಯಾ ಜಗವಂಬಾಯಾಃ ಕಿಂ ಪುನಃ ಪ್ರಷ್ಟುಮಿಚ್ಛಸಿ || ೧೬೯ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
ತ್ಯತೀಯಪಾದೇ ದುರ್ಗಾಮಂತ್ರಚತುಷ್ಟಯವರ್ಣನಂ ನಾಮ  
ಸಪ್ತಾಶೀತಿನೋಽಧ್ಯಾಯಃ

೧೬೭-೧೬೯. ಸ್ಮಶಾನದಲ್ಲಿ ಭಸ್ಮದಿಂದ ಶವವನ್ನು ಮಾಡಿ ಅದರ ಮೇಲೆ ಶತ್ರುನಾಮವನ್ನು ಉಲ್ಲೇಖಿಸಿ ಕೃಷ್ಣಪಕ್ಷದಲ್ಲಿ ಅದನ್ನು ಉಚ್ಚರಿಸಬೇಕು. ಶತ್ರುಗಳಿಗೆ ವಿಸತ್ತಾರಕವಾದ ಮಹಿಷೀಕ್ಷೀರಧೂಪವನ್ನು ಅರ್ಪಿಸಬೇಕು.

ಈ ರೀತಿಯಾಗಿ ಸಂಕ್ಷೇಪವಾಗಿ ಜಗನ್ನಾತೆಯಾದ ದುರ್ಗಾದೇವಿಯ ನಾಲ್ಕು ಅವತಾರಮಂತ್ರಗಳು ಉಕ್ತವಾದುವು. ಪುನಃ ಇನ್ನೇನನ್ನು ಕೇಳಲು ಅಪೇಕ್ಷಿಸುವೆ ?

ಇಂತು ಶ್ರೀನಾರದೀಯ ಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನ ವೆಂಬ ಮೂರನೆಯ ಪಾದದಲ್ಲಿ ದುರ್ಗಾಮಂತ್ರಚತುಷ್ಟಯವರ್ಣನೆ ಯೆಂಬ ಎಂಬತ್ತೇಳನೆಯ ಅಧ್ಯಾಯವು ಮುಗಿದುದು.

### ವಿಷಯಸಂಗ್ರಹ

ದುರ್ಗಾದೇವಿಯ ಅವತಾರಗಳಾದ ಛಿನ್ನಮಸ್ತಾ, ತ್ರಿಪುರಭೈರವೀ, ಮಾತಂಗೀಶ್ವರೀ, ಧೂನಾವತೀ ಎಂಬ ನಾಲ್ಕು ದೇವತೆಗಳ ಮಂತ್ರಗಳು ಸಪರಿಕರವಾಗಿ ನಿರೂಪಿಸಲ್ಪಟ್ಟಿವೆ.

## ಅಷ್ಟಾಶೀತಿತಮೋಽಧ್ಯಾಯಃ

ಸೂತ ಉವಾಚ

ಶ್ರುತ್ವೇತ್ಥಂ ಯಜನಂ ವಿಸ್ವಾ ಮಂತ್ರಧ್ಯಾನಪುರಸ್ಕರಂ |

ಸರ್ವಾಸಾಮವತಾರಾಣಾಂ ನಾರದೋ ದೇವದರ್ಶನಃ

|| ೧ ||

ಸರ್ವಾಧ್ಯಾಯಾ ಜಗನ್ಮಾತುಃ ಶ್ರೀರಾಧಾಯಾಃ ಸಮರ್ಚನಂ |

ಅವತಾರಕಲಾನಾಂ ಹಿ ಪಪ್ರಚ್ಛ ವಿನಯಾನ್ವಿತಃ

|| ೨ ||

ನಾರದ ಉವಾಚ

ಧನ್ಯೋಽಸ್ಮಿ ಕೃತಕೃತ್ಯೋಽಸ್ಮಿ ಜಾತೋಹಂ ತ್ವತ್ಪ್ರಸಾದತಃ |

ಯಜ್ಜಗನ್ಮಾತೃಮಂತ್ರಾಣಾಂ ವೈಭವಂ ಶ್ರುತವಾನ್ಮನೇ

|| ೩ ||

ಎಂಬತ್ತೆಂಟನೆಯ ಅಧ್ಯಾಯವು.

೧-೨. ಸೂತನು ಹೇಳಿದನು :— ಬ್ರಾಹ್ಮಣರೇ ! ದೇವರ ಪ್ರತ್ಯಕ್ಷವನ್ನು ಪಡೆದಿರುವ ನಾರದನು ಈ ಪ್ರಕಾರವಾಗಿ ಹೇಳಿದ, ಸಕಲಾವತಾರಗಳ ಮಂತ್ರ ಧ್ಯಾನಪೂರ್ವಕವಾದ ದೇವೀಪೂಜೆಯ ವಿಧಾನವನ್ನು ಕೇಳಿ ಸರ್ವಕ್ಕೂ ಅದಿ ಕಾರಣಳು, ಜಗನ್ಮಾತೆಯೂ ಅದ ಶ್ರೀರಾಧಾದೇವಿಯ ಅವತಾರ ಕಲೆಗಳ ಪೂಜಾವಿಧಾನವನ್ನು ವಿನಯದಿಂದ ಪುಶ್ಚಿಸಿದನು.

೩-೪. ನಾರದನು ಹೇಳಿದನು :— ಮುನಿಯೇ ! ನಿನ್ನ ಅನುಗ್ರಹದಿಂದ ನಾನು ಜಗನ್ಮಾತೆಯ ಮಂತ್ರವೈಭವವನ್ನು ಕೇಳಿ ಧನ್ಯನು, ಕೃತಕೃತ್ಯನೂ ಆಗಿರುವೆನು. ಲಕ್ಷ್ಮೀದೇವಿಯೇ ಮುಂತಾದವರ ಅವತಾರಗಳ ವೈಭವವು

ಯಥಾ ಲಕ್ಷ್ಮೀಮುಖಾನಾಂ ತು ಅವತಾರಾಃ ಪ್ರಕೀರ್ತಿತಾಃ |

ತಥಾ ರಾಧಾವತಾರಾಣಾಂ ಶ್ರೋತುಮಿಚ್ಛಾಮಿ ನೈಭವಂ

|| ೪ ||

ಯತ್ಸಂಖ್ಯಾಕಾಶ್ಚ ಯದ್ರೂಪಾ ಯತ್ತ್ವಭಾವಾ ವಿದಾಂ ವರ |

ರಾಧಾವತಾರಾಸ್ತಾಸ್ತೇಷ್ಯಂ ಕೀರ್ತಯಾಶೇಷಸಿದ್ಧಿದಾನ್

|| ೫ ||

ಏತಚ್ಚುತ್ಪ್ತಾ ವಚಿಸ್ತಸ್ಯ ನಾರದಸ್ಯ ವಿಧೇಃ ಸುತಃ |

ಸನತ್ಕುಮಾರಃ ಪ್ರೋವಾಚಿ ಧ್ಯಾತ್ವಾ ರಾಧಾಸದಾಂಬುಜಂ

|| ೬ ||

### ಸನತ್ಕುಮಾರ ಉವಾಚಿ

ಶೃಣು ವಿಸ್ತೃಪ್ತವಕ್ಷ್ಯಾಮಿ ರಹಸ್ಯಾತಿರಹಸ್ಯಕಂ |

ರಾಧಾವತಾರಚರಿತಂ ಭಜತಾಮಿಷ್ವಸಿದ್ಧಿದಂ

|| ೭ ||

ನಿನ್ನಿಂದ ಹೇಳಲ್ಪಟ್ಟಿತು. ಅದರಂತೆಯೇ ರಾಧಾದೇವಿಯ ಅವತಾರವೈಭವವನ್ನು ಕೇಳಬಯಸುವೆನು.

೫. ಜ್ಞಾನಿಶ್ರೇಷ್ಠನೇ! ರಾಧಾದೇವಿಯ ಅವತಾರಗಳೆಷ್ಟು? ಅವು ಎಂತಹವುಗಳು? ಅವುಗಳ ಸಾಮರ್ಥ್ಯವಾದರೂ ಎಂತಹುದು? ಸಕಲಸಿದ್ಧಿದಾಯಕಗಳಾದ ಅವುಗಳನ್ನು ಯಥಾವತ್ತಾಗಿ ಹೇಳು.

೬. ನಾರದನ ಈ ಮಾತನ್ನು ಕೇಳಿ ಬ್ರಹ್ಮಪುತ್ರನಾದ ಸನತ್ಕುಮಾರನು ರಾಧಾದೇವಿಯ ಚರಣಕಮಲಕ್ಕೆರಗಿ ಹೇಳತೊಡಗಿದನು.

೭. ಸನತ್ಕುಮಾರನು ಹೇಳಿದನು:—ಬ್ರಾಹ್ಮಣನಾದ ನಾರದನೇ! ರಹಸ್ಯಗಳೆಲ್ಲಾ ಅತ್ಯಂತ ರಹಸ್ಯವಾದ, ಭಜಿಸುವವರಿಗೆ ಇಷ್ಟಾರ್ಥಪ್ರದವಾದ ರಾಧಾದೇವಿಯ ಅವತಾರಚರಿತ್ರೆಯನ್ನು ಹೇಳುವೆನು, ಕೇಳು.

ಚಂದ್ರಾವಲೀ ಚ ಲಲಿತಾ ದ್ವೇ ಸಖ್ಯಾ ಸುಹ್ರಿಯೇ ಸದಾ |  
ಮಾಲಾವತೀಮುಖಾಷ್ಟಾನಾಂ ಚಂದ್ರಾವಲ್ಯಧಿಸಾ ಸ್ಕೃತಾ || ೮ ||

ಕಲಾವತೀಮುಖಾಷ್ಟಾನಾನಿಶ್ಚರೀ ಲಲಿತಾ ಮತಾ |  
ರಾಧಾಚರಣಪೂಜಾಯಾಮುಕ್ತಾ ಮಾಲಾವತೀಮುಖಾಃ || ೯ ||

ಲಲಿತಾಧೀಶ್ವರೀಣಾಂ ತು ನಾನಾನಿ ಶೃಣು ಸಾಂಸ್ಪೃತಂ |  
ಕಲಾವತೀ ಮಧುಮತೀ ವಿಶಾಖಾ ಶ್ಯಾಮಲಾಭಿಧಾ || ೧೦ ||

ಶೈಬ್ಯಾ ವೃಂದಾ ಶ್ರೀಧರಾಖ್ಯಾ ಸರ್ವಾಸ್ತತ್ಪುಲಕಿಗ್ರಹಾಃ |  
ಸುತೀಲಾಪ್ರಮುಖಾಶ್ಚಾನ್ಯಾಃ ಸಖ್ಯೋ ದ್ವಾತ್ರಿಂಶದೀರಿತಾಃ || ೧೧ ||

೮. ಚಂದ್ರಾವಳಿ, ಲಲಿತೆ ಎಂಬೀವರು ಯಾವಾಗಲೂ ರಾಧಾದೇವಿಗೆ ಅತ್ಯಂತ ಪ್ರಿಯಸಖಿಯರು. ಮಾಲಾವತೀ ಮುಂತಾದ ಎಂಟು ಜನ ಸಖಿಯರಿಗೂ ಚಂದ್ರಾವಳಿಯೇ ಒಡೆಯಳು.

೯. ಕಲಾವತೀ ಮುಂತಾದ ಎಂಟು ಜನರಿಗೆ ಲಲಿತೆಯೇ ಈಶ್ವರಿಯು. ರಾಧಾಚರಣಪೂಜೆಯ ಸಂದರ್ಭದಲ್ಲಿ ಮಾಲತೀ ಮುಂತಾದವರೂ ಪೂಜ್ಯರೆಂದು ವಿಹಿತರಾಗಿರುವರು.

೧೦-೧೫. ಈಗ ಲಲಿತಾ ಮುಂತಾದ ಈಶ್ವರಿಯರ ಹೆಸರನ್ನು ಹೇಳುವೆನು ಕೇಳು :—

ಕಲಾವತೀ, ಮಧುಮತೀ, ವಿಶಾಖಾ, ಶ್ಯಾಮಲಾಭಿಧಾ, ಶೈಬ್ಯಾ, ವೃಂದಾ ಮತ್ತು ಶ್ರೀಧರಾ ಇವರೇ ಲಲಿತಾದಿ ಈಶ್ವರಿಯರು. ಇವರೆಲ್ಲರೂ ಆ ದೇವಿಗೆ ಸಮಾನವಾದ ಶರೀರವುಳ್ಳವರು. ಸುತೀಲಾ ಮುಂತಾದ ಇತರ ಸಖಿಯರು ಮೂವತ್ತೆರಡು ಜನರೆಂದು ಉಕ್ತರಾಗಿರುವರು.

ಶಾಃ ಶೃಣುಷ್ವ ಮಹಾಭಾಗ ನಾಮತಃ ಪ್ರವದಾಮಿ ತೇ |  
ಸುಶೀಲಾ ಶಶಿಲೇಖಾ ಚ ಯಮುನಾ ಮಾಧವೀ ರತಿಃ || ೧೨ ||

ಕದಂಬಮಾಲಾ ಕುಂತೀ ಚ ಜಾಹ್ನವೀ ಚ ಸ್ತಯಂಪ್ರಭಾ |  
ಚಂದ್ರಾನನಾ ಪದ್ಮಮುಖೀ ಸಾವಿತ್ರೀ ಚ ಸುಧಾಮುಖೀ || ೧೩ ||

ಶುಭಾ ಪದ್ಮಾ ಪಾರಿಜಾತಾ ಗೌರಿಣೀ ಸರ್ವಮಂಗಲಾ |  
ಕಾಲಿಕಾ ಕಮಲಾ ದುರ್ಗಾ ವಿರಜಾ ಭಾರತೀ ಸುರಾ || ೧೪ ||

ಗಂಗಾ ಮಧುಮತೀ ಚೈವ ಸುಂದರೀ ಚಂದನಾ ಸತೀ |  
ಅಪರ್ಣಾ ಮನಸಾ ನಂದಾ ದ್ವಾತ್ರಿಂಶದ್ರಾಧಿಕಾಪ್ರಿಯಾಃ || ೧೫ ||

ಕದಾಚಿಲ್ಲಲಿತಾ ದೇವೀ ಪುಂದೂಪಾ ಕೃಷ್ಣವಿಗ್ರಹಾ |  
ಸಸರ್ಜ ಷೋಡಶಕಲಾಸ್ತಾಃ ಸರ್ವಾಸ್ತತ್ಸಮಪ್ರಭಾಃ || ೧೬ ||

ಮಹಾಶಯನೇ ! ಆ ಮೂವತ್ತೆರಡು ಸಖಿಯರ ಹೆಸರನ್ನು ನಿನಗೆ ಹೇಳುವೆನು ಕೇಳು :—

ಸುಶೀಲಾ, ಶಶಿಲೇಖಾ, ಯಮುನಾ, ಮಾಧವೀ, ರತಿಕ, ಕದಂಬ ಮಾಲಾ, ಕುಂತೀ, ಜಾನ್ವವೀ, ಸ್ತಯಂಪ್ರಭಾ, ಚಂದ್ರಾನನಾ, ಪದ್ಮಮುಖೀ, ಸಾವಿತ್ರೀ, ಸುಧಾಮುಖೀ, ಶುಭಾ, ಪದ್ಮಾ, ಪಾರಿಜಾತಾ, ಗೌರಿಣೀ, ಸರ್ವ ಮಂಗಲಾ, ಕಾಲಿಕಾ, ಕಮಲಾ, ದುರ್ಗಾ, ವಿರಜಾ, ಭಾರತೀ, ಸುರಾ, ಗಂಗಾ, ಮಧುಮತೀ, ಸುಂದರೀ, ಚಂದನಾ, ಸತೀ, ಅಪರ್ಣಾ, ಮನಸಾ, ನಂದಾ ಎಂಬೀ ಮೂವತ್ತೆರಡು ಮಂದಿಯು ರಾಧಾದೇವಿಯ ಪ್ರಿಯಸಖಿಯರು.

೧೬. ಒಂದಾನೊಂದುಕಾಲದಲ್ಲಿ ಲಲಿತಾದೇವಿಯು ಕೃಷ್ಣನಂತೆ ಪುರುಷ ಶರೀರವನ್ನು ಧರಿಸಿ ಷೋಡಶಕಲೆಗಳನ್ನು ಸೃಷ್ಟಿಸಿದಳು. ಅವೆಲ್ಲವೂ, ಆ ದೇವಿಗೆ ಸಮಾನವಾದ ಕಾಂತಿಯುಳ್ಳವುಗಳಾಗಿದ್ದುವು

ತಾಸಾಂ ಮಂತ್ರಂ ತಥಾ ಧ್ಯಾನಂ ಯಂತ್ರಾರ್ಚಾದಿಕ್ರಮಂ ತಥಾ |  
 ವರ್ಣಯೇ ಸರ್ವತಂತ್ರೇಷು ರಹಸ್ಯಂ ಮುನಿಸತ್ತಮ | ೧೭ ||  
 ನಾತೋ ಮರುಚ್ಚಾಗ್ನಿವಹ್ನೀ ಧರಾಕ್ಷ್ಮೀ ಜಲಚಾರಿಣೀ |  
 ವಿಭು ಖಂ ಚರತುಚಿಭೂವನಸ್ಸತಕ್ತಯಃ ಸ್ವರಾಃ | ೧೮ ||

೧೭. ಮುನಿಶ್ರೇಷ್ಠನೇ! ತಂತ್ರಗಳಲ್ಲಿಲ್ಲಾ ಗೋಪ್ಯವಾಗಿರುವ ಆ ಕಲೆಗಳ ಮಂತ್ರ, ಧ್ಯಾನ, ಯಂತ್ರ, ಪೂಜಾವಿಧಾನ ಮುಂತಾದುವನ್ನು ಹೇಳುವೆನು.

೧೮-೧೯. ಆದಿಯಲ್ಲಿ ವಾಜ್ರಯದಲ್ಲಡಗಿರುವ ಐವತ್ತು ಅಕ್ಷರಗಳ ಸಂಕೇತವು ಉಕ್ತವಾಗಿದೆ. ಪಂಚಭೂತಗಳಲ್ಲಿ ಒಂದೊಂದು ಭೂತವಾಚಕ ಶಬ್ದವೂ ಹತ್ತು ಹತ್ತು ವರ್ಣಗಳಿಗೆ ಸಂಕೇತವಾಗುವುದು.\*

ಹೇಗೆಂದರೆ:—ನಾಯು, ಅಗ್ನಿ, ಪೃಥಿವೀ, ಜಲ, ಆಕಾಶ ಎಂಬ ಪಂಚಭೂತಗಳಲ್ಲಿ ಒಂದೊಂದಕ್ಕೂ ಬೋಧಕವಾದ ಹತ್ತು ಪರ್ಯಾಯ ಶಬ್ದಗಳಿವೆ. ಐದಕ್ಕೆ ಐವತ್ತು ಪರ್ಯಾಯ ಶಬ್ದಗಳಾದುವು. ಅವುಗಳಲ್ಲಿ ಒಂದೊಂದು ಶಬ್ದವು ಒಂದೊಂದು ವರ್ಣಕ್ಕೆ ಸಂಕೇತವಾಗಿ ಒಟ್ಟಿನಲ್ಲಿ ಐವತ್ತು ವರ್ಣಗಳಿಗೆ ಪಂಚಭೂತಶಬ್ದಗಳು ಸಂಕ್ಷೇಪವಾಗುವುವು ಎಂಬುದು ಈ ಶ್ಲೋಕಗಳಿಂದ ವಿವರಿಸಲ್ಪಡುತ್ತದೆ. (ಭೂತ ಮಾತೃಕೆಗಳನ್ನು ತಂತ್ರರಾಜದ 35 ನೇ ಪಟಲದಲ್ಲಿಯೂ ವಿವರಿಸಿರುವರು.)

**\* ಪಂಚಭೂತವರ್ಣಕೋಷ್ಟಕ**

|        |    |    |    |    |    |    |    |    |    |
|--------|----|----|----|----|----|----|----|----|----|
| ನಾಯು   | ಅ. | ಆ, | ಐ, | ಈ, | ಊ, | ಋ, | ಌ, | ಎ, | ಒ. |
| ಅಗ್ನಿ  | ಇ, | ಊ, | ಋ, | ಌ, | ಋ, | ಌ, | ಋ, | ಌ, | ಋ. |
| ಪೃಥಿವೀ | ಉ, | ಊ, | ಋ, | ಌ, | ಋ, | ಌ, | ಋ, | ಌ, | ಋ. |
| ಜಲ     | ಋ, | ಌ, | ಋ, | ಌ, | ಋ, | ಌ, | ಋ, | ಌ, | ಋ. |
| ಆಕಾಶ   | ಇ, | ಊ, | ಋ, | ಌ, | ಋ, | ಌ, | ಋ, | ಌ, | ಋ. |

**ವಿಸರ್ಗವು ಪಂಚಭೂತಾತ್ಮಕವು**

ప్రాణస్తేజః స్థిరా వాయునామృతాహి ప్రభా తథా |

జ్యకునుభ్రం తథా నాదో దావకః సాధ ఇత్యథ || ౧౯ ||

వ్యోమ రయః శిఖి గోత్రా తోయం శూన్యజవి ద్యుతిః |

భూమి రసో నభో వ్యాప్తం దాహశ్చాహి రసాంబు జే || ౨౦ ||

వియచ్ఛర్శణ్ణ దృద్ధంస ఇలా గ్రాసో దలాత్మికాః |

చంద్రావలి జే లలితా దంశోలా నాయకే మతే || ౨౧ ||

వాత, మరుత్, జర, ప్రాణ, వాయు, నావ, రయ, జవి, వ్యాప్త మత్తు స్పర్శగళింబ దత్తు వాయునామృతాహి క్రమవారి వాయు విన దత్తు వర్ణగళిగే సంకేతగళు.

అగ్ని, వస్తి, శుజి, తేజస్సు, ప్రభా, దావ, శిఖి, ద్యుతి, దాహ మత్తు గ్రాస ఎంబి దత్తు తేజస్సిన నామగళు క్రమవారి తేజోవర్ణగళిగే సంకేతగళుగవు.

ధరా, క్షాత్రి, భూ, స్థిరా, జ్యో, కు, గోత్రా, భూమి, రసా మత్తు ఇలా ఎంబి దత్తు వృధివి నామగళు క్రమవారి పార్థివ వర్ణగళిగే సంకేతగళు.

జల, వారి, వన. వాః, కు, వాధస్సు, తోయం, రస, అంబు మత్తు వ్యోమ ఈ దత్తు జలనామగళు దత్తు జలియ వర్ణగళిగే సంకేతగళు.

విభు, ఖం, ఖ, ద్యు, ఆభ్ర, వ్యోమ, శూన్య, నభస్సు, వియత్ మత్తు దంస ఎంబి దత్తు ఆకాశ నామగళు దత్తు ఆకాశ వర్ణగళిగే సంకేతగళు. చంద్రావలి మత్తు లలితయరు దంస, ఇళి గళిగే నాయకయరు.

ಗ್ರಾಸಸ್ಥಿತಾ ಸ್ವಯಂ ರಾಧಾ ಸ್ವಯಂ ಶಕ್ತಿಸ್ವರೂಪಿಣೀ |  
ಶೇಷಾಸ್ತು ಷೋಡಶಕಲಾ ದ್ವಾತ್ರಿಂಶತ್ತತ್ಕಲಾ ಸ್ಮೃತಾಃ || ೨೨ ||

ನಾಜ್ಮಿಯಂ ನಿಖಿಲಂ ವ್ಯಾಪ್ತಮಾಭಿರೇವ ಮುನೀಶ್ವರ |  
ಲಲಿತಾಪ್ರಮುಖಾಣಾಂ ತು ಷೋಡಶೀತ್ಸಮುಸಾಗತಾ || ೨೩ ||

ಶ್ರೀರಾಧಾ ಸುಂದರೀ ದೇವೀ ತಾಂತ್ರಿಕೈಃ ಪರಿಕೀರ್ತೃತೇ |  
ಕುರುಕುಲ್ಲಾ ಚ ನಾರಾಹೀ ಚಂದ್ರಾಲಿಲತೇ ಉಭೇ || ೨೪ ||

ಸಂಭೂತಂ ಮಂತ್ರವರ್ಗಂ ತೇಭಿಧಾಸ್ಯೇಹಂ ಯಥಾತಥಂ |  
ಹೃತ್ಪ್ರಾಣೇಲಾಹಂಸದಾಹವನ್ದಿಸ್ತೈರ್ಲಲಿತೇರಿತಾ || ೨೫ ||

೨೨. ನಾಕ್ಷಾಚ್ಛಕ್ತಿಸ್ವರೂಪಿಣಿಯಾದ ರಾಧಾದೇವಿಯು ಸ್ವತಃ ಗ್ರಾಸ (ಕ್ಷಕಾರ)ವಲ್ಲವು. ಉಳಿದ ಹದಿನಾರು ಕಲೆಗಳು ಮತ್ತು ಅವುಗಳ ಮೂವತ್ತೆರಡು ಕಲೆಗಳು ಉಕ್ತವಾಗಿವೆ.

೨೩. ಈ ಕಲೆಗಳಿಂದಲೇ ಸಕಲ ವಾಙ್ಮಯವೂ ವ್ಯಾಪ್ತವಾಗಿದೆ. ಮುನೀಶ್ವರನೇ! ಲಲಿತಾ ಮುಂತಾದವರು ಹದಿನಾರು ಶಕ್ತಿಗಳಿರುವರು.

೨೪. ಶ್ರೀ ರಾಧೆಯು ಸುಂದರೀ, ದೇವೀ, ಕುರುಕುಲ್ಲಾ, ನಾರಾಹೀ, ಚಂದ್ರಾಳೀ ಮತ್ತು ಲಲಿತಾ ಎಂಬುದಾಗಿ ತಾಂತ್ರಿಕರಿಂದ ಉಕ್ತವಾಗಿರುವಳು.

೨೫. ಮುನೀಶ್ವರನೇ! ಭೂತಮಂತ್ರ ಸಹಿತವಾಗಿ ಲಲಿತಾದಿ ಷೋಡಶದೇವಿಯರ ಮಂತ್ರಗಳನ್ನು ನಿನಗೆ ಯಥಾವತ್ತಾಗಿ ಹೇಳುವೆನು.

**ಲಲಿತಾವಿದ್ಯೆ**

ಹೃತ್ = ಸ, ಪ್ರಾಣ = ಕ, ಇಲಾ = ಲ, ಹಂಸ = ಹ+ದಾಹ = ರ+  
ವನ್ದಿ = ಈ+ಸ್ವಂ = ಂ (ಪ್ರೀಂ) “ಸಕಲ ಪ್ರೀಂ” ಎಂಬುದು ಲಲಿತಾ ವಿದ್ಯೆಯೆನಿಸುವುದು.



ತ್ರಿವಿಧಾ ಹಂಸಭೇದೇನ ಶೃಣು ತಾಂ ಚ ಯಥಾಕ್ರಮಂ |

ಹಂಸಾದ್ಯಯಾದ್ಯಾ ಮಧ್ಯಾ ಸ್ಯಾದಾದಿಮಧ್ಯಸ್ಥಹಂಸಯಾ || ೨೬ ||

ತೃತೀಯಾ ಪ್ರಕೃತಿಃ ಸೈವ ತುರ್ಯಾ ತೈರಂತ್ಯಮಾಯಯಾ |

ಆಸು ತುರ್ಯಾ ಭವೇನ್ಮುಕ್ತೈಃ ತಿಸ್ತೋಽನ್ಯಾಃ ಸ್ಯುಶ್ಚ ಸಂಪದೇ || ೨೭ ||

ಇತಿ ತ್ರಿಪುರಸುಂದರ್ಯಾ ವಿದ್ಯಾ ಸಮ್ಯಕ್ಸಮೀರಿತಾ |

ದಾಹಭೂಮೀ ರಸಾಕ್ಷಾಸ್ತೈರ್ವಶಿನೀಬೀಜಮೀರಿತಂ || ೨೮ ||

೨೬-೨೭. ಆ ವಿದ್ಯೆಯು ಹ ಎಂಬ ವರ್ಣಸಂಯೋಜನೆಯ ವ್ಯತ್ಯಾಸ ದಿಂದ ಮೂರು ವಿಧವಾಗುವುದು.

ಹೇಗೆಂದರೆ :—ಲಲಿತಾ ವಿದ್ಯೆಗೆ ಆದಿಯಲ್ಲಿ ಹಕಾರವನ್ನು ಸೇರಿಸುವುದ ರಿಂದ “ಹಸಕಲ ಹ್ರೀಂ” ಎಂದಾಗುವುದು. ಅದು ಮೊದಲನೆಯದು.

ಆದಿ ಮಧ್ಯಗಳಲ್ಲಿ ಹಕಾರವನ್ನು ಸೇರಿಸುವುದು ಎರಡನೆಯದು. “ಹಸ ಕಹಲ ಹ್ರೀಂ”

“ಸಕಲಹ್ರೀಂ” ಎಂಬ ಮೂಲವಿದ್ಯೆಯೇ ಮೂರನೆಯದು.

ಇವಲ್ಲದೆ ಪ್ರಥಮ ದ್ವಿತೀಯ ಮಂತ್ರಗಳಲ್ಲಿನ ‘ಹ್ರೀಂ’ ಎಂಬುದನ್ನು ಬಿಟ್ಟು ಮೂರು ಮಂತ್ರಗಳೂ ಸೇರಿ “ಹಸಕಲಹಸಕಹಲಸಕಲಹ್ರೀಂ” ಎಂಬುದು ನಾಲ್ಕನೆಯ ಲಲಿತಾ ವಿದ್ಯೆಯೆನಿಸುವುದು.

ಇವುಗಳಲ್ಲಿ ನಾಲ್ಕನೆಯದು ಮೋಕ್ಷದಾಯಕವು. ಉಳಿದ ಮೂರು ಸಂಪತ್ಪ್ರದಗಳು ಎಂದು ತಿಳಿಯಬೇಕು.

೨೮. ಈ ರೀತಿಯಾಗಿ ತ್ರಿಪುರಸುಂದರೀ ವಿದ್ಯೆಯು ಸಪರಿಕರವಾಗಿ ಉಕ್ತವಾಯಿತು.

ಪ್ರಾಣ ಭೂನಿಾರಸಾಕ್ಷಾಸ್ತೈಃ= ರೇಫ (ರ) ವಕಾರ ಲಕಾರ ಊಕಾರ ಬಿಂದುಗಳನ್ನೊಳಗೊಂಡಿರುವ “ವ್ಲೂಂ” ಎಂಬುದು ವಶಿನೀ ಬೀಜಾಕ್ಷರವು.

ಪ್ರಾಣೋ ರಸಾಶಕ್ತಿಯುತಃ ಕಾಮೇಶ್ವರ್ಯಕ್ಷರಂ ಮಹತ್ |

ಶೂನ್ಯಮಂಬುರಸಾವನ್ದಿ ಸ್ವಯೋಗಾನ್ಮೋಹಿನೀ ಮನುಃ || ೨೯ ||

ವ್ಯಾಪ್ತಂ ರಸಾಕ್ಷಾತ್ ಸ್ವಯುತಂ ವಿಮಲಾಬೀಜಮೀರಿತಂ |

ಜ್ಯಾನಭೋದಾಹವನ್ದಿ ಸ್ವಯೋಗೈಃ ಸ್ಯಾದರುಣಾಮನುಃ || ೩೦ ||

ಹಂಸಃ ಸಹೃದ್ರಸಾಂಬುಃ ಸ್ಯಾದ್ಯಾಪ್ತಕ್ಷಾಸ್ತ್ರೈರ್ಯುತೋ ಮನುಃ |

ಜಯಿನ್ಯಾಸ್ತು ಸಮುದ್ವಿಷ್ಟಃ ಸರ್ವತ್ರ ಜಯದಾಯಕಃ |

ಕಂ ನಭೋದಾಹಸಹಿತಂ ವ್ಯಾಪ್ತಕ್ಷಾಸ್ತ್ರೈರ್ಯುತಂ ಮನುಃ || ೩೧ ||

೨೯. ಪ್ರಾಣ= ಕ, ರಸಾ= ಲ, ಶಕ್ತಿ= ಹ್ರೀಂ ಇವನ್ನೊಳಗೊಂಡ “ಕ್ಲೃಹ್ರೀಂ” ಎಂಬುದು ಕಾಮೇಶ್ವರೀ ಬೀಜಾಕ್ಷರವು.

ಶೂನ್ಯ= ನ್, ಅಂಬುರಸಾವನ್ದಿ ಸ್ವಯೋಗಾತ್ = ವ. ಲ, ಈ ಮತ್ತು ಬಿಂದುಗಳ ಸಹಿತವಾಗಿ “ನ್‌ಫ್ಲೀಂ” ಎಂಬುದು ಮೋಹಿನೀ ಕೂಟಾಕ್ಷರ ವಿದ್ಯೆಯೆನಿಸುವುದು.

೩೦. ವ್ಯಾಪ್ತ= ಯ್, ರಸಾಕ್ಷಾತ್ ಸ್ವಯುತಂ = ಲಕಾರ ಉಕಾರ ಬಿಂದುಸಹಿತವಾಗಿ “ಯ್‌ಲೂಂ” ಎಂಬುದು ವಿಮಲಾಬೀಜವೆನಿಸುವುದು.

ಜ್ಯಾನಭೋದಾಹವನ್ದಿ ಸ್ವಯೋಗೈಃ = ಜ, ಮ, ರೇಫ, ಈ ಮತ್ತು ಂ ಇವು ಸೇರಿ ಆಗುವ “ಜ್‌ವ್ರೀಂ” ಎಂಬುದು ಅರುಣಾಕೂಟಾಕ್ಷರೀ ವಿದ್ಯೆಯು.

೩೧-೩೨. ಹಂಸ= ಹ್, ಸಹೃದ್ರಸಾಂಬು= ಸಕಾರ ಲಕಾರ ವಕಾರ ಸಹಿತವಾಗಿ ಮತ್ತು ವ್ಯಾಪ್ತಕ್ಷಾಸ್ತ್ರೈರ್ಯುತಂ = ಯಕಾರ ಉಕಾರ ಬಿಂದುಗಳಿಂದಲೂ ಸಹಿತವಾಗಿ “ಹ್‌ಸ್‌ವ್‌ಲೂಂ” ಎಂಬುದು ಜಯನೀಕೂಟಾಕ್ಷರವಿದ್ಯೆಯು. ಅದು ಎಲ್ಲಾ ಕಾರ್ಯಗಳಲ್ಲಿಯೂ ಜಯದಾಯಕವೆಂದು ಉಕ್ತವಾಗಿದೆ.

ಸರ್ವೇಶ್ವರ್ಯಾಃ ಸನುಖ್ಯಾತಃ ಸರ್ವಸಿದ್ಧಿಕರಃ ಪರಃ |  
 ಗ್ರಾಸೋ ನಭೋದಾಹವಹ್ನಿಸ್ತೈರ್ಯುಕ್ತಃ ಕಾಲಿನೀ ಮನುಃ || ೩೨ ||  
 ಏತೈರ್ಮನುಭಿರಷ್ಟಾಭಿಃ ಶಕ್ತಿಭಿರ್ವರ್ಗಸಂಯುತೈಃ |  
 ವಾಗ್ದೇವತಾಂತ್ಯೈರ್ನ್ಯಾಸಃ ಸ್ಯಾದ್ಯೋನ ದೇವ್ಯಾತ್ಮಕೋ ಭವೇತ್ || ೩೩ ||  
 ರಂಧ್ರೇ ಭಾಲೇ ತಥಾಜ್ಞಾಯಾಂ ಗಲೇ ಹೃದಿ ತಥಾ ನೈಸೇತ್ |  
 ನಾಭಾನಾಧಾರಕೇ ಪಾದದ್ವಯೇ ಮೂಲಾಗ್ರಕಾವಧಿ || ೩೪ ||

ಕು= ಲವಣವು, ನಭೋದಾಹಸಹಿತಂ= ಮ, ರಸಹಿತವಾಗಿ ಮತ್ತು  
 ವ್ಯಾಪ್ತಕ್ಷ್ಮಾ ಸ್ವಯಂತಂ= ಯಕಾರ ಊಕಾರ ಬಿಂದುಗಳಿಂದಲೂ ಕೂಡಿ  
 “ಲ್ಮ್ಯಂ” ಎಂಬುದು ಸಕಲ ಸಿದ್ಧಿದಾಯಕವಾದ ಸರ್ವೇಶ್ವರೀ ವಿದ್ಯೆಯು  
 ಎಂಬುದಾಗಿ ಉಕ್ತವಾಗಿದೆ.

ಗ್ರಾಸ= ಕ್ಷಕಾರವು, ನಭೋದಾಹ ವನ್ಮಿಸ್ತೈರ್ಯುಕ್ತಃ= ಮ, ರ, ಈ,  
 ಬಿಂದುಗಳಿಂದ ಸಹಿತವಾಗಿ “ಕ್ಷ್ಮ್ಯಂ” ಎಂಬುದು ಕಾಲಿನೀ ಕೂಟಾಕ್ಷರ  
 ವಿದ್ಯೆಯೆನಿಸಿರುವುದು.

೩೨. ಅ ಕ ಚ ಟ ತ ಸ ಯ ಕ್ಷ ಎಂಬ ಎಂಟು ವರ್ಗಗಳ ಅಕ್ಷರ  
 ಗಳಲ್ಲಿ ಕ್ರಮವಾಗಿ ಒಂದೊಂದು ವರ್ಗದ ಅಕ್ಷರಗಳು, ಉಕ್ತವಾದ ಎಂಟು ವಿದ್ಯೆ  
 ಗಳಲ್ಲಿ ಕ್ರಮವಾಗಿ ಒಂದೊಂದು ವಿದ್ಯೆಯು, ಪಶಿನ್ಯಾದಿ ಎಂಟು ಶಕ್ತಿಗಳಲ್ಲಿ  
 ಕ್ರಮವಾಗಿ ಒಂದೊಂದು ಶಕ್ತಿನಾಮಧೇಯ, ಕೊನೆಯಲ್ಲಿ ವಾಗ್ದೇವತಾ ಇವು  
 ಗಳನ್ನು ಹೇಳಿ ನ್ಯಾಸಮಾಡಬೇಕು. ಈ ನ್ಯಾಸಮಾಡಿದರೆ ದೇವ್ಯಾತ್ಮಕ  
 ಎಂದರೆ ದೇವಿಯ ಅನುಗ್ರಹಕ್ಕೆ ಪಾತ್ರನಾಗಿ ಸಾಯುಷ್ಯವನ್ನು ಪಡೆಯುವನು.  
 (ಅ ಮುಂತಾದ ವರ್ಗೀಯಾಕ್ಷರಗಳನ್ನು ಅನುಸ್ವಾರ ಸಹಿತವಾಗಿ ಮೊದಲು  
 ಹೇಳಿ ತರುವಾಯ ಪಶಿನ್ಯಾದಿ ಕೂಟಾಕ್ಷರಗಳನ್ನೂ, ಅನಂತರ ಪಶಿನೀ ವಾಗ್ದೇ  
 ವತಾಯೈ ನಮಃ ಮುಂತಾಗಿ ಹೇಳುತ್ತಾ ನ್ಯಾಸಮಾಡಬೇಕೆಂದು ತಾತ್ಪರ್ಯ)

೩೪. ಬ್ರಹ್ಮರಂಧ್ರ, ಲಲಾಟ, ಭ್ರೂಮಧ್ಯ, ಕಂಠ, ಹೃದಯ,  
 ನಾಭಿಮೂಲಾಧಾರ ಮತ್ತು ಕೆಳಗಿನಿಂದ ಮೇಲಿನವರೆಗೂ ಪಾದಗಳು ಎಂಬೀ

ಷಡ್ವೀರ್ಘಾಢ್ಯೇನ ಬೀಜೇನ ಕುರ್ಯಾಚ್ಛೈವ ಷಡಂಗಕಂ |

ಲೋಹಿತಾಂ ಲಲಿತಾಂ ಬಾಣಚಾಪಸಾಶಸ್ಪಣೀಃ ಕರೈಃ || ೩೫ ||

ದಧಾನಾಂ ಕಾಮರಾಜಾಂಕೇ ಯಂತ್ರಿತಾಂ ಮುದಿತಾಂ ಸ್ಪುರೇತ್ |

ಮಧ್ಯಸ್ತದೇವೀ ತ್ವೇಕೈವ ನೋಡಶಾಕಾರತಃ ಸ್ಥಿತಾ || ೩೬ ||

ತತಸ್ತಸ್ಮಾತ್ತನೌ ತಸ್ಯಾಸ್ತನ್ಯಾಃ ಸಂಚಿದಶಾರ್ಚಯೇತ್ |

ಋಷಿಃ ಶಿವಶ್ಚಂದ ಉಕ್ತಾ ದೇವತಾ ಲಲಿತಾದಿಕಾಃ || ೩೭ ||

ಸರ್ವಾಸಾಮುಪಿ ನಿತ್ಯಾನಾಮಾವೃತಿನಾಮಸಂಚಯೇ |

ಪಟಲೇ ತು ಪ್ರಯೋಗಾಂಶ್ಚ ವಕ್ಷ್ಯಾಮ್ಯಗ್ರೇ ಸವಿಸ್ತರಂ || ೩೮ ||

ಎಂಟು ಸ್ಥಾನಗಳಲ್ಲಿ ಕ್ರಮವಾಗಿ ಹಿಂದೆ ಹೇಳಿರುವ ಮಂತ್ರವನ್ನು ಹೇಳುತ್ತಾ ನ್ಯಾಸಮಾಡಬೇಕು.

೩೫-೩೬. ಆರು ದೀರ್ಘಾಕ್ಷರಯುಕ್ತವಾದ ಬೀಜಾಕ್ಷರದಿಂದ ಷಡಂಗ ನ್ಯಾಸಮಾಡಬೇಕು.

ಧ್ಯಾನ :—ಕೆಂಪಗಿರುವವಳು, ಬಾಣ, ಧನುಸ್ಸು, ಪಾಶ ಮತ್ತು ಅಂಕುರಗಳನ್ನು ಕರಗಳಲ್ಲಿ ಧರಿಸಿರುವವಳು, ಕಾಮರಾಜಾಂಕ ಯಂತ್ರದಲ್ಲಿ ವಿರಾಜಿಸುವವಳು, ಪ್ರಸನ್ನಮುಖಳೂ ಆಗಿರುವ ಲಲಿತಾ ದೇವಿಯನ್ನು ಧ್ಯಾನಿಸಬೇಕು.

೩೭. ಮಧ್ಯದಲ್ಲಿರುವ ದೇವಿಯೊಬ್ಬಳೇ ಹದಿನಾರು ಆಕಾರಗಳಿಂದ ಕೂಡಿರುವಳು. ಆದಕಾರಣ ಆ ಲಲಿತಾದೇವಿಯ ವಿಗ್ರಹದಲ್ಲಿಯೇ ಇ ತರ ಹದಿನೈದು ದೇವತೆಗಳನ್ನೂ ಪೂಜಿಸಬೇಕು.

ಈ ಮಂತ್ರಕ್ಕೆ ಶಿವನು ಋಷಿ, ಉಕ್ತಾ ಭಂದಸ್ಸು, ಲಲಿತಾದಿಗಳೇ ದೇವತೆಗಳು.

೩೮. ಈ ಪೋಡಶ ಸಿತ್ಯೆಗಳ ಅನರಣ, ನಾಮ ಸಂಚಯಗಳನ್ನೂ ಪ್ರಯೋಗಗಳನ್ನೂ ಮುಂದೆ ವಿಸ್ತಾರವಾಗಿ ಪಟೊದಲ್ಲಿ ಹೇಳುವೆನು.

ಅಥ ಮೋಡಶನಿತ್ಯಾಸು ದ್ವಿತೀಯಾ ಯಾ ಸಮೀರಿತಾ |  
ಕಾಮೇಶ್ವರೀತಿ ತಾಂ ಸರ್ವಕಾಮದಾಂ ಶೃಣು ನಾರದ || ೩೯ ||

ಶುಚಿಃ ಸ್ವೇನಯುತಸ್ತಾದ್ಯೋ ಲಲಿತಾ ಸ್ಯಾದ್ಧ್ವಿತೀಯಕಃ |  
ಶೂನ್ಯಮಗ್ನಿಯುತಂ ಪಶ್ಚಾದ್ರಯೋ ವ್ಯಾಪ್ತೇನ ಸಂಯುತಃ || ೪೦ ||

ಪ್ರಾಣೋ ರಸಾಗ್ನಿಸಹಿತಃ ಶೂನ್ಯಯುಗ್ಮಂ ಚರಾನ್ವಿತಂ |  
ನಭೋ ಗೋತ್ರಾ ಪುನಶ್ಚೈಷಾ ದಾಹೇನ ಸಮಯೋಜಿತಾ || ೪೧ ||

ಅಂಬುಸ್ಯಾಚ್ಚೈರಸಂಯುಕ್ತಂ ವನಶಕ್ತಿಯುತಂ ಚ ಹೃತ್ |  
ಏಷಾ ಕಾಮೇಶ್ವರೀ ನಿತ್ಯಾ ಕಾಮದೈಕಾದಶಾಕ್ಷರೀ || ೪೨ ||

೩೯. ನಾರದನೇ ! ಈಗ ಮೋಡಶ ನಿತ್ಯೆಗಳಲ್ಲಿ ಸಕಲೇಷ್ಟಾರ್ಥಪ್ರದ ಊದ ಎರಡನೆಯ ಕಾಮೇಶ್ವರೀ ದೇವಿಯ ಮಂತ್ರಾದಿಗಳನ್ನು ಹೇಳುವೆನು; ಕೇಳು.

### ಕಾಮೇಶ್ವರೀನಿತ್ಯಾಮಂತ್ರ

೪೦-೪೨. (ಸ್ವೇನಯುತಃ ಶುಚಿಃ= ಐಂ, ಲಲಿತಾ= ಸಕಲ ಹ್ರೀಂ, ಅಗ್ನಿಯುತಂ ಶೂನ್ಯಂ= ನಿ, ವ್ಯಾಪ್ತೇನ ಸಂಯುತಃ ರಯಃ= ತ್ಯ, ರಸಾಗ್ನಿಸಹಿತಃ ಪ್ರಾಣಃ= ಕ್ಲಿ, ಚರಾಚರಾನ್ವಿತಂ ಶೂನ್ಯಯುಗ್ಮಂ= ನ್ನೇ, ನಭಃ= ಮ, ಗೋತ್ರಾ= ದ, ಪುನಃ ದಾಹೇನ ಸಮಯೋಜಿತಾ ಏಷಾ= ದ್ರ, ಚರ ಸಂಯುಕ್ತಮಂಬು= ವೇ, ವನಶಕ್ತಿಯುತಂ ಹೃತ್= ಸೌಃ)

“ಐಂ ಸಕಲಹ್ರೀಂ ನಿತ್ಯಕ್ಲಿನ್ನೇ ಮದದ್ರವೇ ಸೌಃ” ಎಂಬುದು ಹನ್ನೊಂದು ಅಕ್ಷರಗಳನ್ನೊಳಗೊಂಡ ಇಷ್ಟಾರ್ಥಪ್ರದವಾದ ಕಾಮೇಶ್ವರೀ ನಿತ್ಯಾಮಂತ್ರವು. (ಇಲ್ಲಿ ‘ಸಕಲಹ್ರೀಂ’ ಎಂಬ ಲಲಿತಾವಿದ್ಯೆಯನ್ನು ಎರಡನೆಯ ಅಕ್ಷರವೆಂದು ಪರಿಗಣಿಸಿ ಹನ್ನೊಂದು ಅಕ್ಷರಗಳುಳ್ಳದೆಂದು ಹೇಳಿದೆ.)

ಷಡ್ವೀರ್ಷಾಢ್ಯೇನ ಬೀಜೇನ ಕುರ್ಯಾಚ್ಛೈವ ಷಡಂಗಕಂ |

ಲೋಹಿತಂ ಲಲಿತಾಂ ಬಾಣಬಾಪಸಾಶಸ್ಪಣೀಃ ಕರೈಃ || ೩೫ ||

ದಧಾನಾಂ ಕಾಮರಾಜಾಂಕೇ ಯಂತ್ರಿತಾಂ ಮುದಿತಾಂ ಸ್ಮರೇತ್ |

ಮಧ್ಯಸ್ತದೇವೀ ತ್ವೇಕೈವ ಷೋಡಶಾಕಾರತಃ ಸ್ಥಿತಾ || ೩೬ ||

ತತಸ್ತಸ್ಮಾತ್ತನೌ ತಸ್ಯಾಸ್ತನ್ಯಾಃ ಪಂಚದಶಾರ್ಚಯೇತ್ |

ಋಷಿಃ ಶಿವಶ್ಚಂದ ಉಕ್ತಾ ದೇವತಾ ಲಲಿತಾದಿಕಾಃ || ೩೭ ||

ಸರ್ವಾಸಾಮುಪಿ ನಿತ್ಯಾನಾಮಾವೃತಿನಾಮಸಂಚಯೇ |

ಪಟಲೇ ತು ಪ್ರಯೋಗಾಂಶ್ಚ ವಕ್ಷ್ಯಾಮ್ಯಗ್ರೇ ಸವಿಸ್ತರಂ || ೩೮ ||

ಎಂಟು ಸ್ಥಾನಗಳಲ್ಲಿ ಕ್ರಮವಾಗಿ ಹಿಂದೆ ಹೇಳಿರುವ ಮಂತ್ರವನ್ನು ಹೇಳುತ್ತಾ ನ್ಯಾಸಮಾಡಬೇಕು.

೩೫-೩೬. ಆರು ದೀರ್ಘಾಕ್ಷರಯುಕ್ತವಾದ ಬೀಜಾಕ್ಷರದಿಂದ ಷಡಂಗ ನ್ಯಾಸಮಾಡಬೇಕು.

ಧ್ಯಾನ :- ಕೆಂಪಗಿರುವವಳು, ಬಾಣ, ಧನುಸ್ಸು, ಪಾಶ ಮತ್ತು ಅಂಕುರಗಳನ್ನು ಕರಗಳಲ್ಲಿ ಧರಿಸಿರುವವಳು, ಕಾಮರಾಜಾಂಕ ಯಂತ್ರದಲ್ಲಿ ವಿರಾಜಿಸುವವಳು, ಪ್ರಸನ್ನಮುಖಳೂ ಆಗಿರುವ ಲಲಿತಾ ದೇವಿಯನ್ನು ಧ್ಯಾನಿಸಬೇಕು.

೩೭. ಮಧ್ಯದಲ್ಲಿರುವ ದೇವಿಯೊಬ್ಬಳೇ ಹದಿನಾರು ಆಕಾರಗಳಿಂದ ಕೂಡಿರುವಳು. ಆದಕಾರಣ ಆ ಲಲಿತಾದೇವಿಯು ಎಗ್ರಹದಲ್ಲಿಯೇ ಇತರ ಹದಿನೈದು ದೇವತೆಗಳನ್ನೂ ಪೂಜಿಸಬೇಕು.

ಈ ಮಂತ್ರಕ್ಕೆ ಶಿವನು ಋಷಿ, ಉಕ್ತಾ ಛಂದಸ್ಸು, ಲಲಿತಾದಿಗಳೇ ದೇವತೆಗಳು.

೩೮. ಈ ಷೋಡಶ ಸಿಂಧಿಗಳ ಆನರಣ, ನಾಮ ಸಂಚಯಗಳನ್ನೂ ಪ್ರಯೋಗಗಳನ್ನೂ ಮುಂದೆ ವಿಸ್ತಾರವಾಗಿ ಪಟಲದಲ್ಲಿ ಹೇಳುವೆನು.

ಅಥ ಮೋಡಶನಿತ್ಯಾಸು ದ್ವಿತೀಯಾ ಯಾ ಸಮಾರಿತಾ |  
ಕಾಮೇಶ್ವರೀತಿ ತಾಂ ಸರ್ವಕಾಮದಾಂ ಶೃಣು ನಾರದ || ೩೯ ||

ಶುಚಿಃ ಸ್ವೇನಯುತಸ್ತಾದ್ಯೋ ಲಲಿತಾ ಸ್ಯಾದ್ವಿತೀಯಕಃ |  
ಶೂನ್ಯಮಗ್ನಿಯುತಂ ಪಶ್ಚಾದ್ರಯೋ ವ್ಯಾಪ್ತೇನ ಸಂಯುತಃ || ೪೦ ||

ಪ್ರಾಣೋ ರಸಾಗ್ನಿಸಹಿತಃ ಶೂನ್ಯಯುಗ್ಮಂ ಚರಾನ್ವಿತಂ |  
ನಭೋ ಗೋತ್ರಾ ಪುನಶ್ಚೈಷಾ ದಾಹೇನ ಸಮಯೋಜಿತಾ || ೪೧ ||

ಅಂಬುಸ್ಯಾಚ್ಚೈರಸಂಯುಕ್ತಂ ವನಶಕ್ತಿಯುತಂ ಚ ಹೃತ್ |  
ಏಷಾ ಕಾಮೇಶ್ವರೀ ನಿತ್ಯಾ ಕಾಮದೈಕಾದಶಾಕ್ಷರೀ || ೪೨ ||

೩೯. ನಾರದನೇ ! ಈಗ ಮೋಡಶ ನಿತ್ಯಗಳಲ್ಲಿ ಸಕಲೇಷ್ಟಾರ್ಥಪ್ರದ ಊದ ಎರಡನೆಯ ಕಾಮೇಶ್ವರೀ ದೇವಿಯ ಮಂತ್ರಾದಿಗಳನ್ನು ಹೇಳುವೆನು; ಕೇಳು.

### ಕಾಮೇಶ್ವರೀನಿತ್ಯಾಮಂತ್ರ

೪೦-೪೨. (ಸ್ವೇನಯುತಃ ಶುಚಿಃ= ಐಂ, ಲಲಿತಾ= ಸಕಲ ಹ್ರೀಂ, ಅಗ್ನಿಯುತಂ ಶೂನ್ಯಂ= ನಿ, ವ್ಯಾಪ್ತೇನ ಸಂಯುತಃ ರಯಃ= ತ್ಯ, ರಸಾಗ್ನಿಸಹಿತಃ ಪ್ರಾಣಃ= ಕ್ಲಿ, ಚರಾಚರಾನ್ವಿತಂ ಶೂನ್ಯಯುಗ್ಮಂ= ನ್ನೇ, ನಭಃ= ಮ, ಗೋತ್ರಾ= ದ, ಪುನಃ ದಾಹೇನ ಸಮಯೋಜಿತಾ ಏಷಾ= ದ್ರ, ಚರಸಂಯುಕ್ತಮಂಬು= ವೇ, ವನಶಕ್ತಿಯುತಂ ಹೃತ್= ಸೌಃ)

‘ಐಂ ಸಕಲಹ್ರೀಂ ನಿತ್ಯಕ್ಲಿನ್ನೇ ಮದದ್ರವೇ ಸೌಃ’ ಎಂಬುದು ಹನ್ನೊಂದಕ್ಷರಗಳನ್ನೊಳಗೊಂಡ ಇಷ್ಟಾರ್ಥಪ್ರದವಾದ ಕಾಮೇಶ್ವರೀ ನಿತ್ಯಾಮಂತ್ರವು. (ಇಲ್ಲಿ ‘ಸಕಲಹ್ರೀಂ’ ಎಂಬ ಲಲಿತಾವಿದ್ಯೆಯನ್ನು ಎರಡನೆಯ ಅಕ್ಷರವೆಂದು ಪರಿಗಣಿಸಿ ಹನ್ನೊಂದು ಅಕ್ಷರಗಳುಳ್ಳುದೆಂದು ಹೇಳಿದೆ.)

ಮೂಲವಿದ್ಯಾಕ್ಷರೈರೇವ ಕುರ್ಯಾದಂಗಾನಿ ಪಟ್ಟಮಾತ್ |  
 ಏಕೇನ ಹೃದಯಂ ಶೀರ್ಷಂ ತಾವತಾಥೋ ದ್ವಯಂ ದ್ವಯಾತ್ || ೪೩ ||  
 ಚತುರ್ಭರ್ತನಯನಂ ತದ್ವದಸ್ತ್ರನೇಕೇನ ಕೀರ್ತಿತಂ |  
 ದ್ಯುಕ್ ಶ್ಲೋತ್ರನಾಸಾದ್ವಿತಯೇ ಜಿಹ್ವಾಹ್ನಾಭಿಗುಹ್ಯಕೇ || ೪೪ ||  
 ವ್ಯಾಪಕತ್ವೇನ ಸರ್ವಾಂಗೇ ಮೂರ್ಧಾದಿಸ್ತಪದಾವಧಿ |  
 ನೈಸೇದ್ವಿದ್ಯಾಕ್ಷರಾಣ್ಯೇಷು ಸ್ಥಾನೇಷು ತದನಂತರಂ || ೪೫ ||  
 ಸಮಸ್ತೇನ ವ್ಯಾಪಕಂ ತು ಕುರ್ಯಾದುಕ್ತಕ್ರಮೇಣ ತು |  
 ಅಥ ಧ್ಯಾನಂ ಪ್ರವಕ್ಷ್ಯಾಮಿ ನಿತ್ಯಾಪೂಜಾಸು ಚೋದಿತಂ || ೪೬ ||  
 ಯೇನ ದೇವೀ ಸುಪ್ರಸನ್ನಾ ದದಾತೀಷ್ಟ್ಯಮಯತ್ನತಃ |  
 ಬಾಲಾರ್ಕಕೋಟಿಸಂಕಾರಾಂ ಮಾಣಿಕೈಮುಕುಟೋಜ್ಜಲಾಂ || ೪೭ ||

೪೩-೪೬. ಈ ಮಂತ್ರದ ಅಕ್ಷರಗಳಲ್ಲಿ ಕ್ರಮವಾಗಿ ೧, ೧, ೨, ೨, ೪, ೧ ವರ್ಣಗಳಿಂದ ಹೃದಯಾದಿ ಪಡಂಗನ್ಯಾಸ ಮಾಡಬೇಕು. ಈ ಮಂತ್ರದ ವರ್ಣಗಳಲ್ಲೊಂದನ್ನು ಕ್ರಮವಾಗಿ ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ನಾಸಿಕಾ ರಂಧ್ರಗಳು, ಅಕ್ಷೆ, ವ್ಯವಯ, ನಾಭಿ, ಗುಹ್ಯಾವಯವ, ಶಿರಸ್ಸಿನಿಂದ ಪಾದದವರೆಗಿನ ಸರ್ವಾಂಗಗಳು ಈ ಹನ್ನೊಂದು ಸ್ಥಾನಗಳಲ್ಲಿ ನ್ಯಾಸಮಾಡಬೇಕು. ಅನಂತರ ಸಂಪೂರ್ಣ ಮಂತ್ರದಿಂದ ಉಕ್ತರೀತಿಯಲ್ಲಿ ಸರ್ವಾಂಗನ್ಯಾಸ ಮಾಡಬೇಕು.

೪೭-೫೧ ಈಗ ಸಿತಾಪೂಜೆಗಳಲ್ಲಿ ವಿಹಿತವಾದ ಧ್ಯಾನಕ್ರಮವನ್ನು ಹೇಳುವೆನು. ಈ ಧ್ಯಾನದಿಂದ ದೇವಿಯು ಪ್ರಸನ್ನಳಾಗಿ ಆಯಾಸವಿಲ್ಲದೆ ಇಷ್ಟಾರ್ಥವನ್ನು ಕೊಡುವಳು

ಧ್ಯಾನ :—ಕೋಟ್ಯಂತರ ಬಾಲಸೂರ್ಯರಂತೆ ಹೊಳೆಯುತ್ತಿರುವ, ಮಾಣಿಕ್ಯದ ಕಿರೀಟದಿಂದ ಪ್ರಕಾಶಿಸುತ್ತಿರುವ, ಹಾರ-ಅಡ್ಡಿಕೆ-ಡಾಬು-ಉಂಗುರುಳಿ ಮುಂತಾದುವುಗಳಿಂದ ಅಲಂಕರಿಸಲ್ಪಟ್ಟ, ಕೆಂಪುವಸ್ತ್ರವನ್ನು ಟ್ಟಿರುವ, ರತ್ನ ಖಚಿತಾಭರಣಗಳನ್ನಿಟ್ಟುಕೊಂಡಿರುವ, ಆರು ಭುಜಗಳು ಮತ್ತು ಮೂರು ಕಣ್ಣು



ಹಾರಗೈವೇಯಕಾಂಚೀಭಿರೂರ್ಮಿಕಾನೂಪುರಾದಿಭಿಃ |

ಮಂಡಿತಾಂ ರಕ್ತವಸನಾಂ ರತ್ನಾಭರಣಶೋಭಿತಾಂ

|| ೪೮ ||

ಷಡ್ಭುಜಾಂ ತ್ರೀಕ್ಷಣಾಮಿಂದುಕಲಾಕಲಿತಮಾಲಿಕಾಂ |

ಪಂಚಾಷ್ಟಷೋಡಶದ್ವಂದ್ಯಷಟ್ಕೋಟಚತುರಸ್ರಗಾಂ

|| ೪೯ ||

ಮಂದಸ್ಮಿತಲಸದ್ಭಕ್ತಾಂ ದಯಾಮಂಫರವೀಕ್ಷಣಾಂ |

ಸಾಶಾಂಕುಶೌ ಚ ಪುಂಡ್ರೇಕ್ಷುಚಾವಂ ಪುಷ್ಪಶೀಲೀಮುಖಂ

|| ೫೦ ||

ರತ್ನಪಾತ್ರಂ ಸೀಧುಪೂರ್ಣಂ ವರದಂ ಬಿಭ್ರತೀಂ ಕರೈಃ |

ತತಃ ಪ್ರಯೋಗಾನ್ಕುರ್ವೀತ ಸಿದ್ಧೇ ಮಂತ್ರೇ ತು ಸಾಧಕಃ

|| ೫೧ ||

ತೃತೀಯಾಮಥ ವಕ್ಷ್ಯಾಮಿ ನಾಮ್ನಾ ತು ಭಗಮಾಲಿನೀ |

ಕಾನೇಶ್ವರ್ಯಾರಾದಿ ಸ್ಯಾದ್ರಸಶ್ಚಾಧಸ್ಥಿರಾರಸಃ

|| ೫೨ ||

ಗುಳುಳ್ಳ, ಚಂದ್ರಕಲೆಯಿಂದ ಆವರಿಸಲ್ಪಟ್ಟ ಸಿರಸ್ಸುಳ್ಳ, ೫, ೮, ೧೬, ೨, ೬ ಕೋಣಗಳನ್ನೂಳಗೊಂಡಿರುವ ಚತುರಸ್ರಮಂಡಲಸ್ಥಿತಳಾವ, ಮಂದಹಾಸದಿಂದ ವಿರಾಜಿಸುತ್ತಿರುವ ಮುಖವುಳ್ಳ, ದಯಾಭೂಯಿಷ್ಯದ್ವಿಷ್ಟಿಯುಳ್ಳ, ಪಾಶ ಅಂಕುಶ ಪುಂಡ್ರ ಧನುರ್ಬಾಣ ಪುಷ್ಪಬಾಣ ಮದ್ಯಪೂರ್ಣವಾದ ರತ್ನಪಾತ್ರ ವರದಾನ ಮುದ್ರೆ ಇವುಗಳನ್ನು ಕೈಗಳಲ್ಲಿ ಧರಿಸಿರುವ ದೇವಿಯನ್ನು ಧ್ಯಾನಿಸಬೇಕು.

ಮಂತ್ರಸಿದ್ಧಿಯನ್ನು ಹೊಂದಿದ ಬಳಿಕ ಸಾಧಕನು ಪ್ರಯೋಗಗಳನ್ನಾಚರಿಸಬೇಕು.

೫೨-೬೩. ಈಗ ಮೂರನೆಯದಾದ ಭಗವಾಲಿನೀ ಎಂಬ ನಿತ್ಯಾದೇವಿಯ ಮಂತ್ರವನ್ನು ಹೇಳುವೆನು ;—(೫೨ನೆಯ ಶ್ಲೋಕದ ಉತ್ತರಾರ್ಧದಿಂದ ೬೩ನೆಯ

ಧರಾಯುಕ್ಲಚೆರಾ ಪಶ್ಚಾತ್ಸಿಫಿರಾ ಪಶ್ಚಾದ್ರಸಃ ಸ್ಫುತಃ |  
ಸ್ಥಿರಾ ಶೂನ್ಯೇಗ್ನಿಸಂಯುಕ್ತೇ ರಸಃ ಸ್ಯಾತ್ತದನಂತರಂ || ೫೩ ||

ಸ್ಥಿರಾ ಭೂಸಂಹಿತಾ ಗೋತ್ರಾ ಸದಾಹೋಗ್ನಿರಸಃ ಸ್ಥಿರಾ |  
ನಭಶ್ಚ ಮರುತಾ ಯುಕ್ತಂ ರಸಾಚರಸಮನ್ವಿತಾ || ೫೪ ||

ತತೋ ರಸಃ ಸ್ಥಿರಾ ಪಶ್ಚಾನ್ಮರುತಾ ಸಹ ಯೋಜಿತಾ |  
ಅಂಬುಹಂಸಶ್ಚ ಸಚೆರೋ ರಸೋಥ ಸ್ಯಾತ್ ಸ್ಥಿರಾ ಪುನಃ || ೫೫ ||

ಸ್ಥಿರಾ ಧರಾನ್ವಿತಾ ಹಂಸೋ ವ್ಯಾಪ್ತೇನ ಚ ಚೆರೇಣ ಚ |  
ರಸಃ ಸ್ಥಿರಾ ತತೋ ವ್ಯಾಪ್ತಂ ಭೂಯುತಂ ಶೂನ್ಯಮಗ್ನಿಯುಕ್ || ೫೬ ||

ರಸಃ ಸ್ಥಿರಾ ತತಃ ಸಾಗ್ನಿಶೂನ್ಯಂ ಜವಿಯುತೋ ಮರುತ್ |  
ರಯಃ ಶೂನ್ಯಂ ಚಾಗ್ನಿಯುತಂ ಹೃದ್ವಾಹರಸಾಂಬ್ವತಃ ಪರಂ || ೫೭ ||

ರಸಃ ಸ್ಥಿರಾಂಬು ಚ ವಿಯತ್ಸಯುತಂ ಪ್ರಾಣ ಏವ ಚ |  
ದಾಹೋಗ್ನಿಯುಗ್ರಸಸ್ತಸ್ಮಾತ್ಸಿಫಿರಾಕ್ಷ್ಮಾ ದಾಹಸಂಯುತಾ |  
ಸಚೆರಃ ಸ್ಯಾಜ್ಜವೀ ಪೂರ್ವವಿದ್ಯಾ ತಾರ್ತೀಯತಃ ಕ್ರಮಾತ್ || ೫೮ ||

ಚತುಷ್ಟಯಮಥಾರ್ಣಾನಾಂ ರಸಸ್ತದನು ಚ ಸ್ಥಿರಾ |  
ಹೃದಂಬುಯುಕ್ ಸ್ತೈಯಾ ದಾಹಃ ಸಚೆರಃ ಸ್ಯಾಜ್ಜವೀ ಚ ಹೃತ್ || ೫೯ ||

ಶ್ಲೋಕಪೂರ್ತಿಯಾಗಿ ಇಪ್ಪತ್ತೊಂದೂವರೆ ಶ್ಲೋಕಗಳಿಂದ ಭಗವಾಲಿನೀ ನಿತ್ಯಾ ಮಂತ್ರವು ಹೇಳಲ್ಪಟ್ಟಿದೆ. ಅದರಿಂದ ನಿಷ್ಪನ್ನವಾಗುವ ಮಂತ್ರವು ಈ ರೀತಿಯಾಗಿದೆ.)

ದಾಹೋಂಬುಮರುತಾ ಯುಕ್ತೋ ವ್ಯೋಮ್ನಿ ಸಾಗ್ನಿ ರಸಸ್ತತಃ |  
 ಸ್ಥಿರಾ ತು ಮರುತಾ ಯುಕ್ತಾ ಶೂನ್ಯಂ ಸಾಗ್ನಿ ನಭಶ್ಚರಾ || ೬೦ ||

ಹಂಸೋ ವ್ಯಾಪ್ತಮರುದ್ಯುಕ್ತಃ ಶೂನ್ಯಂ ವ್ಯಾಪ್ತಮತೋಂಬು ಚ |  
 ದಾಹೋ ಗೋತ್ರಾ ಚರಯುತಾ ತಥಾ ದಾಹಸ್ತಥಾ ರಯಃ || ೬೧ ||

ಹೃದ್ಧರಾಸಹಿತಂ ದಾಹರಯೌ ಚರಸಮನ್ವಿತೌ |  
 ರಸಃ ಸ್ಥಿರಾ ತತಃ ಪ್ರಾಣೋ ರಸಾಗ್ನಿ ಸಹಿತೋ ಭವೇತ್ || ೬೨ ||

ಶೂನ್ಯಯುಗ್ಮಂ ಚರಯುತಂ ತತಃ ಪೂರ್ವಮತಃಪರಂ |  
 ಶೂನ್ಯಯುಗ್ಮಂ ಚ ಗೋತ್ರಾ ಸ್ಯಾದ್ಧಾಹಯುಕ್ತಾಂಬುನಾ ಚರಃ || ೬೩ ||

ಪ್ರಾಣೋ ರಸಾಚರಯುತೋ ಗೋತ್ರವ್ಯಾಪ್ತಮತಃ ಪರಂ |  
 ಗೋತ್ರಾ ದಾಹಮರುದ್ಯುಕ್ತಾ ತ್ಸಂಬುವ್ಯಾಪ್ತಮತೋ ಭವೇತ್ || ೬೪ ||

ವಾತೋ ನಭಶ್ಚ ಭೂಯುಕ್ತಂ ವಾಶ್ಚ ರೇಣ ಸಮನ್ವಿತಂ |  
 ಗ್ರಾಸೋ ಧರಾಯುತಃ ಸಶ್ಚಾದ್ರಸಃ ಶಕ್ತ್ಯಾ ಸಮನ್ವಿತಃ || ೬೫ ||

ಗ್ರಾಸೋ ಭೂಸಹಿತೋ ವಿಪ್ರ ರಸೋ ವ್ಯಾಪ್ತಂ ತತಶ್ಚ ಹೃತ್ |  
 ದಾಹೋ ನಾಂಬು ಚ ಹೃತ್ಪಶ್ಚಾದ್ರಯೋಂಬುಮರುದನ್ವಿತಃ || ೬೬ ||

### ಭಗಮಾಲಿನೀನಿತ್ಯಾಮಂತ್ರ

“ಐಂ ಭಗಭುಗೇ ಭಗಿನಿ ಭಗೋದಂ ಭಗಮಾಲೇ ಭಗಾವಹೇ ಭಗ  
 ಗುಪ್ಯೇ ಭಗಯೋನೇ ಭಗನಿಪಾತಿನಿ ಸರ್ವಭಗವಶಂಕಂ ಭಗರೂಪೇ ನಿತ್ಯಕ್ಷಿನ್ನೇ  
 ಭಗಸ್ವರೂಪೇ ಸಂವ್ಷಣಿ ಭಗಾನಿ ಮೇ ಹ್ಯಾನಯ ವರವೇ ರೇತೇ ಸುರೇತೇ  
 ಭಗಕ್ಷಿನ್ನೇ ಕ್ಷಿನ್ನದ್ರವೇ ಕ್ಷೇದಯ ದ್ರಾವಯ ಅಮೋಘೇ ಭಗವಿಚ್ಛೇಕ್ಷುಭ

ಶೂನ್ಯಂ ಚ ಕೇವಲಂ ಚೈವ ರಸಶ್ಚ ಸಚರಸ್ಥಿರಾ |

ನಿಯದಂಬುಯುತಂ ದಾಹಸ್ತ್ವಗ್ನಿಯುತ್ಸಯುತಃ ಶುಚಿಃ || ೬೭ ||

ಭೂಮಿಾ ರಸಾ ಕ್ಷ್ವಾಸ್ವಯುತಾ ಪಂಚೈಕಾಂತರಿತಾಃ ಸ್ಥಿತಾಃ |

ತದಂತರಿತಬೀಜಾನಿ ಸ್ವಸಂಯುಕ್ತಾನಿ ಪಂಚ ನೈ || ೬೮ ||

ತಾನಿ ಕ್ರಮಾಜ್ಞಾತ್ಯಸಚರೋ ರಸೋ ಭೂಶ್ಚ ನಭೋಯುತಾ |

ಹಂಸಶ್ಚ ರಯುತೋ ದ್ವಿಃ ಸ್ಯಾತ್ಪತಃ ಪ್ರಾಣೋರಸಾಗ್ನಿಯುಕ್ | || ೬೯ ||

ಶೂನ್ಯಯುಗ್ಮಂ ಚಿರಯುತಂ ಹೃದ್ವಾ ಹೋಂಬುಮರುದ್ಯುತಃ |

ವ್ಯೋಮಾಗ್ನಿಸಹಿತಂ ಪಶ್ಚಾದ್ರಸಶ್ಚ ಮರುತಾ ಸ್ಥಿರಾ || ೭೦ ||

ಶೂನ್ಯಂ ಸಾಗ್ನಿ ನಭಶ್ಚೈವ ಚರೇಣ ಸಹಿತಂ ತಥಾ |

ಅಂಬು ಪಶ್ಚಾದ್ವಿಯತ್ತಸ್ಮಾನ್ನಭಶ್ಚ ಮರುದನ್ವಿತಂ || ೭೧ ||

ಶೂನ್ಯಂ ನ್ಯಾಸ್ತಂ ಚ ಹೃದ್ಯುಕ್ತಂ ರಯದಾಹಸ್ವವಹ್ನಿಭಿಃ |

ಹಂಸಃ ಸದಾಹೋಂಬುರಸಾ ಚರಸ್ವೈಃ ಸಂಯುತೋ ಭವೇತ್ || ೭೨ ||

ಹಂಸಃ ಸ್ಯಾದ್ವಾಹವನ್ದಿಸ್ಪೈರ್ಯುಕ್ತಮಂತ್ಯಮುದೀರಿತಂ |

ಸಸ್ತತ್ರಿಂಶಚ್ಛತಾಣ್ಯಃ ಸ್ಯಾನ್ನಿತ್ಯಾಸೌ ಭಗಮಾಲಿನೀ || ೭೩ ||

ಕ್ಷೋಭಯ ಸರ್ವಸತ್ವಾನ್ ಭಗೇಶ್ವರಿ ಐಂ ಬ್ಲಂಂ ಜಂ ಬ್ಲಂಂ ಭೇಂ ಒಂಂ  
ಮೋಂ ಬ್ಲಂಂ ಹೇಂ ಬ್ಲಂಂ ಹೇಂ ಕ್ಲಿನ್ನೇ ಸಂವಾಣ ಭಗಾನಿ ಮೇ ವಶ  
ಮಾನಯ ಸ್ತ್ರೀಂ ಹರ ಬ್ಲೇಂ ಹ್ರೀಂ ಎಂಬುದು ಒಂದುನೂರು ಮೂವತ್ತೇಳು  
ವರ್ಣಗಳುಳ್ಳ ಭಗಮಾಲಿನೀನಿತ್ಯಾಮಂತ್ರವು.

ಅಂಗಾನಿ ಮಂತ್ರವರ್ಣೈಃ ಸ್ಯುರಾದ್ಯೇನ ಹೃದುದೀರಿತಂ |

ತತಶ್ಚ ತುರ್ಭಿಃ ಶೀರ್ಷಂ ಸ್ಯಾಚ್ಛಿಖಾ ತ್ರಿಭಿರುದೀರಿತಾ || ೨೪ ||

ಗುಣವೇದಾಕ್ಷರೈಃ ಶೇಷಾಣ್ಯಂಗಾನಿ ಷಡಿತಿ ಕ್ರಮಾತ್ |

ಅರುಣಾಮರುಣಾಕಲ್ಪಾಂ ಸುಂದರೀಂ ಸುಸ್ವಿತಾನನಾಂ || ೨೫ ||

ತ್ರಿನೇತ್ರಾಂ ಬಾಹುಭಿಃ ಷಡ್ಭಿರುಪೇತಾಂ ಕಮಲಾಸನಾಂ |

ಕಲ್ಪಾರಪಾಶಪುಂಡ್ರೇಕ್ಷುಕೋದಂಡಾನ್ವಾಮಬಾಹುಭಿಃ || ೨೬ ||

ದಧಾನಾಂ ದಕ್ಷಿಣೈಃ ಪದ್ಮಮಂಕುಶಂ ಪುಷ್ಪಸಾಯಕಂ |

ತಥಾವಿಧಾಭಿಃ ಪರಿತೋ ಯುತಾಂ ಶಕ್ತಿಗಣೈಃ ಸ್ತುತೈಃ || ೨೭ ||

೨೪-೨೮. ಮಂತ್ರವರ್ಣಗಳಿಂದಲೇ ಷಡಂಗಗಳನ್ನು ನ್ಯಾಸಮಾಡಬೇಕು. ಹೇಗೆಂದರೆ :—ಈ ಮಂತ್ರದ ಮೊದಲನೆಯ ವರ್ಣದಿಂದ ಹೃದಯ, ಅನಂತರ ನಾಲ್ಕುವರ್ಣಗಳಿಂದ ಶಿರಸ್ಸು, ಬಳಿಕ ಮೂರು ವರ್ಣಗಳಿಂದ ಶಿಖೆ, ಅನಂತರ ನಾಲ್ಕು ವರ್ಣಗಳುಳ್ಳ ಮೂರು ಕೂಟಗಳಿಂದ ಕ್ರಮವಾಗಿ ಕವಚ ನೇತ್ರ ಮತ್ತು ಅಸ್ತ್ರಗಳನ್ನು ನ್ಯಾಸಮಾಡಬೇಕು.

ಧ್ಯಾನ :—ಅರುಣಿಯಂತೆ ಕೆಂಪಗಿರುವಳು, ಸುಂದರಳು, ಮಂದಹಾಸ ಯುಕ್ತವಾದ ಮುಖವುಳ್ಳವಳು, ಮೂರು ನೇತ್ರಗಳು ಮತ್ತು ಆರು ಬಾಹುಗಳೂ ಉಳ್ಳವಳು, ಪದ್ಮಾಸನಸ್ಥಿತಳು, ಕಲ್ಪಾರಪುಷ್ಪ ಪಾಶ ಪುಂಡ್ರ ಇಕ್ಷು ಧನುಸ್ಸುಗಳನ್ನು ಎಡಬಾಹುಗಳಿಂದಲೂ, ಪದ್ಮ ಅಂಕುಶ ಪುಷ್ಪಬಾಣಗಳನ್ನು ಬಲಗೈಗಳಿಂದಲೂ ಧರಿಸಿರುವವಳು, ಅಂತಹ ಮದನ ಮುಂತಾದ ಅಕ್ಷರಶಕ್ತಿಗಳು ಮತ್ತು ಕಾಮವಿಕಾರದಿಂದ ಮತ್ತರಾದ ಇತರ ಶಕ್ತಿಗಳು ಇವರಿಂದ ಸುತ್ತು ಗಟ್ಟಿಲ್ಲಟ್ಟಿರುವ ಭಗವಾಲಿನೀ ನಿತ್ಯಾದೇವಿಯನ್ನು ಧ್ಯಾನಿಸಬೇಕು.

ಅಕ್ಷರೋಕ್ತಾಭಿರನ್ಯಾಭಿಃ ಸ್ಮರೋನ್ಮಾದಮದಾತ್ಮಭಿಃ |

ಏಷಾ ತೃತೀಯಾ ಕಥಿತಾ ವನಿತಾಜನನೋಹಿನೀ

|| ೭೮ ||

ಚತುರ್ಥೀಂ ಶ್ರಣು ವಿಪ್ರೇಂದ್ರ ನಿತ್ಯ ಕ್ಲಿನ್ನಾ ಸಮಾಹ್ವಯಾಂ |

ಹಂಸಸ್ತು ದಾಹವಹ್ನಿಸ್ತ್ವೈರ್ಯುಕ್ತಃ ಪ್ರಥಮಮುಚ್ಯತೇ

|| ೭೯ ||

ಕಾಮೇಶ್ವರ್ಯಾಸ್ತ್ವೈತೀಯಾದಿವರ್ಣಾನಾಮಷ್ಟಕಂ ಭವೇತ್ |

ಹೃದಂಬುಮರುತಾ ಯುಕ್ತಃ ಸ ಏವೈಕಾದಶಾಕ್ಷರಃ

|| ೮೦ ||

ಏಕಾದಶಾಕ್ಷರೀ ಚೇಯಂ ವಿದ್ಯಾಕೈರಂಗಕಲ್ಪನಂ |

ಆದ್ಯೇನ ಮಂತ್ರವರ್ಣೇನ ಹೃದಯಂ ಸಮುದೀರಿತಂ

|| ೮೧ ||

ದ್ವಾಭ್ಯಾಂ ದ್ವಾಭ್ಯಾಂ ತು ಶೇಷಾಣಿ ಅಂಗಾನಿ ಪರಿಕಲ್ಪಯೇತ್ |

ಸ್ಯಸೇದಂಗುಷ್ಠಮೂಲಾದಿಕನಿಷ್ಠಾಗ್ರಾಂತಮೂರ್ಧ್ವಗಂ

|| ೮೨ ||

ಈ ರೀತಿಯಾಗಿ ಸ್ತ್ರೀಜನನೋಹಕವಾದ ಮೂರನೆಯ ನಿತ್ಯಾ ಮಂತ್ರವು ಉಕ್ತವಾಯಿತು.

೭೯-೮೦. ಬ್ರಾಹ್ಮಣಶ್ರೇಷ್ಠನೇ! ನಾಲ್ಕನೆಯದಾದ ನಿತ್ಯಕ್ಲಿನ್ನಾ ಎಂಬ ನಿತ್ಯಾದೇವಿಯ ಮಂತ್ರಾದಿಗಳನ್ನು ಹೇಳುವೆನು ಕೇಳು :—

### ಕ್ಲಿನ್ನಾಮಂತ್ರ

“ಹ್ರೀಂ ನಿತ್ಯಕ್ಲಿನ್ನೇ ಮದದ್ರವೇ ಸ್ವಾಹಾ” ಎಂಬೀ ಹನ್ನೊಂದು ಅಕ್ಷರಗಳನ್ನೊಳಗೊಂಡ ಮಂತ್ರವು ನಿತ್ಯಕ್ಲಿನ್ನಾ ಮಂತ್ರವೆನಿಸುವುದು.

೮೧-೮೨. ಈ ಏಕಾದಶಾಕ್ಷರೀ ವಿದ್ಯೆಯು ವರ್ಣಗಳಿಂದಲೇ ಪಡಂಗಳನ್ನು ರಚಿಸಬೇಕು. ಹೇಗೆಂದರೆ :—

ಈ ಮಂತ್ರದ ಮೊದಲನೆಯ ಅಕ್ಷರದಿಂದ ಹೃದಯ. ಉಳಿದ ಹತ್ತು ಅಕ್ಷರಗಳಲ್ಲಿ ಕ್ರಮವಾಗಿ ಎರಡೆರಡಕ್ಷರಗಳಿಂದ ಶಿರಸ್ಸು ಮುಂತಾದ ಐದು ಅಂಗಗಳು ಈ ರೀತಿಯಾಗಿ ಪಡಂಗಳ ನ್ಯಾಸಮಾಡಬೇಕು.

ಶೇಷಂ ತಲದ್ವಯೇ ನ್ಯಸ್ಯ ಹೃದ್ವ್ಯಕ್ಶೋತ್ರೇ ನಸೋರ್ಧ್ವಯೋಃ |  
ತ್ವಚಿ ದ್ವಜೇ ಚ ಸಾಯಾ ಚ ಸಾದಯೋರರ್ಧಕಾನ್ಮಸೇತ್ || ೮೩ ||

ಅರುಣಾಮರುಣಾಕಲ್ಪಾಮರುಣಾಂಶುಕಧಾರಿಣೀಂ |  
ಅರುಣಸ್ಯಗ್ನಿಲೇಪಾಂ ತಾಂ ಚಾರುಸ್ಮೇರಮುಖಾಂಬುಜಾಂ || ೮೪ ||

ನೇತ್ರತ್ರಯೋಲ್ಲಸದ್ವಕ್ತ್ರಾಂ ಭಾಲೇ ಘರ್ವಾಂಬುಮಾಕ್ತಿಕ್ಯೇಃ |  
ಐರಾಜಮಾನಾಂ ಮುಕುಟಲಸದರ್ಭೇಂದುರೇಖರಾಂ || ೮೫ ||

ಚತುರ್ಭಿರ್ಬಾಹುಭಿಃ ಸಾಶಮಂಕುಶಂ ಪಾನಸಾತ್ರೈಕಂ |  
ಅಭಯಂ ಬಿಭ್ರತೀಂ ಪದ್ಮಮಧ್ಯಾಸೀನಾಂ ಮದಾಲಸಾಂ || ೮೬ ||

ಬಳಿಕ ಹೆಬ್ಬಿಟ್ಟಿನ ಮೂಲದಿಂದ ಕಿಬ್ಬಿಟ್ಟಿನ ಕೊನೆಯವರೆಗೆ ಬಿಟ್ಟುಗಳಲ್ಲಿ ಕೆಳಗಿನಿಂದ ಮೇಲಕ್ಕೆ ಮಂತ್ರಾಕ್ಷರಗಳನ್ನು ನ್ಯಾಸಮಾಡಿ ಉಳಿದವರ್ಣಗಳನ್ನು ಎರಡು ಅಂಗೈಗಳಲ್ಲಿ ನ್ಯಾಸಮಾಡಬೇಕು. ಅನಂತರ ಈ ಮಂತ್ರದ ಒಂದೊಂದು ವರ್ಣವನ್ನು ಕ್ರಮವಾಗಿ ಹೃದಯ, ಎರಡು ಕಣ್ಣು ಕಿವಿ ಮೂಗುಗಳು, ಸರ್ವಾಂಗ ಶಿಶ್ನು, ಗುದ ಮತ್ತು ಪಾದ ಇವುಗಳಲ್ಲಿ ನ್ಯಾಸಮಾಡಬೇಕು.

೮೪-೮೬. ಧ್ಯಾನ :- ಅರಣಿಯಂತೆ ಕೆಂಪಾಗಿರುವ, ಕೆಂಪುಗಳಿಯನ್ನು ಹಿಡಿದುಕೊಂಡಿರುವ, ಕೆಂಪುಮಾಲಿಕೆ ಮತ್ತು ಕೆಂಪುಗಂಧನನ್ನು ಲೇಪಿಸಿ ಕೊಂಡಿರುವ, ಮನೋಹರವಾದ ಮಂಕಹಾಸಯುಕ್ತ ಮುಖಕಮಲವುಳ್ಳ ಮೂರು ಕಣ್ಣುಗಳಿಂದ ಪ್ರಕಾಶಮಾನವಾದ ಮುಖವುಳ್ಳ, ಹಣೆಯಮೇಲೆ ಬೆವರಿನ ತುಂತುರುಗಳೆಂಬ ಮುತ್ತುಗಳಿಂದ ಹೊಳೆಯುತ್ತಿರುವ, ಅರ್ಧಚಂದ್ರಯುಕ್ತ ಕಿರೀಟವನ್ನು ಶಿರಸ್ಸಿನಮೇಲೆ ಧರಿಸಿಕೊಂಡಿರುವ, ನಾಲ್ಕು ಕೈಗಳಿಂದ ಪಾಶ ಅಂಕುಶ ಪಾನಪಾತ್ರೆ ಅಭಯಮುದ್ರೆಗಳನ್ನು ಧರಿಸಿಕೊಂಡಿರುವ, ಮದದಿಂದ ಅಲಸಳಾದ, ಪದ್ಮಮಧ್ಯದಲ್ಲಿ ಕುಳಿತಿರುವ ನಿತ್ಯಕ್ಕೆ ನನ್ನ ನಿತ್ಯಾದೇವಿಯನ್ನು ಧ್ಯಾನಿಸಿ ಶಕ್ತಿಗಳಸಹಿತವಾಗಿ ಪೂಜಿಸಬೇಕು.

ಧ್ಯಾತ್ವೈವಂ ಪೂಜಯೇನ್ನಿತ್ಯಕ್ಲಿನ್ನಾಂ ನಿತ್ಯಾಂ ಸ್ವಶಕ್ತಿಭಿಃ |  
ಪುಣ್ಯಾ ಚತುರ್ಥೀ ಗದಿತಾ ನಿತ್ಯಾಕ್ಲಿನ್ನಾಹ್ವಯಾ ಮುನೇ || ೮೭ ||

ವನಿತಾ ನವನೀತಸ್ಯ ದಾವಕೋಗ್ನಿರ್ಜಪಾದಿನಾ |  
ಭೂಃ ಸ್ವೇನ ಯುಕ್ತಾ ಪ್ರಥಮಂ ಪ್ರಾಣೋ ದಾಹೇನ ತದ್ಯುತಃ || ೮೮ ||

ರಸೋ ದಾಹೇನ ತದ್ಯುಕ್ತಂ ಪ್ರಭಾ ಹಾಹೇನ ತದ್ಯುತಾ |  
ಜ್ಯಾ ಚ ದಾಹೇನ ತದ್ಯುಕ್ತಾ ನಿತ್ಯಕ್ಲಿನ್ನಾಂತಗದ್ವಯಂ || ೮೯ ||

ಏಷಾ ನವಾಕ್ಷರೀ ನಿತ್ಯಾ ಭೇರುಂಡಾ ಸರ್ವಸಿದ್ಧಿದಾ |  
ಪ್ರಣವಂ ಠದ್ವಯಂ ತ್ಯಕ್ತ್ವಾ ಮಧ್ಯಸ್ಥೈಃ ಷಡ್ವಿರಕ್ಷರೈಃ || ೯೦ ||

ಷಡಂಗಾನಿ ಪ್ರಕುರ್ವೀತ ವರ್ಣನ್ಯಾಸಂ ತತಃ ಪರಂ |  
ರಂಧ್ರಾಜ್ಞಾ ಮುಖಕಂಠೇಷು ಹೃನ್ನಾಭ್ಯಾಧಾರಪದ್ವಯೇ || ೯೧ ||

ನಾರದ ಮುನಿಯೇ! ಈ ರೀತಿಯಾಗಿ ಪುಣ್ಯಕರವಾದ ನಿತ್ಯಕ್ಲಿನ್ನೆ ಎಂಬ ನಾಲ್ಕನೆಯ ನಿತ್ಯಾದೇವಿಯ ಮಂತ್ರಾದಿ ವಿಧಾನವು ಹೇಳಲ್ಪಟ್ಟಿತು.

೮೮-೮೯. ಭೇರುಂಡಾನಿತ್ಯಾಮಂತ್ರವನ್ನು ಜಪಿಸಿ ಸಿದ್ಧಿಯನ್ನು ಪಡೆದವನು ಮನ್ಮಥನಗಿಂತಲೂ ಸುಂದರನಾಗಿ ಸ್ತ್ರೀಯರಿಂಬ ಬೆಣ್ಣೆಯನ್ನು ಕರಗಿಸುವಂತಹ ಅಗ್ನಿಯಂತಾಗುವನು. ಎಂದರೆ ಈ ಮಂತ್ರಸಿದ್ಧನನ್ನು ನೋಡುವ ಮಾತ್ರದಿಂದ ಸ್ತ್ರೀಯರು ಅವನ ಸೌಂದರ್ಯಕ್ಕೆ ಮೋಹಿತರಾಗಿ ಅವನ ವಶರಾಗುವರೆಂದು ಭಾವ.

ಎಂಬತ್ತೆಂಟನೆಯ ಶ್ಲೋಕದ ಉತ್ತರಾರ್ಧ ಮತ್ತು ಎಂಬತ್ತೊಂಬತ್ತನೆಯ ಶ್ಲೋಕಗಳಿಂದ ಭೇರುಂಡಾನಿತ್ಯಾಮಂತ್ರವನ್ನು ಹೇಳಿದ್ದಾರೆ;—

### ಭೇರುಂಡಾನಿತ್ಯಾಮಂತ್ರ

“ ಓಂ ಕ್ರೋಂ ಭ್ರೋಂ ಕ್ರೋಂ ಭೋಂ ಭ್ರೋಂ ಜೋಂ ಸ್ವಾಹಾ ”

೯೦-೯೨. ಇದು ಸಕಲ ಸಿದ್ಧಿದಾಯಕವಾದ ಒಂಬತ್ತಕ್ಷರವನ್ನೊಳ



ನೈಸೇನ್ಮಂತ್ರಾರ್ಣನವಕಂ ಮಾತೃಕಾನ್ಯಾಸಪೂರ್ವಕಂ |  
 ಅಥ ಧ್ಯಾನಂ ಪ್ರವಕ್ಷ್ಯಾಮಿ ದೇವ್ಯಾಃ ಸರ್ವಾರ್ಥಸಿದ್ಧಿದಂ || ೯೨ ||

ತಸ್ತುಕಾಂಚಿನಸಂಕಾಶದೇಹಾಂ ನೇತ್ರತ್ರಯಾನ್ವಿತಾಂ |  
 ಚಾರುಸ್ಥಿತಾಂ ಚಿತಮುಖೀಂ ದಿವ್ಯಾಲಂಕಾರಭೂಷಿತಾಂ || ೯೩ ||

ತಾಟಂಕಹಾರಕೇಯೂರರತ್ನಸ್ತುಬಕಮಂಡಿತಾಂ |  
 ರಸನಾನೂಪುರೋರ್ಮ್ಯಾದಿಭೂಷಣೈರತಿಸುಂದರೀಂ || ೯೪ ||

ಪಾಶಾಂಕುಶೌ ಚರ್ಮಖಡ್ಗೌ ಗದಾವಜ್ರಧನುಃಶರಾನ್ |  
 ಕರ್ಮಿದಧಾನಾಮಾಸೀನಾಂ ಪುಜಾಯಾಂ ಮತ್ಪ್ರರಸ್ಥಿತಾಂ || ೯೫ ||

ಗೊಂಡಿರುವ ಭೇರುಂಡಾನಿತ್ಯಾ ಮಂತ್ರವು. ಈ ಮಂತ್ರದಲ್ಲಿನ “ಓಂ ಸ್ವಾಹಾ” ಎಂಬುದನ್ನು ಬಿಟ್ಟು ಉಳಿದ ಮಧ್ಯದಲ್ಲಿನ ಆರು ಅಕ್ಷರಗಳಿಂದ ಷಡಂಗನ್ಯಾಸ ಮಾಡಬೇಕು.

ಆನಂತರ ಬ್ರಹ್ಮರಂಧ್ರ, ಭ್ರೂಮಧ್ಯ, ಮುಖ, ಕಂಠ, ಹೃದಯ, ನಾಭಿ, ಮೂಲಾಧಾರ, ಎರಡು ಪಾದಗಳು ಈ ಒಂಬತ್ತು ಸ್ಥಾನಗಳಲ್ಲಿ ಮಂತ್ರದ ಒಂಬತ್ತು ಅಕ್ಷರಗಳನ್ನು ಒಂದೊಂದರಂತೆ ಮಾತೃಕಾನ್ಯಾಸ ಪೂರ್ವಕವಾಗಿ ನ್ಯಾಸಮಾಡಬೇಕು. ಈಗ ಸಕಲೇಷ್ಟಾರ್ಥಪ್ರದವಾದ ದೇವಿಯ ಧ್ಯಾನವನ್ನು ಹೇಳುವೆನು.

೯೩-೯೬. ಕಾಯಿಸಿದ ಬಂಗಾರದಂತೆ ಹೊಳೆಯುತ್ತಿರುವ ದೇಹವುಳ್ಳ, ಮೂರು ಕಣ್ಣುಗಳಿಂದ ಯುಕ್ತಳಾದ, ದಿವ್ಯಮಂದಹಾಸಯುಕ್ತ ಮುಖವುಳ್ಳ, ಕರ್ಣಾಭರಣ, ಹಾರ, ನಾಗಮುರಿಗೆ, ರತ್ನಗಳಕುಚ್ಚು ಇವೇ ಮುಂತಾದ ಮನೋಹರಾಭರಣಗಳಿಂದ ಶೋಭಿಸುತ್ತಿರುವ, ಡಾಬು ರುಳಿ ಉಂಗುರಮುಂತಾದ ಅಭರಣಗಳಿಂದ ಸೌಂದರ್ಯಶಾಲಿನಿಯಾಗಿರುವ, ಪಾಶ ಅಂಕುಶ ಚರ್ಮ ಕತ್ತಿ

ಶಕ್ತೀಶ್ಚ ತತ್ಸಮಾಕಾರತೇಜೋಹೇತಿಭಿರನ್ವಿತಾಃ |

ಪೂಜಯೇತ್ ತದ್ವದಭಿತಃ ಸ್ಥಿತಾಸ್ಯಾ ವಿಜಯಾದಿಕಾಃ || ೯೬ ||

ಸಂಚಮೀಯಂ ಸಮಾಖ್ಯಾತಾ ಭೇರುಂಡಾಖ್ಯಾ ಮುನೀಶ್ವರ |

ಯಸ್ಯಾಃ ಸ್ಮರಣತೋ ನಶ್ಯೇದ್ಗರಲಂ ತ್ರಿವಿಧಂ ಕ್ಷಣಾತ್ || ೯೭ ||

ಯಾ ತು ಪಷ್ವೀ ದ್ವಿಜಶ್ರೇಷ್ಠ ಸಾ ನಿತ್ಯಾ ವಹ್ನಿವಾಸಿನೀ |

ತದ್ವಿಧಾನಂ ಶೃಣುಷ್ವಾದ್ಯ ಸಾಧಕಾನಾಂ ಸುಸಿದ್ಧಿದಂ || ೯೮ ||

ಗದೆ ವಜ್ರಧನುಸ್ಸು ಬಾಣ ಇವನ್ನು ಕೈಗಳಲ್ಲಿ ಧರಿಸಿರುವ, ಪೂಜಾಪೀಠದಲ್ಲಿ ಕುಳಿತಿರುವ ಭೇರುಂಡಾದೇವಿಯನ್ನು ಧ್ಯಾನಿಸಬೇಕು.

ಆ ದೇವಿಯು ಸುತ್ತಲೂ ಆ ದೇವಿಗೆ ಸಮಾನಾಕಾರ, ತೇಜಸ್ಸು ಆಯುಧಗಳುಳ್ಳ ಮಂದಹಾಸಯುಕ್ತ ಮುಖದಿಂದ ಕೂಡಿದ ವಿಜಯಾದಿ ಶಕ್ತಿಗಳನ್ನೂ ಸಹ ಪೂಜಿಸಬೇಕು.

೯೬. ಮುನೀಶ್ವರನೇ! ಈ ರೀತಿಯಾಗಿ ಐದನೆಯದಾದ ಭೇರುಂಡಾ ಎಂಬ ನಿತ್ಯಾದೇವಿಯು ಮಂತ್ರಾದಿ ವಿಧಾನವು ಉಕ್ತವಾಗಿದೆ. ಈ ಮಂತ್ರವನ್ನು ಸ್ಮರಣಮಾಡುವ ಮಾತ್ರದಿಂದ ತ್ರಿವಿಧವಿಷವು ಪರಿಹಾರವಾಗುವುದು.

(ವಿಷವು ಸ್ಥಾವರ, ಜಂಗಮ, ಕೃತ್ರಿಮ ಎಂಬುದಾಗಿ ಮೂರುವಿಧ.

— ತಂತ್ರರಾಜವ್ಯಾಖ್ಯಾ)

೯೮. ದ್ವಿಜವರ್ಮನೇ! ಅರಾಧಕರಿಗೆ ಶೀಘ್ರಸಿದ್ಧಿದಾಯಕವಾದ, ವನ್ದಿವಾಸಿನೀ ಎಂಬ ಆರನೆಯ ನಿತ್ಯಾದೇವಿಯು ಮಂತ್ರಾದಿವಿಧಾನವನ್ನು ಹೇಳುವೆನು ಕೇಳು.

### ವನ್ದಿವಾಸಿನೀನಿತ್ಯಾಮಂತ್ರ

೯೯-೧೦೦. “ಓಂ ಹ್ರೀಂ ವನ್ದಿವಾಸಿನೈ ನಮಃ” ಎಂಬ ಒಂಬತ್ತುಕ್ಷರಗಳ ಮಂತ್ರವು ವನ್ದಿವಾಸಿನೀನಿತ್ಯಾಮಂತ್ರವೆಂದು ಉಕ್ತವಾಗಿದೆ.

ಭೇರುಂಡಾದ್ಯಮಿಹಾದ್ಯಂ ಸ್ಯಾನ್ನಿತ್ಯಕ್ಲಿನ್ನಾದ್ಯನಂತರಂ |  
 ತತೋಂಬುಶಾನ್ಯೇ ಹಂಸಾಗ್ನಿಹ್ಯುತ್ತಮಂಬುಮರುದ್ಯುತಂ || ೯೯ ||

ಹೃದಗ್ನಿನಾ ಯುತಂ ಶಾನ್ಯಂ ವ್ಯಾಪ್ತೇನ ಶುಚಿನಾ ಚ ಯುಕ್ |  
 ಶಾನ್ಯಂ ನಭಃ ಶಕ್ತಿಯುತಂ ನವಾರ್ಣೇಯಮುದಾಹೃತಾ || ೧೦೦ ||

ವಿದ್ಯಾದ್ವಿತೀಯಬೀಜೇನ ಸ್ವರಾಸ್ವೀರ್ಷಾನ್ನಿಯೋಜಯೇತ್ |  
 ಮಾಯಾಂ ತಾನ್ವದ್ಭಿರೇವಾಂಗಾನ್ಯಾಚರೇತ್ಸಕರಾಂಗಯೋಃ || ೧೦೧ ||

ನವಾಕ್ಷರಾಣಿ ವಿದ್ಯಾಯಾ ನವರಂಧ್ರೇಷು ವಿನ್ಯಸೇತ್ |  
 ವ್ಯಾಪಕಂ ಚ ಸಮಸ್ತೇನ ಕುರ್ಯಾದೇನಾತ್ಮಸಿದ್ಧಯೇ || ೧೦೨ ||

ಸರ್ವಾಸ್ಪಿತಿ ಚ ವಿದ್ಯಾಸು ವ್ಯಾಪಕನ್ಯಾಸಮಾಚರೇತ್ |  
 ತಸ್ತುಕಾಂಚನಸಂಕಾಶಾಂ ನವಯಾವನಸುಂದರೀಂ || ೧೦೩ ||

೧೦೧. ಈ ವಿದ್ಯೆಯ ಎರಡನೆಯ ಬೀಜಾಕ್ಷರವಾದ ಹ್ರೀಂ ಎಂಬುದಕ್ಕೆ “ಆ. ಈ” ಮುಂತಾದ ಆರು ದೀರ್ಘಸ್ವರಗಳನ್ನು ಸೇರಿಸಿ “ಹ್ರಾಂ, ಹ್ರೀಂ” ಮುಂತಾಗಿ ಕರಾಂಗಗಳಲ್ಲಿ ಷಡಂಗನ್ಯಾಸ ಮಾಡಬೇಕು.

೧೦೨. ಈ ವಿದ್ಯೆಯ ಒಂಬತ್ತಕ್ಷರಗಳನ್ನು ಕ್ರಮವಾಗಿ ಒಂದೊಂದಕ್ಷರದಂತೆ ನವರಂಧ್ರಗಳು ಎಂದರೆ ನೇತ್ರದ್ವಯ, ಶ್ರೋತ್ರದ್ವಯ, ನಾಸಿಕಾದ್ವಯ, ಬಾಯಿ, ಶಿಶ್ನು, ಗುದ ಎಂಬ ಒಂಬತ್ತು ಸ್ಥಾನಗಳಲ್ಲಿ ನ್ಯಾಸಮಾಡಬೇಕು. ಸಂಪೂರ್ಣಮಂತ್ರದಿಂದ ಆತ್ಮಸಿದ್ಧಿಗಾಗಿ ಸರ್ವಾಂಗನ್ಯಾಸಮಾಡಬೇಕು.

೧೦೩-೧೦೪. ಧ್ಯಾನವಿಧಾನ:— ಕಾಯಿಸಿದ ಬಂಗಾರಕ್ಕೆ ಸಮಾನವಾದ ಕಾಂತಿಯುಳ್ಳ, ನವಯಾವನದಿಂದ ಸೌಂದರ್ಯಯುಕ್ತಳಾದ, ಮನೋಹರ ಮುಗುಳ್ಳಗೆಯಿಂದ ಯುಕ್ತವಾದ ಮುಖಕಮಲವುಳ್ಳ, ಪ್ರಕಾಶಮಾನವಾದ ಮೂರು ಕಣ್ಣುಗಳುಳ್ಳ, ಎಂಟುಬಾಹುಗಳುಳ್ಳ, ಮಾಣಿಕ್ಯಭರಣಿಗಳಿಂದ ಪ್ರಕಾಶ

ಚಾರುಸ್ವೇರಮುಖಾಂಭೋಜಾಂ ವಿಲಸನ್ನಯನತ್ರಯಾಂ |  
ಅಷ್ಟಭಿರ್ಬಾಹುಭಿಯುಕ್ತಾಂ ಮಾಣಿಕ್ಯಾಭರಣೋಜ್ವಲಾಂ || ೧೦೪ ||

ಪದ್ಮರಾಗಕಿರೀಟಾಂಶುಸಂಭೇದಾರುಣತಾಂಬರಾಂ |  
ಪೀತಕೌಶೇಯವಸನಾಂ ರತ್ನಮಂಜೀರನೇಖಲಾಂ || ೧೦೫ ||

ರಕ್ತಮೌಕ್ತಿಕಸಂಭಿನ್ನಸ್ತಬಕಾಭರಣೋಜ್ವಲಾಂ |  
ರಕ್ತಾಬ್ಜಕಂಬುಪುಂಡ್ರೇಕ್ಷುಚಾಪಪೂರ್ಣೇಂದುಮಂಡಲಂ || ೧೦೬ ||

ದಧಾನಾಂ ಬಾಹುಭಿರ್ವಾನ್ಯೈಃ ಕಲ್ಪಾರಂ ಹೇಮಶೃಂಗಕಂ |  
ಪುಷ್ಪೇಷುಂ ಮಾತುಲಿಂಗಂ ಚ ದಧಾನಾಂ ದಕ್ಷಿಣೈಃ ಕರೈಃ || ೧೦೭ ||

ಸ್ವಸ್ವನಾಮಾಭಿರಭಿತಃ ಶಕ್ತಿಭಿಃ ಪರಿವಾರಿತಾಂ |  
ಏವಂ ಧ್ಯಾತ್ವಾಚ್ಛರ್ಯೇದ್ವಹ್ನಿವಾಸಿನೀಂ ವನ್ದಿವಿಗ್ರಹಾಂ |. ೧೦೮ ||

ಮಾನಳಾದ, ಪದ್ಮರಾಗಮಯವಾದ ಕಿರೀಟದ ಕಿರಣಗಳ ಪ್ರಸಾರದಿಂದ ಕೆಂಪಾಗಿ ಮಾಡಲ್ಪಟ್ಟ ಆಕಾಶವುಳ್ಳ, ಹಳದಿಯ ಕೌಶೇಯವಸ್ತ್ರವನ್ನು ಟ್ಟಿರುವ, ರತ್ನಖಚಿತ ಮನೋಹರ ಡಾಬನ್ನು ಧರಿಸಿರುವ, ಕೇವಲ ಮುತ್ತುಗಳಿಂದ ಯುಕ್ತವಾದ ಕುಚ್ಚುಗಳುಳ್ಳ ಅಭರಣಗಳಿಂದ ಹೊಳೆಯುತ್ತಿರುವ, ರಕ್ತಕಮಲ, ಶಂಖ, ಪುಂಡ್ರ, ಇಕ್ಷುಚಾಪ, ಪೂರ್ಣಚಂದ್ರಮಂಡಲ ಇವುಗಳನ್ನು ಎಡ ಬಾಹುಗಳಿಂದಲೂ, ಕಲ್ಪಾರಪುಷ್ಪ, ಸುವರ್ಣಶೃಂಗ ಪುಷ್ಪಬಾಣ ಮಾತುಲಿಂಗಗಳನ್ನು ಬಲಬಾಹುಗಳಿಂದಲೂ ಧರಿಸಿರುವ, ಅವರವರ ನಾಮಧೇಯಸಹಿತವಾದ ಶಕ್ತಿಗಳಿಂದ ಪರಿವಾರಿತವಾದ, ವನ್ದಿಶರೀರಳಾದ ವನ್ದಿವಾಸಿನೀದೇವಿಯನ್ನು ಧ್ಯಾನಿಸಿ ಪೂಜಿಸಬೇಕು.

ಈ ದೇವತೆಯ ಸ್ಮರಣೆ ಮಾಡುವ ಮಾತ್ರದಿಂದ ಮೂರು ಲೋಕಗಳೂ ವಶವಾಗುವುವು.

ಯಸ್ಯಾಃ ಸ್ಮರಣತೋ ವಶ್ಯಂ ಜಾಯತೇ ಭುವನತ್ರಯಂ |  
ಅಥ ಯಾ ಸಪ್ತಮಿಾ ನಿತ್ಯಾ ಮಹಾವಜ್ರೇಶ್ವರೀ ಮುನೇ || ೧೦೯ ||

ತಸ್ಯಾ ವಿದ್ಯಾಂ ಪ್ರವಕ್ಷ್ಯಾಮಿ ಸಾಧಕಾನಾಂ ಸುಸಿದ್ಧಿದಾಂ |  
ದ್ವಿತೀಯಂ ವಸ್ತಿವಾಸಿನ್ಯಾ ನಿತ್ಯಕ್ಲಿನ್ನಾ ಚತುರ್ಥಕಂ || ೧೧೦ ||

ಸಂಚಮಂ ಭಗಮಾಲಾದ್ಯಂ ಭೇರುಂಡಾಯಾ ದ್ವಿತೀಯಕಂ |  
ನಿತ್ಯಕ್ಲಿನ್ನಾದ್ವಿತೀಯಂ ಚ ತೃತೀಯಂ ಷಷ್ಠಸಪ್ತಮಾ || ೧೧೧ ||

ಅಷ್ಟಮಂ ನವಮಂ ಚಾಪಿ ಪೂರ್ವಂ ಸ್ಯಾದಂತಿಮಂ ಪುನಃ |  
ದ್ವಯಮೇಕೈಕಮಥ ಚ ದ್ವಯದ್ವಯಮಥ ದ್ವಯಂ || ೧೧೨ ||

೧೦೯-೧೧೧. ಮುನಿಯೇ! ಆರಾಧಕರಿಗೆ ಒಳ್ಳೆಯ ಸಿದ್ಧಿಗಳನ್ನು ಕೊಡುವ ಮಹಾವಜ್ರೇಶ್ವರೀ ಎಂಬ ಏಳನೆಯ ನಿತ್ಯಾದೇವಿಯ ಮಂತ್ರವನು ಹೇಳುವೆನು :—

ವಸ್ತಿವಾಸಿನೀ ಮಂತ್ರದ ಎರಡನೆಯ ಅಕ್ಷರವಾದ “ಹ್ರೀಂ” ಎಂಬುದು, ನಿತ್ಯಕ್ಲಿನ್ನಾ ಮಂತ್ರದ ನಾಲ್ಕು ಐದನೆಯ ವರ್ಣಗಳಾದ ‘ ಕ್ಲಿನ್ನೆ ’ ಎಂಬಿವು, ಭಗಮಾಲಾಮಂತ್ರದ ಆದಿವರ್ಣ ‘ ಐಂ ’ ಎಂಬುದು, ಭೇರುಂಡಾ ಮಂತ್ರದ್ದು ಎರಡನೆಯ ವರ್ಣ ‘ ಕ್ರೋಂ ’ ಎಂಬುದು, ನಿತ್ಯಕ್ಲಿನ್ನಾ ಮಂತ್ರದ 2, 3, 6, 7, 8, 9 ನೆಯ ವರ್ಣಗಳಾದ ‘ ನಿತ್ಯಮದದ್ರವೇ ’ ಎಂಬುದು, ವೊದಲನೆಯದಾದ ‘ ಹ್ರೀಂ ’ ಎಂಬುದೂ ಸೇರಿ ಈ ಮಂತ್ರವು ನಿಷ್ಪನ್ನವಾಗುವುದು.

### ಮಹಾವಜ್ರೇಶ್ವರೀಮಂತ್ರ

“ ಹ್ರೀಂ ಕ್ಲಿನ್ನೇ ಐಂ ಕ್ರೋಂ ನಿತ್ಯಮದದ್ರವೇ ಹ್ರೀಂ ”

೧೧೨-೧೧೯. ಈ ಮಂತ್ರದ ಆದ್ಯಂತಾಕ್ಷರಗಳನ್ನು ಆದ್ಯಂತಗಳಲ್ಲಿ ಸೇರಿಸಿ ಉಳಿದ ಅಕ್ಷರಗಳಲ್ಲಿ ಕ್ರಮವಾಗಿ 2, 1, 1, 2, 2, 2 ಅಕ್ಷರಗಳನ್ನು

ಮಾಯಯಾ ಪುಟಿತಂ ಕೃತ್ವಾ ಕುರ್ಯಾದಂಗಾನಿ ಷಟ್ಕ್ರಮಾತ್ |  
ಪ್ರತ್ಯೇಕಂ ಶಕ್ತಿಪುಟಿತೈರ್ಮಂತ್ರಾಣ್ಯೇರ್ಧಶಭಿರ್ನೈಸೇತ್ || ೧೧೩ ||

ದ್ವೈಕ್ಯೋತ್ರನಾಸಾವಾಗ್ನಿಕ್ಷೋನಾಭಿಗುಹ್ಯೇಷು ಚ ಕ್ರಮಾತ್ |  
ರಕ್ತಾಂ ರಕ್ತಾಂಬರಾಂ ರಕ್ತಗಂಧಮಾಲಾವಿಭೂಷಣಾಂ || ೧೧೪ ||

ಚತುರ್ಭುಜಾಂ ತ್ರಿನಯನಾಂ ಮಾಣಿಕ್ಯಮುಕುಟೋಜ್ಜಲಾಂ |  
ಪಾಶಾಂಕುಶಾನಿಕ್ಷುಚಾಸಂ ದಾಡಿಮೀಸಾಯಕಂ ತಥಾ || ೧೧೫ ||

ದಧಾನಾಂ ಬಾಹುಭಿರ್ನೇತ್ರೈರ್ಧಯಾಸುಪ್ರೀತಿಶೀತಲೈಃ |  
ಪಶ್ಯಂತೀಂ ಸಾಧಕಂ ಅಸ್ತ್ರಪಟ್ಯೋಣಾಬ್ಜಮಹೀಪುರೇ || ೧೧೬ ||

ಮಧ್ಯದಲ್ಲಿ ಸೇರಿಸಿ “ ಹ್ರೀಂ ಕ್ಲಿನ್ನೇ ಹ್ರೀಂ ಪೃಥಯಂ ” ಇತ್ಯಾದಿಯಾಗಿ ಷಡಂಗಗಳನ್ನು ನ್ಯಾಸಮಾಡಬೇಕು.

ಹೀಗೆಯೇ “ ಹ್ರೀಂ ಎಂಬುದನ್ನು ಆದ್ಯಂತಗಳಲ್ಲಿ ಸಂಯೋಜನೆಮಾಡಿ ಉಳಿದ ಹತ್ತು ಮಂತ್ರ ವರ್ಣಗಳಲ್ಲಿ ಕ್ರಮವಾಗಿ ಒಂದೊಂದು ವರ್ಣದಂತೆ ನೇತ್ರದ್ವಯ, ಶ್ರೋತ್ರದ್ವಯ, ನಾಸಿಕಾದ್ವಯ, ವಾಗಿಂದ್ರಿಯ, ವಕ್ಷುಃಸ್ಥಲ, ನಾಭಿ, ಶಿಶ್ನು ಈ ಹತ್ತು ಅವಯವಗಳಲ್ಲಿ ನ್ಯಾಸಮಾಡಬೇಕು.

ಧ್ಯಾನವಿಧಾನ :—ಕೆಂಪಗರುವ, ರಕ್ತವಸ್ತ್ರಧಾರಿಯಾದ, ರಕ್ತಗಂಧ ಮಾಲಿಕೆಗಳಿಂದ ಅಲಂಕೃತಳಾದ, ನಾಲ್ಕು ಭುಜಗಳು ಮತ್ತು ಮೂರು ಕಣ್ಣು ಗಳುಳ್ಳ, ಮಾಣಿಕ್ಯಮಯವಾದ ಕಿರೀಟದಿಂದ ಪ್ರಕಾಶಿಸುತ್ತಿರುವ, ಪಾಶ ಅಂಕುಶ ಧನುಸ್ಸು ದಾಡಿಮೀ ಬಾಣಗಳನ್ನು ಬಾಹುಗಳಲ್ಲಿ ಧರಿಸಿರುವ, ದಯೆ ಮತ್ತು ಸಮೀಚೀನ ಪ್ರೀತಿಗಳಿಂದ ಶೀತಲಗಳಾದ ನೇತ್ರಗಳಿಂದ ಆರಾಧಕನನ್ನು ನೋಡುತ್ತಿರುವ, ಅಸ್ತ್ರ ಪಟ್ಯೋಣ ಯುಕ್ತ ಪದ್ಮಗರ್ಭಿತ ಚತುರಸ್ರಮಂಡಲದಲ್ಲಿ ಚಕ್ರಮಧ್ಯದಲ್ಲಿನ ಸುಖಾಸನದಲ್ಲಿ ಕುಳಿತಿರುವ, ಕಮಲದಂತಿರುವ ಮಂದಹಾಸ ಯುಕ್ತ ಮುಖವುಳ್ಳ, ಸ್ವಸ್ವರೂಪಶಕ್ತಿ ಪರಿವಾರಯುಕ್ತಳಾದ, ಪೋತಮಧ್ಯ

ಚಕ್ರಮಧ್ಯೇ ಸುಖಾಸೀನಾಂ ಸ್ಮೇರವಕ್ತ್ರಸರೋರುಹಾಂ |  
ಶಕ್ತಿಭಿಃ ಸ್ವಸ್ವರೂಪಾಭಿರಾವೃತಾಂ ಪೋತಮಧ್ಯಗೇ

|| ೧೧೭ ||

ಸಿಂಹಾಸನೋಽಭಿತಃ ಪ್ರೇಂಖತ್ಪೋತಸ್ಥಾ ಭಿಕ್ತ ಶಕ್ತಿಭಿಃ |  
ವೃತಾಂ ತಾಭಿರ್ವಿನೋದಾನಿ ಯಾತಾಯಾತಾದಿಭಿಃ ಸದಾ

|| ೧೧೮ ||

ಕುರ್ವಾಣಾಮರುಣಾಂಭೋಧೌ ಚಿಂತಯೇನ್ಮಂತ್ರನಾಯುಕಾಂ |

ಏಷಾ ತು ಸಪ್ತಮಿಾ ಪ್ರೋಕ್ತಾ ದೂತೀಂ ಚಾಪ್ಯಷ್ಟಮಿಾಂ ಶೃಣು ||೧೧೯||

ವಜ್ರೇಶ್ವರ್ಯಾದ್ಯಮಾದ್ಯಂ ಸ್ಯಾದ್ವಿಯದಗ್ನಿಯುತಂ ತತಃ |

ಅಂಬು ಸ್ಯಾನ್ಮರುತಾ ಯುಕ್ತಂ ಗೋತ್ರಾ ಪ್ಲಾಸಂಯುತಾ ತತಃ || ೧೨೦ ||

ರಯೋ ವ್ಯಾಸೇನ ಶುಚಿನಾ ಯುತಃ ಸ್ಯಾತ್ಪದನಂತರಂ |

ಅಂತ್ಯಾರ್ಣೌ ವಹ್ನಿವಾಸಿನ್ಯಾ ದೂತೀ ನಿತ್ಯಾ ಸಮೀರಿತಾ || ೧೨೧ ||

ದಲ್ಲಿರುವ ಸಿಂಹಾಸನದಲ್ಲಿ ಸುತ್ತಲೂ ವಾಹನಸ್ಥಿತ ಶಕ್ತಿಗಳಿಂದ ಪರಿವೃತಳಾದ, ಅವರೊಡನೆ ಶೋಣಸಮುದ್ರದಲ್ಲಿ ಯಾತಾಯಾತಗಳಿಂದ ವಿನೋದಗಳನ್ನು ಮಾಡುತ್ತಿರುವ ಮಂತ್ರದೇವತೆಯನ್ನು ಧ್ಯಾನಿಸಬೇಕು.

ಈ ರೀತಿ ಏಳನೆಯ ನಿತ್ಯಾದೇವತೆಯ ವಿಧಾನವು ಉಕ್ತವಾಯಿತು.

ದೂತೀ ಎಂಬ ಎಂಟನೆಯ ದೇವತೆಯ ವಿಧಾನವನ್ನು ಹೇಳುವೆನು ; ಕೇಳು.

### ದೂತೀನಿತ್ಯಾಮಂತ್ರ

೧೨೦-೧೨೧. “ ಹ್ರೀಂ ಶಿವಾದೂತ್ಯೈ ನಮಃ ” ಎಂಬುದು ದೂತೀ ನಿತ್ಯಾಮಂತ್ರವೆಂದು ಉಕ್ತವಾಗಿದೆ.

ಷಡ್ವೀರ್ಘಸ್ವರಯುಕ್ತೇನ ವಿದ್ಯಾದ್ಯೇನ ಷಡಂಗಕಂ |  
ತೇನೈವ ಪುಟಿತೈರರ್ಣೈರ್ಯಸೇಚ್ಛೋತ್ರಾದಿಪಂಚಸು || ೧೨೨ ||

ಷಷ್ಠಕಂ ನಸಿ ವಿದ್ಯಸ್ಯ ವ್ಯಾಪಕಂ ವಿದ್ಯಯಾ ನ್ಯಸೇತ್ |  
ನಿದಾಘಕಾಲಮಧ್ಯಾಹ್ನದಿನಾಕರಸಮಪ್ರಭಾಂ || ೧೨೩ ||

ನವರತ್ನಕಿರೀಟಾಂ ಚ ತ್ರೀಕ್ಷಣಾಮರುಣಾಂಬರಾಂ |  
ನಾನಾಭರಣಸಂಭಿನ್ನದೇಹಕಾಂತಿವಿರಾಜಿತಾಂ || ೧೨೪ ||

ಶುಚಿಸ್ಥಿತಾಮಪ್ಯಭುಜಾಂ ಸ್ತೂಯಮಾನಾಂ ಮಹರ್ಷಿಭಿಃ |  
ಪಾಶಂ ಖೇಟಂ ಗದಾಂ ರತ್ನಚಿಷಕಂ ನಾಮಬಾಹುಭಿಃ || ೧೨೫ ||

ದಕ್ಷಿಣೈರಂಕುಶಂ ಖಡ್ಗಂ ಕಟ್ಟಾರಂ ಕಮಲಂ ತಥಾ |  
ಬೆಧಾನಾಂ ಸಾಧಕಾಭೀಷ್ಟದಾನೋದ್ಯಮಸಮನ್ವಿತಾಂ || ೧೨೬ ||

೧೨೨-೧೨೬ 'ಆ, ಈ' ಮುಂತಾದ ಆರು ದೀರ್ಘಸ್ವರಯುಕ್ತವಾದ ಈ ವಿದ್ಯೆಯ ಆದ್ಯಾಕ್ಷರದಿಂದ ಹೃದಯಾದಿ ಷಡಂಗನ್ಯಾಸಮಾಡಬೇಕು.

ಆದ್ಯಾಕ್ಷರವನ್ನು ಪೂರ್ವೋತ್ತರಗಳಲ್ಲಿ ಸೇರಿಸಿ ಉಳಿದ ಮಂತ್ರವರ್ಣಗಳ ಲ್ಲೊಂದೊಂದನ್ನು ಶ್ಲೋತ್ರಾದಿ ಪಂಚೇಂದ್ರಿಯ, ಆರನೆಯದನ್ನು ಘ್ರಾಣ ಇವು ಗಳಲ್ಲಿ ನ್ಯಾಸಮಾಡಿ, ಸಂಪೂರ್ಣ ಮಂತ್ರದಿಂದ ಸರ್ವಾಂಗನ್ಯಾಸಮಾಡಬೇಕು.

ಧ್ಯಾನವಿಧಾನ :—ಗ್ರೀಷ್ಮಕಾಲದ ಮಧ್ಯಾಹ್ನ ಸೂರ್ಯನಂತೆ ಪ್ರಕಾಶ ಮಾನಳಾದ, ನವರತ್ನಖಚಿತ ಕಿರೀಟವನ್ನು ಧರಿಸಿರುವ, ಮೂರು ಕಣ್ಣುಗಳುಳ್ಳ ರಕ್ತವಸ್ತ್ರಧಾರಿಯಾದ, ನಾನಾವಿಧಾಭರಣ ಯುಕ್ತ ದೇಹಕಾಂತಿಯಿಂದ ವಿರಾಜಿಸುತ್ತಿರುವ ಮಂದಹಾಸಯುಕ್ತಳಾದ, ಎಂಟು ಭುಜಗಳುಳ್ಳ, ಮಹರ್ಷಿಗಳಿಂದ ಸ್ತೋತ್ರಮಾಡಿಸಿಕೊಳ್ಳಲ್ಪಡುತ್ತಿರುವ, ಪಾಶ ಖಡ್ಗ ಗದೆ ರತ್ನಪಾತ್ರೆಗಳನ್ನು ಎಡ ಬಾಹುಗಳಿಂದಲೂ, ಬಲಬಾಹುಗಳಿಂದ ಅಂಕುಶ ಕತ್ತಿ ಕಟ್ಟಾರ ಕಮಲಗಳನ್ನೂ



ಧ್ಯಾತ್ವೈವಂ ಪೂಜಯೇದ್ದೇನೀಂ ದೂತೀಂ ದುರ್ನೀತಿನಾಶಿನೀಂ |

ಇತ್ಯೇಷಾ ಕಥಿತಾ ತುಭ್ಯಂ ಸಮಸ್ತಾಪನ್ನಿನಾರಿಣೀ | ೧೨೭ ||

ಶ್ರೀಕರೀ ಶಿವತಾವಾಸಕಾರಿಣೀ ಸರ್ವಸಿದ್ಧಿವಾ |

ಅಥ ತೇ ನವನಿಾಂ ನಿತ್ಯಾಂ ತ್ವರಿತಾಂ ನಾಮ ನಾರದ | ೧೨೮ ||

ಪ್ರವಕ್ಷ್ಯಾಮಿ ಯಶೋವಿದ್ಯಾಧನಾರೋಗ್ಯಸುಖಪ್ರದಾಂ |

ಆದ್ಯಂ ತು ವಹ್ನಿವಾಸಿನ್ಯಾ ದೂತ್ಯಾದಿಸ್ತದನಂತರಂ | ೧೨೯ ||

ಹಂಸೋ ಧರಾ ಸ್ವಸಂಯುಕ್ತಸ್ತೇಜಶ್ಚರಸಮನ್ವಿತಂ |

ನಾಯುಃ ಪ್ರಭಾ ಚರಯುತಾ ಗ್ರಾಸಃ ಶಕ್ತಿಸಮನ್ವಿತಃ | ೧೩೦ ||

ಹೃದಾ ರಯೇಣ ದಾಹೇನ ವನ್ವಿಸ್ಯಾದಷ್ಟಮಂ ತಥಾ |

ಹಂಸಃ ಪ್ಲಾಸ್ತಯುತೋ ಗ್ರಾಸಶ್ಚರಯುಕ್ತೋ ದ್ವಿತೀಯಕಃ | ೧೩೧ ||

ಧರಿಸಿರುವ, ಆರಾಧಕರಿಗೆ ಇಷ್ಟಾರ್ಥ ದಾನದಲ್ಲಿಯೇ ಉದ್ಯುಕ್ತಳಾದ, ದುರ್ನೀತಿ ನಾಶಕಳಾದ ದೂತೀದೇವಿಯನ್ನು ಧ್ಯಾನಿಸಿ ಪೂಜಿಸಬೇಕು.

ಈರೀತಿ ಸಕಲ ಕಷ್ಟಗಳನ್ನೂ ಪರಿಹರಿಸುವ, ಸಂಪತ್ಕರವಾದ, ಮಂಗಳ ವನ್ನುಂಟುಮಾಡುವ, ಸಕಲಸಿದ್ಧಿಪ್ರದವಾದ ದೂತೀಮಂತ್ರವು ನಿನಗೆ ಹೇಳಲ್ಪಟ್ಟಿತು.

೧೨೭-೧೩೧. ನಾರದನೇ! ಈಗ ಕೀರ್ತಿ, ವಿದ್ಯೆ, ಧನ, ಆರೋಗ್ಯ, ಸುಖಗಳನ್ನು ಕೊಡುವ, ಒಂಬತ್ತನೆಯದಾದ ತ್ವರಿತಾನಿತ್ಯಾದೇವಿಯ ಮಂತ್ರಾದಿ ವಿಧಾನವನ್ನು ಹೇಳುವೆನು.

ಮ್ಯುತಿನಾದಯುತಾ ನಿತ್ಯಾ ತ್ವರಿತಾ ದ್ವಾದಶಾಕ್ಷರೀ |  
ವಿದ್ಯಾ ಚತುರ್ಥವರ್ಣಾದಿ ಸಪ್ತಭಿತ್ತ್ವಪ್ರದೈತ್ತಥಾ || ೧೩೨ ||

ಕುರ್ಯಾದಂಗಾನಿ ಯುಗ್ಮಾಣ್ಯಃ ಷಟ್ಕ್ರಮೇಣ ಕರಾಂಗಯೋಃ |  
ಶಿರೋಲಲಾಟಕಂಶೇಷು ಹೃನ್ನಾಭ್ಯಾಧಾರಕೇ ತಥಾ || ೧೩೩ ||

ಊರುಯುಗ್ಮೇ ತಥಾ ಜಾನುದ್ವಯೇ ಜಂಘಾದ್ವಯೇ ತಥಾ |  
ಪಾದಯುಗ್ಮೇ ತಥಾ ವರ್ಣಾನ್ಮಂತ್ರಜಾನ್ದಶ ವಿನ್ಯಸೇತ್ || ೧೩೪ ||

ದ್ವಿತೀಯೋಪಾಂತ್ಯಮಧ್ಯಸ್ತೈರ್ಮಂತ್ರಾಣ್ಯರಿತರೈರಪಿ |  
ತಾರಾದ್ಯೈಃ ಶ್ರುಣು ತದ್ಧ್ಯಾನಂ ಸರ್ವಸಿದ್ಧಿವಿಧಾಯಕಂ || ೧೩೫ ||

### ತ್ವರಿತಾನಿತ್ಯಾಮಂತ್ರವು

“ ಓಂ ಹ್ರೀಂ ಹುಂ ಖೇ ಚ ಛೇ ಕ್ಷಃ ಸ್ತ್ರೀ ಹೂಂ ಕ್ಷೇ ಹ್ರೀಂ ಫಟ್  
ಎಂಬುದು ಹನ್ನೆರಡಕ್ಷರಗಳ ತ್ವರಿತಾನಿತ್ಯಾಮಂತ್ರವು.

### ಕರಷಡಂಗನ್ಯಾಸ

೧೩೩-೧೩೫. ‘ಓಂ ಖೇ ಚ ಹೃದಯಾಯನಮಃ’ ಎಂಬುದಾಗಿ ಹೃದಯ,  
‘ ಚ ಛೇ ಶಿರಸೇ ಸ್ವಾಹಾ ’ ಎಂದು ಶಿರಸ್ಸು, ‘ ಛೇ ಕ್ಷಃ ಶಿಖಾಯೈ ವಷಟ್ ’  
ಎಂದು ಶಿಖೆ, ‘ ಕ್ಷಃ ಸ್ತ್ರೀ ಕವಚಾಯ ಹುಂ ’ ಎಂಬುದಾಗಿ ಕವಚ, ‘ ಸ್ತ್ರೀಂ  
ಹೂಂ ನೇತ್ರತ್ರಯಾಯ ವಾಷಟ್ ’ ಎಂದು ನೇತ್ರಗಳು, ‘ ಹೂಂ ಕ್ಷೇ  
ಆಸ್ಮಾಯ ಫಟ್ ’ ಎಂದು ಅಸ್ತ್ರ ಈ ರೀತಿಯಾಗಿ ಮಂತ್ರಾಕ್ಷರಗಳಿಂದ  
ಷಡಂಗನ್ಯಾಸಮಾಡಬೇಕು.

ಈ ಮಂತ್ರದ 2 ಮತ್ತು 11 ನೆಯ ವರ್ಣಗಳನ್ನೂ ಆದ್ಯಂತಗಳಲ್ಲಿ  
ಸಂಯೋಜನೆಮಾಡಿ ಓಂ ಎಂಬ ವರ್ಣಾದಿಯಾಗಿ ಉಳಿದ ಹತ್ತು ವರ್ಣಗಳನ್ನೂ  
ಕ್ರಮವಾಗಿ ‘ ಹ್ರೀಂ ಓಂ ಹ್ರೀಂ ನಮಃ ’ ಇತ್ಯಾದಿ ರೀತಿಯಿಂದ ಶಿರಸ್ಸು, ಹಣೆ,  
ಕಂಠ, ಹೃದಯ, ನಾಭಿ, ಮೂಲಾಧಾರ, ಎರಡು ತೊಡೆಗಳು, ಮೊಣಕಾಲು,

ಶ್ಯಾಮವರ್ಣಶುಭಾಕಾರಾಂ ನವಯೌವನಶೋಭಿತಾಂ |

ದ್ವಿದ್ವಿಕ್ರಮಾದಷ್ಟನಾಗೈಃ ಕಲ್ಪಿತಾಭರಣೋಜ್ಜಲ್ಯೈಃ

|| ೧೩೬ ||

ತಾಟಂಕಮಂಗದಂ ತದ್ವದ್ರಸನಾ ನೂಪುರಂ ಚ ತೈಃ |

ವಿಸ್ಪಕ್ಷತ್ರಿಯವಿಟ್ ಶೂದ್ರಜಾತಿಭಿರ್ಭೀಮವಿಗ್ರಹೈಃ

|| ೧೩೭ ||

ಪಲ್ಲವಾಂತುಕಸಂವೀತಾಂ ಶಿಖಿಸಿಚ್ಛೈಶ್ಚೈಃ ಶುಭೈಃ |

ವಲಯೈರ್ಭೂಷಿತಭುಜಾಂ ಮಾಣಿಕ್ಯಮುಕುಟೋಜ್ಜಲಾಂ

|| ೧೩೮ ||

ಬರ್ಹಿರ್ಬರ್ಹಕೃತಾಸೀಡಾಂ ತಚ್ಚೈತ್ರಾಂ ತಪ್ತತಾಕಿನೀಂ |

ಗುಂಜಾಗುಣಲಸದ್ವಕ್ಷಃ ಕುಚಿಕುಂಕುಮಮಂಡಲಾಂ

|| ೧೩೯ ||

ಶ್ರೀನೇತ್ರಾಂ ಚಾರುವದನಾಂ ಮಂದಸ್ಥಿತಮುಖಾಂಬುಜಾಂ |

ಸಾಶಾಂಕುತವರಾಭೀತಿಲಸದ್ಭುಜಚತುಷ್ಟಯಾಂ

|| ೧೪೦ ||

ಜಂಘೆ, ಪಾದಯುಗಲ ಎಂಬೀ ಹತ್ತು ಸ್ಥಾನಗಳಲ್ಲಿ ನ್ಯಾಸಮಾಡಬೇಕು. ಸಕಲ ಸಿದ್ಧಿಪ್ರದವಾದ ಆ ತ್ವರಿತಾದೇವಿಯ ಧ್ಯಾನವಿಧಾನವನ್ನು ಹೇಳುವೆನು ಕೇಳು.

೧೩೬-೧೪೦. ಧ್ಯಾನವಿಧಾನ :—ಶ್ಯಾಮಬಣ್ಣದ ಶೋಭನಾಕಾರವುಳ್ಳ, ನೂತನ ಯೌವನ ಯುಕ್ತಳಾದ, ಭಯಂಕರಸ್ವರೂಪವುಳ್ಳ, ಬ್ರಾಹ್ಮಣಜಾತಿಗೆ ಸೇರಿದ ಅನಂತ, ಕುಲಿಕ ಎಂಬ ಎರಡು ಸರ್ಪಗಳನ್ನು ಕರ್ಣಾಭರಣಗಳನ್ನಾಗಿಯೂ, ಕ್ಷತ್ರಿಯಜಾತಿಗೆ ಸೇರಿದ ವಾಸುಕಿ, ಶಂಖಪಾಲ ಎಂಬ ಎರಡು ಸರ್ಪಗಳನ್ನು ಬಾಹ್ಯಾಭರಣಗಳನ್ನಾಗಿಯೂ, ವೈಶ್ಯಜಾತಿಗೆ ಸೇರಿದ ತಕ್ಷಕ, ಮಹಾಪದ್ಮ ಎಂಬ ಎರಡು ಸರ್ಪಗಳನ್ನು ಡಾಬನ್ನಾಗಿಯೂ, ಶೂದ್ರಜಾತಿಗೆ ಸೇರಿದ ಪದ್ಮ, ಕರ್ಕೋಟಕ ಸರ್ಪಗಳನ್ನು ರುಳಿಯನ್ನಾಗಿಯೂ ಮಾಡಿ ಕೊಂಡು ಒಟ್ಟು ಎಂಟು ಸರ್ಪಗಳನ್ನು ಆಯಾಯಾಸ್ಥಾನಗಳಲ್ಲಿ ಅಭರಣಗಳನ್ನಾಗಿ ಧರಿಸಿರುವ, ಕಿಸಲಯ ವಸ್ತ್ರವನ್ನು ಟ್ಟಿರುವ, ನವಿಲುಗರಿಯಿಂದ ಮಾಡಲ್ಪಟ್ಟ ಒಳ್ಳೆಯ ಕಡಗಗಳನ್ನು ಕೈಗಳಲ್ಲಿ ತೊಟ್ಟುಕೊಂಡಿರುವ, ಮಾಣಿಕ್ಯ

ಧ್ಯಾತ್ವೈವಂ ತೋತಲಾಂ ದೇವೀಂ ಪೂಜಯೇಚ್ಛಕ್ತಿಭಿಯುತಾಂ |

ತದಗ್ರಸ್ಥಾಂ ತು ಫಟ್ಕಾರೀಂ ಶರಚಾಪಕದೋಜ್ವಲಾಂ || ೧೪೧ ||

ಪ್ರಸಾದೇ ಫಲದಾನೇ ಚ ಸಾಧಕಾನಾಂ ತ್ವರಾನ್ವಿತಾ |

ಏಷಾ ತು ನವಮೀ ನಿತ್ಯಾ ತ್ವರಿತೋಕ್ತಾ ಮುನೀಶ್ವರ || ೧೪೨ ||

ವಿಘ್ನದುಃಸ್ವಪ್ನಶಮನೀ ಸರ್ವಾಭೀಷ್ಟಪ್ರದಾಯಿನೀ |

ಶುಚಿಃ ಸ್ವೇನ ಯುತಸ್ತ್ವಾದ್ಯೋ ರಸಾವಹ್ನಿಸಮನ್ವಿತಃ || ೧೪೩ ||

ಮಯವಾದ ಕಿರೀಟದಿಂದ ಪ್ರಕಾಶಮಾನಳಾದ, ನವಿಲುಗರಿಯಿಂದ ನಿರ್ಮಿತವಾದ ಶಿಖೆಯುಳ್ಳ, ಅಂತಹ ಭಕ್ತ ಪತಾಕೆಗಳಿಂದ ಯುಕ್ತಳಾದ, ಗುಂಜಾಹಾರದಿಂದ ವಕ್ಷಸ್ಥಳದಲ್ಲಿ ಕುಂಕುಮದಂತೆ ಹೊಳೆಯುತ್ತಿರುವ ಸ್ತನಮಂಡಲಗಳುಳ್ಳ, ಮೂರುಕಣ್ಣುಗಳು ಮನೋಹರ ಮತ್ತು ಮಂದಹಾಸಯುಕ್ತ ಮುಖಕಮಲ ಇವುಗಳಿಂದ ಕೂಡಿರುವ, ಪಾಶ ಅಂಕುಶ ವರ ಅಭಯಗಳಿಂದ ಪ್ರಕಾಶಮಾನವಾದ ನಾಲ್ಕು ಹಸ್ತಗಳುಳ್ಳ, ತ್ವರಿತಾದೇವಿಯನ್ನು ಧ್ಯಾನಿಸಿ ಆ ದೇವಿಯನ್ನು ಶಕ್ತಿಗಳೊಡನೆ ಪೂಜಿಸಬೇಕು.

ಆ ದೇವಿಯ ಮುಂಭಾಗದಲ್ಲಿ ಫಟ್ಕಾರಮಾಡುತ್ತಿರುವ, ಧನುರ್ಬಾಣಗಳಿಂದ ಪ್ರಕಾಶಮಾನವಾದ ಹಸ್ತದ್ವಯವುಳ್ಳ ಶಕ್ತಿಯನ್ನು ಪೂಜಿಸಬೇಕು.

೧೪೨-೧೪೪. ಮುನೀಶ್ವರನೇ! ಈ ದೇವಿಯು ಸಾಧಕರಿಗೆ ಬಹು ಶೀಘ್ರವಾಗಿ ಅನುಗ್ರಹಮಾಡಿ ಫಲವನ್ನು ಕೊಡುವಳಾದುದರಿಂದ ತ್ವರಿತಾ ಎಂಬುದಾಗಿ ಉಕ್ತಳಾಗಿರುವಳು. ಈರೀತಿಯಾಗಿ ಒಂಬತ್ತನೆಯದಾದ, ವಿಘ್ನದುಃಸ್ವಪ್ನಗಳನ್ನು ಪರಿಹರಿಸುವ, ಸಕಲಾಭೀಷ್ಟದಾಯಕಳಾದ ತ್ವರಿತಾದೇವಿಯ ಮಂತ್ರಾದಿವಿಧಾನವು ಉಕ್ತವಾಯಿತು.

ಪ್ರಾಣೋ ದ್ವಿತೀಯಃ ಸ್ವಯಂತೋ ವನದುಚ್ಚಕ್ತಿಭಿಃ ಪರಃ |  
ಇತೀರಿತಾ ತ್ರ್ಯಕ್ಷರಾಖ್ಯಾ ನಿತ್ಯೇಯಂ ಕುಲಸುಂದರೀ || ೧೪೪ ||

ಯಸ್ಯಾಃ ಸ್ಮರಣಮಾತ್ರೇಣ ಸರ್ವಜ್ಞತ್ವಂ ಪ್ರಜಾಯತೇ |  
ತ್ರಿಭಿಸ್ತೈರುದಿತೈರ್ಮೂಲವರ್ಷೈಃ ಕುರ್ಯಾತ್ಸುಡಂಗಳಂ || ೧೪೫ ||

ಆದಿಮಧ್ಯಾವಸಾನೇಷು ಪೂಜಾಜಪವಿಧೌ ಕ್ರಮಾತ್ |  
ಸ್ರತ್ಯೇಕಂ ತೈಸ್ತ್ರಿಭಿರ್ಬೀಜೈರ್ದೀರ್ಘಸ್ವರಸಮನ್ವಿತೈಃ || ೧೪೬ ||

ಕುರ್ಯಾತ್ಕರಾಂಗವಕ್ತ್ರಾಣಾಂ ನ್ಯಾಸಂ ಪ್ರೋಕ್ತಂ ಯಥಾವಿಧಿ |  
ಊರ್ಧ್ವಪ್ರಾಗ್ಧಕ್ಷಿಣೋದಕ್ಕೆ ಪಶ್ಚಿಮಾಧರನಾಮುಭಿಃ || ೧೪೭ ||

“ ಶುಚಿಃ ” ಇತ್ಯಾದಿ ಒಂದೂವರೆಶ್ಲೋಕದಿಂದ ಕುಲಸುಂದರೀನಿತ್ಯಾ ಮಂತ್ರವನ್ನು ಹೇಳಿದೆ.

“ ಐಂ ಕ್ಲೀಂ ಸೌಃ ” ಎಂಬುದೇ ಮೂರು ಅಕ್ಷರಗಳ ಕುಲಸುಂದರೀ ನಿತ್ಯಾಮಂತ್ರವು.

೧೪೫-೧೪೬. ಈ ಕುಲಸುಂದರೀ ಮಂತ್ರವನ್ನು ಸ್ಮರಿಸುವ ಮಾತ್ರ ದಿಂದ ಸರ್ವಜ್ಞನಾಗುವನು. ಪೂಜೆ ಮತ್ತು ಜಪಗಳ ವಿಧಾನಗಳ ಆದಿಯಲ್ಲಿ ಈ ಮಂತ್ರದ “ ಐಂ ” ಎಂಬ ಮೊದಲನೆಯ ಬೀಜಾಕ್ಷರಕ್ಕೆ ಆ, ಈ ಮುಂತಾದ ಆರು ದೀರ್ಘಸ್ವರಗಳನ್ನು ಸಂಯೋಜನೆ ಮಾಡಿ (ಸ್ವರಕ್ಕೆ ದೀರ್ಘ ಸ್ವರವನ್ನು ಸೇರಿಸುವುದೆಂದರೆ “ ಆಂ, ಈಂ ” ಮುಂತಾಗಿ ದೀರ್ಘಸ್ವರಾಕ್ಷರ ಗಳನ್ನೇ ಹೇಳಿ) ಷಡಂಗನ್ಯಾಸವನ್ನೂ, ಪೂಜಾದಿಗಳ ಮಧ್ಯದಲ್ಲಿ ಮಂತ್ರಮಧ್ಯ ವರ್ಣಕ್ಕೆ ಆರುದೀರ್ಘಸ್ವರಗಳನ್ನು ಸೇರಿಸಿ ಷಡಂಗನ್ಯಾಸವನ್ನೂ, ಪೂಜಾದಿಗಳ ಕೊನೆಯಲ್ಲಿ ಮಂತ್ರಾಂತ್ಯವರ್ಣಕ್ಕೆ ದೀರ್ಘಸ್ವರ ಸಂಯೋಜನೆಮಾಡಿ ಹೃದ ಯಾದಿ ಷಡಂಗನ್ಯಾಸವನ್ನೂ ಮಾಡಬೇಕು.

೧೪೭. ಇದರಂತೆಯೇ ಆದಿಮಧ್ಯಾಂತಗಳಲ್ಲಿ ಕ್ರಮವಾಗಿ ದೀರ್ಘಸ್ವರ ಯುಕ್ತವಾದ ಆದಿಮಧ್ಯಾಂತ್ಯ ಬೀಜಗಳನ್ನು ಆದಿಯಲ್ಲಿಯೂ, ‘ ನಮಃ ’

ಶುಚಿನತ್ಯಂತರಸ್ಥೈಸ್ತತ್ಪದಾತ್ಮಸು ಯಥಾಕ್ರಮಂ |  
 ಆಧಾರರಂಧ್ರಹೃತ್ಸೇಕಂ ದ್ವಿತೀಯಂ ಲೋಚನತ್ರಯೇ || ೧೪೮ ||

ತೃತೀಯಂ ಶ್ರೋತ್ರಚಿಬುಕೇ ಚತುರ್ಥಂ ಘ್ರಾಣಿತಾಲುಷು |  
 ಪಂಚಮಂ ಚಾಂಸನಾಭೀಷು ತತಃ ಪಾಣಿಪದದ್ವಯೇ || ೧೪೯ ||

ಮೂಲಮಧ್ಯಾಗ್ರತೋ ಸ್ಯಸೇನ್ನವಧಾ ಮೂಲವರ್ಣಕೈಃ |  
 ಲೋಹಿತಾಂ ಲೋಹಿತಾಕಾರಶಕ್ತಿವ್ಯಂವನಿಷೇವಿತಾಂ || ೧೫೦ ||

ಲೋಹಿತಾಂಶುಕಭೂಷಾಸ್ಯಗ್ಲೇಪನಾಂ ಷಣ್ಮುಖಾಂಬುಜಾಂ |  
 ಅನರ್ಘ್ಯರತ್ನಘಟಿತಮಾಣಿಕ್ಯಮುಕುಟೋಜ್ಜಲಾಂ || ೧೫೧ ||

ರತ್ನಸ್ತಬಕಸಂಭಿನ್ನಲಸದ್ವಕ್ಷುಃಸ್ಥಲಾಂ ಶುಭಾಂ |  
 ಕಾರುಣ್ಯಾನಂದಸರಮಾಂ ಅರುಣಾಂಬುಜವಿವ್ಯರಾಂ || ೧೫೨ ||

ಎಂಬುದನ್ನು ಕೊನೆಯಲ್ಲಿಯೂ, ಮಧ್ಯದಲ್ಲಿ ಊರ್ಧ್ವ, ಪೂರ್ವ, ದಕ್ಷಿಣ, ಉತ್ತರ, ಅಧರ ನಾಮಗಳನ್ನೂ ಸೇರಿಸಿ ಆಯಾಯಾ ದಿಕ್ಕುಗಳಲ್ಲಿನ ಮುಖದಲ್ಲಿ “ ಐಂ ಆಂ ಊರ್ಧ್ವವಕ್ತ್ರಾಯ ನಮಃ ” ಇತ್ಯಾದಿರೀತಿಯಾಗಿ ವಕ್ತ್ರನ್ಯಾಸ ಮಾಡಬೇಕು.

೧೪೮-೧೫೬. ಅನಂತರ ಮೂರು ಮಂತ್ರವರ್ಣಗಳನ್ನು ಕ್ರಮವಾಗಿ ಮೂಲಾಧಾರ, ಬ್ರಹ್ಮರಂಧ್ರ, ಹೃದಯಗಳಲ್ಲಿ ನ್ಯಾಸಮಾಡಿ, ಬಳಿಕ ಮೂರು ಕಣ್ಣುಗಳಲ್ಲಿ ಮಂತ್ರಾಕ್ಷರತ್ರಯವನ್ನು ಕ್ರಮವಾಗಿ ನ್ಯಾಸಮಾಡಿ, ಅಮೇಲೆ ಅದೇ ರೀತಿಯಾಗಿ ಮಂತ್ರವರ್ಣತ್ರಯವನ್ನು ಎರಡು ಕಿವಿ ಗಡ್ಡಗಳಲ್ಲಿ ಕ್ರಮವಾಗಿ ನ್ಯಾಸಮಾಡಿ, ಹಾಗೆಯೇ ನಾಲ್ಕನೆಯದಾಗಿ ಎರಡು ನಾಸಿಕಾರಂಧ್ರ, ದವಡೆಗಳಲ್ಲಿ ನ್ಯಾಸಮಾಡಿ, ಐದನೆಯದಾಗಿ ಎರಡು ಭುಜನಾಭಿಗಳಲ್ಲಿ ಹಾಗೆಯೇ ನ್ಯಾಸಮಾಡಿ ಅನಂತರ ಹಸ್ತಪಾದದ್ವಯಗಳಲ್ಲಿ ಹಾಗೆಯೇ ನ್ಯಾಸಮಾಡಬೇಕು. ಈ ನ್ಯಾಸವೂ ಸಹ ಆದಿಮಧ್ಯಾವಸಾನಗಳಲ್ಲಿ ಕರ್ತವ್ಯವು. ಈ ರೀತಿಯಾಗಿ ಮೂಲಮಂತ್ರ ವರ್ಣಗಳಿಂದ ಒಂಬತ್ತು ವಿಧವಾಗಿ ನ್ಯಾಸಮಾಡಬೇಕು.

ಭುಜ್ಯೆರ್ವಾರ್ಷದಶಭಿಯುಕ್ತಾಂ ಸರ್ವೇಷಾಂ ಸರ್ವವಾಚ್ಛಯಿಣಾಂ |  
 ಪ್ರನಾಲಾಕ್ಷಸ್ರಜಂ ಪದ್ಮಂ ಕುಂಡಿಕಾಂ ರತ್ನನಿರ್ಮಿತಾಂ || ೧೫೩ ||

ರತ್ನಪೂರ್ಣಂ ತು ಚೇಷಕಂ ಲುಂಗೀಂ ವ್ಯಾಖ್ಯಾನಮುದ್ರಿಕಾಂ |  
 ದಧಾನಾಂ ದಕ್ಷಿಣೈರ್ವಾನ್ಯೈಃ ಪುಸ್ತಕಂ ಚಾರುಣೋತ್ಪಲಂ || ೧೫೪ ||

ಹೈಮಿಾಂ ಚ ಲೇಖನೀಂ ರತ್ನಮಾಲಾಂ ಕಂಬುವರಂ ಭುಜ್ಯೆಃ |  
 ಅಭಿತಃ ಸ್ತೂಯಮಾನಾಂ ಚ ದೇವಗಂಧರ್ವಕಿನ್ನರೈಃ || ೧೫೫ ||

ಯಕ್ಷರಾಕ್ಷಸದೈತ್ಯರ್ಷಿಸಿದ್ಧವಿದ್ಯಾಧರಾದಿಭಿಃ |  
 ಧ್ಯಾತ್ವೈವಮರ್ಚಯೇನ್ನಿತ್ಯಾಂ ವಾಗ್ಲಕ್ಷ್ಮೀಕಾಂತಿಸಿದ್ಧಯೇ || ೧೫೬ ||

ಧ್ಯಾನವಿಧಾನ :— ಕೆಂಪಗಿರುವ, ಕೆಂಪುಬಣ್ಣದ ಅಕೃತಿಯುಳ್ಳ ಶಕ್ತಿ ಸಮೂಹದಿಂದ ಸೇವಿಸಲ್ಪಡುತ್ತಿರುವ, ರಕ್ತವರ್ಣದವಸ್ತ್ರ, ಅಭರಣ, ಮಾಲಿಕೆ, ಗಂಧಗಳನ್ನು ಧರಿಸಿರುವ, ಕಮಲದಂತಿರುವ ಆರುಮುಖಗಳುಳ್ಳ, ಅಮೂಲ್ಯ ರತ್ನಘಟಿತಮಾಣಿಕ್ಯದಿಂದ ನಿರ್ಮಿತವಾದ ಕಿರೀಟದಿಂದ ಪ್ರಕಾಶಮಾನಳಾದ, ರತ್ನಹಾರಗಳಿಂದ ಯುಕ್ತವಾಗಿ ಹೊಳೆಯುತ್ತಿರುವ ವಕ್ಷಸ್ಥಲವುಳ್ಳ, ಮಂಗಳ ಕರಳಾದ, ದಯೆ ಆನಂದಗಳಿಂದ ಪೂರ್ಣಳಾದ, ರಕ್ತಕಮಲಾಸನಸ್ಥಿತಳಾದ, ಹನ್ನೆರಡು ಭುಜಗಳುಳ್ಳ, ವೇದಭಾಷಾಶಬ್ದಮಯಳಾದ, ಹವಳದ ಜಪ ಮಾಲಿಕೆ, ಕಮಲ, ರತ್ನನಿರ್ಮಿತಕುಂಡಿಕೆ, ರತ್ನಗಳಿಂದ ತುಂಬಿದ ಪಾತ್ರೆ, ಮಾತುಲುಂಗೀ, ವ್ಯಾಖ್ಯಾನಮುದ್ರೆ ಇವುಗಳನ್ನು ಬಲಬಾಹುಗಳಿಂದ ಧರಿಸಿರುವ ಎಡಗೈಗಳಿಂದ ಪುಸ್ತಕ, ಕೆಂಪುಕನ್ನೈದಿಲೇಪುಷ್ಪ, ಬಂಗಾರದಲೇಖನೀ, ರತ್ನ ಹಾರ, ಶಂಖ, ವರಮುದ್ರೆ ಇವನ್ನು ಧರಿಸಿರುವ, ಸುತ್ತಲೂ ದೇವತೆ, ಗಂಧರ್ವ, ಕಿನ್ನರ, ಯಕ್ಷ, ರಾಕ್ಷಸ, ದೈತ್ಯ, ಋಷಿ, ಸಿದ್ಧ ಮತ್ತು ವಿದ್ಯಾಧರ ಮುಂತಾದ ವರಿಂದ ಸ್ತುತಿಸಲ್ಪಡುತ್ತಿರುವ ದೇವಿಯನ್ನು ಧ್ಯಾನಿಸಿ, ವಾಕ್ಯ ಸಂಪತ್ತು ಕಾಂತಿಗಳಿಸಿದ್ದಿಗಾಗಿ, ಈ ಕುಲಸುಂದರೀ ನಿತ್ಯಾದೇವಿಯನ್ನು ಪೂಜಿಸಬೇಕು.

ಸಿತಾಂ ಕೇವಲವಾಕ್ಸಿದ್ಧಿಶ್ಚೈಲಕ್ಷ್ಯೈಶ್ಚೈವೇಮಪ್ರಭಾಮುಪಿ |  
ಧೂಮಾಭಾಂ ವೈರಿವಿಧ್ವಿಷ್ಟೈಶ್ಚೈ ಮೃತಯೇ ನಿಗ್ರಹಾಯ ಚ | ೧೫೭ ||

ನೀಲಾಂ ಚ ಮೂಕೀಕರಣೇ ಸ್ಮರೇತ್ತತ್ತದಪೇಕ್ಷಯಾ |  
ಇತ್ಯೇಷಾ ದಶಮಿಾ ನಿತ್ಯಾ ಪ್ರೋಕ್ತಾ ತೇ ಕುಲಸುಂದರೀ | ೧೫೮ ||

ನಿತ್ಯಾನಿತ್ಯಾಂ ತ್ರಿಕೂಟಾಂ ತು ವದಾನ್ಮೈಕಾವತೀಮಥ |  
ಹಂಸಶ್ಚ ಹೃತ್ಪ್ರಾಣರಸಾದಾಹಕುರ್ಭಿಃ ಸಮನ್ವಿತಃ | ೧೫೯ ||

ವಿದ್ಯಯಾ ಕುಲಸುಂದರ್ಯಾ ಯೋಜಿತಃ ಸಂಪ್ರಯದಾಯತಃ |  
ನಿತ್ಯಾನಿತ್ಯಾ ತ್ರಿವರ್ಣೀಯಂ ಷಡ್ಭಿಃ ಕೂಟಾಕ್ಷರೈರ್ಯುತಾ | ೧೬೦ ||

೧೫೭-೧೫೮. ಕೇವಲ ವಾಕ್ಸಿದ್ಧಿವಾತ್ರವನ್ನು ಬಯಸುವವನು ಶುಕ್ಲ ವರ್ಣೋಪೇತಳಾದ ಈ ದೇವಿಯನ್ನೂ, ಸಂಪತ್ತನ್ನು ಆಪೇಕ್ಷಿಸುವವನು ಸುವರ್ಣಬಣ್ಣದ ದೇವಿಯನ್ನೂ, ಶತ್ರುವಿದ್ವೇಷ, ಮರಣ ಮತ್ತು ನಿಗ್ರಹಗಳ ನಿಚ್ಚಿಸುವವನು ಹೊಗೆಯಬಣ್ಣದ ದೇವಿಯರೂಪವನ್ನೂ, ವಾಗ್ಬಂಧನ ಮಾಡಲು ನೀಲವರ್ಣದೇವಿಯನ್ನೂ ಧ್ಯಾನಿಸಿ ಪೂಜಿಸಬೇಕು.

ನಾರದನೇ! ನಿನಗೆ ಈ ರೀತಿ ಹತ್ತನೆಯದಾದ ಕುಲಸುಂದರೀನಿತ್ಯಾ ದೇವಿಯ ಮಂತ್ರಾದಿ ವಿಧಾನವನ್ನು ಹೇಳುವೆನು.

೧೫೯-೧೬೦. ಈಗ ಮೂರು ಕೂಟಗಳನ್ನೊಳಗೊಂಡಿರುವ ಹನ್ನೊಂದ ನೆಯದಾದ ನಿತ್ಯಾನಿತ್ಯಾದೇವಿಯ ಮಂತ್ರಾದಿ ವಿಧಾನವನ್ನು ಹೇಳುವೆನು:—

ಸಂಪ್ರದಾಯಾನುಸಾರವಾಗಿ ಕುಲಸುಂದರೀ ವಿದ್ಯೆಯೊಂದಿಗೆ ಸೇರಿಸಿದ “ಹಸಕಲರಡ” ಎಂಬ ಆರು ವರ್ಣಗಳು ನಿತ್ಯಾನಿತ್ಯಾ ವಿದ್ಯೆಯು. ಇದರಲ್ಲಿ ಆರುಕೂಟಾಕ್ಷರಗಳಿಂದ ಯುಕ್ತವಾದ ಮೂರುವರ್ಣಗಳು ಅಡಕವಾಗಿವೆ. ಈ ವಿದ್ಯೆಯಲ್ಲಿ ಹಕಾರಾದಿಡಕಾರಾಂತ ವರ್ಣಗಳನ್ನು ಪ್ರತ್ಯೇಕವಾಗಿ ಪ್ರತಿಲೋಮ ಕ್ರಮದಿಂದ ಸಂಯೋಜನೆಮಾಡುವುದರಿಂದಲೂ, ಡಕಾರಾದಿ ಹಕಾರಾಂತ ವರ್ಣ ಗಳನ್ನು ಪ್ರತ್ಯೇಕವಾಗಿ ಅನುಲೋಮಕ್ರಮದಿಂದ ಸಂಯೋಜನೆಮಾಡುವುದ



ಪ್ರತಿಲೋಮಾದಿಭೀರೂಪೈರ್ವಿದ್ವಿಸ್ತತಿಭಿದಾ ಮತಾ |  
ಯಸ್ಯಾ ಭಜನತಃ ಸಿದ್ಧೋ ನರಃ ಸ್ಯಾತ್ಪ್ರೇಚಿರಃ ಸುಖೀ || ೧೬೧ ||

ನಿಗ್ರಹಾನುಗ್ರಹೌ ಕರ್ತುಂ ಕ್ಷಮಃ ಸ್ಯಾದ್ಭುವನತ್ರಯೇ |  
ದೀರ್ಘಸ್ವರಸಮೇತಾಭ್ಯಾಂ ಹಂಸಹೃದ್ಭ್ಯಾಂ ಷಡಂಗಕಂ || ೧೬೨ ||

ಭ್ರೂಮಧ್ಯೇ ಕಂಠಹೃನ್ನಾಭಿಗುಹ್ಯಾಧಾರೇಷು ಚಿ ಕ್ರಮಾತ್ |  
ವಿದ್ಯಾಕ್ಷರಾಣಿ ಕ್ರಮಶೋ ನ್ಯಸೇದ್ವಿಂದುಯುತಾನಿ ಚಿ || ೧೬೩ ||

ವ್ಯಾಪಕಂ ಚಿ ಸಮಸ್ತೇನ ವಿಧಾಯ ವಿಧಿನಾ ಪುನಃ |  
ಧ್ಯಾಯೇತ್ಸಮಸ್ತಸಂಪತ್ತಿಹೇತೋಃ ಸರ್ವಾತ್ಮಿಕಾಂ ಶಿವಾಂ || ೧೬೪ ||

ರಿಂದಲೂ, ಆಗುವ ಹನ್ನೆರಡು ಪ್ರಭೇದಗಳಿಗೆ ಕುಲಸುಂದರೀವಿದ್ಯೆಯ ಮೂರು ವರ್ಣಗಳನ್ನು ಪ್ರತ್ಯೇಕವಾಗಿ ಸಂಪ್ರದಾಯಾನುಸಾರ ಸಂಯೋಜನೆಮಾಡಿದರೆ ನಿತ್ಯಾನಿತ್ಯಾ ವಿದ್ಯೆಯು ಎಪ್ಪತ್ತೆರಡು ವಿಧವಾಗುವುದು.

“ ಹಸಕಲರಡ್ಯಂ, ಹಸಕಲರಡೀಂ, ಹಸಕಲರಡಾಃ ” ಇತ್ಯಾದಿ ರೀತಿಯಾಗಿ ಸಂಯೋಜಿತವಿದ್ಯೆಗಳನ್ನು ತಿಳಿದುಕೊಳ್ಳಬೇಕು. ಈ ನಿತ್ಯಾನಿತ್ಯಾ ವಿದ್ಯೆಯ ಸೇವನೆಯಿಂದ ಸಿದ್ಧಿಯನ್ನು ಪಡೆದ ಪುರುಷನು ಅಂತರಿಕ್ಷದಲ್ಲಿ ಸಂಚರಿಸುವವನಾಗಿ ಸುಖವಾಗಿರುವನು. ಮತ್ತು ಮೂರುಲೋಕಗಳಲ್ಲಿಯೂ ನಿಗ್ರಹಾನುಗ್ರಹಗಳನ್ನು ಮಾಡಲು ಸಮರ್ಥನಾಗುವನು.

೧೬೨-೧೬೪. ದೀರ್ಘಸ್ವರಸಹಿತ ಹ, ಸ ವರ್ಣಗಳಿಂದ ಷಡಂಗವಿನ್ಯಾಸ ಮಾಡಬೇಕು. ಹುಬ್ಬುಗಳ ಮಧ್ಯೆ, ಕಂಠ, ಹೃದಯ, ಹೊಕ್ಕಳು, ಶಿಶ್ನು, ಮೂಲಾಧಾರಸ್ಥಾನಗಳಲ್ಲಿ ಈ ವಿದ್ಯೆಯ ಅಕ್ಷರಗಳನ್ನು ಕ್ರಮವಾಗಿ ಅನುಸ್ವಾರದೊಡನೆ ಒಂಪೂಂದನ್ನು ನ್ಯಾಸಮಾಡಬೇಕು. ಸಂಪೂರ್ಣ ಮಂತ್ರದಿಂದ ಪುನಃ ಸರ್ವಾಂಗನ್ಯಾಸಮಾಡಬೇಕು.

ಸಕಲೈಶ್ವರ್ಯಗಳನ್ನು ಪಡೆಯುವುದಕ್ಕೆ ಸರ್ವಾತ್ಮಕಳಾದ ಶಿವಾದೇವಿಯನ್ನು ಧ್ಯಾನಿಸಬೇಕು.

ಉದ್ಯದ್ಭಾಸ್ವರಬಿಂಬಾಭಾಂ ಮಾಣಿಕ್ಯಮುಕುಟೋಜ್ಜಲಾಂ |

ಪದ್ಮರಾಗಕೃತಾಕಲ್ಪಾಮರುಣಾಂಶುಕಧಾರಿಣೀಂ

|| ೧೬೫ ||

ಚಾರುಸ್ಥಿತಲಸದ್ವಕ್ತ್ರಷಟ್ಪರೋಜನಿರಾಜಿತಾಂ |

ಸೃತಿವಕ್ತ್ರಂ ತ್ರಿನಯನಾಂ ಭುಜೈದ್ವಾರ್ಷದಶಭಿಯುತಾಂ

|| ೧೬೬ ||

ಸಾಶಾಸ್ತ್ರಗುಣಪುಂಡ್ರೇಕ್ಷುಚಾಪಖೇಟಿತ್ರಿಶೂಲಕಾಸ್ |

ಕರೈನಾನ್ಯೈರ್ದಧಾನಾಂ ಚ ಅಂಕುಶಂ ಪುಸ್ತಕಂ ತಥಾ

|| ೧೬೭ ||

ಪುಷ್ಪೇಷುಮಂಜುಜಂ ಚೈವ ನೈಕಸಾಲಾಭಯೇ ತಥಾ |

ದಧಾನಾಂ ದಕ್ಷಿಣೈರ್ಹಸ್ತೈರ್ಧಾರ್ಯಯೇದ್ವೇವೀಮನನ್ಯಧೀಃ

|| ೧೬೮ ||

ಇತ್ಯೇಷೈಕಾದಶೀ ಪ್ರೋಕ್ತಾ ದ್ವಾದಶೀಂ ಶೃಣು ನಾರದ |

ತ್ವರಿತೋಪಾಂತ್ಯಮಾದ್ಯಂ ಸ್ಯಾದ್ಧ್ಯುತ್ಯಿರ್ವಾರ್ಷಚರಸ್ವಯುಕ್ |

|| ೧೬೯ ||

೧೬೫-೧೬೮. ಧ್ಯಾನವಿಧಾನ :- ಉದಯಿಸುತ್ತಿರುವ ಸೂರ್ಯಬಿಂಬದಂತೆ ಪ್ರಕಾಶಮಾನಳಾದ, ಮಾಣಿಕ್ಯಕಿರೀಟದಿಂದ ಹೊಳೆಯುತ್ತಿರುವ, ಪದ್ಮರಾಗ ಮಣಿಯಿಂದಲಂಕೃತಳಾಗಿರುವ, ರಕ್ತವಸ್ತ್ರವನ್ನು ಧ್ವಿರುವ ದಿವ್ಯಮಂದಹಾಸದಿಂದ ಹೊಳೆಯುತ್ತಿರುವ, ಕಮಲದಂತಿರುವ ಅರುಮುಖಗಳಿಂದ ವಿರಾಜಿಸುತ್ತಿರುವ, ಒಂದೊಂದುಮುಖದಲ್ಲಿಯೂ ಮೂರುನೇತ್ರಗಳುಳ್ಳ, ಹನ್ನೆರಡು ಭುಜಗಳಿಂದ ಯುಕ್ತಳಾದ, ಪಾಶ ಅಕ್ಷಮಾಲೆ ಪುಂಡ್ರ ಧನುಸ್ಸು ಬಡ್ಗ ಮತ್ತು ತ್ರಿಶೂಲಗಳನ್ನು ಎಡಗೈಗಳಲ್ಲಿ ಧರಿಸಿಕೊಂಡಿರುವ, ಬಲಗೈಗಳಲ್ಲಿ ಅಂಕುಶ ಪುಸ್ತಕ ಪುಷ್ಪಬಾಣ ಸದ್ಮ ನರಕಪಾಲ ಅಭಯಮುದ್ರೆ ಇವುಗಳನ್ನು ಹಿಡಿದುಕೊಂಡಿರುವ ಸಿತ್ಯಾಸಿತ್ಯಾ ದೇವಿಯನ್ನು ಏಕಾಗ್ರಮನಸ್ಸಿನಿಂದ ಧ್ಯಾನಿಸಬೇಕು.

೧೬೯-೧೭೦. ನಾರದನೇ! ಈ ರೀತಿಯಾಗಿ ಹನ್ನೊಂದನೆಯ ನಿತ್ಯಾ ವಿದ್ಯೆಯು ಉತ್ತಮಾಯಿತು. ಈಗ ಹನ್ನೆರಡನೆಯ ನಿತ್ಯಾವಿಧಾನವನ್ನು ಹೇಳುವೆನು; ಕೇಳು.

ಹೃಚ್ಛೆ ದಾಹಕ್ಷಾಸ್ವಯುತಂ ವಜ್ರೀಶೀಪಂಚಮಂ ತಥಾ |  
ಮರುತ್ಸ್ಯಯುಕ್ತೋ ಮಧ್ಯಾದ್ಯೇ ದಶಮ್ಯಾಃ ಕ್ರಮತಃ ಸ್ಮೃತೇ || ೧೨೦ ||

ಭೂಮಿಾರಸಾಕ್ಷಾಸ್ವಯುತಾ ವಜ್ರೀಶೀ ಷಷ್ಠತಃ ಕ್ರಮಾತ್ |  
ಷಡಕ್ಷರಾಣಿ ತ್ವರಿತಾ ತೃತೀಯಂ ತದನಂತರಂ || ೧೨೧ ||

ದ್ಯುತಿರ್ದಾಹಚಿರಸ್ವೇನ ಅಸ್ಯಾ ಆದ್ಯಮನಂತರಂ |  
ಉಕ್ತಾ ನೀಲಪತಾಕಾಖ್ಯಾ ನಿತ್ಯಾ ಸಪ್ತದಶಾಕ್ಷರೀ || ೧೨೨ ||

ದ್ವಿದ್ವಿಪಕ್ಷಾಕ್ಷಿ ಷಟ್ತ್ವೈರ್ಣೈಃ ಮಂತ್ರೋತ್ಕೈರಂಗಕಲ್ಪನಂ |  
ಶ್ರೋತ್ರಾಕ್ಷಿನಾಸಯುಗಲೇ ವಾಚಿ ಕಂಠೇ ಹೃದಿ ಕ್ರಮಾತ್ || ೧೨೩ ||

ನಾಭಾನಾಧಾರಕೇ ಸಾದಸಂಧಿಷು ತ್ರಿಷು ಚಿ ಕ್ರಮಾತ್ |  
ಮಂತ್ರಾಕ್ಷರಾಣಿ ಕ್ರಮಶೋ ನ್ಯಸೇತ್ಸಪ್ತದಶಾಪಿ ಚಿ || ೧೨೪ ||

### ನೀಲಪತಾಕಾನಿತ್ಯಾಮಂತ್ರ

“ ಹ್ರೀಂ ಘ್ರೀಂ ಸ್ರೂಂ ಓಂ ಆಂ ಕ್ಲೀಂ ಐಂ ವ್ಲೂಂ ನಿತ್ಯಮದದ್ರವೇ ಹುಂ  
ಘ್ರೀಂ ಹ್ರೀಂ ” ಎಂಬುದು ಹದಿನೇಳಕ್ಷರಗಳ ನೀಲಪತಾಕಾ ನಿತ್ಯಾದೇವಿಯ  
ಮಂತ್ರವು ಎಂದು ಉಕ್ತವಾಗಿದೆ.

೧೨೩-೧೨೪. ಈ ಮಂತ್ರದ ೨, ೨, ೨, ೨, ೬, ೩ ವರ್ಣಗಳಿಂದ  
ಕ್ರಮವಾಗಿ ಹೃದಯ ಮುಂತಾದ ಆರುಅಂಗಗಳನ್ನು ನ್ಯಾಸಮಾಡಬೇಕು.

ಬಳಿಕ ಎರಡು ಕಿವಿ, ನೇತ್ರ, ನಾಸಿಕೆಗಳು, ವಾಗಂದ್ರಿಯ, ಕಂಠ,  
ಹೃದಯ, ನಾಭಿ, ಮೂಲಾಧಾರ ಮತ್ತು ಪಾದಗಳ ಮೂರುಮೂರು ಸಂಧಿ  
ಪ್ರದೇಶಗಳು ಒಟ್ಟು ಈ ಹದಿನೇಳು ಸ್ಥಾನಗಳಲ್ಲಿ ಕ್ರಮವಾಗಿ ಮಂತ್ರದ  
ಒಂದೊಂದು ವರ್ಣಗಳನ್ನು ನ್ಯಾಸಮಾಡಬೇಕು. ವಿಧಾನೋಕ್ತಪ್ರಕಾರವಾಗಿ  
ಸಂಪೂರ್ಣಮಂತ್ರದಿಂದ ಸರ್ವಾಂಗನ್ಯಾಸಮಾಡಬೇಕು.

ನ್ಯಾಪಕಂ ಚ ಸಮಸ್ತೇನ ನಿಜಧ್ಯಾಚ್ಛ ಯಥಾವಿಧಿ |

ಇಂದ್ರನೀಲನಿಭಾಂ ಭಾಸ್ವನ್ಮಣಿಮೌಲಿವಿರಾಜಿತಾಂ

|| ೧೭೫ ||

ಸಂಚವಕ್ತ್ರಾಂ ತ್ರಿನಯನಾಮರುಣಾಂಶುಕಧಾರಿಣೀಂ |

ದಶಹಸ್ತಾಂ ಲಸನ್ಮುಕ್ತಾಮಣ್ಯಾಭರಣಮಂಡಿತಾಂ

|| ೧೭೬ ||

ರತ್ನಸ್ತಬಕಸಂಪನ್ನದೇಹಾಂ ಚಾರುಸ್ಥಿತಾನನಾಂ |

ಸಾಶಂ ಸತಾಕಾಂ ಚರ್ಮಾಪಿ ಶಾರ್ಙ್ಗಚಾಸಂ ವರಂ ಕರೈಃ

|| ೧೭೭ ||

ದಧಾನಾಂ ವಾಮಸಾರ್ವಸ್ಥೈಃ ಸರ್ವಾಭರಣಭೂಷಿತೈಃ |

ಅಂಕುಶಂ ಚ ತಥಾ ಶಕ್ತಿಂ ಖಡ್ಗಂ ಬಾಣಂ ತಥಾಭಯಂ

|| ೧೭೮ ||

೧೭೫-೧೭೮. ಧ್ಯಾನವಿಧಾನಃ—ಇಂದ್ರನೀಲಮಣಿಯಂತಿರುವ, ಪ್ರಕಾಶಮಾನಮಣಿಮಯಕಿರೀಟದಿಂದ ವಿರಾಜಿಸುತ್ತಿರುವ, ಐದುಮುಖಗಳುಳ್ಳ, ಮೂರುಕಣ್ಣುಗಳುಳ್ಳ, ಕೆಂಪುವಸ್ತ್ರವನ್ನು ಟ್ಟಿರುವ, ಹತ್ತುಕೈಗಳುಳ್ಳ, ಕೊಳೆಯುತ್ತಿರುವ ಮತ್ತು ರತ್ನಗಳಿಂದ ಮಾಡಿದ ಒಡನೆಗಳಿಂದಲಂಕಿತಳಾದ, ರತ್ನಸಮೂಹಗಳಿಂದ ಯುಕ್ತದೇಹವುಳ್ಳ, ದಿಗ್ಮನುಂದಹಾಸಯುಕ್ತಮುಖವುಳ್ಳ, ಸಾಶ, ಸತಾಕೆ, ಚರ್ಮ, ಧನುರ್ಬಾಣ, ವರಮುದ್ರೆಗಳನ್ನು ಸ್ವಾಭರಣಗಳಿಂದ ಅಲಂಕೃತವಾದ ಎಡಗಡೆಯ ಕೈಗಳಿಂದ ಹಿಡಿದುಕೊಂಡಿರುವ, ಅಂಕುಶ ಶಕ್ತಿ ಕತ್ತಿ ಬಾಣ ಅಭಯಮುದ್ರೆ ಇವನ್ನು ಬಲಗೈಗಳಲ್ಲಿ ಧರಿಸಿರುವ, ಸದ್ವಾಸನದಲ್ಲಿ ಕುಳಿತಿರುವ, ತನ್ನಂತೆಯೇ ಆಕಾರ ಬಣ್ಣ ವೇಷ ಮುಖ ಹಸ್ತ ಆಯುಧ ಅಭರಣಗಳಿಂದ ಯುಕ್ತವಾದ ಶಕ್ತಿಸಮೂಹದಿಂದ ಕೂಡಿದ ದೇವಿಯನ್ನು ನಿತ್ಯಾಚ್ಛನೆಯ ಕ್ರಮದಲ್ಲಿ ಧ್ಯಾನಿಸಬೇಕು.

ತ್ರಿಕೋಣಾಂತರ್ಗತ ಪಟ್ಟೀಣಯುಕ್ತವಾದ ಅಷ್ಟದಳಪದ್ಮವನ್ನು ರಚಿಸಿ, ಅದರ ಹೊರಗೆ ಅಷ್ಟಾಸ್ತ್ರವನ್ನು ಲೇಖಿಸಿ, ಅದು ಆಡಗುವಂತೆ ಚತುರಸ್ತ್ರ ಗೃಹದ್ವಯವನ್ನು ರಚಿಸಿ, ನಾಲ್ಕುದಿಕ್ಕುಗಳಲ್ಲಿ ನಾಲ್ಕುಬಾಗಿಲುಗಳನ್ನು

ದಧಾನಾಂ ದಕ್ಷಿಣೈರ್ಹಸ್ತೈರಾಸೀನಾಂ ಪದ್ಮವಿಷ್ಕರೇ |  
 ಸ್ವಾಕಾರವರ್ಣವೇಷಾಸ್ಯಪಾಣ್ಯಾಯುಧನಿಭೂಷಣೈಃ || ೧೭೯ ||  
 ಶಕ್ತಿವೃಂದೈರ್ವೃತಾಂ ಧ್ಯಾಯೇದ್ದೇವೀಂ ನಿತ್ಯಾ ಚರ್ಚನಕ್ರಮೇ |  
 ತ್ರಿಷಟ್ಕೋಣಯುತಂ ಪದ್ಮಮುಷ್ಯಸತ್ರಂ ತತೋ ಬಹಿಃ || ೧೮೦ ||  
 ಅಷ್ಟಾಸ್ರಂ ಭೂಪುರದ್ವಂದ್ವಾವೃತಂ ತತ್ಪುರಯುಗ್ಮಕಂ |  
 ಚತುರ್ಧ್ವಾರಯುತಂ ದಿಕ್ಷು ಶಾಖಾಭಿಶ್ಚ ಸಮನ್ವಿತಂ || ೧೮೧ ||  
 ಕೃತ್ವಾ ತಾಮಾವೃತಾಂ ಶಕ್ತಿಗಣೈಸ್ತತ್ರಾರ್ಚಯೇಚ್ಛಿವಾಂ |  
 ಏಷಾ ತೇ ದ್ವಾದಶೀ ನಿತ್ಯಾ ಪ್ರೋಕ್ತಾ ನೀಲಪತಾಕಿನೀ || ೧೮೨ ||  
 ಸಮರೇ ವಿಜಯಂ ಖಡ್ಗಪಾದುಕಾಂಜನಸಿದ್ಧಿದಾ |  
 ವೇತಾಲಯಕ್ಷಿಣೇಚೇಟಪಿಶಾಚಾದಿಪ್ರಶೋಧಿನೀ || ೧೮೩ ||  
 ನಿಧಾನಬಿಲಸಿದ್ಧಾನ್ನಸಾಧಿನೀ ಕಾಮದೋದಿತಾ |  
 ಅಥ ತ್ರಯೋದಶೀಂ ನಿತ್ಯಾಂ ವಕ್ಷ್ಯಾಮಿ ಶೃಣು ನಾರದ || ೧೮೪ ||

ನಾಡಿ, ಶಾಖೆಗಳನ್ನೂ ಸೇರಿಸಿ, ಅದರ ಸುತ್ತಲೂ ಶಕ್ತಿಗಣವನ್ನು ರಚಿಸಿ ಅದರ ಮಧ್ಯದಲ್ಲಿ ಶಿವಾದೇವಿಯನ್ನು ಪೂಜಿಸಬೇಕು.

ನಾರದನೇ! ಈ ರೀತಿಯಾಗಿ ನೀಲಪತಾಕಿನೀ ಎಂಬ ಹನ್ನೆರಡನೆಯ ನಿತ್ಯಾನಿಧಾನವು ನಿನ್ನಗೆ ಹೇಳಲ್ಪಟ್ಟಿತು.

೧೮೩. ಈ ಮಂತ್ರವು ಯುದ್ಧದಲ್ಲಿ ವಿಜಯವನ್ನೂ, ಖಡ್ಗ ಅಂಜನ ಪಾದುಕಾ ಸಿದ್ಧಿಗಳನ್ನೂ ಕೊಡುತ್ತದೆ. ಬೇತಾಳ ಯಕ್ಷಿಣೇ ಚೇಟಿ ಪಿಶಾಚ ಮುಂತಾದುವುಗಳ ಬಾಧೆಯನ್ನು ಪರಿಹರಿಸುವುದು.

೧೮೪. ಗುಹೆ ಮುಂತಾದುವುಗಳಲ್ಲಿಯೂ ಸಹ ಸಿದ್ಧಾನ್ನವನ್ನು ಕೊಡಿಸುವುದು. ಹೆಚ್ಚೇನು! ಇದು ಸಕಲ ಇಷ್ಟಾರ್ಥಗಳನ್ನೂ ಕೊಡುತ್ತದೆಂದು ಕ್ತವಾಗಿದೆ. ನಾರದನೇ! ಈಗ ಹದಿಮೂರನೆಯ ನಿತ್ಯಾದೇವಿಯ ಮಂತ್ರಾದಿ ನಿಧಾನವನ್ನು ಹೇಳುವೆನು ಕೇಳು.

ರಸೋ ನಭಸ್ತಥಾ ದಾಹೋ ವ್ಯಾಪ್ತಂ ಕ್ಷ್ಮಾವನಪೂರ್ವಿಕಾ |  
ಸ್ವೇನ ಯುಕ್ತಾ ಭವೇನ್ನಿತ್ಯಾ ವಿಜಯೈಕಾಕ್ಷರಾ ಮುನೇ || ೧೮೫ ||

ವಿದ್ಯಾಯಾ ವ್ಯಂಜನೈರ್ದೀರ್ಘಸ್ವರಯುಕ್ತೈಶ್ಚ ತುಷ್ಟಯಂ |  
ಶೇಷಾಭ್ಯಾಂ ಚ ದ್ವಯಂ ಕುರ್ಯಾತ್ಪ್ರಡಂಗಾನಿ ಕರಾಂಗಯೋಃ || ೧೮೬ ||

ಜ್ಞಾನೇಂದ್ರಿಯೇಷು ಶ್ರೋತ್ರಾದಿಷ್ಟಥ ಚಿತ್ತೇ ಚ ಏನೈಸೇತ್ |  
ಅಕ್ಷರಾಣಿ ಕ್ರಮಾದ್ವಿಂದುಯುತಾನ್ಯನ್ಯತ್ತು ಪೂರ್ವವತ್ || ೧೮೭ ||

ಪಂಚವಕ್ತ್ರಾಂ ದಶಭುಜಾಂ ಪ್ರತಿವಕ್ತ್ರಂ ತ್ರಿಲೋಚನಾಂ |  
ಭಾಸ್ವನ್ನುಕುಟವಿನ್ಯಾಸಚಂದ್ರಲೇಖಾವಿರಾಜಿತಾಂ || ೧೮೮ ||

### ವಿಜಯಾನಿತ್ಯಮಂತ್ರ

೧೮೫ “ ಭ ಮ ರ ಯ ಉ ಔಂ ” ಇಷ್ಟು ಅಕ್ಷರಗಳು ಸೇರಿರುವ  
“ಭಾಮ್ರಾಂ” ಎಂಬ ಕೂಟರೂಪವಾದ ಏಕಾಕ್ಷರ ವಿದ್ಯೆಯು ವಿಜಯಾನಿತ್ಯಾ  
ವಿದ್ಯೆಯೆನಿಸುವುದು.

೧೮೬. ದೀರ್ಘಸ್ವರಸಹಿತವಾದ, ಈ ವಿದ್ಯೆಯ ನಾಲ್ಕು ವ್ಯಂಜನಾಕ್ಷರ  
ಗಳಿಂದ ಎಂದರೆ “ಭಾಂ, ಮಿಾಂ, ರೂಂ, ಯೈಂ” ಎಂಬ ನಾಲ್ಕು ವರ್ಣಗಳಿಂದ  
ಹೃದಯಾದಿ ನಾಲ್ಕು ಅಂಗಗಳನ್ನೂ, ‘ಉಂ ಔಂ’ ಎಂಬ ಎರಡು ಅಕ್ಷರಗಳಿಂದ  
ಎರಡು ಅಂಗಗಳನ್ನೂ ನ್ಯಾಸಮಾಡಬೇಕು. ಇದೇ ಕರಾಂಗನ್ಯಾಸವು.

೧೮೭. ಈ ಮಂತ್ರದ ಒಂದೊಂದು ವರ್ಣವನ್ನೂ ಲಸುಸ್ವಾರ ಸಹಿತ  
ವಾಗಿ ಕ್ರಮವಾಗಿ ಶ್ರೋತ್ರ, ತ್ವಕ್ಚ್ಚ, ಚಕ್ಷುಸ್ಸು, ರಸನ, ಘ್ರಾಣ ಮತ್ತು ಮನಸ್ಸು  
ಎಂಬ ಆರು ಇಂದ್ರಿಯಗಳಲ್ಲಿ ನ್ಯಾಸಮಾಡಬೇಕು. ಉಳಿದುದನ್ನು ಹಿಂದಿನ  
ಮಂತ್ರಕ್ಕೆ ಹೇಳಿರುವಂತೆ ತಿಳಿಯಬೇಕು.

೧೮೮-೧೯೩. ಧ್ಯಾನವಿಧಾನ :—ಒಂದೊಂದು ಮುಖದಲ್ಲಿಯೂ ಮೂರ  
ರಂತೆ ಕಣ್ಣುಗಳುಳ್ಳ, ಐದು ಮುಖಗಳು ಹತ್ತು ಬಾಹುಗಳು ಇವುಗಳುಳ್ಳ,

ಸರ್ವಾಭರಣ ಸಂಯುಕ್ತಾಂ ಸೀತಾಂಬರಸಮುಜ್ವಲಾಂ |  
 ಉದ್ಯದ್ಭಾಸ್ವದ್ಬಿಂಬತುಲ್ಯದೇಹಕಾಂತಿಂ ಶುಚಿಸ್ಮಿತಾಂ || ೧೮೯ ||

ಶಂಖಂ ಪಾಶಂ ಖೇಟಚಾಪೌ ಕಲ್ಪಾರಂ ನಾಮಬಾಹುಭಿಃ |  
 ಚಕ್ರಂ ತಥಾಂಕುಶಂ ಖಡ್ಗಂ ಸಾಯಕಂ ಮಾತುಲುಂಗಕಂ || ೧೯೦ ||

ದಧಾನಾಂ ದಕ್ಷಿಣೈರ್ಹಸ್ತೈಃ ಪ್ರಯೋಗೇ ಭೀಮದರ್ಶನಾಂ |  
 ಉಪಾಸನೇತಿ ಸೌಮ್ಯಾಂ ಚ ಸಿಂಹೋಪರಿ ಕೃತಾಸನಾಂ || ೧೯೧ ||

ವ್ಯಾಘ್ರಾರೂಢಾಭಿರಭಿತಃ ಶಕ್ತಿಭಿಃ ಪರಿವಾರಿತಾಂ |  
 ಸಮರೇ ಪೂಜನೇನ್ಯಸ್ಯೇಷು ಪ್ರಯೋಗೇಷು ಸುಖಾಸನಾಂ || ೧೯೨ ||

ಶಕ್ತಯಶ್ಚಾಪಿ ಪೂಜಾಯಾಂ ಸುಖಾಸನಸಮನ್ವಿತಾಃ |  
 ಸರ್ವಾ ದೇವ್ಯಾಃ ಸಮಾಕಾರಮುಖಪಾಣ್ಯಾಯುಧಾ ಅಪಿ || ೧೯೩ ||

ಪ್ರಕಾಶಮಾನವಾದ ಕಿರೀಟದಲ್ಲಿ ವಿನ್ಯಸ್ತವಾಗಿರುವ ಚಂದ್ರಲೇಖಿಯಿಂದ ವಿರಾಜಿಸುತ್ತಿರುವ, ಸಕಲಾಭರಣಯುಕ್ತಳಾದ, ಸೀತಾಂಬರದಿಂದ ಹೊಳೆಯುತ್ತಿರುವ, ಉದಯಿಸುತ್ತಿರುವ ಸೂರ್ಯಬಿಂಬಸಮಾನವಾದ ದೇಹಕಾಂತಿಯುಳ್ಳ, ಮಂದಹಾಸವಾಡುತ್ತಿರುವ, ಎಡಗೈಗಳಿಂದ ಶಂಖ ಪಾಶ ಖಡ್ಗ ಧನುಸ್ಸು ಮತ್ತು ಕಲ್ಪಾರಪುಷ್ಪಗಳನ್ನು ಹಿಡಿದುಕೊಂಡಿರುವ, ಚಕ್ರ ಅಂಕುಶ ಖಡ್ಗ ಬಾಣ ಮಾತುಲುಂಗಗಳನ್ನು ಬಲಗೈಗಳಲ್ಲಿ ಧರಿಸಿರುವ, ಪ್ರಯೋಗದಶೆಯಲ್ಲಿ ಭಯಂಕರರೂಪವನ್ನು ತೋರಿಸುತ್ತಿರುವ, ಉಪಾಸನೆಮಾಡುವ ಕಾಲದಲ್ಲಿ ಅತ್ಯಂತ ಸೌಮ್ಯ ಮೂರ್ತಿಯಾಗಿ ತೋರುವ, ಸಿಂಹದಮೇಲೆ ಕುಳಿತಿರುವ, ಹುಲಿಯ ಮೇಲೆ ಕುಳಿತಿರುವ ಶಕ್ತಿಪರಿವಾರಯುಕ್ತಳಾದ, ಯುದ್ಧ ಪೂಜೆ ಇತರ ಪ್ರಯೋಗಗಳಲ್ಲಿ ಸುಖಾಸೀನಳಾದ ದೇವಿಯನ್ನು ಧ್ಯಾನಿಸಬೇಕು.

ಪೂಜೆಯ ಕಾಲದಲ್ಲಿ ಪರಿವಾರಶಕ್ತಿಗಳೂ ಸಹ ಸುಖಾಸನಗಳಲ್ಲಿ ಕುಳಿತಿರುವರೆಂದು ಭಾವಿಸಬೇಕು. ಮತ್ತು ಸಕಲ ದೇವಿಯರೂ ಸಹ ಪ್ರಧಾನದೇವಿಗೆ ಸಮಾನವಾದ ಆಕಾರ, ಮುಖ, ಹಸ್ತ, ಆಯುಧಗಳುಳ್ಳವರೆಂದು ಚಿಂತಿಸಬೇಕು.

ಚತುರಸ್ರದ್ವಯಂ ಕೃತ್ವಾ ಚತುರ್ಧಾರೋಪಶೋಭಿತಂ |  
ಶಾಖಾಸ್ವಕಸನೋಪೇತಂ ತತ್ರ ಸ್ವಾಗ್ನತ್ಸಮಾರ್ಚಯೇತ್ || ೧೯೪ ||

ತದಂತರ್ವತಯುಗ್ಮಾಂತರಷ್ಟಕೋಣಂ ವಿಧಾಯ ತು |  
ತದಂತರ್ವ ತಥಾ ಪದ್ಮಂ ಷೋಡಶಚ್ಛದಸಂಯುತಂ || ೧೯೫ ||

ಶಘೈನಾಸ್ವಚ್ಛದಂ ಪದ್ಮಂ ವಿಧಾಯಾನಾಹ್ಯ ತತ್ರ ತಾಂ |  
ತತ್ತಚ್ಛಿಕ್ತ್ವಾ ವೃತಾಂ ಸಮ್ಯಗುಪಚಾರೈಸ್ತಥಾರ್ಚಯೇತ್ || ೧೯೬ ||

ಏವಾ ತ್ರಯೋದಶೀ ಪ್ರೋಕ್ತಾ ನಾದೇ ಯುದ್ಧೇ ಜಯಪ್ರದಾ |  
ಚತುರ್ದಶೀಂ ಪ್ರವಕ್ಷ್ಯೇತ್ಸಥ ನಿತ್ಯಾಂ ವೈ ಸರ್ವಮಂಗಲಾಂ || ೧೯೭ ||

ಹೃದಂಬುವನಯುಕ್ತಂ ಸ್ವಂ ನಿತ್ಯಾ ಸ್ಮಾತ್ಸರ್ವಮಂಗಲಾ || ೧೯೮ ||

೧೯೪-೧೯೬. ಎಂಟು ಶಾಖೆಗಳು ಮತ್ತು ನಾಲ್ಕು ದ್ವಾರಗಳಿಂದ ಸಹಿತವಾದ ಚತುರಸ್ರಮಂಡಲದ್ವಯವನ್ನು ರಚಿಸಿ ಅದರ ಒಳಭಾಗದಲ್ಲಿ ಅಷ್ಟಕೋಣಗಳನ್ನು ಮಾಡಿ, ಅದರಲ್ಲಿ ಹದಿನಾರು ದಳಗಳುಳ್ಳ ಪದ್ಮ, ಅದರಲ್ಲಿ ಅಷ್ಟದಳ ಪದ್ಮಗಳನ್ನು ಮಾಡಿ ಅಲ್ಲಿ ಆಯಾಯಾ ಶಕ್ತಿ ಸಹಿತ ದೇವಿಯನ್ನು ಅವಾಹನೆ ಮಾಡಿ ಸಮಾಚೀನೋಪಚಾರಗಳಿಂದ ಪೂಜಿಸಬೇಕು.

೧೯೭. ಈ ರೀತಿಯಾಗಿ ವಾದ ಮತ್ತು ಯುದ್ಧಗಳಲ್ಲಿ ಜಯಪ್ರದಳಾದ ವಿಜಯಾ ಎಂಬ ಹದಿಮೂರನೆಯ ನಿತ್ಯಾದೇವಿಯ ಮಂತ್ರಾದಿ ವಿಧಾನವು ಹೇಳಲ್ಪಟ್ಟಿತು. ಈಗ 'ಸರ್ವಮಂಗಲಾ' ಎಂಬ ಹದಿನಾಲ್ಕನೆಯ ನಿತ್ಯಾ ವಿದ್ಯೆಯ ವಿಧಾನವನ್ನು ಹೇಳುವೆನು; ಕೇಳು.

**ಸರ್ವಮಂಗಲಾನಿತ್ಯಾವಿದ್ಯೆ**

೧೯೮. “ ಸ್ವಾಂ ” ಎಂಬ ಏಕಾಕ್ಷರ ವಿದ್ಯೆಯು ಸರ್ವಮಂಗಲಾ ನಿತ್ಯಾವಿದ್ಯೆಯೆನಿಸುವುದು.



ಏಕಾಕ್ಷರ್ಯನಯಾ ಸಿದ್ಧೋ ಜಾಯತೇ ಖೇಚರಃ ಕ್ಷಣಾತ್ |  
ಷಡ್ವೀರ್ಘಾಢ್ಯಾಂ ಮೂಲವಿದ್ಯಾಂ ಷಡಂಗೇಷು ಪ್ರವಿನ್ಯಸೇತ್ || ೧೯೯ ||

ತಾಂ ನಿತ್ಯಾಂ ಜಾತರೂಪಾಭಾಂ ಮುಕ್ತಾಮಾಣಿಕೈಭೂಷಣಾಂ |  
ಮಾಣಿಕೈಮುಕುಟಾಂ ನೇತ್ರದ್ವಯಪ್ರೇಂಖದ್ವಯಾಸರಾಂ || ೨೦೦ ||

ದ್ವಿಭುಜಾಂ ಸ್ವಾಸನಾಂ ಪದ್ಮೇ ತ್ವಷ್ಟ್ಯಮೋಡಶತದ್ವಯೈಃ |  
ಸತ್ಪ್ರಯೋಗೇ ಸಚಿತುರ್ವಾರಭೂಸದ್ಮಯುಗ್ಮಕೇ || ೨೦೧ ||

ಮಾತುಲುಂಗಫಲಂ ದಕ್ಷೇ ದಧಾನಾಂ ಕರಸಂಕಜೇ |  
ವಾಮೇನ ನಿಜಭಕ್ತಾನಾಂ ಪ್ರಯಚ್ಛಂತೀಂ ಧನಾದಿಕಂ || ೨೦೨ ||

೧೯೯. ಈ ಮಂತ್ರಸಿದ್ಧಿಯನ್ನು ಪಡೆದವನು ಕ್ಷಣಮಾತ್ರದಲ್ಲಿ ಆಕಾಶದಲ್ಲಿ ಸಂಚರಿಸುವಂತಹ ಶಕ್ತಿಯನ್ನು ಹೊಂದಿ ಸುಖಪಡುವನು.

ಆರು ದೀರ್ಘಸ್ವರವಹಿತವಾದ ಈ ವಿದ್ಯಾಕ್ಷರಗಳಿಂದ ಪುತ್ರೈಕವಾಗಿ ಹೃದಯಾದಿ ಷಡಂಗನ್ಯಾಸಮಾಡಬೇಕು.

೨೦೦-೨೦೪. ಧ್ಯಾನವಿಧಾನಃ— ನಾಲ್ಕು ದ್ವಾರಗಳುಳ್ಳ ಚತುರಸ್ರಮಂಡಲದ್ವಯದಲ್ಲಿ ಉಪ್ಪುವಳ ಪದ್ಮಾಂತರ್ಗತ ಮೋಡಶದಳ ಪದ್ಮದಲ್ಲಿ ಸುಖಾಸೀನಳಾದ, ಬಂಗಾರದಂತೆ ಹೊಳೆಯುತ್ತಿರುವ ಮತ್ತು ಮಾಣಿಕೈಗಳಿಂದ ನಿರ್ಮಿತವಾದ ಅಭರಣಗಳನ್ನಿಟ್ಟುಕೊಂಡಿರುವ, ಮಾಣಿಕೈ ಕಿರೀಟವನ್ನು ಧರಿಸಿರುವ, ನೇತ್ರದ್ವಯದಿಂದ ದಯಾರಸವನ್ನು ಬೀರುತ್ತಿರುವ, ಎರಡು ಭುಜಗಳುಳ್ಳ ಬಲಗೈಯಲ್ಲಿ ಮಾತುಲುಂಗಫಲವನ್ನು ಧರಿಸಿ, ಎಡಗೈಯಿಂದ ತನ್ನ ಭಕ್ತರಿಗೆ ಧನಾದಿಗಳನ್ನು ಕೊಡುತ್ತಿರುವ, ಸುತ್ತಲೂ ತನಗೆ ಸಮಾನರಾದ ಶಕ್ತಿಪರಿವಾರಗಳಿಂದ ಯುಕ್ತಳಾದ ನಿತ್ಯಾದೇವಿಯನ್ನು ನಿತ್ಯಪೂಜೆಯಲ್ಲಿ ಧ್ಯಾನಿಸಿ ಅರ್ಚಿಸಬೇಕು.

ಸ್ವಸಮಾನಾಭಿರಭಿತಃ ಶಕ್ತಿಭಿಃ ಪರಿವಾರಿತಾಂ |  
ಷಟ್ಸಪ್ತತಿಭಿರನ್ಯಾಭಿರಸ್ವರೋತ್ಥಾಭಿರನ್ವಿತಾಂ || ೨೦೩ ||

ಪ್ರಯೋಗೇಷ್ಟನ್ಯದಾ ನಿತ್ಯಂ ಸಪರ್ಯಾಸೂಕ್ತಶಕ್ತಿಕಾಂ |  
ಏವಾ ಚತುರ್ದಶೀ ಪ್ರೋಕ್ತಾ ತಥಾ ಸಂಚಿದಶೀಂ ಶ್ರಣು || ೨೦೪ ||

ಭೂಃ ಶೂನ್ಯಂ ನಭಸಾ ಭೂಶ್ಚ ರಸಾಶ್ಚಾಥ ಸ್ಥಿರಾಂಬು ಚ |  
ರಯೋಽಗ್ನಿನಾ ಯುತೋ ಜ್ಯಾಂಬುಮರುದ್ಯುಕ್ತಾ ರಸಾ ಮರುತ್ ||

ನಭಶ್ಚ ಮರುತಾ ಯುಕ್ತಂ ರಸಾ ಶೂನ್ಯೇಗ್ನಿಸಂಯುತೇ |  
ಗೋತ್ರಾ ಚರೇಣ ಸಹಿತಾ ಅಂಬುಪೂರ್ವಾಕ್ಷರಸ್ತಥಾ || ೨೦೫ ||

ಅಂಬುಗ್ನೀ ಹೃಚ್ಛ ದಾಹಾಂಬುರಸಕ್ಷಾರಯಹೃತ್ಸ್ವಯುಕ್ |  
ಹಂಸಶ್ಚ ಮರುತಾ ದಾಹಃ ಸ್ಪ್ರಾಣಶ್ಚ ಮರುತಾ ಯುತಃ || ೨೦೬ ||

ದಾಹಃ ಸಾಗ್ನಿಪ್ರಾಣಚರೌ ಜ್ಯಾಮರುತ್ಸಹಿತಾರಯಃ |  
ಚರೇಣಾಂಬು ಚ ಗೋತ್ರಾಹೃತ್ಸಾಗ್ನಿಜ್ಯಾಂಬುರಸಾ ಸ್ವಯುಕ್ || ೨೦೭ ||

ರಯಃ ಸಾಗ್ನಿಜ್ಯಾಂಬುರಸಾ ಪುನರೇತ್ಯೇಜವೀ ತತಃ |  
ದಾಹೇನಾನೇನ ತೇ ದ್ವಿಃ ಸ್ಯಾದ್ಧಂಸೋ ದಾಹಮರುತ್ಸ್ವಯುಕ್ || ೨೦೮ ||

ಇತರ ವಿಶೇಷ ಪ್ರಯೋಗಗಳಲ್ಲ ನಿತ್ಯಾ ದೇವಿಯನ್ನು ಇತರ ಎಪ್ಪತ್ತಾರು  
ಆಪ್ತರಸ್ತ್ರೀಯರಿಂದ ಸಹಿತವಾಗಿ ಪೂಜಿಸಬೇಕು.

ಈ ರೀತಿಯಾಗಿ ಹದಿನಾಲ್ಕನೆಯ ನಿತ್ಯಾದೇವಿಯ ವಿಧಾನವು ಉಕ್ತವಾ  
ಯಿತು. ಅಂತೆಯೇ ಹದಿನೈದನೆಯ ನಿತ್ಯಾದೇವಿಯ ವಿದ್ಯಾದಿಗಳನ್ನು ಹೇಳು  
ವೆನು ಕೇಳು.

**ಜ್ವಾಲಾಮಾಲಿನೀನಿತ್ಯಾಮಂತ್ರ**

೨೦೫-೨೧೧. “ಓಂ ನಮೋ ಭಗವತೇ ಜ್ವಾಲಾಮಾಲಿನಿ ದೇವದೇವಿ  
ಸರ್ವಭೂತಸಂಹಾರಕಾರಿಕೇ ಜಾತನೇದಸ ಜ್ವಲಂತಿ ಜ್ವಲಜ್ವಲ ಪ್ರಜ್ವಲಪ್ರಜ್ವಲ

ಹಂಸಃ ಸದಾಹವಹ್ನಿಸ್ತೋ ದಾಹಕ್ಷ್ಣಾಸ್ವಯುತಕ್ತ ಸಃ |  
ಸಸ್ತದಾಹಾಸ್ತತೋಸ್ಯಾಃ ಸ್ಯುರಷ್ಟಮಾದ್ಯಾಸ್ತು ಸಂಚೆ ತೇ || ೨೧೦ ||

ಉಸಾಂತ್ಯಾಧಃ ಸ್ಥಿತಂ ನೀಲಸತಾಕಾಯಾ ಅನಂತರಂ |  
ತ್ವರಿತಾಂತ್ಯಂ ಚ ಭೇರುಂಡಾಷ್ಟಮಂ ಚ ನವಮಂ ತಥಾ || ೨೧೧ ||

ಸಾ ಜ್ವಾಲಾಮಾಲಿನೀ ನಿತ್ಯಾತ್ರಿಷಷ್ಟ್ಯರ್ಣಾ ಸಮೀರಿತಾ |  
ಏಕದ್ವಯಚತುಃ ಸಂಚೆಚತುಷ್ಟಯದಶಾಕ್ಷರೈಃ || ೨೧೨ ||

ಕುರ್ಯಾದಂಗಾನಿ ಮೂಲಾರ್ಣೈರಾದಿತಃ ಷಟ್ಕರಾಂಗಯೋಃ |  
ಶೇಷೈಸ್ತು ನ್ಯಾಸಕಂ ಕುರ್ಯಾತ್ತತೋ ಧ್ಯಾಯೇತ್ಸನಾತನೀಂ || ೨೧೩ ||

ಜ್ವಲಜ್ವಲನಸಂಕಾಶಾಂ ಮಾಣಿಕ್ಯಮುಕುಟೋಜ್ವಲಾಂ |  
ಷಡ್ವಕ್ತ್ರಂ ದ್ವಾದಶಭುಜಾಂ ಸರ್ವಾಭರಣಭೂಷಿತಾಂ || ೨೧೪ ||

ಹ್ರಂ ಟ್ರೀಂ ಹ್ರಂ ರರರರರರ ಜ್ವಾಲಾಮಾಲಿನಿ ಹುಂ ಫಟ್ ಸ್ವಾಹಾ”  
ಎಂಬುದು ಆರವತ್ತು ಮೂರುಕ್ಷರಗಳುಳ್ಳ ಜ್ವಾಲಾಮಾಲಿನೀ ನಿತ್ಯಾಮಂತ್ರವೆಂದು  
ಉಕ್ತವಾಗಿದೆ.

೨೧೨-೨೧೩. ಈ ಮಂತ್ರದ ೧, ೨, ೪, ೫, ೮, ೧೦ ಅಕ್ಷರಗಳಿಂದ ಕ್ರಮ  
ವಾಗಿ ಹೃದಯಾದಿ ಪಡಂಗನ್ಯಾಸ ಮಾಡಬೇಕು. ಉಳಿದ ಮಂತ್ರವರ್ಣಗಳಿಂದ  
ಸರ್ವಾಂಗನ್ಯಾಸ ಮಾಡಬೇಕು. ಅನಂತರ ಪುರಾತನಳಾದ ಈ ಮಂತ್ರದೇವತೆ  
ಯನ್ನು ಧ್ಯಾನಿಸಬೇಕು.

೨೧೪-೨೧೬. ಧ್ಯಾನನಿಧಾನ :—ಉರಿಯುತ್ತಿರುವ ಬೆಂಕಿಗೆ ಸಮಾನ  
ವಾಗಿ ಹೊಳೆಯುತ್ತಿರುವ, ಮಾಣಿಕ್ಯಮಯವಾದ ಕಿರೀಟದಿಂದ ಪ್ರಕಾಶಿಸುತ್ತಿ  
ರುವ, ಅರು ಮುಖಗಳು ಮತ್ತು ಹನ್ನೆರಡು ಭುಜಗಳುಳ್ಳ, ಸಮಸ್ತಾಭರಣ  
ಗಳಿಂದಲಂಕೃತಳಾದ, ಪದ್ಮದಂತಿರುವ ಹಸ್ತಗಳಲ್ಲಿ ಪಾಶ ಅಂಕುಶ ಖಡ್ಗ ಕೆತ್ತಿ

ಸಾಶಾಂಕುಶೌ ಖಡ್ಗಖೇಟೌ ಚಾಪಬಾಣೌ ಗದಾದರೌ |  
 ಶೂಲವಂದ್ವೀ ವರಾಭೀತೀ ದಧಾನಾಂ ಕರಸಂಕಜೈಃ || ೨೦೫ ||

ಸ್ವಪ್ರಮಾಣಾಭಿರಭಿತಃ ಶಕ್ತಿಭಿಃ ಪರಿವಾರಿತಾಂ |  
 ಚಾರುಸ್ಮಿತಲಸದ್ವ್ಯಕ್ತಸರೋಜಾಂ ತ್ರೀಕ್ಷಣಾನ್ವಿತಾಂ || ೨೦೬ ||

ಧ್ಯಾತ್ವೈವಮುಪಚಾರೈಸ್ತೈರರ್ಚಯೇತ್ತಾಂ ತು ನಿತ್ಯಶಃ |  
 ಚತುರಸ್ರದ್ವಯಂ ಕೃತ್ವಾ ಚತುರ್ವಾರಸಮನ್ವಿತಾಂ || ೨೦೭ ||

ಸಶಾಖಮಷ್ಟಪತ್ರಾಬ್ಜಮಂತರಾತ್ಯ್ರಸ್ರಕಂ ತತಃ |  
 ಷಟ್ಕೋಣಂ ಮಧ್ಯತಸ್ತ್ರೈಸ್ತ್ರಂ ವಿಧಾಯಾಂತ್ರ ಶಿವಾಂ ಯಜೇತ್ ||೨೦೮||

ಏಷಾ ಪಂಚದಶೀ ಪ್ರೋಕ್ತಾ ಪೋಡಶೀಂ ಶೃಣು ನಾರದ |  
 ವಾಯುಪ್ರಾಣವನಸ್ಸೈಸ್ತು ಚಿತ್ರಾಸ್ಯಾದಕ್ಷರದ್ವಯಾ || ೨೦೯ ||

ಧನುಸ್ಸು ಬಾಣ ಗದೇ ದರ ಶೂಲ ವಸ್ತ್ರ ವರ ಅಭಯ ಇವುಗಳನ್ನು ಧರಿಸಿರುವ ತನ್ನಷ್ಟಿರುವ ಶಕ್ತಿಪರಿವಾರಂಗಳಿಂದ ಸುತ್ತಲೂ ಕೂಡಿರುವ, ದಿವ್ಯಮಂದಹಾಸದಿಂದ ಪುಕಾಶಮಾನವಾದ ಪದ್ಮದಂತಿರುವ ಮುಖವುಳ್ಳ, ಮೂರು ಕಣ್ಣುಗಳಿಂದ ಕೂಡಿದ, ಜ್ವಾಲಾಮಾಲಿನೀ ದೇವಿಯನ್ನು ಧ್ಯಾನಿಸಬೇಕು.

೨೦೭-೨೦೮. ಈ ರೀತಿಯಾಗಿ ಧ್ಯಾನಿಸಿ ಉಪಚಾರಗಳಿಂದ ನಿತ್ಯವೂ ದೇವಿಯನ್ನು ಪೂಜಿಸಬೇಕು.

ನಾಲ್ಕು ಬಾಗಿಲುಗಳಿಂದ ಯುಕ್ತವಾದ ಎರಡು ಚತುರಸ್ರಮಂಡಲಗಳನ್ನು ರಚಿಸಿ, ಅದರೊಳಗೆ ಶಾಖೆಗಳಿಂದ ಸಹಿತವಾದ ಅಷ್ಟದಳ ಪದ್ಮವನ್ನು ಬರೆದು, ಅದರೊಳಗೆ ತ್ರಿಕೋಣಾಂತರ್ಗತ ಷಟ್ಕೋಣವನ್ನು ರಚಿಸಿ, ತ್ರಿಕೋಣಮಧ್ಯದಲ್ಲಿ ದೇವಿಯನ್ನು ಪೂಜಿಸಬೇಕು.

೨೦೯. ಈ ರೀತಿಯಾಗಿ ಹದಿನೈದನೆಯ ನಿತ್ಯಾದೇವಿಯ ಮಂತ್ರಾದಿ ವಿಧಾನವು ಉಕ್ತವಾಯಿತು. ಈಗ ಹದಿನಾರನೆಯ ನಿತ್ಯಾದೇವಿಯ ಮಂತ್ರಾದಿ ವಿಧಾನವನ್ನು ಹೇಳುವೆನು ಕೇಳು.

ಯಾ ಸಿದ್ಧಾ ಧನಧಾನ್ಯಾತ್ಮನಿಧಿಲಾಭಾಯ ಕಲ್ಪ್ಯತೇ |  
 ವಿದ್ಯಾದ್ಯನಾಯುನಾ ಕುರ್ಯಾದ್ವೀರ್ಘಸ್ವರಯುಜಾ ಕ್ರಮಾತ್ || ೨೨೦ ||

ಷಡಂಗಾನಿ ಯಥಾಪೂರ್ವಂ ಮಾತೃಕಾಂ ವಿದ್ಯಯಾ ನ್ಯಸೇತ್ |  
 ಉದ್ಯದಾದಿತೈಬಿಂಬಾಭಾಂ ನವರತ್ನವಿಭೂಷಣಾಂ || ೨೨೧ ||

ನವರತ್ನಕಿರೀಟಾಂ ಚ ಚಿತ್ರಪಟ್ಟಾಂಶುಕೋಜ್ಜಲಾಂ |  
 ಚತುರ್ಭುಜಾಂ ತ್ರಿನಯನಾಂ ಶುಚಿಸ್ಮಿತಲಸನ್ಮುಖೀಂ || ೨೨೨ ||

ಸರ್ವಾನಂದಮಯಿಾಂ ನಿತ್ಯಾಂ ಸಮಸ್ತೇಪ್ಸಿತದಾಯಿನೀಂ |  
 ಚತುರ್ಭುಜೇಷು ನೈ ಸಾಶಮಂಕುಶಂ ವರದಾಭಯೇ || ೨೨೩ ||

“ ಚ ಕಾಂ ” ಎಂಬುದು ಎರಡುವರ್ಣಗಳುಳ್ಳ ಚಿತ್ರಾ ಎಂಬ ಹದಿ ನಾರನೆಯ ವಿದ್ಯೆಯು.

೨೨೦. ಜವಾದಿಗಳಿಂದ ಸಿದ್ಧನಾದ ಈ ವಿದ್ಯೆಯು ಧನ, ಧಾನ್ಯ, ನಿಧಿಗಳನ್ನು ಕೊಡುತ್ತದೆ.

ಈ ವಿದ್ಯೆಯು ಅಧ್ಯಕ್ಷರವಾದ ‘ ಚ ’ ಎಂಬ ವರ್ಣಕ್ಕೆ ‘ ಆ, ಈ ’ ಮುಂತಾದ ಆರು ದೀರ್ಘಸ್ವರಗಳನ್ನು ಸೇರಿಸಿ “ ಚಾಂ ಹೃದಯಾಯ ನಮಃ ” ಇತ್ಯಾದಿ ರೀತಿಯಾಗಿ ಕರಷಡಂಗನ್ಯಾಸಮಾಡಬೇಕು.

೨೨೧-೨೨೪. ಅನಂತರ “ ಚಕಾಂ ಅಂ ನಮಃ ” ಇತ್ಯಾದಿ “ ಚಕಾಂ ಕ್ಷಂ ನಮಃ ” ಎನ್ನುವವರೆಗೆ ಮಾತೃಕಾನ್ಯಾಸಮಾಡಬೇಕು.

ಧ್ಯಾನವಿಧಾನ :— ಉದಯಿಸುತ್ತಿರುವ ಸೂರ್ಯಬಿಂಬದಂತೆ ಕಾಂತಿಯುಳ್ಳ, ನವರತ್ನಗಳಿಂದ ಅಲಂಕೃತಳಾದ, ನವರತ್ನಖಚಿತ ಕಿರೀಟವನ್ನು ಧರಿಸಿರುವ, ಚಿತ್ರವಾದ ರೇಷ್ಮೆವಸ್ತ್ರದಿಂದ ಪ್ರಕಾಶಮಾನಳಾದ, ನಾಲ್ಕುಭುಜಗಳು, ಮೂರು

ದಧಾನಾಂ ಮಂಗಲಾಂ ಪದ್ಮಕರ್ಣಿಕಾಯೋನಿಮಧ್ಯಗಾಂ |

ತಚ್ಚಕ್ರಿಭಿಶ್ಚ ತಚ್ಚಕ್ರೇ ತಥೈವಾರ್ಚನಮೀರಿತಂ

|| ೨೨೪ ||

ಪ್ರಾಣದಾಹೌ ಧರಾಯುಕ್ತೌ ಪುನರಾದ್ಯಂ ರಸೇ ಮರುತ್ |

ನ್ಯಾಪ್ತಂ ಮರುಚ್ಚಕ್ರಿಯುತಂ ಭೂಃ ಸ್ವಯುಕ್ತೌ ತತಸ್ತ್ರಯಂ || ೨೨೫ ||

ಅಸ್ಯಾ ಆದ್ಯಂ ರಸಾಯುಗ್ಮಂ ಚರಣೇನ ಪ್ರಯೋಜಿತಂ |

ದಾಹೇನ ವಹ್ನಿಶಕ್ತಿಭ್ಯಾಂ ಯುತೋ ಹಂಸಸ್ತತಃ ಪರಂ

|| ೨೨೬ ||

ನಭೋ ದ್ವಿಹೃತ್ಪದಾಹಾಂಬುಜ್ಯಾ ಶೂನ್ಯಂ ಸ್ವೇನ ಸಂಯುತಂ |

ಅಂಬು ಸಶ್ಲಾದ್ವಿಯದ್ಯುಕ್ತಂ ಮರುತಾ ತು ನಭೋಯುತಂ || ೨೨೭ ||

ಶೂನ್ಯಂ ನ್ಯಾಪ್ತಂ ಭುವಾ ಹಂಸಃ ಪೂರ್ವಾಂತ್ಯೌ ಸ್ಯಾನ್ಮನುತ್ರಯಂ |

ಅಸ್ಯಾಃ ಷಷ್ಠಾದಿಸಂಚಾರ್ಣಾದಂತ್ಯೌ ಸ್ಯಾದಾದ್ಯೌ ಈರಿತಃ

|| ೨೨೮ ||

ಕಣ್ಣುಗಳು ಮತ್ತು ಶುದ್ಧಮಂದಹಾಸದಿಂದ ಹೊಳಯುತ್ತಿರುವ ಮುಖ ಇವು ಗಳುಳ್ಳ, ಪೂರ್ಣಾನಂದಮಯಳಾದ ಸಕಲಾಭಿಷ್ಪದಾಯಕಳಾದ, ಪಾಶ ಅಂಕುಶ ವರದಾ ಅಭಯಗಳನ್ನು ಚತುರ್ಭುಜಗಳಲ್ಲಿ ಧರಿಸಿರುವ ಮಂಗಳ ರೂಪಿಣಿಯಾದ, ಪದ್ಮಕೋಶದ ಯೋನಿಮಧ್ಯದಲ್ಲಿರುವ, ಚಿತ್ರಾನ್ವಿತಾದೇವಿ ಯನ್ನು ಧ್ಯಾನಮಾಡಬೇಕು. ಆ ಚಕ್ರದಲ್ಲಿ ಪರಿವಾರಶಕ್ತಿಗಳಿಂದ ಸಹಿತವಾಗಿ ಪೂಜೆಯೂ ವಿಹಿತವಾಗಿದೆ.

೨೨೫-೨೨೯. (1) “ ಓಂ ಕುರುಕುಲ್ಲೇ ಸ್ವಾಹಾ ” ಎಂಬುದು ಸಪ್ತಾಕ್ಷರೀಕುರುಕುಲ್ಲಾಮಂತ್ರವು.

(2) “ ಕುರುಕುಲ್ಲಯಾಃ ಓಂ ಕುರುಕುಲ್ಲೇ ಹ್ರೀಃ ಸ್ವಾಹಾ ” ಎಂಬುದು ತ್ರಯೋದಶಾಕ್ಷರ ಕುರುಕುಲ್ಲಾಮಂತ್ರವು.

ಏಕಾದಶಾಕ್ಷರಾದಂತ್ಯೌ ದ್ವಿತೀಯಃ ಖಂಡ ಈರಿತಃ |

ತೃತೀಯಃ ಸಂಚವಿಂಶಾರ್ಣಃ ಪ್ರೋಕ್ತಾ ಮಂತ್ರಾ ಇತಿ ಕ್ರಮಾತ್ ||೨೨೯||

ಬಾಲಾ ಬೀಜತ್ರಯಾದ್ಯೈರ್ದ್ವಿಸ್ತ್ರಿಭಿರ್ಮಂತ್ರೈಃ ಷಡಂಗಕಂ |

ವಿಕೀರ್ಣಕುಂತಲಾಂ ನಗ್ನಾಂ ರಕ್ತಾಮಾನಂದವಿಗ್ರಹಾಂ || ೨೩೦ ||

ವಧಾನಾಂ ಚಿಂತಯೇದ್ಬಾಣಚಾಪಪಾಶಸ್ಯಣೀಕರೈಃ |

ತತ್ಸಮಾನಾಯುಧಾಕಾರವರ್ಣಾ ದೇವ್ಯಸ್ತು ಬಾಹ್ಯಗಾಃ || ೨೩೧ ||

ಋತುಸ್ನಾತಾಃ ಸ್ಫುರದ್ಯೋನ್ಯಃ ಸದಾನಂದಾರುಣೇಕ್ಷಣಾಃ |

ಇತ್ಯೇಷಾ ಕುರುಕುಲ್ಲಾಂತೇ ಪ್ರೋಕ್ತಾ ಚಂದ್ರಾವಲೀ ಸ್ವಯಂ || ೨೩೨ ||

(3) “ ಕುರುಕುಲ್ಲಾಯಾಃ ಓಂ ಕುರುಕುಲ್ಲೇ ಹ್ರೀಃ ಮಮ ಸದ್ಭಜನಂ  
ವಶವಾನಯಂ ಹ್ರೀಂ ಸ್ತಾಹಾ ” ಎಂಬುದು ಪಂಚವಿಂಶತಿ (25) ಅಕ್ಷರಗಳ  
ಕುರುಕುಲ್ಲಾ ಮಂತ್ರವು.

೨೩೦-೨೩೨. ಬ ಲಾವೀಜತ್ರಯಾದಿಮಂತ್ರಗಳಿಂದ ಷಡಂಗನೃಪ  
ವಾದಬೇಕು.

ಧ್ಯಾನವಿಧಾನ :— ವಿಶಕಲಿತಕೇಶವುಳ್ಳ, ದಿಗಂಬರಳಾದ, ಕೆಂಪಗಿರುವ,  
ಆನಂದಮಯದೇಹವುಳ್ಳ, ಕೈಗಳಲ್ಲಿ ಬಾಣ ಧನುಸ್ಸು ಪಾಶ ಅಂಕುಶಗಳನ್ನು  
ಧರಿಸಿರುವ ದೇವಿಯನ್ನು ಧ್ಯಾನಿಸಬೇಕು.

ಆ ದೇವಿಗೆ ಸಮಾನವಾದ ಅಯುಧ, ಆಕಾರ, ಬಣ್ಣಗಳುಳ್ಳ, ಋತು  
ಸ್ನಾನವಾಡಿದ, ವಿರಾಜಿಸುವ ಯೋಸಿಗಳುಳ್ಳ, ಒಳ್ಳೆಯ ಆನಂದದಿಂದ ಕೆಂಪು  
ಕಣ್ಣುಗಳುಳ್ಳ ದೇವಿಯರು ಕುರುಕುಲ್ಲಾದೇವಿಯ ಬಾಹ್ಯಪರಿವಾರವು. ಈರಿತಿ  
ಯಾಗಿ ಸ್ವತಃ ಚಂದ್ರಾವಳಿಯಾದ ಕುರುಕುಲ್ಲಾದೇವಿಯ ಮಂತ್ರಾದಿವಿಧಾನವು  
ಷೋಡಶನಿತ್ಯಾಮಂತ್ರದ ಕೊನೆಯಲ್ಲಿ ಹೇಳಲ್ಪಟ್ಟಿದೆ.

ನಾರಾಹೀಮಭಿಧಾಸ್ಯಾಮಿ ಲಲಿತಾಯಾಃ ಪರಾ ತನುಃ |  
 ಶುಚಿಃ ಸ್ವೇನಾಥ ಶೂನ್ಯಂ ಸ್ಮಾನ್ನಭಸಾ ಭೂರಸಃ ಸ್ಥಿರಾ || ೨೩೩ ||

ಅಂಬು ಪಶ್ಚಾದ್ರಯಃ ಸಾಗ್ನಿಮರ್ರುತಾಂಬುರಯೌ ತಥಾ |  
 ಇಲಾಯುತೋಗ್ನಿರೇತಾನಿ ಪುನರಂಬುಮರುದ್ಯುತಂ || ೨೩೪ ||

ದಾಹಕ್ಷ ಮರುತಾ ಹಂಸಸ್ತ್ವಗ್ನಿರೇತತ್ರಯಂ ಪುನಃ |  
 ಅಂಬುದಾಹೌ ಮರುದ್ಯುಕ್ತಾ ಹಂಸೋಽಥ ಧರಯಾ ನಭಃ || ೨೩೫ ||

ತೇಜೋಗ್ನಿನಾ ಪುನಃ ಪಂಚ ನಾತಃ ಸ್ವೇನ ಸಮಾಯುತಃ |  
 ತೋಯಂ ಚರೇಣ ತತ್ಪೂರ್ವಂ ತೋಯಮಗ್ನಿಯುತಂ ತತಃ || ೨೩೬ ||

ಶೂನ್ಯಂ ವ್ಯಾಪ್ತೇನ ಶುಚಿನಾ ಶೂನ್ಯಂ ಶಕ್ತ್ಯಾ ನಭೋಯುತಂ |  
 ದಾಹೋ ಧರಾ ಸ್ಪಸಹಿತಸ್ತೋಯಂ ಚರಸಮನ್ವಿತಂ || ೨೩೭ ||

ಏತತ್ಪೂರ್ವಮಧಃ ಪ್ರೋಕ್ತಂ ಚತುಷ್ಟಯಮತಃ ಪರಂ |  
 ಜ್ಯಾ ಸ್ವೇನ ಯುಕ್ತಾ ಸಚರೋ ರಸಶ್ಚೈತಸ್ಯ ಪೂರ್ವಕಂ || ೨೩೮ ||

ರಸೋಗ್ನಿನಾ ಪುನಃ ಪ್ರೋಕ್ತಂ ಚತುಷ್ಕಾ ತ್ರಯಮುಂ ತತಃ |  
 ನಭೋ ಭುವಾ ಚರೇಣಾಪಿ ಹಂಸಸ್ತ್ವೇತಸ್ಯಪೂರ್ವಕಂ || ೨೩೯ ||

ಹಂಸೋಗ್ನಿನಾ ಪ್ರಾಕ್ರಿತಯಂ ಹೃದಯಂ ಸ್ವಸಮಾಯುತಂ |  
 ರಸಶ್ಚರೇಣ ತತ್ಪೂರ್ವಮಗ್ನಿನಾ ಚ ರಸಾಯುತಃ || ೨೪೦ ||

೨೩೩-೨೪೦. ಲಲಿತಾದೇವಿಯ ಇನ್ನೊಂದು ರೂಪವಾದ ವಾರಾಹೀ ಮಂತ್ರವನ್ನು ಹೇಳುವೆನು.

### ನಾರಾಹೀಮಂತ್ರ

“ ಐಂ ನಮೋ ಭಗವತಿ ವಾತ್ತಾಲಿ ವಾತ್ತಾಲಿ ವಾರಾಹಿ ವರಾಹಿ ವರಾಹ  
 ಮುಖಿ ವರಾಹಮುಖಿ ಅಂಭೇ ಅಂಧಿನ್ಯೈ ನಮಃ ಮುಂಭೇ ರುಂಧಿನ್ಯೈ ನಮಃ  
 ಜಂಭೇ ಜಂಭಿನ್ಯೈ ನಮಃ ಮೋಹೇ ಮೋಹಿನ್ಯೈ ನಮಃ ಸ್ತಂಭೇ ಸ್ತಂಭಿನ್ಯೈ



ಸಶ್ಚಾದುಕ್ತತ್ರಯಂ ವಾತೋ ಧರಯಾ ಚ ನಭೋನ್ನಿತಂ |  
 ಸ್ತ್ರಾಣಃ ಸ್ವೇನ ಯುತಃ ಸಶ್ಚಾದ್ಧೃದಂಯಂ ಸ್ವಯುತಂ ರಸಃ || ೨೪೧ ||

ನ್ಯಾಪ್ತಮೇತತ್ರಯಂ ಸಶ್ಚಾದ್ಧೃದ್ವಾದ್ಧಾಹೇನಾಂಬುಸಂಯುತಂ |  
 ಗೋತ್ರಾ ಧರಾಯುತಾ ಸ್ವರ್ಣೋ ನಾದಯುಕ್ತೋ ಜವೀಯುತಃ || ೨೪೨ ||

ದಾಹೇನ ಪೂರ್ವಪೂರ್ವಂ ಚ ಪೂರ್ವಂ ಚ ಮರುತಾಯುತಂ |  
 ಶೂನ್ಯಂ ಮರುತ್ಸ್ವಸಹಿತಂ ಹೃದ್ವಾದ್ಧಾಹೇನಾಂಬುನಾ ಚರಃ || ೨೪೩ ||

ಸ್ವರ್ಣೋ ಮರುತ್ಸ್ವಸಹಿತೋ ಹೃದ್ವಾದ್ಧಾಹೇನಾಂಬುಸಂಯುತಂ |  
 ಜ್ಯಾಗ್ನಿಃ ಸ್ವಸಂಯುತೋ ಹಂಸಸ್ತಥಾಂಬುಮರುತಾ ಸಹ || ೨೪೪ ||

ಹೃದ್ವಾದ್ಧಾಹೇನ ಸ್ವೇನ ಯುತಂ ರಸಶ್ಚ ಸ್ವೇನ ಸಂಯುತಃ |  
 ಸ್ತ್ರಾಣದಾಹೌ ಧರಾಯುಕ್ತಾ ಪುನಸ್ತಾ ವಹ್ನಿನಾ ವಿಯುತ್ || ೨೪೫ ||

ನಾರ್ಧಾಹಯುಕ್ತಮಂಬುಸ್ಯಾದ್ವಿಯದ್ವ್ಯಾಪ್ತಸ್ವಸಂಯುತಂ |  
 ಪೂರ್ವದ್ವಿರುಕ್ತವರ್ಣಾ ಚ ಶುಚಿಃ ಸ್ವೇನ ಯುತಸ್ತಥಾ || ೨೪೬ ||

ಸ್ಥಿರಾ ರಸಾ ವನಸ್ವೇನ ದಾವೌ ಹಂಸೋ ಧರಾ ಸ್ವಯುಕ್ |  
 ಯುತಿನಾದವತೀ ಸಶ್ಚಾದ್ಧೃದಂಬುಮರುತಾ ಯುತಂ || ೨೪೭ ||

ಹಂಸಶ್ಚ ಮರುತಾ ವಿದ್ಯಾ ದಶೋತ್ತರಶತಾಕ್ಷರೀ |  
 ನಾರಾಹೀ ಸಂಚಿಮಿ ವಿಶ್ವವಿಜಯಾ ಭದ್ರಕೌಮುದೀ || ೨೪೮ ||

ನಮಃ ಅಮುಕಂ ಸ್ತಂಭಯಸ್ತಂಭಯ ಸರ್ವದುಷ್ಪಪ್ರದುಷ್ಟಾನಾಂ ಸರ್ವೇಷಾಂ ಸರ್ವ  
 ಜಿಹ್ವಾಸ್ತಂಭಂ ಕುರುಕುರು ತೀಘ್ರವಶ್ಯಂ ಕುರು ಐಂ ಠಲೌಂ ಠಠ ಹುಂ ಘಟ್  
 ಸ್ವಾಹಾ” ಎಂಬುದು ಒಂದುನೂರುಹತ್ತು ಅಕ್ಷರಗಳುಳ್ಳ ನಾರಾಹೀ ವಿದ್ಯೆಯು.

ವಾರ್ತಾಲೀತಿ ಚ ವಿಖ್ಯಾತಾ ಸ್ತಂಭನಾದ್ಯಖಿಲೇಷ್ಟದಾ |  
 ಅಂಗಾನಿ ಕುರ್ಯಾನ್ತಂತ್ರಾಕೈಃ ಸಪ್ತಭಿಃ ಪಡ್ಯುಗೇನ ಚೆ || ೨೪೯ ||

ದಶಭಿಃ ಸಪ್ತಭಿಃ ಸಪ್ತಸಂಖ್ಯೈರ್ಜಾತಿಭಿರನ್ನಿತ್ಯೈಃ |  
 ತ್ರಿಕೋಣವೃತ್ತಷಟ್ಕೋಣವೃತ್ತದ್ವಯಸಮನ್ವಿತಂ || ೨೫೦ ||

ವಿಧಾಯ ಚಕ್ರಂ ತತ್ರೈವ ಸ್ವನಾಮಾಲಿಖ್ಯ ಪೂಜಯೇತ್ |  
 ಧ್ಯಾಯೇಚ್ಚ ದೇವೀಂ ಕಾಲಾಸ್ಯಾಂ ತತಃ ಕಾಂಚನಸನ್ನಿಭಾಂ || ೨೫೧ ||

ಆಕಂಠಂ ವನಿತಾರೂಪಾಂ ಜ್ವಲತ್ತಿಂಗಸರೋರುಪಾಂ |  
 ತ್ರಿನೇತ್ರಾಮಷ್ಟಹಸ್ತಾಂ ಚ ಚಕ್ರಂ ಶಂಖಮಥಾಂಕುಶಂ || ೨೫೨ ||

೨೪೯-೨೫೫. ವಾರಾಹೀ ವಿದ್ಯೆಯು ಸ್ತಂಭನ ಮುಂತಾದ ಸಕಲೇಷ್ಟಾಭಗಳನ್ನೂ ಕೊಡುತ್ತದೆ. ವಾರಾಹೀ, ಪಂಚಮಿ, ವಿಶ್ವವಿಜಯಾ, ಭದ್ರಕೌಮುದೀ ಮತ್ತು ವಾರ್ತಾಲೀ ಎಂಬುದಾಗಿ ವಾರಾಹೀದೇವಿಗೆ ಐದು ಹೆಸರುಗಳು.

### ಷಡಂಗನ್ಯಾಸ

ಈ ಮಂತ್ರದ ಆದಿಯಿಂದ ಕ್ರಮವಾಗಿ 7, 6, 6, 10, 7, 7 ವರ್ಣಗಳಿಗೆ ಕ್ರಮವಾಗಿ ನಮಃ, ಸ್ವಾಹಾ, ವಸಟ್, ಹುಂ, ಔಷಟ್, ಫಟ್ ಎಂಬ ಜಾತಿನಾಮಕ ಪದಗಳನ್ನು ಸೇರಿಸಿ “ ಐಂ ನಮೋ ಭಗವತಿ ಹೃದಯಾಯ ನಮಃ ” ಇತ್ಯಾದಿ ರೀತಿಯಾಗಿ ಷಡಂಗನ್ಯಾಸಗಳನ್ನು ಮಾಡಬೇಕು.

ತ್ರಿಕೋಣ ಷಟ್ಕೋಣ ವೃತ್ತಗಳೆರಡರಿಂದ ಕೂಡಿದ ಚಕ್ರವನ್ನು ರಚಿಸಿ ಅದರಲ್ಲಿ ಸ್ವನಾಮಧೇಯವನ್ನು ಬರೆದು ಪೂಜಿಸಬೇಕು.

ಧ್ಯಾನವಿಧಾನ :- ಹಂದಿಯಂತೆ ಮುಖವುಳ್ಳ, ಬಂಗಾರದಂತೆ ಹೊಳೆಯುತ್ತಿರುವ, ಕುತ್ತಿಗೆಯು ಪರ್ಯಂತವಾಗಿ ಸ್ತ್ರೀರೂಪವನ್ನು ಧರಿಸಿರುವ, ಪ್ರಕಾಶಮಾನವಾದ ಪಿಂಗಳವರ್ಣದ ಕಮಲದಂತೆ ಹೊಳೆಯುತ್ತಿರುವ, ಮೂರುಕಣ್ಣು

ಪಾಶಂ ಚ ಮುಸಲಂ ಶೀರ್ಷಮಭಯಂ ವರದಂ ತಥಾ |  
ವಧಾನಾಂ ಗರುಡಸ್ಕಂಧೇ ಸುಖಾಸೀನಾಂ ವಿಚಿಂತಯೇತ್ || ೨೫೩ ||

ನಿತ್ಯಪೂಜಾಸು ತಚ್ಚಕ್ರಿಸ್ತತ್ಸಮಾನಾಃ ಸ್ಮರೇನ್ಮನೇ |  
ಪ್ರಯೋಗೇಷು ಸ್ಮರೇದ್ದೇವೀಂ ಸಿಂಹಸ್ಥಾಂ ವ್ಯಾಘ್ರಗಾಮಪಿ || ೨೫೪ ||

ಗಜಾರೂಢಾಂ ಹಯಾರೂಢಾಂ ತಾಕ್ಷ್ಯಾರೂಢಾಂ ಚ ಶಕ್ತಿಭಿಃ |  
ಶ್ಯಾಮಾಮಸ್ಯ ರುಣಾಂ ಪೀತಾಮಸಿತಾಂಭೋಜವಿಗ್ರಹಾಂ || ೨೫೫ ||

ತತ್ತತ್ಪ್ರಯೋಗೇಷು ತಥಾ ಧ್ಯಾಯೇತ್ತತ್ತದನಾಸ್ತಯೇ |  
ಅರುಣಾ ಪಂಚಮಿಾ ವಶ್ಯೇ ಪೀತಾಂ ಸ್ತಂಭನಕೇ ಸ್ಮರೇತ್ || ೨೫೬ ||

ಗಳುಳ್ಳ, ಎಂಟುಕೈಗಳುಳ್ಳ, ಚಕ್ರ ಶಂಖ ಅಂಕುಶ ಪಾಶ ಮುಸಲ ಶೀರ್ಷ ಅಭಯ ಮತ್ತು ವರದಗಳನ್ನು ಕೈಗಳಲ್ಲಿ ಧರಿಸಿರುವ, ಗರುಡನ ಭುಜದಮೇಲೆ ಕುಳಿತಿರುವ ದೇವಿಯನ್ನು ಧ್ಯಾನಿಸಬೇಕು.

ನಿತ್ಯಪೂಜೆಗಳಲ್ಲಿ ಆ ದೇವಿಗೆ ಸಮಾನರಾದ ಶಕ್ತಿಪರಿವಾರಗಳನ್ನು ಧ್ಯಾನಿಸಬೇಕು. ವಿಶೇಷಪ್ರಯೋಗಗಳಲ್ಲಿ ಸಿಂಹ, ಹುಲಿ, ಆನೆ, ಕುದುರೆ, ಗರುಡ ಈ ವಾಹನಗಳಲ್ಲೊಂದರನ್ನಲಂಕರಿಸಿರುವ, ಶ್ಯಾಮ ಮತ್ತು ಅರುಣ ವರ್ಣ ವಿಶಿಷ್ಟಳಾದ, ಹಳದೀಬಣ್ಣವುಳ್ಳ, ಅಸಿತ ಕಮಲದಂತೆ ಶರೀರವುಳ್ಳ ದೇವಿಯನ್ನು ಧ್ಯಾನಿಸಬೇಕು.

೨೫೬. ಆಯಾಯಾ ಪ್ರಯೋಗಗಳಲ್ಲಿ ಫಲಪ್ರಾಪ್ತಿಗನುಗುಣವಾಗಿ ಆಯಾಯಾರೂಪಗಳನ್ನು ಧ್ಯಾನಿಸಬೇಕು. ವಶ್ಯಕರ್ಮದಲ್ಲಿ ಕೆಂಪಗಿರುವ ಪಂಚಮಿನಾಮಕದೇವಿಯನ್ನೂ, ಸ್ತಂಭನಕ್ಕಾಗಿ ಮಾಡುವ ಪೂಜೆಯಲ್ಲಿ ಪೀತ ವರ್ಣ ವಿಶಿಷ್ಟಳಾದ ದೇವಿಯನ್ನೂ ಧ್ಯಾನಿಸಬೇಕು.

ಶ್ಯಾಮಾಂ ಚ ದುರ್ಗಮೇ ಮಾರ್ಗೇ ಸೀತಾಂ ಯುದ್ಧೇಽರಿನಷ್ಟಯೇ |  
 ಧೂಮ್ರಾಮುಚ್ಚಾಟನೇ ಧ್ಯಾಯೇತ್ಸಾಧಕೋ ದ್ವಿಜಸತ್ತಮಃ || ೨೫೭ ||

ಏತಾಃ ಷೋಡಶ ನಿತ್ಯಾಸ್ತೇ ಸಂಕ್ಷೇಪಾತ್ಸಮುದೀರಿತಾಃ |  
 ಭಜತಾಮಿಷ್ಟದಾಃ ಸದ್ಯಃ ಸರ್ವಸಾಪಕ್ಷಯಂಕರಾಃ || ೨೫೮ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
 ತೃತೀಯಸಾದೇ ರಾಧಾದಿಮಂತ್ರನಿರೂಪಣಂ ನಾಮ  
 ಅಷ್ಟಾಶೀತಿತಮೋಽಧ್ಯಾಯಃ

೨೫೭. ದುರ್ಗಮ ಮಾರ್ಗದಲ್ಲಿ ಶ್ಯಾಮಾದೇವಿಯನ್ನೂ, ಯುದ್ಧದಲ್ಲಿ ಶತ್ರುನಾಶನಕ್ಕಾಗಿ ಶ್ವೇತದೇವಿಯನ್ನೂ, ಉಚ್ಚಾಟನಕರ್ಮದಲ್ಲಿ ಹೊಗೆಬಣ್ಣದ ದೇವಿಯನ್ನೂ ಸಾಧಕನಾದ ದ್ವಿಜವರ್ಮನು ಧ್ಯಾನಿಸಬೇಕು.

೨೫೮. ಈರಿತಿಯಾಗಿ ಆರಾಧಕರಿಗೆ ಅಭೀಷ್ಟದಾಯಕಗಳಾದ, ತಕ್ಷಣದಲ್ಲಿಯೇ ಸಕಲಪಾಪಗಳನ್ನೂ ನಾಶಪಡಿಸುವ ಹದಿನಾರು ನಿತ್ಯಾದೇವಿಯರ ವಿದ್ಯಾವಿಧಾನಾದಿಗಳು ಸಂಕ್ಷೇಪವಾಗಿ ಹೇಳಲ್ಪಟ್ಟಿವೆ.

ಇಂತು ಶ್ರೀ ನಾರದೀಯಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನ  
 ವೆಂಬ ಮೂರನೆಯ ಪಾದದಲ್ಲಿ ರಾಧಾದಿಮಂತ್ರಕಥನವೆಂಬ  
 ಎಂಬತ್ತೆಂಟನೆಯ ಅಧ್ಯಾಯವು ಮುಗಿದುದು.

### ವಿಷಯಸಂಗ್ರಹ

ಆದಿಯಲ್ಲಿ ರಾಧಾದೇವಿಗೆ ಚಂದ್ರಾವಳಿ ಲಲಿತಾ ಎಂಬ ಇಬ್ಬರು ಸಖಿಯರು, ಅದರಲ್ಲಿ ಲಲಿತಾದೇವಿಗೆ 32 ಸಖಿಯರು ಎಂಬುದಾಗಿ ಹೇಳಿದೆ ಆನಂತರ ವಾಙ್ಮಯವೆಲ್ಲವೂ, ಪಂಚಭೂತ ಪರ್ವಾಯ ಶಬ್ದಗಳಿಂದ ಸಂಕೇತ ಮಾಡಲ್ಪಟ್ಟಿದೆ ಎಂಬುದನ್ನು ವಿವರಿಸಿ ಹದಿನಾರು ನಿತ್ಯಾದೇವತೆಗಳ ಮಂತ್ರ, ನ್ಯಾಸ, ಧ್ಯಾನ, ಪೂಜೆ, ಪ್ರಯೋಗಗಳನ್ನು ನಿರೂಪಿಸಿ ಬಲದೇವತೆಯಾದ ಕುರುಕುಲ್ಲಾ, ಅಂಗದೇವತೆಯಾದ ವಾರಾಹೀ ವಿದ್ಯೆಗಳನ್ನು ಸಪರಿಕರವಾಗಿ ನಿರೂಪಿಸಿದೆ.

## ಏಕೋನನವತಿತಮೋಽಧ್ಯಾಯಃ

ಸನತ್ಕುಮಾರ ಉವಾಚೆ

ಅಥಾಸಾಮಾವೃತಿಸ್ಥಾನಾಂ ಶಕ್ತೀನಾಂ ಸಮಯೇನ ಚ |

ನಾಮ್ನಾಂ ಸಹಸ್ರಂ ವಕ್ಷ್ಯಾಮಿ ಗುರುಧ್ಯಾನಪುರಃಸರಂ || ೧ ||

ನಾಥಾ ನವ ಪ್ರಕಾಶಾದ್ಯಾಃ ಸುಭಗಾಂತಾಃ ಪ್ರಕೀರ್ತಿತಾಃ |

ಭೂಮ್ಯಾದೀನಿ ಶಿವಾಂತಾನಿ ವಿದ್ಧಿ ತತ್ತ್ವಾನಿ ನಾರದ || ೨ ||

ಗುರುಜನ್ಮಾದಿಪರ್ವಣಿ ದರ್ಶಾಂತಾನಿ ಚ ಸಪ್ತ ವೈ |

ಏತಾನಿ ಪ್ರಾಂಗ್ಮನೋವೃತ್ಯಾ ಚಿಂತಯೇತ್ಸಾಧಕೋತ್ತಮಃ || ೩ ||

ಎಂಬತ್ತೊಂಬತ್ತನೆಯ ಅಧ್ಯಾಯವು

೧. ಸನತ್ಕುಮಾರನು ಹೇಳಿದನು :— ಈಗ ನಿತ್ಯಾದೇವತೆಗಳ ಆವರಣ ಸ್ಥಿತರಾದ ಶಕ್ತಿಗಳ ಸಾಮಸಹಸ್ರವನ್ನು ಗುರುಧ್ಯಾನಪೂರ್ವಕವಾಗಿ ಸಮಯೋಕ್ತ ಪ್ರಕಾರ ಹೇಳುವೆನು.

೨ ನಾರದನೇ! ಪುಕಾಶ, ವಿಮರ್ಶ, ಆನಂದ ಇವುಗಳೆಂದುತ್ಪನ್ನವಾದ ಶ್ರೀಜ್ಞಾನಾದಿ ಸಿದ್ಧತ್ರಯ, ಅದರಿಂದುತ್ಪನ್ನವಾದ ಸ್ವಭಾವ, ಪ್ರತಿಭ ಮತ್ತು ಸುಭಗ ಎಂಬ ಮೂರು ಈರಿತಿ ಒಂಬತ್ತುನಾಥರು ತಂತ್ರವತಾರಕರು ಮತ್ತು ಭೂಮಿ ಮುಂತಾಗಿ ಶಿವಾಂತವಾದುವುಗಳು ತತ್ವಗಳು ಎಂದು ತಿಳಿ.

೩. ಸಾಧಕಶ್ರೇಷ್ಠನು ದೇವ್ಯುಪಾಸನೆಗೆ ಪೂರ್ವಭಾವಿಯಾಗಿ ಉಕ್ತ ನಾಥಾದಿಗಳನ್ನೂ ಮತ್ತು ಗುರುಜನ್ಮದಿನ, ವಿದ್ಯಾಪ್ರಾಪ್ತಿದಿನ, ಆತ್ಮಜನ್ಮದಿನ, ನಾಥವ್ಯಾಪ್ತಿನಾಸರ, ಅಕ್ಷರತ್ರಯಸಂಪಾತದಿನ (ವರ್ಗಾಕ್ಷರದ್ವಯ, ಘಟಿಕಾಕ್ಷರ ಈ ಮೂರೂ ಸೇರುವದಿನ) ಪೂರ್ಣಮಾ, ಅಮಾವಾಸ್ಯೆ ಎಂಬ ಏಳು ಪರ್ದದಿನಗಳನ್ನೂ ಸಹ ಮನಸ್ಸಿನಲ್ಲಿ ಅನುಸಂಧಾನಮಾಡಿ ತಿಳಿಯಬೇಕು.

ಗುರುಸ್ತೋತ್ರಂ ಜಪೇಚ್ಛಾಪಿ ತದ್ಗತೇನಾಂತರಾತ್ಮನಾ |  
 ನಮಸ್ತೇ ನಾಥ ಭಗವನ್ ಶಿವಾಯ ಗುರುರೂಪಿಣೇ || ೪ ||  
 ವಿದ್ಯಾವತಾರಸಂಸಿದ್ಧೈ ಸ್ವೀಕೃತಾನೇಕವಿಗ್ರಹ |  
 ನನಾಯ ನವರೂಪಾಯ ಪರಮಾರ್ಥೈಕರೂಪಿಣೇ || ೫ ||  
 ಸರ್ವಾಜ್ಞಾನತಮೋಭೇದಭಾನವೇ ಚಿದ್ಭನಾಯ ತೇ |  
 ಸ್ವತಂತ್ರಾಯ ದಯಾಕ್ಷೃಪ್ತವಿಗ್ರಹಾಯ ಶಿವಾತ್ಮನೇ || ೬ ||  
 ಪರತಂತ್ರಾಯ ಭಕ್ತಾನಾಂ ಭವ್ಯಾನಾಂ ಭವ್ಯರೂಪಿಣೇ |  
 ವಿವೇಕಿನಾಂ ವಿವೇಕಾಯ ವಿಮರ್ಶಾಯ ವಿಮರ್ಶಿನಾಂ || ೭ ||  
 ಪ್ರಕಾಶಾನಾಂ ಪ್ರಕಾಶಾಯ ಜ್ಞಾನಿನಾಂ ಜ್ಞಾನರೂಪಿಣೇ |  
 ಪುರಸ್ತಾತ್ಪಾರ್ಶ್ವಯೋಃ ಪೃಷ್ಠೇ ನಮಃ ಕುರ್ಯಾಮುಪಯಥಃ || ೮ ||

೪-೮. ಆದಿಯಲ್ಲಿ ಗುರುನಿಷ್ಠ ಅಂತರಾತ್ಮವಹಿತವಾಗಿ ಗುರುಸ್ತೋತ್ರವನ್ನು ಅನುಸಂಧಾನ ಮಾಡಿಕೊಳ್ಳಬೇಕು. ಹೇಗೆಂದರೆ :-

ಸಮಾಚೀನರೀತಿಯಿಂದ ವಿದ್ಯಾವತಾರವನ್ನು ಸಿದ್ಧಿಗೊಳಿಸಲು ಅನೇಕ ಶರೀರಗಳನ್ನು ಪರಿಗ್ರಹಿಸಿರುವ ಪೂಜ್ಯನಾಥರೇ! ಗುರುರೂಪಿಯಾದ, ಪರಮಾರ್ಥತಃ ಒಬ್ಬರೇ ಆದರೂ ಒಂಬತ್ತರೂಪಗಳನ್ನು ಸ್ವೀಕರಿಸಿರುವ, ನೂತನವಾಗಿ ಕಾಣುವ, ಸಕಲವಿಧವಾದ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸುವುದರಲ್ಲಿ ಸೂರ್ಯನಂತಿರುವ, ಜ್ಞಾನಪೂರ್ಣಸ್ವರೂಪನಾದ, ಸ್ವತಂತ್ರನು ದಯೆಯಿಂದ ಸ್ವೀಕರಿಸಲ್ಪಟ್ಟ ವಿಗ್ರಹ ಉಳ್ಳವನೂ ಆಗಿರುವ, ಮಂಗಳಸ್ವರೂಪಿಯಾದ ಭಕ್ತಪರವಶನಾಗಿರುವ, ಭವ್ಯೋತ್ತಮನಾದ, ವಿವೇಕಿಗಳಲ್ಲಿ ವಿವೇಕಸ್ವರೂಪನಾಗಿರುವ, ವಿಮರ್ಶಶೀಲರಲ್ಲಿ ವಿಮರ್ಶಸ್ವರೂಪನಾಗಿರುವ, ಪ್ರಕಾಶಗಳೆಲ್ಲಾ ಉತ್ತಮಪ್ರಕಾಶರೂಪನಾದ, ಜ್ಞಾನಿಗಳಲ್ಲಿ ಜ್ಞಾನರೂಪದಿಂದಿರುವ, ಈಶ್ವರನಾದ ನಿನಗೆ ನಮಸ್ಕಾರ. ಗುರುರೂಪಿಯಾದ ದೇವನೇ! ಮುಂದೆ, ಹಿಂದೆ, ಪಾರ್ಶ್ವಗಳು, ಮೇಲೆ ಕೆಳಗೆ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ನಮಸ್ಕರಿಸುವೆನು!

సదా మజ్జిత్త సదనే విధేః ధవదాసనం |

ఇతి స్తుత్వా గురుం ధక్త్యా పరాం దేవిం విజింతయేత్ || ౯ ||

గణేశగృహనక్షత్రయోగినిరెరాఠిరూపిణీం |

దేవిం మంత్రమయిం నౌమి మాతృకాం పిఠరూపిణీం || ౧౦ ||

ప్రణమామి మహాదేవిం మాతృకాం పరమేశ్వరిం |

కాలహ్యల్లోఽదల్లోఽదకలానాం శమకారిణీం || ౧౧ ||

యదక్షర్యకమాత్రేః ససిద్ధే స్వధృతే నరః |

రవితాక్ష్యేఽదుకందస్యేః శంకరానలవిష్ణుభిః || ౧౨ ||

౯. యావాలూ నన్న మనస్సేంబ గృహదల్లి వాసమాడువన నాగు ఎంబడాగి గురుగళన్న భక్తియింద స్తోత్రమాడి టుత్తమళాద దేవియన్న ధ్యాసినబేకు.

౧౦. ధ్యానవిధాన :— విఘ్నేశ్వరాది గణేశాంతవాద ఐవ త్తోందు వినాయకమూర్తిగళు, సూర్యాది ఒంబత్తుగృహగళు, ఆశ్వి న్యాది ఇష్టత్రేళునక్షత్రగళు, డాకిన్యాది ఎళుదేవతేగళు, మేషాది హన్నేరడు రాఠిగళు మత్తు కామరూపాది టాయా టత్రాంతవాద ఐవ త్తోందు పిఠరశక్తిగళూ సేరి ఒట్టు 157 దేవతేగళ సమూహరూపియాద మంత్రప్రచురళాద మాతృకాదేవియన్న నమస్కరిసుత్తేనే.

౧౧. వేగవాగి తిరుగుత్తిరువ కాలజక్రబంధక్యూ సిలుకదంతే మాడువ, పరమేశ్వరియాద మాతృకా మహాదేవియన్న నమస్కరి సుత్తేనే.

౧౨-౧౩. యావ మాతృకేయ ఆధవా విద్యేయ ఒందక్షరవన్నాదరూ టువాసనాదిగళన్న మాడి టేన్నాగి సిద్ధియన్న పడిద మనుష్యను రవి,

ಯದಕ್ಷರಶಶಿಜ್ಯೋತ್ಸ್ನಾಮಂಡಿತಂ ಭುವನತ್ರಯಂ |

ವಂದೇ ಸರ್ವೇಶ್ವರೀಂ ದೇವೀಂ ಮಹಾಶ್ರೀಸಿದ್ಧಿಮಾತೃಕಾಂ || ೧೩ ||

ಯದಕ್ಷರಮಹಾಸೂತ್ರಪ್ರೋತಮೇತಜ್ಜಗತ್ರಯಂ |

ಬ್ರಹ್ಮಾಂಡಾದಿಕಟಾಹಾಂತಂ ತಾಂ ವಂದೇ ಸಿದ್ಧಿಮಾತೃಕಾಂ || ೧೪ ||

ಯದೇಕಾದಶಮಾಧಾರಂ ಬೀಜಂ ಕೋಣತ್ರಯೋದ್ಯವಂ |

ಬ್ರಹ್ಮಾಂಡಾದಿಕಟಾಹಾಂತಂ ಜಗದದ್ಯಾಪಿ ದೃಶ್ಯತೇ || ೧೫ ||

ಗರುಡ, ಚಂದ್ರ, ಮನ್ಮಥ, ಶಂಕರ, ಅಗ್ನಿ, ವಿಷ್ಣು ಎಂಬೀ ಏಳು ದೇವತೆಗಳೂ ಡನೆ ಸ್ಪರ್ಧಿಸಲರ್ಹನಾಗುವನೋ (ಎಂದರೆ ಆ ದೇವತೆಗಳಂತೆ ಮಹಾಸಮರ್ಥನಾಗುವನು ಎಂದು ಭಾವ) ಯಾವ ಮಾತೃಕಾಕ್ಷರಗಳಲ್ಲೊಂದಾದ ಬಿಂದುವಿನ ಪ್ರಭಾವದಿಂದಲೇ ಮೂರು ಲೋಕವೂ ಮಂಡಿಸಲ್ಪಟ್ಟಿದೆಯೋ ಅಂತಹ ಸರ್ವೇಶ್ವರಿಯಾದ ದೇವಿ ಮಹಾಶ್ರೀ ಸಿದ್ಧಿಮಾತೃಕೆಯನ್ನು ನಮಸ್ಕರಿಸುವೆನು. ಮಹಾಶ್ರೀ ಸಿದ್ಧಿಮಾತೃಕಾ ಎಂದರೆ ಶ್ರೀಕಂಠಾದಿ ಜನನಿಯೆಂದೂ ಅರ್ಥಹೇಳಬಹುದು.

೧೪. ಬ್ರಹ್ಮಾಂಡ ಎಂದರೆ ಸ್ಥೂಲತಮಸದಾರ್ಥದಿಂದ ಹಿಡಿದು ಕಟಾಹ ಎಂಬ ಸೂಕ್ಷ್ಮತಮ ವಸ್ತುವಿನವರೆಗಿರುವ ಈ ಮೂರು ಲೋಕವೂ ಯಾವ ಮಾತೃಕೆಯ ಐವತ್ತೊಂದಕ್ಷರಗಳೆಂಬ ಸೂತ್ರಗಳಲ್ಲಿ ಪ್ರೋತಿಸಲ್ಪಟ್ಟವೆಯೋ (ಎಂದರೆ ಸಕಲ ಜಗದ್ವಾಚಕ ಶಬ್ದಗಳೂ ಸಹ ಈ ಮಾತೃಕಾಕ್ಷರ ಮಯವೇ ಆಗಿದೆಯೆಂದು ಭಾವ) ಅಂತಹ ಸಿದ್ಧಿಮಾತೃಕೆಯನ್ನು ನಮಸ್ಕರಿಸುವೆನು.

೧೫-೧೬. ತ್ರಿಕೋಣಾಕಾರ ರೇಖೆಯಿಂದ ವ್ಯಕ್ತವಾಗುವ, ಯಾವ ಮಾತೃಕೆಯ ಅಕ್ಷರಗಣದಲ್ಲಿ ಹನ್ನೊಂದನೆಯದಾದ ಏ ಎಂಬ ವರ್ಣವು ಬ್ರಹ್ಮಾಂಡಾದಿ ಕಟಾಹಾಂತವಾದ ಈ ಜಗತ್ತಿಗೆ ಆಧಾರ ಮತ್ತು ಕಾರಣವೆಂದು ಸಂಧಿಸುತ್ತಾ ಸ್ವರಿಯಿಂದ ದೃಷ್ಟವಾಗಿದೆಯೋ, (ಎಂದರೆ—ಏ ಎಂಬ ವರ್ಣವು ಅ+ಈ ಎಂಬ ಎರಡು ವರ್ಣಗಳು ಸೇರಿ ಸಿಪ್ಪನ್ನವಾಗಿದೆ. ಆಕಾರವು ಪರಮೇಶ್ವರ ವಾಚಕವು. ಈಕಾರವು ಅವನ ಸ್ತ್ರೀವಾಚಕವು. ಈಶ್ವರಶಕ್ತಿ ಸಮಾಯೋಗದಿಂದ ಜಗದು



ಅಕಚಾದಿಟತೋನ್ನದ್ಧಪಯಶಾಕ್ಷರವರ್ಗಿಣೀಂ |  
ಚೇಷ್ಣಾಂಗಬಾಹುದ್ಯಕ್ಷಂತಕಟಿಸಾದಿನಿವಾಸಿನೀಂ

|| ೧೬ ||

ನಾಮೀಕಾರಾಕ್ಷರೋದ್ಧಾರಾಂ ಸಾರಾತ್ಸಾರಾಂ ಪರಾತ್ಪರಾಂ |  
ಪ್ರಣಮಾಮಿ ಮಹಾದೇವೀಂ ಪರಮಾನಂದರೂಪಿಣೀಂ

|| ೧೭ ||

ಅದ್ಯಾಪಿ ಯಸ್ಯಾ ಜಾನಂತಿ ನ ಮನಾಗಪಿ ದೇವತಾಃ |  
ಕೇಯಂ ಕಸ್ಮಾತ್ಕ್ಷೇಷ್ಣ ಕೇನೇತಿ ಸರೂಪಾರೂಪಭಾವನಾಂ

|| ೧೮ ||

ತ್ವತ್ತಿಯಾಗುತ್ತದೆಯಾದಕಾರಣ ಅಂತಹ ಎರಡು ವರ್ಣಗಳ ಸಂಯೋಜನೆ ಯಿಂದ ಸಿದ್ಧವಾದ ಏ ವರ್ಣವು ಜಗದುತ್ಪತ್ತಿ ಕಾರಣವೆಂದು ಉಕ್ತವಾಗಿದೆ ಯೆಂದು ಭಾವ) ಯಾವ ಮಾತೃಕೆಯ ಅಕಾರಾದಿಸ್ವರ, ಕ, ಚ, ಟ, ತ, ಪ ಎಂಬ ಐದು ಪಂಚಾಕ್ಷರ ವರ್ಣಗಳು, ನಾಲ್ಕು ಅಕ್ಷರಗಳ ಯವರ್ಗ, ಆರುವರ್ಣ ಗಳುಳ್ಳ ಶವರ್ಗ ಎಂದು ಎಂಟು ವರ್ಗಗಳಾಗಿ ವಿಭಕ್ತವಾಗಿ, ಶಿರಸ್ಸು ಎರಡು ಹಸ್ತಗಳು ಹೃದಯ ಕಂಠ ಕಟಿ ಪಾದದ್ವಯ ಎಂಬ ಎಂಟು ಸ್ಥಾನಗಳಲ್ಲಿ ಸನ್ನಿಹಿತ ವಾಗಿದೆಯೋ, ಅಂತಹ ಮಾತೃಕೆಯನ್ನು ನಮಸ್ಕರಿಸುವೆನು.

೧೭. 'ಈ' ಎಂಬ ವರ್ಣಗಳಿಂದ ಉದ್ಭೂತವಾದ, ಸಾರವತ್ತಾದ ವಿದ್ಯೆ ಗಳಿಗಿಂತಲೂ ಶ್ರೇಷ್ಠವು, ಉತ್ಕೃಷ್ಟ ವಿದ್ಯೆಗಳಿಗಿಂತಲೂ ಶ್ರೇಷ್ಠವು, ಮೋಕ್ಷಾ ನಂದದಾಯಕವೂ ಆಗಿರುವ ಕಾದಿ ವಿದ್ಯಾರೂಪವಾದ ಮಹಾವಿದ್ಯೆಯನ್ನು ನಮಸ್ಕರಿಸುತ್ತೇನೆ.

೧೮-೧೯. ಯಾವ ತ್ರಿಪುರಸುಂದರೀ ದೇವಿಗು ಸ್ಥೂಲರೂಪ ಮತ್ತು ಪರರೂಪಗಳ ಅನುಸಂಧಾನವನ್ನು ಎಂದರೆ ಸ್ಥೂಲದೇವಿ ಅಥವಾ ಪರಾದೇವಿಯ ಸ್ವರೂಪ ವೆಂತಹುದು? ಈ ದೇವಿಯು ಯಾರಿಂದ ಉದ್ಭವಿಸಿದಳು? ಎಲ್ಲಿರುವಳು? ಯಾರ ಸಹವಾಸದಲ್ಲಿರುವಳು? ಎಂಬುವುಗಳನ್ನು ಈಗಲೂ ದೇವತೆ ಗಳು ಸ್ವಲ್ಪವಾಗಿಯೂ ತಿಳಿಯಲಾರರೋ ಅಂತಹ ನಾಶರಹಿತಳಾದ, ಕ್ಷವರ್ಣ

ವಂದೇ ತಾಮಹಮಕ್ಷಯ್ಯಾಂ ಕ್ಷಕಾರಾಕ್ಷರರೂಪಿಣೀಂ |  
 ದೇವೀಂ ಕುಲಕಲೋಲ್ಲೋಲಪ್ರೋಲ್ಲಸಂತೀಂ ಶಿವಾಂ ಪರಾಂ || ೧೯ ||

ವರ್ಗಾನುಕ್ರಮಯೋಗೇನ ಯಸ್ಯಾಂ ಮಾತ್ರಸ್ವಕಂ ಸ್ಥಿತಂ |  
 ವಂದೇ ತಾಮಷ್ಟವರ್ಗೋತ್ಕಮಹಾಸಿದ್ಧ್ಯಾಡಿಕೇಶ್ವರಿಂ || ೨೦ ||

ಕಾಮಪೂರ್ಣಜಕಾರಾಖ್ಯಶ್ರೀಸೀತಾಂತರ್ನಿವಾಸಿನೀಂ |  
 ಚತುರಾಜ್ಞಾಕೋಶಭೂತಾಂ ನಾಮಿ ಶ್ರೀತ್ರಿಪುರಾಮಹಂ || ೨೧ ||

ಏತತ್ಸೋತ್ರಂ ತು ನಿತ್ಯಾನಾಂ ಯಃ ಪಠೇತ್ಸುಸಮಾಹಿತಃ |  
 ಪೂಜಾದೌ ತಸ್ಯ ಸರ್ವಾಸ್ತಾವರದಾಃ ಸ್ಯುರ್ನ ಸಂತಯಃ || ೨೨ ||

ರೂಪಿಣಿಯಾದ, ಇಷ್ಟತ್ತಾರು ತತ್ತ್ವ ಮತ್ತು ಅರವತ್ತುನಾಲ್ಕು ಕಲೆಗಳಲ್ಲಿ ಮೇಲೆ ಮೇಲೆ ವೈಖರಿಯಿಂದ ಪ್ರಕಾಶಿಸುತ್ತಿರುವ, ಉತ್ತಮಳಾದ ಶಿವಾದೇವಿಯನ್ನು ನಾನು ನಮಸ್ಕರಿಸುವೆನು.

೨೦. ವರ್ಗಕ್ರಮಾನುಗುಣವಾಗಿ ಯಾವ ಮಾತೃಕೆಯಲ್ಲಿ ಎಂದರೆ ಒಂದೊಂದು ಮಾತೃಕೆಯಲ್ಲಿಯೂ, ಬ್ರಾಹ್ಮ್ಯಾದಿ ಎಂಟು ಮಾತೃಗಳಿರುವರೋ, ಅಂತಹ ಅಷ್ಟವರ್ಗದಿಂದುಂಟಾದ ಅಣಿವಾದಿ ಮಹಾಸಿದ್ಧಿಗಳಿಗೆ ಈಶ್ವರಿಯಾದ, ದೇವಿಯನ್ನು ನಮಸ್ಕರಿಸುತ್ತೇನೆ.

೨೧. ಕಾಮರೂಪ, ಪೂರ್ಣಗಿರಿ, ಜಾಲಂಧರ ಮತ್ತು ಉಡ್ಡೀಯಾನ ವೆಂಬ ನಾಲ್ಕು ಪೀಠಗಳಲ್ಲಿ ನಾಲ್ಕು ರೂಪಗಳಿಂದ ಕುಳಿತಿರುವ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದಗಳಿಗೆ ಕೋಶಭೂತಳಾದ ತ್ರಿಪುರಾದೇವಿಯನ್ನು ನಾನು ನಮಸ್ಕರಿಸುವೆನು.

೨೨. ಪೂಜೆಯನ್ನು ಪ್ರಾರಂಭ ಮಾಡುವಾಗ ನಿತ್ಯಾ ದೇವಿಯ ಈ ಸ್ತೋತ್ರವನ್ನು ಸಮಾಧಾನ ಚಿತ್ತದಿಂದ ಪಠನೆಮಾಡುವವನಿಗೆ ನಿತ್ಯಾದೇವತೆಗಳು ಖಂಡಿತವಾಗಿಯೂ ವರದಾಯಕರಾಗುವರು, ಸಂದೇಹವಿಲ್ಲ.

ಅಥ ತೇ ಕವಚಂ ದೇವ್ಯಾ ವಕ್ಷ್ಯೇ ನವರತಾತ್ಮಕಂ |  
ಯೇನ ದೇವಾಸುರನರಜಯಾ ಸ್ಯಾತ್ಪ್ರಾಧಕಃ ಸದಾ

|| ೨೩ ||

ಸರ್ವತಃ ಸರ್ವದಾತ್ಮಾನಂ ಲಲಿತಾ ಸಾತು ಸರ್ವಗಾ |  
ಕಾಮೇಶೀ ಪುರತಃ ಸಾತು ಭಗಮಾಲೀ ತ್ವನಂತರಂ

|| ೨೪ ||

ದಿಶಂ ಸಾತು ತಥಾ ದಕ್ಷಸಾರ್ವಂ ಮೇ ಸಾತು ಸರ್ವದಾ |  
ನಿತ್ಯಕ್ಲಿನ್ನಾಥ ಭೇರುಂಡಾ ದಿಶಂ ಮೇ ಸಾತು ಕೌಣಪೀಂ

|| ೨೫ ||

ತಥೈವ ಪಶ್ಚಿಮಂ ಭಾಗಂ ರಕ್ಷತಾದ್ವಹ್ನಿವಾಸಿನೀ |  
ಮಹಾವಜ್ರೇಶ್ವರೀ ನಿತ್ಯಾ ವಾಯವ್ಯೇ ಮಾಂ ಸದಾವತು

|| ೨೬ ||

೨೩. ಈಗ ಸಾಧಕನು ಯಾವಕವಚವನ್ನು ಜಪಿಸುವುದರಿಂದ ದೇವತೆ, ಆಸುರ, ನರರನ್ನು ಜಯಿಸಲು ಸಮರ್ಥನಾಗುವನೋ, ಅಂತಹ ನವರತಾತ್ಮಕವಾದ ದೇವಿಯ ಕವಚವನ್ನು ನಿನಗೆ ಹೇಳುವೆನು.

೨೪-೨೫. ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿರುವ ಲಲಿತಾ ದೇವಿಯು ಎಲ್ಲಾ ಕಡೆಯಲ್ಲಿಯೂ ಯಾವಾಗಲೂ ನನ್ನನ್ನು ರಕ್ಷಿಸಲಿ.

ಕಾಮೇಶಿಯು ಮುಂಭಾಗದಲ್ಲಿಯೂ, ಭಗಮಾಲಿನಿಯು ದಿಕ್ಕನ್ನೂ, ನಿತ್ಯಕ್ಲಿನ್ನಾದೇವಿಯು ನನ್ನ ಬಲಭಾಗವನ್ನೂ ಯಾವಾಗಲೂ ಪಾಲಿಸಲಿ. ಭೇರುಂಡಾ ದೇವಿಯು ನನ್ನ ದಕ್ಷಿಣದಿಕ್ಕಾಗವನ್ನು ಕಾಪಾಡಲಿ.

೨೬. ಹಾಗೆಯೇ ವಂದಿಸುವನಿಯು ಪಶ್ಚಿಮದಿಕ್ಕಾಗವನ್ನು ರಕ್ಷಿಸಲಿ. ಮಹಾ ವಜ್ರೇಶ್ವರೀ ನಿತ್ಯಾದೇವಿಯು ಸರ್ವದಾ ನನ್ನನ್ನು ವಾಯವ್ಯದಿಕ್ಕಿನಿಂದ ರಕ್ಷಿಸಲಿ.

ನಾಮಸಾರ್ಥಂ ಸದಾ ಸಾತು ದೂತೀ ಮೇ ತ್ವರಿತಾ ತತಃ |  
ಮಾಹೇಶ್ವರೀ ದಿಶಂ ಸಾತು ತ್ವರಿತಂ ಸಿದ್ಧಿದಾಯಿನೀ || ೨೭ ||

ಸಾತು ಮಾಮೂರ್ಧ್ವತಃ ಶಶ್ವದ್ವೇವತಾಕುಲಸುಂವರೀ |  
ಅಧೋ ನೀಲಪತಾಕಾಖ್ಯಾ ವಿಜಯಾ ಸರ್ವತಶ್ಚ ಮಾಂ || ೨೮ ||

ಕರೋತು ಮೇ ಮಂಗಲಾನಿ ಸರ್ವದಾ ಸರ್ವಮಂಗಳಾ |  
ದೇಹೇಂದ್ರಿಯಮನಃಪ್ರಾಣಾನ್ತ್ವಾನ್ಮಾಲಾಮಾಲಿನಿವಿಗ್ರಹಾ || ೨೯ ||

ಪಾಲಯತ್ವನಿಶಂ ಚಿತ್ತಾ ಚಿತ್ತಂ ಮೇ ಸರ್ವದಾವತು |  
ಕಾಮಾತ್ಕ್ರೋಧಾತ್ತಥಾ ಲೋಭಾನ್ಮೋಹಾನ್ಮಾನಾನ್ಮದಾದಪಿ || ೩೦ ||

ಸಾಪಾನ್ಮಾಂ ಸರ್ವತಃ ಲೋಕಾತ್ಸಂಕ್ಷಯಾತ್ಸರ್ವತಃ ಸದಾ |  
ಅಸತ್ಯಾತ್ಕ್ರೂರಚಿಂತಾತೋ ಹಿಂಸಾತಶ್ಚೋರತಸ್ತಥಾ |  
ಸ್ತೈಮಿತ್ಯಾಚ್ಚ ಸದಾ ಸಾಂತು ಪ್ರೇರಯಂತೈಃ ಶುಭಂ ಸ್ರತಿ || ೩೧ ||

೨೭-೨೮. ದೂತೀದೇವಿಯು ನನ್ನ ಎಡಭಾಗವನ್ನು ರಕ್ಷಿಸಲಿ. ಅನಂತರ ಶ್ರೇಷ್ಠಸಿದ್ಧಿದಾಯಕಳಾದ ತ್ವರಿತಾದೇವಿಯು ಉತ್ತರದಿಕ್ಕನ್ನು ರಕ್ಷಿಸಲಿ. ಕುಲಸುಂದರಾದೇವಿಯು ಉರ್ಧ್ವದಿಕ್ಕಿನಿಂದ ನನ್ನನ್ನು ರಕ್ಷಿಸಲಿ. ನೀರಪತಾಕಾದೇವಿಯು ಅಧೋದಿಕ್ಕಿನಿಂದ ನನ್ನನ್ನು ರಕ್ಷಿಸಲಿ. ವಿಜಯಾದೇವಿಯು ಎಲ್ಲಾ ಕಡೆಗಳಿಂದಲೂ ನನ್ನನ್ನು ಕಾಪಾಡಲಿ.

೨೯-೩೦. ಸರ್ವಮಂಗಳಾದೇವಿಯು ಯಾವಾಗಲೂ ನನಗೆ ಮಂಗಳವನ್ನುಂಟುಮಾಡಲಿ. ದೇಹ, ಇಂದ್ರಿಯ, ಮನಸ್ಸು, ಪ್ರಾಣಗಳನ್ನು ಜ್ವಾಲಾಮಾಲಿನಿ ರೂಪಿನಿಯಾದ ದೇವತೆಯು ಯಾವಾಗಲೂ ರಕ್ಷಿಸಲಿ. ಚಿತ್ತಾದೇವಿಯು ಸರ್ವದಾ ನನ್ನ ಚಿತ್ತವನ್ನು ಕಾಪಾಡಲಿ. ಮೋಡಶ ಸಿತ್ಯಾದೇವತೆಗಳು ತಮ್ಮ ಚಿತ್ತಗಳೊಡನೆ ಅನೇಯಮೇಲೆ ಕುಳಿತವರಾಗಿ ಕಾಮ, ಕ್ರೋಧ, ಲೋಭ, ಮೋಹ, ಮಾನ, ಮದ, ವಾಪ, ದುಃಖ, ಸಂಕ್ಷಯ, ಅಸತ್ಯ, ಭಯಂಕರ

ನಿತ್ಯಾಃ ಷೋಡಶ ಮಾಂ ಸಾಂತು ಗಜಾರೂಢಾಃ ಸ್ವಶಕ್ತಿಭಿಃ |

ತಥಾ ಹಯಸಮಾರೂಢಾಃ ಸಾಂತು ಮಾಂ ಸರ್ವತಃ ಸದಾ || ೩೨ ||

ಸಿಂಹಾರೂಢಾಸ್ತಥಾ ಸಾಂತು ಸಾಂತು ಋಕ್ಷಗತಾ ಅಸಿ |

ರಥಾರೂಢಾಶ್ಚ ಮಾಂ ಸಾಂತು ಸರ್ವತಃ ಸರ್ವದಾ ರಣೇ || ೩೩ ||

ತಾಪ್ಸ್ಯಾರೂಢಾಶ್ಚ ಮಾಂ ಸಾಂತು ತಥಾ ವೈೋಮಗತಾಶ್ಚ ತಾಃ |

ಭೂತಗಾಃ ಸರ್ವಗಾಃ ಸಾಂತು ಸಾಂತು ದೇವ್ಯಶ್ಚ ಸರ್ವದಾ || ೩೪ ||

ಭೂತಪ್ರೇತಪಿಶಾಚಾಂಶ್ಚ ಪರಕೃತ್ಯಾದಿಕಾನ್ ಗದಾನ್ |

ದ್ರಾವಯಂತು ಸ್ವಶಕ್ತೀನಾಂ ಭೂಷಣೈರಾಯುಧೈರ್ಮನು || ೩೫ ||

ಚಿಂತೆ, ಹಿಂಸೆ, ಜೋರಭಯ, ಸ್ತ್ರೀಮಿತ್ರ ಇವುಗಳೆಲ್ಲದರಿಂದಲೂ ನನ್ನನ್ನು ಪಾರುಮಾಡಿ ಶುಭವನ್ನು ಪ್ರೇರಿಸುವವರಾಗಿ ಕಾಪಾಡಬೇಕು. ಅಂತೆಯೇ ಅವರು ಕುದುರೆಯಮೇಲೆ ಕುಳಿತವರಾಗಿ ನನ್ನನ್ನು ಎಲ್ಲಾ ಕಡೆಯಿಂದಲೂ ಯಾವಾಗಲೂ ಕಾಪಾಡಬೇಕು.

೩೩-೩೪. ಹಾಗೆಯೇ ಆ ದೇವತೆಗಳು ಸಿಂಹ, ಕರಡಿ, ರಥ, ಗರುಡ ಈ ವಾಹನಗಳಲ್ಲಿ ಕುಳಿತು ಎಲ್ಲಾ ಕಡೆಯಲ್ಲಿಯೂ ಯಾವಾಗಲೂ ನನ್ನನ್ನು ಕಾಪಾಡಬೇಕು. ಆ ದೇವತೆಗಳು ಆಕಾಶದಲ್ಲಿ ನಿಂತು ಪ್ರಾಣಿಗಳಲ್ಲಿ ನಿಂತು ಎಲ್ಲಾ ಸ್ಥಳಗಳಲ್ಲಿಯೂ ಸನ್ನಿಹಿತರಾಗಿ ಯಾವಾಗಲೂ ನನ್ನನ್ನು ರಕ್ಷಿಸಬೇಕು.

೩೫. ಭೂತ, ಪ್ರೇತ, ಪಿಶಾಚಿಗಳು ಮತ್ತು ಶತ್ರುಕೃತವಾದ ಮಾಟ ಮುಂತಾದುವು ಇವುಗಳನ್ನು ಆ ದೇವತೆಗಳು ತಮ್ಮ ಶಕ್ತಿಗಳ ಅಲಂಕಾರಗಳಾದ ಆಯುಧಗಳಿಂದ ಓಡಿಸಬೇಕು.

ಗಜಾಶ್ವದ್ವೀಸಿಪಂಚಾಸ್ಯತಾಪ್ತ್ಯಾರೂಢಾಖಿಲಾಯುಧಾಃ |

ಅಸಂಖ್ಯಾಃ ಶಕ್ತಯೋ ದೇವ್ಯಃ ಸಾಂತು ಮಾಂ ಸರ್ವತಃ ಸದಾ || ೩೬ ||

ಸಾಯಂ ಪ್ರಾತರ್ಜಪನ್ನಿತ್ಯಾಕವಚಂ ಸರ್ವರಕ್ಷಕಂ |

ಕದಾಚಿನ್ನಾಶುಭಂ ಪಶ್ಯೇತ್ಸರ್ವದಾನಂದಮಾಸ್ಥಿತಃ || ೩೭ ||

ಇತ್ಯೇತತ್ಕವಚಂ ಪ್ರೋಕ್ತಂ ಲಲಿತಾಯಾಃ ಶುಭಾವಹಂ |

ಯಸ್ಯ ಸಂಧಾರಣಾನ್ಮರ್ತ್ಯೋ ನಿರ್ಭಯೋ ವಿಜಯಾ ಸುಖೀ || ೩೮ ||

ಅಥ ನಾಮ್ನಾಂ ಸಹಸ್ರಂ ತೇ ವಕ್ಷ್ಯೇ ಸಾವರಣಾರ್ಚನಂ |

ಷೋಡಶಾನಾಮಪಿ ಮುನೇ ಸ್ವಸ್ವಕ್ರಮಗತಾತ್ಮಕಂ || ೩೯ ||

೩೬. ಆನೆ, ಕುದುರೆ, ಕರಡಿ, ಸಿಂಹ ಮತ್ತು ಗರುಡ ಎಂಬೀ ವಾಹ ನಾರೂಢರಾದ, ಸಕಲಾಯುಧಗಳನ್ನೂ ಧರಿಸಿರುವ, ಅಸಂಖ್ಯಾಕರಾದ ದೇವೀ ಶಕ್ತಿಗಳು ಎಲ್ಲಾ ಸ್ಥಳಗಳಲ್ಲಿಯೂ ಯಾವಾಗಲೂ ನನ್ನನ್ನು ಕಾಪಾಡ ಬೇಕು.

೩೭. ಸಾಯಂಕಾಲ ಪ್ರಾತಃಕಾಲಗಳಲ್ಲಿ ಸರ್ವರಕ್ಷಕವಾದ ನಿತ್ಯಾಕವಚ ವನ್ನು ಜಪಿಸುವವನು ಯಾವಾಗಲೂ ಅಶುಭವನ್ನು ಹೊಂದುವುದಿಲ್ಲ. ಸರ್ವದಾ ಆನಂದ ಸಾಗರದಲ್ಲಿ ಮಗ್ನನಾಗಿರುವನು.

೩೮. ಲಲಿತಾದೇವಿಯ ಶುಭಪ್ರದವಾದ ಈ ಕವಚವು ನಿನಗೆ ಉಕ್ತ ವಾಯಿತು. ಇದನ್ನು ಧರಿಸುವುದರಿಂದ ಮನುಷ್ಯನು ಭಯವನ್ನು ನಾಶಪಡಿಸಿ ಕೊಂಡು ಎಲ್ಲಾ ಕಾರ್ಯಗಳಲ್ಲಿಯೂ ಜಯಶೀಲನಾಗಿ ಸುಖಿಯಾಗುವನು.

೩೯. ಮುನಿಯೇ! ಈಗ ಹದಿನಾರು ನಿತ್ಯಾದೇವತೆಗಳ ಸಹಸ್ರನಾಮ ವನ್ನು ಆವರಣ ಪೂಜೆಯ ಸಹಿತವಾಗಿ ನಿನಗೆ ಹೇಳುವೆನು.

ಲಲಿತಾ ಚಾಪಿ ನಾ ಕಾಮೇಶ್ವರೀ ಚ ಭಗಮಾಲಿನೀ |

ನಿತ್ಯಕ್ಷಿನ್ನಾ ಚ ಭೇರುಂಡಾ ಕೀರ್ತಿತಾ ವಹ್ನಿನಾಸಿನೀ || ೪೦ ||

ವಜ್ರೇಶ್ವರೀ ತಥಾ ದೂತೀ ತ್ವರಿತಾ ಕುಲಸುಂದರೀ |

ನಿತ್ಯಾ ಸಂವಿತ್ತಥಾ ನೀಲಪತಾಕಾ ವಿಜಯಾಹ್ವಯಾ || ೪೧ ||

ಸರ್ವಮಂಗಲಿಕಾ ಚಾಪಿ ಜ್ವಾಲಾಮಾಲಿನಿಸಂಜ್ಞಿತಾ |

ಚಿತ್ರಾ ಚೇತಿ ಕ್ರಮಾನ್ನಿತ್ಯಾಃ ಷೋಡಶಾಪೀಷ್ಪವಿಗ್ರಹಾಃ || ೪೨ ||

ಕುರುಕುಲ್ಲಾ ಚ ವಾರಾಹೀ ದ್ವೇ ಏತೇ ಚೇಷ್ವವಿಗ್ರಹೇ |

ವಶಿನೀ ಚಾಪಿ ಕಾಮೇಶೀ ಮೋಹಿನೀ ವಿಮಲಾರುಣಾ || ೪೩ ||

೪೦-೪೨. ಲಲಿತಾ, ಕಾಮೇಶ್ವರೀ, ಭಗಮಾಲಿನೀ, ನಿತ್ಯಕ್ಷಿನ್ನಾ, ಭೇರುಂಡಾ, ವಹ್ನಿನಾಸಿನೀ, ವಜ್ರೇಶ್ವರೀ, ದೂತೀ, ತ್ವರಿತಾ, ಕುಲಸುಂದರೀ, ನಿತ್ಯಾ, ನೀಲಪತಾಕಾ, ವಿಜಯಾ, ಸರ್ವಮಂಗಲಾ, ಜ್ವಾಲಾಮಾಲಿನೀ ಮತ್ತು ಚಿತ್ರಾ ಎಂಬ ಹದಿನಾರು ಕ್ರಮವಾಗಿ ಇಷ್ಟವಿಗ್ರಹರಾದ ನಿತ್ಯಾದೇವತೆಗಳು.

೪೩-೪೪. ಕುರುಕುಲ್ಲಾ, ವಾರಾಹೀ ಎಂಬೆರಡೂ ಇಷ್ಟವಿಗ್ರಹಗಳು.

ಈ ಲಲಿತಾದೇವಿಯ ಸಹಸ್ರನಾಮವನ್ನು ಜಪಿಸುವುದು ಮಹಾಫಲದಾಯಕವೆಂದು ಹೇಳಿದೆ. ಈ ಸಹಸ್ರನಾಮವನ್ನು ಮಂತ್ರದಂತೆ ಜಪಿಸಬೇಕು. ಇವುಗಳಲ್ಲಿ ಕೆಲವುನಾಮಗಳಿಗೆ ಅರ್ಥವು ಸ್ಪುಟವಾಗಿದೆ. ಇನ್ನೂ ಕೆಲವು ಅತಿ ಗುಢಾರ್ಥಕಗಳು. ಆದರೆ ಶಬ್ದಾನುಸಂಧಾನವೇ ಮಹಾಫಲದಾಯಕವು; ಅರ್ಥವು ಯೋಗಿಗವ್ಯವು. ಪ್ರಕೃತ ಇಲ್ಲಿ ಹೇಳಿರುವ ನಾಮಗಳನ್ನು ಜಪಕ್ಕೆ ಅನುಕೂಲಿಸುವಂತೆ ಹಾಗೆಯೇ ಸಂಗ್ರಹಿಸುವೆನು. ಅದನ್ನು ಹಾಗೆಯೇ ಜಪಿಸಿ ಕೃತಕೃತ್ಯರಾಗಬೇಕು.

ತಪಿಸೀ ಚ ತಥಾ ಸರ್ವೇಶ್ವರೀ ಚಾಪ್ಯಥ ಕೌಲಿನೀ |  
ಮುದ್ರಾಣಂತನುರಿಷ್ಟರ್ಣರೂಪಾ ಚಾಸಾರ್ಣವಿಗ್ರಹಾ || ೪೪ ||

ಪಾಶವರ್ಣಶರೀರಾ ಚಾತುರ್ವರ್ಣಸುವಪುರ್ಧರಾ |  
ಶ್ರಿಖಂಡಾ ಸ್ಥಾಪಿಸೀ ಸನ್ನಿರೋಧನೀ ಚಾವಗುಂಠನೀ || ೪೫ ||

ಸನ್ನಿಧಾನೇಷು ಚಾಸಾಖ್ಯಾ ತಥಾ ಪಾಶಾಂಕುಶಾಭಿಧಾ |  
ನಮಸ್ಕೃತಿಸ್ತಥಾ ಸಂಕ್ಷೋಭಣೀ ವಿದ್ರಾವಣೀ ತಥಾ || ೪೬ ||

ಆಕರ್ಷಣೀ ಚ ವಿಖ್ಯಾತಾ ತಥೈವಾನೇಶಕಾರಿಣೀ |  
ಉನ್ಮಾದಿನೀ ಮಹಾಪೂರ್ವಾ ಕುಶಾರ್ಥೋ ಖೇಚರೀ ಮತಾ || ೪೭ ||

ಬೀಜಾ ಶಕ್ತ್ಯುತ್ಥಾಪನಾ ಚ ಸ್ಥೂಲಸೂಕ್ಷ್ಮಪರಾಭಿಧಾ  
ಅಣಿಮಾ ಲಘಿಮಾ ಚೈವ ಮಹಿಮಾ ಗರಿಮಾ ತಥಾ || ೪೮ ||

ವತಿಸೀ, ಕಾಮೇಶೀ, ವೋಹಿಸೀ, ವಿಮಲಾ, ಅರುಣಾ, ತಪಿಸೀ, ಸರ್ವೇಶ್ವರೀ, ಕೌಲಿನೀ, ಮುದ್ರಾಣಂತನು, ಇಷ್ಟರ್ಣರೂಪಾ, ಚಾಸಾರ್ಣವಿಗ್ರಹಾ.

೪೫. ಪಾಶವರ್ಣಶರೀರಾ, ಚಾತುರ್ವರ್ಣಸುವಪುರ್ಧರಾ, ಶ್ರಿಖಂಡಾ, ಸ್ಥಾಪಿಸೀ, ಸನ್ನಿರೋಧನೀ, ಆವಗುಂಠನೀ.

೪೬. ಸನ್ನಿಧಾನಾ, ಇಷು, ಚಾಪನಾಮಕ, ಪಾಶಾಭಿಧಾ, ಅಂಕುಶಾಭಿಧಾ, ನಮಸ್ಕೃತೀ, ಸಂಕ್ಷೋಭಣೀ, ವಿದ್ರಾವಣೀ.

೪೭. ಆಕರ್ಷಣೀ, ವಿಖ್ಯಾತಾ, ಆನೇಶಕಾರಿಣೀ, ಉನ್ಮಾದಿನೀ, ಮಹಾಪೂರ್ವಾ, ಕುಶಾ, ಖೇಚರೀ.

೪೮-೫೦. ಬೀಜಾ, ಶಕ್ತಿ, ಉತ್ಥಾಪನಾ, ಸ್ಥೂಲಾ, ಸೂಕ್ಷ್ಮಾ, ಪರಾ, ಅಣಿಮಾ, ಲಘಿಮಾ, ಮಹಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಮಿತಾ, ಈಶಿತಾ,



ಪ್ರಾಪ್ತಿಃ ಪ್ರಾಕಾಮಿತಾ ಚಾಪಿ ಚೇಶಿತಾ ವಶಿತಾ ತಥಾ |  
ಭುಕ್ತಿಃ ಸಿದ್ಧಿಸ್ತುಭೈವೇಚ್ಛಾ ಸಿದ್ಧಿರೂಪಾ ಚ ಕೀರ್ತಿತಾ || ೪೯ ||

ಬ್ರಾಹ್ಮೀ ಮಾಹೇಶ್ವರೀ ಚೈವ ಕೌಮಾರೀ ವೈಷ್ಣವೀ ತಥಾ |  
ವಾರಾಹೀಂದ್ರಾಣೀ ಚಾಮುಂಡಾ ಮಹಾಲಕ್ಷ್ಮೀಸ್ವರೂಪಿಣೀ || ೫೦ ||

ಕಾಮಾ ಬುದ್ಧಿರಹಂಕಾರಶಬ್ದಸ್ವರ್ಶಸ್ವರೂಪಿಣೀ |  
ರೂಪರೂಪಾ ರಸಾಹ್ವಾ ಚ ಗಂಧವೇಶ್ರೀ ಧೃತಿಸ್ತಥಾ || ೫೧ ||

ನಾಮಬೀಜಾಮೃತಾಖ್ಯಾ ಚ ಸ್ಮೃತಿದೇಹಾತ್ಮರೂಪಿಣೀ |  
ಕುಸುಮಾ ಮೇಖಲಾ ಚಾಪಿ ಮದನಾ ಮದನಾತುರಾ || ೫೨ ||

ರೇಖಾ ಸಂವೇಗಿನೀ ಚೈವ ಹ್ಯಂಕುಶಾ ಮಾಲಿನೀತಿ ಚ |  
ಸಂಕ್ಷೋಭಿಣೀ ತಥಾ ವಿದ್ರಾವಿಣ್ಯಾಕರ್ಷಣರೂಪಿಣೀ || ೫೩ ||

ಆಹ್ಲಾದಿನೀತಿ ಚ ಪ್ರೋಕ್ತಾ ತಥಾ ಸಂನೋಹಿನೀತಿ ಚ |  
ಸ್ತಂಭಿನೀ ಜಂಭಿನೀ ಚೈವ ವಶಂಕರ್ಮಥ ರಂಜಿನೀ || ೫೪ ||

ವಶಿತಾ, ಭುಕ್ತಿ, ಸಿದ್ಧಿ, ಇಚ್ಛಾಸಿದ್ಧಿ, ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ, ಮಹಾಲಕ್ಷ್ಮೀಸ್ವರೂಪಿಣೀ.

೫೧-೫೪. ಕಾಮಾ, ಬುದ್ಧಿ, ಅಹಂಕಾರ, ಶಬ್ದ, ಸ್ವರ್ಶಸ್ವರೂಪಿಣೀ, ರೂಪಾತ್ಮಿಕಾ, ರಸನಾಮಕಾ, ಗಂಧವೇಶ್ರೀ, ಧೃತಿ, ನಾಮಬೀಜಾ, ಅಮೃತಾ, ಸ್ಮೃತಿದೇಹಾ, ಆತ್ಮರೂಪಿಣೀ, ಕುಸುಮಾ, ಮೇಖಲಾ, ಮದನಾ, ಮದನಾ ತುರಾ, ರೇಖಾ, ಸಂವೇಗಿನೀ, ಅಂಕುಶಾ, ಮಾಲಿನೀ, ಸಂಕ್ಷೋಭಿಣೀ, ವಿದ್ರಾವಿಣೀ, ಆಕರ್ಷಣರೂಪಿಣೀ, ಆಹ್ಲಾದಿನೀ, ಸಂನೋಹಿನೀ, ಸ್ತಂಭಿನೀ,

ಉನ್ಮಾದಿನೀ ತಥೈವಾರ್ಥಸಾಧಿನೀತಿ ಪ್ರಕೀರ್ತಿತಾ |  
ಸಂಪತ್ತಿಪೂರ್ಣಾ ಸಾ ಮಂತ್ರಮಯೀ ದ್ವಂದ್ವಕ್ಷಯಂಕರೀ || ೫೫ ||

ಸಿದ್ಧಿಃ ಸಂಪತ್ಪ್ರದಾ ಚೈವ ಪ್ರಿಯಮಂಗಲಕಾರಿಣೀ |  
ಕಾಮಪ್ರದಾ ನಿಗದಿತಾ ತಥಾ ದುಃಖವಿಮೋಚಿನೀ || ೫೬ ||

ಮೃತ್ಯುಪ್ರಶಮನೀ ಚೈವ ತಥಾ ವಿಘ್ನನಿವಾರಿಣೀ |  
ಅಂಗಸುಂದರಿಕಾ ಚೈವ ತಥಾ ಸೌಭಾಗ್ಯದಾಯಿನೀ || ೫೭ ||

ಜ್ಞಾನೈಶ್ಚರೈಪ್ರದಾ ಜ್ಞಾನಮಯೀ ಚೈವ ಚ ಪಂಚಮೀ |  
ವಿಂಧ್ಯವಾಸನಕಾ ಘೋರಸ್ವರೂಪಾ ಪಾಪಹಾರಿಣೀ || ೫೮ ||

ತಥಾನಂದಮಯೀ ರಕ್ಷಾ ರೂಪೇಷ್ಚಿತಫಲಪ್ರದಾ |  
ಜಯಿನೀ ವಿಮಲಾ ಚಾಥ ಕಾಮೇಶೀ ವಜ್ರಿಣೀ ಭಗಾ || ೫೯ ||

ತ್ರೈಲೋಕ್ಯಮೋಹನಾ ಸ್ಥಾನಾ ಸರ್ವಾಶಾಪರಿಪೂರಣೀ |  
ಸರ್ವಸಂಕ್ಷೋಭಣಗತಾ ಸೌಭಾಗ್ಯಪ್ರದಸಂಸ್ಥಿತಾ || ೬೦ ||

ಜಂಭಿನೀ, ವಶಂಕರೀ, ರಂಜಿನೀ, ಉನ್ಮಾದಿನೀ, ಅರ್ಥಸಾಧಿನೀ, ಸಂಪತ್ತಿಪೂರ್ಣಾ, ಮಂತ್ರಮಯೀ, ದ್ವಂದ್ವಕ್ಷಯಂಕರೀ.

೫೬-೬೦. ಸಿದ್ಧಿ, ಸಂಪತ್ಪ್ರದಾ, ಪ್ರಿಯಮಂಗಳಕಾರಿಣೀ, ಕಾಮಪ್ರದಾ, ನಿಗದಿತಾ, ದುಃಖವಿಮೋಚಿನೀ, ಮೃತ್ಯುಪ್ರಶಮನೀ, ವಿಘ್ನನಿವಾರಿಣೀ, ಅಂಗಸುಂದರಿಕಾ, ಸೌಭಾಗ್ಯದಾಯಿನೀ, ಜ್ಞಾನೈಶ್ಚರೈಪ್ರದಾ, ಜ್ಞಾನಮಯೀ, ಪಂಚಮೀ, ವಿಂಧ್ಯವಾಸನಕಾ, ಘೋರಸ್ವರೂಪಾ, ಪಾಪಹಾರಿಣೀ, ಆನಂದಮಯೀ, ರಕ್ಷಾ, ರೂಪಾ, ಈಷ್ಚಿತಫಲಪ್ರದಾ, ಜಯಿನೀ, ವಿಮಲಾ, ಕಾಮೇಶೀ, ವಜ್ರಿಣೀ, ಭಗಾ, ತ್ರೈಲೋಕ್ಯಮೋಹನಾ, ಸ್ಥಾನಾ, ಸರ್ವಾಶಾಪರಿಪೂರಣೀ, ಸರ್ವಸಂಕ್ಷೋಭಣಗತಾ, ಸೌಭಾಗ್ಯಪ್ರದಸಂಸ್ಥಿತಾ.

ಸರ್ವಾರ್ಥಸಾಧಕಾಗಾರಾ ಸರ್ವರೋಗಹರಾಸ್ಥಿತಾ |

ಸರ್ವರಕ್ಷಾಕರಾಸ್ಥಾನಾ ಸರ್ವಸಿದ್ಧಿಪ್ರದಸ್ಥಿತಾ || ೬೧ ||

ಸರ್ವಾನಂದಮಯಾಧಾರಬಿಂದುಸ್ಥಾನಶಿವಾತ್ಮಿಕಾ |

ಪ್ರಕೃಷ್ಣಾ ಚ ತಥಾ ಗುಪ್ತಾ ಜ್ಞೇಯಾ ಗುಪ್ತತರಾಪಿ ಚ || ೬೨ ||

ಸಂಪ್ರದಾಯಸ್ವರೂಪಾ ಚ ಕುಲಕೌಲನಿಗರ್ಭಗಾ |

ರಹಸ್ಯಾ ಪರಾಪರಪ್ರಾಕೃತ್ಯೈನಾತಿರಹಸ್ಯಕಾ || ೬೩ ||

ತ್ರಿಪುರಾ ತ್ರಿಪುರೇಶೀ ಚ ತಥೈವ ಪುರವಾಸಿನೀ |

ಶ್ರೀಮಾಲಿನೀ ಚ ಸಿದ್ಧಾಂತಾ ಮಹಾತ್ರಿಪುರಸುಂದರೀ || ೬೪ ||

ನವರತ್ನಮಯದ್ವೀಪನವಖಂಡವಿರಾಜಿತಾ |

ಕಲ್ಪಕೋದ್ಯಾನಸಂಸ್ಥಾ ಚ ಋತುರೂಪೇಂದ್ರಿಯಾರ್ಚಕಾ || ೬೫ ||

ಕಾಲಮುದ್ರಾ ವಾತ್ಸ್ಯಕಾಖ್ಯಾ ರತ್ನದೇಶೋಪದೇಶಿಕಾ |

ತತ್ತ್ವಾ ಗ್ರಹಾಭಿಧಾ ಮೂರ್ತಿಪ್ರಾಕೃತ್ಯೈವ ವಿಷಯದ್ವೀಪಾ || ೬೬ ||

೬೧-೬೫. ಸರ್ವಾರ್ಥಸಾಧಕಾಗಾರಾ, ಸರ್ವರೋಗಹರಾಸ್ಥಿತಾ, ಸರ್ವರಕ್ಷಾಕರಾಸ್ಥಾನಾ, ಸರ್ವಸಿದ್ಧಿಪ್ರದಸ್ಥಿತಾ, ಸರ್ವಾನಂದಮಯಾ, ಆಧಾರಬಿಂದುಸ್ಥಾನಶಿವಾತ್ಮಿಕಾ, ಪ್ರಕೃಷ್ಣಾ, ಗುಪ್ತಾ, ಜ್ಞೇಯಾ, ಗುಪ್ತತರಾ, ಸಂಪ್ರದಾಯಸ್ವರೂಪಾ, ಕುಲಕೌಲನಿಗರ್ಭಗಾ, ರಹಸ್ಯಾ, ಪರಾಪರಪ್ರಾಕೃತ್, ಅತಿರಹಸ್ಯಕಾ, ತ್ರಿಪುರಾ, ತ್ರಿಪುರೇಶೀ, ಪುರವಾಸಿನೀ, ಶ್ರೀಮಾಲಿನೀ, ಸಿದ್ಧಾಂತಾ, ತ್ರಿಪುರಸುಂದರೀ, ನವರತ್ನಮಯದ್ವೀಪನವಖಂಡವಿರಾಜಿತಾ, ಕಲ್ಪಕೋದ್ಯಾನಸಂಸ್ಥಾ, ಋತುರೂಪಾ, ಇಂದ್ರಿಯಾರ್ಚಕಾ.

೬೬-೭೦. ಕಾಲಮುದ್ರಾ, ವಾತ್ಸ್ಯಕಾಖ್ಯಾ, ರತ್ನದೇಶೋಪದೇಶಿಕಾ, ತತ್ತ್ವಾ, ಗ್ರಹಾಭಿಧಾ, ಮೂರ್ತಿ, ವಿಷಯದ್ವೀಪಾ, ದೇಶಕಾಲಾಕಾರಶಬ್ದರೂಪಾ,

ದೇಶಕಾಲಾಕಾರಶಬ್ದರೂಪಾ ಸಂಗೀತಯೋಗಿನೀ |  
ಸಮಸ್ತಗುಪ್ತಪ್ರಕಟಿಸಿದ್ಧಿಯೋಗಿನಿಚಕ್ರಯುಕ್ | | ೬೭ ||

ವಹ್ನಿಸೂರ್ಯೇಂದುಭೂತಾಹ್ವಾ ತಥಾತ್ಮಾಷ್ಟಾಕ್ಷರಾಹ್ವಯಾ |  
ಪಂಚಧಾರ್ಚಾಸ್ವರೂಪಾ ಚ ನಾನಾವ್ರತಸಮಾಹ್ವಯಾ | | ೬೮ ||

ನಿಸಿದ್ಧಾಚಾರರಹಿತಾ ಸಿದ್ಧಚಿಹ್ನಸ್ವರೂಪಿಣೀ |  
ಚತುರ್ಧಾ ಕೂರ್ಮಭಾಗಸ್ಥಾ ನಿತ್ಯಾದ್ಯರ್ಚಾಸ್ವರೂಪಿಣೀ | | ೬೯ ||

ದಮನಾದಿಸಮಭ್ಯರ್ಚಾ ಷಟ್ಕರ್ಮಸಿದ್ಧಿದಾಯಿನೀ |  
ತಿಥಿವಾರಪೃಥಗ್ವ್ಯಸಮರ್ಚನಶುಭಾವಹಾ | | ೭೦ ||

ವಾಯೋಶ್ಯನಂಗಕುಸುಮಾ ತಘೈನಾನಂಗಮೇಖಲಾ |  
ಅನಂಗಮದನಾನಂಗಮದನಾತುರಸಾಹ್ವಯಾ | | ೭೧ ||

ಮದದೇಗಿನಿಕಾ ಚೈವ ತಥಾ ಭುವನಸಾಲಿನೀ |  
ಶಶಿಲೇಖಾ ಸಮುದ್ಧಿಷ್ಟಾ ಗತಿಲೇಖಾಹ್ವಯಾ ಮತಾ | | ೭೨ ||

ಸಂಗೀತಯೋಗಿನೀ, ಸಮಸ್ತಗುಪ್ತಪ್ರಕಟಿಸಿದ್ಧಿಯೋಗಿನೀ, ಚಕ್ರಯುಕ್, ವಂದಿನಾಮಕಾ, ಸೂರ್ಯನಾಮಿಕಾ, ಇಂದುನಾಮಕಾ, ಭೂತಾಹ್ವಾ, ಆತ್ಮಾ, ಅಷ್ಟಾಕ್ಷರಾಹ್ವಯಾ, ಪಂಚಧಾರ್ಚಾಸ್ವರೂಪಾ, ನಾನಾವ್ರತಸಮಾಹ್ವಯಾ, ನಿಸಿದ್ಧಾಚಾರರಹಿತಾ, ಸಿದ್ಧಚಿಹ್ನಸ್ವರೂಪಿಣೀ, ಚತುರ್ಧಾಕೂರ್ಮಭಾಗಸ್ಥಾ, ನಿತ್ಯಾದ್ಯರ್ಚಾಸ್ವರೂಪಿಣೀ, ದಮನಾದಿಸಮಭ್ಯರ್ಚಾ, ಷಟ್ಕರ್ಮಸಿದ್ಧಿದಾಯಿನೀ, ತಿಥಿವಾರಪೃಥಗ್ವ್ಯಸಮರ್ಚನಶುಭಾವಹಾ.

೭೧-೭೫. ವಾಯೋಶೀ, ಅನಂಗಕುಸುಮಾ, ಅನಂಗಮೇಖಲಾ, ಅನಂಗಮದನಾ, ಅನಂಗಮದನಾತುರಸಾಹ್ವಯಾ, ಮದದೇಗಿನಿಕಾ, ಭುವನಸಾಲಿನೀ, ಶಶಿಲೇಖಾ, ಗತಿಲೇಖಾಹ್ವಯಾ, ಶ್ರದ್ಧಾ, ಪ್ರೀತಿ, ರತಿ, ಧೃತಿ,

ಶ್ರದ್ಧಾ ಪ್ರೀತೀ ರತಿಶ್ಚೈವ ಧೃತಿಃ ಕಾಂತಿರ್ಮನೋರಮಾ |  
ಮನೋಹರಾ ಸಮಾಖ್ಯಾತಾ ತಥೈವ ಹಿ ಮನೋರಥಾ || ೨೩ ||

ಮದನೋನ್ಮಾದಿನೀ ಚೈವ ಮೋದಿನೀ ಶಂಖಿನೀ ತಥಾ |  
ಶೋಷಿಣೀ ಚೈವ ಶಂಕಾರೀ ಸಿಂಜಿನೀ ಸುಭಗಾ ತಥಾ || ೨೪ ||

ಪೂಷಾ ಚೇತಾ ಸುಮನಸಾ ರತಿಃ ಪ್ರೀತಿರ್ಧೃತಿಸ್ತಥಾ |  
ಋದ್ಧಿಃ ಸೌಮ್ಯಾ ಮುರೀಚಿಶ್ಚ ಹೃಂಶುಮಾಲಿನೀ || ೨೫ ||

ಶಶಿನೀ ಚಾಂಗಿರಾ ಛಾಯಾ ತಥಾ ಸಂಪೂರ್ಣಮಂಡಲಾ |  
ತುಷ್ಟಿಸ್ತಥಾಮೃತಾಖ್ಯಾ ಚ ಡಾಕಿನೀ ಸಾಥ ಲೋಕಸಾ || ೨೬ ||

ಬಟುಕೇಭಾಸ್ವರೂಪಾ ಚ ದುರ್ಗಾ ಕ್ಷೇತ್ರೇಶರೂಪಿಣೀ |  
ಕಾಮರಾಜಸ್ವರೂಪಾ ಚ ತಥಾ ಮನ್ಮಥರೂಪಿಣೀ || ೨೭ ||

ಕಂದರ್ಪರೂಪಿಣೀ ಚೈವ ತಥಾ ಮಕರಕೇತನಾ |  
ಮನೋಭವಸ್ವರೂಪಾ ಚ ಭಾರತೀ ವರ್ಣರೂಪಿಣೀ || ೨೮ ||

ಕಾಂತಿ, ಮನೋರಮಾ, ಮನೋಹರಾ, ಸಮಾಖ್ಯಾತಾ, ಮನೋರಥಾ, ಮದನೋನ್ಮಾದಿನೀ, ಮೋದಿನೀ, ಶಂಖಿನೀ, ಶೋಷಿಣೀ, ಶಂಕಾರೀ, ಸಿಂಜಿನೀ, ಸುಭಗಾ, ಪೂಷಾ, ಸುಮನಸಾ, ರತಿ, ಪ್ರೀತಿ, ಧೃತಿ, ಋದ್ಧಿ, ಸೌಮ್ಯಾ, ಮುರೀಚಿ, ಅಂಶುಮಾಲಿನೀ.

೨೩-೨೮. ಶಶಿನೀ, ಅಂಗಿರಾ, ಛಾಯಾ, ಸಂಪೂರ್ಣಮಂಡಲಾ, ತುಷ್ಟಿ, ಅಮೃತಾಖ್ಯಾ, ಡಾಕಿನೀ, ಲೋಕಸಾ, ಬಟುಕಾ, ಇಭಾಸ್ವರೂಪಾ, ದುರ್ಗಾ, ಕ್ಷೇತ್ರೇಶರೂಪಿಣೀ, ಮಕರಕೇತನಾ, ಕಾಮರಾಜಸ್ವರೂಪಾ, ಮನ್ಮಥರೂಪಿಣೀ, ಕಂದರ್ಪರೂಪಿಣೀ, ಮನೋಭವಸ್ವರೂಪಾ, ಭಾರತೀ, ವರ್ಣ

ಮದನಾ ನೋಹಿನೀ ಲೀಲಾ ಜಂಭಿನೀ ಚೋದ್ಯಮಾ ಶುಭಾ |  
ಹ್ಲಾದಿನೀ ದ್ರಾವಿಣೀ ಪ್ರೀತೀ ರತೀ ರಕ್ತಾ ಮನೋರಮಾ || ೭೯ ||

ಸರ್ವೋನ್ಮಾದಾ ಸರ್ವಮುಖಾ ಹ್ಯಭಂಗಾ ಚಾಭಿತೋದ್ಯಮಾ |  
ಅನಲ್ಪಾವ್ಯಕ್ತವಿಭವಾ ವಿವಿಧಾ ಹೋಭವಿಗ್ರಹಾ || ೮೦ ||

ರಾಗಶಕ್ತಿ ದ್ವೇಷಶಕ್ತಿ ಸ್ತುತಾ ಶಬ್ದಾದಿರೂಪಿಣೀ |  
ನಿತ್ಯಾ ನಿರಂಜನಾ ಕ್ಲಿನ್ನಾ ಕ್ಲೇದಿನೀ ಮದನಾತುರಾ || ೮೧ ||

ಭದ್ರದ್ರವಾ ದ್ರಾವಿಣೀ ಚ ದ್ರವಿಣೀ ಚೇತಿ ಕೀರ್ತಿತಾ |  
ಮದಾವಿಲಾ ಮಂಗಲಾ ಚ ಮನ್ಮಥಾನೀ ಮನಸ್ವಿನೀ || ೮೨ ||

ನೋಹಾ ನೋದಾ ಮಾನಮಯೀ ಮಾಯಾ ಮಂದಾ ಮಿತಾವತೀ |  
ವಿಜಯಾ ವಿಮಲಾ ಚೈವ ಶುಭಾ ವಿಶ್ವಾ ತಥೈವ ಚ || ೮೩ ||

ವಿಭೂತಿರ್ವಿನತಾ ಚೈವ ವಿವಿಧಾ ವಿನತಾ ಕ್ರಮಾತ್ |  
ಕಮಲಾ ಕಾಮಿನೀ ಚೈವ ಕಿರಾತಾ ಕೀರ್ತಿರೂಪಿಣೀ || ೮೪ ||

ರೂಪಿಣೀ, ಮದನಾ, ನೋಹಿನೀ, ಲೀಲಾ, ಜಂಭಿನೀ, ಉದ್ಯಮಾ, ಶುಭಾ, ಹ್ಲಾದಿನೀ, ದ್ರಾವಿಣೀ, ಪ್ರೀತಿ, ರತಿ, ರಕ್ತಾ, ಮನೋರಮಾ, ಸರ್ವೋನ್ಮಾದಾ, ಸರ್ವಮುಖಾ, ಅಭಂಗಾ, ಅಭಿತೋದ್ಯಮಾ, ಅನಲ್ಪಾವ್ಯಕ್ತವಿಭವಾ, ವಿವಿಧಾ ಹೋಭವಿಗ್ರಹಾ.

೮೧-೮೫. ರಾಗಶಕ್ತಿ, ದ್ವೇಷಶಕ್ತಿ, ಶಬ್ದಾದಿರೂಪಿಣೀ, ನಿತ್ಯಾ, ನಿರಂಜನಾ, ಕ್ಲಿನ್ನಾ, ಕ್ಲೇದಿನೀ, ಮದನಾತುರಾ, ಭದ್ರದ್ರವಾ, ದ್ರಾವಿಣೀ, ದ್ರವಿಣೀ, ಮದಾವಿಲಾ, ಮಂಗಲಾ, ಮನ್ಮಥಾನೀ, ಮನಸ್ವಿನೀ, ನೋಹಾ, ನೋದಾ, ಮಾನಮಯೀ, ಮಾಯಾ, ಮಂದಾ, ಮಿತಾವತೀ, ವಿಜಯಾ, ವಿಮಲಾ, ಶುಭಾ, ವಿಶ್ವಾ, ವಿಭೂತಿ, ವಿನತಾ, ವಿವಿಧಾ, ವಿನತಾ, ಕಮಲಾ, ಕಾಮಿನೀ,

ಕುಟ್ಟಿನೀ ಚೆ ಸಮುದ್ರಿಷ್ಟಾ ತಥೈವ ಕುಲಸುಂದರೀ |  
ಕಲ್ಯಾಣೇ ಕಾಲಕೋಲಾ ಚೆ ಡಾಕಿನೀ ಶಾಕಿನೀ ತಥಾ || ೮೫ ||

ಲಾಕಿನೀ ಕಾಕಿನೀ ಚೈವ ರಾಕಿನೀ ಕಾಕಿನೀ ತಥಾ |  
ಇಚ್ಛಾ ಜ್ಞಾನಾ ಕ್ರಿಯಾಖ್ಯಾ ಚಾಸ್ಯಾಯುಧಾಷ್ಟಕಧಾರಿಣೀ || ೮೬ ||

ಕಪದಿನೀ ಸಮುದ್ರಿಷ್ಟಾ ತಥೈವ ಕುಲಸುಂದರೀ |  
ಜ್ವಾಲಿನೀ ವಿಸ್ಫುಲಿಂಗಾ ಚೆ ಮಂಗಲಾ ಸುಮನೋಹರಾ || ೮೭ ||

ಕನಕಾ ಕಿನವಾ ವಿದ್ಯಾ ವಿವಿಧಾ ಚೆ ಪ್ರಕೀರ್ತಿತಾ |  
ಮೇಷಾ ವೃಷಾಹ್ವಯಾ ಚೈವ ಮಿಥುನಾ ಕರ್ಕಟಾ ತಥಾ || ೮೮ ||

ಸಿಂಹಾ ಕನ್ಯಾ ತುಲಾ ಕೀಟಾ ಚಾಪಾ ಚೆ ಮಕರಾ ತಥಾ |  
ಕುಂಭಾ ಮಿನಾ ಚೆ ಸಾರಾ ಚೆ ಸರ್ವಭಕ್ಷಾ ತಥೈವ ಚೆ || ೮೯ ||

ವಿಶ್ವಾತ್ಮಾ ವಿವಿಧೋದ್ಭೂತಿಚಿತ್ರರೂಪಾ ಚೆ ಕೀರ್ತಿತಾ |  
ನಿಸ್ಸಪತ್ನಾ ನಿರಾಂತಕಾ ಯಾಚನಾಚಿಂತ್ಯವೈಭವಾ || ೯೦ ||

ಕಿರಾತಾ, ಕೀರ್ತಿರೂಪಿಣೀ, ಕುಟ್ಟಿನೀ, ಕುಲಸುಂದರೀ, ಕಲ್ಯಾಣೀ, ಕಾಲ  
ಕೋಲಾ, ಡಾಕಿನೀ, ಶಾಕಿನೀ.

೮೬-೯೦. ಲಾಕಿನೀ, ಕಾಕಿನೀ, ರಾಕಿನೀ, ಕಾಕಿನೀ, ಇಚ್ಛಾ, ಜ್ಞಾನಾ,  
ಕ್ರಿಯಾಖ್ಯಾ, ಆಯುಧಾಷ್ಟಕಧಾರಿಣೀ, ಕಪದಿನೀ, ಕುಲಸುಂದರೀ, ಜ್ವಾಲಿನೀ,  
ವಿಸ್ಫುಲಿಂಗಾ, ಮಂಗಲಾ, ಸುಮನೋಹರಾ, ಕನಕಾ, ಕಿನವಾ, ವಿದ್ಯಾ,  
ವಿವಿಧಾ, ಮೇಷಾ, ವೃಷಾಹ್ವಯಾ, ಮಿಥುನಾ, ಕರ್ಕಟಾ, ಸಿಂಹಾ, ಕನ್ಯಾ,  
ತುಲಾ, ಕೀಟಾ, ಚಾಪಾ, ಮಕರಾ, ಕುಂಭಾ, ಮಿನಾ, ಸಾರಾ, ಸರ್ವಭಕ್ಷಾ,  
ವಿಶ್ವಾತ್ಮಾ, ವಿವಿಧೋದ್ಭೂತಿಚಿತ್ರರೂಪಾ, ನಿಸ್ಸಪತ್ನಾ, ನಿರಾಂತಕಾ, ಯಾಚನಾ  
ಚಿಂತ್ಯವೈಭವಾ.

- ರಕ್ತಾ ಚೈವ ತತಃ ಪ್ರೋಕ್ತಾ ವಿದ್ಯಾಪ್ರಾಪ್ತಿಸ್ವರೂಪಿಣೀ |  
ಹೃಲ್ಲೇಖಾ ಕ್ಲೇದಿನೀ ಕ್ಲಿನ್ನಾ ಕ್ಷೋಭಿಣೀ ಮದನಾತುರಾ || ೯೧ ||
- ನಿರಂಜನಾ ರಾಗವತೀ ತಥೈವ ಮದನಾವತೀ |  
ಮೇಖಲಾ ದ್ರಾವಿಣೀ ವೇಗವತೀ ಚೈವ ಪ್ರಕೀರ್ತಿತಾ || ೯೨ ||
- ಕಮಲಾ ಕಾಮಿನೀ ಕಲ್ಪಾ ಕಲಾ ಚ ಕಲಿತಾದ್ಭುತಾ |  
ಕಿರಾತಾ ಚ ತಥಾ ಕಾಲಾ ಕದನಾ ಕೌಶಿಕಾ ತಥಾ || ೯೩ ||
- ಕಂಬುನಾದನಿಕಾ ಚೈವ ಕಾತರಾ ಕವಟಾ ತಥಾ |  
ಕೀರ್ತಿಶ್ಚಾಪಿ ಕುಮಾರೀ ಚ ಕುಂಕುಮಾ ಪರಿಕೀರ್ತಿತಾ || ೯೪ ||
- ಭಂಜಿನೀ ವೇಗಿನೀ ನಾಗಾ ಚಪಲಾ ಪೇಶಲಾ ಸತೀ |  
ರತಿ ಶ್ರದ್ಧಾ ಭೋಗಲೋಲಾ ಮದೋನ್ಮತ್ತಾ ಮನಸ್ವಿನೀ || ೯೫ ||
- ವಿಹ್ವಲಾ ಕರ್ಷಿಣೀ ಲೋಲಾ ತಥಾ ಮದನಮಾಲಿನೀ |  
ವಿನೋದಾ ಕೌತುಕಾ ಪುಣ್ಯಾ ಪುರಾಣಾ ಪರಿಕೀರ್ತಿತಾ || ೯೬ ||

೯೧-೯೫. ರಕ್ತಾ, ವಿದ್ಯಾಪ್ರಾಪ್ತಿಸ್ವರೂಪಿಣೀ, ಹೃಲ್ಲೇಖಾ, ಕ್ಲೇದಿನೀ, ಕ್ಲಿನ್ನಾ, ಕ್ಷೋಭಿಣೀ, ಮದನಾತುರಾ, ನಿರಂಜನಾ, ರಾಗವತೀ, ಮದನಾವತೀ, ಮೇಖಲಾ, ದ್ರಾವಿಣೀ, ವೇಗವತೀ, ಕಮಲಾ, ಕಾಮಿನೀ, ಕಲ್ಪಾ, ಕಲಾ, ಕಲಿತಾದ್ಭುತಾ, ಕಿರಾತಾ, ಕಾಲಾ, ಕದನಾ, ಕೌಶಿಕಾ, ಕಂಬುನಾದನಿಕಾ, ಕಾತರಾ, ಕವಟಾ, ಕೀರ್ತಿ, ಕುಮಾರೀ, ಕುಂಕುಮಾ, ಭಂಜಿನೀ, ವೇಗಿನೀ, ನಾಗಾ, ಚಪಲಾ, ಪೇಶಲಾ, ಸತೀ, ರತಿ, ಶ್ರದ್ಧಾ, ಭೋಗಲೋಲಾ, ಮದೋನ್ಮತ್ತಾ, ಮನಸ್ವಿನೀ.

೯೬-೧೦೦. ವಿಹ್ವಲಾ, ಕರ್ಷಿಣೀ, ಲೋಲಾ, ಮದನಮಾಲಿನೀ, ವಿನೋದಾ, ಕೌತುಕಾ, ಪುಣ್ಯಾ, ಪುರಾಣಾ, ವಾಗೀಶೀ, ವರದಾ, ವಿಶ್ವಾ,



ವಾಗೀಶೀ ವರದಾ ವಿಶ್ವಾ ವಿಭವಾ ವಿಘ್ನಾ ಕಾರಿಣೀ |  
ಬೀಜವಿಘ್ನಹರಾ ವಿದ್ಯಾ ಸುಮುಖೀ ಸುಂದರೀ ತಥಾ || ೯೭ ||

ಸಾರಾ ಚ ಸುಮನಾ ಚೈವ ತಥಾ ಪ್ರೋಕ್ತಾ ಸರಸ್ವತೀ |  
ಸಮಯಾ ಸರ್ವಗಾ ವಿದ್ಯಾ ಶಿವಾ ವಾಣೀ ಚ ಕೀರ್ತಿತಾ || ೯೮ ||

ದೂರಸಿದ್ಧಾ ತಥಾ ಪ್ರೋಕ್ತಾ ಘೋ ವಿಗ್ರಹವತೀ ಮತಾ |  
ನಾದಾ ಮನೋನ್ಮನೀ ಪ್ರಾಣಪ್ರತಿಷ್ಠಾರುಣವೈಭವಾ || ೯೯ ||

ಪ್ರಾಣಾಸಾನಾ ಸಮಾನಾ ಚ ವ್ಯಾನೋದಾನಾ ಚ ಕೀರ್ತಿತಾ |  
ನಾಗಾ ಕೂರ್ಮಾ ಚ ಕೃಕಲಾ ದೇವದತ್ತಾ ಧನಂಜಯಾ || ೧೦೦ ||

ಘಟಾ ಕಾರೀ ಕಿಂಕರಾರಾಧ್ಯಾ ಜಯಾ ಚ ವಿಜಯಾ ತಥಾ |  
ಹುಂಕಾರೀ ಖೇಚರೀ ಚಂಡಾ ಭೇದಿನೀ ಕ್ಷಪಿಣೀ ತಥಾ || ೧೦೧ ||

ಸ್ತ್ರೀಹುಂಕಾರೀ ಕ್ಷೇಮಕಾರೀ ಚತುರಕ್ಷರರೂಪಿಣೀ |  
ಶ್ರೀವಿದ್ಯಾಮತವರ್ಣಾಂಗೀ ಕಾಲೀ ಯಾಮ್ಯಾ ನೃಪಾರ್ಣಿಕಾ || ೧೦೨ ||

ವಿಭವಾ, ವಿಘ್ನ ಕಾರಿಣೀ, ಬೀಜವಿಘ್ನಹರಾ, ವಿದ್ಯಾ, ಸುಮುಖೀ, ಸುಂದರೀ, ಸಾರಾ, ಸುಮನಾ, ಸರಸ್ವತೀ, ಸಮಯಾ, ಸರ್ವಗಾ, ವಿದ್ಯಾ, ಶಿವಾ, ವಾಣೀ, ದೂರಸಿದ್ಧಾ, ವಿಗ್ರಹವತೀ, ನಾದಾ, ಮನೋನ್ಮನೀ, ಪ್ರಾಣಪ್ರತಿಷ್ಠಾ, ಅರುಣ ವೈಭವಾ, ಪ್ರಾಣಾ, ಅಪಾನಾ, ಸಮಾನಾ, ವ್ಯಾನಾ, ಉದಾನಾ, ನಾಗಾ, ಕೂರ್ಮ, ಕೃಕಲಾ, ದೇವದತ್ತಾ, ಧನಂಜಯಾ.

೧೦೧-೧೦೨. ಘಟ್ಟಾರೀ, ಕಿಂಕರಾರಾಧ್ಯಾ, ಜಯಾ, ವಿಜಯಾ, ಹುಂಕಾರೀ, ಖೇಚರೀ, ಚಂಡಾ, ಭೇದಿನೀ, ಕ್ಷಪಿಣೀ, ಸ್ತ್ರೀ, ಹುಂಕಾರೀ, ಕ್ಷೇಮಕಾರೀ, ಚತುರಕ್ಷರರೂಪಿಣೀ, ಶ್ರೀವಿದ್ಯಾಮತವರ್ಣಾಂಗೀ, ಕಾಲೀ,

ಭಾಷಾ ಸರಸ್ವತೀ ವಾಣೀ ಸಂಸ್ಕೃತಾ ಪ್ರಾಕೃತಾ ಪರಾ |  
ಬಹುರೂಪಾ ಚಿತ್ತರೂಪಾ ರಮ್ಯಾನಂದಾ ಚ ಕೌತುಕಾ || ೧೦೩ ||

ತ್ರಯಾಖ್ಯಾ ಪರಮಾತ್ಮಾಖ್ಯಾ ಸ್ಯಮೇಯವಿಭವಾ ತಥಾ |  
ವಾಕ್ಸ್ಮರೂಪಾ ಬಿಂದುಸರ್ಗರೂಪಾ ವಿಶ್ವಾತ್ಮಿಕಾ ತಥಾ || ೧೦೪ ||

ತಥಾ ತ್ರೈಪುರಕಂದಾಖ್ಯಾ ಜ್ಞಾತ್ರಾದಿತ್ರಿವಿಧಾತ್ಮಿಕಾ |  
ಆಯುರ್ಲಕ್ಷ್ಮೀಕೀರ್ತಿಭೋಗಸೌಂದರ್ಯಾರೋಗ್ಯದಾಯಕಾ || ೧೦೫ ||

ಐಹಿಕಾಮುಷ್ಮಿಕಜ್ಞಾನಮಯೀ ಚ ಪರಿಕೀರ್ತಿತಾ |  
ಜೀವಾಖ್ಯಾ ವಿಜಯಾಖ್ಯಾ ಚ ತಥೈವ ವಿಶ್ವವಿನ್ಮಯಾ || ೧೦೬ ||

ಹೃದಾದಿವಿದ್ಯಾ ರೂಪಾದಿಭಾನುರೂಪಾ ಜಗದ್ವಪುಃ |  
ವಿಶ್ವಮೋಹನಿಕಾ ಚೈವ ತ್ರಿಪುರಾಮೃತಸಂಜ್ಞಿಕಾ || ೧೦೭ ||

ಸರ್ವಾಪ್ಯಾಯನರೂಪಾ ಚ ಮೋಹಿನೀ ಕ್ಷೋಭಣೀ ತಥಾ |  
ಕ್ಷೇದಿನೀ ಚ ಸಮಾಖ್ಯಾತಾ ತಥೈವ ಚ ಮಹೋದಯಾ || ೧೦೮ ||

ಯಾಮ್ಯಾ, ನೃಪಾರ್ಣಕಾ, ಭಾಷಾ, ಸರಸ್ವತೀ, ವಾಣೀ, ಸಂಸ್ಕೃತಾ, ಪ್ರಾಕೃತಾ, ಪರಾ, ಬಹುರೂಪಾ, ಚಿತ್ತರೂಪಾ, ರಮ್ಯಾ, ನಂದಾ, ಕೌತುಕಾ, ತ್ರಯಾಖ್ಯಾ, ಪರಮಾತ್ಮಾಖ್ಯಾ, ಅಮೇಯವಿಭವಾ, ವಾಕ್ಸ್ಮರೂಪಾ, ಬಿಂದುಸರ್ಗರೂಪಾ, ವಿಶ್ವಾತ್ಮಿಕಾ, ತ್ರೈಪುರಕಂದಾಖ್ಯಾ, ಜ್ಞಾತ್ರಾದಿತ್ರಿವಿಧಾತ್ಮಿಕಾ, ಆಯುರ್ಲಕ್ಷ್ಮೀಕೀರ್ತಿಭೋಗಸೌಂದರ್ಯಾರೋಗ್ಯದಾಯಕಾ.

೧೦೬-೧೧೦. ಐಹಿಕಾಮುಷ್ಮಿಕಜ್ಞಾನಮಯೀ, ಜೀವಾಖ್ಯಾ, ವಿಜಯಾಖ್ಯಾ, ವಿಶ್ವವಿನ್ಮಯಾ, ಹೃದಾದಿವಿದ್ಯಾ, ರೂಪಾದಿಭಾನುರೂಪಾ, ಜಗದ್ವಪುಃ, ವಿಶ್ವಮೋಹನಿಕಾ, ತ್ರಿಪುರಾಮೃತಸಂಜ್ಞಿಕಾ, ಸರ್ವಾಪ್ಯಾಯನರೂಪಾ, ಮೋಹಿನೀ, ಕ್ಷೋಭಣೀ, ಕ್ಷೇದಿನೀ, ಮಹೋದಯಾ, ಸಂಪತ್ಕರೀ, ಹಲ

- ಸಂಪತ್ಕುರಿ ಪಲಕ್ಷಾಣಾರ್ಣವ ಸೀಮಾ ಮಾತೃತನೂ ರತಿಃ |  
 ಪ್ರೀತಿರ್ಮನೋಭವಾ ವಾಪಿ ಪ್ರೀತ್ಯಾ ವಾರಾಧಿಪಾ ತಥಾ || ೧೦೯ ||
- ತ್ರಿಕೂಟಾ ಚಾಪಿ ಪಟ್ಟಕೂಟಾ ಪಂಚಕೂಟಾ ವಿಶುದ್ಧಗಾ |  
 ಅನಾಹತಗತಾ ಚೈವ ಮಣಿಪೂರಕಸಂಸ್ಥಿತಾ || ೧೧೦ ||
- ಸ್ವಾಧಿಷ್ಠಾನಸಮಾಸೀನಾಧಾರಸ್ಥಾ ಜ್ಞಾನಸಮಾಸ್ಥಿತಾ |  
 ಪಟ್ಟತ್ರೈಶತ್ಕೂಟರೂಪಾ ಚ ಸಂಚಾಶನ್ನಿಧುನಾತ್ಮಿಕಾ || ೧೧೧ ||
- ಪಾದುಕಾದಿಕಸಿದ್ಧೀಶಾ ತಥಾ ವಿಜಯದಾಯಿನೀ |  
 ಕಾಮರೂಪಪ್ರದಾ ವೇತಾಲರೂಪಾ ಚ ಪಿಶಾಚಿಕಾ || ೧೧೨ ||
- ವಿಚಿತ್ರಾ ವಿಭ್ರಮಾ ಹಂಸೀ ಭೀಷಣೀ ಜನರಂಜಿಕಾ |  
 ವಿಶಾಲಾ ಮದನಾ ತುಷ್ಟಾ ಕಾಲಕಂಠೀ ಮಹಾಭಯಾ || ೧೧೩ ||
- ಮಾಹೇಂದ್ರೀ ಶಂಖಿನೀ ಚೈಂದ್ರೀ ಮಂಗಲಾ ವಟನಾಸಿನೀ |  
 ಮೇಖಲಾ ಸಕಲಾ ಲಕ್ಷ್ಮೀರ್ಮಾಲಿನೀ ವಿಶ್ವನಾಯಿಕಾ || ೧೧೪ ||

ಕ್ಷಾಣಾರ್ಣವ ಸೀಮಾ, ಮಾತೃತನು, ರತಿ, ಪ್ರೀತಿ, ಮನೋಭವಾ, ವಾರಾಧಿಪಾ, ತ್ರಿಕೂಟಾ, ಪಟ್ಟಕೂಟಾ, ಪಂಚಕೂಟಾ, ವಿಶುದ್ಧಗಾ, ಅನಾಹತಗತಾ, ಮಣಿಪೂರಕಸಂಸ್ಥಿತಾ.

೧೧೧-೧೧೫. ಸ್ವಾಧಿಷ್ಠಾನಸಮಾಸೀನಾ, ಆಧಾರಸ್ಥಾ, ಆಜ್ಞಾನಸಮಾಸ್ಥಿತಾ, ಪಟ್ಟತ್ರೈಶತ್ಕೂಟರೂಪಾ, ಸಂಚಾಶನ್ನಿಧುನಾತ್ಮಿಕಾ, ಪಾದುಕಾದಿಕಸಿದ್ಧೀಶಾ, ವಿಜಯದಾಯಿನೀ, ಕಾಮರೂಪಪ್ರದಾ, ವೇತಾಲರೂಪಾ, ಪಿಶಾಚಿಕಾ, ವಿಚಿತ್ರಾ, ವಿಭ್ರಮಾ, ಹಂಸೀ, ಭೀಷಣೀ, ಜನರಂಜಿಕಾ, ವಿಶಾಲಾ, ಮದನಾ, ತುಷ್ಟಾ, ಕಾಲಕಂಠೀ, ಮಹಾಭಯಾ, ಮಾಹೇಂದ್ರೀ, ಶಂಖಿನೀ, ಐಂದ್ರೀ, ಮಂಗಲಾ, ವಟನಾಸಿನೀ, ಮೇಖಲಾ, ಸಕಲಾ, ಲಕ್ಷ್ಮೀರ್ಮಾಲಿನೀ,

|   |     |
|---|-----|
| ಸುಲೋಚನಾ ಸುಶೋಭಾ ಚೆ ಕಾಮದಾ ಚೆ ವಿಲಾಸಿನೀ  <br>ಕಾಮೇಶ್ವರೀ ನಂದಿನೀ ಚೆ ಸ್ವರ್ಣರೇಖಾ ಮನೋಹರಾ      | ೧೧೫ |
| ಪ್ರಮೋದಾ ರಾಗಿಣೀ ಸಿದ್ಧಾ ಪದ್ಮಿನೀ ಚೆ ರತಿಪ್ರಿಯಾ  <br>ಕಲ್ಯಾಣದಾ ಕಲಾದಕ್ಷಾ ತತರ್ಜ್ಜ ಸುರಸುಂದರೀ | ೧೧೬ |
| ವಿಭ್ರಮಾ ನಾಹಕಾವೀರಾ ವಿಕಲಾ ಕೋರಕಾ ಕವಿಃ  <br>ಸಿಂಹನಾದಾ ಮಹಾನಾದಾ ಸುಗ್ರೀವಾ ಮರ್ಕಟಾ ಶಠಾ        | ೧೧೭ |
| ಬಿಡಾಲಾಕ್ಷಾ ಬಿಡಾಲಾಸ್ಯಾ ಕುಮಾರಾ ಖೇಚರೀ ಭವಾ  <br>ಮಯೂರಾ ಮಂಗಲಾ ಭೀಮಾ ದ್ವಿಪವಕ್ತ್ರಾ ಖರಾನನಾ    | ೧೧೮ |
| ಮಾತಂಗಾ ಚೆ ನಿಶಾಚಾರಾ ವೃಷಗ್ರಾಹಾ ವೃಕಾನನಾ  <br>ಸೈರಿಭಾಸ್ಯಾ ಗಜಮುಖಾ ಪಶುವಕ್ತ್ರಾ ಮೃಗಾನನಾ      | ೧೧೯ |
| ಕ್ಷೋಭಕಾ ಮಣಿಭದ್ರಾ ಚೆ ಕ್ರೀಡಕಾ ಸಿಂಹಚಕ್ರಕಾ  <br>ಮಹೋದರಾ ಸ್ಥೂಲಶಿಖಾ ವಿಕೃತಾಸ್ಯಾ ವರಾನನಾ      | ೧೨೦ |

ವಿಶ್ವನಾಯಿಕಾ, ಸುಲೋಚನಾ, ಸುಶೋಭಾ, ಕಾಮದಾ, ವಿಲಾಸಿನೀ, ಕಾಮೇಶ್ವರೀ, ನಂದಿನೀ, ಸ್ವರ್ಣರೇಖಾ, ಮನೋಹರಾ.

೧೧೬-೧೨೦. ಪ್ರಮೋದಾ, ರಾಗಿಣೀ, ಸಿದ್ಧಾ, ಪದ್ಮಿನೀ, ರತಿಪ್ರಿಯಾ, ಕಲ್ಯಾಣದಾ, ಕಲಾದಕ್ಷಾ, ಸುರಸುಂದರೀ, ವಿಭ್ರಮಾ, ನಾಹಕಾವೀರಾ, ವಿಕಲಾ, ಕೋರಕಾ, ರವಿ, ಸಿಂಹನಾದಾ, ಮಹಾಮಾತಂಗಾ, ನಿಶಾಚರಾ, ವೃಷಗ್ರಾಹಾ, ವೃಕಾನನಾ, ಸೈರಿಭಾಸ್ಯಾ, ಗಜಮುಖಾ, ಪಶುವಕ್ತ್ರಾ, ಮೃಗಾನನಾ, ಕ್ಷೋಭಕಾ, ಮಣಿಭದ್ರಾ, ಕ್ರೀಡಕಾ, ಸಿಂಹಚಕ್ರಕಾ, ಮಹೋದರಾ, ಸ್ಥೂಲಶಿಖಾ, ವಿಕೃತಾಸ್ಯಾ, ವರಾನನಾ.

- ಚಪಲಾ ಕಕ್ಕುಟಾಸ್ಯಾ ಚ ಪಾವನೀ ಮದನಾಲಸಾ |  
ಮನೋಹರಾ ದೀರ್ಘಜಂಘಾ ಸ್ಥೂಲದಂತಾ ದಶಾನನಾ || ೧೨೧ ||
- ಸುಮುಖಾ ಪಂಡಿತಾ ಕ್ರುದ್ಧಾ ವರಾಹಾಸ್ಯಾ ಸಟಾಮುಖಾ |  
ಕಪಟಾ ಕೌತುಕಾ ಕಾಲಾ ಕಿಂಕರಾ ಕಿತನಾ ಖಲಾ. || ೧೨೨ ||
- ಭಕ್ಷಕಾ ಭಯದಾ ಸಿದ್ಧಾ ಸರ್ವಗಾ ಚ ಪ್ರಕೀರ್ತಿತಾ |  
ಜಯಾ ಚ ವಿಜಯಾ ದುರ್ಗಾ ಭದ್ರಾ ಭದ್ರಕರೀ ತಥಾ || ೧೨೩ ||
- ಅಂಬಿಕಾ ನಾಮದೇವೀ ಚ ಮಹಾಮಾಯಾಸ್ವರೂಪಿಣೀ |  
ವಿದಾರಿಕಾ ವಿಶ್ವಮಯೀ ವಿಶ್ವಾ ವಿಶ್ವವಿಭಂಜಿತಾ || ೧೨೪ ||
- ವೀರಾ ವಿಕ್ಷೋಭಿಣೀ ವಿದ್ಯಾ ವಿನೋದಾ ಬೀಜವಿಗ್ರಹಾ |  
ವೀತಶೋಕಾ ವಿಷಗ್ರೀವಾ ವಿಪುಲಾ ವಿಜಯಪ್ರದಾ || ೧೨೫ ||
- ವಿಭವಾ ವಿವಿಧಾ ವಿಪ್ರಾ ತಥೈವ ಪರಿಕೀರ್ತಿತಾ |  
ಮನೋಹರಾ ಮಂಗಲಾ ಚ ಮದೋತ್ಸಿಕ್ತಾ ಮನಸ್ವಿನೀ || ೧೨೬ ||

೧೨೧-೧೨೫. ಚಪಲಾ, ಕುಕ್ಕುಟಾಸ್ಯಾ, ಪಾವನೀ, ಮದನಾಲಸಾ, ಮನೋಹರಾ, ದೀರ್ಘಜಂಘಾ, ಸ್ಥೂಲದಂತಾ, ದಶಾನನಾ, ಸುಮುಖಾ, ಪಂಡಿತಾ, ಕ್ರುದ್ಧಾ, ವರಾಹಾಸ್ಯಾ, ಸಟಾಮುಖಾ, ಕಪಟಾ, ಕೌತುಕಾ, ಕಾಲಾ, ಕಿಂಕರಾ, ಕಿತನಾ, ಖಲಾ, ಭಕ್ಷಕಾ, ಭಯದಾ, ಸಿದ್ಧಾ, ಸರ್ವಗಾ, ಜಯಾ, ವಿಜಯಾ, ದುರ್ಗಾ, ಭದ್ರಾ, ಭದ್ರಕರೀ, ಅಂಬಿಕಾ, ನಾಮದೇವೀ, ಮಹಾ ಮಾಯಾಸ್ವರೂಪಿಣೀ, ವಿದಾರಿಕಾ, ವಿಶ್ವಮಯೀ, ವಿಶ್ವಾ, ವಿಶ್ವವಿಭಂಜಿತಾ, ವೀರಾ, ವಿಕ್ಷೋಭಿಣೀ, ವಿದ್ಯಾ, ವಿನೋದಾ, ಬೀಜವಿಗ್ರಹಾ, ವೀತಶೋಕಾ, ವಿಷಗ್ರೀವಾ, ವಿಪುಲಾ, ವಿಜಯಪ್ರದಾ.

೧೨೬-೧೩೦. ವಿಭವಾ, ವಿವಿಧಾ, ವಿಪ್ರಾ, ಮನೋಹರಾ, ಮಂಗಲಾ, ಮದೋತ್ಸಿಕ್ತಾ, ಮನಸ್ವಿನೀ, ಮಾನಿನೀ, ಮಧುರಾ, ಮಾಯಾ, ಮೋಹಿನೀ,

ಮಾನಿನೀ ಮಧುರಾ ಮಾಯಾ ಮೋಹಿನೀ ಚ ತಥಾ ಸ್ತೃತಾ |  
ಭದ್ರಾ ಭವಾನೀ ಭವ್ಯಾ ಚ ವಿಶಾಲಾಕ್ಷೀ ಶುಚಿಸ್ಥಿತಾ || ೧೨೭ ||

ಕಕುಭಾ ಕಮಲಾ ಕಲ್ಪಾ ಕಲಾಘೋ ಪೂರಣೀ ತಥಾ |  
ನಿತ್ಯಾ ಚಾಪ್ಯಮ್ತಾ ಚೈವ ಜೀವಿತಾ ಚ ತಥಾ ದಯಾ || ೧೨೮ ||

ಅಶೋಕಾ ಹ್ಯಮಲಾ ಪೂರ್ಣಾ ಪೂರ್ಣಭಾಗ್ಯೋದ್ಯತಾ ತಥಾ |  
ವಿನೇಕಾ ವಿಭವಾ ವಿಶ್ವಾ ವಿತತಾ ಚ ಪ್ರಕೀರ್ತಿತಾ || ೧೨೯ ||

ಕಾಮಿನೀ ಖೇಚರೀ ಗರ್ವಾ ಪುರಾಣಾ ಪರಮೇಶ್ವರೀ |  
ಗೌರೀ ಶಿವಾ ಹ್ಯಮೇಯಾ ಚ ವಿಮಲಾ ವಿಜಯಾ ಪರಾ || ೧೩೦ ||

ಪವಿತ್ರಾ ಪದ್ಮಿನೀ ವಿದ್ಯಾ ವಿಶ್ವೇಶೀ ಶಿವವಲ್ಲಭಾ |  
ಅಶೇಷರೂಪಾ ಹ್ಯಾನಂದಾಂಬುಜಾಕ್ಷೀ ಚಾಪ್ಯನಿಂದಿತಾ || ೧೩೧ ||

ವರದಾ ನಾಕೃದಾ ನಾಣೀ ವಿವಿಧಾ ನೇದವಿಗ್ರಹಾ |  
ವಿದ್ಯಾ ನಾಗೀಶ್ವರೀ ಸತ್ಯಾ ಸಂಯತಾ ಚ ಸರಸ್ವತೀ || ೧೩೨ ||

ಭದ್ರಾ, ಭವಾನೀ, ಭವ್ಯಾ, ವಿಶಾಲಾಕ್ಷೀ, ಶುಚಿಸ್ಥಿತಾ, ಕಕುಭಾ, ಕಮಲಾ, ಕಲ್ಪಾ, ಕಲಾ, ಪೂರಣೀ, ನಿತ್ಯಾ, ಅಮೃತಾ, ಜೀವಿತಾ, ದಯಾ, ಅಶೋಕಾ, ಅಮಲಾ, ಪೂರ್ಣಾ, ಪೂರ್ಣ ಭಾಗ್ಯೋದ್ಯತಾ, ವಿನೇಕಾ, ವಿಭವಾ, ವಿಶ್ವಾ, ವಿತತಾ, ಕಾಮಿನೀ, ಖೇಚರೀ, ಗರ್ವಾ, ಪುರಾಣಾ, ಪರಮೇಶ್ವರೀ, ಗೌರೀ, ಶಿವಾ, ಅಮೇಯಾ, ವಿಮಲಾ, ವಿಜಯಾ, ಪರಾ.

೧೩೧-೧೩೨. ಪವಿತ್ರಾ, ಪದ್ಮಿನೀ, ವಿದ್ಯಾ, ವಿಶ್ವೇಶೀ, ಶಿವವಲ್ಲಭಾ, ಅಶೇಷರೂಪಾ, ಅನಂದಾ, ಅಂಬುಜಾಕ್ಷೀ, ಅನಿಂದಿತಾ, ವರದಾ, ನಾಕೃದಾ, ನಾಣೀ, ವಿವಿಧಾ, ನೇದವಿಗ್ರಹಾ, ವಿದ್ಯಾ, ನಾಗೀಶ್ವರೀ, ಸತ್ಯಾ, ಸಂಯುತಾ,

ನಿರ್ಮಲಾನಂದರೂಪಾ ಚ ಹೃದ್ಯಮೃತಾ ಮಾನದಾ ತಥಾ |  
 ಪೂಷಾ ಚೈವ ತಥಾ ಪುಷ್ಪಿಸ್ತುಷ್ಪಿಶ್ಚಾಪಿ ರತಿಧೃತಿಃ || ೧೩೩ ||

ಶಶಿನೀ ಚಂದ್ರಿಕಾ ಕಾಂತಿಜ್ಯೋತ್ಸ್ನಾ ಶ್ರೀಃ ಪ್ರೀತಿರಂಗದಾ |  
 ಪೂರ್ಣಾ ಪೂರ್ಣಾಮೃತಾ ಕಾಮದಾಯಿನೀಂದುಕಲಾತ್ಮಿಕಾ || ೧೩೪ ||

ತಪಿನೀ ತಾಪಿನೀ ಧೂಮ್ರಾ ಮರೀಚಿಜ್ವಾಲಿನೀ ರುಚಿಃ |  
 ಸುಷುಮ್ನಾ ಭೋಗದಾ ವಿಶ್ವಾ ವಾಧಿನೀ ಧಾರಿಣೀ ಕ್ಷಮಾ || ೧೩೫ ||

ಧೂಮ್ರಾಚಿರೂಷ್ಮಾ ಜ್ವಲಿನೀ ಜ್ವಾಲಿನೀ ವಿಸ್ಫುಲಿಂಗಿನೀ |  
 ಸುಶ್ರೀಃ ಸ್ವರೂಪಾ ಕಪಿಲಾ ಹವ್ಯಕವ್ಯವಹಾ ತಥಾ || ೧೩೬ ||

ಘಸ್ಮರಾ ವಿಶ್ವಕವಲಾ ಲೋಲಾಕ್ಷೀ ಲೋಲಜಿಹ್ವಿಕಾ |  
 ಸರ್ವಭಕ್ಷಾ ಸಹಸ್ರಾಕ್ಷೀ ನಿಸಂಗಾ ಚ ಗತಿಪ್ರಿಯಾ || ೧೩೭ ||

ಅಚಿಂತ್ಯಾತ್ಯಪ್ರಮೇಯಾ ಚ ಪೂರ್ಣರೂಪಾ ದುರಾಸದಾ |  
 ಸರ್ವಾ ಸಂಸಿದ್ಧಿರೂಪಾ ಚ ಪಾವನೀತ್ಯೇಕರೂಪಿಣೀ || ೧೩೮ ||

ಸರಸ್ವತೀ, ನಿರ್ಮಲಾನಂದರೂಪಾ, ಅಮೃತಾ, ಮಾನದಾ, ಪೂಷಾ, ಪುಷ್ಪಿ, ತುಷ್ಪಿ, ರತಿ, ಧೃತಿ, ಶಶಿನೀ, ಚಂದ್ರಿಕಾ, ಕಾಂತಿ, ಜ್ಯೋತ್ಸ್ನಾ, ಶ್ರೀ, ಪ್ರೀತಿ, ಅಂಗದಾ, ಪೂರ್ಣಾ, ಪೂರ್ಣಾಮೃತಾ, ಕಾಮದಾಯಿನೀ, ಇಂದುಕಲಾತ್ಮಿಕಾ, ತಪಿನೀ, ತಾಪಿನೀ, ಧೂಮ್ರಾ, ಮರೀಚೀ, ಜ್ವಾಲಿನೀ, ರುಚಿ, ಸುಷುಮ್ನಾ, ಭೋಗದಾ, ವಿಶ್ವಾ, ವಾಧಿನೀ, ಧಾರಿಣೀ, ಕ್ಷಮಾ.

೧೩೬-೧೪೦. ಧೂಮ್ರಾ, ಅರ್ಚಿಃ, ಊಷ್ಮಾ, ಜ್ವಲಿನೀ, ಜ್ವಾಲಿನೀ, ವಿಸ್ಫುಲಿಂಗಿನೀ, ಸುಶ್ರೀಃ, ಸ್ವರೂಪಾ, ಕಪಿಲಾ, ಹವ್ಯಕವ್ಯವಹಾ, ಘಸ್ಮರಾ, ವಿಶ್ವಕವಳಾ, ಲೋಲಾಕ್ಷೀ, ಲೋಲಜಿಹ್ವಿಕಾ, ಸರ್ವಭಕ್ಷಾ, ಸಹಸ್ರಾಕ್ಷೀ, ನಿಸಂಗಾ, ಗತಿಪ್ರಿಯಾ, ಅಚಿಂತ್ಯಾ, ಅತ್ಯಪ್ರಮೇಯಾ, ಪೂರ್ಣರೂಪಾ, ದುರಾಸದಾ, ಸರ್ವಾ, ಸಂಸಿದ್ಧಿರೂಪಾ, ಪಾವನೀ, ಏಕರೂಪಿಣೀ, ಯಾಮಲ

ತಥಾ ಯಾಮಲವೇಧಾಖ್ಯಾ ಶಕ್ತೀವೇದಸ್ವರೂಪಿಣೀ |  
ತಥಾ ಶಾಂಭವವೇಧಾ ಚ ಭಾವನಾಸಿದ್ಧಿಸೂಚಿನೀ || ೧೩೯ ||

ವಹ್ನಿರೂಪಾ ತಥಾ ದಸ್ರಾ ಹ್ಯನಾವಿಘ್ನಾ ಭುಜಂಗಮಾ |  
ಷಣ್ಮುಖಾ ರವಿರೂಪಾ ಚ ಮಾತಾ ದುರ್ಗಾ ದಿಶಾ ತಥಾ || ೧೪೦ ||

ಧನದಾ ಕೇಶವಾ ಚಾಪಿ ಯಮೀ ಚೈವ ಹರಾ ಶಶಾ |  
ಅಶ್ವಿನೀ ಚ ಯಮೀ ವಹ್ನಿರೂಪಾ ಧಾತ್ರೀತಿ ಕೀರ್ತಿತಾ || ೧೪೧ ||

ಚಂದ್ರಾ ಶಿನಾದಿತಿರ್ಜೀವಾ ಸರ್ಪಿಣೀ ಪಿತೃರೂಪಿಣೀ |  
ಆರ್ಯವ್ಣಾ ಚ ಭಗಾ ಸೂರ್ಯಾ ತ್ವಾಷ್ಟ್ರೀ ಮಾರುತಿಸಂಜ್ಞಿಕಾ || ೧೪೨ ||

ಇಂದ್ರಾಗ್ನಿರೂಪಾ ಮಿತ್ರಾ ಚಾಪೀಂದ್ರಾಣೀ ನಿರ್ಮುತಿರ್ಜಲಾ |  
ವೈಶ್ವದೇವೀ ಹರಿತಭೂರ್ವಾಸವೀ ವರುಣಾ ಜಯಾ || ೧೪೩ ||

ಅಹಿರ್ಬುಧ್ನಾ ಪೂಷಣೀ ಚ ತಥಾ ಕಾರಸ್ವರಾಮಲಾ |  
ಉದುಂಬರಾ ಜಂಬುಕಾ ಚ ಖದಿರಾ ಕೃಷ್ಣರೂಪಿಣೀ || ೧೪೪ ||

ವೇಧಾಖ್ಯಾ, ಶಕ್ತೀ, ವೇದಸ್ವರೂಪಿಣೀ, ಶಾಂಭವವೇಧಾ, ಭಾವನಾ, ಸಿದ್ಧಿ  
ಸೂಚಿನೀ, ವಹ್ನಿರೂಪಾ, ದಸ್ರಾ, ಆಮಾ, ವಿಘ್ನಾ, ಭುಜಂಗಮಾ, ಷಣ್ಮುಖಾ,  
ರವಿರೂಪಾ, ಮಾತಾ, ದುರ್ಗಾ, ದಿಶಾ.

೧೪೧-೧೪೫. ಧನದಾ, ಕೇಶವಾ, ಯಾಮೀ, ಹರಾ, ಶಶಾ, ಅಶ್ವಿನೀ,  
ಯಮೀ, ವಹ್ನಿರೂಪಾ, ಧಾತ್ರೀ, ಚಂದ್ರಾ, ಶಿನಾ, ಆದಿತಿ, ಜೀವಾ, ಸರ್ಪಿಣೀ,  
ಪಿತೃರೂಪಿಣೀ, ಅರ್ಯವ್ಣಾ, ಭಗಾ, ಸೂರ್ಯಾ, ತ್ವಾಷ್ಟ್ರೀ, ಮಾರುತಿಸಂಜ್ಞಿಕಾ,  
ಇಂದ್ರಾ, ಅಗ್ನಿರೂಪಾ, ಮಿತ್ರಾ, ಇಂದ್ರಾಣೀ, ನಿರ್ಮುತಿ, ಜಲಾ, ವೈಶ್ವದೇವೀ,  
ಹರಿತಭೂಷಿ, ವಾಸವೀ, ವರುಣಾ, ಜಯಾ, ಅಹಿರ್ಬುಧ್ನಾ, ಪೂಷಣೀ,  
ಕಾರಸ್ವರಾ, ಅಮಲಾ, ಉದುಂಬರಾ, ಜಂಬುಕಾ, ಖದಿರಾ, ಕೃಷ್ಣ



ವಂಶಾ ಚ ಪಿಪ್ಪಲಾ ನಾಗಾ ರೋಹಿಣಾ ಚ ಪಲಾಶಕಾ |  
ಯಕ್ಷಕಾ ಚ ತಥಾ ಚೇಷ್ಟಾ ಬಿಲ್ವಾ ಚಾರ್ಜುನರೂಪಿಣೀ || ೧೪೫ ||

ವಿಕಂಕತಾ ಚ ಕಕುಭಾ ಸರಲಾ ಚಾಪಿ ಸರ್ಜಿಕಾ |  
ವಂಜುಲಾ ಪನಸಾ ಕಾಚಾ ಶಮಿಾ ಹಲಿಪ್ರಿಯಾಮೃಕಾ || ೧೪೬ ||

ನಿಂಬಾ ಮಧೂಕಸಂಜ್ಞಾ ಚಾಶ್ಯತ್ವತ್ಥಾ ಚ ಗಜಾಹೃಜಾ |  
ನಾಗಿನೀ ಸರ್ಪಿಣೀ ಚೈವ ಶುನೀ ಚಾಪಿ ಬಿಡಾಲಿಕೀ || ೧೪೭ ||

ಭಾಗೀ ಮಾರ್ಜಾರಿಕಾ ಮೂಷೀ ವೃಷಭಾ ಮಾಹಿಷೀ ತಥಾ |  
ಶಾರ್ದೂಲೀ ಸೈರಿಭೀ ವ್ಯಾಘ್ರೀ ಹರಿಣೀ ಚ ಮೃಗೀ ಶುನೀ || ೧೪೮ ||

ಕಪಿರೂಪಾ ಚ ಗೋಘಂಟಾ ವಾನರೀ ಚ ನರಾಶ್ವಿನೀ |  
ನಗಾ ಗೌರ್ಹಸ್ತಿನೀ ಚೇತಿ ತಥಾ ಷಟ್ ಚಕ್ರವಾಸಿನೀ || ೧೪೯ ||

ತ್ರಿಖಂಡಾ ತಾರಸಾಲಾಖ್ಯಾ ಭ್ರಾಮಣೀ ದ್ರಾವಣೀ ತಥಾ |  
ಭೌಮಾ ಸೂರ್ಯಾ ತಿಥಿರ್ವಾರಾ ಯೋಗಾರ್ಕ್ಷಾ ಕರಣಾತ್ಮಿಕಾ || ೧೫೦ ||

ರೂಪಿಣೀ, ವಂಶಾ, ಪಿಪ್ಪಲಾ, ನಾಗಾ, ರೋಹಿಣಾ, ಪಲಾಶಕಾ, ಯಕ್ಷಕಾ, ಚೇಷ್ಟಾ, ಬಿಲ್ವಾ, ಅರ್ಜುನರೂಪಿಣೀ.

೧೪೫-೧೫೦. ವಿಕಂಕತಾ, ಕಕುಭಾ, ಸರಳಾ, ಸರ್ಜಿಕಾ, ವಂಜುಲಾ, ಪನಸಾ, ಕಾಚಾ, ಶಮಿಾ, ಹಲಿಪ್ರಿಯಾ, ಅಮೃಕಾ, ನಿಂಬಾ, ಮಧೂಕಸಂಜ್ಞಾ, ಅಶ್ಯತ್ವಾ, ಗಜಾ, ಅಜಾ, ನಾಗಿನೀ, ಸರ್ಪಿಣೀ, ಶುನೀ, ಬಿಡಾಲಿಕೀ, ಭಾಗೀ, ಮಾರ್ಜಾರಿಕಾ, ಮೂಷೀ, ವೃಷಭಾ, ಮಾಹಿಷೀ, ಶಾರ್ದೂಲೀ, ಸೈರಿಭೀ, ವ್ಯಾಘ್ರೀ, ಹರಿಣೀ, ಮೃಗೀ, ಶುನೀ, ಕಪಿರೂಪಾ, ಗೋಘಂಟಾ, ವಾನರೀ, ನರಾಶ್ವಿನೀ, ನಗಾ, ಗೌಃ, ಹಸ್ತಿನೀ, ಷಟ್ಚಕ್ರವಾಸಿನೀ, ತ್ರಿಖಂಡಾ, ತಾರ

ಯಕ್ಷಿಣೀ ತಾರಣಾ ವ್ಯೋಮಶಬ್ದಾದ್ಯಾ ಪ್ರಣಿನೀ ಚ ಧೀಃ |  
ಕ್ರೋಧಿನೀ ಸ್ತಂಭಿನೀ ಚಂಡೋಚ್ಚಂಚಾ ಬ್ರಹ್ಮಾದಿರೂಪಿಣೀ || ೧೫೦ ||

ಸಿಂಹಸ್ಥಾ ವ್ಯಾಘ್ರಗಾ ಚೈವ ಗಜಾಶ್ವಗರುಡಸ್ಥಿತಾ |  
ಭೌಮಾಪ್ಯಾ ತೈಜಸೀ ವಾಯುರೂಪಿಣೀ ತಾಮಸಾ ತಥಾ || ೧೫೧ ||

ಏಕವಕ್ತ್ರಾ ಚತುರ್ವಕ್ತ್ರಾ ನವವಕ್ತ್ರಾ ಕಲಾನನಾ |  
ಪಂಚವಿಂಶತಿವಕ್ತ್ರಾ ಚ ಷಡ್ವಿಂಶದ್ದವನಾ ತಥಾ || ೧೫೨ ||

ಊನಪಂಚಾಶದಾಪ್ಯಾ ಚ ಚತುಃಷಷ್ಟಿ ಮುಖಾ ತಥಾ |  
ಏಕಾಶೀತಿಮುಖಾ ಚೈವ ಶತಾನನಸಮನ್ವಿತಾ || ೧೫೩ ||

ಸ್ಥೂಲರೂಪಾ ಸೂಕ್ಷ್ಮರೂಪಾ ತೇಜೋವಿಗ್ರಹಧಾರಿಣೀ |  
ವೃಣಾ ವೃತ್ತಿಸ್ವರೂಪಾ ಚ ಮಾಯಾವೃತ್ತಿಸ್ವರೂಪಿಣೀ || ೧೫೪ ||

ಪಾಲಾಖ್ಯಾ, ಭ್ರಾಮಣೀ, ದ್ರಾವಣೀ, ಭೂನಾ, ಸೂರ್ಯಾ, ತಿಥಿ, ವಾರಾ,  
ಯೋಗಾ, ಋಕ್ಷಾ, ಕರಣಾತ್ಮಿಕಾ.

೧೫೦-೧೫೪. ಯಕ್ಷಿಣೀ, ತಾರಣಾ, ವ್ಯೋಮಾ, ಶಬ್ದಾದ್ಯಾ, ಪ್ರಣಿನೀ,  
ಧೀಃ, ಕ್ರೋಧಿನೀ, ಸ್ತಂಭಿನೀ, ಚಂಡಾ, ಉಚ್ಚಂಡಾ, ಬ್ರಹ್ಮಾದಿರೂಪಿಣೀ,  
ಸಿಂಹಸ್ಥಾ, ವ್ಯಾಘ್ರಗಾ, ಗಜಾಶ್ವಗರುಡಸ್ಥಿತಾ, ಭೌಮಾ, ಆಪ್ಯಾ, ತೈಜಸೀ,  
ವಾಯುರೂಪಿಣೀ, ತಾಮಸಾ, ಏಕವಕ್ತ್ರಾ, ಚತುರ್ವಕ್ತ್ರಾ, ನವವಕ್ತ್ರಾ, ಕಲಾ  
ನನಾ. ಪಂಚವಿಂಶತಿವಕ್ತ್ರಾ, ಷಡ್ವಿಂಶದ್ದವನಾ, ಊನಪಂಚಾಶದಾಪ್ಯಾ, ಚತುಃ  
ಷಷ್ಟಿಮುಖಾ, ಏಕಾಶೀತಿಮುಖಾ, ಶತಾನನಸಮನ್ವಿತಾ, ಸ್ಥೂಲರೂಪಾ, ಸೂಕ್ಷ್ಮ  
ರೂಪಾ, ತೇಜೋವಿಗ್ರಹಧಾರಿಣೀ, ವೃಣಾ, ವೃತ್ತಿಸ್ವರೂಪಾ, ಮಾಯಾವೃತ್ತಿ  
ಸ್ವರೂಪಿಣೀ.

ಗುರುಪಂಕ್ತಿಸ್ವರೂಪಾ ಚ ವಿದ್ಯಾವೃತ್ತಿಸ್ವರೂಪಿಣೀ |  
ತತ್ಪ್ರಾವೃತ್ತಿಸ್ವರೂಪಾಪಿ ನಿತ್ಯಾವೃತ್ತಿವಪುರ್ಧರಾ || ೧೫೬ ||

ಅಂಗಾವೃತ್ತಿಸ್ವರೂಪಾ ಚಾಪ್ಯಾಯುಧಾವೃತ್ತಿರೂಪಿಣೀ |  
ಗುರುಪಂಕ್ತಿಸ್ವರೂಪಾ ಚ ವಿದ್ಯಾವೃತ್ತಿತನುಸ್ತಥಾ || ೧೫೭ ||

ಬ್ರಹ್ಮಾದ್ಯಾವೃತ್ತಿರೂಪಾ ಚ ಪರಾ ಪಶ್ಯಂತಿಕಾ ತಥಾ |  
ಮಧ್ಯಮಾ ವೈಖರೀ ಶೀರ್ಷಕಂಠತಾಲ್ಪೋಷ್ಣದಂತಗಾ || ೧೫೮ ||

ಜಿಹ್ವಾಮೂಲಗತಾ ನಾಸಾಗತೋರಃಸ್ಥಲಗಾಮಿನೀ |  
ಷಡ್‌ವಾಕ್ಯಸ್ವರೂಪಾ ಚ ವೇದಭಾಷಾಸ್ವರೂಪಿಣೀ || ೧೫೯ ||

ಸೇಕಾಖ್ಯಾ ವೀಕ್ಷಣಾಖ್ಯಾ ಚೋಪದೇಶಾಖ್ಯಾ ತಥೈವ ಚ |  
ವ್ಯಾಕುಲಾಕ್ಷರಸಂಕೇತಾ ಗಾಯತ್ರೀ ಬ್ರಹ್ಮವಾದಿಕಾ || ೧೬೦ ||

ಜಪಹೋಮಾರ್ಚನಧ್ಯಾನಯಂತ್ರತರ್ಪಣರೂಪಿಣೀ |  
ಸಿದ್ಧಸಾರಸ್ವತಾ ಮರ್ತ್ಯಜಯಾ ಚ ತ್ರಿಪುರಾ ತಥಾ || ೧೬೧ ||

೧೫೬-೧೬೦. ಗುರುಪಂಕ್ತಿಸ್ವರೂಪಾ, ವಿದ್ಯಾವೃತ್ತಿಸ್ವರೂಪಿಣೀ, ತತ್ಪ್ರಾವೃತ್ತಿಸ್ವರೂಪಾ, ನಿತ್ಯಾವೃತ್ತಿವಪುರ್ಧರಾ, ಅಂಗಾವೃತ್ತಿಸ್ವರೂಪಾ, ಆಯುಧಾವೃತ್ತಿರೂಪಿಣೀ, ಗುರುಪಂಕ್ತಿಸ್ವರೂಪಾ, ವಿದ್ಯಾವೃತ್ತಿತನು, ಬ್ರಹ್ಮಾದ್ಯಾವೃತ್ತಿರೂಪಾ, ಪರಾ, ಪಶ್ಯಂತಿಕಾ, ಮಧ್ಯಮಾ, ವೈಖರೀ, ಶೀರ್ಷಕಂಠತಾಲ್ಪೋಷ್ಣದಂತಗಾ, ಜಿಹ್ವಾಮೂಲಗತಾ, ನಾಸಾಗತಾ, ಉರಃಸ್ಥಲಗಾಮಿನೀ, ಷಡ್ವಾಕ್ಯಸ್ವರೂಪಾ, ವೇದಭಾಷಾಸ್ವರೂಪಿಣೀ, ಸೇಕಾಖ್ಯಾ, ವೀಕ್ಷಣಾಖ್ಯಾ, ಉಪದೇಶಾಖ್ಯಾ, ವ್ಯಾಕುಲಾಕ್ಷರಸಂಕೇತಾ, ಗಾಯತ್ರೀ, ಬ್ರಹ್ಮವಾದಿಕಾ.

೧೬೧ - ೧೬೩. ಜಪಹೋಮಾರ್ಚನಧ್ಯಾನಯಂತ್ರತರ್ಪಣರೂಪಿಣೀ, ಸಿದ್ಧಸಾರಸ್ವತಾ, ಮರ್ತ್ಯಜಯಾ, ತ್ರಿಪುರಾ, ಗಾರುಡಾ, ಅನ್ನಪೂರ್ಣಾ, ಅಶ್ವಾ

ಗಾರುಡಾ ಚಾನ್ನಪೂರ್ಣಾ ಚಾಪ್ಯಶ್ವಾರೂಢಾ ನವಾತ್ಮಿಕಾ |  
ಗೌರೀ ಚ ದೇವೀ ಹೃದಯಾ ಲಕ್ಷದಾ ಚ ಮತಂಗಿನೀ || ೧೬೨ ||

ನಿಷ್ಕತ್ರಯಪದಾ ಚೇಷ್ಟಾ ವಾದಿನೀ ಚ ಪ್ರಕೀರ್ತಿತಾ |  
ರಾಜಲಕ್ಷ್ಮೀರ್ಮಹಾಲಕ್ಷ್ಮೀಃ ಸಿದ್ಧಲಕ್ಷ್ಮೀರ್ಗವಾನನಾ || ೧೬೩ ||

ಇತ್ಯೇವಂ ಲಲಿತಾದೇವ್ಯಾ ದಿವ್ಯಂ ನಾಮಸಹಸ್ರಕಂ |  
ಸರ್ವಾರ್ಥಸಿದ್ಧಿದಂ ಪ್ರೋಕ್ತಂ ಚತುರ್ವರ್ಗಫಲಪ್ರದಂ || ೧೬೪ ||

ಏತನ್ನಿತ್ಯಮುಷಃಕಾಲೇ ಯೋ ಜಪೇಚ್ಛುದ್ಧಮಾನಸಃ |  
ಸ ಯೋಗೀ ಬ್ರಹ್ಮವಿಜ್ಞಾನೀ ಶಿವಯೋಗೀ ತಥಾತ್ಮನಿತ್ || ೧೬೫ ||

ದ್ವಿರಾವೃತ್ಯಾ ಪ್ರಜಪತೋ ಹ್ಯಾಯುರಾರೋಗ್ಯಸಂಪದಃ |  
ಲೋಕಾನುರಂಜನಂ ನಾರೀ ನೃಪಾವರ್ಜನಕರ್ಮ ಚ || ೧೬೬ ||

ರೂಢಾ, ನವಾತ್ಮಿಕಾ, ಗೌರೀ, ದೇವೀ, ಹೃದಯಾ, ಲಕ್ಷದಾ, ಮತಂಗಿನೀ, ನಿಷ್ಕತ್ರಯಪದಾ, ಚೇಷ್ಟಾ, ವಾದಿನೀ, ರಾಜಲಕ್ಷ್ಮೀ, ಮಹಾಲಕ್ಷ್ಮೀ, ಸಿದ್ಧಲಕ್ಷ್ಮೀ, ಗವಾನನಾ.

೧೬೪. ಈರೀತಿಯಾದ ಲಲಿತಾದೇವಿಯ ದಿವ್ಯ ಸಹಸ್ರನಾಮಗಳು ಸಕಲ ಇಷ್ಟಾರ್ಥಗಳನ್ನೂ, ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಸಹ ಕೊಡುತ್ತವೆಯೆಂದು ಉಕ್ತವಾಗಿದೆ.

೧೬೫. ಈ ಸಹಸ್ರನಾಮವನ್ನು ಪ್ರತಿದಿನವೂ ಉಷಃಕಾಲದಲ್ಲಿ ನಿರ್ಮಲ ಚಿತ್ತನಾಗಿ ಒಂದಾವರ್ತಿ ಜಪಿಸುವ ಮನುಷ್ಯನು ಯೋಗಿಯಾಗಿ ಬ್ರಹ್ಮದರ್ಶನವನ್ನು ಹೊಂದಿದ ಜ್ಞಾನಿಯೂ, ಶಿವಯೋಗಿ ಮತ್ತು ಆತ್ಮಜ್ಞನೂ ಆಗುವನು.

೧೬೬-೧೬೭. ಇದನ್ನು ಎರಡಾವರ್ತಿ ಜಪಿಸುವ ಸಾಧಕನಿಗೆ ಆಯುಷ್ಯ,

ಅಸೃಥಕ್ಷೇನ ಸಿದ್ಧ್ಯಂತಿ ಸಾಧಕಸ್ಯಾಸ್ಯ ನಿಶ್ಚಿತಂ |  
 ತ್ರಿರಾವೃತ್ತ್ಯಾಸ್ಯ ನೈ ಪುಂಸೋ ವಿಶ್ವಂ ಭೂಯಾದ್ವಶೇಖಿಲಂ || ೧೬೭ ||

ಚತುರಾವೃತ್ತಿಶ್ಚಾಸ್ಯ ಸಮಾಹಿತಮನಾರತಂ |  
 ಫಲತ್ಯೇವ ಪ್ರಯೋಗಾರ್ಹೋ ಲೋಕರಕ್ಷಾಕರೋ ಭವೇತ್ || ೧೬೮ ||

ಪಂಚಾವೃತ್ಯಾ ನರಾ ನಾರ್ಯೋ ನೃಪಾ ದೇವಾಶ್ಚ ಜಂತವಃ |  
 ಭಜಂತೈನಂ ಸಾಧಕಂ ಚ ದೇವ್ಯಾ ಮಾಹಿತ್ವಚೇತಸಃ || ೧೬೯ ||

ಷಡಾವೃತ್ಯಾ ತನ್ಮಯಃ ಸ್ಯಾದ್ಸಾಧಕಶ್ಚಾಸ್ಯ ಸಿದ್ಧಯಃ |  
 ಅಚಿರೇಣೈವ ದೇವೀನಾಂ ಪ್ರಸಾದಾತ್ಸಂಭವಂತಿ ಚ || ೧೭೦ ||

ಆರೋಗ್ಯ, ಸಂಪತ್ತು, ಲೋಕಾನುರಾಗ, ಸ್ತ್ರೀ ಮತ್ತು ರಾಜರುಗಳ ವಶೀಕರಣ ಇವುಗಳೆಲ್ಲವೂ ಒಟ್ಟಿಗೆ ನಿಜವಾಗಿಯೂ ಸಿದ್ಧಿಸುತ್ತವೆ.

ಇದನ್ನು ಮೂರಾವರ್ತಿ ಜಪಿಸುವ ಸಾಧಕನಿಗೆ ಸಮಸ್ತ ಜಗತ್ತೂ ವಶವಾಗುವುದು.

೧೬೮. ಈ ಸಹಸ್ರನಾಮವನ್ನು ಪ್ರತಿದಿನವೂ ನಾಲಕಾವರ್ತಿ ಜಪಿಸುವುದರಿಂದ ಇಷ್ಟಾರ್ಥವು ಫಲಿಸುತ್ತದೆ. ಮತ್ತು ಲೋಕಹಿತಕಾರಿಯಾದ ಪ್ರಯೋಗಗಳನ್ನು ಮಾಡಲು ಅಂತಹವನು ಅರ್ಹನಾಗುವನು.

೧೬೯. ಈ ಸಹಸ್ರನಾಮವನ್ನು ಐದಾವರ್ತಿ ಜಪಿಸುವ ಸಾಧಕನನ್ನು ದೇವಿಯ ಮಹಿಮೆಯಿಂದ ಪುರುಷರು, ಸ್ತ್ರೀಯರು, ರಾಜರು, ದೇವತೆಗಳು ಮತ್ತು ಪ್ರಾಣಿಗಳೂ ಸಹ ಸೇವಿಸುವರು.

೧೭೦. ಆರಾವರ್ತಿ ಜಪಿಸುವುದರಿಂದ ಸಾಧಕನು ದೇವೀಮಯನಾಗುವನು. ಅಂತಹವನಿಗೆ ದೇವಿಯವರ ಪ್ರಸಾದದಿಂದ ಬಹುಬೇಗ ಸಿದ್ಧಿಗಳುಂಟಾಗುತ್ತವೆ.

ಸಪ್ತಾವೃತ್ತ್ಯಾರಿರೋಗಾದಿಕ್ಯತ್ಯಾಪಸ್ಮಾರನಾಶನಂ |  
ಅಷ್ಟಾವೃತ್ತ್ಯಾ ನರೋ ಭೂಪ ನಿಗ್ರಹಾನುಗ್ರಹಕ್ಷಮಃ || ೧೨೧ ||

ನವಾವೃತ್ತ್ಯಾ ಮನ್ಮಥಾಭೋ ವಿಕ್ಷೋಭಯತಿ ಭೂತಲಂ |  
ದಶಾವೃತ್ತ್ಯಾ ಪಠೇನ್ನಿತ್ಯಂ ನಾಗ್ಲಕ್ಷ್ಮೀಕಾಂತಿಸಿದ್ಧಯೇ || ೧೨೨ ||

ರುದ್ರಾವೃತ್ತ್ಯಾಖಿಲರ್ದಿಶ್ಚ ತದಾಯತ್ತಂ ಜಗದ್ಭವೇತ್ |  
ಅರ್ಕಾವೃತ್ತ್ಯಾ ಸಿದ್ಧಿಭಿಃ ಸ್ಯಾದ್ಧಿಗ್ಭಿರ್ವರ್ತೋಽಽ ಹರೋಪಮಃ || ೧೨೩ ||

ವಿಶ್ವಾವೃತ್ತ್ಯಾ ತು ವಿಜಯಿಾ ಸರ್ವತಃ ಸ್ಯಾತ್ಸುಖೀ ನರಃ |  
ಶಕ್ರಾವೃತ್ತ್ಯಾಖಿಲೇಷ್ಟಾಪ್ತಿಃ ಸರ್ವತೋ ಮಾಗಲಂ ಭವೇತ್ || ೧೨೪ ||

೧೨೧. ಏಳಾವರ್ತಿ ಜಪಿಸುವುದರಿಂದ ಶತ್ರು, ರೋಗ, ಮಾಟು ಮುಂತಾದುವು ಅಪಸ್ಮಾರ ಇವುಗಳೂ ಪರಿಹಾರವಾಗುತ್ತವೆ.

ಎಂಟಾವರ್ತಿ ಜಪಿಸುವವನು ರಾಜರಿಗೆ ನಿಗ್ರಹ ಮತ್ತು ಅನುಗ್ರಹಗಳನ್ನು ಮಾಡಲು ಸಮರ್ಥನಾಗುವನು.

೧೨೨. ಒಂಬತ್ತಾವರ್ತಿ ಜಪಿಸುವವನು ಮನ್ಮಥನಂತೆ ತೇಜಸ್ವಿಯಾಗಿ ಲೋಕಕ್ಕೆ ಕ್ಷೋಭವನ್ನುಂಟುಮಾಡುವನು.

ಹತ್ತಾವರ್ತಿ ದಿನವೂ ಪಠನಮಾಡುವವನು ವಾಕ್ಯ, ಐಶ್ವರ್ಯ, ಕಾಂತಿಗಳ ಸಿದ್ಧಿಯನ್ನು ಪಡೆಯುವನು.

೧೨೩. ಹನ್ನೊಂದಾವರ್ತಿ ಜಪಿಸುವುದರಿಂದ ಸಕಲಸಮೃದ್ಧಿಯುಂಟಾಗಿ ಲೋಕವೇ ಅವನ ಅಧೀನವಾಗುವುದು.

ಹನ್ನೆರಡಾವರ್ತಿ ಪಠನಮಾಡುವುದರಿಂದ ಅಷ್ಟಸಿದ್ಧಿಗಳನ್ನು ಪಡೆದು ಈಶ್ವರನಿಗೆ ಸಮಾನವಾಗುವನು.

೧೨೪. ಹದಿಮೂರಾವರ್ತಿ ಪಠನೆ ಮಾಡುವುದರಿಂದ ಮನುಷ್ಯನು ಎಲ್ಲಾ ಕಾರ್ಯಗಳಲ್ಲಿಯೂ ಜಯಶೀಲನಾಗಿ ಸುಖಿಯಾಗುವನು.

ತಿಥ್ಯಾ ವೃತ್ತಾಽಖಿಲಾನಿಷ್ಟಾನಯತ್ನಾದಾಪ್ನುಯಾನ್ನರಃ |

ಷೋಡಶಾವೃತ್ತಿತೋ ಭೂಯಾನ್ನರಃ ಸಾಕ್ಷಾನ್ಮಹೇಶ್ವರಃ || ೧೨೫ ||

ವಿಶ್ವಂ ಸೃಷ್ಟ್ವಂ ಸಾಲಯಿತುಂ ಸಂಹರ್ತುಂ ಚ ಕ್ಷಮೋ ಭವೇತ್ |

ಮಂಡಲಂ ಮಾಸಮಾತ್ರಂ ನಾ ಯೋ ಜಪೇದ್ಯದ್ಯದಾಶಯಃ || ೧೨೬ ||

ತತ್ತದೇನಾಪ್ನುಯಾತ್ಸತ್ಯಂ ಶಿವಸ್ಯ ವಚನಂ ಯಥಾ |

ಇತ್ಯೇತತ್ಕಥಿತಂ ವಿಪ್ರ ನಿತ್ಯಾವೃತ್ತಾಚ್ಛನಾಶ್ರಿತಂ || ೧೨೭ ||

ನಾಮ್ನಾಂ ಸಹಸ್ರಂ ಮನಸೋಭೀಷ್ಟಸಂಪಾದನಕ್ಷಮಂ

|| ೧೨೮ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ

ತೃತೀಯಪಾದೇ ಲಲಿತಾಸ್ಮೋತ್ರ ಕವಚಸಹಸ್ರನಾಮಕಥನಂ

ನಾಮೈಕೋನನವತಿತಮೋಽಧ್ಯಾಯಃ

ಹದಿನಾಲ್ಕಾವರ್ತಿ ಪಾರಾಯಣ ಮಾಡುವುದರಿಂದ ಸಕಲೇಷ್ಟಾರ್ಥ ಪ್ರಾಪ್ತಿಯಾಗಿ ಎಲ್ಲಾ ವಿಷಯಗಳಲ್ಲಿಯೂ ಶ್ರೇಯಸ್ಸಾಗುವುದು.

೧೨೫-೧೨೮. ಹದಿನೈದಾವರ್ತಿ ಪಠನೆಮಾಡುವವನು ಪ್ರಯಾಸವಿಲ್ಲದೇ ಸಕಲೇಷ್ಟಗಳನ್ನೂ ಪಡೆಯುವನು.

ಹದಿನಾರಾವರ್ತಿ ಪಠನೆಮಾಡುವವನು ಸಾಕ್ಷಾನ್ಮಹೇಶ್ವರನೇ ಆಗುವನು ಎಂದರೆ ಈ ಜಗತ್ತಿನ ಸೃಷ್ಟಿ, ಪಾಲನೆ, ಸಂಹಾರಗಳನ್ನು ಮಾಡುವಂತಹ ಸಾಮರ್ಥ್ಯವನ್ನು ಪಡೆಯುವನು.

ನಲವತ್ತುದಿನಗಳು ಅಥವಾ ಒಂದುತಿಂಗಳಾದರೂ ಇದನ್ನು ಜಪಿಸುವವನು ತಾನು ಅಪೇಕ್ಷಿಸಿದುದನ್ನೆಲ್ಲಾ ಪಡೆಯುವನು.

ಬ್ರಾಹ್ಮಣನಾದ ನಾರದನೇ! ಮನೋಭೀಷ್ಟವನ್ನು ಕೊಡುವಂತಹ ಲಲಿತಾ ಸಹಸ್ರನಾಮವನ್ನು ನಿತ್ಯಾವೃತ್ತಿ ಪೂಜೆಯಕ್ರಮಸಹಿತವಾಗಿ ಈಶ್ವರನು ಹೇಳಿರುವ ಪ್ರಕಾರ ಯಥಾವತ್ತಾಗಿ ನಿನಗೆ ಹೇಳಿರುವೆನು.

ಇಂತು ಶ್ರೀನಾರದೀಯ ಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನ ವೆಂಬ ಮೂರನೆಯ ಪಾದದಲ್ಲಿ ಲಲಿತಾಸ್ಮೋತ್ರ, ಕವಚ, ಸಹಸ್ರನಾಮ ಕಥನವೆಂಬ ಎಂಬತ್ತೊಂಬತ್ತನೆಯ ಅಧ್ಯಾಯವು ಮುಗಿದುದು.

ಕಾಲೇನಾನೈಚ್ಛೆ ದುಃಖಾರ್ಥಿನಾಸನಾನಾಶನೋ ಧ್ರುವಂ |  
ಪರಾಹಂತಾಮಯಂ ಸರ್ವಸ್ವರೂಪಂ ಚಾತ್ಮನಿಗ್ರಹಂ || ೮ ||

ಸದಾತ್ಮಕಂ ಸ್ಫುರತ್ತಾಖ್ಯಮರೋಷೋಪಾಧಿವರ್ಜಿತಂ |  
ಪ್ರಕಾಶರೂಪಮಾತ್ಮತ್ವಂ ವಸ್ತು ತದ್ಭಾಸತೇ ಪರಂ || ೯ ||

ಯತ ಏವಮತೋ ಲೋಕೇ ನಾಸ್ತ್ಯಮಂತ್ರಂ ಯದಕ್ಷರಂ |  
ಯದ್ವಿಧೇತಿ ಸಮಾಖ್ಯಾತಂ ಸರ್ವಥಾ ಸರ್ವತಃ ಸದಾ || ೧೦ ||

ವಾಸರೇಷು ತು ತೇಷ್ವೇವಂ ಸರ್ವಾಪತ್ತಾರಕಂ ಭವೇತ್ |  
ತದ್ವಿಧಾನಂ ಚ ವಕ್ಷ್ಯಾಮಿ ಸಮ್ಯಗಾಸವಕಲ್ಪನಂ || ೧೧ ||

ಗೌಡೀ ಪೈಷ್ಠೀ ತಥಾ ಮಾಧ್ವೀತ್ಯೇವಂ ತತ್ತ್ರಿವಿಧಂ ಸ್ಮೃತಂ |  
ಗುಡಮುಷ್ಣೋದಕೇ ಕ್ಷಿಸ್ತ್ವಾ ಸಮಾಲೋಡ್ಯ ವಿನಿಕ್ಷಿಪೇತ್ || ೧೨ ||

೮-೯. ಹಾಗೆ ಸ್ವಲ್ಪಕಾಲ ಪರಿಭಾವನೆ ಮಾಡುವುದರಿಂದ ಅಂತರ ಬಾಹ್ಯ ದುಃಖನಾಸನೆಗಳು ನಾಶವಾಗುವುವು. ಸರ್ವಸ್ವರೂಪವೂ ಅಂಕತಾ ಮಯವು. ಆತ್ಮನು ಸದಾತ್ಮಕನು, ಸ್ವಪ್ರಕಾಶನು, ದೋಷಾದ್ಯುಪಾಧಿ ರಹಿತನು. ಪ್ರಕಾಶರೂಪನಾದ ಆ ವಸ್ತುವೇ ಪರಮಾತ್ಮನಾಗಿ ಭಾಸಮಾನ ನಾಗುವನು.

೧೦-೧೧. ಹೀಗಿರುವುದರಿಂದ ಲೋಕದಲ್ಲಿ ಮಂತ್ರವಲ್ಲದ ಅಕ್ಷರವಿಲ್ಲ. ಆಯಾಯಾದಿನಗಳಲ್ಲಿ ಯಾವವಿಧಾನವು ಯಾವಾಗಲೂ ಸರ್ವರಿತಿಯಿಂದಲೂ ಎಲ್ಲಾ ಕಡೆಗಳಲ್ಲಿಯೂ ಎಲ್ಲಾ ಆಪತ್ತುಗಳನ್ನೂ ನಾಶಪಡಿಸುವುದೋ ಆ ವಿಧಾನ ವನ್ನು ಮತ್ತು ಆಸವರಚನೆಯ ವಿಧಾನವನ್ನೂ ಸಹ ಚೆನ್ನಾಗಿ ಹೇಳುವೆನು.

೧೨-೧೪. ಆಸವವು ಗೌಡೀ, ಪೈಷ್ಠೀ, ಮಾಧ್ವೀ ಎಂಬುದಾಗಿ ಮೂರು ವಿಧವು. ಬಿಸಿನೀರಿನಲ್ಲಿ ಬೆಲ್ಲವನ್ನು ಹಾಕಿ, ಕಲಕಿ ಕಂಚಿನಪಾತ್ರೆಯಲ್ಲಿಡಬೇಕು. ಅದರಲ್ಲಿ ಘಾತಕೀವುಷ್ಪರೇಣುವನ್ನು ಸೇರಿಸಿ, ಭೂಮಿಯಲ್ಲಿ ಗುಂಡಿಯನ್ನು



ಘಟೇ ಕಾಂಸ್ಯಮಯೇ ತಸ್ಮಿನ್ ಘಾತಕೀಸುಮನೋರಜಃ |

ಖಾತ್ಯಾ ಭೂಮೌ ಸಂದ್ಯಯೋಸ್ತು ಕರೈಃ ಸಂಕ್ಷೋಭ್ಯ ಭೂಯಸಾ ||೧೩ ||

ಮಾಸಮಾತ್ರೇ ಗತೇ ತಸ್ಮಿನ್ನಿಮಗ್ನೇ ರಜಸಿ ದ್ರುತಂ |

ಸಂಶೋಭ್ಯ ಪೂಜಯೇತ್ತೇನ ಗೌಡೀ ಸಾ ಗುಡಯೋಗತಃ || ೧೪ ||

ಏವಂ ಮಧುಸಮಾಯೋಗಾನ್ಮಾಧ್ವೀ ಪೈಷ್ಟೀಂ ಶೃಣು ಪ್ರಿಯ |

ಲಭ್ಯರ್ಥದ್ವಿಗುಣೇ ತೋಯೇ ಶ್ರವಯೇತ್ತಮ್ಬಲಂ ಶನೈಃ || ೧೫ ||

ದಿನತ್ರಯೋಷಿತೇ ಔಸ್ಮಿನ್ ಧಾತ್ರೈಂಕುರರಜಃ ಕ್ಷಿಪೇತ್ |

ದಿನಮೇಕಂ ಧೃತೇ ವಾತೇ ನಿವಾತೇ ಸ್ಥಾಪಯೇತ್ತತಃ || ೧೬ ||

ಉದಕೈರ್ಲೋಲಿತಂ ಪಶ್ಚಾದ್ಗಲಿತಂ ಪೈಷ್ಟಿಕಂ ಮಧು |

ವೃಕ್ಷಜಂ ಫಲಜಂ ಚೇತಿ ದ್ವಿವಿಧಂ ಕ್ರಿಯತೇ ಮಧು || ೧೭ ||

ತೆಗೆದು ಅಲ್ಲಿ ಪಾತ್ರೆಯನ್ನಿಡಬೇಕು. ಪ್ರಾತಸ್ನಾಯಂ ಸಂಧ್ಯಾಕಾಲಗಳಲ್ಲಿ ಕೈಗಳಿಂದ ಕಲೆಮತ್ತಿರಬೇಕು. ಹಾಗೆ ಒಂದುತಿಂಗಳು ಕಳೆದಮೇಲೆ ಅದರಲ್ಲಿ ಮಗ್ನವಾಗಿದ್ದ ಪುಷ್ಪರಜಸ್ಸನ್ನು ಶೋಧಿಸಿ, ಅದರಿಂದ ಪೂಜೆಮಾಡಬೇಕು. ಗುಡ (ಬೆಲ್ಲ) ಸಂಬಂಧದಿಂದ ನಿಷ್ಪನ್ನವಾದಕಾರಣ ಅದು ಗೌಡೀ ಎನಿಸುವುದು.

೧೫-೧೭. ಇದೇರೀತಿಯಾಗಿ ಮಧು (ಜೇನುತುಪ್ಪ) ಸಂಯೋಜನೆಯಿಂದ ಮಾಡಿದ ಎಂಬುದು ನಿಷ್ಪನ್ನವಾಗುವುದು.

ಪೈಷ್ಟೀ ವಿಧಾನವನ್ನು ಹೇಳುವೆನು ಕೇಳು ;—ಎರಡೂವರೆಯಷ್ಟು ನೀರಿನಲ್ಲಿ ಅಕ್ಕಿಯಹಿಟ್ಟನ್ನು ಕಲಸಬೇಕು. ಮೂರುದಿನಗಳಾದಮೇಲೆ ನೆಲ್ಲಿಗಡದ ರಜಸ್ಸನ್ನು ಅದರಲ್ಲಿ ಹಾಕಿ ಗಾಳಿಯಲ್ಲಿ ಒಂದುದಿನವಿಟ್ಟಿದ್ದು ಅನಂತರ ಗಾಳಿಯಿಲ್ಲದ ಸ್ಥಳದಲ್ಲಿಟ್ಟು ಅನಂತರ ನೀರುಹಾಕಿ ಕಲೆಸಿ ಗಲಿತವಾದುದು ಪೈಷ್ಟಿಕ ಮಧುವೆನಿಸುವುದು.

ಮಧುವು ವೃಕ್ಷಜ ಮತ್ತು ಫಲಜ ಎಂಬುದಾಗಿ ಎರಡುವಿಧವಾಗಿ ಕೃತವಾಗುವುದು.

ತನ್ನಿರ್ಮಾಣಂ ಶೃಣುವ್ಯಾದ್ಯ ಯದಾಸ್ವಾದಾನ್ಮನೋಲಯಂ |

ಮೃದ್ವೀಕಾಂ ನಾಥ ಖರ್ಜೂರಫಲಂ ಪುಸ್ಪಮುಘಾಸಿ ವಾ || ೧೮ ||

ಮಧೂಕಸ್ಯಾಂಭಸಿ ಕ್ಷಿಸ್ತ್ವಾ ಶ್ರತಮದ್ಧಾರ್ವಶೇಷಿತಂ |

ಪ್ರಾಕ್ ಸೃತಾಸವಲೇಶೇನ ಮಿಲಿತಂ ದಿವಸದ್ವಯಾತ್ || ೧೯ ||

ಗಲಿತಂ ಸ್ವಾದು ಪೂಜಾರ್ಹಂ ಮನೋಲಯಕರಂ ಶುಭಂ |

ವಾರ್ಷ್ವಂ ತು ನಾಲಿಕೇರಸ್ಯಾದ್ಧಿಂತಾಲಸ್ಯಾಥ ತಾಲತಃ || ೨೦ ||

ಫಲಕಾಂಡಾಚ್ಚಿತಂ ದುಗ್ಧಂ ನೀತಂ ಸದ್ಯೋ ರಸಾವಹಂ |

ನಾಲಿಕೇರಫಲಾಂತಸ್ಥಸಲಿಲೇ ಷತಿನಾ ಯುತೇ || ೨೧ ||

ಅರ್ಧಪೂರ್ಣಫಲೋತ್ಕಂ ತು ರಸಂ ಸಂಕ್ಷಿಪ್ಯ ತಾಪಯೇತ್ |

ಆತಪೇ ಸದ್ಯ ಏವೈತದಾಸವಂ ದೇವತಾಪ್ರಿಯಂ || ೨೨ ||

೧೮-೨೨. ಆಸ್ವಾದನೆಮಾಡುವ ಮಾತ್ರದಿಂದ ಮನಸ್ಸನ್ನು ಲೀನ ಮಾಡುವ ಆ ಮಧುನಿರ್ಮಾಣ ಪ್ರಕಾರವನ್ನು ಹೇಳುವೆನು ; ಕೇಳು :—

ದ್ರಾಕ್ಷೀ ಅಥವಾ ಖರ್ಜೂರಫಲ ಇಲ್ಲವೇ ಹೂವು ಇವನ್ನು ಮಧೂಕ (ಹಿಪ್ಪೆ) ದರಸದಲ್ಲಿ ಹಾಕಿ, ಅದು ಅರ್ಧವಾಗುವವರೆಗೂ ಕಾಯಿಸಿ, ಪುಸ್ಪತ ವಾದ ಆಸವವನ್ನು ಸ್ವಲ್ಪ ಸೇರಿಸಿ, ಎರಡುದಿನಗಳಾದಮೇಲೆ ಗಲಿತವಾದುದು ಸ್ವಾದುವಾಗಿರುವುದು. ಅದು ಶುಭಕರ ಮತ್ತು ಮನೋಲಯಕಾರಿಯಾದ ಪೂಜಾರ್ಹದ್ರವ್ಯವು. ಇದು ಫಲಜಮಧುವು.

ವೃಕ್ಷಜಮಧುವನ್ನು ಮಾಡುವ ವಿಧಾನ :—ತೆಂಗು, ಹಿಂತಾಳ ಅಥವಾ ತಾಳವೃಕ್ಷಗಳ ಫಲಯುಕ್ತವಾದ ನಾಳದಿಂದ ಸ್ರವಿಸಿದ ಹಾಲು ತಕ್ಷಣದಲ್ಲಿ ರುಚಿ ಕರವಾಗಿರುವುದು. ಅಡಿಕೆಯನ್ನು ಎಳನೀರಿನಲ್ಲಿ ನೆನೆಹಾಕಿ ಅದರಿಂದ ಹೊರಡುವ ರಸವನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಕಾಯಿಸಬೇಕು. ಹಾಗೆಮಾಡಿದ ಆಸವವು ದೇವತೆಗತ್ಯಂತ ಇಷ್ಟವಾದುದು.

ಆಸವೈರೇಭಿರುದಿತ್ಯೈರಘ್ನಾಂ ದೇವೈಃ ನಿವೇದಯೇತ್ |  
 ದ್ರವೈಃ ಕೃತ್ವಾ ತತಃ ಸದ್ಯೋ ದದ್ಯಾತ್ಪ್ರತ್ಯಕ್ಷದ್ವಯೇ ಸ್ವಯಂ || ೨೩ ||

ಸಾಧಕೋ ನಿಯತಾಹಾರಃ ಸಮಾಧಿಸ್ಥಃ ಪಿಬೇತ್ಸದಾ |  
 ನ ಕದಾಚಿತ್ಪಿಬೇತ್ಸಿದ್ಯೋ ದೇವ್ಯರ್ಥಮನಿವೇದಿತಂ || ೨೪ ||

ಪಾನಂ ಚ ತಾವತ್ಕುರ್ವೀತ ಯಾವತಾ ಸ್ಯಾನ್ನನೋಲಯಃ |  
 ತತಃ ಕರೋತಿ ಚೇತ್ಸದ್ಯಃ ಪಾತಕೀ ಭವತಿ ಧ್ರುವಂ || ೨೫ ||

ದೇವತಾಗುರುಶಿಷ್ಯಾನ್ಯಃ ಪಿಬನ್ನಾಸವಮಾಶಯಾ |  
 ಪಾತಕೀ ರಾಜದಂಡ್ಯಶ್ಚ ರಿಕ್ಣೋಪಾಸಕ ಏವ ಚ || ೨೬ ||

೨೩. ದೇವೀಪೂಜೆಯನ್ನು ಮಾಡಿದನಂತರ ಅದರ ಸಿದ್ಧಿಗಾಗಿ ಈ ಆಸವಗಳನ್ನು ದೇವಿಗೆ ನಿವೇದನಮಾಡಿ ಅದರ ಅರ್ಥಭಾಗವನ್ನು ಗುರುಗಳಿಗೆ ಅರ್ಪಿಸಬೇಕು.

೨೪. ಸಾಧಕನು ಆಹಾರ ನಿಯಮದಿಂದ ಸಮಾಧಿಸ್ಥನಾಗಿ ಯಾವಾಗಲೂ ಈ ಆಸವವನ್ನು ಪಾನಮಾಡಬೇಕು. ಸಿದ್ಧನು ದೇವಿಗೆ ನಿವೇದನೆ ಮಾಡದಿರುವ ಆಸವಾದಿಗಳನ್ನು ಯಾವಾಗಲೂ ಪಾನಮಾಡಬಾರದು.

೨೫. ಮನೋಲಯವಾಗುವವರೆಗೇ ಆಸವವನ್ನು ಕುಡಿಯಬೇಕು. ಆಮೇಲೂ ಪಾನಮಾಡಿದರೆ ಖಂಡಿತವಾಗಿಯೂ ಕೂಡಲೇ ಪಾತಕಿಯಾಗುವನು.

೨೬. ದೇವತಾ ಗುರುಗಳ ಶಾಸನವನ್ನು ಪಡೆಯದಿರುವವನು ಆಶೆಯಿಂದ ಆಸವವನ್ನು ಕುಡಿದರೆ ಅವನು ಪಾಪಿಯೂ, ರಾಜಶಿಕ್ಷಾರ್ಹನು ಮತ್ತು ನಿಷ್ಫಲೋಪಾಸಕನೂ ಆಗುವನು.

ಸಾಧ್ಯ ಸಾಧಕಯೋರೇತತ್ಸಾಮ್ಯಂ ಏವ ಸಮೀರಿತಂ |

ಸಿದ್ಧಸ್ಯ ಸರ್ವದಾ ಪ್ರೋಕ್ತಂ ಯತೋಸಾ ತನ್ಮಯೋ ಭವೇತ್ || ೨೭ ||

ಪೂಜಯೇತ್ತೋಕ್ತರೂಪಸ್ತು ಪ್ರೋಕ್ತರೂಪಾಶ್ಚ ತಾಃ ಕ್ರಮಾತ್ |

ಉಪಚಾರೈರಾಸನ್ಯಶ್ಚ ಮತ್ಸ್ಮೈಮಾರ್ಗಸ್ಯ ಸಂಸ್ಕೃತೈಃ || ೨೮ ||

ಅಥ ಕಾಮ್ಯಾರ್ಚನಂ ವಕ್ಷ್ಯೇ ಪ್ರಯೋಗಾಂಶ್ಚಾಪಿ ನಾರದ |

ಯೇಷಾಮಾಚರಣಾತ್ಸಿದ್ಧಿಂ ಸಾಧಕೋ ಲಭತೇ ಧ್ರುವಂ || ೨೯ ||

ಚೈತ್ರೇ ದಮನಕೈರರ್ಚಿತೋರ್ಣಾಯಾಂ ಮದನೋತ್ಸವಂ |

ವೈಶಾಖೇ ಮಾಸಿ ಪೂರ್ಣಾಯಾಂ ಪೂಜಯೇದ್ದೇವಪುಷ್ಪಕೈಃ || ೩೦ ||

ಜ್ಯೈಷ್ಠ್ಯಾಂ ಫಲ್ಕೆಯರ್ಚೇದ್ದೇವೀಂ ಕದಲೀಪನಸಾಮ್ರಜೈಃ |

ಆಷಾಢ್ಯಾಂ ಚಂದನೈರೇಲಾಜಾತೀಕಂಕೋಲಕುಂಕುಮೈಃ || ೩೧ ||

೨೭. ಸಾಧ್ಯ ಸಾಧಕರಿಗೆ ಇದು ಕಾಮ್ಯದಲ್ಲಿಯೇ ವಿಹಿತವಾಗಿದೆ. ಸಿದ್ಧನು ತನ್ಮಯನಾಗುವುದರಿಂದ ಅವನಿಗೆ ಇದು ಯಾವಾಗಲೂ ವಿಹಿತವಾಗಿದೆ.

೨೮. ಹಿಂದೆ ಹೇಳಿರುವಂತಹ ಅಧಿಕಾರಿಯು ಉಕ್ತರಾದ ಆ ದೇವತೆಗಳನ್ನು ಕ್ರಮವಾಗಿ ಸಂಸ್ಕಾರಮಾಡಿ ಆಸವ, ಮತ್ಸ್ಮೈ, ಮಾಂಸ ಮುಂತಾದ ಉಪಚಾರಗಳಿಂದ ಪೂಜಿಸಬೇಕು.

೨೯. ನಾರದನೇ! ಈಗ ಕಾಮ್ಯಾರ್ಚನೆ ಮತ್ತು ಪ್ರಯೋಗಗಳನ್ನು ಹೇಳುವೆನು. ಅದನ್ನು ಆಚರಿಸುವುದರಿಂದ ಸಾಧಕನು ಖಂಡಿತವಾಗಿಯೂ ಸಿದ್ಧಿಹೊಂದುವನು.

೩೦. ಚೈತ್ರಮಾಸದಲ್ಲಿ ದವನದಿಂದ ಪೂಜೆಮಾಡಬೇಕು. ಚೈತ್ರ ಶುಕ್ಲ ಪೂರ್ಣಿಮೆಯದಿವಸ ಮದನೋತ್ಸವವನ್ನೂ ಚರಿಸಬೇಕು. ವೈಶಾಖಮಾಸದಲ್ಲಿ ಪೂರ್ಣಿಮೆಯದಿವಸ ಸಂಪಿಗೆಹೂವುಗಳಿಂದ ಪೂಜೆಮಾಡಬೇಕು.

೩೧. ಜೇಷ್ಠ ಮಾಸದಲ್ಲಿ ಬಾಳೆ, ಹಲಸು, ಮಾವಿನಹಣ್ಣುಗಳಿಂದ ದೇವಿ

ಶ್ರಾವಣ್ಯಮಾಗಮೋಕ್ತೇನ ವಿಧಿನಾರ್ಚೇತ್ಪವಿತ್ರಕೈಃ |  
 ಸ್ರಾಷ್ಟಪದ್ಯಾಂ ಗಂಧಪುಷ್ಪೈರ್ಯಜೇದ್ವಾ ಕೇತಕೀಸುಮೈಃ || ೩೨ ||

ಆಶ್ವಯುಜ್ಯಾಂ ಕನ್ಯಕಾರ್ಚಾ ಭಾಷಾವಸ್ತ್ರಧನಾದಿಭಿಃ |  
 ಕಾರ್ತಿಕ್ಯಾಂ ಕುಂಕುಮೈಶ್ಚೈವ ನಿಶಿ ದೀಪಗಣೈರಪಿ || ೩೩ ||

ಸಚಂದ್ರೈರ್ಮಾರ್ಗಶೀರ್ಷ್ಯಾಂ ತು ನಾಲಿಕೇರೈರಪೂಪಕೈಃ |  
 ಷಾಂ ಸತರ್ಕರಗುಡೈರ್ಗವಾಂ ದುಗ್ಧೈಃ ಸಮರ್ಚಯೇತ್ || ೩೪ ||

ಸ್ಯಣಿರೌಷ್ಣೈಃ ಪಂಕಜೈಸ್ತು ಮಾಘ್ಯಾಂ ಸೌಗಂಧಿಕಾದಿಭಿಃ |  
 ಫಾಲ್ಗುನ್ಯಾಂ ವಿವಿಧೈರ್ಪ್ರಪ್ತೈಃ ಫಲೈಃ ಪುಷ್ಪೈಃ ಸುಗಂಧಿಭಿಃ || ೩೫ ||

ಯನ್ನು ಪೂಜಿಸಬೇಕು. ಆಷಾಢಮಾಸದಲ್ಲಿ ಏಲಕ್ಕಿ, ಜಾಜಿಕಾಯಿ, ಪರಿಮಳ  
 ಚಕ್ಕೆ, ಕೇಸರಿಗಳಿಂದ ಸಹಿತವಾದ ಚಂದನಗಳಿಂದ ಪೂಜೆಮಾಡಬೇಕು.

೩೨. ಶ್ರಾವಣಮಾಸದಲ್ಲಿ ಆಗಮೋಕ್ತವಿಧಾನಾನುಸಾರವಾಗಿ ನಿರ್ಮಿತ  
 ವಾದ ಪವಿತ್ರಗಳಿಂದ ಪೂಜಿಸಬೇಕು. ಭಾದ್ರಪದಮಾಸದಲ್ಲಿ ಗಂಧ, ಕೇದಗೇ  
 ಹೂವುಗಳಿಂದ ಪೂಜಿಸಬೇಕು.

೩೩. ಆಶ್ವಯುಜಮಾಸದಲ್ಲಿ ಕನ್ಯೆಯಲ್ಲಿ ಆವಾಹನಮಾಡಿ ಆ ಕನ್ಯೆಯ  
 ರನ್ನು ಆಭರಣವಸ್ತ್ರ, ಧನಮುಂತಾದುವುಗಳಿಂದ ಪೂಜೆಮಾಡಬೇಕು.

ಕಾರ್ತಿಕಮಾಸದಲ್ಲಿ ಹಗಲು ಕುಂಕುಮಗಳಿಂದಲೂ, ರಾತ್ರಿ ದೀಪಗಣ  
 ಗಳಿಂದಲೂ ಪೂಜಿಸಬೇಕು.

೩೪. ಮಾರ್ಗಶೀರ್ಷಮಾಸದಲ್ಲಿ ಕರ್ಪೂರಸಹಿತವಾದ ಎಳನೀರುಗಳಿಂ  
 ದಲೂ, ಅಪೂಪಗಳಿಂದಲೂ, ಪೂಜಿಸಬೇಕು.

ಮಾಘಮಾಸದಲ್ಲಿ ಸಕ್ಕರೆ ಬೆಲ್ಲಗಳಿಂದ ಸಹಿತವಾದ, ಹಸುವಿನ ಹಾಲಿ  
 ನಿಂದ ಪೂಜಿಸಬೇಕು.

೩೫. ಮಾಘಮಾಸದಲ್ಲಿ ಬಂಗಾರ, ಬೆಳ್ಳಿ, ಕಮಲಪುಷ್ಪ, ಸೌಗಂ  
 ಧಿಕಾ ಮುಂತಾದ ಪುಷ್ಪಗಳು ಇವುಗಳಿಂದ ಪೂಜೆಮಾಡಬೇಕು.

ಪರ್ವತಾಗ್ರೇ ಯಜೇದ್ದೇವೀಂ ಪಲಾಶಕುಸುಮೈರ್ನಿಶಿ |  
 ಸಿದ್ಧದ್ರವ್ಯೈಶ್ಚ ಸಪ್ತಾಹಾತ್ಪ್ರೇಚರೀಮೇಲನಂ ಭವೇತ್ || ೩೬ ||

ಅರಣ್ಯೇ ವಟಮೂಲೇ ವಾ ಕುಂಜೇ ವಾ ಧರಣೀಭೃತಾಂ |  
 ಕದಂಬಜಾತಿಪುಷ್ಪಾಭ್ಯಾಂ ಸಿದ್ಧದ್ರವ್ಯೈಃ ಶಿವಾಂ ಯಜೇತ್ || ೩೭ ||

ಮಾಸೇನ ಸಿದ್ಧಾ ಯಕ್ಷಿಣ್ಯಃ ಪ್ರತ್ಯಕ್ಷಾ ವಾಂಛಿತಪ್ರದಾಃ |  
 ಕೇತಕೀಕುಸುಮ್ಯಃ ಸಿದ್ಧಾಶ್ಚೇಟಕಾ ವಾರಿಧೇಸ್ತಟೇ || ೩೮ ||

ಅಜ್ಞಾನುಭೀಷ್ವಾಂ ವನಿತಾಂ ರಣೇ ಮಾಯಾಂ ಮಹಾದ್ಭುತಾಂ |  
 ವಸೂನಿ ಮಾಲಾಂ ಭೂಷಾಂ ಚ ದದ್ಯುರಸ್ಯೇಹಯಾನಿತಂ || ೩೯ ||

ಘಾಲ್ಗುಣಮಾಸದಲ್ಲಿ ನಾನಾವಿಧದ್ರವ್ಯ, ಫಲ, ಸುಗಂಧಯುಕ್ತವಾದ ಪುಷ್ಪಗಳು ಇವುಗಳಿಂದ ದೇವಿಯನ್ನು ಪೂಜಿಸಬೇಕು.

೩೬. ಈಗ ಸಿದ್ಧುಪಾಯಗಳನ್ನು ಹೇಳುತ್ತಾರೆ:— ಗುರೂಪದಿಷ್ಟ ವಾದ ಸಿದ್ಧದ್ರವ್ಯಗಳಿಂದಲೂ, ಮುತ್ತಗದಹೂವುಗಳಿಂದಲೂ, ಪರ್ಮತದ ಮೇಲ್ಬಾಗದಲ್ಲ ದೇವಿಯನ್ನು ಏಳುದಿವಸಗಳು ಪೂಜಿಸಿದರೆ ಅಪ್ಸರಸ್ತ್ರೀಮೇಳನ ವಾಗುವುದು.

೩೭-೩೯. ಕಾಡಿನಲ್ಲಿ ಅಥವಾ ಅಲದಮರದ ಕೆಳಗೆ ಇಲ್ಲವೇ ವೃಕ್ಷಗಳ ಪೊದೆ ಇವುಗಳಲ್ಲಿ ಕದಂಬ, ಜಾಜೀ ಪುಷ್ಪಗಳಿಂದಲೂ, ಸಿದ್ಧದ್ರವ್ಯಗಳಿಂದಲೂ, ಒಂದುತಿಂಗಳು ದೇವಿಯನ್ನು ಪೂಜಿಸಿದರೆ ಮೂವತ್ತಾರು ಯಕ್ಷಿಣಿಗಳು ಸಿದ್ಧ ರಾಗಿ ಆರಾಧಕರಿಗೆ ದರ್ಶನಕೊಟ್ಟು, ಇಷ್ಟಾರ್ಥಗಳನ್ನು ಕೊಡುವರು.

ಸಮುದ್ರತೀರದಲ್ಲಿ ಕೇದಿಗೇ ಹೂವುಗಳಿಂದ ಪೂಜಿಸಿದರೆ ಅರವತ್ತುನಾಲ್ಕು ಚೇಟಿಕೆಯರು ಸಿದ್ಧರಾಗಿ ಆರಾಧಕನಿಗೆ ಅಜ್ಞಾಶಕ್ತಿ, ಇಷ್ಟಸ್ತ್ರೀ, ಯುದ್ಧದಲ್ಲಿ ತನ್ನ ಇಚ್ಛಾನುಸಾರವಾಗಿ ಕಪಟಶರೀರಗಳನ್ನು ತೆಗೆದುಕೊಳ್ಳುವ ಅದ್ಭುತ ಸಾಮರ್ಥ್ಯ, ದ್ರವ್ಯ, ಮೂಲಿಕೆ ಮತ್ತು ಭೂಷಣ ಇವುಗಳನ್ನು ಅವನ ಇಚ್ಛಾನು ಸಾರವಾಗಿ ಯಾವಾಗಲೂ ಕೊಡುವರು.

ಪೀಠಮಕ್ಷದ್ರುನ್ಯೈಃ ಕೃತ್ವಾ ತತ್ರ ದೇವೀಂ ಯಜೇನ್ನಿಶಿ |  
 ಶಾಲ್ಮಲೈಃ ಕುಸುನ್ಯೈಃ ಸಿದ್ಧದ್ರವ್ಯೈರ್ಮಾಸಂ ತು ನಿರ್ಭಯಂ || ೪೦ ||  
 ಶ್ಮಶಾನದೇಶೇ ವಿಪ್ರೇಂದ್ರ ಸಿದ್ಧ್ಯಂತೈಸ್ಯ ಪಿಶಾಚಕಾಃ |  
 ಆಶ್ಮಸಾತಪ್ರಹಾರಾದ್ಯೈರ್ಚೀಯಾದಾಭಿದ್ವಿಷಶ್ಚಿರಂ || ೪೧ ||  
 ನಿರ್ಜನೇ ವಿಪಿನೇ ರಾತ್ರೌ ಮಾಸಮಾತ್ರಂ ತು ನಿರ್ಭಯಃ |  
 ಯಜೇದ್ದೇವೀಂ ಚಕ್ರಗತಾಂ ಸಿದ್ಧದ್ರವ್ಯಸಮನ್ವಿತಾಂ || ೪೨ ||  
 ಮಾಲತೀಜಾತಪುನ್ನಾಗಕೇತಕೀಮರುಭಿಃ ಕ್ರಮಾತ್ |  
 ತೇನ ಸಿದ್ಧ್ಯಂತಿ ನೇತಾಲಾಸ್ಮಾನಾರುಹೈಚ್ಛಯಾಚರೇತ್ || ೪೩ ||  
 ಶ್ಮಶಾನೇ ಚಂಡಿಕಾಗೇಹೇ ನಿರ್ಜನೇ ವಿಪಿನೇಪಿ ವಾ |  
 ಮಧ್ಯರಾತ್ರೇ ಯಜೇದ್ದೇವೀಂ ಕೃಷ್ಣವಸ್ತ್ರವಿಭೂಷಣಃ || ೪೪ ||

೪೦-೪೧. ತಾರೆಯನುರದಿಂದ ಮಣೆಯನ್ನು ಮಾಡಿ ಅದರಲ್ಲಿ ಶಾಲ್ಮಲೀ ಪುಷ್ಪ ಮತ್ತು ಸಿದ್ಧದ್ರವ್ಯಗಳಿಂದ ಒಂದುತಿಂಗಳಕಾಲ ಸ್ಮಶಾನದಲ್ಲಿ ರಾತ್ರಿಯ ಹೊತ್ತು ದೇವಿಯನ್ನು ಪೂಜಿಸಿದರೆ ಅವನಿಗೆ ಪಿಶಾಚಿಗಳು ಕರಗತವಾಗುವುವು. ಅದರಿಂದ ಅವನು ಶತ್ರುಗಳನ್ನು ಕಲ್ಲುಗಳನ್ನೆಸೆಯುವುದು ಮತ್ತು ಪ್ರಹಾರ (ಹೊಡೆತ) ಮುಂತಾದುವುಗಳಿಂದ ಜಯಿಸುವನು.

೪೨-೪೩. ನಿರ್ಜನವಾದ ಅರಣ್ಯದಲ್ಲಿ ರಾತ್ರಿಯಹೊತ್ತು ಒಂದುತಿಂಗಳ ವರೆಗೆ ನಿರ್ಭಯವಾಗಿ ಚಕ್ರಸ್ಥಿತಳು ಮತ್ತು ಸಿದ್ಧದ್ರವ್ಯಸಹಿತಳೂ ಆದ ದೇವಿಯನ್ನು ಮಾಲತೀ, ಜಾಜೀ, ಪುನ್ನಾಗ, ಕೇದಿಗಿ, ಮರುಗ ಈ ಪುಷ್ಪಗಳಿಂದ ಕ್ರಮವಾಗಿ ಪೂಜಿಸಿದರೆ ಅದರಿಂದ ಬೇತಾಳರು ಸಿದ್ಧರಾಗುವರು. ಆರಾಧಕನು ಅವರನ್ನು ಹತ್ತಿ ಯಥೇಷ್ಟವಾಗಿ ಸಂಚರಿಸಬಹುದು.

೪೪. ಸ್ಮಶಾನ ಅಥವಾ ಚಂಡಿಕಾಲಯ ಅಥವಾ ನಿರ್ಜನವಾದ ಕಾಡು ಈ ಸ್ಥಾನಗಳಲ್ಲಿ ಮಧ್ಯರಾತ್ರಿಕಾಲದಲ್ಲಿ ಕರೀಬಟ್ಟಿ ಮತ್ತು ಅಭರಣಗಳನ್ನು ತೊಟ್ಟು, ದೇವಿಯನ್ನು ಪೂಜಿಸಬೇಕು.

ಕೃತ್ಯಚಕ್ರೇತಿಕ್ಯಷ್ಟಾಂ ತಾಮತಿಕ್ರುದ್ಧಾಶಯೋ ಜಪೇತ್ |  
ಸಾಧ್ಯಯೋನಿಂ ತದಗ್ರೇ ತು ಬಲಿಂ ಛಿಂದನ್ನಿನೇದಯೇತ್ || ೪೫ ||

ಸಿದ್ಧದ್ರವ್ಯಸನೇತಂ ತು ಮಾಸಾತ್ಪ್ರದ್ವಾಲಲೋಚನಾತ್ |  
ಜಾಯಂತೇ ಭೀಷಣಾಃ ಕೃತ್ಯಾಸ್ತಾಭ್ಯಃ ಸಿದ್ಧಿಂ ನಿವೇದಯೇತ್ || ೪೬ ||

ವಿಶ್ವಸಂಹಾರಸಂತುಷ್ಟಾಃ ಪುನರೇತ್ಯ ನಿಜೇಚ್ಛಯಾ |  
ದೇವ್ಯಾ ಲಲಾಟನೇತ್ರೇ ಸ್ಯುಃ ಪ್ರಾರ್ಥಿತೇ ತು ತಿರೋಹಿತಾಃ || ೪೭ ||

ರಕ್ತಭೂಷಾಂಬರಾಲೇಪಮಾಲಾಭೂಷಿತವಿಗ್ರಹಃ |  
ಉದ್ಯಾನೇ ನಿರ್ಜನೇ ದೇವೀಂ ಚಕ್ರೇ ಸಂಚಿಂತ್ಯ ಪೂಜಯೇತ್ || ೪೮ ||

೪೫-೪೬. ಬಹುಕಷ್ಟಗಿರುವ ಆ ದೇವಿಯನ್ನು ಕೃತ್ಯಚಕ್ರದಲ್ಲಿ ಅತ್ಯಂತ ಕ್ರುದ್ಧಾಂತಃಕರಣನಾಗಿ ಜಪಿಸಬೇಕು. ಆ ದೇವಿಯ ಮುಂದೆ ಸಾಧ್ಯ ನಕ್ಷತ್ರ ಯೋನಿಯನ್ನು ಛೇದನೆಮಾಡಿ ಸಿದ್ಧದ್ರವ್ಯಸಹಿತವಾಗಿ ಬಲಿಕೊಡಬೇಕು. ಹಾಗೆ ಒಂದುತಿಂಗಳು ಮಾಡಿದರೆ ಆ ದೇವಿಯ ಲಲಾಟದಲ್ಲಿರುವ ನೇತ್ರದಿಂದ ಭಯಂಕರವಾದ ಕೃತ್ಯಾಶಕ್ತಿಗಳು ಉದ್ಭವಿಸುವುವು. ಅವರಿಗೆ ಸಿದ್ಧಿಯನ್ನು ನಿವೇದನೆ ಮಾಡಬೇಕು.

೪೭. ಅವು ಜಗತ್ಸಂಹಾರ ಕಾರ್ಯದಿಂದ ಸಂತುಷ್ಟರಾಗಿ ಸ್ವೇಚ್ಛೆಯಿಂದ ಪುನಃ ಬಂದು ದೇವಿಯ ಲಲಾಟ ನೇತ್ರದಲ್ಲಿ ನಿಲ್ಲುವುವು. ಆಗ ಪ್ರಾರ್ಥನೆ ಮಾಡಿದರೆ ಅಂತರ್ಧಾನ ಹೊಂದುವುವು.

೪೮-೪೯. ಕೆಂಪುಬಣ್ಣದ ಆಭರಣ, ಬಟ್ಟೆ, ಗಂಧ, ಮಾಲಿಕೆ, ಇವುಗಳಿಂದ ಶರೀರವನ್ನಲಂಕರಿಸಿಕೊಂಡವನಾಗಿ ಜನಸಂಚಾರವಿಲ್ಲದ ತೋಟದಲ್ಲಿ ಚಕ್ರದಲ್ಲಿ ದೇವಿಯನ್ನು ಧ್ಯಾನಿಸಿ, ಕಲ್ಬಾರ ಸಂಪಿಗೆ, ಅಶೋಕ ಪಾದರೀ ಕಮಲ



ಕಲ್ಪಾರಚಂಪಕಾಶೋಕಸಾಟಲಾಶತಸತ್ರೈಃ |  
 ಸಿದ್ಧದ್ರವ್ಯಸನೋಪೇತ್ಯೈರ್ಮಾರ್ಗಯಾಃ ಸಿದ್ಧ್ಯಂತಿ ಮಾಸತಃ || ೪೯ ||  
 ಯಾಸಾಂ ಪ್ರಸಾದಲಾಭೇನ ಕಾಮರೂಪೋ ಭವೇನ್ನರಃ |  
 ಯಾಭಿರ್ವಿಶ್ವಜಯೋ ವಿಶ್ವಚಾರೀ ವಿಶ್ವವಿನೋದನಾನ್ || ೫೦ ||  
 ಷಡಾಧಾರಾಬ್ಜಮಧ್ಯೇ ತು ಚಕ್ರಂ ಸಂಚಿಂತ್ಯ ಪೂಜಯೇತ್ |  
 ಚಂದ್ರಚಂದನಕಸ್ತೂರೀಮೃಗನಾಭಿಮಹೋದಯೈಃ || ೫೧ ||  
 ತ್ರಿಕಾಲಜ್ಞೋ ಭವೇದ್ವೇವೀಂ ತೇಷು ಸಮ್ಯಗ್ವಿಚಿಂತಯೇತ್ |  
 ಪೂರ್ಣಪ್ರತಿತೌ ಭವ್ಯಾನಿ ವಿಕಲೇಭವ್ಯವಿಾರಿತಂ || ೫೨ ||  
 ದೇವೀಂ ಚಕ್ರೇಣ ಸಹಿತಾಂ ಸ್ಮರೇದ್ಭಕ್ತಿಯುತೋ ನರಃ |  
 ವಿನೇಕಾ ವಿಭವಾ ವಿಶ್ವಾ ವಿತತಾ ಚ ಪ್ರಕೀರ್ತಿತಾ || ೫೩ ||

ಈ ಪುಸ್ತಕಗಳಿಂದ ಸಿದ್ಧದ್ರವ್ಯ ಸಹಿತವಾಗಿ ಒಂದುತಿಂಗಳು ಪೂಜೆಮಾಡಿದರೆ ವಾಯಾಶಕ್ತಿಗಳು ಸಿದ್ಧಿಸುವುವು.

೫೦. ಆ ಶಕ್ತಿಗಳ ಅನುಗ್ರಹದಿಂದ ಮನುಷ್ಯನು ತನ್ನ ಇಚ್ಛಾನುಸಾರವಾಗಿ ರೂಪವನ್ನು ತೆಗೆದುಕೊಳ್ಳಲು ಶಕ್ತನಾಗುವನು. ಲೋಕವನ್ನೇ ಜಯಿಸುವ ಸಾಮರ್ಥ್ಯವನ್ನು ಪಡೆಯುವನು ಮತ್ತು ಲೋಕಸಂಚಾರಿಯಾಗಿ ಜಗದಾನಂದಕರನೂ ಆಗುವನು.

೫೧-೫೨. ಷಡಾಧಾರ ಚಕ್ರಮಧ್ಯದಲ್ಲಿ ಚಕ್ರವನ್ನು ಚಿಂತಿಸಿ ಕರ್ಪೂರ, ಗಂಧ, ಕಸ್ತೂರಿ ಮತ್ತು ಮಹೋದಯ ಇವುಗಳಿಂದ ಪೂಜಿಸಬೇಕು. ಅದರಿಂದ ತ್ರಿಕಾಲಜ್ಞಾನಿಯಾಗುವನು. ಅವುಗಳಲ್ಲಿ ದೇವಿಯನ್ನು ಚೆನ್ನಾಗಿ ಧ್ಯಾನಿಸಬೇಕು. ಧ್ಯಾನಿಸಿದ ರೂಪವು ಸಂಪೂರ್ಣವಾಗಿ ಸಿದ್ಧಿಸಿದರೆ ಮಂಗಳವಾಗುವುದು. ಆಯುಧಾದಿ ಅಂಗವಿಕಲವಾಗಿ ಸ್ಫುರಿತವಾದರೆ ಅಶ್ರೀಯಸ್ಸಾಗುವುದು.

೫೩-೫೪. ಮನುಷ್ಯನು ಭಕ್ತಿಯಿಂದ ಚಕ್ರಸಹಿತವಾಗಿ ದೇವಿಯನ್ನು ಧ್ಯಾನಿಸಬೇಕು. ಆಗ ವಿನೇಕಾ, ವಿಭವಾ, ವಿಶ್ವಾ, ವಿತತಾ, ಶಿವಾ, ಅಮೇಯಾ,

ಕಾಮಿನೀ ಖೇಚರೀ ಗರ್ವಾ ಪುರಾಣಾ ಪರಮೇಶ್ವರೀ |  
 ಗೌರೀ ಶಿವಾ ಹ್ಯಮೇಯಾ ಚ ವಿಮಲಾ ವಿಜಯಾ ಪರಾ || ೫೪ ||  
 ಪವಿತ್ರಾ ಸೀಡನೀ ವಿದ್ಯಾ ವಿಶ್ವೇಶೀ ಶಿವವಲ್ಲಭಾ |  
 ಅಶೇಷರೂಪಾ ಸ್ನಾನಂದಾಂಬುಜಾಕ್ಷೀ ಚಾಪ್ಯನಿಂದಿತಾ || ೫೫ ||  
 ವರದಾ ವಾಕ್ಯದಾ ವಾಣೀ ವಿವಿಧಾ ವೇದವಿಗ್ರಹಾ |  
 ವಿದ್ಯಾ ವಾಗೀಶ್ವರೀ ಸತ್ಯಾ ಸಂಯುತಾ ಚ ಸರಸ್ವತೀ || ೫೬ ||  
 ನಿರ್ಮಲಾನಂದರೂಪಾ ಚ ಹ್ಯಮೃತಾ ಮಾನದಾ ತಥಾ |  
 ಪೂಷಾ ಚೈವ ತಥಾ ತುಷ್ಟಿಃ ಪುಷ್ಟಿಶ್ಚಾಸಿ ರತಿದ್ವೃತಿಃ || ೫೭ ||  
 ಶಶಿನೀ ಚಂದ್ರಿಕಾ ಕಾಂತಿಜ್ಯೋತ್ಸ್ನಾ ಶ್ರೀಃ ಪ್ರೀತಿರಂಗದಾ |  
 ದೇವೀನಾಮಾನಿ ಚೈತಾನಿ ಚುಲಿಕೇ ಸಲಿಲೇ ಸ್ಮರಣ || ೫೮ ||  
 ಮಾತೃಕಾಸಹಿತಾಂ ವಿದ್ಯಾಂ ತ್ರಿರಾವೃತ್ಯಾಮೃತಾತ್ಮಕಂ |  
 ನಾಡೀಂ ಸರಸ್ವತೀಂ ಜಿಹ್ವಾಂ ದೀಪಾಕಾರಾಂ ಸ್ಮರಣ ಪಿಬೇತ್ || ೫೯ ||

ವಿಮಲಾ, ವಿಜಯಾ, ಕಾಮಿನೀ, ಖೇಚರೀ, ಗರ್ವಾ, ಪುರಾಣಾ, ಪರಮೇಶ್ವರೀ,  
 ಗೌರೀ, ಪರಾ, ಪವಿತ್ರಾ, ಸೀಡನೀ, ವಿದ್ಯಾ, ವಿಶ್ವೇಶೀ, ಶಿವವಲ್ಲಭಾ, ಅಶೇಷ  
 ರೂಪಾ, ಸ್ನಾನಂದಾ, ಅಂಬುಜಾಕ್ಷೀ, ಅನಿಂದಿತಾ, ವರದಾ, ವಾಕ್ಯದಾ, ವಾಣೀ,  
 ವಿವಿಧಾ, ವೇದವಿಗ್ರಹಾ, ವಿದ್ಯಾ, ವಾಗೀಶ್ವರೀ, ಸತ್ಯಾ, ಸಂಯುತಾ, ಸರಸ್ವತೀ,  
 ನಿರ್ಮಲಾನಂದರೂಪಾ, ಅಮೃತಾ, ಮಾನದಾ, ಪೂಷಾ, ತುಷ್ಟಿ, ಪುಷ್ಟಿ, ರತಿ,  
 ಧೃತಿ, ಶಶಿನೀ, ಚಂದ್ರಿಕಾ, ಕಾಂತಿ, ಜೋತ್ಸ್ನಾ, ಶ್ರೀಃ, ಪ್ರೀತಿ ಮತ್ತು  
 ಅಂಗದಾ ಎಂಬೀ ದೇವೀನಾಮಗಳನ್ನು ಚುಲಿಕೋದಕದಲ್ಲಿ ಸ್ಮರಿಸಿ, ಎಂದರೆ  
 ಈ ನಾಮಗಳಿಂದ ಉದಕವನ್ನು ಭಿಮಂತ್ರಿಸಿ ವಿದ್ಯೆಯನ್ನು ಮಾತೃಕಾಸಹಿತವಾಗಿ  
 ಮೂರಾವರ್ತಿ ಜಪಿಸಿ, ದೀಪಾಕಾರವಾದ, ಸರಸ್ವತೀನಾಡೀ ವಿಗ್ರಹವಾದ ಜಿಹ್ವೆ  
 ಯನ್ನು ಸ್ವಾತ್ಮ ತೇಜೋವಿಗ್ರಹವೆಂದು ಭಾವಿಸಿ, ಆ ತೇಜಸ್ಸಿನಲ್ಲಿ ಹೋಮ  
 ವೆಂಬ ಭಾವನೆಯಿಂದ ಆ ಅಮೃತವನ್ನು ಪಾನಮಾಡಬೇಕು.

ಅಬ್ಧಾಚ್ಚತುರ್ವಿಧಂ ತಸ್ಯ ಪಾಂಡಿತ್ಯಂ ಭುವಿ ಜಾಯತೇ |  
ಏವಂ ನಿತ್ಯಮುಷಃಕಾಲೇ ಯಃ ಕುರ್ಯಾಚ್ಛುದ್ಧಮಾನಸಃ || ೬೦ ||

ಸ ಯೋಗೀ ಬ್ರಹ್ಮವಿಜ್ಞಾನೀ ಶಿವಯೋಗೀ ತಥಾತ್ಮವಿತ್ |  
ಅನುಗ್ರಹೋಕ್ತಚಕ್ರಸ್ಥಾಂ ದೇವೀಂ ತಾಭಿರ್ವತಾಂ ಸ್ಮರೇತ್ || ೬೧ ||

'ಚಂಪಕೇಂದ್ರೀವರೈರ್ಮಾಸಾದಾರೋಗ್ಯಮುಪಜಾಯತೇ |  
ಜ್ವರಭೂತಗ್ರಹೋನ್ಮಾದಶೀತಕಾ ಕಾಮಲಾಕ್ಷ್ಮಿರುಕ್ || ೬೨ ||

ದಂತಕರ್ಣಜ್ವರಶಿರಃಶೂಲಗುಲ್ಮಾದಿಕುಕ್ಷಿಜಾಃ |  
ವ್ರಣಪ್ರವೇಹಚ್ಛರ್ಮಶೂಲೇ ಗ್ರಹಣ್ಯಾಮತ್ರಿದೋಷಜಾಃ || ೬೩ ||

ಸರ್ವೇ ತಥಾ ಶಮಂ ಯಾಂತಿ ಚೇಶ್ವರೀಪೂಜಯಾ ದ್ವಿಜ |  
ದ್ರವ್ಯಂ ಚಕ್ರಸ್ಯ ನಿರ್ಮಾಣೇ ಕಾಶ್ಮೀರಂ ಸಮುದೀರಿತಂ || ೬೪ ||

೬೦-೬೫. ಈ ರೀತಿ ಒಂದುವರ್ಷ ಮಾಡುವವನಿಗೆ ಲೋಕದಲ್ಲಿ ವಾದಿತ್ವ, ಕವಿತ್ವ, ನಾಗ್ವಿತ್ವ, ವಾಖ್ಯಾತ್ವತ್ವ ಎಂಬ ನಾಲ್ಕು ವಿಧವಾದ ಪಾಂಡಿತ್ಯ ವುಂಟಾಗುವುದು. ಈ ಪ್ರಕಾರವಾಗಿ ಪುತಿದಿನವೂ ಉಷಃಕಾಲದಲ್ಲಿ ನಿರ್ಮಲ ಚಿತ್ತನಾಗಿ ಅನುಷ್ಠಾನಮಾಡುವವನು ಬ್ರಹ್ಮಜ್ಞಾನಿಯೂ, ಆತ್ಮವಿಜ್ಞಾನಿಯೂ ಆದ ಶಿವಯೋಗಿಯಾಗುವನು.

ನಿತ್ಯಾಪಟಲೋಕ್ತವಾದ, ಅನುಗ್ರಹಚಕ್ರಸ್ಥಿತಳಾದ ದೇವಿಯನ್ನು ಅದೇ ಪಟಲದಲ್ಲಿ ಹೇಳಿರುವ ಡಾಕಿನ್ಯಾದಿ ನಲವತ್ತೆಂಟು ಶಕ್ತಿಪರಿವಾರಸಹಿತ ಳಾಗಿ ಧ್ಯಾನಿಸಿ, ಸಂಪಿಗೆ ಮತ್ತು ಕನ್ನೈದಿಲೇ ಪುಷ್ಪಗಳಿಂದ ಪೂಜಿಸಿದರೆ ಅರೋಗ್ಯವುಂಟಾಗುವುದು.

ಈ ಪೂಜೆಯಿಂದ ಜ್ವರ, ಭೂತಗ್ರಹ ಪೀಡೆ, ಉನ್ಮಾದ, ಕಾಮಾಲೆ, ನೇತ್ರರೋಗ, ದಂತಕರ್ಣಜ್ವರಗಳು, ತಲೆನೋವು, ಗುಲ್ಮ ಮುಂತಾದ ಉದರ ರೋಗಗಳು, ವ್ರಣ, ಪ್ರವೇಹ, ಭದ್ರಿ, ಅಶೋರೋಗ, ಗ್ರಹಣಿ, ಅಜೀರ್ಣ

ಸಿಂದೂರಂ ಗೈರಿಕಂ ಲಾಕ್ಷಾ ದರದಂ ಚಂದನದ್ವಯಂ |  
ಬಿಲದ್ವಾರೇ ಲಿಖೇತ್ತ್ಯೈಸ್ತಂ ಷೋಡಶತ್ಯೈಸ್ತಸಂಯುತಂ || ೬೫ ||

ವರದೇನಾಸ್ಯ ಮಧ್ಯಸ್ಥಾಂ ಪೂಜಯೇತ್ಪರಮೇಶ್ವರೀಂ |  
ತಾಭಿಸ್ತಚ್ಚಕ್ತಿಭಿಃ ಸಾಕಂ ಸಿದ್ಧದ್ರವ್ಯೈಃ ಸುಗಂಧಿಭಿಃ || ೬೬ ||

ಕುಸುಮೈರ್ಮಾಸಮಾತ್ರೇಣ ನಾಗಕನ್ಯಾಸಮನ್ವಿತಂ |  
ಪಾತಾಲಾದಿಷು ಲೋಕೇಷು ರಮಯತ್ಯನಿಶಂ ಚಿರಂ || ೬೭ ||

ಯಕ್ಷರಾಕ್ಷಸಗಂಧರ್ವಸಿದ್ಧವಿದ್ಯಾಧರಾಂಗನಾಃ |  
ಪಿಶಾಚಾ ಗುಹ್ಯಕಾ ವೀರಾಃ ಕಿನ್ನರಾ ಭುಜಗಾಸ್ತಥಾ || ೬೮ ||

ಮುಂತಾದ ವಾತಪಿತ್ತ ಶ್ಲೇಷ್ಮದೋಷಗಳಿಂದುಂಟಾಗುವ ಸಕಲ ರೋಗಗಳೂ ವಾಸಿಯಾಗುವುವು.

ಕಾತ್ಮೀರ, ಸಿಂದೂರ, ಗೈರಿಕ, ಲಾಕ್ಷಾ, (ಅರಗು) ದರದ, ಎರಡುವಿಧ ಗಂಧಗಳು ಎಂಬೀ ಏಳೂ ಶ್ರೀಚಕ್ರಲೇಖನೋಪಯುಕ್ತ ದ್ರವ್ಯಗಳು.

ಬಿಲದ್ವಾರ ಎಂದರೆ ಪಾತಾಲ ಪ್ರವೇಶಮಾರ್ಗದ್ವಾರದಲ್ಲಿ ಹದಿನಾರು ತ್ರಿಕೋಣಗಳಿಂದ ಯುಕ್ತವಾದ ತ್ರಿಕೋಣಮಂಡಲವನ್ನು ಬರೆಯಬೇಕು.

೬೬-೬೭. ಈ ಚಕ್ರಮಧ್ಯಸ್ಥಿತಳಾದ ಪರಮೇಶ್ವರಿಯನ್ನು ಆ ದೇವಿಯ ಶಕ್ತಿಪರಿವಾರದೊಡನೆ ದರದ, ಸಿದ್ಧದ್ರವ್ಯ, ಸುವಾಸನೆಯುಳ್ಳ ಪುಷ್ಪ ಇವುಗಳಿಂದ ಒಂದುತಿಂಗಳಕಾಲ ಪೂಜೆಮಾಡಿದರೆ ಪಾತಾಲಾದಿ ಲೋಕಗಳಲ್ಲಿ ಬಹುಕಾಲದ ವರೆಗೆ ನಾಗಕನ್ಯೆಯರೊಡನೆ ವಿಹರಿಸುವನು.

೬೮-೭೩. ಅಲ್ಲಿ ಪೂಜೆಮಾಡುವುದರಿಂದ ಯಕ್ಷರು, ರಾಕ್ಷಸರು, ಗಂಧರ್ವರು, ಸಿದ್ಧರು, ವಿದ್ಯಾಧರರು, ಸ್ತ್ರೀಯರು, ಪಿಶಾಚ, ಗುಹ್ಯಕ, ಸಿದ್ಧಮನುಷ್ಯ ಮತ್ತು ಸರ್ಪ ಇವುಗಳೆಲ್ಲವೂ ವಶವಾಗುವುವು.

ಸಿದ್ಧ್ಯಂತಿ ಪೂಜನಾತ್ಪತ್ರ ತಥಾ ತತ್ಪೋಕ್ತಕಾಲತಃ |

ಕಿಂತುಕೈರ್ಭೂಷಣಾನಾಪ್ತಾ ಪಾಟಲೈರ್ಗಜಸಿದ್ಧಯೇ

|| ೨೯ ||

ರಕ್ತೋತ್ಪಲೈರಶ್ವಸಿದ್ಧೌ ಕುಮುದೈಃ ಖರಸಿದ್ಧಯೇ |

ಉತ್ಪಲೈರುಷ್ಣಸಂಸಿದ್ಧೈ ತಗರೈಃ ಸಶುಸಿದ್ಧಯೇ

|| ೩೦ ||

ಜಂಬೀರೈರ್ಮಹಿಷಾನಾಪ್ತೈಃ ಲಿಙ್ಗಚೈರಜಸಿದ್ಧಯೇ |

ದಾಡಿಮೈರ್ನಿಧಿಸಂಸಿದ್ಧೈರ್ಮಧುಕೈರ್ಗಾನಸಿದ್ಧಯೇ

|| ೩೧ ||

ಬಕುಲೈರಂಗನಾಸಿದ್ಧೈಃ ಕಲ್ಪಾರೈಃ ಪುತ್ರಸಿದ್ಧಯೇ |

ಶತಪತ್ನೈರ್ಜಯಾನಾಪ್ತೈಃ ಕೇತಕೈರ್ನಾಹನಾಪ್ತಯೇ

|| ೩೨ ||

ಸೌರಭಾಢೈಃ ಪ್ರಸೂನೈಸ್ತು ನಿತ್ಯಂ ಸೌಭಾಗ್ಯಸಿದ್ಧಯೇ |

ಪೂಜಯೇನ್ಮಾಸಮಾತ್ರಂ ನಾ ದ್ವಿಗುಣಂ ತ್ರಿಗುಣಂ ತು ನಾ

|| ೩೩ ||

ಹಾಗೆಯೇ ಆಯಾಯಾ ವಿಹಿತಕಾಲಗಳಲ್ಲಿ ಒಂದುತಿಂಗಳು ಅಥವಾ ಎರಡುಮೂರುತಿಂಗಳುಗಳಕಾಲ ಮುತ್ತುಗದಹೂವುಗಳಿಂದ ಪೂಜೆಮಾಡಿದರೆ ಆಭರಣಪ್ರಾಪ್ತಿಯೂ, ಪಾದರಿಹೂವುಗಳಿಂದ ಪೂಜಿಸಿದರೆ ಗಜಸಿದ್ಧಿಯೂ, ಕೆಂಪುಕಮಲಪುಷ್ಪಗಳಿಂದ ಪೂಜಿಸಿದರೆ ಅಶ್ವಸಿದ್ಧಿಯೂ, ಕುಮುದಪೂಜೆಯಿಂದ ಗರ್ದಭಸಿದ್ಧಿಯೂ, ಕಮಲಪೂಜೆಯಿಂದ ಒಂಟಿಯಲಾಭವೂ, ತಗರಪುಷ್ಪಪೂಜೆಯಿಂದ ಸಶುಸಿದ್ಧಿಯೂ, ಜಂಬೀರಪೂಜೆಯಿಂದ ಮಹಿಷಲಾಭವೂ, ಲಿಙ್ಗಚ ಪೂಜೆಯಿಂದ ಆಡಿನಲಾಭವೂ, ದಾಳಿಂಬರೆಹೂವಿನಪೂಜೆಯಿಂದ ನಿಧಿಲಾಭವೂ, ಮಧುಕಪುಷ್ಪಗಳಪೂಜೆಯಿಂದ ಗಾನನಿದ್ರಾಪ್ರಾಪ್ತಿಯೂ, ಬಕುಲಪುಷ್ಪಪೂಜೆಯಿಂದ ಸ್ತ್ರೀಲಾಭವೂ, ಕಲ್ಪಾರಪುಷ್ಪಪೂಜೆಯಿಂದ ಪುತ್ರಪ್ರಾಪ್ತಿಯೂ, ಕಮಲ ಪೂಜೆಯಿಂದ ಜಯವೂ, ಕೇದಗೆಹೂವುಗಳಪೂಜೆಯಿಂದ ವಾಹನಲಾಭವೂ, ಸುಗಂಧಪುಷ್ಪಗಳಪೂಜೆಯಿಂದ ನಿರಂತರ ಸೌಭಾಗ್ಯಲಾಭವೂ ಆಗುವುದು.

ಯಾವತ್ಪಲಾನಾಪ್ತಿ ಕಾಂಕ್ಷೀ ಶರ್ಕರಾಘೃತಸಾಯಸೈಃ |  
ಸಚಿಕ್ರಪರಿವಾರಾಂ ತಾಂ ದೇವೀಂ ಸಲಿಲಮಧ್ಯಗಾಂ

|| ೨೪ ||

ತರ್ಪಯೇತ್ಕುಸುಮೈಃ ಸಾಘೈಃ ಸರ್ವೋಪದ್ರವಶಾಂತಯೇ |  
ಘೃತೈಃ ಪೂರ್ಣಾಯುಷಃ ಸಿದ್ಧೈಃ ಕ್ಷೌದ್ರೈಃ ಸೌಭಾಗ್ಯಸಿದ್ಧಯೇ || ೨೫ ||

ದುಗ್ಧೈರಾರೋಗ್ಯಸಂಸಿದ್ಧೈಃ ತ್ರಿಛಿರೈಶ್ಚರ್ಯಸಿದ್ಧಯೇ |  
ನಾಲಿಕೇರೋದಕೈಃ ಪ್ರೀತ್ಯೈ ಹಿಮಕೋಯೈರ್ನೃಪಾಪ್ತಯೇ |  
ಸರ್ವಾರ್ಥಸಿದ್ಧಯೇ ತೋಯೈರಭಿಷಿಂಚೇನ್ಮಹೇಶ್ವರೀಂ || ೨೬ ||

ಪೂಗೋದ್ಯಾನೇ ಯಜೇದ್ದೇವೀಂ ಸಿದ್ಧದ್ರವ್ಯೈರ್ದಿವಾನಿತಂ |  
ನಿವಸಂಸ್ತತ್ರ ತತ್ಪುಷ್ಪೈರ್ಜಾಯತೇ ಮನ್ಮಥೋಪಮಃ || ೨೭ ||

೨೪-೨೬. ಫಲವನ್ನು ಬಯಸುವವನು ತನ್ನ ಇಷ್ಟ ಫಲಸಿದ್ಧಿಯಾಗುವ ವರೆಗೂ ನಾಥಾಜ್ಞೆಯಿಂದ ನೀರಿನಮೇಲೆ ಶ್ರೀಚಕ್ರವನ್ನು ಭಾವಿಸಿ, ಅದರ ಮಧ್ಯದಲ್ಲಿ ಪರಿವಾರಸಹಿತ ದೇವಿಯನ್ನು ಅನುಸಂಧಾನಮಾಡಿಕೊಂಡು, ಪುಷ್ಪ ಸಹಿತವಾಗಿ ಅರ್ಘ್ಯಗಳಿಂದ ತರ್ಪಣಕೊಡಬೇಕು. ಅದರಿಂದ ಸರ್ವೋಪದ್ರವವೂ ನಾಶವಾಗುವುದು.

ಪೂರ್ಣಾಯುಸ್ಸಿದ್ಧಿಗಾಗಿ ಘೃತದಿಂದಲೂ, ಸೌಭಾಗ್ಯಲಾಭಕ್ಕಾಗಿ ಮಧುವಿನಿಂದಲೂ, ಆರೋಗ್ಯವನ್ನು ಪಡೆಯಲು ಹಾಲಿನಿಂದಲೂ, ಐಶ್ವರ್ಯಕ್ಕಾಗಿ ಮೂರರಿಂದಲೂ, ಪ್ರೀತಿಯನ್ನು ಸಂಪಾದಿಸಲು ಎಳನೀರಿನಿಂದಲೂ, ರಾಜರ ಪ್ರಸಾದವನ್ನು ಗಳಿಸಲು ಹಿಮಜಲದಿಂದಲೂ, ಸಕಲೇಷ್ಟಾರ್ಥಸಿದ್ಧಿಗಾಗಿ ಶುದ್ಧೋದಕದಿಂದಲೂ ಮಹೇಶ್ವರೀದೇವಿಯನ್ನು ಅಭಿಷೇಕಮಾಡಬೇಕು.

೨೭. ಅಡಕೆಯ ತೋಟದಲ್ಲಿಯೇ ಅಹೋರಾತ್ರಿ ವಾಸಮಾಡುತ್ತಾ ಅದರ ಪುಷ್ಪ ಮತ್ತು ಸಿದ್ಧದ್ರವ್ಯಗಳಿಂದ ದೇವಿಯನ್ನು ಪೂಜಿಸುವವನು ಮನ್ಮಥನಂತೆ ಸುಂದರಪುರುಷನಾಗುವನು.

- ಪೂರ್ಣಾಸು ನಿಯತೆಂ ದೇವೀಂ ಕನ್ಯೆ ಕಾಯಾಂ ಸಮರ್ಚನಾತ್ |  
 ಕೃತ್ಯಾಃ ವರೇರಿತಾ ಮಂತ್ರಾ ವಿಮುಖಾಸ್ತಾನ್ ಗ್ರಸಂತಿ ವೈ || ೨೮ ||
- ಲಿಂಗತ್ರಯಮಯಿಾಂ ದೇವೀಂ ಚಕ್ರಸ್ಥಾಭಿಶ್ಚ ಶಕ್ತಿಭಿಃ |  
 ಪೂಜಯನ್ನಿಷ್ಟಮಖಿಲಂ ಲಭತೇತ್ರ ಪರತ್ರ ಚ || ೨೯ ||
- ಪತಮಾನಕೃತ್ಯೈಃ ಸ್ವರ್ಣಪುಷ್ಪೈಃ ಸೌರಭೈವಾಸಿತೈಃ |  
 ಪೂಜಯನ್ಮಾಸಮಾತ್ರೇಣ ಪ್ರಾಗ್ಜನ್ಮಾಘೈರ್ವಿಮುಚ್ಯತೇ || ೩೦ ||
- ತಥಾ ರತ್ನೈಶ್ಚ ನವಭವರ್ಣಸಂ ತು ಯದಿ ಪೂಜಯೇತ್ |  
 ವಿಮುಕ್ತಸರ್ಪಪಾಪಾಘೈಸ್ತಾಂ ಚ ಪಶ್ಯತಿ ಚಕ್ಷುಷಾ || ೩೧ ||

೨೮. ಪೂರ್ಣಮೆಯದಿವಸ ಕನ್ಯೆಯಲ್ಲಿ ದೇವಿಯನ್ನು ಆವಾಹನವಾಡಿ ಪೂಜಿಸುವುದರಿಂದ ಶತ್ರುಗಳಿಂದ ಪ್ರೇರಿತರಾದ ಮಂತ್ರಕೃತ್ಯಾಶಕ್ತಿಗಳು ಹಿಂದಿ ರಾಗಿ ಅವರನ್ನೇ ನುಂಗುತ್ತವೆ.

೨೯. ಸ್ವಯಂಭು, ಬಾಣ, ಇತರ ಲಿಂಗಮಯಳಾದ ಎಂದರೆ ಮೂಲಾ ಧಾರ ಹೃದಯ, ಬ್ರಹ್ಮರಂಧ್ರಗತಳಾದ ದೇವಿಯನ್ನು ಚಕ್ರಸ್ಥಿತ ಅಣಿಮಾದಿ ಶಕ್ತಿ ಸಹಿತವಾಗಿ ಪೂಜಿಸುವವನು ಇಹಪರಗಳಲ್ಲಿ ಸಕಲೇಷ್ಟಾರ್ಥಗಳನ್ನೂ ಪಡೆಯುವನು.

೩೦. ಸುಗಂಧಯುಕ್ತಗಳಾದ, ಒಂದುನೂರು ಸುವರ್ಣಮಯ ಪುಷ್ಪ ಗಳಿಂದ ದೇವಿಯನ್ನು ಪೂಜಿಸುವವನು ಒಂದುತಿಂಗಳಲ್ಲಿ ಪೂರ್ವಜನ್ಮದ ಪಾಪ ಗಳನ್ನೆಲ್ಲಾ ಹೋಗಲಾಡಿಸಿಕೊಳ್ಳುವನು.

೩೧. ಅದರಂತೆಯೇ ಒಂಬತ್ತು ರತ್ನಗಳಿಂದ ಒಂದುತಿಂಗಳು ಪೂಜಿಸಿ ದರೆ ಸಕಲಪಾಪಗಣಗಳನ್ನೂ ಪರಿಹರಿಸಿಕೊಂಡು ದೇವಿಯ ಸಾಕ್ಷಾತ್ಕಾರ ಪಡೆಯುವನು.

ಆಂಶುಕೈರರ್ಚಯೇದ್ವೇವೀಂ ಮಾಸಮಾತ್ರಂ ಸುಗಂಧಿಭಿಃ |

ಮುಚ್ಯತೇ ಸುಪಕೃತ್ಯಾದಿದುಃಖಾಘ್ನಿರಿತರೈರಪಿ

|| ೮೨ ||

ದೇವೀರೂಪಂ ಸ್ವಮಾತ್ಮಾನಂ ಚಕ್ರಂ ಶಕ್ತೀಃ ಸಮಂತತಃ |

ಭಾವಯನ್ವಿಷಯೈಃ ಪುಷ್ಪೈಃ ಪೂಜಯಂಸ್ತನ್ಮಯೋ ಭವೇತ್

|| ೮೩ ||

ಷೋಡಶಾನಾಂ ತು ನಿತ್ಯಾನಾಂ ಪ್ರತ್ಯೇಕಂ ತಿಥಿಷು ಕ್ರಮಾತ್ |

ತತ್ತತಿಥೌ ತದ್ಭಜನಂ ಜಪಹೋಮಾದಿಕಂ ಚರೇತ್

|| ೮೪ ||

ಘೃತಂ ಚ ಶರ್ಕರಾಂ ಮಗ್ಧಮಪೂಪಂ ಕದಲೀಫಲಂ |

ಕ್ಷೌದ್ರಂ ಗುಡಂ ನಾಲಿಕೇರಂ ಫಲಂ ಲಾಜಾಂ ತಿಲಂ ದಧಿ

|| ೮೫ ||

೮೨. ಸುಗಂಧಯುಕ್ತವಾದ ವಸ್ತ್ರಗಳಿಂದ ಒಂದುತಿಂಗಳು ದೇವಿಯನ್ನು ಪೂಜಿಸಿದರೆ ಪಾಪ ಮತ್ತು ಶತ್ರುಕೃತವಾದ ಅಭಿಚಾರಿಕಪ್ರಯೋಗಾದಿಗಳಿಂದ ಸಂಭವಿಸುವ ದುಃಖಸಮೂಹ ಮುಂತಾದುವುಗಳನ್ನು ಪರಿಹರಿಸಿಕೊಳ್ಳುವನು.

೮೩. ಶ್ರೀ ಚಕ್ರ, ಅದರಲ್ಲಿ ದೇವೀರೂಪನಾದ ಸ್ವಾತ್ಮ, ಸುತ್ತಲೂ ಅಸಂಖ್ಯಾತಶಕ್ತಿಪರಿವಾರ ಇವುಗಳನ್ನು ಭಾವಿಸಿದವನಾಗಿ ಶಬ್ದಾದಿವಿಷಯಗಳಿಂದಲೂ, ಪುಷ್ಪಗಳಿಂದಲೂ ಪೂಜಿಸುವವನು ದೇವೀಮಯ ಎಂದರೆ ಜೀವನ್ಮುಕ್ತನಾಗುವನು.

೮೪-೮೫. ಕಾಮೇಶ್ವರಿಯಾದಿ ಹದಿನೈದು ನಿತ್ಯಾದೇವತೆಗಳನ್ನು ಪ್ರತ್ಯೇಕವಾಗಿ ಪಾಠ್ಯದಿಂದ ಪೂರ್ಣಮಾಂತವಾದ ತಿಥಿಗಳೆಲ್ಲ ಒಂದೊಂದು ದಿವಸ ಒಂದೊಂದು ನಿತ್ಯಾದೇವತೆಯ ಭಜನೆ, ಜಪ, ಹೋಮ, ತರ್ಪಣ, ಅಭಿಷೇಕಗಳನ್ನು ಮಾಡಿ ಕ್ರಮವಾಗಿ ಆಯಾಯಾ ತಿಥಿಗಳಲ್ಲಿ ತುಪ್ಪ, ಸಕ್ಕರೆ, ಹಾಲು,



ಪೃಥುಕಂ ಚಿರಕಂ ಮುದ್ಗಂ ಪಾಯಸಂ ಚ ನಿವೇದಯೇತ್ |

ಕಾಮೇಶ್ವರ್ಯಾರ್ಥದಿಶಕ್ತಿಃ ಸರ್ವಾಸಾಮಸಿ ಚೋದಿತಂ || ೮೬ ||

ಆದ್ಯಾಯಾ ಲಲಿತಾಯಾಸ್ತು ಸರ್ವಾಣೈತಾನಿ ಸರ್ವದಾ |

ನಿವೇದಯೇಚ್ಛ ಜುಹುಯಾದ್ವಹ್ನೌ ದದ್ಯಾನ್ನೈಕಾಮಸಿ || ೮೭ ||

ತತ್ತದ್ವಿದ್ಯಾಕ್ಷರಪ್ರೋಕ್ತಮಾಷಧಂ ತತ್ತಮಾಣತಃ |

ಸಂಪಿಷ್ಯ ಗುಹೀಕೀಕೃತ್ಯ ತಾಭಿಃ ಸರ್ವಂ ಚ ಸಾಧಯೇತ್ || ೮೮ ||

ರವಿನಾರೇಽರುಣಾಂಭೋಚೈಃ ಕುಮುದೈಃ ಸೋಮವಾರಕೇ |

ಭೌಮೇ ರಕ್ತೋತ್ಪಲೈಃ ಸಾಮ್ಯೇ ನಾರೇ ತಗರಸಂಭವೈಃ || ೮೯ ||

ಅಪೂಪ. ಬಾಳೆಹಣ್ಣು, ಜೇನುತುಪ್ಪ, ಬೆಲ್ಲ, ತೆಂಗಿನಕಾಯಿ, ಅರಳು, ಎಳ್ಳು, ಮೊಸರು, ಅನಲಕ್ಕಿ, ಕಡಲೆ, ಹೆಸರು, ಪಾಯಸ ಇವುಗಳಲ್ಲೊಂದನ್ನು ನಿವೇದನೆಮಾಡಬೇಕು.

೮೬. ಮೊದಲನೆಯದಾದ ಲಲಿತಾದೇವಿಗೆ ಯಾವಾಗಲೂ ಉತ್ತವಾದ ಎಲ್ಲಾ ಪದಾರ್ಥಗಳನ್ನೂ ನೈವೇದ್ಯಮಾಡಬೇಕು. ಅಗ್ನಿಯಲ್ಲಿ ಹೋಮ ಮಾಡಬೇಕು. ಮನುಷ್ಯರಿಗೆ ದಾನವನ್ನೂ ಮಾಡಬೇಕು.

೮೮. ಆಯಾಯಾ ನಿತ್ಯಾದೇವತೆಗಳ ವಿದ್ಯೆಯ ಅಕ್ಷರಗಳಿಂದ ಉಕ್ತವಾದ ಔಷಧವನ್ನು ಚೂರ್ಣಮಾಡಿ ಕಲಸಿ ಆಯಾಯಾ ಅಕ್ಷರಾವೃತ್ತಿ ಸಂಖ್ಯಾ ಪರಿಮಾಣವಾಗಿ ಗುಳಿಗೆಗಳನ್ನು ಮಾಡಿ ಅವುಗಳಿಂದ ಸಕಲೇಷ್ಟಾರ್ಥಗಳನ್ನೂ ಸಾಧಿಸಬೇಕು.

೮೯-೯೦. ಭಾನುವಾರದದಿನ ರಕ್ತಕಮಲಗಳಿಂದಲೂ, ಸೋಮವಾರ ಕುಮುದವುಷ್ಪಗಳಿಂದಲೂ, ಮಂಗಳವಾರ ರಕ್ತೋತ್ಪಲಗಳಿಂದಲೂ, ಬುಧವಾರ

ಗುರುವಾರೇ ಸುಕಲ್ದಾರೈಃ ಶುಕ್ರವಾರೇ ಸಿತಾಂಬುಜೈಃ |  
ನಿಲೋತ್ಪಲೈರ್ಮಂದನಾರೇ ಪೂಜಯೇದಿಷ್ಟಮಾದರಾತ್ || ೯೦ ||

ನಿನೇವಯೇತ್ಕ್ರಮಾತ್ರೇಷು ರವಿನಾರಾದಿಷು ಕ್ರಮಾತ್ |  
ಪಾಯಸಂ ದುಗ್ಧಕದಲೀನನನೀತಾಸಿತಾಘೃತಂ || ೯೧ ||

ಏವಮಬ್ಧಂ ಸಮಾರಾಧ್ಯ ದೇವೀಂ ಗಂಧಾಧಿಭಿಯರ್ಜೇತ್ |  
ಗೃಹಪೀಡಾಂ ವಿಚಿತ್ಯಾಶು ಸುಖಾನಿ ಚ ಸಮಶ್ನುತೇ || ೯೨ ||

ಅರ್ಧರಾತ್ರೇ ತು ಸಾಧ್ಯಾಂ ಸ್ತ್ರೀಂ ಸ್ಮರನ್ಮದನವಹ್ನಿನಾ |  
ದಹ್ಯಮಾನಾಂ ಹೃತಸ್ನಾಂತಾಂ ಮಸ್ತಕಸ್ಥಾಸಿತಾಂಜಲಿಂ || ೯೩ ||

ವಿಕೀರ್ಣಕೇಶೀಮಾಲೋಲಲೋಚನಾಮರುಣಾರುಣಾಂ |  
ವಾಯುಪ್ರೇಂಖತ್ವತಾಕಾಖ್ಯಪಟೋಪಮಕಲೇವರೀಂ || ೯೪ ||

ನಂದಿನರ್ಧನಪುಷ್ಪದಿಂದಲೂ, ಗುರುವಾರ ಕಲ್ಪಾರಪುಷ್ಪಗಳಿಂದಲೂ, ಶುಕ್ರವಾರ ಬಿಳಿಯಕಮಲಗಳಿಂದಲೂ, ಶನಿವಾರದ ದಿವಸ ನಿಲೋತ್ಪಲಗಳಿಂದಲೂ ಇಷ್ಟ ದೇವಿಯನ್ನು ಭಕ್ತಿಯಿಂದ ಪೂಜಿಸಬೇಕು.

೯೧-೯೨. ಭಾನುವಾರಾದಿಗಳಲ್ಲಿ ಪೂಜೆಮಾಡಿದನಂತರ ಕ್ರಮವಾಗಿ ಪಾಯಸ, ಕ್ಷೀರ, ಬಾಳೆಹಣ್ಣು, ಬೆಣ್ಣೆ, ಸಕ್ಕರೆ, ಘೃತ ಇವುಗಳ ನೈವೇದ್ಯವನ್ನು ಸಮರ್ಪಿಸಬೇಕು.

ಈ ರೀತಿ ಒಂದುವರ್ಷ ಆರಾಧನೆಮಾಡಿ ದೇವಿಯನ್ನು ಗಂಧಾದಿಗಳಿಂದ ಪೂಜಿಸಿದರೆ ಗೃಹಬಾಧೆಯು ಹೋಗುವುದು. ಸುಖವೂ ಲಭಿಸುವುದು.

೯೩-೯೪. ಅರ್ಧರಾತ್ರಿಯಲ್ಲಿ ಕಾಮಾಗ್ನಿಯಿಂದ ದಹಿಸಲ್ಪಡುತ್ತಿರುವ, ತನ್ನ ಮನಸ್ಸನ್ನ ಪಹರಿಸಿರುವ, ತಲೆಯಮೇಲಿಟ್ಟುಕೊಂಡಿರುವ ಅಂಜಲಿಯುಳ್ಳ, ಕೆದರಿರುವ ಕೂದಲುಳ್ಳ, ಚಂಚಲನಯನಳಾದ, ಅರುಣೆಯಂತೆ ಕೆಂಪಗಿರುವ, ಗಾಳಿಯಿಂದ ಹಾರಾಡುತ್ತಿರುವ ಧ್ವಜಪಟಕ್ಕೆ ಸಮಾನವಾದ ಶರೀರವುಳ್ಳ,

ವಿನೇಕವಿಧುರಾಂ ಮತ್ತಾಃ ಮಾನಲಜ್ಜಾ ಭಯಾತಿಗಾಂ |  
ಚಿಂತಯನ್ನ ಚರ್ಚಯೇಚ್ಛಕ್ರಂ ಮಧ್ಯೇ ದೇವೀಂ ದಿಗಂಬರಾಂ || ೯೫ ||

ಜಸಾದಾಡಿನುಬಂಧೂಕಕಿಂಶುಕಾದ್ಯೈಃ ಸಮರ್ಚಯೇತ್ |  
ಅನ್ಯೈಃ ಸುಗಂಧಿಶೇಫಾಲೀಕುಸುಮಾದ್ಯೈಃ ಸಮರ್ಚಯೇತ್ || ೯೬ ||

ತ್ರಿಸಸ್ತ್ರರಾತ್ರಾದಾಯಾತಿ ಸ್ತ್ರೋಕ್ತರೂಪಾ ಮದಾಕುಲಾ |  
ರೂವಚ್ಛಿರೀರಸಾತಃ ಸ್ಯಾಚ್ಛಾಯೇನಾನಸಗಾಂಸ್ಯ ಸಾ || ೯೭ ||

ವದ್ಮೈರಕ್ತೈಸ್ತ್ರಿಮಧ್ಯಕ್ತೈರ್ಹೋಮಾಲ್ಲಕ್ಷ್ಮೀಮನಾಪ್ನುಯಾತ್ |  
ತಥೈವ ಕೈರಸ್ಯೈ ರಕ್ತೈರಂಗನಾಃ ಸ್ವವಶಂ ನಯೇತ್ || ೯೮ ||

ಸಮಾನರೂಪವತ್ಸಾಯಾಃ ಶುಕ್ಲಾಯಾ ಗೋಃ ಪಯಃಪ್ಲುತ್ಯೈಃ |  
ಮಲ್ಲಿಕಾಮಾಲತೀಜಾತೀಶತಪತ್ನೈರ್ಹುತ್ಯೈರ್ಭವೇತ್ || ೯೯ ||

ವಿನೇಕರಹಿತಳಾದ, ಮದಿಸಿವ, ಮಾನ ನಾಚಿಕೆ ಭಯ ಇವುಗಳನ್ನು ಬಿಟ್ಟಿರುವ, ಸಾಧಿಸಲ್ಪಡಬೇಕೆಂದಿರುವ ಸ್ತ್ರೀಯನ್ನು ಚಿಂತಿಸುತ್ತಾ, ಚಕ್ರವನ್ನು ಪೂಜಿಸಿ, ಅದರ ಮಧ್ಯದಲ್ಲಿ ನಿಗಂಬರಳಾದ ದೇವಿಯನ್ನು ಜಪಾ, ದಾಳಿಂಬರೆ, ಬಂಧೂಕ, ಮುತ್ತಗ ಮುಂತಾದ ಹೂವೂಗಳು ಮತ್ತು ಇತರ ಸುಗಂಧವಾದ ಲಕ್ಷ್ಮಿಲಿ ಹೂವು ಮುಂತಾದುವುಗಳಿಂದ ಚೆನ್ನಾಗಿ ಪೂಜಿಸಬೇಕು.

೯೫. ಇಷ್ಟತ್ತೊಂದುದಿವಸಗಳೊಳಗೆ ತಾನು ಚಿಂತಿಸಿದಂತಹ ಸ್ತ್ರೀಯು ಮದದಿಂದ ಆಕುಲಿತಳಾಗಿ ಪೂಜಕನ ಬಳಿಗೆ ಬಂದು ಸಾಯುವವರೆಗೂ ಅವನನ್ನು ಅನುಸರಿಸಿರುವಳು.

೯೮. ಸಕ್ಕರೆ, ತುಪ್ಪ, ಜೇನುತುಪ್ಪಗಳಲ್ಲಿ ನೆನೆಸಿದ ರಕ್ತಕಮಲಗಳಿಂದ ಹೋಮಮಾಡಿದರೆ ಲಕ್ಷ್ಮೀಪ್ರಾಪ್ತಿಯಾಗುವುದು. ಅಂತೆಯೇ ರಕ್ತಕೈರವ ಪುಷ್ಪಗಳಿಂದ ಹೋಮಮಾಡಿದರೆ ಸ್ತ್ರೀಯರು ವಶರಾಗುವರು.

೯೯-೧೦೨. ಬಿಳಿಯಕರುವುಳ್ಳ ಬಿಳಿಯಹಸುವಿನಹಾಲಿನಲ್ಲಿ ನೆನೆಸಿದ ಮಲ್ಲಿಗೆ, ಮಾಲತೀ, ಜಾಜೀ ಮತ್ತು ಕಮಲಪುಷ್ಪಗಳಿಂದ ಹೋಮಮಾಡಿದರೆ

ಕೀರ್ತಿವಿದ್ಯಾಧನಾರೋಗ್ಯಸೌಭಾಗ್ಯವಿತ್ತಸಾದಿಕಂ |  
 ಆರಗ್ವಧಪ್ರಸುನೈಸ್ತು ಕ್ಷೌದ್ರಾಕ್ತೈರ್ಹವನಾಚ್ಛವೇತ್ || ೧೦೦ ||

ಸ್ವರ್ಣಾಪ್ತಿಃ ಸ್ತಂಭನಂ ಶತ್ರೋರ್ನೃಪಾದೀನಾಂ ಕ್ರುಧೋಪಿ ಚ |  
 ಅಜ್ಯಾಕ್ತೈಃ ಕರನೀರೋತ್ಥೈಃ ಪ್ರಸೂನೈರರುಣೈರ್ಹುತೈಃ || ೧೦೧ ||

ರಕ್ತಾಂಬರಾಣಿ ವನಿತಾ ಭೂಸಾಮಾತ್ಯವಶಂ ತಥಾ |  
 ಭೂಷಾವಾಹನವಾಣಿಜ್ಯಸಿದ್ಧಯಶ್ಚಾಸ್ಯ ನಾಂಛಿತಾಃ || ೧೦೨ ||

ಲವಣೈಃ ಸರ್ಷಪೈರ್ಗೌರೈರಿತರೈರ್ವಾಧ ಹೋಮತಃ |  
 ತತ್ಪ್ರಲಾಕ್ತೈರ್ನಿಶಾಮಧ್ಯೇ ತ್ವಾನಯೇದ್ವಾಂಛಿತಾಂ ವಧೂಂ || ೧೦೩ ||

ತೈಲಾಕ್ತೈರ್ಜುಹುಯಾತ್ಪ್ರವೃದ್ಧದರಪುಷ್ಪೈರ್ನಿಶಾಂತರೇ |  
 ಮಾಸಾದರಾತೇಸ್ತಸ್ಯಾತ್ಪಜ್ಜರೇಣ ಭವತಿ ಧ್ರುವಂ || ೧೦೪ ||

ಯಶಸ್ಸು, ವಿದ್ಯೆ, ಧನ, ಆರೋಗ್ಯ, ಸೌಭಾಗ್ಯ, ವಿಜಯ ಮುಂತಾದುವುಗಳು ಲಭಿಸುವುವು.

ಜೇನುತುಪ್ಪದಲ್ಲಿ ನೆನೆಸಿದ ಆರಗ್ವಧ (ಕಕ್ಕೆ) ಪುಷ್ಪಗಳಿಂದ ಹೋಮ ಮಾಡಿದರೆ ಸುವರ್ಣಪ್ರಾಪ್ತಿಯೂ, ಶತ್ರು ಮತ್ತು ನೃಪಾದಿಗಳ ಕೋಪಸ್ತಂಭನವೂ ಆಗುವುದು.

ತುಪ್ಪದಲ್ಲಿ ನೆನೆಸಿದ ಕೆಂಪುಕರನೀರಪುಷ್ಪಗಳಿಂದ ಹೋಮಮಾಡಿದರೆ ರಕ್ತವಸ್ತ್ರ, ಸ್ತ್ರೀ, ರಾಜ, ಅಮಾತ್ಯ ಇವರುಗಳು ವಶರಾಗುವರು ಮತ್ತು ಅಭರಣ, ವಾಹನ, ವ್ಯಾಪಾರ ಮುಂತಾದ ಇಷ್ಟವೆಲ್ಲವೂ ಸಿದ್ಧಿಸುವುವು.

೧೦೩. ಉಪ್ಪು, ಅದರದರ ತೈಲದಲ್ಲಿ ನೆನೆಸಿದ ಬಿಳಿ ಅಥವಾ ಕರಿಯ ಸಾಸನಗಳಿಂದ ಮಧ್ಯರಾತ್ರಿಯಲ್ಲಿ ಹೋಮಮಾಡಿದರೆ ಇಷ್ಟವಧುವಿನ ಲಾಭವಾಗುವುದು.

೧೦೪. ಎಣ್ಣೆಯಲ್ಲಿ ನೆನೆಸಿದ ಕೃಷ್ಣದರಪುಷ್ಪಗಳಿಂದ ಮಧ್ಯರಾತ್ರಿಯಲ್ಲಿ ಹೋಮಮಾಡಿದರೆ ಅವನ ಶತ್ರುವಿಗೆ ಒಂದುತಿಂಗಳೊಳಗಾಗಿ ಆರ್ತಿಜ್ವರವುಂಟಾಗುವುದು.

- ಆರುಷ್ಯದೈರ್ಘ್ಯತಾಭ್ಯಕ್ತ್ಯಸ್ತದ್ವೀಜೈರ್ನಿಫತಿ ಹೋಮತಃ |  
 ಶತ್ರೋದಾಹವ್ರಣಾನಿ ಸ್ಯುರ್ದುಃಸಾಧ್ಯಾನಿ ಚಿಕಿತ್ಸಕೈಃ || ೧೦೫ ||
- ತಥಾ ತತ್ರೈಲಸಂಸಿಕ್ತ್ಯೈರ್ಬೀಜೈರಂಕೋಲಕೈರಪಿ |  
 ಮುರೀಚೈಃ ಸರ್ಪಸಾಜ್ಯಾಕ್ತ್ಯೈರ್ನಿಫತಿ ಹೋಮಾನುಸಾರತಃ || ೧೦೬ ||
- ವಾಂಛಿತಾಂ ವನಿತಾಂ ಕಾಮಜ್ವರಾರ್ತಮಾನಯೇದ್ವೈತಂ |  
 ಶಾಲಿಭಿಶ್ಚಾಜ್ಯಸಂಸಿಕ್ತ್ಯೈರ್ಹೋಮಾಚ್ಛಾಲೀನವಾಪ್ನುಯಾತ್ || ೧೦೭ ||
- ಮುದ್ಗೈರ್ಮುಗ್ಧಂ ಘೃತೈರಾಜ್ಯಂ ಸಿದ್ಧೈರಿತ್ಥಂ ಹುತೈರ್ಭವೇತ್ |  
 ಸಾಧ್ಯಕ್ಷವ್ಯಕ್ಷಸಂಭೂತಾಂ ಸಿಷ್ಯಪಾದರಜಃಕೃತಾಂ || ೧೦೮ ||
- ರಾಜೀಮುರೀಚಲೋಣೋತ್ಥಾಂ ಪುತ್ರಲೀಂ ಜುಹುಯಾನ್ನಿತಿ |  
 ಪ್ರಸದಾಭ್ಯಾಂ ಚ ಜಂಘಾಭ್ಯಾಂ ಜಾನುಭ್ಯಾಮುರುಯುಗ್ಮತಃ || ೧೦೯ ||

೧೦೫. ಆರುಷ್ಯರ ತುಷ್ಟದಲ್ಲಿ ನೆನೆಸಿದ ಅದರ ಬೀಜಗಳಿಂದ ರಾತ್ರಿ ಕಾಲದಲ್ಲಿ ಹೋಮಮಾಡಿದರೆ ಶತ್ರುವಿಗೆ ವೈದ್ಯರು ವಾಸಿನಾಡಲಶಕ್ಯಗಳಾದ ದಾಹವ್ರಣಗಳುಂಟಾಗುವುವು.

೧೦೬-೧೦೭. ಹಾಗೆಯೇ ಅದರ ತೈಲದಿಂದ ಸಿಕ್ತವಾದ ಅಂಕೋಲೆ ಬೀಜಗಳಿಂದ ಹೋಮಮಾಡಿದರೂ ಶತ್ರುವಿಗೆ ಅಂತಹ ದಾಹವ್ರಣಾದಿಗಳುಂಟಾಗುವುವು.

ಸಾಸವೆಯ ತುಷ್ಟದಲ್ಲಿ ನೆನೆಸಿದ ಮೆಣಸುಗಳಿಂದ ರಾತ್ರಿ ಹೋಮಮಾಡಿದರೆ ಅದಕ್ಕನುಸಾರವಾಗಿ ತಾನು ಬಯಸಿದ ಸ್ತ್ರೀಯು ಕಾಮಜ್ವರಪೀಡಿತಳಾಗಿ ತನ್ನಲ್ಲಿಗೆ ಶೀಘ್ರವಾಗಿ ಬರುವಳು.

ಘೃತಸಿಕ್ತಬತ್ತದಿಂದ ಹೋಮಮಾಡಿದರೆ ಬತ್ತವು ಲಭಿಸುವುದು.

೧೦೮-೧೧೧. ಹೆಸರುಕಾಳಿನಿಂದ ಹೋಮಮಾಡಿದರೆ ಹೆಸರೂ, ತುಷ್ಟ

ನಾಭೇರಥಸ್ತಾದ್ಧೃದಯಾದ್ಧಿನ್ನೇನಾಕಂಠತಸ್ತಥಾ |

ಶಿರಸಾ ಚ ಸುತೀಕ್ಷ್ಣೇನ ಛಿತ್ತಾ ತಸ್ತೇಣ ನೈ ಕ್ರಮಾತ್ || ೧೦೦ ||

ಏವಂ ದ್ವಾದಶಧಾ ಹೋಮಾನ್ನರನಾರೀನರಾಧಿಪಾಃ |

ವಶ್ಯಾ ಭವಂತಿ ಸಪ್ತಾಹಾಜ್ಜ್ವರಾರ್ತಿಶ್ಚಾಸ್ಯ ವಾಂಛಯಾ || ೧೦೧ ||

ಪಿಷ್ಠೇನ ಗುಡಯುಕ್ತೇನ ಮರೀಚೈರ್ಚೀರಕೈರ್ಯುತಾಂ |

ಕೃತ್ವಾ ಪುತ್ಥಲಿಕಾಂ ಸಾಧ್ಯನಾಮಯುಕ್ತಾಮಘೋ ಹೃದಿ || ೧೦೨ ||

ದಿಂದ ಹೋಮಮಾಡಿದರೆ ತುಪ್ಪವೂ, ಇಷ್ಟವಸ್ತುವಿನಿಂದ ಹೋಮಮಾಡಿದರೆ ಅದೂ ಲಭಿಸುವುದು.

ಆಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಗಳಿಗೂ ಒಂದೊಂದು ಮರಗಳು ಕ್ಷಸ್ತವಾಗಿವೆ. ಆದರಲ್ಲಿ ಸಾಧ್ಯಪುರುಷನ ಜನ್ಮನಕ್ಷತ್ರಕ್ಕೆ ವಿಹಿತವಾದ ಮರದಿಂದ ಅಥವಾ ಸಾಧ್ಯಪುರುಷನ ಪಾದಧೂಳಿಯಿಂದ ಸಹಿತವಾದ ಹಿಟ್ಟಿನಿಂದ ಇಲ್ಲವೇ ಸಾಸವೆ ಮೆಣಸು ಉಪ್ಪುಗಳಿಂದ ಜೊಂಬೆಯನ್ನು ಮಾಡಿ, ಅದನ್ನು ಮೊನೆಯಾದ ಚೂರಿಯಿಂದ ಪಾದಾಗ್ರ, ಜಂಘೆಗಳು, ಮೂಣಕಾಲುಗಳು, ಎರಡು ತೊಡೆಗಳು, ಅದರಮೇಲೆ ನಾಭಿವರೆಗಿನಭಾಗ, ಅಲ್ಲಿಂದ ಹೃದಯದವರೆಗಿನಭಾಗ, ಹೃದಯದಿಂದ ಕುತ್ತಿಗೆಯವರೆಗೆ ಒಂದುಭಾಗ, ಶಿರಸ್ಸು ಈರಿತಿರಾಗ ಹನ್ನೆರಡು ಭಾಗಗಳನ್ನಾಗಿ ಕತ್ತರಿಸಿ, ಆ ಹನ್ನೆರಡುಭಾಗಗಳನ್ನು ರಾತ್ರಿಕಾಲದಲ್ಲಿ ಕ್ರಮವಾಗಿ ಹೋಮಮಾಡಬೇಕು. ಹಾಗೆ ಹೋಮಮಾಡಿದರೆ ಪುರುಷರು, ಸ್ತ್ರೀಯರು, ರಾಜರೂ ಸಹ ಏಳುದಿವಸಗಳಲ್ಲಿ ಅಧೀನರಾಗುವರು. ಅವರಿಗೆ ಜ್ವರಪೀಡೆಯುಂಟಾಗಬೇಕೆಂದು ಸಾಧಕನು ಕೋರಿದರೆ ಅದೂ ಬರುತ್ತದೆ.

೧೦೨-೧೦೩. ಬೆಲ್ಲ, ಮೆಣಸು, ಜೀರಿಗೆಗಳಿಂದ ಸಹಿತವಾದ ಹಿಟ್ಟಿನಿಂದ ಜೊಂಬೆಯನ್ನು ಮಾಡಿ, ಅದರ ಹೃದಯದಲ್ಲಿ ಸಾಧ್ಯಪುರುಷನ ಹೆಸರನ್ನು ಬರೆದು ಅದನ್ನು ಸಾಧ್ಯನಾಮಸಹಿತ ವಿದ್ಯಾ ಹೋಮಮಾಡಿ ಉಳಿದ ತುಪ್ಪದಲ್ಲಿ

ಸನಾಮಹೋಮಸಂಪಾತಘೃತೇ ಸಂಪಾಚ್ಯತಾಂ ಪುನಃ |

ಸ್ಪೃಶನ್ನಿ ಜಕರಾಗ್ರೇಣ ಸಹಸ್ರಂ ಪ್ರಜಪೇನ್ಮನುಂ

|| ೧೧೩ ||

ಅಭ್ಯರ್ಚ್ಯ ತತ್ಪೃತಾಭ್ಯಕ್ತಂ ಭಕ್ಷಯೇತ್ತದ್ಧಿಯಾ ಜಪನ್ |

ನರನಾರೀನ್ಯಸಾಸ್ತಸ್ಯ ವಶ್ಯಾಃ ಸ್ಯುರ್ಮರಣಾವಧಿ

|| ೧೧೪ ||

ಶಕ್ತ್ಯಷ್ಟಗಂಧಂ ಸಂಪಿಷ್ಯ ಕನ್ಯಯಾ ಶಿಶಿರೇ ಜಲೇ |

ತೇನ ವೈ ತಿಲಕಂ ಭಾಲೇ ಧಾರಯನ್ವಶಯೇಜ್ಜಗತ್

|| ೧೧೫ ||

ಶಾಲಿತಂದುಲಮಾದಾಯ ಪ್ರಸ್ಥಂ ಭಾಂಡೇ ನನೇ ಕ್ಷಿಪೇತ್ |

ಸಮಾನವರ್ಣವತ್ಸಾಯಾ ರಕ್ತಾಯಾ ಗೋಃ ಪಯಸ್ತಥಾ

|| ೧೧೬ ||

ದ್ವಿಗುಣಂ ತತ್ರ ನಿಕ್ಷಿಪ್ಯ ಶ್ರಪಯೇತ್ಸಂಸ್ಪೃತೇ ನಲೇ |

ಘೃತೇನ ಸಿಕ್ತಸಿಕ್ತಂ ತು ಕೃತ್ವಾ ತತ್ಸಿತಂ ಕರೇ

|| ೧೧೭ ||

ಮಜ್ಜನ ಮಾಡಿಸಿ, ಪುನಃ ಅದನ್ನು ತನ್ನ ಹಸ್ತಾಗ್ರದಿಂದ ಸ್ಪರ್ಶಮಾಡಿಕೊಂಡು ಮಂತ್ರವನ್ನು ಒಂದುಸಾವಿರ ಜಪಮಾಡಬೇಕು.

೧೧೪. ಬಳಿಕ ಅದನ್ನು ಪ್ರಾಣಪ್ರತಿಷ್ಠಾವಿದ್ಯೆಯಿಂದ ಪೂಜಿಸಿ, ಘೃತದಲ್ಲಿ ಸ್ನಾನಮಾಡಿಸಿದ ಆ ಬೊಂಬೆಯನ್ನು ಸಾಧ್ಯಪುರುಷನನ್ನೇ ತಿನ್ನುವೆನೆಂಬ ಭಾವನೆಯಿಂದ ಜಪಿಸುತ್ತಾ ಭಕ್ಷಣಮಾಡಬೇಕು. ಹಾಗೆ ಮಾಡಿದವನಿಗೆ ಸಾಯುವವರೆಗೂ, ಪುರುಷ, ಸ್ತ್ರೀ, ರಾಜರುಗಳು ಅಧೀನರಾಗುವರು.

೧೧೫. ಕನ್ಯೆಯಿಂದ ಶಕ್ತ್ಯಷ್ಟಗಂಧವನ್ನು ಹಿಮಜಲದಲ್ಲಿ ಅರೆಸಿ ಅದರಿಂದ ಹಣೆಯಮೇಲೆ ತಿಲಕವನ್ನು ಧರಿಸುವವನು ಲೋಕವನ್ನೇ ವಶಪಡಿಸಿಕೊಳ್ಳುವನು.

೧೧೬-೧೧೮. ಒಂದು ಬಳ್ಳಿ ಅಕ್ಕಿಯನ್ನು ಹೊಸಪಾತ್ರೆಯಲ್ಲಿಟ್ಟು, ಕೆಂಪು ಕರುವುಳ್ಳ ರಕ್ತಗೋವಿನ ಹಾಲನ್ನು ಅಕ್ಕಿಯ ಎರಡರಷ್ಟು ಆ ಪಾತ್ರೆಯಲ್ಲಿನ ಅಕ್ಕಿಗೆ

ವಿಧಾಯ ವಿಧ್ಯಾಮಪ್ಪೋರ್ಧ್ವಶತಂ ಜಪ್ತ್ವಾ ಹುನೇತ್ತತಃ |

ಏವಂ ಹೋನೋ ಮಹಾಲಕ್ಷ್ಮೀಮಾವಹೇತ್ಕ್ರತಿಪತ್ನತಃ || ೧೧೮ ||

ಶುಕ್ರವಾರೇಷ್ವಪಿ ತಥಾ ವರ್ಷಾನ್ಸೃಪಸನೋ ಭವೇತ್ |

ಪಂಚಮ್ಯಾಂ ತು ವಿಶೇಷೇಣ ಪ್ರಾಗ್ನದ್ಧೋಮಂ ಸಮಾಚರೇತ್ || ೧೧೯ ||

ತಸ್ಯಾಂ ತಿಥೌ ತ್ರಿಮಧ್ಯಕ್ಷೈರ್ಮಲ್ಲಿಕಾದ್ಯೈಃ ಸಿತೈರ್ಮನೇತ್ |

ಅನ್ನಾಜ್ಯಾಭ್ಯಾಂ ಚ ನಿಯತಂ ಹುತ್ವ್ಯಾನ್ನಾಥ್ಯೋ ಭವೇನ್ನರಃ || ೧೨೦ ||

ಯದ್ಯದ್ಧಿ ನಾಂಛಿತಂ ವಸ್ತು ತತ್ತತ್ಸರ್ವಂ ತು ಸರ್ವದಾ |

ಘೃತಹೋಮಾದನಾಪ್ನೋತಿ ತಥೈವ ತಿಲತಂಡುಲೈಃ || ೧೨೧ ||

ಸೇರಿಸಿ. ಸಂಸ್ಕೃತಾಗ್ನಿಯಲ್ಲಿ ಅದನ್ನು ಬೇಯಿಸಿ ಅನ್ನವಾಡಿ ತುಪ್ಪಹಾಕಿದ ಅನ್ನದಮುದ್ದೆಯನ್ನು ಸಕ್ಕರೆಸಹಿತವಾಗಿ ಕೈಯಲ್ಲಿಟ್ಟು ಕೊಂಡು, ವಿದ್ಯೆಯನ್ನು ನೂರಂಟಾವೃತ್ತಿ ಜಪಿಸಿ, ಬಳಿಕ ಅದನ್ನು ಹೋಮಮಾಡಬೇಕು. ಈ ರೀತಿಯಾಗಿ ಪಾಡ್ಯದ ದಿನ ಮಾಡಿದ ಹೋಮವು ಮಹದೈಶ್ವರ್ಯದಾಯಕವಾಗುವುದು.

೧೧೯. ಶುಕ್ರವಾರಗಳಲ್ಲಿ ಆರೀತಿ ಹೋಮಮಾಡುವವನು ಒಂದು ವರ್ಷದಲ್ಲಿ ರಾಜನಿಗೆ ಸಮಾನನಾಗುವನು. ಪಂಚವಿದಿವಸ ವಿಶೇಷವಾಗಿ ಪೂರ್ವಕಂತೆ ಹೋಮಮಾಡಬೇಕು.

೧೨೦. ಆ ದಿವಸದಲ್ಲಿ ಶರ್ಕರಾಘೃತಮಧುಗಳಿಂದ ಯುಕ್ತವಾದ ಮಲ್ಲಿಗೆ ಮುಂತಾದ ಬಿಳಿಯಹೂವುಗಳಿಂದ ಹೋಮಮಾಡಬೇಕು. ಅನ್ನ ಮತ್ತು ತುಪ್ಪಗಳಿಂದ ನಿಯತವಾಗಿ ಹೋಮಮಾಡುವ ಮನುಷ್ಯನು ಅನ್ನಸಮೃದ್ಧಿಯನ್ನು ಹೊಂದುವನು.

೧೨೧. ಬಯಸಿದ ವಸ್ತುವೆಷ್ಟೆನೂ ಘೃತಹೋಮದಿಂದ ಯಾವಾಗಲೂ ಪಡೆಯುವನು. ಅಂತೆಯೇ ಎಳ್ಳು, ಅಕ್ಕಿಗಳ ಹೋಮದಿಂದಲೂ ಸಕಲೇಷ್ಟವನ್ನೂ ಪಡೆಯುವನು.



- ಅರುಣೈಃ ಪಂಕಜೈರ್ಹೋಮಂ ಕುರ್ವಂಸ್ತ್ರಿದುರಾಪ್ನುತೈಃ |  
ಮಂದಲಾಲ್ಪಭತೇ ಲಕ್ಷ್ಮೀಂ ಮಹತೀಂ ಶ್ಲಾಘ್ಯವಿಗ್ರಹಾಂ || ೧೨೨ ||
- ಕಲ್ದಾರೈಃ ಕ್ಷೌದ್ರಸಂಯುಕ್ತೈಃ ಪೂರ್ಣಾದ್ಯಂ ತದ್ವಿನಾವಧಿ |  
ಜುಹುಯಾನ್ನಿತ್ಯಶೋ ಭಕ್ತ್ಯಾ ಸಹಸ್ರಂ ವಿಕಚೈಃ ಶುಭೈಃ || ೧೨೩ ||
- ಸ ತು ಕೀರ್ತಿಂ ಧನಂ ಪುತ್ರಾನ್ಪ್ರಾಪ್ನುಯಾನ್ನಾತ್ರ ಸಂಶಯಃ |  
ಚಂಪಕೈಃ ಕ್ಷೌದ್ರಸಂಸಿಕ್ತೈಃ ಸಹಸ್ರಹವನಾದ್ಭ್ರವಂ || ೧೨೪ ||
- ಲಭತೇ ಸ್ವರ್ಣನಿಷ್ಕಾಣಾಂ ಶತಂ ಮಾಸೇನ ನಾರದ |  
ಪಾಟಲೈರ್ಘೃತಸಂಸಿಕ್ತೈಸ್ತ್ರಿಸಹಸ್ರಂ ಹುತೈಸ್ತಥಾ || ೧೨೫ ||
- ದರ್ಶಾದಿನಾಸಾಲ್ಪಭತೇ ಚಿತ್ರಾಣಿ ವಸನಾನಿ ಚ |  
ಕರ್ಪೂರಚಂದನಾದ್ಯಾನಿ ಸುಗಂಧಾನಿ ತು ಮಾಸತಃ || ೧೨೬ ||

೧೨೨. ಸಕ್ಕರೆ, ತುಪ್ಪ, ಜೇನುತುಪ್ಪಗಳಿಂದ ಮಿಶ್ರವಾದ ಕೆಂಪುಕಮಲಗಳಿಂದ ಹೋಮಮಾಡುವವನು ಸ್ತೋತ್ರಾರ್ಹವಾದ ಮಹದೈಶ್ವರ್ಯವನ್ನು ಹೊಂದುವನು.

೧೨೩-೧೨೪. ಪೂರ್ಣಮೆಯಿಂದ ಆ ದಿನದವರೆಗೆ ವಿಕಸಿತಗಳಾದ, ಮಧು ಮಿಶ್ರವಾದ, ಶುಭ ಪದ್ಮಪುಷ್ಪಗಳಿಂದ ಭಕ್ತಿಪೂರ್ವಕವಾಗಿ ಒಂದುಸಾವಿರ ಹೋಮಮಾಡಿದರೆ ಅವನು ಕೀರ್ತಿ, ಧನ, ಪುತ್ರರುಗಳನ್ನು ಪಡೆಯುವನು. ಇದರಲ್ಲಿ ಸಂಶಯವಿಲ್ಲ.

ನಾರದನೇ! ಮಧುಸಿಕ್ತವಾದ ಸಂಪಿಗೆಹೂವುಗಳಿಂದ ಒಂದುಸಾವಿರ ಹೋಮಮಾಡಿದರೆ ಒಂದುತಿಂಗಳಲ್ಲಿ ನೂರು ಸುವರ್ಣನಾಣ್ಯಗಳು ಲಭಿಸುವುವು.

ಅನಾವಾಸ್ಯೆಯಿಂದ ಒಂದುತಿಂಗಳು ವರೆಗೆ ಘೃತಸಿಕ್ತವಾದ ಪಾದರೀ ಹೂವುಗಳಿಂದ ನೂರುಸಾವಿರ ಹೋಮಮಾಡಿದರೆ ನಾನಾವಿಧ ವಸ್ತುಗಳು ಲಭಿಸುವುವು.

ವಸ್ತುನಿ ಲಭತೇ ಹೃದ್ಯೈರನೈಭೋಗೋಪಯೋಗಿಭಿಃ |  
ಶಾಲಿಭಿಃ ಕ್ಷೀರಸಿಕ್ತಾಭಿಃ ಸಪ್ತಮಾಷು ಶತಂ ಹುತಂ || ೧೨೭ ||

ತೇನ ಶಾಲಿಸಮೃದ್ಧಿಸ್ಸ್ಯಾನ್ಮಾಸೈಃ ಪದ್ಧಿರಸಂಶಯಂ |  
ತಿಲೈರ್ಹೃತ್ಯೈಸ್ತು ದಿವಸೈರ್ವರ್ಷಾದಾರೋಗ್ಯಮಾಪ್ನುಯಾತ್ || ೧೨೮ ||

ಸ್ಯಜನ್ಮಕ್ಷತ್ರಿಸು ತಥಾ ದೂರ್ವಾಭಿರ್ಜುಹುಯಾನ್ಸುರಃ |  
ನಿರಾತಂಕೋ ಮಹಾಭೋಗಃ ಶತಂ ವರ್ಷಾಣಿ ಜೀವತಿ || ೧೨೯ ||

ಗುಡೂಚೀತಿಲದೂರ್ವಾಭಿಸ್ಪ್ರಿಷು ಜನ್ಮಸು ನಾ ಹುನೇತ್ |  
ತೇನಾಯುಃಶ್ರೀಯಶೋಭೋಗಪುಣ್ಯನಿಧ್ಯಾದಿಮಾನ್ಯನೇತ್ || ೧೩೦ ||

ಮನೋಹರಗಳಾದ ಇತರ ಭೋಗಸಂಘನವಸ್ತುಗಳಿಂದ ಹೋಮಮಾಡಿದರೆ ಒಂದುತಿಂಗಳಲ್ಲಿ ಕರ್ಪೂರ, ಗಂಧ ಮುಂತಾದ ಸುಗಂಧವಸ್ತುಗಳು ಲಭಿಸುವುವು.

ಸಪ್ತಮಾದಿನಗಳಲ್ಲಿ ಹಾಲಿನಲ್ಲಿ ನೆನಿಸಿದ ಬತ್ತದಿಂದ ಒಂದುನೂರು ಹೋಮಮಾಡಿದರೆ ಆರು ತಿಂಗಳಲ್ಲಿ ಬತ್ತಸಮೃದ್ಧಿಯುಂಟಾಗುವುದು ಸಂದೇಹವಿಲ್ಲ.

ಪ್ರತಿದಿನವೂ ತಿಲಹೋಮ ಮಾಡುತ್ತಿದ್ದರೆ ಒಂದುವರ್ಷದೊಳಗೆ ಆರೋಗ್ಯವುಂಟಾಗುವುದು.

೧೨೯. ತನ್ನ ಮೂರು ಜನ್ಮನಕ್ಷತ್ರಗಳಲ್ಲಿ, ಗರಿಕೇಹುಲ್ಲಿನಿಂದ ಹೋಮ ಮಾಡುವ ಮನುಷ್ಯನು ಆತಂಕವಿಲ್ಲದೆ ಮಹಾಭೋಗಿಯಾಗಿ ನೂರುವರ್ಷ ಬದುಕುವನು.

೧೩೦. ಅಮೃತಬಳ್ಳಿ, ಎಳ್ಳು, ದೂರ್ವಾ ಇವುಗಳಿಂದ ಮೂರು ಜನ್ಮನಕ್ಷತ್ರಗಳಲ್ಲಿ ಹೋಮಮಾಡಿದರೆ ಆಯುಸ್ಸು, ಕೀರ್ತಿ, ಭೋಗ, ಪುಣ್ಯ, ನಿಧ್ಯಾದಿಗಳೂ ಸಹ ಲಭಿಸುವುವು.

ಘೃತಸಾಯಸದುಗ್ಧೈಸ್ತು ಹುತೈಸ್ತೇಷು ತ್ರಿಷು ಕ್ರಮಾತ್ |  
ಆಯುರಾರೋಗ್ಯವಿಭವೈರ್ನೃಪಾಮಾತ್ಮೋ ಭವೇತ್ತಥಾ || ೧೩೧ ||

ಸಪ್ತಮ್ಯಾಂ ಕದಲೀಹೋಮಾತ್ಸಾಭಾಗ್ಯಂ ಲಭತೇನ್ಮಹಂ |  
ದೂರ್ವಾ ತ್ರಿಕೈಸ್ತು ಪ್ರಾದೇಶಮಾನೈಸ್ತ್ರಿಸ್ವಾದುಸಂಯುತೈಃ || ೧೩೨ ||

ಜುಹುಯಾದ್ವಿನಶೋ ಘೋರೇ ಸನ್ನಿಪಾತಜ್ವರೇ ತಥಾ |  
ತದ್ವಿನೇಷು ಜಪೇದ್ವಿದ್ಯಾಂ ನಿತ್ಯಶಃ ಸಲಿಲಂ ಸ್ಪೃಶನ್ || ೧೩೩ ||

ಸಹಸ್ರವಾರಂ ತತ್ತೋಯೈಃ ಸ್ನಾನಂ ಪಾನಂ ಸಮಾಚರೇತ್ |  
ಸಾಕಾದ್ಯಮಪಿ ತೈರೀವ ಕುರ್ಯಾದ್ರೋಗವಿಮುಕ್ತಯೇ || ೧೩೪ ||

ಸಾಧ್ಯಕ್ಷವೃಕ್ಷಸಂಚೂರ್ಣಂ ತ್ರ್ಯೂಷಣಂ ಸರ್ಷಪಂ ತಿಲಂ |  
ಪಿಷ್ಪಂ ಚ ಸಾಧ್ಯಪಾದೋತ್ಥರಜಸಾ ಚ ಸಮನ್ವಿತಂ || ೧೩೫ ||

೧೩೧. ತುಪ್ಪ, ಪಾಯಸ, ಹಾಲುಗಳಿಂದ ಆಜನ್ಮನಕ್ಷತ್ರತ್ರಯದಲ್ಲಿ ಹೋಮಮಾಡಿದರೆ ಕ್ರಮವಾಗಿ ಆಯುಸ್ಸು, ಆರೋಗ್ಯ, ಐಶ್ವರ್ಯಗಳಿಂದ ಕೂಡಿ ರಾಜಾಮಾತ್ಯನಾಗುವನು.

೧೩೨-೧೩೪. ಸಪ್ತಮಿಾ ದಿವಸ ಬಾಳೆಹಣ್ಣಿನ ಹೋಮ ಮಾಡಿದರೆ ಸೌಭಾಗ್ಯಲಾಭವಾಗುವುದು:

ಮಧುರವಸ್ತುತ್ರಯಸಹಿತವಾದ ಚೋಟುದ್ದ ಮೂರು ದೂರ್ವಾ (ಗರಿಕೆ) ಗಳಿಂದ ಪ್ರತಿದಿನವೂ ಹೋಮಮಾಡಬೇಕು.

ಭಯಂಕರ ಸನ್ನಿಪಾತಜ್ವರಬಂದಾಗ ಪ್ರತಿದಿನವೂ ನೀರನ್ನು ಸ್ಪರ್ಶಮಾಡಿ ಕೊಂಡು ವಿದ್ಯೆಯನ್ನು ಸಾವಿರಸಾರಿ ಜಪಿಸಿ ರೋಗವು ವಾಸಿಯಾಗುವುದಕ್ಕಾಗಿ ಆ ನೀರಿನಿಂದ ಸ್ನಾನ ಪಾನಗಳನ್ನೂ ಪಾಕಾದಿಗಳನ್ನೂ ಸಹ ಮಾಡಬೇಕು.

೧೩೫-೧೩೬. ಸಾಧ್ಯಪುರುಷನ ಜನ್ಮನಕ್ಷತ್ರಸಂಜ್ಞಿತ ಮರದವುಡಿ, ಶುಂಠಿ, ಹಿಪ್ಪಲಿ, ಮೆಣಸು, ಸಾಸವೆ, ಎಳ್ಳು, ಹಿಟ್ಟು, ಸಾಧ್ಯಪುರುಷನ ಪಾದ

ಕೃತ್ವಾ ಪುತ್ಥಲಿಕಾಂ ಸಮ್ಯಗ್ಭೃದಯೇ ನಾಮಸಂಯುತಾಂ |  
 ಸ್ವಾಗ್ವಚ್ಛಿತ್ತಾಯಸೈಸ್ತೀಷ್ಣೈಃ ಶಸ್ತ್ರೈಃ ಪುತ್ಥಲಿಕಾಂ ಹುನೇತ್ || ೧೩೬ ||

ಏವಂ ದಿನೈಃ ಸಪ್ತಭಿಸ್ತು ಸಾಧ್ಯೋ ವಶ್ಯೋ ಭವೇದ್ಭೃಷಂ |  
 ತಥಾವಿಧಾಂ ಪುತ್ಥಲಿಕಾಂ ಕುಂಡಮಧ್ಯೇ ನಿಖನ್ಯ ಚ || ೧೩೭ ||

ಉಪರ್ಯಗ್ನಿಂ ನಿಧಾಯಾಥ ವಿದ್ಯಯಾ ದಿನಶೋ ಹುನೇತ್ |  
 ತ್ರಿಸಹಸ್ರಂ ತ್ರಿಯಾಮಾಯಾಂ ಸರ್ಷಪೈಸ್ತದ್ರಸಾಪ್ಲತೈಃ || ೧೩೮ ||

ಶತಯೋಜನದೂರಾವಪ್ಯಾನಯೇದ್ವನಿತಾಂ ಬಲಾತ್ |  
 ವಶಯೇದ್ವನಿತಾಂ ಹೋಮಾತ್ಕಾಶಿಕೈರ್ಮಧುಮಿತ್ರಿತೈಃ || ೧೩೯ ||

ಧೂಳಿ ಇವುಗಳನ್ನು ಚೆನ್ನಾಗಿ ಪುಡಿಮಾಡಿ ಕಲೆಸಿ ಅದರಿಂದ ಬೊಂಬೆಯನ್ನು ಮಾಡಿ ಅದರ ಹೃದಯದಲ್ಲಿ ಸಾಧ್ಯನಾಮಧೇಯವನ್ನು ಬರೆದು, ಹಿಂದೆ ಹೇಳಿದಂತೆ ವೊನೆಯಾದ ಚೂರಿಯಿಂದ ಹನ್ನೆರಡು ತುಂಡುಮಾಡಿ ಅದನ್ನು ಅಗ್ನಿಯಲ್ಲಿ ಹೋಮಮಾಡಬೇಕು.

೧೩೬-೧೩೮. ಈ ರೀತಿ ಏಳುದಿನಗಳು ಮಾಡಿದರೆ ಸಾಧ್ಯನು ವಶನಾಗುವನು. ಅಂತಹ ಬೊಂಬೆಯನ್ನು ಹೋಮಕುಂಡದ ಮಧ್ಯಭಾಗದಲ್ಲಿ ಹೂಳಿ, ಅದರಮೇಲೆ ಅಗ್ನಿಪ್ರತಿಷ್ಠೆಮಾಡಿ, ಅದರಲ್ಲಿ ವಿದ್ಯೆಯಿಂದ ಪ್ರತಿದಿನವೂ ರಾತ್ರಿ ಕಾಲದಲ್ಲಿ ಅದರ ರಸದಲ್ಲಿ ತೊಯಸಿದ ಸಾಸವೆಗಳಿಂದ ಮೂರುಸಾವಿರ ಹೋಮಮಾಡಬೇಕು.

೧೩೯. ಹಾಗೆ ಮಾಡಿದರೆ ನೂರುಗಂಧವು ದೂರದಲ್ಲಿದ್ದರೂ ಸ್ತ್ರೀಯನ್ನು ಬಲಾತ್ಕಾರದಿಂದ ಸೆಳೆತರುವುದು. ಮಧುಮಿತ್ರಿತವಾದ ಗುಗ್ಗುಲುಗಳಿಂದ ಹೋಮಮಾಡಿದರೆ ಸ್ತ್ರೀಯು ವಶಳಾಗುವಳು.

ನಾಲಿಕೇರಫಲೋಪೇತ್ಯೈರ್ಗುಡ್ಯೈರ್ಲಕ್ಷ್ಮೀಮನಾಪ್ನುಯಾತ್ |

ತಥಾಜ್ಜಸಿಕ್ತೈಃ ಕಲ್ಪಾರೈಃ ಕ್ಷೀರಾಕ್ಷೈರರುಣೋತ್ಪಲೈಃ || ೧೪೦ ||

ತ್ರಿಮಧ್ವಕ್ತೈಶ್ಚಂಪಕೈಶ್ಚ ಪ್ರಸೂನೈರ್ಬಕುಲೋದ್ಭವೈಃ |

ಮಧೂಕಜೈಃ ಪ್ರಸೂನೈಶ್ಚ ಹುತೈಃ ಕನ್ಯಾಮನಾಪ್ನುಯಾತ್ || ೧೪೧ ||

ಪುನ್ನಾಗಜೈರ್ಹೃತ್ಪ್ರವ್ರಾಣ್ಯಾಜೈರಿಷ್ಟಮನಾಪ್ನುಯಾತ್ |

ಮಾಹಿಷೈರ್ವಹಿಷೀರಾಜೈರಜಾನ್ ಗನ್ಯೈಶ್ಚ ಗಾಸ್ತಥಾ || ೧೪೨ ||

ಅನಾಪ್ನೋತಿ ಹುತೈರಾಜೈಃ ರತ್ನೈ ರತ್ನಂ ಚ ಸಾಧಕಃ |

ಶಾಲಿಷ್ಠಮಯಾಂ ಕೃತ್ವಾ ಪುತ್ಥಲೀಂ ಸಸಿತಾಂ ತತಃ || ೧೪೩ ||

೧೪೦-೧೪೧. ತೆಂಗಿನಕಾಯಿ ಮತ್ತು ಬೆಲ್ಲಗಳಿಂದ ಹೋಮಮಾಡಿದರೆ ಐಶ್ವರ್ಯಪ್ರಾಪ್ತಿಯಾಗುವುದು. ಘೃತಸಿಕ್ತ ಕಲ್ಪಾರಪುಷ್ಪ, ಹಾಲಿನಲ್ಲಿ ನೆನೆಸಿದ ಕೆಂಪುಕಮಲ, ಸಕ್ಕರೆ, ಘೃತಮಧುಗಳಲ್ಲಿ ತೋಯಿಸಿದ ಸಂಪಿಗೆಹೂವು, ಬಕುಲ ಪುಷ್ಪ ಮಧೂಕಪುಷ್ಪ ಇವುಗಳಿಂದ ಹೋಮಮಾಡಿದರೆ ಕನ್ಯಾಲಾಭವಾಗುವುದು.

೧೪೨-೧೪೪. ಪುನ್ನಾಗಪುಷ್ಪಹೋಮವು ವಸ್ತ್ರದಾಯಕವು. ಆಜ್ಞ ಹೋಮದಿಂದ ಇಷ್ಟಪ್ರಾಪ್ತಿಯಾಗುವುದು. ಎಮ್ಮೆಯ ತುಪ್ಪದಿಂದ ಹೋಮ ಮಾಡಿದರೆ ಎಮ್ಮೆಗಳೂ, ಮೇಕೆಘೃತದಿಂದ ಹೋಮಮಾಡಿದರೆ ಮೇಕೆಗಳೂ, ಗೋಘೃತ ಹೋಮಮಾಡಿದರೆ ಗೋವುಗಳೂ, ರತ್ನಗಳಿಂದ ಹೋಮಮಾಡಿದರೆ ರತ್ನಗಳೂ ಸಾಧಕನಿಗೆ ಲಭಿಸುವುವು.

ಅನಂತರ ಸಕ್ಕರೆಸಹಿತವಾದ ಅಕ್ಕಿಹಿಟ್ಟಿನಿಂದ ಬೊಂಬೆಯನ್ನು ಮಾಡಿ ಅದರ ಹೃದಯಪ್ರದೇಶದಲ್ಲಿ ಸಾಧ್ಯನಾಮಾಕ್ಷರಗಳನ್ನು ಬರೆದು ಎಣ್ಣೆ ತುಪ್ಪ ಮಿಶ್ರನಾಡಿ ಅದರಲ್ಲಿ ಆ ಬೊಂಬೆಯನ್ನು ರಾತ್ರಿ ಮಜ್ಜನಮಾಡಿಸಿ, ಹಗಲು

ಹೃದ್ವೇಶನ್ಯಸ್ತನಾಮಾರ್ಣಾಂ ಪಚೇತ್ತ್ವೈಲಾಜ್ಯಯೋರ್ನಿಶಿ |

ತಾಮನಶ್ಚನ್ನಿವಾರಾತ್ರೈ ವಿದ್ಯಾಜಪ್ತಾಂ ತು ಭಕ್ಷಯೇತ್ || ೧೪೪ ||

ಸಪ್ತರಾತ್ರಪ್ರಯೋಗೇಣ ನರೋ ನಾರೀ ನೈಪೋಪಿ ವಾ |

ದಾಸವದ್ವಶಮಾಯಾತಿ ಚಿತ್ತಪ್ರಾಣಾದಿ ಚಾರ್ಪಯೇತ್ || ೧೪೫ ||

ಹಯಾರಿಪುಷ್ಪೈರರುಣೈಃ ಸಿತೈರ್ವಾ ಜುಹುಯಾತ್ತಥಾ |

ಶ್ರಿಸಪ್ತರಾತ್ರಾನ್ಮಹತೀಮವಾಪ್ನೋತಿ ಶ್ರಿಯನ್ನರಃ || ೧೪೬ ||

ಭಾಗವಾಂಸೈಸ್ತ್ರಿಮದ್ವಕ್ತ್ರೈರ್ಹೋಮಾತ್ಸ್ವರ್ಣಮವಾಪ್ನುಯಾತ್ |

ಕ್ಷೀರಾಕ್ತ್ರೈಃ ಸಸ್ಯಸಂಪನ್ನಾಂ ಭುವಮಾಪ್ನೋತಿ ಮಂಡಲಾತ್ || ೧೪೭ ||

ಉಪವಾಸವಿದ್ದು, ರಾತ್ರಿಯಲ್ಲಿ ವಿದ್ಯಾಜಪದಿಂದ ಆದನ್ನು ಅಭಿಮಂತ್ರಿಸಿ ತಿನ್ನಬೇಕು.

೧೪೫. ಹೀಗೆ ಎಳುರಾತ್ರಿ ಮಾಡುವುದರಿಂದ ಪುರುಷ, ಸ್ತ್ರೀ ಮತ್ತು ರಾಜರೂ ಸಹ ದಾಸರಂತೆ ವಶರಾಗಿ, ಮನಸ್ಸು ಮತ್ತು ಪ್ರಾಣಗಳನ್ನು ಸಮರ್ಪಿಸುವರು.

೧೪೬. ಬಳಿ ಅಥವಾ ಕೆಂಪುಕರವೀರವುಷ್ಪಗಳಿಂದ ಹಾಗೆ ಹೋಮ ಮಾಡುವ ಮನುಷ್ಯನು ಇಪ್ಪತ್ತೊಂದು ದಿವಸಗಳಲ್ಲಿ ಮಹದೈಶ್ವರ್ಯವನ್ನು ಪಡೆಯುವನು.

೧೪೭. ಸಕ್ಕರೆ, ಘೃತ, ಮಧುಮಿಶ್ರವಾದ ಅಡಿನ ಮಾಂಸದಿಂದ ಹೋಮಮಾಡಿದರೆ ಬಂಗಾರವನ್ನು ಪಡೆಯುವನು.

ಆ ಮಾಂಸವನ್ನು ಹಾಲಿನಲ್ಲಿ ನೆನೆಸಿ ಹೋಮಮಾಡಿದರೆ ಬೆಳೆಯಿಂದ ಸಮೃದ್ಧವಾದ ಭೂಮಿಯು ಒಂದು ಮಂಡಲದಲ್ಲಿ ಲಭಿಸುವುದು.

ಪದ್ಮಾಕ್ಷೈರ್ಹವನಾಲ್ಲಕ್ಷ್ಮೀಮನಾಪೋತಿ ತ್ರಿಭಿದಿನೈಃ |

ಬಿಲ್ವೈರ್ವಶಾಂಶಂ ಜುಹುಯಾನ್ಮಂತ್ರಾದ್ಯೈಃ ಸಾಧನೇ ಜಪೇ || ೧೪೮ ||

ಏವಂ ಸಂಸಿದ್ಧಮಂತ್ರಸ್ತು ಮಂತ್ರಿತೈಶ್ಚ ಲುಕೋದಕೈಃ |

ಘಣದಷ್ಟವೃತಾನಾಂ ತು ಮುಖೇ ಸಂತಾಡ್ಯ ಜೀವಯೇತ್ || ೧೪೯ ||

ತತ್ಪರ್ಣಯೋರ್ಜಪನ್ನಿದ್ಯಾಂ ಯಜ್ಞಾ ನಾ ಜಯಸಿದ್ಧಯಾ |

ಸಂತಾಡ್ಯ ಶೀರ್ಷಂ ಸಹಸಾ ಮೃತಮುತ್ಥಾಪಯೇದಿತಿ || ೧೫೦ ||

ಕೃತ್ವಾ ಯೋನಿಂ ಕುಂಡಮಧ್ಯೇ ತತ್ರಾಗ್ನಾ ವಿಧಿವದ್ಧನೇತ್ |

ತಿಲಸರ್ಷಪಗೋಧೂಮಶಾಲಿಧಾನ್ಯಯವೈರ್ಹುನೇತ್ || ೧೫೧ ||

ತ್ರಿಮಧ್ಯಕ್ಷೈರೇಕಶೋ ನಾ ಸಮೇತೈರ್ವಾ ಸಮೃದ್ಧಯೇ |

ಬಕುಲೈಶ್ಚಂಪಕೈರಜ್ಜೈಃ ಕಲ್ದಾರೈರರುಣೋತ್ಪಲೈಃ || ೧೫೨ ||

೧೪೮. ಕಮಲಾಕ್ಷಗಳ ಹೋಮದಿಂದ ಮೂರುದಿನಗಳಲ್ಲಿ ಸಂಪತ್ತು ಲಭಿಸುವುದು.

ಜಪವನ್ನು ಸಾಧಿಸಲು ಮಂತ್ರಾದಿಗಳಿಂದ ಜಪದ ಹತ್ತನೆಯ ಒಂದು ಭಾಗದಷ್ಟು ಬಿಲ್ವಗಳಿಂದ ಹೋಮಮಾಡಬೇಕು.

೧೪೯. ಈರೀತಿ ಮಂತ್ರಸಿದ್ಧಿಯನ್ನು ಪಡೆದವನು ಮಂತ್ರದಿಂದ ಅಭಿಮಂತ್ರಿಸಿ ಬೊಗಸೆಯಲ್ಲಿ ಹಿಡಿದಿದ್ದ ಉದಕಗಳಿಂದ ಹಾವು ಕಚ್ಚಿ ಸತ್ತವರ ಮುಖವನ್ನು ಪ್ರೋಕ್ಷಿಸಿದರೆ ಅವನು ಬದುಕುವನು.

೧೫೦. ಆ ಮೃತನ ಕಿವಿಗಳಲ್ಲಿ ವಿಡ್ಯೆಯನ್ನು ಜಪಿಸಿ, ಜಯಸಿದ್ಧದಂಡದಿಂದ ತಲೆಯಮೇಲೆ ಹೊಡೆದು ಸತ್ತವನನ್ನು ಎಬ್ಬಿಸಬಹುದು.

೧೫೧-೧೫೪. ವಿಧಿವತ್ತಾಗಿ ಹೋಮಕುಂಡವನ್ನು ರಚಿಸಿ ಅದರ ಮಧ್ಯೆ

ಕೈರವೈರ್ಮಲ್ಲಿಕಾಕುಂದಮಧೂಕೈರಿದಿರಾಪ್ತಯೇ |

ಅಶೋಕೈಃ ಸಾಟಲೈರ್ಬಿಲ್ವೈರ್ಜಾರ್ತೀನಿಕಂಕಿತೈಃ ಸಿತೈಃ

|| ೧೫೩ ||

ನವನೀಲೋಪ್ಪಲೈರಶ್ವರಿಪುಷ್ಪೈಃ ಕರ್ಣಕಾರಜೈಃ |

ಹೋಮಾಲ್ಲಕ್ಷ್ಮೀಂ ಚ ಸೌಭಾಗ್ಯಂ ನಿಧಿಮಾಯುರ್ಯಶೋ ಲಭೇತ್ ||

ದೂರ್ವಾಗುಡೂಚೀಮುಶ್ವತ್ಥಂ ವಟಮಾರಗ್ವಧಂ ತಥಾ |

ಸಿತಾರ್ಕಪ್ಲಕ್ಷಜಂ ಹುತ್ವಾ ಚಿರಾನ್ಮುಚ್ಯೇತ ರೋಗತಃ

|| ೧೫೪ ||

ದಲ್ಲಿ ಅಗ್ನಿಯನ್ನು ಸ್ಥಾಪಿಸಿ ವಿಧಾನೋಕ್ತಪ್ರಕಾರ ಅದರಲ್ಲಿ ಹೋಮ ಮಾಡಬೇಕು.

ಸಕ್ಕರೆ, ಫಲಿತ, ಮಧು ಎಂಬ ಮಧುತ್ರಯಗಳಲ್ಲಿ ನೆನೆಸಿ ಎಳ್ಳು, ಸಾಸನೆ, ಗೋಧಿ, ಬತ್ತ, ಯವ ಇವುಗಳಲ್ಲೊಂದನ್ನು ಅಥವಾ ಒಟ್ಟಿಗೆ ಹೋಮಮಾಡಿದರೆ ಸಮೃದ್ಧಿಯುಂಟಾಗುವುದು.

ಬಕುಲಪುಷ್ಪ, ಸಂಪಿಗೆ, ಕಮಲ, ಕಲ್ಲಾರ, ಕೆಂದಾವರೆ, ಕೈರವ, ಮಲ್ಲಿಗೆ, ಮಲ್ಲಿ ಮತ್ತು ಮಧೂಕಪುಷ್ಪಗಳಿಂದ ಸುಪತ್ರಾಸ್ತ್ರೀಗಾಗಿ ಹೋಮ ಮಾಡಬೇಕು.

ಅಶೋಕಪುಷ್ಪ, ಪಾದರೀಹೂವು, ಬಿಲ್ವ, ಜಾಜಲಿ, ವಿಕಂಕತ (ಹುಳಿ ಬೇಲ) ಸಕ್ಕರೆ, ನವನೀಲೀತ್ವಲ, ಕರವೀರಪುಷ್ಪ, ಕರ್ಣಕಾರಪುಷ್ಪ ಇವುಗಳ ಹೋಮದಿಂದ ಲಕ್ಷ್ಮೀ, ಸೌಭಾಗ್ಯ, ನಿಧಿ, ಆಯುಸ್ಸು, ಯಶಸ್ಸು ಇವುಗಳು ಲಭಿಸುವುವು.

೧೫೫. ಗರಿಕೆ, ಅಮೃತಬಳ್ಳಿ, ಅಶ್ವತ್ಥ, ಅಲ, ಕಕ್ಕೆ, ಬಿಳಿಎಕ್ಕೆ, ಬಸರೀ ಇವುಗಳಿಂದ ಹೋಮಮಾಡಿದರೆ ಬೇಗ ರೋಗವು ವಾಸಿಯಾಗುವುದು.



ಇಕ್ಷ್ವುಜಂಬೂನಾಲಿಕೇರನೋಚಾಗುಡಸಿತ್ಯೈರ್ಹುತೈಃ |

ಆಚಲಾಂ ಲಭತೇ ಲಕ್ಷ್ಮೀಂ ಭೋಕ್ತಾ ಚ ಭವತಿ ಧ್ರುವಂ || ೧೫೬ ||

ಸರ್ಷಪಾಜೈರ್ಹುನೇನೈತ್ಯುಕ್ತಾಷ್ಣಾಗ್ನೌ ವೈರಿಮೃತ್ಯುವೇ |

ಚತುರಂಗಲಜೈರ್ಹೋಮಾಚ್ಚತುರಂಗಬಲಂ ರಿಪೋಃ || ೧೫೭ ||

ಸಸ್ತ್ರಾಹಾದ್ರೋಗದುಃಖಾರ್ತಂ ಭವತ್ಯೇವ ನ ಸಂಶಯಃ |

ನಿತ್ಯಂ ನಿತ್ಯಾರ್ಚನಂ ಕುರ್ಯಾತ್ತಥಾ ಹೋಮಂ ಘೃತೇನ ವೈ || ೧೫೮ ||

ವಿದ್ಯಾಭಿಮಂತ್ರಿತಂ ತೋಯಂ ಸಿಬೀತ್ಪಾತಸ್ತದಾಪ್ತಯೇ |

ಚಂದನೋಶೀರಕರ್ಪೂರಕಸ್ತೂರೀರೋಚಿನಾನ್ವಿತೈಃ || ೧೫೯ ||

ಕಾಶ್ಮೀರಕಾಲಾಗರುಭಿರ್ವೃಗಸ್ತೇದಮಯೈರಪಿ |

ಪೂಜಯೇಚ್ಛೆ ಶಿವಾಮೇತ್ಯೈರ್ಗಂಧೈಃ ಸರ್ವಾರ್ಥಸಿದ್ಧಯೇ || ೧೬೦ ||

೧೫೬. ಕಬ್ಬು, ನೇರಳೆ, ತೆಂಗು, ಬಾಳೆ, ಬೆಲ್ಲ, ಸಕ್ಕರೆಗಳ ಹೋಮದಿಂದ ನಿಶ್ಚಲಸಂವತ್ತುಂಟಾಗುವುದು. ಅದನ್ನು ಮಂತ್ರಿಯು ಅನುಭವಿಸುವನು.

೧೫೭-೧೫೮. ಶತ್ರುಮರಣಕ್ಕಾಗಿ ಸಾಸವೆ ತುಪ್ಪಗಳಿಂದ ಮೃತ್ಯುಕಾಷ್ಣಾಗ್ನಿಯಲ್ಲಿ ಹೋಮಮಾಡಬೇಕು.

ಕಕ್ಕೆಹೂವಿನ ಹೋಮದಿಂದ ಶತ್ರುವಿನ ಚತುರಂಗಬಲವು ಏಳುದಿನಗಳೊಳಗಾಗಿ ದುಃಖಪೀಡಿತವಾಗುವುದು, ಸಂದೇಹವಿಲ್ಲ. ನಿರಂತರವೂ ನಿತ್ಯಾರ್ಚನೆ, ಘೃತಹೋಮಗಳನ್ನು ಮಾಡಬೇಕು.

೧೫೯-೧೬೦. ವಿದ್ಯೆಯಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ವಿದ್ಯಾಲಾಭಕ್ಕಾಗಿ ಪ್ರಾತಃಕಾಲದಲ್ಲಿ ಕುಡಿಯಬೇಕು.

ಗಂಧ, ಉಶೀರ, (ಲಾವಂಚ) ಕರ್ಪೂರ, ಕಸ್ತೂರಿ, ಗೋರೋಜನ, ಕಾಶ್ಮೀರ, ಕಾಲಾಗರು, ಮೃಗಸ್ತೇದ, ಎಂಬೀ ಗಂಧಗಳಿಂದ ಸಕಲೇಷ್ಟಾರ್ಥಲಾಭಕ್ಕಾಗಿ ಶಿವಾದೇವಿಯನ್ನು ಪೂಜಿಸಬೇಕು.

- ಸರ್ವಾಭಿರಸಿ ನಿತ್ಯಾಭಿಃ ಪ್ರಾತರ್ಮಾತೃಕಯಾ ಸಮಂ |  
 ತ್ರಿಜಪ್ತಾಭಿಃ ಪಿಬೇತ್ತೋಯಂ ತಥಾ ವಾಕ್ಸಿದ್ಧಯೇ ಶಿವೇ || ೧೬೧ ||
- ವಿದಧ್ಯಾತ್ಸಾಧನಂ ಪ್ರಾಗ್ವದ್ವರ್ಣಲಕ್ಷಂ ಪಯೋವ್ರತಃ |  
 ತ್ರಿಸ್ವಾದುಸಿಕ್ತೈರರುಣೈರಂಬುಜೈರ್ಹವನಂ ಚರೇತ್ || ೧೬೨ ||
- ಜಪತರ್ಪಣಹೋಮಾರ್ಚಾಸ್ವೇಕಸಿದ್ಧಮನುರ್ನರಃ |  
 ಕುರ್ಯಾದುಕ್ತಾನ್ಪ್ರಯೋಗಾಂಶ್ಚ ನಚೇತ್ತದ್ವಾನುದೇವತಾಃ || ೧೬೩ ||
- ಪ್ರಾಣಾಂಸ್ತಸ್ಯ ಗ್ರಹಂತ್ಯೇವ ಕುಪಿತಾಸ್ತತ್ಕ್ಷಣಾನ್ಮುನೇ |  
 ಅನಯಾ ವಿದ್ಯಯಾ ಲೋಕೇ ಯದಸಾಧ್ಯಂ ನ ತತ್ಕ್ಷಚಿತ್ || ೧೬೪ ||

೧೬೧. ಪ್ರಾತಃಕಾಲದಲ್ಲಿ ಸಕಲ ಸಿತ್ಯಾ ಮಂತ್ರಗಳಿಂದಲೂ ಮಾತೃಕಾ ಸಹಿತವಾಗಿ ಮೂರಾವರ್ತಿ ಅಭಿಮಂತ್ರಿಸಿದ ಉದಕವನ್ನು ವಾಕ್ಸಿದ್ಧಿಗಾಗಿ ಪಾನಮಾಡಬೇಕು.

೧೬೨. ಕ್ಷೀರವ್ರತಧಾರಿಯಾಗಿ ಹಿಂದಿನಂತೆ ಮೂರುಲಕ್ಷ ಜಪಿಸಿ ವಿದ್ಯೆಯನ್ನು ಸಾಧಿಸಬೇಕು. ಬಳಿಕ ಸಕ್ಕರೆ ಮುಂತಾದ ಮಧುತ್ರಯಸಿಕ್ತವಾದ ರಕ್ತಕಮಲಗಳಿಂದ ಹೋಮಮಾಡಬೇಕು.

೧೬೩-೧೬೪. ಜಪ, ತರ್ಪಣ, ಹೋಮ, ಪೂಜೆಗಳನ್ನು ಮಾಡಿ ಮಂತ್ರಸಿದ್ಧಿ ಹೊಂದಿದ ಮನುಷ್ಯನು ಈ ಪ್ರಯೋಗಗಳನ್ನಾಚರಿಸಬೇಕು. ಸಿದ್ಧಿಯನ್ನು ಪಡೆಯದೆ ಕೇವಲ ಪ್ರಯೋಗಗಳನ್ನೇ ಮಾಡಿದರೆ ಆ ದೇವತೆಗಳು ಕುಪಿತರಾಗಿ ತಕ್ಷಣದಲ್ಲಿಯೇ ಅವನ ಪ್ರಾಣಗಳನ್ನು ನುಂಗುತ್ತವೆ. ಲೋಕದಲ್ಲಿ ಈ ವಿದ್ಯೆಯಿಂದ ಸಾಧಿಸಲಶಕ್ಯವಾದುದಾವುದೂ ಇಲ್ಲ.

ಅರಣ್ಯವಟಮೂಲೇ ಚಿ ಪರ್ವತಾಗ್ರಗುಹಾಸು ಚಿ |  
ಉದ್ಯಾನಮಧ್ಯಕಾಂತಾರೇ ಮಾತೃಪಾದಪಮೂಲತಃ || ೧೬೫ ||

ಸಿಂಧುತೀರೇ ವನೇ ಚೈತಾ ಯಕ್ಷಿಣೇ ಸಾಧಯೇನ್ನರಃ |  
ಕಮಲೈಃ ಕೈರಸೈ ರಕ್ತೈಃ ಸಿಶೈಃ ಸೌಗಂಧಿಕೋತ್ಪಲೈಃ || ೧೬೬ ||

ಸುಗಂಧಿಸೇಫಾಲಿಕಯಾ ತ್ರಿಮಧ್ಯಕ್ಷೈರ್ಯಥಾವಿಧಿ |  
ಹೋಮಾತ್ಸಪ್ತಸು ವಾರೇಷು ತನ್ಮಂಡಲತ ಏವ ವೈ || ೧೬೭ ||

ವಿಜಯಾಂ ಸಮವಾಪ್ನೋತಿ ಸಮರೇ ದ್ವಂದ್ವಯುದ್ಧಕೇ |  
ಮಲ್ಲಯುದ್ಧೇ ಶಸ್ತ್ರಯುದ್ಧೇ ವಾದೇ ದ್ಯೂತದ್ವಯೇಽಪಿ ಚಿ || ೧೬೮ ||

ವ್ಯವಹಾರೇಷು ಸರ್ವತ್ರ ಜಯಮಾಪ್ನೋತಿ ನಿಶ್ಚಿತಂ |  
ಚತುರಂಗುಲಜೈಃ ಪುಷ್ಪೈರ್ಹೋಮಾತ್ಸಂಸ್ತಂಭಯೇದರೀನ್ || ೧೬೯ ||

೧೬೫-೧೬೯. ಅರಣ್ಯದಲ್ಲಿ ಅಲದಗಿಡದ ಕೆಳಗೆ ಪರ್ವತಾಗ್ರ ಗುಹೆಗಳಲ್ಲಿ, ಉದ್ಯಾನ ಮಧ್ಯದ ಅಡವಿಯಲ್ಲಿ, ಮಾತೃವೃಕ್ಷದ ಕೆಳಗೆ, ನದೀತೀರದಲ್ಲಿ ಅಥವಾ ವನದಲ್ಲಿಯಾದರೂ ಮನುಷ್ಯನು ಈ ಯಕ್ಷಿಣಿಗಳನ್ನು ಆರಾಧಿಸಿ ಸಿದ್ಧಪಡಿಸಿ ಕೊಳ್ಳಬೇಕು.

ಕಮಲ, ಕೈರವ, ಕೆಂಪು, ಬಿಳಿಪು ಸೌಗಂಧಿಕ, ಉತ್ಪಲಗಳು, ಸುವಾಸನೆಯಾದ ಸೇಫಾಲಿಕಾಪುಷ್ಪ ಇವುಗಳನ್ನು ಸಕ್ಕರೆ, ಘೃತ, ಮಧುಗಳಲ್ಲಿ ನೆನೆಸಿ ವಿಧಾನೋಕ್ತಪ್ರಕಾರ ಆ ಮಂಡಲದಲ್ಲಿಯೇ ಏಳುವಾರಗಳಲ್ಲಿ ಹೋಮಮಾಡುವುದರಿಂದ ಯುದ್ಧ, ದ್ವಂದ್ವಯುದ್ಧ, ಮಲ್ಲಯುದ್ಧ, ಶಸ್ತ್ರಯುದ್ಧ, ವಾದ, ದ್ಯೂತದ್ವಯ ಮತ್ತ ಸಕಲ ವ್ಯವಹಾರಗಳು ಇವೆಲ್ಲದರಲ್ಲಿಯೂ ವಿಜಯವನ್ನು ಹೊಂದುವನು. ಇದು ಖಂಡಿತ.

ಕಕ್ಕೆಹೂವುಗಳ ಹೋಮಮಾಡುವುದರಿಂದ ಶತ್ರುಗಳನ್ನು ಸ್ತಂಭನ ಮಾಡಬಹುದು.

ತಥೈವ ಕರ್ಣಿಕಾರೋತ್ಥೈಃ ಪುನ್ನಾಗಾಖ್ಯೈರ್ನಮೇರುಚೈಃ |  
ಚಂಪಕೈಃ ಕೇತಕೈ ರಾಜವೃಕ್ಷಜೈರ್ಮಾಧವೋದ್ಭವೈಃ || ೧೨೦ ||

ಪ್ರಾಗ್ವದ್ವಾಸ್ವರೇಷು ಜುಹುಯಾತ್ಕ್ರಮಾತ್ಪುಷ್ಪೈಸ್ತು ಸಪ್ತಭಿಃ |  
ಪ್ರೋಕ್ತೇಷು ಸ್ತಂಭನಂ ಶತ್ರುಃ ಭಂಗೋ ನಾ ಭವತಿ ಧ್ರುವಂ || ೧೨೧ ||

ಶತ್ರೋರ್ನಕ್ಷತ್ರವೃಕ್ಷಾಗ್ನೌ ತತ್ಸಮಿದ್ಭಿಸ್ತು ಹೋಮತಃ |  
ಸರ್ಷಪಾಜ್ಯಪ್ಲುತಾಭಿಸ್ತೇ ಪ್ರಣಮಂತ್ಯೇವ ಪಾಡಯೋಃ || ೧೨೨ ||

ಮೃತ್ಯುಕಾಷ್ಠಾನಲೇ ಮೃತ್ಯುಪತ್ರಪುಷ್ಪಫಲೈರಪಿ |  
ಸಮಿದ್ಭಿರ್ಜುಹುಯಾತ್ಸಮ್ಯಗ್ವಾರೇಶಾರ್ಚನಪೂರ್ವಕಂ || ೧೨೩ ||

ಆರಾತೇಶ್ಚ ತುರಂಗಂ ತು ಬಲಂ ರೋಗಾದ್ವಿಫಲಂ ಭವೇತ್ |  
ತೇನಾಸ್ಯ ವಿಜಯೋ ಭೂಯಾನ್ನಿಧನೇನಾಪಿ ನಾ ಪುನಃ || ೧೨೪ ||

೧೨೦-೧೨೧. ಅಂತೆಯೇ ಬೆಟ್ಟದತಾವರೆ, ಪುನ್ನಾಗ, ಸುರಹೊನ್ನೆ, ಸಂಪಿಗೆ, ಕೇತಕಿ, ಕಕ್ಕೆ, ಮಾಧವೋದ್ಭವ ಎಂಬ ಏಳುಹೂವುಗಳಿಂದ ಕ್ರಮವಾಗಿ ಏಳುವಾರಗಳಲ್ಲಿ ಹೋಮಮಾಡಿದರೆ ಶತ್ರುಸ್ತಂಭನ ಅಥವಾ ಅವರ ನಾಶವು ಖಂಡಿತವಾಗಿ ಆಗುವುದು.

೧೨೨. ಶತ್ರು ಜನ್ಮನಕ್ಷತ್ರ ಸಂಜ್ಞಿತ ಮುರದಿಂದ ಪುಕಾಶಿತವಾದ ಅಗ್ನಿಯಲ್ಲಿ ಸಾಸವೆಯ ತುಪ್ಪದಲ್ಲೆ ನೆನೆಸಿದ ಆ ಮುರದ ಸಮಿತ್ತುಗಳ ಹೋಮ ಮಾಡಿದರೆ ಶತ್ರುಗಳು ಪಾದದಮೇಲೆ ಬೀಳುವರು.

೧೨೩. ಆಯಾಯಾ ವಾರಾಧಿಪನನ್ನರ್ಚಿಸಿ ಮೃತ್ಯುಕಾಷಾ ಗ್ನಿಯಲ್ಲಿ ಮೃತ್ಯುಪತ್ರ, ಪುಷ್ಪ, ಫಲ ಮತ್ತು ಸಮಿತ್ತುಗಳನ್ನು ಚೆನ್ನಾಗಿ ಹೋಮಮಾಡಬೇಕು.

೧೨೪. ಅದರಿಂದ ಶತ್ರುವಿನ ಚತುರಂಗಬಲವು ರೋಗಪೀಡಿತವಾಗಿ ನಾಶಹೊಂದಿ ಇವನಿಗೆ ಜಯವು ಲಭಿಸುವುದು.

ಆರ್ಕವಾರೇರ್ಕಜೈರಿಧೈಃ ಸಮಿದ್ಭಿರ್ವಾ ಭಯಾನ್ವಿತಃ |  
 ಸಲಾಶೇಧ್ಮಾನಲೇ ತಸ್ಯ ಪಂಚಾಂಗೈಸ್ತದ್‌ಘೃತಾಪ್ಲುತೈಃ || ೧೭೫ ||

ಹೋಮೇನ ಸೋಮವಾರೇ ಚಿ ಭವೇತ್ಪ್ರಾಗ್ವನ್ನ ಸಂಶಯಃ |  
 ಖಾದಿರೇಧ್ಮಾನಲೇ ತಸ್ಯ ಪಂಚಾಂಗೈಸ್ತದ್‌ಘೃತಾಪ್ಲುತೈಃ || ೧೭೬ ||

ವಾರೇ ಭೌಮಸ್ಯ ಹವನಾತ್ತದಾಪ್ನೋತಿ ಸುನಿಶ್ಚಿತಂ |  
 ಅಸಾಮಾರ್ಗಸ್ಯ ಸೌಮ್ಯೇಽಹ್ನಿ ಪಿಪ್ಪಲಸ್ಯ ಗುರೋರ್ದಿನೇ || ೧೭೭ ||

ಉದುಂಬರಸ್ಯ ಭೃಗುಜೇ ಶಮ್ಯಾ ಮಾಂದೇಽಹ್ನಿ ಗೋಘೃತೈಃ |  
 ಶುಭ್ರಪೀತಸಿತಶ್ಯಾಮವರ್ಣಾದ್ಯಾಃ ಪೂರ್ವವತ್ತಥಾ || ೧೭೮ ||

೧೭೫-೧೮೦. ಭಾನುವಾರದ ದಿನ ಎಕ್ಕದಸಮಿತ್ತುಗಳ ಹೋಮದಿಂದ ಶತ್ರುನಾಶವಾಗುವುದು.

ಸೋಮವಾರದದಿನ ಮುತ್ತುಗದ ಕಟ್ಟಿಗೆಯಿಂದ ನಿರ್ಮಿತವಾದ ಅಗ್ನಿಯಲ್ಲಿ ಅರುಣ ವತ್ಸವುಳ್ಳ ಗೋವಿನ ಘೃತದಲ್ಲಿ ನೆನೆಸಿದ ಮುತ್ತುಗದ ಫಲ, ಪುಷ್ಪ, ಪತ್ರ, ಕಾಂಡ ಬೇರುಗಳ ಹೋಮದಿಂದ ಪೂರ್ವದಂತೆ ಜಯವು ಲಭಿಸುವುದು ; ಸಂದೇಹವಿಲ್ಲ.

ಮಂಗಳವಾರದದಿನ ಕಗ್ಗಲಿಕಟ್ಟಿಗೆಯ ಅಗ್ನಿಯಲ್ಲಿ ಆದರ ಪತ್ರ ವುಷ್ಪಾದಿ ಪಂಚಾಂಗಗಳನ್ನು ಅರುಣವತ್ಸಗೋಘೃತಸಹಿತವಾಗಿ ಹೋಮಮಾಡುವುದ ರಿಂದ ವಿಜಯಲಾಭವಾಗುವುದು. ಇದು ನಿರ್ಧರವಾದುದು.

ಬುಧವಾರದದಿನ ಉತ್ತರಾಣಿಕಡ್ಡಿಯ ಅಗ್ನಿಯಲ್ಲಿ ಶುಕ್ಲಗೋಘೃತಾಕ್ತ ವಾದ ಉತ್ತರಾಣಿ ಸಮಿತ್ತುಗಳಿಂದಲೂ, ಗುರುವಾರದದಿನ ಅರಳಿಕಟ್ಟಿಗೆಯ ಅಗ್ನಿಯಲ್ಲಿ ಪೀತಗೋಘೃತಾಕ್ತವಾದ ಅರಳಿಸಮಿತ್ತುಗಳಿಂದಲೂ, ಶುಕ್ರವಾರದ ದಿನ ಅತ್ತಿಕಟ್ಟಿಗೆಯಿಂದ ನಿರ್ಮಿತವಾದ ಅಗ್ನಿಯಲ್ಲಿ ಬಿಳಿಗೋವಿನ ತುಪ್ಪದಲ್ಲಿ ಆದ್ದಿದ ಅತ್ತಿಯಸಮಿತ್ತುಗಳಿಂದಲೂ, ಶನಿವಾರದದಿನ ಬನ್ನಿ ಕಟ್ಟಿಗೆಯಿಂದ ರಚಿ ಸಿದ ಅಗ್ನಿಯಲ್ಲಿ ಶ್ಯಾಮವರ್ಣದ ಹಸುವಿನ ತುಪ್ಪದಲ್ಲಿ ಆದ್ದಿದ ಬನ್ನಿಯಸಮಿತ್ತು ಗಳಿಂದಲೂ ಹೋಮಮಾಡಿದರೆ ಶತ್ರುವಿಜಯಾದಿ ಫಲವು ಉತ್ತಲಭಿಸುವುದು.

ತತ್ಪಲಂ ಸಮನಾಪ್ನೋತಿ ತತ್ಸಮಿದ್ಧೀಪಿತೇನಲೇ |  
ಪ್ರತಿಪತ್ತಿಧಿವಾರಭ್ಯ ಸಂಚಮ್ಯಂತಂ ಕ್ರಮೇಣ ವೈ || ೧೭೯ ||

ಶಾಲೀಚಣಕಮುದ್ವೈಶ್ಚ ಯವಮಾಪ್ಯೈಶ್ಚ ಹೋಮತಃ |  
ಮಾಹಿಷಾಜ್ಯಪ್ಲುತೈಸ್ತಾಭಿಸ್ತಿಥಿಭಿಃ ಸಮನಾಪ್ನುಯಾತ್ || ೧೮೦ ||

ಷಷ್ಠ್ಯಾದಿ ಚ ದಶಮ್ಯಂತಮಜಾಭವಘೃತೈಸ್ತಥಾ |  
ಪ್ರಾಗುಕ್ತೈರ್ನಿಸ್ತುಪೈರ್ಹೋಮಾತ್ಪ್ರಾಗುಕ್ತ ಫಲಮಾಪ್ನುಯಾತ್ || ೧೮೧ ||

ತದೂರ್ಧ್ವಂ ಸಂಚಕೇ ತ್ವೇತ್ಯೈಃ ಸಮಸ್ತೈಶ್ಚ ತಿಲದ್ವಯೈಃ |  
ಸಿತಾನ್ನೈಃ ಪಾಯಸೈಃ ಸಿಕ್ತೈರಾವಿಕೈಸ್ತು ಘೃತೈಸ್ತಥಾ || ೧೮೨ ||

ಹವನಾತ್ತದನಾಪ್ನೋತಿ ಯದಾದೌ ಫಲಮೀರಿತಂ |  
ಏವಂ ನಕ್ಷತ್ರವೃಕ್ಷೋತ್ಥವಹ್ನಾ ತೈಸ್ತೈರ್ಮಧುಪ್ಲುತೈಃ || ೧೮೩ ||

ಪಾಡ್ಯದಿಂದ ಪಂಚಮ್ಯಂತವಾದ ಐದುದಿನಗಳಲ್ಲಿ ಕ್ರಮವಾಗಿ ಬತ್ತ, ಕಡಲೆ, ಹೆಸರು, ಯವ, ಉದ್ದು ಈ ಧಾನ್ಯಗಳನ್ನು ಎಮ್ಮೆಯ ತುಪ್ಪದಲ್ಲಿ ಸೇರಿಸಿ ಆಯಾಯಾ ತಿಥಿಗಳಲ್ಲಿ ಹೋಮಮಾಡಿದರೆ ರತ್ನವಿಜಯವು ಲಭಿಸುವುದು.

೧೮೧. ಸಸ್ಮಿಯಿಂದವ ಶಮ್ಯಂತವಾದ ಐದುದಿನಗಳಲ್ಲಿ ಮೇಕೆಯ ತುಪ್ಪ ಸಹಿತವಾಗಿ ಹಿಂದೆ ಹೇಳಿದ ಬತ್ತ ಮುಂತಾದುವನ್ನು ಹೊಟ್ಟೆಲ್ಲದಂತೆ ಹೋಮ ಮಾಡಿದರೆ ಪೂರ್ವೋಕ್ತಫಲವು ಲಭಿಸುವುದು.

೧೮೨. ದಶಮಿಯಾದಮೇಲೆ ಏಕಾದಶಿಯಿಂದ ಐದುದಿನಗಳಲ್ಲಿ ಕುರಿಯ ತುಪ್ಪದಿಂದ ಸಿಕ್ತವಾದ ಉತ್ತವಾದ ಶಾಲ್ಯಾದಿಗಳೆಲ್ಲದರಿಂದಲೂ, ಬಿಳಿಯ ಅಥವಾ ಕರಿಯ ಎಳ್ಳುಗಳಿಂದಲೂ, ಸಕ್ಕರೆಮಿಶ್ರವಾದ ಅನ್ನಗಳಿಂದಲೂ, ಪಾಯಸ ಗಳಿಂದಲೂ ಹೋಮಮಾಡಿದರೆ ವಿಜಯಾದಿಗಳು ಲಭಿಸುವುವು.

೧೮೩-೧೮೪. ಈ ರೀತಿಯಾಗಿ ಆಯಾಯಾ ನಕ್ಷತ್ರಗಳಲ್ಲಿ ಅದರದರ ಹೆಸರಿನ ಮರದಿಂದ ಏರಿತವಾದ ಅಗ್ನಿಯಲ್ಲಿ ಆಯಾಯಾ ಮರದ ಸಮಿತ್ತು

ಹವನಾದಪಿ ತತ್ಪ್ರಾಪ್ತಿರ್ಭವತ್ಯೇವ ನ ಸಂತಯಃ |

ವಿದ್ಯಾಂ ಸಂಸಾಧ್ಯ ಪೂರ್ವಂ ತು ಪಶ್ಚಾದುಕ್ತಾನಶೇಷತಃ || ೧೮೪ ||

ಪ್ರಯೋಗಾನ್ಸಾಧಯೇದ್ಧೀಮಾನ್ ಮಂಗಲಾಯಾಃ ಪ್ರಸಾದತಃ |

ಸಂಪ್ರಾಜ್ಯ ದೇವತಾಂ ವಿಪ್ರ ಕುಮಾರೀಂ ಕನ್ಯೆಕಾಂ ತು ವಾ || ೧೮೫ ||

ಸಶುಭಾವಯನಾಂ ಮುಗ್ಧಾಂ ಸ್ನಾತಾಂ ಧೌತಾಂಬರಾಂ ಶುಭಾಂ |

ತಥಾವಿಧಂ ಕುಮಾರಂ ವಾ ಸಂಸ್ಥಾಪ್ಯಾಭ್ಯರ್ಚ್ಯ ವಿಧ್ಯಯಾ || ೧೮೬ ||

ಸ್ವೃಷ್ಟತೀರ್ಷೋಽ ಜಪೇದ್ವಿದ್ಯಾಂ ಶತವಾರಂ ತಥಾರ್ಚಯೇತ್ |

ಪ್ರಸೂನೈರರುಣೈಃ ಶುಭೈಃ ಸೌರಭಾಷ್ಯೈರಥಾಪಿ ವಾ || ೧೮೭ ||

ದದ್ಯಾನ್ಮಗ್ನುಲಧೂಪಂ ಚ ಯಾವತ್ಕರ್ಮಾವಸಾನಕಂ |

ತತೋ ದೇವ್ಯಾ ಸಮಾವಿಷ್ಟೇ ತಸ್ಮಿನ್ನಂಪ್ರಾಜ್ಯ ಭಕ್ತಿತಃ || ೧೮೮ ||

ಗಳಿಂದ ಆಯಾಯಾ ಘೃತಸಹಿತನಾಗಿ ಹೋಮ ಮಾಡುವುದರಿಂದಲೂ ವಿಜಯವು ಲಭಿಸುವುದು. ಸಂದೇಹವಿಲ್ಲ.

ಮೊದಲು ವಿದ್ಯೆಯ ಸಿದ್ಧಿಯನ್ನು ಪಡೆದು ಅನಂತರ ಬುದ್ಧಿವಂತನಾದ ವನು ಉತ್ತವಾದ ಪ್ರಯೋಗಗಳನ್ನೆಲ್ಲಾ ಮಂಗಳಾದೇವಿಯ ಅನುಗ್ರಹದಿಂದ ಸಾಧಿಸಬೇಕು.

ಬ್ರಾಹ್ಮಣನಾದ ನಾರದನೇ! ದೇವತೆಯನ್ನು ಪೂಜೆಮಾಡಿ ಬಳಿಕ ಶುಭಾಂಗಿಯು, ಮುಗ್ಧಿಯು, ಋತುಸ್ನಾತಳು, ಒಗೆದಬಟ್ಟಿಯನ್ನು ಟ್ಟಿರುವವಳೂ, ಭದ್ರೆಯೂ ಆದ ಕುಮಾರಿಯಾದ ಕನ್ಯೆಯನ್ನು ಅಥವಾ ಅಂತಹ ಕುಮಾರನನ್ನು ಸ್ಥಾಪಿಸಿ ವಿದ್ಯೆಯಿಂದ ಪೂಜಿಸಿ ಅವನ ತಲೆಯನ್ನು ಮುಟ್ಟಿಕೊಂಡು ವಿದ್ಯೆಯನ್ನು ನೂರಾವರ್ತಿ ಜಪಿಸಿ ನಿರ್ಮಲವಾದ, ಸುಗಂಧಯುಕ್ತ ರಕ್ತಪುಷ್ಪಗಳಿಂದ ಪೂಜಿಸಬೇಕು.

೧೮೪-೧೮೯. ಆ ಕರ್ಮವು ಮುಗಿಯುವವರೆಗೂ ಗುಗ್ಗುಲಧೂಪವನ್ನು ಸಮರ್ಪಿಸಬೇಕು. ಅನಂತರ ದೇವ್ಯಾವಿಷ್ಟರಾದ ಕನ್ಯೆ, ಅಥವಾ ಕುಮಾರನಲ್ಲಿ

ತತಸ್ತಾಮುಪಚಾರೈಸ್ತ್ವೈಃ ಪ್ರಾಗುಕ್ತೈರ್ವಿದ್ಯಯಾ ವ್ರತೀ |  
ಪ್ರಜಪಂಸ್ತಾಂ ತತಃ ಸೃಚ್ಛೇದಭೀಷ್ಟಂ ಕಥಯೇಚ್ಛ ಸಾ || ೧೮೯ ||

ಭೂತಂ ಭವದ್ಭವಿಷ್ಯಂ ಚ ಯದನ್ಯನ್ಮನಸಿ ಸ್ಥಿತಂ |  
ಜನ್ಮಾಂತರಾಪನೀತಾನಿ ಸರ್ವಂ ಸಾ ಪೂಜಿತಾ ವದೇತ್ || ೧೯೦ ||

ತತಸ್ತಾಂ ಪ್ರಾಗ್ವದಭ್ಯೇರ್ಚ್ಯ ಸ್ವಾತ್ಮನ್ಯುದ್ವಾಸ್ಯತಾಂ ಜಪೇತ್ |  
ಸಹಸ್ರವಾರಂ ಸ್ಥಿರಧೀಃ ಪೂರ್ಣಾತ್ಮಾ ವಿಚರೇತ್ಸುಖೀ || ೧೯೧ ||

ಮಧುರತ್ರಯಸಂಸಿಕ್ತೈರರುಣೈರಂಬುಜೈಃ ಶ್ರಿಯಂ |  
ಪ್ರಾಪ್ನೋತಿ ಮಂಡಲಂ ಹೋಮಾತ್ಸಿತ್ಯೈಸ್ತ್ವೈಶ್ಚ ಮಹದ್ಯಶಃ || ೧೯೨ ||

ದೇವಿಯನ್ನು ಪೂರ್ವೋಕ್ತವಾದ ಉಪಚಾರಗಳಿಂದ ವ್ರತಿಯು ವಿದ್ಯೆಯನ್ನು ಅನುಸಂಧಾನ ಮಾಡುತ್ತಾ ಭಕ್ತಿ ಪುರಸ್ಕರವಾಗಿ ಪೂಜಿಸಿ, ವಿದ್ಯೆಯನ್ನು ಜಪಿಸುತ್ತ ಆ ಕನ್ಯೆಯನ್ನು ಕುರಿತು ಅಭೀಷ್ಟವಾದುದನ್ನು ಕೇಳಬೇಕು. ಅದಿಲ್ಲವನ್ನೂ ಆ ಕನ್ಯೆಯು ಹೇಳುವಳು.

೧೯೦. ಹೀಗೆ ಪೂಜಿತ ಕನ್ಯೆಯು ಜನ್ಮಾಂತರದಿಂದಲೂ ಬಂದಿರುವ ಮನಸ್ಸಿನಲ್ಲಿದ್ದ ಭೂತಭವಿಷ್ಯದ್ವರ್ತವಾನ ವಿಷಯಗಳನ್ನೆಲ್ಲಾ ಹೇಳುವಳು.

೧೯೧. ತರುವಾಯ ಆಕೆಯನ್ನು ಪೂಜಿಸಿ ಸ್ವಾತ್ಮನಲ್ಲಿ ಉದ್ವಾಸನೆ ಮಾಡಿ, ಆ ದೇವಿಯನ್ನು ಸ್ಥಿರಚಿತ್ತದಿಂದ ಸಾವಿರಸಾರಿ ಜಪಿಸಬೇಕು. ಹಾಗೆ ಮಾಡಿದರೆ ಪೂರ್ಣಮನೋರಥನಾಗಿ ಸುಖವಾಗಿ ಸಂಚರಿಸುವನು.

೧೯೨. ಸಕ್ಕರೆ, ಫೈತ, ಮಧುಮಿಶ್ರವಾದ ಕೆಂಪುಕಮಲಗಳಿಂದ ಒಂದು ಪಂಡಲ ಹೋಮಮಾಡಿದರೆ ಐಶ್ವರ್ಯವು ಲಭಿಸುವುದು. ಅದೇರೀತಿಯಾದ ಬಿಳಿಯಕಮಲಗಳಿಂದ ಹೋಮಮಾಡಿದರೆ ಮಹಾಕೀರ್ತಿಸಂಪನ್ನನಾಗುವನು.



ಷೌದ್ರಾಕ್ಷೈರುತ್ಪಲೈ ರಕ್ಷೈರ್ಹವನಾತ್ಪ್ರೋಕ್ತ ಕಾಲತಃ |  
 ಸುವರ್ಣಂ ಸಮನಾಪ್ನೋತಿ ನಿಧಿಂ ನಾ ವಸುಧಾಂ ತು ನಾ || ೧೯೩ ||

ಕ್ಷೀರಾಕ್ಷೈಃ ಕೈರನೈರ್ಹೋಮಾತ್ಪ್ರೋಕ್ತಂ ಕಾಮಮನಾಪ್ನುಯಾತ್ |  
 ಧಾನ್ಯಾನಿ ವಿವಿಧಾನ್ಯಾತು ಸುಭಗಃ ಸ ಭವೇನ್ನರಃ || ೧೯೪ ||

ಅಜ್ಯಾಕ್ಷೈರುತ್ಪಲೈರ್ಹೋಮಾದ್ವಾಂಛಿತಂ ಸಮನಾಪ್ನುಯಾತ್ |  
 ತದ್ರಕ್ಷೈರಪಿ ಕಲ್ಪಾರೈರ್ಹವನಾದ್ರಾಜವಲ್ಲಭಃ || ೧೯೫ ||

ಪಲಾಶಪುಷ್ಪೈಸ್ತ್ರಿಸ್ವಾದುಯುಕ್ತೈಸ್ತತ್ಕಾಲ ಹೋಮತಃ |  
 ಚಿತುರ್ವಿಧಂ ತು ಪಾಂಡಿತ್ಯಂ ಭವತ್ಯೇವ ನ ಸಂಶಯಃ || ೧೯೬ ||

೧೯೩. ಮಧುಸಿಕ್ತವಾದ ಉತ್ಪಲಪುಷ್ಪಗಳಿಂದ ಒಂದುಮಂಡಲ ಹೋಮ ಮಾಡುವವನು ಸುವರ್ಣ, ನಿಧಿ, ಅಥವಾ ಭೂಮಿಯನ್ನು ಪಡೆಯುವನು.

೧೯೪. ಹಾಲಿನಲ್ಲಿ ನೆನೆಸಿದ ಕೈರವ ಪುಷ್ಪಹೋಮವನ್ನು ಒಂದು ಮಂಡಲಕಾಲ ಮಾಡುವವನು ನಾನಾವಿಧ ಧಾನ್ಯಗಳನ್ನು ಯಥೇಷ್ಟವಾಗಿ ಬೇಗ ಪಡೆಯುವನು.

೧೯೫. ಘೃತಮಿಶ್ರವಾದ ಉತ್ಪಲಪುಷ್ಪಹೋಮದಿಂದ ಇಷ್ಟಾರ್ಥವು ಲಭಿಸುವುದು. ರಕ್ತೋತ್ಪಲಹೋಮ ಅಥವಾ ಕಲ್ಪಾರಪುಷ್ಪಹೋಮ ಇವುಗಳಿಂದ ರಾಜಪ್ರಿಯನಾಗುವನು.

೧೯೬. ಮಧುರತ್ರಯ ಸಹಿತ ಮುತ್ತಗದಹೂವಿನ ಹೋಮವನ್ನು ನಲವತ್ತುದಿನಗಳು ಮಾಡಿದರೆ ನಾಲ್ಕುವಿಧವಾದ ಪಾಂಡಿತ್ಯವು ಖಂಡಿತವಾಗಿಯೂ ಲಭಿಸುವುದು. ಸಂದೇಹವಿಲ್ಲ.

ಲಾಜೈಸ್ತ್ರೀಮಧುರೋಪೇತೈಸ್ತತ್ಕಾಲಹವನೇನ ವೈ |

ಕಸ್ಯ ಕಾಂ ಲಭತೇಽಯತ್ನಾತ್ಸಮಸ್ತಗುಣಸಂಯುತಾಂ

|| ೧೯೭ ||

ನಾಲಿಕೇರಫಲಕ್ಷೋದಂ ಸಸಿತಂ ಸಗುಡಂ ತು ನಾ |

ಕ್ಷಾದ್ರಾಕ್ತಂ ಜುಹುಯಾತ್ಪದ್ವದಯತ್ನಾದ್ಧನದೋಪಮಾಃ

|| ೧೯೮ ||

ತಥೈವಾನಾಜ್ಯಹೋನೇನ ಸತಂಡುಲತಿಲೈರಪಿ |

ಪ್ರಸೂನೈರರುಣೈಸ್ತದ್ವತ್ತಥಾ ಬಂಧೂಕಸಂಭವೈಃ

|| ೧೯೯ ||

ಸಿತ್ಯೈಃ ಪ್ರಸೂನೈರ್ವಾಕ್ಸಿದ್ಧಿಂ ಹವನಾತ್ಸಮವಾಪ್ನುಯಾತ್ |

ಸಿತರಕ್ತೈಸ್ತು ಮಿಲಿತೈರಾಯುರಾರೋಗ್ಯಮಾಪ್ನುಯಾತ್

|| ೨೦೦ ||

೧೯೭. ನಲವತ್ತುದಿವುಸ ಮಧುರತ್ರಯ ಯುಕ್ತವಾದ ಅರಳಿನಿಂದ ಹೋಮಮಾಡಿದರೆ ಪ್ರಯಾಸವಿಲ್ಲದೇ ಸಕಲಗುಣಸಂಪನ್ನಳಾದ ಕನ್ಯೆಯು ಲಭಿಸುವಳು.

೧೯೮. ಸಕ್ಕರೆ, ಬೆಲ್ಲ, ಜೇನುತುಪ್ಪಗಳಿಂದ ಸಹಿತವಾದ ಕೊಬ್ಬರಿಗೆ ತುರಿಯನ್ನು ಹೋಮಮಾಡಿದರೆ ಕಷ್ಟವಿಲ್ಲದೇ ಕುಬೇರನಿಗೆ ಸಮಾನನಾಗುವನು.

೧೯೯-೨೦೦. ಅಂತೆಯೇ ಅನ್ನ ತುಪ್ಪಗಳ ಹೋಮ ಮತ್ತು ತಂಡುಲ ಮಿಶ್ರಿತತಿಲ, ಕೆಂಪುಹೂವು, ಬಂಧೂಕಪುಷ್ಪ, ಬಿಳಿಯಹೂವು ಇವುಗಳ ಹೋಮಗಳನ್ನು ಮಾಡುವವನು ವಾಕ್ಸಿದ್ಧಿಯನ್ನು ಪೊಂದುವನು.

ಬಿಳಿ ಕೆಂಪುಪುಷ್ಪಗಳನ್ನು ಸೇರಿಸಿ ಹೋಮಮಾಡುವವನು ಆಯುಸ್ಸು, ಆರೋಗ್ಯಗಳನ್ನು ಪಡೆಯುವನು.

ದೂರ್ವಾತ್ರಿಕೈಸ್ತ್ರಿಮಧ್ವಕ್ವೈರ್ಹವನಾತ್ಪು ಜಯೇಚ್ಛ ತಾನ್ |

ತಥಾ ಗುಡೂಚ್ಯಾ ಹೋಮೇನ ಸಾಯಸೇನ ತಿಲೇನ ಚ || ೨೦೧ ||

ಶ್ರೀಖಂಡಪಂಕಕರ್ಪೂರಮಿಲಿತೈಃ ಶತಪತ್ರಕೈಃ |

ಹವನಾಚ್ಛ್ರಿಯಮಾಪ್ನೋತಿ ಯಾವದನ್ಸಪಗಾ ಭವೇತ್ || ೨೦೨ ||

ಕುಂಕುಮಂ ಹಿಮತೋಯೇನ ಪಿಷ್ಪಾ ಕರ್ಪೂರಸಂಯುತಂ |

ತಪ್ತಂಕಮರ್ದಿತೈರ್ಹೋರ್ಮಾತ್ಕಲ್ಪಾರೈರ್ವಿಕಚೈಃ ಶುಭೈಃ || ೨೦೩ ||

ರಾಜಕಲ್ಪಃ ಶ್ರಿಯಾ ಭೂಯಾಜ್ಜೀವನೇದ್ವರ್ಷಶತಂ ಭುವಿ |

ನಿಃಸಪತ್ನೋ ನಿರಾತಂಕೋ ನಿರ್ದ್ವಂದ್ವೋ ನಿರ್ಮಲಾಶಯಃ || ೨೦೪ ||

೨೦೧. ಸಕ್ಕರೆ ಮುಂತಾದ ಮಧುರತ್ರಯ ಸಂಯುಕ್ತವಾದ ದೂರ್ವಾ ತ್ರಿಕಗಳ ಹೋಮದಿಂದ ಶತ್ರುಗಳನ್ನು ಜಯಿಸುವನು ಅಂತೆಯೇ ಅಮೃತ ಬಳ್ಳಿ, ಪಾಯಸ ಮತ್ತು ತಿಲ ಇವುಗಳ ಹೋಮದಿಂದಲೂ ಶತ್ರುಗಳನ್ನು ಜಯಿಸುವನು.

೨೦೨. ಶ್ರೀಖಂಡಪಂಕ ಕರ್ಪೂರಗಳಿಂದ ಮಿಶ್ರವಾದ ಕಮಲಪುಷ್ಪಗಳ ಹೋಮದಿಂದ ಯಾವಜ್ಜೀವನವೂ ಅನುವರ್ತಿಸುವಂತಹ ಐಶ್ವರ್ಯವನ್ನು ಪಡೆಯುವನು.

೨೦೩-೨೦೪. ಹಿಮಜಲದಿಂದ ಕರ್ಪೂರಸಹಿತವಾಗಿ ಕುಂಕುಮವನ್ನು ಕಲೆಸಿ, ಅದರಲ್ಲಿ ತೋಯಿಸಿದ ವಿಕಸಿತವಾದ ಶುಭಕಲ್ಪಾರವುಷ್ಪಗಳಿಂದ ಹೋಮ ಮಾಡಿದರೆ ಐಶ್ವರ್ಯದಲ್ಲಿ ರಾಜಸಮನಾಗಿ, ಶುಶ್ರುವಿಲ್ಲದವನು, ಆತಂಕರಹಿತನು, ಸುಖದುಃಖಾದಿ ದ್ವಂದ್ವ ಸಹಿಷ್ಣುವು ಮತ್ತು ನಿರ್ಮಲಾಂತಃಕರಣನೂ ಆಗಿ ನೂರು ವರ್ಷ ಬದುಕುವನು.

ಇಕ್ಷುಕಾಂಡಸ್ಯ ಶಕಲೈರ್ಹವನಾದ್ವಸ್ತ್ರಮಾಪ್ನುಯಾತ್ |

ತಥೈವ ಕರವೀರೋತ್ಥೈಃ ಪ್ರಸೂನೈರರುಣೈಃ ಸಿತೈಃ

|| ೨೦೫ ||

ಜ್ಞೌದ್ರಾಕ್ತೈಃ ಪಾಟಲಾಪುಷ್ಪೈರ್ಹವನಾದ್ವಶಯೇದ್ವ್ಯಧೂಃ |

ತಥೈವ ಪಂಕಜೈರ್ಹೋಮಾದ್ರೂಪಾಜೀವಾಂ ವಶಂ ನಯೇತ್

|| ೨೦೬ ||

ಸರೂಪವತ್ಸಾಸಿತಗೋಕ್ಷೀರಾಕ್ತಸಿತಹೋಮತಃ |

ಲಭತೇನುಪಮಾಂ ಲಕ್ಷ್ಮೀಮುಪಿ ಪಾಪಿಷ್ಠಚೇತನಃ

|| ೨೦೭ ||

ಸೌವೀರಾಕ್ತೈಸ್ತು ಕಾರ್ಪಾಸಬೀಜೈಸ್ತತ್ಕಾಲಹೋಮತಃ |

ಅರ್ಥೇಂದುಕುಂಡೇ ನಿಯತಂ ವಶಗಾ ರಿಪವೋ ಮುನೇ

|| ೨೦೮ ||

೨೦೫. ಕಬ್ಬಿನ ತುಂಡುಗಳಿಂದ ಹೋಮಮಾಡಿದರೆ ವಸ್ತ್ರವ್ರಾಪ್ತಿಯಾಗುವುದು. ಹಾಗೆಯೇ ಕೆಂಪು ಅಥವಾ ಬಿಳಿಯ ಕರವೀರವುಷ್ಪ ಹೋಮದಿಂದಲೂ ವಸ್ತ್ರಲಾಭವಾಗುವುದು.

೨೦೬. ಮಧುಮಿಶ್ರವಾದ ಪಾದರಿಹೂವಿನ ಹೋಮದಿಂದ ಹೆಂಗಸನ್ನು ಸ್ವಾಧೀನಮಾಡಿಕೊಳ್ಳಬಹುದು. ಪದ್ಮಹೋಮದಿಂದ ಸೂಳೆಯರನ್ನು ಪಶಪಡಿಸಿಕೊಳ್ಳಬಹುದು.

೨೦೭. ಬಿಳಿಯಕರುವುಳ್ಳ ಬಿಳಿಯಹಸುವಿನ ಹಾಲಿನಲ್ಲಿ ಕಲಸಿದ ಸಕ್ಕರೆ ಯ ಹೋಮದಿಂದ ಮಹಾಪಾಪಿ ಚೇತನನಾದಾಗ್ಯೂ ಅದ್ವಿತೀಯವಾದ, ಐಶ್ವರ್ಯವನ್ನು ಹೊಂದುವನು.

೨೦೮. ಸೌವೀರಾಂಜನಮಿಶ್ರವಾದ, ಹತ್ತಿಬೀಜಗಳಿಂದ ತತ್ಕಾಲದಲ್ಲಿ ಅರ್ಥಚಂದ್ರಾಕಾರಕುಂಡದಲ್ಲಿ ಹೋಮಮಾಡಿದರೆ ಶತ್ರುಗಳು ನಿಯತವಾಗಿ ವಶರಾಗುವರು.

ಆರಿಷ್ಟಪತ್ರೈಸ್ತದ್ವಿಜೈಸ್ತದ್ವಹ್ನಾ ತೈಸ್ತಥಾ ಹುತೈಃ |

ಮೃತ್ಯುಬೀಜೈರ್ನಿಫಂಬತ್ಯೈಲಸಿಕ್ತೈರ್ಹೋಮಾನ್ನಿಹಂತಿ ತಾನ್ || ೨೦೯ ||

ರೋಗಾರ್ತಾಂಸ್ತುರಗಾಸ್ತದ್ವತ್ಪಂಚಗವ್ಯೈರ್ಹುತೈರ್ಧ್ರುವಂ |

ಅಕ್ಷಬೀಜೈಸ್ತು ತೈಲಾಕ್ತೈರ್ಹೋಮಃ ಸರ್ವವಿನಾಶನಃ || ೨೧೦ ||

ಕರಂಜಬೀಜೈಃ ಸಂಸಿಕ್ತೈರ್ಹೋಮಾದ್ವೈರೀ ಪಿಶಾಚಿವಾನ್ |

ತಥೈವಾಕ್ಷತರೂದ್ಭೂತಪಂಚಾಂಗಹವನಾದಪಿ || ೨೧೧ ||

ನಿಂಬತೈಲಾನ್ವಿತೈರಕ್ಷದ್ರುಮಬೀಜೈಸ್ತು ಹೋಮತಃ |

ತದ್ವಿನೀ ಸ್ಯಾದಪಸ್ಮಾರೀ ವೈರೀ ಭವತಿ ನಿಶ್ಚಿತಂ || ೨೧೨ ||

೨೦೯. ಬೇವಿನನುರದ ಬೆಂಕಿಯಲ್ಲಿ ಬೇವಿನೆಲೆ, ಬೀಜಗಳ ಹೋಮ ದಿಂದಲೂ ಮತ್ತು ಬೇವಿನೆಣ್ಣೆಯಲ್ಲಿ ನೆನೆಸಿದ ಮೃತ್ಯುಬೀಜ ಹೋಮದಿಂದಲೂ ಶತ್ರುಗಳು ಹತರಾಗುವರು.

೨೧೦. ಪಂಚಗವ್ಯ ಹೋಮದಿಂದ ರೋಗಪೀಡಿತರಾಗುವರು. ಅದರ ತೈಲದಲ್ಲಿ ನೆನೆಸಿದ ತಾರೇಬೀಜಗಳ ಹೋಮವು ಸಕಲಾನಿಷ್ಟಗಳನ್ನೂ ನಾಶ ಪಡಿಸುವುದು.

೨೧೧. ತೈಲಸಂಸಿಕ್ತವಾದ ಹೊಂಗೆಬೀಜಗಳ ಹೋಮದಿಂದ ಶತ್ರುವು ಪಿಶಾಚಗ್ರಸ್ತನಾಗುವನು. ಅದರಂತೆಯೇ ತಾರೇಗಿಡದಪತ್ರ, ಪುಷ್ಪ, ಫಲ, ಕಾಂಡ, ಮೂಲಗಳೆಂಬ ಪಂಚಾಂಗಹೋಮದಿಂದಲೂ ಸಹ ಶತ್ರುವಿಗೆ ಪಿಶಾಚ ಹಿಡಿಯುವುದು.

೨೧೨. ಬೇವಿನೆಣ್ಣೆ ಸಹಿತವಾದ ತಾರೇಬೀಜಗಳ ಹೋಮದಿಂದ ವೈರಿಯು ಆದೇ ದಿನವೇ ಅಪಸ್ಮಾರ ರೋಗಯುಕ್ತನಾಗುವನು. ಇದು ನಿಶ್ಚಿತ.

- ಆರಾತೇರ್ಜನೈನಕ್ಷತ್ರ ವ್ಯಕ್ತೇಂಧನಗತೇನಲೇ |  
ತದ್ಯೋನಿಪಿಶಿತ್ಯಸ್ತೈಶ್ಚ ಹವನಾನ್ಮೃತ್ಯುಕೃದ್ರಿಪೋಃ || ೨೦೩ ||
- ಪದ್ಮಾಕ್ಷಬೀಜೈಃ ಸಾರ್ಪಪತ್ಯೈಲಾಕ್ತೈರ್ಹವನಾತ್ಪಥಾ |  
ಜಾಯಂತೇ ವೈರಿಣಃ ಕುಷ್ಠರೋಗಾ ದೇಹವಿಲೋಪಕಾಃ || ೨೦೪ ||
- ಮರೀಚೈಃ ಸರ್ಪಪೈರ್ಹೋಮಾತ್ಪ್ರೈಲಾಕ್ತೈರ್ಮಧ್ಯರಾಜಕೇ |  
ದಾಹಜ್ವರೇಣ ಗ್ರಸ್ತಃ ಸ್ಯಾದರಾತಿಶ್ಚದ್ಧಿನೇ ಧ್ರುವಂ || ೨೦೫ ||
- ಏವಂ ನಿಗ್ರಹಹೋನೇಷು ಸ್ವರಕ್ಷಾಯೈ ತಥಾನ್ವಹಂ |  
ಸ್ನಿಗ್ಧೈಃ ಸಂಪ್ರಾಪ್ತೈಸದ್ವಿದ್ಯೈರ್ಜಪಹೋಮಾದಿ ಕಾರಯೇತ್ || ೨೦೬ ||
- ಮೃತ್ಯುಂಜಯೇನ ವಾ ತತ್ತತ್ಪ್ರಯೋಗಸ್ಯಾಭಿರೇವ ವಾ |  
ವಿದ್ಯಾಭಿರನ್ಯಥಾ ಸಿದ್ಧಮಂತ್ರಮಸ್ಯಾಶು ನುಶಯೇತ್ || ೨೦೭ ||

೨೦೩. ಶತ್ರುವಿನ ಜನ್ಮನಕ್ಷತ್ರ ಸಂಜ್ಞಿತವಾದ ಮರದ ಅಗ್ನಿಯಲ್ಲಿ ಶತ್ರುವೋನಿ ವಾಂಸಹೋಮದಿಂದ ಶತ್ರುವು ಸಾಯುವನು.

೨೦೪. ಸಾಸವೇ ಎಣ್ಣೆಯಲ್ಲಿ ಮಿಶ್ರಮಾಡಿದ ಪದ್ಮಾಕ್ಷಬೀಜಗಳ ಹೋಮದಿಂದ ವೈರಿಗಳು ದೇಹನಾಶಕರವಾದ ಕುಷ್ಠರೋಗಗ್ರಸ್ತರಾಗುವರು.

೨೦೫. ಎಣ್ಣೆಯಲ್ಲಿ ನೆನೆಸಿದ ಮೆಣಸು ಸಾಸವೆಗಳನ್ನು ಮಧ್ಯರಾತ್ರಿಯಲ್ಲಿ ಹೋಮಮಾಡುವುದರಿಂದ ಆದಿನವೇ ಶತ್ರುವು ದಾಹಜ್ವರಗ್ರಸ್ತನಾಗುವನು.

೨೦೬-೨೦೭. ಈ ರೀತಿ ನಿಗ್ರಹ ಹೋಮಮಾಡುವಾಗ ಆತ್ಮರಕ್ಷಣೆಗಾಗಿ ಪ್ರತಿದಿನವೂ ವಿದ್ಯಾಸಿದ್ಧಿಯನ್ನು ಹೊಂದಿದ ದೇವೀಭಕ್ತರು ಮೃತ್ಯುಂಜಯವಿದ್ಯೆ ಅಥವಾ ಆಯಾಯಾ ಪ್ರಯೋಗವ್ಯವಸ್ಥೆಗಳಿಂದ ಜಪಹೋಮಾದಿಗಳನ್ನು ಮಾಡಿಸಬೇಕು. ಹಾಗೆ ಮಾಡದಿದ್ದರೆ ಮಂತ್ರಸಿದ್ಧಿ ಹೊಂದಿದವನನ್ನು ಬೇಗ ನಾಶಮಾಡುವುದು.

ಲಕ್ಷತ್ರಯಂ ಕೃತೇ ಪ್ರೋಕ್ತಂ ತ್ರೇತಾಯಾಂ ದ್ವಿಗುಣೇ ತಥಾ |  
 ದ್ವಾಪರೇ ತ್ರಿಗುಣಂ ಪ್ರೋಕ್ತಂ ಕಲಾ ತತ್ತು ಚತುರ್ಗುಣಂ || ೨೦೮ ||

ಪಶಾಂಶಂ ಹವನಂ ಕಾರ್ಯಂ ತರ್ಪಣಂ ತದ್ವಶಾಂಶತಃ |  
 ತದ್ವಶಾಂಶಂ ಮಾರ್ಜನಂ ಸ್ಯಾದ್ವಶಾಂಶಂ ದ್ವಿಜಭೋಜನಂ || ೨೦೯ ||

ಏನಂ ಕ್ರಮೇಣ ಸರ್ವಾಸಾಂ ಮಾಯಾಸುಖ್ಯಾ ಜಸಸ್ಯ ಸಾ |  
 ಕಾರ್ಯಾ ಸಿದ್ಧಿಶ್ಚ ತು ವಿದ್ಯಾಯಾಸ್ತತಃ ಕುರ್ಯಾತ್ಪ್ರಯೋಗಕಾನ್ ||

ದ್ವಿಗುಣೋ ಹಿ ಜಸಃ ಕಾರ್ಯಃ ಕಾಮೇಶ್ವರ್ಯಾ ಮುನೀಶ್ವರ |  
 ಸಿದ್ಧೇ ಮಂತ್ರೇ ಪ್ರಯೋಗಾಂಸ್ತು ವಿದಧೀತ ಯಥಾ ತಥಾ || ೨೧೦ ||

೨೦೮. ಕೃತಯುಗದಲ್ಲಿ ಮೂರುಲಕ್ಷ ಮಂತ್ರಜಪಾದಿಗಳು ವಿಹಿತವಾಗಿವೆ. ತ್ರೇತಾಯುಗದಲ್ಲಿ ಅದರ ಎರಡರಷ್ಟು, ದ್ವಾಪರದಲ್ಲಿ ಮೂರರಷ್ಟು, ಕಲಿಯುಗದಲ್ಲಿ ನಾಲ್ಕರಷ್ಟು ವಿಹಿತವಾಗಿವೆ.

೨೦೯. ಈರಿತಿ ವಿಹಿತವಾದ ಜಪದ ಹತ್ತನೆಯ ಒಂದುಭಾಗ ಹೋಮವನ್ನೂ, ಅದರ ಹತ್ತನೆಯ ಒಂದುಭಾಗ ತರ್ಪಣವನ್ನೂ, ಅದರ ಹತ್ತನೆಯ ಒಂದುಭಾಗ ಮಾರ್ಜನೆಯನ್ನೂ, ಅದರ ಹತ್ತನೆಯ ಒಂದುಭಾಗ ಬ್ರಾಹ್ಮಣಭೋಜನವನ್ನೂ ಮಾಡಿಸಬೇಕು.

೨೧೦. ಈರಿತಿ ಎಲ್ಲಕ್ಕೂ ಸಂಖ್ಯೆಯು ಕಲ್ಪಿತವಾಗಿದೆ. ವಿದ್ಯೆಯು ಸಿದ್ಧಿಸಬೇಕಾದರೆ ಇಲ್ಲಿ ಉಕ್ತವಾಗಿರುವಷ್ಟು ಜಪವನ್ನು ಮಾಡಲೇಬೇಕು. ಹಾಗೆ ಆಚರಿಸಿ ಸಿದ್ಧಿಯನ್ನು ಹೊಂದಿದ ಅನಂತರವೇ ಪ್ರಯೋಗಗಳನ್ನು ಮಾಡಬೇಕು.

೨೧೧. ಮುನೀಶ್ವರನೇ! ಕಾಮೇಶ್ವರೇ ವಿದ್ಯೆಯನ್ನು ದ್ವಿಗುಣವಾಗಿ ಜಪಿಸಬೇಕು. ಮಂತ್ರಸಿದ್ಧಿಯಾದಮೇಲೆ ನಾನಾವಿಧ ಪ್ರಯೋಗಗಳನ್ನು ಆಚರಿಸಬೇಕು.

ಜಪೋ ಲಕ್ಷಂ ಸಮಾಖ್ಯಾತೋ ಹೋಮಾದಿಸ್ತದ್ವಶಾಂಶತಃ |  
ಕರ್ತವ್ಯೋ ಭಗಮಾಲಾಯಾ ವಿದ್ಯಾಸಿದ್ಧ್ಯೈ ಮುನೀಶ್ವರ || ೨೨೨ ||

ನಿತ್ಯಕ್ಲಿನ್ನಾ ಜಪಃ ಪ್ರೋಕ್ತೋ ಲಕ್ಷಂ ಹೋಮೋ ದಶಾಂಶತಃ |  
ಕಾರ್ಯಃ ಸಿದ್ಧ್ಯೈ ತು ವಿದ್ಯಾಯಾಃ ಪ್ರಯೋಗಾನ್ಸಾಧಯೇತ್ತತಃ ||

ತತೋ ಮುನೀ ಪಯೋಭಕ್ತಃ ಪ್ರಜಪೇನ್ನವಲಕ್ಷಕಂ |  
ಭೇರುಂಡಾಮಂತ್ರಮುಕ್ತಂ ತು ಶೇಷಂ ಕುರ್ಯಾತ್ಪ್ರಯತ್ನತಃ ||೨೨೩||

ಲಕ್ಷತ್ರಯಂ ಜಪೋ ವಹ್ನಿವಾಸಿನ್ಯಾಃ ಸಮುದೀರಿತಃ |  
ಅನ್ಯತ್ಸರ್ವಂ ಪುರಾವಚ್ಛ ಕಾರ್ಯಂ ಸಾಧಕಸತ್ತಮ್ಯಃ || ೨೨೪ ||

ಮಹಾವಜ್ರೇಶ್ವರೀನಿದ್ಯಾ ಜಪೋ ಲಕ್ಷತ್ರಯೋ ಮತಃ |  
ಹವನಾದಿದಶಾಂಶೇನ ಕಾರ್ಯಂ ಪ್ರೋಕ್ತಕ್ರಮೇಣ ಹಿ || ೨೨೫ ||

೨೨೨. ಭಗಮಾಲಾವಿದ್ಯೆಯು ಸಿದ್ಧಿಗಾಗಿ ಆ ವಿದ್ಯೆಯ ಜಪ ಒಂದುಲಕ್ಷ, ಹೋಮವು ಹತ್ತುಸಾವಿರಕರ್ತವ್ಯವೆಂದು ಉಕ್ತವಾಗಿದೆ.

೨೨೩. ನಿತ್ಯಕ್ಲಿನ್ನಾ ವಿದ್ಯೆಯು ಸಿದ್ಧಿಯನ್ನು ಹೊಂದಬೇಕಾದರೆ ಒಂದು ಲಕ್ಷ ಅದರ ಜಪ, ಹತ್ತುಸಾವಿರ ಹೋಮ ಇವುಗಳನ್ನು ಮಾಡಬೇಕು. ಅನಂತರ ಪ್ರಯೋಗಗಳನ್ನು ಸಾಧಿಸಬೇಕು.

೨೨೪. ಅನಂತರ ಮುನಿವ್ರತವನ್ನು ಭರಿಸಿ, ಕ್ಷೀರಾಹಾರ ಮಾತ್ರ ವನ್ನೇ ಸೇವಿಸುತ್ತಾ, ಭೇರುಂಡಾಮಂತ್ರವನ್ನು ಒಂಬತ್ತುಲಕ್ಷ ಜಪಿಸಬೇಕು. ಉಳಿದ ಹೋಮಾದಿಗಳನ್ನು ಹಿಂದೆ ಹೇಳಿರುವಂತೆ ನಡೆಯಿಸಬೇಕು.

೨೨೫. ವನ್ದಿವಾಸಿನೀ ವಿದ್ಯೆಯ ಜಪವನ್ನು ಮೂರುಲಕ್ಷ ಮಾಡಬೇಕು. ಉಳಿದುದೆಲ್ಲವನ್ನೂ ಹಿಂದಿನಂತೆ ನಡೆಯಿಸತಕ್ಕದ್ದು.

೨೨೬. ಮಹಾವಜ್ರೇಶ್ವರೀ ವಿದ್ಯೆಯ ಜಪವು ಮೂರುಲಕ್ಷ, ಅದರಲ್ಲಿ ಹತ್ತನೆಯ ಒಂದುಭಾಗ ಹೋಮಾದಿಗಳು ಉಕ್ತರೀತಿಯಿಂದ ನಡೆಯಿಸಬೇಕು.



ಆತಂದ್ರಿತೋ ಜಪೇಲ್ಲಕ್ಷಮಿತಂ ದೂತೀಮನುಂ ಮುನೇ |  
ತದ್ವಶಾಂಶಕ್ರನೇಷೈವ ಹೋಮಾದಿಃ ಪ್ರೋಕ್ತಮಾರ್ಗತಃ || ೨೨೭ ||

ತ್ವರಿತಾಂ ಪ್ರಜಪೇಲ್ಲಕ್ಷಪ್ರಮಿತಾಂ ತದ್ವಶಾಂಶತಃ |  
ಕೃತ್ವಾ ಹೋಮಾದಿಕಂ ಸರ್ವಂ ವಿದ್ಯಾಸಿದ್ಧೈಃ ಮುನೀಶ್ವರ || ೨೨೮ ||

ಜಪೇಲ್ಲಕ್ಷಂ ಸಮಾಖ್ಯಾತೋ ಹೋಮಾದಿಸ್ತದ್ವಶಾಂಶತಃ |  
ವಿದ್ಯಾಯಾಃ ಕುಲಸುಂದರ್ಯಾಃ ಕರ್ತವ್ಯೋ ದ್ವಿಜಸತ್ತಮ || ೨೨೯ ||

ನಿತ್ಯಾನಿತ್ಯಾಜಪೋ ವಿಸ್ತೃ ತ್ರಿಲಕ್ಷಪ್ರಮಿತೋ ಮತಃ |  
ಹೋಮಾದಿಸ್ತದ್ವಶಾಂಶೇನ ಪ್ರೋಕ್ತಃ ಪ್ರೋಕ್ತವಿಧಾನತಃ || ೨೩೦ ||

ತ್ರಿಪಂಚಾಶ್ಲಕ್ಷಮುಕ್ತೋ ನಿಯಮೇನ ಮುನೀಶ್ವರ |  
ಜಪೋ ನಿತ್ಯಪತಾಕಾಯಾ ಹೋಮಾದಿಸ್ತದ್ವಶಾಂಶತಃ || ೨೩೧ ||

೨೨೭. ಮುನಿಯೇ! ಆಲಸ್ಯವಿಲ್ಲದೇ ದೂತೀಮಂತ್ರವನ್ನು ಒಂದು  
ಲಕ್ಷ ಜಪ, ಅದರ ಹತ್ತನೆಯ ಒಂದುಭಾಗ ಹೋಮಾದಿಗಳನ್ನೂ ಉಕ್ತರೀತಿಯಿಂದ  
ಆಚರಿಸಬೇಕು.

೨೨೮. ಮುನೀಶ್ವರನೇ! ತ್ವರಿತಾವಿದ್ಯೆಯನ್ನು ಒಂದುಲಕ್ಷ ಜಪ, ಅದರ  
ಹತ್ತನೆಯ ಒಂದುಭಾಗ ಹೋಮಾದಿಗಳನ್ನೂ ವಿದ್ಯಾಸಿದ್ಧಿಗಾಗಿ ಆಚರಿಸಬೇಕು.

೨೨೯. ದ್ವಿಜಶ್ರೇಷ್ಠನೇ! ಕುಲಸುಂದರೀ ವಿದ್ಯೆಯನ್ನು ಒಂದುಲಕ್ಷ  
ಜಪಿಸಿ ಹೋಮಾದಿಗಳನ್ನೂ ಹತ್ತುಸಾವಿರ ಮಾಡಬೇಕು.

೨೩೦. ನಿತ್ಯಾವಿದ್ಯೆಯನ್ನು ಮೂರುಲಕ್ಷ ಜಪಿಸಿ ಮೂವತ್ತುಸಾವಿರ  
ಹೋಮಾದಿಗಳನ್ನೂ ಉಕ್ತವಿಧಾನಾನುಸಾರವಾಗಿ ಆಚರಿಸಬೇಕು.

೨೩೧. ಮುನೀಶ್ವರನೇ! ನಿತ್ಯಪತಾಕಾವಿದ್ಯೆಯ ಜಪವನ್ನು ಐವತ್ತು  
ಮೂರುಲಕ್ಷ ಮಾಡಿ, ಅದರ ಹತ್ತನೆಯ ಒಂದುಭಾಗ ಹೋಮಮಾಡಬೇಕೆಂದು  
ಉಕ್ತವಾಗಿದೆ.

ವಿಜಯಾಯಾ ಜಪಃ ಪ್ರೋಕ್ತೋ ಲಕ್ಷಮಾನೇನ ನಾರದ |

ಅನ್ಯತ್ಪೂರ್ವವದಾಖ್ಯಾತಂ ವಿದ್ಯಾಸಿದ್ಧಿಶ್ಚೈ ತು ಸಾಧನಂ

|| ೨೩೨ ||

ದಂತಲಕ್ಷಪ್ರಮಾಣೇನ ಸರ್ವಮಂಗಲಿಕಾಂ ಜಪೇತ್ |

ತದ್ವಶಾಂಶಕ್ರಮೇಣೈವ ಹೋಮಾದಿ ಸಮುದೀರಿತಂ

|| ೨೩೩ ||

ಅಷ್ಟಲಕ್ಷಂ ದವಿಷ್ಯಾಶೀ ಜ್ವಾಲಾಮಾಲನಿಕಾಂ ಜಪೇತ್ |

ಹೋಮಾದಿಸ್ತದ್ವಶಾಂಶೇನ ಪ್ರೋಕ್ತ ಪ್ರವ್ಯೈಃ ಸಮೀರಿತಃ

|| ೨೩೪ ||

ಚಿತ್ರಾಯಾ ಭೂತಲಕ್ಷಂ ತು ಜಪೋ ಹೋಮಾದಿಕಸ್ತತಃ |

ಪ್ರೋಕ್ತೇನ ತನ್ನನಾಃ ಕಾರ್ಯೋ ವಿದ್ಯಾಸಿದ್ಧಿಶ್ಚೈ ಮುನೀಶ್ವರ

|| ೨೩೫ ||

೨೩೨. ನಾರದನೇ! ವಿಜಯಾ ವಿದ್ಯೆಯ ಜಪವು ಒಂದುಲಕ್ಷ, ಉಳಿದು ದೆಲ್ಲವೂ ಪೂರ್ವದಂತೆಯೇ ವಿದ್ಯಾಸಿದ್ಧಿಗಾಗಿ ಕರ್ತವ್ಯವೆಂದು ಹೇಳಿದೆ.

೨೩೩. ಸರ್ವಮಂಗಲಾವಿದ್ಯೆಯನ್ನು ಮೂವತ್ತೆರಡುಲಕ್ಷ ಜಪಿಸಬೇಕು. ಆದರ ಹತ್ತನೆಯ ಒಂದುಭಾಗ ಹೋಮಾದಿಗಳನ್ನೂ ಅಚರಿಸಬೇಕು.

೨೩೪. ಕೇವಲ ಹವಿಷ್ಯಾಶನನಾಗಿ ಜ್ವಾಲಾಮಾಲಿನೀವಿದ್ಯೆಯನ್ನು ಎಂಟುಲಕ್ಷ ಜಪಿಸಬೇಕು. ವಿಹಿತವಸ್ತುಗಳಿಂದ ಅದರ ಹತ್ತನೆಯ ಒಂದುಭಾಗ ಹೋಮಾದಿಗಳನ್ನೂ ಚರಿಸಬೇಕು.

೨೩೫. ಮುನೀಶ್ವರನೇ! ಚಿತ್ರಾವಿದ್ಯೆಯನ್ನು ಐದುಲಕ್ಷ ಜಪಿಸಬೇಕು. ಆ ದೇವಿಯಲ್ಲಿ ಏಕಾಗ್ರಚಿತ್ತದಿಂದ ವಿದ್ಯಾಸಿದ್ಧಿಗಾಗಿ ಅದರ ಹತ್ತನೆಯ ಒಂದು ಭಾಗ ಹೋಮಾದಿಗಳನ್ನು ಕ್ರಮವಾಗಿ ಅಚರಿಸಬೇಕು.

ಏತತ್ಸಂಕ್ಷೇಪತಃ ಪ್ರೋಕ್ತಂ ನಿತ್ಯಾಪಟಲಮಾದಿತಃ |

ಜ್ಞಾತವ್ಯಂ ಸರ್ವನೋವಾತ್ರ ಯಂತ್ರಸಾಧನಪೂರ್ವಕಂ

|| ೨೩೬ ||

ಇತಿ ಶ್ರೀನಾರದೀಯಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ

ತ್ಯತೀಯಪಾದೇ ನಿತ್ಯಾಪಟಲಕಥನಂ ನಾಮ

|| ನವತಿತನೋಽಧ್ಯಾಯಃ ||

೨೩೬. ಈ ನಿತ್ಯಾಪಟಲವು ಸಂಕ್ಷೇಪವಾಗಿ ಉಕ್ತವಾಗಿದೆ. ಇಲ್ಲಿ ಹೇಳಿರುವುದೆಲ್ಲವನ್ನೂ ಯಂತ್ರಸಾಧನಪೂರ್ವಕವಾಗಿಯೇ ತಿಳಿಯಬೇಕು.

ಇಂತು ಶ್ರೀನಾರದೀಯಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನ

ವೆಂಬ ಮೂರನೆಯ ಪಾದದಲ್ಲಿ ನಿತ್ಯಾಪಟಲಕಥನವೆಂಬ

ತೊಂಬತ್ತನೆಯ ಅಧ್ಯಾಯವು ಮುಗಿದುದು.

### ವಿಷಯಸಂಗ್ರಹ

ಲಲಿತಾನಾಮ ನಿರ್ದಿಚನೆ, ಆಸವಕಲ್ಪನಾಕ್ರಮ, ಷೋಡಶನಿತ್ಯಾದೇವಿಯ ಪೂಜಾಕ್ರಮ, ನಾನಾವಿಧ ಪ್ರಯೋಗ ಮುಂತಾದುವು ಸಾಂಗವಾಗಿ ವಿಸ್ತರಿಸಲ್ಪಟ್ಟಿವೆ.

## ಏಕನವತಿತನೋಽಧ್ಯಾಯಃ

ಸನತ್ಕುಮಾರ ಉವಾಚ

ಅಥ ವಕ್ಷ್ಯೇ ಮಹೇಶಸ್ಯ ಮಂತ್ರಂ ಸರ್ವಾರ್ಥಸಾಧಕಂ |  
ಯಂ ಸಮಾರಾಧ್ಯ ಮನುಜೋ ಭುಕ್ತಿಂ ಮುಕ್ತಿಂ ಚ ವಿಂದತಿ || ೧ ||

ಹೃದಯಂ ವಸರಂ ಸಾಕ್ಷಿ ಲಾಂತೋ ನಂತಾನ್ವಿತೋ ಮರುತ್ |  
ಸಂಚಾಕ್ಷರೋ ಮನುಃ ಪ್ರೋಕ್ತಸ್ತಾರಾದ್ಯೋಯಂ ಷಡಕ್ಷರಃ || ೨ ||

ವಾಮದೇವೋ ಮುನಿಶ್ಚಂದಃ ಪಂಕ್ತಿರೀಶೋಸ್ಯ ದೇವತಾ |  
ಷಡ್ಭಿರ್ವರ್ಣೈಃ ಷಡಂಗಾನಿ ಕುರ್ಯಾನ್ಮಂತ್ರೇಣ ದೇಶಿಕಃ || ೩ ||

### ತೊಂಬತ್ತೊಂದನೆಯ ಅಧ್ಯಾಯವು

೧. ಸನತ್ಕುಮಾರನು ಹೇಳಿದನು :— ಈಗ ಸಕಲೇಷ್ಟಾರ್ಥಸಾಧಕವಾದ ಮಹೇಶ್ವರಮಂತ್ರವನ್ನು ಹೇಳುವೆನು ; ಅದನ್ನು ಆರಾಧಿಸುವ ಮನುಷ್ಯನು ಐಹಿಕದಲ್ಲಿ ಭೋಗವನ್ನೂ ಪರಲೋಕದಲ್ಲಿ ಮೋಕ್ಷವನ್ನೂ ಪಡೆಯುವನು.

#### ಶಿವಸಂಚಾಕ್ಷರಮಂತ್ರ

೧. (ಹೃದಯಂ= ನಮಃ, ಸಾಕ್ಷಿವಸರಂ= ಶಿ, ಅನಂತಾನ್ವಿತೋ ಲಾಂತಃ= ವಾ, ಮರುತ್= ಯ. 'ಓಂ' ಎಂಬುದನ್ನು ಆದಿಯಲ್ಲಿ ಸೇರಿಸುವುದರಿಂದ ಇದು ಷಡಕ್ಷರಮಂತ್ರವಾಗುವುದು.)

“ಓಂ ನಮಃ ಶಿವಾಯ” ಎಂಬುದು ತಾರಾದಿಯಾದ ಶಿವಸಂಚಾಕ್ಷರಮಂತ್ರವು.

೨. ಈ ಮಂತ್ರಕ್ಕೆ ವಾಮದೇವನು ಋಷಿ, ಪಂಕ್ತಿ ಎಂಬುದು ಛಂದಸ್ಸು, ಈಶ್ವರನು ದೇವತೆಯು. ಕ್ರಮವಾಗಿ ಈ ಮಂತ್ರದ ಆರು ವರ್ಣಗಳಿಂದ ಹೃದಯಾದಿ ಷಡಂಗಗಳನ್ನು ನ್ಯಾಸಮಾಡಬೇಕು.

ಮಂತ್ರವರ್ಣಾದಿಕಾನ್ಯಸ್ಯೇನ್ಮಂತ್ರಮೂರ್ತಿಯರ್ಥಾಕ್ರಮಂ |

ತರ್ಜನೀಮಧ್ಯಯೋರಂತ್ಯಾನಾಮಿಕಾಂಗುಷ್ಠಕೇ ಪುನಃ || ೪ ||

ತಾಃ ಸ್ಯುಸ್ತತ್ಪುರುಷಾಘೋರಭವನಾಮೇಶಸಂಚ್ಛಿಕಾಃ |

ವಕ್ರಹೃತ್ಪಾದಗುಹ್ಯೇಷು ನಿಜಮೂರ್ಧನಿ ತಾಃ ಪುನಃ || ೫ ||

ಸ್ರಾಗ್ಯಮ್ಯವಾರುಣೋದೀಚ್ಯಮಧ್ಯವಕ್ರೇಷು ಪಂಚಸು |

ಮಂತ್ರಾಂಗಾನಿ ನ್ಯಸೇತ್ಪಶ್ಚಾತ್ತಾತ್ವಿಯುಕ್ತಾನಿ ಷರೀಕ್ರಮಾತ್ || ೬ ||

ಕುರ್ವೀತ ಗೋಲಕನ್ಯಾಸಂ ರಕ್ಷಾಯೈ ತದನಂತರಂ |

ಹೃದಿ ವಕ್ರೇಂಸಯೋರೂರ್ವೋಃ ಕಂಠೇ ನಾಭೌ ದ್ವಿಪಾರ್ಶ್ವಯೋಃ || ೭ ||

೪-೬. ಬಳಿಕ ಈ ಮಂತ್ರದ ಒಂದೊಂದು ಅಕ್ಷರವನ್ನು ಆದಿಯಲ್ಲಿ ಸೇರಿಸಿ ಮಂತ್ರಮೂರ್ತಿಗಳಾದ ತತ್ಪುರುಷ, ಅಘೋರ, ಭವ, ನಾಮದೇವ, ಈಶನಾಮಕದೇವತೆಗಳನ್ನು ಕ್ರಮವಾಗಿ ತರ್ಜನೀ, ಮಧ್ಯಮ, ಕಿಚ್ಚಿರಳು, ಅನಾಮಿಕಾ, ಹೆಬ್ಬೆರಳುಗಳಲ್ಲಿ ನ್ಯಾಸಮಾಡಬೇಕು.

ಆ ಮಂತ್ರಮೂರ್ತಿಗಳನ್ನು ಪುನಃ ಮುಖ, ಹೃದಯ, ಪಾದ, ಗುಹ್ಯ ಮತ್ತು ತನ್ನ ಶಿರಸ್ಸುಗಳಲ್ಲಿ ನ್ಯಾಸಮಾಡಬೇಕು. ಆ ಮೂರ್ತಿಗಳನ್ನೇ ಪುನಃ ಮುಖದ ಪೂರ್ವ ದಕ್ಷಿಣ ಪಶ್ಚಿಮ ಉತ್ತರದಿಗ್ಭಾಗಗಳು ಮತ್ತು ಮಧ್ಯಭಾಗ ಈ ಐದರಲ್ಲಿ ನ್ಯಾಸಮಾಡಬೇಕು.

ತರುವಾಯ ನಮಃ, ಸ್ವಾಹಾ, ವಸಟ್, ಔಷಟ್, ಹುಂ, ಫಟ್, ಎಂಬ ಜಾತಿಪದಸಹಿತವಾಗಿ ಮಂತ್ರವರ್ಣಗಳಿಂದ ಹೃದಯಾದಿ ಷಡಂಗಗಳನ್ನು ನ್ಯಾಸಮಾಡಬೇಕು.

೭-೮. ಅನಂತರ ರಕ್ಷಾರ್ಥವಾಗಿ ಗೋಲಕನ್ಯಾಸಮಾಡಬೇಕು

ಹೃದಯ, ಮುಖ, ಭುಜದ್ವಯ, ಎರಡು ತೊಡೆಗಳು, ಕಂಠ, ನಾಭಿ, ಪಾರ್ಶ್ವದ್ವಯ, ಪೃಷ್ಠ, ಹೃದಯ, ಶಿರಸ್ಸು, ಮುಖ, ನೇತ್ರದ್ವಯ, ನಾಸಿಕೆ,

ಪೃಷ್ಠೇ ಹೃದಿ ತಥಾ ಮೂರ್ಧ್ನಿ ವದನೇ ನೇತ್ರಯೋರ್ನೇಸೋಃ |  
 ದೋಃ ಪತ್ನಂಧಿಷು ಸಾಗ್ರೇಷು ವಿನ್ಯಸೇತ್ತದನಂತರಂ || ೮ ||  
 ಶಿರೋವದನಹೃತ್ಪುಷ್ಪಿಸೋರುಪಾವದ್ವಯೇ ಪುನಃ |  
 ಹೃದಿ ವಕ್ತ್ರಾಂಬುಜೇ ಟಂಕಂಘ್ರಾಗಾಭಯವರೇಷ್ವಥ || ೯ ||  
 ವಕ್ತ್ರಾಂಸಹೃತ್ಸಪಾದೋರುಜಠರೇಷು ಕ್ರಮಾನ್ನೈಸೇತ್ |  
 ಮೂಲಮಂತ್ರಸ್ಯ ಷಡ್ವರ್ಣಾನ್ಯಥಾವದ್ದೇತಿಕೋತ್ತಮಃ || ೧೦ ||  
 ಮೂರ್ಧ್ನಿ ಫಾಲೋದರಾಂಸೇಷು ಹೃದಯೇ ತಾಃ ಪುನನ್ಯೈಸೇತ್ |  
 ಪಶ್ಚಾದನೇನ ಮಂತ್ರೇಣ ಕುರ್ವೀತ ವ್ಯಾಪಕಂ ಸುಧೀಃ || ೧೧ ||  
 ನಮೋಸ್ತ್ವನಂತರೂಪಾಯ ಜ್ಯೋತಿರ್ಲಿಂಗಾಮೃತಾತ್ಮನೇ |  
 ಚತುರ್ಮೂರ್ತಿವಪುಶ್ಚಾಯಾಭಾಸಿತಾಂಗಾಯ ಶಂಭವೇ || ೧೨ ||

ಅಗ್ರಸಹಿತವಾದ ಐದು ಬಾಹು, ಪಾದಸಂಧಿಗಳು ಇವುಗಳಲ್ಲಿ ಮಂತ್ರವರ್ಣ ನ್ಯಾಸಾವೃತ್ತಿಯನ್ನು ಮಾಡಬೇಕು.

೯-೧೦. ಆಪಾದ ಬಳಿಕ ಶಿರಸ್ಸು, ಮುಖ, ಹೃದಯ, ಉದರ. ತೊಡೆಗಳ ಸಹಿತ ಪಾದದ್ವಯಗಳಲ್ಲಿಯೂ, ಪುನಃ ಹೃದಯ, ಮುಖಕಮಲ, ಟಂಕ (ಸರಕು) ಮೃಗ, ಅಭಯ, ವರಗಳಲ್ಲಿಯೂ, ತರುನಾಯ ಮುಖ, ಭುಜದ್ವಯ, ಪಾದಸಹಿತ ತೊಡೆಗಳು ಉದರ ಇವುಗಳಲ್ಲಿ ಮೂಲಮಂತ್ರದ ಆರು ವರ್ಣಗಳನ್ನು ಕ್ರಮವಾಗಿ ನ್ಯಾಸಮಾಡಬೇಕು.

೧೧. ಅವುಗಳನ್ನು ಪುನಃ ಶಿರಸ್ಸು, ಲಲಾಟ, ಉದರ, ಭುಜದ್ವಯ, ಹೃದಯಗಳಲ್ಲಿ ನ್ಯಾಸಮಾಡಬೇಕು. ಅನಂತರ ಜ್ಞಾನಿಯು ಈ ಮಂತ್ರದಿಂದ ಸರ್ವಾಂಗನ್ಯಾಸಮಾಡಬೇಕು.

೧೨. ಅನಂತರೂಪನು, ತೇಜೋಮಯ ಲಿಂಗರೂಪಿಯಾದ ಅಮೃತಾತ್ಮನು, ನಾಲ್ಕು ಮೂರ್ತಿಗಳ ಶರೀರಕಾಂತಿಯಿಂದ ಬೆಳಗುತ್ತಿರುವ ಅವಯವವುಳ್ಳವನೂ ಆಗಿರುವ ಈಶ್ವರನಿಗೆ ನಮಸ್ಕಾರ.

ಏವಂ ನೈಸ್ತಶರೀರೋಽಸೌ ಚಿಂತಯೇತ್ಪಾವತೀಪತಿಂ |  
ಧ್ಯಾಯೇನ್ನಿತ್ಯಂ ಮಹೇಶಾನಂ ರೌಪ್ಯಪವತಸನ್ನಿಭಂ || ೧೩ ||

ಚಾರುಚಂದ್ರಾವತಂಸಂ ಚ ರತ್ನಾಕಲೋಜ್ವಲಾಂಗಕಂ |  
ಪರಶ್ವಧವರಾಭೀತಿಮೃಗಹಸ್ತಂ ಶುಭಾನನಂ || ೧೪ ||

ಪದ್ಮಾಸೀನಂ ಸಮಂತಾತ್ಪು ಸ್ತುತಂ ಸುಮನಸಾಂ ಗಣೈಃ |  
ವ್ಯಾಘ್ರಕೃತ್ತಿಂ ವಸಾನಂ ಚ ವಿಶ್ವಾದ್ಯಂ ವಿಶ್ವರೂಪಕಂ || ೧೫ ||

ಶ್ರಿನೇತ್ರಂ ಪಂಚವಕ್ತ್ರಂ ಚ ಸರ್ವಭೀತಿಹರಂ ಶಿವಂ |  
ತತ್ತ್ವಲಕ್ಷಂ ಜಪೇನ್ಮಂತ್ರಂ ದೀಕ್ಷಿತಃ ಶೈವವರ್ತುನಾ || ೧೬ ||

೧೩-೧೬. ಈ ರೀತಿ ನ್ಯಾಸಮಾಡಲ್ಪಟ್ಟ ಶರೀರವುಳ್ಳ ಅರಾಧಕನು ಪಾರ್ವತೀಪತಿಯನ್ನು ಧ್ಯಾನಿಸಬೇಕು.

ಧ್ಯಾನವಿಧಾನ :— ನಾಶರಹಿತನು, ಮಹೇಶ್ವರನು, ರಜತಾಚಲಸಮಾನನು, ಮನೋಹರಚಂದ್ರನೆಂಬ ಅಭರಣವನ್ನು ಶಿರಸ್ಸಿನಲ್ಲಿ ಧರಿಸಿರುವನು, ರತ್ನಗಳಂತೆ ಹೊಳೆಯುತ್ತಿರುವ ಅವಯವಗಳುಳ್ಳವನು, ಪರಶು, ವೃಗ, ವರಮುದ್ರೆ, ಅಭಯಮುದ್ರೆಗಳನ್ನು ಕೈಗಳಲ್ಲಿ ಧರಿಸಿರುವನು, ಪ್ರಸನ್ನವದನನು, ಶ್ವೇತಪದ್ಮಸೀಲವನ್ನು ಅಲಂಕರಿಸಿರುವನು, ಸುತ್ತಲೂ ದೇವತೆಗಳ ಸಮೂಹಗಳಿಂದ ಸ್ತೋತ್ರಮಾಡಿಕೊಳ್ಳುತ್ತಿರುವನು, ಹುಲಿಯ ಚರ್ಮವನ್ನು ಧರಿಸಿರುವನು, ಜಗದಾದ್ಯನು, ವಿಶ್ವರೂಪಿಯು, ಮೂರು ಕಣ್ಣುಳ್ಳವನು, ಐದು ಮುಖಗಳುಳ್ಳವನು, ಸಕಲಭಯಪರಿಹಾರಕನೂ ಆದ ಶಿವನನ್ನು ಧ್ಯಾನಿಸಬೇಕು.

ಹೀಗೆ ಧ್ಯಾನಮಾಡಿ ಕಾಮಿಕಾಗಮಾದಿಗಳಲ್ಲುಕ್ತವಾದ ಶೈವದೀಕ್ಷೆಯನ್ನು ಹೊಂದಿದ ಪುರುಷನು ಈ ಮಂತ್ರವನ್ನು ಇಪ್ಪತ್ತುನಾಲ್ಕು ಲಕ್ಷಸಾರಿ ಜಪಿಸಬೇಕು.

ಶಾವತ್ಸಂಖ್ಯಸಹಸ್ರಾಣಿ ಜುಹುಯಾತ್ಪಾಯಸ್ಯೈಃ ಶುಭೈಃ |  
ತತಃ ಸಿದ್ಧೋ ಭವೇನ್ಮಂತ್ರೈಃ ಸಾಧಕಾಭೀಷ್ಟಸಿದ್ಧಿದಃ || ೧೭ ||

ದೇವಂ ಸಂಪೂಜಯೇತ್ಪೀಠೇ ವಾಮಾದಿನವಶಕ್ತಿಕೇ |  
ವಾಮಾ ಜ್ಯೇಷ್ಠಾ ತಥಾ ರೌದ್ರೀ ಕಾಲೀ ಕಲಪದಾದಿಕಾ || ೧೮ ||

ವಿಕರಿಣ್ಯಾಹ್ವಯಾ ಪ್ರೋಕ್ತಾ ಬಲಾದ್ಯಾ ವಿಕರಿಣ್ಯಾಃ |  
ಬಲಪ್ರಮಥನೀ ಪಶ್ಚಾತ್ಸರ್ವಭೂತದಮನ್ಯಥ || ೧೯ ||

ಮನೋನ್ಮನೀತಿ ಸಂಪ್ರೋಕ್ತಾಃ ಶೈವಪೀಠಸ್ಯ ಶಕ್ತಯಃ |  
ನಮೋ ಭಗವತೇ ಪಶ್ಚಾತ್ಸಕಲಾದಿ ವದೇತ್ತತಃ || ೨೦ ||

ಗುಣಾತ್ಮಶಕ್ತಿಯುಕ್ತಾಯ ತತೋನಂತಾಯ ತತ್ಪರಂ |  
ಯೋಗಪೀಠಾತ್ಮನೇ ಭೂಯೋ ನಮಸ್ತಾರಾದಿಕೋ ಮನುಃ || ೨೧ ||

೧೭. ಅನಂತರ ಇಪ್ಪತ್ತುನಾಲ್ಕುಸಾವಿರ ಹೋಮಗಳನ್ನು ಸಮಾಚೀನ ಪಾಯಸಗಳಿಂದ ಮಾಡಬೇಕು. ಹಾಗೆ ಮಾಡಿದರೆ ಮಂತ್ರಸಿದ್ಧಿಯುಂಟಾಗಿ ಸಾಧಕನಿಗೆ ಇಷ್ಟಾರ್ಥದಾಯಕವಾಗುವುದು.

೧೮-೨೨. ಅನಂತರ ವಾಮಾ ಮುಂತಾದ ಒಂಬತ್ತು ಶಕ್ತಿಗಳಿಂದ ಸಹಿತವಾದ ಪೀಠದಲ್ಲಿ ಈಶ್ವರನನ್ನು ಪೂಜಿಸಬೇಕು.

ವಾಮಾ, ಜ್ಯೇಷ್ಠಾ, ರೌದ್ರೀ, ಕಾಳೀ, ಕಲವಿಕಾರಿಣೀ, ಬಲವಿಕಾರಿಣೀ, ಬಲಪ್ರಮಥನೀ, ಸರ್ವಭೂತದಮನೀ ಮತ್ತು ಮನೋನ್ಮನೀ ಎಂಬ ಒಂಬತ್ತೂ ಶೈವಪೀಠಶಕ್ತಿಗಳೆಂದು ಉಕ್ತವಾಗಿದೆ.

“ ಓಂ ನಮೋ ಭಗವತೇ ಸಕಲಾದಿ ಗುಣಾತ್ಮ ಶಕ್ತಿಯುಕ್ತಾಯ ಅನಂತಾಯ ಯೋಗಪೀಠಾತ್ಮನೇ ನಮಃ ” ಎಂಬ ಮಂತ್ರದಿಂದ ಗಿರಿಜಾಪತಿಗೆ



ಅಮುನಾ ಮನುನಾ ದದ್ಯಾದಾಸನಂ ಗಿರಿಜಾಪತೇಃ |

ಮೂರ್ತಿಂ ಮೂಲೇನ ಸಂಕಲ್ಪ್ಯ ತತ್ರಾನಾಹ್ಯ ಯಜೇಚ್ಛಿವಂ ' ೨೨ ||

ಕರ್ಣಿಕಾಯಾಂ ಯಜೇನ್ಮೂರ್ತಿರೀಶಮಿಶಾನದಿಗ್ಗತಂ |

ಶುದ್ಧಸ್ಥಟಿಕಸಂಕಾಶಂ ದಿಷ್ಟು ತತ್ಪುರುಷಾದಿಕಾಃ || ೨೩ ||

ಪೀತಾಂಜನಶ್ವೇತರಕ್ತಾಃ ಪ್ರಧಾನಸದೃಶಾಯುಧಾಃ |

ಚತುರ್ವಕ್ತ್ರಸಮಾಯುಕ್ತಾ ಯಥಾವತ್ತಾಃ ಪ್ರಸ್ತೂಜಯೇತ್ || ೨೪ ||

ಕೋಣೇಷ್ಟಚೇನ್ನಿವೃತ್ತ್ಯಾದ್ಯಾಸ್ತೇಜೋರೂಪಾಃ ಕಾಲಾಃ ಕ್ರಮಾತ್ |

ಅಂಗಾನಿ ಕೇಸರಸ್ಥಾನಿ ವಿಘ್ನೇಶಾನ್ ಪತ್ರಗಾನ್ಯಜೇತ್ || ೨೫ ||

ಅನಂತಂ ಸುಖನಾಮಾನಂ ಶಿವೋತ್ತಮಮನಂತರಂ |

ಏಕನೇತ್ರಮೇಕರುದ್ರಂ ತ್ರಿನೇತ್ರಂ ತದನಂತರಂ || ೨೬ ||

ಆಸನವನ್ನು ಕೊಡಬೇಕು. ಅಲ್ಲಿ ಮೂಲಮಂತ್ರದಿಂದ ಮೂರ್ತಿಯನ್ನು ಕಲ್ಪಿಸಿ, ಈಶ್ವರನನ್ನು ಆವಾಹನಮಾಡಿ ಪೂಜಿಸಬೇಕು.

೧೩-೧೪. ಕರ್ಣಿಕೆಯಲ್ಲಿ ಈಶಾನ್ಯ ದಿಕ್ಕಿನಲ್ಲಿರುವ, ನಿರ್ಮಲಸ್ಥಟಿಕದಂತೆ ಹೊಳೆಯುತ್ತಿರುವ, ಈಶ್ವರನನ್ನು ಪೂಜಿಸಬೇಕು.

ದಿಕ್ಕುಗಳಲ್ಲಿ ತತ್ಪುರುಷಾದಿಗಳಾದ, ಪೀತ (ಹಳದಿ) ಅಂಜನ, ಶ್ವೇತ, ರಕ್ತವರ್ಣಗಳುಳ್ಳ, ಪ್ರಧಾನಮೂರ್ತಿಯ ಆಯುಧಗಳಿಗೆ ಸಮಾನವಾದ ಆಯುಧಗಳನ್ನು ಧರಿಸಿರುವ, ನಾಲ್ಕು ಮುಖಗಳುಳ್ಳ ಆ ಮೂರ್ತಿಗಳನ್ನು ವಿಧಾನೋಕ್ತಪ್ರಕಾರವಾಗಿ ಪೂಜಿಸಬೇಕು.

೧೫. ಆಗ್ನೇಯಾದಿ ಕೋಣಗಳಲ್ಲಿ ನಿವೃತ್ತಿ ಮುಂತಾದ ತೇಜೋರೂಪಗಳಾದ ಕಲೆಗಳನ್ನು ಕ್ರಮವಾಗಿ ಪೂಜಿಸಬೇಕು. ಕೇಸರದಲ್ಲಿರುವ ಅಂಗಗಳನ್ನೂ, ಸತ್ಪ್ರಸ್ಥಿತರಾದ ವಿಘ್ನೇಶ್ವರರನ್ನೂ ಪೂಜಿಸಬೇಕು.

೧೬-೧೮. ಕ್ರಮವಾಗಿ ಕೆಂಪು, ಹಳದಿ, ಬಿಳುಪು, ಕೆಂಪು, ಕಪ್ಪು, ರಕ್ತ, ಅಂಜನ, ಅಸಿತವರ್ಣಯುಕ್ತರಾದ, ಕಿರೀಟದಲ್ಲಿ ಬಾಲಚಂದ್ರನನ್ನು ಧರಿಸಿರುವ,

ಪಶ್ಚಾಚ್ಛ್ರೀಕಂಠನಾಮಾನಂ ಶಿಖಂಡಿನಮಿತಿಕ್ರಮಾತ್ |  
ರಕ್ತಪೀತಸಿತಾರಕ್ತಕೃಷ್ಣ ರಕ್ತಾಂಜನಾಸಿತಾನ್ || ೨೭ ||

ಕಿರೀಟಾರ್ಪಿತಬಾಲೇಂದೂಸ್ಪದ್ಮಸ್ಥಾನ್ಘ್ರಾನ್ಘ್ರಿಷಾನ್ಘ್ರಿತಾನ್ |  
ತ್ರಿನೇತ್ರಾಂಚ್ಛೂಲವಜ್ರಾಸ್ತ್ರಜಾಪಹಸ್ತಾನ್ಮನೋರಮಾನ್ || ೨೮ ||

ಉತ್ತರಾದಿ ಯಜೇತ್ಪಶ್ಚಾದ್ಧ್ರವ್ಯಂ ಚಂಡೇಶ್ವರಂ ಪುನಃ |  
ತತೋ ನಂದಿಮಹಾಕಾಲೌ ಗಣೇಶಂ ವೃಷಭಂ ಪುನಃ || ೨೯ ||

ಅಥ ಭೃಂಗಿಂ ರಿಟಿಂ ಸ್ಕಂದಮೇತಾನ್ಪದ್ಮಾಸನಸ್ಥಿತಾನ್ |  
ಸ್ವರ್ಣಶೋಯಾರುಣಶ್ಚಾಮಮುಕ್ತೇಂದುಸಿತಪಾಟಲಾನ್ || ೩೦ ||

ಇಂದ್ರಾದಿಯಸ್ತತಃ ಪೂಜ್ಯಾ ವಜ್ರಾದ್ಯಾಯುಧಸಂಯುತಾಃ |  
ಇತ್ಥಂ ತಂ ಪೂಜಯೇದ್ಧೇವಂ ಸಹಸ್ರಂ ನಿತ್ಯಶೋ ಜಪೇತ್ || ೩೧ ||

ಪದ್ಮಸ್ಥಿತರಾದ, ಅಭರಣಗಳನ್ನಿಟ್ಟುಕೊಂಡಿರುವ, ಮೂರು ಕಣ್ಣುಗಳುಳ್ಳ, ಶೂಲ, ವಜ್ರ, ಅಸ್ತ್ರ, ಬಾಣಗಳನ್ನು ಕೈಗಳಲ್ಲಿ ಹಿಡಿದುಕೊಂಡಿರುವ, ಮನೋಹರರಾದ, ಸುಖನಾಮಕನನ್ನೂ, ಅನಂತನನ್ನೂ, ಶಿವೋತ್ತಮನನ್ನೂ, ಅನಂತರ ಏಕನೇತ್ರ, ಏಕರುದ್ರ, ತ್ರಿನೇತ್ರರುಗಳನ್ನೂ ತರುವಾಯ ತ್ರೀಕಂಠನಾಮಕ ಶಿಖಂಡಿಯನ್ನೂ ಪೂಜಿಸಬೇಕು.

೧೯-೩೦. ಅನಂತರ ಪದ್ಮಾಸನಸ್ಥಿತರಾದ, ಪೀತ, ಶುಕ್ಲ, ರಕ್ತ, ಶ್ಯಾಮ, ಪಾದ್ರೀಬಣ್ಣದವರಾದ ರುದ್ರ, ಚಂಡೇಶ್ವರ, ನಂದಿ, ಮಹಾಕಾಲ, ಗಣೇಶ, ವೃಷಭ, ಭೃಂಗಿ, ರಿಟಿ ಮತ್ತು ಸ್ಕಂದ ಎಂಬೀ ಪರಿವಾರದೇವತೆಗಳನ್ನು ಉತ್ತರಾದಿಯಾಗಿ ಪೂಜಿಸಬೇಕು.

೩೧. ತರುವಾಯ ವಜ್ರಾದ್ಯಾಯುಧಸಹಿತರಾದ ಇಂದ್ರಾದಿ ದಿಕ್ಪಾಲಕ ರನ್ನೂ ಪೂಜಿಸಬೇಕು. ಈ ರೀತಿಯಾಗಿ ಆ ದೇವನನ್ನು ಪೂಜಿಸುತ್ತಾ ಈ ಮಂತ್ರವನ್ನು ಪ್ರತಿದಿನವೂ ಒಂದು ಸಾವಿರ ಸಾರಿ ಜಪಿಸಬೇಕು.

ಸರ್ವಸಾಪನಿನಿರ್ಮುಕ್ತಃ ಸ್ವಾಪ್ನುಯಾದ್ವಾಙ್ಗಿಂತಂ ಶ್ರಿಯಂ |  
ದ್ವಿಸಹಸ್ರಂ ಜಪನ್ ರೋಗಾನ್ಮುಚ್ಯತೇ ನಾತ್ರ ಸಂಶಯಃ || ೩೨ ||

ತ್ರಿಸಹಸ್ರಂ ಜಪನ್ಮಂತ್ರಂ ದೀರ್ಘಮಾಯುರನಾಪ್ನುಯಾತ್ |  
ಸಹಸ್ರವೃದ್ಧಯಾ ಪ್ರಜಪನ್ನರ್ವಕಾಮಾನವಾಪ್ನುಯಾತ್ || ೩೩ ||

ಆಜ್ಯಾನ್ವಿತ್ಯೆಸ್ತಿಲೈಃ ಶುದ್ಧೈರ್ಜುಹುಯಾಲ್ಲಕ್ಷಮಾದರಾತ್ |  
ಉತ್ಪಾತಜನಿತಾನ್ ಕ್ಲೇಶಾನ್ನಾಶಯೇನ್ನಾತ್ರ ಸಂಶಯಃ || ೩೪ ||

ಶತಲಕ್ಷಂ ಜಪನ್ನಾಕ್ಷಾಚ್ಚಿವೋ ಭವತಿ ಮಾನವಃ |  
ಷಡಕ್ಷರಃ ಶಕ್ತಿರುದ್ಧಃ ಕಥಿತೋಷ್ಠಾಕ್ಷರೋ ಮನುಃ || ೩೫ ||

೩೧. ಹೀಗೆ ಜಪಿಸುವವನು ಸಕಲಪಾಪಗಳನ್ನೂ ಹೋಗಲಾಡಿಸಿ ಕೊಂಡು ಅಪೇಕ್ಷಿತ ಸಂಪತ್ತನ್ನು ಪಡೆಯುವನು. ಈ ಮಂತ್ರವನ್ನು ಎರಡು ಸಾವಿರ ಅವೃತ್ತಿ ಜಪಿಸುವವನು ರೋಗದಿಂದ ಮುಕ್ತನಾಗುವನು ಸಂದೇಹವಿಲ್ಲ.

೩೨-೩೪. ಮೂರುಸಾವಿರ ಮಂತ್ರಜಪಮಾಡುವವನು ದೀರ್ಘಾಯುಷ್ಯವನ್ನು ಪಡೆಯುವನು.

ದಿನಕ್ಕೆ ಒಂದು ಸಾವಿರದಂತೆ ಹೆಚ್ಚಾಗಿ ಜಪಿಸುವವನು ಸಕಲೇಷ್ವಾರ್ಥಗಳನ್ನೂ ಹೊಂದುವನು.

ಶುದ್ಧವಾದ, ಫೃತಸಹಿತ ಎಳ್ಳಿನಿಂದ ಭಕ್ತಿಪೂರ್ವಕವಾಗಿ ಒಂದುಲಕ್ಷ ಹೋಮನಾಡಿದರೆ ಉತ್ಪಾತದಿಂದ ಉಂಟಾಗುವ ಕ್ಲೇಶಗಳು ನಾರವಾಗುವುವು. ಸಂದೇಹವಿಲ್ಲ.

೩೫. ಈ ಮಂತ್ರವನ್ನು ಒಂದುಕೋಟಿ ಜಪಿಸುವ ಮನುಷ್ಯನು ಸಾರ್ವಾತ್ ಶಿವನಾಗುವನು ಎಂದರೆ ಶಿವಸಾಯುಜ್ಯವನ್ನು ಪಡೆಯುವನು.

### ಅಷ್ಟಾಕ್ಷರಮಂತ್ರ

“ ಹ್ರೀಂ ಓಂ ನಮಃ ಶಿವಾಯ ಹ್ರೀಂ ” ಎಂಬುದು ಶಿವಾಷ್ಟಾಕ್ಷರ ಮಂತ್ರವೆಂದು ಉಕ್ತವಾಗಿದೆ.

ಋಷಿಶೃಂದಃ ಪುರಾ ಪ್ರೋಕ್ತಾ ದೇವತಾ ಸ್ಯಾದುಮಾಪತಿಃ |  
ಆಂಗಾನಿ ಪೂರ್ವಮುಕ್ತಾನಿ ಸೌಮ್ಯಮೀಶಂ ವಿಚಿಂತಯೇತ್ || ೩೬ ||

ಬಂಧೂಕಾಭಂ ತ್ರಿನೇತ್ರಂ ಚ ಶಶಿಖಂಡಧರಂ ವಿಭುಂ |  
ಸ್ಮೇರಾಸ್ಯಂ ಸ್ವಕರೈಃ ಶೂಲಂ ಕಪಾಲಂ ವರದಾಭಯೇ || ೩೭ ||

ವಹಂತಂ ಚಾರುಭೂಷಾಡ್ಯಂ ವಾಮೋರುಸ್ಥಾದ್ರಿಕನ್ಯಯಾ |  
ಭುಜೇನಾಶ್ಲಿಷ್ಯದೇಹಂ ತಂ ಚಿಂತಯೇನ್ನೈನಸಾ ಹೃದಿ || ೩೮ ||

ಮನುಲಕ್ಷಂ ಜಪೇನ್ಮಂತ್ರಂ ತತ್ಸಹಸ್ರಂ ಯಥಾನಿಧಿ |  
ಜುಹುಯಾನ್ಮಧುರಾಸಿಕ್ತೈರಾರಗ್ವಧಸಮಿದ್ವರೈಃ || ೩೯ ||

೩೬. ಹಿಂದೆ ಹೇಳಿರುವುವೇ ಋಷಿ, ಭಂದಸ್ಸುಗಳು, ಉಮಾಪತಿಯು ದೇವತೆ, ಪೂರ್ವೋಕ್ತವಾದುವುಗಳೇ ಆಂಗಗಳು, ಶಾಂತಮೂರ್ತಿಯಾದ ಈಶ್ವರನನ್ನು ಧ್ಯಾನಿಸಬೇಕು.

೩೭-೩೮. ಧ್ಯಾನವಿಧಾನಃ—ಬಂಧೂಕಪುಷ್ಪದಂತೆ ಪ್ರಕಾಶಮಾನನಾದ ಮೂರುಕಣ್ಣುಳ್ಳ, ತಿರಸ್ಸಿನಲ್ಲಿ ಜಂಘನನ್ನು ಧರಿಸಿರುವ, ಸಮರ್ಥನಾದ, ಮುಖದಲ್ಲಿ ಮಂದಹಾಸವನ್ನು ತೋರುತ್ತಿರುವ, ತನ್ನ ಕೈಗಳಿಂದ ಶೂಲ, ಕಪಾಲ, ವರದ, ಅಭಯಗಳನ್ನು ಧರಿಸಿರುವ, ದಿವ್ಯಾಭರಣಗಳಿಂದ ಯುಕ್ತನಾದ, ಎಡ ತೊಡೆಯ ಮೇಲೆ ಕುಳಿತ ಪಾರ್ಶ್ವತೀದೇವಿಯ ಭುಜದಿಂದ ಅಲಂಗಿಸಲ್ಪಟ್ಟ ಶರೀರವುಳ್ಳ, ಈಶ್ವರನನ್ನು ಮನಃಪೂರ್ವಕವಾಗಿ ಹೃದಯದಲ್ಲಿ ಧ್ಯಾನಿಸಬೇಕು.

೩೯. ಈ ಮಂತ್ರವನ್ನು ಓದಿನಾಲ್ಕುಲಕ್ಷ ಜಪಿಸಿ, ವಿಧಾನೋಕ್ತ ಪ್ರಕಾರವಾಗಿ ಹದಿನಾಲ್ಕುಸಾವಿರ ಹೋಮವನ್ನು ತುಪ್ಪದಲ್ಲಿ ನೆನೆಸಿದ ರಾಜವೃಕ್ಷದ (ಕಕ್ಕೇಗಿಡದ) ಸಮಿತ್ತುಗಳಿಂದ ಮಾಡಬೇಕು.

ಸ್ರಾಕ್ಪೋಕ್ತೇ ಪೂಜಯೇತ್ಪೀಠೇ ಗಂಧಪುಷ್ಪೈರುಮಾವತಿಂ |

ಅಂಗಾವೃತ್ತೈರ್ಬಹಿಃ ಪೂಜ್ಯಾ ಹೃಲ್ಲೇಖಾದ್ಯಾ ಯಥಾ ಪುರಾ || ೪೦ ||

ಮಧ್ಯಸ್ರಾಗ್ನಕ್ಷಿಣೋದೀಚ್ಯಸಶ್ಚಿಮೇಷು ವಿಧಾನತಃ |

ಯಜೇತ್ಪೂರ್ವಾದಿಸತ್ರೇಷು ವೃಷಭಾದ್ಯಾನನುಕ್ರಮಾತ್ || ೪೧ ||

ಶೂಲಟಂಕಾಕ್ಷವಲಯಕಮಂಡಲುಲಸತ್ಪರಂ |

ರಕ್ತಾಕಾರಂ ತ್ರಿನಯನಂ ಚಂಡೇಶಮಥಪೂಜಯೇತ್ || ೪೨ ||

ಚಕ್ರಶಂಖಾಭಯಾಭೀಷ್ಟಕರಾಂ ಮರಕತಪ್ರಭಾಂ |

ದುರ್ಗಾಂ ಪ್ರಪೂಜಯೇತ್ಸಾಮ್ಯಾಂ ತ್ರಿನೇತ್ರಾಂ ಚಾರುಭೂಷಣಾಂ ||೪೩||

೪೦-೪೧. ಪೂರ್ವೋಕ್ತಪೀಠದಲ್ಲಿ ಗಂಧಪುಷ್ಪಗಳಿಂದ ಉಮಾವತಿಯನ್ನು ಪೂಜಿಸಬೇಕು. ಹಿಂದೆ ಹೇಳಿರುವಂತೆ ಬಾಹ್ಯದಲ್ಲಿ ಅಂಗಾವರಣಗಳನ್ನೂ ಹೃಲ್ಲೇಖಾದಿಗಳನ್ನೂ ಮಧ್ಯ, ಪೂರ್ವ, ದಕ್ಷಿಣ, ಉತ್ತರ, ಪಶ್ಚಿಮ ದಿಕ್ಕುಗಳಲ್ಲಿ ವಿಧಿವತ್ತಾಗಿ ಪೂಜಿಸಬೇಕು. ಪೂರ್ವಾದಿಹೃಲ್ಲ ಕ್ರಮವಾಗಿ ವೃಷಭಾದಿಗಳನ್ನು ಪೂಜಿಸಬೇಕು.

೪೨. ಅನಂತರ ಶೂಲ, ಟಂಕ, ಅಕ್ಷವಲಯ, ಕಮಂಡಲುಗಳನ್ನು ಕೈಗಳಲ್ಲಿ ಧರಿಸಿರುವ, ಕೆಂಪಗಿರುವ, ಮೂರುಕಣ್ಣುಗಳುಳ್ಳ, ಚಂಡೇಶ್ವರನನ್ನು ಪೂಜಿಸಬೇಕು.

೪೩. ತರುವಾಯ ಚಕ್ರ, ಶಂಖ, ಅಭಯ, ಅಭೀಷ್ಟಗಳನ್ನು ಕರಗಳಲ್ಲಿ ಪಿಡಿದಿರುವ, ಪಚ್ಚಿಯಂತೆ ಕಾಂತಿಯುಳ್ಳ, ಶಾಂತಮೂರ್ತಿಯಾದ, ಮೂರುಕಣ್ಣುಗಳುಳ್ಳ, ದಿವ್ಯಾಭರಣಗಳನ್ನು ತೊಟ್ಟಿರುವ ದುರ್ಗಾದೇವಿಯನ್ನು ಪೂಜಿಸಬೇಕು.

ಕಲ್ಪಶಾಖಾಂ ರತ್ನಘಂಟಾಂ ದಧಾನಂ ದ್ವಾದಶೇಕ್ಷಣಂ |  
ಬಾಲಾರ್ಕಾಭಂ ಶಿಶುಂ ಕಾಂತಂ ಷಣ್ಮುಖಂ ಪೂಜಯೇತ್ತತಃ || ೪೪ ||

ನಂದಿನಂ ಚ ಯಜೇತ್ಸಾಮ್ಯಂ ರತ್ನಭೂಷಣಮಂಡಿತಂ |  
ಪರಶ್ವಧವರಾಭೀತಿಟಂಕಿನಂ ಶ್ಯಾಮವಿಗ್ರಹಂ || ೪೫ ||

ಪಾಶಾಂಕುಶವರಾಭೀಷ್ಟಧಾರಿಣಂ ಕುಂಕುಮಪ್ರಭಂ |  
ವಿಘ್ನನಾಯಕಮಭ್ಯರ್ಚೀಚ್ಛಂದ್ರಾರ್ಧಕೃತಶೇಖರಂ || ೪೬ ||

ಶ್ಯಾಮಂ ರಕ್ತೋತ್ಪಲಕರಂ ವಾಮಾಂಕನೈಸ್ತತತ್ಕರಂ |  
ದ್ವಿನೇತ್ರಂ ರಕ್ತವಸ್ತ್ರಾಡ್ಯಂ ಸೇನಾಪತಿಮಥಾರ್ಚಯೇತ್ || ೪೭ ||

೪೪. ಕಲ್ಪಶಾಖೆ, ರತ್ನಘಂಟೆಗಳನ್ನು ಧರಿಸಿರುವ, ಹನ್ನೆರಡು ಕಣ್ಣು ಗಳುಳ್ಳ, ಬಾಲಸೂರ್ಯನಂತೆ ಪ್ರಕಾಶಮಾನನಾದ, ಮನೋಹರಶಿಶುರೂಪಿಯಾದ ಷಣ್ಮುಖನನ್ನು ಪೂಜಿಸಬೇಕು.

೪೫. ಸೌಮ್ಯವಿಗ್ರಹನಾದ, ರತ್ನಖಚಿತಾಭರಣಗಳಿಂದ ಅಲಂಕರಿಸಲ್ಪಟ್ಟ, ಪರಶು, ವರ, ಅಭಯ, ಟಂಕಗಳನ್ನು ಧರಿಸಿರುವ, ಶ್ಯಾಮಬಣ್ಣದ ಶರೀರವುಳ್ಳ, ನಂದಿಯನ್ನು ಪೂಜಿಸಬೇಕು.

೪೬. ಅನಂತರ ಪಾಶ, ಅಂಕುಶ, ವರ, ಅಭಯಗಳನ್ನು ಧರಿಸಿರುವ, ಕುಂಕುಮದಂತೆ ಹೊಳೆಯುತ್ತಿರುವ, ಅರ್ಧಚಂದ್ರ ಸ್ಮಿತ್ ಶಿಖೆಯುಳ್ಳ ವಿಘ್ನೇಶ್ವರನನ್ನು ಪೂಜಿಸಬೇಕು.

೪೭. ಶ್ಯಾಮವರ್ಣದ, ಕರದಲ್ಲಿ ಕೆಂಪುಕನ್ನೆದಿಲೇಹೂವನ್ನು ಹಿಡಿದಿರ ಆ ಕೈಯನ್ನು ಎಡತೊಡೆಯ ಮೇಲಿಟ್ಟಿರುವ, ನೇತ್ರದ್ವಯವುಳ್ಳ, ಕೆಂಪುವಸ್ತ್ರವನ್ನು ಟ್ಟಿರುವ ಸೇನಾಪತಿಯನ್ನು ಪೂಜಿಸಬೇಕು.

ತತೋಷ್ಟಮಾತರಃ ಪೂಜ್ಯಾ ಬ್ರಾಹ್ಮ್ಯಾದ್ಯಾಃ ಪ್ರೋಕ್ತಲಕ್ಷಣಾಃ |  
 ಇಂದ್ರಾದಿಕಾನೋಲಕಪಾಲಾನ್ಸ್ವಸ್ವದಿಕ್ಷು ಸರ್ಮರ್ಚಯೇತ್ || ೪೮ ||

ವಜ್ರಾದೀನಿ ತದಸ್ತ್ರಾಣಿ ತದ್ಭುಜಿಃ ಕ್ರಮತೋರ್ಚಯೇತ್ |  
 ಏವಂ ಯೋ ಭಜತೇ ಮಂತ್ರೀ ದೇವಂ ತಂಭುಮುಮಾಪತಿಂ || ೪೯ ||

ಸ ಭನೇತ್ಸರ್ವಲೋಕಾನಾಂ ಸೌಭಾಗ್ಯಶ್ರೇಯಸಾಂ ಪದಂ |  
 ಸಾಂತಸದ್ಯಾಂತಸಂಯುಕ್ತೋ ಬಿಂದುಭೂಷಿತಮಸ್ತುಕಃ || ೫೦ ||

ಪ್ರಾಸಾದಾಪ್ಯೋ ಮನುಃ ಪ್ರೋಕ್ತೋ ಭಜತಾಂ ಸರ್ವಸಿದ್ಧಿದಃ |  
 ಷಡ್ ದೀರ್ಘಯುಕ್ತಬೀಜೇನ ಷಡಂಗವಿಧಿರೀರಿತಃ || ೫೧ ||

೪೮. ತರುವಾಯ ಉಕ್ತಲಕ್ಷಣಯುಕ್ತರಾದ ಬ್ರಾಹ್ಮೀ ಮುಂತಾದ ಅಷ್ಟಮಾತೃಗಳನ್ನು ಪೂಜಿಸಬೇಕು. ಬಳಿಕ ಇಂದ್ರಾದಿ ಲೋಕಪಾಲಕರನ್ನು ಅವರವರ ದಿಕ್ಪುಗಳಲ್ಲಿ ಪೂಜಿಸಬೇಕು.

೪೯-೫೦. ಅದರ ಹೊರಗೆ ದಿಕ್ಪಾಲಕರ ವಜ್ರಾದ್ಯಾಯುಧಗಳನ್ನು ಕ್ರಮವಾಗಿ ಪೂಜಿಸಬೇಕು. ಈ ರೀತಿಯಾಗಿ ಉಮಾಪತಿಯಾದ ಶಂಭುದೇವನನ್ನು ಭಜಿಸುವ ಮಂತ್ರಿಯು ಸರ್ವಲೋಕಗಳಲ್ಲಿಯೂ ಸೌಭಾಗ್ಯಶ್ರೇಯಸ್ಸುಗಳನ್ನು ಹೊಂದುವನು.

**ಪ್ರಾಸಾದಮಂತ್ರ**

(ಸಾಂತ= ಹ, ಸದ್ಯಾಂತ= ಓ, ಬಿಂದು=ಂ) “ ಹೌಂ ” ಎಂಬುದು ಪ್ರಾಸಾದಮಂತ್ರವು.

೫೧. ಈ ಮಂತ್ರವು ಆರಾಧಕರಿಗೆ ಸಕಲಸಿದ್ಧಿಪ್ರದವು. ಈ ಮಂತ್ರಕ್ಕೆ ‘ ಆ, ಈ ’ ಮುಂತಾದ ಅರು ದೀರ್ಘಸ್ವರಯುಕ್ತ ಬೀಜಾಕ್ಷರದಿಂದ ಷಡಂಗ ನ್ಯಾಸವಿಧಾನವು ಉಕ್ತವಾಗಿದೆ.

ಷಡರ್ಣವತ್ತು ಮುನ್ಯಾದ್ಯಾಃ ಪ್ರೋಕ್ತಾಶ್ಚಾಸ್ಯಾಪಿ ನಾರದ |

ಈಶಾನಾದ್ಯಾ ನ್ಯಸೇನ್ಮೂರ್ತಿರಂಗುಷ್ಠಾದಿಷು ದೇಶಿಕಃ || ೫೨ ||

ಈಶಾನಾಖ್ಯಂ ತತ್ಪುರುಷಮಘೋರಂ ತದನಂತರಂ |

ನಾಮದೇವಾಹ್ವಯಂ ಸದ್ಯೋಜಾತಬೀಜಂ ಕ್ರಮಾದ್ವಿದುಃ || ೫೩ ||

ಉಕಾರಾದ್ಯೈಃ ಸಂಚಕ್ರಸ್ವೈರ್ವಿಲೋಮಾತ್ಸಂಯುತಂ ವಿಯತ್ |

ತತ್ತದಂಗುಲಿಭಿರ್ಭೂಯಸ್ತತ್ತ್ವದ್ವಿಜಾದಿಕಾನ್ಮೃಸೇತ್ || ೫೪ ||

ಶಿರೋವದನಹೃದ್ಗುಹ್ಯಸಾದದೇಶೇ ಯಥಾಕ್ರಮಾತ್ |

ಊರ್ಧ್ವಪ್ರಾಗ್ವಕ್ಷಿಣೋದೀಚೈಪಶ್ಚಿಮೇಷು ಮುಖೇಷು ಚ || ೫೫ ||

ತತಃ ಪ್ರವಿನ್ಯಸೇದ್ವಿದ್ವಾನಷ್ಟತ್ರಿಂಶತ್ಕಲಾಸ್ತನಾ |

ಈಶಾನಾದ್ಯಾ ಋಚಿಃ ಸಮ್ಯಗಂಗುಲೀಷು ಯಥಾಕ್ರಮಂ || ೫೬ ||

೫೨-೫೩. ನಾರದಾ! ಷಡಕ್ಷರಮಂತ್ರಕ್ಕೆ ಹೇಳಿರುವ ಋಷ್ಯಾದಿಗಳೇ ಈ ಮಂತ್ರಕ್ಕೂ ಋಷ್ಯಾದಿಗಳೆಂದು ತಿಳಿಯಬೇಕು.

ಈಶಾನ, ತತ್ಪುರುಷ, ಅಘೋರ, ನಾಮದೇವ, ಸದ್ಯೋಜಾತ ಎಂಬ ಐದು ಮೂರ್ತಿಗಳನ್ನು ಅಂಗುಷ್ಠಾದಿಗಳಲ್ಲಿ ಕ್ರಮವಾಗಿ “ ಹೌಂ, ಹೈಂ, ಹೂಂ, ಹೀಂ, ಹಾಂ ” ಎಂಬ ಬೀಜಾಕ್ಷರಸಹಿತವಾಗಿ ನ್ಯಾಸಮಾಡಬೇಕು.

೫೪-೫೫. ಆಯಾಯಾ ಬೆಟ್ಟಗಳಿಂದ ಪುನಃ ಆಯಾಯಾ ಬೀಜಾದಿ ಮೂರ್ತಿಗಳನ್ನು ಶಿರಸ್ಸು, ಮುಖ, ಹೃದಯ, ಶಿಶ್ನ, ಪಾದಗಳಲ್ಲಿ ಕ್ರಮವಾಗಿ ನ್ಯಾಸಮಾಡಬೇಕು. ಅನಂತರ ಪುನಃ ಅವನ್ನೇ ಮುಖದ ಊರ್ಧ್ವ, ಪೂರ್ವ, ದಕ್ಷಿಣ, ಉತ್ತರ, ಪಶ್ಚಿಮದಿಗ್ಬಾಗಗಳಲ್ಲಿ ನ್ಯಾಸಮಾಡಬೇಕು.

೫೬-೫೭. ಅನಂತರ ಜ್ಞಾನಿಯು ಶರೀರದಲ್ಲಿ ಮೂವತ್ತೆಂಟು ಕಲೆಗಳನ್ನು ನ್ಯಾಸಮಾಡಬೇಕು. ಎಂತೆಂದರೆ:—



ಅಂಗುಷ್ಠಾದಿಕನಿಷ್ಠಾಂತಂ ನೈಸೇದ್ವೇಶಿಕಸತ್ತಮಃ |

ಮೂರ್ಧಾಸ್ಯಹೃದಯಾಂಭೋಜಗುಹ್ಯಪಾದೇ ತು ತಾಃ ಪುನಃ || ೫೭ ||

ವಕ್ತ್ರೇ ಮೂರ್ಧಾದಿಷು ನೈಸ್ಯ ಭೂಯೋಂಗಾನಿ ಪ್ರಕಲ್ಪಯೇತ್ |

ತಾರಸಂಚಿಕಮುಚ್ಚಾರ್ಯ ಸರ್ವಜ್ಞಾಯ ಹೃದೀರಿತಂ || ೫೮ ||

‘ ಈಶಾನಃ ’ ಮುಂತಾದ ಐದು ಋಕ್ತುಗಳನ್ನು ಕ್ರಮವಾಗಿ ಅಂಗುಷ್ಠಾದಿ ಕನಿಷ್ಠಾಂತವಾದ ಬೆರಳುಗಳಲ್ಲಿ ಚೆನ್ನಾಗಿ ನ್ಯಾಸಮಾಡಬೇಕು. ಅವುಗಳನ್ನು ಪುನಃ ಶಿರಸ್ಸು, ಮುಖ, ಹೃದಯಕಮಲ, ಶಿಶ್ನು, ಪಾದ ಈ ಸ್ಥಾನಗಳಲ್ಲಿ ನ್ಯಾಸಮಾಡಬೇಕು.

೫೮-೬೯. ಮುಖ, ಶಿರಸ್ಸು ಮುಂತಾದ ಐದು ಸ್ಥಾನಗಳಲ್ಲಿ ಪುನಃ ನ್ಯಾಸಮಾಡಬೇಕು. ಬಳಿಕ ಷಡಂಗಗಳನ್ನು ರಚಿಸಬೇಕು. ಹೇಗೆಂದರೆ :—

\* 1. ಈಶಾನಃ ಸರ್ವವಿದ್ಯಾನಾಮಿಶ್ವರಃ ಸರ್ವಭೂತಾನಾಂ ಬ್ರಹ್ಮಾಧಿಪತಿಬ್ರಹ್ಮಣೋಽಧಿಪತಿಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಂ.

2. ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋಽವುಃ ಪ್ರಚೋದಯಾತ್.

3. ಅಘೋರೇಘ್ರೋಽಥ ಘೋರೋಘ್ರೋ ಘೋರಘೋರತರೇಭ್ಯಃ ಸರ್ವತಃ ಸರ್ಪಶರೈಘ್ರೋ ನಮಸ್ತೇ ಅಸ್ತು ರುದ್ರರೂಪೇಭ್ಯಃ.

4. ವಾಮದೇವಾಯ ನಮೋ ಜ್ಯೇಷ್ಠಾಯ ನಮಃ ಶ್ರೇಷ್ಠಾಯ ನಮೋ ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ ನಮೋ ಬಲವಿಕರಣಾಯ ನಮೋ ಬಲಾಯ ನಮೋ ಬಲಪ್ರಮಥನಾಯ ನಮಃ ಸರ್ವಭೂತದಮನಾಯ ನಮೋ ಮನೋನ್ಮನಾಯ ನಮಃ.

5. ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮಃ ಭವೇ ಭವೇ ನಾತಿಭವೇ ಭಜಸ್ವ ಮಾಂ ಭವೋದ್ಭವಾಯ ನಮಃ.

ಅಮೃತತೇಜೋಮಾಲಿನಿ ತೃಪ್ತಾಯೇತಿ ಪದಂ ಪುನಃ |  
ತದಂತೇ ಬ್ರಹ್ಮಶಿರಸೇ ಶಿರೋಂಗಂ ಜ್ವಲಿತಂ ತತಃ || ೫೯ ||

ಶಿಖಿ ಶಿಖಾಯ ಸರತೋನಾದಿಬೋಧಾಯ ತಚ್ಚಿಖಾ |  
ವಜ್ರಿಣೇ ವಜ್ರಹಸ್ತಾಯ ಸ್ವತಂತ್ರಾಯ ತನುಚ್ಛದಂ || ೬೦ ||

ಸೌಂ ಖೌಂ ಹೌಮಿತಿ ಸಂಭಾಷ್ಯ ಸರತೋ ತೋಂ ಲುಪ್ತಶಕ್ತಯೇ |  
ನೇತ್ರಮುಕ್ತಂ ಶ್ಲೀಂ ಪಶುಂ ಹುಂ ಫಡಂತಂ ತು ಶಕ್ತಯೇ || ೬೧ ||

ಅಸ್ತ್ರಮುಕ್ತಂ ಷಡಂಗಾನಿ ಕುರ್ಯಾದೇವಂ ಸಮಾಹಿತಃ |  
ಪೂರ್ವದಕ್ಷಿಣಪಶ್ಚಾತ್ತಾಕ್ಸೌಮ್ಯಮಧ್ಯೇಷು ಪಂಚಸು || ೬೨ ||

ವಕ್ತ್ರೇಷು ಪಂಚ ವಿನ್ಯಸ್ಯೇದೀಶಾನಸ್ಯ ಕಲಾಃ ಕ್ರಮಾತ್ |  
ಈಶಾನಃ ಸರ್ವವಿದ್ಯಾನಾಂ ಶಶಿನೀ ಪ್ರಥಮಾ ಕಲಾ || ೬೩ ||

‘ ಸಂ ಕ್ಲೀಂ ಬ್ಲೂಂ ಸ್ತ್ರೀಂ ಸಃ ಸರ್ವಜ್ಞಾಯ ಹೃದಯಂ ’ ಎಂಬುದಾಗಿ ಹೃದಯವನ್ನೂ, ‘ ಅಮೃತತೇಜೋಮಾಲಿನಿ ತೃಪ್ತಾಯ ಬ್ರಹ್ಮಶಿರಸೇ ಶಿರಃ ’ ಎಂಬುದಾಗಿ ಶಿರಸ್ಸನ್ನೂ, ‘ ಜ್ವಲಿತ ಶಿಖಿಶಿಖಾಯ ಅನಾದಿ ಬೋಧಾಯ ತಚ್ಚಿಖಾ ’ ಎಂಬುದಾಗಿ ಶಿಖೆಯನ್ನೂ, ‘ ವಜ್ರಿಣೇ ವಜ್ರಹಸ್ತಾಯ ಸ್ವತಂತ್ರಾಯ ಕವಚಂ ’ ಎಂಬುದಾಗಿ ಕವಚವನ್ನೂ, ‘ ಸೌಂ ಖೌಂ ಹೌಂ ತೋಂ ಲುಪ್ತಶಕ್ತಯೇ ನೇತ್ರಂ ’ ಎಂಬುದಾಗಿ ನೇತ್ರಗಳನ್ನೂ, ‘ ಶ್ಲೀಂ ಪಶುಂ ಹುಂ ಫಡಂತಂ ಶಕ್ತಯೇ ಅಸ್ತ್ರಂ ’ ಎಂಬುದಾಗಿ ಅಸ್ತ್ರವನ್ನೂ ವಿನ್ಯಾಸಮಾಡಬೇಕು.

ಅನಂತರ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ, ಮಧ್ಯದ ಮುಖಗಳಲ್ಲಿ ಐದು ಈಶಾನಕಲೆಗಳನ್ನು ಕ್ರಮವಾಗಿ ನ್ಯಾಸಮಾಡಬೇಕು. ಹೇಗೆಂದರೆ :—

‘ ಈಶಾನಃ ಸರ್ವವಿದ್ಯಾನಾಂ ’ ಎಂಬುದು ಶಶಿನೀ ಎಂಬ ನೊದಲನೆಯ ಕಲೆಯು.

ಈಶ್ವರಃ ಸರ್ವಭೂತಾನಾಂ ಮಂಗಲಾ ತದನಂತರಂ |

ಬ್ರಹ್ಮಾಧಿಪತಿಃ ಶಬ್ದಾಂತೇ ಬ್ರಹ್ಮಣೋಧಿಪತಿಃ ಪುನಃ || ೬೪ ||

ಬ್ರಹ್ಮೇಷ್ಟದಾ ತೃತೀಯಾಸ್ಯಾಚ್ಛಿವೋ ಮೇ ಅಸ್ತು ತತ್ಪರಾ |

ಮರೀಚಿಃ ಕಥಿತಾ ವಿಪ್ರ ಚತುರ್ಥೀ ಚ ಸದಾಶಿನೇ || ೬೫ ||

ಅಂಶುಮಾಲಿನ್ಯಥ ಪರಾ ಪ್ರಣನಾದ್ಯಾ ನನೋನ್ವಿತಾಃ |

ಪೂರ್ವಪಶ್ಚಿಮಯಾನ್ಯೋದಗ್ನಕ್ರೇಷು ತದನಂತರಂ || ೬೬ ||

ಚತಸ್ರೋ ವಿನ್ಯಸೇನ್ಮಂತ್ರೀ ಪುರುಷಸ್ಯ ಕಲಾಃ ಕ್ರಮಾತ್ |

ಆದ್ಯಾ ತತ್ಪುರುಷಾಯೇತಿ ವಿದ್ಯಹೇ ಶಾಂತಿರೀರಿತಾ || ೬೭ ||

ಮಹಾದೇನಾಯ ಶಬ್ದಾಂತೇ ಧೀಮಹಿ ಸ್ಯಾತ್ತತಃ ಪರಂ |

ವಿದ್ಯಾ ದ್ವಿತೀಯಾ ಕಥಿತಾ ತನ್ನೋ ರುದ್ರಃ ಪದಂ ತತಃ || ೬೮ ||

‘ ಈಶ್ವರಃ ಸರ್ವಭೂತಾನಾಂ ’ ಎಂಬುದು ಮಂಗಲಾ ಎಂಬ ಎರಡನೆಯ ಕಲೆಯು. ‘ ಬ್ರಹ್ಮಾಧಿಪತಿಃ ಬ್ರಹ್ಮಣೋಧಿಪತಿರ್ಬ್ರಹ್ಮಾ ’ ಎಂಬುದು ಇಷ್ಟದಾ ಎಂಬ ಮೂರನೆಯ ಕಲೆಯು.

‘ ಶಿವೋ ಮೇ ಅಸ್ತು ’ ಎಂಬುದು ಮರೀಚಿ ಎಂಬ ನಾಲ್ಕನೆಯ ಕಲೆಯು.

‘ ಸದಾಶಿವೋಂ ’ ಎಂಬುದು ಅಂಶುಮಾಲಿನೀ ಎಂಬ ಐದನೆಯ ಕಲೆಯು.

ಇವುಗಳಿಗೆ ಆದಿಯಲ್ಲಿ ‘ ಒಂ ನಮಃ ’ ಎಂಬುದನ್ನು ಸೇರಿಸಿ ನ್ಯಾಸ ಮಾಡಬೇಕು. ತರುವಾಯ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ದಿಕ್ಕುಗಳಲ್ಲಿನ ನಾಲ್ಕು ಮುಖಗಳಲ್ಲಿ ಕ್ರಮವಾಗಿ ಪುರುಷಕಲೆಗಳನ್ನು ನ್ಯಾಸಮಾಡಬೇಕು.

‘ ತತ್ಪುರುಷಾಯ ವಿದ್ಯಹೇ ’ ಎಂಬುದು ಶಾಂತಿಯೆಂಬ ಮೊದಲನೆಯ ಕಲೆಯು.

ಪ್ರತಿಷ್ಠಾ ಕಥಿತಾ ಪಶ್ಚಾತ್ತೃತೀಯಾ ಸ್ಯಾತ್ಪ್ರಚೋದಯಾತ್ |  
ನಿವೃತ್ತಿ ಸ್ತತ್ಪರಾ ಸರ್ವಾ ಪ್ರಣಿವಾದ್ಯಾ ನಮೋನ್ನಿತಾ

|| ೬೯ ||

ಹೃದಿ ಚಾಂಸದ್ವಯೇ ನಾಭಿಕುಕ್ಷೌ ಪೃಷ್ಠೇಫ ವಕ್ಷಸಿ |  
ಅಘೋರಸಿ ಕಲಾ ನ್ಯಸ್ಯೇದಷ್ಟ್ವಾ ಮಂತ್ರೀ ಯಥಾವಿಧಿ

|| ೭೦ ||

ಅಘೋರೇಭ್ಯಸ್ತಥಾ ಪೂರ್ವಮಿಾರಿತಾ ಪ್ರಥಮಾ ಕಲಾ |  
ಅಥ ಘೋರೇಭ್ಯ ಇತ್ಯಂತೇ ಮೋಹಾ ಸ್ಯಾತ್ಪ್ರದನಂತರಂ

|| ೭೧ ||

• ಮಹಾದೇವಾಯ ಧೀಮಹಿ ' ಎಂಬುದು ವಿದ್ಯಯೆಂಬ ವರಡನೆಯ ಕಲೆಯು.

• ತನ್ನೋ ರುದ್ರಃ ' ಎಂಬುದು ಪ್ರತಿಷ್ಠೆಯೆಂಬ ಮೂರನೆಯ ಕಲೆಯು.

• ಪ್ರಚೋದಯಾತ್ ' ಎಂಬ ಭಾಗವು ನಿವೃತ್ತಿ ಎಂಬ ನಾಲ್ಕನೆಯ ಕಲೆಯು.

ಎಲ್ಲಕ್ಕೂ ಅದಿಯಲ್ಲಿ ' ಓಂ ನಮಃ ' ಎಂಬುದನ್ನು ಸೇರಿಸಿ ನ್ಯಾಸ ಮಾಡಬೇಕು.

೭೦-೭೪. ಅನಂತರ ಹೃದಯ, ಭುಜದ್ವಯ, ನಾಭಿ, ಕುಕ್ಷಿ, ಪೃಷ್ಠ, ವಕ್ಷಃಸ್ಥಲ, ಎದೆ ಎಂಬ ಎಂಟು ಸ್ಥಾನಗಳಲ್ಲಿ ' ಅಘೋರ ' ಇತ್ಯಾದಿ ಮಂತ್ರದ ಎಂಟು ಕಲೆಗಳನ್ನು ಅದಿಯಲ್ಲಿ ' ಓಂ ನಮಃ ' ಎಂಬುದರ ಸಹಿತವಾಗಿ ನ್ಯಾಸ ಮಾಡಬೇಕು. ಹೇಗೆಂದರೆ :—

• ಅಘೋರೇಭ್ಯಃ ' ಎಂಬುದು ಮೊದಲನೆಯ ಕಲೆಯು.

• ಅಥ ಘೋರೇಭ್ಯಃ ' ಎಂಬುದು ಮೋಹಾ ಎಂಬ ದ್ವಿತೀಯ ಕಲೆಯು.

• ಅಘೋರ ' ಎಂಬುದು ಕ್ಷಮಾ ಎಂಬ ಮೂರನೆಯ ಕಲೆಯು.

• ಘೋರತರೇಭ್ಯಃ ' ಎಂಬುದು ನಿದ್ರೆಯೆಂಬ ನಾಲ್ಕನೆಯ ಕಲೆಯು.

ಅಘೋರಾಂತೇ ಕ್ಷಮಾ ಸಶ್ಚಾತ್ಮತೀಯಾ ಪರಿಕೀರ್ತಿತಾ |  
ಘೋರತರೇಭ್ಯೋ ನಿದ್ರಾ ಸ್ಯಾತ್ಸರ್ವತಃ ಸರ್ವತತ್ಪರಾ || ೨೨ ||

ವ್ಯಾಧಿಸ್ತು ಪಂಚಮಿಾ ಸ್ರೋಕ್ತಾ ಶರ್ವೇಭ್ಯಸ್ತಡನಂತರಂ |  
ಮೃತ್ಯುರ್ನಿಗದಿತಾ ಷಷ್ಠೀ ನಮಸ್ತೇ ಅಸ್ತು ತತ್ಪರಂ || ೨೩ ||

ಕ್ಷುಧಾ ಸ್ಯಾತ್ಸಸ್ತಮಿಾ ರುದ್ರರೂಪೇಭ್ಯಃ ಕಥಿತಾ ತೃಷಾ |  
ಅಷ್ಟಮಿಾ ಕಥಿತಾ ಏತಾ ಧ್ರುವಾದ್ಯಾ ನಮಸಾನ್ವಿತಾಃ || ೨೪ ||

ಗುಹ್ಯಯುಗ್ಮೋರುಯುಗ್ಮೇಷು ಜಾನುಜಂಘಾಸ್ಥಿಜೋಃ ಪುನಃ |  
ಕಟ್ಯಾಂ ಪಾರ್ಶ್ವದ್ವಯೇ ವಾಮಕಲಾ ನ್ಯಸ್ಯೇತ್ತ್ರಯೋದಕ || ೨೫ ||

ಪ್ರಥಮಾ ವಾಮದೇವಾಯ ಸಮೋಂತೇ ಸ್ಯಾದ್ಭ್ರೂಜಾ ಕಲಾ |  
ಸ್ಯಾಜ್ಜೇಷ್ಠಾಯ ನಮೋ ರಕ್ಷಾ ದ್ವಿತೀಯಾ ಪರಿಕೀರ್ತಿತಾ || ೨೬ ||

- ‘ ಸರ್ವತಃ ಸರ್ವ ’ ಎಂಬುದು ವ್ಯಾಧಿಯೆಂಬ ಐದನೆಯ ಕಲೆಯು.
- ‘ ಶರ್ಮೇಭ್ಯಃ ’ ಎಂಬುದು ಮೃತ್ಯು ಎಂಬ ಆರನೆಯ ಕಲೆಯು.
- ‘ ನಮಸ್ತೇ ಅಸ್ತು ’ ಎಂಬುದು ಕ್ಷುಧಾ ಎಂಬ ಏಳನೆಯ ಕಲೆಯು.
- ‘ ರುದ್ರರೂಪೇಭ್ಯಃ ’ ಎಂಬುದು ತೃಷಾ ಎಂಬ ಎಂಟನೆಯ ಕಲೆಯು.

೨೫. ಶಿಶ್ನು, ಅಂಡಕೋಶ, ಎರಡು ತೊಡೆಗಳು, ಜಾನುದ್ವಯ, ಎರಡು ಜಂಘೆಗಳು, ಸ್ಥಿಕ್ಯಗಳೆರಡು, ಸೊಂಟ, ಪಾರ್ಶ್ವದ್ವಯ ಎಂಬೀ ಹದಿನೂರು ಸ್ಥಾನಗಳಲ್ಲಿ ವಾಮದೇವಕುಂತ್ರದ ಹದಿನೂರು ಕಲೆಗಳನ್ನು ನ್ಯಾಸಮಾಡಬೇಕು.

೨೬-೨೧. ಹೇಗೆಂದರೆ :—‘ ವಾಮದೇವಾಯ ನಮಃ ’ ಎಂಬುದು ಮಜಾ ಎಂಬ ಪ್ರಥಮ ಕಲೆಯು.

ಸ್ಯಾದ್ರುದ್ರಾಯ ನಮಃ ಪಶ್ಚಾತ್ತೈತೀಯಾ ರತಿರೀರಿತಾ |

ಕಾಲಾಯ ನಮ ಇತ್ಯಂತೇ ಪಾಲಿನೀ ಪರಿಕೀರ್ತಿತಾ

|| ೨೭ ||

ಕಲಕಾಮಾ ಪಂಚಮೀ ಸ್ಯಾತ್ತತೋ ವಿಕರಣಾಯ ಚ |

ನಮಃ ಸಂಯಮನೀ ಷಷ್ಠೀ ಕಥಿತಾ ತದನಂತರಂ

|| ೨೮ ||

ಬಲಕ್ರಿಯಾ ಸಪ್ತಮಿಷ್ಟಾ ಕಲಾ ವಿಕರಣಾಯ ಚ |

ನನೋ ವೃದ್ಧಿಸ್ತೃಷ್ಠಮಿ ಸ್ಯಾದ್ಬಲಾಂತೇ ಚ ಸ್ಥಿರಾ ಕಲಾ

|| ೨೯ ||

ಪಶ್ಚಾತ್ತಮಥನಾಯಾಂತೇ ನನೋ ರಾತ್ರಿಯದೀರಿತಾ |

ಸರ್ವಭೂತದಮನಾಯ ನನೋಂತೇ ಭ್ರಾಮಣೀ ಕಲಾ

|| ೩೦ ||

‘ ಜ್ಯೇಷ್ಠಾಯ ನಮಃ ’ ಎಂಬುದು ರಕ್ಷಾ ಎಂಬ ದ್ವಿತೀಯ ಕಲೆಯು.

‘ ರುದ್ರಾಯ ನಮಃ ’ ಎಂಬುದು ರತಿಯೆಂಬ ಮೂರನೆಯ ಕಲೆಯು.

‘ ಕಾಲಾಯ ನಮಃ ’ ಎಂಬುದು ಪಾಲಿನೀ ಎಂಬ ನಾಲ್ಕನೆಯ ಕಲೆಯು.

‘ ಕಲ ’ ಎಂಬುದು ಕಾಮಾ ಎಂಬ ಐದನೆಯ ಕಲೆಯು.

‘ ವಿಕರಣಾಯ ನಮಃ ’ ಎಂಬುದು ಸಂಯಮಿನೀ ಎಂಬ ಆರನೆಯ ಕಲೆಯು.

‘ ಬಲ ’ ಎಂಬುದು ಕ್ರಿಯಾ ಎಂಬ ಏಳನೆಯ ಕಲೆಯು.

‘ ವಿಕರಣಾಯ ನನೋ ’ ಎಂಬುದು ವೃದ್ಧಿಯೆಂಬ ಎಂಟನೆಯ ಕಲೆ.

‘ ಬಲಾಯ ನನೋಬಲ ’ ಎಂಬುದು ಸ್ಥಿರಾ ಎಂಬ ಒಂಬತ್ತನೆಯ ಕಲೆ.

‘ ಸ್ತಮಥನಾಯ ನನೋ ’ ಎಂಬುದು ರಾತ್ರಿಯೆಂಬ ಹತ್ತನೆಯ ಕಲೆ.

‘ ಸರ್ವಭೂತದಮನಾಯ ನಮಃ ’ ಎಂಬುದು ಭ್ರಾಮಣೀ ಎಂಬ ಹನ್ನೊಂದನೆಯ ಕಲೆ.

ಮನೋಂತೇ ಮೋಹಿನೀ ಪ್ರೋಕ್ತಾ ಮಂತ್ರಜ್ಞೈರ್ವಾದಶೀ ಕಲಾ |  
ಉನ್ಮನಾಯ ನಮಃ ಪಶ್ಚಾಜ್ಜ್ವರಾ ಪ್ರೋಕ್ತಾ ತ್ರಯೋದಶೀ || ೮೧ ||

ಪ್ರಣವಾದ್ಯಾಶ್ಚ ತುರ್ಧ್ಯಂತಾ ನಮೋಂತಾಸ್ತು ಪ್ರಕೀರ್ತಿತಾಃ |  
ಪಾದದೋಸ್ತಲನಾಸಾಸು ಮೂರ್ಧ್ನಿ ಬಾಹುಯುಗೇ ನೈಸೇತ್ ||

ಸದ್ಯೋಜಾತಭವಾಃ ಸಮ್ಯಗಷ್ಟ್ವಾ ಮಂತ್ರೀ ಕಲಾಃ ಕ್ರಮಾತ್ |  
ಸದ್ಯೋಜಾತಂ ಪ್ರಪದ್ಯಾಮಿ ಸಿದ್ಧಿಃ ಸ್ಯಾತ್ಪ್ರಥಮಾ ಕಲಾ || ೮೨ ||

ಸದ್ಯೋಜಾತಾಯ ವೈ ಭೂಯೋ ನಮಃ ಸ್ಯಾದ್ವೈದ್ಧಿರೀರಿತಾ |  
ಭವೇದ್ಯುತಿಸ್ತೃತೀಯಾ ಸ್ಯಾದಭವೇ ತದನಂತರಂ || ೮೩ ||

ಲಕ್ಷ್ಮೀ ಚತುರ್ಥೀ ಕಥಿತಾ ತತೋ ನಾತಿಭವೇಪದಂ |  
ಮೇಧಾ ಸ್ಯಾತ್ಪಂಚಮಿ ಪ್ರೋಕ್ತಾ ಕಲಾ ಭೂಯೋ ಭಜಸ್ವ ಮಾಂ || ೮೪ ||

‘ ಮನಃ ’ ಎಂಬುದು ಮೋಹಿನೀ ಎಂಬ ಹನ್ನೆರಡನೆಯ ಕಲೆ.

‘ ಉನ್ಮನಾಯ ನಮಃ ’ ಎಂಬುದು ಜ್ವರಾ ಎಂಬ ಹದಿಮೂರನೆಯ ಕಲೆಯು.

೮೨-೮೪. ಇವುಗಳಲ್ಲಿ ಚತುರ್ಥ್ಯಂತ ಶಬ್ದಗಳ ಹಿಂದೆ, ‘ ಓಂ ’ ಎಂಬುದನ್ನೂ, ಕೊನೆಯಲ್ಲಿ ‘ ನಮಃ ’ ಎಂಬುದನ್ನೂ ಸೇರಿಸಿ ನ್ಯಾಸ ಮಾಡಬೇಕು.

ಎರಡು ಅಂಗಾಲುಗಳು, ಎರಡು ಅಂಗೈಗಳು, ನಾಸಿಕೆ, ಶಿರಸ್ಸು, ಬಾಹು ದ್ವಯ ಎಂಬೀ ಎಂಟು ಸ್ಥಾನಗಳಲ್ಲಿ ಮಂತ್ರಿಯು ಎಂಟು ಸದ್ಯೋಜಾತಕಲೆಗಳನ್ನು ಚೆನ್ನಾಗಿ ನ್ಯಾಸಮಾಡಬೇಕು. ಹೇಗೆಂದರೆ :—

‘ ಸದ್ಯೋಜಾತಂ ಪ್ರಪದ್ಯಾಮಿ ’ ಎಂಬುದು ಸಿದ್ಧಿಯೆಂಬ ಮೊದಲನೆಯ ಕಲೆ.

‘ ಸದ್ಯೋಜಾತಾಯ ವೈ ನಮಃ ’ ಎಂಬುದು ವೃದ್ಧಿ ಎಂಬ ಎರಡನೆಯ ಕಲೆ.

ಪ್ರಜ್ಞಾ ಸಮೀರಿತಾ ವಸ್ಮೀ ಭವಾಂತೇ ಸ್ಯಾತ್ಪ್ರಭಾ ಕಲಾ |  
ಉದ್ಭವಾಯ ನಮಃ ಸಶ್ಚಾತ್ಸುಧಾ ಸ್ಯಾದೆಷ್ಟಮಿಾ ಕಲಾ || ೮೫ ||

ಪ್ರಣವಾದ್ಯಾಶ್ಚ ತುರ್ಘಂತಾಃ ಕಲಾಃ ಸರ್ವಾ ನಮೋನ್ವಿತಾಃ |  
ಅಷ್ಟತ್ರಿಂಶತ್ಕಲಾಃ ಪ್ರೋಕ್ತಾಃ ಪಂಚ ಬ್ರಹ್ಮಪದಾಂತಿಕಾಃ || ೮೬ ||

ಇತಿ ವಿನೈಸ್ತದೇಹೋಸೌ ಭವೇದ್ಗಂಗಾಧರಃ ಸ್ವಯಂ |  
ತತಃ ಸಮಾಹಿತೋ ಭೂತ್ವಾ ಧ್ಯಾಯೇದೇವಂ ಸದಾಶಿವಂ || ೮೭ ||

ಸಿತಪೀತಾಸಿತಶ್ವೇತಜಸಾಭೈಃ ಪಂಚಭಿರ್ಮುಖೈಃ |  
ತ್ರೈಕ್ಷೈರ್ಯುತಂ ಗ್ಲಾಮುಕುಟಂ ಕೋಟಿಪೂರ್ಣೇಂದುಸಪ್ರಭಂ || ೮೮ ||

‘ ಭವೇ ’ ಎಂಬುದು ದ್ಯುತಿಯೆಂಬ ಮೂರನೆಯ ಕಲೆ.

‘ ಅಭವೇ ’ ಎಂಬುದು ಲಕ್ಷ್ಮೀ ಎಂಬ ನಾಲ್ಕನೆಯ ಕಲೆ.

‘ ನಾಕಭವೇ ’ ಎಂಬುದು ಮೇಧಾ ಎಂಬ ಐದನೆಯ ಕಲೆ.

‘ ಭಜಸ್ವ ಮಾಂ ’ ಎಂಬುದು ಪ್ರಜ್ಞಾ ಎಂಬ ಆರನೆಯ ಕಲೆ.

‘ ಭವ ’ ಎಂಬುದು ಪ್ರಭಾ ಎಂಬ ಏಳನೆಯ ಕಲೆ.

‘ ಉದ್ಭವಾಯ ನಮಃ ’ ಎಂಬುದು ಸುಧಾ ಎಂಬ ಎಂಟನೆಯ ಕಲೆಯು.

೮೫. ಈ ಕಲೆಗಳೆಲ್ಲಕ್ಕೂ ಆದಿಯಲ್ಲಿ ‘ ಹಿಂ ’ ಎಂಬುದನ್ನೂ ‘ ನಮಃ ’  
ಎಂಬುದನ್ನೂ ಅನಂತರದಲ್ಲಿಯೂ ಸೇರಿಸಬೇಕು. ಈ ರೀತಿಯಾಗಿ ಐದು  
ಬ್ರಹ್ಮಮುಕ್ಯಗಳಲ್ಲಿನ ಪದಾಂತ್ಯವಾದ ಮೂವತ್ತೆಂಟು ಕಲೆಗಳು ಉಕ್ತವಾದುವು.

೮೬. ದೇಹದಲ್ಲಿ ಈ ರೀತಿಯಾಗಿ ನ್ಯಾಸಮಾಡಿದವನು ಸಾಕ್ಷಾದ್ಗಂಗೆ  
ಧರನಾಗುವನು. ಅನಂತರ ಸಮಾಧಾನಮನಸ್ಸಿನಿಂದ ಈ ರೀತಿಯಾಗಿ ಸದಾ  
ಶಿವನನ್ನು ಧ್ಯಾನಿಸಬೇಕು.

೮೮-೮೯. ಧ್ಯಾನವಿಧಾನಃ — ಬಿಳುಪು, ಹಳದಿ, ನೀಲ, ಬಿಳುಪು ಮತ್ತು  
ಜಪಾಕುಸುಮ ಬಣ್ಣ ಇವುಗಳಿಂದ ಪ್ರಕಾಶಮಾನಗಳಾದ ಐದು ಮುಖಗಳು



ಶೂಲಂ ಟಂಕಂ ಕೃಪಾಣಂ ಚಿ ವಜ್ರಾಗ್ನಿಹಿಪತೀನ್ಯರೈಃ |  
 ದಧಾನಂ ಭೂಷಣೋದ್ದೀಪ್ತಂ ಘಂಟಾಸಾಶವರಾಭಯಾಃ || ೮೯ ||

ಏವಂ ಧ್ಯಾತ್ವಾ ಜಪೇನ್ಮಂತ್ರಂ ಸಂಚಲಕ್ಷಂ ಮಧುಪ್ಲುತೈಃ |  
 ಪ್ರಸೂನೈಃ ಕರವೀರೋತ್ಥೈರ್ಜುಫಹುಯಾತ್ತದ್ವಶಾಂಶತಃ || ೯೦ ||

ಪೂರ್ವೋದಿತೇ ಯಜೇತ್ಪೀಠೇ ಮೂರ್ತಿಂ ಮೂಲೇನ ಕಲ್ಪಯೇತ್ |  
 ಆನಾಹ್ಯ ಪೂಜಯೇತ್ತಸ್ಯಾಂ ಮೂರ್ತ್ಯಾದ್ಯಾವರಣೈಃ ಸಹ || ೯೧ ||

ಶಕ್ತಿಂ ಡಮರುಕಾಭೀತಿವರಾನ್ ಸಂದಧತಂ ಕರೈಃ |  
 ಈಶಾನಂ ತ್ರೀಕ್ಷಣಂ ಶುಭ್ರಮೈಶಾನ್ಯಾಂ ದಿಶಿ ಪೂಜಯೇತ್ || ೯೨ ||

ಮತ್ತು ಮೂರು ಕಣ್ಣುಗಳು ಇವುಗಳಿಂದ ಕೂಡಿದ, ಚಂದ್ರಕಿರೀಟಿಯಾದ, ಕೋಟಿಪೂರ್ಣಚಂದ್ರರಿಗೆ ಸಮಾನವಾದ ಕಾಂತಿಯುಳ್ಳ, ಶೂಲ, ಟಂಕ, ಖಡ್ಗ, ವಜ್ರ, ಅಗ್ನಿ, ಸರ್ಪ, ಘಂಟೆ, ಪಾಶವರ, ಅಭಯಮುದ್ರೆಗಳನ್ನು ಕೈಗಳಲ್ಲಿ ಧರಿಸಿರುವ, ಅಭರಣಗಳಿಂದ ಪ್ರಕಾಶಮಾನನಾದ ಈಶ್ವರನನ್ನು ಧ್ಯಾನಿಸಬೇಕು.

೯೦. ಈರೀತಿ ಧ್ಯಾನಿಸಿ ಐದುಲಕ್ಷ ಮಂತ್ರ ಜಪಮಾಡಬೇಕು. ಅನಂತರ ಜೇನುತುಪ್ಪದಲ್ಲಿ ನೆನೆಸಿದ ಕರವೀರಪುಷ್ಪಗಳಿಂದ ಐವತ್ತುಸಾವಿರ ಹೋಮ ಮಾಡಬೇಕು.

೯೧. ಪೂರ್ವೋಕ್ತಪೀಠದಲ್ಲಿ ಮೂಲಮಂತ್ರದಿಂದ ಮೂರ್ತಿಯನ್ನು ಸ್ಥಾಪಿಸಿ, ಅದರಲ್ಲಿ ಸದಾಶಿವನನ್ನು ಆವಾಹನಮಾಡಿ, ಮೂರ್ತ್ಯಾವರಣ, ಅಂಗವರಣ ಮುಂತಾದುವುಗಳಿಂದ ಸಹಿತವಾಗಿ ಪೂಜಿಸಬೇಕು.

೯೨. ಈಶಾನ್ಯದಿಕ್ಕಿನಲ್ಲಿ ಶಕ್ತಿ, ಬುಡಬುಡಿಕೆ, ಅಭಯ, ವರಗಳನ್ನು ಕೈಗಳಲ್ಲಿ ಧರಿಸಿರುವ, ಮೂರು ಕಣ್ಣುಳ್ಳ, ನಿರ್ಮಲಸ್ವರೂಪಿಯಾದ ಈಶಾನನನ್ನು ಪೂಜಿಸಬೇಕು.

ರಶ್ಮೀಣವರಾಭೀತೀರ್ಧಧಾನಂ ವಿದ್ಯುದುಜ್ಜ್ವಲಂ |

ಕಿತುರ್ಮುಖಂ ತತ್ಪುರುಷಂ ತ್ರಿನೇತ್ರಂ ಪೂರ್ವತೋರ್ಚಯೇತ್ || ೯೩ ||

ಕ್ಷಸ್ತ್ರಜಂ ವೇದಪಾಶ್ಚಾ ಋಷಿಂ ಡಮರುಕಂ ತತಃ |

ಖ್ವಾಂಗಂ ನಿಶಿತಂ ಶೂಲಂ ಕಪಾಲಂ ಬಿಭ್ರತಂ ಕರೈಃ || ೯೪ ||

ಅಂಜನಾಭಂ ಚಿತುರ್ವಕ್ತ್ರಂ ಭೀಮದಂತಂ ಭಯಾವಹಂ |

ಘೋರಂ ತ್ರೀಕ್ಷಣಂ ಯಾಮ್ಯೇ ಪೂಜಯೇನ್ಮಂತ್ರವಿತ್ತಮಃ || ೯೫ ||

ಕುಂಕುಮಾಭಚಿತುರ್ವಕ್ತ್ರಂ ವಾಮದೇವಂ ತ್ರಿಲೋಚನಂ |

ರಿಣಾಕ್ಷಗುಣಾಭೀತಿವರಹಸ್ತಂ ಚಿತುರ್ಮುಖಂ || ೯೬ ||

ಅಲೇಂದುಶೇಖರೋಲ್ಲಾಸಿಮುಕುಟಂ ಪಶ್ಚಿಮೇ ಯಜೇತ್ |

ಪೂರ್ವೇಂದುನಿಭಂ ಸೌಮ್ಯಂ ಸದ್ಯೋಜಾತಂ ತ್ರಿಲೋಚನಂ || ೯೭ ||

೯೩. ಪೂರ್ದದಿಕ್ಕಿನಲ್ಲಿ ಪರಶು, ಮೃಗ, ವರ, ಅಭಯಗಳನ್ನು ಧರಿಸುವ, ಮಿಂಚಿನಂತೆ ಹೊಳೆಯುತ್ತಿರುವ, ನಾಲ್ಕು ಮುಖಗಳು ಮತ್ತು ಮೂರು ಕಣ್ಣುಗಳುಳ್ಳ ತತ್ಪುರುಷನನ್ನು ಪೂಜಿಸಬೇಕು.

೯೪-೯೫. ಮಂತ್ರಜ್ಞವ್ಯನು ದಕ್ಷಿಣದಿಕ್ಕಿನಲ್ಲಿ ಅಕ್ಷವಾಲೆ, ವೇದ, ಶಸ್ತ್ರ, ಮುಷಿ, ಡಮರುಕ, ಖಡ್ವಾಂಗ, ನಿಶಿತ, ಶೂಲ, ಕಪಾಲ ಇವುಗಳನ್ನು ಗಳಲ್ಲಿ ಧರಿಸಿರುವ, ಅಂಜನದಂತೆ ಪ್ರಕಾಶಮಾನನಾದ, ನಾಲ್ಕು ಮುಖಗಳುಳ್ಳ, ಭಯಂಕರ ದಂತಗಳುಳ್ಳ, ಭಯಜನಕವಾದ ಮೂರು ಕಣ್ಣುಗಳುಳ್ಳ ಘೋರಮೂರ್ತಿಯನ್ನು ಪೂಜಿಸಬೇಕು.

೯೬-೯೭. ಪಶ್ಚಿಮದಿಕ್ಕಿನಲ್ಲಿ ಕುಂಕುಮದಂತೆ ಹೊಳೆಯುತ್ತಿರುವ ನಾಲ್ಕು ಮುಖಗಳು ಮತ್ತು ಮೂರು ಕಣ್ಣುಗಳೂ ಉಳ್ಳ, ಮೃಗ ಪಾಶ ಅಭಯ

ವರಾಭಿಯಾಕ್ಷವಲಯಕುಠಾರಾನ್ದಧತಂ ಕರ್ಮಿಃ |

ವಿಲಾಸಿನಂ ಸ್ತೋರವಕ್ತ್ರಂ ಸೌನ್ದೇಯ ಸಮ್ಯಕ್ಸಮರ್ಚಯೇತ್ || ೯೮ ||

ಕೋಣೇಷ್ವಚೇನ್ನಿವೃತ್ಯಾ ದ್ಯಾಸ್ತೇಜೋರೂಪಾಃ ಕಲಾಃ ಕ್ರಮಾತ್ |

ವಿಘ್ನೇಶ್ವರಾನನಂತಾದ್ಯಾನ್ವತ್ರೇಷು ಪರಿತೋ ಯಜೇತ್ || ೯೯ ||

ಉಮಾದಿಕಾಸ್ತತೋ ಬಾಹ್ಯೇ ಶಕ್ರಾದ್ಯಾನಾಯುಧೈಃ ಸಹ |

ಇತಿ ಸಂಪೂಜ್ಯ ದೇವೇಶಂ ಭಕ್ತ್ಯಾ ಪರಮಯಾ ಯುತಃ || ೧೦೦ ||

ಪ್ರೀಣಯೇನ್ಮೃತ್ಯುಗೀತಾದ್ಯೈಃ ಸ್ತೋತ್ರೈರ್ಮಂತ್ರೀ ಮನೋಹರೈಃ |

ತಾರೋ ಮಾಯಾ ವಿಯದ್ಧಿಂದುಮನುಸ್ವರಸಮನ್ವಿತಃ || ೧೦೧ ||

ವರಗಳನ್ನು ಕೈಗಳಲ್ಲಿ ಪಿಡಿದಿರುವ, ಬಾಲೇಂದು ಶೇಖರದಿಂದ ಪ್ರಕಾಶಮಾನವಾದ ಕಿರೀಟವುಳ್ಳ, ಚತುರ್ಮುಖನಾದ ವಾಮದೇವನನ್ನು ಪೂಜಿಸಬೇಕು.

ಉತ್ತರದಿಕ್ಕಿನಲ್ಲಿ ಕರ್ಪೂರೇಂದುಸದೃಶನು, ಶಾಂತಮೂರ್ತಿಯು, ತ್ರಿನಯನನು, ವರ, ಅಭಯ, ಅಕ್ಷವಲಯ, ಪರಶುಗಳನ್ನು ಕೈಗಳಲ್ಲಿ ಇಟ್ಟು ಕೊಂಡಿರುವವನು, ವಿಲಾಸಯುಕ್ತನು, ಸ್ಮಿತಮುಖನೂ ಆದ ಸದ್ಯೋಜಾತನನ್ನು ಚೆನ್ನಾಗಿ ಪೂಜಿಸಬೇಕು.

೯೯-೧೦೨. ಆಗ್ನೇಯಾದಿ ಕೋಣಗಳಲ್ಲಿ ನಿವೃತ್ತಿ ಮುಂತಾದ ತೇಜೋರೂಪವಾದ ಕಲೆಗಳನ್ನು ಕ್ರಮವಾಗಿ ಪೂಜಿಸಬೇಕು.

ಪತ್ರಗಳಲ್ಲಿ ಸುತ್ತಲೂ ವಿಘ್ನೇಶ್ವರಾದಿಗಳನ್ನೂ, ಅನಂತಾದಿಗಳನ್ನೂ, ಉಮಾದಿಗಳನ್ನೂ ಸಹ ಪೂಜಿಸಬೇಕು. ಅನಂತರ ಹೊರಗೆ ಅವರವರ ಆಯುಧಸಹಿತವಾಗಿ ಇಂದ್ರಾದಿ ಲೋಕಪಾಲಕರನ್ನು ಪೂಜಿಸಬೇಕು.

ಈ ರೀತಿಯಾಗಿ ಉತ್ಕೃಷ್ಟ ಭಕ್ತಿಯಿಂದ ದೇವೇಶನನ್ನು ಪೂಜಿಸಿ, ಮಂತ್ರಿಯು ನರ್ತನ, ಗಾನ ಮುಂತಾದುವುಗಳಿಂದಲೂ, ಮನೋಹರಸ್ತೋತ್ರಗಳಿಂದಲೂ ಈಶ್ವರನನ್ನು ಸಂತೋಷಪಡಿಸಬೇಕು.

ಪಂಚಾಕ್ಷರಸಮಾಯುಕ್ತೋ ವಸುವರ್ಷೋ ಮನುರ್ಮತಃ |

ಪಂಚಾಕ್ಷರೋಕ್ತವತ್ಕುರ್ಯಾದಂಗನ್ಯಾಸಾದಿಕಂ ಬುಧಃ || ೧೦೨ ||

ಸಿಂಧೂರಾಭಂ ಲಸದ್ರತ್ನಮುಕುಟಂ ಚಂದ್ರಮಾಲಿನಂ |

ದಿವ್ಯಭೂಷಾಂಗರಾಗಂ ಚ ನಾಗಯಜ್ಞೋಪವೀತಿನಂ || ೧೦೩ ||

ವಾನೋರುಸ್ಥಪ್ರಿಯೋರೋಜನೈಸ್ತಹಸ್ತಂ ಚ ಬಿಭ್ರತಂ |

ವೇದಟಂಕೇಷ್ವಮಭಯಂ ಧ್ಯಾಯೇತ್ಸರ್ವೇಶ್ವರಂ ಶಿವಂ || ೧೦೪ ||

ಅಷ್ಟಲಕ್ಷಂ ಜಪೇನ್ಮಂತ್ರಂ ತತ್ಸಹಸ್ರಂ ಘೃತಾನ್ವಿತೈಃ |

ಪಾಯಸೈರ್ಜುಹುಯಾತ್ಪೀಠೇ ಮೂರ್ತಿಂ ಸಂಕಲ್ಪ್ಯ ಮೂಲತಃ || ೧೦೫ ||

### ಅಷ್ಟಾಕ್ಷರಶಿವಮಂತ್ರ

(ತಾರ = ಓಂ, ವಾಸಾ = ಹ್ರೀಂ, ಬಿಂದುಮನುಸ್ವರಸಮನ್ವಿತ  
ವಿಯತ್ = ಹೌಂ, ಪಂಚಾಕ್ಷರ = ನಮಃ ಶಿವಾಯ)

‘ಓಂ ಹ್ರೀಂ ಹೌಂ ನಮಃ ಶಿವಾಯ’ ಎಂಬುದು ಅಷ್ಟಾಕ್ಷರಮಂತ್ರವು. ಜ್ಞಾನಿಯು ಪಂಚಾಕ್ಷರಮಂತ್ರಕ್ಕೆ ಹೇಳಿರುವ ಪ್ರಕಾರ ಅಂಗನ್ಯಾಸಾದಿಗಳನ್ನು ಮಾಡಬೇಕು.

೧೦೩-೧೦೪. ಧ್ಯಾನವಿಧಾನಃ—ಸಿಂದೂರದಂತೆ ಹೊಳೆಯುತ್ತಿರುವ, ವಿರಾಜಮಾನವಾದ ರತ್ನಕಿರೀಟವನ್ನು ಧರಿಸಿರುವ, ಶಿರಸ್ಸಿನಲ್ಲಿ ಚಂದ್ರನನ್ನು ಧರಿಸಿರುವ, ಮನೋಹರಾಭರಣಗಳಿಂದ ಅಂಗರಾಗವುಳ್ಳ, ಸರ್ಪವನ್ನು ಯಜ್ಞೋಪವೀತವನ್ನಾಗಿ ಮಾಡಿಕೊಂಡಿರುವ, ಎಡತೊಡೆಯ ಮೇಲೆ ಕುಳಿತಿರುವ ಪ್ರಿಯೆಯ ಸ್ತನಗಳಮೇಲೆ ಕೈಯನ್ನಿಟ್ಟುಕೊಂಡಿರುವ, ವೇದ ಟಂಕವರ ಅಭಯಗಳನ್ನು ಕೈಗಳಲ್ಲಿ ಧರಿಸಿರುವ, ಸರ್ವೇಶ್ವರನಾದ ಶಿವನನ್ನು ಧ್ಯಾನಿಸಬೇಕು.

೧೦೫-೧೦೬. ಈ ಮಂತ್ರವನ್ನು ಎಂಟುಲಕ್ಷ ಜಪಿಸಿ, ಅಜ್ಞ ಸಹಿತ ಪಾಯಸದಿಂದ ಎಂಟುಸಾವಿರ ಹೋಮಮಾಡಬೇಕು. ೪ ನಂತರ ಶೈವಪೀಠದಲ್ಲಿ

ಆಂಗೈರಾವರಣಂ ಪೂರ್ವಮನಂತಾದ್ವೈರನಂತರಂ |  
ಉನಾದಿಭಿಃ ಸಮುದ್ವಿಷ್ಟಂ ತೃತೀಯಂ ಲೋಕನಾಯಕೈಃ || ೧೦೬ ||

ಚತುರ್ಥಂ ಪಂಚಮಂ ತೇಷಾಮಾಯುಧೈಃ ಪರಿಕೀರ್ತಿತಂ |  
ಏವಂ ಪ್ರತಿದಿನಂ ದೇವಂ ಪೂಜಯೇತ್ಸಾಧಕೋತ್ತಮಃ || ೧೦೭ ||

ಪುತ್ರಪೌತ್ರಾದಿಗಾಂ ಲಕ್ಷ್ಮೀಂ ಸಂಪ್ರಾಪ್ಯ ಹ್ಯತ್ರ ಮೋದತೇ |  
ತಾರಃ ಸ್ಥಿರಾ ಸಕರ್ಣೇಂದುರ್ಭೃಗುಃ ಸರ್ಗಸಮನ್ವಿತಃ || ೧೦೮ ||

ತ್ರೈಕ್ಷರಾತ್ಮಾ ನಿಗದಿತೋ ಮಂತ್ರೋ ಮೃತ್ಯುಂಜಯಾತ್ಮಕಃ |  
ಋಷಿಃ ಕಹೋಲೋ ದೇವ್ಯಾದಿಗಾಯತ್ರೀಭಂದ ಈರಿತಂ || ೧೦೯ ||

ಮೂರ್ತಿಯನ್ನು ಮೂಲಮಂತ್ರದಿಂದ ಸ್ಥಾಪಿಸಿ, ಅದಿಯಲ್ಲಿ ಅಂಗಾವರಣ, ಅನಂತರ ಅನಂತಾದಿಗಳು, ತರುನಾಯ ಉನಾದಿಗಳೆಂಬ ಮೂರನೆಯ ಅವರಣ, ಬಳಿಕ ಲೋಕನಾಯಕರೆಂಬ ಚತುರ್ಥಾವರಣ ಮತ್ತು ಅವರ ಆಯುಧಗಳಿಂದ ಪಂಚಮಾವರಣ ಇವುಗಳ ಸಹಿತವಾಗಿ ಪ್ರತಿದಿನವೂ ದೇವನನ್ನು ಸಾಧಕವರ್ಯನು ಪೂಜಿಸಬೇಕು.

೧೦೮-೧೧೦. ಹೀಗೆ ಆರಾಧಿಸುವವನು ಪುತ್ರ ಪೌತ್ರಾದಿ ವಂಶಪರಂಪರೆಯಾಗಿ ಐಶ್ವರ್ಯವನ್ನು ಪಡೆದು ಇಲ್ಲಿ ಭೋಗಿಸುವನು.

### ಮೃತ್ಯುಂಜಯಮಂತ್ರ

(ತಾರ= ಓಂ, ಸಕರ್ಣೇಂದುಃ ಸ್ಥಿರಾ= ಜೂಂ, ಸರ್ಗಸಮನ್ವಿತೋ ಭೃಗುಃ= ಸಃ)

‘ ಓಂ ಜೂಂ ಸಃ ’ ಎಂಬುದು ತ್ರೈಕ್ಷರ ಮೃತ್ಯುಂಜಯಮಂತ್ರ. ಈ ಮಂತ್ರಕ್ಕೆ ಕಹೋಲನು ಋಷಿ, ದೇವ್ಯಾದಿಯಾದ ಗಾಯತ್ರಿಯು ಭಂದಸ್ಸು.

ಮೃತ್ಯುಂಜಯೋ ಮಹಾದೇವೋ ದೇವತಾಸ್ಯ ಸಮೀರಿತಃ |  
ಭೃಗುಣಾ ದೀರ್ಘಯುಕ್ತೇನ ಷಡಂಗಾನಿ ಸಮಾಚರೇತ್ || ೧೦೦ ||

ಚಂದ್ರಾರ್ಕಹುತಭುಜ್ ನೇತ್ರಂ ಸ್ಥಿತಾಸ್ಯಂ ಯುಗ್ಮಪದ್ಮಗಂ |  
ಮುದ್ರಾಪಾಶೈಃ ಕಾಕ್ಷಸೂತ್ರಲಸತ್ಪಾನಂ ಶಶಿಪ್ರಭಂ || ೧೦೧ ||

ಫಾಲೇಂದುವಿಗಲತ್ಪೀಯೂಷಪ್ಲುತಾಂಗಮಲಂಕೃತಂ |  
ಹಾರಾದ್ಯೈರ್ನಿಜಕಾಂತ್ಯಾ ತು ಧ್ಯಾಯೇದ್ವಿಶ್ವವಿಮೋಹನಂ || ೧೦೨ ||

ಗುಣಲಕ್ಷಂ ಜಪೇನ್ಮಂತ್ರಂ ತದ್ವಶಾಂಶಂ ಹುನೇತ್ಸುಧೀಃ |  
ಅಮೃತಾಶಕಲ್ಯೈಃ ಕುದ್ಧದುಗ್ಧಾಜ್ಯಸಮಭಿಪ್ಲುತೈಃ || ೧೦೩ ||

ಮೃತ್ಯುಂಜಯಮಹಾದೇವನು ದೇವತೆಯು. ' ಆ, ಈ ' ಮುಂತಾದ ದೀರ್ಘ ಸಹಿತ ಸಕಾರದಿಂದ ಷಡಂಗನ್ಯಾಸವನ್ನಾಚರಿಸಬೇಕು.

೧೦೦-೧೦೨. ಧ್ಯಾನವಿಧಾನ :— ಚಂದ್ರಸೂರ್ಯಗ್ನಿಗಳೆಂಬ ನೇತ್ರತ್ರಯವುಳ್ಳ, ಮಂದಹಾಸಯುಕ್ತಮುಖವುಳ್ಳ, ಪದ್ಮದ್ವಯಾಂತಸ್ಥಿತನಾದ, ಮುದ್ರೆಪಾಶ ಮೃಗ ಅಕ್ಷಮಾಲೆಗಳಿಂದ ಶೋಭಿಸುತ್ತಿರುವ ಹಸ್ತಗಳುಳ್ಳ, ಚಂದ್ರನಂತೆ ಪ್ರಕಾಶಮಾನನಾದ, ಲಲಾಟದಲ್ಲಿರುವ ಚಂದ್ರನಿಂದ ಸುರಿಯುತ್ತಿರುವ ಅಮೃತದಿಂದ ನೆನೆಸಲ್ಪಟ್ಟ ಅವಯವಗಳುಳ್ಳ, ಹಾರ ಮುಂತಾದುವುಗಳಿಂದ ಅಲಂಕೃತನಾದ, ತನ್ನ ಕಾಂತಿಯಿಂದ ಜಗನ್ನೋಹಕನಾಗಿರುವ ಮೃತ್ಯುಂಜಯನನ್ನು ಧ್ಯಾನಿಸಬೇಕು.

೧೦೩. ಈ ಮಂತ್ರವನ್ನು ಮೂರುಲಕ್ಷ ಜಪಿಸಿ, ನಿರ್ಮಲಕ್ಷ್ಮೀರಾಜ್ಯಮಿಶ್ರಿತವಾದ ಅಮೃತಬಳ್ಳಿಯ ತುಂಡುಗಳಿಂದ ಮೂವತ್ತುಸಾವಿರ ಹೋಮ ಮಾಡಬೇಕು.

ಶೈವೇ ಸಂಪೂಜಯೇತ್ಪೀಠೇ ಮೂರ್ತಿಂ ಸಂಕಲ್ಪ್ಯ ಮೂಲತಃ |

ಅಂಗಾವರಣಮಾರಾಧ್ಯ ಸಶ್ಚಾಲ್ನೋಕೇಶ್ವರಾನ್ಯಜೇತ್ || ೧೧೪ ||

ತದಸ್ಮಾಣಿ ತತೋ ಬಾಹ್ಯೇ ಪೂಜಯೇತ್ಪಾದಕೋತ್ತಮಃ |

ಜಪಪೂಜಾದಿಭಿಃ ಸಿದ್ಧೇ ಮಂತ್ರೇಸ್ತಿಸ್ತುನುನಿಸತ್ತಮ || ೧೧೫ ||

ಕುರ್ಯಾತ್ಪ್ರಯೋಗಾನ್ಕಲ್ಪೋಕ್ತಾನಭೀಷ್ಟಫಲಸಿದ್ಧಯೇ |

ಮುಗ್ಧಸಿಕ್ತೈಃ ಸುಧಾಖಂಡೈರ್ಹುತ್ವಾ ಪ್ರತ್ಯಹಮಾದರಾತ್ || ೧೧೬ ||

ಸಹಸ್ರಂ ಮಾಸಪರ್ಯಂತಂ ಲಭೇದಾಯುರ್ಧನಂ ಸುತಾನ್ |

ಸುಧಾವಟೌ ತಿಲೋ ದೂರ್ವಾ ಪಯಃ ಸರ್ಪಿಃ ಪಯೋ ಹವಿಃ || ೧೧೭ ||

೧೧೪. ಬಳಿಕ ಶೈವಪೀಠದಲ್ಲಿ ಮೂಲಮಂತ್ರದಿಂದ ಮೂರ್ತಿಯನ್ನು ಸ್ಥಾಪಿಸಿ, ಅಂಗಾವರಣವನ್ನು ಆರಾಧಿಸಿ, ಅನಂತರ ಇಂದ್ರಾದಿ ಲೋಕಪಾಲಕರನ್ನು ಪೂಜಿಸಬೇಕು.

೧೧೫-೧೧೬. ಅನಂತರ ಬಾಹ್ಯದಲ್ಲಿ ಲೋಕಪಾಲಕರ ಆಯುಧಗಳನ್ನು ಪೂಜಿಸಬೇಕು.

ಮುನಿಶ್ರೇಷ್ಠಾ ! ಜಪಪೂಜಾದಿಗಳಿಂದ ಈ ಮಂತ್ರಸಿದ್ಧಿಯನ್ನು ಪಡೆದ ಮೇಲೆ ಸಾಧಕವರ್ಮನು ಇಷ್ಟಫಲಸಿದ್ಧಿಗಾಗಿ ಕಲ್ಪೋಕ್ತ ಪ್ರಯೋಗಗಳನ್ನು ಆಚರಿಸಬೇಕು.

ಪ್ರತಿದಿನವೂ ಭಕ್ತಿಪೂರ್ವಕವಾಗಿ ಹಾಲಿನಲ್ಲಿ ನೆನೆಸಿದ ಅಮೃತಬಳ್ಳಿಯ ಶಕಲಗಳಿಂದ ಒಂದುಸಾವಿರ ಹೋಮದಂತೆ ಒಂದುತಿಂಗಳು ಮಾಡುವವನು ಆಯುಸ್ಸು, ಧನ, ಮಕ್ಕಳುಗಳನ್ನು ಪಡೆಯುವನು.

ಸಪ್ತದ್ರವ್ಯಾಣಿ ವಾರೇಷು ಕ್ರಮಾದ್ವಶತತಂ ಹುನೇತ್ |  
ಸಪ್ತಾಧಿಕಾನ್ ದ್ವಿಜಾನ್ವಿತ್ಯಂ ಭೋಜಯೇನ್ಮಧುರಾಸ್ವಿತಂ || ೧೧೮ ||

ಋತ್ವಿಗ್ನೋ ದಕ್ಷಿಣಾಂ ದದ್ಯಾದರುಣಾಂ ಗಾಂ ಪಯಸ್ವಿನೀಂ |  
ಗುರುಂ ಸಂಪ್ರೀಣಯೇತ್ಪಶ್ಚಾದ್ಧನಾದ್ಧೈರ್ದೇವತಾಧಿಯಾ || ೧೧೯ ||

ಅನೇನ ವಿಧಿನಾ ಸಾಧ್ಯಃ ಕೃತ್ಯಾದ್ರೋಹಜ್ವರಾದಿಭಿಃ |  
ವಿಮುಕ್ತಃ ಸುಜಿರಂ ಜೀವೇಚ್ಛರದಾಂ ಶತಮಂಜಸಾ || ೧೨೦ ||

ಅಭಿಚಾರೇ ಜ್ವರೇ ಸ್ತಂಭಘೋರೋನ್ಮಾದೇ ಶಿರೋಗದೇ |  
ಅಸಾಧ್ಯರೋಗೇ ಕ್ಷ್ವೇಡಾರ್ತೌ ಮೋಹೇ ದಾಹೇ ಮಹಾಭಯೇ|| ೧೨೧ ||

ಆಮೃತಬಳ್ಳಿ, ಆಲವಸುತ್ತು, ಎಳ್ಳು, ಗರಿಕೆ, ಹಾಲು, ತುಸು, ಪಾಯಸ ಎಂಬ ಏಳು ಸದಾರ್ಥಗಳನ್ನು ಕ್ರಮವಾಗಿ ಏಳು ವಾರಗಳಲ್ಲಿ ಪ್ರತಿ ದಿನವೂ ಒಂದುಸಾವಿರದಂತೆ ಹೋಮಮಾಡಬೇಕು. ಪೃತಿದಿನವೂ ಏಳಕ್ಕಿಂತ ಹೆಚ್ಚಾಗಿ ಬ್ರಾಹ್ಮಣರಿಗೆ ಮಧುರಸದಾರ್ಥಸಹಿತ ಭೋಜನವನ್ನು ಮಾಡಿಸಬೇಕು.

೧೧೯. ಋತ್ವಿಕ್ಯುಗಳಿಗೆ ದಕ್ಷಿಣೆಯನ್ನೂ, ಹಾಲುಕರೆಯುವ ಆರುಣ ವರ್ಣದ ಗೋವನ್ನೂ ಸಹ ಕೊಡಬೇಕು. ಅನಂತರ ದೇವತಾಭಾವನೆಯಿಂದ ಗುರುಗಳಿಗೆ ಧನಾದಿಗಳನ್ನು ಸಮರ್ಪಿಸಿ ಸಂತೋಷಪಡಿಸಬೇಕು.

೧೨೦. ಈ ವಿಧಾನವನ್ನಾಚರಿಸುವುದರಿಂದ ಮಾಟ, ದ್ರೋಹ, ಜ್ವರ, ಮುಂತಾದುವುಗಳಿಂದ ಮುಕ್ತನಾಗಿ ಬಹುಕಾಲ ಎಂದರೆ ನೂರುವರ್ಷಗಳವರೆಗೆ ಜಿನ್ನಾಗಿ ಬದುಕುವನು..

೧೨೧-೧೨೨. ಅಭಿಚಾರ (ಮಾಟ) ಜ್ವರ, ಸ್ತಂಭನ, ಭಯಂಕರಹುಚ್ಚು, ಶಿರೋರೋಗ, ಅಸಾಧ್ಯವ್ಯಾಧಿ, ವಿಷಬಾಧೆ, ಮೂರ್ಛೆ, ಬೆಂಕಿ, ಮಹಾಭಯ ಇವುಗಳು ಸಂಭವಿಸಿದಾಗ ಈ ಹೋಮವು ಸರ್ವಾಭಯಪ್ರದಾಯಕವಾಗಿ ಸುಖ



ಹೋನೋಯಂ ಶಾಂತಿದಃ ಪ್ರೋಕ್ತಃ ಸರ್ವಾಭಯಪ್ರದಾಯಕಃ |  
 ಪ್ರವ್ಯೋರೇತೈಃ ಪ್ರಜುಹಯಾತ್ರಿಜನ್ಮಸು ಯಥಾವಿಧಿ || ೧೨೨ ||

ಭೋಜಯೇನ್ಮಧುರೈರ್ಭೋಜೈಶ್ಚ ಬ್ರಾಹ್ಮಣಾನ್ವೇದಸಾರಗಾನ್ |  
 ದೀರ್ಘಮಾಯುರವಾಪ್ನೋತಿ ನಾಂಛಿತಾಂ ವಿಂದತಿ ಶ್ರಿಯಂ || ೧೨೩ ||

ಏಕಾದಶಾಹುತೀರ್ನಿತ್ಯಂ ದೂರ್ವಾಭಿಜುಹುಯಾದ್ಭುಧಃ |  
 ಅಸಮ್ಯಕ್ಯುಜಿದೇವ ಸ್ಯಾದಾಯುರಾರೋಗ್ಯವರ್ಧನಂ || ೧೨೪ ||

ತ್ರಿಜನ್ಮಸು ಸುಧಾವಲ್ಲಿಕಾಶ್ಮೀರೀಬಕುಲೋದ್ಭವೈಃ |  
 ಸಮಿದ್ವೈಶ್ಚೈಃ ಕೃತೋ ಹೋಮಃ ಸರ್ವಮ್ಯತ್ಯುಗದಾಪಹಃ || ೧೨೫ ||

ಪ್ರದವಾಗುವುದು ಎಂದು ಉಕ್ತನಾಗಿದೆ. ಈ ಪದಾರ್ಥಗಳಿಂದ ಪೂರ್ವೋಕ್ತ ಪ್ರಕಾರವಾಗಿ ಒಂದು, ಹತ್ತು, ಹತ್ತೊಂಬತ್ತನೆಯ ನಕ್ಷತ್ರಗಳಲ್ಲಿ ಹೋಮ ಮಾಡಬೇಕು

೧೨೩. ವೇದಪರಾಂಗತರಾವ ಬ್ರಾಹ್ಮಣರಿಗೆ ಮಧುರ ಭಕ್ಷ್ಯಸಹಿತ ಭೋಜನಮಾಡಿಸಬೇಕು. ಅದರಿಂದ ದೀರ್ಘಾಯುಸ್ಸು, ಅಪೇಕ್ಷಿತಸಂತಾನ ಸಹ ಲಭಿಸುವುದು.

೧೨೪. ಪ್ರತಿದಿನವೂ ಗರಿಕೇಹುಲ್ಲುಗಳಿಂದ ಹನ್ನೊಂದು ಆಹುತಿಗಳನ್ನು ಅಗ್ನಿಯಲ್ಲಿ ಹೋಮಮಾಡುವವನು ಅಸಮ್ಯಕ್ಯವನ್ನು ಕಳೆದುಕೊಳ್ಳುತ್ತಾನೆ. ಆಯುರಾರೋಗ್ಯ ವೃದ್ಧಿಯನ್ನು ಪಡೆಯುವನು.

೧೨೫. ಒಂದು, ಹತ್ತು, ಹತ್ತೊಂಬತ್ತನೆಯ ನಕ್ಷತ್ರಗಳಲ್ಲಿ ಅವೃತಃ, ಕಾಶ್ಮೀರ, ಬಕುಲಗಳ ಸಮಿತ್ತುಗಳಿಂದ ಮಾಡುವ ಹೋಮವು ಸಕಲ ಮೃತ್ಯು ಮತ್ತು ರೋಗಗಳನ್ನೂ ಪರಿಹರಿಸುವುದು.

ಸಿದ್ಧಾನ್ವೈರ್ವಿಹಿತೋ ಹೋನೋ ಮಹಾಜ್ವರವಿನಾಶನಃ |  
 ಅಸಾವಾರ್ಗಸಮಿದ್ಧೋಮುಃ ಸರ್ವಾಮಯನಿಷ್ಠಾದನಃ || ೧೨೬ ||  
 ದಕ್ಷಿಣಾಮೂರ್ತಯೇ ಪೂರ್ವಂ ತುಭ್ಯಂ ಪದಮನಂತರಂ |  
 ವಟಮೂಲಪದಸ್ಯಾಂತೇ ಪ್ರವದೇಚ್ಛ ನಿವಾಸಿನೇ || ೧೨೭ ||  
 ಧ್ಯಾನೈಕನಿರತಾಂಗಾಯ ಸಶ್ಚಾದ್ಧ್ರಿಯಾನ್ನಮಃ ಪದಂ |  
 ರುದ್ರಾಯ ಶಂಭವೇ ತಾರಶಕ್ತಿರುದ್ಧೋಯಮೀರಿತಃ || ೧೨೮ ||  
 ಷಟ್ತ್ರಿಂಶದಕ್ಷರೋ ಮಂತ್ರಃ ಸರ್ವಕಾಮಫಲಪ್ರದಃ |  
 ಮುನಿಃ ಶುಕಃ ಸಮುದ್ವಿಷ್ಟಶ್ಚಂದೋನುಷ್ಟುಪ್ಪಕೀರ್ತಿತಂ || ೧೨೯ ||  
 ದೇವತಾ ದಕ್ಷಿಣಾಮೂರ್ತಿನಾಮ್ನಾ ಶಂಭುರುದೀರಿತಃ |  
 ತಾರಶಕ್ತಿಯುತ್ಯೈಃ ಪೂರ್ವಂ ಹ್ರಾಮಾದ್ಯಂತೈಶ್ಚ ಮಂತ್ರಜೈಃ || ೧೩೦ ||

೧೨೬. ಸಿದ್ಧಾನ್ವ ಗಳಿಂದ ನಾಡುವ ಹೋನುವು ಮಹಾಜ್ವರವನ್ನು ನಾಶಪಡಿಸುವುದು. ಉಕ್ತರಣಿಸಮಿತ್ತಿನ ಹೋನುವು ಸಕಲರೋಗ ಪರಿಹಾರಕವಾಗುವುದು.

### ದಕ್ಷಿಣಾಮೂರ್ತಿಮಂತ್ರ

೧೨೭-೧೩೦. “ಓಂ ಹ್ರೀಂ ದಕ್ಷಿಣಾಮೂರ್ತಯೇ ತುಭ್ಯಂ ವಟಮೂಲ ನಿವಾಸಿನೇ |

ಧ್ಯಾನೈಕನಿರತಾಂಗಾಯ ನಮೋ ರುದ್ರಾಯ ಶಂಭವೇ ಹ್ರೀಂ ಓಂ”

ಎಂಬುದು ಮೂವತ್ತಾರಕ್ಷರಗಳ ದಕ್ಷಿಣಾಮೂರ್ತಿಯ ಮಂತ್ರವು. ಇದು ಸಕಲ ಇಷ್ಟಾರ್ಥದಾಯಕವು. ಇದಕ್ಕೆ ಶುಕನು ಋಷಿ, ಅನುಷ್ಟುಪ್ ಛಂದಸ್ಸು. ದಕ್ಷಿಣಾಮೂರ್ತಿನಾನುಕ ಶಂಭುವೇ ದೇವತೆಯು.

ಈ ಮಂತ್ರದ ೬, ೨, ೮, ೮, ೫, ೩ ವರ್ಣಗಳಿಗೆ ಆದಿಯಲ್ಲಿ ‘ಓಂಹ್ರೀಂ’ ಎಂಬುದನ್ನೂ, ಅಂತ್ಯದಲ್ಲಿ ‘ಹ್ರಾಂ ನಮಃ’ ಮುಂತಾದುವುಗಳನ್ನೂ ಸೇರಿಸಿ ಅವುಗಳಿಂದ “ಓಂ ಹ್ರೀಂ ದಕ್ಷಿಣಾಮೂರ್ತಯೇ ಹ್ರಾಂ ಹೃದಯಾಯ ನಮಃ” ಮುಂತಾಗಿ ಹೃದಯಾದಿ ಷಡಂಗಗಳನ್ನು ವಿನ್ಯಾಸವಾಡಬೇಕು.

ಷಟ್ ದ್ವೈಷ್ಟ್ವಾಷ್ಟೈಷು ವಹ್ಮ್ಯರ್ಣೈರ್ಹೃದಯಾದ್ಯಂಗಕಲ್ಪನಂ |  
ಮೂರ್ಧ್ನಿ ಭಾಲೇ ದೃಶೋಃ ಶ್ರೋತ್ರೇ ಗಂಡಯುಗ್ಮೇ ಸನಾಸಿಕೇ ||೧೩೧||

ಆಸ್ಯದೋಃಸಂಧಿಷು ಗಲೇ ಸ್ತನಹೃನ್ನಾಭಿಮಂಡಲೇ |  
ಕಟ್ಯಾಂ ಗುಹ್ಯೇ ಪುನಃ ಪಾದಸಂಧಿಷ್ವರ್ಣಾನ್ಸ್ಮ್ಯಸೇನ್ಮನೋಃ || ೧೩೨ ||

ವ್ಯಾಪಕಂ ತಾರತಕ್ತಿಭ್ಯಾಂ ಕುರ್ಯಾದ್ಧೇಹೇ ತತಃ ಪರಂ |  
ಹಿಮಾಚಲತಟೇ ರಮ್ಯೇ ಸಿದ್ಧಕಿನ್ನರಸೇವಿತೇ || ೧೩೩ ||

ವಿವಿಧದ್ರುಮಶಾಖಾಭಿಃ ಸರ್ವತೋ ವಾರಿತಾತಪೇ |  
ಸುಪುಷ್ಪಿತೈರ್ಲತಾಜಾಲೈರಾಶ್ಲಿಷ್ಯಕುಸುಮದ್ರುಮೇ || ೧೩೪ ||

ಶಿಲಾವಿವರನಿರ್ಗಚ್ಛನ್ನಿರ್ಯುರಾನಿಲಶೀತಲೇ |  
ಗಾಯದ್ದೇವಾಂಗನಾಸಂಘೇ ನೃತ್ಯೈದ್ಭರ್ಹಿಕದಂಬಕೇ || ೧೩೫ ||

ಶಿರಸ್ಸು, ಹಣೆ, ನೇತ್ರದ್ವಯ, ಶ್ರೋತ್ರದ್ವಯ, ಎರಡು ಕೆನ್ನೆಗಳು, ಎರಡು ನಾಸಿಕಾರಂಧ್ರಗಳು, ಬಾಯಿ, ಬಾಹುಸಂಧಿಗಳೆಂಟು, ಕುತ್ತಿಗೆ, ಸ್ತನದ್ವಯ, ಹೃದಯ, ನಾಭಿಮಂಡಲ, ಸೊಂಟ, ಗುಹ್ಯ, ಪಾದಸಂಧಿಗಳೆಂಟು, ಈ ಮೂವತ್ತುನಾಲ್ಕು ಸ್ಥಾನಗಳಲ್ಲಿ ಮಂತ್ರವರ್ಣಗಳನ್ನು ಕ್ರಮವಾಗಿ ನ್ಯಾಸ ಮಾಡಬೇಕು. ಉಳಿವ 'ಓಂ, ಹ್ರೀಂ' ಎಂಬ ಎರಡು ವರ್ಣಗಳಿಂದ ದೇಹದಲ್ಲಿ ಸರ್ವಾಂಗನ್ಯಾಸಮಾಡಬೇಕು. ಅನಂತರ ಮಂತ್ರದೇವತೆಯನ್ನು ಧ್ಯಾನಿಸಬೇಕು.

೧೩೩-೧೪೩. ಧ್ಯಾನವಿಧಾನಃ—ಮನೋಹರವಾದ, ಸಿದ್ಧಕಿನ್ನರರಿಂದ ಸೇವಿಸಲ್ಪಡುತ್ತಿರುವ ಎಲ್ಲಕಡೆಯಲ್ಲಿಯೂ ನಾನಾವಿಧ ವೃಕ್ಷಶಾಖೆಗಳ ಛಾಯೆಯಿಂದ ಬಿಸಿಲಿಲ್ಲದಂತಾಗಿ ತಂಪಾಗಿರುವ, ಹೂವುಗಳಿಂದ ಕೂಡಿದ ಬಳ್ಳಿಗಳ ಸಮೂಹಗಳಿಂದ ಆಲಂಗಿತವಾದ ಪುಷ್ಪವೃಕ್ಷಗಳುಳ್ಳ, ಕಲ್ಲುಗಳ ರಂಧ್ರಗಳಿಂದ ಹರಿಯುತ್ತಿರುವ ನೀರಿನಮೇಲಿನಗಾಳಿಯಿಂದ ಶೀತಲವಾಗಿರುವ, ಗಾನಮಾಡುತ್ತಿರುವ ದೇವಸ್ತ್ರೀಯರ ಸಂಘಗಳುಳ್ಳ, ಕುಣಿಯುತ್ತಿರುವ ನವಿಲುಗಳ ಸಮೂಹವುಳ್ಳ, ಧ್ವನಿ

ಕೂಜಶ್ಲೋಕಿಲಸಂಘೇನ ಮುಖರೀಕೃತದಿಂಗ್ಮುಖೇ |

ಪರಸ್ಪರವಿನಿರ್ಮುಕ್ತಮಾತ್ಸರ್ಯಮೃಗಸೇವಿತೇ

|| ೧೩೬ ||

ಜಲಜೈಃ ಸ್ಥಲಜೈಃ ಪುಷ್ಪೈರಾನೋದಿಭಿರಲಂಕೃತೇ |

ಆದ್ಯೈಃ ಶುಕಾದ್ಯೈರ್ಮುನಿಭಿರಜಸ್ರಸುಖಸೇವಿತೇ

|| ೧೩೭ ||

ಪುರಂದರಮುಖೈರ್ದೇವೈಃ ಸಾಂಗನಾದ್ಯೈರ್ವಿಲೋಕಿತೇ |

ವಟವೃಕ್ಷಂ ಮಹೋಚ್ಛ್ರಾಯಂ ಪದ್ಮರಾಗಫಲೋಜ್ಜಲಂ

|| ೧೩೮ ||

ಗಾರುತ್ಮತಮಯೈಃ ಪತ್ರೈರ್ನಿಬಿಡೈರುಪಶೋಭಿತಂ |

ನವರತ್ನಮಯಾಕಲ್ಪೈರ್ಲಂಬಮಾನೈರಲಂಕೃತಂ

|| ೧೩೯ ||

ಸಂಸಾರತಾಪವಿಚ್ಛೇದಕುಶಲಚ್ಛಾಯಮದ್ಭುತಂ |

ತಸ್ಯ ಮೂಲೇ ಸುಸಂಕ್ಷೃಪ್ತಾರತ್ನಸಿಂಹಾಸನೇ ಶುಭೇ

|| ೧೪೦ ||

ಮಾಡುತ್ತಿರುವ ಕೋಗಿಲೆಗಳ ತಂಡದ ಶಬ್ದಗಳಿಂದ ವ್ಯಾಪ್ತವಾದ ದಿಬ್ಬುಖ  
ಗಳುಳ್ಳ, ಅನ್ಯೋನ್ಯವೈರವನ್ನು ಬಿಟ್ಟಿರುವ ನಾನಾ ಪೃಗಗಳಿಂದ ಸೇವಿಸಲ್ಪಡು  
ತ್ತಲಿರುವ, ಸುವಾಸನೆಯುಳ್ಳ ಕಮಲ ಗುಲಾಬಿ ಪೂಗಳಿಂದ ಅಲಂಕೃತವಾದ,  
ಶುಕ ಮುಂತಾದ ಮುನಿಗಳು ಸುಖವಾಗಿ ವಾಸಿಸುತ್ತಿರುವ ಅವರವರ ಭಾರ್ಯೆ  
ಯರಿಂದ ಸಹಿತರಾದ ಇಂದ್ರಾದಿ ದೇವತೆಗಳಿಂದ ನೋಡಲ್ಪಡುತ್ತಿರುವ, ಹಿಮವ  
ತ್ಪರ್ಷಿತ ಪ್ರದೇಶದಲ್ಲಿ ಶೋಭಿಸುತ್ತಿರುವ, ಮಹೋನ್ನತವಾದ, ಪದ್ಮರಾಗಫಲ  
ದಂತೆ ಪ್ರಕಾಶಮಾನವಾದ, ಪಚ್ಚಿಯಿಂದ ನಿರ್ಮಿತವಾದ ದಟ್ಟವಾಗಿ ತುಂಬಿರುವ  
ಪತ್ರಗಳಿಂದ ಶೋಭಿಸುತ್ತಿರುವ, ಜೋಲಾಡುತ್ತಿರುವ ನವರತ್ನಮಯ ನೇಪಥ್ಯ  
ಗಳಿಂದ ಅಲಂಕೃತವಾದ, ಸಂಸಾರತಾಪವನ್ನು ಹೋಗಲಾಡಿಸುವುದರಲ್ಲಿ ಕುಶಲ  
ವಾದ ಛಾಯೆಯುಳ್ಳ, ಅಶ್ವರೈಕರವಾದ ವಟವೃಕ್ಷವನ್ನೂ, ಅದರ ಕೆಳಗೆ  
ಚೆನ್ನಾಗಿ ಸ್ಥಾಪಿಸಲ್ಪಟ್ಟಿರುವ ಶುಭವಾದ ರತ್ನಸಿಂಹಾಸನದಲ್ಲಿ ಕುಳಿತಿರುವ,  
ಅಸರಿಮಿತಾಲಂಕಾರವುಳ್ಳ, ಶರತ್ಕಾಲದ ಚಂದ್ರನಿಗೆ ಸದೃಶವಾದ ಮುಖವುಳ್ಳ,

ಅಸೀನಮನಿತಾಕಲ್ಪಂ ತರಚ್ಚೆಂದ್ರನಿಭಾನನಂ |  
 ಕೈಲಾಸಾದ್ರಿನಿಭಂ ತ್ರೈಕ್ಷಂ ಚಂದ್ರಾಂಕಿತಕಪರ್ಧಕಂ || ೧೪೧ ||

ನಾಸಾಗ್ರಾಲೋಕನಪರಂ ನೀರಾಸನಸಮಾಸ್ಥಿತಂ |  
 ಮುದ್ರಾಟಂಕಕುರಂಗಾಡ್ಯಜಾನುಸ್ಥಕರಪಲ್ಲವಂ || ೧೪೨ ||

ಕಕ್ಷಾಬದ್ಧಭುಜಂಗಂ ಚ ಸುಪ್ರಸನ್ನಂ ಹರಂ ಸ್ಮರೇತ್ |  
 ಅಯುತದ್ವಯಸಂಯುಕ್ತಗುಣಲಕ್ಷಂ ಜಪೇನ್ಮನುಂ || ೧೪೩ ||

ತದ್ವಶಾಂತಂ ತಿಲೈಃ ಶುದ್ಧೈರ್ಜುಫಹುಯಾಕ್ಷೀರಸಂಯುತೈಃ |  
 ಸಂಚಾಕ್ಷರೋದಿತೇ ಪೀಠೇ ತದ್ವಿಧಾನೇನ ಪೂಜಯೇತ್ || ೧೪೪ ||

ಭಿಕ್ಷಾಹಾರೋ ಜಪೇನ್ಮಾಸಂ ಮನುಮೇನಂ ಜಿತೇಂದ್ರಿಯಃ |  
 ನಿತ್ಯಂ ಸಹಸ್ರಮಷ್ಟಾರ್ಧಂ ಪರಾಂ ವಿಂದತಿ ವಾಕ್ಪ್ರಿಯಂ || ೧೪೫ ||

ಕೈಲಾಸಪರ್ವತಕ್ಕೆ ಸದೃಶನಾದ, ನೇತ್ರತ್ರಯವುಳ್ಳ, ಚಂದ್ರನಿಂದ ಅಂಕಿತವಾದ ಜಟಿಯುಳ್ಳ, ನಾಸಾಗ್ರವನ್ನು ನೋಡುತ್ತಿರುವ, ನೀರಾಸನದಲ್ಲಿ ಕುಳಿತಿರುವ, ಮುದ್ರಾ ಪರಶು ಜಂಕೆಗಳಿಂದ ಯುಕ್ತವಾದ ಹಸ್ತಗಳು, ಮೋಣಕಾಲಿನ ಮೇಲಿಟ್ಟಿರುವ ಕರಪಲ್ಲವ ಇವುಗಳುಳ್ಳ, ಕೊಂಕಳಲ್ಲಿ ಹಾವನ್ನು ಕಟ್ಟಿಕೊಂಡಿರುವ, ಸುಪ್ರಸನ್ನನಾದ ಈಶ್ವರನನ್ನು ಸ್ಮರಿಸಬೇಕು.

ಅನಂತರ ಈ ಮಂತ್ರವನ್ನು ಮೂರುಲಕ್ಷದ ಇಪ್ಪತ್ತುಸಾವಿರ ಜಪಮಾಡಬೇಕು.

೧೪೪. ಹಾಲಿನಿಂದ ಮಿಶ್ರಿತವಾದ, ಪರಿಶುದ್ಧ ತಿಲದಿಂದ ಮೂವತ್ತೆರಡು ಸಾವಿರ ಹೋಮಮಾಡಬೇಕು. ಸಂಚಾಕ್ಷರಿಮಂತ್ರಕ್ಕೆ ವಿಹಿತಪೀಠದಲ್ಲಿ ಅದೇ ವಿಧಾನದಿಂದ ಪೂಜಿಸಬೇಕು.

೧೪೫. ಜಿತೇಂದ್ರಿಯನಾಗಿ ಭಿಕ್ಷಾನ್ನವನ್ನು ತಿನ್ನುತ್ತಾ ಪ್ರತಿದಿನವೂ ನಾಯ್ಕ ಸಾವಿರದಂತೆ ಒಂದು ತಿಂಗಳು ಈ ಮಂತ್ರವನ್ನು ಜಪಿಸುವ ಮಂತ್ರಸಿದ್ಧನು ಉತ್ಕೃಷ್ಟವಾಗ್ವೈಭವವನ್ನು ಪಡೆಯುವನು.

ತ್ರಿವಾರಂ ಜಪ್ತಮೇತೇನ ಸೆಯಸ್ತು ಮನುನಾ ಪಿಬೇತ್ |  
 ದಕ್ಷಿಣಾಮೂರ್ತಿಸಂಧ್ಯಾ ನಾಚ್ಯಾಸ್ತ್ರವ್ಯಾಖ್ಯಾನಕೃದ್ಧವೇತ್ || ೧೪೬ ||  
 ಪ್ರಣವೋ ಹೃದಯಂ ಪಶ್ಚಾದ್ವದೇದ್ಭಗವತೇಸವಂ |  
 ಜೀಯುತಂ ದಕ್ಷಿಣಾಮೂರ್ತಿಂ ಮಹ್ಯಂ ಮೇಧಾಮುದೀರಯೇತ್ || ೧೪೭ ||  
 ಪ್ರಯಚ್ಛಿ ತದ್ವಯಾಂತೋಯಂ ದ್ವಾವಿಂಶತ್ಯಕ್ಷರೋ ಮನುಃ |  
 ಮುನಿಶ್ಚ ತುರ್ಮುಖಶ್ಚಂದೋ ಗಾಯತ್ರೀ ದೇವತೋದಿತಾ || ೧೪೮ ||  
 ತಾರುದ್ಧೈಃ ಸ್ವರೈದೀರ್ಘೈಃ ಪದ್ಧಿರಂಗಾನಿ ಕಲ್ಪಯೇತ್ |  
 ಸದೈರ್ಮಂತ್ರಭವೈರ್ವಾಪಿ ಧ್ಯಾನಾದ್ಯಂ ಪೂರ್ವವನ್ಮತಂ || ೧೪೯ ||

೧೪೬. ಈ ಮಂತ್ರದಿಂದ ಮೂರಾವರ್ತಿ ಅಭಿಮಂತ್ರಿಪಲ್ಪಿ, ಉದಕ  
 ಅಥವಾ ಹಾಲನ್ನು ಕುಡಿಸಿ ದಕ್ಷಿಣಾಮೂರ್ತಿಯನ್ನು ಧ್ಯಾನಿಸಿದರೆ ಶಾಸ್ತ್ರ  
 ಪ್ರವಚನಮಾಡುವ ಸಾಮರ್ಥ್ಯವುಂಟಾಗುವುದು

### ದಕ್ಷಿಣಾಮೂರ್ತಿಮಂತ್ರಾಂತರ

೧೪೭-೧೪೮. “ಓಂ ನಮೋ ಭಗವತೇ ದಕ್ಷಿಣಾಮೂರ್ತಯೇ ಮಹ್ಯಂ  
 ಮೇಧಾಂ ಪ್ರಯಚ್ಛಿ ಸ್ವಾಹಾ” ಎಂಬುದು ಇಪ್ಪತ್ತೆರಡಕ್ಷರಗಳ ದಕ್ಷಿಣಾಮೂರ್ತಿ  
 ಮಂತ್ರವು.

ಈ ಮಂತ್ರಕ್ಕೆ ಚತುರ್ಮುಖನು ಋಷಿ, ಗಾಯತ್ರೀ ಭಂದಸ್ತು, ದಕ್ಷಿಣಾ  
 ಮೂರ್ತಿಯೇ ದೇವತೆಯು.

೧೪೯. ಅದ್ಯಂತಗಳಲ್ಲಿ ‘ಓಂ’ ಎಂಬುದನ್ನು ಸೇರಿಸಿ ಆರು ದೀರ್ಘ  
 ಸ್ವರಗಳಿಂದ ಕ್ರಮವಾಗಿ ‘ಓಂ ಆಂ ಓಂ’ ಮುಂತಾಗಿ ಷಡಂಗನ್ಯಾಸಮಾಡಬೇಕು.  
 ಅಥವಾ ಈ ಮಂತ್ರದಲ್ಲಿನ ಪದಗಳಿಂದಲಾದರೂ ಷಡಂಗನ್ಯಾಸವನ್ನಾಚರಿಸಿ  
 ಬೇಕು. ಹಿಂದಿನ ಮಂತ್ರವಿಧಾನದಲ್ಲಿ ಹೇಳಿರುವಂತೆ ಧ್ಯಾನಾದಿಗಳನ್ನು ತಿಳಿಯ  
 ಬೇಕು.

ಲೋಹಿತೋಗ್ನ್ಯಾಸನಃ ಸದ್ಯೋಬಿಂದುಯಾನ್ವಥಮಂ ತತಃ |  
ದ್ವಿತೀಯಂ ವಹ್ನಿಬೀಜಸ್ಥಾ ದೀರ್ಘಾ ಶಾಂತೀಂದುಭೂಷಿತಾ || ೧೫೦ ||

ತೃತೀಯಾ ಲಾಂಗಲೀಸರ್ಗೀ ಮಂತ್ರೋ ಬೀಜತ್ರಯಾನ್ವಿತೈಃ |  
ನೀಲಕಂಠಾತ್ಮಕಃ ಪ್ರೋಕ್ತೋ ವಿಷದ್ವಯಹರಃ ಪರಃ || ೧೫೧ ||

ಹರದ್ವಯಂ ವಹ್ನಿಜಾಯಾ ಹೃದಯಂ ಪರಿಕೀರ್ತಿತಂ |  
ಕಪರ್ದಿನೇ ತಯುಗಲಂ ಶಿರೋಮಂತ್ರ ಉದಾಹೃತಃ || ೧೫೨ ||

ನೀಲಕಂಠಾಯ ಶದ್ವಂದ್ವಂ ಶಿಖಾಮಂತ್ರೋಯಮೀರಿತಃ |  
ಕಾಲಕೂಟಪದಸ್ಯಾಂತೇ ವಿಷಭಕ್ಷಣಜೀಯುತಂ || ೧೫೩ ||

ಹುಂ ಫಟ್ ಕವಚಮುದ್ವಿಷ್ಟಂ ನೀಲಕಂಠಿನ ಇತ್ಯತಃ |  
ಸ್ವಾಹಾಂತಮಸ್ತ್ರಮೇತಾನಿ ಪಂಚಾಂಗಾನಿ ಮನೋರ್ವಿಮಃ || ೧೫೪ ||

ನೀಲಕಂಠಮಂತ್ರ

೧೫೦-೧೫೧. (ಲೋಹಿತ = ವ, ಅಗ್ನಿ = ರ. ಸದ್ಯ = ಓ, ಬಿಂದು =  
ಂ = ಪ್ರೋಂ, ವಹ್ನಿಬೀಜಸ್ಥಾದೀರ್ಘಶಾಂತೀಂದು ಭೂಷಿತಾ = ನ್ರೀಂ,  
ಸರ್ಗೀಲಾಂಗಲೀ = ಠಃ, ಈ ಮೂರುಬೀಜಾಕ್ಷರಗಳನ್ನೊಳಗೊಂಡ ' ಪ್ರೋ  
ನೀಂ ಠಃ ' ಎಂಬುದು ನೀಲಕಂಠಮಂತ್ರವು. ಇದು ವಿಷದ್ವಯವನ್ನು ಪರಿ  
ಹರಿಸುವ ಉತ್ತಮಮಂತ್ರವು.)

೧೫೨-೧೫೪. ' ಹರಹರ ಸ್ವಾಹಾ ಹೃದಯಾಯ ' ಎಂಬುದಾಗಿ  
ಹೃದಯ, ' ಕಪರ್ದಿನೇ ಸ್ವಾಹಾ ಶಿರಸೇ ' ಎಂಬುದಾಗಿ ಶಿರಸ್ಸು, ' ನೀಲ  
ಕಂಠಾಯ ಸ್ವಾಹಾ ಶಿಖಾಯೈ ' ಎಂದು ಶಿಖೆ, ' ಕಾಲಕೂಟ ವಿಷ ಭಕ್ಷಣಾಯ  
ಹುಂ ಫಟ್ ಕವಚಾಯ ' ಎಂದು ಕವಚ, ' ನೀಲಕಂಠಿನೇ ಸ್ವಾಹಾ ಅಸ್ತ್ರಾಯ  
ಫಟ್ ' ಎಂಬುದಾಗಿ ಅಸ್ತ್ರ ಈ ರೀತಿಯಾಗಿ ಈ ಮಂತ್ರಕ್ಕೆ ಪಂಚಾಂಗ ವಿನ್ಯಾ  
ಸವು ಉಕ್ತವಾಗಿದೆ.

ಮೂರ್ಧ್ನಿ ಕಂಠೇ ಹೃದಂಭೋಜೇ ಕ್ರಮಾದ್ವೀಜತ್ರಯಂ ನೈಸೇತ್ |  
ಬಾಲಾರ್ಕಾಯುತವರ್ಚಿಸ್ತಂ ಜಟಾಜೂಟೀಂದುಶೋಭಿತಂ || ೧೫೫ ||

ನಾಗಭೂಷಂ ಜಪವಟೀಂ ಶೂಲಂ ಬ್ರಹ್ಮಕಪಾಲಕಂ |  
ಖಟ್ಟಾಂಗಂ ದಧತಂ ದೋರ್ಭಿಸ್ತ್ರೀನೇತ್ರಂ ಚಿಂತಯೇದ್ಧರಂ || ೧೫೬ ||

ಲಕ್ಷತ್ರಯಂ ಜಪೇನ್ಮಂತ್ರಂ ತದ್ವಶಾಂಶಂ ಸಸರ್ಪಿಷಾ |  
ಹವಿಷಾ ಜುಹುಯಾತ್ಸಮ್ಯಕ್ಸಂಸ್ಕೃತೇ ಹವ್ಯವಾಹನೇ || ೧೫೭ ||

ಶೈವೇ ಪೀಠೇ ಯಜೇದ್ವೇವಂ ನೀಲಕಂಠಂ ಸಮಾಹಿತಃ |  
ಮೃತ್ಯುಂಜಯವಿಧಾನೇನ ವಿಷದ್ವಯವಿನಾಶನಂ || ೧೫೮ ||

೧೫೫-೧೫೬. ಈ ಮಂತ್ರದ ಮೂರು ಬೀಜಾಕ್ಷರಗಳನ್ನು ಕ್ರಮವಾಗಿ ಶಿರಸ್ಸು, ಕಂಠ, ಹೃದಯಕಮಲಗಳಲ್ಲಿ ನ್ಯಾಸಮಾಡಬೇಕು.

ಧ್ಯಾನವಿಧಾನ :— ಹತ್ತುಸಾವಿರ ಬಾಲಸೂರ್ಯರಿಗೆ ಸಮಾನವಾದ ವರ್ಚಿಸ್ಸುಳ್ಳ, ಜಟಿಯಲ್ಲಿ ಶೋಭಿಸುತ್ತಿರುವ ಚಂದ್ರನುಳ್ಳ, ಸರ್ಪವೆಂಬ ಭೂಷಣವನ್ನು ಧರಿಸಿರುವ, ಕೈಗಳಲ್ಲಿ ಜಪಮಾಲೆ ಶೂಲ ಬ್ರಹ್ಮಕಪಾಲ ಖಟ್ಟಾಂಗಗಳನ್ನು ಹಿಡಿದುಕೊಂಡಿರುವ, ಮುಕ್ಕಣ್ಣನಾದ ಈಶ್ವರನನ್ನು ಧ್ಯಾನಿಸಬೇಕು.

೧೫೭. ಈ ಮಂತ್ರವನ್ನು ಮೂರುಲಕ್ಷ ಜಪಿಸಬೇಕು. ಅನಂತರ ಸಂಸ್ಕೃತವಾದ ಅಗ್ನಿಯಲ್ಲಿ ಘೃತಸಹಿತವಾದ ಹವಿಸ್ಸಿನಿಂದ ಮೂವತ್ತುಸಾವಿರ ಹೋಮಮಾಡಬೇಕು.

೧೫೮. ಸಮಾಧಾನಚಿತ್ತನಾಗಿ ಶೈವಪೀಠದಲ್ಲಿ ವಿಷದ್ವಯನಾಶಕನಾದ ನೀಲಕಂಠನನ್ನು ಮೃತ್ಯುಂಜಯಮಂತ್ರೋಕ್ತವಿಧಾನದಿಂದ ಪೂಜಿಸಬೇಕು.



ಅಗ್ನಿಃ ಸಂವರ್ತಕಾದಿತ್ಯರಾನಿಲೋ ಷಷ್ಠಬಿಂದುಮಾನ್ |

ಚಿಂತಾಮಣಿರಿತಿ ಖ್ಯಾತಂ ಬೀಜಂ ಸರ್ವಸಮೃದ್ಧಿದಂ || ೧೫೯ ||

ಕಶ್ಯಪೋ ಮುನಿರಾಖ್ಯಾತಶ್ಚಂದೋನುಷ್ಠುಬುದಾಹೃತಂ |

ಅರ್ಥನಾರೀಶ್ವರಃ ಸ್ರೋಕ್ತೋ ದೇವತಾ ಜಗತಾಂ ಪತಿಃ || ೧೬೦ ||

ರೇಫಾದಿವ್ಯಂಜನೈಃ ಪಡ್ಭಿಃ ಕುರ್ಯಾದಂಗಾನಿ ಷಟ್ ಕ್ರಮಾತ್ |

ತ್ರಿನೇತ್ರಂ ನೀಲಮಣಿಭಂ ಶೂಲಪಾಶಂ ಕಪಾಲಕಂ || ೧೬೧ ||

ರಕ್ತೋತ್ಪಲಂ ಚ ಹಸ್ತಾಬ್ಜೈರ್ಧರತಂ ಚಾರುಭೂಷಣಂ |

ಬಾಲೇಂದುಬದ್ಧಮುಕುಟಮರ್ಥನಾರೀಶ್ವರಂ ಸ್ಮರೇತ್ || ೧೬೨ ||

### ಅರ್ಥನಾರೀಶ್ವರ ಅಥವಾ ಚಿಂತಾಮಣಿಮಂತ್ರ

೧೫೯. (ಅಗ್ನಿ = ರ, ಸಂವರ್ತಕ = ಕ್ಷ, ಆದಿತ್ಯ = ಮ, ರ, ಅನಿಲ = ಯ, ಔ, ಬಿಂದುಮಃತ್ಸಪ್ತ = ಊಂ ) 'ಕ್ಷಮ್ರ್ಯಂ' ಎಂಬುದು ಚಿಂತಾಮಣಿಯೆಂದು ಪ್ರಸಿದ್ಧವಾದ, ಸಕಲಸಮೃದ್ಧಿಪ್ರದವಾದ ಬೀಜಮಂತ್ರವು.

೧೬೦. ಈ ಮಂತ್ರಕ್ಕೆ ಕಶ್ಯಪನು ಋಷಿ, ಅನುಷ್ಠುಪ್ ಭಂದಸ್ಸು, ಜಗತ್ಪತಿಯಾದ ಅರ್ಥನಾರೀಶ್ವರನು ದೇವತೆಯೆಂದೂ ಉಕ್ತವಾಗಿದೆ.

೧೬೧-೧೬೨. 'ರ' ಮುಂತಾದ ಆರು ವ್ಯಂಜನಾಕ್ಷರಗಳಿಂದ ಕ್ರಮವಾಗಿ ಷಡಂಗಗಳನ್ನು ನ್ಯಾಸಮಾಡಬೇಕು.

ಧ್ಯಾನವಿಧಾನ :—ಮುಕ್ತಾಂಗನು, ನೀಲಮಣಿಯಂತೆ ಪ್ರಕಾಶಮಾನನು, ಶೂಲ, ಪಾಶ, ಕಪಾಲ, ಕೆಂಪುನೈದಿಲೆಪ್ಪಗಳನ್ನು ಹಸ್ತಕಮಲಗಳಲ್ಲಿ ಧರಿಸಿರುವನು, ದಿವ್ಯಾಭರಣಧಾರಿಯು, ಕಿರೀಟದಲ್ಲಿ ಬಾಲಚಂದ್ರನನ್ನು ಇಟ್ಟುಕೊಂಡಿರುವನೂ ಆದ ಅರ್ಥನಾರೀಶ್ವರನನ್ನು ಧ್ಯಾನಿಸಬೇಕು.

ಏಕಲಕ್ಷಂ ಜಪೇನ್ಮಂತ್ರಂ ತ್ರಿಶತಂ ಮಧುರಾಪ್ನುತೈಃ |

ತಿಲ್ಮಿರ್ಹುನೇದ್ಯಜೇತ್ಪೀಠೇ ಶೈವೇಂಗಾವರಣೈಃ ಸಹ

|| ೧೬೩ ||

ವ್ಯಷಾದ್ಯೈರ್ಮಾತೃಭಿಃ ಪಶ್ಚಾಲ್ಲೋಕಪಾಲೈಸ್ತದಾಯುಧೈಃ |

ಪ್ರಾಸಾದಾದ್ಯಂ ಜಪೇನ್ಮಂತ್ರಮಯುತಂ ರೋಗಶಾಂತಯೇ

|| ೧೬೪ ||

ಸ್ವರಾವೃತ್ತಮಿದಂ ಬೀಜಂ ವಿಗಲತ್ರರಮಾಮೃತಂ |

ಚಂದ್ರಬಿಂಬಸ್ಥಿತಂ ಮೂರ್ಧ್ನಿ ಧ್ಯಾತಂ ಕ್ಷೇಡಗದಾಪಹಂ

|| ೧೬೫ ||

ಪ್ರತಿಲೋಮಸ್ವರಾಡ್ಯಂ ಚ ಬೀಜಂ ವಹ್ನಿಗೃಹೇಸ್ಥಿತಂ |

ರೇಫಾದಿವ್ಯಂಜನೋಲ್ಲಾಸಿಷಟ್ಪೋಷಾಭಿವೃತಂ ಬಹಿಃ

|| ೧೬೬ ||

೧೬೩-೧೬೪. ಈ ಮಂತ್ರವನ್ನು ಒಂದುಲಕ್ಷ ಜಪಿಸಿ, ಮಧುರಮಿಶ್ರಿತವಾದ ತಿಲಗಳಿಂದ ಮುನ್ನೂರು ಕೋಮವಾಡಬೇಕು. ಅನಂತರ ಶೈವಪೀಠದಲ್ಲಿ ನೊಡಲು ಅಂಗಾವರಣ, ರಾದಿ ಅಷ್ಟವರ್ಣಗಳಿಂದ ದ್ವಿತೀಯಾವರಣ, ಮಾತೃದೇವತೆಗಳಿಂದ ತೃತೀಯಾವರಣ, ಅನಂತರ ಲೋಕಪಾಲಕರು ಅವರ ಆಯುಧಗಳು ಇವುಗಳ ಸಹಿತವಾಗಿ ಅರ್ಧನಾರೀಶ್ವರನನ್ನು ಪೂಜಿಸಬೇಕು.

ಪ್ರಾಸಾದಮಂತ್ರಾದಿಯಾಗಿ ಈ ಮಂತ್ರವನ್ನು ರೋಗವು ವಾಸಿಯಾಗುವುದಕ್ಕಾಗಿ ಹತ್ತುಸಾವಿರ ಜಪಿಸಬೇಕು.

೧೬೫. ಸ್ವರವರ್ಣಗಳಿಂದ ಆವರಿಸಲ್ಪಟ್ಟ, ಉತ್ತಮವಾದ ಅಮೃತವನ್ನು ಸುವಿಸುತ್ತಿರುವ, ಚಂದ್ರಬಿಂಬದಲ್ಲಿರುವ ಈ ಬೀಜವನ್ನು ತಿರಸ್ಸಿನಲ್ಲಿ ಧ್ಯಾನಿಸಿದರೆ ಅದು ವಿಷರೋಗಗಳನ್ನು ಪರಿಹರಿಸುವುದು.

೧೬೬-೧೬೭. ಪ್ರತಿಲೋಮಸ್ವರಯುಕ್ತವಾದ, ಊರ್ಧ್ವಾಗ್ರತ್ರಿಕೋಣದಲ್ಲಿರುವ, ರ ಮುಂತಾದ ವ್ಯಂಜನಾಕ್ಷರಗಳಿಂದ ವಿರಾಜಮಾನವಾದ ಷಟ್ಪೋಷ

ಭೂತಾರ್ತಸ್ಯ ಸ್ತೃತಂ ಮೂರ್ಧ್ನಿ ಭೂತಮಾಶು ವಿನಾಶಯೇತ್ |  
 ಪೀಡಿತಾಂಗೇ ಸ್ತೃತಂ ತತ್ತಪ್ತೀಡಾಂ ಶಮಯತಿ ಧ್ರುವಂ || ೧೬೭ ||

ಪ್ರಣವೋ ಹೃದಯಂ ಪಶ್ಚಾನ್‌ಜೀಂತಃ ಪಶುಪತಿಃ ಪುನಃ |  
 ಶಾರೋ ನನೋ ಭೂತಪದಂ ತತೋಧಿಸತಯೇ ಧ್ರುವಂ || ೧೬೮ ||

ನನೋ ರುದ್ರಾಯಯುಗಲಂ ಖಡ್ಗರಾವೇಣ ಶಬ್ದತಃ |  
 ವಿಹರದ್ವಿತಯಂ ಪಶ್ಚಾತ್ಸರಸೃತೈಯುಗಂ ಪೃಥಕ್ || ೧೬೯ ||

ಶ್ಮಶಾನಭಸ್ಮಾರ್ಚಿತಾಂತೇ ಶರಣ್ಯಾಯ ತತಃ ಪರಂ |  
 ಘಂಟಾಕಪಾಲಮಾಲಾದಿ ಧರಾಯೇತಿ ಪದಂ ಪುನಃ || ೧೭೦ ||

ವ್ಯಾಘ್ರಚರ್ಮಪದಸ್ಯಾಂತೇ ಪರಿಧಾನಾಯ ತತ್ಪರಂ |  
 ಶಶಾಂಕಕೃತಶಬ್ದಾಂತೇ ಶೇಖರಾಯ ತತಃ ಪರಂ || ೧೭೧ ||

ಕೃಷ್ಣಸರ್ಪಪದಾತ್ಪಶ್ಚಾ ದ್ವದೇದ್ಯಜ್ಞೋಪವೀತಿನೇ |  
 ವಲಯುಗ್ಮಂ ಚಲಾಯುಗ್ಮಮನಿವರ್ತಕಸಾಲಿನೇ || ೧೭೨ ||

ಗಳಿಂದ ಪರಿವೃತವಾದ ಬೀಜವನ್ನು ಹೊರಗೆ ಭೂತಗ್ರಸ್ತನ ತಿರಸ್ಸಿನಲ್ಲಿ ಧ್ಯಾನಿಸಿದರೆ ಅದು ತೀಘ್ರವಾಗಿ ಭೂತವನ್ನು ನಾಶಪಡಿಸುವುದು.

ಬಾಧಾದಿಯುಕ್ತವಾದ ಅಂಗದಲ್ಲಿ ಈ ಬೀಜವನ್ನು ಸ್ಮರಿಸಿದರೆ ಆಯಾಯಾ ಪೀಡೆಯು ಖಂಡಿತವಾಗಿಯೂ ನಾಶವಾಗುವುದು

**ಖಡ್ಗರಾವಣಮಂತ್ರ**

೧೬೮-೧೭೫. ' ಓಂ ನಮಃ ಪಶುಪತಯೇ ಓಂ ನನೋ ಭೂತಾಧಿ  
 ಪತಯೇ ಓಂ ನನೋ ರುದ್ರಾಯ ರುದ್ರಾಯ ಖಡ್ಗರಾವೇಣ ವಿಹರ ವಿಹರ  
 ಸರಸರ ನೃತ್ಯನೃತ್ಯ ಸ್ಮಶಾನಭಸ್ಮಾರ್ಚಿತಶರಣ್ಯಾಯ ಘಂಟಾಕಪಾಲ ಮಾಲಾದಿ  
 ಧರಾಯ ವ್ಯಾಘ್ರಚರ್ಮಪರಿಧಾನಾಯ ಶಶಾಂಕಕೃತಶೇಖರಾಯ ಕೃಷ್ಣಸರ್ಪ

ಹನೆಯುಗ್ಮಂ ತತೋ ಭೂತಾಂಸ್ತ್ರಾಸಯದ್ವಿತಯಂ ಪುನಃ |  
ಭೂಯೋ ಮಂಡಲಮಧ್ಯೇ ಸ್ಯಾತ್ಕಟೆಯುಗ್ಮಂ ತತಃ ಸರಂ || ೧೨೩ ||

ರುದ್ರಾಂಕುಶೇನ ಶಮಯ ಪ್ರವೇಶಯ ಯುಗಂ ತತಃ |  
ಆವೇಶಯ ಯುಗಂ ಪಶ್ಚಾಚ್ಚಂಡಾಸಿಪದಮೀರಯೇತ್ || ೧೨೪ ||

ಧರಾಧಿಪತಿರುದ್ರೋಯಂ ಜ್ಞಾಪಯತ್ಯಗ್ನಿಸುಂದರೀ |  
ಖಡ್ಗರಾವಣಮಂತ್ರೋಯಂ ಸಸ್ತತ್ರೋರ್ಧ್ವಶತಾಕ್ಷರಃ || ೧೨೫ ||

ಭೂತಾಧಿಪತಯೇ ಸ್ವಾಹಾ ಪೂಜಾಮಂತ್ರೋಯಮೀರಿತಃ |  
ಸಿದ್ಧಮಂತ್ರೋಯಮುದಿತೋ ಜಸಾದೇವ ಪ್ರಸಿದ್ಧ್ಯತಿ || ೧೨೬ ||

ಆಯುತದ್ವಿತಯಾತ್ಪಶ್ಚಾದ್ಭೂತಾದಿಗ್ರಹಣೇ ಪ್ಷಮಃ |  
ಮಾಯಾಸ್ಫುರದ್ವಯಂ ಭೂಯಃ ಪ್ರಸ್ಫುರದ್ವಿತಯಂ ಪುನಃ || ೧೨೭ ||

ಘೋರಘೋರತರೇತ್ಯಂತೇ ತನುರೂಪಪದಂ ತತಃ |  
ಚಟೆಯುಗ್ಮಂ ತದಂತೇ ಸ್ಯಾತ್ಕಟದ್ವಿತಯಂ ಪುನಃ ||  
ಕಹಯುಗ್ಮಂ ವನುದ್ವಂದ್ವಂ ತತೋ ಬಂಧಯುಗಂ ಪುನಃ |

ಯಜ್ಞೋಪವೀತಿನೇ ಚಲಚಲ ವಲ್ಲುವಲ್ಲುಮನಿವರ್ತಕಪಾಲಿನೇ ಹನಹನ  
ಭೂತಾಂಸ್ತ್ರಾಸಯತ್ರಾಸಯ ಮಂಡಲಮಧ್ಯೇ ಕಟಿಕಟರುದ್ರಾಂಕುಶೇನ ಶಮಯ  
ಪ್ರವೇಶಯ ಪ್ರವೇಶಯ ಆವೇಶಯ ಆವೇಶಯ ಚಂಡಾಸಿಧರಾಧಿಪತಿರುದ್ರೋ  
ಜ್ಞಾಪಯ ಸ್ವಾಹಾ' ಎಂಬುದು ಒಂದುನೂರೆಪ್ಪತ್ತು ಅಕ್ಷರಗಳ ಖಡ್ಗರಾವಣ  
ಮಂತ್ರವು.

೧೨೬. 'ಭೂತಾಧಿಪತಯೇ ಸ್ವಾಹಾ' ಎಂಬುದು ಪೂಜೆಯ ಮಂತ್ರವು.  
ಇದು ಸಿದ್ಧಮಂತ್ರವು. ಇಪ್ಪತ್ತುಸಾವಿರ ಜಪಮಾಡುವ ಮಾತ್ರದಿಂದಲೇ  
ಸಿದ್ಧವಾಗುತ್ತದೆ.

೧೨೭-೧೨೮. ಜಪಮಾಡಿದ ನಂತರ ಆರಾಧಕನು ಭೂತಾದಿಗಳನ್ನು  
ಹಿಡಿಯಲು ಸಮರ್ಥನಾಗುವನು.

ಘಾತಯದ್ವಿತಯಂ ವರ್ಮ ಘಡಂತಃ ಸಮುದೀರಿತಃ ||

ಏಕಸಂಚಾಶದರ್ಕೋಯಮಘೋರಾಸ್ತ್ರಂ ಮಹಾಮನುಃ || ೧೭೮ ||

ಅಘೋರಸ್ಯ ಮುನಿಃ ಪ್ರೋಕ್ತಸ್ತ್ರಿವ್ಯಚ್ಚಂದ ಉದಾಹೃತಂ |

ಅಘೋರರುದ್ರಃ ಸಂದಿಷ್ಟೋ ದೇವತಾ ಮಂತ್ರನಾಯಕಃ || ೧೭೯ ||

ಹೃದಯಂ ಪಂಚಭಿಃ ಪ್ರೋಕ್ತಂ ಶಿರಃ ಷಡ್ವಿರುದಾಹೃತಂ |

ಶಿಖಾ ದಶಭಿರಾಖ್ಯಾತಾ ತಾವದ್ಭಿಃ ಕವಚಂ ಮತಂ || ೧೮೦ ||

ವಸುವರ್ಣೈಃ ಸ್ತೃತಂ ನೇತ್ರಂ ಮಾಸಾರ್ಣೈರಸ್ತ್ರಮಿಾರಿತಂ |

ಮೂರ್ಧ್ನಿ ನೇತ್ರಾಸ್ಯಕಂಠೇಷು ಹೃನ್ನಾಭ್ಯಾಮೂರುಷು ಕ್ರಮಾತ್ ||೧೮೧||

### ಅಘೋರಾಸ್ತ್ರಮಹಾಮಂತ್ರ

‘ ಓಂ ಹ್ರೀಂ ಸ್ಫುರ ಸ್ಫುರ ಪ್ರಸ್ಫುರ ಪ್ರಸ್ಫುರ ಘೋರ ಘೋರತರ ಚಟಿ ಚಟಿ ಪ್ರಚಟಿ ಪ್ರಚಟಿ ಕಹ ಕಹ ವಮ ವಮ ಬಂಧ ಬಂಧ ಘಾತಯ ಘಾತಯ ಹುಂ ಘಟ್ ’ ಎಂಬುದು ಐವತ್ತೊಂದು ವರ್ಣಗಳ ಅಘೋರಾಸ್ತ್ರ ಮಹಾಮಂತ್ರವು.

೧೭೯. ಈ ಮಂತ್ರಕ್ಕೆ ಅಘೋರನು ಋಷಿ, ತ್ರಿಷ್ಟುಪ್ ಛಂದಸ್ಸು, ಅಘೋರರುದ್ರನು ದೇವತೆಯು, ಅವನೇ ಮಂತ್ರನಾಯಕನು.

೧೮೦-೧೮೨. ಕ್ರಮವಾಗಿ ಈ ಮಂತ್ರದ ಐದುವರ್ಣಗಳಿಂದ ಶಿಖೆ, ಅಷ್ಟರಿಂದಲೇ ಕವಚ, ಎಂಟುವರ್ಣಗಳಿಂದ ನೇತ್ರ, ಹನ್ನೆರಡುವರ್ಣಗಳಿಂದ ಅಸ್ತ್ರ ಈ ರೀತಿ ಷಡಂಗನ್ಯಾಸಮಾಡಬೇಕು.

ಈ ಮಂತ್ರದ ವರ್ಣಗಳನ್ನು 5, 6, 2, 8, 4, 6, 4, 4, 4, 6, 2 ವರ್ಣಗಳಾಗಿ ಹನ್ನೊಂದು ಭಾಗವನ್ನಾಡಿಕೊಂಡು ಕ್ರಮವಾಗಿ ಒಂದೊಂದು ಭಾಗ

ಜಾನುಜಂಘಾಪದದ್ವಂದ್ವೇ ರುದ್ರಭಿನ್ನಾಕ್ಷರೈರ್ನೈಸೇತ್ |  
ಪಂಚಪಟ್ ದ್ವೈಷ್ಯನೇದಾಂಗತ್ರೈಭಿರಸಲೋಚನೈಃ || ೧೮೨ ||

ಶ್ಯಾಮಂ ತ್ರಿನೇತ್ರಂ ಸರ್ಪಾಡ್ಯಂ ರಕ್ತವಸ್ತ್ರಾಂಗರಾಗಕಂ |  
ನಾನಾಶಸ್ತ್ರಧರಂ ಧ್ಯಾಯೇದಘೋರಾಖ್ಯಂ ಸದಾಶಿವಂ || ೧೮೩ ||

ಭೂತನೇತಾಲಕಾದೀನಾಂ ಕ್ಷನೋಯಂ ನಿಗ್ರಹೇ ಮನುಃ |  
ತಾರೋ ವಾಂತೋ ಧರಾಸಂಸ್ಥೋ ವಾಮನೇತ್ರೇಂದುಭೂಷಿತಃ || ೧೮೪ ||

ಪಾರ್ಶ್ವೋ ವಕಃ ಕರ್ಣಯುತೋ ವರ್ಮಾಸ್ತ್ರಾಂತಃ ಷಡಕ್ಷರಃ |  
ಮನುಃ ಪಾಶುಪತಾಸ್ತ್ರಾಖ್ಯೋ ಗ್ರಹಕ್ಷುದ್ರನಿವಾರಣಃ || ೧೮೫ ||

ವನ್ನು ಶಿರಸ್ಸು, ಕಣ್ಣು, ಮುಖ, ಕಂಠ, ಹೃದಯ, ನಾಭಿ, ತೊಡೆ, ಮೊಣ  
ಕಾಲು, ಜಂಘೆ, ಪಾದದ್ವಯ ಎಂಬ ಹನ್ನೊಂದು ಸ್ಥಾನಗಳಲ್ಲಿ ನ್ಯಾಸ  
ಮಾಡಬೇಕು.

೧೮೩. ಧ್ಯಾನ :- ಶ್ಯಾಮವರ್ಣ, ನೇತ್ರತ್ರಯ, ಸರ್ಪಭೂಷಣ ಇವು  
ಗಳುಳ್ಳ, ಕೆಂಪುವಸ್ತ್ರದಿಂದ ಅಂಗರಾಗವನ್ನು ಹೊಂದಿರುವ, ನಾನಾವಿಧ ಶಸ್ತ್ರ  
ಗಳನ್ನು ಧರಿಸಿರುವ, ಅಘೋರನಾಮಕನಾದ ಸದಾಶಿವನನ್ನು ಧ್ಯಾನಿಸಬೇಕು.

೧೮೪-೧೮೫. ಈ ಮಂತ್ರವು ಭೂತ ಬೇತಾಳ ಮುಂತಾದುವುಗಳನ್ನು  
ನಿಗ್ರಹಿಸುತ್ತದೆ.

### ಪಾಶುಪತಾಸ್ತ್ರಮಂತ್ರವು

(ತಾರ = ಓಂ, ವಾಂತ = ಶ, ಧರಾ = ಆ, ವಾಮನೇತ್ರ = ಈ,  
ಇಂದು = ಂ, ಪಾರ್ಶ್ವ = ಪ, ವಕ = ಶ, ಕರ್ಣ = ಉ, ವರ್ಮ = ಹುಂ)

‘ ಓಂ ಶ್ಲೀಂ ಪಶು ಹುಂ ಫಟ್ ’ ಎಂಬುದು ಕ್ಷುದ್ರಗ್ರಹಪೀಡೆಯನ್ನು  
ಪರಿಹರಿಸುವಂತಹ ಪಾಶುಪತಾಸ್ತ್ರವೆಂಬ ಮಂತ್ರವು.

ಷಡ್ಭಿರ್ವರ್ಣೈಃ ಷಡಂಗಾನಿ ಹುಂಘಡಂತ್ಯೈಃ ಸಜಾತಿಭಿಃ |  
ಮುಧ್ಯಾಹ್ನಾರ್ಕಪ್ರಭಂ ಭಿಮಂ ತ್ರೈಕ್ಷಂ ಪನ್ನಿಗಭೂಷಣಂ || ೧೮೬ ||

ನಾನಾಶಸ್ತ್ರಂ ಚತುರ್ವಕ್ತ್ರಂ ಸ್ಮರೇತ್ಪತುಸತಿಂ ಹರಂ |  
ವರ್ಣಲಕ್ಷಂ ಜಪೇನ್ಮಂತ್ರಂ ಜುಹುಯಾತ್ಪದ್ಮಶಾಂತತಃ || ೧೮೭ ||

ಗನ್ಯೇನ ಸರ್ಪಿಷಾ ಮಂತ್ರೀ ಸಂಸ್ಥಿತೇ ಹವ್ಯವಾಹನೇ |  
ಶೈನೇ ಪೀಠೇ ಯಜೇದಂಗಮಾತ್ಯಲೋಕೇಶ್ವರಾಯುಧೈಃ || ೧೮೮ ||

ಅನೇನ ಮಂತ್ರಿತಂ ತೋಯಂ ಭೂತಗ್ರಸ್ತಮುಖೇ ಕ್ಷಿಪೇತ್ |  
ಸದ್ಯಃ ಸ ಮುಂಚತಿ ಕ್ರಂದನ್ಮಹಾಮಂತ್ರಪ್ರಭಾವತಃ || ೧೮೯ ||

೧೮೬, ೧೮೭. ' ಹುಂ ಘಟ್ ' ಅಂತಗಳಾದ ಈ ಮಂತ್ರದ ಆರುವರ್ಣಗಳಿಂದ ' ನಮಃ ' ಇತ್ಯಾದಿ ಜಾತಿಸಹಿತವಾಗಿ ಎಂದರೆ ' ಓಂ ಹೃದಯಾಯ ನಮಃ ' ಇತ್ಯಾದಿಯಾಗಿ ಹೃದಯಾದಿ ಷಡಂಗಗಳನ್ನು ನ್ಯಾಸಮಾಡಬೇಕು.

ಧ್ಯಾನ :- ಮುಧ್ಯಾಹ್ನದ ಸೂರ್ಯನಂತೆ ಕಾಂತಿಯುಳ್ಳ, ಭಯಂಕರನಾದ, ನೇತ್ರತ್ರಯವುಳ್ಳ, ಸರ್ಪದಿಂದ ಅಲಂಕೃತನಾದ, ಬಹು ಶಸ್ತ್ರಗಳನ್ನು ಧರಿಸಿರುವ, ನಾಲ್ಕು ಮುಖಗಳುಳ್ಳ, ಪಶುಪಾಲಕನಾದ ಈಶ್ವರನನ್ನು ಧ್ಯಾನಿಸಬೇಕು.

ಈ ಮಂತ್ರವನ್ನು ಆರುಲಕ್ಷ ಜಪಿಸಿ ಹಸುವಿನ ತುಪ್ಪದಿಂದ ಮಂತ್ರಿಯು ಸಂಸ್ಕಾರಮಾಡಿದ ಅಗ್ನಿಯಲ್ಲಿ ಅರವತ್ತುಸಾವಿರ ಹೋಮಮಾಡಬೇಕು.

ಶೈವಪೀಠದಲ್ಲಿ ಷಡಂಗಗಳು, ಅಷ್ಟಮಾತೃಗಳು, ಇಂದ್ರಾದಿ ಲೋಕಪಾಲಕರು, ಅವರವರ ಆಯುಧಗಳು ಇವುಗಳನ್ನು ಪೂಜಿಸಬೇಕು.

೧೮೯. ಈ ಮಂತ್ರದಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ಭೂತಹಿಡಿದಿರುವವನ ಮುಖದ ಮೇಲೆ ಎರಚಬೇಕು. ತತ್ಕ್ಷಣದಲ್ಲಿಯೇ ಆ ಗ್ರಹವು ಮಹಾಮಂತ್ರಪ್ರಭಾವದಿಂದ ಅಳುತ್ತಾ ಅವನನ್ನು ಬಿಟ್ಟುಹೋಗುತ್ತದೆ.

ಅನೇನ ಮಂತ್ರಿತಾನ್ಪಾಣಾನ್ವಿಸೃಜೇದ್ಯುಧಿ ಯೋ ನರಃ |

ಜಯೇತ್ ಕ್ಷಣೇನ ನಿಖಿಲಾಂಚೈತ್ರೋನ್ಪಾರ್ಥ ಇವಾಸರಃ || ೧೯೦ ||

ವರ್ಣಾಂತ್ಯಮೋ ಬಿಂದುಯುತಃ ಕ್ಷೇತ್ರಪಾಲಾಯ ಹೃನ್ಮನುಃ || ೧೯೧ ||

ತಾರಾದ್ಯೋ ವಸುವರ್ಣೋಯಂ ಕ್ಷೇತ್ರಪಾಲಸ್ಯ ಕೀರ್ತಿತಃ |

ಷಡ್ ದೀರ್ಘಯುಕ್ತಬೀಜೇನ ಷಡಂಗಂ ನ್ಯಸ್ಯ ಚಿಂತಯೇತ್ || ೧೯೨ ||

ನೀಲಾಚಲಾಭಂ ದಿಗ್ವಸ್ತ್ರಂ ಸರ್ಪಭೂಷಂ ತ್ರಿಲೋಚನಂ |

ಪಿಂಗೋರ್ಧ್ವಕೇಶಾನ್ವಧತಂ ಕಪಾಲಂ ಚ ಗದಾಂ ಸ್ಮರೇತ್ || ೧೯೩ ||

೧೯೦. ಈ ಮಂತ್ರದಿಂದ ಅಭಿಮಂತ್ರಿಸಲ್ಪಟ್ಟ ಬಾಣಗಳನ್ನು ಯುಧ್ಧದಲ್ಲಿ ಪ್ರಯೋಗಿಸುವ ಮನುಷ್ಯನು ಅಪರಾರ್ಜುನನಂತೆ ಕ್ಷಣಮಾತ್ರದಲ್ಲಿ ಸಕಲ ಶತ್ರುಗಳನ್ನೂ ಜಯಿಸುವನು

### ಕ್ಷೇತ್ರಪಾಲಕಮಂತ್ರ

೧೯೧-೧೯೨. 'ಓಂ ಕ್ಷಂ ಕ್ಷೇತ್ರಪಾಲಾಯ ನಮಃ' ಎಂಬುದು 'ಓಂ' ಎಂಬುದೇ ಆದಿಯಾಗಿ ಉಳ್ಳ, ಎಂಟು ಅಕ್ಷರಗಳಿಂದ ಯುಕ್ತವಾದ ಕ್ಷೇತ್ರಪಾಲ ಮಂತ್ರವೆಂದು ಉಕ್ತವಾಗಿದೆ. 'ಆ, ಈ' ಮುಂತಾದ ಆರು ದೀರ್ಘಸ್ವರ ಯುಕ್ತ ಬೀಜಾಕ್ಷರಗಳಿಂದ ಷಡಂಗನ್ಯಾಸಮಾಡಿ ಧ್ಯಾನಿಸಬೇಕು.

೧೯೩. ಧ್ಯಾನ :- ನೀಲಾಚಲದಂತೆ ಕಾಂತಿಯುಳ್ಳ, ದಿಗಂಬರನಾದ, ಸರ್ಪಭೂಷಣವನ್ನು ಧರಿಸಿರುವ, ಮುಕ್ಯಣ್ಣನಾದ, ಪಿಂಗವರ್ಣದ ಊರ್ಧ್ವಕೇಶಗಳನ್ನೂ, ಕಪಾಲ ಮತ್ತು ಗದೆಗಳನ್ನೂ ಧರಿಸಿರುವ ಕ್ಷೇತ್ರಪಾಲನನ್ನು ಧ್ಯಾನಿಸಬೇಕು.



ಲಕ್ಷನೋಕಂ ಜಸೇನ್ಮಂತ್ರಂ ಜುಹುಯಾತ್ಪದ್ವಿಶಾಂಶತಃ |  
ಚಕುಷಾ ಘೃತಸಿಕ್ತೇನ ತತಃ ಕ್ಷೇತ್ರೇ ಸಮರ್ಚಯೇತ್ || ೧೯೪ ||

ಧರ್ಮಾದಿಕಲ್ಪಿತೇ ಪೀಠೇ ಸಾಂಗಾವರಣಮಾದರಾತ್ |  
ತಸ್ಮೈ ಸಪರಿವಾರಾಯ ಬಲಿನೋಕೇನ ನಿರ್ಹರೇತ್ || ೧೯೫ ||

ಪೂರ್ವಮೇಹಿದ್ವಯಂ ಪಶ್ಚಾದ್ವಿದ್ವಿಷಂ ಪುರುಷಂ ದ್ವಯಂ |  
ಭಂಜಯದ್ವಿತಯಂ ಭೂಯೋ ನರ್ತಯದ್ವಿತಯಂ ಪುನಃ || ೧೯೬ ||

ತತೋ ವಿಘ್ನಪದದ್ವಂದ್ವಂ ಮಹಾಭೈರವ ತತ್ಪರಂ |  
ಕ್ಷೇತ್ರಪಾಲಬಲಿಂ ಗೃಹ್ಯದ್ವಯಂ ಪಾವಕಸುಂದರೀ || ೧೯೭ ||

ಬಲಿಮಂತ್ರೋಯಮಾಖ್ಯಾತಃ ಸರ್ವಕಾಮಫಲಪ್ರದಃ |  
ಸೋಪದಂತಂ ಬೃಹತ್ಪಿಂಡಂ ಕೃತ್ವಾ ರಾತ್ರಿಷು ಸಾಧಕಃ || ೧೯೮ ||

೧೯೪-೧೯೫. ಈ ಮಂತ್ರವನ್ನು ಒಂದುಲಕ್ಷ ಜಪಿಸಿ, ಘೃತಸಿಕ್ತವಾದ ಅನ್ನದಿಂದ ಹತ್ತುಸಾವಿರ ಹೋಮಮಾಡಬೇಕು. ತರುವಾಯ ಕ್ಷೇತ್ರದಲ್ಲಿ ಧರ್ಮಾದಿಕಲ್ಪಿತ ಪೀಠದಲ್ಲಿ ಅಂಗಾವರಣ ಸಹಿತವಾಗಿ ಭಕ್ತಿಯಿಂದ ಮಂತ್ರ ದೇವತೆಯನ್ನು ಪೂಜಿಸಬೇಕು. ಪರಿವಾರಸಹಿತನಾದ ಆ ಕ್ಷೇತ್ರಪಾಲನಿಗೆ ಮುಂದೆ ಹೇಳುವ ಮಂತ್ರದಿಂದ ಬಲಿಯನ್ನು ಅರ್ಪಿಸಬೇಕು.

### ಬಲಿಮಂತ್ರ

೧೯೬-೧೯೭. 'ವಿಹ್ಯೇಹಿ ವಿದ್ವಿಷಂ ಪುರುಷಂ ಭಂಜಯ ಭಂಜಯ ನರ್ತಯ ನರ್ತಯ ವಿಘ್ನ ವಿಘ್ನ ಮಹಾಭೈರವ ಕ್ಷೇತ್ರಪಾಲ ಬಲಿಂ ಗೃಣ್ಣಿ ಗೃಣ್ಣಿ ಸ್ವಾಹಾ' ಎಂಬುದು ಸಕಲೇಷ್ಟಾರ್ಥದಾಯಕವಾದ ಬಲಿಮಂತ್ರವೆಂದು ಉಕ್ತವಾಗಿದೆ.

೧೯೮-೨೦೦. ಸಾಧಕನು ಈ ಮಂತ್ರವನ್ನು ಹೇಳಿ, ವ್ಯಂಜನಸಹಿತವಾದ ಅನ್ನದಿಂದ ದೊಡ್ಡ ಪಿಂಡ ಮಾಡಿ ರಾತ್ರಿಕಾಲದಲ್ಲಿ ಹಿಂದೆ ಹೇಳಿರುವ

ಸ್ತೃತ್ವಾ ಯಥೋಕ್ತಂ ಕ್ಷೇತ್ರೇಶಂ ತಸ್ಯ ಹಸ್ತೇ ಬಲಿಂ ಹರೇತ್ |  
ಬಲಿನಾನೇನ ಸಂತುಷ್ಟಃ ಕ್ಷೇತ್ರಪಾಲಃ ಪ್ರಯಚ್ಛತಿ || ೧೯೯ ||

ಕಾಂತಿಂ ಮೇಧಾಂ ಬಲಾರೋಗ್ಯಂ ತೇಜಃ ಪುಷ್ಟಿಂ ಯಶಃ ಶ್ರೀಯಂ |  
ಉದ್ಧರೇದ್ವಟುಕಂ ಜೀಂತಮಾಪದುದ್ಧಾರಣಂ ತಥಾ || ೨೦೦ ||

ಕುರುದ್ವಯಂ ತತಃ ಸಶ್ಚಾ ದ್ವಟುಕಂ ಜೀಂತಮುಚ್ಛೇರೇತ್ |  
ಶಕ್ತಿರಾದ್ಧೋ ಧ್ರುವಾದಿಶ್ಚ ದ್ವಾನಿಂಶತ್ಯಕ್ಷರೋ ಮನುಃ || ೨೦೧ ||

ದ್ವಿ ಚತುಃಸಪ್ತನೇದಾಬ್ಧಿ ಚಂದ್ರಾಕೈರಂಗಕಂ ಮನೋಃ |  
ಬಾಲಂ ಸ್ಫಟಿಕಸಂಕಾಶಂ ಕುಂತಲೋಲ್ಲಸಿತಾನನಂ || ೨೦೨ ||

ಪ್ರಕಾರ ಕ್ಷೇತ್ರಪಾಲನನ್ನು ಚಿಂತಿಸಿ, ಅವನ ಹಸ್ತಗತ ಕಪಾಲದಲ್ಲಿ ಈ ಪಿಂಡ ರೂಪ ಬಲಿಯನ್ನು ಅರ್ಪಿಸಬೇಕು. ಈ ಬಲಿಯಿಂದ ಸಂತುಷ್ಟನಾಗಿ ಕ್ಷೇತ್ರ ಪಾಲನು ಆರಾಧಕನಿಗೆ ಕಾಂತಿ, ಮೇಧಾ, ಶಕ್ತಿ, ಆರೋಗ್ಯ, ತೇಜಸ್ಸು, ಪುಷ್ಟಿ, ಯಶಸ್ಸು, ಸಂಪತ್ತು ಇವುಗಳನ್ನು ಕೊಡುವನು.

### ಆಪದುದ್ಧಾರಣಮಂತ್ರ

೨೦೧. ‘ ಓಂ ಹ್ರೀಂ ವಟುಕಾಯ ಆಪದುದ್ಧಾರಣಾಯ ಕುರುಕುರು ವಟುಕಾಯ ಹ್ರೀಂ ’ ಎಂಬುದು ಇಪ್ಪತ್ತೆರಡಕ್ಷರಗಳ ಮಂತ್ರವು.

೨೦೨-೨೦೩. ಈ ಮಂತ್ರದ 2, 4, 7, 4, 4, 1 8 ವರ್ಣಗಳಿಂದ ಕ್ರಮವಾಗಿ ಹೃದಯಾದಿ ಷಡಂಗಗಳನ್ನು ನ್ಯಾಸಮಾಡಬೇಕು.

ಧ್ಯಾನ :— ಸ್ಫಟಿಕದಂತೆ ಹೊಳೆಯುತ್ತಿರುವ, ಮುಂಗುರುಳುಗಳಿಂದ ವಿರಾಜಿಸುತ್ತಿರುವ ಮುಖವುಳ್ಳ, ಮನೋಹರವೇಷಗಳಿಂದ ಪ್ರಕಾಶಮಾನವಾದ ಅವಯವವುಳ್ಳ, ಮುಕ್ಕಣ್ಣನಾದ, ದಂಡತ್ರಿಶೂಲಗಳನ್ನು ಧರಿಸಿರುವ, ಅತ್ಯಂತ

ದಿವ್ಯಾ ಕಲ್ಪೈಃ ಪ್ರದೀಪ್ತಾಂಗಂ ತ್ರೈಕ್ಷಂ ದಂಡತ್ರಿಕೂಲಿನಂ |

ಸುಪ್ರಸನ್ನಂ ಸ್ಮರೇದ್ಭಕ್ತ್ಯಾ ಭಕ್ತಾನಾಮಭಯಂಕರಂ || ೨೦೩ ||

ವರ್ಣಲಕ್ಷಂ ಜಪೇನ್ಮಂತ್ರಂ ಹವಿಷ್ಯಾಶೀ ಜಿತೇಂದ್ರಿಯಃ |

ತದ್ವಶಾಂತಂ ಪ್ರಜುಹುಯಾತ್ರಿಲೈರ್ಮಧುರಸಂಯುತೈಃ || ೨೦೪ ||

ಧರ್ಮಾದಿಕಲ್ಪಿತೇ ಪೀಠೇ ಸಂಕಜೇ ಚಾತಿಶೋಭನೇ |

ಷಟ್ಕೋಣಾಂತಸ್ತ್ರೀಕೋಣಸ್ಥವ್ಯೋಮಪಂಕಜಸಂಯುತೇ || ೨೦೫ ||

ಬಟುಕಂ ಪೂಜಯೇದ್ದೇವಂ ಸಾಂಗಾವರಣಕಂ ಕ್ರಮಾತ್ |

ಶತ್ರುಪಕ್ಷಸ್ಯ ರುಧಿರಂ ಪಿಶಿತಂ ಚ ದಿನೇ ದಿನೇ |

ಭಕ್ಷಯಸ್ವ ಗಣೈಃ ಸಾರ್ಥಂ ಸಾರಮೇಯಸಮನ್ವಿತಃ || ೨೦೬ ||

ಬಲಿಮಂತ್ರೋಯಮಾಖ್ಯಾತಃ ಶತ್ರುನಾಮ್ನಾ ನಿಗರ್ಭಿತಃ |

ಅನೇನ ಬಲಿನಾ ಹೃಷ್ಯೋ ಬಟುಕಃ ಪರಸೈನ್ಯಕಂ || ೨೦೭ ||

ಪ್ರಸನ್ನರೂಪಿಯಾದ ಅಭಯಪ್ರದನಾದ ಬಾಲರೂಪೀಶ್ವರನನ್ನು ಭಕ್ತಿಯಿಂದ ಧ್ಯಾನಿಸಬೇಕು.

೨೦೪. ಈ ಮಂತ್ರವನ್ನು ಇಪ್ಪತ್ತೆರಡುಲಕ್ಷ ಜಪಿಸಬೇಕು. ಅದರ ಹತ್ತನೆಯ ಒಂದುಭಾಗ ಎಂದರೆ ಎರಡುಲಕ್ಷದ ಇಪ್ಪತ್ತು ಸಾವಿರ ಹೋಮಗಳನ್ನು ಶರ್ಕರಾದಿ ಮಧುರವಸ್ತು ಸಹಿತವಾದ ಎಳ್ಳಿನಿಂದ ಮಾಡಬೇಕು.

೨೦೫-೨೦೮. ಧರ್ಮಾದಿಕಲ್ಪಿತ ಪೀಠದಲ್ಲಿ ನಾತ್ಯಕಾಪದ್ಮವನ್ನು ರಚಿಸಿ ಅದರ ಮೇಲೆ ತ್ರಿಕೋಣ, ಅದರ ಮೇಲೆ ಷಟ್ಕೋಣ ಮಂಡಲ, ಅದರ ಮೇಲೆ ಅಷ್ಟದಳಪದ್ಮ ಇದನ್ನೊಳಗೊಂಡಿರುವ ಚತುರಸ್ರಗೃಹವು ಪೂಜಾಯಂತ್ರವು. ಅದರಲ್ಲಿ ಅಂಗಾವರಣ ಸಹಿತವಾದ ವಟುರೂಪಿಯಾದ ದೇವನನ್ನು ಕ್ರಮವಾಗಿ ಪೂಜಿಸಬೇಕು.

ಛಿತ್ತಾ ಗಣೇಭ್ಯೋ ವಿಭಜೇದಾಮಿಷಂ ಕೃದ್ಧಮಾನಸಃ |  
ಅರ್ಧಶೋ ವಹ್ನಿ ಶಿಖರೋ ಲಾಂತಸ್ತೋದಾಂತ ಈರಿತಃ || ೨೦೮ ||

ಫಡಂತಕ್ಲಂಢಮಂತ್ರೋಯಂ ತ್ರಿವರ್ಣಾತ್ಮಾ ಸಮೀರಿತಃ |  
ಅಸ್ಯ ತ್ರಿಶೋ ಮುನಿಃ ಪ್ರೋಕ್ತಶ್ಚಂದೋನುಷ್ವಬುದಾಹೃತಂ || ೨೦೯ ||

ಚಂಡೇಶೋ ದೇವತಾ ಪ್ರೋಕ್ತಾ ವಕ್ಷ್ಯತೇಂಗಪ್ರಕಲ್ಪನಂ |  
ಹೃದಯಂ ದೀಪ್ತಫಟ್ ಪ್ರೋಕ್ತಂ ಜ್ವಲಫಟ್ ಶಿರ ಈರಿತಂ || ೨೧೦ ||

### ಬಲಿಮಂತ್ರ

‘ ಶತ್ರುಪಕ್ಷಸ್ಯ ರುಧಿರಂ ಪಿಶಿತಂ ಚ ದಿನೇದಿನೇ ’  
ಭಕ್ಷಯಸ್ವ ಗಣೈಸ್ಸಾರ್ಥಂ ಸಾರಮೇಯಸಮನ್ವಿತಃ || ’

ಎಂಬುದು ಶತ್ರುನಾಮದಿಂದ ಯುಕ್ತವಾಗಿ ಬಲಿಮಂತ್ರವೆಂದು ಉಕ್ತವಾಗಿದೆ. ಈ ಮಂತ್ರದಿಂದ ಅರ್ಪಿಸಲ್ಪಟ್ಟ ಬಲಿಯಿಂದ ಸಂತುಷ್ಟನಾದ ವಟುಕನು ಶತ್ರುಸೈನ್ಯವನ್ನು ಭೇದಿಸಿ, ಕೋಪಾವಿಷ್ಟಚಿತ್ತನಾಗಿ ಮಾಂಸವನ್ನು ಗಣಗಳಿಗೆ ವಿಭಾಗಿಸಿ ಕೊಡುವನು.

### ಚಂಡೇಶ್ವರಮಂತ್ರ

೨೦೯-೨೧೧. (ಅರ್ಧೀಶ = ಊ, ವನ್ದಿ = ರ, ಲಾಂತ = ವ,  
ದಾಂತ = ಧ)

‘ ಊರ್ಧ್ವ ಫಟ್ ’ ಎಂಬುದು ಮೂರು ವರ್ಣಗಳುಳ್ಳ ಚಂಡೇಶ್ವರಮಂತ್ರವು.

ಈ ಮಂತ್ರಕ್ಕೆ ತ್ರಿತ ಎಂಬ ಮುನಿಯು ಋಷಿ, ಅನುಷ್ವಪ್ ಭಂದಸ್ಸು, ಚಂಡೇಶ್ವರನು ದೇವತೆಯು.

ಶಿಖಾಜ್ವಾಲಿನಿ ಫಟ್ ಸ್ಪ್ರೋಕ್ತಾ ವಹಫಟ್ ಕವಚಿಂ ಮತಂ |  
ಹಲಫಟ್ ನೇತ್ರಮಾಖ್ಯಾತಂ ಸರ್ವಜ್ವಾಲಿನಿ ಫಟ್ ಪರಂ || ೨೦೧ ||

ವಿನ್ಯಸ್ಯೈವಂ ಷಡಂಗಾನಿ ತತೋ ದೇವಂ ವಿಚಿಂತಯೇತ್ |  
ಚಂಡೇಶ್ವರಂ ರಕ್ತತನುಂ ತ್ರೈಕ್ಷ್ಣಂ ರಕ್ತಾಂಬರಾವೃತಂ || ೨೦೨ ||

ದಧತಂ ಚ ತ್ರಿಶೂಲಾಕ್ಷ್ಮ ಮಾಲಾಟಿಂಕಕಮಂಡಲೂನ್ |  
ವರ್ಣಲಕ್ಷ್ಮಂ ಜಪೇನ್ಮಂತ್ರಂ ಹೋಮಂ ಕುರ್ಯಾದ್ವಶಾಂತತಃ || ೨೦೩ ||

ಮಧುರತ್ರಯಸಂಯುಕ್ತ್ಯರ್ಪಿತುದ್ವೈಸ್ತ್ರಿಲತಂಡುಲೈಃ |  
ಪಂಚಾಕ್ಷರೋದಿತೇ ಪೀಠೇ ಮೂರ್ತಿಂ ಮೂಲೇನ ಕಲ್ಪಯೇತ್ ||

ಷಡಂಗಕಲ್ಪನೆಯ ರೀತಿಯನ್ನು ಹೇಳುವೆನು :—‘ ದೀಪ್ತ ಫಟ್ ’ ಎಂಬುದಾಗಿ ಹೃದಯವನ್ನೂ, ‘ ಜ್ವಲ ಫಟ್ ’ ಎಂಬುದಾಗಿ ಶಿರಸ್ಸನ್ನೂ, ‘ ಜ್ವಾಲಿನಿ ಫಟ್ ’ ಎಂಬುದಾಗಿ ಶಿಖೆಯನ್ನೂ, ‘ ವಹ ಫಟ್ ’ ಎಂಬುದಾಗಿ ಕವಚವನ್ನೂ, ‘ ಹಲಫಟ್ ’ ಎಂಬುದಾಗಿ ನೇತ್ರವನ್ನೂ, ‘ ಸರ್ವಜ್ವಾಲಿನಿ ಫಟ್ ’ ಎಂಬುದಾಗಿ ಅಸ್ತ್ರವನ್ನೂ ನ್ಯಾಸಮಾಡಬೇಕು.

೨೦೨-೨೦೪. ಈ ರೀತಿ ಷಡಂಗನ್ಯಾಸಮಾಡಿದ ನಂತರ ಮಂತ್ರದೇವತೆಯನ್ನು ಧ್ಯಾನಿಸಬೇಕು.

ಧ್ಯಾನ :—ಕೆಂಪುಬಣ್ಣದ ಶರೀರವುಳ್ಳ, ಮುಕ್ಕಣ್ಣನಾದ, ಕೆಂಪುವಸ್ತ್ರವನ್ನು ಉಟ್ಟಿರುವ, ತ್ರಿಶೂಲ, ಅಕ್ಷಮಾಲಾ, ಪರಶು, ಕಮಂಡಲುಗಳನ್ನು ಧರಿಸಿರುವ ಚಂಡೇಶ್ವರನನ್ನು ಧ್ಯಾನಿಸಬೇಕು

ಈ ಮಂತ್ರವನ್ನು ಮೂರುಲಕ್ಷ ಜಪಿಸಬೇಕು. ಬಳಿಕ ಘೃತ ಮಧು ಸಕ್ಕರೆಗಳಿಂದ ಮಿಶ್ರಿತವಾದ ನಿರ್ಮಲ ತಿಲತಂಡುಲಗಳಿಂದ ಮೂವತ್ತುಸಾಂದಿರ ಹೋಮಮಾಡಬೇಕು. ಅನಂತರ ಪಂಚಾಕ್ಷರಮಂತ್ರಕ್ಕೆ ವಿಹಿತವಾದ ಪೀಠದಲ್ಲಿ ಮೂರ್ತಿಯನ್ನು ಮೂಲಮಂತ್ರದಿಂದ ಸ್ಥಾಪಿಸಬೇಕು.

ಕೂರ್ಮೇಶೋ ಬಿಂದುಸಂಯುಕ್ತಸ್ತತ್ಶ್ಚಂಡೇಶ್ವರಾಯ ಚ |  
ಹೃದಯಂ ಮನುರಾಖ್ಯಾತಶ್ಚಂಡೇಶಸ್ಯ ಪ್ರಪೂಜನೇ || ೨೧೫ ||

ಅಂಗೈರ್ಮಾತೃಭಿರಾಶೇಶೈರ್ವಜ್ರಾದ್ವೈರಾವೃತಿರ್ಭವೇತ್ |  
ಶೈವಮಂತ್ರೇಷು ನಿಷ್ಣಾತಶ್ಚಂಡೇಶ್ವರಮನುಂ ಜಪೇತ್ || ೨೧೬ ||

ಸರ್ವಾನ್ಕಾಮಾನವಾಪ್ನೋತಿ ಪರತ್ರೇಹ ಚ ನಂದತಿ |  
ಶೃಣು ನಾರದ ವಕ್ಷ್ಯಾಮಿ ದಿವ್ಯಂ ಮಾಹೇಶ್ವರಂ ಸ್ತವಂ || ೨೧೭ ||

ಯಸ್ಯ ಪಾಶೇನ ಪೂಜಾಯಾಂ ಸಿದ್ಧ್ಯಂತಿ ಮನವೋಽಖಿಲಾಃ || ೨೧೮ ||

ಧರಾಂಬ್ಜಗ್ನಿಮರುದ್ವ್ಯೋಮಮಖೇಶೇಂದ್ರಕರ್ಮೂರ್ತಯೇ |  
ಸರ್ವಭೂತಾಂತರಸ್ಥಾಯ ಶಂಕರಾಯ ನಮೋನಮಃ || ೨೧೯ ||

### ಪೂಜಾಮಂತ್ರ

೨೧೫. (ಕೂರ್ಮೇಶ = ಚ) \* ಚಂ ಚಂಡೇಶ್ವರಾಯ ನಮಃ  
ಎಂಬುದು ಚಂಡೇಶ್ವರ ಪೂಜೆಗೆ ವಿಹಿತಮಂತ್ರವು.

೨೧೬. ಷಡಂಗಗಳು, ಅಷ್ಟಮಾತೃಗಳು, ಇಂದ್ರಾದಿ ದಿಕ್ಪಾಲಕರು,  
ಅವರ ಆಯುಧಗಳಾದ ವಜ್ರಾದಿಗಳು ಇವೇ ಅವರಣಗಳು. ಇವನ್ನೂ  
ಪೂಜಿಸಬೇಕು. ಶೈವಮಂತ್ರಗಳಲ್ಲಿ ನಿಷ್ಣಾತನಾದವನು ಚಂಡೇಶ್ವರಮಂತ್ರ  
ವನ್ನು ಜಪಿಸಬೇಕು.

೨೧೭-೨೧೮. ಹಾಗೆ ಮಾಡಿದರೆ ಪರಲೋಕದಲ್ಲಿ ಸಕಲ ಇಷ್ಟಾರ್ಥ  
ಗಳನ್ನೂ ಪಡೆಯುವನು ಮತ್ತು ಈ ಲೋಕದಲ್ಲಿಯೂ ಸುಖವನ್ನು ಅನು  
ಭವಿಸುವನು.

ನಾರದಾ! ಕೇಳು; ದಿವ್ಯವಾದ ಮಹೇಶ್ವರಸ್ತೋತ್ರವನ್ನು ಹೇಳುವೆನು;  
ಪೂಜೆಯ ಕಾಲದಲ್ಲಿ ಅದನ್ನು ಪಠನೆಮಾಡುವುದರಿಂದ ಸಕಲಮಂತ್ರಗಳೂ ಸಿದ್ಧ  
ಪ್ರದವಾಗುವುವು.

### ಮಹೇಶ್ವರಸ್ತೋತ್ರ

೨೧೯. ಸೃಥಿವೀ, ಜಲ, ತೇಜಸ್ಸು, ವಾಯು, ಆಕಾಶ, ಯಜ್ಞದ ಯಜ

ಶ್ರುತ್ಯಂತಕೃತನಾಸಾಯ ಶ್ರುತಯೇ ಶ್ರುತಿಜನ್ಮನೇ |  
 ಅತೀಂದ್ರಿಯಾಯ ಮಹಸೇ ಶಾಶ್ವತಾಯ ನಮೋನಮಃ || ೨೨೦ ||

ಸ್ಥೂಲಸೂಕ್ಷ್ಮವಿಭಾಗಾಭ್ಯಾಮನಿರ್ದೇಶ್ಯಾಯ ಶಂಭವೇ |  
 ಭವಾಯ ಭವಸಂಭೂತದುಃಖಹಂತ್ರೇ ನಮೋನಮಃ || ೨೨೧ ||

ತರ್ಕಮಾರ್ಗಾದಿರಾಯ ತಪಸಾಂ ಫಲದಾಯಿನೇ |  
 ಚತುರ್ವರ್ಗವದಾನ್ಯಾಯ ಸರ್ವಜ್ಞಾಯ ನಮೋನಮಃ || ೨೨೨ ||

ಆದಿಮಧ್ಯಂತಶೂನ್ಯಾಯ ನಿರಸ್ತಾಶೇಷಭೀತಯೇ |  
 ಯೋಗಿದ್ಯೇಯಾಯ ಮಹತೇ ನಿರ್ಗುಣಾಯ ನಮೋನಮಃ || ೨೨೩ ||

ವಿಶ್ವಾತ್ಮನೇ ವಿವಿಕ್ತಾಯ ವಿಲಸಚ್ಚಂದ್ರಮಾಲಯೇ |  
 ಕಂದರ್ಪದರ್ಪನಾಶಾಯ ಕಾಲಹಂತ್ರೇ ನಮೋನಮಃ || ೨೨೪ ||

ಮಾನ, ಚಂದ್ರ, ಸೂರ್ಯ ಎಂಬ ಎಂಟು ಮೂರ್ತಿಗಳುಳ್ಳ, ಸಕಲಪ್ರಾಣಿಗಳ  
 ಅಂತಸ್ಥಿತನಾದ ಶಂಕರನಿಗೆ ನಮಸ್ಕಾರ! ನಮಸ್ಕಾರ!

೨೨೦. ಉಪನಿಷತ್ಪ್ರತಿಪಾದ್ಯನು, ಶ್ರುತಿರೂಪನು, ಅನಾದಿವೇದೋಪ  
 ದೇಶಕನು, ಅತೀಂದ್ರಿಯನೂ ಆಗಿರುವ ಶಾಶ್ವತ ತೇಜೋರೂಪಿಯಾದ ದೇವನಿಗೆ  
 ನಮಸ್ಕಾರ! ನಮಸ್ಕಾರ!

೨೨೧. ಸ್ಥೂಲಸೂಕ್ಷ್ಮ ವಿಭಾಗಗಳಿಂದ ನಿರ್ದೇಶಿಸಲಶಕ್ಯನಾದ, ಜನನ  
 ದಿಂದಾಗುವ ದುಃಖವನ್ನು ಪರಿಹರಿಸುವ, ಭವನಾಮಕನಾದ ಶಂಭುವಿಗೆ ನಮ  
 ಸ್ಕಾರ! ನಮಸ್ಕಾರ!

೨೨೨. ಯುಕ್ತಿಗವ್ಯನಲ್ಲದ, ತಪಸ್ಸುಗಳಿಗೆ ಫಲದಾಯಕನಾದ, ಪುರು  
 ಷಾರ್ಥ ಚತುಷ್ಟಯವನ್ನು ಕೊಡುವ ಸರ್ವಜ್ಞನಿಗೆ ನಮಸ್ಕಾರ! ನಮಸ್ಕಾರ!

೨೨೩. ಆದಿಮಧ್ಯ ಅಂತ್ಯಗಳಿಲ್ಲದವನು, ಸಮಸ್ತಭಯಗಳನ್ನೂ ನಿರಾ  
 ಕರಿಸುವವನು, ಯೋಗಿಗಳ ಧ್ಯಾನಕ್ಕೆ ಗೋಚರನು, ನಿರ್ಗುಣನೂ ಆದ  
 ಮಹಾತ್ಮನಿಗೆ ನಮಸ್ಕಾರ! ನಮಸ್ಕಾರ!

೨೨೪. ವಿಶ್ವಾತ್ಮನು, ವಿಲಕ್ಷಣನು, ಪ್ರಕಾಶಮಾನನಾದ ಚಂದ್ರನನ್ನು  
 ತಿರಸ್ಸಿನಲ್ಲಿ ಧರಿಸಿರುವವನು, ಮನ್ಮಥನ ಗರ್ಭವನ್ನು ಮುರಿದವನೂ ಆದ ಕಾಲ  
 ಸಂಹಾರಕನಿಗೆ ನಮಸ್ಕಾರ! ನಮಸ್ಕಾರ!

ವಿಷಾಶನಾಯ ವಿಹರದ್ವೈಷ್ಣಂಧಮುಷೇಯುಷೇ |

ಸರಿದ್ವಾಮಸಮಾಬದ್ಧಕಪರ್ದಾಯ ನಮೋನಮಃ

|| ೨೨೫ ||

ಶುದ್ಧಾಯ ಶುದ್ಧಭಾವಾಯ ಶುದ್ಧಾನಾಮಂತರಾತ್ಮನೇ |

ಪುರಾಂತಕಾಯ ಪೂರ್ಣಾಯ ಪುಣ್ಯನಾಮ್ನೇ ನಮೋನಮಃ

|| ೨೨೬ ||

ಭಕ್ತಾಯ ನಿಜಭಕ್ತಾನಾಂ ಭುಕ್ತಿಮುಕ್ತಿಪ್ರದಾಯಿನೇ |

ವಿನಾಸೇನಿನಾಸಾಯ ವಿಶ್ವೇಷಾಂ ಪತಯೇ ನಮಃ

|| ೨೨೭ ||

ತ್ರಿಮೂರ್ತಿಮೂಲಭೂತಾಯ ತ್ರಿನೇತ್ರಾಯ ತ್ರಿಕಾಲಿನೇ |

ತ್ರಿಧಾಮ್ನಾಂ ಧಾಮರೂಪಾಯ ಜನ್ಮದಾಯ ನಮೋನಮಃ

|| ೨೨೮ ||

ದೇವಾಸುರಶಿರೋರತ್ನಕಿರೀಟಾರುಣಿತಾಂಘ್ರಯೇ |

ಕಾಂತಾಯ ನಿಜಕಾಂತಾಯೈ ದತ್ತಾರ್ಥಾಯ ನಮೋನಮಃ

|| ೨೨೯ ||

೨೨೫. ವಿಷಭೋಜನಮಾಡಿದ, ವಿಹರಿಸುತ್ತಿರುವ ವ್ಯಸಭದ ಭುಜದ ಮೇಲೆ ಕುಳಿತಿರುವ, ಗಂಗಾನದಿಯೆಂಬ ಹಗ್ಗದಿಂದ ಕಟ್ಟಲ್ಪಟ್ಟ ಜಟಿಯ ಸಮೂಹವುಳ್ಳ ಈಶ್ವರನಿಗೆ ನಮಸ್ಕಾರ! ನಮಸ್ಕಾರ!

೨೨೬. ಪರಿಶುದ್ಧನು, ನಿರ್ಮಲಭಾವವುಳ್ಳವನು, ಶುದ್ಧಾತ್ಮರ ಅಂತರಾತ್ಮನು, ಪುರಸಂಹಾರಕನು, ಪುಣ್ಯನಾಮನೂ ಆದ ಪೂರ್ಣನಿಗೆ ನಮಸ್ಕಾರ! ನಮಸ್ಕಾರ!

೨೨೭. ತನ್ನ ಭಕ್ತರಿಗೆ ಭಕ್ತನು, ಭೋಗಮೋಕ್ಷದಾಯಕನು, ದಿಗಂಬರನು, ಎಲ್ಲಾ ಕಡೆಯೆಲ್ಲೆಯೂ ಇರುವವನೂ ಆದ ಜಗತ್ಪತಿಗೆ ನಮಸ್ಕಾರ!

೨೨೮. ತ್ರಿಮೂರ್ತಿಗಳಿಗೆ ಮೂಲಭೂತನು, ಮುಕ್ಯಣ್ಣನು, ತ್ರಿಶೂಲಧಾರಿಯು, ಸೂರ್ಯ, ಅಗ್ನಿ, ಚಂದ್ರರೆಂಬ ಮೂರು ತೇಜಸ್ಸುಗಳಿಗೆ ಆವಾಸಸ್ಥಾನನು, ಜನ್ಮದಾತೃವೂ ಆದ ಈಶ್ವರನಿಗೆ ನಮಸ್ಕಾರ! ನಮಸ್ಕಾರ!

೨೨೯. ದೇವತೆಗಳ ಮತ್ತು ಅಸುರರ ಶಿರಸ್ಸಿನಲ್ಲಿರುವ ರತ್ನಕಿರೀಟದಿಂಗೆ ಕೆಂಪಾಗಿ ಮಾಡಲ್ಪಟ್ಟ ಪಾದಗಳುಳ್ಳ, ಮನೋಹರನಾದ, ತನ್ನ ಕಾಂತೆ ಅರ್ಧಶರೀರವನ್ನು ಕೊಟ್ಟಿರುವ ಈಶ್ವರನಿಗೆ ನಮಸ್ಕಾರ! ನಮಸ್ಕಾರ!



ಏತತ್ಪ್ರೋಕ್ತಂ ಮಹೇಶಸ್ಯ ಪ್ರೋಕ್ತಂ ಸರ್ವಾಘನಾಶನಂ |

ಶಿವಸಾನ್ನಿಧ್ಯದಂ ವಿಸ್ತ ಸರ್ವತಂತ್ರಪ್ರಕಾಶಕಂ

|| ೨೩೦ ||

ಏತತ್ತೇ ಸುಮಹತ್ತಂತ್ರಂ ಸರ್ವದೇವಪ್ರಕಾಶಕಂ |

ಲೋಕಾಭಿಲಾಷಸಂಪೂರ್ತಿಕ್ರಿಯಾಸಾಧನಸಂಗತಂ

|| ೨೩೧ ||

ಯೇ ತು ಸಾಮಾನ್ಯತಃ ಪ್ರೋಕ್ತಾಸ್ತಂತ್ರೇಸ್ಥಿನ್ ಮನವೋ ದ್ವಿಜ |

ತೇ ತು ಲೋಕೋಪಕಾರಾಯ ಜ್ಞಾತವ್ಯಾಃ ಸಿದ್ಧಿದಾಯಕಾಃ || ೨೩೨ ||

ಏಶೇಷತೋ ವೈಷ್ಣವಾ ಯೇ ಮಂತ್ರಾಃ ಸರ್ವೋತ್ತಮೋತ್ತಮಾಃ |

ತ ಏವ ಸಾಧನೀಯಾಃ ಸ್ಕೃತ್ವತುರ್ವರ್ಗಫಲಾಪ್ತಯೇ

|| ೨೩೩ ||

ರಾಮಮಂತ್ರಾಃ ಕೃಷ್ಣಮಂತ್ರಾಃ ಸಾಂಗಾ ರಾಸೇಶಿಮಂತ್ರಕಾಃ |

ಶಾಕ್ತಾಃ ಸೌರಾಶ್ಚ ಗಾಣೇಶಾಃ ಶೈವಾಃ ಪ್ರೋಕ್ತಾಃ ಶುಭಾವಹಾಃ || ೨೩೪ ||

೨೩೦. ಬ್ರಾಹ್ಮಣಾ! ನಾರದಾ! ಸಕಲಪಾಪಗಳನ್ನೂ ನಾಶಪಡಿಸುವ ಶಿವಸಾನ್ನಿಧ್ಯದಾಯಕವಾದ, ಸಕಲ ತಂತ್ರಗಳನ್ನೂ ಪ್ರಕಾಶಪಡಿಸುವ ಈ ಮಹೇಶ್ವರಸ್ತೋತ್ರವನ್ನು ನಿನಗೆ ಹೇಳಿರುವೆನು.

೨೩೧. ಈ ಮಹಾಮಂತ್ರವು ನಿನಗೆ ಸಕಲ ದೇವತಾಪ್ರಕಾಶಕವಾಗಿ ಜನಗಳ ಇಷ್ಟಾರ್ಥಗಳನ್ನು ಪೂರ್ಣಗೊಳಿಸಲು ಸಾಧಕವಾಗುವುದು.

೨೩೨. ಈ ತಂತ್ರದಲ್ಲಿ ಸಾಮಾನ್ಯವಾಗಿ ಹೇಳಿದ ಮಂತ್ರಗಳು ಲೋಕೋಪಕಾರಾರ್ಥವಾದ ಸಿದ್ಧಿದಾಯಕಗಳಾಗುವವೆಂದು ತಿಳಿಯಬೇಕು.

೨೩೩ ಉತ್ತಮವಾದ ವೈಷ್ಣವಮಂತ್ರಗಳು ಸರ್ವೋತ್ತಮೋತ್ತಮಗಳು. ಪುರುಷಾರ್ಥಚತುಷ್ಟಯವನ್ನು ಹೊಂದಲು ಅವುಗಳನ್ನೇ ವಿಶೇಷವಾಗಿ ಆರಾಧಿಸಬೇಕು.

೨೩೪. ರಾಮಮಂತ್ರ, ಕೃಷ್ಣಮಂತ್ರ, ಸಾಂಗವಾದ ರಾಸೇಶಿಮಂತ್ರ, ಶಕ್ತಿಮಂತ್ರ, ಸೂರ್ಯಮಂತ್ರ, ಗಣೇಶಮಂತ್ರ ಮತ್ತು ಶಿವಮಂತ್ರ ಇವುಗಳು ಶುಭಪ್ರದಗಳೆಂದು ಉಕ್ತವಾಗಿದೆ.

ತೇಷು ಸ್ವಾತ್ಮಸ್ವಕಾಶಾಯ ಭಜೇನ್ಮುಕ್ತಿಫಲಪ್ರದಾನ್ |  
 ಏತತ್ತೇ ಸರ್ವಮಾಖ್ಯಾತಂ ಯತ್ತ್ವಯಾಭ್ಯರ್ಥಿತಂ ಮುನೇ ||  
 ದೇವತಾರಾಧನಂ ಭಕ್ತ್ಯಾ ಕಿಂ ಭೂಯಃ ಶ್ರೋತುಮಿಚ್ಛಸಿ || ೨೩೫ ||

ಇತಿ ಶ್ರೀನಾರದೀಯ ಪುರಾಣೇ ಪೂರ್ವಭಾಗೇ ಬೃಹದುಪಾಖ್ಯಾನೇ  
 ತೃತೀಯಪಾದೇ ಮಹೇಶಮಂತ್ರಕಥನಂ ನಾಮ  
 ಏಕನವತಿತನೋಽಧ್ಯಾಯಃ  
 ಇತಿ ತೃತೀಯಃ ಪಾದಃ

೨೩೫. ಅವುಗಳಲ್ಲಿ ಮೋಕ್ಷಫಲಕಮಂತ್ರಗಳನ್ನು ಆತ್ಮನ ಸ್ವರೂಪಾಭಿ  
 ವ್ಯಕ್ತಿಗಾಗಿ ಆರಾಧಿಸಬೇಕು. ನಾರದಮುನಿಯೇ! ನೀನು ಪಾರ್ಥಿಸಿದ  
 ದೇವತಾರಾಧನೆ ಮುಂತಾದುಸೆಲ್ಲವನ್ನೂ ನಿನಗೆ ಹೇಳಿರುವೆನು ಈಗ ಪುನಃ  
 ನೀನು ವಿಶ್ವಾಸದಿಂದ ಏನನ್ನು ತಿಳಿಯಬೇಕೆಂದು ಅಪೇಕ್ಷಿಸುವೆ?  
 ಅದನ್ನು ಕೇಳು.

ಇಂತು ಶ್ರೀನಾರದೀಯಪುರಾಣದೊಳು ಪೂರ್ವಭಾಗದ ಬೃಹದುಪಾಖ್ಯಾನ  
 ವೆಂಬ ಮೂರನೆಯ ಪಾದದಲ್ಲಿ ಮಹೇಶ್ವರಮಂತ್ರಕಥನೆಯೆಂಬ  
 ತೊಂಬತ್ತೊಂದನೆಯ ಅಧ್ಯಾಯವು ಮುಗಿದುದು.

ಇಂತು ವಿದ್ವದ್ವರ ಗೋವಿಂದಕೃಷ್ಣಚಾರ್ಯತನಯ ದೊಡ್ಡಬಳ್ಳಾಪುರ ವಾಸುದೇವಾ  
 ಚಾರ್ಯರಿಂದ ರಚಿತವಾದ ನಾರದೀಯಪುರಾಣದ ಕನ್ನಡಭಾಷಾನುವಾದದೊಳು ಪೂರ್ವಭಾಗದ  
 ಮೂರನೆಯ ಪಾದವು ಮುಗಿಯಿತು.

**ವಿಷಯಸಂಗ್ರಹ**

ಅನೇಕ ಶಿವಮಂತ್ರಗಳು, ಅಘೋರಾಸ್ತ್ರಮಂತ್ರ, ಪಾಶುಪತಾಸ್ತ್ರಮಂತ್ರ  
 ಚಂದೇಶ್ವರಮಂತ್ರ, ಕ್ಷೇತ್ರಪಾಲಮಂತ್ರ ಮುಂತಾದುವು ಸಪರಿಕರವಾಗಿ  
 ನಿರೂಪಿಸಲ್ಪಟ್ಟಿವೆ.

ಪ್ರಾ.:- ವೈ. ಆರ್. ರಂಗನಾಥ್‌ರವರಿಂದ ಮೈಸೂರು  
 ಶ್ರೀಜಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್ಸಿನಲ್ಲಿ ಮುದ್ರಿಸಲ್ಪಟ್ಟಿತು





